

SCHEDULE OF DEMANDS

— — FOR

GRANTS FOR 1971-72

1971-72ನೆಯ ವರ್ಷದ ಅನುದಾನಗಳ

ಅಭಿಯಾಚನ ಪಟ್ಟಿ

GOVERNMENT OF MYSORE

ಮೈಸೂರು ಸರ್ಕಾರ

SCHEDULE OF DEMANDS FOR GRANTS FOR 1971-72

1971-72ನೇ ವರ್ಷದ ಅನುದಾನಗಳ ಸಲುವಾಗಿ ಅಭಿಯಾನವನ್ನು ಪಟ್ಟಿ

Demand No. (1)	Major Heads ಪ್ರಧಾನ ಶೀರ್ಷಿಕೆಗಳು (2)	Gross Demand ಸಕಲ ಅಭಿಯಾನವನ್ನು (3)		Recoveries corresponding to ಕೆಳಗೆ ವೇಳದ ಅಂಶಗಳಿಗೆ ಸಂಬಂಧಿಸಿದ ವಸೂಲಿಗಳು (4)		Net Expenditure ನಿವ್ವಳ ವ್ಯಯ (5)		Reference to pages in the Detailed Estimates ಸಮವರ ಅಂದಾಜು ಗಳಲ್ಲಿನ ಪುಟಗಳಿಗೆ ಉಲ್ಲೇಖ (9)
		Charged ಪ್ರಭುತ್ವ (3)	Voted ಪುರಸ್ಕೃತ (4)	Column (3) ಅಂಶ (3)	Column (4) ಅಂಶ (4)	Column (5) minus Column (6) ಅಂಶ (5) ಮೀರು ಅಂಶ (6)	Column (6) ಅಂಶ (6)	
		Rs. ರೂ. ಗಳು	Rs. ರೂ. ಗಳು	Rs. ರೂ. ಗಳು	Rs. ರೂ. ಗಳು	Rs. ರೂ. ಗಳು	Rs. ರೂ. ಗಳು	
1	A. Expenditure met from Revenue ರಾಜ್ವಹದಿಂದ ಮಹಿಸಲಾದ ವೆಚ್ಚಗಳು							
4	Taxes on Income Other than Corporation Tax ವರಮಾನದ ಮೇಲಿನ ತೆರಿಗೆಗಳು ನಿಗಮ ತೆರಿಗೆಯ ಮೊರೆತು	2,000	10,37,000	2,000	10,37,000	1
9	Land Revenue ಭೂಮಿಯ	5,000	5,21,10,000	5,000	5,21,10,000	2 to 15
10	State Excise Duties ರಾಜ್ಯ ಉತ್ಪಾದನ ಶುಲ್ಕ	1,000	1,55,99,000	1,000	1,55,99,000	16 to 19
11	Taxes on Vehicles ವಾಹನ ತೆರಿಗೆಗಳು	2,000	29,96,000	2,000	29,96,000	20 to 22
12	Sales Tax ಮಾರಾಟ ತೆರಿಗೆ	5,000	1,26,50,000	5,000	1,26,50,000	23 to 25
13	Other Taxes and Duties ಇತರ ತೆರಿಗೆಗಳು ಮತ್ತು ಶುಲ್ಕಗಳು	1,000	20,32,000	1,000	20,32,000	26 to 28
14	Stamps ಮುದ್ರಾಂಶಗಳು	1,000	21,56,000	1,000	21,56,000	29 to 31
15	Registration Fees ನೋಂದಣಿ ಶುಲ್ಕ	2,000	37,15,000	2,000	37,15,000	32 & 33
16	Interest on Debt and other Obligations ಋಣದ ಮತ್ತು ಇತರ ವಾಯವ್ಯಗಳ ಮೇಲೆ ಬಡ್ಡಿ							
17	Appropriation for Reduction or Avoidance of Debt ಋಣವನ್ನು ಕಡಿಮೆ ಮಾಡುವ ಅಥವಾ ನಿವಾರಿಸುವ ಒಳ್ಳೆ ವಿಧಾನ	37,14,54,000		37,14,54,000	...	34 to 48

9	18	Parliament, State/Union Territory ಸಂಸತ್, ರಾಜ್ಯ/ಯುನಿಯನ್ ಟೆರಿಟರಿ	1 16,000	1,11,23,000	18,89,000	1,16,000	92,34,000	49 to 54
10	19	Legislature ಸಂಸತ್, ರಾಜ್ಯ/ಯುನಿಯನ್ ಟೆರಿಟರಿ	17,45,000	5 41,35,000	3,80,000	17,45,000	5,37,55,000	55 to 104
11	21	General Administration ಸಾಮಾನ್ಯ ಆಡಳಿತ	31,95,000	1,90,70 000		31,95,000	1,90,70,000	105 to 110
12	22	Administration of Justice ನ್ಯಾಯಾಂಗ	1 000	1,08,66,000		1,000	1,08,66,000	111 to 115
13	23	Jails ಜೈಲ್	30,000	9,95 80,000	35,48,000	30,000	9,60 32,000	116 to 132
14	25	Police ಪೊಲೀಸ್	1 000	3,50,000		1,000	3 50,000	133 & 134
15	26	Supplies and Disposals ಸರಬರಾಜು ಮತ್ತು ವಿತರಣೆ	2 000	2,48 58,000	49,58,000	2,000	1,99,00,000	135 to 152
16	27	Miscellaneous Departments ವಿವಿಧ ಇಲಾಖೆಗಳು	99,000	55,65,000	13,15 000	99,000	55,65,000	153 to 156
17	28	Scientific Departments ವೈಜ್ಞಾನಿಕ ಇಲಾಖೆಗಳು	26 000	19,52 28 000	1,50,000	26 000	19,50,78,000	215 to 274
18	29	Medical 30 Public Health and 30A Family ವೈದ್ಯಕೀಯ ಮತ್ತು ಸಾಮಾನ್ಯ ಆರೋಗ್ಯ ಮತ್ತು ಕುಟುಂಬ ಆರೋಗ್ಯ	10,030	12,48,98 000	1,66,16,000	10 000	10,82 82 000	275 to 323
19	31	Planning ವಿಧಾನ	1,000	2,61,24 000		1 000	2 61 24,000	324 to 327
20	32	Rural Development ಗ್ರಾಮೀಣ ವಿಕಾಸ	10 000	2,71,97 000	26,05,000	10 000	2,71,97,000	328 to 344
21	33	Animal Husbandry ಪಶುಪಾಲನೆ	10 000	3 62,01,000	9,28,000	2 000	3,35 96,000	345 to 372
22	4	Co operation ಸಹಕಾರ	2,000	15,90 23 000		2 000	15,80 95,000	373 to 412
23	35	Industries ವ್ಯವಸಾಯ	2,000	5 64 28 000		2,000	5,64,28,000	413 to 419
24	37	Community Development Projects ಸಾಮಾನ್ಯ ವಿಕಾಸ ಯೋಜನೆಗಳು ಮತ್ತು ಸ್ಥಳೀಯ ಆಯ್ಕೆ ಯೋಜನೆಗಳು	5,000	1 43 23 000		5,000	1,43,23,000	420 to 430
25	38	Nationality Development Service and Local Development Works ರಾಷ್ಟ್ರೀಯ ವಿಕಾಸ ಸೇವೆ ಮತ್ತು ಸ್ಥಳೀಯ ಆಯ್ಕೆ ಯೋಜನೆಗಳು	1,000	9 73 10 000	1,60 000	1,000	9,71,50,000	431 to 465
26	39	Labour and Employment ಕಾರ್ಮಿಕ ಮತ್ತು ಉದ್ಯೋಗ	37,67,19 000	1,62,28 78,000	3 25,49 000	37,67,19,000	1,59 03,29,000	
27	39	Miscellaneous Social and Developmental Organisations ವಿವಿಧ ಸಾಮಾನ್ಯ ಮತ್ತು ಆಯ್ಕೆ ಯೋಜನೆ C O / ಸಾಮಾನ್ಯ ಯೋಜನೆ						

SCHEDULE OF DEMANDS FOR GRANTS FOR 1971-72
 1971-72ನೇ ವರ್ಷದ ಅನುದಾನಗಳ ಸೂಚನಾ ಅಭಿಯಾನದ ಪಟ್ಟಿ.

Demand No.	Major Heads ವ್ಯವಸ್ಥಿತ ಒಳವರ್ಗಗಳು	Gross Demand ಸರಳ ಅಭಿಯಾನ		Recoveries corresponding to ಈಗ ತೋರಿಸಿದ ಅಂಶಗಳಿಗೆ ಸಂಬಂಧಿಸಿದ ವಸೂಲಿಗಳು		Net Expenditure ನಿವೃತ್ತ ವ್ಯಯ		Reference to pages in the Detailed Estimates ಸಮವರ ಅಂದಾಜು ಗಣಿಸಿದ ಪುಟಗಳಿಗೆ ಉಲ್ಲೇಖ	
		Charged ಪುಸ್ತಕ (3)	Voted ಪುಸ್ತಕ (4)	Column (3) ಅಂಶ (3)	Column (4) ಅಂಶ (4)	Column (3) minus Column (4) ಅಂಶ (3) ಮಿinus ಅಂಶ (4)	Charged ಪುಸ್ತಕ (7)		Voted ಪುಸ್ತಕ (8)
(1)	(2)								
	B.F. ಮುಂದಕ್ಕೆ ತೆಗೆದುಕೊಂಡಿದೆ...	Rs. 37,67,19,000	Rs. 1,62,28,78,000	Rs. ...	Rs. 3,25,49,000	Rs. 37,67,19,000	Rs. 1,59,03,29,000	Rs.	
29	42 Irrigation, Navigation, Embankment and Drainage Works (Commercial) ನೀರಾವರಿ, ನೌಕಾನಾಟ, ಆಣೆಕಟ್ಟು ಮತ್ತು ಚರಂಡಿ ಕಾಮ ಗಾರಿಕೆ (ವಾಣಿಜ್ಯ)	...	14,20,56,000	...	6,16,000	...	14,14,40,000	466	
30	44 Irrigation, Navigation, Embankment and Drainage Works (Non-Commercial) ನೀರಾವರಿ, ನೌಕಾನಾಟ, ಆಣೆಕಟ್ಟು ಮತ್ತು ಚರಂಡಿ ಕಾಮಗಾರಿಗಳು (ವಾಣಿಜ್ಯವಲ್ಲದವು)	10,000	4,13,85,000	...	6,00,000	10,000	4,07,85,000	467	
30A	45 Electricity Schemes ವಿದ್ಯುತ್ ಯೋಜನೆಗಳು	468 & 469	
30B	48 Capital Outlay on Irrigation, Navigation Embankment and Drainage Works ನೀರಾವರಿ, ನೌಕಾನಾಟ, ಆಣೆಕಟ್ಟು ಮತ್ತು ಚರಂಡಿ ಕಾಮಗಾರಿಗಳ ಬಗ್ಗೆ ಬಂಡವಾಳದ ವೆಚ್ಚ	...	2,61,00,000	2,61,00,000	470 & 471	
31	50 Public Works ಜನಜೀವನೋಪಕರಣ ಕಾಮಗಾರಿ	2,00,000	37,21,63,000	...	17,81,78,000	2,00,000	19,39,85,000	472 & 473	
31A	52 Capital Outlay on Public Works ಜನಜೀವನೋಪಕರಣ ಕಾಮಗಾರಿಗಳ ಮೇಲೆ ಬಂಡವಾಳದ ವೆಚ್ಚ	1,000	5,12,50,000	...	2,000	1,000	5,12,50,000	474	
32	53 Ports and Pilotage ಠೇವಣಿ ಮತ್ತು ಚಲನಶಕ್ತಿ	...	12,92,000	12,90,000	475 & 476	
33	64 Famine Relief ಹಸಿವು ನಿವಾರಣೆ	...	3,59,07,000	3,59,07,000	477 to 484	
34	65 Pensions and other Retirement Benefits ನಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ, ನೌಕರತ್ವಗಳು	25,79,000	5,32,02,000	3,00,000	75,000	22,79,000	5,31,27,000	485 to 496.	

35	66	Territorial and Political Pensions ವಿಭಾಗದ ವಸತಿ, ವಸತಿ ಮತ್ತು ವಸತಿ	72,000	1,45,000	72,000	1,45,000	497 to 499
36	67	Privy Purses and Allowances of Indian Rulers ವಸತಿ ಮತ್ತು ವಸತಿ ಮತ್ತು ವಸತಿ	28,000	13,500	28,000	13,500	100
37	68	Stationery and printing ವಸತಿ ಮತ್ತು ವಸತಿ ಮತ್ತು ವಸತಿ	1,000	1,69,05,000	..	17,50,000	1,000	1,51,55,000	51 to 503
38	70	Forest ವಸತಿ ಮತ್ತು ವಸತಿ ಮತ್ತು ವಸತಿ	85,000	8,54,60,000	85,000	8,54,60,000	505 to 523
39	71	Miscellaneous ವಸತಿ ಮತ್ತು ವಸತಿ ಮತ್ತು ವಸತಿ	..	12,26,75,000	..	1,05,000	10,000	12,25,67,000	524 to 547
40	72	Commutation of Pensions ವಸತಿ ಮತ್ತು ವಸತಿ ಮತ್ತು ವಸತಿ	20,000	28,94,000	548
41	76	Other Miscellaneous Compensations and Assignments ವಸತಿ ಮತ್ತು ವಸತಿ ಮತ್ತು ವಸತಿ	..	28,94,000	549 to 551
41-A	78-A	Expenditure connected with the National Emergency ವಸತಿ ಮತ್ತು ವಸತಿ ಮತ್ತು ವಸತಿ	16,00,000	1,79,50,000	1,79,50,000	..
		Total—A ಒಟ್ಟು
			38,12,85,000	2,59,22,75,000	3,10,000	21,38,78,000	28,09,75,000	2,37,83,97,000	..
42	92	C. Capital Accounts Outside the Revenue Account ವಸತಿ ಮತ್ತು ವಸತಿ ಮತ್ತು ವಸತಿ
		Payment of Compensation to Landholders on the Abolition of the Zamindari System ವಸತಿ ಮತ್ತು ವಸತಿ ಮತ್ತು ವಸತಿ
43	94	Capital Outlay on Improvement of Public Health ವಸತಿ ಮತ್ತು ವಸತಿ ಮತ್ತು ವಸತಿ	..	24,25,000	24,25,000	552 & 553
44	36	Capital Outlay on Industrial and Economic Development ವಸತಿ ಮತ್ತು ವಸತಿ ಮತ್ತು ವಸತಿ	..	1,18,41,000	..	1,68,000	..	1,16,75,000	554
			..	10,22,41,000	..	23,000	..	10,22,19,000	555 to 560
		C. O. ಮಹತ್ವದ ವಸತಿ	..	11,65,08,000	..	1,89,000	..	11,63,19,000	..

SCHEDULE OF DEMANDS FOR GRANTS FOR 1971-72

1971-72ನೇ ವರ್ಷದ ಅನುದಾನಗಳ ಸಲುವಾಗಿ ಅಭಿಯಾನವನ್ನು ಪಟ್ಟಿ

Demand No. (1)	Major Heads ಪ್ರಧಾನ ಶೀರ್ಷಿಕೆಗಳು	Gross Demand ಸಕಲ ಅಭಿಯಾನವನ್ನು		Recoveries corresponding to ಈಗ ತೀರಿಸಿದ ಅಂಶಗಳಿಗೆ ಸಂಬಂಧಿಸಿದ ವಸೂಲಿಗಳು		Net Expenditure ನಿವ್ವಳ ವ್ಯಯ		Reference to pages in the Detailed Estimates ಸಮವಿವರಣೆಗಳಲ್ಲಿನ ಪುಟಗಳಿಗೆ ಉಲ್ಲೇಖ
		Charged ಪ್ರಭೃತ (3)	Voted ಪೂರೈಕೆ (4)	Column (3) ಅಂಶ (3)	Column (4) ಅಂಶ (4)	Column (3) minus Column (4) ಅಂಶ (5)	Column (4) minus Column (5) ಅಂಶ (6)	
45	B.F. ಮುಂದಕ್ಕೆ ತೆಗೆದುಕೊಂಡಿದೆ ... Capital Outlay on Irrigation, Navigation, Embankment and Drainage Works—(Commercial) ನೀರಾವರಿ, ನೌಕಾನೌಕ, ಅಣೆತಟ್ಟು, ವಿಸ್ತೃತ ಬಂದರು ಕಾಮಗಾರಿಗಳ ಮೇಲಿನ ಒಡವಾಳದ ವೆಚ್ಚ (ವಾಣಿಜ್ಯ) ... Do do (Non Commercial) ಒಡೆ ಅಡೆ (ವಾಣಿಜ್ಯವಿಲ್ಲದವು) ... Capital Outlay on Electricity Schemes (ವಿದ್ಯುತ್, ಯೋಜನೆಗಳ ಮೇಲಿನ ಒಡವಾಳದ ವೆಚ್ಚ) ...	5,00,000	29,38,50,000	...	7,78,50,000	5,00,000	21,60,00,000	561 and 562
46	Do do (Non Commercial) ಒಡೆ ಅಡೆ (ವಾಣಿಜ್ಯವಿಲ್ಲದವು)	94,00,000	...	5,51,000	...	88,49,000	563
47	Capital Outlay on Electricity Schemes (ವಿದ್ಯುತ್, ಯೋಜನೆಗಳ ಮೇಲಿನ ಒಡವಾಳದ ವೆಚ್ಚ)	25,00,000	25,00,000	564
103	Capital Outlay on Public Works (ವಿಶೇಷವಿಲ್ಲದ ಕಾಮಗಾರಿ ಮೇಲಿನ ಒಡವಾಳದ ವೆಚ್ಚ) ...	1,00,000	4,16,86,000	...	1,00,000	1,00,000	4,15,86,000	565
110	Capital Outlay on Ports (ರೈಲುಗಳ ಮೇಲಿನ ಒಡವಾಳದ ವೆಚ್ಚ)	50,00,000	50,00,000	566
50-A114	Capital Outlay on Road and Water Transport Schemes— (ರಸ್ತೆ ಮತ್ತು ಜಲಾನಾಹಾರ ಯೋಜನೆಗಳ ಮೇಲಿನ ಒಡವಾಳದ ವೆಚ್ಚ)	5,00,000	5,00,000	567
119	Capital Outlay on Forests (ಅರಣ್ಯಗಳ ಮೇಲಿನ ಒಡವಾಳದ ವೆಚ್ಚ)	42,00,000	42,00,000	568
120	Payments of Commuted Value of Pensions (ನಿವೃತ್ತಿ ವೇತನಗಳ ಪರಿವರ್ತನ ಮೌಲ್ಯದ ಸಂದಾಯ) ...	2,26,000	26,88,000	2,26,000	28,00,000	...	1,12,000	562 to 571

124 Capital Outlay on Schemes of Government Trading

ಸರ್ಕಾರದ ವ್ಯಾಪಾರ ಕಾರ್ಯಕ್ರಮಗಳ ಮೇಲೆ ಮೊತ್ತ

	...	20,54,97,000	...	21,60,21,000	...	(-) 75,24,000	572 to 584
Total—C	8,26,000	68,48,29,000	2,28,000	29,75,11,000	6,00,000	38,73,18,000	
D. Public Debt Repayment and R Inter State Settlements							
ಸರ್ಕಾರದ ಸಾಲಗಳ ಮರುಪಾವತಿ ಮತ್ತು ರಾಜ್ಯಗಳ ನಡುವೆ ಸರ್ಕಾರಿ ಸೇವೆಗಳ ಮೇಲೆ ಸರ್ಕಾರದ ಸಾಲಗಳ ಮರುಪಾವತಿ							
O. Public Debt—Repayment							
ಸರ್ಕಾರದ ಸಾಲಗಳ ಮರುಪಾವತಿ							
R Inter State Settlements							
ರಾಜ್ಯಗಳ ನಡುವೆ ಸರ್ಕಾರಿ ಸೇವೆಗಳ ಮೇಲೆ ಸರ್ಕಾರದ ಸಾಲಗಳ ಮರುಪಾವತಿ							
E Disbursement of Advances and Loans	1,53,05,26,000	1,53,05,26,000	...	585 to 588
ಸರ್ಕಾರದ ಮೊತ್ತ, ಸರ್ಕಾರಿ ಒಡಂಬಡಿಕೆ							
Q Loans and Advances by State/Union Territory Governments		22,85,62,000					
ರಾಜ್ಯ/ಯೂನಿಯನ್ ಸರ್ಕಾರಗಳಿಂದ ಸರ್ಕಾರದ ಮೊತ್ತ, ಸರ್ಕಾರಿ ಒಡಂಬಡಿಕೆ							
Grand Total	1,91,26,37,000	3 50,56,66 000	5 38,000	51,13,89,000	1,91,21 01,000	22,85,62 000	589 to 599
						2,99,42,77,000	

ABSTRACT SHOWING MAJOR HEADWISE NON-PLAN AND PLAN EXPENDITURE (NET)

ಯೋಜನಾರಹಿತ ಮತ್ತು ಯೋಜನೆಯ ನಿವ್ವಳ ವೆಚ್ಚಗಳ ವಿವರಣೆ

Major Heads ಪ ಧಾನ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. Expenditure met from Revenue ರಾಜಸ್ವದಿಂದ ವಹಿಸಲಾದ ವೆಚ್ಚಗಳು				
A—Collection of Taxes etc— ತೆರಿಗೆಗಳು ಶುಲ್ಕಗಳು ಇತ್ಯಾದಿ—				
4 Taxes on Income Other than Corporation Tax — ನಿಗಮ ತೆರಿಗೆಯ ಹೊರತು ವರಮಾನದ ಮೇಲಿನ ತೆರಿಗೆಗಳು.—				
Non-Plan/ಯೋಜನಾರಹಿತ ...	8,21,603	10,41,000	10,03,000	10,39,000
Total/ಒಟ್ಟು ...	8,21,603	10,41,000	10,03,000	10,39,000
9 Land Revenue — ಭೂಕಂದಾಯ.—				
Non-Plan/ಯೋಜನಾರಹಿತ ...	2,38,84,338	5,15,32,000	3,72,52,000	5,18,15,000
Plan/ಯೋಜನೆ ...	4,87,275	1,00,000	4,57,000	3,00,000
Total/ಒಟ್ಟು ...	2,43,71,613	5,16,32,000	3,77,09,000	5,21,15,000
State Excise Duties.— ರಾಜ್ಯ ಉತ್ಪಾದನ ಶುಲ್ಕಗಳು.—				
Non-Plan/ಯೋಜನಾರಹಿತ ...	1,14,12,568	1,39,73,000	1,37,90,000	1,56,00,000
Total/ಒಟ್ಟು ...	1,14,12,568	1,39,73,000	1,37,90,000	1,56,00,000
11 Taxes on Vehicles — ವಾಹನ ತೆರಿಗೆಗಳು.—				
Non-Plan/ಯೋಜನಾರಹಿತ ...	24,77,748	28,56,000	28,96,000	29,98,000
Total/ಒಟ್ಟು ...	24,77,748	28,56,000	28,96,000	29,98,000
12 Sales Tax — ಮಾರಾಟ ತೆರಿಗೆ.—				
Non-Plan/ಯೋಜನಾರಹಿತ ...	79,81,388	94,00,000	96,34,000	1,26,55,000
Total/ಒಟ್ಟು ...	79,81,388	94,00,000	96,34,000	1,26,55,000
13 Other Taxes and Duties.— ಇತರ ತೆರಿಗೆಗಳು ಮತ್ತು ಶುಲ್ಕಗಳು.—				
Non-Plan/ಯೋಜನಾರಹಿತ ...	14,42,035	16,88,000	19,59,000	20,33,000
Total/ಒಟ್ಟು ...	14,42,035	16,88,000	19,59,000	20,33,000
14 Stamps— ಮುದ್ರಾಂಕಗಳು.—				
Non-Plan/ಯೋಜನಾರಹಿತ ...	23,16,501	15,41,000	21,41,000	21,57,000
Total/ಒಟ್ಟು ...	23,16,501	15,41,000	21,41,000	21,57,000

ABSTRACT SHOWING MAJOR HEADWISE NON PLAN AND PLAN EXPENDITURE (NLT)

ಯೋಜನಾರಹಿತ ಮತ್ತು ಯೋಜನೆಯ ನಿವೃತ್ತ ವೆಚ್ಚಗಳ ವಿವರಣೆ

Major Heads ಪ್ರಧಾನ ಶೀರ್ಷಿಕೆಗಳು	Accounts ಲೆಕ್ಕ 1961-70	Budget Estimates ಆಮದ್ವಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 197-71	Budge Estimates ಆಮದ್ವಯ ಅಂದಾಜು 1971-72
Registration Fees — ನೋಂದಣಿ ಶುಲ್ಕಗಳು —				
Non Plan/ಯೋಜನಾರಹಿತ	30,54,536	32,97,000	33,69,000	37,17,000
Total/ಒಟ್ಟು	30,54,536	32,97,000	33,69,000	37,17,000
Total—A Non Plan Plan	5,33,90,717 4,81,275	8 53 28 000 1 00,000	7,20 44 000 4 57,000	9 20 14 000 3 00 000
Total ..	5,38,77,992	8 54 28,000	7,25,01,000	9,23,14 000
B—Debt Services— ಬಡ್ಡಿ ಸೇವೆಗಳು				
Interest on Debt and other Obligations ಬಡ್ಡಿ ಮತ್ತು ಇತರ ವಾಯವ್ಯಗಳ ಮೇಲೆ ಬಡ್ಡಿ —				
Non Plan ಯೋಜನಾರಹಿತ	40,37,61,997	23,17,65,000	22,82,66,000	25,34,43,000
Total/ಒಟ್ಟು	20,37,61,997	23,17,65,000	22,82,66,000	25,34,43,000
Appropriation for Reduction or Avoidance of Debt — ಬಡ್ಡಿ ಮತ್ತು ಇತರ ವಾಯವ್ಯಗಳ ಮೇಲೆ ಬಡ್ಡಿ ಬಗ್ಗೆ ವಿನಿಯೋಗ —				
Non Plan/ಯೋಜನಾ ರಹಿತ	20,19,47,471	20,26,31,000	18,73,10,000	11,80,11,000
Total/ಒಟ್ಟು	20,19,47,471	20,26 31,000	18,73,10,000	11,80,11,000
Total B Non Plan	40,57,09,468	43,43,96 000	41,55,76,000	37,14,54 000
C—Administrative Services— ಆಡಳಿತ ಸೇವೆಗಳು				
Parliament, State/Union Territory Legislature — ಸಂಸತ್ತು, ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ವಿಧಾನಮಂಡಲ				
Non Plan/ಯೋಜನಾರಹಿತ	43,39,774	42,65,000	56,28,000	93,50 000
Total/ಒಟ್ಟು	43,39,674	42,65,000	56,28,000	93,50,000
General Administration — ಸಾಮಾನ್ಯ ಆಡಳಿತ —				
Non Plan/ಯೋಜನಾರಹಿತ	4,79,82,147	5,21,70 000	5,17,24,000	5,51,65,000
Plan/ಯೋಜನೆ	2,45,845	3,30,000	2,76,000	3,35,000
Total/ಒಟ್ಟು	4,82,27,992	5,25,00,000	5,20,00,000	5,55,00,000
Administration of Justice — ನ್ಯಾಯಪರಿಷತ್ತು —				
Non Plan/ಯೋಜನಾರಹಿತ	1,75,22,399	2,10,00 000	2,07,16,000	2,22,65,000
Total/ಒಟ್ಟು	1,75,22,399	2,10,00,000	2,07,16,000	2,22,65,000
Jails — ಜೈಲಾಗಳು —				
Non Plan/ಯೋಜನಾರಹಿತ	76,67,537	86,25,000	85,78,000	,67
Total/ಒಟ್ಟು	76,67,537	86,25,000	85,78 000	

**ABSTRACT SHOWING MAJOR HEADWISE NON-PLAN AND
PLAN EXPENDITURE (NET)**

ಯೋಜನಾರಹಿತ ಮತ್ತು ಯೋಜನೆಯ ನಿವ್ವಳ ವೆಚ್ಚಗಳ ವಿವರಣೆ

Major Heads ಪ್ರಧಾನ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
23 Police.— ಪೊಲೀಸ್.—				
Non Plan/ಯೋಜನಾರಹಿತ ...	8,03,47,884	9,28,65,000	8,56,80,000	9,60,62,000
Total/ಜುಮ್ಮಾ ...	8,03,47,884	9,28,65,000	8,56,80,000	9,60,62,000
25 Supplies and Disposals.— ಸರಬರಾಜುಗಳು ಮತ್ತು ವಿಲೇವಾರಿಗಳು.—				
Non Plan/ಯೋಜನಾರಹಿತ ..	2,51,298	3,38,000	3,01,000	3,51,000
Total/ಜುಮ್ಮಾ ...	2,51,298	3,38,000	3,01,000	3,51,000
26 Miscellaneous Departments.— ವಿವಿಧ ಇಲಾಖೆಗಳು.—				
Non Plan/ಯೋಜನಾರಹಿತ ...	1,76,73,604	1,76,19,000	159,93,000	1,77,02,000
Plan/ಯೋಜನೆ ...	12,55,289	22,00,000	22,00,000	22,00,000
Total/ಜುಮ್ಮಾ ...	1,89,28,893	1,98,19,000	1,81,93,000	1,99,02,000
Total—C Non-Plan	17,57,84,643	19,68,82,000	1,86,20,000	21,17,62,000
Plan	15,01,134	25,30,000	24,76,000	25,35,000
Total ...	17,72,85,777	19,94,12,000	19,10,96,000	21,42,97,000
D—Social and Developmental Services ಸಾಮಾಜಿಕ ಮತ್ತು ಅಭಿವೃದ್ಧಿ ಸೇವೆಗಳು				
27 Scientific Departments.— ವೈಜ್ಞಾನಿಕ ಇಲಾಖೆಗಳು.—				
Non Plan/ಯೋಜನಾರಹಿತ ...	26,12,758	32,82,000	31,68,000	33,15,000
Plan/ಯೋಜನೆ ...	14,58,149	21,25,000	21,25,000	22,50,000
Total/ಜುಮ್ಮಾ ...	40,70,907	54,07,000	52,93,000	55,65,000
28 Education.— ವಿದ್ಯಾಭ್ಯಾಸ.—				
Non Plan/ಯೋಜನಾರಹಿತ ...	40,56,28,262	49,60,14,000	47,05,45,000	53,33,76,000
Plan/ಯೋಜನೆ ...	2,01,24,637	3,13,11,000	3,08,69,000	3,37,12,000
Total/ಜುಮ್ಮಾ ...	42,57,52,899	52,73,25,000	50,14,14,000	56,70,88,000
29 Medical.— ವೈದ್ಯಕೀಯ.—				
Non Plan/ಯೋಜನಾರಹಿತ ...	6,78,12,400	7,31,72,000	7,27,41,000	8,26,53,000
Plan/ಯೋಜನೆ ...	64,78,957	83,44,000	85,34,000	98,46,000
Total/ಜುಮ್ಮಾ ...	7,42,91,357	8,15,16,000	8,12,75,000	9,24,99,000
30 Public Health.— ಜನಾರೋಗ್ಯ.—				
Non Plan/ಯೋಜನಾರಹಿತ ...	3,77,62,663	5,02,09,000	4,77,23,000	5,28,70,000
Plan/ಯೋಜನೆ ...	1,68,60,428	2,70,97,000	2,71,07,000	2,05,70,000
Total/ಜುಮ್ಮಾ ...	5,46,23,091	7,73,06,000	7,48,30,000	7,34,40,000
30. A. Family Planning— ಕುಟುಂಬ ಯೋಜನೆ—				
Non-Plan/ಯೋಜನಾರಹಿತ	2,91,65,000
Plan/ಯೋಜನೆ
Total, ಜುಮ್ಮಾ	2,91,65,000

ABSTRACT SAOWING MAJOR HEAD WISE NON-PLAN AND
PLAN EXPENDITURE (NFT)
ಯೋಜನಾರಹಿತ ಮತ್ತು ಯೋಜನೆಯ ನಿವ್ವಳ ವೆಚ್ಚಗಳ ವಿವರಣೆ

Major Heads ವೃದ್ಧಾಂಶ ಶೀರ್ಷಿಕೆಗಳು	Accounts ಲೆಕ್ಕ 1969-70	Budget Est mates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Est mates ಆಯವ್ಯಯ ಅಂದಾಜು 1971-72
1 Agriculture -- ವ್ಯವಸಾಯ --				
Non Plan/ಯೋಜನಾರಹಿತ	4 82 57 455	5 14 20 000	4 98 78 000	5 13 55 000
Plan/ಯೋಜನೆ	4 10 47 791	4 19 26 000	4 00 80 000	5 89 37 000
Total/ಒಟ್ಟು	8 93 05 246	9 33 46 000	8 99 58 000	10 82 92 000
2 Rural Development -- ಗ್ರಾಮಾಭಿವೃದ್ಧಿ --				
Non Plan/ಯೋಜನಾರಹಿತ	1 98 033	1 92 000	2 00 000	2 13 000
Plan/ಯೋಜನೆ	2 18 25 328	2 27 50 000	2 27 50 000	2 53 11 000
Total/ಒಟ್ಟು	2 20 23 361	2 29 42 000	2 29 50 000	2 61 21 000
3 Animal Husbandry -- ಪಶುವಾಹನ --				
Non Plan/ಯೋಜನಾರಹಿತ	1 40 76 217	1 55 50 000	1 66 77 000	2 00 98 000
Plan/ಯೋಜನೆ	30 65 180	50 25 000	53 09 000	71 70 000
Total/ಒಟ್ಟು	1 71 41 397	2 05 77 000	2 19 86 000	2 71 98 000
4 Co operation -- ಸಹಕಾರ --				
Non Plan/ಯೋಜನಾರಹಿತ	1 07 71 905	1 49 13 000	1 45 06 000	2 60 99 000
Plan/ಯೋಜನೆ	61 99 225	2 06 54 000	2 25 16 000	75 07 000
Total/ಒಟ್ಟು	1 89 71 130	3 55 67 000	3 70 22 000	3 36 06 000
5 Industries -- ಉದ್ಯಮಗಳು --				
Non Plan/ಯೋಜನಾರಹಿತ	11 46 13 606	13 15 84 000	13 72 34 000	15 13 32 000
Plan/ಯೋಜನೆ	50 20 111	47 40 000	57 44 000	67 65 000
Total/ಒಟ್ಟು	11 96 33 717	13 63 24 000	14 29 78 000	15 80 97 000
37 CDP NES and LD Works -- ಸಾಮಾನ್ಯ ಮಿಶ್ರ ಅಭಿವೃದ್ಧಿ ಯೋಜನೆಗಳು ರಾಷ್ಟ್ರೀಯ ವಿಸ್ತರಣಾ ಯೋಜನೆ ಮತ್ತು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳು --				
Non Plan/ಯೋಜನಾರಹಿತ	2 26 41 143	2 68 79 000	2 59 74 000	5 23 16 000
Plan/ಯೋಜನೆ	78 59 845	31 57 000	39 85 000	41 14 000
Total/ಒಟ್ಟು	3 05 00 988	3 00 36 000	2 99 59 000	5 64 30 000

**ABSTRACT SHOWING MAJOR HEAD WISE NON PLAN AND
PLAN EXPENDITURE (NET)**

ಯೋಜನಾರಹಿತ ಮತ್ತು ಯೋಜನೆಯ ನಿವ್ವಳ ವೆಚ್ಚಗಳ ವಿವರಣೆ

Major Heads ಪ್ರಧಾನ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
38 Labour and Employment.— ಕಾರ್ಮಿಕ ಮತ್ತು ಉದ್ಯೋಗ.—				
Non Plan/ಯೋಜನಾರಹಿತ Plan/ಯೋಜನೆ ...	74,70,933 19,02,128	95,29,000 32,40,000	90,78,000 28,72,000	1,11,68,000 31,60,000
Total/ಜುಮ್ಮಾ ...	93,73,061	1,27,69,000	1,19,50,000	1,43,28,000
39. Miscellaneous Social and Develop- mental Organisations.— ಒವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು—				
Non Plan/ಯೋಜನಾರಹಿತ ... Plan/ಯೋಜನೆ ...	4,67,30,960 1,24,69,705	5,84,66,000 1,38,32,000	5,95,46,000 1,48,07,000	7,75,86,000 1,95,65,000
Total/ಜುಮ್ಮಾ ...	5,92,00,665	7,22,98,000	7,43,53,000	9,71,51,000
Total D—Non-Plan Plan	78,05,76,337 14,43,11,484	93,12,12,000 18,42,01,000	90,72,70,000 18,66,98,000	1,06,23,11,000 22,66,72,000
Total	92,48,87,821	1,11,54,13,000	1,09,39,68,000	1,28,89,83,000
E- Irrigation and Electricity Schemes ನೀರಾವರಿ ಮತ್ತು ವಿದ್ಯುತ್ ಯೋಜನೆಗಳು				
43. Irrigation, Navigation, Embankment and Drainage Works (Commercial) ನೀರಾವರಿ, ನೌಕಾಸಂಚಾರ, ಅಣೆಕಟ್ಟು ಮತ್ತು ಚರಂಡಿ ಕಾಮಗಾರಿಗಳು(ಲಾಭಕರ).—				
Non-Plan/ಯೋಜನಾರಹಿತ ...	9,36,86,014	9,54,90,000	12,96,86,000	14,14,40,000
Total/ಜುಮ್ಮಾ ...	9,36,86,014	9,54,90,000	12,96,86,000	14,14,40,000
44. Irrigation, Navigation, Embankment and Drainage Works (Non-Commercial) ನೀರಾವರಿ, ನೌಕಾಸಂಚಾರ, ಅಣೆಕಟ್ಟು ಮತ್ತು ಚರಂಡಿ ಕಾಮಗಾರಿಗಳು (ಲಾಭಕರವಲ್ಲದುದು).—				
Non-Plan/ಯೋಜನಾರಹಿತ ... Plan/ಯೋಜನೆ ...	3,41,82,742 88,398	3,47,93,000 ...	3,79,94,000 5,000	4,07,95,000 ...
Total/ಜುಮ್ಮಾ ...	3,42,71,140	3,47,93,000	3,79,99,000	4,07,95,000
45. Electricity Schemes.— ವಿದ್ಯುತ್ ಯೋಜನೆಗಳು.—				
Non-Plan/ಯೋಜನಾರಹಿತ ...	6,62,52,822	6,85,47,000	7,60,06,000	...
Total/ಜುಮ್ಮಾ ...	6,62,52,822	6,85,47,000	7,60,06,000	...
Total—E Non Plan Plan	19,41,21,578 88,398	19,88,30,000 ...	24,36,86,000 5,000	18,22,35,000 ...
Total	19,42,09,976	19,88,30,000	24,36,91,000	18,22,35,000
EE—Irrigation and Electricity Schemes etc 48. Capital Outlay on Irrigation, Navigation Embankment and Drainage Works— ನೀರಾವರಿ, ನೌಕಾಸಂಚಾರ, ಅಣೆಕಟ್ಟು ಮತ್ತು ಚರಂಡಿ ಕಾಮಗಾರಿಗಳ ಮೇಲಣ ಬಂಡವಾಳ ವೆಚ್ಚ.—				
Non-Plan Plan/ಯೋಜನೆ ...	1,11,50,635 ...	82,00,000 ...	1,07,00,000 ...	26,00,000 2,35,00,000
Total/ಜುಮ್ಮಾ ...	1,11,50,635	82,00,000	1,07,00,000	2,61,00,000

ABSTRACT SHOWING MAJOR HEADS WISE NON-PLAN AND
PLAN EXPENDITURE (NET)

ಯೋಜನಾ ರಹಿತ ಮತ್ತು ಯೋಜನೆಯ ನಿವ್ವಳ ಮೊತ್ತಗಳ ವಿವರಣೆ

Major Heads ಪ್ರಧಾನ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F Public works— ಲೋಕೋಪಯೋಗಿ ಕಾಮಗಾರಿಗಳು				
50 Public Works — ಲೋಕೋಪಯೋಗಿ ಕಾಮಗಾರಿ — Non Plan/ಯೋಜನಾರಹಿತ	12,45,21,340	15,30,88,000	15,08,44,000	16,30,91,000
Plan/ಯೋಜನೆ	1,24,10,826	1,43,38,000	1,32,60,000	3,10,94,000
Total/ಒಟ್ಟು	13,69,32,166	16,74,26,000	16,41,04,000	19,41,85,000
FF Capital a/c on Public Works etc Capital Outlay on Public Works— ಲೋಕೋಪಯೋಗಿ ಕಾಮಗಾರಿಗಳ ಮೇಲೆ ಒಂದೆರಡು ವೆಚ್ಚ—				
52 Non Plan/ಯೋಜನಾರಹಿತ	11,91,512	30,00,000	27,96,000	1,83,90,000
Plan/ಯೋಜನೆ	74,88,773	53,23,000	1,17,76,000	3,28,61,000
Total/ಒಟ್ಟು	86,80,285	83,23,000	1,45,72,000	5,12,51,000
Total—F } Non Plan/ಯೋಜನಾರಹಿತ ಒಟ್ಟು } Plan/ಯೋಜನೆ	12,57,12,852 1,98,99,599	15,60,88,000 1,96,61,000	15,36,40,000 2,50,36,000	18,14,81,000 6,39,55,000
Total/ಒಟ್ಟು	14,56,12,451	17,57,49,000	17,86,76,000	24,54,36,000
G Transport and Communications— ಸಂಚಾರ				
53 Ports and Pilotage— ಠೇವಣಿ ಮತ್ತು ಚಲನೆಕಲ್ಪ Non Plan/ಯೋಜನಾರಹಿತ	10,10,760	11,73,000	11,60,000	12,90,000
Total/ಒಟ್ಟು	10,10,760	11,73,000	11,60,000	12,90,000
I Miscellaneous— ಸಂಕೀರ್ಣ				
64 Famine Relief— ಕ್ಷಾಮ ನಿವಾರಣೆ Non Plan/ಯೋಜನಾರಹಿತ	2,32,34,602	1,42,85,000	3,61,07,000	3,59,07,000
Total/ಒಟ್ಟು	2,32,34,602	1,42,85,000	3,61,07,000	3,59,07,000
65 Pensions and Other Retirement Benefits ವಿತ್ತಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು— Non Plan/ಯೋಜನಾರಹಿತ	3,89,64,383	4,03,47,000	5,20,77,000	5,54,06,000
Total/ಒಟ್ಟು	3,89,64,383	4,03,47,000	5,20,77,000	5,54,06,000
66 Territorial and Political Pensions— ಪ್ರಾಂಶಿಕ ಮತ್ತು ರಾಜಕೀಯ ವಿತ್ತಾಂತಿ ವೇತನಗಳು Non Plan/ಯೋಜನಾರಹಿತ	1,43,083	2,17,000	2,17,000	2,17,000
Total/ಒಟ್ಟು	1,43,083	2,17,000	2,17,000	2,17,000
67 Privy Purses and Allowances of Indian Rulers— ಭಾರತೀಯ ರಾಜರುಗಳಿಗೆ ರಾಜಧನ ಮತ್ತು ಭತ್ಯೆಗಳು Non Plan/ಯೋಜನಾರಹಿತ	1,10,547	1,11,000	1,11,000	1,11,000
Total/ಒಟ್ಟು	1,10,547	1,11,000	1,11,000	1,11,000

**ABSTRACT SHOWING MAJOR HEADSWISE NON-PLAN AND
PLAN EXPENDITURE (NET)**

ಯೋಜನಾ ರಹಿತ ಮತ್ತು ಯೋಜನೆಯ ನಿವ್ವಳ ವೆಚ್ಚಗಳ ವಿವರಣೆ

Major Heads ಪ್ರಧಾನ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
68 Stationery and Printing.— ಲೇಖನ ಸಾಮಗ್ರಿ ಮತ್ತು ಮುದ್ರಣ.—				
Non Plan/ಯೋಜನಾರಹಿತ ...	94,10,392	1,03,73,000	1,30,78,000	1,51,16,000
Plan/ಯೋಜನೆ ...	33,778	40,000	40,000	40,000
Total/ಜುಮ್ಮಾ ...	91,44,170	1,01,13,000	1,31,18,000	1,51,56,000
70 Forest.— ಆರಣ.—				
Non Plan/ಯೋಜನಾರಹಿತ ...	5,23,90,335	5,75,50,000	6,40,26,000	7,30,45,000
Plan/ಯೋಜನೆ ...	1,76,65,897	1,81,00,000	1,09,96,000	1,25,00,000
Total/ಜುಮ್ಮಾ ...	7,00,56,232	7,56,50,000	7,50,22,000	8,55,45,000
71 Miscellaneous.— ಸಂಕೀರ್ಣ.—				
Non Plan/ಯೋಜನಾರಹಿತ ...	6,27,29,895	10,26,22,000	11,44,31,000	10,99,67,000
Plan/ಯೋಜನೆ ...	79,31,586	93,48,000	1,05,18,000	1,26,10,000
Total/ಜುಮ್ಮಾ ...	7,06,64,481	11,19,70,000	12,49,49,000	12,25,77,000
Total—I				
Non Plan ...	18,69,83,237	22,55,05,000	28,00,47,000	28,97,69,000
Total Plan ...	2,56,31,261	2,74,88,000	2,15,51,000	2,51,50,000
72 Commutation of Pensions.— ನಿವೃತ್ತಿ ವೇತನ ಪರಿವರ್ತನೆ.—	21,26,17,498	25,29,93,000	30,16,01,000	31,49,19,000
Non Plan/ಯೋಜನಾರಹಿತ ...	26,55,512	24,40,000	28,94,000	28,94,000
Total/ಜುಮ್ಮಾ ...	26,55,512	24,40,000	28,94,000	28,94,000
76 Other Miscellaneous Compensations and Assignments.— ಇತರ ವಿವಿಧ ನಷ್ಟ ಪರಿಹಾರ ಮತ್ತು ಪಸ್ತಾಂತರಗಳು.—				
Non Plan/ಯೋಜನಾರಹಿತ ...	1,63,63,000	1,51,76,000	1,68,73,000	1,94,50,000
Total/ಜುಮ್ಮಾ ...	1,63,63,000	1,54,76,000	1,68,73,000	1,94,50,000
Total—A (Non-Plan/ಯೋಜನಾರಹಿತ ಜುಮ್ಮಾ (Plan/ಯೋಜನೆ	194,23,08,104	224,73,30,000	228,18,10,000	241,72,60,000
...)	20,30,72,786	24,21,80,000	24,69,26,000	34,21,12,000
Total—A/ಜುಮ್ಮಾ ...	214,53,80,890	248,95,10,000	252,87,36,000	275,93,72,000

ABSTRACT SHOWING MAJOR HEADSWISE NON-PLAN AND
PLAN EXPENDITURE (NET)

ಯೋಜನಾ ರಹಿತ ಮತ್ತು ಯೋಜನೆಯ ನಿವ್ವಳ ವೆಚ್ಚಗಳ ವಿವರಣೆ

Major Heads ಪ್ರಧಾನ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C Capital Accounts Outside the Revenue Account — ರಾಜ್ಯದ ಬಿಟ್ಟು ಬಂದವಾಳ ಲೆಕ್ಕಗಳು—				
92 Payment of Compensation to Land holders etc, on the Abolition of Zamindari System — ಜಮೀನುದಾರ ಪದ್ಧತಿಯ ರದ್ದಿಯತಿ ಸಂಬಂಧದಲ್ಲಿ ಒಡುಪದವರರಿಗೆ ಸವ್ವಪರಿಹಾರದ ಸಂದಾಯ — Non Plan/ಯೋಜನಾರಹಿತ	14,20,203	37,25 000	22,90,000	24,25,000
Total/ಒಟ್ಟು	18,21,203	37,25,000	22,90,000	24,25,000
94 Capital Outlay on Improvement of Public Health — ಜನಾರೋಗ ಸುಖನೆಗೆ ಬಂದವಾಳ ವೆಚ್ಚ — Non Plan/ಯೋಜನಾರಹಿತ		15,00 000	16,00,000	21,00,000
Plan/ಯೋಜನೆ	1,46,74,707	87,65,000	50 07 000	95 75,000
Total/ಒಟ್ಟು	1,46,74,707	1,02,65,000	66,07,000	1,16,75,000
96 Capital Outlay on Industrial and ವೆಚ್ಚ	— 29,52,912 5,56,20,696	3,01,95,000 5,53 55,000	5,13,00 000 5,91,78,000	1,90,05,000 6,32,14,000
Total/ಒಟ್ಟು	5,26,67,784	8,55,50,000	11,04,78,000	10,22,19,000
99 Capital Outlay on Irrigation, Naviga- tion, Embankment and Drainage Works—(Commercial) — ನೀರಾವರಿ, ನೌಕಾನೆಲವರ, ಆಳಕಟ್ಟು ಮತ್ತು ಚರಂಡಿ ಕಾಮಗಾರಿಗಳ ಮೇಲೆ ಒ ದವಾಳ ವೆಚ್ಚ (ಆರ್ಥಿಕ) — Plan/ಯೋಜನೆ	22,97,73,437	17,37,98,000	22,01,98,000	21,65,00,000
Total/ಒಟ್ಟು	2,97,73,437	17,37,98,000	22,04,98,000	21,65,00,000
100 Capital Outlay on Irrigation Naviga- tion, Embankment and Drainage Works—(Non-Commercial) — ನೀರಾವರಿ, ನೌಕಾನೆಲವರ, ಆಳಕಟ್ಟು ಮತ್ತು ಚರಂಡಿ ಕಾಮಗಾರಿಗಳ ಮೇಲೆ ಒ ದವಾಳ ಆರ್ಥಿಕವಲ್ಲದವು— Non Plan/ಯೋಜನಾರಹಿತ		31,00,000	62,16 000	13,49,000
Plan/ಯೋಜನೆ	2 08,76,545	1,63,02,000	1,63,02,000	75,00,000
Total/ಒಟ್ಟು	2,08,76,545	1,94,02,000	2,25,18,000	88,49,000
101 Capital Outlay on Electricity Schemes ವಿದ್ಯುಚ್ಛಕ್ತಿ ಯೋಜನೆಗಳ ಮೇಲೆ ಒ ದವಾಳ ವೆಚ್ಚ — Plan/ಯೋಜನೆ	22,67,31,971	7,36 12,000	7,25,90,000	25,00,000
Total/ಒಟ್ಟು	22,67,31,971	7,36 12,000	7,25,90,000	25,00,000

ABSTRACT SHOWING MAJOR HEADSWISE NON-PLAN AND PLAN
EXPENDITURE (NET)

ಯೋಜನಾರಹಿತ ಮತ್ತು ಯೋಜನೆಯ ನಿವ್ವಳ ವೆಚ್ಚಗಳ ವಿವರಣೆ

Major Heads ಪ್ರಧಾನ ಶೀರ್ಷಿಕೆಗಳು	Account ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
03 Capital Outlay on Public Works.— ಲೋಕೋಪಯೋಗಿ ಕಾಮಗಾರಿ ಮೇಲಣ ಬಂಡವಾಳದ ವೆಚ್ಚ.—				
Non Plan/ಯೋಜನಾರಹಿತ ...	1,81,55,822	3,14,80,000	2,40,45,000	1,89,87,000
Plan/ಯೋಜನೆ ..	5,14,41,780	5,57,95,000	4,84,75,000	2,26,99,000
Total/ಜುಮ್ಮಾ ...	6,95,97,602	8,72,75,000	7,25,20,000	4,16,86,000
10 Capital Outlay on Ports.— ರೇವುಗಳ ಮೇಲಣ ಬಂಡವಾಳದ ವೆಚ್ಚ.—				
Plan/ಯೋಜನೆ ...	16,53,490	50,00,000	30,00,000	50,00,000
Total/ಜುಮ್ಮಾ ...	16,53,490	50,00,000	30,00,000	50,00,000
14 Capital Outlay on Road and Water Transport Schemes — ರಸ್ತೆ ಮತ್ತು ಜಲಸಾರಿಗೆ ಯೋಜನೆಗಳ ಮೇಲಣ ಬಂಡವಾಳದ ವೆಚ್ಚ.—				
Non Plan/ಯೋಜನಾರಹಿತ
Plan/ಯೋಜನೆ	5,00,000	...	5,00,000
Total/ಜುಮ್ಮಾ	5,00,000	...	5,00,000
19 Capital Outlay on Forests.— ಅರಣ್ಯಗಳ ಮೇಲಣ ಬಂಡವಾಳದ ವೆಚ್ಚ.—				
Non Plan/ಯೋಜನಾರಹಿತ	10,00,000	4,00,000	20,00,000
Plan/ಯೋಜನೆ ...	10,28,043	14,00,000	13,35,000	22,00,000
Total/ಜುಮ್ಮಾ ...	10,28,043	24,00,000	17,35,000	42,00,000
20 Payments of Commuted Value of Pensions.— ನಿವೃತ್ತಿ ವೇತನ ಪರಿವರ್ತನ ಮೌಲ್ಯದ ಸಂದಾಯ.—				
Non Plan/ಯೋಜನಾರಹಿತ ...	-1,05,439	-1,09,000	-1,09,000	-1,12,000
Total/ಜುಮ್ಮಾ ...	-1,05,439	-1,09,000	-1,09,000	-1,12,000
124 Capital Outlay on Schemes of Government Trading.— ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಣ ಬಂಡವಾಳದ ವೆಚ್ಚ.—				
Non-Plan/ಯೋಜನಾರಹಿತ ...	-3,90,60,111	-3,71,00,000	-4,60,34,000	-75,24,000
Total/ಜುಮ್ಮಾ ...	-3,90,60,111	-3,71,00,000	-4,60,34,000	-75,24,000
Total—C ಜುಮ್ಮಾ				
Non-Plan/ಯೋಜನಾರಹಿತ ...	-2,21,42,437	3,37,91,000	3,97,08,000	3,82,30,000
Plan/ಯೋಜನೆ ...	60,18,00,669	39,05,27,000	42,63,85,000	34,96,88,000
Total/ಜುಮ್ಮಾ ..	57,96,58,232	42,43,18,000	46,60,93,000	38,79,18,000

**ABSTRACT SHOWING MAJOR HEADWISE NON-PLAN AND
PLAN EXPENDITURE (NET**

ಯೋಜನಾರಹಿತ ಮತ್ತು ಯೋಜನೆಯ ನಿವ್ವಳ ವೆಚ್ಚಗಳ ವಿವರಣೆ

Disbursements ಉಪವಿಭಾಗಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimate ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
D Public Debt Repayment and Inter State Settlements — ಸಾರ್ವಜನಿಕ ಬಡ್ಡಿಯ ಮರುಪಾವತಿ ಮತ್ತು ಅಂತರ ರಾಜ್ಯ ತೀರಣಗಳು —				
O Public Debt — Repayment — ಸಾರ್ವಜನಿಕ ಬಡ್ಡಿ — ಮರುಪಾವತಿ —				
Non Plan/ಯೋಜನಾರಹಿತ	163,81,52,234	149,35,93,000	156,99,39,000	153,05,26,000
Total/ಒಟ್ಟು	163,81,52,234	149,35,93,000	156,99,39,000	153,05,26,000
R Inter State Settlements — ಅಂತರ ರಾಜ್ಯ ತೀರಣಗಳು —				
Non Plan/ಯೋಜನಾರಹಿತ		1,10,00,000	1,10,12,000	...
Total/ಒಟ್ಟು		1,10,00,000	1,10,12,000	
Total D (Non Plan/ಯೋಜನಾರಹಿತ ಒಟ್ಟು) Plan/ಯೋಜನೆ	163,81,52,234	150,45,93,000	1,58,09,51,000	1,53,05,26,000
Total—D/ಒಟ್ಟು	163,81,52,234	150,45,93,000	1,58,09,51,000	1,53,05,26,000
E Disbursement of Advances and Loans — ಮುಂಗಡ ಪಾವತಿ, ಸಾಲಗಳ ಒದಗಿಸುವಿಕೆ —				
Q Loans and Advances by State/Union Territory Governments — ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ, ಮಹಾನಗರಗಳ ಕೊಡುವ ಸಾಲಗಳು ಮತ್ತು ಮುಂಗಡಗಳು —				
Non Plan/ಯೋಜನಾರಹಿತ	31,51,64,644	11,33,16,000	14,09,78,000	9,47,05,000
Plan/ಯೋಜನೆ	4,31,56,081	5,70,66,000	5,76,99,000	13,38,57,000
Total Q/ಒಟ್ಟು	33,83,20,725	17,03,82,000	20,86,77,000	22,85,62,000
Total— } Non Plan/ಯೋಜನಾರಹಿತ	390,34,82,543	3,89,90,30,000	4,04,84,47,000	4,08,07,21,000
} Plan/ಯೋಜನೆ	84,80,29,536	68,97,73,000	73,10,10,000	82,56,57,000
Grand Total ಒಟ್ಟು—ಒಟ್ಟು	475,15,12,079	458,88,03,000	4,77,94,57,000	4,90,63,78,000

EXPENDITURE

ವ್ಯಯ

DEMAND No. 1

ಅಭಿಯೋಜನೆ ಕ್ರಮಾಂಕ 1

TAXES ON INCOME OTHER THAN CORPORATION TAX.

ನಿಗಮ ತೆರಿಗೆಯ ಹೊರತು ವರಮಾನದ ಮೇಲಿನ ತೆರಿಗೆಗಳು

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪ್ರಭೃತ ಹಣದ ಒಟ್ಟು	Rs ರೂ	2 000
Demand for Grant (Voted) ಅನುದಾನಕ್ಕೆ ಅಭಿಯೋಜನೆ (ಪುರಸ್ಕೃತ)	Rs ರೂ	10 37,000

4 TAXES ON INCOME OTHER THAN CORPORATION TAX

ನಿಗಮ ತೆರಿಗೆಯ ಹೊರತು ವರಮಾನದ ಮೇಲಿನ ತೆರಿಗೆಗಳು.

Minor Sub and Detailed Heads of Appropriation ವಿವಿಧೋದ್ದೇಶದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Collection of Taxes on Agricultural Income— ವ್ಯವಸಾಯ ವರಮಾನದ ಮೇಲಿನ ತೆರಿಗೆಗಳ ವಸೂಲಿ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,35,916	1,45,700	1,56,700	1,58,000
Pay of Establishment ಸ್ಥಾಪನೆ ವೆಚ್ಚ	2,22,292	2,61,300	3,02,300	2,95,000
Dearness Allowance ತುಟ್ಟಿ ಭತ್ಯೆ	2,28,536	2,53,900	2,63,900	2,64,000
Other Allowances ಇತರ ಭತ್ಯೆ	15,698	18,100	28,100	48,000
2 Travelling Allowances ಪ್ರವಾಸ ಭತ್ಯೆ	53,914	60 000	60,000	72,000
3 Other Charges ಇತರ ವೆಚ್ಚ	1,62,140	1,00,000	1,00,000	1,00,000
4 Law Charges (Charged) ನ್ಯಾಯಾಲಯ ವೆಚ್ಚ (ಪ್ರಭೃತ)	107	2,000	2,000	2,000
5 Purchase of Defaulters' Property ಸಾಲ ತೀರಿಸದವರ ಆಸ್ತಿಯ ಖರೀದಿ	2,000	1,00,000	90,000	1,00,000
Revision of Pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ	.	1,00,000		
Total (Voted) ಒಟ್ಟು (ಪುರಸ್ಕೃತ)	8,21,496	10,39,000	10,01,000	10,37,000
Charged ಪ್ರಭೃತ	107	2,000	2,000	2,000
Grand Total 4 ಒಟ್ಟು ಒಟ್ಟು	8 21,603	10,41,000	10,03,000	10,39,000

EXPENDITURE

ವ್ಯಯ

DEMAND No. 2—LAND REVENUE.

ಅಭಿಯಾಜನ ಕ್ರಮಾಂಕ—2 ಭೂಕಂದಾಯ

ESTIMATE OF THE AMOUNTS REQUIRED FOR EXPENDITURE DURING 1971-72.
1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪ್ರಭೃತ ಹಣದ ಜುಮ್ಮಾ	Rs. ರೂ.	5,000
Demand for Grant (Voted) ಅನುದಾನಕ್ಕೆ ಅಭಿಯಾಜನ (ಪುರಸ್ಕೃತ)	...	Rs. ರೂ.	5,21,10,000

9 LAND REVENUE

ಭೂ ಕಂದಾಯ

Summary by Minor Heads of Appropriation ವಿವಿಧೋದ್ದೇಶದ ಉಪಬಂಧಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
a Charges of Administration— ಆಡಳಿತದ ವೆಚ್ಚಗಳು—				
(Voted) (ಪುರಸ್ಕೃತ) ...	78,889	86,000	2,65,000	4,42,000
Charged ಪ್ರಭೃತ	6,000	1,000	5,000
b Charges on account of Land Revenue Collections ಭೂ ಕಂದಾಯ ವಸೂಲಿ ಬಗ್ಗೆ ವೆಚ್ಚ	62,61,300	93,53,000	75,43,000	99,57,000
c Survey, Settlement and Record Operations ಮೋಜಣಿ, ಭೂ ವ್ಯವಸ್ಥೆ ಮತ್ತು ರಿಕಾರ್ಡ್‌ಗಳ ತಯಾರಿಕೆ...	44,27,437	68,24,000	54,20,000	72,83,000
d Land Records ಭೂ ಲೆಖ್ಪಿಗಳು	62,59,616	70,37,000	74,93,000	1,08,18,000
e Allowances to District and Village Officers ಜಿಲ್ಲಾ ಮತ್ತು ಗ್ರಾಮಾಧಿಕಾರಿಗಳಿಗೆ ಭತ್ಯೆ	68,57,096	2,52,78,000	1,65,30,000	2,33,10,000
f Development Schemes ಅಭಿವೃದ್ಧಿ ಕಾರ್ಯ	4,87,275	1,00,000	4,57,000	3,00,000
Revision of Pay Scales etc., ವೇತನ ಪ್ರಮಾಣ ಪರಿಷ್ಕರಣ ಇತ್ಯಾದಿ	...	29,48,000
Total—9 (Net) (Voted) ಜುಮ್ಮಾ (ನಿವ್ವಳ) (ಪುರಸ್ಕೃತ)	2,43,71,613	5,16,26,000	3,77,08,000	5,21,10,000
Charged ಪ್ರಭೃತ	...	6,000	1,000	5,000
Total—9 (Gross) { (Voted) ಜುಮ್ಮಾ (ಸಕಲ) { (ಪುರಸ್ಕೃತ)	2,43,71,613	5,16,26,000	3,77,08,000	5,21,10,000
{ Charged ಪ್ರಭೃತ	...	6,000	1,000	5,000

9 LAND REVENUE

ಭೂ ಕಂದಾಯ

Minor Sub and Detailed Heads of Appropriation ವಿವರಿಸಿದ ಉಪ ಒಳ ಮತ್ತು ಸವಿವರ ಹಿರಿಕೆಗಳಿಗಾಗಿ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Charges of Administration— ಆಡಳಿತ ವೆಚ್ಚ—				
A PHOD WORK, ETC ಫೋಡ್ ಕೆಲಸ ಇತ್ಯಾದಿ				
B MAINTENANCE OF CATTLE POUNDS AND CHAVADIS ದಾನಗಳ ದೊಡ್ಡದಿಗಳ ಮತ್ತು ಬಾವದಿಗಳ ನಿರ್ವಹಣೆ	31 561	26 000	49 000	29,000
C ESTABLISHMENT FOR CHANNELS AND TANKS ಕಾಲುವೆಗಳ ಮತ್ತು ಕೆರೆಗಳ ಸುಲುವಾಗಿ ಸ್ಥಾಪನೆ	1 371			
D GENERAL ESTABLISHMENT ಸಾಮಾನ್ಯ ಸ್ಥಾಪನೆ	45 957	66 000	2 17,000	4 18,000
Total a ಒಟ್ಟು	78 889	92 000	2 66 000	4 47,000
a A PHOD WORK, ETC — ಫೋಡ್ ಕೆಲಸ ಇತ್ಯಾದಿ—				
1 Bangalore Division ಬೆಂಗಳೂರು ವಿಭಾಗ				
2 Mysore Division ಮೈಸೂರು ವಿಭಾಗ				
Total a A ಒಟ್ಟು				
a B MAINTENANCE OF CATTLE POUNDS AND CHAVADIS— ದಾನಗಳ ದೊಡ್ಡದಿಗಳ ಮತ್ತು ಬಾವದಿಗಳ ನಿರ್ವಹಣೆ—				
(i) BANGALORE DIVISION ಬೆಂಗಳೂರು ವಿಭಾಗ				..
(ii) MYSORE DIVISION ಮೈಸೂರು ವಿಭಾಗ	19			..
(iii) BELGAUM DIVISION— ಬೆಳಗಾವಿ ವಿಭಾಗ—				
1 Allowances to Pound Keepers ದೊಡ್ಡದಿಗಳ ಸಾಲುವಾಗಿ ಭತ್ಯೆ	1,795	1,000	1,000	1,000
2 Construction and Repairs to Pounds ದೊಡ್ಡದಿಗಳ ರಚನೆ ಬಾಕಿ ದುರಸ್ತಿ		3 000	26 000	3 500
3 Grants in aid to Local Bodies ಸ್ಥಳೀಯ ಸಂಸ್ಥೆಗಳಿಗೆ ಸಹಾಯಧನ	29,747	22 000	22,000	24,500
Total a B (iii) ಒಟ್ಟು	31 542	26,000	49,000	29,000
Total a B ಒಟ್ಟು	31,561	26,000	49,000	29,000

9. LAND REVENUE

ಭೂ ಕಂದಾಯ

Minor, Sub and Detailed Heads of Appropriation ವಿವರಿಸಿದ ಉಪ, ಒಳ ಮತ್ತು ಸವಿವರ ಲೇಖಕಿಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Charges of Administration ಆಡಳಿತ ವೆಚ್ಚ—				
a D. GENERAL ESTABLISHMENT— ಸಾಮಾನ್ಯ ಸಿಬ್ಬಂದಿ—				
(i) BANGALORE DIVISION— ಬೆಂಗಳೂರು ವಿಭಾಗ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	...		7,600	15,200
Pay of Establishment ಸಿಬ್ಬಂದಿ ವೇತನ	...		3,100	6,200
Dearness Allowance ತುಟ್ಟಿ ಭತ್ಯೆ	...		6,000	11,900
Other Allowances ಇತರ ಭತ್ಯೆ	...		700	3,500
2. Travelling Allowance ಪ್ರವಾಸ ಭತ್ಯೆ	...		2,600	6,200
3. Other Charges ಇತರ ವೆಚ್ಚ	...		2,000	4,000
Total a. D(I) ಜುಮ್ಮಾ	...		22,000	47,000
(ii) MYSORE DIVISION— ಮೈಸೂರು ವಿಭಾಗ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	..		14,900	29,700
Pay of Establishment ಸಿಬ್ಬಂದಿ ವೇತನ	...		7,000	14,000
Dearness Allowances ತುಟ್ಟಿ ಭತ್ಯೆ	...		13,200	26,400
Other Allowances ಇತರ ಭತ್ಯೆ	...		400	3,300
2. Travelling Allowance ಪ್ರವಾಸ ಭತ್ಯೆ	...		5,200	13,800
3. Other Charges ಇತರ ವೆಚ್ಚ	...		4,300	8,800
Total a D (II) ಜುಮ್ಮಾ	...		45,000	96,000

9 LAND REVENUE

ಭೂ ಕರವಾಯ

Major and Sub and Detailed Heads of App. opt at on ವಿವರಣೆಗೊಳಿಸಿದ ಮುಖ್ಯ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Est. mates ಸರಿಪಡಿಸಿದ ಅಂದಾಜು 19 0-71	Budget Est. mates ಆಯವ್ಯಯ ಅಂದಾಜು 1971 72
a Charges of Administration— ಆಡಳಿತ ವೆಚ್ಚ—				
a D GENERAL ESTABLISHMENT— ಸಾಮಾನ್ಯ ಸ್ಥಾಪನೆ—				
() BELGAUM DIVISION— ಬೆಳಗಾವಿ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ			27 300	54 600
Pay of Establishment ಸ್ಥಾಪನೆ ವೇತನ	9 689	14 900	20 000	19 100
Dearness Allowance ತುಟ್ಟಿ ಭತ್ಯೆ	7 498	11 400	31 100	60 200
Other Allowances ಇತರ ಭತ್ಯೆ	541	700	1 100	5 000
2 Travelling Allowance ಪ್ರವಾಸ ಭತ್ಯೆ	665	1 000	9 700	22 000
3 Other Charges ಇತರ ವೆಚ್ಚ	27 564	32 000	38 300	48 100
(Voted) (ವ್ಯಯಿಸಿದ)		6 000	1 000	5 000
Total a D (iii) ಒಟ್ಟು	45 957	66 000	1 34 000	2 42 000
(iv) GULBARGA DIVISION ಗುಲ್ಬರ್ಗಾ ವಿಭಾಗ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ			5 000	9 900
Pay of Establishment ಸ್ಥಾಪನೆ ವೇತನ			2 600	4 700
Dearness Allowance ತುಟ್ಟಿ ಭತ್ಯೆ			4 400	8 800
Other Allowances ಇತರ ಭತ್ಯೆ			100	1 000
2 Travelling Allowance ಪ್ರವಾಸ ಭತ್ಯೆ			2 300	5 100
3 Other Charges ಇತರ ವೆಚ್ಚ			1 600	3 500
Total a D (iv) ಒಟ್ಟು			16 000	33 000
Total a (Voted) ಒಟ್ಟು (ವ್ಯಯಿಸಿದ)	78 889	86 000	2 65 000	4 42 000
Charged (ವ್ಯಯಿಸಿದ)		6 000	1 000	5 000

EXPENDITURE

ಪೆಟ್ಟಿಗೆ

9. LAND REVENUE.

ಭೂ ಕಂದಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Charges on account of Land Revenue Collections— ಭೂ ಕಂದಾಯ ವಸೂಲಿಯ ಬಗ್ಗೆ ವೆಚ್ಚ—				
(i) BANGALORE DIVISION— ಬೆಂಗಳೂರು ವಿಭಾಗ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೇತನ	5,680	4,000	4,000	6,000
Dearness Allowance ತುಟ್ಟಿ ಭತ್ಯೆ	3,006	3,700	3,700	3,700
Other Allowances ಇತರ ಭತ್ಯೆ	66	200	900	900
2. Travelling Allowance ಪ್ರವಾಸ ಭತ್ಯೆ	168	100	600	800
3. Other Charges ಇತರ ವೆಚ್ಚ
4. Remuneration to Shanbhogues and Patels ಶಾನುಭೋಗರಿಗೆ ಮತ್ತು ಪಟೀಲರಿಗೆ ಸಂಭಾವನೆ	11,42,240	15,00,000	12,00,000	12,00,600
5. Purchase of defaulters properties ಸಾಲ ತೀರಿಸದವರ ಆಸ್ತಿಯ ಖರೀದಿ	...	1,05,000	50,800	1,00,000
Total b (i) ಜುಮ್ಮಾ	11,51,160	16,13,000	12,60,000	13,12,000
(ii) MYSORE DIVISION— ಮೈಸೂರು ವಿಭಾಗ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೇತನ	5,10,248	5,03,000	5,00,000	4,94,700
Dearness Allowance ತುಟ್ಟಿ ಭತ್ಯೆ	1,31,515	2,35,000	2,30,200	2,31,300
Other Allowances ಇತರ ಭತ್ಯೆ	...	2,000	1,800	4,000
2. Travelling Allowance ಪ್ರವಾಸ ಭತ್ಯೆ	1,493	7,000	7,000	8,000
3. Other Charges ಇತರ ವೆಚ್ಚ	125	1,000	1,000	1,000
4. Remuneration to Shanbhogues and Patels ಶಾನುಭೋಗರಿಗೆ ಮತ್ತು ಪಟೀಲರಿಗೆ ಸಂಭಾವನೆ	9,42,911	13,50,000	13,50,000	13,50,000
5. Purchase of defaulters properties ಸಾಲ ತೀರಿಸದವರ ಆಸ್ತಿಯ ಖರೀದಿ	...	1,20,000	50,000	1,20,000
Total b (ii) ಜುಮ್ಮಾ	15,86,292	22,18,000	21,40,000	22,09,000

EXPENDITURE

ವ್ಯಯ

7

9 LAND REVENUE

ಭೂ ಶೇಖರವು

Minor Sub and Detailed Heads of Appropriation ವಿವರಣಿಸಿದ ಉಪ ಲೇಖ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b Charges on account of land Revenue Collection— ಭೂಶೇಖರವು ಮೂಡಿಸಿರುವ ಬಗ್ಗೆ ವೆಚ್ಚ—				
(iii) BELGAUM DIVISION— ಬೆಳಗಾವಿ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ				
Pay of Establishment ಸ್ಥಾಪನೆ ವೆಚ್ಚ	14,88,529	22 00,000	16,66,000	28,28,000
Dearness Allowance ಪುಟ್ಟ ಭತ್ಯೆ	13,40,702	21 50,000	13 85,200	24,10,700
Other Allowances ಇತರ ಭತ್ಯೆ	3,774	4,000	3,800	6,500
2 Travelling Allowance ಪ್ರವಾಸ ಭತ್ಯೆ	18,106	23,000	23 000	28 800
3 Other Charges ಇತರ ವೆಚ್ಚ	55,211	10 000	10 000	10 000
4 Purchase of Defaulters Properties ಸಾಲ ತೀರಿಸದವರ ಆಸ್ತಿಯ ಖರೀದಿ		1 75 000	2 00 000	2,00,000
Total b (iii) ಒಟ್ಟು	29,06,322	45,62,000	32,88,000	54,84,000
(iv) GULBARGA DIVISION— ಗುಲ್ಬರ್ಗಾ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
Other Allowances ಇತರ ಭತ್ಯೆ		3,500	3,000	4,500
2 Travelling Allowance ಪ್ರವಾಸ ಭತ್ಯೆ	500	6,500	1,500	2,000
3 Remuneration to Shanbhogues and Patels ಶಾಹುಭೋಗಿಗಳಿಗೆ ಮತ್ತು ಪಾಟೀಲರಿಗೆ ಸಂಭಾವನೆ	6,17,026	5,50,000	5,50,000	5,50,000
4 Purchase of Defaulters Properties ಸಾಲ ತೀರಿಸದವರ ಆಸ್ತಿಯ ಖರೀದಿ		4,00,000	3,00,500	3,95,500
Total b (iv) ಒಟ್ಟು	6,17,526	9,60,000	8,55,000	9,52,000
Total b ಒಟ್ಟು	62 61,300	93,53,000	75,43,000	99,57,000

9. LAND REVENUE

ಭೂ ಕಂದಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. Survey, Settlement and Record Operations— ಮೋಜಣಿ, ಭೂವ್ಯವಸ್ಥೆ ಮತ್ತು ರಿಕಾರ್ಡ್‌ಗಳ ತಯಾರಿಕೆ—				
c. I SURVEY AND SETTLEMENT ಮೋಜಣಿ ಮತ್ತು ವ್ಯವಸ್ಥೆ				
1. Establishment Charges— ಸಿಬ್ಬಂದಿ ವೆಚ್ಚ —				
Pay of Officers ಅಧಿಕಾರಿಗಳ ವೇತನ ...	1,36,050	1,80,800	1,88,800	1,65,200
Pay of Establishment ಸಿಬ್ಬಂದಿ ವೇತನ ...	12,83,995	18,37,000	15,00,000	15,22,000
Dearness Allowance ತುಟ್ಟಿ ಭತ್ಯೆ ...	12,42,842	18,00,000	14,25,000	13,72,000
Other Allowances ಇತರ ಭತ್ಯೆ ...	41,311	50,200	58,200	2,51,800
2. Travelling Allowance ಪ್ರವಾಸ ಭತ್ಯೆ ...	2,16,094	4,00,000	2,50,000	2,90,000
3. Other Charges ಇತರ ವೆಚ್ಚ ...	93,306	2,20,000	2,10,000	1,65,000
4. Recoverable City Survey Operations ಕೆಲಸದ ಸಂಬಂಧವಾಗಿ ವಸೂಲು ಮಾಡಿಕೊಳ್ಳಬಹುದಾದ ನಗರ ಮೋಜಣಿ ವೆಚ್ಚ ...	7,52,930	15,00,000	10,00,000	17,24,000
5. Resurvey and Settlement ಮರುಮೋಜಣಿ ಹಾಗೂ ಭೂವ್ಯವಸ್ಥೆ	1,50,000	1,20,000	1,50,000
Total c I ಜುಮ್ಮಾ ...	37,66,528	61,38,000	47,52,000	56,40,000
c. II CADASTRAL SURVEY OF INAM VILLAGES— ಇನಾಮು ಗ್ರಾಮಗಳ ಸ್ಥಿರಾಸ್ತಿ ಮೌಲ್ಯದ ಮೋಜಣಿ—				
1. Establishment Charges— ಸಿಬ್ಬಂದಿ ವೆಚ್ಚ				
Pay of Officers ಅಧಿಕಾರಿಗಳ ವೇತನ ...	2,462
Pay of Establishment ಸಿಬ್ಬಂದಿ ವೇತನ ...	9,718
Dearness Allowance ತುಟ್ಟಿ ಭತ್ಯೆ ...	8,300
Other Allowances ಇತರ ಭತ್ಯೆ ...	223
2. Travelling Allowance ಪ್ರವಾಸ ಭತ್ಯೆ ...	926
3. Other Charges ಇತರ ವೆಚ್ಚ ...	184
Total c II ಜುಮ್ಮಾ ...	21,813

9. LAND REVENUE

ಭೂ ಕುಸಾಯ

Minor Sub and Deta led Heads of Appropriation ಸೂಚಿಸಿದ ಉಪ, ಅಂಶ ಮತ್ತು ಸೂಚಿತ ವಿಭಾಗಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 19 0-71	Budget Estimates ಆಯವ್ಯಯ ಅಂದಾಜು 1971-72
c. Survey Settlement and Record Operations ಮಾಪನ, ಭೂವ್ಯವಸ್ಥೆ ಮತ್ತು ದಾಖಲಾತಿ ಕಾರ್ಯ				
c. III. PREVENTION OF FRAGMENTATION AND CONSOLIDATION OF HOLDINGS. ಒಡವಾಣು, ವಿಭಜನೆ ನಿವಾರಣೆ ಮತ್ತು ಸಂಘಟನೆ				
1. Establishment Charges-- ಸ್ಥಾಪನೆ ವ್ಯಯ—				
Pay of Officers ಅಧಿಕಾರಿಗಳ ವೇತನ ...	57,453	55,000	57,600	63,400
Pay of Establishment ಸ್ಥಾಪನೆ ವೇತನ ...	2,27,554	2,47,400	2,47,800	2,59,300
Dearness Allowance ಕೂಲಿ ಭತ್ಯೆ ...	2,03,182	2,07,700	2,07,700	2,17,600
Other Allowances ಇತರ ಭತ್ಯೆ ...	16,702	19,900	19,900	1,56,400
2. Travelling Allowance ಪ್ರಯಾಣ ಭತ್ಯೆ ...	40,894	45,000	40,000	46,300
3. Other Charges ಇತರ ವ್ಯಯ ...	19,588	28,000	20,000	21,000
4. Compensation ನಿವಾರಣೆ	1 000
5. Lumpsum provision towards additional staff to be sanctioned ಪ್ರತಿಷ್ಠೆ ಸಿಬ್ಬಂದಿಯ ಸಲುವಾಗಿ ಒದಗಿಸಲಾಗುವ ಒಮ್ಮೆ ಮೊತ್ತ	8,00,000
Total c. III. ಒಟ್ಟು ...	5,65,373	6,01,000	5,93,000	15,64,000
c. IV. LAND RECORD OF RIGHTS AND AGRICULTURAL STATISTICS ಮಾನ್ಯತೆ ಮತ್ತು ದಾಖಲಾತಿಗಳು ಮತ್ತು ಕೃಷಿ ಸೂಚನೆಯ ಉಪ ಅಂದಾಜು—				
1. Establishment Charges-- ಸ್ಥಾಪನೆ ವ್ಯಯ—				
Pay of officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೇತನ ...	33,933	38,000	35,000	33,000
D.A. ಕೂಲಿ ಭತ್ಯೆ ...	33,571	34,500	33,300	33,300
Other Allowances ಇತರ ಭತ್ಯೆ ...	411	1,500	1,200	200
2. Travelling Allowance ಪ್ರಯಾಣ ಭತ್ಯೆ ...	5,255	6,000	4,000	6,000
3. Other Charges ಇತರ ವ್ಯಯ ...	553	2,000	1,500	1,500
Total c. IV. ಒಟ್ಟು ...	73,723	82,000	75,000	79,000
Total c. ಒಟ್ಟು ...	44,27,437	68,24,000	54,2	000

9. LAND REVENUE

ಭೂ ಕುಡಾಯ

Major, Sub Detailed Heads of Appropriation ವಿನ್ಯೋಗದ ಪ್ರಧಾನ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d. Land Records— ಭೂ ಲೇಖಿಗಳು—				
I. SUPERINTENDENCE ಅಧೀಕ್ಷಣೆ ...	4,60,318	4,74,000	8,53,000	5,67,000
II. RECORD OF RIGHTS SCHEME ಹಕ್ಕು ದಾಖಲಾತಿ ಕಾರ್ಯ ...	5,75,020	5,22,000	8,47,000	6,96,000
III. CITY LAND RECORDS ನಗರ ಭೂ ಲೇಖಿ ...	2,82,427	2,74,000	2,79,000	3,31,000
IV. DISTRICT CHARGES ಜಿಲ್ಲಾ ವೆಚ್ಚ ...	49,41,851	57,67,000	55,14,000	92,24,000
Total d ಜುಮ್ಲಾ ...	62,59,616	70,37,000	74,93,000	1,08,18,000
d I SUPERINTENDENCE— ಅಧೀಕ್ಷಣೆ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	52,572	56,200	56,200	53,000
Pay of Establishment ಸಿಬ್ಬಂದಿ ವೇತನ ...	1,72,163	1,80,900	2,06,100	2,07,000
Dearness Allowance ತುಟ್ಟಿ ಭತ್ಯೆ ...	1,58,734	1,60,300	1,70,700	1,70,000
Other Allowances ಇತರ ಭತ್ಯೆ ...	25,960	27,600	28,600	86,000
2. Travelling Allowance ಪ್ರವಾಸ ಭತ್ಯೆ ...	8,808	13,000	13,000	15,000
5. Other Charges ಇತರ ವೆಚ್ಚ ...	42,081	36,000	3,78,400	36,000
Total d. I ಜುಮ್ಲಾ ...	4,60,318	4,74,000	8,53,000	5,67,000

9. LAND REVENUE
ಭೂ ಕುಸಾಯಿ

Minor, Sub and Detailed Heads of Appropriation ವಿವರಣೆಗಾಗಿ ಉಪ, ಸಬ್, ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d. Land Records— ಭೂ ಲೇಖಗಳು—				
4. II. RECORD OF RIGHTS SCHEME— (Preliminary and Maintenance Stages) — ಪಟ್ಟಿ, ಡಾಖಲಾತಿ ಕಾರ್ಯ ಮತ್ತು—(ಪ್ರಾರಂಭಿಕ ನಿರ್ವಹಣಾ ಹಂತಗಳು)—				
(i) BANGALORE DIVISION.— ಬೆಂಗಳೂರು ವಿಭಾಗ—				
1. Establishment Charges— ಸ್ಥಾಪನೆಗೆ —				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆಗೆ ವೇತನ	...	1,28,109	1,18,100	1,71,800
Dearness Allowance ತುಂಬು ಭತ್ಯೆ	...	1,02,635	1,01,900	1,26,000
Other Allowances ಇತರ ಭತ್ಯೆ	...	1,569	1,800	5,400
2. Travelling Allowance ಪ್ರಯಾಣ ಭತ್ಯೆ	...	2,645	5,000	12,000
3. Other Charges ಇತರ ವೆಚ್ಚ	...	868	9,100	6,800
Total d. II (i) ಒಟ್ಟು	...	2,35,826	2,35,900	3,22,000
(ii) Mysore Division ಮೈಸೂರು ವಿಭಾಗ				
1. Establishment Charges— ಸ್ಥಾಪನೆಗೆ —				
Pay of Officers ಅಧಿಕಾರಿಗಳ ವೇತನ	...	5,530	3,400	4,000
Pay of Establishment ಸ್ಥಾಪನೆಗೆ ವೇತನ	...	1,33,148	1,31,200	1,84,300
Dearness Allowance ತುಂಬು ಭತ್ಯೆ	...	1,19,566	1,13,700	1,40,300
Other Allowances ಇತರ ಭತ್ಯೆ	...	1,599	1,800	5,100
2. Travelling Allowance ಪ್ರಯಾಣ ಭತ್ಯೆ	...	19,722	18,900	26,000
3. Other Charges ಇತರ ವೆಚ್ಚ	...	6,548	14,000	14,200
Total d. II (ii) ಒಟ್ಟು	...	2,86,113	2,86,000	3,73,900

9. LAND REVENUE

ಭೂ ಕಂದಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d. Land Records— ಭೂ ಲೇಖಗಳು—				
II. RECORDS OF RIGHTS SCHEMES— ಹಕ್ಕು ದಾಖಲಾತಿ ಕಾರ್ಯ—				
(iii) GULBURGA DIVISION— ಗುಲ್ಬರ್ಗಾ ವಿಭಾಗ—				
1. Introduction of Record of Rights in Bellary District.— ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕು ಕೆಲಸದ ದಾಖಲಾತಿ ಪ್ರಾರಂಭ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	535	100	100	100
Par of Establishment ಸಿಬ್ಬಂದಿ ವೇತನ	24,166			
Dearness Allowance ತುಟ್ಟಿ ಭತ್ಯೆ	19,955			
Other Allowances ಇತರ ಭತ್ಯೆ	64			
2. Travelling Allowance ಪ್ರವಾಸ ಭತ್ಯೆ	3,696			
3. Other Charges ಇತರ ವೆಚ್ಚ	4,665			
Total d. II (iii) ಜುಮ್ಮಾ	53,081	100	100	100
Total d. II ಜುಮ್ಮಾ	5,75,020	5,22,000	8,47,000	6,96,000
III. CITY LAND RECORDS— ನಗರ ಭೂ ಲೇಖಗಳು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ		
Pay of Establishment ಸಿಬ್ಬಂದಿ ವೇತನ	1,36,200	1,39,300	1,39,300	1,68,300
Dearness Allowance ತುಟ್ಟಿ ಭತ್ಯೆ	1,13,120	1,06,300	1,06,300	1,21,400
Other Allowances ಇತರ ಭತ್ಯೆ	5,837	5,300	5,300	15,300
2. Travelling Allowance ಪ್ರವಾಸ ಭತ್ಯೆ	10,148	10,000	10,000	12,000
3. Other Charges ಇತರ ವೆಚ್ಚ	17,122	13,100	18,100	14,000
Total d. III ಜುಮ್ಮಾ	2,82,427	2,74,000	2,79,000	3,31,000

ಷಯ

9 LAND REVENUE

ಭೂ ಕರವು

Minor Sub and Detailed Heads of Appropriation ವಿವರಣೆ ಗಳು ಮತ್ತು ಒಳ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1 62 70	B d g e t estimates ಆಂದಾಯ 1970-71	Revised Estimates ಸಂಸ್ಕೃತ ಅಂದಾಯ 1970-71	B b et E timates ಆಂದಾಯ 1971 72
d Land Records— ಭೂ ಕರವು—				
d IV DISTRICT CHARGES ಜಿಲ್ಲಾ ವೆಚ್ಚಗಳು (KANUNGO ESTT) (ಕಾನುಂಗೊ ಸ್ಟಾಂಪು) (1) BELGAUM DIVISION— ಬೆಳಗಾವಿ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ				
Pay of Establishment ಸ್ಥಾಪನೆ ವೆಚ್ಚ	4 50 042	4 42 200	4,72 000	5 04 000
Dearness Allowance ಪುಟ್ಟ ಭತ್ಯೆ	3 61 706	3 57 800	3,60 000	3 60 300
Other Allowances ಇತರ ಭತ್ಯೆ	4 280	2800	2 800	5 500
2 Travelling Allowance ಪ್ರಯಾಣ ಭತ್ಯೆ	65,475	65 000	65,000	76,000
3 Other Charges ಇತರ ವೆಚ್ಚ	857	2,200	2 200	2 200
4 Cost of Boundary Marks recoverable from Landholder* ಭೂಧಾರಕರಿಂದ ವಸೂಲಾಗಬಹುದಾದ ಗಡಿ ಗುರುತುಗಳ ಬೆಲೆ	414	5 000	3 000	3 000
Total d IV (i) ಒಟ್ಟು	8 82 784	8 75 000	9 06 000	9 51 000
(ii) LAND RECORDS— ಭೂ ಕರವು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1 36 590	1 21 200	1 30 000	2 11 900
Pay of Establishment ಸ್ಥಾಪನೆ ವೆಚ್ಚ	18 29 754	21 92 700	21 50 000	36 17 500
Dearness Allowance ಪುಟ್ಟ ಭತ್ಯೆ	16 83 411	18 35 500	18 95 000	29 97 600
Other Allowances ಇತರ ಭತ್ಯೆ	75 546	92 600	68 000	3 41 000
2 Travelling Allowance ಪ್ರಯಾಣ ಭತ್ಯೆ	2 26 098	3 50 000	3 00 000	6 90 000
3 Other Charges ಇತರ ವೆಚ್ಚ	1 07 388	1 00 000	1 10 000	2 15 000
4 Survey Staff for detecting encroach- ments on River Banks ನದಿಯ ದಡಗಳ ಅಕ್ರಮ ವಸೂಲಿ ಮತ್ತು ಪತ್ತೆಹಚ್ಚುವ ಮಾಹಿತಿಗಾಗಿ ಸ್ಥಾಪನೆ	350	2 00 000		2 00 000
Total d IV (ii) ಒಟ್ಟು	40 59 067	48 99 000	46 08 000	89 73 000
Total d IV ಒಟ್ಟು	49 41 851	57 67 000	55 14 000	92 24 000
Total d ಒಟ್ಟು	62 59 616	70 37 000	74 93 000	1 08 18 000 -

9. LAND REVENUE

ಭೂ ಕಂದಾಯ

Minor. Sub and Detailed Heads of Appropriation ವಿನಿಯೋಗದ ಉಪ, ಒಳ, ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimate ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Allowances to District and Village Officers— ಜಿಲ್ಲಾ ಹಾಗೂ ಗ್ರಾಮಾಧಿಕಾರಿಗಳಿಗೆ ಭತ್ಯೆ—				
A. GULBARGA DIVISION— ಗುಲ್ಬರ್ಗಾ ವಿಭಾಗ—				
1. Revenue Patels ಕಂದಾಯ ಪಟೀಲರು ...	2,43,962	2,50,000	2,50,000	2,50,000
2. Patwaries ಪಟವಾರಿಗಳು ...	5,03,348	5,00,000	5,00,000	5,00,000
3. Neeradees ನೀರಡೀಗಳು ...	1,167	2,000	2,000	2,000
4. Contingencies ಸಾದಿಲ್ಕಾರು ...	66,339	59,900	59,900	59,900
5. Village Police Officials— ಗ್ರಾಮ ರಕ್ಷಣಾ ನೌಕರರು—				
Police Patels ಪೊಲೀಸ್ ಪಟೀಲರು ...	2,55,355	2,50,000	2,50,000	2,50,000
Seth Sindhis ಸೆತ್ ಸಿಂಧಿಗಳು ...	1,58,314	1,70,000	1,70,000	1,70,000
6. Town Police ನಗರ ಪೊಲೀಸ್	100	100	100
7. Allowances to Village Accountants- cum Panchayat Secretaries ಗ್ರಾಮ ಲೇಖಪಾಲರು ಹಾಗೂ ಪಂಚಾಯತ ಕಾರ್ಯದರ್ಶಿಗಳಿಗೆ ಭತ್ಯೆಗಳು ...	5,27,424	14,46,000	7,00,000	34,66,000
8. Training of Village Accountants ಗ್ರಾಮಲೇಖಪಾಲರ ಶಿಕ್ಷಣ	50,000	50,000	50,000
9. Compensation to Village Officers under M.V.O.A. Act 1961 1961ನೆಯ ಇಸವಿಯ ಮೈಸೂರು ಗ್ರಾಮಾಧಿಕಾರ ಶಿಕ್ಷಣಕ್ಕೆ ಅಧಿನಿಯಮದ ಮೇರೆಗೆ ಗ್ರಾಮಾಧಿ ಕಾರಿಗಳಿಗೆ ಪರಿಹಾರ ಧನ ...	4,35,770	30,00,000	30,00,000	30,00,000
Total e A ಜುಮ್ಮಾ ...	21,91,679	57,28,000	49,82,000	77,48,000
B. BELGAUM DIVISION— ಬೆಳಗಾವಿ ಜಿಲ್ಲಾ—				
PAY AND ALLOWANCES OF DISTRICT VILLAGE OFFICERS— ಜಿಲ್ಲಾ ಗ್ರಾಮಾಧಿಕಾರಿಗಳ ವೇತನ ಭತ್ಯೆ—				
1. Allowances to Village Accountants- Panchayat Secretaries ಗ್ರಾಮ ಲೇಖಪಾಲ ಹಾಗೂ ಪಂಚಾಯತ ಕಾರ್ಯ ದರ್ಶಿಗಳಿಗೆ ಭತ್ಯೆ ...	9,63,654	10,00,000	11,90,000	12,00,000
2. Allowances to Village Servents useful to Government ಸರ್ಕಾರದವರಿಗೆ ಉಪಯುಕ್ತರಾಗಿರುವ ಗ್ರಾಮ ನೌಕರರಿಗೆ ಭತ್ಯೆ ...				
3. Allowances to Heads Village Police and Watchmen ಗ್ರಾಮ ರಕ್ಷಕ ಮುಖ್ಯರಿಗೆ ಮತ್ತು ಕಾವಲುಗಾರ ರಿಗೆ ಭತ್ಯೆಗಳು ...				
4. D.A. ವಿಶ್ವವಿದ್ಯಾ ...				
5. Annual Course of Instructions ವಾರ್ಷಿಕ ಶಿಕ್ಷಣ ...				
6. Contingencies ಸಾದಿಲ್ಕಾರು ...				
7. Compensation to Village Officers under M.V.O.A. Act 1961 1961ನೆಯ ಇಸವಿಯ ಮೈಸೂರು ಗ್ರಾಮಾಧಿಕಾರ ಶಿಕ್ಷಣಕ್ಕೆ ಅಧಿನಿಯಮದ ಮೇರೆಗೆ ಗ್ರಾಮಾಧಿ ಕಾರಿಗಳಿಗೆ ಪರಿಹಾರ ಧನ ...				
Total e B ಜುಮ್ಮಾ ...	99,964	20,00,000	15,00,000	12,00,000
	10,62,618	30,00,000	26,90,000	24,00,000

ವ್ಯಯ

9. LAND REVENUE

ಭೂ ಕಂದಾಯ

Minor, Sub and Detailed Heads of Appropriation ವಿವಿಧ-ಗಣಕ ಉಪ, ಒಳ ಮತ್ತು ಸವಿಸತ ಶಿ-ಶಿ-ಕೆ-ಳು	Accounts ಲೆಕ್ಕ 1919-70	Budget Estimates ಅಂದವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಅಂದವ್ಯಯ ಅಂದಾಜು 1971-2
e. Allowances to District and Village Officers— ಜಿಲ್ಲಾ ಪರಿಷತ್ ಗ್ರಾಮಾಂತರ ಅಧಿಕಾರಿಗಳಿಗೆ ಭತ್ಯೆ—				
e. C MYSORE DIVISION— ಮೈಸೂರು ವಿಭಾಗ—				
1. ALLOWANCES TO VILLAGE ACCOUNTANTS cum PANCHAYET SECRETARIES ಗ್ರಾಮ ಲೇಖಪಾಲರು ಹಾಗೂ ಪಂಚಾಯತ ಕಾರ್ಯದರ್ಶಿಗಳಿಗೆ ಭತ್ಯೆ	14,35,988	19,00,000	25,88,000	32,49,000
2. Training of Village Accountants ಗ್ರಾಮ ಲೇಖಪಾಲರ ಶಿಕ್ಷಣ		50,000	20,000	50,000
3. Compensation to Village Officers under M V O A Act 1961 1961ನೇ ಇಸವಿಯ ವ್ಯವಸ್ಥಾಪನಾ ಗ್ರಾಮಾಂತರ ಅಧಿಕಾರಿಗಳಿಗೆ ಅನುಮಾನಿತ ಮಾರ್ಗದ ಗ್ರಾಮಾಂತರ ಅಧಿಕಾರಿಗಳಿಗೆ ಪರಿಹಾರ	63,578	8,00,000	1,00,000	8,00,000
Total C ಒಟ್ಟು	14,99,566	27,50,000	27,08,000	40,99,000
e. D. BANGALORE DIVISION— ಬೆಂಗಳೂರು ವಿಭಾಗ—				
1. ALLOWANCES TO VILLAGE ACCOUNTANTS cum-PANCHAYET SECRETARIES ಗ್ರಾಮ ಲೇಖಪಾಲರು ಹಾಗೂ ಪಂಚಾಯತ ಕಾರ್ಯದರ್ಶಿಗಳಿಗೆ ಭತ್ಯೆ	19,89,509	25,50,000	25,50,000	51,63,000
2. Training of Village Accountants ಗ್ರಾಮ ಲೇಖಪಾಲರ ಶಿಕ್ಷಣ	6,686	2,00,000	1,00,000	1,00,000
3. Compensation to Village Offices under M V O A Act 1961 1961ನೇ ಇಸವಿಯ ವ್ಯವಸ್ಥಾಪನಾ ಗ್ರಾಮಾಂತರ ಅಧಿಕಾರಿಗಳಿಗೆ ಅನುಮಾನಿತ ಮಾರ್ಗದ ಗ್ರಾಮಾಂತರ ಅಧಿಕಾರಿಗಳಿಗೆ ಪರಿಹಾರ	1,07,033	35,50,000	30,00,000	30,00,000
Total D ಒಟ್ಟು	21,03,233	63,00,000	56,50,000	85,63,000
E. VILLAGE ACCOUNTANTS AND PANCHAYAT SECRETARIES (ALL DIVISIONS) - ಗ್ರಾಮ ಲೇಖಪಾಲರು ಮತ್ತು ಪಂಚಾಯತ ಕಾರ್ಯದರ್ಶಿಗಳು (ಎಲ್ಲಾ ವಿಭಾಗಗಳು)		75,00,000	5,00,000	5,00,000*
Total e ಒಟ್ಟು	68,57,096	2,52,78,000	1,65,30,000	2,33,10,000

*Provision of Rs.-5.00 lakhs is towards tax supply of Stal Almirahs for the use of Village Accountants of all Divisions.

DEMAND No. 3—STATE EXCISE

ಅಭಿಯಾಜನೆ ಕ್ರಮಾಂಕ 3—ರಾಜ್ಯದ ಉತ್ಪಾದನ ಶುಲ್ಕ

ESTIMATE OF THE AMOUNTS REQUIRED FOR EXPENDITURE DURING 1971-72

1971-72 ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಅಂದಾಜು

Total of Sums Charged ಪ್ರಸ್ತುತ ಹಣದ ಜುಮ್ಮಾ	Rs. ರೂ.	1,000
Demand for Grant (Voted) ಅನುದಾನಕ್ಕೆ ಅಭಿಯಾಜನೆ (ಪ್ರಸ್ತುತ)		Rs. ರೂ.	1,55,99,000

10. STATE EXCISE DUTIES

ರಾಜ್ಯ ಉತ್ಪಾದನ ಶುಲ್ಕಗಳು

Summary by Minor Head of Appropriation ವಿನಿಯೋಗದ ಉಪಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 19.9-70	Budget Estimates ಅಯವ್ಯಯ ಅಂದಾಜು 1 70-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
a. Superintendence ಅಧೀಕ್ಷಣೆ ...	3,44,472	4,06,000	4,62,000	5,07,000
b. District Executive Establishment ಜಿಲ್ಲಾ ಕಾರ್ಯನಿರ್ವಹಣೆ ಸಂಸ್ಥೆ (Voted) (ಪ್ರಸ್ತುತ) Charged ಪ್ರಸ್ತುತ	... 56,24,032 ...	68,23,000 1,000	71,30,000 1,000	81,34,000 1,000
c. Distilleries ಬಟ್ಟಿ ಉತ್ಪಾದನೆಗಳು ...	4,03,856	6,23,000	5,95,000	6,56,000
d. Departmental and Commission Shops ಇಲಾಖಾ ಮತ್ತು ದಳಾಳಿ ಅಂಗಡಿ	200	200	200
e. Cost of Opium supplied to State Excise Department ರಾಜ್ಯದ ಉತ್ಪಾದನ ಶುಲ್ಕ ಇಲಾಖೆಗೆ ಸರಬರಾಜು ಮಾಡಿದ ಅಪೇಮಿನ ಬೆಲೆ	1,800	1,800	1,800
f. Purchase of Ganja and other drugs ಗಾಂಜಾ ಮತ್ತು ಇತರ ಔಷಧಿಗಳ ಖರೀದಿ ...	50,40,208	56,00,000	56,00,000	63,00,000
Revision of Pay Scales etc. ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ—	...	5,18,000
Net Total-10 (Voted) ವಿವೃತ ಜುಮ್ಮಾ (ಪ್ರಸ್ತುತ) ...	1,14,12,568	1,39,72,000	1,37,89,000	1,55,99,000
Charged ಪ್ರಸ್ತುತ	1,000	1,000	1,000
Add-Recoveries ಜಮಾ ವಸೂಲಿ
Gross-Total-10 (Voted) ಸಕಲ ಜುಮ್ಮಾ (ಪ್ರಸ್ತುತ) ...	1,14,12,568	1,39,72,000	1,37,89,000	1,55,99,000
Charged ಪ್ರಸ್ತುತ	1,000	1,000	1,000

EXPENDITURE
ವ್ಯಯ

10. STATE EXCISE DUTIES
ರಾಜ್ಯದ ಉತ್ಪಾದನ ಶುಲ್ಕಗಳು

Minor, Sub and Detailed Heads of Appropriation ವಿವರಣೆಗನ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Superintendence ಅಧೀಕ್ಷಣೆ				
OFFICE OF THE COMMISSIONER OF EXCISE ವಿಧಿಬಾಹಿ ಕಮೀಷನರವರ ಕಛೇರಿ				
A DIRECTION OFFICE— ನಿರ್ದೇಶನ				
1. Establishment Charges — ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	47,345	58,500	71,500	72,300
Pay of Establishment ಸ್ಥಾಪನೆ ವೆಚ್ಚ	1,08,904	1,30,000	1,54,000	1,55,500
Dearness Allowance ಕುಬ್ಜಿ ಭತ್ಯೆ	98,807	1,21,200	1,27,200	1,28,100
Other Allowances ಇತರ ಭತ್ಯೆ	15,400	21,800	34,300	62,700
Travelling Allowance ಪ್ರವಾಸ ಭತ್ಯೆ	25,650	30,000	30,000	86,000
Other Charges ಇತರ ವೆಚ್ಚ	48,366	44,500	45,000	52,400
Total a A ಒಟ್ಟು	3,44,472	4,06,000	4,62,000	5,07,000
PROHIBITION BOARD— ಪಾನನಿಷೇಧ ಮಂಡಳಿ
Total a ಒಟ್ಟು	3,44,472	4,06,000	4,62,000	5,07,000

10. STATE EXCISE DUTIES

ರಾಜ್ಯದ ಉತ್ಪಾದನ ಶುಲ್ಕಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. District Executive Establishment. ಜಿಲ್ಲಾ ಕಾರ್ಯನಿರ್ವಾಹಕ ಸಿಬ್ಬಂದಿ.				
INSPECTION AND PREVENTIVE ESTABLISHMENTS— ಪರಿವೀಕ್ಷಣೆ ಮತ್ತು ನಿರೋಧಕ ಸಿಬ್ಬಂದಿಗಳು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	73,982	1,17,500	1,95,000	1,89,800
Pay of Establishment ಸಿಬ್ಬಂದಿ ವೇತನ ...	21,10,009	22,01,300	25,57,000	27,12,900
Dearness Allowance ಶುಭ್ರ ಭತ್ಯೆ ...	22,40,005	23,89,400	25,25,700	25,32,500
Other Allowances ಇತರ ಭತ್ಯೆ ...	88,464	1,24,800	1,62,300	2,77,500
2. Travelling Allowance ಪ್ರವಾಸ ಭತ್ಯೆ ...	4,04,225	4,50,000	4,50,000	5,76,000
3. Other Charges — ಇತರ ವೆಚ್ಚ				
Uniforms ಸಮ ವಸ್ತ್ರಗಳು ...	34,528	60,000	50,000	80,000
Purchase of Paint and Instruments and Other Charges ಬಣ್ಣ ಮತ್ತು ಉಪಕರಣಗಳ ಖರೀದಿ ಮತ್ತು ಇತರ ವೆಚ್ಚ	5,500	80,000	60,000	60,000
Other Charges ಇತರ ವೆಚ್ಚ	6,65,847	11,80,000	9,10,000	14,85,300
(Voted) ಪರಿಷ್ಕೃತ				
	...	1,000	1,000	1,000

4. Secret Service Expenditure ರಹಸ್ಯದಳದ ವೆಚ್ಚ ...	1,472	20,000	20,000	20,000
5. Add—Expenditure transferred from " 23. Police " " 23. ಪೊಲೀಸ್ " ಶೀರ್ಷಿಕೆಯಿಂದ ವರ್ಗಾಯಿಸಿದ ಲೆಕ್ಕ ವೆಚ್ಚವನ್ನು ಸೇರಿಸುವುದು ...				
	...	2,00,000	2,00,000	2,00,000
Total b (Voted) ಜುಮಾ (ಪರಿಷ್ಕೃತ)
(Charged) (ಪ್ರಭೃತ)	...	1,000	1,000	1,000
	56,24,032	68,23,000	71,30,000	81,34,000
	...	1,000	1,000	1,000

EXPENDITURE ವ್ಯಯ

10. STATE EXCISE DUTIES ರಾಜ್ಯದ ಉತ್ಪಾದನ ಶುಲ್ಕಗಳು

Minor, Sub and Detailed Heads of Appropriation ವಿವರಣೆಗೊಳಿಸಿದ ಉಪ ಒಳ ಮತ್ತು ಸವಿವರ ಶಿ.ಶಿ.ಶಿ.ಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c Distilleries — ಒಟ್ಟುಗಳು —				
.. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ				
Pay of Establishment ನಿಬ್ಬಂದಿ ವೇತನ	3,060	11,300	12,300	13,500
Dearness Allowance ಶುಭ್ರ ಭತ್ಯೆ	39,308	73,900	87,600	93,000
Other allowances ಇತರ ಭತ್ಯೆ	45,975	81,300	85,000	91,000
Travelling Allowance ಪ್ರವಾಸ ಭತ್ಯೆ	1,314	2,000	2,000	1,000
Other Charges ಇತರ ವೆಚ್ಚ	1,831	4,000	8,100	7,200
Total c ಒಟ್ಟು	3,12,368	4,50,500	4,00,000	4,50,300
.. Charge of Ganja and other drugs— ಒತ್ತು ಮತ್ತು ಇತರ ಔಷಧಿಗಳ ವಿವರಣೆ—	4,03,856	6,23,000	5,95,000	6,58,000
.. Transportation Charges ಒತ್ತು	38,25,853	32,00,000	44,00,000	48,00,000
Total f ಒಟ್ಟು	12,14,355	24,00,000	12,00,000	15,00,000
	50,40,208	56,00,000	56,00,000	63,00,000

DEMAND No. 4

ಅಭಿಯೋಜನೆ ಕ್ರಮಾಂಕ 4

MOTOR VEHICLES ACTS—ADMINISTRATION.

ಮೋಟಾರು ವಾಹನ ಸಂಬಂಧವಾದ ಅಧಿನಿಯಮಗಳು—ಆಡಳಿತ

ESTIMATE OF THE AMOUNTS REQUIRED FOR EXPENDITURE DURING 1971-72.
1971-72 ನೆಯ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of sums Charged ಪ್ರಚ್ಛಿತ ಹಣದ ಜುಮ್ಮಾ	Rs. ರೂ.	2,000
Demand for Grant (voted) ಅನುದಾನಕ್ಕೆ ಅಭಿಯೋಜನೆ (ಪ್ರಚ್ಛಿತ)	Rs. ರೂ.	29,96,000

11. TAXES ON VEHICLES

ವಾಹನ ತೆರಿಗೆಗಳು

Summary by Minor Heads of Appropriation ವಿಭಾಗೀಯ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Charges of Collection under Motor Vehicles Acts.— ಮೋಟಾರು ವಾಹನ ಸಂಬಂಧವಾದ ಅಧಿನಿಯಮಗಳ ಮೇರೆಗೆ ವಸೂಲಿ ವೆಚ್ಚ	4,51,816	5,11,000	5,46,000	5,64,000
b. Inspection of Motor Vehicles ಮೋಟಾರು ವಾಹನಗಳ ಪರಿಶೀಲನೆ	2,65,515	4,03,000	3,54,000	4,45,000
c. Miscellaneous— ವಿವಿಧ				
(Voted) (ಪ್ರಚ್ಛಿತ)	17,60,417	17,02,000	19,94,000	19,87,000
Charged ಪ್ರಚ್ಛಿತ	...	2,000	2,000	2,000
Revision of Pay Scales etc. ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ	...	2,38,000
Total: 11 (Voted) ಜುಮ್ಮಾ (ಪ್ರಚ್ಛಿತ)	24,77,748	28,54,000	28,94,000	29,93,000
Charged ಪ್ರಚ್ಛಿತ	...	2,000	2,000	2,000

EXPENDITURE
ವ್ಯಯ

DEMAND No. 5

ಅಭಿಯಾನ ಕ್ರಮಾಂಕ 5

SALES TAX—ADMINISTRATION

ಮಾರಾಟ ತೆರಿಗೆ—ಆಡಳಿತ

ESTIMATE OF THE AMOUNTS REQUIRED FOR EXPENDITURE DURING 1971-72
1971-72 ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗಿರುವ ಪರಿಮಾಣ

Total of Sums Charged ವ್ಯಯಿತ ಪರಿಮಾಣ	Rs ರೂ	6,000
Demand for Grant (Voted) ಅನುದಾನಕ್ಕೆ ಅಭಿಯಾನ (ವ್ಯಯಿತ)	Rs ರೂ	1,26,50,000

12 SALES TAX
ಮಾರಾಟ ತೆರಿಗೆ

Summary by Minor Heads of Appropriation ವಿವರಣೆಗೊಳಿಸಿದ ಉಪವರ್ಗಗಳ ಮೂಲಕ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
Collection Charges (Voted) ಮೂಲಿ ವೆಚ್ಚ (ವ್ಯಯಿತ)	79 79 307	85 55 000	96 29 000	1 26 50 000
Charged (ವ್ಯಯಿತ)	2 081	5 000	5 000	5 000
Revision of Pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ		8,40,000		
Total—12 (Net) ಒಟ್ಟು (ವ್ಯಯಿತ)	79,79 307	93,95 000	96 29 000	1 26 50 000
Charged (ವ್ಯಯಿತ)	2,081	5 000	5,000	5,000
Add—Recoveries ಜಮಾಪಡಿಸಿಗಲು				
Total 12 (Gross) ಒಟ್ಟು (ಘಟ)	79 79 307	93 95 000	96 29 000	1,26 50 000
Charged (ವ್ಯಯಿತ)	2,081	5 000	5 000	5 000

EXPENDITURE

ವ್ಯಯ

12. SALES TAX

ಮಾರಾಟ ತೆರಿಗೆ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
2. Collection Charges— ಸಂಗ್ರಹಣ ವೆಚ್ಚಗಳು				
a. I. OFFICE OF THE COMMISSIONER OF COMMERCIAL TAXES— ವಾಣಿಜ್ಯ ತೆರಿಗೆ ಕಮಿಷನರವರ ಕಾರ್ಯಾಲಯ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	13,22,139	13,17,600	14,82,400	18,73,700
Pay of Establishment ಸ್ಥಾಪನೆ ವೇತನ ...	26,13,840	28,13,600	33,60,600	33,30,700
Dearness Allowance ತುಟ್ಟಿ ಭತ್ಯೆ ...	27,13,238	27,86,900	30,17,900	31,11,200
Other Allowances ಇತರ ಭತ್ಯೆ ...	2,33,938	2,22,000	4,03,100	7,14,400
2 Travelling Allowance ಪ್ರವಾಸ ಭತ್ಯೆ ...	3,10,288	4,00,000	4,00,000	4,80,000
3 Other Charges ಇತರ ವೆಚ್ಚ ...	7,11,193	6,50,000	7,00,000	7,50,000
4 Law Charges ನ್ಯಾಯಾಲಯದ ವೆಚ್ಚ ...	2,081	5,000	5,000	5,000
5 Reward for Detecting Evasion of Tax ತೆರಿಗೆ ತಪ್ಪಿಸಿಕೊಂಡವರನ್ನು ಪತ್ತೆಮಾಡಿದವರಿಗೆ ಬಹುಮಾನ	200	5,000	5,000	5,000
6 Purchase of Defaulters' Properties ಸಾಲ ತೀರಿಸದವರ ಆಸ್ತಿಯ ಖರೀದಿ	2,00,000	1,00,000	2,00,000
7 Subsidy on Iron ore exported from Mysore Ports. ಮೈಸೂರು ಬಂದರುಗಳಿಂದ ರಫ್ತಾಗುವ ಕಬ್ಬಿಣದ ಅದುರಿನ ಮೇಲಿನ ಧನ ಸಹಾಯ	10,00,000
8 Ex-gratia Payments as incentives to entrepreneurs to start new Industries. ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಉದ್ಯಮ ದಾರರಿಗೆ ಪ್ರೋತ್ಸಾಹವಾಗಿ ಅನುಗ್ರಹ ಧನಸಹಾಯ	10,00,000
Total a I { (Voted) ಜುಮ್ಮಾ { (ಪರಿಷ್ಕೃತ) ...	79,04,836	83,95,100	94,69,000	1,24,65,000
Charged ಪ್ರಭೃತ ...	2,081	5,000	5,000	5,000

EXPENDITURE

ವ್ಯಯ

12 SALES TAX ಮಾಹಿತಿ

Minor Sub and Detailed Heads of Appropriation
 ಸೂಚಕ ಮತ್ತು ವಿವರವಾದ ಅರ್ಪಣೆಗಳು

Accounts 1969-70	Budget Estimates 1970-71	Revised Estimates 1970-71	Budget Estimates 1971-72
a II SALES TAX TRIBUNAL—			
I Establishment Charges—			
Pay of Officers
Pay of Establishment	..	41,400	49,900
Dearness Allowance	23,337	25,100	27,600
Other Allowances	22,403	27,500	28,400
Travelling Allowance	3,595	4,600	7,500
Other Charges	2,345	8,300	6,600
Total a II	22,791	50,000	40,000
Total a (Voted)	74,471	1,59,900	1,60,000
Total a Charged	79,79,307	85,55,000	86,29,000
	2,081	5,000	5,000
			1,28,50,000
			5,000

1. The first part of the document is a list of names and their corresponding numbers. The names are arranged in a grid-like structure, with some names appearing in multiple rows. The numbers are also arranged in a grid, with some numbers appearing in multiple rows.

1	2	3	4	5	6	7	8	9	10
11	12	13	14	15	16	17	18	19	20
21	22	23	24	25	26	27	28	29	30
31	32	33	34	35	36	37	38	39	40
41	42	43	44	45	46	47	48	49	50
51	52	53	54	55	56	57	58	59	60
61	62	63	64	65	66	67	68	69	70
71	72	73	74	75	76	77	78	79	80
81	82	83	84	85	86	87	88	89	90
91	92	93	94	95	96	97	98	99	100

2. The second part of the document is a list of names and their corresponding numbers. The names are arranged in a grid-like structure, with some names appearing in multiple rows. The numbers are also arranged in a grid, with some numbers appearing in multiple rows.

101	102	103	104	105	106	107	108	109	110
111	112	113	114	115	116	117	118	119	120
121	122	123	124	125	126	127	128	129	130
131	132	133	134	135	136	137	138	139	140
141	142	143	144	145	146	147	148	149	150
151	152	153	154	155	156	157	158	159	160
161	162	163	164	165	166	167	168	169	170
171	172	173	174	175	176	177	178	179	180
181	182	183	184	185	186	187	188	189	190
191	192	193	194	195	196	197	198	199	200

13 OTHER TAXES AND DUTIES

ಇತರ ತೆರಿಗೆಗಳು ಮತ್ತು ಶುಲ್ಕಗಳು

Minor, Sub and Detailed Heads of Appropriation ವಿವಿಧ ಸಬ್ ಹೆಡ್ ಮತ್ತು ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1967-70	Budget Estimates ಅಂದಾಜು 1970-71	Period Estimates ಪರಿಷ್ಕೃತ ಅಂದಾಜು 1970-71	Budget Estimates ಅಂದಾಜು 1971-72
a Entertainment Tax— ಮನೋಹರಣ ತೆರಿಗೆ—				
3 Other Charges ಇತರ ಶುಲ್ಕ	(Voted) (ಪ್ರತ್ಯಕ್ಷಿತ) Charged ಪ್ರಭೃತ	10,000	5,000	8,000
		1,000	1,000	1,000
Total a ಒಟ್ಟು	(Voted) (ಪ್ರತ್ಯಕ್ಷಿತ) (Charged) ಪ್ರಭೃತ	10,000	5,000	8,000
		1,000	1,000	1,000
b Betting Tax— ಜೂ ತೆರಿಗೆ—				
1. Establishment Charges— ಸಿಬ್ಬಂದಿ ಶುಲ್ಕ—				
Pay of Establishment ಸಿಬ್ಬಂದಿ ವೇತನ	6,053	6,900	6,900	6,800
Dress Allowances ಪಟ್ಟಿ ಫಲಕ	8,365	3,500	3,500	3,500
Other Allowance ಇತರ ಫಲಕ	719	800	1,500	2,300
2. Travelling Allowance ಪ್ರವಾಸ ಫಲಕ		100	100	100
Total b ಒಟ್ಟು	10,137	11,300	12,000	13,000
c. Charges under the Electricity Acts— ವಿದ್ಯುತ್ಚಕ್ತಿ ಅಧಿನಿಯಮಗಳ ಮಾರ್ಗದರ್ಶಿ ಶುಲ್ಕ—				
1. Establishment Charges— ಸಿಬ್ಬಂದಿ ಶುಲ್ಕ—				
Pay of Officers ಅಧಿಕಾರಿಗಳ ವೇತನ	89,037	84,000	92,500	1,04,300
Pay of Establishment ಸಿಬ್ಬಂದಿ ವೇತನ	1,70,569	2,00,000	2,10,000	2,23,000
Dress Allowance ಪಟ್ಟಿ ಫಲಕ	1,30,842	1,51,700	1,56,500	1,50,000
Other Allowances ಇತರ ಫಲಕ	16,724	18,200	30,600	88,800
2. Travelling Allowance ಪ್ರವಾಸ ಫಲಕ	43,676	40,000	40,400	53,300
3. Other Charges ಇತರ ಶುಲ್ಕ	4,40,411	4,95,000	7,95,000	7,50,000
Total c ಒಟ್ಟು	8,91,209	9,88,700	13,25,000	13,70,000

13. OTHER TAXES AND DUTIES
ಇತರ ತೆರಿಗೆಗಳು ಮತ್ತು ಶುಲ್ಕಗಳು

Minor, Sub and Detailed Heads of Appropriation ವಿವಿಧವಾದ ಉಪ ಒಳ ಮತ್ತು ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಮೂವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಮೂವ್ಯಯ ಅಂದಾಜು 1971-72
d. Taxes on Goods and Passengers ಸರಕುಗಳ ಮತ್ತು ಪ್ರಯಾಣಿಕರ ಮೇಲಿನ ತೆರಿಗೆ ...				
1. Establishment Charges— ನಿಟ್ಟಾದ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	4,772	4,500	4,600	4,300
Pay of Establishment ನಿಟ್ಟಾದ ವೇತನ ...	2,66,455	2,75,100	3,09,100	3,13,000
Dearness Allowance ಶುಲ್ಕ ಭತ್ಯೆ ...	2,10,036	2,09,500	2,23,900	2,20,800
Other Allowances ಇತರ ಭತ್ಯೆ ...	16,684	19,100	27,500	41,000
2. Travelling Allowance ಪ್ರವಾಸ ಭತ್ಯೆ ...	11,013	19,800	15,000	23,800
3. Other Charges ಇತರ ವೆಚ್ಚ ...	31,629	35,000	35,600	35,100
Total d ಒಟ್ಟು ...	5,40,589	5,63,000	6,16,000	6,41,000

EXPENDITURE

ಪ್ರಯ.

29

DEMAND No 7—STAMPS
ಅಭಿಮಾನಕ್ಕೆ ಶ್ರಮಾಂಕ 7—ಮುದ್ರಾಂಕಗಳು

ESTIMATE OF THE AMOUNTS REQUIRED FOR EXPENDITURE DURING 1971-72
1971-72ರೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗಿರುವ ಹಣದ ಅಂದಾಜು

Total of Sums Charged	Rs	
ಪ್ರಸ್ತುತ ಹಣದ ಜುವೆಣ್ಣು	.. ರೂ	1,000
Demand for Grant (Voted)	Rs	
ಅನುಮಾನಕ್ಕೆ ಅಭಿಮಾನಕ್ಕೆ (ಪ್ರಸ್ತುತ) ರೂ	21 56 000

14 STAMPS. ಮುದ್ರಾಂಕಗಳು

Summary by Sub Major and Minor Heads of Appropriation ವಿವರಿಸಿರುವ ಒಳ ಪ್ರಧಾನ ಮತ್ತು ಉಪ ಶೀರ್ಷಿಕೆಗಳ ಸಂದರ್ಭ	Accounts 1939-70	Budget Estimates ಅನುಮಾನ 1970-71	Revised Estimates ಪರಿಷ್ಕೃತ ಅನುಮಾನ 1970-71	Budget Estimates ಅನುಮಾನ 1971-72
A NON JUDICIAL ನ್ಯಾಯಿಕತೆ				
1. Superintendence— (Voted) ಅಧೀಕ್ಷಣೆ (ಪ್ರಸ್ತುತ) ..	92,922	1,12,000	74,400	83,800
Charged ಪ್ರಸ್ತುತ		1,000	1,000	1,000
1. Charges for the Sale of Stamps ಮುದ್ರಾಂಕಗಳ ಮಾರಾಟದ ವೆಚ್ಚ	13,85,001	8,50,000	14,50,400	13,76,300
Cost of Stamps supplied from Central Stamp Stores ಕೇಂದ್ರ ಮುದ್ರಾಂಕ ಸಂಗ್ರಹಾಲಯದಿಂದ ಸರಬರಾಜು ಮಾಡಿದ ಮುದ್ರಾಂಕಗಳ ಬೆಲೆ	3,53,631	2,38,000	1,70,000	2,38,000
B JUDICIAL ನ್ಯಾಯಿಕ				
1. Superintendence ಅಧೀಕ್ಷಣೆ ..	48,598	56,000	37,200	41,900
1. Charges for the Sale of Stamps ಮುದ್ರಾಂಕಗಳ ಮಾರಾಟದ ವೆಚ್ಚ	2,63,033	1,50,000	3,00,000	3,00,000
Cost of Stamps supplied from Central Stamp Stores ಕೇಂದ್ರ ಮುದ್ರಾಂಕ ಸಂಗ್ರಹಾಲಯದಿಂದ ಸರಬರಾಜು ಮಾಡಿದ ಮುದ್ರಾಂಕಗಳ ಬೆಲೆ	1,76,316	1,18,000	1,08,000	1,18,000
Revision of Pay Scales, etc. ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ	..	18,000
Total—14 (Net) (Voted) ಜುವೆಣ್ಣು (ವಿವರ) (ಪ್ರಸ್ತುತ) ...	23,16,501	15,40,000	21,40,000	21,58,000
Charged ಪ್ರಸ್ತುತ		1,000	1,000	1,000
Add—Recoveries ಜಮಾ—ವಸೂಲಿಗಳು
Total—14 (Gross) (Voted) ಜುವೆಣ್ಣು (ಸಕು) (ಪ್ರಸ್ತುತ) ..	23,16,501	15,40,000	21,40,000	21,58,000
Charged ಪ್ರಸ್ತುತ	..	1 000	..	1,000

EXPENDITURE

1929

15. STAMPS

1929-30

Miscellaneous Expenditure for the Year 1929-30	1929-30	1928-29	1927-28	1926-27
A. NON JUDICIAL				
A. a. Superintendence —				
1. Expenditure on Charges —				
Power of Courts and Courts Fees	21,552	20,700	27,400	27,500
Power of Revenue Courts and Fees	22,100	22,500	12,000	15,000
Persons' Allowance and Fees	24,018	28,000	8,000	8,400
Chief Magistrate and Fees	2,900	3,400	1,800	5,100
2. Travelling Allowances and Fees	5,214	5,000	2,200	7,300
3. Other Charges (Vote 3)	10,043	21,000	16,000	20,000
4. Other Charges (Vote 3)	...	1,000	1,000	1,000
Total A. a. (Vote 3)	62,823	1,12,000	74,400	83,800
Charged (Vote 3)	...	1,000	1,000	1,000
A. b. Charges for the Sale of Stamps —				
Percent on Sale of General Stamps and Fees	13,85,001	8,50,000	14,50,400	13,76,300

EXPENDITURE ವ್ಯಯ

14 STAMPS ಮುದ್ರಾಂಶಗಳು

Minor Sub and Detailed Heads of Appropriation
ವಿವಿಧ ಗುಣಿತ ಮತ್ತು ಸೂಚಕ ಶೀಟುಗಳಿಗೆ

	Accounts ಲೆಕ್ಕ 1967-70	Budget Estimates ಆಂದಾಯ ಅಂದಾಜು 1970-1	Revised Estimates ಪರಿಷ್ಕರಣ ಆಂದಾಯ 1970-1	Budget ಅಂದಾಜು 1971-72
B JUDICIAL ನ್ಯಾಯ				
B d Superintendence— ಅಧೀಕ್ಷಣೆ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	12 466	14 500	13 700	13 800
Pay of Establishment ಸ್ಥಾಪನೆ ವೇತನ	11 190	11 600	6,000	6,800
Dearness Allowance ವಹಿವಾಟು ಭತ್ಯೆ	12 309	14 000	4 000	4,200
Other Allowances ಇತರ ಭತ್ಯೆ	1 464	1,700	900	2 500
4 Travelling Allowance ಪ್ರವಾಸ ಭತ್ಯೆ	2,627	1,900	4 600	3 600
5 Other Charges ಇತರ ವೆಚ್ಚ	6 542	12 300	8 000	11 000
Total B d ಒಟ್ಟು	46 598	56 000	37 200	41 900
B e Charges for the Sale of Stamps— ಮುದ್ರಾಂಶಗಳ ಮಾರಾಟದ ವೆಚ್ಚ				
Discount on Sale of Court Fee Stamps ನ್ಯಾಯ ಮುದ್ರಾಂಶಗಳ ಮಾರಾಟದ ಮೇಲೆ ಸೂಚನೆ	2 63 033	1 50 000	3 00 000	3 00 000

EXPENDITURE

ವ್ಯಯ

DEMAND No. 8—REGISTRATION

ಅಭಿಯಾಚನೆ ಕ್ರಮಾಂಕ 8—ನೋಂದಣಿ

ESTIMATE OF THE AMOUNTS REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of sums Charged ಪ್ರಭೃತ ಹಣದ ಜುಮ್ಲಾ	Rs.	
 ರೂ.	2,000
Demand for Grant (Voted) ಅನುದಾನಕ್ಕೆ ಅಭಿಯಾಚನೆ (ಪುರಸ್ಕೃತ)	Rs.	
 ರೂ.	37,15,000

15. REGISTRATION FEES.

ನೋಂದಣಿ ಶುಲ್ಕ

Summary by Minor Heads of Appropriation ವಿನ್ಯೋಗದ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Superintendence (Voted) ಅಧೀಕ್ಷಣೆ (ಪುರಸ್ಕೃತ) ...	1,48,613	86,000	1,10,000	1,05,400
Charged ಪ್ರಭೃತ	1,000	1,000	1,000
b. District Charges (Voted) ಜಿಲ್ಲಾ ವೆಚ್ಚಗಳು (ಪುರಸ್ಕೃತ) ...	29,05,923	29,07,000	32,57,000	33,09,600
Charged ಪ್ರಭೃತ	1,000	1,000	1,000
Revision of pay Scales etc. ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ	3,02,000
Total—15. (Net) (Voted) ಜುಮ್ಲಾ—(ನಿವ್ವಳ) (ಪುರಸ್ಕೃತ) ...	30,54,536	32,95,000	33,67,000	37,15,000
Charged ಪ್ರಭೃತ	2,000	2,000	2,000
Add—Recoveries ಜಮಾ—ವಸೂಲಿಗಳು
Total—15 (Gross) (Voted) ಜುಮ್ಲಾ—(ಸಕಲ) (ಪುರಸ್ಕೃತ) ...	30,54,536	32,95,000	33,67,000	37,15,000
Charged ಪ್ರಭೃತ	2,000	2,000	,000

15 REGISTRATION FEES
ನೋಂದಣಿ ಶುಲ್ಕ

Main or Sub and Detailed Heads of Appropriation ವಿಭಾಗೀಕರಣದ ಒಳ ಒಳ ಮುಖ್ಯ ಸವಿವರ ಒಳ ಒಳಗಳು	Accounts ಲೆಕ್ಕ 1969-70	Budget Est. mtes. ಆಯವ್ಯಯ ಅಂದಾಜು 1970-71	Revised Est. mtes. ಪರಿಷ್ಕೃತ ಅಂದಾಜು 1970-71	Budget Est. mtes. ಆಯವ್ಯಯ ಅಂದಾಜು 1971-72
a Superintendence ಅಧೀಕ್ಷಣೆ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	10 893	6 900	10 300	7 300
Pay of Establishment ಸ್ಥಾಪನೆ ವೆಚ್ಚ	29 729	31 900	38 000	38 500
Dearness Allowance ಪುಟ್ಟಿ ಭತ್ಯೆ	28 227	27 600	28 300	30 200
Other Allowances ಇತರ ಭತ್ಯೆ	4 691	4 600	7 700	14 000
2 Travelling Allowance ಪ್ರವಾಸ ಭತ್ಯೆ				
	2 551	2 000	2 000	2 400
3 Other Charges (Voted) ಇತರ ವೆಚ್ಚ (ವಿಧಿಸಲ್ಪಟ್ಟ)				
	72 522*	13 000	23 700	13 000
		1 000	1 000	1 000
Total a (Voted) ಒಟ್ಟು (ವಿಧಿಸಲ್ಪಟ್ಟ)	1 48 613	86 000	1,10 000	1 05 400
		1 000	1 000	1 000
b District Charges— ಜಿಲ್ಲಾ ವೆಚ್ಚ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	1 46 041	1 44 600	1 50 000	1 79 600
Pay of Establishment ಸ್ಥಾಪನೆ ವೆಚ್ಚ	13 36 465	13 30 200	16 15 000	16 29 700
Dearness Allowance ಪುಟ್ಟಿ ಭತ್ಯೆ	12 09 390	11 59 700	12 00 000	13 10 300
Other Allowances ಇತರ ಭತ್ಯೆ	34 820	32 500	52 000	1 00 000
2 Travelling Allowance ಪ್ರವಾಸ ಭತ್ಯೆ				
	39 171	40 000	40 000	46 000
3 Other Charges (Voted) ಇತರ ವೆಚ್ಚ (ವಿಧಿಸಲ್ಪಟ್ಟ)				
	1 40 036	2 00 000	2 00 000	3 44 000**
		1 000	1 000	1 000
Total b (Voted) ಒಟ್ಟು (ವಿಧಿಸಲ್ಪಟ್ಟ)	29 05 923	29 07,000	32 57 000	36 09,600
		1 000	1 000	1,000

*Rs 57 061 Pertains to Introduction of Photo Copying System
57 061ರೂ ಫೋಟೋ ಪ್ರತಿಮಾ ತಯಾರಿಸುವ ವ್ಯವಸ್ಥೆ ನಡೆಸುವುದರ ವೆಚ್ಚ

**Includes Provision for purchase of Almirahs
ಆಲ್ಮಿರಾಕ್ರಮವನ್ನು ಕೊಳ್ಳಲು ಹಣ ಒದಗಿಸಲಾಗಿದೆ

DEBT SERVICES

ಋಣ ಸೇವೆ

ESTIMATE OF THE AMOUNTS REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜುTotal of Sums Charged
ಪ್ರಭೃತ ಹಣದ ಜುಮ್ಮಾRs.
ರೂ. 37,14,54,000

Summary by Major Heads ಮುಖ್ಯ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estima ಆಯವ್ಯಯ ಅಂದಾಜು 1971-72
16. Interest on Debt and other Obligations ಋಣದ ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ ...	20,37,61,997	23,17,65,000	22,82,66,000	25,34,43,000
17. Appropriation for Reduction or Avoidance of Debt. ಋಣವನ್ನು ಕಡಿತ ಮಾಡುವ ಅಥವಾ ನಿವಾರಿಸುವ ಬಗ್ಗೆ ವಿನಿಯೋಗ ...	20,19,47,471	20,26,31,000	18,73,10,000	11,80,11,000
Total—Debt Charges ಜುಮ್ಮಾ—ಋಣ ಪ್ರಭೃತ ...	40,57,09,468	43,43,96,000	41,55,76,000	37,14,54,000

16. INTEREST ON DEBT AND OTHER OBLIGATIONS

ಋಣದ ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ

Sub-Major Heads of Appropriation ವಿನಿಯೋಗದ ಒಳ ಪ್ರಧಾನ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Revised Estima ಆಯವ್ಯಯ ಅಂದಾಜು 1971-72
A. INTEREST ON PUBLIC DEBT AND OTHER OBLIGATIONS ಸಾರ್ವಜನಿಕ ಋಣದ ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ ...	6,20,75,356	7,72,54,000	7,51,25,000	7,75,96,000
B. INTEREST PAID TO THE CENTRAL GOVERNMENT ಕೇಂದ್ರ ಸರ್ಕಾರಕ್ಕೆ ಸಂದಾಯ ಮಾಡಿದ ಬಡ್ಡಿ ...	13,96,36,070	15,24,93,000	15,10,29,000	17,36,78,000
C. INTEREST ON RESERVE FUNDS ETC. ಮೀಸಲು ನಿಧಿ ಇತ್ಯಾದಿಯ ಮೇಲೆ ಬಡ್ಡಿ ...	20,50,571	20,18,000	21,12,000	21,69,000
Total—16 ಜುಮ್ಮಾ ...	20,37,61,997	23,17,65,000	22,82,66,000	25,34,43,000

16. INTEREST ON DEBT AND OTHER OBLIGATIONS

ಮೂಡಿದ ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ

Sub Major, Minor and Sub Heads of Appropriation ವಿವಿಧೋದ್ದೇಶದ ಉಪ ಪ್ರಭಾಗದ ಒಳ ಮತ್ತು ಉಪ-ಒಳ-ಒಳಗಳಿಗಾಗಿ	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970 71	Budget Estimate ಆಯವ್ಯಯ ಅಂದಾಜು 1971 72
INTEREST ON PUBLIC DEBT AND OTHER OBLIGATIONS — ಸಾರ್ವಜನಿಕ ಮೂಡಿದ ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ—				
1 Interest on Ordinary Debt — ಸಾಮಾನ್ಯ ಮೂಡಿದ ಮೇಲೆ ಬಡ್ಡಿ—				
DEBT RAISED IN INDIA— ಭಾರತದಲ್ಲಿ ಎತ್ತಿದ ಮೂಡಿ—				
(a) INTEREST ON PERMANENT LOANS ವಾಸುಕಿ ಸಾಲದ ಮೇಲೆ ಬಡ್ಡಿ	3,25,75,117	4,41,09,600	3,87,22,600	4,09,60,700
(b) DISCOUNT ON LOANS ಸಾಲಗಳ ಮೇಲೆ ಸೋಡಿ	6,49,550	10,00,000		10,00,000
(c) FLOATING LOANS ಅವುಕಾಲೀನ ಸಾಲ	46,79,735	53,75,000	60,00,000	75,00,000
(d) OTHER ITEMS ಇತರ ಬಾಬುಗಳು	1,34,784	1,75,000	2,35,000	2,55,000
(e) INTEREST ON OTHER LOANS ಇತರ ಸಾಲಗಳ ಮೇಲೆ ಬಡ್ಡಿ	1,18,85,463	1,29,58,200	1,24,08,200	1,27,64,100
Total A 1 (i) ಒಟ್ಟು	4,99,24,649	6,36,17,800	5,93,65,800	6,24,79,800
Interest on Unfunded Debt— ಅನುಮತಿಸಿದ ಮೂಡಿದ ಮೇಲೆ ಬಡ್ಡಿ—				
(i) SPECIAL LOANS ವಿಶಿಷ್ಟ ಸಾಲ	3,76,741	5,60,000	5,60,000	5,60,000
(ii) SAVINGS DEPOSITS ಉಳಿತಾಯ ಠೇವಣಿ	6,02,342	8,67,000	8,62,000	8,67,000
(iii) STATE PROVIDENT FUNDS ರಾಜ್ಯದ ಫಂಡಿಂಗ್ ನಿಧಿ	51,01,197	52,49,200	60,03,300	60,26,400
(iv) SPECIAL DEPOSIT ACCOUNTS ವಿಶಿಷ್ಟ ಠೇವಣಿ ಲೆಕ್ಕ	58,72,267	61,40,000	78,28,900	71,12,800
Total A 2 ಒಟ್ಟು	1,19,52,547	1,31,16,200	1,52,44,200	1,45,66,200
Interest on Other Obligations ಇತರ ದಾಯಿತ್ವಗಳ ಮೇಲೆ ಬಡ್ಡಿ				
(i) MISCELLANEOUS ವಿವಿಧ	1,98,160	5,20,000	5,15,000	5,50,000
Total A ಒಟ್ಟು	6,20,75,356	7,72,54,000	7,51,25,000	7,75,96,000

16. INTEREST ON DEBT AND OTHER OBLIGATIONS

ಬಾಡು ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ

Sub Major, Minor and Sub Heads of Appropriation ವಿಭಾಗೀಯ ಮತ್ತು ಉಪ ಮತ್ತು ಉಪ ವಿಭಾಗೀಯ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಜು 1970-71	Revised Estimates ಪರಿಷ್ಕೃತ ಆಂದಾಜು 1970-71	Budget Estimates ಆಯವ್ಯಯ ಆಂದಾಜು 1971-72
A. 1. Interest on Ordinary Debt. ಸಾಮಾನ್ಯ ಬಾಡು ಮೇಲೆ ಬಡ್ಡಿ				
(i) DEBT RAISED IN INDIA— ಭಾರತದಲ್ಲಿ ಎತ್ತಿದ ಬಾಡು—				
(a) Interest on Permanent Loans— ಪ್ರಾಯಃ ಸಾಲದ ಮೇಲೆ ಬಡ್ಡಿ—				
4% Conversion Loan, 1953-63 4% ಬಡ್ಡಿಯ ಪರಿವರ್ತನ ಸಾಲ, 1953-63	...	1,052	10,000	10,000
3% Loan, 1956-61 3% ಬಡ್ಡಿಯ ಸಾಲ, 1956-61	...	152	1,000	1,300
3% Loan, 1958 3% ಬಡ್ಡಿಯ ಸಾಲ, 1958	...	249	500	500
5% Loan, 1955 5% ಬಡ್ಡಿಯ ಸಾಲ, 1955	100	...
4% Development Loan, 1963 4% ಬಡ್ಡಿಯ ಅಭಿವೃದ್ಧಿ ಸಾಲ, 1963	...	5,294	10,000	14,000
4% Development Loan, 1967 4% ಬಡ್ಡಿಯ ಅಭಿವೃದ್ಧಿ ಸಾಲ, 1967	...	4,303	14,19,800	1,25,000
4% Development Loan, 1968 4% ಬಡ್ಡಿಯ ಅಭಿವೃದ್ಧಿ ಸಾಲ, 1968	...	42,284	16,44,500	21,500
4% Development Loan, 1969 4% ಬಡ್ಡಿಯ ಅಭಿವೃದ್ಧಿ ಸಾಲ, 1969	...	9,62,319	17,51,900	50,800
4½% Development Loan, 1969 4½% ಬಡ್ಡಿಯ ಅಭಿವೃದ್ಧಿ ಸಾಲ, 1969	...	4,54,071	14,21,000	55,500
4½% Development Loan, 1970 4½% ಬಡ್ಡಿಯ ಅಭಿವೃದ್ಧಿ ಸಾಲ, 1970	...	23,46,308	23,44,400	35,00,000
4% Development Loan, 1971 4% ಬಡ್ಡಿಯ ಅಭಿವೃದ್ಧಿ ಸಾಲ 1971	...	21,96,328	21,73,000	21,73,000
4½% Development Loan, 1972 4½% ಬಡ್ಡಿಯ ಅಭಿವೃದ್ಧಿ ಸಾಲ, 1972	...	30,98,371	32,05,300	32,05,300
4½% Development Loan, 1974 4½% ಬಡ್ಡಿಯ ಅಭಿವೃದ್ಧಿ ಸಾಲ, 1974	...	30,13,223	29,65,900	29,65,900
4¾% Development Loan, 1976 4¾% ಬಡ್ಡಿಯ ಅಭಿವೃದ್ಧಿ ಸಾಲ, 1976	...	35,79,675	33,25,000	33,25,000
Total C.O. ಒಟ್ಟು ಮುಂದುವರಿದು	...	1,57,03,629	2,02,72,400	1,54,45,600
				1,17,12,000

16 INTEREST ON DEBT AND OTHER OBLIGATIONS

ಮೂಲದ ಮತ್ತು ಇತರ ದಾಮತ್ಸಗಳ ಮೇಲೆ ಬಡ್ಡಿ

Sub Major Minor and Sub Heads of Appropriation ದಿವ್ಯೋಗದ ಒಳ ಪ್ರಧಾನ ಉಪ ಮಕ್ಕಳ ಒಳ ಖರ್ಚುಗಳು	Accounts ಲೆಕ್ಕ 1969 70	Budget Estimates ಆಮತ್ಸಯ ಅಂದಾಜು 19 0-71	Revised Estimates ಪರಿಷ್ಕೃತ ಅಂದಾಜು 19 0-71	Budget Estimates ಆಮತ್ಸಯ ಅಂದಾಜು 1971 72
B F ಮೂಲದ ಮೇಲೆ ಬಡ್ಡಿ	1 57 03 629	2 02 72,400	1 54 45,600	1 17 12 000
5½% Development Loan 1977 5½% ಬಡ್ಡಿಯ ಅಧಿವೃದ್ಧಿ ಸಾಲ 1977	28 12 018	29 13 800	29 13 800	29 13 800
5½% Development Loan 1978 5½% ಬಡ್ಡಿಯ ಅಧಿವೃದ್ಧಿ ಸಾಲ 1978	22 89 210	22 26 800	22 26 800	22 26 800
5½% Development Loan 1979 5½% ಬಡ್ಡಿಯ ಅಧಿವೃದ್ಧಿ ಸಾಲ 1979	38 33 809	39 00 000	39 00 000	39 00 000
5½% Development Loan 1980 5½% ಬಡ್ಡಿಯ ಅಧಿವೃದ್ಧಿ ಸಾಲ 1980	38 20 179	34 50 000	34 50 000	34 50 000
5½% Development Loan 1981 5½% ಬಡ್ಡಿಯ ಅಧಿವೃದ್ಧಿ ಸಾಲ 1981	32 16 299	63 25 000	63 25 000	63 25 000
5½% Development Loan 1982 5½% ಬಡ್ಡಿಯ ಅಧಿವೃದ್ಧಿ ಸಾಲ 1982			30 18 800	0 37 600
Mysore State Development Loan (New Loan) ಮೈಸೂರು ರಾಜ್ಯದ ಅಧಿವೃದ್ಧಿ ಸಾಲ (ಹೊಸ ಸಾಲ)		35 00 000		30 00 000
Interest on 2½% Bonds issued under Mysore (Personnel and Misc) Inam Abolition Act 1954 1954ನೇ ಇಸವಿಯ ಮೈಸೂರು ರಾಜ್ಯದ ರಾಜ್ಯದ (ಸ್ವಂತ ಮತ್ತು ವಿವಿಧ) ಇನಾಮ್ ರದ್ದಿಯಾಗಿ ಅಧಿನಿಯಮದ ಮೇರೆಗೆ ಹೊರಡಿಸಲಾದ 2½% ಬಡ್ಡಿಯ ಬಾ ಮೇಲೆ ಮೇಲೆ ಬಡ್ಡಿ	1 83 160	1 77 000	1 10 000	1 00 000
3% Bombay Land Tenure Abolition Compensation Bonds 3% ಬಡ್ಡಿಯ ಮುಂಬಯಿ ಜಮೀನ್ದಾರಿ ರದ್ದಿಯಾಗಿ ಮು ಖಾಲಿ ಬಾಂಡು	9 244	16 000	4 000	4 000
Interest on 2½% Bonds issued under Hyderabad Inam Abolition Act 1955 1955ನೇ ಇಸವಿಯ ಹೈದರಾಬಾದ್ ರಾಜ್ಯದ ಇನಾಮ್ ರದ್ದಿ ಯಾಗಿ ಅಧಿನಿಯಮದ ಮೇರೆಗೆ ಹೊರಡಿಸಲಾದ 2½% ಬಡ್ಡಿಯ ಬಾಂಡುಗಳ ಮೇಲೆ ಬಡ್ಡಿ	63 330	37 100	37 100	
Loans Transferred from Madras State ಮದ್ರಾಸ್ ರಾಜ್ಯದಿಂದ ಮಾಡಿದ ಸಾಲ	2 20 100	3 13 500	3 13 500	3 13 500
Loans Transferred from Bombay State ಮುಂಬಯಿ ರಾಜ್ಯದಿಂದ ಮಾಡಿದ ಸಾಲ	4 24 134	9 78 000	9 78 000	9 78 000
Total A 1 (I) (a) ಒಟ್ಟು	3 25 75 117	4 41 09 600	3 87 22 600	4 09 60 700

16. INTEREST ON DEBT AND OTHER OBLIGATIONS

ಋಣದ ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ

Sub-Major, Minor and Sub Heads of Appropriation ವಿನಿಯೋಗದ ಒಳ ಪ್ರಧಾನ, ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
A. I. Interest on Ordinary Debt ಸಾಮಾನ್ಯ ಋಣದ ಮೇಲೆ ಬಡ್ಡಿ				
(i) DEBTS RAISED IN INDIA ಭಾರತದಲ್ಲಿ ಎತ್ತಿದ ಋಣ				
A. 1. (i) (b) <i>Discount on Loans.</i> — ಸಾಲಗಳ ಮೇಲ್ಮೈಸೋಡಿ.—				
5½% Development Loan, 1981 5½% ಬಡ್ಡಿಯ ಅಭಿವೃದ್ಧಿ ಸಾಲ, 1981 ...	6,49,550
Mysore State Development Loan (New Loan) ಮೈಸೂರು ರಾಜ್ಯದ ಅಭಿವೃದ್ಧಿ ಸಾಲ (ಹೊಸ ಸಾಲ)	10,00,000	...	10,00,000
Total A 1 (i) (b) ಜುಮ್ಮಾ ...	6,49,550	10,00,000	...	10,00,000
A. 1. (i) (c) <i>Floating Loans.</i> — ಆಲ್ಟ ಕಾಲೀನ ಸಾಲ.—				
Interest on other Floating Loans— ಇತರ ಆಲ್ಟವಧಿ ಸಾಲಗಳ ಮೇಲೆ ಬಡ್ಡಿ—				
Interest on Ways and Means Advances ಅರ್ಥೋಪಾಯ ಮುಂಗಡಗಳ ಮೇಲೆ ಬಡ್ಡಿ ...	17,09,370	} 50,00,000	80,00,000	75,00,000
Interest on short falls on the cash balance with Reserve Bank of India ಭಾರತದ ರಿಸರ್ವ್ ಬ್ಯಾಂಕಿನಲ್ಲಿರುವ ನಗದು ಕೊರತೆ ಶಿಲ್ಪಿನ ಮೇಲೆ ಬಡ್ಡಿ; ...	18,25,184			
Interest on Cash Credit Loans from the Banks ಬ್ಯಾಂಕುಗಳಿಂದ ನಗದು ಋಣದ ಸಾಲದ ಮೇಲೆ ಕೊಡುವ ಬಡ್ಡಿ ...	11,45,181	3,75,000
Total A 1 (i) (c) ಜುಮ್ಮಾ ...	46,79,735	53,75,000	80,00,000	75,00,000
A1 (i) (d) <i>Other Items</i> — ಇತರ ಬಾಬುಗಳೆ—				
Management of Debt. ಋಣ ನಿರ್ವಹಣೆ ...	1,23,823	1,00,000	1,30,000	1,30,000
Expenditure connected with the issue of New Loans and sale of Securities held in the Cash Balance Investment Account— ಹೊಸ ಸಾಲಗಳನ್ನು ಹೊರಡಿಸುವ ಮತ್ತು ನಗದು ಶಿಲ್ಪ ವಿನಿಯೋಗ ಲೆಕ್ಕದಲ್ಲಿರುವ ಪ್ರತಿಭೂತಿಗಳ ಮಾರಾಟದ ಸಂಬಂಧವಾದ ವರ್ಚು—				
5½% Development Loan, 1981 5½% ಬಡ್ಡಿಯ ಅಭಿವೃದ್ಧಿ ಸಾಲ, 1981	50,000	80,000	...
5½% Development Loan, 1982 5½% ಬಡ್ಡಿಯ ಅಭಿವೃದ್ಧಿ ಸಾಲ, 1982	1,00,000
Miscellaneous—ವಿವಿಧ ವಿಷಯಗಳು— Miscellaneous ವಿವಿಧ ...	10,961	25,000	25,000	25,000
Total A. 1 (i) (d) ಜುಮ್ಮಾ ...	1,34,784	1,75,000	2,35,000	2,55,000

EXPENDITURE

16 INTEREST ON DEBT AND OTHER OBLIGATIONS

ಮೂಲ ಮತ್ತು ಇತರ ವಾಯಿತ್ಯಗಳ ಮೇಲೆ ಬಡ್ಡಿ

Sub Major Minor and Detailed Sub Heads of Appropriation
 ಉಪ ಮುಖ್ಯ ಮುಖ್ಯ ಮತ್ತು ವಿವರವಾದ ಒಳ ಪ್ರವರ್ಗಗಳ ಒಳ ಮತ್ತು ಒಳ ಮುಖ್ಯ ಸವಕರ ಶೀರ್ಷಿಕೆಗಳು

Accounts ಲೆಕ್ಕ 1969-70	Budget Estimates ಅಂದಾಜು 1970-71	Revised ಸಂಸ್ಕರಣೆ 1970-71	Actual 1971-72
A 1 (i) (e) Interest on Other Loans— ಇತರ ಸಾಲಗಳ ಮೇಲೆ ಬಡ್ಡಿ—			
1 Interest on Loans from the National Agricultural Credit (Long term Operation) Fund of the Reserve Bank of India ಭಾರತದ ರಿಸರ್ವ್ ಬ್ಯಾಂಕ್ (ದೀರ್ಘಾವಧಿ ಸಂಪನ್ಮೂಲ) ವ್ಯಾಪ್ತಿಯ ಕೃಷಿ ಮತ್ತು ನಿಧಿಯಿಂದ ಎತ್ತಿದ ಸಾಲಗಳ ಮೇಲೆ ಬಡ್ಡಿ	4 26 694	4 50 000	4 00 000
2 Interest on Loans from the National Co operative Development Corporation ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಎತ್ತಿದ ಸಾಲಗಳ ಮೇಲೆ ಬಡ್ಡಿ	32 07 537	33 00,000	33 00 000
3 Interest on Loans from Central Warehousing Corporation ಕೇಂದ್ರ ಭಂಡಾರಣಾ ನಿಗಮದಿಂದ ಎತ್ತಿದ ಸಾಲಗಳ ಮೇಲೆ ಬಡ್ಡಿ	12 896	11 400	11 400
4 Interest on Loans from Indian Central Oil Seeds Committee ಭಾರತೀಯ ಕೇಂದ್ರ ತೈಲ ಮತ್ತು ಸಮಿತಿಯಿಂದ ಎತ್ತಿದ ಸಾಲಗಳ ಮೇಲೆ ಬಡ್ಡಿ			
5 Interest on Loans from the Life Insurance Corporation of India— ಭಾರತದ ಜೀವನಿಮಾ ನಿಗಮದಿಂದ ಎತ್ತಿದ ಸಾಲಗಳ ಮೇಲೆ ಬಡ್ಡಿ—			
(i) Nationalisation of the Public Branch of Mysore Government Insurance Department ಮೈಸೂರು ಸರ್ಕಾರದ ವಿಮಾ ಇಲಾಖೆಯ ಸಾರ್ವಜನಿಕ ವಿಮೆಯ ರಾಷ್ಟ್ರೀಕರಣ	9 59 580	9 58 000	9 58 000
(ii) Housing Schemes ಗೃಹ ಮಂಗಳ ಯೋಜನೆಗಳು	50 91 936	50 00 000	50 00 000
(iii) Scheduled Caste Housing Societies ಅನುಜ್ಞಿತ ಜಾತಿ ಮತ್ತು ಗೃಹನಿರ್ಮಾಣ ಸಂಘಗಳು	21 87 500	21 00 000	21 00 000
Total 5 ಒಟ್ಟು	1 25 58 500	1 25 00 000	1 25 00 000
Total A 1 (i) (e) ಒಟ್ಟು	1 25 58 500	1 25 00 000	1 25 00 000

16. INTEREST ON DEBT AND OTHER OBLIGATIONS.

ಬಡ್ಡಿ ಮತ್ತು ಇತರ ವ್ಯಯಗಳ ಮೇಲಿನ ವ್ಯಯ

Sub Major, Minor and Sub Heads of Appropriation ಅನು-ಮಾಜಿ ಮತ್ತು ಸೂಚಕಗಳ ಮೇಲಿನ ವ್ಯಯ	Accounts 1970-71	Budget Estimates 1970-71	Revised Estimates 1970-71	Budget Estimates 1971-72
A. 2 Interest on Unfunded Debt				
(i) <i>Special Loans</i>				
Interest on other Special Loans Endowments for Charitable Educational Institutions	5,70,741	5,60,000	5,60,000	5,60,000
Total A 2 (i)	5,70,741	5,60,000	5,60,000	5,60,000
A 2 (ii) Savings Deposits				
Interest on State Savings Bank Deposit—				
a. Current Deposits	5,76,615	8,60,000	8,60,000	8,60,000
b. Five Year Fixed Deposit	120	1,000	1,000	1,000
c. Ten Year Fixed Deposit	1,720	35,000	20,000	35,000
d. Five Year Savings Certificate	50	1,000	1,000	1,000
e. Twelve Year Savings Certificate	21,437	30,000	30,000	30,000
Total A 2 (ii)	6,02,342	8,67,000	8,52,000	8,67,000
(i) State Provident Funds				
Interest on All India Services Provident Fund	1,28,363	1,31,900	1,44,500	1,45,300
(II) Interest on General Provident Fund	41,77,895	45,18,000	52,83,800	52,63,000
(III) Interest on Contributory Provident Funds	2,778	3,100	3,700	3,600
(IV) Interest on Contributory Pension Provident Funds	49	100	600	100
(V) Interest on I. C. S. Provident Fund	5,037	4,800	6,000	6,000
(VI) Interest on I. C. S. (Non-European) Provident Fund	5,214	5,200	5,400	5,400

16 INTEREST ON DEBT AND OTHER OBLIGATIONS

ಮೂಲದ ಮತ್ತು ಇತರ ದಾಯುತ್ವಗಳ ಮೇಲೆ ಬಡ್ಡಿ

Sub Major Minor and Sub Heads of Appropriation ವಿವರಣೆಯಾದ ಒಳ ಪ್ರಧಾನ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A 2 Interest on Unfunded Debt ಅನುಬಂಧಿತ ಮೂಲದ ಮೇಲೆ ಬಡ್ಡಿ				
(iii) State Provident Funds — ರಾಜ್ಯದ ಭವಿಷ್ಯದ ನಿಧಿಗಳು—				
(VII) Interest on other Miscellaneous Provident Funds— ಇತರ ವಿವಿಧ ಭವಿಷ್ಯ ನಿಧಿಗಳ ಮೇಲೆ ಬಡ್ಡಿ—				
OTHER MISCELLANEOUS PROVIDENT FUND— ಇತರ ವಿವಿಧ ಭವಿಷ್ಯ ನಿಧಿ—				
1 Road Transport Schemes ರಸ್ತೆ ಸಾರಿಗೆ ಕಾರ್ಯಗಳು		5,100	4 000	4,100
2 Sandal Oil Factory Mysore ಸಂಧರದ್ದಕ್ಕೆ ಕಾರ್ಖಾನೆ ಮೈಸೂರು	28,634	31,500	31,700	40,100
3 Sandal Oil Factory Shimoga ಸಂಧರದ್ದಕ್ಕೆ ಕಾರ್ಖಾನೆ ಶಿವಮೊಗ್ಗ	9,947	14 500	15,500	19,600
4 Central Industrial Workshop ಸೆಂಟ್ರಲ್ ಇಂಡಸ್ಟ್ರಿಯಲ್ ವರ್ಕ್ ಶಾಪ್	34,777	39,100	40 000	44,000
5 Government Soap Factory ಸರ್ಕಾರಿ ಸಾಬೂನು ಕಾರ್ಖಾನೆ	34,068	35,000	35,000	38,000
6 Govt Silk Weaving Factory, Mysore ಸರ್ಕಾರಿ ರಸ್ತೆ ನೇಯ್ಗೆ ಕಾರ್ಖಾನೆ ಮೈಸೂರು	24,437	27,000	27,000	32 000
7 Government Electric Factory ಸರ್ಕಾರಿ ವಿದ್ಯುತ್ಪತ್ತಿ ಕಾರ್ಖಾನೆ	1,36,768	1,50,000	1,40,000	1,55,000
8 Mysore Implements Factory Hassan ಮೈಸೂರು ಉಪಕರಣ ಕಾರ್ಖಾನೆ ಹಾಸನ	37,203	36,000	40 000	46,000
9 Government Silk Filature, Kankapura ಸರ್ಕಾರಿ ರಸ್ತೆ ಫಿಲೇಚರಿ ಕಾಂಕಪುರ	26,081	17,900	20,200	24,200
10 Board of Mineral Development ಮಿನರಾಲ್ ಡಿವಲಪ್ ಮೆಂಟ್ ಬೋರ್ಡ್	5,448	.	300	.
11 Interest on Mysore State Aided School Employees Contributory Provident Fund ಮೈಸೂರು ರಾಜ್ಯದ ಸಹಾಯ ಪಡೆದ ಶಾಲೆ ನೌಕರರ ಆವರಣದ ಭವಿಷ್ಯನಿಧಿಯ ಮೇಲೆ ಬಡ್ಡಿ	89,585	2,00,000	2,00,000	2,00,000
12 Military Provident Fund ಸೈನಿಕ ಭವಿಷ್ಯ ನಿಧಿ	56,913	—	5,600	.
Total A 2 (iii) (VII) ಒಟ್ಟು	4,81,861	5,56,100	5,59,300	6,03,000
Total A 2 (III) ಒಟ್ಟು	51,01,197	52,49,200	60 03,300	60,26,400

16. INTEREST ON DEBT AND OTHER OBLIGATIONS.

ಋಣದ ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ

Sub Major, Minor, Sub and Detailed Heads of Appropriation ವಿಭಾಗೀಯ ಒಳ ಪ್ರಧಾನ, ಉಪ-ಒಳ ಮತ್ತು ಸವಿಸರ ಲೇಖಕಿಗಳು	Accounts ಲೆಕ್ಕ 1970-71	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A 2 (iv) Special Deposit Accounts— ವಿಶೇಷ ಠೇವಣಿ ಲೆಕ್ಕಗಳು—				
Interest on State Government Insurance Funds. — ರಾಜ್ಯ ಸರ್ಕಾರ ವಿಮಾ ನಿಧಿಗಳ ಮೇಲೆ ಬಡ್ಡಿ—				
a. STATE LIFE INSURANCE FUND ರಾಜ್ಯದ ಜೀವ ವಿಮಾ ನಿಧಿ ...	53,40,123	58,57,000	59,58,000	61,77,000
b. MOTOR INSURANCE FUND ಮೋಟಾರ್ ವಿಮಾ ನಿಧಿ ...	4,11,068	4,55,500	4,48,900	5,10,300
c. HYDERABAD STATE LIFE INSURANCE FUND ಹೈದರಾಬಾದ್ ರಾಜ್ಯದ ಜೀವ ವಿಮಾ ನಿಧಿ ...	1,21,076	1,27,500	14,22,000	1,25,500
Total A 2 (iv) ಒಟ್ಟು ...	58,72,267	64,40,000	78,28,900	71,12,800
A 3. Interest on Other Obligations— ಇತರ ದಾಯಿತ್ವಗಳ ಮೇಲೆ ಬಡ್ಡಿ—				
Miscellaneous— ವಿವಿಧ				
1. INTEREST ON COMPENSATION PAID ON LAND— ಭೂ ಸಂಪೂರ್ಣವಾಗಿ ಸಂದಾಯ ಮಾಡಿದ ಪರಿಹಾರದ ಮೇಲೆ ಬಡ್ಡಿ :—				
(i) Bangalore Division ಬೆಂಗಳೂರು ವಿಭಾಗ ...	8,801	50,000	50,000	75,000
(ii) Mysore Division ಮೈಸೂರು ವಿಭಾಗ ...	1,68,651	3,95,000	3,90,000	4,00,000
(iii) Gulbarga Division ಗುಲ್ಬರ್ಗಾ ವಿಭಾಗ ...	20,708	75,000	75,000	75,000
Total A 3. 1 ಒಟ್ಟು ...	1,98,160	5,20,000	5,15,000	5,50,000
2. Miscellaneous ವಿವಿಧ
Total A 3 ಒಟ್ಟು ...	1,98,160	5,20,000	5,15,000	5,50,000

ವ್ಯಯ

16. INTEREST ON DEBT AND OTHER OBLIGATIONS

ಸರ್ಕಾರ ಮತ್ತು ಇತರ ದಾಯಿತ್ವಗಳ ಮೇಲೆ ಬಡ್ಡಿ

Sub Major Minor and Sub Heads of Appropriation ವಿವರಣೆಗಳ ಒಳ ಪ್ರಧಾನ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1999-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
<i>Inter</i>				
<i>Reserve Funds—</i>				
ಇಳವಣಿಗೆ ಮೊಸಲು ನಿಧಿಯ ಮತ್ತು ಇತರ ಮೊಸಲು ನಿಧಿಗಳು ಮೇಲೆ ಬಡ್ಡಿ—				
Interest on Deposits of Depreciation Reserve of Govt Commercial Undertakings				
ಸರ್ಕಾರಿ ವಾಣಿಜ್ಯೋದ್ಯಮ ಸಂಸ್ಥೆಗಳ ಇಳವಣಿಗೆ ಮೊಸಲು ನಿಧಿಯ ಠೇವಣಿಗಳ ಮೇಲೆ ಬಡ್ಡಿ				
1 Road Transport Schemes ರಸ್ತೆ ಸಾರಿಗೆ ಉಪಯೋಗಗಳು	8,69,240	10,12,000	10,85,000	10,85,000
2 Sandal Oil Factory, Mysore ಗಂಧದ ಎಣ್ಣೆ ಕಾರ್ಖಾನೆ, ಮೈಸೂರು	89,861	93,000	92,000	90,000
3 Sandal Oil Factory Shimoga ಗಂಧದ ಎಣ್ಣೆ ಕಾರ್ಖಾನೆ ಶಿಮೋಗ	60,181	67,000	64,000	69,000
4 Central Industrial Workshop ಸೆಂಟ್ರಲ್ ಇಂಡಸ್ಟ್ರಿಯಲ್ ವರ್ಕ್‌ಶಾಪ್	73,261	80,000	83,000	80,000
5 Government Soap Factory ಸರ್ಕಾರಿ ಸಾಬೂನು ಕಾರ್ಖಾನೆ	1,13,440	1,00,000	1,15,000	1,20,000
6 Govt Silk Weaving Factory Mysore ಸರ್ಕಾರಿ ರೇಷ್ಮೆ ಬೀಜು ಕಾರ್ಖಾನೆ ಮೈಸೂರು	23,438	26,000	28,000	32,000
7 Government Electric Factory ಸರ್ಕಾರಿ ವಿದ್ಯುತ್ ಕಾರ್ಖಾನೆ	1,57,961	1,50,000	1,70,000	1,80,000
8 Mysore Implements Factory, Hassan ಮೈಸೂರು ಉಪಕರಣಗಳ ಕಾರ್ಖಾನೆ ಹಾಸನ	1,11,033	1,13,000	1,13,000	1,20,000
9 " " " " " "	2,07,084			
10 " " " " " "	25,817	33,000	26,000	26,000
11 ಸರ್ಕಾರಿ ರೇಷ್ಮೆ ಫಿಲಚರ ಮೈಸೂರು	54,861	56,000	17,000	19,000
12 Government Silk Filatures kollegal ಸರ್ಕಾರಿ ರೇಷ್ಮೆ ಫಿಲಚರ ಕೊಲ್ಲೆಗಾಲ	56,355	58,000	29,000	30,000
13 Govt Silk Filatures, T Narasapur ಸರ್ಕಾರಿ ರೇಷ್ಮೆ ಫಿಲಚರ, ಟಿ ನರಸಾಪುರ			21,000	23,000
14 Govt Silk Filatures, Chamaraajanagar ಸರ್ಕಾರಿ ರೇಷ್ಮೆ ಫಿಲಚರ, ಚಾಮರಾಜನಗರ			10,000	10,000
15 Govt Silk Filatures, Santhamarahalli ಸರ್ಕಾರಿ ರೇಷ್ಮೆ ಫಿಲಚರ, ಸಂತಮಾರಹಳ್ಳಿ			14,000	5,000
16 Govt Silk Filatures, Mamballi ಸರ್ಕಾರಿ ರೇಷ್ಮೆ ಫಿಲಚರ, ಮಾಂಬಳ್ಳಿ			11,000	11,000
17 Govt Silk Filatures, Mudirundam ಸರ್ಕಾರಿ ರೇಷ್ಮೆ ಫಿಲಚರ, ಮುದಿರುಂಡಮ			20,000	20,000
18 Govt Spun Silk Mills Channapatna ಸರ್ಕಾರಿ ಕೂದಲಿನ ರೇಷ್ಮೆ ಮಿಲ್ಸ್ ಚನ್ನಪಟ್ಟಣ	47,998	72,000	56,000	66,000
19 " " " " " "	1,57,941	1,58,000	1,58,000	1,58,000
20 " " " " " "	2,100			...
Total C a ಒಟ್ಟು	20,50,571	20,18,000	21,12,000	21,69,000
b Miscellaneous— ವಿವಿಧ—				
<i>Other Items</i> ಇತರ ದಾಯಿತ್ವಗಳು				
Total C ಒಟ್ಟು	20,50,571	20,18,000	21,12,000	2

B.—DEBT SERVICES

ನುಣ ಸೇವೆ

17. APPROPRIATION FOR REDUCTION OR AVOIDANCE OF DEBT.

ನುಣವನ್ನು ಕಡಿಮೆ ಮಾಡುವ ಅಥವಾ ನಿವಾರಿಸುವ ಬಗ್ಗೆ ವಿನಿಯೋಗ

Summary by Minor Heads of Appropriation ವಿನಿಯೋಗದ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Sinking Funds ನುಣ ಪರಿಹಾರ ನಿಧಿಗಳು ...	11,39,72,000	11,29,31,000	9,76,10,000	9,80,11,000
b. Other Appropriations ಇತರ ವಿನಿಯೋಗ ...	8,79,75,471	8,97,00,000	8,97,00,000	2,00,00,000
Total—17 ಒಟ್ಟು ...	20,19,47,471	20,26,31,000	18,73,10,000	11,80,11,000
Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಶೀರ್ಷಿಕೆಗಳು.—				
a. Sinking Funds— ನುಣ ಪರಿಹಾರ ನಿಧಿಗಳು—				
I. SINKING FUND ನುಣ ಪರಿಹಾರ ನಿಧಿ				
(A) Loans from Central Government ಕೇಂದ್ರ ಸರ್ಕಾರದಿಂದ ಸಾಲಗಳು ...	3,10,14,000	3,70,14,000	3,01,51,000	3,05,00,000
(B) Open Market Loans ಬಹಿರಂಗ ಮಾರುಕಟ್ಟೆ ಸಾಲಗಳು ...	7,25,58,000	6,45,17,000	5,71,56,000	5,71,11,000
Total a I ಒಟ್ಟು ...	10,35,72,000	10,15,31,000	8,73,10,000	8,76,11,000
II. DEPRECIATION FUND ಇಳವರಿ ನಿಧಿ ...	1,04,00,000	1,14,00,000	1,03,00,000	1,04,00,000
Total a ಒಟ್ಟು ...	11,39,72,000	11,29,31,000	9,76,10,000	9,80,11,000
b. Other Appropriations— ಇತರ ವಿನಿಯೋಗ—				
Repayment of Adhoc Loan taken from the Government of India ಭಾರತ ಸರ್ಕಾರದಿಂದ ಪಡೆದ ತದರ್ಥ (ಆಡ್-ಹಾಕ್) ಸಾಲದ ಮರುಪಾವತಿ ...	8,79,75,471	8,97,00,000	8,97,00,000	2,00,00,000

17. APPROPRIATION FOR REDUCTION OR AVOIDANCE OF DEBT.

ಮೂಲವನ್ನು ಕಡಿಮೆ ಮಾಡುವ ಅಥವಾ ನಿವಾರಿಸುವ ಬಗ್ಗೆ ವಿನಿಯೋಗ

Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Sinking Funds— ಮೂಲ ಪರಿಹಾರ ನಿಧಿಗಳು —				
I. SINKING FUNDS — ಮೂಲ ಪರಿಹಾರ ನಿಧಿ —				
(A) Loans from Central Government— ಕೇಂದ್ರ ಸರ್ಕಾರದಿಂದ ಸಾಲಗಳು—				
1 Ways and Means Advances ಅಭ್ಯರ್ಥನಾಯ ಮುಂಗಡ	1,60,000	1,60,000		.
2 Land Acquisition and Development Schemes ಭೂ ಸಂಪಾದನೆ ಮತ್ತು ಅಭಿವೃದ್ಧಿ ಕಾರ್ಯಗಳು	1,00,000	1,00,000	1,00,000	1,00,000
3. Proceeds of Market borrowing by Central Govt in 1963-64 1963-64ನೇ ವರ್ಷದಲ್ಲಿ ಕೇಂದ್ರ ಸರ್ಕಾರದವರು ಪಡೆದ ಬಹಿರಂಗ ಸಾಲದ ಪುಟ್ಟುವಳಿ	45,60,000	45,60,000	45,60,000	45,60,000
4 Construction of Administrative Build ing at Hyderabad (Allocated Loans) ಹೈದರಾಬಾದಿನಲ್ಲಿ ಅಡಳಿತ ಕಟ್ಟಡ ನಿರ್ಮಾಣ (ವಿಭಾಗೀಯ ಮಾಡಿದ ಸಾಲ)	5,47,000	5,47,000	5,47,000	.
5 2½% Loan 1972 (Repavable in 1974) 2½% ಒಡ್ಡಿಯ ಸಾಲ 1972 (1974ರಲ್ಲಿ ಮರು ಪಾವತಿ)	12,82,000	12,82,000	12,82,000	12,80,000
6 2½% Loan Repayable in 1974-75 2½% ಒಡ್ಡಿಯ ಸಾಲ (1974-75ರಲ್ಲಿ ಮರು ಪಾವತಿ)	16,65,000	16,65,000	16,65,000	16,60,000
Total C O ಒಟ್ಟು ಮುಂದುವರೆಯುವುದು ..	83,14,000	83,14,000	81,54,000	76,00,000

EXPENDITURE
ವ್ಯಯ

17. APPROPRIATION FOR REDUCTION OR AVOIDANCE OF DEBT.
ಬುಡ್ಜೆಟ್‌ನಲ್ಲಿ ಕಡಿತವು ಮಾಡುವ ಅಥವಾ ನಿವಾರಿಸುವ ಬಗ್ಗೆ ವಿನಿಯೋಗ

Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಲೇಔಟ್‌ಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B. F. ಮುಂದುವರಿದುದು ...	83,14,000	83,14,000	81,54,000	76,00,000
a. Sinking Funds ನುಣಪರಿಹಾರ ನಿಧಿಗಳು				
I. SINKING FUND— ನುಣಪರಿಹಾರ ನಿಧಿ				
A. Loans from Central Government ಕೇಂದ್ರ ಸರ್ಕಾರದಿಂದ ಸಾಲಗಳು ...				
7. Small Savings Collections— ಸಣ್ಣ ಉಳಿತಾಯಗಳ ಸಂಗ್ರಹಣೆ—				
(1959—60) ...	41,00,000	41,00,000
(1960—61) ...	26,00,000	26,00,000
(1961—62) ...	21,00,000	21,00,000	21,00,000	...
(1962—63) ...	21,00,000	21,00,000	21,00,000	21,00,000
(1963—64) ...	26,00,000	26,00,000	26,00,000	26,00,000
(1964—65) ...	31,00,000	31,00,000	31,00,000	31,00,000
(1965—66) ...	31,00,000	31,00,000	31,00,000	31,00,000
(1966—67) ...	30,00,000	30,00,000	30,00,000	30,00,000
(1967—68)	30,00,000	30,00,000	30,00,000
(1968—69)	30,00,000	30,00,000	30,00,000
(1969—70)	30,00,000
Total a. (A) ಒಟ್ಟು ...	3,10,14,000	3,70,14,000	3,01,54,000	3,05,00,000

17 APPROPRIATION FOR REDUCTION OR AVOIDANCE OF DEBT

ಪುನರ್ವ್ಯವಸ್ಥೆ ಕಡಮೆ ಮಾಡುವ ಅಥವಾ ನಿವಾರಿಸುವ ಬಗ್ಗೆ ವಿನಿಯೋಗ

M nor and Sub Heads of Appropri at on ವಿನಿಯೋಗದ ಕ ಠ ಮತ್ತು ಒಳ ಖರ್ಚುಗಳು	Accounts ಲೆಕ್ಕ 1969 0	Budget Est mates ಆಯವ್ಯಯ ಒಂದನೆಯ 1970 71	Rev sed Est mates ಪರಿಷ್ಕೃತ ಒಂದನೆಯ 19 0 71	Budget Est mates ಆಯವ್ಯಯ ಒಂದನೆಯ 1971 72
a Sinking Funds ಪುನರ್ವಿವರಣೆ ನಿಧಿಗಳು				
1 SINKING FUND ಪ ಣಿ ಪರಿವಾರ ನಿಧಿ				
(B) OPEN MARKET LOANS— ಒಂದನೆಯ ಮಾರುಕಟ್ಟೆ ಸಾಲಗಳು—				
1 4% Development Loan 1969 4% ಒಡ್ಡಿಯ ಅಭಿವೃದ್ಧಿ ಸಾಲ 1969	1 26 90 000			
2 4½% Development Loan 1969 4½% ಒಡ್ಡಿಯ ಅಭಿವೃದ್ಧಿ ಸಾಲ 1969	26 20 000			
3 4½% Development Loan 1970 4½% ಒಡ್ಡಿಯ ಅಭಿವೃದ್ಧಿ ಸಾಲ 1970	73 61 000	73 61 000		
4 4% Development Loan 1971 4% ಒಡ್ಡಿಯ ಅಭಿವೃದ್ಧಿ ಸಾಲ 1971	80 45 000	80 45 000	80 45 000	
5 4½% Development Loan 1972 4½% ಒಡ್ಡಿಯ ಅಭಿವೃದ್ಧಿ ಸಾಲ 1972	1 09 70 000	1 09 70 000	1 09 70 000	1 09 70 000
6 4½% Development Loan 1974 4½% ಒಡ್ಡಿಯ ಅಭಿವೃದ್ಧಿ ಸಾಲ 1974	79 82 000	79 82 000	79 82 000	79 82 000
7 4½% Development Loan 1976 4½% ಒಡ್ಡಿಯ ಅಭಿವೃದ್ಧಿ ಸಾಲ 1976	67 02 000	67 02 000	67 02 000	67 02 000
8 5½% Development Loan 1977 5½% ಒಡ್ಡಿಯ ಅಭಿವೃದ್ಧಿ ಸಾಲ 1977	42 22 000	42 22 000	42 22 000	42 22 000
9 5½% Development Loan 1978 5½% ಒಡ್ಡಿಯ ಅಭಿವೃದ್ಧಿ ಸಾಲ 1978	31 99 000	31 99 000	31 99 000	31 99 000
10 5½% Development Loan 1979 5½% ಒಡ್ಡಿಯ ಅಭಿವೃದ್ಧಿ ಸಾಲ 1979	43 75 000	43 75 000	43 75 000	43 75 000
11 5½% Development Loan 1980 5½% ಒಡ್ಡಿಯ ಅಭಿವೃದ್ಧಿ ಸಾಲ 1980	43 92 000	43 92 000	43 92 000	43 92 000
12 5½% Development Loan 1981 5½% ಒಡ್ಡಿಯ ಅಭಿವೃದ್ಧಿ ಸಾಲ 1981		72 69 000	72 69 000	72 69 000
13 5½% Development Loan 1982 5½% ಒಡ್ಡಿಯ ಅಭಿವೃದ್ಧಿ ಸಾಲ 1982				80 00 000
Total a 1 (B) ಒಟ್ಟು	7 25 58 000	6 45 17 000	5 71 56 000	5 71 11 000

17. APPROPRIATION FOR REDUCTION OR AVOIDANCE OF DEBT.

ಮಣವನ್ನು ಕಡಮೆ ಪೂಡುವ ಅಥವಾ ನಿವಾರಿಸುವ ಬಗ್ಗೆ ವಿನಿಯೋಗ

Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Sinking Funds.— ಮಣಪರಿಹಾರ ನಿಧಿಗಳು				
II. DEPRECIATION FUND.— ಇಳುವರಿ ನಿಧಿ.—				
1. 4% Development Loan, 1969 4% ಬಡ್ಡಿಯ ಅಭಿವೃದ್ಧಿ ಸಾಲ, 1969 ...	11,58,000
2. 4½% Development Loan, 1970 4½% ಬಡ್ಡಿಯ ಅಭಿವೃದ್ಧಿ ಸಾಲ, 1970 ...	11,27,000	11,00,000
3. 4% Development Loan, 1971 4% ಬಡ್ಡಿಯ ಅಭಿವೃದ್ಧಿ ಸಾಲ, 1971 ...	10,15,000	11,00,000	11,00,000	...
4. 4½% Development Loan, 1972 4½% ಬಡ್ಡಿಯ ಅಭಿವೃದ್ಧಿ ಸಾಲ, 1972 ...	10,00,000	11,40,000	11,40,000	11,40,000
5. 4½% Development Loan, 1974 4½% ಬಡ್ಡಿಯ ಅಭಿವೃದ್ಧಿ ಸಾಲ, 1974 ...	10,00,000	11,40,000	11,40,000	11,40,000
6. 4½% Development Loan, 1976 4½% ಬಡ್ಡಿಯ ಅಭಿವೃದ್ಧಿ ಸಾಲ, 1976 ...	10,00,000	11,40,000	11,40,000	11,40,000
7. 5½% Development Loan, 1977 5½% ಬಡ್ಡಿಯ ಅಭಿವೃದ್ಧಿ ಸಾಲ, 1977 ...	11,00,000	11,40,000	11,40,000	11,40,000
8. 5½% Development Loan, 1978 5½% ಬಡ್ಡಿಯ ಅಭಿವೃದ್ಧಿ ಸಾಲ, 1978 ...	10,00,000	11,40,000	11,40,000	11,40,000
9. 5½% Development Loan, 1979 5½% ಬಡ್ಡಿಯ ಅಭಿವೃದ್ಧಿ ಸಾಲ, 1979 ...	10,00,000	11,40,000	11,40,000	11,40,000
10. 5½% Development Loan, 1980 5½% ಬಡ್ಡಿಯ ಅಭಿವೃದ್ಧಿ ಸಾಲ 1980 ...	10,00,000	11,40,000	11,40,000	11,40,000
11. 5½% Development Loan, 1981 5½% ಬಡ್ಡಿಯ ಅಭಿವೃದ್ಧಿ ಸಾಲ, 1981	12,20,000	12,20,000	12,20,000
12. 5½% Development Loan, 1982 5½% ಬಡ್ಡಿಯ ಅಭಿವೃದ್ಧಿ ಸಾಲ 1982	12,00,000
Total a. II. ಒಟ್ಟು ...	1,04,00,000	1,14,00,000	1,03,00,000	1,04,00,000

DEMAND No 9—LEGISLATURES AND ELECTIONS

ಅಭಿಯಾನ ಕ್ರಮಣೆ 9—ವಿಧಾನ ಮಂಡಲಗಳು ಮತ್ತು ಚುನಾವಣೆಗಳು

ESTIMATE OF THE AMOUNTS REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವ್ಯಯಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪ್ರಭೃತ ಹಣದ ಜುಮ್ಮಾ	Rs ರೂ	1,16,000
Demand for Grant (Voted) ಅನುದಾನಕ್ಕೆ ಅಭಿಯಾನಿತ (ಪ್ರಭೃತ)	Rs ರೂ	1,11,23,000

18 PARLIAMENT, STATE / UNION TERRITORY LEGISLATURE

ಸಂಸತ್ತು ರಾಜ್ಯ/ಒಕ್ಕೂಟ ರಾಜ್ಯಕ್ಷೇತ್ರ ವಿಧಾನಮಂಡಲ

Summary by Sub Major Heads of Appropriation ವಿನಿಯೋಗದ ಒಳ ಪ್ರಧಾನ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 19-0-71	Budget Estimates ಆಯವ್ಯಯ ಅಂದಾಜು 1971-72
B STATE/UNION TERRITORY LEGISLATURE ರಾಜ್ಯ/ಒಕ್ಕೂಟ ರಾಜ್ಯಕ್ಷೇತ್ರ ವಿಧಾನಮಂಡಲ				
(Voted) (ಪ್ರಭೃತ)	30 31 644	34 63 000	33 88 000	35,30,000
(Charged) (ಪ್ರಭೃತ)	1 43,002	1,16,000	99 000	1,16,000
C ELECTIONS ಚುನಾವಣೆ				
(Voted) (ಪ್ರಭೃತ)	11,65 128	5,11,000	16 41 000	54,04,000
Revision of Pay Scales etc ವೇತನ ಪ್ರಮಾಣ ಪರಿಷ್ಕರಣ ಇತ್ಯಾದಿ		1 75 000		
Total 18 (Net) (Voted) ಜುಮ್ಮಾ (ನಿವ್ವಳ) (ಪ್ರಭೃತ)	41 96 772	41,49,000	55 29 000	92,34,000
(Charged) (ಪ್ರಭೃತ)	1,43 002	1,16,000	99 000	1,16,000
Grand Total 18 (Net) ಒಟ್ಟು ಜುಮ್ಮಾ (ನಿವ್ವಳ)	43 39 774	42 65,000	56 28 000	93 50,000
Add Recoveries (Voted) ಜಮಾ ಮೂಲಿಗಳ—(ಪ್ರಭೃತ)	5 45 400	4 86 000	68 61 000	18,89 000
Total (Gross) Voted ಜುಮ್ಮಾ (ಸಕಲ) (ಪ್ರಭೃತ)	47 42 172	46 35,000	1 21 90 000	1 11 23 000
(Charged) (ಪ್ರಭೃತ)	1 43 002	1 16 000	99 000	1, 16 000

Details for 'Add Recoveries'
ಜಮಾ-ಮೂಲಿಗಳ ವಿವರ

3 4 5	5 34
" E	13 55
Total/ಜುಮ್ಮಾ	18 59 000

18. PARLIAMENT, STATE/UNION TERRITORY LEGISLATURE

ಸಂಸತ್ತು, ರಾಜ್ಯ/ಒಕ್ಕೂಟ ರಾಜ್ಯಕ್ಷೇತ್ರ ವಿಧಾನಸಭೆ

Summary by Sub Major and Minor Heads of Appropriation ವಿಭಾಗೀಕರಣ ಮತ್ತು ಅನುಸೂಚಿಗಳ ಮೇರೆಗೆ	Accounts 1970-71	Budget Estimates 1970-71	Revised Estimate 1970-71	Budget Estimates 1971-72
B. STATE/UNION TERRITORY LEGISLATURE ರಾಜ್ಯ/ ಒಕ್ಕೂಟ ರಾಜ್ಯಕ್ಷೇತ್ರ ವಿಧಾನಸಭೆ				
a. Legislative Council— ವಿಧಾನ ಸಂಸತ್ತು—				
(Voted) (ಇರಿಸಲ್ಪಟ್ಟ) ...	4,53,208	5,18,000	4,34,000	5,38,000
(Charged) (ಪ್ರಚ್ಛೇದ) ...	85,627	54,000	44,000	54,000
b. Legislative Assembly— ವಿಧಾನ ಸಭೆ—				
(Voted) (ಇರಿಸಲ್ಪಟ್ಟ) ...	14,40,464	16,42,000	15,54,000	16,42,000
(Charged) (ಪ್ರಚ್ಛೇದ) ...	57,375	62,000	55,000	62,000
c. State Legislature Secretariat— ರಾಜ್ಯ ವಿಧಾನಸಭೆಯ ಸಹಾಯಕರು—				
(Voted) (ಇರಿಸಲ್ಪಟ್ಟ) ...	11,37,972	13,03,000	14,00,000	16,50,000
Total B (Voted) ಒಟ್ಟು (ಇರಿಸಲ್ಪಟ್ಟ) ...	30,31,644	34,63,000	33,88,000	38,50,000
(Charged) (ಪ್ರಚ್ಛೇದ) ...	1,43,002	1,16,000	99,000	1,16,000
C. ELECTIONS ಚುನಾವಣೆ				
d. Election Commission including Regional Commissioners and their Establishments ನಿರ್ಮಾಪನಾ ಆಯೋಗ (ಇಲೆಕ್ಷನ್ ಕಮಿಷನ್), ಪ್ರಾದೇಶಿಕ ಆಯೋಗಗಳು ಮತ್ತು ಅವರ ಸ್ಥಾಪನೆ ಸಂಸ್ಥೆಗಳು				
(Voted) (ಇರಿಸಲ್ಪಟ್ಟ) ...	4,73,376	4,21,000	6,76,000	5,34,000
e. Other Election Charges ಇತರ ಚುನಾವಣಾ ವೆಚ್ಚಗಳು				
(Voted) (ಇರಿಸಲ್ಪಟ್ಟ) ...	6,91,752	90,000	9,65,000	48,70,000
Total C (Voted) ಒಟ್ಟು (ಇರಿಸಲ್ಪಟ್ಟ) ...	11,65,128	5,11,000	16,41,000	54,04,000

ವ್ಯಯ

18. PARLIAMENT, STATE/UNION TERRITORY LEGISLATURE

ಸಂಸತ್ತು, ರಾಜ್ಯ/ಒಕ್ಕೂಟ ರಾಜ್ಯಕ್ಷೇತ್ರ ವಿಧಾನಮಂಡಲ

Sub-Major, Minor, Sub and Detailed Heads of Appropriation ವಿನ್ಯೋಗದ ಒಳ ವ್ಯವಸ್ಥಾನ, ಉಪ ಒಳ ಮತ್ತು ಸವಿವರ ಒಳವಿವರಗಳು	Accounts ಲೆಕ್ಕ 1969-73	Budget Estimates ಆಯವ್ಯಯ ಅಂದಾಜು 1970-71	Revised Estimates ಮುಷ್ಯುತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B STATE/UNION TERRITORY LEGISLATURE ರಾಜ್ಯ/ಒಕ್ಕೂಟ ರಾಜ್ಯಕ್ಷೇತ್ರ ವಿಧಾನಮಂಡಲ				
B. a. Legislative Council— ವಿಧಾನ ಮಂಡಲ				
1. Pay of Chairman and Deputy Chairman ಸಭಾಪತಿಯ ಮತ್ತು ಉಪ ಸಭಾಪತಿಯ ವೇತನ—				
(Charged) (ಪ್ರಭೃತ) ..	24,750	24,000	16,600	24,000
2. Pay of Members other than Chairman and Deputy Chairman— ಸಭಾಪತಿಯ ಮತ್ತು ಉಪ ಸಭಾಪತಿಯ ಹೊರತು ಇತರ ಸದಸ್ಯರಾಗಳ ವೇತನ—				
(Voted) (ಪ್ರರಂಭಿತ) ...	2,72,013	2,78,400	2,77,000	2,78,400
3. Travelling Allowance— ಪ್ರವಾಸ ಭತ್ಯೆ—				
(Voted) (ಪ್ರರಂಭಿತ) ...	1,77,911	2,30,000	1,53,000	2,50,000
(Charged) (ಪ್ರಭೃತ) ...	56,582	25,000	22,400	25,000
4. Sumptuary Allowance— ಅತಿವ್ಯಯ ಭತ್ಯೆ—				
(Charged) (ಪ್ರಭೃತ) ...	3,500	3,500	3,500	3,500
5. Medical Charges— ವೈದ್ಯಕೀಯ ವೆಚ್ಚ—				
(Voted) (ಪ್ರರಂಭಿತ) ...	3,284	9,600	4,000	9,600
(Charged) (ಪ್ರಭೃತ) ...	795	1,500	1,500	1,500
Total B. a. (Voted) ಒಟ್ಟು (ಪ್ರರಂಭಿತ) ...	4,53,208	5,18,000	4,34,000	5,33,000
(Charged) (ಪ್ರಭೃತ) ...	85,627	54,000	44,000	51,000

18. PARLIAMENT, STATE/UNION TERRITORY LEGISLATURE

ಸುಸತ್ತು, ರಾಜ್ಯ / ಒಕ್ಕೂಟ ರಾಜ್ಯ ಕ್ಷೇತ್ರ ವಿಧಾನಮಂಡಲ

Sub-Major, Minor, Sub and Detailed Heads of Appropriation ವಿನಿಯೋಗದ ಒಳ ಪ್ರಧಾನ, ಉಪ, ಒಳ ಮತ್ತು ಸವಿವರ ಬೀರ್ಜಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B. STATE/UNION TERRITORY LEGISLATURE ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ವಿಧಾನಮಂಡಲ				
B. b. Legislative Assembly— ವಿಧಾನ ಸಭೆ—				
1 Pay of Speaker and Deputy Speaker— ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ವೇತನ—				
(Charged) (ಪ್ರಭೃತ) ...	23,550	24,000	24,000	24,000
2 Pay of Members other than Speaker and Deputy Speaker— ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹೊರತು ಇತರ ಸದಸ್ಯರುಗಳ ವೇತನ—				
(Voted) (ಪರಿಸ್ಕೃತ) ...	8,98,468	9,07,200	9,02,000	9,07,200
3 Travelling Allowance— ಪವಾಸ ಭತ್ಯೆ—				
(Voted) (ಪರಿಸ್ಕೃತ) ...	5,32,908	7,20,000	6,40,000	7,20,000
(Charged) (ಪ್ರಭೃತ) ...	27,982	30,000	23,000	30,000
4 Sumptuary Allowance— ಆತಿಥ್ಯ ಭತ್ಯೆ—				
(Charged) (ಪ್ರಭೃತ) ...	5,500	6,500	6,500	6,500
5 Medical Charges— ವೈದ್ಯಕೀಯ ವೆಚ್ಚ—				
(Voted) (ಪ್ರಭೃತ) ...	9,088	14,800	12,000	14,800
(Charged) (ಪ್ರಭೃತ) ...	343	1,500	1,500	1,500
Total B.b. (Voted) ಜುಮ್ಮಾ (ಪರಿಸ್ಕೃತ)...	14,40,464	16,42,000	15,54,000	16,42,000
(Charged) (ಪ್ರಭೃತ) ...	57,375	62,000	55,000	62,000

ವ್ಯಯ

18. PARLIAMENT, STATE/UNION TERRITORY LEGISLATURE

ಸಂಸತ್ತು, ರಾಜ್ಯ/ಒಕ್ಕೂಟ ರಾಜ್ಯಕ್ಷೇತ್ರ ವಿಧಾನಮಂಡಲ

Sub Major Minor Sub and Detailed Heads of Appropriation ವಿವರಿಸಿದ ಒಳವ್ಯಯದ ಉಪ ಒಳ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
B. STATE/UNION TERRITORY LEGISLATURE ರಾಜ್ಯ /ಒಕ್ಕೂಟ ರಾಜ್ಯಕ್ಷೇತ್ರ ವಿಧಾನ ಮಂಡಲ				
B c State Legislature Secretariat— ರಾಜ್ಯ ವಿಧಾನ ಮಂಡಲದ ಸಚಿವಾಲಯ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,00,269	1,09,400	1 15,000	1,63 500
Pay of Establishment ಸ್ಥಾಪನೆ ವೆಚ್ಚ	5,56,636	3,75,200	4,02,000	4,13,500
Dearness Allowance ಪುಟ್ಟಿ ಭತ್ಯೆ	2 40,187	2,85,600	2,70,000	3,03,500
Other Allowances ಇತರ ಭತ್ಯೆ	72,117	73,800	1,04,000	1,30,500
2 Travelling Allowance ಪ್ರವಾಸ ಭತ್ಯೆ	22,995	24,000	34,000	54,000
3 Other Charges ಇತರ ವೆಚ್ಚ	3,45,768	4,35 000	4,75,000	5,80,000
Total B c ಒಟ್ಟು	11,37 972	13,03,000	14 00 000	16,50,000
C ELECTIONS ಚುನಾವಣೆ				
C d Election Commission including Regional Commissioners and their Establishments— ನಿರವಾಣನ ಆಯೋಗ (ಇವುಗಳ) ಪ್ರಾದೇಶಿಕ ಕಮಿಷನರಿಗಳ ಮತ್ತು ಅವರ ಸ್ಥಾಪನೆ ಸಮಾಹಿತ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	44,345	41 300	53,200	64,000
Pay of Establishment ಸ್ಥಾಪನೆ ವೆಚ್ಚ	4,47,342	4,24,100	6,00,000	5,17,000
Dearness Allowance ಪುಟ್ಟಿ ಭತ್ಯೆ	3,27,910	3,26,300	4,50,000	3,83,000
Other Allowances ಇತರ ಭತ್ಯೆ	81,128	15 300	35,800	43,000
2 Travelling Allowance ಪ್ರವಾಸ ಭತ್ಯೆ	11,934	10,000	13 000	26 000
3 Other Charges ಇತರ ವೆಚ್ಚ	30,155	25,000	2,00 000	40,000
4 Deduct—Recoveries from Government of India* ಮಾನ್ಯರಾದ ಸರ್ಕಾರದಿಂದ ವಸೂಲಿ	4 69,433	4,21,000	6,76,000	5,34 000
Total C d ಒಟ್ಟು	4 73 376	4,21,000	6,76,000	5 000

Represents 50 per cent of expenditure under the head "C d" "ಆ.ಂ" ಶೀರ್ಷಿಕೆಯಲ್ಲಿ

EXPENDITURE ವ್ಯಯ

18. PARLIAMENT STATE/UNION TERRITORY LEGISLATURE.

ಸಂಸತ್ತು, ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ವಿಧಾನಮಂಡಲ

Sub Major, Minor, Sub and Detailed Heads of Appropriation ವಿಭಾಗೀಕರಣ ಬಹು ಪ್ರಮಾಣ ಉಪ ಬಹು ಮತ್ತು ಸೂತ್ರ ಒಟ್ಟುಗಳು	Accounts ಲೆಕ್ಕ 1969-70	Budget Estimate ಆಯವ್ಯಯ ಅಂದಾಜು 1970-71	Revised Estimate ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C. ELECTIONS ಚುನಾವಣೆ				
C. e. Other Election Charges.—(Voted) ಇತರ ಚುನಾವಣಾ ವೆಚ್ಚ (ಪ್ರಶ್ನಿಸಿತು)				
C. e. A. PREPARATION AND PRINTING OF ELECTORAL ROLLS. ನಿರ್ವಾಚನ ಪಟ್ಟಿಗಳ ರಚನೆ ಮತ್ತು ಮುದ್ರಣ	7,28,779	25,000	17,50,000	6,00,000
C. e. B. EXPENDITURE ON ELECTIONS TO— ಈ ಕೆಳಕಂಡವುಗಳಿಗೆ ನಡೆಯುವ ಚುನಾವಣೆಯ ಬಗ್ಗೆ ವ್ಯಯ—				
I. HOUSE OF THE PEOPLE ಲೋಕಸಭೆ	50,56,500	10,00,000
II. STATE LEGISLATIVE ASSEMBLY ರಾಜ್ಯ ವಿಧಾನ ಸಭೆ	45,00,000
III. STATE LEGISLATIVE COUNCIL ರಾಜ್ಯ ವಿಧಾನ ಪರಿಷತ್ತು	446	20,000	25,000	10,000
IV. HOUSE OF THE PEOPLE AND STATE L.A. WHEN HELD SIMULTANEOUSLY ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗೆ ಏಕ ಕಾಲದಲ್ಲಿ ಚುನಾವಣೆ ನಡೆದಾಗ	10,707	5,000	5,000	10,000
C. e. C. BYE-ELECTIONS— ಉಪ ಚುನಾವಣೆ—				
I. HOUSE OF THE PEOPLE ಲೋಕಸಭೆ	12,603	50,000	...	50,000
II. STATE LEGISLATIVE ASSEMBLY ರಾಜ್ಯ ವಿಧಾನ ಪರಿಷತ್ತು	15,179	50,000	62,000	50,000
III. STATE LEGISLATIVE COUNCIL ರಾಜ್ಯ ವಿಧಾನ ಪರಿಷತ್ತು	...	5,000	500	5,000
IV. HOUSE OF THE PEOPLE AND STATE L.A. WHEN HELD SIMULTANEOUSLY ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗೆ ಏಕ ಕಾಲದಲ್ಲಿ ಚುನಾವಣೆ ನಡೆದಾಗ
C. e. D. ELECTION TRIBUNAL ಚುನಾವಣಾ ನ್ಯಾಯಾಲಯ
C. e. E. Deduct—RECOVERIES FROM GOVERNMENT OF INDIA* ಮಾನ್ಯ-ಧಾರತೆ ಸರ್ಕಾರದಿಂದ ವಸೂಲಿಗಳು	75,962	65,000	59,34,000	13,55,000
Total C. e. (Voted) ಒಟ್ಟು (ಪ್ರಶ್ನಿಸಿತು) ...	6,91,752	90,000	9,65,000	48,70,000

* Represents 50 per cent "C.e.A", "C.e. B-IV" and 100 per cent under C.e. B.I. and "C.e. C.I.", "C.e. A", "C.e. B-IV" ಶೇಕಡೆಗಳಲ್ಲಿ ತೋರಿಸಿರುವ ವ್ಯಯದ 50% ಮತ್ತು "C.e. B.I" ಮತ್ತು "C.e. C. I." ಶೇಕಡೆಯಲ್ಲಿ ತೋರಿಸಿರುವ ವ್ಯಯದ 100%

DEMAND NO 10—GENERAL ADMINISTRATION

ಅಭಿಯಾನ ಸಂಖ್ಯೆ 10—ಸಾಮಾನ್ಯಾಡಳಿತ

ESTIMATE OF THE AMOUNTS REQUIRED FOR EXPENDITURE DURING 1971-72
1971-72ರ ವರ್ಷದಲ್ಲಿ ವ್ಯಯಕ್ಕೆ ಬೇಕಾಗುವ ಹಣದ ಅಂದಾಜು

Total of sums Charged ಪ್ರಜ್ಞಿತ ಹಣದ ಮೊತ್ತ	Rs ರೂ	17 45 000
Demand for Grant (Voted) ಅನುದಾನದ ಬಗ್ಗೆ ಅಭಿಯಾನಿತ (ಪ್ರಜ್ಞಿತ)	Rs ರೂ	5 41 30 000

19 GENERAL ADMINISTRATION

ಸಾಮಾನ್ಯಾಡಳಿತ

Summary by Sub Major Heads of Appropriation ಅಭಿಯಾನದ ಒಳ ಪ್ರಭಾಗದ ವಿಭಾಗಗಳ ಸಾರಾಂಶ	Accounts ಲೆಕ್ಕ 1969-70	Budget Est. mtes. ಅನುಮಾನಿತ ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Est. mtes. ಅನುಮಾನಿತ ಅಂದಾಜು 1971-72
A PRESIDENT VICE PRESIDENT HEADS OF STATES/UNION TERRITORIES CABINET AND MINISTERS ರಾಜ್ಯ ಮತ್ತು ಒಕ್ಕೂಟದ ರಾಜ್ಯಾಡಳಿತ/ಒಕ್ಕೂಟ ರಾಜ್ಯಾಡಳಿತ ಕೃಷಿಗಳ ಪ್ರಮುಖ ಮಂತ್ರಿ ಮತ್ತು ಮಂತ್ರಿಗಳು (Voted) (ಪ್ರಜ್ಞಿತ)	41 88 720	41 50 000	48 65 000	50 20 000
(Charged) (ಪ್ರಜ್ಞಿತ)	7 46 386	6 95 000	10 40 000	8 35 000
C SECRETARIAT AND ATTACHED OFFICES ಸಹಕಾರ ಮತ್ತು ಸಂಬಂಧಿಸಿದ ಕಛೇರಿಗಳು (Voted) (ಪ್ರಜ್ಞಿತ)	1 93 02 941	2 05 30 000	2 14 80 000	2 34 70 000
(Charged) (ಪ್ರಜ್ಞಿತ)	7 33 330	7 60 000	8 20 000	8 65 000
D COMMISSIONERS ಇಲಾಖಾಧಿಕಾರಿಗಳು (Voted) (ಪ್ರಜ್ಞಿತ)	16 23 719	16 30 000	17 35 000	19 15 000
(Charged) (ಪ್ರಜ್ಞಿತ)	933	10 000	5 000	10 000
E DISTRICT ADMINISTRATION (Voted) ಜಿಲ್ಲಾಡಳಿತ (ಪ್ರಜ್ಞಿತ)	2 00 07 956	1 84 95 000	2 02 60 000	2 10 55 000
(Charged) (ಪ್ರಜ್ಞಿತ)				
G MISCELLANEOUS ವಿವಿಧ (Voted) (ಪ್ರಜ್ಞಿತ)	16 02 009	17 15 000	17 65 000	22 95 000
(Charged) (ಪ್ರಜ್ಞಿತ)	23 95	35 000	25 000	35 000
Revision of Pay Scale etc ವೇತನ ಪ್ರಮಾಣ ಮತ್ತು ಇತರ ವಿಷಯಗಳ (ಪ್ರಜ್ಞಿತ) (Voted) (ಪ್ರಜ್ಞಿತ)		43 80 000		
(Charged) (ಪ್ರಜ್ಞಿತ)		1 00 000		
Total—19 (Net) (Voted) ಒಟ್ಟು—(ನೆಟ್) (ಪ್ರಜ್ಞಿತ)	4 67 23 345	5 09 00 000	5 01 05 000	5 37 55 000
(Charged) (ಪ್ರಜ್ಞಿತ)	15 04 647	16 00 000	18 95 000	17 45 000
Grand Total ಒಟ್ಟು ಮೊತ್ತ	4 82 27 992	5 25 00 000	5 20 00 000	5 55 00 000
Add—Recoveries (Voted) ಪಡಿಸಿಕೊಳ್ಳುವ ವಿಷಯ (ಪ್ರಜ್ಞಿತ)	4 89 115	4 15 000	4 93 000	3 80 000
Total—(Gross) (Voted) ಒಟ್ಟು—(ಗ್ರಾಸ್) (ಪ್ರಜ್ಞಿತ)	4 72 12 480	5 13 15 000	5 08 03 000	5 41 35 000
(Charged) (ಪ್ರಜ್ಞಿತ)	15 04 647	16 00 000	18 95 000	17 45 000

19. GENERAL ADMINISTRATION

ಸಾರ್ವಜನಿಕ

Summary by Sub-Major and Minor Heads of Appropriation ಒಳನೀಡಿದ ಈ ಪ್ರಧಾನ ಮತ್ತು ಉಪ-ಪ್ರಧಾನ ಸಾರಾಂಶ	Accounts ಲೆಕ್ಕ 1969-70	Budget Estimate ಅಂದಾಜು 1976-71	Revised Estimate ಸಂಸ್ಕೃತ ಅಂದಾಜು 1970-71	Budget Estimate ಅಂದಾಜು 1971-72
A. PRESIDENT, VICE-PRESIDENT, HEADS OF STATES UNION TERRITORIES, CABINET AND MINISTERS-- ರಾಜ್ಯಪತಿ, ಉಪ-ರಾಜ್ಯಪತಿ ರಾಜ್ಯಗಳು ಸಂಘ ರಾಜ್ಯ ಕ್ಷೇತ್ರಗಳ ಪ್ರಮುಖರು, ಮಂತ್ರಿಮಂಡಲ ಮತ್ತು ಮಂತ್ರಿಗಳು--				
a. Emoluments and or Allowances of the Governor. ರಾಜ್ಯಪಾಲರ ಉಪಲಬ್ಧಿ ಮತ್ತು ಅನುಮತಿ ಭತ್ಯೆ (Charged) (ಪ್ರಚ್ಛೇದ) ...	66,000	66,000	66,000	66,000
b. Secretariat Staff of the Governor. ರಾಜ್ಯಪಾಲರ ಸಹಕಾರಿಗಳು ಮತ್ತು ಇತರರು (ಪ್ರಚ್ಛೇದ) ...	1,82,094	1,80,000	2,13,000	2,43,000
c. Staff and Household of the Governor. ರಾಜ್ಯಪಾಲರ ಮನೆಮಾತು ಮತ್ತು ಕುಟುಂಬ (ಪ್ರಚ್ಛೇದ) ...	2,40,016	2,30,000	4,44,000	2,42,000
d. Entertainment and Hospitality Expenses ಮನರಂಜನೆ ಮತ್ತು ಅತಿಥಿ ವೆಚ್ಚಗಳು (ಪ್ರಚ್ಛೇದ) ...	20,591	10,000	24,000	10,000
(Voted) (ಪರಿಸ್ಕೃತ) ...	13,91,880	13,00,000	14,65,000	14,75,000
e. Medical Facilities to Governors, their Family and Staff ರಾಜ್ಯಪಾಲರುಗಳಿಗೆ, ಅವರ ಕುಟುಂಬಕ್ಕೆ ಮತ್ತು ಸ್ವಲ್ಪಂದಿಗೆ ವೈದ್ಯಕೀಯ ಸೌಕರ್ಯ (ಪ್ರಚ್ಛೇದ) ...	33,054	43,000	47,000	50,000
f. Expenditure from Contract Allowance ಸಂವಿಧಾನ (ಕನ್ಟ್ರಾಕ್ಟ್) ಭರವಸೆಯ ವ್ಯಯ (Charged) (ಪ್ರಚ್ಛೇದ) ...	1,37,250	1,00,000	1,73,000	1,58,000
g. Tour Expenses. ಪ್ರವಾಸ ವರ್ಚು (Charged) (ಪ್ರಚ್ಛೇದ) ...	50,432	65,000	65,000	65,000
h. Ministers. ಮಂತ್ರಿಗಳು (Voted) (ಪರಿಸ್ಕೃತ) ...	27,91,810	28,50,000	34,00,000	35,45,000
i. Miscellaneous. ವಿವಿಧ (Charged) (ಪ್ರಚ್ಛೇದ) ...	16,949	1,000	8,000	1,000
Total A (Voted) (ಪರಿಸ್ಕೃತ) ...	41,86,720	41,50,000	48,65,000	50,20,000
(Charged) (ಪ್ರಚ್ಛೇದ) ...	7,46,286	6,95,000	10,40,000	8,35,000
Total A (ಪರಿಸ್ಕೃತ) ...	49,33,106	48,45,000	59,05,000	58,55,000

19 GENERAL ADMINISTRATION

ಸಾಮಾನ್ಯ ಆಡಳಿತ

Summary by S b Ma or and M nor heads of App op at on ವಿವಿಧ ಗಣ್ಯ ವಿಭಾಗಗಳ ಮೇಲೆ ವ್ಯಯ ಸಾರಾಂಶ	A counts ಲಕ್ಷ 1969 0	Bud t E t mates Po ಅಂದಾಜು 19 0 71	ed Est mates/ ಪರಿಷ್ಕರಿಸಿದ ಅಂದಾಜು 1970 71	Bulget E t mates ಅವಕಾಶ 1971 7
SECRETARIAT AND ATTACHED OFFICES ಸಹಕಾರಿಯರು ಮತ್ತು ಸಂಬಂಧಪಟ್ಟ ಕಛೇರಿಗಳು				
Civil Secretariat (Voted) ಅಧಿಕಾರಿ ಸಹಕಾರಿಯರು (ಅಧಿಕಾರಿ)	1 65 59 023	1 80 50 000	1 86 70 000	2 03 20 000
(Charged) (ಪ್ರವೃತ್ತ)	5 857	15 000	10 000	15 000
Public Service Commission (Charged) ಜನ ಕಲ್ಯಾಣ ಆಯ್ಕೆ (ಪ್ರವೃತ್ತ)	7 27 473	7 45 000	8 15 000	8 50 000
Board of Revenue Financial Commissioner and Establishments ಜನಪ್ರಜ್ಞೆ ಮಂಡಳಿ ವಿನ್ಯಾಯಾತ್ಮಕ ಮತ್ತು ಸ್ಥಾಪನೆಗಳು	4 83 490	5 03 000	5 80 000	6 00 000
Local Fund Audit Establishments ಸ್ಥಳೀಯ ನಿಧಿ ಅಕ್ಕ ಪರಿಶೀಲನಾ ಸ್ಥಾಪನೆಗಳು	22 60 423	19 77 000	22 30 000	25 50 000
Total C (Voted) ಜನಪ್ರಜ್ಞೆ (ಅಧಿಕಾರಿ)	1 93 02 941	2 05 30 000	2 14 80 000	2 34 70 000
(Charged) (ಪ್ರವೃತ್ತ)	7 33 330	7 60 000	8 25 000	8 65 000
Total C ಜನಪ್ರಜ್ಞೆ	2 00 36 271	2 12 90 000	2 23 05 000	2 43 35 000
D COMMISSIONERS ಕಮಿಷನರಿಗಳು				
Commissioners (Voted) ಕಮಿಷನರರು (ಅಧಿಕಾರಿ)	16 23 719	16 30 000	17 35 000	19 15 000
(Charged) (ಪ್ರವೃತ್ತ)	936	10 000	5 000	10 000
Total D ಜನಪ್ರಜ್ಞೆ	16 24 655	16 40 000	17 40 000	19 25 000
E DISTRICT ADMINISTRATION ಜಿಲ್ಲಾ ಆಡಳಿತ				
General Establishments ಸಾಮಾನ್ಯ ಸ್ಥಾಪನೆ	48 90 605	45 15 000	51 10 000	53,33 000
Sub Divisional Establishments ಅಂತರ ವಿಭಾಗ ಸ್ಥಾಪನೆ	2, 7 4, 38	22 55 000	24 85 000	25 0 000
Other Establishments ಇತರ ಸ್ಥಾಪನೆ	1 80 17 503	1 21 20 000	1 31 43 000	1 30 90 000
Deduct—Establishment Charges recoverable from other Governments Departments etc ಮಾನ್ಯತೆ ಪಡೆಯಬೇಕಾದ ಇತರ ಸರ್ಕಾರಗಳಿಂದ ಮಾನ್ಯತೆ ಪಡೆಯಬೇಕಾದ ಸ್ಥಾಪನೆ ವೆಚ್ಚಗಳು	4 77 000	3 95 000	4 75 000	3 55 000
Total E ಜನಪ್ರಜ್ಞೆ	2 00 07 956	1 84 95 000	2 02 63 000	2 10 55 000

EXPENDITURE

ವ್ಯಯ

19. GENERAL ADMINISTRATION

ಸಾಮಾನ್ಯಾಡಳಿತ

Summary by Sub-Major and Minor Heads of Appropriation ವಿವಿಧೋದ್ದೇಶದ ಒಳಪಟ್ಟಿರುವ ಮುಖ್ಯ ಅನುಬಂಧಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
G. MISCELLANEOUS. ವಿವಿಧ				
s. Discretionary Grants by Heads of States, etc. ರಾಜ್ಯ ಸ್ವಾಮ್ಯದ ಮೇಲೆ ವಿವಿಧ ರಾಜ್ಯಗಳಿಂದ ಅನುಬಂಧಗಳು				
(Voted) (ಪರಿಷ್ಕರಿಸಿದ) ...	75,821	60,000	80,000	60,000
(Charged) (ಪ್ರಚ್ಛೇದ) ...	23,995	25,000	25,000	25,000
t. Miscellaneous ವಿವಿಧ				
(Voted) (ಪರಿಷ್ಕರಿಸಿದ) ...	12,79,263	13,23,920	14,08,028	18,99,028
(Charged) (ಪ್ರಚ್ಛೇದ)	10,000	...	10,000
u. Charges in England ಇಂಗ್ಲೆಂಡಿನಲ್ಲಿ ವೆಚ್ಚಗಳು	1,080	1,080	972	72
v. Development Schemes ಅಭಿವೃದ್ಧಿ ಕಾರ್ಯಗಳು	2,45,845	3,30,000	2,76,000	3,35,000
Total G (Voted) ಒಟ್ಟು (ಪರಿಷ್ಕರಿಸಿದ) ...	16,02,009	17,15,000	17,65,000	22,95,000
(Charged) (ಪ್ರಚ್ಛೇದ) ...	23,995	35,000	25,000	35,000

DETAILS OF "CHARGED" "ಪ್ರಚ್ಛೇದಗಳ" ವಿವರಗಳು

Head of Accounts	Rs.
A. n. to A. 1 (except d (ii) & (h))..	8,31,050
C. j. I. 5. ..	15,000
C. k. ..	8,60,000
D. n. I. ..	10,000
G. s. I. ..	25,000
G. t. B. c ..	10,000
Total ಒಟ್ಟು	17,45,000

DETAILS FOR "ADD-RECOVERIES" "ಜಮಾ-ವಸೂಲಿಗಳ ವಿವರಗಳು"

Head of Account	Rs.
C. m. I. 6. ..	22,000
E. o. III 5. ..	3,000
E. k. ..	3,55,000
Total ಒಟ್ಟು	3,80,000

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿಭಾಗೀಕರಣದ ಒಳಪ್ರಭುತ್ವ ಉಪ ಒಳ ಮತ್ತು ಸವಿತರ ವಿಭಾಗೀಕರಣ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1 b Secretariat Staff of the Governor (Charged).— ರಾಜ್ಯಪಾಲರ ಸಚಿವಾಲಯ ಸ್ಟುಂಡಿ (ಪ್ರಭುತ್ವ)—				
1 Establishment Charges— ಸ್ಟುಂಡಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	53,083	55,600	57,700	61,600
Pay of Establishment ಸ್ಟುಂಡಿ ವೆಚ್ಚ	42,753	41,300	51,000	56,600
Dearness Allowance ಹೆಚ್ಚುವರಿ ಭತ್ಯೆ	41,794	42,700	43,800	52,900
Other Allowances ಇತರ ಭತ್ಯೆ ...	7,101	9,100	11,500	14,400
2 Travelling Allowance ಪ್ರವಾಸ ಭತ್ಯೆ ..	8,344	7,800	13,000	14 500
3 Other Charges ಇತರ ವೆಚ್ಚ ..	29,019	23,500	36,000	40,000
Total A. b. ಒಟ್ಟು	1,82,094	1,80,000	2,13,000	2 43,000
A c Staff and Household of the Governor (Charged).— ರಾಜ್ಯಪಾಲರ ಸ್ಟುಂಡಿ ಮತ್ತು ಮನೆಮಾತು (ಪ್ರಭುತ್ವ)				
A MILITARY SECRETARY AND HIS ESTABLISHMENT— ಸೈನಿಕ ಕಾರ್ಯದರ್ಶಿ ಮತ್ತು ಆವರ ಸ್ಟುಂಡಿ				
1 Establishment Charges— ಸ್ಟುಂಡಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	41,034	41,000	41,000	42,600
Pay of Establishment ಸ್ಟುಂಡಿ ವೆಚ್ಚ ...	21,638	22,700	24,800	28,000
Dearness Allowances ಹೆಚ್ಚುವರಿ ಭತ್ಯೆ ..	22,501	22,500	22,500	23,600
Other Allowances ಇತರ ಭತ್ಯೆ ..	3,844	3,700	5,200	8,400
2 Travelling Allowance ಪ್ರವಾಸ ಭತ್ಯೆ ..	5 160	3,500	12,000	9,400
3 Other Charges ಇತರ ವೆಚ್ಚ ..	21,752	16,600	12,100	6,000
Total A c A. ಒಟ್ಟು	1,15,929	1,10,000	1,17,600	1,18,000
B RENEWAL OF FURNISHINGS OF OFFICIAL RESIDENCES ಅಧಿಕೃತ ನಿವಾಸಗಳ ಸ್ವಚ್ಛೋದ್ಧಾರಗಳ ನಿವೇಶನ ..	4,995	5,000	5,000	5,000
C MAINTENANCE AND REPAIRS OF FURNISHINGS OF OFFICIAL RESIDENCIES ಅಧಿಕೃತ ನಿವಾಸಗಳ ಸ್ವಚ್ಛೋದ್ಧಾರಗಳ ನಿವೇಶನ ಮತ್ತು ಮರಣ ..	32,652	10,000	1,10,900	14,000

19. GENERAL ADMINISTRATION

ಸಾಮಾನ್ಯಾಡಳಿತ

Summary by Sub-Major and Minor Heads of Appropriation ಉಪ-ಮುಖ್ಯ ಮತ್ತು ಮುಖ್ಯ ಅಂಶಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
G. MISCELLANEOUS. ವಿವಿಧ				
s. Discretionary Grants by Heads of States, etc. ರಾಜ್ಯ ಪ್ರಮುಖರಿಗೆ ಜೊಡಲಾದವರ ವಿವೇಚನಾತ್ಮಕ ಅನುದಾನಗಳು				
(Voted) (ಪರಿಷ್ಕೃತ) ...	75,821	60,000	80,000	60,000
(Charged) (ಪ್ರಚ್ಛೇದ) ...	23,995	25,000	25,000	25,000
t. Miscellaneous ವಿವಿಧ				
(Voted) (ಪರಿಷ್ಕೃತ) ...	12,79,263	13,23,920	14,08,028	18,99,028
(Charged) (ಪ್ರಚ್ಛೇದ)	10,000	...	10,000
u. Charges in England ಇಂಗ್ಲೆಂಡಿನಲ್ಲಿ ವೆಚ್ಚಗಳು	1,080	1,080	972	72
v. Development Schemes ಆಭಿವೃದ್ಧಿ ಯೋಜನೆಗಳು	2,45,845	3,30,000	2,76,000	3,35,000
Total G (Voted) ಒಟ್ಟು (ಪರಿಷ್ಕೃತ) ...	16,02,009	17,15,000	17,65,000	22,95,000
(Charged) (ಪ್ರಚ್ಛೇದ) ...	23,995	35,000	25,000	35,000

DETAILS OF "CHARGED"
"ಪ್ರಚ್ಛೇದಗಳ" ವಿವರಗಳು

Head of Accounts	Rs.
A. n. to A. 1 (except d (ii) & (b))..	8,31,000
C. j. I. 5.	15,000
C. k.	8,60,000
D. n. I.	10,000
G. s. I.	25,000
G. t. B. f	10,000
Total ಒಟ್ಟು	17,45,000

DETAILS FOR "ADD-RECOVERIES"
"ಜಮಾ-ಪಡಿಸಿಕೊಳ್ಳುವಿಕೆಗಳ" ವಿವರಗಳು

Head of Account	Rs.
C. m. I. 6.	22,000
E. o. III 5.	3,000
E. k.	3,55,000
Total ಒಟ್ಟು	3,80,000

19. GENERAL ADMINISTRATION

ಸಾಮಾನ್ಯ ಆಡಳಿತ

	Accounts ಲೆಕ್ಕ 1969-70	Budget Estimates ಅನುಮಾನ 1970-71	Revised Estimates ಪರಿಷ್ಕೃತ ಅನುಮಾನ 1970-71	Budget Estimates ಅನುಮಾನ ಅನುಮಾನ 1971-72
b Secretariat Staff of the Governor (Charged).— ರಾಜ್ಯಪಾಲರ ಸಚಿವರು ಸ್ವೀಕೃತ (ಪ್ರಭೃತ) —				
Establishment Charges— ಸ್ವೀಕೃತ ವೆಚ್ಚ—				
Pay of Officers ಅಧಿಕಾರಿಗಳ ವೇತನ	53 083	55,600	57,700	61 600
Pay of Establishment ಸ್ವೀಕೃತ ವೆಚ್ಚ	42,753	41,800	51,000	56,600
Dearness Allowance ವಹಿವು ಛತ್ಯೆ	41,791	42,700	43,800	52 900
Other Allowances ಇತರ ಛತ್ಯೆ	7,101	9 100	11 500	14,400
Travelling Allowance ಪ್ರವಾಸ ಛತ್ಯೆ	8,344	7,800	13,000	14 500
Other Charges ಇತರ ವೆಚ್ಚ	29,019	23,500	36,000	40,000
Total A b ಒಟ್ಟು	1,82,094	1,80,000	2,13 000	2 43 000
A c Staff and Household of the Governor (Charged).— ರಾಜ್ಯಪಾಲರ ಸ್ವೀಕೃತ ಮನೆ, ಮನೆಮಾಳ (ಪ್ರಭೃತ)				
A MILITARY SECRETARY AND HIS ESTABLISHMENT— ಸೈನಿಕ ಕಾರ್ಯದರ್ಶಿ ಮತ್ತು ಅವರ ಸ್ವೀಕೃತ				
1 Establishment Charges— ಸ್ವೀಕೃತ ವೆಚ್ಚ—				
Pay of Officers ಅಧಿಕಾರಿಗಳ ವೇತನ	41,034	41,000	41,000	42,600
Pay of Establishment ಸ್ವೀಕೃತ ವೆಚ್ಚ	21,638	22,700	24,800	28,000
Dearness Allowances ವಹಿವು ಛತ್ಯೆ	22,501	22,500	22,500	23,600
Other Allowances ಇತರ ಛತ್ಯೆ	3,844	3,700	5,200	8,400
2 Travelling Allowance ಪ್ರವಾಸ ಛತ್ಯೆ	5 160	3,500	12,000	9,400
3 Other Charges ಇತರ ವೆಚ್ಚ	21,752	16,600	12,100	6,000
Total A c A. ಒಟ್ಟು	1,15,929	1,10,000	1,17,600	1,18,000
B RENEWAL OF FURNISHINGS OF OFFICIAL RESIDENCES ಅಧಿಕಾರಿಗಳ ನಿವಾಸಗಳ ಸುಸ್ಥಿತಿಗಾಗಿ ವಿನಿಮಯ	4,995	5,000	5,000	5,000
C MAINTENANCE AND REPAIRS OF FURNISHINGS OF OFFICIAL RESIDENCES ಅಧಿಕಾರಿಗಳ ನಿವಾಸಗಳ ಸುಸ್ಥಿತಿಗಾಗಿ ನಿರ್ಮಾಣ ಮತ್ತು ಮರಿ, ಮರಿ	32,652	10	1,10,9	

19. GENERAL ADMINISTRATION

ಸಾಮಾನ್ಯ ವ್ಯಯ

Sub-Major, Minor, Sub and Detailed Heads of Appropriation ಅನು-ಮಾಜಿ ಮತ್ತು ಮಾಜಿ ಮತ್ತು ವಿವರಿಸಿದ ಮುಖ್ಯ ವಿಭಾಗಗಳು	Accounts ೨೦೬೬-೭೦	Budget Estimate ೨೦೬೬-೭೧	Revised Estimate ೨೦೬೬-೭೧	Balance ೨೦೬೬-೭೧
A. c. Staff and Household of the Governor (Charged) ರಾಜ್ಯಪಾಲರ ಸಿಬ್ಬಂದಿ ಮತ್ತು ಮನೆಮಾತು (ಚಾರ್ಜೆಡ್)				
D. PURCHASE OF MOTOR CARS, STATION WAGONS, ETC., FOR THE GOVERNOR ರಾಜ್ಯಪಾಲರಿಗಾಗಿ ಮೋಟಾರು ಕಾರು ಮತ್ತು ಸ್ಟೇಷನ್ ವ್ಯಾನ್ಗಳನ್ನು ಖರೀದಿಸುವುದು	1,02,500	
E. MAINTENANCE AND REPAIRS OF OFFICIAL RESIDENCE OF THE GOVERNOR— ರಾಜ್ಯಪಾಲರ ಅಧಿಕಾರ ವಸತಿ ನಿವಾಸದ ವ್ಯಯ				
1 Improvement ಉದ್ಭವ	(a)	(a)	(a)	(a)
2 Gardens ದೋಣಿಗಳು	57,758	50,000	50,000	57,758
3 Water, Electricity and Taxes ನೀರು, ವಿದ್ಯುತ್, ಮತ್ತು ತೆರಿಗೆ	26,963	50,000	50,000	26,963
4 Repairs ಮರಿಕೆ	(a)	(a)	(a)	(a)
Total A. c. E	81,721	1,00,000	1,00,000	81,721
P. ENTERTAINMENT ALLOWANCE. ಪರಿವರಿಸುವ ವ್ಯಯ	1,719	5,000	1,000	1,719
Total A. c. P.	2,40,016	2,30,000	4,44,000	2,40,016
A. d. Entertainment and Hospitality Expenses ಪರಿವರಿಸುವ ವ್ಯಯ, ಉದ್ಯಮಿ ಮತ್ತು ಹೆಚ್ಚುವರಿ				
(i) ENTERTAINMENT EXPENSES OF THE GOVERNOR (CHARGED) ರಾಜ್ಯಪಾಲರ ಪರಿವರಿಸುವ ವ್ಯಯ (ಚಾರ್ಜೆಡ್)	20,591	10,000	24,000	20,591
(ii) HOSPITALITY EXPENSES (VOTED). ಉದ್ಯಮಿ ಮತ್ತು (ವೋಟೆಡ್).—				
I. GOVERNOR'S HOUSES ರಾಜ್ಯಪಾಲರ ಮನೆಗಳು	9,02,171	8,25,000	9,10,000	9,02,171
II. HOUSES MANAGED BY GOVERNMENT ಸರ್ಕಾರದ ಮನೆಗಳನ್ನು ನಿರ್ವಹಿಸುವುದು	57,543	15,000	57,000	57,543
III. CHILDS AND MOTOR CARS ಬಾಲ್ಯ ಮತ್ತು ಮೋಟಾರು ಕಾರುಗಳನ್ನು ನಿರ್ವಹಿಸುವುದು	2,02,708	2,70,000	3,00,000	2,02,708
IV. OTHER HOUSES AND MOTOR CARS ಇತರ ಮನೆಗಳು ಮತ್ತು ಮೋಟಾರು ಕಾರುಗಳನ್ನು ನಿರ್ವಹಿಸುವುದು	2,10,415	1,00,000	2,20,000	2,10,415
Total A. d. (ii) (Voted)	13,91,897	13,00,000	14,67,000	13,91,897
Total A. d. (Charged)	20,591	10,000	24,000	20,591
Total A. d.	13,91,897	13,00,000	14,67,000	13,91,897

೧೯೬೬-೬೭: ಅಧಿಕಾರ ವಸತಿ ನಿವಾಸದ ವ್ಯಯ

19 GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿನಿಯೋಗದ ಒಳವ್ಯಯ, ಉಪ, ಒಳ ಮತ್ತು ಸವನದ ಒ-ಬೀಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d (ii) Hospitality Expenses (Voted) — ಆತಿಥ್ಯ ವೆಚ್ಚಗಳು (ಪ್ರತ್ಯಕ್ಷ)				
d. (ii) I GUESTS' HOUSES— ಅತಿಥಿಗೃಹಗಳು—				
a) Guests' Houses in the State— ರಾಜ್ಯದಲ್ಲಿ ಅತಿಥಿಗೃಹಗಳು—				
Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	5,358	6,800	2,500	3,700
Pay of Establishment ಸ್ಥಾಪನೆ ವೇತನ	1,49,058	1,43,200	1,48,000	1,55,600
Dearness Allowance ಕುಟ್ಟಿ ಭತ್ಯೆ	1,40,122	1,32,400	1,32,000	1,35,400
Other Allowances ಇತರ ಭತ್ಯೆ	21,967	18,100	26,000	47,800
Travelling Allowance ಪ್ರವಾಸ ಭತ್ಯೆ	6,232	4,500	3,500	5,500
Other Charges ಇತರ ವೆಚ್ಚ	3,01,581	2,73,000	2,60,000	2,50,000
Total A d. (ii) I. (a) ಒಟ್ಟು	6,23,318	5,77,000	5,72,000	5,98,000
d (ii) I. (b) Mysore Bhavan, New Delhi — ಸವನವಿಜಯಭವನ ಮೈಸೂರು ಗೃಹ—				
Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	8,035	2,700
Pay of Establishment ಸ್ಥಾಪನೆ ವೇತನ	34,400	34,000	37,100	44,200
Dearness Allowance ಕುಟ್ಟಿ ಭತ್ಯೆ	30,909	29,300	32,200	35,000
Other Allowances ಇತರ ಭತ್ಯೆ	9,773	8,800	18,000	16,900
Overtime Allowance ಮುಕ್ತ ಕೆಲಸದ ಭತ್ಯೆ	4,300
Travelling Allowance ಪ್ರವಾಸ ಭತ್ಯೆ	2,816	3,200	700	1,500
Other Charges ಇತರ ವೆಚ್ಚ	1,92,923	1,70,000	2,50,000	2,50,000
Hospitality Expenses ಆತಿಥ್ಯ ವೆಚ್ಚ	10,000
Total A. d (ii) (b) ಒಟ್ಟು	2,78,956	2,48,000	3,38,000	3,62,000
Total A. d. (ii) I ಒಟ್ಟು	9,02,174	8,25,000	9,10,000	9,60,000

19. GENERAL ADMINISTRATION

ನಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿನಿಯೋಗದ ಒಳಪ್ರಧಾನ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. c. Staff and Household of the Governor (Charged) ರಾಜ್ಯಪಾಲರ ಸಿಬ್ಬಂದಿ ಮತ್ತು ಮನೆವಾರ್ತೆ (ಪ್ರಭೃತ)				
D. PURCHASE OF MOTOR CARS, STATION WAGONS, ETC., FOR THE GOVERNOR ರಾಜ್ಯಪಾಲರಿಗಾಗಿ ಮೋಟಾರು ಕಾರು "ಸ್ಟೇಷನ್ ವ್ಯಾಗನ್" ಇತ್ಯಾದಿಗಳ ಖರೀದಿ	1,09,500	...
E. MAINTENANCE AND REPAIRS OF OFFICIAL RESIDENCE OF THE GOVERNOR— ರಾಜ್ಯಪಾಲರ ಅಧಿಕೃತ ನಿವಾಸ ನಿರ್ವಹಣೆ ಮತ್ತು ದುರಸ್ತಿ.—				
1 Improvement ಅಭಿವೃದ್ಧಿ	(a)	(a)	(a)	(a)
2 Gardens ತೋಟಗಳು	57,758	50,000	50,000	50,000
3 Water, Electricity and Taxes ನೀರು, ವಿದ್ಯುಚ್ಛಕ್ತಿ ಮತ್ತು ತೆರಿಗೆಗಳು	26,953	50,000	50,000	50,000
4 Repairs ದುರಸ್ತಿ	(a)	(a)	(a)	(a)
Total A. c. E ಜುಮ್ಮಾ	84,721	1,00,000	1,00,000	1,00,000
F. ENTERTAINMENT ALLOWANCE. ಮನೋರಂಜನೆ ಭತ್ಯೆ	1,719	5,000	1,000	5,000
Total A. c. ಜುಮ್ಮಾ	2,40,016	2,30,000	4,44,000	2,42,000
A d. Entertainment and Hospitality Expenses ಮನೋರಂಜನೆ ಮತ್ತು ಅತಿಥಿ ವೆಚ್ಚ—				
(i) ENTERTAINMENT EXPENSES OF THE GOVERNOR (CHARGED) ರಾಜ್ಯಪಾಲರ ಮನೋರಂಜನೆ ವೆಚ್ಚ (ಪ್ರಭೃತ)	20,591	10,000	24,000	10,000
(ii) HOSPITALITY EXPENSES (VOTED).— ಅತಿಥಿ ವೆಚ್ಚ (ಪ್ರರಸ್ಕೃತ).—				
I. GUESTS' HOUSES ಅತಿಥಿ ಗೃಹ	9,02,174	8,25,000	9,10,000	9,60,000
II. HOTELS MANAGED BY GOVERNMENT ಸರ್ಕಾರದವರು ನಡೆಸುವ ಭೋಜನಗೃಹಗಳು	37,583	45,000	35,000	25,000
III. CARRIAGES AND MOTOR CARS FOR GUESTS ಅತಿಥಿಗಳಿಗೆ ಪಾಡನಗಳು ಮತ್ತು ಮೋಟಾರು ಕಾರುಗಳು.	2,08,708	2,70,000	3,00,000	2,90,000
IV. CATERING AND MISCELLANEOUS ಉಪೋಷಣೆ, ಮನೋರಂಜನಾಸಾಧನಗಳ ವ್ಯವಸ್ಥೆ ಮತ್ತು ವಿವಿಧ ವಿಷಯ	2,46,415	1,60,000	2,20,000	2,00,000
Total A.d. (ii) (Voted) ಜುಮ್ಮಾ (ಪ್ರರಸ್ಕೃತ)	13,94,880	13,00,000	14,65,000	14,75,000
Total A. d. (Charged) ಜುಮ್ಮಾ (ಪ್ರಭೃತ)	20,591	10,000	24,000	10,000
Total A. d. (Voted) ಜುಮ್ಮಾ (ಪ್ರರಸ್ಕೃತ)	13,94,880	13,00,000	14,65,000	14,75,000

(a) Shown under '50 Public Works' " 50. ಲೋಕೋಪಯೋಗಿ ಕಾಮಗಾರಿಗಳು " ಛಾಂಚ ಶೀರ್ಷಿಕೆಯಲ್ಲಿ ತೋರಿಸಿ.

ವ್ಯಯ

19 GENERAL ADMINISTRATION

ಸಾಮಾನ್ಯ ವ್ಯಯ

Sub-Major Minor Sub and Detailed Heads of Appropriation ವಿವಿಧ ಉಪವರ್ಗಗಳ ಮತ್ತು ವಿವಿಧ ಉಪವರ್ಗಗಳ	Accounts ಒಕ್ಕ 1969-70	Budget Estimates ಅನುಮಾನಿತ ಅಂದಾಜು 1970-71	Revised Estimates ಸರಿಪ್ಪಡಿಸಿದ ಅಂದಾಜು 1970-71	Budget Estimates ಅನುಮಾನಿತ ಅಂದಾಜು 1971-72
A d (ii) Hospitality Expenses (Voted) — ಆತಿಥ್ಯ ವೆಚ್ಚಗಳು (ಪ್ರಧಾನ)				
A d (ii) I GUESTS HOUSES— ಆತಿಥ್ಯ ಗೃಹಗಳು—				
(a) Guests Houses in the State— ರಾಜ್ಯದಲ್ಲಿ ಆತಿಥ್ಯ ಗೃಹಗಳು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	5 358	5 800	2 500	3 700
Pay of Establishment ಸ್ಥಾಪನೆ ವೆಚ್ಚ	1 49 058	1 43 000	1 48 000	1 65 600
Dearness Allowance ತುಟ್ಟಿ ಭತ್ಯೆ	1 40 102	1 32 400	1 32 000	1 35 400
Other Allowances ಇತರ ಭತ್ಯೆ	21 967	18 100	26 000	47 800
2 Travelling Allowance ಪ್ರವಾಸ ಭತ್ಯೆ	6 252	4 500	3 500	5 500
3 Other Charges ಇತರ ವೆಚ್ಚ	3 01 581	2 73 000	2 60 000	2 50 000
Total A d (ii) I (a) ಒಟ್ಟು	6 23 318	5 77 000	5 72 000	5 93 000
A d (ii) I (b) Mysore Bhavan New Delhi — ಸವದನುಬೆಂಗಳೂರಿನ ಮೈಸೂರು ಗೃಹ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	8 035	2 700		
Pay of Establishment ಸ್ಥಾಪನೆ ವೆಚ್ಚ	34 400	34 000	37 100	44 200
Dearness Allowance ತುಟ್ಟಿ ಭತ್ಯೆ	30 909	29 300	32 000	30 000
Other Allowances ಇತರ ಭತ್ಯೆ	9 773	8 800	18 000	16 900
Overtime Allowance ಮತ್ತು ಕೆಲಸದ ಭತ್ಯೆ				4 300
2 Travelling Allowance ಪ್ರವಾಸ ಭತ್ಯೆ	3 816	3 200	700	1 600
3 Other Charges ಇತರ ವೆಚ್ಚ	1 92 903	1 00 000	2 50 000	2 50 000
4 Hospitality Expenses ಆತಿಥ್ಯ ವೆಚ್ಚ				10 000
Total A d (ii) (b) ಒಟ್ಟು	2 78 956	2 48 000	3 38 000	3 62 000
Total A d (ii) I ಒಟ್ಟು	9 02,174	8 25 000	9 10 000	9 60 000

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿನಿಯೋಗದ ಒಳಪ್ರಧಾನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. d. (ii) HOSPITALITY EXPENSES— ಅತಿಥಿ ವೆಚ್ಚಗಳು—				
A. d. (ii) II HOTELS MANAGED BY GOVERNMENT ಸರ್ಕಾರದವರು ನಡೆಸುವ ಭೋಜನಗೃಹಗಳು ...	37,583	45,000	35,000	25,000
A. d. (ii) III CARRIAGES AND MOTOR CARS FOR GUESTS— ಅತಿಥಿಗಳಿಗೆ ವಾಹನಗಳು ಮತ್ತು ಮೋಟಾರು ಕಾರುಗಳು				
(A) HEAD QUARTERS— ಕೇಂದ್ರ ಕಾರ್ಯಸ್ಥಾನ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	11,548	28,300	33,800	35,900
Dearness Allowance ತುಟ್ಟಿ ಭತ್ಯೆ ...	9,518	24,000	25,000	26,800
Other Allowances ಇತರ ಭತ್ಯೆ ...	1,420	3,200	3,700	4,700
2 Travelling Allowance ಪ್ರವಾಸ ಭತ್ಯೆ	500	500	600
3 Other Charges ಇತರ ವೆಚ್ಚ ...	1,39,823	1,50,000	1,43,000	1,46,000
Total (A) ಜುಮ್ಮಾ ...	1,62,309	2,06,000	2,06,000	2,14,000
(B) BELGAUM DIVISION— ಬೆಳಗಾವಿ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	3,593	4,700	5,400	5,300
Dearness Allowance ತುಟ್ಟಿ ಭತ್ಯೆ ...	2,518	3,200	3,200	3,500
Other Allowances ಇತರ ಭತ್ಯೆ ...	311	500	700	1,000
2 Travelling Allowance ಪ್ರವಾಸ ಭತ್ಯೆ ...	610	700	1,100	1,500
3 Other Charges ಇತರ ವೆಚ್ಚ ...	14,499	12,900	36,600	17,700
Total (B) ಜುಮ್ಮಾ ...	21,531	22,000	47,000	29,000

ವ್ಯಯ

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor Sub and Detailed Heads of Appropriation ವಿವಿಧೋದ್ದೇಶ ಒಳವ್ಯಯದ ಒಂದು ಒಳ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969 0	Actual Estimate ಆಮತ್ಯಯ ಅಂದಾಜು 1970 71	Revised Estimate ಪರಿಷ್ಕೃತ ಅಂದಾಜು 1970 71	Budget Estimate ಆಮತ್ಯಯ ಅಂದಾಜು 1971 72
A d (ii) III CARRIAGES AND MOTOR CARS FOR GUESTS— ಅತಿಥಿಗಳಿಗೆ ವಾಹನಗಳು ಮತ್ತು ಮೋಟಾರು ಕಾರುಗಳು—				
(C) GULBARGA DIVISION— ಗುಲ್ಬರ್ಗಾ ವಿಭಾಗ—				
1 Establishment Charges ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	3 015	4 500	6,700	6,800
Dearness Allowance ಪುಟ್ಟಭತ್ಯೆ	2 427	3,400	4 500	4,550
Other Allowances ಇತರ ಭತ್ಯೆ	1,015	200	500	850
2 Travelling Allowance ಪ್ರವಾಸ ಭತ್ಯೆ	552	500	1 500	1,500
3 Other Charges ಇತರ ವೆಚ್ಚ	11 672	25 000	24 800	24 300
Total (C) ಒಟ್ಟು	18 681	33 600	38 000	38 000
(D) MYSORE DIVISION ಮೈಸೂರು ವಿಭಾಗ				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	284	1 200	1,200	1 300
Dearness Allowance ಪುಟ್ಟಭತ್ಯೆ	207	900	900	900
Other Allowances ಇತರ ಭತ್ಯೆ	20	200	300	300
2 Travelling Allowance ಪ್ರವಾಸ ಭತ್ಯೆ	103	100	100	200
3 Other Charges ಇತರ ವೆಚ್ಚ	5 560	6 000	6 500	6,500
Total (D) ಒಟ್ಟು	6,187	8 400	9 000	9,000
Total A d (ii) III ಒಟ್ಟು	2 03 703	2 70 000	3 01,000	2,90,000
A. d. (ii) IV CATERING AND MISCELLANEOUS — ಊಟೋಪಚಾರ ಮತ್ತು ಸಾಮಾನ್ಯಾಡಳಿತ ವ್ಯಯ ಮತ್ತು ವಿವಿಧ ವ್ಯಯಗಳು—				
1 Entertainment of Guests of the State Government ರಾಜ್ಯ ಸರ್ಕಾರದ ಅತಿಥಿಗಳಿಗೆ ಮನೆಯರಾದ	2 43,410	1 00 000	2,20 000	2,00,000

EXPENDITURE

ವ್ಯಯ

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿವಿಧೋಗದ ಒಳ ಪ್ರಧಾನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. e. Medical Facilities to Governors their family and Staff (Charged).— ರಾಜ್ಯಪಾಲರು, ಅವರ ಕುಟುಂಬ ಮತ್ತು ಸಿಬ್ಬಂದಿಗೆ ವೈದ್ಯಕೀಯ ಸೌಕರ್ಯ (ಪ್ರಭೃತ)—				
1 Establishment Charges— ಸಿಬ್ಬಂದಿ ವೇತನ—				
Pay of Officers ಅಧಿಕಾರಿಗಳ ವೇತನ ...	5,904	5,200	5,800	6,400
Pay of Establishment ಸಿಬ್ಬಂದಿ ವೇತನ ...	5,800	6,400	8,400	8,700
Dearness Allowance ಕುಟು ಭತ್ಯೆ ...	7,434	7,900	8,400	8,600
Other Allowances ಇತರ ಭತ್ಯೆ ...	3,847	5,100	6,300	7,300
2 Travelling Allowance ಪ್ರವಾಸ ಭತ್ಯೆ ...	770	700	700	1,000
3 Other Charges ಇತರ ವೆಚ್ಚ ...	9,299	17,700	17,400	18,000
Total A. e. ಜುಮ್ಮಾ ...	33,054	43,000	47,000	50,000
A. f. Expenditure from Contract Allowance (Charged) ಸಂವಿಧಾನ (ಕಂಟ್ರಾಕ್ಟ್) ಭತ್ಯೆದಿಂದ ವ್ಯಯ (ಪ್ರಭೃತ)...	1,37,250	1,00,000	1,73,000	1,58,000
A. g. Tour Expenses.— (Charged) ಪ್ರವಾಸ ವೆಚ್ಚ— (ಪ್ರಭೃತ)				
A. TOUR ESTABLISHMENTS ಪ್ರವಾಸ ಸಿಬ್ಬಂದಿ
B. OTHER TOUR EXPENSES ಪ್ರವಾಸದ ಇತರ ವೆಚ್ಚ ...	50,432	50,000	65,000	50,000
C. INTEREST, DEPRECIATION MAINTENANCE AND REPAIRS, CHARGES ON ACCOUNT OF GOVERNOR'S SALOON SUPPLIED BY THE RAILWAY DEPARTMENT ರೈಲ್ವೆ ಇಲಾಖೆಯಿಂದ ಒದಗಿಸುವ ರಾಜ್ಯಪಾಲರ ರೈಲು ಸಲೂನಿನ ಸಂಬಂಧವಾದ ಬಡ್ಡಿ, ಇಳವರಿ, ನಿರ್ವಹಣೆ ಮತ್ತು ದುರಸ್ತಿ ವೆಚ್ಚ	15,000	...	15,000
Total A. g. ಜುಮ್ಮಾ ...	50,432	65,000	65,000	65,000

ವ್ಯಯ

19. GENERAL ADMINISTRATION

ಸಾಮಾನ್ಯ ಆಡಳಿತ

Sub Major, Minor, Sub and Detailed Heads of Appropriation ವಿವಿಧೋದ್ದೇಶ ಒಳ ಪ್ರಧಾನ ಉಪ ಒಳ ಮತ್ತು ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970-71	Revised Estimates ಸರಿಷ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
A h Ministers ಮಂತ್ರಿಗಳು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4,83,287	4,85,000	4,40,000	4,82,300
Pay of Establishment ಸ್ಥಾಪನೆ ವೇತನ	4,50,616	4,75,000	5,42,000	5,73,500
Dearners Allowance ತಾತ್ಕಾಲಿಕ ಭತ್ಯೆ	3,24,276	3,25,000	3,38,000	3,41,200
Other Allowances ಇತರ ಭತ್ಯೆ	95,703	1,15,000	1,60,000	2,55,000
2 Travelling Allowance ಪ್ರವಾಸ ಭತ್ಯೆ	5,71,008	5,00,000	7,75,000	8 00,000
3 Other Charges— ಇತರ ವೆಚ್ಚ—				
Telephone Rental Charges ಟೆಲಿಫೋನ್ ಬಾಡಿಗೆ				
Local Call Charges ಸ್ಥಳೀಯ ದೂರವಾಹಿನಿ (ಮೋಟರ್ ಕಾರ್) ವೆಚ್ಚ	1,54 090	1,20,000	1,40 000	1,30,000
Trunk Call Charges ಟ್ರಂಕ್ ಕಾರ್ ವೆಚ್ಚ	1,12 553	1,30,000	1,36,000	1,35,000
Rent on Buildings ಕಟ್ಟಡಗಳ ಬಾಡಿಗೆ	58,332	70,000	70,000	70,000
Electricity Charges ವಿದ್ಯುತ್ಚಕ್ತಿ ವೆಚ್ಚ				
Water Charges ನೀರಿನ ವೆಚ್ಚ	70,735	80,000	80,000	80,000
Other Charges ಇತರ ವೆಚ್ಚ	88,661	20,000	29,000	28,000
4 Purchase and Maintenance of Motor Cars ಮೋಟಾರು ಕಾರುಗಳ ಖರೀದಿ ಮತ್ತು ನಿರ್ವಹಣೆ	3,82,579	2,90,000	5,40,000	5,00,000
5 Add-Expenditure transferred from '31 Agriculture—h Botanical and Other Public Gardens' ಜಮಾ — '31 ವ್ಯವಸಾಯ—ಹ ಸಸ್ಯೋದ್ಯಾನಗಳು ಮತ್ತು ಇತರ ಸಾರ್ವಜನಿಕ ಉದ್ಯಾನಗಳು' ಎಂಬ ಶೀರ್ಷಿಕೆಯಿಂದ ವರ್ಗಾಯಿಸಿದ ವೆಚ್ಚ	...	2,40,000	1,50,000	1,50,000
Total A h ಒಟ್ಟು	27,91,840	28,50,000	34 00 000	35,45,000
A I Miscellaneous ವಿವಿಧ				
(Charged) (ಪ್ರತ್ಯಕ್ಷ)	16,949	1,000	8 000	1,000

EXPENDITURE

ವ್ಯಯ

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor and Sub Heads of Appropriation ವಿನಿಯೋಗದ ಒಳವ್ಯಯ, ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C. SECRETARIAT AND ATTACHED OFFICES ಸಚಿವಾಲಯ ಮತ್ತು ಸಂಬಂಧಪಟ್ಟ ಕಚೇರಿಗಳು				
J. Civil Secretariat— ಅಸೈನಿಕ ಸಚಿವಾಲಯ—				
I. MYSORE GOVERNMENT SECRETARIAT (Voted) ಮೈಸೂರು ಸರ್ಕಾರದ ಸಚಿವಾಲಯ (ಪ್ರರಸ್ಕೃತ)...	96,49,254	1,05,00,000	1,08,60,000	1,16,70,000
(Charged) (ಪ್ರಚ್ಛೇದ)...	5,857	15,000	10,000	15,000
II. CHIEF TRANSLATOR TO GOVERNMENT ಸರ್ಕಾರದ ಮುಖ್ಯ ಭಾಷಾಂತರಕಾರರು ...	1,21,198	1,50,500	1,55,000	1,95,000
III. PAY COMMISSION ವೇತನ ಆಯೋಗ ...	10,730	500	7,400	...
IV. INSPECTOR OF MUNICIPAL COUNCILS AND LOCAL BOARDS ಪೌರಸಭಾಪರಿಷತ್ತು ಮತ್ತು ಸ್ಥಳೀಯ ಸಂಸ್ಥೆಗಳ ಪರಿವೀಕ್ಷಕ ...	25,463	41,000	43,500	47,500
V. LOCAL GOVERNMENT SERVICE FUND ESTABLISHMENT IN HYDERABAD KARNATAK AREA ಹೈದರಾಬಾದು ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತ ಸೇವಾನಿಧಿ ಸ್ಥಾಪನೆ ...	2,82,399	2,96,500	2,92,000	3,00,000
VI. EXPENDITURE CONNECTED WITH THE ISSUE OF PASSPORTS, VISAS, ETC. ಪಾಸಪತ್ರ (ಪಾಸ್‌ಪೋರ್ಟ್) ಪ್ರಯೋಜನಕ್ಕೆ ಮೊದಲಾದವುಗಳ ನೀಡಿಕೆಯ ಸಂಬಂಧವಾದ ವೆಚ್ಚ ...	8,660	10,500	11,800	12,500
VII A—EXPENDITURE CONNECTED WITH THE ADVISORY COMMITTEES FOR ADVISING THE STATE DEVELOPMENT COUNCIL ರಾಜ್ಯದ ಅಭಿವೃದ್ಧಿ ಪರಿಷತ್ತಿಗೆ ಸಲಹೆಕೊಡುವ ಸಲಹಾಸಮಿತಿಗಳ ಸಂಬಂಧದಲ್ಲಿ ತಗಲುವ ವೆಚ್ಚ...	516	...	600	...
VIII. MYSORE VIGILANCE COMMISSION ಮೈಸೂರು ಜಾಗೃತಾ ಆಯೋಗ ...	11,81,339	12,45,000	12,00,000	13,95,000
C.O. Total (Voted) ಮುಂದುವರಿಯುವುದು (ಪ್ರರಸ್ಕೃತ)...	1,12,79,559	1,22,44,000	1,25,70,300	1,36,20,000
(Charged) (ಪ್ರಚ್ಛೇದ)...	5,857	15,000	10,000	15,000

R/10139

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor and Sub Heads of Appropriation ವಿನ್ಯೋಜಿತ ಒಳ ಪ್ರಧಾನ ಉಪ, ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
B F Total (Voted) ಮುಂದುವರಿದು ಬಂದು (ಪ್ರಶಸ್ತ) (Charged) (ಪ್ರಶಸ್ತ)	1,12,79,559 5,857	1,22,44,000 15,000	1,25,70,300 10,000	1,36,20,000 15,000
C J CIVIL SECRETARIAT ಆಡಳಿತ ಸಚಿವಾಲಯ				
IX OFFICE OF THE SPECIAL COMMISSIONER FOR GOVERNMENT OF MYSORE, NEW DELHI ಸರ್ಕಾರದ ವಿಶೇಷ ಕಮಿಷನರಿನ ಕಛೇರಿ	89,778	79,000	80,700	85,000
X TREASURY ADMINISTRATION ಖಜಾನೆಯ ಆಡಳಿತ	48,65,082	53,50,000	55,45,000	62,85,000
XIII EXPENDITURE CONNECTED WITH THE MYSORE OFFICIAL LANGUAGE (LEGISLATIVE) COMMISSION ಮೈಸೂರು ಅಧಿಕಾರಿ ಭಾಷಾ (ವಿಧಾನಸಭಾ) ಆಯೋಗಕ್ಕೆ ಸಂಬಂಧಿಸಿದ ವೆಚ್ಚ	71,200	1,65,000	1,20,000	1,60,000
XIV STATE PLANNING BOARD AND DISTRICT PLANNING COMMITTEES ರಾಜ್ಯದ ಯೋಜನಾ ಮಂಡಳಿ ಮತ್ತು ಜಿಲ್ಲಾ ಯೋಜನಾ ಸಮಿತಿಗಳು	2,04,754	25,000	1,80,000	
XV MYSORE TAXATION ENQUIRY AND RESOURCES COMMITTEE ಮೈಸೂರು ತೆರಿಗೆ ವಿಚಾರಣಾ ಮತ್ತು ಸಂಪನ್ಮೂಲ ಸಮಿತಿ	48,650	85,000	77,000	40,000
XVI COMMITTED EXPENDITURE ON ACCOUNT OF STRENGTHENING OF EVALUATION UNIT ಮೌಲ್ಯಮಾಪನ ಘಟಕವನ್ನು ಬಲಪಡಿಸುವ ಸಲಹೆಗಾಗಿ ಒಪ್ಪಿದ ವೆಚ್ಚ		1,02,000	1,17,000	1,30,000
Total C J (Voted) ಮುಂದುವರಿದು (ಪ್ರಶಸ್ತ) (Charged) (ಪ್ರಶಸ್ತ)	1 65,59,023 5 857	1,80,50,000 15 000	1,86 70,000 10,000	2,03,20,000 15 000

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿನಿಯೋಗದ ಒಳ ಪ್ರಧಾನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C. j. I. MYSORE GOVERNMENT SECRETARIAT ಮೈಸೂರು ಸರ್ಕಾರದ ಸಚಿವಾಲಯ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	25,21,776	25,00,000	24,50,000	28,23,000
Pay of Establishment ಸ್ಥಾಪನೆ ವೇತನ ...	26,92,721	30,30,000	31,68,000	33,06,000
Dearness Allowance ತುಟ್ಟಿ ಭತ್ಯೆ ...	23,79,524	27,20,000	27,38,000	27,26,000
Other Allowances ಇತರ ಭತ್ಯೆ ...	4,63,321	5,40,000	7,40,000	12,40,000
2. Travelling Allowance ಪ್ರವಾಸ ಭತ್ಯೆ ...	1,86,452	1,30,000	1,30,000	2,00,000
3. Other Charges ಇತರ ವೆಚ್ಚ				
(Voted) (ಪುರಸ್ಕೃತ)...	4,60,419	4,30,000	4,65,000	4,50,000
(Charged) (ಪ್ರಭೃತ)...	5,857	15,000	10,000	15,000
4. Postal Charges ಅಂಚೆ ವೆಚ್ಚ ...	1,25,839	1,50,000	1,50,000	1,50,000
5. Library Charges ಪುಸ್ತಕ ಭಂಡಾರದ ವೆಚ್ಚ ...	33,457	35,000	35,000	35,000*
6. Law Charges ನ್ಯಾಯಾಲಯದ ವೆಚ್ಚ ...	8,609	35,000	35,000	35,000
7. Subscription towards membership fee to Administrative College of India, Hyderabad. ಹೈದರಾಬಾದಿನಲ್ಲಿರುವ ಭಾರತ ಸರ್ಕಾರದ ಪ್ರಕಾಶನ ಮತ್ತು ವಿದ್ಯಾಲಯದ ಸದಸ್ಯತ್ವದ ಚಂದಾ ...	2,000	2,000	2,000	2,000
8. Annual subscription to the Indian Institute of Public Administration, New Delhi. ದೆಹಲಿಯಲ್ಲಿರುವ ಭಾರತೀಯ ಸಾರ್ವಜನಿಕ ಪ್ರಕಾಶನ ಸಂಸ್ಥೆಗೆ ವಾರ್ಷಿಕ ಚಂದಾ, ...	500	500	500	500
9. Expenditure connected with Commi- tees, Tribunals, Conferences, etc. ಸಮಿತಿಗಳು, ನ್ಯಾಯಾಧಿಕರಣಗಳು, ಸಮ್ಮೇಳನಗಳು ಮೊದಲಾದವುಗಳಿಗೆ ಸಂಬಂಧಪಟ್ಟ ವೆಚ್ಚ ...	4,85,237	6,47,500	6,00,000	7,00,000 (e)
10. Expenditure on account of running the Mysore Government Secretariat Departmental Canteen ಮೈಸೂರು ಸರ್ಕಾರದ ಸಚಿವಾಲಯದ ಇಲಾಖಾ ಕ್ಯಾಂಟೀನ್ ನಡವಳಿ ತಗಲುವ ವೆಚ್ಚ. ...	2,89,399	2,80,000	3,46,500	2,500
Total C. j. I (Voted) ಜುಮ್ಮಾ (ಪುರಸ್ಕೃತ)...	96,49,254	1,05,00,000	1,08,60,000	1,16,70,000
(Charged) (ಪ್ರಭೃತ)...	5,857	15,000	10,000	15,000

*Includes provision of Rs. 8,000 for Law Department Library.
ನ್ಯಾಯ ಇಲಾಖೆಯ ಪುಸ್ತಕ ಭಂಡಾರಕ್ಕೆ ಒದಗಿಸಿರುವ 8,000 ರೂಪಾಯಿ ಸೇರಿವೆ.

(a) Includes provision towards salary and allowances of the staff and fees etc., of the Boundry Consultative Committee and also T.A. and D-A. of Members of the State Planning Board.

19 GENERAL ADMINISTRATION

ಸಾಮಾನ್ಯಾಡಳಿತ

Sub Major, Minor Sub and Detailed Heads of Appropriation ನಿರ್ದೇಶನದ ಒಳ ಪ್ರಧಾನ ಉಪ ಒಳ ಮಕ್ಕಳು, ಸುದರದ ಒಳ-ಒಳಗಳು	Accounts ಠಕ್ಕೆ 1969-70	Budget Est mates ಆಮುಷ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Est mates ಆಮುಷ್ಯಯ ಅಂದಾಜು 1971 72
C J II CHIEF TRANSLATOR TO GOVERNMENT ಸರ್ಕಾರದ ಮುಖ್ಯ ಭಾಷಾಂತರಕಾರರು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	18,769	23,200	25 000	30,000
Pay of Establishment ಸ್ಥಾಪನೆ ವೆಚ್ಚ	50 480	64,600	61,000	76,000
Dearness Allowance ಕುಟು ಭತ್ಯೆ	38 383	49,800	48,000	55,000
Other Allowances ಇತರ ಭತ್ಯೆ	7,241	8,900	13,000	28,000
2 Travelling Allowance ಪ್ರವಾಸ ಭತ್ಯೆ	453	1,000	2,000	3,000
3 Other Charges ಇತರ ವೆಚ್ಚ	5,967	3,000	3,000	3,000
Total C J II ಒಟ್ಟು	1,21,198	1,50,500	1 55 000	1,95,000
C J III PAY COMMISSION ವೇತನ ಅರ್ಜಿ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	2,490			
Pay of Establishment ಸ್ಥಾಪನೆ ವೆಚ್ಚ	3,062	220	2,560	
Dearness Allowance ಕುಟು ಭತ್ಯೆ	3,413	240	4 410	
Other Allowances ಇತರ ಭತ್ಯೆ	490	40	430	
2 Travelling Allowance ಪ್ರವಾಸ ಭತ್ಯೆ				
3. Other Charges ಇತರ ವೆಚ್ಚ	1,275	..		
Total C J III ಒಟ್ಟು	10,730	500	7,400	

EXPENDITURE

ವ್ಯಯ

19. GENERAL ADMINISTRATION

ನಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿನಿಯೋಗದ ಒಳ ಪ್ರಧಾನ, ಉಪ, ಒಳ, ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C. J. IV INSPECTORS OF MUNICIPAL COUNCILS AND LOCAL BOARDS— ಪೌರ ಸಭಾಪರಿಷತ್ತು ಮತ್ತು ಸ್ಥಳೀಯ ಸಂಸ್ಥೆಗಳ ಪರಿವೀಕ್ಷಕರು				
(a) MYSORE DIVISION— ಮೈಸೂರು ವಿಭಾಗ—				
1 Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	11,021	8,800	9,700	10,700
Dearness Allowance ತುಟ್ಟಿ ಭತ್ಯೆ	6,585	6,700	6,900	7,200
Other Allowances ಇತರ ಭತ್ಯೆ	604	850	1,150	1,850
2 Travelling Allowance ಪ್ರವಾಸ ಭತ್ಯೆ	265	250	250	350
3 Other Charges ಇತರ ವೆಚ್ಚ	19	100	100	100
Total C. J. IV (a) ಜುಮ್ಮಾ	18,494	16,700	18,100	20,200
(b) GULBARGA DIVISION— ಗುಲ್ಬರ್ಗಾ ವಿಭಾಗ—				
Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	3,469	12,600	13,500	14,100
Dearness Allowance ತುಟ್ಟಿ ಭತ್ಯೆ	2,707	10,300	10,200	10,600
Other Allowances ಇತರ ಭತ್ಯೆ	10	400	800	1,700
Travelling Allowances ಪ್ರವಾಸ ಭತ್ಯೆ	365	800	700	700
Other Charges ಇತರ ವೆಚ್ಚ	418	200	200	200
Total C. J. IV (b) ಜುಮ್ಮಾ	6,969	24,300	25,400	27,300
Total C. J. IV ಜುಮ್ಮಾ	25,463	41,000	43,500	47,500

19 GENERAL ADMINISTRATION

ಸಾಮಾನ್ಯಾಡಳಿತ

Sub Major Minor Sub and Detailed Heads of Appropriation ವಿವಿಧೋದ್ದೇಶದ ಒಳಪ್ರಧಾನ ಒಳ ಒಳ ಮತ್ತು ಸವಿವರ ಒಡ್ಡಿಗಳೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C J V LOCAL GOVERNMENT SERVICE FUND ESTABLISHMENT IN HYDERABAD KARNATAK AREA — ವ್ಯವಹಾರವು ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತ ಸೇವಾನಿಧಿ ಸ್ಥಾಪನೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	24,869	33,500	22,300	22,900
Pay of Establishment ಸ್ಥಾಪನೆ ವೆಚ್ಚ	1,47,349	1,46,200	1,52,200	1,52,500
Dearness Allowance ತುಟ್ಟಿ ಭತ್ಯೆ	1,02,734	1,07,200	1,07,000	1,08,600
Other Allowances ಇತರ ಭತ್ಯೆ	2,024	1,500	3,400	7,400
2 Travelling Allowance ಪ್ರವಾಸ ಭತ್ಯೆ	5,423	8,100	7,100	8,600
3 Other Charges ಇತರ ವೆಚ್ಚ				
Total C J V ಒಟ್ಟು	2,82,399	2,96,500	2,92,000	3,00,000
C J VI EXPENDITURE CONNECTED WITH THE ISSUE OF PASS PORTS VISAS, ETC — ಪಾಸಪೋರ್ಟ್, ವಿಸಾ, ಮೊದಲಾದವುಗಳ ನೀಡಿಕೆಯ ಸಂಬಂಧವಿರುವ ವೆಚ್ಚ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೆಚ್ಚ	4,494	5,100	6,000	6,100
Dearness Allowance ತುಟ್ಟಿ ಭತ್ಯೆ	3,242	4,100	4,200	4,200
Other Allowances ಇತರ ಭತ್ಯೆ	546	800	1,100	1,700
2 Travelling Allowance ಪ್ರವಾಸ ಭತ್ಯೆ				
3 Other Charges ಇತರ ವೆಚ್ಚ	378	500	500	500
Total C J VI ಒಟ್ಟು	8,660	10,500	11,800	12,500
C J VII—A EXPENDITURE CONNECTED WITH THE ADVISORY COMMITTEES FOR ADVISING THE STATE DEVELOPMENT COUNCIL ರಾಜ್ಯದ ಅಭಿವೃದ್ಧಿ ಪರಿಷತ್ತಿಗೆ ಸಲಹೆ ಕೊಡುವ ಸಲಹಾ ಸಮಿತಿಗಳ ಸಂಬಂಧದಲ್ಲಿ ತೆಗೆಯುವ ವೆಚ್ಚ	516		600	

19. GENERAL ADMINISTRATION

ಸಾಮಾನ್ಯಾಡಳಿತ

Hheads of Sub-Major, Minor, Sub and Detailed Appropriation ಬಹುಮಾನದ ಒಳವ್ಯಯ, ಉಪ, ಒಳ ಮತ್ತು ಸವಿಸರ ಖರ್ಚುಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C. j. VIII. MYSORE VIGILANCE COMMISSION.— ಮೈಸೂರು ಜಾಗೃತಾ ಆಯೋಗ—				
1 Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ ...	2,68,341	2,87,100	2,40,000	2,88,900
Pay of Establishment ಸ್ಥಾಪನೆ ವೇತನ ...	3,68,482	3,89,700	4,09,000	4,29,900
Dearness Allowance ಪುಟ್ಟಿ ಭತ್ಯೆ ...	2,81,379	3,00,200	2,79,000	3,20,000
Other Allowances ಇತರ ಭತ್ಯೆ ...	44,875	43,000	62,000	1,01,200
2 Travelling Allowance ಪ್ರವಾಸ ಭತ್ಯೆ ...	1,47,283	1,60,000	1,46,500	1,90,000
3 Other Charges ಇತರ ವೆಚ್ಚ ...	67,900	60,000	60,000	60,000
4 Rewards ಪಾರಿಶೋಧನೆ ...	1,472	2,500	500	2,500
5 Secret Service ರಹಸ್ಯವಳಿ ...	1,607	2,500	3,000	2,500
Total C. j. VIII ಒಟ್ಟು ...	11,81,339	12,45,000	12,00,000	13,95,000
C. j. IX. OFFICE OF THE SPECIAL COMMISSIONER FOR GOVERNMENT OF MYSORE, NEW DELHI.— ನವ ದೆಹಲಿಯಲ್ಲಿರುವ ಮೈಸೂರು ಸರ್ಕಾರದ ವಿಶೇಷ ಕಮಿಷನರ ಕಛೇರಿ—				
1 Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ ...	26,971	23,100	20,400	23,100
Pay of Establishment ಸ್ಥಾಪನೆ ವೇತನ ...	15,260	10,300	10,600	12,000
Dearness Allowance ಪುಟ್ಟಿ ಭತ್ಯೆ ...	14,352	10,300	11,200	12,300
Other Allowances ಇತರ ಭತ್ಯೆ ...	10,369	6,300	7,000	7,600
2 Travelling Allowance ಪ್ರವಾಸ ಭತ್ಯೆ ...	1,404	4,000	4,000	5,000
3 Other Charges ಇತರ ವೆಚ್ಚ ...	21,422	25,000	27,500	25,000
Total C. j. IX ಒಟ್ಟು ...	89,778	79,000	80,700	85,000

19. GENERAL ADMINISTRATION

ಸಾಮಾನ್ಯಾಡಳಿತ

	Accounts ಲೆಕ್ಕ 1969-70	Budget Estimates ಆಮೂಲಭೂತ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಮೂಲಭೂತ ಅಂದಾಜು 1971-72
C X TREASURY ADMINISTRATION— ವ್ಯಯ ಮಾನ್ಯ ಮುಖ್ಯಮಂತ್ರಿಗಳ ಒಪ್ಪಂದ C X A DIRECTORATE— ಸಂಚಾರಿಗಳ ಒಪ್ಪಂದ				
1 Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ಪುಟ್ಟಿ ಭತ್ಯೆ Other Allowances ಇತರ ಭತ್ಯೆ	34,744 72,771 54,817 10,600	35,700 71,900 56,600 10,300	39,000 60,900 56,600 16,000	40,300 81,200 57,700 25,800
2 Travelling Allowance ಪ್ರವಾಸ ಭತ್ಯೆ	22,264	22,500	22,500	27,000
3 Other Charges ಇತರ ವೆಚ್ಚ	22,747	23,000	23,000	23,000
4 Expenditure towards Training Scheme ಪ್ರಾಚಾರ್ಯ ಯೋಜನೆ ಸಮವಾಗಿ	7,319	10,000	7,000	10,000
Total C X A ಒಟ್ಟು	2,25,262	2,30,000	2,45,000	2,65,000
C X. AA STAMPS DEPARTMENT — ಮುದ್ರಾಂಶ ಇಲಾಖೆ				
1 Estalishment Charges — ಸ್ಥಾಪನೆ ವೆಚ್ಚ — Pay of Offices ಅಧಿಕಾರಿಗಳ ವೇತನ .. Pay of Establishment ಸ್ಥಾಪನೆ ವೆಚ್ಚ .. Dearness Allowance ಪುಟ್ಟಿ ಭತ್ಯೆ .. Other Allowances ಇತರ ಭತ್ಯೆ ...			6,400 33,000 30,000 8,100	7,300 40,800 34,100 15,600
2 Travelling Allowance ಇತರ ವೆಚ್ಚ			100	100
3. Other Charges ಪ್ರವಾಸ ಭತ್ಯೆ			5,400	3,100
Total C X. AA ಒಟ್ಟು			83,000	1,01,000

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿವಿಧವಿಧದ ಒಳಪ್ರಧಾನ, ಉಪ, ಒಳ ಮತ್ತು ಸವಿವರ ಬೀರ್ತಿಗಳು	Accounts ಲೆಕ್ಕ 1966-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C. J. X. B. TREASURY ESTABLISHMENTS— ವಿಜಾನ ಸ್ಟ್ಯಾಂಡಿ—				
1 Establishment Charges— ಸ್ಟ್ಯಾಂಡಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,08,519	1,47,000	1,37,000	1,71,000
Pay of Establishment ಸ್ಟ್ಯಾಂಡಿ ವೇತನ ...	22,55,677	23,10,000	26,10,000	26,59,000
Dearness Allowance ಕುಟ್ಟು ಭತ್ಯೆ ...	18,19,256	18,18,000	18,90,000	19,61,000
Other Allowances ಇತರ ಭತ್ಯೆ ...	92,429	97,000	1,53,000	2,60,000
2 Travelling Allowance ಪ್ರವಾಸ ಭತ್ಯೆ ..	82,959	89,000	93,000	1,07,000
3 Other Charges ಇತರ ವೆಚ್ಚ ...	2,00,802	4,00,000	3,00,000	4,25,000*
4 Charges for Remitting Treasure ವಿಜಾನಯಲ್ಲಿ ವಣ ಕಟ್ಟು ಫದಕ್ಕೆ ಸಂಬಂಧಪಟ್ಟ ವೆಚ್ಚ ...	4,421	5,000	[4,000	4,000
5 Old Age Pension Scheme (M.O. Commission) ವೃದ್ಧಾಪ್ಯ ವೇತನ ಯೋಜನೆ (ಮನಿಯೂರ್ಚರು ರುಸುಮು) ...	15,527	14,000	30,000	32,000
6 Lumpsum Provision for Augmentation of Staff to Treasuries in the State ರಾಜ್ಯ ರಾಜ್ಯದ ವಿಜಾನಗಳ ಸ್ಟ್ಯಾಂಡಿಯನ್ನು ಹೆಚ್ಚಿಸಲು ವಿಚಾರಣೆ ಮಾಡಿ ವ್ಯವಸ್ಥೆ	2,00,000	---	3,00,000
7 Lumpsum provision towards expendi- ture on be Staff to the transferred from the Stamp Department. ಮುದ್ರಾಂಕ ಇಲಾಖೆಯಿಂದ ವರ್ಗಾಯಿಸಲ್ಪಡುವ ಸ್ಟ್ಯಾಂಡಿ ನಿಮಿತ್ತ, ವಿಚಾರಣೆ ಮಾಡಿ ವ್ಯವಸ್ಥೆ	40,000	(a)	(a)
Total C. j. X. B. ಜುಮ್ಲಾ ...	46,39,820	51,20,000	52,17,000	59,19,000
Total C. j. X ಜುಮ್ಲಾ ...	48,65,082	53,50,000	55,45,000	62,85,000

*Includes provision towards rent of building for housing the District Treasury, Bangalore.
ಬೆಂಗಳೂರು ಜಿಲ್ಲಾ ವಿಜಾನಯ ಕಟ್ಟಡದ ಬಾಡಿಗೆಗೂ ಒದಗಿಸಲಾಗಿದೆ.

(a) Shown under new head of account "AA Stamps Department"
"ಮುದ್ರಾಂಕ ಇಲಾಖೆ" ಎಂಬ ಹೊಸ ಶೀರ್ಷಿಕೆಯಲ್ಲಿ ತೋರಿಸಲಾಗಿದೆ.

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿವಿಧೋದ್ದೇಶ ಒಳಪ್ರಧಾನ, ಅಂಶ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅನುಮಾನಿತ ಅಂದಾಜು 1970-71	Revised Estimate ಪರಿಷ್ಕೃತ ಅಂದಾಜು 1970-71	Budget Estimates ಅನುಮಾನಿತ ಅಂದಾಜು 1971-72
C.] XIII EXPENDITURE CONNECTED WITH THE MYSORE OFFICIAL LANGUAGE (LEGISLATIVE) COMMISSION— ಮೈಸೂರು ರಾಜಭಾಷಾ (ವಿಧಾಯಕ) ಆಯೋಗಕ್ಕೆ ಸಂಬಂಧಪಟ್ಟ ವೆಚ್ಚ—				
1. Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ .. 18,866 42,000 30,000 36,200 Pay of Establishment ಸ್ಥಾಪನೆ ವೆಚ್ಚ .. 23,144 48,000 35,000 45,000 Dearness Allowance ಪುಟ್ಟ ಭತ್ಯೆ .. 15,430 32,000 24,000 33,000 Other Allowances ಇತರ ಭತ್ಯೆ .. 2,710 6,300 5,000 13,800				
2. Travelling Allowance ಪ್ರವಾಸ ಭತ್ಯೆ 1,700 1,000 2,000				
3. Other Charges ಇತರ ವೆಚ್ಚ .. 7,241 15,000 10,000 15,000				
4. Honoraria and Sitting Fees to Non Official Members ಅಧಿಕಾರಿಗಳ ಸದಸ್ಯರಿಗೆ ಸಂಭಾವನೆ ಮತ್ತು ಅನವೇಶನ ಶುಲ್ಕ .. 3,809 20,000 15,000 15,000				
Total C] XIII ಒಟ್ಟು .. 71,200 1,65,000 1,20,000 1,60,000				
C.] XIV. STATE PLANNING BOARD AND DISTRICT PLANNING COMMITTEES— ರಾಜ್ಯದ ಯೋಜನಾ ಮಂಡಳಿ ಮತ್ತು ಜಿಲ್ಲಾ ಯೋಜನಾ ಸಮಿತಿಗಳು—				
1. Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ .. 1,00,693 15,300 79,000 Pay of Establishment ಸ್ಥಾಪನೆ ವೆಚ್ಚ .. 23,397 3,000 16,500 Dearness Allowance ಪುಟ್ಟ ಭತ್ಯೆ .. 50,390 5,000 41,500 Other Allowances ಇತರ ಭತ್ಯೆ .. 3,754 600 4,000				
2. Travelling Allowance ಪ್ರವಾಸ ಭತ್ಯೆ .. 10,557 100 10,000				
3. Other Charges ಇತರ ವೆಚ್ಚ .. 9,963 1,000 9,000				
Total C] XIV ಒಟ್ಟು .. 2,04,754 25,000 1,60,000				

* Provided under "37. C. D P., N. E. S. and L. D. Works"
 "37. ಸಾಮಾನ್ಯಾಡಳಿತ ಅಲವೃದ್ಧಿ ಯೋಜನೆಗಳು, ರಾಜ್ಯೀಯ ವಿಪ್ಲವಗೊಳಿಸಿದ ಮತ್ತು ಸ್ವಲ್ಪವು ಅಲವೃದ್ಧಿ ಕಾರ್ಯಾಗಾರಗಳು"
 ಶೀರ್ಷಿಕೆಯಡಿ ಒದಗಿಸಲಾಗಿದೆ

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿವಿಧೋಗದ ಒಳವ್ಯಯ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C. J. XV. MYSORE TAXATION ENQUIRY AND RESOURCES COMMITTEE— ಮೈಸೂರು ತೆರಿಗೆ ವಿಚಾರಣಾ ಮತ್ತು ಸಂಪನ್ಮೂಲ ಸಮಿತಿ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೆಚ್ಚ	9,879	8,600	20,000	6,000
Dearness Allowance ಹುಟ್ಟು ಭತ್ಯೆ	6,657	5,400	10,200	4,000
Other Allowances ಇತರ ಭತ್ಯೆ	1,207	1,300	3,700	4,000
2. Traveling Allowance ಪ್ರವಾಸ ಭತ್ಯೆ	5,323	3,700	1,100	1,000
3. Other Charges ಇತರ ವೆಚ್ಚ	25,388	26,000	24,000	15,000
4. T.A. & D.A. to Non-Official Members ಅಧಿಕಾರೀತರ ಸದಸ್ಯರಿಗೆ ಪ್ರವಾಸ ಮತ್ತು ದಿನಭತ್ಯೆ	196	40,000	18,000	10,000
Total C. J. XV ಒಟ್ಟು	48,650	85,000	77,000	40,000
C. J. XVI. COMMITTED EXPENDITURE ON ACCOUNT OF STRENGTHENING OF EVALUATION UNIT— ಮೌಲ್ಯ ನಿರ್ಣಯ ಘಟಕವನ್ನು ಬಲಪಡಿಸುವ ಸಲುವಾಗಿ ಒತ್ತಿದ ವೆಚ್ಚ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	29,000	29,000	29,000
Pay of Establishment ಸ್ಥಾಪನೆ ವೆಚ್ಚ	...	23,000	26,000	29,000
Dearness Allowance ಹುಟ್ಟು ಭತ್ಯೆ	...	28,500	39,000	40,700
Other Allowances ಇತರ ಭತ್ಯೆ	...	4,500	8,200	14,800
2. Travelling Allowance ಪ್ರವಾಸ ಭತ್ಯೆ	...	2,000	1,500	2,000
3. Other Charges ಇತರ ವೆಚ್ಚ	...	1 5,000	13,300	14,500
Total C.j. XVI ಒಟ್ಟು	...	1,02,000	1,17,000	1,30,000

19. GENERAL ADMINISTRATION
ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿಭಾಗೀಯ ಒಳ ಪ್ರಧಾನ ಉಪ, ಒಳ ಮತ, ಸವಿತರ ಬೀಜಗಳು	Accounts ಲೆಕ್ಕ 1969-70	Budget Estimates ಅನುಮಾನ 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಅನುಮಾನ ಅಂದಾಜು 1971-72
C. K. Public Service Commission— ಈಶ್ವರನಾ ಅಲೋಗಿ—				
MYSORE PUBLIC SERVICE COMMISSION (CHARGED) ಮೈಸೂರು ಈಶ್ವರನಾ ಅಲೋಗಿ (ಪ್ರತ್ಯಕ್ಷ)—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,67,845	1,68,400	1,79,500	1,67,300
Pay of Establishment ಸ್ಥಾಪನೆ ವೆಚ್ಚ ...	1,83,040	1,90,000	2,13,200	2,26,800
Dearness Allowance ಪುಟ್ಟಿ ಭತ್ಯೆ ...	1,46,731	1,44,600	1,52,700	1,57,000
Other Allowances ಇತರ ಭತ್ಯೆ ...	75,444	1,02,000	89,600	1,25,300
2. Travelling Allowance ಪ್ರವಾಸ ಭತ್ಯೆ ...	45,747	40,000	55,000	58,000
3. Other Charges ಇತರ ವೆಚ್ಚ ...	1,08,666	1,00,000	1,25,000	1,16,000
Total C. K (Charged) ಒಟ್ಟು (ಪ್ರತ್ಯಕ್ಷ) ..	7,27,473	7,45,000	8,15,000	8,50,000
C. I. Board of Revenue, Financial Commissioner and Establishments ರಾಜ್ಯ ಬಾಡಿಗೆ, ವಿಶ್ವಾಸಾರ್ಥಿ ಮತ್ತು ಸ್ಥಾಪನೆಗಳು				
(MYSORE REVENUE APPELLATE TRIBUNAL) (ಮೈಸೂರು ರಾಜ್ಯ ಅಧಿಕಾರಿ ವಿಚಾರಣಾ ನಾಡಾಧಿಕಾರಿ)				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,60,528	1,70,800	2,01,000	1,89,000
Pay of Establishment ಸ್ಥಾಪನೆ ವೆಚ್ಚ ...	1,10,993	1,17,900	1,40,000	1,39,200
Dearness Allowance ಪುಟ್ಟಿ ಭತ್ಯೆ ...	1,11,595	1,11,700	1,16,000	1,16,500
Other Allowances ಇತರ ವೆಚ್ಚ ...	21,931	18,600	36,500	68,300
2. Travelling Allowance ಪ್ರವಾಸ ಭತ್ಯೆ ...	29,103	29,000	31,500	32,000
3. Other Charges ಇತರ ವೆಚ್ಚ ...	49,338	55,000	55,000	55,000
Total C. I. ಒಟ್ಟು ...	4,83,490	5,03,000	5,80,000	6,00,000

19 GENERAL ADMINISTRATION

U. S. DEPARTMENT OF THE INTERIOR GEOLOGICAL SURVEY WASHINGTON, D. C.	FISCAL YEAR 1900	MONTH JANUARY	QUARTER I	YEAR 1900
Civil Local Fund Administration				
I. Contingent Expenses				
1. Printing	1,200	300	900	1,200
2. Postage	1,000	250	750	1,000
3. Depreciation	1,000	250	750	1,000
4. Office Expenses	1,000	250	750	1,000
5. Traveling Expenses	1,000	250	750	1,000
6. Office Expenses	1,000	250	750	1,000
7. Printing	1,000	250	750	1,000
8. Printing	1,000	250	750	1,000
9. Printing	1,000	250	750	1,000
10. Printing	1,000	250	750	1,000
11. Printing	1,000	250	750	1,000
Total Civil	10,000	2,500	7,500	10,000

EXPENDITURE

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor Sub and Detailed Heads of Appropriation ವಿವಿಧೀಕರಣೆ ಮತ್ತು ವ್ಯರ್ಥಾನ ಉಪ ವಿಭಾಗ ಸವಿವರ ಬೀರ್ಗಣಿಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಪುರ್ಣ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72	
C. m. Local Fund Audit Establishments ಸ್ಥಳೀಯ ನಿಧಿ ಲೆಕ್ಕ ಸಂಶೋಧನೆ ಸ್ಥಾಪನೆ					
1. m. II. COMMITTED EXPENDITURE OF THE THIRD FIVE YEAR PLAN — ಮೂರನೆಯ ಏಕವರ್ಷೀಕರಣ ಯೋಜನೆಯಲ್ಲಿ ಮಾಡಲು ಒಪ್ಪಿಕೊಂಡ ವೆಚ್ಚ —					
A. AUDIT OF PANCHAYATS — ಪಂಚಾಯತಿಗಳ ಲೆಕ್ಕ ಸಂಶೋಧನೆ —					
1. Establishment Charges — ಸ್ಥಾಪನೆ ವೆಚ್ಚ —					
Pay of Officers ಅಧಿಕಾರಿಗಳ ವೇತನ ...	6,912	9,200	9,000	}	
Pay of Establishment ಸ್ಥಾಪನೆ ವೇತನ ...	2,56,298	2,74,900	3,20,000		
Dearness Allowance ಪುಟ್ಟ ಭತ್ಯೆ ...	1,81,191	1,87,900	2,05,000		
Other Allowances ಇತರ ಭತ್ಯೆ ...	11,974	9,700	25,000		
1. m. II 2. Travelling Allowance ಪ್ರಯಾಣ ಭತ್ಯೆ ...	76,530	73,300	80,000		
3. Other Charges ಇತರ ವೆಚ್ಚ ...	9,662	10,000	11,000	}	
Total C. m. II A. ಒಟ್ಟು	5,42,167	5,65,000	6,50,000		
B. District Panchayat Institutes ಜಿಲ್ಲಾ ಪಂಚಾಯತಿ ಸಂಸ್ಥೆ	3,31,444	(a)	(a)		(a)
Total C. m. II ಒಟ್ಟು	8,73,611	5,65,000	6,50,000		...
Total C. m. ಒಟ್ಟು	22,80,428	19,77,000	22,30,000		25,50,000

(a) Shown under the major head "71 Miscellaneous" / "71 ಸಂಕೀರ್ಣ" ಎಂಬ ಪ್ರಧಾನ ಬೀರ್ಗಣಿಯಲ್ಲಿ ಕೊಂಡಿದೆ
 * Merged under C. m. 1/ಶಿಬ್ಬ ವರ್ಗೀಕರಣದಲ್ಲಿ.

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿನ್ಯಯೋಗದ ಒಳ ಪ್ರಧಾನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಮಂಜೂರು ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
D. n. Commissioners ಕಮಿಷನರುಗಳು				
D. n. I. DIVISIONAL COMMISSIONERS AND THEIR ESTABLISHMENTS.— ವಿಭಾಗಾಧಿಕಾರಿಗಳು ಮತ್ತು ಅವರ ಸ್ಥಾಪನೆ—				
A. BANGALORE DIVISION.— ಬೆಂಗಳೂರು ವಿಭಾಗ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	53,542	68,800	66,800	71,900
Pay of Establishment ಸ್ಥಾಪನೆ ವೆಚ್ಚ ...	1,99,983	1,90,500	2,11,500	2,18,700
Dearness Allowance ಪುಟ್ಟಿ ಭತ್ಯೆ ...	1,34,019	1,44,400	1,46,800	1,55,600
Other Allowances ಇತರ ಭತ್ಯೆ ...	25,392	32,100	48,100	75,800
2. Travelling Allowance ಶುಲ್ಕ ಭತ್ಯೆ ...	12,806	38,200	28,800	33,000
3. Other Charges (Voted) ಇತರ ವೆಚ್ಚ (ವೋಟದ)	20,732	20,000	28,000	25,000
(Charged) (ಪ್ರಭೃತ) ...	254	6,000	3,000	6,000
Total D. n. I.A (Voted) ಒಟ್ಟು (ವೋಟದ)	4,46,504	4,92,000	5,50,000	5,80,000
(Charged) (ಪ್ರಭೃತ) ...	254	6,000	3,000	6,000

EXPENDITURE

ವ್ಯಯ

19 GENERAL ADMINISTRATION

ಸಾಮಾನ್ಯ ವ್ಯಯ

D n Major, Minor Sub and Detailed Heads of Appropriation ಸಾಮಾನ್ಯ ಉಪ-ವ್ಯಯ, ಉಪ-ವ್ಯಯ, ಉಪ-ವ್ಯಯ ಮತ್ತು ವಿವರಣೆ-ವ್ಯಯಗಳು	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಅಂದಾಜು 1971-72
D n Commissioners ಅಧಿಕಾರಿಗಳು				
D n I DIVISIONAL COMMISSIONERS AND THEIR ESTABLISHMENTS— ವಿಭಾಗೀಯ ಅಧಿಕಾರಿಗಳು ಮತ್ತು ಅವರ ಸ್ಥಾಪನೆ—				
B Mysore Division— ಮೈಸೂರು ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
<i>1</i> Pay of Officers ಅಧಿಕಾರಿಗಳ ವೇತನ	56,182	53,200	58,000	61,200
<i>2</i> Pay of Establishment ಸ್ಥಾಪನೆ ವೆಚ್ಚ	1,61,426	1,52,000	1,53,000	1,75,100
<i>3</i> Dearness Allowance ಪರಿಚ್ಛೇದನಾ ಅನುಮತಿ	1,20,931	1,10,500	1,15,000	1,20,500
<i>4</i> Other Allowances ಇತರ ವೆಚ್ಚ	14,577	15,000	22,700	34,700
2 Travelling Allowance ವಿಜೃಂಭನ ವೆಚ್ಚ	17,568	20,000	22,000	24,000
3 Other Charges ಇತರ ವೆಚ್ಚ	84,572	29,300	34,300	36,500*
			1,000	2,000
(Voted) (ಪರಿಷ್ಕರಿಸಿದ)				
(Charged) (ಪ್ರವೃತ್ತ)	182	2,000	1,000	2,000
Total D n I B ಒಟ್ಟು	4,25,256	3,80,000	4,15,000	4,55,000
			1,000	2,000
	182	2,000	1,000	2,000

*Includes provision for purchase of furniture ಒಳಗೊಂಡಿದೆ ಫರ್ನಿಚರ್ ಖರೀದಿಗಾಗಿ ಒಂದು ಲಕ್ಷ ರೂಪಾಯಿ

B E

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿನ್ಯೋಗದ ಒಳ ಪ್ರಧಾನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
D. n. Commissioners ಕಮಿಷನರುಗಳು				
D. n. I. DIVISIONAL COMMISSIONERS AND THEIR ESTABLISHMENTS— ವಿಭಾಗಾಧಿಕಾರಿಗಳು ಮತ್ತು ಅವರ ಸಿಬ್ಬಂದಿ—				
C. GULBARGA DIVISION.— ಗುಲ್ಬರ್ಗ ವಿಭಾಗ.—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	48,940	50,400	50,400	52,200
Pay of Establishment ಸಿಬ್ಬಂದಿ ವೇತನ ...	1,25,988	1,31,200	1,33,500	1,55,500
Dearness Allowance ಕುಟ್ಟು ಭತ್ಯೆ ...	94,136	98,000	1,02,000	1,10,500
Other Allowances ಇತರ ಭತ್ಯೆ ...	5,678	4,500	9,400	19,000
2. Travelling Allowance ಪ್ರವಾಸ ಭತ್ಯೆ ...	22,094	25,000	25,000	30,000
3. Other Charges ಇತರ ವೆಚ್ಚ				
(Voted) (ಪುರಸ್ಕೃತ) ...	36,053	34,300	34,100	37,200
(Charged) (ಪ್ರಭೃತ) ...	500	1,000	1,000	1,000
4. Mysore Share of Expenditure incurred by Andhra Pradesh in connection with the Mixed Jagirs ಮಿಶ್ರ ಜಹಗೀರುಗಳ ಸಂಬಂಧದಲ್ಲಿ ಆಂಧ್ರ ಪ್ರದೇಶ ದವರು ವಹಿಸಿದ ವೆಚ್ಚದಲ್ಲಿ ಮೈಸೂರಿನ ಪಾಲು ...	25,592	25,600	25,600	25,600
Total D. n. I. C (Voted) ಒಟ್ಟು (ಪುರಸ್ಕೃತ) ...	3,58,481	3,69,000	3,80,000	4,30,000
(Charged) (ಪ್ರಭೃತ) ...	500	1,000	1,000	1,000

EXPENDITURE
ವ್ಯಯ

19. GENERAL ADMINISTRATION
ಸಾಮಾನ್ಯಾಡಳಿತ

Sub Major, Minor Sub and Detailed Heads of Appropriation on
ವಿವಿಧೋದ್ದೇಶದ ಒಳ ಪ್ರಧಾನ ಉಪ ಒಳ ಮತ್ತು ಸವಿವರ
ಸಿ-ಮೇಕೆಗಳು

	Accounts ಲೆಕ್ಕ 1970-71	Budget Estimates ಆಮ್ಲವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970 71	Budget Estimate ಆಮ್ಲವ್ಯಯ ಅಂದಾಜು 1971-72
D. n. Commissioners ಕಮಿಷನರಿಗಳು				
D n I DIVISIONAL COMMISSIONERS AND THEIR ESTABLISHMENTS— ವಿಭಾಗಾಧಿಕಾರಿಗಳು ಮತ್ತು ಅವರ ಸ್ಥಾಪನೆ				
D BELGAUM DIVISION— ಬೆಳಗಾವಿ ವಿಭಾಗ				
1 Establishment Charges— ಸ್ಥಾಪನೆ ವೆಚ್ಚ—	51,155	51,500		
Pay of Officers ಅಧಿಕಾರಿಗಳ ವೇತನ	1,37,158	1,42,300	54,000	58,000
Pay of Establishment ಸ್ಥಾಪನೆ ವೇತನ	1,00,867	99,000	1,53,200	1,58,100
Dearness Allowance ಪಟ್ಟಿ ಭತ್ಯೆ	12 031	13,400	1 00,000	1 07,100
Other Allowances ಇತರ ಭತ್ಯೆ	24,565	27 800	19 000	30,800
2 Travelling Allowance ಪ್ರವಾಸ ಭತ್ಯೆ	67,702	55,000	27,600	31,000
Other Charges ಇತರ ವೆಚ್ಚ		1,000	50,000	62 000
(Voted) (ಪರಿಷ್ಕೃತ)				
(Charged) (ಪ್ರಭೃತ)				
Total D n I D (Voted) ಒಟ್ಟು D n I D (ಪರಿಷ್ಕೃತ)	3 93,478	3,89,000	4 10 000	4 50,000
(Charged) (ಪ್ರಭೃತ)		1,000		1,000
Total D n (Voted) ಒಟ್ಟು D n (ಪರಿಷ್ಕೃತ)	16,23,719	16,30,000	17,35,000	19,15,000
(Charged) (ಪ್ರಭೃತ)	936	10,000	5,000	10,000

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor and Sub and Detailed Heads of Appropriation ವಿವಿಧೋಗದ ಒಳ ವ್ಯರ್ಥಾನ, ಉಪ, ಮತ್ತು ಒಳ ಲೇವಿಗಳಿಗಾಗಿ	Accounts ಲೆಕ್ಕ 1969-71	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-71
E. DISTRICT ADMINISTRATION ಜಿಲ್ಲಾ ಆಡಳಿತ				
o. General Establishments. ಸಾಮಾನ್ಯ ಸ್ಥಾಪನೆ				
I. ESTABLISHMENTS OTHER THAN TREASURIES ವಿಜಾನಗಳ ಪೂರೈಕೆ ಇತರ ಸ್ಥಾಪನೆಗಳು ...	43,92,749	39,59,000	44,35,000	46,15,000
II. ESTABLISHMENTS FOR DISPOSAL OF DARKAST ದರಜಾಸ್ಥಗುಳ ವಿಲೇವಾರಿ ಸಲುವಾದ ಮೃದ್ಧಿ ಸ್ಥಾಪನೆಗಳು	40,539	98,000	1,03,000	1,08,000
III. MANAGEMENT OF ESTATES TAKEN OVER BY GOVERNMENT ಸರ್ಕಾರದವರು ವಶಕ್ಕೆ ತೆಗೆದುಕೊಂಡ ಆಸ್ತಿಯ ನಿರ್ವಹಣೆ	16,430	32,000	33,000	36,000
IV. ESTABLISHMENTS FOR ABOLITION OF INAMS ಇನಾಮ ರದ್ದಿಯಾಗಿ ಸೇವಕವನ್ನು ಸ್ಥಾಪನೆಗಳು ...	1,75,102	78,000	1,65,000	1,61,000
V. ESTABLISHMENTS OF THE DISTRICT DEVELOPMENT COUNCILS ಜಿಲ್ಲಾಭವೃದ್ಧಿ ಪರಿಷತ್ತಿನ ಸ್ಥಾಪನೆಗಳು ...	3,65,865	3,48,000	3,74,000	3,97,000
Total E. o. ಒಟ್ಟು	48,90,685	45,15,000	51,10,000	53,20,000
p. Sub-Divisional Establishments ಉಪ-ವಿಭಾಗ ಸ್ಥಾಪನೆಗಳು				
I. SUB-DIVISIONAL ESTABLISHMENTS ಉಪ-ವಿಭಾಗ ಸ್ಥಾಪನೆಗಳು ...	21,57,738	20,00,000	21,95,000	22,90,000
II. ESTABLISHMENTS FOR SPECIAL LAND ACQUISITION ON BEHALF OF G.O.I. AND OTHER ACQUIRING BODIES ಭಾರತ ಸರ್ಕಾರ ಮತ್ತು ಇತರ ಅರ್ಜಿನ ಸಂಸ್ಥೆಗಳ ಪರವಾದ ವಿಶಿಷ್ಟ ಭೂ ಸ್ವಾಧೀನವಾ ಸ್ಥಾಪನೆ ...	4,19,700	2,55,000	2,90,000	2,20,000
Total E. p. ಒಟ್ಟು	25,77,438	22,55,000	24,85,000	25,10,000

19 GENERAL ADMINISTRATION
ಸಾಮಾನ್ಯಾಡಳಿತ

Sub-Major Minor and Sub Heads of Appropriation ವಿವಿಧೋದ್ದೇಶ ಒಳ ಪ್ರಧಾನ ಅಥವಾ ಮತ್ತೆ ಒಳ ಬಂಜ್ಡೋದ್ದೇಶ	Accounts ಒಟ್ಟು 1967-70	Budget Estimates ಅಂದಾಜು 1970-71	Revised Estimates ಮುನ್ಸೂಚಿತ ಅಂದಾಜು 1970-71	Budget Estimates ಅಂದಾಜು 1971-72
E DISTRICT ADMINISTRATION ಜಿಲ್ಲಾ ಆಡಳಿತ				
q Other Establishments ಇತರ ಸ್ಥಾಪನೆ				
I TALUK ESTABLISHMENTS ತಾಲ್ಲೂಕು ಸ್ಥಾಪನೆ				
II ESTABLISHMENTS FOR ACQUISITION OF LAND ON BEHALF OF GOVT ಮಂಗಳೂರು ರೇವಿನ್ಯೂ ನಿರೀಕ್ಷಿಸಿದ ಭೂ ಸ್ವಾಧೀನಕ್ಕೆ ಮತ್ತು ಸ್ವಯಂಸೇವಕರ ಪೂರೈಕೆಗಾಗಿ ಸೇವಿಸಿದ ಸ್ಥಾಪನೆ	1,27,47,988	1,19,80,000	1,29,50,000	1,34,35,000
III T A AND D A TO NON OFFICIAL MEMBERS OF COMMITTEES CONSTITUTED UNDER LAND GRANT RULES 1969 1969ರಲ್ಲಿ ಲಾಭವಿಲ್ಲದಂತೆ ವಿತರಿಸಿದ ಮೇಲ್ಮೈ ಸಂಪನ್ಮೂಲದ ಸಮಿತಿಗಳ ಅಧಿಕಾರೀಕರಣ ಕಾರ್ಯಗಳಿಗೆ ಪ್ರವಾಹ ಮತ್ತು ದಾನಭತ್ಯೆ	2,69,535	1,40,000	1,85,000	1,35,000
Total E q ಒಟ್ಟು			5 000	10 000
Deduct - Establishment Charges recoverable from other Governments, Departments, etc - ಮತೆ ಇತರ ಸರ್ಕಾರಗಳು ಇವುಗಳಿಗೆ ವೇರೂಮವು ಗಳಿಂದ ವಸೂಲಾಗುವುದಾದ ಸ್ಥಾಪನೆಗಳಿಗೆ	1 30 17 523	1 21 20 003	1 31 40 000	1 35 80 000
ESTABLISHMENTS FOR SPECIAL LAND ACQUISITION ON BEHALF OF GOVT AND OTHER ACQUIRING BODIES ಭಾರತ ಸರ್ಕಾರ ಮತ್ತು ಇತರ ಅಂಗ ಸಂಸ್ಥೆಗಳ ಪರವಾನ ವಿಶಿಷ್ಟ ಭೂಸ್ವಾಧೀನ ಶಿಪ್ಪಿಂಗ್‌ಗಳು		2,55,000	2 90,000	2,20,000
ESTABLISHMENTS FOR ACQUISITION OF LAND AND REHABILITATION OF DISPLACED PERSONS IN CONNECTION WITH DEVELOPMENT OF MANGALORE PORT ಮಂಗಳೂರು ರೇವಿನ್ಯೂ ನಿರೀಕ್ಷಿಸಿದ ಭೂಸ್ವಾಧೀನಕ್ಕೆ ಮತ್ತು ಸ್ವಯಂಸೇವಕರ ಪೂರೈಕೆಗಾಗಿ ಸೇವಿಸಿದ ಸ್ಥಾಪನೆ	4,77,600	1,40,000	1,85,000	1,35,000
ESTABLISHMENT ON ACCOUNT OF SPECIAL DUFF FOR REQUISITIONING AND HIRING PROPERTIES FOR MILITARY PURPOSES ಸೈನ್ಯಕಾರ್ಯಗಳಿಗಾಗಿ ಸ್ವತ್ತುಗಳನ್ನು ಅಭ್ಯಾಸಿಸುವ ಮತ್ತು ಖಾಸಗಿ ಕೆಲಸಗಳನ್ನು ನಿರೀಕ್ಷಿಸಿದ ಸ್ಥಾಪನೆ				
Total r ಒಟ್ಟು	4,77,600	3,05,000	4,75,000	3,55,000
Total E ಒಟ್ಟು	2,00,07,956	1,84,95,000	2,02,80,000	2,02,80,000
Included under 'r I' ಎಲ್ಲಾ ಸೇರಿದ			10,55	

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿನ್ಯೋಗದ ಒಳ ಪ್ರಾಧಾನ್ಯ, ಉಪ, ಒಳ ಮತ್ತು ಸವಿವರ ವಿವರಣೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E. O. I. ESTABLISHMENTS OTHER THAN TREASURIES— ಖಜಾನೆಗಳ ಹೊರತು ಇತರ ಸಿಬ್ಬಂದಿ—				
(i) BANGALORE DIVISION— ಬೆಂಗಳೂರು ವಿಭಾಗ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,65,027	1,38,100	1,61,100	1,55,900
Pay of Establishment ಸಿಬ್ಬಂದಿ ವೇತನ	4,04,528	3,65,700	4,22,400	4,29,400
Dearness Allowance ಕುಟ್ಟಿ ಭತ್ಯೆ	3,29,348	3,13,000	3,28,000	3,31,900
Other Allowances ಇತರ ಭತ್ಯೆ	28,233	26,100	48,400	86,500
2. Travelling Allowance ಪ್ರವಾಸ ಭತ್ಯೆ	33,329	37,000	40,000	44,000
3. Other Charges ಇತರ ವೆಚ್ಚ	1,35,231	1,30,100	1,30,100	1,32,300
TOTAL E. O. I. (i) ಒಟ್ಟು	10,95,696	10,10,000	11,30,000	11,80,000
(ii) MYSORE DIVISION— ಮೈಸೂರು ವಿಭಾಗ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,68,467	1,64,600	1,75,000	1,86,500
Pay of Establishment ಸಿಬ್ಬಂದಿ ವೇತನ	4,50,315	3,83,300	4,15,000	4,47,100
Dearness Allowance ಕುಟ್ಟಿ ಭತ್ಯೆ	3,52,144	3,26,300	3,70,000	3,52,000
Other Allowances ಇತರ ಭತ್ಯೆ	22,273	22,600	30,000	48,400
2. Travelling Allowance ಪ್ರವಾಸ ಭತ್ಯೆ	33,587	45,000	45,000	48,000
5. Other Charges ಇತರ ವೆಚ್ಚ	2,22,665	1,95,200	1,90,000	2,03,000*
TOTAL E. O. I. (ii) ಒಟ್ಟು	12,49,451	11,37,000	12,25,000	12,85,000

* Includes provision for purchase of furniture. ಖರೀದಿಪದಾರ್ಥಗಳ ಖರೀದಿಗೂ ಒದಗಿಸಲಾಗಿದೆ

19. GENERAL ADMINISTRATION

ಸಾಮಾನ್ಯ ಆಡಳಿತ

Sub Major, Minor, Sub and Detailed Heads of Appropriation ಒಂದೊಂದರ ಲೆಕ್ಕ ಪುಸ್ತಕದ ಉಪ ಲೆಕ್ಕ ಮತ್ತು ಸವಿಸವ ಶಿಬಿರಗಳು	Accounts ಲೆಕ್ಕ 1969-70	Budget Est mates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Est mates ಆಯವ್ಯಯ ಅಂದಾಜು 1971-72
E o I ESTABLISHMENT OTHER THAN TREASURIES — ಖಜಾನೆಗಳ ಹೊರತು ಇತರ ಸ್ಥಾಪನೆ				
(iii) GULBARGA DIVISION— ಗುಲ್ಬರ್ಗಾ ವಿಭಾಗ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,87,571	1,22,000	1,22,000	1,22,500
Pay of Establishment ಸ್ಥಾಪನೆ ವೆಚ್ಚ	7,55,560	3,24,800	4,02,000	4,12,500
Dearness Allowance ಪರಿಹರಣೆ ಭತ್ಯೆ	2,81,663	2,55,800	2,90,000	3,04,200
Other Allowances ಇತರ ಭತ್ಯೆ	13 668	12,300	25,000	45,000
2 Travelling Allowance ಪ್ರಯಾಣ ಭತ್ಯೆ	41,907	33,000	43,000	49,000
3 Other Charges ಇತರ ವೆಚ್ಚ	1,20 337	90,100	98 000	97,000
TOTAL E o I (iii) ಒಟ್ಟು	9,24,706	8,38,000	9 80 000	10,30,000
(iv) BELGAUM DIVISION ಬೆಂಗಳೂರು ವಿಭಾಗ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,07,601	1,00,900	1 18,500	1,26,100
Pay of Establishment ಸ್ಥಾಪನೆ ವೆಚ್ಚ	3,59,282	3,38,700	3,87,500	3,85,700
Dearness Allowance ಪರಿಹರಣೆ ಭತ್ಯೆ	2,76,747	2,72,000	2,77,000	2,82,000
Other Allowances ಇತರ ಭತ್ಯೆ	21,895	22,300	35,000	58,200
2 Travelling Allowance ಪ್ರಯಾಣ ಭತ್ಯೆ	41,610	60,000	60,000	68,000
3 Other Charges ಇತರ ವೆಚ್ಚ	2,15,761	1,80,100	2,22,000	2,00,000
TOTAL E o I (iv) ಒಟ್ಟು	10,22,896	9,74,000	11,00,000	11,20,000
TOTAL E o I. ಒಟ್ಟು	42,92,749	39,59,000	44,35,000	46,16,000

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿಭಾಗೀಯ ಉಪ ಪ್ರಧಾನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E. o. II. ESTABLISHMENTS FOR DISPOSAL OF BARKAST— ದರ್ಜಾಸ್ಥಾನಗಳನ್ನು ವಿಲೇವಾರಿ ಸಲುವಾದ ಸಿಬ್ಬಂದಿ—				
(i) MYSORE DIVISION— ಮೈಸೂರು ವಿಭಾಗ—				
1 Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	5,505	6,900	6,600	7,100
Dearness Allowance ಕುಟ್ಟಿ ಭತ್ಯೆ	4,788	6,100	6,500	6,900
Other Allowances ಇತರ ಭತ್ಯೆ	277
2 Travelling Allowance ಪ್ರವಾಸ ಭತ್ಯೆ	...	100	100	200
3 Other Charges ಇತರ ವೆಚ್ಚ	...	400	300	300
Total E o (i) ಒಟ್ಟು	10,570	11,500	12,500	13,500
(iii) BELGAUM DIVISION— ಬೆಳಗಾವಿ ವಿಭಾಗ—				
1 Establishment Charges— ಸಿಬ್ಬಂದಿ ವೆಚ್ಚ				
Pay of Officers ಅಧಿಕಾರಿಗಳ ವೇತನ	1,500	6,800	7,500	7,600
Pay of Establishment ಸಿಬ್ಬಂದಿ ವೇತನ	15,258	39,400	45,500	44,500
Dearness Allowance ಕುಟ್ಟಿ ಭತ್ಯೆ	11,146	29,200	29,200	29,300
Other Allowances ಇತರ ಭತ್ಯೆ	...	600	300	300
2 Travelling Allowance ಪ್ರವಾಸ ಭತ್ಯೆ	1,910	3,000	5,500	10,000
3 Other Charges ಇತರ ವೆಚ್ಚ	155	7,500	2,500	2,800
Total E o (iii) ಒಟ್ಟು	29,969	86,500	90,500	94,500
Total E o II ಒಟ್ಟು	40,539	98,000	1,03,000	1,08,000

19 GENERAL ADMINISTRATION

ಸಾಮಾನ್ಯಾಡಳಿತ

Sub Major Minor Sub and Detailed Heads of Appropriation ವಿಭಾಗೀಯ ಒಳ ಪದ್ಧತಿ ಒಳ ಮತ್ತು ಸೂಚನೆ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E o III MANAGEMENT OF ESTATES TAKEN OVER BY GOVERNMENT — ಸರ್ಕಾರದವರು ವಶಕ್ಕೆ ತೆಗೆದುಕೊಂಡ ಆಸ್ತಿಗಳ ಕಾರ್ಯ ನಿರ್ವಹಣೆ—				
() BELGAUM DIVISION ಬೆಳ್ಗಾಂವಿ ವಿಭಾಗ—				
1 Establishment Charges ಸ್ಥಾಪನೆ ವೆಚ್ಚ —				
Pay of Establishment ಸ್ಥಾಪನೆ ವೇತನ	6 186	9 700	11 000	10 800
Dearness Allowance ಹುಟ್ಟು ಭತ್ಯೆ	4 641	7 000	7 300	7 850
Other Allowances ಇತರ ಭತ್ಯೆ	208	550	950	1 600
2 Travelling Allowance ಪ್ರವಾಸ ಭತ್ಯೆ	357	700	700	700
3 Other Charges ಇತರ ವೆಚ್ಚ	15	50	50	50
4 Deduct—Expenditure transferred to Management of Minors Estates Fund ವಹಾ—ಆಸ್ತಿಯುಳ್ಳವರ ಆಸ್ತಿಗಳ ಆಡಳಿತ ನಿಧಿಗೆ ವರ್ಗಾಯಿಸುವ ಮೊತ್ತ	1 171	2 000	3 000	3 000
Total E o III () ಒಟ್ಟು	10 236	16 000	17 000	18 000
(ii) GULBARGA DIVISION— ಗುಲ್ಬರ್ಗ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ —				
Pay of Establishment ಸ್ಥಾಪನೆ ವೇತನ	3 733	9 200	9 200	10 300
Dearness Allowance ಹುಟ್ಟು ಭತ್ಯೆ	2 382	5 900	5 600	6 000
Other Allowances ಇತರ ಭತ್ಯೆ	66	300	600	1 200
2 Travelling Allowance ಪ್ರವಾಸ ಭತ್ಯೆ	13	450	450	350
3 Other Charges ಇತರ ವೆಚ್ಚ		150	150	150
Total E o III (ii) ಒಟ್ಟು	6 194	16 000	16 000	18 000
Total E o III ಒಟ್ಟು	16 430	32 000	33 000	36 000

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ಎನಿರೀಗದ ಒಳಪಟ್ಟ ವ್ಯಯ, ಒಳ ಮತ್ತು ಸವಿವರ ಒಳಪಟ್ಟವು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುಧಿಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E. o. IV ESTABLISHMENTS FOR ABOLITION OF INAMS— ಇನಾಮ ರದ್ದಿಯಾಗಿ ಸಂಬಂಧಪಟ್ಟ ಸಿಬ್ಬಂದಿಗಳು				
(i) BANGALORE DIVISION— ಬೆಂಗಳೂರು ವಿಭಾಗ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	18,749	19,100	19,700	19,700
Pay of Establishment ಸಿಬ್ಬಂದಿ ವೇತನ ...	13,279	14,100	16,500	16,500
Dearness Allowance ತುಟ್ಟ ಭತ್ಯೆ ...	14,941	14,600	15,500	15,500
Other Allowances ಇತರ ಭತ್ಯೆ ...	2,339	2,800	4,900	9,200
2. Travelling Allowance ಪ್ರವಾಸ ಭತ್ಯೆ ...	3,590	2,400	4,000	4,100
3. Other Charges ಇತರ ವೆಚ್ಚ ...	7,725	15,000	9,400	10,000
Total E.o. IV (i) ಜುಮ್ಮಾ ...	60,623	68,000	70,000	75,000
(ii) MYSORE DIVISION— ಮೈಸೂರು ವಿಭಾಗ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	14,499	...	12,000	...
Pay of Establishment ಸಿಬ್ಬಂದಿ ವೇತನ ...	30,322	4,500	29,200	32,500
Dearness Allowance ತುಟ್ಟ ಭತ್ಯೆ ...	30,012	3,400	25,200	24,200
Other Allowances ಇತರ ವೆಚ್ಚ ...	1,900	300	900	1,800
2. Travelling Allowance ಪ್ರವಾಸ ಭತ್ಯೆ ...	5,462	1,000	1,000	1,000
3. Other Charges ಇತರ ವೆಚ್ಚ ...	32,254	800	26,700	29,500*
Total E.o. IV (ii) ಜುಮ್ಮಾ ...	1,14,479	10,000	95,000	89,000
Total E. o. IV ಜುಮ್ಮಾ ...	1,75,102	78,000	1,65,000	1,64,000

*Includes provision for reimbursement of expenditure to the Reserve Bank of India for issue and management of Compensation Bonds.

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿವರಣೆಗಳ ಒಳ ವ್ಯವಸ್ಥೆ, ಉಪ, ಒಳ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಅಂದಾಜು 1971-72
E o. V. ESTABLISHMENTS OF THE DISTRICT DEVELOPMENT COUNCILS — ಜಿಲ್ಲಾಭಿವೃದ್ಧಿ ಸಂಸ್ಥೆಗಳ ಸ್ಥಾಪನೆಗಳು—				
(A) BANGALORE DIVISION — ಬೆಂಗಳೂರು ವಿಭಾಗ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	33,815	33,400	33,400	37,500
Pay of Establishment ಸ್ಥಾಪನೆ ವೆಚ್ಚ ...	27,719	18,800	21,800	22,000
Dearness Allowance ಹೆಚ್ಚುವರಿ ಭತ್ಯೆ ...	28,566	23,800	24,000	24,300
Other Allowances ಇತರ ಭತ್ಯೆ ...	1,497	1,500	2,800	5,500
2. Travelling Allowance ವ್ಯವಹಾರ ಭತ್ಯೆ ...	5,951	6,000	7,000	8,000
3. Other Charges ಇತರ ವೆಚ್ಚ ...	6,967	6,500	7,000	7,700
Total E o. V. (A) ಒಟ್ಟು ...	1,04,516	90,000	96,000	1,05,000
(B) MYSORE DIVISION— ಮೈಸೂರು ವಿಭಾಗ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	33,970	38,600	41,000	45,900
Pay of Establishment ಸ್ಥಾಪನೆ ವೆಚ್ಚ ...	23,754	20,000	21,800	22,800
Dearness Allowance ಹೆಚ್ಚುವರಿ ಭತ್ಯೆ ...	26,882	27,000	27,400	27,900
Other Allowances ಇತರ ಭತ್ಯೆ ...	1,963	1,500	1,900	2,600
2. Travelling Allowance ವ್ಯವಹಾರ ಭತ್ಯೆ ...	5,419	7,400	7,400	7,400
3. Other Charges ಇತರ ವೆಚ್ಚ ...	1,445	3,500	2,500	3,400
Total E o. V. (B) ಒಟ್ಟು ...	93,433	98,000	1,02,000	1,10,000

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor, Sub and Detailed Heads of Appropriation ವಿವಿಧವಾದ ಒಳ ಪ್ರಧಾನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E. o. V. ESTABLISHMENTS OF THE DISTRICT DEVELOPMENT COUNCILS— ಜಿಲ್ಲಾಭಿವೃದ್ಧಿ ಪರಿಷತ್ತುಗಳ ಸಿಬ್ಬಂದಿಗಳು—				
(C) GULBARGA DIVISION— ಗುಲ್ಬರ್ಗ ವಿಭಾಗ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	26,580	29,500	29,000	29,000
Pay of Establishment ಸಿಬ್ಬಂದಿ ವೇತನ ...	20,945	15,500	17,500	18,700
Dearness Allowance ತುಟ್ಟಿ ಭತ್ಯೆ ...	22,834	19,000	20,000	20,000
Other Allowances ಇತರ ಭತ್ಯೆ ...	912	700	1,200	2,100
2. Travelling Allowance ಪ್ರವಾಸ ಭತ್ಯೆ ...	5,037	5,000	6,000	6,000
3. Other Charges ಇತರ ವೆಚ್ಚ ...	5,826	6,300	7,300	6,200
Total E. o. V (C) ಜುಮ್ಮಾ ...	82,134	76,000	81,000	82,000
(D) BELGAUM DIVISION— ಬೆಳಗಾವಿ ವಿಭಾಗ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	32,865	29,000	32,500	33,200
Pay of Establishment ಸಿಬ್ಬಂದಿ ವೇತನ ...	16,604	17,500	21,800	22,500
Dearness Allowance ತುಟ್ಟಿ ಭತ್ಯೆ ...	20,466	20,300	21,900	22,100
Other Allowances ಇತರ ಭತ್ಯೆ ...	1,633	1,700	3,000	5,300
2. Travelling Allowance ಪ್ರವಾಸ ಭತ್ಯೆ ...	6,806	6,500	6,500	7,000
3. Other Charges ಇತರ ವೆಚ್ಚ ...	7,409	9,000	9,300	9,900
Total E. o. V (D) ಜುಮ್ಮಾ ...	85,783	84,000	95,000	1,00,000
Total E. o. V ಜುಮ್ಮಾ ...	3,65,865	3 48,000	3,74,000	3,97,000

19. GENERAL ADMINISTRATION

ಸಾಮಾನ್ಯ ದಳತ

Sub Major, Minor, Sub and Detailed Heads of Appropriation ವಿವಿಧೋದ್ದೇಶ ಒಳವ್ಯಯ, ಉಪ ಒಳ ಮತ್ತು ಸವಕು ಖರ್ಚುಗಳೆಂದು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಸರಿಪ್ಪುಡ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
P I SUB DIVISIONAL ESTABLISHMENTS ಉಪ ವಿಭಾಗ ಸ್ಥಾಪನೆಗಳು				
(i) BANGALORE DIVISION— ಬೆಂಗಳೂರು ವಿಭಾಗ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	83,082	84,300	84,300	81,200
Pay of Establishment ಸ್ಥಾಪನೆ ವೇತನ	2,08,615	1,55,500	1,80,000	1,81,200
Dearness Allowances ತುಟ್ಟಿ ಭತ್ಯೆ	1,63,631	1,45,200	1,48,000	1,53,000
Other Allowances ಇತರ ಭತ್ಯೆ	11,619	5,900	13,700	16,600
2. Travelling Allowance ಪ್ರವಾಸ ಭತ್ಯೆ	48,097	49,000	49,000	58,000
3. Other Charges ಇತರ ವೆಚ್ಚ	34,676	35,100	35,000	35,000
Total P I (i) ಒಟ್ಟು	5,49,720	4,75,000	5,10,500	5,35,000
(ii) MYSORE DIVISION— ಮೈಸೂರು ವಿಭಾಗ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	98,677	82,000	92,200	92,500
Pay of Establishment ಸ್ಥಾಪನೆ ವೇತನ	1,67,255	1,60,000	1,83,000	1,95,300
Dearness Allowance ತುಟ್ಟಿ ಭತ್ಯೆ	1,63,566	1,56,800	1,70,000	1,73,400
Other Allowances ಇತರ ಭತ್ಯೆ	5,489	5,000	6,800	9,800
2. Travelling Allowance ಪ್ರವಾಸ ಭತ್ಯೆ	44,799	42,000	42,000	50,000
3. Other Charges ಇತರ ವೆಚ್ಚ	43,395	35,200	40,200	39,000*
Total P I (ii) ಒಟ್ಟು	5,23,181	4,81,000	5,39,000	5,60,000

* Includes provision for purchase of furniture ಚರೋಪಕರಣಗಳ ಖರೀದಿಗಾಗಿ ಒದಗಿಸಲಾಗಿದೆ.

EXPENDITURE

೨೦೦೦

19. GENERAL ADMINISTRATION

ಸಾಮಾನ್ಯ

	ಆಯವ್ಯಯ 1970-71	Budget Estimates ಆಯವ್ಯಯ 1970-71	Revised Estimates ಆಯವ್ಯಯ 1970-71	Budget Estimates ಆಯವ್ಯಯ 1971-72
1. ...	57,000	65,600	65,600	65,600
2. ...	1,55,661	1,50,000	1,70,100	1,84,200
3. ...	1,41,000	1,42,400	1,48,400	1,50,600
4. ...	14,97	4,300	6,700	11,100
5. Total E.p. I (iii)	1,18,758	26,000	28,000	30,000
6. ...	29,024	12,100	27,200	28,200
Total E.p. I (iv)	4,27,002	4,07,000	4,46,000	4,70,000
(iv) ...				
1. ...	1,09,194	99,100	1,04,400	1,03,500
2. ...	2,12,521	2,14,500	2,40,000	2,41,500
3. ...	1,86,324	1,85,000	1,90,300	1,93,800
4. ...	5,199	5,100	9,600	15,600
5. Total E.p. I (v)	62,709	58,000	79,500	90,000
6. ...	81,888	75,300	76,200	80,600
Total E.p. I (vi)	6,57,835	6,37,000	7,00,000	7,25,000
Total E.p. I	21,37,738	20,00,000	21,95,000	22,90,000

19. GENERAL ADMINISTRATION

ಸಾಮಾನ್ಯ

Sub-Header, Minor, Sub and Detailed Heads of Appropriation ಅನುಬಂಧ, ಮೂಲ, ಸೂಚನೆ ಮತ್ತು ವಿವರಣೆ ಸಂಖ್ಯೆ	Amount 1922-23	Budget Estimate 1922-23	Revised Estimate 1922-23	1921-22 Actual
E. p. II. ESTABLISHMENT FOR SPECIAL LAND ACQUISITION ON BEHALF OF G.O.I. AND OTHER ACQUIRING BODIES— ಅನುಬಂಧ ಸಂಖ್ಯೆ ೧೦೦, ಮತ್ತು ಅನುಬಂಧ ಸಂಖ್ಯೆ ೧೦೧ ಮತ್ತು ೧೦೨				
(A) Establishments for the Acquisition of Land on behalf of Railways— ರೈಲ್ವೆ ಸಂಸ್ಥೆಗಳಿಗೆ ಭೂಮಿ ಸಂಪಾದನೆಗಾಗಿ ಸಂಸ್ಥೆಗಳು				
(i) BANGALORE DIVISION— ಬೆಂಗಳೂರು ವಿಭಾಗ				
1 Establishment Charges— ಸಂಸ್ಥೆಗಳ ವೆಚ್ಚ				
Pay of Officers ಅಧಿಕಾರಿಗಳ ವೇತನ	6,800	} 10,000
Pay of Establishment ಸಂಸ್ಥೆಗಳ ವೇತನ	13,178		1,400	...
Dearness Allowance ಪರಿಷ್ಕರಣೆ ಅನುಮತಿ	12,850		1,100	...
Other Allowances ಇತರ ಅನುಮತಿ	1,849		1,500	...
2. Travelling Allowance ಪ್ರಯಾಣ ವೆಚ್ಚ	1,026		200	...
3. Other Charges ಇತರ ವೆಚ್ಚ	50	
Total E. p. II. (A) (i) ಒಟ್ಟು	35,753	10,000	4,000	...
(ii) Mysore Division— ಮೈಸೂರು ವಿಭಾಗ				
1. Establishment Charges— ಸಂಸ್ಥೆಗಳ ವೆಚ್ಚ				
Pay of Officers ಅಧಿಕಾರಿಗಳ ವೇತನ	19,507	} 1,01,000	8,200	...
Pay of Establishment ಸಂಸ್ಥೆಗಳ ವೇತನ	75,205		34,400	...
Dearness Allowance ಪರಿಷ್ಕರಣೆ ಅನುಮತಿ	71,376		24,500	...
Other Allowances ಇತರ ಅನುಮತಿ	23,459		6,200	5,000
2. Travelling Allowance ಪ್ರಯಾಣ ವೆಚ್ಚ	15,221		3,500	...
3. Other Charges ಇತರ ವೆಚ್ಚ	19,640		3,700	...
Total E. p. II. (A) (ii) ಒಟ್ಟು	2,21,210	1,01,000	21,800	5,000

ವ್ಯಯ

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿ-ವಿಧೀಕರಣ ಲೆಕ್ಕಭಾಗ, ಉಪ ಲೆಕ್ಕ ಮತ್ತು ವಿವರ ಲೆ-ವಿ-ವಿ-ಗಳು	Accounts ಲೆ., 1969-70	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿಸಿದ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
P II (B) ESTABLISHMENT FOR THE ACQUISITIONS OF LAND ON BEHALF OF OTHER ACQUIRING BODIES — ಇತರ ಉಗ್ರ ಸಂಸ್ಥೆಗಳ ಪಡುವ ಭೂಸ್ವಾಧೀನರಾಗುವ ಸಂಸ್ಥೆಗಳಿಗಾಗಿ.				
(i) BANGALORE DIVISION— ಬೆಂಗಳೂರು ವಿಭಾಗ.				
Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	6,073	6,700	5,400	5,700
Pay of Establishment ಸ್ಥಾಪನೆ ವೆಚ್ಚ	21,710	39,700	39,700	40,900
Dearness Allowance ಸುಸ್ಥಿರ ಭತ್ಯೆ	19,962	34,400	34,400	33,100
Other Allowances ಇತರ ಭತ್ಯೆ	5,785	5,700	7,700	11,800
Travelling Allowance ಪ್ರಯಾಣ ಭತ್ಯೆ	3,163	3,500	3,500	4,500
Other Charges ಇತರ ವೆಚ್ಚ	731	2,000	1,300	2,000
Total E p II (B) (i) ಒಟ್ಟು	57,424	92,000	92,000	98,000
1) MYSORE DIVISION— ಮೈಸೂರು ವಿಭಾಗ.				
Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	7,047	7,100	4,500	
Pay of Establishment ಸ್ಥಾಪನೆ ವೆಚ್ಚ	15,160	15,900	21,900	
Dearness Allowance ಸುಸ್ಥಿರ ಭತ್ಯೆ	15,297	14,700	15,800	16,000
Other Allowances ಇತರ ಭತ್ಯೆ	1,860	1,600	2,300	4,000
Travelling Allowance ಪ್ರಯಾಣ ಭತ್ಯೆ	1,437	1,500	1,500	1,500
Other Charges ಇತರ ವೆಚ್ಚ	522	1,200	1,000	1,000
Total E p II (B) (ii) ಒಟ್ಟು	41,323	42,000	47,000	47,000

RECEIPTS

FEDERAL BUREAU OF INVESTIGATION

RECEIPTS FROM		AMOUNT	CASH	CHECKS	TOTAL
1. Contributions					
2. Gifts					
3. Sales of surplus property					
4. Interest on investments					
5. Dividends					
6. Royalties					
7. Miscellaneous					
8. Total					
9. Disbursements					
10. Total					
11. Balance forward					
12. Total					

ವ್ಯಯ

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor Sub and Detailed Heads of Appropriation ಒಟ್ಟಾರಿಸಿದ ಲೆಕ್ಕ ಪುಸ್ತಕದ ಉಪ, ಲಘು ಮತ್ತು ಸೂಚಕ ಬೆರಗುಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E q Other Establishments— ಇತರ ಸ್ಥಾಪನೆ				
E q I TALUK ESTABLISHMENTS— ತಾಲ್ಲೂಕು ಸ್ಥಾಪನೆ				
(i) BANGALORE DIVISION— ಬೆಂಗಳೂರು ವಿಭಾಗ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	2,46,070	2,31,400	2,91,400	2,54,200
Pay of Establishment ಸ್ಥಾಪನೆ ವೆಚ್ಚ	17,83,070	15,68,200	18,96,200	18,47,300
Dearness Allowance ಪುಟ್ಟ ಭತ್ಯೆ	14,83,723	14,64,900	15,04,000	15,55,000
Other Allowances ಇತರ ಭತ್ಯೆ	22,527	22,400	43,400	63,500
2 Travelling Allowance ಪ್ರಯಾಣ ಭತ್ಯೆ	2,40,313	2,30,000	2,30,000	2,70,000
3 Other Charges ಇತರ ವೆಚ್ಚ	1,74,266	2,00,100	1,80,000	2,00,000*
Total E q I (i) ಒಟ್ಟು	39,49,969	37,17,000	41,45,000	41,90,000
(ii) MYSORE DIVISION— ಮೈಸೂರು ವಿಭಾಗ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	2,13,518	1,99,900	2,15,300	2,30,800
Pay of Establishment ಸ್ಥಾಪನೆ ವೆಚ್ಚ	14,79,478	11,89,100	13,31,400	14,73,800
Dearness Allowance ಪುಟ್ಟ ಭತ್ಯೆ	12,99,814	11,18,300	11,63,900	12,09,600
Other Allowances ಇತರ ಭತ್ಯೆ	15,389	13,500	14,400	20,800
2 Travelling Allowance ಪ್ರಯಾಣ ಭತ್ಯೆ	2,38,213	1,85,000	1,85,000	2,00,000
3 Other Charges ಇತರ ವೆಚ್ಚ	1,72,168	2,00,200	1,90,000	(a) 2,65,000 *
Total E q I (ii) ಒಟ್ಟು	34,18,590	29,06,000	31,00,000	34,00,000

* Includes provision for using Taluk Board Jeeps for collection of Land Revenue
 ಭೂಮಿಯನ್ನು ಸಂಗ್ರಹಿಸಲು ತಾಲ್ಲೂಕು ಬೋರ್ಡ್ ಜಿಪ್‌ಗಳನ್ನು ಬಳಸುವುದಕ್ಕೆ ಕಲ್ಪಿಸಿದ ಮೊತ್ತ ಸೇರಿದೆ

(a) Includes provision for purchase of furniture ಒಡಂಬಡಿಕೆಗಾಗಿ ಮೆಬಲಿನೋ ಖರೀದಿಸುವುದ

19. GENERAL ADMINISTRATION

ಸಾಮಾನ್ಯಾಡಳಿತ

Sub-Major, Minor, Sub and Detailed Heads of Appropriation ವಿಭಾಗೀಯ ಅಥವಾ ಸೂಚಕ, ಅಂಶ, ಅಥವಾ ಸೂಚಕ ಸೂಚಕಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕರಣ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E. q. I. TALUK ESTABLISHMENTS.- ತಾಲ್ಲೂಕು ಸ್ಥಾಪನೆ				
(iii) GULBARGA DIVISION— ಗುಲ್ಬರ್ಗಾ ವಿಭಾಗ—				
1. Establishment Charges ಸ್ಥಾಪನೆ ವ್ಯಯ—				
Pay of Officers ಅಧಿಕಾರಿಗಳ ವೇತನ	...	1,50,924	1,43,000	1,45,000
Pay of Establishment ಸ್ಥಾಪನೆ ವೇತನ	...	13,55,803	13,07,500	15,01,000
Dearness Allowance ತುಂಬಾ ವ್ಯಯ	...	11,94,164	11,47,800	11,84,600
Other Allowances ಇತರ ವ್ಯಯ	...	14,290	10,600	17,400
2. Travelling Allowance ವ್ಯಯದ ವ್ಯಯ	...	1,60,035	1,90,000	1,80,000
3. Other Charges ಇತರ ವ್ಯಯ	...	98,014	1,38,100	1,18,000
Total E. q. I (iii) ಒಟ್ಟು	...	29,73,228	29,37,000	31,50,000
(iv) BELGAUM DIVISION— ಬೆಲ್ಗಾಂ ವಿಭಾಗ—				
1. Establishment Charges— ಸ್ಥಾಪನೆ ವ್ಯಯ—				
Pay of Officers ಅಧಿಕಾರಿಗಳ ವೇತನ	...	2,43,361	2,23,300	2,43,000
Pay of Establishment ಸ್ಥಾಪನೆ ವೇತನ	...	9,09,576	9,31,300	10,04,000
Dearness Allowance ತುಂಬಾ ವ್ಯಯ	...	7,81,485	7,97,000	8,12,000
Other Allowances ಇತರ ವ್ಯಯ	...	11,943	11,300	15,700
2. Traveling Allowance ವ್ಯಯದ ವ್ಯಯ	...	1,75,616	1,67,000	1,90,000
3. Other Charges ಇತರ ವ್ಯಯ	...	2,84,187	2,90,100	2,90,000
Total E. q. I (iv) ಒಟ್ಟು	...	24,06,201	24,20,000	25,55,000
Total E. q. I ಒಟ್ಟು	...	1,27,47,988	1,19,80,000	1,29,50,000

* Includes provision for using Taluk Board Jeeps for collection of Land Revenue.
 ಭೂಕರದಾಯಿ ಮೂಲಕ ತಾಲ್ಲೂಕು ಬೋರ್ಡ್ ಜಿಪ್‌ಗಳನ್ನು ಬಳಸುವುದಕ್ಕೆ ತಗಲುವ ವಿದ್ಯುತ್ ಸೇರಿದೆ.

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor Sub and Detailed Heads of Appropriation ವಿಭಾಗೀಕರಣದ ಒಳ ಪ್ರಧಾನ ಉಪ, ಒಳ ಮತ್ತು ವಿವರ ಓ.ಒ.ಒ.ಒ.ಒ.	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ವಿವಿಧ್ಯುಕ್ತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E q II ESTABLISHMENT FOR ACQUISITION OF LAND AND REHABILITATION OF DISPLACED PERSONS IN CONNECTION WITH DEVELOPMENT OF MANGALORE PORT ಮಂಗಳೂರು ರೇವಿನ್ ಅಭಿವೃದ್ಧಿ ನಿಮಿತ್ತವಾದ ಭೂಸ್ವಾಧೀನತೆಗೆ ಮತ್ತು ಸ್ಥಳಾಂತರಣ ಪ್ರಯತ್ನಗಳಿಗೆ ಸಂಬಂಧಿಸಿದ ಸಿಬ್ಬಂದಿ—				
(Mysore Division) (ಮೈಸೂರು ವಿಭಾಗ)				
1 Establishment Charges — ಸ್ಥಾಪನೆ ವೆಚ್ಚ — Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೇತನ Dearness Allowance ಕುಟುಂಬ ಭತ್ಯೆ Other Allowances ಇತರ ಭತ್ಯೆ	26,102 83,432 73,602 59,597	10,100 51,000 47,500 13,600	26,400 63,200 49,400 10 000	7,700 53,000 40,000 11,800
2 Travelling Allowance ಪ್ರವಾಸ ಭತ್ಯೆ	13 012	7,400	13 000	8,500
3 Other Charges ಇತರ ವೆಚ್ಚ	13,780	10,400	23,000	14,000
Total E q II ಒಟ್ಟು	2,69,535	1,40,000	1,85,000	1 35,000
E q III T A and D A to Non official Members of Committees constituted under Land Grant Rules 1969 — 1969ನೇ ಭೂ ವಿಲಾಸನಿ ನಿರ್ಮಾಣಗಳ ಮೇಲೆ ಸಂಘಟಿತವಾದ ಸಮಿತಿಗಳ ಅಧಿಕಾರಿಗಳ ಸಹಾಯಕ ಪ್ರವಾಸ ಮತ್ತು ದಾಖಲೆ—				
1 Bangalore Division ಬೆಂಗಳೂರು ವಿಭಾಗ				
2 Mysore Division ಮೈಸೂರು ವಿಭಾಗ				
3 Gulbarga Division ಗುಲ್ಬರ್ಗಾ ವಿಭಾಗ			5 000	10 000
4 Belgaum Division ಬೆಳಗಾವಿ ವಿಭಾಗ				
Total E q. III ಒಟ್ಟು			5,000	10 000
Total E q ಒಟ್ಟು	1,80,17,523	1,21,20,000	1,31,40 000	1,35,80,000

19. GENERAL ADMINISTRATION

ಸಾಮಾನ್ಯಾಡಳಿತ

Sub Major, Minor and Sub Heads of Appropriation ವಿವಿಧವಾದ ಒಳಪ್ರಧಾನ, ಉಪ, ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimate ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
G. MISCELLANEOUS. ವಿವಿಧ				
G. s. Discretionary Grants by Heads of States, etc.— ರಾಜ್ಯ ಪ್ರಮುಖರೇ ವೇತನಾಧಾರಿತ ವಿವೇಚನಾಧೀನ ಅನುದಾನಗಳು.—				
1 Discretionary Grants by the Head of the State.— ರಾಜ್ಯ ಪ್ರಮುಖರೇ ವಿವೇಚನಾಧೀನ ಅನುದಾನಗಳು.—				
*(Voted) (ವ್ಯವಸ್ಥಿತ) ... (Charged) (ಪ್ರಚ್ಛೇದ) ...	50,000 23,995	50,000 25,000	50,000 25,000	50,000 25,000
11. Discretionary Grants by the Divisional and Deputy Commissioners.— ವಿಭಾಗಾಧಿಕಾರಿಗಳ ಮತ್ತು ಡಿಪ್ಯುಟಿ ಕಮಿಷನರುಗಳ ವಿವೇಚನಾಧೀನ ಅನುದಾನ.—				
1. Bangalore Division ಬೆಂಗಳೂರು ವಿಭಾಗ ... 2. Mysore Division ಮೈಸೂರು ವಿಭಾಗ ... 3. Gulbarga Division ಗುಲ್ಬರ್ಗಾ ವಿಭಾಗ ... 4. Belgaum Division ಬೆಳಗಾವಿ ವಿಭಾಗ ...	2,576 850 4,350 18,045	5,000 2,000 2,000 1,000	15,000 12,600 1,400 1,000	5,000 2,000 2,000 1,000
Total G. s. II ಒಟ್ಟು ...	25,821	10,000	30,000	10,000
Total G. s. (Voted) ಒಟ್ಟು (ವ್ಯವಸ್ಥಿತ) ... (Charged) (ಪ್ರಚ್ಛೇದ) ...	75,821 23,995	60,000 25,000	80,000 25,000	60,000 25,000
G. t. Miscellaneous ವಿವಿಧ				
STIPENDS UNDER THE SCHEME OF EMPLOYMENT ASSISTANCE AND RELIEF TO EDUCATED UNEMPLOYED— ಅಕ್ಷರಸ್ಥ ನಿರಾಶ್ರಿತರಿಗಾಗಿ ಉದ್ಯೋಗ ಮತ್ತು ಪರಿಹಾರ ಯೋಜನೆ ನಿರ್ಮಿಸಿ ಶಿಕ್ಷಣವೇತನ ಮತ್ತು ಪರಿಹಾರ—				
1. Bangalore Division ಬೆಂಗಳೂರು ವಿಭಾಗ ... 2. Mysore Division ಮೈಸೂರು ವಿಭಾಗ ... 3. Gulbarga Division ಗುಲ್ಬರ್ಗಾ ವಿಭಾಗ ... 4. Belgaum Division ಬೆಳಗಾವಿ ವಿಭಾಗ ...	}	}	25,000	1,00,000
Total ಒಟ್ಟು ...	}	}	25,000	1,00,000

*Discretionary Grant payable to the Ex-Ruler of Mysore.
ಹಿಂದಿನ ರಾಜ್ಯ ಪರಿವಾಲಕರಿಗೆ ಸಂದಾಯವಾಗಬೇಕಾದ ವಿವೇಚನಾಧೀನ ಅನುದಾನ

ವ್ಯಯ

19. GENERAL ADMINISTRATION

ಸಾಮಾನ್ಯಾಡಳಿತ

Sub Major Minor Sub and Detailed Heads of Appropriation ವಿವರಿಸಿದ ಒಳವಿಭಾಗದ ಉಪ ಒಳ ಮತ್ತು ಸವಿವರ ಒಳೀಕಣಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಮುಷ್ಕೂತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
G t A EXPENDITURE CONNECTED WITH DASARA FESTIVITIES — ದಸರಾ ಮಹೋತ್ಸವದ ವ್ಯಯ				
1 Establishment Charges— ಸ್ಥಾಪನ ವ್ಯಯ— Pay of Officers ಅಧಿಕಾರಿಗಳ ವೇತನ Dearness Allowance ಕುಟು ಭತ್ಯೆ	486 101	1,200 200	1,200 200	1,200 200
2 Travelling Allowance ಪ್ರವಾಸ ಭತ್ಯೆ		600	500	100
3 Electricity Charges ವಿದ್ಯುತ್ ಶಕ್ತಿ ವ್ಯಯ	1 89,840	1,12 500	1,00 000	1 00,000
4 Sports ಕ್ರೀಡೆಗಳು	1,99 798	2 10 000	2,00 000	2,00,000
5 Cultural Activities, Nada Habba Celebrations ಸಾಂಸ್ಕೃತಿಕ ಚಟುವಟಿಕೆಗಳು ನಾದಹಬ್ಬ ಉತ್ಸವಗಳು	19 338	55,000	50 000	45,000
6 Tableaux ಟ್ಯಾಬ್ಲೋ	6 000	7,500	100	7,500
7 Awards for Public Service ಸಾರ್ವಜನಿಕ ಸೇವೆಗೆ ಉತ್ತಮೋತ್ತಮ	10 869	7,000	7,000	7,000
8 Open Air Theatre ಬಹಿರಂಗ ಥಿಯೇಟರು	8,430	6 000	6,000	6,000
9 Children's and Youths' Day at Mysore ಮೈಸೂರಿನಲ್ಲಿ ಮಕ್ಕಳ ಮತ್ತು ಯುವಜನ ದಿನಾಚರಣೆ		10,000	10 000	10,000
Total G t A ಒಟ್ಟು	4 34 862	4,10,000	3,75,000	3,75,000
G t AA MUNICIPAL ADMINISTRATIVE SERVICE— ಪೌರಸಂಸ್ಥಾಡಳಿತ ಸೇವೆ				
1 Establishment Charges— ಸ್ಥಾಪನ ವ್ಯಯ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನ ವೇತನ Dearness Allowance ಕುಟು ಭತ್ಯೆ Other Allowances ಇತರ ಭತ್ಯೆ			2,00,000	5,00,000
2 Travelling Allowance ಪ್ರವಾಸ ಭತ್ಯೆ				
3 Other Charges ಇತರ ವ್ಯಯ				
Total G t AA ಒಟ್ಟು			2 00,000	00

[The page contains extremely faint and illegible text, likely bleed-through from the reverse side of the document. The text is scattered across the page and does not form any recognizable words or sentences.]

ವ್ಯಯ

DFMAND No 11—ADMINISTRATION OF JUSTICE

ಅಭಿಯಾನ ಸಂಖ್ಯೆ 11 - ನ್ಯಾಯ ಪರಿಹಾರ

ESTIMATE OF THE AMOUNTS REQUIRED FOR EXPENDITURE DURING 1971-72
1971-72ರ ವರ್ಷದಲ್ಲಿ ವ್ಯಯಕ್ಕೆ ಬೇಕಾಗಿರುವ ಹಣದ ಅಂದಾಜುTotal of Sums Charged
ಪ್ರಸ್ತುತ ಹಣದ ಮೊತ್ತ
Rs
ರೂ 31 90 000Demand for Grant (Voted)
ಅನುದಾನಕ್ಕೆ ಅಭಿಯಾನಿಸಿ (ಪರಿಷ್ಕೃತ)
Rs
ರೂ 1 90 70 000

21 ADMINISTRATION OF JUSTICE

ನ್ಯಾಯ ಪರಿಹಾರ

Summary by Major Heads of Appropriation ವಿವರಿಸಿದ ಮಹತ್ವದ ಅಂಶಗಳ ಸಾರಾಂಶ	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಂದಾಜು 1971-72
High Court (Charged) ಹೈಕೋರ್ಟ್ (ಪ್ರಸ್ತುತ)	25 28 334	25 51 000	32 00 000	31 95 000
Law Officers ನ್ಯಾಯಾಧಿಕಾರಿಗಳು	10 87 762	12 16 200	13 16 000	14 89 000
Administrator General and Official Trustee ಮುಖ್ಯ ಪ್ರಾಧಿಕಾರಿ ಮತ್ತು ಅಧಿಕಾರಿಗಳ ವಿಶೇಷ ನಿರೀಕ್ಷಿಸಿದ ಅಧಿಕಾರಿ	3 489	3 400	4 200	3 400
Civil and Sessions Courts ವ್ಯವಹಾರ ಪತ್ರ ಸತ್ರ ನ್ಯಾಯಾಲಯಗಳು	1 26 50 108	1 39 31 000	1 46 40 000	1 58 90 700
Courts of Small Causes ಲಘು ವ್ಯವಹಾರ ಗಣ್ಯ ನ್ಯಾಯಾಲಯಗಳು	90 606	1 34 000	1 74 200	1 61 900
Criminal Courts ದಂಡ ನ್ಯಾಯಾಲಯಗಳು	11 62 100	13 44 400	13 81 600	15 25 000
Charges in England (Charged) ಇಂಗ್ಲೆಂಡ್‌ನಲ್ಲಿ ವ್ಯಯಗಳು (ಪ್ರಸ್ತುತ)				
Revision of Pay Scales etc ಪತ್ರ ವ್ಯವಹಾರ ಪರಿಷ್ಕರಣೆ ಇತ್ಯಾದಿ—				
Voted (ಪರಿಷ್ಕೃತ)		16 35 000		
Charged (ಪ್ರಸ್ತುತ)		1 84 000		
Total 21 (Voted) ಮೊತ್ತ (ಪರಿಷ್ಕೃತ)	1 49 94 065	1 82 65 000	1 75 16 000	1 90 70 000
Charged ಪ್ರಸ್ತುತ	25 28 334	27 35 000	32 00 000	31 95 000
Net Total 21 ನಿವೃತ್ತ ಮೊತ್ತ	1 75 22 399	2 10 00 000	2 07 16 000	2 22 65 000
Add Recoveries ಪಡೆಯುವ ಮೊತ್ತ				
Total 21 Gross (Voted) ಸಮಗ್ರ ಮೊತ್ತ (ಪರಿಷ್ಕೃತ)	1 49 94 065	1 82 65 000	1 75 16 000	1 90 70 000
Charged ಪ್ರಸ್ತುತ	25 28 334	27 35 000	32 00 000	31 95 000

21. ADMINISTRATION OF JUSTICE

ನ್ಯಾಯ ಪರಿವಾಲನೆ

Minor, Sub and Detailed Heads of Appropriation ವಿವಿಧೋಗದ ಉಪ-ಉಳಿ ಮಟ್ಟದ ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a High Court (Charged) ಉಚ್ಚ ನ್ಯಾಯಾಲಯ (ವ್ಯಚ್ಛೇದ)				
1. Establishment Charges - ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ಪೇರಾ	8,67,271	8,91,200	10,53,200	10,28,600
Pay of Establishment ಸ್ಥಾಪನೆ ಪೇರಾ	6,76,100	6,62,200	9,28,000	8,60,800
D. A ದಾಖಲೆ	6,23,941	5,87,500	7,73,000	6,64,100
Other Allowances ಇತರ ವೆಚ್ಚ	1,06,614	1,05,100	1,67,700	3,37,200
2. Travelling Allowance ಪ್ರವಾಸ ವೆಚ್ಚ	41,525	44,700	48,500	55,200
3. Other Charges ಇತರ ವೆಚ್ಚ				
Purchase of Books ಪುಸ್ತಕಗಳ ಖರೀದಿ	32,067	50,000	30,000	45,000
Purchase of Furniture ಒಳಕಟ್ಟಡಗಳ ಖರೀದಿ	19,838	25,000	22,000	25,000
Other Charges ಇತರ ವೆಚ್ಚ	1,60,978	1,79,000	1,77,600	1,79,100
Total a (Charged) ಒಟ್ಟು (ವ್ಯಚ್ಛೇದ)	25,28,334	25,51,000	32,00,000	31,95,000

21. ADMINISTRATION OF JUSTICE
ನ್ಯಾಯ ಪರಿವಾಲನ

Minor Sub and Detailed Heads of Appropriation ಧನಿಯೋಗದ ಉಪ ಉಪ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b Law Officers ನ್ಯಾಯಾಧಿಕಾರಿಗಳು				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	1,62,033	1,62,900	1,63,400	1,66,000
Pay of Establishment ಸ್ಥಾಪನೆ ವೇತನ	1,56,348	1,72,500	1,96,600	2,08,000
Dearness Allowance ಕುಟ್ಟು ಭತ್ಯೆ	1,26,114	1,23,000	1,29,000	1,31,500
Other Allowances ಇತರ ಭತ್ಯೆ	4,77,566	6,00,300	6,00,000	8,00,000
2 Travelling Allowance ಪ್ರವಾಸ ಭತ್ಯೆ	21,649	12,500	17,000	18,000
3 Other Charges— ಇತರ ವೆಚ್ಚ—				
Fees to Advocates and Other Law ಆದ್ವಾನಿಕರಣದ ಛೇದನ ಮತ್ತು ಇತರ ನ್ಯಾಯಾಲಯದ ವೆಚ್ಚಗಳು	86,457	85,000	95,000	95,000
Other Charges ಇತರ ವೆಚ್ಚ	57,595	60,000	1,25,000	80,000
Total b ಒಟ್ಟು	10,87,762	12,16,200	13,16,000	14,89,000
c Administrator General and Official Trustee ಮಹಾಪ್ರವಾಸದ ಹಾಗೂ ಸರ್ಕಾರಿ ಧರ್ಮದರ್ಶಿ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	5,113	2,900	3,600	2,900
Pay of Establishment ಸ್ಥಾಪನೆ ವೇತನ	376	100	500	100
3 Other Charges ಇತರ ವೆಚ್ಚ		100	100	100
Total c ಒಟ್ಟು	3,489	3,400	4,200	3,400

21. ADMINISTRATION OF JUSTICE

ನ್ಯಾಯ ಪರಿಪಾಲನೆ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d. Civil and Sessions Courts ವ್ಯವಹಾರ ಮತ್ತು ಸತ್ರ ನ್ಯಾಯಾಲಯಗಳು				
d. A. DISTRICT AND SESSIONS JUDGES— ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	15,84,061	17,84,000	19,50,300	19,79,000
Pay of Establishment ಸ್ಥಾಪನೆ ವೇತನ ...	46,06,281	53,56,400	56,00,000	60,96,500
Dearness Allowance ತುಟ್ಟಿ ಭತ್ಯೆ ...	43,20,564	50,26,100	49,58,500	52,93,000
Other Allowances ಇತರ ಭತ್ಯೆ ...	1,95,204	2,51,500	6,50,200	10,00,000
2. Travelling Allowance ಪ್ರವಾಸ ಭತ್ಯೆ ...	2,01,983	2,70,000	2,50,000	3,14,200
3. Other Charges— ಇತರ ವೆಚ್ಚ—				
Batta to Prosecutors and Witnesses ಶ್ರುತಿಯುಕ್ತರ ಮತ್ತು ಸಾಕ್ಷಿಗಳಿಗೆ ಭತ್ಯೆ ...	1,04,201	1,20,000	1,08,000	1,15,000
Extra Remuneration for Additional Copyists' Work and Other Charges ಹೆಚ್ಚಿನ ಪ್ರತಿಕಾರಕರ ಕೆಲಸಕ್ಕೆ ಹೆಚ್ಚಿನ ಸಂಭಾವನೆ ಮತ್ತು ಇತರ ವೆಚ್ಚಗಳು ...	6,347	8,000	8,000	8,000
Purchase of Books ಪುಸ್ತಕಗಳ ಖರೀದಿ ...	1,84,481	1,90,000	1,90,000	1,50,000
Other Charges ಇತರ ವೆಚ್ಚ ...	4,71,427	9,25,000	9,25,000	9,35,000
Total d A ಒಟ್ಟು ...	1,16,74,549	1,39,31,000	1,46,40,000	1,58,90,700*

* Includes Provision for establishment of Munsiff—Magistrate Court at Chintamani.
ಚಿಂತಾಮಣಿಯಲ್ಲಿ ಮುನ್ಸಿಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸ್ಥಾಪನೆಗಾಗಿಯೂ ಹಣವನ್ನು ಒದಗಿಸಲಾಗಿದೆ.

ವ್ಯಯ

21. ADMINISTRATION OF JUSTICE

ನ್ಯಾಯ ಪರಿಷತ್ತು

Minor, Sub and Detailed Heads of Appropriation ವಿವರಿಸಿದ ಉಪ, ಅಳಿ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
d B EXPENDITURE ON ACCOUNT OF LAND TRIBUNALS — ಭೂ ನ್ಯಾಯಾಧಿಕರಣದ ವೆಚ್ಚ —				
1 Establishment Charges— ಸ್ಥಾಪನೆ ವೆಚ್ಚ				
Pay Officers ಅಧಿಕಾರಿಗಳ ವೇತನ	1,13,422			
Pay of Establishment ಸ್ಥಾಪನೆ ವೆಚ್ಚ	3,73,010			
Dearness Allowance ಪುಟ್ಟ ಭತ್ಯೆ	3,63,687			
Other Allowances ಇತರ ಭತ್ಯೆ	13,831			
2 Travelling Allowance ಪ್ರಯಾಣ ಭತ್ಯೆ	9,021	.	.	.
3 Other Charges— ಇತರ ವೆಚ್ಚ —				
Batta to Witnesses ಸಾಕ್ಷಿಗಳ ಭತ್ಯೆ				
Purchase of Books ಪುಸ್ತಕಗಳ ಖರೀದಿ	270			
Other Charges ಇತರ ವೆಚ್ಚ	82,268			
Total d B ಒಟ್ಟು	9,75,559			
Total d ಒಟ್ಟು	1,28,50,108	1,39,31,000	1,46,40,000	1,53,90,700
e Courts of Small Causes ಲಘು ಪ್ರಮಾಣದ ನ್ಯಾಯಾಲಯಗಳು				
1 Establishment Charges— ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ	12,554	20,300	26,000	20,300
Pay of Establishment ಸ್ಥಾಪನೆ ವೆಚ್ಚ	36,354	53,800	60,300	61,700
Dearness Allowance ಪುಟ್ಟ ಭತ್ಯೆ	33,411	47,900	51,000	53,200
Other Allowances ಇತರ ಭತ್ಯೆ	5,125	6,800	11,000	20,000
2 Travelling Allowance ಪ್ರಯಾಣ ಭತ್ಯೆ	530	700	1,200	1,700
3 Other Charges— ಇತರ ವೆಚ್ಚ	2,631	4,500	4,100	5,000
Total e ಒಟ್ಟು	90,603	1,34,000	1,74,200	1,61,900

*Included under the head of account "d A District and Sessions Judges"

"d A ಜಿಲ್ಲಾ ಮತ್ತು ಸತ್ರ ನ್ಯಾಯಾಧಿಕರಣ" ಶೀರ್ಷಿಕೆಯಡಿ ಸೇರಿಸಿದೆ

21. ADMINISTRATION OF JUSTICE

ನ್ಯಾಯ ಪರಿಪಾಲನೆ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
I. Criminal Courts ದಂಡ ನ್ಯಾಯಾಲಯಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	2,07,870	2,36,000	2,46,000	2,46,600
Pay of Establishment ಸ್ಥಾಪನೆ ವೇತನ ...	3,63,548	3,89,100	4,30,000	4,28,500
Dearness Allowance ಕುಟ್ಮಿ ಭತ್ಯೆ ...	3,82,716	4,02,400	4,02,400	4,05,700
Other Allowances ಇತರ ಭತ್ಯೆ ...	34,225	36,700	51,000	1,76,000
2 Travelling Allowance ಪ್ರವಾಸ ಭತ್ಯೆ ...	14,849	20,000	17,000	23,000
3 Other Charges— ಇತರ ವೆಚ್ಚ—				
Batta to witnesses, and Prosecutors and T.A to Village Officers ಸಾಕ್ಷಿಗಳಿಗೆ ಮತ್ತು ಪ್ರಾಸಿಕ್ಯೂಟರುಗಳಿಗೆ ಭತ್ಯೆ ಮತ್ತು ಗ್ರಾಮಾಧಿಕಾರಿಗಳಿಗೆ ಪ್ರಯಾಣ ಭತ್ಯೆ ...	45,629	60,000	60,000	75,000
Remuneration to Copyists and Examiners ಪ್ರತಿಕಾರರಿಗೆ ಮತ್ತು ಪರೀಕ್ಷಕರಿಗೆ ಸಂಭಾವನೆ ...	604
Compensation to Local Bodies in lieu of Magisterial fines ವಂಡಾಧಿಕಾರಿ ಜುಲ್ಮಾನೆಯಲ್ಲಿ ಉಂಟಾದ ಕೊರತೆ ತುಂಬಲು ಸ್ಥಳೀಯ ಸಂಸ್ಥೆಗಳಿಗೆ ಪರಿಹಾರ ಧನ	200	200	300
Purchase of Books ಪುಸ್ತಕಗಳ ಖರೀದಿ ...	67,517	80,000	75,000	50,000
Other Charges ಇತರ ವೆಚ್ಚ ...	45,142	1,20,000	1,00,000	1,20,000
Total f ಜುಮ್ಮಾ ...	11,62,100	13,44,400	13,81,600	15,25,000

DEMAND No 12—JAILS

ಅಭಿಯಾನ ಕ್ರಮಣೆ 12—ಜೈಲುಗಳು

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೆಯ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged	Rs	
ಪ್ರಸ್ತುತ ಹಣದ ಬುಡ್ಜೆ	ರೂ	1,000
Demand for Grant (Voted)	Rs	
ಅನುದಾನಕ್ಕೆ ಅಭಿಮಾನ (ಪ್ರಸ್ತುತ)	ರೂ	1,08,66,000

22 JAILS

ಜೈಲುಗಳು

Summary by Minor Heads of Appropriation ವಿವಿಧವಾದ ಉಪಬಂಧಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಶ್ಲಿಷ್ಠ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Jails ಜೈಲುಗಳು	(Voted) (ಪ್ರಸ್ತುತ) 53,69,347	62 78 000	60,30,000	82 52 000
Jail Manufactures ಜೈಲು ತಯಾರಿಕೆಗಳು	Charged ಪ್ರಸ್ತುತ 22,88,190	1 000	25,48,000	1 000 28,14 000
Revision of Pay Scales etc ಮಾತೃಕಾ ಸಂಯೋಜನೆ ಮೇಲ್ಮಾನೆ ಮಾತೃಕಾ ಸಂಯೋಜನೆ ಮೇಲ್ಮಾನೆ		2,65 000		
Total 22 (Voted) ಜುಮ್ಲಾ	76,67,537	86 24 000	85,78,000	1 08 66 000
Total 22 (Charged) ಪ್ರಸ್ತುತ		1 000		1 000
Net Total 22 ನಿವ್ವಳ ಜುಮ್ಲಾ	76,67,537	86 25 000	85,78,000	1,08 67,000
Add—Recoveries ಜಮಾ-ಮಾನ್ಯ				
Total 22 (Gross) ಸೇಕು (ಜುಮ್ಲಾ)	(Voted) (ಪ್ರಸ್ತುತ) 76,67,537	86 24 000	85,78,000	1 08 66 000
	(Charged) (ಪ್ರಸ್ತುತ)	1 000		1 000

22. JAILS.

ಜೈಲುಗಳು

Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Jails ಜೈಲುಗಳು				
a. A. Establishment of Inspector General of Prisons ಕಾರಾಗೃಹಗಳ ಮಹಾಪರಿವೀಕ್ಷಕರ ಸಿಬ್ಬಂದಿ ..	1,07,855	1,33,000	1,40,000	1,64,000
a. B. Other Establishments— ಇತರ ಸಿಬ್ಬಂದಿಗಳು—				
(Voted) (ಪ್ರಸ್ತುತ) ..	50,07,810	58,66,000	55,65,000	77,43,000
Charged ಪ್ರಭೃತ	1,000	...	1,000
a. C. Borstal Schools ಬಾಸ್ಟರ್ಲ್ ಶಾಲೆಗಳು ..	2,53,682	2,79,000	3,25,000	3,45,000
Total a (Voted) ಜುಮ್ಲಾ (ಪ್ರಸ್ತುತ) ..	53,69,347	62,78,000	60,30,000	82,52,000
(Charged) (ಪ್ರಭೃತ)	1,000	...	1,000
Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು				
a. Jails ಜೈಲುಗಳು				
a A. ESTABLISHMENT OF INSPECTOR GENERAL OF PRISONS - ಕಾರಾಗೃಹ ಮಹಾಪರಿವೀಕ್ಷಕರ ಸಿಬ್ಬಂದಿ—				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ..	22,096	20,600	24,000	24,800
Pay of Establishment ಸಿಬ್ಬಂದಿ ವೇತನ ..	32,269	48,000	51,000	55,700
Dearness Allowance ತುಟ್ಟಿ ಭತ್ಯೆ ..	30,210	38,400	35,000	42,500
Other Allowances ಇತರ ಭತ್ಯೆ ..	6,131	7,000	10,000	21,000
2 Travelling Allowance ಪ್ರವಾಸ ಭತ್ಯೆ ..	1,849	4,000	3,000	4,000
3 Other Charges ಇತರ ವೆಚ್ಚ ..	15,300	15,000	17,000	16,000
Total a A ಜುಮ್ಲಾ ..	1,07,855	1,33,000	1,40,000	1,64,000

ವ್ಯಯ

22. JAILS

ಜೈಲುಗಳು

Minor, Sub and Detailed Heads of Appropriation ವಿವರಿಸಿದ ಉಪ-ಒಳ ಮತ್ತೂ ಸೂಚನೆಗಳಿಗಾಗಿ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ವಿಷಯ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Jails ಜೈಲುಗಳು				
B. OTHER ESTABLISHMENTS— ಇತರ ಸ್ಥಾಪನೆಗಳು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,08,031	97,000	1,25,000	1,04,800
Pay of Establishment ಸ್ಥಾಪನೆ ವೇತನ	9,13,860	9,97,300	10,37,300	11,90,800
Dearness Allowance ತುಟ್ಟ ಭತ್ಯೆ	8,53,326	8,57,600	9,50,000	9,61,200
Other Allowances ಇತರ ಭತ್ಯೆ	74,864	81,100	96,500	1,23,200
2 Travelling Allowance ವ್ಯಯ ಭತ್ಯೆ	22,459	17,000	19,000	21,000
3 Other Charges (Voted) ಇತರ ವೆಚ್ಚ (ವ್ಯಯಿತ)	34,158	29,000	36,000	35,000
(Charged) (ಪ್ರತ್ಯೇಕ)		1,000		1,000
4 Ration and Dietary Charges ರಾಶಿ ಮತ್ತು ಪದ್ಯಾಹಾರ ವೆಚ್ಚ	23,49,118	27,80,000	25,20,000	27,80,000
5 Hospital Charges ಆಸ್ಪತ್ರೆ ವೆಚ್ಚ	96,214	1,10,000	1,50,000	1,20,000
6 Clothing and Bedding ಬಟ್ಟೆ ಮತ್ತು ಹಾಸಿಗೆ	1,09,834	1,15,000	1,10,000	1,15,000
7 Sanitation Charges ನಿರ್ವಹಣಾ ವೆಚ್ಚಗಳು	85,577	90,000	1,01,200	1,00,000
8 Charges for moving Prisoners ಬಂದಿಗಳ ಸಾಗಿಸುವ ವೆಚ್ಚಗಳು	69,108	75,000	60,000	75,000
9 Miscellaneous Services and Supplies ವಿವಿಧ ಸೇವೆಗಳು ಮತ್ತು ಸಾಮಗ್ರಿಗಳು	2,83,986	6,05,000	3,50,000	21,05,000*
10 Live Stock, Tools and Plant ಜೀವಾಳಿ ಸಾಮಗ್ರಿಗಳು ಮತ್ತು ಸ್ಥಿರ ಮೂಲ	7,275	12,000	10,000	12,000
Total a B (Voted) ಒಟ್ಟು (ವ್ಯಯಿತ)	50,07,810	58,66,000	55,65,000	77,43,000
Charged (ಪ್ರತ್ಯೇಕ)		1,000		1,000

* Includes provision for Open Air Jails Ssundatti, Sindhanur and Devanshalli
ಸೂಂದಟ್ಟಿ, ಸಿಂಧಾನೂರು ಮತ್ತು ದೇವನಹಳ್ಳಿ ಬಂದಿ ಜೈಲಿಗಳಿಗೆ ಮೇಲ್ಕಂಡ ಸಂದ

22. JAILS

ಜೈಲಾಗಳು

Minor, Sub and Detailed Heads of Appropriation ವಿವರಿಸಿದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estima ಆಯವ್ಯಯ ಅಂದಾಜು 1971-72
a. Jails ಜೈಲಾಗಳು				
a C. BORSTAL SCHOOLS. ಬಾರ್ಸ್ಟಾಲ್ ಶಾಲೆಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	11,119	11,600	14,600	16,000
Pay of Establishment ಸ್ಥಾಪನೆ ವೆಚ್ಚ ...	77,943	85,100	97,100	1,00,800
Dearness Allowance ಕುಟುಂಬ ಭತ್ಯೆ ...	71,767	74,700	75,300	79,500
Other Allowances ಇತರ ಭತ್ಯೆ ...	7,767	8,400	9,500	10,700
2 Travelling Allowance ಪ್ರವಾಸ ಭತ್ಯೆ ...	1,686	1,500	2,000	2,000
3 Other Charges ಇತರ ವೆಚ್ಚ ...	4,070	4,000	4,000	4,000
4 Ration and Dietary Charges ಪಡಿತರ ಮತ್ತು ಪದಾಹಾರ ವೆಚ್ಚ ...	43,823	65,000	95,000	1,00,000
5 Hospital Charges ಆಸ್ಪತ್ರೆ ವೆಚ್ಚ ...	3,053	3,500	4,500	4,500
6 Clothing and Bedding ಬಟ್ಟೆ ಮತ್ತು ಹಾಸಿಗೆ ...	4,960	5,000	4,500	5,000
7 Sanitation Charges ನಿರ್ಮಲೀಕರಣ ವೆಚ್ಚ ...	3,435	3,000	3,000	3,000
8 Miscellaneous Services and Supplies ವಿವಿಧ ಸೇವೆಗಳು ಮತ್ತು ಸರಬರಾಜುಗಳು ...	23,506	15,000	14,000	18,000
9 Charges for moving Prisoners ಬಂದಿಗಳ ಸಾಗಣೆ ವೆಚ್ಚ ...	247	900	500	500
10 Live Stock, Tools and Plant ಜಾನುವಾರುಗಳು, ಸಲಕರಣೆಗಳು ಮತ್ತು ಸ್ಥಿರಯಂತ್ರ ...	306	1,300	1,000	1,000
Total a C ಒಟ್ಟು ...	2,53,682	2,79,000	3,25,000	3,45,000

22. JAILS

ಜೈಲುಗಳು

Minor, Sub and Detailed Heads of Appropriation ಸರ್ವಕೀರ್ಣದ ಕಾರ್ಯ, ಒಳ ಮತ್ತು ಸೂಚಿತ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆದವ್ಯಯ ಅಂದಾಜು 1970-71	Revised Estimates ಸಂಶ್ಲೇಷಿತ ಅಂದಾಜು 1970-71	Budget Estimates ಆದವ್ಯಯ ಅಂದಾಜು 1971-72
b. Jail Manufactures ಜೈಲು ತಯಾರಿಕೆಗಳು				
Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	10,890	11,100	10,000	10,100
Pay of Establishment ಸ್ಥಾಪನೆ ವೇತನ	33,168	50,600	61,500	68,600
Dearness Allowance ಪರಿಚ್ಛೇದ ಭತ್ಯೆ	28,603	42,800	50,000	51,500
Other Allowances ಇತರ ಭತ್ಯೆ	5,195	6,000	9,000	13,000
Travelling Allowance ಪ್ರವಾಸ ಭತ್ಯೆ	140	600	2,000	300
Other Charges ಇತರ ವೆಚ್ಚ	367	1,500	500	500
Purchase of Raw Materials ಉಪ್ಪು ಸಾಮಗ್ರಿಯ ಖರೀದಿ	19,49,241	16,00,000	22,09,600	21,00,000
Capital Equipment ಒಡವಾಳ ಸಾಧನ ಸಾಮಗ್ರಿ	2,16,162	3,00,000	1,30,000	3,00,000
Wages to Prisoners ಬಂದಿಗಣಿ ಕೂಲಿ	54,424	68,400	75,000	70,000
Total b ಒಟ್ಟು	22,98,190	20,81,000	25,48,000	26,14,000

15*

DEMAND No. 13—POLICE

ಅಭಿಯಾಜನೆ ಕ್ರಮಾಂಕ 13 - ಪೊಲೀಸ್

Estimate of the Amounts Required for Expenditure During 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged	Rs.
ಪ್ರಭೃತ ಹಣದ ಜುಮ್ಮಾ	ರೂ. ... 30,000
Demand for Grant (Voted)	Rs.
ಆಸುದಾನಕ್ಕೆ ಅಭಿಯಾಜನೆ (ಪ್ರರಸ್ಕೃತ)	ರೂ. ... 9 95 80,000

23. POLICE

ಪೊಲೀಸ್

Summary by Minor Heads of Appropriation ವಿನಿಯೋಗದ ಉಪಬಂಧಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1971-71	Revised Estimates ಪರಿಷ್ಕೃತ ಅಂದಾಜು 1971-71	Budget Estimate ಆಯವ್ಯಯ ಅಂದಾಜು 1971-72
a. State Headquarters police ರಾಜ್ಯದ ಕೇಂದ್ರ ಕಾರ್ಯಸ್ಥಾನದ ಪೊಲೀಸ್	1,59,00,000
aa. Superintendence (Voted) ಅಧೀಕ್ಷಣೆ (ಪ್ರರಸ್ಕೃತ)	11,17,875	12,23,000	12,69,000	13,48,300
Charged ಪ್ರಭೃತ	...	10,000	...	10,000
b. District Executive Force (Voted) ಜಿಲ್ಲಾ ಕಾರ್ಯನಿರ್ವಹಣೆ ದಳ (ಪ್ರರಸ್ಕೃತ)	7,07,68,713	7,61,38,000	7,51,75,800	6,89,46,100
Charged ಪ್ರಭೃತ	23,581	15,000	15,000	15,000
c. Police Training Schools and Colleges ಪೊಲೀಸ್ ಶಿಕ್ಷಣ ಶಾಲೆಗಳು ಮತ್ತು ಕಾಲೇಜುಗಳು	5,51,498	5,37,000	5,53,200	5,75,200
d. Special Police ವಿಶಿಷ್ಟ ಪೊಲೀಸ್	39,07,189	42,82,000	44,67,500	51,70,000
e. Home Guards (Voted) ಗೃಹ ರಕ್ಷಕ ದಳ (ಪ್ರರಸ್ಕೃತ)	21,27,099	22,55,000	29,61,800	24,67,300
Charged ಪ್ರಭೃತ	...	5,000	5,000	5,000
f. Railway Police ರೈಲ್ವೆ ಪೊಲೀಸ್	18,00,599	19,25,000	18,72,500	21,43,800
g. Criminal Investigation Department ಅಪರಾಧ ಅನುಸಂಧಾನ ಇಲಾಖೆ	23,82,804	26,18,000	26,89,200	23,64,300
h. Grants-in-aid, Contributions, etc. ಸಹಾಯಕುವಾನಗಳು, ಅಂಶದಾನಗಳು, ಇತ್ಯಾದಿ	40,300	65,000	90,000	55,000
hh. Miscellaneous ವಿವಿಧ	...	10,000	5,000	10,000
i. Deduct—Amount recovered from other Governments, Departments etc. ವಜಾ—ಇತರ ಸರ್ಕಾರ, ಇಲಾಖೆ ಮೊದಲಾದವುಗಳಿಂದ ವಸೂಲಾದ ಮೊಬಲಗು	23,71,774	30,25,000	34,19,000	35,38,000
j. Deduct—Amount met from Reserve Funds and Deposit Accounts ವಜಾ—ಸಂಚಿತಧನ ಮತ್ತು ನಿಕ್ಷೇಪ ಖಾತೆಯಿಂದ ಒದಗಿಸಿದ ಹಣ	5,000	10,000
Revision of Pay Scales etc. ನೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ	...	68,07,000
Total—23 (Voted) ಜುಮ್ಮಾ (ಪ್ರರಸ್ಕೃತ)	8,03,24,303	9,28,35,000	8,56,60,000	9,60,32,000
Charged ಪ್ರಭೃತ	23,581	30,000	20,000	30,000
Total—23 (Net) ಜುಮ್ಮಾ (ನಿವೃತ್ತ)	8,03,47,884	9,28,65,000	8,56,80,000	9,60,62,000
Add—Recoveries ವಜಾ—ವಸೂಲಿ	23,71,774	30,25,000	34,24,000	35,48,000
Gross Total—23 (Voted) ಸಕಲ ಜುಮ್ಮಾ (ಪ್ರರಸ್ಕೃತ)	8,26,96,077	9,58,60,000	8,90,84,000	9,95,80,000
Charged ಪ್ರಭೃತ	23,581	30,000	20,000	30,000

ವ್ಯಯ

23 POLICE

ಪೊಲೀಸ್

Major Sub and Detailed Heads of Appropriation ವಿವರಿಸಿದ ಮುಖ್ಯ ಉಪ ಮತ್ತು ಸವಿಮುಖ್ಯ ವಿವರಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1971-72	Budget Estimates ಆಯವ್ಯಯ ಅಂದಾಜು 1971-72
a State Headquarters Police ರಾಜ್ಯ ಕೇಂದ್ರಕಾರ್ಯಾಲಯ ಪೊಲೀಸ್				
A SUPERINTENDENCE ಅಧೀಕ್ಷಣೆ				26 10 000
B CITY POLICE ನಗರ ಪೊಲೀಸ್				1 13 80 000
C CITY POLICE MOTOR TRANSPORT ನಗರ ಪೊಲೀಸ್ ವಾಹನ ಸಾರಿಗೆ	---	..		16 69 100
D LENT ESTABLISHMENT ಎಲೆಂಟ್ ಸ್ಥಾಪನೆ				1 36 000
E HOSPITALS AND DISPENSARIES ಆಸ್ಪತ್ರೆಗಳು ಮತ್ತು ಔಷಧಾಲಯಗಳು				1 04 900
Total a ಒಟ್ಟು				1 59 00 000
a A SUPERINTENDENCE— ಅಧೀಕ್ಷಣೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ				1 59 000
Pay of Establishment ಸ್ಥಾಪನೆ ವೇತನ				2 01 000
Dearness Allowance ತುಟ್ಟಿ ಭತ್ಯೆ				1 97 000
Other Allowances ಇತರ ಭತ್ಯೆ				5 90 000
2 Travelling Allowance ಪ್ರವಾಸ ಭತ್ಯೆ				1 20 000
3 Other Charges— ಇತರ ವೆಚ್ಚ—				
Other Charges ಇತರ ವೆಚ್ಚ	---			12 65 000
Detention and Moving Charges of Prisoners ಬಂಧನದ ಅವಧಿ ಮತ್ತು ಸಾಗಿಸುವ ವೆಚ್ಚ				8 000
4 Rewards ಒಪ್ಪಂದ				15 000
5 Secret Service Expenditure ರಹಸ್ಯ ಸೇವಾ ವ್ಯಯ				50 000
Total a A ಒಟ್ಟು				26 10 000

23. POLICE

ಪೊಲೀಸ್

Minor Sub and Detailed Heads of Appropriation ಅನು-ಅಧಿಕಾರಗಳ ಮತ್ತು ಸೂಚಕ ಅಧಿಕಾರಗಳ	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಸರಿಪ್ಪುತ ಅಂದಾಜು 1970-71	Budget Estimates ಅಂದಾಜು 1971-72
A. State Headquarters Police ರಾಜ್ಯ ಕೇಂದ್ರಕಾರ್ಯಾಲಯ ಪೊಲೀಸ್				
B. City Police ನಗರ ಪೊಲೀಸ್				
1. Establishment Charges— ಸ್ಥಾಪನೆ ವೆಚ್ಚ—				
Pay of officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೆಚ್ಚ	...			60,10,000
Dearness Allowance ಕುಟ್ಟು ಭತ್ಯೆ	...			45,69,800
Other Allowances ಇತರ ಭತ್ಯೆ	4,08,000
2. Travelling Allowance ಪ್ರವಾಸ ಭತ್ಯೆ	...			2,00,000
3. Other Charges ಇತರ ವೆಚ್ಚ	...			1,92,200
Total a B ಒಟ್ಟು	...			1,13,80,000
C. City Police Motor Transport ನಗರ ಪೊಲೀಸ್ ಮೊಟಾರು ಸಾರಿಗೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೆಚ್ಚ	...			3,38,000
Dearness Allowance ಕುಟ್ಟು ಭತ್ಯೆ	2,69,100
Other Allowances ಇತರ ಭತ್ಯೆ	...			1,42,000
2. Travelling Allowance ಪ್ರವಾಸ ಭತ್ಯೆ	...			1,20,000
3. Other Charges ಇತರ ವೆಚ್ಚ	...			8,00,000
Total a C ಒಟ್ಟು	...			16,69,100

23 POLICE

ಪೊಲೀಸ್

Minor S and D to l of Heads of Appropriation ವಿವಿಧವಾಗಿರುವ ಉಪ ಒಳ ಮುಖ್ಯ ಸವಿವರ ಶಿರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಬರಿವ್ಯಕ್ತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a State Headquarters Police ರಾಜ್ಯಕೇಂದ್ರ ಕಾರ್ಯಸ್ಥಾನ ಪೊಲೀಸ್				
D LENT ESTABLISHMENT— ಎಲವಲು ಸ್ಥಾಪನೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ				63 400
Dearness Allowance ತುಂಬು ಭತ್ಯೆ				52 600
Other Allowances ಇತರ ಭತ್ಯೆ				16 000
2 Travelling Allowance ಪ್ರವಾಸ ಭತ್ಯೆ				2 000
3 Other Charges ಇತರ ವೆಚ್ಚ				2 000
Total a D ಒಟ್ಟು				1,36 000
E HOSPITALS AND DISPENSARIES ಆಸ್ಪತ್ರೆಗಳು ಮತ್ತು ಔಷಧಾಲಯಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ				10 200
Pay of Establishment ಸ್ಥಾಪನೆ ವೇತನ				13 300
Dearness Allowance ತುಂಬು ಭತ್ಯೆ				15 000
Other Allowances ಇತರ ಭತ್ಯೆ				5 900
2 Travelling Allowance ಪ್ರವಾಸ ಭತ್ಯೆ				500
3 Other Charges— ಇತರ ವೆಚ್ಚ—				
Other Charges ಇತರ ವೆಚ್ಚ				15,000
Death of Patients ರೋಗಿಯರ ಮರಣ				10 000
Hospital necessities ಆಸ್ಪತ್ರೆ ವಿದಕರಗಳು				35 000
Total a E ಒಟ್ಟು				1,01 900

23. POLICE
ಪೊಲೀಸ್

Minor, Sub and Detailed Heads of Appropriation ನಿರ್ದಿಷ್ಟಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
aa. Superintendence ಅಧೀಕ್ಷಣೆ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	2,24,141	2,12,000	2,00,000	1,92,300
Pay of Establishment ಸಿಬ್ಬಂದಿ ವೇತನ ...	3,97,992	4,02,700	4,50,000	4,49,000
Dearness Allowance ಪುಟ್ಟಿ ಭತ್ಯೆ ...	3,06,845	3,30,300	3,20,000	3,09,500
Other Allowances ಇತರ ಭತ್ಯೆ ...	55,164	68,000	1,09,000	1,90,000
2. Travelling Allowance ಪ್ರವಾಸ ಭತ್ಯೆ ...	29,439	60,000	45,000	57,500
3. Other Charges ಇತರ ವೆಚ್ಚ				
(Voted) (ಪೂರೈಸಿತ) ...	1,64,294	1,50,000	1,45,000	1,50,000
(Charged) (ಪ್ರಭೃತ)	10,000	...	10,000
Total aa. (Voted) ಒಟ್ಟು ಪೂರೈಸಿತ ...	11,17,875	12,23,000	12,69,000	13,43,300
Charged ಪ್ರಭೃತ	10,000	...	10,000

ವ್ಯಯ

23. POLICE

ಪೊಲೀಸ್

Minor and Sub Heads of Appropriation ವಿಭಾಗೀಕರಣ ಉಪ ಮುತ್ತು, ಒಳ ಶೀರ್ಷಿಕೆಗಳು	Accounts ಲೆಕ್ಕ 1960 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
b District Executive Force ಜಿಲ್ಲಾ ಕಾರ್ಯನಿರ್ವಾಹಕ ದಳ				
b A POLICE FORCE (Voted) ಪೊಲೀಸ್ ದಳ (ವೋಟೆಡ್)	5,18,08,799	5,61,84,500	5,57,00 000	6,00,00,000
(Charged) (ಪ್ರಚ್ಛೇತ)	23,581	15,000	15,000	15,000
b. B KOLAR GOLD FIELDS POLICE— ಕೋಲಾರ ಚಿನ್ನದೊಡೆ ಪೊಲೀಸ್...				
I ORDINARY POLICE ಸಾಮಾನ್ಯ ಪೊಲೀಸ್	12,00,345	11,92,400	12 32,300	12,65,500
II DETECTIVE POLICE ಪತ್ತೇದಾರ ಪೊಲೀಸ್	38,456	46,000	44 000	48,000
Total b B ಒಟ್ಟು	12,38,801	12,38,400	12 76 300	13 13,500
b C OTHER MISCELLANEOUS POLICE & ESTABLISHMENTS --- ಇತರ ವಿವಿಧ ಪೊಲೀಸ್ ಸ್ಥಾಪನೆ				
I. HOSPITALS AND DISPENSARIES ಆಸ್ಪತ್ರೆಗಳು ಮತ್ತು ಔಷಧಾಲಯಗಳು	49,029	1,44,500	60 000	*
II LAND CONVEYANCE AND LICENSING DEPARTMENT ಭೂ ವಿಸ್ತಾರಣೆ ಮತ್ತು ಲೈಸೆನ್ಸ್ ಕೊಡುವ ಇಲಾಖೆ	7,861	17,000	15 500	19,000
III CHARGES PAYABLE TO OR RECOVERABLE FROM OTHER GOVERNMENTS, DEPARTMENTS, ETC. ಇತರ ಸರ್ಕಾರಿ ಇಲಾಖೆಗಳಿಗೆ ವಸೂಲಾಗುವವುಗಳಿಗೆ ಸಂದಾಯವಾಗಬೇಕಾದ ಇವುಗಳಿಗೆ ಅವುಗಳಿಂದ ವಸೂಲಾಗಬೇಕಾದ ಮೊತ್ತಗಳು	6 01,621	3,80,000	3,80 000	3,36,600
IV OTHER POLICE ಇತರ ಪೊಲೀಸ್		3,300	3,300	3,000
V POLICE MOTOR TRANSPORT ಪೊಲೀಸ್ ಮೋಟಾರ್ ಸಾರಿಗೆ	62,44,093	65,84,200	61,27,400	57,16,000
VI POLICE RADIO GRID ಪೊಲೀಸ್ ರೇಡಿಯೋ ಗ್ರಿಡ್			..	15,58,000
Total b C ಒಟ್ಟು	69,02,604	71,29,000	65,86,200	76,32,600
b D COMMISSIONER OF POLICE, BANGALORE ಪೊಲೀಸ್ ಕಮಿಷನರ್, ಬೆಂಗಳೂರು	1,08,18,509	1,15,86,100	1,16,13,300	*
Total b (Voted) ಒಟ್ಟು (ವೋಟೆಡ್)	7,07,68,713	7,61,33,000	7,51,75 800	6,89,46,100
(Charged) (ಪ್ರಚ್ಛೇತ)	23,581	15,000	15,000	15,000

*Shown under the Minor Head 'a State Headquarters Police' ಒಟ್ಟು ಕೇಂದ್ರ ಕಾರ್ಯನಿರ್ವಾಹಕ ಪೊಲೀಸ್ " ಎಂಬ ಉಪಶೀರ್ಷಿಕೆಯಲ್ಲಿ ತೋರಿಸಿದ

EXPENDITURE
ಪ್ರಯೋಗ

23. POLICE

ಪೊಲೀಸ್

Minor, Sub and Detailed Heads of Appropriation ವಿವರಿಸಿದ, ಉಪ, ಸೂಚಿ ಮತ್ತು ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1970-71	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. District Executive Force ಜಿಲ್ಲಾ ಅಧಿಕಾರಿಗಳ ದಳ				
b. A. Police Force— ಪೊಲೀಸ್ ದಳ				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ದೇವಣಿ	4,40,933	5,50,000	4,75,000	5,13,400
Pay of Establishment (voted) ಸಿಬ್ಬಂದಿ ದೇವಣಿ (ಪ್ರಶಸ್ತ)	2,02,25,872	2,14,23,503	2,22,23,500	2,41,53,700
(Charged) (ಪ್ರಶ್ನಿತ)	23,581	15,000	15,000	15,000
Dearness Allowance ಕಟ್ಟು ಭತ್ಯೆ	1,86,03,864	2,00,00,000	2,00,00,000	2,04,90,000
Other Allowances ಇತರ ಭತ್ಯೆ	12,00,366	18,15,000	16,05,000	18,61,000
2 Travelling Allowance ಪ್ರವಾಸ ಭತ್ಯೆ	61,89,598	65,00,000	63,00,000	74,61,300
3 Other Charges— ಇತರ ವೆಚ್ಚ—				
Other Charges ಇತರ ವೆಚ್ಚ	16,72,373	19,75,000	18,33,500	18,92,300
Equipment and Clothing * ಸಾಧನ ಸಾಮಗ್ರಿ ಮತ್ತು ಒಡ್ಡು	26,51,551	32,00,000	26,00,000	32,00,000
Dieting and Moving Charges of Prisoners ಬಂದಿಗಳ ಆಹಾರ ಮತ್ತು ಸಾಗಾಣಿಕೆ ವೆಚ್ಚ	63,471	1,30,000	1,00,000	1,00,000
Uniform Grant to I.P.S. Officers ಐ.ಪಿ.ಎಸ್. ಅಧಿಕಾರಿಗಳಿಗೆ ಸಮವಸ್ತ್ರದ ಅನುದಾನ	2,000	8,000	5,000	8,000
Purchase of Wireless Sets ನಿರ್ಮಲ ಸಂಕರಣದ ಖರೀದಿ	5,50,397	3,00,000	3,00,000	**
Police Sports ಪೊಲೀಸ್ ಕ್ರೀಡೆಗಳು	25,102	15,000	53,000	50,000
4 Rewards ಒಪ್ಪಂದ	1,15,256	1,40,000	1,20,000	1,40,000
5 Secret Service Expenditure ರಹಸ್ಯ ದಳದ ವೆಚ್ಚ	64,635	1,00,000	70,000	1,00,000
6 Medal Allowances ಪದಕ ಭತ್ಯೆ	2,866	4,000	4,000	5,300
7 Scheme for Training of members of Public in Rifle Shooting ಸಾರ್ವಜನಿಕರಿಗೆ ಕೆಲವು ಶಿಕ್ಷಣ	450	24,000	10,000	25,000
Total b. A. (Voted) ಒಟ್ಟು (ಪ್ರಶಸ್ತ)	5,18,08,799	5,61,84,500	5,57,00,000	6,00,00,000
(Charged) (ಪ್ರಶ್ನಿತ)	23,581	15,000	15,000	15,000

* Includes provision for purchase of Ammunition / ಮತ್ತು ಗುಂಡುಗಳ ಖರೀದಿಗೆ ಒದಗಿಸುವ ಹಣವೂ ಸೇರಿದೆ.
** Shown under " b C VI Police Radio Grid / ಪೊಲೀಸ್ ರೇಡಿಯೋ ಗ್ರಿಡ್ ಶೀರ್ಷಿಕೆಯಲ್ಲಿ ತೋರಿಸಿದೆ.

ವ್ಯಯ

23. POLICE

ಪೊಲೀಸ್

Minor, Sub and Detailed Heads of Appropriation ವಿಭಾಗೀಯ ಉಪ-ವರ್ಗ ಮತ್ತು ಸೂಚಕ ಹೆಚ್ಚಳಗಳು	Accounts ಲೆಕ್ಕ 1969 70	Budget ಆಯ ಅಂಶ 19		
b B. KOLAR GOLD FIELDS POLICE— ಕೋಲಾರ ತನ್ನಿಮದ ಪೊಲೀಸ್—				
b B I ORDINARY POLICE— ಸಾಮಾನ್ಯ ಪೊಲೀಸ್—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	20,893	16,000	16,000	14,600
Pay of Establishment ಸ್ಥಾಪನೆ ವೆಚ್ಚ	5,18,890	5,10,800	5,60,000	5,78,000
Dearness Allowance ಹೆಚ್ಚಳ ಭತ್ಯೆ	5,02,726	4,80,000	4,75,000	4,62,400
Other Allowances ಇತರ ಭತ್ಯೆ	42,474	55,600	54,300	67,500
2 Travelling Allowance ವ್ಯಯ ಭತ್ಯೆ	55,278	60,000	60,000	71,000
3 Other Charges ಇತರ ವೆಚ್ಚ	60,084	70,000	67,000	72,000
Total b B I ಸಾಮಾನ್ಯ	12,00,345	11,92,400	12,32,300	12,65,500
b B II DETECTIVE POLICE— ಪತ್ತೆಹಾಕಿ ಪೊಲೀಸ್—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೆಚ್ಚ	18,750	18,700	18,700	19,500
Dearness Allowance ಹೆಚ್ಚಳ ಭತ್ಯೆ	14,167	17,000	16,000	14,900
Other Allowances ಇತರ ಭತ್ಯೆ	1,461	2,800	3,000	5,500
2 Travelling Allowance ವ್ಯಯ ಭತ್ಯೆ	3,171	4,000	3,500	4,600
3 Other Charges ಇತರ ವೆಚ್ಚ	141	1,000	1,000	1,000
4 Rewards ಹೊರಹಣ	266	1,000	1,000	1,000
5 Secret Service Expenditure ರಹಸ್ಯ ಸೇವೆ ವೆಚ್ಚ	500	1,500	800	1,500
Total b B II ಪತ್ತೆಹಾಕಿ	32,456	46,000	44,000	48,000
Total b B ಸಾಮಾನ್ಯ	12,38,801	12,38,400	12,76,300	13,13,500

23. POLICE

ಪೊಲೀಸ್

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. C. OTHER MISCELLANEOUS POLICE ESTABLISHMENTS— ಇತರ ವಿವಿಧ ಪೊಲೀಸು ಸಿಬ್ಬಂದಿ—				
b. C. I. HOSPITALS AND DISPENSARIES— ಅಸ್ಪತ್ರೆಗಳು ಮತ್ತು ಔಷಧಾಲಯಗಳು—				
1. Establishment Charges— ಸಿಬ್ಬಂದಿ ವೇತನ—				
Pay of Officers ಅಧಿಕಾರಿಗಳ ವೇತನ ...	9,601	8,400	11,000	
Pay of Establishment ಸಿಬ್ಬಂದಿ ವೇತನ ...	11,570	11,600	15,000	
Dearness Allowances ತುಟ್ಟಿ ಬಡ್ಡಿ ...	15,046	11,000	15,000	
Other Allowances ಇತರ ಭತ್ಯೆ ...	2,932	3,000	3,500	
3. Travelling Allowance ಪ್ರವಾಸ ಭತ್ಯೆ ...	173	500	500	
4. Other Charges— ಇತರ ವೆಚ್ಚ—				
Other Charges ಇತರ ವೆಚ್ಚ ...	4,032	10,000	5,000	
Diet of Patients ಪಠ್ಯಾಹಾರ ...				
Hospital Necessaries ಅಸ್ಪತ್ರೆ ಪರಿಕರಗಳು ...	5,675	1,00,000	10,000	
Electricity Charges ವಿದ್ಯುಚ್ಛಕ್ತಿ ವೆಚ್ಚ ...				
Total b C I ಜುಮ್ಮಾ ...	49,029	1,44,500	60,000	...
b C. II LAND CONVEYANCE AND LICENSING DEPARTMENT ಭೂಹಸ್ತಾಂತರಣಕ್ಕೆ ರೈಸನ್ಸ್ ಕೊಡುವ ಇಲಾಖೆ ...	7,861	17,000	15,500	19,000

*Shown under the minor head "a. State Headquarters Police"
"ಕೇಂದ್ರ ಕಾರ್ಯಸ್ಥಾನ ಪೊಲೀಸ್" ಎಂಬ ಉಪಶೀರ್ಷಿಕೆಯಲ್ಲಿ ತೋರಿಸಿದೆ.

ವ್ಯಯ

23. POLICE

ಪೊಲೀಸ್

Minor, Sub and Detailed Heads of Appropriation ಏಕೀಕರಣ ಮತ್ತು ಅರ್ ಮಕ್ಕಳು ಸಮವರ ಬೀರ್ಣಿಗಳು		Account ಲೆಕ್ಕ 1969 70	Budget Estimates ಆಮವ್ಯಯ ಅಂದಾಜು 1970 7	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಮವ್ಯಯ ಅಂದಾಜು 1971 72
b C III CHARGES PAYABLE TO					
1		53,200	30,000	30,000	30,000
2	Expenditure on account of M S R P Unit ಎಸ್ ಎಸ್ ಆರ್ ಪಿ ಘಟಕದ ವ್ಯಯ	4,12,205	3,00,000	3,00,000	2,56,600
3	Expenditure on account of M S R P Unit deputed to NEFA ಸಿಂಧು ಪ್ರದೇಶಕ್ಕೆ ವಹಿಸಲ್ಪಟ್ಟವರ ವ್ಯಯ	1,35,215	50,000	50,000	50,000
	Total b C III ಒಟ್ಟು	6,01,621	3,80,000	3,80,000	3,36,600
b C IV OTHER POLICE— ಇತರ ಪೊಲೀಸ್		..	3,300	3 300	3,000
b C V POLICE MOTOR TRANSPORT— ಪೊಲೀಸ್ ಮೋಟಾರು ಸಾರಿಗೆ					
1	Establishment Charges— ಸ್ಥಾಪನಾ ವ್ಯಯ				
	Pay of Officers ಅಧಿಕಾರಿಗಳ ವೇತನ	3,859	2,700	2,700	3,300
	Pay of Establishment ಸ್ಥಾಪನಾ ವ್ಯಯ	9,23 400	12,70,000	12,70,000	9,99,400
	Dearness Allowance ಹಿರಿಯತೆ	8,51,376	9,00,000	9,00,000	8,65,800
	Other Allowances ಇತರ ವ್ಯಯ	1,17,209	1,61,500	1,29,700	1,47,600
2	Travelling Allowance ಪ್ರಯಾಣ ವ್ಯಯ	92,681	1,50,000	1,25,000	1,50,000
3	Other Charges ಇತರ ವ್ಯಯ	24,69,250	25,00,000	25,00,000	19,50,000
4	Purchase of Motor Vehicles ಮೋಟಾರು ವಾಹನಗಳ ಖರೀದಿ	17,86,318	16,00,000	11,00,000	16,00,000
	Total b C V ಒಟ್ಟು	62,44 093	65,84,200	57,4	57 10 000

ವ್ಯಯ

23. POLICE

ಪೊಲೀಸ್

Minor, Sub and Detailed Heads of Appropriation ವಿವಿಧವಾದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. C. VI POLICE RADIO GRID.— ಪೊಲೀಸ್ ರೇಡಿಯೋ ಗ್ರಿಡ್.—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	...			27,000
Pay of Establishment ಸ್ಥಾಪನೆ ವೆಚ್ಚ	...			5,93,300
Dearness Allowance ತುಟ್ಟ ಭತ್ಯೆ		5,10,000
Other Allowances ಇತರ ಭತ್ಯೆ	...			39,000
2. Travelling Allowance ಪ್ರವಾಸ ಭತ್ಯೆ	...			38,700
3. Other Charges— ಇತರ ವೆಚ್ಚ—				
Other Charges ಇತರ ವೆಚ್ಚ	...			50,000
Purchase of Wireless sets ನಿರ್ಮಿತು ಸಲಕರಣೆಗಳ ಖರೀದಿ	...			3,00,000
Total b C VI ಒಟ್ಟು	...			15,58,000
b. D. COMMISSIONER OF POLICE, BANGALORE— ಪೊಲೀಸ್ ಕಮಿಷನರ್, ಬೆಂಗಳೂರು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,35,646	1,46,900	1,45,000	
Pay of Establishment ಸ್ಥಾಪನೆ ವೆಚ್ಚ	45,68,906	49,55,000	49,55,000	
Dearness Allowance ತುಟ್ಟ ಭತ್ಯೆ	43,04,956	46,54,200	46,54,000	
Other Allowances ಇತರ ಭತ್ಯೆ	6,21,117	9,08,000	9,26,300	
2 Travelling Allowance ಪ್ರವಾಸ ಭತ್ಯೆ	2,38,285	2,75,000	2,70,000	
3 Others Charges— ಇತರ ವೆಚ್ಚ—				(a)
Other Charges ಇತರ ವೆಚ್ಚ	8,89,427	5,75,000	5,79,000	
Oil and Petty Stationery for Thanas ರಾಣಿಗಲಗಿ ಎಣ್ಣೆ ಮತ್ತು ಚಿಲ್ಲರೆ ಲೇಖನ ಸಾಮಗ್ರಿ	3,972	4,000	4,000	
Dieting and Moving Charges of Prisoners ಹದಿಗಳ ಆಹಾರ ಮತ್ತು ನಾಗರಿಕ ವೆಚ್ಚ	4,256	8,000	5,000	
Secret Service Expenditure ರಹಸ್ಯ ವೆಚ್ಚ	40,000	45,000	60,000	
5 Rewards ಬಹುಮಾನ	11,944	15,000	15,000	
Total b D ಒಟ್ಟು	1,08,18,509	1,15,86,100	1,16,13,300	

(a) Shown under the Minor Head "a. State Headquarters Police"
"ರಾಜ್ಯ ಕೇಂದ್ರ ಕಾರ್ಯಸ್ಥಾನ ಪೊಲೀಸ್" ಉಪ ಶೀರ್ಷಿಕೆಯಲ್ಲಿ ತೋರಿಸಿದೆ.

ವ್ಯಯ

23 POLICE

ಪೊಲೀಸ್

If not Sub and Detail Heads of Appropriation ಎಂದರೆ ಉಪ ಮತ್ತು ವಿವರ ಶೀರ್ಷಿಕೆಗಳು	Accounts ಲೆಕ್ಕ 1962-0			
c Police Training Schools and Colleges — ಪೊಲೀಸ್ ಶಿಕ್ಷಣ ಕಾಲೇಜು ಮತ್ತು ಕಾಲೇಜುಗಳು				
c A TRAINING COLLEGE MYSORE — ತರಬೇತಿ ಕಾಲೇಜು ಮೈಸೂರು				
1 Establishment Charges — ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ	16 959	14 400	14 400	13 000
Pay of Establishment ಸ್ಥಾಪನೆ ವೆಚ್ಚ	1 13 477	86 600	86 6 0	1 00 000
Dearness Allowance ತುಂಬಾ ಏಕತೆ	97 399	93 000	95 000	94 900
Other Allowances ಇತರ ಲೆಕ್ಕ	14 235	11 000	12 200	17 000
2 Travelling Allowance ಪ್ರಯಾಣ ಲೆಕ್ಕ	4 150	11 500	6 500	9 000
3 Other Charges ಇತರ ವೆಚ್ಚ	23 844	18 000	18 000	20 000
4 Rewards ಬಹುಮಾನ	298	500	500	500
Total c A ಒಟ್ಟು	2 69 717	2 37 000	2 33 200	2 56 600
c B CENTRAL RECRUITING TRAINING SCHOOL CHANNAYANA — ನೌಕರರ ಭರ್ತಿ ಮತ್ತು ಶಿಕ್ಷಣ ಕಾಲೇಜು ಚನ್ನಾಯನಾ				
1 Establishment Charges — ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ	14 518	18 200	14 000	17 300
Pay of Establishment ಸ್ಥಾಪನೆ ವೆಚ್ಚ	117 191	1 23 400	1 45 000	1 33 900
Dearness Allowance ತುಂಬಾ ಏಕತೆ	99 023	1 10 000	1 10 000	1 13 800
Other Allowances ಇತರ ಲೆಕ್ಕ	3 307	6 200	6 500	8 500
2 Travelling Allowance ಪ್ರಯಾಣ ಲೆಕ್ಕ	13 539	10 000	10 000	11 500
3 Other Charges ಇತರ ವೆಚ್ಚ	33 905	99 600	9 600	30 600
4 Rewards ಬಹುಮಾನ	297	600	000	1 000
Total c B ಒಟ್ಟು	2 81 781	3 09 000	3 20 000	3 18 600
Total c ಒಟ್ಟು	5 51 498	5 37 000	5 5	0

23. POLICE

ಪೊಲೀಸ್

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಜು 1970-71	Revised Estimates ಪರಿಷ್ಕೃತ ಆಂದಾಜು 1970-71	Budget Estimates ಆಯವ್ಯಯ ಆಂದಾಜು 1971-72
d. Special Police ವಿಶಿಷ್ಟ ಪೊಲೀಸ್				
d A. M.S.R.P. and M.A.R.P. ಎಮ್. ಎಸ್. ಆರ್. ಪಿ. ಮತ್ತು ಎಮ್. ಎ. ಆರ್. ಪಿ.				
1. Establishment Charges.— ನಿಬ್ಬಂದಿ ವೆಚ್ಚ.—				
Pay of Officers ಅಧಿಕಾರಿಗಳ ವೇತನ ...	55,535	58,900		65,200
Pay of Establishment ನಿಬ್ಬಂದಿ ವೇತನ ...	15,19,194	17,49,200	19,00,000	22,16,200
Dearness Allowance ಕುಟ ಭತ್ಯೆ ...	15,04,419	15,00,000	15,00,000	17,10,300
Other Allowances ಇತರ ಭತ್ಯೆ ...	1,98,334	2,53,900	2,77,500	3,74,000
2. Travelling Allowance ಪ್ರವಾಸ ಭತ್ಯೆ ...	89,293	1,45,000	1,45,000	1,65,300
Other Charges ಇತರ ವೆಚ್ಚ ...	3,31,840	3,40,000	3,45,000	3,60,000
Total d A. ಒಟ್ಟು ...	36,98,615	40,47,000	42,32,500	48,91,000
d B. BAND ESTABLISHMENT— ಬ್ಯಾಂಡ್ ನಿಬ್ಬಂದಿ—				
1. Establishment Charges.— ನಿಬ್ಬಂದಿ ವೆಚ್ಚ.—				
Pay of Establishment ನಿಬ್ಬಂದಿ ವೇತನ ...	1,04,590	1,13,000	,13,000	1,30,600
Dearness Allowance ಕುಟ ಭತ್ಯೆ ...	87,361	95,000	95,000	1,13,600
Other Allowances ಇತರ ಭತ್ಯೆ ...	11,010	15,500	19,500	25,800
2. Travelling Allowance ಪ್ರವಾಸ ಭತ್ಯೆ ...	2,859	6,000	2,000	3,500
3. Other Charges ಇತರ ವೆಚ್ಚ ...	2,754	5,500	5,500	5,500
Total d ಒಟ್ಟು ...	2,08,574	2,35,000	2,35,000	2,79,000
Total d. ಒಟ್ಟು ...	39,07,189	42,82,000	44,67,500	51,70,000

ವ್ಯಯ
23 POLICE
ಪೊಲೀಸ್

Minor, Sub and Detailed Heads of Appropriation ವಿವರಣೆಗಾರದ ಉಪ-ಶ್ರೇಣಿ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಮವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಮವ್ಯಯ ಅಂದಾಜು 1971-72
e Home Guards ಗೃಹ ರಕ್ಷಕ ದಳ				
Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	46 621	51,800	46,000	55,700
Pay of Establishment ನಿಬ್ಬಂದಿ ವೇತನ	3 30,127	3,61,000	3,94 100	4,22,200
Dearness Allowance ಪುಟ್ಟಿ ಭತ್ಯೆ	2,58,531	2,66,200	2 67,700	2,84,800
Other Allowances ಇತರ ಭತ್ಯೆ	6 09,342	5,76,000	6,04,000	6,32 000
Travelling Allowance ಪ್ರವಾಸ ಭತ್ಯೆ	2,65,376	2,00,000	6 50,000	2,62 500
Other Charges (a) (Voted) ಇತರ ವೆಚ್ಚ (ಪ್ರಯೋಜಿತ)	6,17,100	8,00,000	10 00,000	8,10,000
Charged ಪ್ರಯೋಜಿತ		5,000	5,000	5,000
Total e (Voted) ಒಟ್ಟು (ಪ್ರಯೋಜಿತ)	21,27,099	22 55,000	29,61,800	24 67,300
Charged ಪ್ರಯೋಜಿತ		5,000	5 000	5,000
f Railway Police ರೈಲ್ವೆ ಪೊಲೀಸ್				
1 Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	18,280	16 900	16,900	20,600
Pay of Establishment ನಿಬ್ಬಂದಿ ವೇತನ	7,00,109	7,83 300	7 83,300	9,22,600
Dearness Allowance ಪುಟ್ಟಿ ಭತ್ಯೆ	6,66,775	7,20 000	7 00 000	7 70,000
Other Allowances ಇತರ ಭತ್ಯೆ	61,435	55,400	65 300	84,600
2 Travelling Allowance ಪ್ರವಾಸ ಭತ್ಯೆ	1,31,245	1,70 000	1,60,000	1,95,000
3 Other Charges— ಇತರ ಭತ್ಯೆ —				
Other Charges ಇತರ ವೆಚ್ಚ	1,60,187	1,03,400	1,03 000	1 01,500
Equipment and Clothing Charges ಸಾಧನ ಸಾಮಗ್ರಿ, ಮತ್ತು ಒಟ್ಟು ಬರಗಲ ವೆಚ್ಚ	56,868	43 000	43 000	45 000
4 Secret Service Expenditure ರಹಸ್ಯ ಸೇವಾ ವೆಚ್ಚ	700	1,000	1,000	1,500
Total f ಒಟ್ಟು	18,00 599	19,25 000	18,72 500	21,43 800

(a) Includes provision for Purchase of Vehicles/ವಾಹನಗಳನ್ನು ಕೊಳ್ಳುವ ವೆಚ್ಚವನ್ನೂ ಸೇರಿಸಲಾಗಿದೆ

23. POLICE

ಪೊಲೀಸ್

Minor, Sub and Detailed Heads of Appropriation ವಿವಿಧವಾದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
g. Criminal Investigation Department ಅಪರಾಧ ಅನುಸಂಧಾನ ಇಲಾಖೆ				
A. CRIMINAL INVESTIGATION DEPARTMENT				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,21,771	1,55,700	1,25,000	1,40,800
Pay of Establishment ಸಿಬ್ಬಂದಿ ವೇತನ ...	8,76,593	9,78,400	9,78,400	10,17,200
Dearness Allowance ತುಟ್ಟಿ ಭತ್ಯೆ ...	5,89,459	6,50,000	6,50,000	6,74,000
Other Allowances ಇತರ ಭತ್ಯೆ ...	1,02,347	1,64,000	1,48,500	2,85,200
2. Travelling Allowance ಪ್ರವಾಸ ಭತ್ಯೆ ...	2,51,527	2,75,000	2,70,000	3,60,000
3. Other Charges ಇತರ ವೆಚ್ಚ ...	1,63,868	1,25,000	1,22,000	1,25,000
4. Secret Service Expenditure ರಹಸ್ಯದಳದ ವೆಚ್ಚ ...	72,000	50,000	1,80,000	50,000
5. Rewards ಬಹುಮಾನ	10,000
Total g. A. ಜುಮ್ಮಾ ...	21,77,565	23,98,100	24,73,900	26,62,200
g. B. FORENSIC SCIENCE LABORATORY ವೈದ್ಯ ವಿಜ್ಞಾನ ಪ್ರಯೋಗಶಾಲೆ				
1. Establishment Charges— ಸಿಬ್ಬಂದಿ ವೆಚ್ಚ				
Pay of Officers ಅಧಿಕಾರಿಗಳ ವೇತನ ...	14,056	20,100	20,100	39,300
Pay of Establishment ಸಿಬ್ಬಂದಿ ವೇತನ ...	21,865	23,200	23,200	40,200
Dearness Allowance ತುಟ್ಟಿ ಭತ್ಯೆ ...	19,823	20,000	20,000	44,300
Other Allowances ಇತರ ಭತ್ಯೆ ...	3,149	5,600	7,500	16,000
2. Travelling Allowance ಪ್ರವಾಸ ಭತ್ಯೆ ...	530	3,000	1,500	2,300
3. Other Charges ಇತರ ವೆಚ್ಚ ...	1,45,816	1,48,000	1,43,000	1,60,000
Total g. B. ಜುಮ್ಮಾ ...	2,05,239	2,19,900	2,15,300	3,02,100
Total g. ಜುಮ್ಮಾ ...	23,82,804	26,18,000	26,89,200	29,64,300

ವ್ಯಯ

23. POLICE

ಪೊಲೀಸು

Minor, Sub and Detailed Heads of Appropriation ವಿವರಿಸಿದ ಉಪ ಒಳ ಮತ್ತು ಸವಿಸದ ಹೆಚ್ಚಿನಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಯ 1970-71	Revised Estimates ಪರಿಷ್ಕೃತ ಆಂದಾಯ 1970-71	Budget Estimates ಆಯವ್ಯಯ ಆಂದಾಯ 1971-72
h Grant in aid, Contributions, etc ಸಹಾಯಾನುಮಾನಗಳು ಅಂದಾಜುಗಳು ಇತ್ಯಾದಿ				
2 Contribution payable to Home Guards Fund ಗೃಹ ರಕ್ಷಕ ನಿಧಿಗೆ ಸಲ್ಲಿಸಬೇಕಾದ ಅಂದಾಜು	25,000	..	.	25,000
3 Grants in aid ಸಹಾಯಾನುಮಾನ	15,300	65,000	90,000	30,000
Total h ಒಟ್ಟು	40,300	65,000	90,000	55,000
hh Miscellaneous ವಿವಿಧ				
Contribution to the Band Fund ಬ್ಯಾಂಡ್ ನಿಧಿಗೆ ಅಂದಾಜು		10,000	5,000	10,000
i Deduct—Amount recovered from other Governments/Departments, etc— ಮಾನ್ಯತೆ ಸರ್ಕಾರ/ಇಲಾಖೆ ವಸೂಲಾದವುಗಳಿಂದ ವಸೂಲಾದ ಮೊಬಲಗು—				
(i) Charges transferable to Forest Dept for Prevention of Sandalwood Smuggling ಗಿಂಧದಮರಗಳ ಕಳ್ಳಸಾಗಣೆಯನ್ನು ತಡೆಯಲು ಅಲ್ಪಾಞ್ಚಲದ ವರ್ಗಾಯಿಸಬೇಕಾದ ವೆಚ್ಚ	...	10,000	10,000	15,000
(ii) Charges transferable to Food "Supplies Department" 26 ಅಪಾರ ಸರಬರಾಜು ಇಲಾಖೆಗೆ ವರ್ಗಾಯಿಸ ಬೇಕಾದ ವೆಚ್ಚ	23,25,559	22,92,700	22,70,000	21,39,000
(iii) Amount recoverable from Government of India on account of M S R P Unit ಎಂ ಎಸ್ ಆರ್ ಪಿ ಘಟಕದ ಬಗ್ಗೆ ಭಾರತಸರ್ಕಾರ ದಿಂದ ಬರಬೇಕಾದ		3,30,000	3,30,000	4,00,000
(iv) Contribution by Mining Companies ಗೆರೆ ಕಂಪನಿಗಳಿಂದ ಅಂದಾಜು	22,714	(a)	(a)	(a)
(v) Amount recoverable from the Govt of NEFA on account of M S R P unit ಎಂ ಎಸ್ ಆರ್ ಪಿ ಘಟಕದ ಬಗ್ಗೆ ನೇಪಾ ಸರ್ಕಾರದಿಂದ ಬರಬೇಕಾದ ಮೊತ್ತ	..	60,000	60,000	50,000
C O, ಮುಂದುವರಿಯುವುದು	23,48,273	26,92,700	26,70,600	26,04,000

(a) Taken under Revenue Major Head "XIX Police"
"XIX ಪೊಲೀಸು" ಒಟ್ಟು ಪ್ರಧಾನ ಹೆಚ್ಚಿನದ್ದು ಕೊರೆಯಿದೆ.

B E

17*

23 POLICE
ಪೊಲೀಸು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸರಿಪ್ಪುಕೆ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B.F. ಮುಂದುವರಿದುದು ...	23,48,273	26,92,700	26,70,000	26,04,000
i. <i>Deduct</i> —Amount recovered from other Governments, Departments, etc. ವಜಾ - ಬೇರೆ ಸರ್ಕಾರ ಇಲಾಖೆ ಮುಂತಾದವುಗಳಿಂದ ವಸೂಲಾದ ಮೊಬಲಗು				
(vi) Charges transferable to the Ghataprabha Project on account of the Police out post provided to P.W.D Colony at Hidkal. ಹಿಡಕಲ್ಲಿನಲ್ಲಿರುವ ಲೋಕೋಪಯೋಗಿ ಇಲಾಖೆಯವರ ವಸಾಹತಿಯಲ್ಲಿ ಏರ್ಪಡಿಸಿರುವ ಪೊಲೀಸು ಉಕ್ಕಡದ ಬಗ್ಗೆ ಘಟಪ್ರಭಾಯೋಜನೆಗೆ ವರ್ಗಾಯಿಸ ಬೇಕಾದ ಖರ್ಚು ...	23,501	30,300	30,000	17,000
(vii) Amount recoverable from Government of India on account of Home Guards Organisation. ಗೃಹ ರಕ್ಷಕ ದಳದ ನಿಮಿತ್ತ ಭಾರತ ಸರ್ಕಾರದಿಂದ ವಸೂಲಿ	4,19,000	6,00,000
(viii) Amount recoverable from Government of India on account of Police Station Established at Panambur Harbour Project ಪನಂಬೂರು ರೇವು ಯೋಜನೆಯ ಪೊಲೀಸು ನಿಲ್ದಾಣದ ಬಗ್ಗೆ ಭಾರತ ಸರ್ಕಾರದಿಂದ ಬರಬೇಕಾದ ಮೊತ್ತ	17,000	16,000	17,000
(ix) Charges Transferable to Horticulture Department for Protection of Gardens ಉಪವನಗಳನ್ನು ಸಂರಕ್ಷಿಸಲು ತೋಟಗಾರಿಕೆ ಇಲಾಖೆಗೆ ವರ್ಗಾಯಿಸಬೇಕಾದ ವೆಚ್ಚ	75,000	84,000	1,00,000
(x) Amount met from Reserve Fund and Deposit Account of Band Fund ಬ್ಯಾಂಡ್ ನಿಧಿಯ ರಿಸರ್ವ್ ಫಂಡ್ ಮತ್ತು ಡಿಪಾಸಿಟ್ ಲೆಕ್ಕದಿಂದ ವಿನಿಯೋಗಿಸುವ ಹಣ	10,000
(xi) Amount Transferable to Excise Department on account of Police lent ಉತ್ತಾದನಾ ಇಲಾಖೆಗೆ ಎರವಲು ಕೊಟ್ಟ ಪೊಲೀಸ್ ಸಿಂಚ್ಚಂದಿಯ ಸಲುವಾಗಿ ವರ್ಗಾಯಿಸಬೇಕಾದ ವೆಚ್ಚ	2,00,000	2,00,000	2,00,000
Total i ಜುಮ್ಮಾ ...	23,71,774	30,25,000	34,19,000	35,38,000
J. <i>Deduct</i> —Amount met from Reserve funds and Deposit Accounts— ವಜಾ—ಸಂಚಿತ ನಿಧಿ ಮತ್ತು ನಿಕ್ಷೇಪ ಖಾತೆಯಿಂದ ಒದಗಿಸಿದ ಹಣ Amount met from Reserve fund and Deposit Account of Band fund ಸಂಚಿತ ನಿಧಿ ಮತ್ತು ನಿಕ್ಷೇಪ ಖಾತೆಯಲ್ಲಿನ ಬ್ಯಾಂಡ್ ನಿಧಿಯಿಂದ ವಿನಿಯೋಗಿಸುವ ಹಣ	5,000	10,000

ವ್ಯಯ

DEMAND No 14

ಅಭಿಯಾನಕ್ಕೆ ಕ್ರಮಾಂಕ. 14

SUPPLIES AND DISPOSALS

ಸರಬರಾಜುಗಳು ಮತ್ತು ವಿಲೇವಾರಿಗಳು

ESTIMATE OF AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಪಾವತ ಅಂದಾಜು

Total of Sums Charged ಪ್ರಭುತ ಪಾವತ ಜುಮ್ಮಾ	Rs ರೂ	1,000
Demand for Grant (Voted) ಅನುದಾನಕ್ಕೆ ಅಭಿಯಾನಕ್ಕೆ (ಪ್ರರಸ್ಥುತ)	Rs. ರೂ	3,50,000

25. SUPPLIES AND DISPOSALS.

ಸರಬರಾಜುಗಳು ಮತ್ತು ವಿಲೇವಾರಿಗಳು

Summary by Minor Heads of Appropriation ವಿಭಿನ್ನವಾಗಿ ಉಪವಿಭಾಗಿಸಿದ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Purchase Organisations ಖರೀದಿ ಸಂಸ್ಥೆಗಳು				
(Voted) (ಪ್ರರಸ್ಥುತ)	2,51,298	3,08,000	3 00 000	3,50 000
(Charged) (ಪ್ರಭುತ)		1,000	1 000	1,000
b Other Organisations ಇತರ ಸಂಸ್ಥೆಗಳು				
Revision of Pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ		29,000		
Total a 25 (Net) (Voted) ಜುಮ್ಮಾ (ನಿವೃತ್ತ) (ಪ್ರರಸ್ಥುತ)	2,51,298	3,37,000	3 00 000	3 50 000
(Charged) (ಪ್ರಭುತ)	.	1,000	1,000	1 000
Add Recoveries ಜಮಾ ಪಡಿಸಿಗಗಳು				
Total 25 (Gross) (Voted) ಜುಮ್ಮಾ (ಸೇರಿ) (ಪ್ರರಸ್ಥುತ)	2,51,298	3,37,000	3 00 000	3 50 000
(Charged) (ಪ್ರಭುತ)		1,000	1,000	1 000

25. SUPPLIES AND DISPOSALS

ಸರಬರಾಜುಗಳು ಮತ್ತು ವಿಲೇವಾರಿಗಳು

Minor, Sub and Detailed Heads of Appropriation ವಿನಿಯೋಗದ, ಉಪ, ಒಳ ಮತ್ತು ಸವಿವರೀಕರಣೆಗಳು	Accounts ಲೆಕ್ಕಗಳು 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Purchase Organisations— ಖರೀದಿ ಸಂಸ್ಥೆಗಳು—				
STORES PURCHASE DEPARTMENT ಸರಕು ಖರೀದಿ ಇಲಾಖೆ				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	53,947	50,400	56,500	60,100
Pay of Establishment ಸಿಬ್ಬಂದಿ ವೇತನ ...	72,653	97,000	90,500	1,07,500
Dearness Allowance ತುಟ್ಟಿ ಭತ್ಯೆ ...	70,943	93,800	86,000	91,500
Other Allowances ಇತರ ಭತ್ಯೆ ...	11,364	15,500	24,700	45,900
2 Travelling Allowance ಪ್ರವಾಸ ಭತ್ಯೆ ...	1,808	1,300	2,800	4,000
3 Other Charges (Voted) ಇತರ ವೆಚ್ಚ (ಪುರಸ್ಕೃತ) ...	28,327	25,000	24,500	25,000
(Charged) (ಪ್ರಭೃತ)	1,000	1,000	1,000
4 Advertisement Charges ಜಾಹಿರಾತು ವೆಚ್ಚ ...	12,256	25,000	15,000	16,000
Total a { Voted ಜುಮ್ಮಾ { ಪುರಸ್ಕೃತ ...	2,51,298	3,08,000	3,00,000	3,50,000
{ Charged ಪ್ರಭೃತ	1,000	1,000	1,000

ವ್ಯಯ

DEMAND No 15

ಅಭಿಯಾನ ಕ್ರಮಾಂಕ 15

MISCELLANEOUS DEPARTMENTS

ವಿವಿಧ ಇಲಾಖೆಗಳು

ESTIMATE OF THE AMOUNTS REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪ್ರಜ್ಞತ ಹಣದ ಜುಮ್ಮಾ	Rs ರೂ	2,000
Demand for Grant (Voted) ಅನುದಾನಕ್ಕೆ ಅಭಿಯಾನಿತ (ಪ್ರಜ್ಞತ)	Rs ರೂ	2 48 58,000

26 MISCELLANEOUS DEPARTMENTS

ವಿವಿಧ ಇಲಾಖೆಗಳು

Summary by Minor Heads of Appropriations ವಿವಿಧೋಪಗ್ರಹ ಉಪಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 197-72
a Administration of Money Lenders Act ಪಾ ಸಾಲಕೊಡುವವರ ಸಂಬಂಧವಾದ ಅಧಿ ನಿಯಮದ ಸಮಾಪನೆ	89 827	85,000	89,930	98,194
b Fire Services ಅಗ್ನಿ ಶಾಮಕ ಸೇವೆಗಳು	17 92 733	22,91,000	21,10,000	24,88,000
c State Government Insurance ರಾಜ್ಯ ವಿಮಾ ಇಲಾಖೆ	14 83 901	15,63,000	16,87,068	18,70,764
d Deduct—Amount met from the State Government Insurance Fund ರಾಜ್ಯಸರ್ಕಾರಿ ವಿಮಾ ಇಲಾಖೆಯ ನಿಧಿಯಿಂದ ಬಳಸಿದ ಹಣ	14,83,901	15,63 000	16,86 068	18,69,764
e Other Miscellaneous Organisations ಇತರ ವಿವಿಧ ಸಂಸ್ಥೆಗಳು				
(Voted) (ಪ್ರಜ್ಞತ)	1 57 21 074	1,41,11,000	1 37 16 000	1 50 45 000
Charged ಪ್ರಜ್ಞತ	939	2,000	2,000	2,000
f Charges in England ಇಂಗ್ಲೆಂಡಿನಲ್ಲಿ ವೆಚ್ಚಗಳು	69 031		74 070	67,806
g Development Schemes ಅಭಿವೃದ್ಧಿ ಕಾರ್ಯಗಳು	12 55 289	22,00,000	22 00 000	22,00,000
Revision of Pay Scales etc , ಪೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ		11 30 000		
Total 26 (Net) ಜುಮ್ಮಾ (ನಿವ್ವರ)	1 89 27 954	1,98,17,000	1 81,91,000	1 99,00 000
Add Recoveries ಜಮಾ—ವಸೂಲಿ	939	2,000	2 000	2,000
Total 26 (Gross) ಜುಮ್ಮಾ (ಸಕಲ)	2 06 93 527	2,39,08,000	2 29 61 000	2 48 58 000
(Voted) (ಪ್ರಜ್ಞತ)	939	2,000	2 000	2 000

*DETAILS OF RECOVERIES
ವಸೂಲಿಗಳ ವಿವರ

d	18 69 764
e A (7)	1 86 500
e D (i) (5)	29 00 000
f 4	1 01 736
Total ಜುಮ್ಮಾ	49 58 000

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿನ್ಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Administration of Money Lenders' Act-- ಪಣಿ ಸಾಲ ಕೊಡುವವರ ಸಂಬಂಧವಾದ ಅಧಿನಿಯಮದ ಸಮಾಚರಣೆ		-		
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	18,830	17,400	20,430	21,600
Pay of Establishment ಸ್ಥಾಪನೆ ವೆಚ್ಚ ...	31,437	27,800	30,000	31,300
Dearness Allowances ತುಟ್ಟಿ ಭತ್ಯೆ ...	30,090	29,600	29,600	31,100
Other Allowances ಇತರ ಭತ್ಯೆ ...	3,207	3,200	5,200	8,100
2. Travelling Allowance ಪ್ರವಾಸ ಭತ್ಯೆ ...	2,020	5,000	2,700	4,094
3. Other Charges ಇತರ ವೆಚ್ಚ ...	4,243	2,000	2,000	2,000
Total a ಜುಮ್ಮಾ ...	89,827	85,000	89,930	98,194

ವ್ಯಯ

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor Sub and Deta led Heads of Appropriation ವಿಭಾಗೀಯ ಉಪ-ಉಪ-ವ್ಯಯ ಸೂಚಕ ಶೀರ್ಷಿಕೆಗಳು	Accounts ಲೆ, 1969-70	Budget Estimates ಅಂದಾಜು ಅಂದಾಜು 197-1971	Revised Estimates ಸಂಪುರ್ಣ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
b Fire Services— ಅಗ್ನಿ ಸೇವಕ ಸೇವೆಗಳು—				
b A DIRECTION— ನಿರ್ದೇಶನ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	19,466	11,300	31,300	36,300
Pay of Establishment ಸ್ಥಾಪನೆ ವೆಚ್ಚ	27,473	24,400	27,200	30,800
Dearness Allowance ಪಟ್ಟಿ ಭತ್ಯೆ	25,375	21,400	21,400	24,800
Other Allowances ಇತರ ಭತ್ಯೆ	4,362	3,800	4,100	12,900
2 Travelling Allowance ಪ್ರಯಾಣ ಭತ್ಯೆ	1,009	5,000	3,000	6,900
3. Other Charges ಇತರ ವೆಚ್ಚ	25,473	19,559	23,259	25,359
4 Contribution towards the expenditure of the National Fire Service College 'Nagpur' — ಪರಿಷ್ಕರಣಾ ಕಾಲೇಜಿನ ಅಗ್ನಿ ಸೇವಕ ಸೇವಾ ಮಹಾಲ ವಿನ್ಯಾಯದ ಮಟ್ಟಕ್ಕೆ ಅರ್ಪಣೆ	14,441	14,441	14,441	14,441
Total b A ಒಟ್ಟು	1,17,599	99,900	1,24,700	1,51,500
b B FIRE STATIONS— ಅಗ್ನಿ ಸೇವಕ ನಿಲ್ದಾಣಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4,677	8,800	6,000	11,000
Pay of Establishment ಸ್ಥಾಪನೆ ವೆಚ್ಚ	5,48,305	7,50,000	7,28,000	8,75,800
Dearness Allowance ಪಟ್ಟಿ ಭತ್ಯೆ	5,16,325	6,60,000	6,28,000	7,02,500
Other Allowances ಇತರ ಭತ್ಯೆ	68,581	97,000	71,000	1,19,600
2 Travelling Allowance ಪ್ರಯಾಣ ಭತ್ಯೆ	13,087	18,300	32,300	36,600
3. Other Charges ಇತರ ವೆಚ್ಚ	5,24,159	6,56,000	5,20,000	5,90,000
4 Rewards ಉಪಹಾರ		1,000		1,000
Total b B ಒಟ್ಟು	18,75,134	21,91,100	19,85,300	23,33,500
Total b ಒಟ್ಟು	17,92,733	22,91,000	21,10,000	24,88,000

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿವಿಧೀಕರಣ ಉಪ, ಒಳ ಮತ್ತು ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. State Government Insurance Department. ರಾಜ್ಯ ಸರ್ಕಾರಿ ವಿಮಾ ಇಲಾಖೆ—				
c. A. LIFE BRANCH— ಜೀವವಿಮಾ ಶಾಖೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	40,802	36,200	37,500	38,700
Pay of Establishment ಸ್ಥಾಪನೆ ವೇತನ ...	5,44,577	5,75,200	6,35,500	6,54,500
Dearness Allowance ಕುಟುಂಬ ಭತ್ಯೆ ...	4,44,736	4,29,300	4,60,500	4,72,500
Other Allowances ಇತರ ಭತ್ಯೆ ...	78,555	77,400	1,22,400	2,26,000
2. Travelling Allowance ಪ್ರವಾಸ ಭತ್ಯೆ ...	582	1,500	1,068	1,464
3. Other Charges ಇತರ ವೆಚ್ಚ ...	1,63,019	1,96,000	1,75,400	1,96,000
Total c A ಒಟ್ಟು ...	12,72,271	13,15,600	14,32,468	15,89,164
c. B. MOTOR BRANCH— ಮೋಟಾರು ಶಾಖೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	10,397	7,900	9,600	6,800
Pay of Establishment ಸ್ಥಾಪನೆ ವೇತನ ...	59,958	76,800	86,000	88,500
Dearness Allowance ಕುಟುಂಬ ಭತ್ಯೆ ...	54,383	58,200	60,200	62,300
Other Allowances ಇತರ ಭತ್ಯೆ ...	9,561	9,800	16,400	30,000
2. Travelling Allowance ಪ್ರವಾಸ ಭತ್ಯೆ ...	4,252	5,000	5,000	5,700
Other Charges ಇತರ ವೆಚ್ಚ ...	24,485	44,400	30,000	35,000
Total c B ಒಟ್ಟು ...	1,63,036	2,02,100	2,07,200	2,28,300

ವ್ಯಯ

26 MISCELLANEOUS DEPARTMENTS

ವಿವಿಧ ಇಲಾಖೆಗಳು

Minor Sub and Detailed Heads of Appropriation ವಿನ್ಯೋಜನದ ಉಪ ಒಳ ಮತ್ತು ಸವಿವರ ವಿಭಾಗಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-71
c State Government Insurance Department— ರಾಜ್ಯ ಸರ್ಕಾರದ ವಿಮಾ ಇಲಾಖೆ—				
c C HYDERABAD STATE LIFE INSURANCE FUND				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	60	800	1,200	300
Pay of Establishment ಸ್ಥಾಪನೆ ವೆಚ್ಚ	20 074	20,700	21 000	22 300
Dearness Allowance ಕಂಪ್ಲಿ ಫಂಡ್	14 302	15 300	15 400	15,300
Other Allowances ಇತರ ಫಂಡ್	2 477	2 500	3,800	7,400
2 Travelling Allowance ಪ್ರಯಾಣ ಫಂಡ್	216			
3 Other Charges ಇತರ ವೆಚ್ಚ	11 465	6 000	5,000	7,000
Total c C ಒಟ್ಟು	48 594	45 300	46,400	52 300
D CONTRIBUTION TO MYSORE STATE LIFE INSURANCE FUND ON ACCOUNT OF LOSS IN FAMILY PENSION FUND* ಕುಟುಂಬ ನಿವೃತ್ತಿ ವೆಚ್ಚ ನಿಧಿ ನಷ್ಟ ಭರ್ತಿಗಾಗಿ ಮೈಸೂರು ಸರ್ಕಾರದ ಒಳ ವಿಮಾ ನಿಧಿಗೆ ಅವಕಾಶ*			1 000	1 000
Total c ಒಟ್ಟು	14 83 901	15 63 000	16,87,068	18,70,764

*The contribution to the fund is from General Revenues and the provision is not included in the amount to be met from the State Government Insurance Fund

ಈ ನಿಧಿಗೆ ಕೇವಲ ರಾಜ್ಯ ಸರ್ಕಾರದ ಅಂದಾಜಿನ ಕೊಡುಗೆಯೇ ಮತ್ತು ರಾಜ್ಯ ಸರ್ಕಾರದ ವಿಮಾ ನಿಧಿಯಿಂದ ಕೊಡುವ ವ್ಯಯವು ಈ ವಿವರದಲ್ಲಿ ಸೇರಿಲ್ಲ

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor and Sub Heads of Application ವಿವಿಧ ಇಲಾಖೆಗಳ ಉಪ-ಪುಟಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಶ್ಲೇಷಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
o. Other Miscellaneous Organisations. ಇತರ ವಿವಿಧ ಸಂಸ್ಥೆಗಳು—				
A. MUSEUM INSTITUTIONS ಢಾಖಾನೆ ಸಂಸ್ಥೆಗಳು—	16,33,113	15,83,800	15,81,000	15,90,000
AA. ADMINISTRATION OF THE BOMBAY PUBLIC TRUSTS ACT, 1950. 1950ರೇ ಇಸವಿಯ ಬೊಂಬಾಯಿಯ ಸಾರ್ವಜನಿಕ ನ್ಯಾಯಾಂಗ ಅಧಿನಿಯಮದ ಸಂವಹನ.	1,32,000	1,71,800
B. GOVERNMENT FLYING SCHOOL ಸರ್ಕಾರಿ ವಿಮಾನ ಶಿಕ್ಷಣ ಶಾಲೆ	2,85,602	3,20,700	3,39,400	3,42,100
C. DEPARTMENT OF FOOD AND CIVIL SUPPLIES— ಆಹಾರ ಸರಬರಾಜು ಮತ್ತು ನಿಕಟವರ್ತಿಗಳಿಗೆ ಸಾಮಗ್ರಿಗಳ ಇಲಾಖೆ—				
(Voted) (ಪ್ರಶ್ನಿಸಿದ)	84,17,373	76,57,500	72,72,000	77,60,000
Charged ಪ್ರಶ್ನಿತ	939	2,000	2,000	2,000
D. DEPARTMENT OF INFORMATION AND TOURISM ಚಾರ್ಜ್ ಮತ್ತು ಪ್ರವಾಸೋದ್ಯಮ ಇಲಾಖೆ	38,16,112	24,48,600	24,93,000	29,31,000
E. DIRECTORATE OF SMALL SAVINGS ಸಣ್ಣ ಉಳಿತಾಯಗಳ ಇಲಾಖೆ	1,70,588	1,49,700	1,73,600	1,55,400
F. HOUSE RENT AND ACCOMMODATION CONTROL ಮನೆ ಬಾಡಿಗೆ ಮತ್ತು ವಸತಿ ನಿಯಂತ್ರಣ	1,27,763	1,29,500	1,45,200	1,54,900
G. DEPARTMENT OF WEIGHTS AND MEASURES ಒಣಕ ಮತ್ತು ಅಳತೆಗಳ ಇಲಾಖೆ	12,70,524	18,16,200	15,76,800	19,39,800
Total o ಒಟ್ಟು				
(Voted) ಪ್ರಶ್ನಿಸಿದ	1,57,21,074	1,41,11,000	1,37,16,000	1,50,45,000
Charged ಪ್ರಶ್ನಿತ	939	2,000	2,000	2,000

ವ್ಯಯ

26 MISCELLANEOUS DEPARTMENTS

ವಿವಿಧ ಇಲಾಖೆಗಳು

Sub and Detailed Heads of Appropriation ವಿವರಿಸಿದ ಉಪ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Est. mtes ಆಂದಾಯ ಅಂದಾಜು 1970-1	Revised Est. mtes ಪರಿಷ್ಕೃತ ಅಂದಾಜು 1970-71	Budget Est. mtes ಆಂದಾಯ ಅಂದಾಜು 1971-72
A MUZRAI INSTITUTIONS— ಧಾರ್ಮಿಕ ಸಂಸ್ಥೆಗಳು				
A (i) SUPERINTENDENCE— ಅಧೀಕ್ಷಣೆ—				
Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	91 132	36 900	28 900	31,400
Pay of Establishment ಸ್ಥಾಪನೆ ವೇತನ	1 02 350	1 11 200	92 400	97 800
Dearness Allowance ಕುಟ್ಟು ಭತ್ಯೆ	84 910	87 700	66 400	72 200
Other Allowances ಇತರ ಭತ್ಯೆ	9 644	12 600	12 700	17 800
Traveling Allowance ಪ್ರವಾಸ ಭತ್ಯೆ	11 686	20 000	15 000	19 400
Other Charges ಇತರ ವೆಚ್ಚ	21 764	20 000	15 700	16 500
Survey of Wakfs ವಾಕ್ಫ್‌ಗಳ ಪರಿಶೀಲನೆ	93 661	75 000	1 15 000	75 000
Survey and Disposal of Muzrai Lands ಧಾರ್ಮಿಕ (ಮೆ ವಾಕ್ಫ್) ಸಂಸ್ಥೆಗಳ ಸೇರಿದ ಭೂಮಿಗಳ ಮೂಲಾಳ ಮತ್ತು ವಿಲೇವಾರಿ	49 565	55 000	55 000	55 000
Total A (i) ಒಟ್ಟು	4 04 712	4 18 400	4 01 100	3 85 100
A (ii) CONSTRUCTION AND REPAIRS ನಿರ್ಮಾಣಗಳು ಮತ್ತು ದುರಸ್ತಿಗಳು	1 94 726	2 00 000	2 00 000	2 00 000
A (iii) ENDOWMENTS AND CHARITABLE ALLOWANCE—				
Chattram and Chattram Savings Reserve ಛಾತ್ರಮ್‌ಗಳು ಮತ್ತು ಛಾತ್ರಮ್‌ಗಳ ಉಳಿತಾಯ ಮೊತ್ತ ಠೇವಣಿ	85 000	85 000	85 000	85 000
Temples ದೇವಸ್ಥಾನಗಳು	2 18 075	1 65 000	1 65 000	1 65 000
Muttas ಮಠಗಳು	84 338	1 06 000	1 06 000	1 06 000
Institut on under Palace Management ಅರಮನೆ ಅಡಿಯಲ್ಲಿರುವ ಸಂಸ್ಥೆಗಳು	77 317	57 000	57 000	57 000
Mohammedan Institutions ಮಹಮ್ಮದೀಯ ಸಂಸ್ಥೆಗಳು	34 82	27 300	27 300	27 300
Grants and ಸಹಾಯಧನ	28 000	2 000	2 000	2 000
Other Charges ಇತರ ವೆಚ್ಚ	36 337	15 000	15 000	15 000
Taid k Allowances ಶ್ರೀಶಕ್ತಿ ಭತ್ಯೆ	3 66 772	4 00 000	4 00 000	4,00 000
Total A (iii) ಒಟ್ಟು	9 30 421	8 57 300	8 57 300	8 57 300

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. As(iv) SANSKRIT COLLEGES AND PATASALA. ಸಂಸ್ಕೃತ ಕಾಲೇಜುಗಳು ಮತ್ತು ಪಾಠಶಾಲೆಗಳು				
(a) MAHARAJA'S SANSKRIT COLLEGE ಮಹಾರಾಜ ಸಂಸ್ಕೃತ ಕಾಲೇಜು (AGAMA SECTION) (ಆಗಮ ಶಾಖೆ)				
1 Establishment Charges— ಸಿಬ್ಬಂದಿ ವೆಚ್ಚ— Pay of Officers ಅಧಿಕಾರಿಗಳ ವೇತನ 600 Pay of Establishment ಸಿಬ್ಬಂದಿ ವೇತನ ... 39,160 Dearness Allowance ತುಟ್ಟಿಭತ್ಯೆ ... 20,704 Other Allowances ಇತರ ಭತ್ಯೆ ... 2,402		600	600	600*
2 Travelling Allowance ಪ್ರವಾಸ ಭತ್ಯೆ ... 1,278		1,400	1,400	1,600
3 Other Charges ಇತರ ವೆಚ್ಚ ... 3,368		1,900	2,500	2,500
4 Scholarships ವಿದ್ಯಾರ್ಥಿ ವೇತನ ... 5,071		5,000	6,000	6,000
Total e. A (iv) (a) ಜುಮ್ಮಾ ...	71,983	73,100	79,700	87,700
e.A (iv) (b) SREE CHAMARAJENDRA VEDA MAHA PATASALA ಶ್ರೀ ಚಾಮರಾಜೇಂದ್ರ ವೇದ ಮಹಾ ಪಾಠಶಾಲೆ— SANSKRIT COLLEGE MELKOTE ಸಂಸ್ಕೃತ ಕಾಲೇಜು, ಮೇಲುಕೋಟೆ—				
1 Establishment Charges— ಸಿಬ್ಬಂದಿ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸಿಬ್ಬಂದಿ ವೇತನ ... 17,425 Dearness Allowance ತುಟ್ಟಿಭತ್ಯೆ ... 12,638 Other Allowances ಇತರ ಭತ್ಯೆ ... 9	
2 Travelling Allowance ಪ್ರವಾಸ ಭತ್ಯೆ ... 60		150	150	250
3 Other Charges ಇತರ ವೆಚ್ಚ ... 428		150	150	250
4 Scholarships ವಿದ್ಯಾರ್ಥಿ ವೇತನ ... 710		1,000	1,000	1,00
Total e. A (iv) (b) ಜುಮ್ಮಾ ...	31,270	40,000	45,900	59,900
Total e. A. (iv) ಜುಮಾ ...	1,03,253	1,13,100	1,25,600	14,7,600

Special Pay of Rs. 50 p.m. to the Principal. ಪ್ರಧಾನಾಚಾರ್ಯರಿಗೆ ತಿಂಗಳೊಂದರ ವಿಶಿಷ್ಟ ವೇತನ ರೂ, 50

ವ್ಯಯ

26 MISCELLANEOUS DEPARTMENTS

ವಿವಿಧ ಇಲಾಖೆಗಳ

Major Sub and Detailed Heads of Appropriation on which expenditure is incurred	Accounts 1969-70	Budget Estimates 1970-71	Revised Estimates 1970-71	Budget Estimates 1971-72
e Other Miscellaneous Organisations —				
A MUZPAI INSTITUTIONS —				
e A (v) ADMINISTRATION OF THE MADRAS HINDU RELIGIOUS AND CHARITABLE ENDOWMENTS ACT 1901				
1901ನ ಇಂಡಿಯಾ ಮಹಾಸಮಾಜ ಮತ್ತು ಭಾರತೀಯ ಹಿಂದೂಗಳ ಅಧಿಕಾರಮಂಡಲ ಸಮಾಜಗಳ				
1 Establishment Charges				
Pay of Officers	17 648	20 900	21 000	20 400
Pay of Establishment	54 208	61 000	64 000	68 900
Dearness Allowance	50 937	55 900	56 000	57 200
Other Allowances	3 469	3 600	3 300	11 900
2 Travelling Allowance	13 111	9 000	11 500	12 000
3 Other Charges	12 761	12 270	15 000	16 800
4 Deduct—Amount transferred to Hindu Religious and Charitable Endowment Fund				
ಮಾನ್ಯ ಹಿಂದೂ ಮಹಾಸಮಾಜ ಮತ್ತು ಭಾರತೀಯ ಹಿಂದೂಗಳ ಅಧಿಕಾರಮಂಡಲ ಸಮಾಜಗಳ	1 52 132	1 62 670	1 72 800	1 86 500
Total e A (v)				
Total e A	16 33 112	15 88 800	15 84 000	15 90 000
e AA ADMINISTRATION OF THE BOMBAY PUBLIC TRUSTS ACT 1900				
1950ನ ಇಂಡಿಯಾ ಮಹಾಸಮಾಜ ಮತ್ತು ಭಾರತೀಯ ಹಿಂದೂಗಳ ಅಧಿಕಾರಮಂಡಲ ಸಮಾಜಗಳ				
1 Establishment Charges—				
Pay of Officers				31 100
Pay of Establishment				49 900
Dearness Allowance			1 32 000	40 300
Other Allowance				10 100
Travelling Allowance				10 400
3 Other Charges				0
Total e AA				

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿವಿಧೀಕರಣದ ಉಪ, ಒಳ ಮತ್ತು ಸವಿವರ ರೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. As(iv) SANSKRIT COLLEGES AND PATASALA. ಸಂಸ್ಕೃತ ಕಾಲೇಜುಗಳು ಮತ್ತು ಪಾಠಶಾಲೆಗಳು				
(a) MAHARAJA'S SANSKRIT COLLEGE ಮಹಾರಾಜ ಸಂಸ್ಕೃತ ಕಾಲೇಜು (AGAMA SECTION) (ಆಗಮ ಶಾಖೆ)				
1 Establishment Charges— ಸಿಬ್ಬಂದಿ ವೆಚ್ಚ— Pay of Officers ಅಧಿಕಾರಿಗಳ ವೇತನ 600	...	600	600	600*
Pay of Establishment ಸಿಬ್ಬಂದಿ ವೇತನ ... 39,160	39,160	41,400	44,000	47,500
Dearness Allowance ಕುಟುಂಬತ್ಯ Other Allowances ಇತರ ಭತ್ಯೆ ... 2,402	20,704	19,900	21,000	22,000
2 Travelling Allowance ಪ್ರವಾಸ ಭತ್ಯೆ ... 1,278	1,278	1,400	1,400	1,600
3 Other Charges ಇತರ ವೆಚ್ಚ ... 3,368	3,368	1,900	2,500	2,500
4 Scholarships ವಿದ್ಯಾರ್ಥಿ ವೇತನ ... 5,071	5,071	5,000	6,000	6,000
Total e. A (iv) (a) ಜುಮ್ಲಾ ...	71,983	73,100	79,700	87,700
e.A (iv) (b) SREE CHAMARAJENDRA VEDA MAHA PATASALA ಶ್ರೀ ಚಾಮರಾಜೇಂದ್ರ ವೇದ ಮಹಾ ಪಾಠಶಾಲೆ— SANSKRIT COLLEGE MELKOTE ಸಂಸ್ಕೃತ ಕಾಲೇಜು, ಮೇಲುಕೋಟೆ—				
1 Establishment Charges— ಸಿಬ್ಬಂದಿ ವೆಚ್ಚ Pay of Officers ಅಧಿಕಾರಿಗಳ ವೇತನ
Pay of Establishment ಸಿಬ್ಬಂದಿ ವೇತನ ... 17,425	17,425	20,600	25,000	37,100
Dearness Allowance ಕುಟುಂಬತ್ಯ Other Allowances ಇತರ ಭತ್ಯೆ ... 9	12,638	18 000	19,500	21,200
2 Travelling Allowance ಪ್ರವಾಸ ಭತ್ಯೆ ... 60	60	150	150	250
3 Other Charges ಇತರ ವೆಚ್ಚ ... 428	428	150	150	250
4 Scholarships ವಿದ್ಯಾರ್ಥಿ ವೇತನ ... 710	710	1,000	1,000	1, 00
Total e. A (iv) (b) ಜುಮ್ಲಾ ...	31,270	40,000	45,900	59,900
Total e. A. (iv) ಜುಮ್ಲಾ ...	1,03,253	1,13,100	1,25,600	11,7,600

Special Pay of Rs. 50 p.m. to the Principal. ಪ್ರಧಾನಾಚಾರ್ಯರಿಗೆ ತಿಂಗಳೊಂದರ ವಿಶಿಷ್ಟ ವೇತನ ರೂ. 50

ವ್ಯಯ

26 MISCELLANEOUS DEPARTMENTS

ವಿವಿಧ ಇಲಾಖೆಗಳು

In or Sub and Det led Heads of Appropri at on ವಿವಿಧೋದ್ದೇಶ ಉಪ ಒಳ ಮತ್ತು ಸವಿವರ ಕೆ. & ಕೆ.ಗಳು	Accounts ಲೆಕ್ಕ 1969 70	Budget Est mates ಆಯವ್ಯಯ ಅಂದಾಜು 1970 71	Rev sed Est mates ಪರಿಷ್ಕೃತ ಅಂದಾಜು 1970 71	Budget E t mates ಆಯವಯ ಅಂದಾಜು 1971 72
e Other Miscellaneous Organisations — ಇತರ ವಿವಿಧ ಸಂಸ್ಥೆಗಳು —				
A MUZRAI INSTITUTIONS —				
A (v) ADMINISTRATION OF THE MADRAS HINDU RELIGIOUS AND CHARITABLE ENDOWMENTS ACT 1951 1951ನೇ ಇ.ವಿ.ಯ ಮದ್ದುಗು ಒಂದು ಮತ್ತು ಧಾರ್ಮಿಕವಾದ ಉದ್ದೇಶಗಳ ಅಧಿನಿಯಮದ ಸಮಾಹರಣೆ				
1 Establishment Charges ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	17 648	20 900	21 000	20 400
Pay of Establishment ಸ್ಥಾಪನೆ ವೆಚ್ಚ	54 208	61 000	64 000	68 900
Dearness Allowance ವಿಚ್ಛೇದನಾ ಭತ್ಯೆ	50 937	55 900	56 000	57 200
Other Allowances ಇತರ ಭತ್ಯೆ	3 469	3 600	5 300	11 200
2 Travelling Allowance ಪ್ರವಾಸ ಭತ್ಯೆ	13 117	9 000	11 500	12 000
3 Other Charges ಇತರ ವೆಚ್ಚ	12 761	12 970	15 000	16 800
4 Deduct—Amount transferred to Hindu Religious and Charitable Endowment Fund ಮಹಾ-ಒಂದೂ ಮತಿಯ ಮತ್ತು ಧಾರ್ಮಿಕ ಉದ್ದೇಶ ಗಳಿಗೆ ವರ್ಗಾಯಿಸಿದ ಮೊತ್ತಗಳು	1 50 132	1 62 670	1 72 800	1 86 500
Total e A (v) ಒಟ್ಟು				
Total e A ಒಟ್ಟು	16 33 112	15 83 800	15 84 000	15 90 000
e AA ADMINISTRATION OF THE BOMBAY PUBLIC TRUSTS ACT 1950 1950ನೇ ಇ.ವಿ.ಯ ಬೊಂಬಾಯಿಯ ಸಾರ್ವಜನಿಕ ನ್ಯಾಯಗಳ ಅಧಿನಿಯಮದ ಸಮಾಹರಣೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೆಚ್ಚ				31 100
Pay of Establishment ಸ್ಥಾಪನೆ ವೆಚ್ಚ				49 900
Dearness Allowance ವಿಚ್ಛೇದನಾ ಭತ್ಯೆ			1 32 000	40 300
Other Allowance ಇತರ ಭತ್ಯೆ				10 100
2 Travelling Allowance ಪ್ರವಾಸ ಭತ್ಯೆ				10 400
3 Other Charges ಇತರ ವೆಚ್ಚ				30 000
Total e AA ಒಟ್ಟು			1 32 000	1 71 800

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ಒನಿಯೋಗದ ಉಪ, ಒಳ ಮತ್ತು ಸವಿವರ ಖರ್ಚುಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Other Miscellaneous Organisations ಇತರ ವಿವಿಧ ಸಂಸ್ಥೆಗಳು				
e. B. GOVERNMENT FLYING SCHOOL.— ಸರ್ಕಾರಿ ವಿಮಾನ ಶಿಕ್ಷಣ ಶಾಲೆ.—				
1 Establishment Charges ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	52,643	57,100	61,200	63,700
Pay of Establishment ಸ್ಥಾಪನೆ ವೇತನ	32,186	37,400	35,700	46,100
D arness Allowance ಕುಟ್ಟಿ ಭತ್ಯೆ	29,696	38,100	31,200	39,200
Other Allowances ಇತರ ಭತ್ಯೆ	4,852	3,600	5,800	6,900
2 Travelling Allowance ಪ್ರವಾಸ ಭತ್ಯೆ	4,826	6,500	10,500	18,200
3 Other Charges ಇತರ ವೆಚ್ಚ	6,958	6,000	7,000	8,000
4 Equipment and Other Charges ಸಾಧನ ಸಾಮಗ್ರಿಗಳು ಮತ್ತು ಇತರ ವೆಚ್ಚ	1,31,932	1,50,000	1,60,000	1,30,000
5 Works Maintenance Charges ಕಾರ್ಖಾನೆಗಳ ನಿರ್ವಹಣೆ ವೆಚ್ಚ	20,547	20,000	26,000	28,000
6 Contribution to Accident Reserve Fund ಅಪಘಾತ ಮೀಸಲು ನಿಧಿಗೆ ಅಂಶದಾನ	1,962	2,000	2,000	2,000
Total e. B ಒಟ್ಟು	2,85,002	3,20,700	3,39,400	3,42,100

ವ್ಯಯ

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor Sub and Detailed Heads of Appropriation ವಿವರಣೆಗಳಿಗಾಗಿ ಅಥವಾ, ಒಳ ಮತ್ತು ಸೂಚನೆಗಳಿಗಾಗಿ	Accounts ಲೆಕ್ಕ 1968-70	Budget Estimates ಅಂದಾಜು ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
e. Other Miscellaneous Organisations ಇತರ ವಿವಿಧ ಸಂಸ್ಥೆಗಳು				
e. C DEPARTMENT OF FOOD AND CIVIL SUPPLIES ಆಹಾರ ಸರಬರಾಜು ಮತ್ತು ನಿಯೋಜನೆ ಸಾಧನಗಳ ಇಲಾಖೆ				
e. C I DIRECTION ನಿರ್ದೇಶನ	4,70,955	5,73,600	4,26,300	5,13,800
e. C II EXECUTIVE ESTABLISHMENT ಆಡಳಿತ ಸಂಸ್ಥೆ (Voted) ಪ್ರಜ್ಞಾಪಿತ Charged ಪ್ರಜ್ಞಾಪಿತ	71,71,200	63,83,400	62,07,200	61,80,700
	939	2,000	2,000	2,000
e. C III AUDIT AND ACCOUNTS CHARGES ಲೆಕ್ಕ ಪರಿಶೀಲನೆ ಮತ್ತು ಲೆಕ್ಕಪತ್ರ ವ್ಯವಹಾರ ವೆಚ್ಚಗಳು	3,95,761	4,05,100	4,11,200	4,43,600
e. C IV CIVIL SUPPLIES WING ನಿಯೋಜನೆ ಸಾಧನ ವಿಭಾಗ	3,79,447	2,95,400	2,27,300	3,21,900
Total e. C (Voted) ಒಟ್ಟು (ಪ್ರಜ್ಞಾಪಿತ)	84,17,373	76,57,500	72,72,000	77,60,000
Charged ಪ್ರಜ್ಞಾಪಿತ	939	2,000	2,000	2,000
e. C I DIRECTION— ನಿರ್ದೇಶನ				
1 Establishment Charges— ಸಂಸ್ಥೆ ವೆಚ್ಚ—				
Pay of Officers ಅಧಿಕಾರಿ ವೇತನ	91,378	86,600	56,800	62,700
Pay of Establishment ಸಂಸ್ಥೆ ವೇತನ	1,13,741	1,71,000	1,23,000	1,55,900
Dearness Allowance ಪ್ರತಿಭಟನೆ ಲೆಕ್ಕ	1,02,299	1,59,000	85,300	1,24,300
Other Allowances ಇತರ ಲೆಕ್ಕ	23,946	17,000	21,200	28,700
2 Travelling Allowances ಪ್ರಯಾಣ ಲೆಕ್ಕ	13,101	15,000	15,000	17,200
3 Other Charges ಇತರ ಲೆಕ್ಕ	1,26,500	1,25,000	1,25,000	1,23,000
Total e. C I ಒಟ್ಟು e. C I	4,70,955	5,73,600	4,26,300	5,13,900

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿವಿಧೋದ್ದೇಶದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. C II EXECUTIVE ESTABLISHMENT ಕಾರ್ಯನಿರ್ವಾಹಕ ಸಿಬ್ಬಂದಿ---				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	4,28,687	4,06,400	3,77,000	3,99,200
Pay of Establishment ಸಿಬ್ಬಂದಿ ವೇತನ ...	17,86,577	13,46,300	13,39,000	14,98,100
Dearness Allowance ತುಟ್ಟುಭತ್ಯೆ ...	13,52,804	10,93,300	9,99,600	11,04,100
Other Allowances ಇತರ ಭತ್ಯೆ ...	96,720	1,05,700	1,09,500	1,19,300
2. Travelling Allowances ಪ್ರವಾಸ ಭತ್ಯೆ ...				
	2,58,522	2,25,000	1,61,800	2,55,000
3. Other Charges (Voted) (ಪ್ರಶಸ್ತ) ...				
ಇತರ ವೆಚ್ಚ (Charged) (ಪ್ರಭೃತ) ...	6,11,881	5,50,000	6,09,300	5,50,000
	939	2,000	2,000	2,000
4. Add.—Charges transferred from 23 Police-b District Executive Force.A. Police Force. ಜಮಾ—“23 ಪೊಲೀಸ್-ಬಿ. ಜಿಲ್ಲಾ ಪೊಲೀಸ್ ದಳ ಎ—ಪೊಲೀಸ್ ದಳ” ಎಂಬ ಶೀರ್ಷಿಕೆಯಿಂದ ವರ್ಗಾಯಿಸಿದ ವೆಚ್ಚ ...				
	23,25,560	22,92,700	22,70,000	21,39,000
5. Add.—Charges transferred from “34 Co-operation d. Misc., J. Staff in the Co-operative Department for Procurement of Foodgrains.” ಜಮಾ—“34. ಸಹಕಾರ” ಡಿ. ವಿವಿಧ — ಕೆ. ಸಹಕಾರ ಇಲಾಖೆಯಲ್ಲಿ ಅಪಾರ ಧಾನ್ಯಗಳ ಸಂಗ್ರಹ ಣೆಯ ಸಿಬ್ಬಂದಿ” ಎಂಬ ಶೀರ್ಷಿಕೆಯಿಂದ ವರ್ಗಾಯಿ ಸಿದ ವೆಚ್ಚ ...				
	3,10,449	3,64,000	3,41,000	4,16,000
Total e C II (Voted) ಜಮಾ (ಪ್ರಶಸ್ತ) ...				
	71,71,200	63,83,400	62,07,200	64,80,700
(Charged) ಪ್ರಭೃತ ...				
	939	2,000	2,000	2,000

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor Sub and Detailed Heads of Appropriation ವಿವಿಧೀಕರಣ ಉಪ, ಒಳ ಮತ್ತು ಸಡಿಲರ ಹೆಚ್ ಗಳು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971 72
e C III AUDIT AND ACCOUNTS CHARGES— ಲೆಕ್ಕ ಪರಿಶೋಧನ ಮತ್ತು ಲೆಕ್ಕಪತ್ರ ವ್ಯವಸ್ಥೆಯ ಲೆಕ್ಕ				
1 Establishment Charges— ಸ್ಥಾಪನೆ ಲೆಕ್ಕ —				
Pay of Officers ಅಧಿಕಾರಿಗಳ ವೇತನ	22 515	50 700	7 000	50,700
Pay of Establishment ಸ್ಥಾಪನೆ ವೇತನ	1,92 674	1,67 700	2,08,200	1,86 000
Dearness Allowance ಕುಟುಂಬ ಭತ್ಯೆ	1,28,739	1,30 300	1,30,000	1,32 100
Other Allowances ಇತರ ಭತ್ಯೆ	20 030	19 400	24,000	32,800
2 Travelling Allowance ಪ್ರವಾಸ ಭತ್ಯೆ	20 716	20 000	25,000	27,000
3 Other Charges ಇತರ ಲೆಕ್ಕ	11 087	17 000	17 000	15,000
Total e C III ಒಟ್ಟು	3 90 761	4 05 100	4 11,200	4,43,600
e C IV CIVIL SUPPLIES WING— ನಿರ್ಮಾಣವಿಭಾಗದ ಸಾಮಗ್ರಿ ವಿಭಾಗ				
1 Establishment Charges— ಸ್ಥಾಪನೆ ಲೆಕ್ಕ —				
Pay of Officers ಅಧಿಕಾರಿಗಳ ವೇತನ	12 868	6 500	8,400	8,400
Pay of Establishment ಸ್ಥಾಪನೆ ವೇತನ	1,65 805	1,27,100	87,000	1,39,100
Dearness Allowance ಕುಟುಂಬ ಭತ್ಯೆ	1,26 867	96,000	68,000	92 800
Other Allowances ಇತರ ಭತ್ಯೆ	12,713	11,300	14 500	23,600
2 Travelling Allowance ಪ್ರವಾಸ ಭತ್ಯೆ	25,984	25,000	25,000	29,000
3 Other Charges ಇತರ ಲೆಕ್ಕ	35 410	29,500	24,400	29 000
Total e C IV ಒಟ್ಟು	3,79,447	2 95 400	2 27,300	3,21,900
Total e C (Voted) ಒಟ್ಟು (ಪ್ರತ್ಯಕ್ಷ) ಲೆಕ್ಕ Charged ಪ್ರತ್ಯಕ್ಷ	84,17 373	76,57,500	72,72,000	77,60 000
	939	2,000	2 000	2,000

26. MISCELLANEOUS DEPARTMENTS.

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Other Miscellaneous Organisations (contd.) ಇತರ ವಿವಿಧ ಸಂಸ್ಥೆಗಳು (ಮುಂದುವರಿದುದು)				
e. D. DEPARTMENT OF INFORMATION AND TOURISM ವಾರ್ತಾ ಮತ್ತು ಪ್ರವಾಸೋದ್ಯಮ—				
e. D. (i) DIRECTION. ನಿರ್ದೇಶನ ...	26,45,633	6,42,600	6,80,000	8,93,000
e. D. (ii) COMMUNITY RADIO SCHEME AND SCHEME OF VILLAGE BROADCASTING BY MEANS OF RADIO RECEIVING SETS.— ನಿರ್ದೇಶನ ವಾರ್ತಾ ಸಲಕರಣೆಗಳ ಮೂಲಕ ಸಮುದಾಯ ನಿರ್ದೇಶನ ವಾರ್ತಾಪ್ರಸಾರ ಯೋಜನೆ ಮತ್ತು ಗ್ರಾಮೀಣ ವಾರ್ತಾ ಪ್ರಸಾರ—	8,24,394	8,75,200	9,87,500	10,54,900
e. D. (iii) MASS COMMUNICATION SCHEME OF FILM PUBLICITY THROUGH MOBILE PUBLICITY VANS. ಸಂಚಾರಿ ಪ್ರಚಾರ ವಾಹನಗಳ ಮೂಲಕ ಜನತಾ ಸಂಪರ್ಕ ಯೋಜನೆ ಮತ್ತು ಚಲಚಿತ್ರಗಳ ಪ್ರಸಾರ ಯೋಜನೆ ...	2,81,855	8,32,900	7,47,400	9,00,500
e. D. (iv) MYSORE INFORMATION CENTRE NEW DELHI ಮೈಸೂರು ವಾರ್ತಾ ಕೇಂದ್ರ ಹೊಸದೆಹಲಿ ...	64,230	97,900	78,100	82,600
Total e. D ಜುಮ್ಮಾ ...	38,16,112	24,48,600	24,93,000	29,31,000
e. D. (i) DIRECTION— ನಿರ್ದೇಶನ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿ ವೇತನ ...	54,375	57,900	64,000	1,15,400
Pay of Establishment ಸ್ಥಾಪನೆ ವೆಚ್ಚ ...	1,71,870	2,02,200	2,04,000	2,75,100
Dearness Allowance ತುಟ್ಟ ಭತ್ಯೆ ...	1,21,280	1,54,100	1,57,000	2,12,500
Other Allowances ಇತರ ಭತ್ಯೆ ...	22,712	36,200	53,000	77,800
2. Travelling Allowance ಪ್ರವಾಸ ಭತ್ಯೆ ...	15,179	30,200	25,000	35,200
3. Other Charges ಇತರ ವೆಚ್ಚ ...	1,56,672	1,62,000	1,77,000	1,77,000
4. Advertisement Charges ಬಾಹ್ಯರಾಶಿ ವೆಚ್ಚ ...	21,29,538	22,00,000	28,00,000	28,00,000
5. Deduct—Recoveries from Paying Departments. ವಜಾಪ. ಪರಿಶೋಧನೆ ಮಾಡುವ ಇಲಾಖೆಗಳಿಂದ ವಸೂಲಿ ...	25,993	22,00,000	28,00,000	28,00,000
Total e. D (i) ಜುಮ್ಮಾ ...	26,45,633	6,42,600	6,80,000	8,93,000

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿವಿಧೋದ್ದೇಶ ಉಪ-ಉಪ ಮತ್ತು ಸೂಚಿತ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಮವ್ಯಯ ಅಂದಾಜು 1970-7	Revised Estimates ಬದ್ಧೀಕೃತ ಅಂದಾಜು 1970-71	Budget Estimates ಆಮವ್ಯಯ ಅಂದಾಜು 1971-72
e D (ii) COMMUNITY RADIO SCHEME AND SCHEME OF VILLAGE BROADCASTING BY MEANS OF RADIO RECEIVING SETS — ಜಿಲ್ಲೆಯ ವಾರ್ಡ್ ಸುಕರಣೆಗಳ ಮೂಲಕ ಸಮುದಾಯ ರಿಪ್ಲಿಯಿಂಗ್ ವಾರ್ಡ್ ಪ್ರಸಾರ ಯೋಜನೆ ಮತ್ತು ಗ್ರಾಮೀಣ ವಾರ್ಡ್ ಪ್ರಸಾರ —				
1 Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ಹೂಡು ಭತ್ಯೆ Other Allowances ಇತರ ಭತ್ಯೆ	14,576 1,46,394 1,55,060 13,217	21,400 1,64,400 1,48,200 14,100	17,000 2,42,000 1,82,600 23,400	24,100 2,53,700 1,91,600 45,000
2 Travelling Allowances ಪ್ರವಾಸ ಭತ್ಯೆ	40,832	47,500	47,500	57,500
3 Other Charges ಇತರ ವೆಚ್ಚ	4,54,315	4,79,600	4,75,000	4,80,000
Total e D (ii) ಒಟ್ಟು	8,24,394	8,75,200	9,87,500	10,54,900
e. D (iii) MASS COMMUNICATION SCHEME AND SCHEME OF FILM PUBLICITY THROUGH MOBILE PUBLICITY VANS— ಸಾಚೂ ಪ್ರಚಾರ ವಾಹನಗಳ ಮೂಲಕ ಜನತೆ ಸಂಪರ್ಕ ಯೋಜನೆ ಮತ್ತು ಚಲಚಿತ್ರಗಳ ಪ್ರಚಾರ ಯೋಜನೆ—				
1 Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ಹೂಡು ಭತ್ಯೆ Other Allowances ಇತರ ಭತ್ಯೆ	15,329 99,073 77,654 7,598	35,200 2,80,500 2,44,200 23,700	30,600 2,77,400 2,25,000 33,000	91,600 2,53,300 2,38,700 56,000
2 Travelling Allowance ಪ್ರವಾಸ ಭತ್ಯೆ	12,571	31,200	23,000	35,900
3. Other Charges ಇತರ ವೆಚ್ಚ	69,630	2,18,100	1,60,000	2,20,000
Total e D (iii) ಒಟ್ಟು	2,81,855	8,32,900	7,47,400	9,00,500

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿವಿಧೀಕರಣ ಉಪ, ಒಳ ಮತ್ತು ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಣ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e.D. (iv) MY-SORE INFORMATION CENTRE, NEW DELHI.— ಮೈಸೂರು ಪರಿಷ್ಕರಣ ಕೇಂದ್ರ, ನವದೆಹಲಿ.—				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	6,562	17,100	5,600	5,600
Pay of Establishment ಸ್ಥಾಪನೆ ವೆಚ್ಚ	16,414	15,300	16,000	12,500
Dearness Allowances ತುಟ್ಟಿ ಭತ್ಯೆ ...	11,521	15,000	12,000	12,300
Other Allowances ಇತರ ಭತ್ಯೆ ...	3,117	8,000	7,200	8,900
2. Travelling Allowance ಪ್ರವಾಸ ಭತ್ಯೆ ...	1,355	2,500	2,300	2,700
3. Other Charges ಇತರ ವೆಚ್ಚ ...	25,258	40,000	35,000	40,000
Total e.D. (iv) ಒಟ್ಟು ...	64,230	97,900	78,100	82,600
Total e.D. ಒಟ್ಟು ...	38,16,112	24,48,600	24,93,000	29,31,000
e. E. DIRECTORATE OF SMALL SAVINGS— ಸಣ್ಣ ಉಳಿತಾಯ ದಿನಾಂಕಗಳ ನಿರ್ದೇಶನಾಲಯ—				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	22,613	22,500	22,600	22,500
Pay of Establishment ಸ್ಥಾಪನೆ ವೆಚ್ಚ	23,179	22,300	21,600	22,300
Dearness Allowance ತುಟ್ಟಿ ಭತ್ಯೆ ...	20,066	17,700	17,300	18,700
Other Allowances ಇತರ ಭತ್ಯೆ ...	3,416	3,200	5,100	6,600
2. Travelling Allowance ಪ್ರವಾಸ ಭತ್ಯೆ ...	2,524	6,000	4,800	7,300
3. Other Charges— ಇತರ ವೆಚ್ಚ —				
Publicity and Propaganda ಪ್ರಚಾರ ಮತ್ತು ಪ್ರಸಿದ್ಧಿ ...	95,696	75,000	1,00,000	75,000
Other Charges ಇತರ ವೆಚ್ಚ ...	3,072	2,000	1,700	2,000
4. Expenditure connected with the State, Divisional and District Advisory Committees ರಾಜ್ಯ ವಿಭಾಗ ಮತ್ತು ಜಿಲ್ಲಾ ಸಲಹಾ ಸಮಿತಿಗಳ ವೆಚ್ಚ	22	1,000	500	1,000
Total e E ಒಟ್ಟು ...	1,70,588	1,49,700	1,73,600	1,55,400

ವ್ಯಯ

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿಭಾಗೀಕರಣ ಅಥವಾ ಸೂಕ್ತ ಸೂಚಕ ಶೀರ್ಷಿಕೆಗಳು	Account ಲೆಕ್ಕ 1969 70	Budget Estimate ಆಯವ್ಯಯ ಅಂದಾಜು 1970 71	Revised Estimate ಬದ್ಧೀಕೃತ ಅಂದಾಜು 1970 71	Budget Estimate ಆಯವ್ಯಯ ಅಂದಾಜು 1971 72
e F HOUSE RENT AND ACCOMMODATION CONTROL ಮನೆ ಹಾಡಿಗೆ ಮತ್ತು ವಸತಿ ನಿರೂಪಣೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	7,771	8,100	8,500	8,900
Pay of Establishment ಸ್ಥಾಪನೆ ವೆಚ್ಚ	59,711	58,200	65,500	67,400
Dearness Allowance ಹೆಚ್ಚಳ ಭತ್ಯೆ	48,302	50,900	52,700	53,800
Other Allowances ಇತರ ವೆಚ್ಚ	7,172	6,800	11,500	17,300
2 Travelling Allowance ಪ್ರವಾಸ ಭತ್ಯೆ	3,776	4,000	5,500	6,000
3 Other Charges ಇತರ ವೆಚ್ಚ	1,031	1,500	1,500	1,500
Total e. F ಒಟ್ಟು	1,27,763	1,29,500	1,47,200	1,54,900
e G DEPARTMENT OF WEIGHTS AND MEASURES— ತೂಕ ಮತ್ತು ಅಳತೆಗಳ ಇಲಾಖೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,03,734	1,14,000	1,35,500	1,39,300
Pay of Establishment ಸ್ಥಾಪನೆ ವೆಚ್ಚ	2,40,684	2,64,200	3,10,600	3,20,700
Dearness Allowance ಹೆಚ್ಚಳ ಭತ್ಯೆ	2,66,602	2,85,000	3,11,100	3,15,500
Other Allowances ಇತರ ಭತ್ಯೆ	19,889	23,000	49,600	79,300
2 Travelling Allowance ಪ್ರವಾಸ ಭತ್ಯೆ	1,77,255	2,80,000	2,00,000	3,00,000
3 Other Charges ಇತರ ವೆಚ್ಚ	2,83,977	2,70,000	2,70,000	2,85,000
4 Non-Recurring Charges ಅನುಸಾರಿತ ವೆಚ್ಚ	1,78,383	6,00,000	3,00,000	5,00,000
Total e. G. ಒಟ್ಟು	12,70,524	18,16,200	15,76,800	19,39,800

26. MISCELLANEOUS DEPARTMENTS

ವಿವಿಧ ಇಲಾಖೆಗಳು

Minor, Sub and Detailed Heads of Appropriation ವಿಭಾಗೀಕರಣ ಉಪ, ಉಪ ಮತ್ತು ಸವಿಕರ ಶೀರ್ಷಿಕೆಗಳು	Accounts ಲೆಕ್ಕ 1960-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1. Charges in England.— ಇಂಗ್ಲೆಂಡ್‌ನಲ್ಲಿ ವೆಚ್ಚಗಳು.—				
TRADE AGENT IN LONDON. ಇಂಗ್ಲೆಂಡ್‌ನಲ್ಲಿ ವ್ಯಾಪಾರ ಪ್ರತಿನಿಧಿ.—				
1. Establishment Charges— ಸ್ಥಾಪನೆ ವೆಚ್ಚ.—				
Pay of Officers ಅಧಿಕಾರಿಗಳ ವೇತನ ...	14,002	12,780	12,600	13,266
Pay of Establishment ಸ್ಥಾಪನೆ ವೇತನ ...	50,175	50,976	58,140	51,120
Dearness Allowances ಹೆಚ್ಚು ಛೇದ
Other Allowances ಇತರ ಛೇದ ...	33,856	31,806	32,778	32,058
2. Travelling Allowance ಪ್ರವಾಸ ಛೇದ ...	9,554	10,800	10,800	10,800
3. Other Charges ಇತರ ವೆಚ್ಚ ...	64,990	58,968	70,884	62,298
4. Deduct— 3/5 of the expenditure transferred to "35 Industries-Sandal Oil Factory, Mysore" ವಹು.—"35 ಉದ್ಯಮಗಳು ಗಂಧದ ಎಣ್ಣೆ ಕಾರ್ಖಾನೆ, ಮೈಸೂರು" ಎಂಬ ಶೀರ್ಷಿಕೆಗೆ ವರ್ಗಾಯಿಸಿದ ಖರ್ಚಿನ 3/5ರಷ್ಟು ಭಾಗ ...	1,03,546	1,05,330	1,11,132	1,01,736
Total f. ಒಟ್ಟು ...	69,031	...	74,070	67,806

ವ್ಯಯ

DEMAND No 16

ಅಭಿಯಾನ ಕ್ರಮಾಂಕ 16

SCIENTIFIC DEPARTMENTS

ವೈಜ್ಞಾನಿಕ ಇಲಾಖೆಗಳು

ESTIMATE OF THE AMOUNTS REQUIRED FOR EXPENDITURE DURING 1971-72

1971-72 ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Demand for Grant (Voted)

Rs

ಅನುದಾನಕ್ಕೆ ಅಭಿಯಾನ (ಪುರಸ್ಕೃತ)

ರೂ 55,56,000

27 SCIENTIFIC DEPARTMENTS

ವೈಜ್ಞಾನಿಕ ಇಲಾಖೆಗಳು

Summary by Minor Heads of Appropriation ವಿವಿಧೀಕರಣ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
a Exploration of Coal, Petroleum and Minerals ಕಲ್ಲಿದ್ದಲು, ಕಲ್ಲೆಣ್ಣೆ ಮತ್ತು ಮಿನರಲ್ ಅನ್ವೇಷಣೆ	18,08,129	22,16,000	22,82,500	26,75,000
b Archaeological Department ಪುರಾತನ ಇಲಾಖೆ	1,65,406	1,99,000	1,91,000	2,32,200
c Grants in aid and Donations to Scientific Societies and Institutes ವೈಜ್ಞಾನಿಕ ಸಂಘಗಳಿಗೆ ಮತ್ತು ಸಂಸ್ಥೆಗಳಿಗೆ ಸಹಾಯಕ ಅನುದಾನ ಮತ್ತು ದಾನ	3,44,006	4,22,000	4,20,500	83,000
d Museums ಮುಸ್ಸಂಗ್ರಹಾಲಯಗಳು	2,95,216	2,65,000	2,74,000	3,24,700
e Development Schemes ಅಭಿವೃದ್ಧಿ ಕಾರ್ಯಗಳ	14,58,149	21,25,000	21,25,000	22,50,000
Revision of Pay Scales etc., ಪಾವತನ ಪ್ರಮಾಣ ಪರಿಷ್ಕರಣೆ ಇತ್ಯಾದಿ		1,80,000		
Net Total—27 ನಿವೃತ್ತ ಕುಮ್ಮಾನ	40,70,906	54,07,000	52,93,000	55,65,000
Add—Recoveries ಕುಮ್ಮಾನ—ಪರಿಷ್ಕರಣೆ				
Gross Total—27 ಸಕಲ ಕುಮ್ಮಾನ	40,70,906	54,07,000	52,93,000	55,65,000

B E

20

27. SCIENTIFIC DEPARTMENTS

ವೈಜ್ಞಾನಿಕ ಇಲಾಖೆಗಳು

Minor, Sub and Detailed Heads of Appropriation ವಿವಿಧೋದ್ದೇಶ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕರಿಸಿದ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
b Archaeological Department — ಪುರಾಣಶಾಸ್ತ್ರ ಇಲಾಖೆ—				
A DIRECTORATE OF ARCHAEOLOGY— ಪುರಾಣಶಾಸ್ತ್ರ ಸಂಶೋಧನಾಲಯ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	6 511	12,000	9 300	18,500
Pay of Establishment ಸ್ಥಾಪನೆ ವೆಚ್ಚ	58 181	65,100	67 900	78 100
Dearness Allowance ಕುಟುಂಬ ಭತ್ಯೆ	56,922	65,800	59,800	66,500
Other Allowances ಇತರ ಭತ್ಯೆ	3 974	4,500	9 400	11,400
2 Travelling Allowance ಪ್ರಯಾಣ ಭತ್ಯೆ	5,999	10,000	8 000	11,500
3 Other Charges ಇತರ ವೆಚ್ಚ	22,075	25,000	24 000	25,000
Total b A ಒಟ್ಟು	1,53,662	1,82,400	1 78 400	2 11 000
b B REGIONAL COMMITTEE FOR SURVEY OF HISTORICAL RECORDS — ಇತಿಹಾಸ ಅಧಿಕಾರಿ ಪ್ರಾಧಿಕಾರ ಸಮಿತಿ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	5 467	5,700	4,300	8,700
Pay of Establishment ಸ್ಥಾಪನೆ ವೆಚ್ಚ	4,427	4,600	3 400	5,800
Dearness Allowance ಕುಟುಂಬ ಭತ್ಯೆ	500	600	700	1 300
Other Allowances ಇತರ ಭತ್ಯೆ				
2 Travelling Allowance ಪ್ರಯಾಣ ಭತ್ಯೆ	589	3,000	2 500	3 500
3. Other Charges ಇತರ ವೆಚ್ಚ	761	2,700	1,700	2,000
Total b B ಒಟ್ಟು	11,744	16,600	12,600	21,300
Total b ಒಟ್ಟು	1,65,406	1,99,000	1 91 000	2 32,300

27. SCIENTIFIC DEPARTMENTS

ವೈಜ್ಞಾನಿಕ ಇಲಾಖೆಗಳು

Minor, Sub and Detailed Heads of Appropriation. ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. Grants-in-aid and Donations to Scientific Societies and Institutes— ವೈಜ್ಞಾನಿಕ ಸಂಘಗಳಿಗೆ ಮತ್ತು ಸಂಸ್ಥೆಗಳಿಗೆ ಸಹಾಯಾನು ದಾನಗಳು ಮತ್ತು ದಾನಗಳು—				
1. Contribution to Indian Institute of Science, Bangalore ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಅಂಶದಾನ...	3,42,006	4,15,000 (a)	4,15,500	80,000
2. Contribution for the Journal Proceedings of the Indian Academy of Science, Bangalore ಬೆಂಗಳೂರಿನ ಭಾರತೀಯ ವಿಜ್ಞಾನ ಪರಿಷತ್ತಿನ ಕಾರ್ಯವಾಹಿ ಪತ್ರಿಕೆಗೆ ಅಂಶದಾನ ...	2,000	2,000	2,000	2,000
3. Maintenance of Grant to the Indian Academy of Science, Bangalore ಬೆಂಗಳೂರಿನ ಭಾರತೀಯ ವಿಜ್ಞಾನ ಪರಿಷತ್ತಿಗೆ ಕಾರ್ಯ ನಿರ್ವಹಣೆ ಅನುದಾನ	5,000	1,000	1,000
4. Grant-in-aid and Donations to Scientific Societies and Institutes	2,000	...
Total c ಜುಮ್ಮಾ ...	3,44,006	4,22,000	4,20,500	83,000
d Museums. ವಸ್ತುಸಂಗ್ರಹಾಲಯಗಳು				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4,500	4,500
Pay of Establishment ಸ್ಥಾಪನೆ ವೇತನ ...	35,418	44,400	48,000	52,800
Dearness Allowance ತುಟ್ಟಿ ಭತ್ಯೆ ...	34,698	45,100	43,000	51,800
Other Allowances ಇತರ ಭತ್ಯೆ ...	4,082	5,200	8,700	11,600
2. Travelling Allowance ಪ್ರವಾಸ ಭತ್ಯೆ ...	2,551	3,500	3,000	4,000
3. Other Charges ಇತರ ವೆಚ್ಚ ...	2,18,467	1,66,800	1,66,800	2,00,000
Total d ಜುಮ್ಮಾ ...	2,95,216	2,65,000	2,74,000	3,24,700

(a) Includes Rs. 3.35 lakhs for acquisition of land to be donated to the Indian Institute of Science, Bangalore.
ಭಾರತೀಯ ವಿಜ್ಞಾನ ಸಂಸ್ಥೆಗೆ ದಾನ ಮಾಡಲಿರುವ ಭೂಮಿಯು ಅರ್ಜಿನಂತೆ ಒದಗಿಸಿದ ರೂ 3.35 ಲಕ್ಷ ಸೇರಿವೆ.

ವ್ಯಯ

DEMAND No 17—EDUCATION

ಅಭಯಾನ ಕ್ರಮಾನ 17—ವಿದ್ಯಾಭ್ಯಾಸ

ESTIMATE OF THE AMOUNTS REQUIRED FOR EXPENDITURE DURING 1971-72
1971-72ರ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಪರಿಮಾಣ ಅಂದಾಜುTotal of sums Charged
ವ್ಯಯಕ್ಕೆ ಹಣದ ಜುಮ್ಮಾ Rs
ರೂ 99,000Demand for Grant (Voted)
ಅನುದಾನಕ್ಕೆ ಅಭಯಾನ (ಪ್ರತ್ಯಕ್ಷತೆ) Rs
ರೂ 56,83,04,000

28 EDUCATION.

ವಿದ್ಯಾಭ್ಯಾಸ

Summary by Sub Major Heads of Appropriation ವಿವರಿಸಿದ ಉಪ ಪ್ರಧಾನ ಹಿತಕರಣ ಸೂತ್ರ	Accounts ಲೆಕ್ಕ 1969 70	Budget Estimates ಅನುಮಾನ ಅಂದಾಜು 1970-71	Revised Estimates ಸರಿಪಟ್ಟ ಅಂದಾಜು 1970 71	Budget Estimates ಅನುಮಾನ ಅಂದಾಜು 1971 72
A UNIVERSITY ವಿಶ್ವವಿದ್ಯಾಲಯ	(Voted) (ಪ್ರತ್ಯಕ್ಷತೆ) 3,68,65,625	3,93,01,600	4,47,76 000	4,74 39,000
	(Charged) (ಪ್ರತ್ಯಕ್ಷತೆ) 10,520			
B SECONDARY ಸಹಾಯಕ	(Voted) (ಪ್ರತ್ಯಕ್ಷತೆ) 8 49,61,048	10 23,81,900	10,53 81,000	11,98,00 000
	(Charged) (ಪ್ರತ್ಯಕ್ಷತೆ) 10,000	10,000	10,000	10,000
C PRIMARY ಪ್ರಾಥಮಿಕ	(Voted) (ಪ್ರತ್ಯಕ್ಷತೆ) 21,40 37,205	23,37,76,400	23,95,80,000	28,20,41,000
	(Charged) (ಪ್ರತ್ಯಕ್ಷತೆ) 25,000	25,000	5,000	25,000
D SPECIAL ವಿಶೇಷ	(Voted) (ಪ್ರತ್ಯಕ್ಷತೆ) 1,89,88,317	1,40,38,300	1,46,81,000	1,90,32,000
	(Charged) (ಪ್ರತ್ಯಕ್ಷತೆ) 2,000	2,000		1,000
E TECHNICAL EDUCATION ತಂತ್ರಜ್ಞಾನ ಶಿಕ್ಷಣ	(Voted) (ಪ್ರತ್ಯಕ್ಷತೆ) 1,40,11,721	1,45 34 000	1,32,16,000	1,54,85,000
	(Charged) (ಪ್ರತ್ಯಕ್ಷತೆ) 160	3 000	1,000	3,000
F. GENERAL ಸಾಮಾನ್ಯ	(Voted) (ಪ್ರತ್ಯಕ್ಷತೆ) 8 54,78,303	8,47,42,900	8 38,11,000	10,33,92,000
	(Charged) (ಪ್ರತ್ಯಕ್ಷತೆ) ..	60,000	53,000	60 000
Revision of Pay, Scales etc, ಪರಿಷ್ಕರಣೆ ವ್ಯವಸ್ಥಾನ ಸರಿಪಟ್ಟರೂ ಇತರ	...	3,84,49,900		
Net Total—28 ವಿವರ ಜುಮ್ಮಾ	(Voted) (ಪ್ರತ್ಯಕ್ಷತೆ) 42,57,42 219	52,72 25,000	50,13,45,000	56,69,89,000
	(Charged) (ಪ್ರತ್ಯಕ್ಷತೆ) 10 680	1,00,000	69,000	99,000
Grand Total ಒಟ್ಟು ಜುಮ್ಮಾ	42,57,52,899	52 73 25 000	50,14 14 000	56,70 83 000
Add—Recoveries ಪರಿಷ್ಕರಣೆ	21,45 550	11,84 000	12 46,000	13,15 000
Gross Total—28 ಒಟ್ಟು ಜುಮ್ಮಾ	(Voted) (ಪ್ರತ್ಯಕ್ಷತೆ) 43 78,87,769	52 81 09 000	50 25 91 000	56 83 04 000
	(Charged) (ಪ್ರತ್ಯಕ್ಷತೆ) 10,680	1,00,000	69 000	99,000

28. EDUCATION

ವಿದ್ಯಾಭ್ಯಾಸ

Summary by Sub-Major and Minor Heads of Appropriation ವಿನಿಯೋಗದ ಒಳ ಪ್ರಧಾನ ಮತ್ತು ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1968-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. UNIVERSITY. ವಿಶ್ವವಿದ್ಯಾಲಯ				
a. Grants to Universities ವಿಶ್ವವಿದ್ಯಾಲಯಗಳಿಗೆ ಅನುದಾನ ...	1,29,32,959	1,71,00,000	1,99,10,000	1,90,50,000
aa. Government Arts Colleges (Voted) ಸರ್ಕಾರಿ ಅರ್ಟ್ಸ್ ಕಾಲೇಜುಗಳು (ಪರಿಷ್ಕೃತ) ...	81,52,036	82,33,300	89,50,000	1,06,22,000
(Charged) (ಪ್ರಭೃತ) ...	10,520
b. Grants to Non-Government Arts Colleges ಸರ್ಕಾರೀತರ ಅರ್ಟ್ಸ್ ಕಾಲೇಜುಗಳಿಗೆ ಅನುದಾನ ...	1,37,94,025	1,18,59,000	1,37,59,000	1,53,00,000
c. Government Professional Colleges ಸರ್ಕಾರಿ ವೃತ್ತಿ ಶಿಕ್ಷಣ ಕಾಲೇಜು ...	18,14,302	14,59,300	14,77,000	16,66,000
cc. Grants to Non-Government Professional Colleges ಸರ್ಕಾರೀತರ ವೃತ್ತಿ ಶಿಕ್ಷಣ ಕಾಲೇಜುಗಳಿಗೆ ಅನುದಾನ ...	6,72,303	6,50,000	6,80,000	8,01,000
Total A (Voted) ಜುಮ್ಮಾ (ಪರಿಷ್ಕೃತ) ...	3,68,65,625	3,93,01,600	4,47,76,000	4,74,39,000
(Charged) (ಪ್ರಭೃತ) ...	10,520
Total A ಜುಮ್ಮಾ ...	3,68,76,145	3,93,01,600	4,47,76,000	4,74,39,000
B. SECONDARY. ಸೆಕೆಂಡರಿ				
e. Government Secondary Schools (Voted) ಸರ್ಕಾರಿ ಸೆಕೆಂಡರಿ ಶಾಲೆಗಳು (ಪರಿಷ್ಕೃತ) ...	1,58,41,231	1,77,46,900	1,84,56,000	2,06,65,000
(Charged) (ಪ್ರಭೃತ)	10,000	10,000	10,000
f. Direct Grants to Non-Government Secondary Schools ಸರ್ಕಾರೀತರ ಸೆಕೆಂಡರಿ ಶಾಲೆಗಳಿಗೆ ನೇರ ಅನುದಾನ ...	5,07,65,774	6,06,20,000	6,31,20,000	7,06,20,000
g. Grants to Local Bodies for Secondary Education ಸೆಕೆಂಡರಿ ವಿದ್ಯಾಭ್ಯಾಸಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ...	1,83,54,043	2,40,15,000	2,37,55,000	2,83,15,000
Total B (Voted) ಜುಮ್ಮಾ (ಪರಿಷ್ಕೃತ) ...	8,49,61,048	10,23,81,900	10,53,31,000	11,96,00,000
(Charged) (ಪ್ರಭೃತ)	10,000	10,000	10,000
Total B ಜುಮ್ಮಾ ...	8,49,61,048	10,23,91,900	10,53,41,000	11,96,10,000

ವ್ಯಯ

28 EDUCATION

ವಿದ್ಯಾಭ್ಯಾಸ

Summary by Sub Major and Minor Heads of Appropriation ವಿನಿಯೋಗದ ಒಳ ಪ್ರಧಾನ ಮತ್ತು ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C PRIMARY ಪ್ರಾಥಮಿಕ				
i Government Primary Schools (Voted) ಸರ್ಕಾರಿ ಪ್ರಾಥಮಿಕ ಶಾಲೆಗಳು (ವೋಟೆಡ್)	17 23 10 559	19,48,81,400	20 37 50 000	21,95,11,000
(Charged) ಪ್ರೆಪ್ಯಾಡ್		25 000	5 000	25 000
j Direct grants to Non Government Primary Schools ಸರ್ಕಾರೀತರ ಪ್ರಾಥಮಿಕ ಶಾಲೆಗಳಿಗೆ ನೇರ ಅನುದಾನ	1 59 87 430	2,32,45,000	2,32 30 000	2,55,30 000
k Grants to Local Bodies for Primary education ಪ್ರಾಥಮಿಕ ಶಿಕ್ಷಣಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ	2 57 59 216	1,56,50,000	1 25 50 000	1,70 00 000
Total C (Voted) ಒಟ್ಟು (ವೋಟೆಡ್)	21 40 37 205	23,37,76,400	23 95 30 000	26,20,41,000
(Charged) (ಪ್ರೆಪ್ಯಾಡ್)		25 000	5 000	25,000
Total C ಒಟ್ಟು (ನಿವೃತ್ತ)	21 40 37 205	23,38,01 400	23 95 35 000	26,20,66,000
D SPECIAL ವಿಶಿಷ್ಟ				
m Government Special Schools (Voted) ಸರ್ಕಾರಿ ವಿಶಿಷ್ಟ ಶಾಲೆಗಳು (ವೋಟೆಡ್)	1 26 88,455	1,26,03 800	1 33 48 000	1,74,22 000
(Charged) (ಪ್ರೆಪ್ಯಾಡ್)		2 000		1 000
n Direct Grants to Non Government Special Schools ಸರ್ಕಾರೀತರ ವಿಶಿಷ್ಟ ಶಾಲೆಗಳಿಗೆ ನೇರ ಅನುದಾನ	12 99 862	14,27 500	13 33 000	18 10 000
o Grants to Local Bodies for Special Education ಸ್ಥಳೀಯ ಸಂಸ್ಥೆಗಳಿಗೆ ವಿಶಿಷ್ಟ ಶಿಕ್ಷಣಕ್ಕಾಗಿ ಅನುದಾನ		7,000		
Total D (Voted) ಒಟ್ಟು (ವೋಟೆಡ್)	1 39 88,317	1 40 38 300	1 46 81 000	1 90 32,000
(Charged) (ಪ್ರೆಪ್ಯಾಡ್)		2,000		1 000
Total D ಒಟ್ಟು	1 39 88,317	1 40,40,300	1 46 81 000	1,90,33,000
E TECHNICAL EDUCATION ತಾಂತ್ರಿಕ ಶಿಕ್ಷಣ				
p Direction ನಿರ್ದೇಶನ (ವೋಟೆಡ್)	3 48 208	3 61 000	3 64 000	4,06,000
(Charged) (ಪ್ರೆಪ್ಯಾಡ್)	180	3 000	1 000	3 000
q Technical Institutions ತಾಂತ್ರಿಕ ಶಿಕ್ಷಣ ಸಂಸ್ಥೆಗಳು	70 50 764	95 93 000	88 19 000	1,03,54,000
r Grants in aid Contributions etc ಸಹಾಯನುಡಿಸುವ ಅಂಶದಾದ ಇತ್ಯಾದಿ	26 03 274	40 75 000	35 75 000	42 65 000
s Miscellaneous ಇತರ	4 09 475	5 05 000	4 58 000	4,60 000
Total E (Voted) ಒಟ್ಟು (ವೋಟೆಡ್)	1 04 11,721	1 45 34 000	1 32,16 000	1,54,85 000
(Charged) (ಪ್ರೆಪ್ಯಾಡ್)	180	3,000		
Total E ಒಟ್ಟು	1 04 11 881	1 45 37 000		

28. EDUCATION

ವಿದ್ಯಾಭ್ಯಾಸ

Summary by Sub Major and Minor, Head of Appropriation ವಿನಿಯೋಗದ ಒಳ ಪ್ರಧಾನ ಮತ್ತು ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72	
F. GENERAL. ಸಾಮಾನ್ಯ					
t. Direction ನಿರ್ದೇಶನ	(Voted) (ಪ್ರರಸ್ಕೃತ) ...	31,68,411	21,24,300	23,49,000	36,10,000
	(Charged) (ಪ್ರಭೃತ)	55,000	52,000	55,000
u. Inspection ಪರಿವೀಕ್ಷಣೆ	(Voted) (ಪ್ರರಸ್ಕೃತ) ...	80,64,133	89,65,900	83,71,000	92,07,000
	(Charged) (ಪ್ರಭೃತ)	5,000	1,000	5,000
v. Scholarships ವಿದ್ಯಾರ್ಥಿವೇತನಗಳು	...	62,40,035	66,98,000	57,55,000	76,93,000
w. Promotion of Art and Culture ಕಲೆ ಮತ್ತು ಸಂಸ್ಕೃತಿ ಪ್ರರೋಪ್ಪದ್ಧಿ	...	1,20,530	4,00,400	2,08,000	4,08,000
x. Miscellaneous ವಿವಿಧ	...	2,04,60,429	2,33,30,800	2,39,94,000	3,19,67,000
xx. Development Schemes ಅಭಿವೃದ್ಧಿ ಕಾರ್ಯಗಳು	...	2,01,24,637	3,13,11,000	3,08,69,000	3,37,12,000
y. Expenditure for promotion of Education amongst Education ally Backward Classes ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳ ಶಿಕ್ಷಣ ಪ್ರರೋಪ್ಪದ್ಧಿ ಗಾಗಿ ಖರ್ಚು	...	17,218	67,000	20,000	...
z. 1. Grants-in-aid, Contributions etc., ಸಹಾಯಾನುದಾನಗಳು, ಅಂಶದಾನ, ಇತ್ಯಾದಿ	...	72,82,911	1,14,95,500	1,20,95,000	1,64,45,000
z. 2. Tools and Plant ಉಪಕರಣಗಳು ಮತ್ತು ಸ್ಥಿರಯಂತ್ರ	3,50,000	1,50,000	3,50,000
z. 3. Charges in England ಇಂಗ್ಲೆಂಡಿನಲ್ಲಿ ವೆಚ್ಚ
Total F (Voted) ಜುಮ್ಲಾ (ಪ್ರರಸ್ಕೃತ)	6,54,78,303	8,47,42,900	8,38,11,000	10,33,92,000
(Charged) (ಪ್ರಭೃತ)	60,000	53,000	60,000
		6,54,78,303	8,48,02,900	8,38,64,000	10,34,52,000

Details for 'Charged' Items.

DETAILS FOR SUMS 'CHARGED'
ಖರ್ಚು ಹಾಕಿದ ಮೊತ್ತಗಳ ವಿವರ

B. e. I 3	10,000
C. i. I 3	25,000
D. m. I 3	1,000
E. P. 3	3,000
F. t. (A) (i) 3	5,000
F. t. (C). 3	50,000
F. u. 3	5,000

Total
ಜುಮ್ಲಾ .. 99,000DETAILS FOR ADD—RECOVERIES'
'ಜಮಾ-ವಸೂಲಿಗಳು' ಎಂಬುದರ ವಿವರ

D n 8	11,000
F. t. (B) 4	10,20,000
F v A 19	27,000
F x II 11	2,50,000

Total
ಜುಮ್ಲಾ .. 13,16,000

ವ್ಯಯ

28. EDUCATION

ವಿದ್ಯಾಭ್ಯಾಸ

Sub Major Minor and Group Sub Heads of Appropriation ವಿಭಾಗೀಯ ಲೆಕ್ಕ ಪ್ರಭೇದ ಉಪ ಪ್ರಭೇದ ಸಮೂಹ ಲೆಕ್ಕ ಬಿ.ಆರ್. ನಂ.	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A UNIVERSITY ವಿಶ್ವವಿದ್ಯಾಲಯ				
A a Grants to Universities— ವಿಶ್ವವಿದ್ಯಾಲಯಗಳಿಗೆ ಅನುದಾನ—				
(i) MYSORE UNIVERSITY ಮೈಸೂರು ವಿಶ್ವವಿದ್ಯಾಲಯ	41,00,000	61,00,000	72,53,000	71,50,000 (a)
(ii) KARNATAK UNIVERSITY ಕರ್ನಾಟಕ ವಿಶ್ವವಿದ್ಯಾಲಯ	37,00,000	58,00,000	73,38,000	68,00,000*
(iii) BANGALORE UNIVERSITY ಬೆಂಗಳೂರು ವಿಶ್ವವಿದ್ಯಾಲಯ	35,20,522	45,00,000	52,00,000	48,00,000
(iv) LUMP SUM FOR PAYMENT OF EXTRA GRANT TO THE UNIVERSITIES ON ಒಮ್ಮತುಗಟ್ಟಿದ ಹಣಕಾಸು ಪಾವತಿಯಿಗಾಗಿ ವಿಶ್ವವಿದ್ಯಾಲಯಗಳಿಗೆ ಅನುದಾನ 15,12,437	15,12,437	...		
(v) Other Grants ಇತರ ಅನುದಾನ	1,00,000	4,00,000	1,00,000	3,00,000
Total A a ಒಟ್ಟು	1,29,32,959	1,71,00,000	1 99,10 000	1,90,50 000

*Includes Provision of Rs 10 lakhs towards the Construction of Buildings for post Graduate Centre at Gulbarga
ಗುಲ್ಬರ್ಗಾ ಸ್ನಾತಕೋತ್ತರ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿ ಮೊತ್ತ.

(a) Includes provision of Rs 2 50 lakhs for Revision and Reprinting of Ephigraphia Carnatica and Rs 6 00 lakhs for Special Schemes for Development of Kannada

ಏಷ್ಯಾತ್ಯಾಳಿಪಿ ಕರ್ನಾಟಕ ಭಕ್ತಕ ಷಣ್ಮೂರ್ತಿ-ಮತ್ತು ಷಣ್ಮ ಪರಿಷ್ಕರಣೆಗಾಗಿ ರೂ 2 50 ಲಕ್ಷ ಮತ್ತು ಕನ್ನಡ ಅಭಿವೃದ್ಧಿಗಾಗಿ ರೂ 6 00 ಲಕ್ಷ ಷಣ್ಮೂರ್ತಿ

28. EDUCATION

ವಿದ್ಯಾಭ್ಯಾಸ

Minor Heads of Appropriation ವಿನ್ಯಯೋಗದ ಉಪ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. UNIVERSITY ವಿಶ್ವವಿದ್ಯಾಲಯ				
A. aa. Government Arts Colleges* ಸರ್ಕಾರಿ ಆರ್ಟ್ಸ್ ಕಾಲೇಜುಗಳು—				
1. Establishment Charges— ನಿಟ್ಟುಂಡಿ ವೇತನ				
Pay of Officers ಅಧಿಕಾರಿಗಳ ವೇತನ ...	5,90,594	5,79,300	5,89,800	6,37,700
Pay of Establishment (Voted) ನಿಟ್ಟುಂಡಿ ವೇತನ (ಪುರಸ್ಕೃತ) ...	44,11,072	46,24,600	50,71,700	59,72,600
(Charged) (ಪ್ರತ್ಯುತ) ...	10,520
D.A. ತುಟ್ಟಿ ಭತ್ಯೆ ...	20,15,405	20,97,600	22,53,200	26,65,900
Other Allowances ಇತರ ಭತ್ಯೆ ...	1,80,853	1,86,200	1,93,400	2,37,000
2. T. A. ಪ್ರವಾಸ ಭತ್ಯೆ ...	33,066	11,300	12,600	16,500
3. Other Charges ಇತರ ವೆಚ್ಚ ...	9,21,046	7,34,300	8,29,300	10,92,300
Total A. aa—(Voted) ಜುಮ್ಮಾ— (ಪುರಸ್ಕೃತ) ...	81,52,036	82,33,800	89,50,000	1,06,22,000
(Charged) (ಪ್ರತ್ಯುತ) ...	10,520

*Government College Viz :—Government College, Meroara. Government Arts and Science College, Mangalore. Government College, Gulbarga. Government College, Tumkur. Maharani's College, Bangalore. Maharani's College Mysore. Government College, Bangalore. Sahydr College, Shimoga. Government College, Hassan. Government College, Chitradurga. Indavar Doddasidda linge Gowda College of Arts, Science and Commerce, Chikmagalur. Government College, Kolar. Government College, Mandya. V. H. D, Central Institute of Home Science, Bangalore. Mahadeswara Art and Commerce College Kollegal

ಸರ್ಕಾರಿ ಕಾಲೇಜುಗಳು :—ಸರ್ಕಾರಿ ಕಾಲೇಜು ಮಡಕೇರಿ, ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು, ಮಂಗಳೂರು, ಸರ್ಕಾರಿ ಕಾಲೇಜು, ಗುಲ್ಬರ್ಗ, ಸರ್ಕಾರಿ ಕಾಲೇಜು, ತುಮಕೂರು, ಮಹಾರಾಣಿ ಕಾಲೇಜು ಬೆಂಗಳೂರು, ಮಹಾರಾಣಿ ಕಾಲೇಜು ಮೈಸೂರು, ಸರ್ಕಾರಿ ಕಾಲೇಜು ಬೆಂಗಳೂರು ಸಹ್ಯದ್ರಿ ಕಾಲೇಜು ಶಿಮೋಗ. ಸರ್ಕಾರಿ ಕಾಲೇಜು, ಹಾಸನ, ಸರ್ಕಾರಿ ಕಾಲೇಜು ಚಿತ್ರದುರ್ಗ, ಇಂದಾವರ ದೊಡ್ಡಸಿದ್ಧಲಿಂಗೇಗೌಡ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಚಿಕ್ಕಮಗಳೂರು, ಸರ್ಕಾರಿ ಕಾಲೇಜು, ಕೋಲಾರ, ಸರ್ಕಾರಿ ಕಾಲೇಜು, ಮಂಡ್ಯ, ಎಚ್. ಕೇಂದ್ರಗೃಹ ವಿಜ್ಞಾನದ ಸಂಸ್ಥೆ, ಬೆಂಗಳೂರು, ಮಹದೇಶ್ವರ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜು, ಕೊಳ್ಳೆಗಾಲಿ.

28. EDUCATION

ಶಿಕ್ಷಣ

Minor, Sub and Detailed Head of Appropriation ಅನು-ಅಂಶ ಮತ್ತು ಸೂಚಕ ಅಂಶಗಳು	Accounts ಆದಾಯ 1969-70	Budget Estimates ಆಯವ್ಯಯ 1970-71	Revised Estimates ಸಂಸ್ಕರಣೆ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. b. Grants to Non-Government Arts Colleges— ಸರ್ಕಾರದ ಹಣಕಾಸು ಸಹಾಯದ ಅಂದಾಜು				
(i) Grants to Private Colleges— ಸರ್ಕಾರದ ಹಣಕಾಸು ಸಹಾಯದ ಅಂದಾಜು				
1 Teaching Grant ಶಿಕ್ಷಕರ ಹಣಕಾಸು	1,04,14,749	90,00,000	1,10,00,000	1,25,00,000
2 Buildings Grant ಕಟ್ಟಡಗಳ ಹಣಕಾಸು	67,430	5,00,000	3,00,000	3,00,000
3 Equipment grant ಸಾಧನಗಳ ಹಣಕಾಸು	7,30,623	7,59,000	8,59,000	9,00,000
Total A. b. (i) ಒಟ್ಟು	1,12,12,802	1,02,59,000	1,21,59,000	1,37,00,000
(ii) Improvement of Salary Scales of College Teachers ಕಾಲೇಜು ಶಿಕ್ಷಕರ ವೇತನದ ಸುಧಾರಣೆ ಗುತ್ತಿಗೆ ಶಿಕ್ಷಕರ ವೇತನ	25,81,233	16,00,000	16,00,000	16,00,000
Total A. b. ಒಟ್ಟು	1,37,94,025	1,18,59,000	1,37,59,000	1,53,00,000
A. c. Government Professional Colleges— ಸರ್ಕಾರದ ಹಣಕಾಸು ಸಹಾಯದ ಅಂದಾಜು				
I GOVERNMENT LAW COLLEGE BANGALORE ಸರ್ಕಾರದ ಹಣಕಾಸು ಸಹಾಯದ ಅಂದಾಜು	1,67,443	1,82,000	1,97,300	2,24,800
II RAMANARAYAN CHALLARAM COLLEGE OF COMMERCE, BANGALORE ರಾಮನಾರಾಯಣ ಚಲ್ಲರಾಮ್ ಕಾಮರ್ಸ್ ಕಾಲೇಜು, ಬೆಂಗಳೂರು	2,70,670	3,17,800	3,23,700	3,31,900
III GOVERNMENT COLLEGE OF EDUCATION ಸರ್ಕಾರದ ಹಣಕಾಸು ಸಹಾಯದ ಅಂದಾಜು	8,66,289	9,59,500	9,56,000	11,06,300
Total A. c. ಒಟ್ಟು	13,14,392	14,59,300	15,77,000	16,63,000

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿವಿಧೋದ್ದೇಶದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Est mate ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A C Government Professional Colleges ಸರ್ಕಾರೀ ವೃತ್ತಿ ಶಿಕ್ಷಣ ಕಾಲೇಜು				
A c I GOVT LAW COLLEGE, BANGALORE. ಸರ್ಕಾರಿ ಲಾ ಕಾಲೇಜು, ಬೆಂಗಳೂರು.				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	63,509	76,000	91,600	1,10,100
Pay of Establishment ಸ್ಥಾಪನೆ ವೆಚ್ಚ ...	28,583	30,900	33,600	36,300
D.A. ತುಟ್ಟಿ ಭತ್ಯೆ ...	27,632	32,100	27,600	32,500
Other Allowances ಇತರ ಭತ್ಯೆ ...	4,505	5,300	4,800	6,000
2. T.A. ಪ್ರವಾಸ ಭತ್ಯೆ ...	492	700	700	900
3. Other Charges ಇತರ ವೆಚ್ಚ ...	32,722	37,000	39,000	39,000
Total A.c. I. ಒಟ್ಟು ...	1,57,443	1,82,000	1,97,300	2,24,800
A c. II. RAMANARAYANA CHELLARAM COLLEGE OF COMMERCE BANGALORE ರಾಮನಾರಾಯಣ ಚೆಲ್ಲಾರಾಮ್ ಕಾಮರ್ಸ್ ಕಾಲೇಜ್, ಬೆಂಗಳೂರು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	57,267	55,100	55,100	53,800
Pay of Establishment ಸ್ಥಾಪನೆ ವೆಚ್ಚ ...	1,28,443	1,53,100	1,61,000	1,66,800
Deans's Allowance ತುಟ್ಟಿ ಭತ್ಯೆ ...	62,239	77,000	79,000	81,500
Other Allowances ಇತರ ಭತ್ಯೆ ...	9,874	10,300	10,300	10,300
2 Travelling Allowance ಪ್ರವಾಸ ಭತ್ಯೆ ...	125	300	300	500
3 Other Charges ಇತರ ವೆಚ್ಚ ...	12,622	22,000	18,000	22,000
Total A.c. II. ಒಟ್ಟು ...	2,70,570	3,17,800	3,23,700	3,34,900

EXPENDITURE
ವ್ಯಯ

28 EDUCATION
ವಿದ್ಯಾಭ್ಯಾಸ

Sub and Detailed Heads of Appropriation ವಿವರಣೆ ಮತ್ತು ವಿವರ ಭಾಗಗಳು	Accounts ಲೆಕ್ಕ 1969-70	Budget Estimates ಆಂದಾಯ 1970-71	Revised Estimates ಪರಿಷ್ಕೃತ ಆಂದಾಯ 1970-71	Budget Estimates ಆಂದಾಯ 1971-72
A C Government Professional Colleges ಸರ್ಕಾರಿ ವೃತ್ತಿ ಶಿಕ್ಷಣ ಕಾಲೇಜು				
A c III GOVERNMENT COLLEGES OF EDUCATION *				
ಸರ್ಕಾರಿ ಶಿಕ್ಷಣ ಕಾಲೇಜುಗಳು				
Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	2 07,638	2 54 300	2 54 300	2 62 600
Pay of Establishment ಸ್ಥಾಪನೆ ವೆಚ್ಚ	2 39 739	2 10 600	2 30,700	2 35 700
Dearness Allowance ಪ್ರತಿಭೂತ ವೆಚ್ಚ	2 30 294	2 47 400	2,60 000	2,53 00
Other Allowances ಇತರ ವೆಚ್ಚ	17 264	27 800	25 700	25 700
2 Travelling Allowance ಪ್ರವಾಸ ವೆಚ್ಚ	11,864	8 800	12 000	16 600
3 Other Charges ಇತರ ವೆಚ್ಚ	62 862	99 000	75 000	1 00,000
4 Stipends ಶಿಕ್ಷಕ ವೇತನ	59 205	82 400	75 000	82,400
5 Extension Service Project ವಿಸ್ತರಣಾ ಸೇವಾ ಯೋಜನೆ	56 563	29,200	28 300	1,30,000
Total A c III ಒಟ್ಟು	8 86 289	9,59 500	9 56 000	11,05 300

* Government College of Education at Mangalore Gulbarga Belgaum Mysore Jankhandi and Chitradurga
ಸರ್ಕಾರಿ ಶಿಕ್ಷಣ ಕಾಲೇಜುಗಳು ಮಂಗಳೂರು, ಗುಲ್ಬರ್ಗಾ, ಬೆಂಗಳೂರು ಮೈಸೂರು, ಜಂಕಂಡಿ ಮತ್ತು ಚಿತ್ರದುರ್ಗ

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimate ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A C Government Professional Colleges ಸರ್ಕಾರಿ ವೃತ್ತಿ ಶಿಕ್ಷಣ ಕಾಲೇಜು				
A c I GOVT LAW COLLEGE, BANGALORE.— ಸರ್ಕಾರಿ ಅರಾ ಕಾಲೇಜು, ಬೆಂಗಳೂರು.—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	63,509	76,000	91,600	1,10,100
Pay of Establishment ಸ್ಥಾಪನೆ ವೆಚ್ಚ ...	28,583	30,900	33,600	36,300
D.A. ತುಟ್ಟಿ ಭತ್ಯೆ ...	27,632	32,100	27,600	32,500
Other Allowances ಇತರ ಭತ್ಯೆ ...	4,505	5,300	4,800	6,000
2. T.A. ಪ್ರವಾಸ ಭತ್ಯೆ ...	492	700	700	900
3. Other Charges ಇತರ ವೆಚ್ಚ ...	32,722	37,000	39,000	39,000
Total A.c. I. ಜುಮ್ಲಾ ...	1,57,443	1,82,000	1,97,300	2,24,800
A c. II. RAMANARAYANA CHELLARAM COLLEGE OF COMMERCE BANGALORE ರಾಮನಾರಾಯಣ ಚೆಲ್ಲಾರಾಮ್ ಕಾಮರ್ಸ್ ಕಾಲೇಜ್, ಬೆಂಗಳೂರು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	57,267	55,100	55,100	53,800
Pay of Establishment ಸ್ಥಾಪನೆ ವೆಚ್ಚ ...	1,28,443	1,53,100	1,61,000	1,66,800
Dearness Allowance ತುಟ್ಟಿ ಭತ್ಯೆ ...	62,239	77,000	79,000	81,500
Other Allowances ಇತರ ಭತ್ಯೆ ...	9,874	10,300	10,300	10,300
2 Travelling Allowance ಪ್ರವಾಸ ಭತ್ಯೆ ...	125	300	300	500
3 Other Charges ಇತರ ವೆಚ್ಚ ...	12,622	22,000	18,000	22,000
Total A.c. II. ಜುಮ್ಲಾ ...	2,70,570	3,17,800	3,23,700	3,34,900

ವ್ಯಯ

28. EDUCATION

ಶಿಕ್ಷಣ

Minor Sub and Detailed Heads of Appropriation ಸೂಚನಾತ್ಮಕ ಉಪ, ಉಪ-ವಿಭಾಗ, ಸೂಚನಾತ್ಮಕ ವಿಭಾಗಗಳು	Accounts ವ್ಯಯ 1969-70	Budget Estimates ಆಂದಾಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಂದಾಯ ಅಂದಾಜು 1971-72
B. e. Government Secondary Schools ಸರ್ಕಾರಿ ಸಹಾಯಕ ಶಾಲೆಗಳು				
B. e I High Schools. ಪ್ರೌಢಶಾಲೆಗಳು				
1 Establishment Charges-- ಸ್ಥಾಪನಾ ವ್ಯಯ--				
Pay of Officers ಅಧಿಕಾರಿಗಳ ವೇತನ	4,99,645	7,18,000	6,18,000	7,58,900
Pay of Establishment ಸ್ಥಾಪನಾ ವೇತನ	80,08,020	87,45,000	95,25,000	1,05,38,700
Dearness Allowance ಪಾವತಿ ಭತ್ಯೆ	61,30,769	66,75,500	63,75,000	72,75,300
Other Allowances ಇತರ ಭತ್ಯೆ	2,16,769	2,27,400	2,27,000	2,57,100
2 Travelling Allowance ಪ್ರಯಾಣ ಭತ್ಯೆ	61,136	61,000	61,000	1,00,000
3 Other Charges (Voted) ಇತರ ವ್ಯಯ (ಪ್ರತ್ಯೇಕ)	5,12,076	7,20,000	6,50,000	7,20,000
(Charged) (ಪ್ರತ್ಯೇಕ)	...	10,000	10,000	10,000
Total B. e I (Voted) ಒಟ್ಟು (ಪ್ರತ್ಯೇಕ)	1,54,28,415	1,71,46,000	1,79,56,000	1,96,70,000
(Charged) (ಪ್ರತ್ಯೇಕ)	..	10,000	10,000	10,000
B. e II GRADUATE TEACHERS UNDER TRAINING-- ಸರ್ಕಾರದ ಅಧೀನದಲ್ಲಿ ತರಬೇತಿ ಪಡೆಯುತ್ತಿರುವ ಸಹಾಯಕ ಶಿಕ್ಷಕರು				
Government Institutions ಸರ್ಕಾರಿ ಸಂಸ್ಥೆಗಳು	2,73,594	6,00,000	5,00,000	9,05,000
B.e. III Vocational Schools ವೃತ್ತಿ ಶಾಲೆಗಳು				
1. Establishment Charges-- ಸ್ಥಾಪನಾ ವ್ಯಯ--				
Pay of Officers ಅಧಿಕಾರಿಗಳ ವೇತನ	7,123	}	.	
Pay of Establishment ಸ್ಥಾಪನಾ ವೇತನ	61,958			
Dearness Allowances ಪಾವತಿ ಭತ್ಯೆ	50,896			
Other Allowances ಇತರ ಭತ್ಯೆ	1,823			
2. T.A. ಪ್ರಯಾಣ ಭತ್ಯೆ	303			
3. Other Charges ಇತರ ವ್ಯಯ	17,120			
Total B. e. III ಒಟ್ಟು	1,39,222			

* Included Under B.e I/B.e II and B.e III heads.

28. EDUCATION

ವಿದ್ಯಾಭ್ಯಾಸ

Minor Sub and Detailed Heads of Appropriation ವಿವರಿಸಿದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B. SECONDARY ಸೆಕೆಂಡರಿ				
B.f. Direct Grants to Non-Government Secondary Schools ಸರ್ಕಾರೀತರ ಸೆಕೆಂಡರಿ ಶಾಲೆಗಳಿಗೆ ನೇರ ಅನುದಾನ				
1 Maintenance Grants ನಿರ್ವಹಣಾನುದಾನ ...	4,99,93,013	6,00,00,000	6,25,00,000	7,00,00,000
2 Equipment Grants ಸಾಧನ ಸಾಮಗ್ರಿಗಳಿಗೆ ಅನುದಾನ ...	7,72,761	5,00,000	5,00,000	5,00,000
3 Miscellaneous Grants ಸಂಕೀರ್ಣಾನುದಾನ	1,20,000	1,20,000	1,20,000
Total B.f. ಜುಮ್ಮಾ ...	5,07,65,774	6,06,20,000	6,31,20,000	7,06,20,000
B.g. Grants to Local Bodies for Secondary Education.— ಸೆಕೆಂಡರಿ ವಿದ್ಯಾಭ್ಯಾಸಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಅನುದಾನ—				
1 Teaching ಶಿಕ್ಷಣ ...	1,81,66,898	2,35,00,000	2,35,00,000	2,80,00,000
2 Equipment ಸಾಧನ ಸಾಮಗ್ರಿ ...	1,87,145	5,00,000	2,50,000	3,00,000
3 Other Grants ಇತರ ಅನುದಾನ	15,000	5,000	15,000
Total B.g. ಜುಮ್ಮಾ ...	1,83,54,043	2,40,15,000	2,37,55,000	2,83,15,000
C. PRIMARY. ಪ್ರಾಥಮಿಕ				
C.i. Government Primary Schools— ಸರ್ಕಾರಿ ಪ್ರಾಥಮಿಕ ಶಾಲೆಗಳು—				
I Primary Schools (Voted) ಪ್ರಾಥಮಿಕ ಶಾಲೆಗಳು (ಪ್ರರಸ್ತುತ) ...	17,22,99,818	19,48,81,400	20,37,50,000	21,95,11,000
(Charged) (ಪ್ರಭೃತ)	25,000	5,000	25,000
II Nursery Schools ಶಿಶು ವಿಹಾರಗಳು ...	10,741	*
Total C.i. (Voted) ಜುಮ್ಮಾ (ಪ್ರರಸ್ತುತ) ...	17,23,10,559			21,95,11,000
(Charged) (ಪ್ರಭೃತ)			25,000

* Included under 'C. i. I.' I. ಎಂಬ ಶೀರ್ಷಿಕೆಯಲ್ಲಿ

EXPENDITURE
ವ್ಯಯ

28. EDUCATION
ವಿದ್ಯಾಭ್ಯಾಸ

Minor Sub and Detail Heads of Appropriation ವಿವಿಧ ಸೂಚಕ ಅಥವಾ ಸೂಚಕ ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-71	Budget Estimates ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-1	Budget Estimates ಅಂದಾಜು 1971-72
C PRIMARY ಪ್ರಾಥಮಿಕ				
C I I PRIMARY SCHOOLS— ಪ್ರಾಥಮಿಕ ಶಾಲೆಗಳು				
1 Establishment Charges— ಸ್ಥಾಪನೆ ವೆಚ್ಚ—	8,94 15,502	10 32,66,200	10,97 66 000	11,62,66,200
Pay of Establishment ಸ್ಥಾಪನೆ ವೇತನ	7,87,77,520	8,79 01,700	9 06,00 000	9,90,57 100
D A ತಸ್ತು ಭತ್ಯೆ	13,86 261	12,13 500	12 14,000	10,47,100
Other Allowances ಇತರ ಭತ್ಯೆ	1,30 748	2 00,000	1,70,000	2,40 000
2 Travelling Allowances ಪ್ರಯಾಣ ಭತ್ಯೆ				
3 Other Charges— ಇತರ ವೆಚ್ಚ—				
(Voted) (ಸಂಸೃತ)	25,89,748	25,00 000	20,00 000	24,00 000
(Charged) (ಪ್ರಭೃತ)	.	25 000	5,000	25 000
Total C I I (Voted) ಒಟ್ಟು (ಸಂಸೃತ)	17,22,99,818	19,48 81,400	20,37 00,000	21,95,11,000
(Charged) (ಪ್ರಭೃತ)	...	25,000	5,000	25,000
C I II NURSERY SCHOOLS — ಬೆಳಗಾವಿ ಶಾಲೆಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿ ವೇತನ		3,632	@	
Pay of Establishment ಸ್ಥಾಪನೆ ವೇತನ		4,122		
D A ತಸ್ತು ಭತ್ಯೆ		708		
Other Allowances ಇತರ ಭತ್ಯೆ				
2 Travelling Allowance ಪ್ರಯಾಣ ಭತ್ಯೆ		3,279		
3 Other Charges ಇತರ ವೆಚ್ಚ				
Total C. I. II ಒಟ್ಟು		10,741		

@ Included under C I / e 1, I ಒಳಗೆ ಸೇರಿರುವುದು ಸೂಚಿಸಿದೆ

28. EDUCATION
ವಿದ್ಯಾಭ್ಯಾಸ

Minor, Sub and Detailed Heads of Appropriation ವಿವಿಧೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
C. PRIMARY ಪ್ರಾಥಮಿಕ				
C.j. Direct Grants to Non-Government Primary Schools— ಸರ್ಕಾರೀತರ ಪ್ರಾಥಮಿಕ ಶಾಲೆಗಳಿಗೆ ನೇರ ಅನುದಾನ—				
1 Maintenance Grants ನಿರ್ವಹಣಾನುದಾನಗಳು ...	1,46,82,549	2,20,00,000	2,20,00,000	2,35,00,000
2 Nursery Schools ಶಿಶು ವಿಹಾರಗಳು ...	12,66,160	12,00,000	12,00,000	20,00,000
3 Other Grants ಇತರ ಅನುದಾನಗಳು ...	18,721	45,000	30,000	30,000
Total C.j. ಒಟ್ಟು ...	1,59,67,430	2,32,45,000	2,32,30,000	2,55,30,000
C.k. Grants to Local Bodies for Primary Education.— ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನಗಳು—				
A. LOCAL BODIES ಸ್ಥಳೀಯ ಸಂಸ್ಥೆ ...	2,53,33,596	1,55,50,000	1,25,50,000	1,70,00,000
B. PANCHAYATS ಪಂಚಾಯತಿ ...	4,25,620	1,00,000	*	*
Total C.k. ಒಟ್ಟು ...	2,57,59,216	1,56,50,000	1,25,50,000	1,70,00,000

* Panchayat Schools taken over to Government Control/ಪಂಚಾಯತಿ ಶಾಲೆಗಳನ್ನು ಸರ್ಕಾರೀ ವಶಕ್ಕೆ ತೆಗೆದು ಕೊಂಡಿದೆ.]

28. EDUCATION

ಶಿಕ್ಷಣ

Sub Major Minor and Group Sub Heads of Appropriation ಅನುಸೂಚಿತ ಲಘು ಮುಖ್ಯ ಮತ್ತು ಸಮೂಹ ಲಘು ಅನುಸೂಚಿತ	Accounts ಲೆಕ್ಕ 1968-70	Budget Estimates ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 19 0- 1	Budget Estimates ಅಂದಾಜು 1971 72
D SPECIAL ಶಿಕ್ಷಣ				
D m Govt Special Schools ಸರ್ಕಾರಿ ವಿಶೇಷ ಶಾಲೆಗಳು				
I SANSKRITA COLLEGES ಸಂಸ್ಕೃತ ಕಾಲೇಜು (Voted) (ವಿಧಿಸಿದ) (Charged) (ವಿಧಿಸಿದ)	4 01 767	4 24 700 2 000	3 78 000	4 33 500 1 000
II TEACHERS TRAINING INSTITUTIONS ಅಧ್ಯಾಪಕರ ತರಬೇತಿ ಕೇಂದ್ರಗಳು	1 00 17 388	1 04 92 600	1 18 16 900	1 57 76 000
III SHORT TERM TRAINING CENTRES ಉದ್ದೇಶಿತ ತರಬೇತಿ ಕೇಂದ್ರಗಳು	3 72 955	3 31 300	3 08 700	3 50 400
IV POST GRADUATE BASIC TRAINING COLLEGE ಪೂರ್ವೋತ್ತರ ಮೂಲ ತರಬೇತಿ ಕೇಂದ್ರ	1 85 775	1 35 000	1 32 500	1 43 400
V VOCATIONAL INSTITUTE FOR WOMEN AND GIRLS ಮಹಿಳೆಯರ ಮತ್ತು ಮಕ್ಕಳಿಗಾಗಿ ವೃತ್ತಿ ಕೇಂದ್ರಗಳು	92 799	1 04 900	60 900	1 15 000
VI GOVERNMENT COLLEGE FOR PHYSICAL EDUCATION ಸರ್ಕಾರಿ ಶಾರೀರಿಕ ಶಿಕ್ಷಣ ಕಾಲೇಜು	1 72 544	2 27 400	2 02 400	2 47 000
VII HINDI EDUCATION INSTITUTIONS ಹಿಂದಿ ಶಿಕ್ಷಣ ಕೇಂದ್ರಗಳು	3 33 147	4 42 200	39 500	
VIII PRE VOCATIONAL TRAINING CENTRES ಮೂಲ (ಪೂರ್ವ) ವೃತ್ತಿ ಶಿಕ್ಷಣ ಕೇಂದ್ರಗಳು	2 17 021	3 34 400	2 63 400	3 54 700
IX AUDIO VISUAL EDUCATION ಶ್ರವಣ ದೃಶ್ಯ ಶಿಕ್ಷಣ	94 958	1 10 400	1 03 700	
X ADULT EDUCATION AND SPECIAL OFFICES ಮಾನ್ಯತರ ಶಿಕ್ಷಣ ಮತ್ತು ವಿಶೇಷ ಕಛೇರಿಗಳು	101	800		
Total D m (Voted) ಮಾನ್ಯತರ (ವಿಧಿಸಿದ) (Charged) (ವಿಧಿಸಿದ)	1 28 83,455	1 25 03 800 2 000	1 33 48 000	1 74 22 000 1 000

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ನಿರ್ದಿಷ್ಟಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
D. m. I. SANSKRITA COLLEGES— ಸಂಸ್ಕೃತ ಕಾಲೇಜು.—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,01,386	83,500	83,500	82,100
Pay of Establishment ಸ್ಥಾಪನೆ ವೆಚ್ಚ	1,35,135	1,54,000	1,35,000	1,56,200
Dearness Allowances ಕುಟ್ಟು ಭತ್ಯೆ	1,35,313	1,44,700	1,25,000	1,56,200
Other Allowances ಇತರ ಭತ್ಯೆ	20,014	22,700	20,000	25,000
2. Travelling Allowances ಪ್ರವಾಸ ಭತ್ಯೆ				
	431	800	500	1,000
3. Other Charges ಇತರ ವೆಚ್ಚ				
(Voted) (ಪರಿಸ್ಕೃತ)	9,488	19,000	12,000	15,000
(Charged) (ಪ್ರಭೃತ)	...	2,000	...	1,009
Total D. m—I (Voted) ಒಟ್ಟು (ಪರಿಸ್ಕೃತ)	4,01,767	4,24,700	3,76,000	4,35,500
(Charged) (ಪ್ರಭೃತ)	...	2,000	...	1,000
D. m. II TEACHERS' TRAINING INSTITUTIONS* ಉಪಾಧ್ಯಾಯರ ಶಿಕ್ಷಣ ಸಂಸ್ಥೆಗಳು				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,00,909	1,34,000	1,04,000	1,40,000
Pay of Establishment ಸ್ಥಾಪನೆ ವೆಚ್ಚ	18,08,591	16,39,400	17,39,400	18,61,700
Dearness Allowances ಕುಟ್ಟು ಭತ್ಯೆ	14,16,667	12,45,700	13,00,000	13,43,500
Other Allowances ಇತರ ಭತ್ಯೆ	1,17,144	60,600	60,600	60,600
2. Travelling Allowance ಪ್ರವಾಸ ಭತ್ಯೆ				
	62,331	20,300	20,300	28,000
3. Other Charges ಇತರ ವೆಚ್ಚ				
	2,57,859	2,57,600	2,57,600	3,00,000
4. Cost of Trainees ತರಬೇತಿ ಪಡೆಯುವವರ ವೆಚ್ಚ				
	71,53,887	71,35,000	83,35,000	1,20,00,000
5. Extra on Serial Projects ವಿಸ್ತರಣಾ ಸೇವಾ ಯೋಜನೆ				
	39,200
Total D. m—II ಒಟ್ಟು	1,09,17,388	1,04,92,600	1,18,16,900	1,57,76,000

*Head of account—Training College, Mysore—ಶಿಕ್ಷಣ ಕಾಲೇಜು, ಮೈಸೂರು. Teachers Training Institute—ಉಪಾಧ್ಯಾಯರ ತರಬೇತಿ ಸಂಸ್ಥೆ.

Teachers Under Training—ತರಬೇತಿಯಲ್ಲಿರುವ ಉಪಾಧ್ಯಾಯರುಗಳು. Training School for Boys—ಬಾಲಕರ ತರಬೇತಿ ಶಾಲೆಗಳು.

Training School for Girls—ಬಾಲಿಕೆಯರ ತರಬೇತಿ ಶಾಲೆಗಳು. Training College for Men—ಪುರುಷರ ತರಬೇತಿ ಕಾಲೇಜು.

Maharani's Training College—ಮಹಾರಾಜೆಯವರ ಶಿಕ್ಷಣ ಕಾಲೇಜು. Training School Mistresses—ಉಪಾಧ್ಯಾಯಿನಿಯರ ತರಬೇತಿ ಶಾಲೆಗಳು.

Junior Basic Training Colleges—ಜೂನಿಯರ್ ಬೇಸಿಕ್ ಟ್ರೈನಿಂಗ್ ಕಾಲೇಜುಗಳು.

Promotion of Hindi in Non-Hindi Speaking Areas—ಹಿಂದೀತರ ಪ್ರದೇಶಗಳಲ್ಲಿ ಹಿಂದೀಪ್ರಚಾರ ಯೋಜನೆ.

Pre-Basic Training at Vidyanagar—ವಿದ್ಯಾನಗರದಲ್ಲಿ ಮೂಲಪೂರ್ವ (ಪ್ರಿಬೇಸಿಕ್) ಟ್ರೈನಿಂಗ್ ತರಬೇತಿ.

Hindi Teachers in Teachers Training Institutions—ಉಪಾಧ್ಯಾಯರ ತರಬೇತಿ ಸಂಸ್ಥೆಗಳಲ್ಲಿ ಹಿಂದೀ ಉಪಾಧ್ಯಾಯರ ನೇಮಕ.

Short term Training Centre, Doddaballapura—ಅಲ್ಪಕಾಲೀನ ಶಿಕ್ಷಣ ಕೇಂದ್ರ, ದೊಡ್ಡಬಳ್ಳಾಪುರ.

EXPENDITURE
ವ್ಯಯ

28 EDUCATION
ವಿಶ್ವವಿದ್ಯಾನಿಲಯ

Head and Detailed Heads of Appropriation ವಿಭಾಗ ಮತ್ತು ವಿವರಿಸಿದ ಅನುಭವಗಳ ವಿವರ	Accounts ಆದ್ಯ 1969-70	Budget Estimate ಆಯವ್ಯಯ 1970-71	Revised Estimate ಸಂಶ್ಲಿಷಿತ ಆಯವ್ಯಯ 1970-71	Budget Estimate ಆಯವ್ಯಯ 1971-72
D m III SHORT TERM TRAINING CENTERS* ಉದ್ದೇಶಿತ ಶಿಕ್ಷಣ ಕೇಂದ್ರಗಳು				
1. Establishment Charges— ಆಯವ್ಯಯ		46,400	16,400	47,000
Pay of Officers ಅಧಿಕಾರಿಗಳ ವೇತನ	45,931	26,900	56,900	31,200
Pay of Establishment ಆಯವ್ಯಯ	32,074	27,900	27,900	44,700
Dearness Allowance ಪುಸ್ತಕ ವೆಚ್ಚ	7,658	1,000	9,000	4,500
Other Allowances ಇತರ ವೆಚ್ಚ	2,452	2,500	2,500	3,000
2 Travelling Allowance ಪ್ರಯಾಣ ವೆಚ್ಚ	84,737	1,23,600	1,00,000	1,20,000
3 Other Charges ಇತರ ವೆಚ್ಚ	1,00,150	1,00,000	1,00,000	1,00,000
4 Cost of Trainees ಶಿಕ್ಷಣಿತರ ವೆಚ್ಚ			3,06,700	3,50,400
Total D m —III ಒಟ್ಟು	2,72,955	3,31,300		
D m IV POST GRADUATE BASIC TRAINING COLLEGE ಪುಸ್ತಕ ಶಿಕ್ಷಣ ಕೇಂದ್ರ				
1 Establishment Charges— ಆಯವ್ಯಯ		13,222	9,300	10,600
Pay of Officers ಅಧಿಕಾರಿಗಳ ವೇತನ	31,356	32,700	32,700	39,300
Pay of Establishment ಆಯವ್ಯಯ	27,328	26,700	26,700	28,200
Dearness Allowance ಪುಸ್ತಕ ವೆಚ್ಚ	3,015	4,000	4,000	4,500
Other Allowances ಇತರ ವೆಚ್ಚ	1,708	2,300	2,300	2,500
2 Travelling Allowance ಪ್ರಯಾಣ ವೆಚ್ಚ	5,874	10,000	7,500	8,000
3 Other Charges ಇತರ ವೆಚ್ಚ	1,03,272	50,000	50,000	50,000
4 Cost of Trainees ಶಿಕ್ಷಣಿತರ ವೆಚ್ಚ			1,32,500	1,32,500
Total D m IV ಒಟ್ಟು	1,85,775	1,85,000		

* Heads of account: — 1 Short term Training Centre Bangalore and Dharwar.
ಉದ್ದೇಶಿತ ಶಿಕ್ಷಣ ಕೇಂದ್ರ ಬೆಂಗಳೂರು ಮತ್ತು ಧರವರ.
2 English Language Campaign Centres
ಇಂಗ್ಲಿಷ್ ಭಾಷಾ ಪ್ರಚಾರ ಕೇಂದ್ರಗಳು

28. EDUCATION
ವಿದ್ಯಾಭ್ಯಾಸ

Major, Sub and Detailed Heads of Appropriation ವಿವಿಧೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
D. M. V. VOCATIONAL INSTITUTE FOR WOMEN AND GIRLS ಮಹಿಳೆಯರ ಮತ್ತು ಬಾಲಿಕೆಯರ ವೃತ್ತಿ ಸಂಸ್ಥೆಗಳು				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	8,280	8,100	8,100	7,700
Pay of Establishment ಸಿಬ್ಬಂದಿ ವೇತನ ...	13,991	17,200	17,200	19,600
Dearness Allowance ಕುಟ್ಟಿ ಭತ್ಯೆ ...	9,547	15,900	15,900	17,700
Other Allowances ಇತರ ಭತ್ಯೆ ...	1,508	2,300	2,300	2,500
2 Travelling Allowance ಪ್ರವಾಸ ಭತ್ಯೆ ...	3,615	400	400	500
3 Other Charges ಇತರ ವೆಚ್ಚ ...	30,029	7,000	7,000	7,000
4 Cost of Trainees ಶರವೇತಿ ಪಡೆಯುವವರ ವೆಚ್ಚ ...	25,729	54,000	30,000	60,000
Total D.m. V ಒಟ್ಟು ...	92,799	1,04,900	80,900	1,15,000
Dm. VI. GOVERNMENT COLLEGE OF PHYSICAL EDUCATION. ಸರ್ಕಾರಿ ಶಾರೀರಿಕ ಶಿಕ್ಷಣ ಕಾಲೇಜು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	27,651	24,900	24,900	28,800
Pay of Establishment ಸಿಬ್ಬಂದಿ ವೇತನ ...	30,981	34,100	34,100	36,200
Dearness Allowance ಕುಟ್ಟಿ ಭತ್ಯೆ ...	35,405	34,800	34,800	35,200
Other Allowances ಇತರ ಭತ್ಯೆ ...	5,680	7,000	7,000	7,000
2. Travelling Allowance ಪ್ರವಾಸ ಭತ್ಯೆ ...	960	1,600	1,600	1,800
3. Other Charges ಇತರ ವೆಚ್ಚ ...	27,320	25,000	25,000	28,000
4. Cost of Trainees ಶರವೇತಿ ಪಡೆಯುವವರ ವೆಚ್ಚ ...	44,547	1,00,000	75,000	1,10,000
Total D.m. VI ಒಟ್ಟು ...	1,72,544	2,27,400	2,02,400	2,47,000

EXPENDITURE
 ಭರ್ಷೆ

28. EDUCATION.
 ಶಿಕ್ಷಣ

Minor, Sub and Detailed Heads of Appropriation ಸೂಚನೆಗಳು, ಉಪ-ಭಾಗ ಮತ್ತು ವಿವರಣೆಗಳು	Accounts ಭರ್ಷೆ 1968-70	Budget Estimates ಅಂದಾಜು 1970-71	Revised Estimates ಮುಷ್ಕರ 1970-71	Budget Estimates ಅಂದಾಜು 1971-71
VII HINDI EDUCATION INSTITUTIONS* ಹಿಂದಿ ಶಿಕ್ಷಣ ಸಂಸ್ಥೆಗಳು				
1 Establishment Charges— ಸ್ಥಾಪನೆ ಭರ್ಷೆ—		12,700		
Pay of Officers ಅಧಿಕಾರಿಗಳ ಭರ್ಷೆ	...	70,700		34,500
Pay of Establishment ಸ್ಥಾಪನೆ ಭರ್ಷೆ	85,724	68,500		21,000
Dearness Allowance ಹೆಚ್ಚಳ ಭರ್ಷೆ	73,934	3,600		2,000
Other Allowances ಇತರ ಭರ್ಷೆ	9,126			800
2 Travelling Allowance ಪ್ರಯಾಣ ಭರ್ಷೆ	653	700		300
3. Other Charges ಇತರ ಭರ್ಷೆ	17,672	46,000		900
4. Cost of Trainers ತರಬೇತಿದಾರರ ವೆಚ್ಚ	1,36,138	2,50,000		
Total D. m. VII ಒಟ್ಟು	3,33,147	4,42,200		69,500
D. m. VIII PRE-VOCATIONAL TRAINING ಪ್ರ-ವೃತ್ತಿ-ಶಿಕ್ಷಣ ಕೇಂದ್ರಗಳು (ಪ್ರವೃತ್ತಿ-ಶಿಕ್ಷಣ) ಭರ್ಷೆ ಮತ್ತು ಸ್ಥಾಪನೆ				
1 Establishment Charges— ಸ್ಥಾಪನೆ ಭರ್ಷೆ—				
Pay of Establishment ಸ್ಥಾಪನೆ ಭರ್ಷೆ	85,386	1,10,600		1,20,700
Dearness Allowance ಹೆಚ್ಚಳ ಭರ್ಷೆ	74,391	74,400		64,100
Other Allowances ಇತರ ಭರ್ಷೆ	4,872	400		400
2. Travelling Allowance ಪ್ರಯಾಣ ಭರ್ಷೆ	732	3,000		3,500
3 Other Charges ಇತರ ಭರ್ಷೆ	41,640	1,46,000		1,46,000
Total D. m. VIII ಒಟ್ಟು	2,17,021	3,34,400		3,54,700

* Hindi bhikshak Colleges at Mysore, Raichur and Basavakot
 ಭಿಕ್ಷುಕರ ಕಾಲೇಜುಗಳು ಮೈಸೂರು, ರಾಜಕೋಟೆ ಮತ್ತು ಬಸವಕೋಟೆ
 * Provision made under Plan

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿವಿಧವಿಧದ ಉಪ-ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
D. m. IX. AUDIO VISUAL EDUCATION ಶ್ರವಣ ದೀಕ್ಷಣ ಶಿಕ್ಷಣ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	3,921	3,700	3,700	}
Pay of Establishment ಸ್ಥಾಪನೆ ವೇತನ ..	18,411	16,400	16,400	
Dearness Allowance ಕುಟು ಭತ್ಯೆ ...	16,993	15,600	15,600	
Other Allowances ಇತರ ಭತ್ಯೆ ..	2,257	2,700	2,700	
2 Travelling Allowance ಪ್ರವಾಸ ಭತ್ಯೆ ...	336	2,000	1,300	}
3 Other Charges ಇತರ ವೆಚ್ಚ ...	53,040	70,000	70,000	
Total D.m. IX. ಜುಮ್ಲಾ ...	94,958	1,10,400	1,09,700	
D. m. X. ADULT EDUCATION AND SPECIAL OFFICER.— ವಯಸ್ಕರ ಶಿಕ್ಷಣ ಮತ್ತು ವಿಶೇಷಾಧಿಕಾರಿ				
Schools for Adult Education— ವಯಸ್ಕರ ಶಿಕ್ಷಣ ಶಾಲೆಗಳು				}
1 Allowances and Honoraria ಭತ್ಯೆ ಮತ್ತು ಗೌರವಧನ	300	...	
2 Other Charges ಇತರ ವೆಚ್ಚ ...	101	400	...	
Total D.m. X. ಜುಮ್ಲಾ ..	101	300	...	

* Merged under ' F.t (A) (i) Office of the Director of Public Instruction ' F.t (A) (i) ವಿದ್ಯಾ ಇಲಾಖೆಯ ದೈನಂದಿನ ಕಾರ್ಯಾಲಯ ಮತ್ತು ಶಿಕ್ಷಕಿಯಲ್ಲ ನೇರಿಸಿದೆ.

** Merged under ' F.u. Inspection ' / F.u. ಸರೀಕ್ಷಣೆ ಮತ್ತು ಶಿಕ್ಷಕಿಯಲ್ಲ ನೇರಿಸಿದೆ.

EXPENDITURE
ವ್ಯಯ

28 EDUCATION
ವಿದ್ಯಾಭ್ಯಾಸ

Account	Budget	Revised	Budget
1900-0	19 0-71	19 0-71	1971-72
D n Direct Grants to Non Government Special Schools			
1 Grants in aid to Samskrita Schools	4 05 561	4 50 000	5 50 000
2 Grants in aid of Veda Patasalas	10 470	11,000	11 000
3 Grants to Aided Training Institutions	44 364	60 000	60 000
4 Grants in aid Technical Institutions	696	2 500	2 000
5 Grants to Hindi Vidyalaya	18 715	25 000	28 000
6 Other Grants to Special Institutions in Bombay Karnatak Area	6 17 737	7 00 000	7 50 000
7 Opening of new T T Is and Introduction of New Curricularam etc	2 02 319	1 90 000	2 20 000
8 Deduct--Amount transferred to Muzrai Funds		11 000	11 000
Total D n	12 99 862	14 27 500	16,10 000
D n Grant to Local Bodies for Special Education			
1 Ordinary grants for Physical Education		500	
2 Grants for Medical Inspection of Schools		500	
3 Grants for Opening Basic Schools		6 000	
Total D nn		7 000	

28. EDUCATION

ಪ್ರಾಥಮಿಕ

Sub Major, Minor, Sub and Detailed Heads of Appropriation ವಿಭಾಗೀಯ ಅಥವಾ ಪ್ರಾಥಮಿಕ, ಉಪ-ವಿಭಾಗ ಮತ್ತು ಸೂಚಿತ ವಿವರಗಳು	Account- ಶೇಷ 1969-70	Budget Estimate ಆಯವ್ಯಯ 1970-71	Revised Estimates ಸುಧಾರಿತ 1970-71	Budget Estimate ಆಯವ್ಯಯ 1971-72
E. TECHNICAL EDUCATION ಪಾಠ್ಯ ಶಿಕ್ಷಣ				
E. p. Direction ಸಿಬ್ಬಂದಿ				
Directorate of Technical Education ಪಾಠ್ಯ ಶಿಕ್ಷಣ ಸಂಸ್ಥಾನಾಲಯ				
1. Establishment Charges— ಸ್ಥಾಪನಾ ವೆಚ್ಚ—				
Pay of Officers ಅಧಿಕಾರಿ ವೇತನ	45,154	51,200	56,700	67,300
Pay of Establishment ಸ್ಥಾಪನಾ ವೆಚ್ಚ	1,41,453	1,37,600	1,50,400	1,63,000
Dearness Allowance ಪ್ರಿಯತನ ವೆಚ್ಚ	1,02,378	1,15,500	1,11,500	1,21,100
Other Allowances ಇತರ ವೆಚ್ಚ	19,028	19,500	19,400	20,600
2. Travelling Allowance ಪ್ರಯಾಣ ವೆಚ್ಚ	10,513	10,000	7,000	12,000
3. Other Charges ಇತರ ವೆಚ್ಚ				
(Voted) (ಸಂಪೂರ್ಣ)	22,702	16,000	18,000	20,000
(Charged) (ನಿರ್ದೇಶಿತ)	160	3,000	1,000	3,000
4 Training of Instructors ಶಿಕ್ಷಕರ ತರಬೇತಿ	...	2,000	1,000	2,000
Total E.p. ಒಟ್ಟು				
(Voted) (ಸಂಪೂರ್ಣ)	3,48,203	3,61,000	3,64,000	4,06,000
(Charged) (ನಿರ್ದೇಶಿತ)	160	3,000	1,000	3,000

28 EDUCATION

ವಿದ್ಯಾಭ್ಯಾಸ

Minor and Group Sub heads of Appropriation ವಿವರಣೆಗನ ಉಪ ಮುಖ್ಯ ಸಮೂಹ ಒಳ ಶೀರ್ಷಿಕೆಗಳು	Accounts ಲೆ 1969-70	Budget Estimate ಆಯವ್ಯಯ ಅಂದಾಜು 1970-71	Revised Estimate ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
E Technical Education ತಾಂತ್ರಿಕ ಶಿಕ್ಷಣ				
E q Technical Institutions ತಾಂತ್ರಿಕ ಶಿಕ್ಷಣ ಸಂಸ್ಥೆಗಳು				
I DAVANGERE COLLEGE OF ENGINEERING ದಾವಣಗೆರೆ ಕಾಲೇಜ್ ಆಫ್ ಇಂಜಿನಿಯರಿಂಗ್	5,98,981	6,44,000	6,23,000	7,23,200
II POLYTECHNICS ಪಾಲಿಟೆಕ್ನಿಕ್‌ಗಳು	55,01,031	63,59,400	62,87,200	70,50,600
III SRI KRISHNARAJENDRA FILVE JUBILEE TECHNOLOGICAL INSTITUTE BANGALORE ಶ್ರೀ ಕೃಷ್ಣರಾಜೇಂದ್ರ ಸ್ವಾಮಿ ಜಯಂತಿ ತಂತ್ರಜ್ಞಾನ ಇನ್‌ಸ್ಟಿಟ್ಯೂಟ್, ಬೆಂಗಳೂರು	3,09,148	3,75,200	3,78,300	4,04,500
IV SCHOOL OF ARTS AND CRAFTS, DAVANGERE ಕಲಾ ಮತ್ತು ಕರಕುಶಲತಂತ್ರಜ್ಞಾನ ಕಾಲೇಜ್, ದಾವಣಗೆರೆ	80,910	1,14,900	1,03,700	1,34,000
V. JUNIOR TECHNICAL SCHOOLS ಜೂನಿಯರ್ ತಾಂತ್ರಿಕ ಶಾಲೆಗಳು	2,52,602	9,24,200	9,58,800	10,45,300
VI ALL INDIA COUNCIL OF TECHNICAL EDUCATION SCALES OF PAY ಅಖಿಲ ಭಾರತ ತಾಂತ್ರಿಕ ವಿದ್ಯಾ ಸಂಸ್ಥೆಯ ವೇತನ ಪ್ರಮಾಣಗಳು	1,61,860	10,00,000	3,00,000	6,00,000
VII SCHOOL OF MINES K G F ಗಣಿ ವಿದ್ಯಾಲಯ, ಕೆ.ಜಿ.ಎಫ್.	1,43,232	1,75,300	1,68,000	1,96,500
VIII CENTRAL PL N SCHEMES ಕೇಂದ್ರ ಯೋಜನೆ ಕಾರ್ಯಕ್ರಮಗಳು				3,00,000
Total E q ಒಟ್ಟು	70,50,764	95,93,000	88,19,000	1,03,54,000

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿ ಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E. q. Technical Institutions ತಾಂತ್ರಿಕ ಶಿಕ್ಷಣ ನೌಸ್ಥಾನಗಳು				
I DAVANGERE COLLEGE OF ENGINEERING— ಇಂಜಿನಿಯರಿಂಗ್ ಕಾಲೇಜು ದಾವಣಗೆರೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	93,014	1,10,500	1,15,500	1,23,000
Pay of Establishment ಸ್ಥಾಪನೆ ವೆಚ್ಚ ...	2,33,731	2,39,700	2,56,700	2,94,900
Dearness Allowance ತುಟ್ಟಿ ಭತ್ಯೆ ...	1,78,265	2,04,600	1,62,200	2,07,300
Other Allowances ಇತರ ಭತ್ಯೆ ...	6,817	8,400	6,600	7,000
2. Traveling Allowance ಪ್ರವಾಸ ಭತ್ಯೆ ..	9,251	800	10,000	12,000
3. Other Charges ಇತರ ವೆಚ್ಚ				
Workshop and Laboratories ಕಾರ್ಯಾಗಾರ ಮತ್ತು ಪ್ರಯೋಗಶಾಲೆ ...		30,000	25,000	30,000
Library and Reading Room ಗ್ರಂಥಾಲಯ ಮತ್ತು ವಾಚನಾಲಯ ...	49,646	10,000	10,000	10,000
Educational Tours ಶಿಕ್ಷಣ ಪ್ರವಾಸ ...		10,000	7,000	6,000
Other Charges ಇತರ ವೆಚ್ಚ ..	28,257	30,000	30,000	33,000
Total E. q. I. ಒಟ್ಟು ...	5,98,981	6,44,000	6,23,000	7,23,200

EXPENDITURE
ವ್ಯಯ

28. EDUCATION
ವಿದ್ಯಾಭ್ಯಾಸ

Minor and Group Sub heads of Appropriation ವಿವರಿಸಿದ ಉಪ, ಸುತ್ತು ಸಮೂಹ ಮತ್ತು ಒ-ಆರ್‌ಗಳಿಗಿಳಿ	Accounts ಲೆಕ್ಕ 1966-70	Budget Estimates ಆವೃತ್ಯವು ಅಂದಾಜು 1970-71	Revised Estimate ಸುಧ್ಧಿಪ್ಪ ಅಂದಾಜು 1970-71	Budget Estimates ಆವೃತ್ಯವು ಅಂದಾಜು 1971-72
E q Technical Institutions ತಾಂತ್ರಿಕ ಶಿಕ್ಷಣ ಸಂಸ್ಥೆಗಳು				
II POLYTECHNICS * ಪಾಲಿಟೆಕ್ನಿಕ್‌ಗಳು				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ				
Pay of Establishment ಸ್ಥಾಪನೆ ವೇತನ	4,04,163	5 47,500	3,56,100	4 22,400
Dearness Allowance ಪ್ರಿಯತನ ಭತ್ಯೆ	23,81,510	26,77,100	28,77 800	32,72,800
Other Allowances ಇತರ ಭತ್ಯೆ	17,84,993	19,62,800	19,25,100	21,14,400
2 Travelling Allowance ಪ್ರವಾಸ ಭತ್ಯೆ	1,26,291	1,66,400	1,49,500	1,76,900
3 Other Charges— ಇತರ ವೆಚ್ಚ—	72,438	81,900	86,900	1 13 600
Workshop and Laboratories ಕಾರ್ಖಾನೆ ಮತ್ತು ಪ್ರಯೋಗಶಾಲೆ				
Library and Reading Room ಪುಸ್ತಕಾಲಯ ಮತ್ತು ವಾಚನಾಲಯ	3,62,993	4,21,200	3,91,700	3 91,200
Educational Tours ಶಿಕ್ಷಣ ಪ್ರವಾಸ		52,300	51,600	59,600
Other Charges ಇತರ ವೆಚ್ಚ		56,000	38,200	47,200
Total E q II ಒಟ್ಟು	3,71,641	3,94,200	4,07,300	4,20,000
	55,04,031	63,69,400	62,87,200	70,50,500

* Polytechnic — S. J. Polytechnic, Binaora, Polytechnic-Hassan, Davanagere Mysore Chitotsma i, ry Ma g lore, Gulbarga, Tumkur, Channarayana, Chikmagalur, Hassan, K R P t, Raichur, r, Kuch I ar. H i n e r Polytechnic (r W man B n e l r. Polytechnic for Women (H i l l i, ತಿರುವಾರೂರು, ಚಿಕ್ಕಮಗಳೂರು, ಬೆಂಗಳೂರು, ವಾಲ್ಮೀಕಿಗಳು, ಹಾಸನ ಜಿಲ್ಲೆಯಲ್ಲಿ, ಮೈಸೂರು, ಚಿತ್ರದುರ್ಗ ಜಿಲ್ಲೆಯಲ್ಲಿ, ಬಾಗಲಕೋಟೆ, ಬೆಂಗಳೂರು, ಮಹಿಳಾ ವಾಲ್ಮೀಕಿಗಳು, ಮುಲ್ಕಿ.

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ನಿರ್ಮೋಗವ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E. q. III SRI KRISHNARAJENDRA SILVER JUBILEE TECHNOLOGICAL INSTITUTE, BANGALORE— ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ ಬೆಂಗಳೂರು —				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	55,314	58,600	58,600	64,600
Pay of Establishment ಸ್ಥಾಪನೆ ವೇತನ ...	1,12,142	1,46,300	1,51,100	1,65,900
Dearness Allowance ಕುಟುಕು ಭತ್ಯೆ ...	81,727	1,03,700	99,500	1,07,900
Other Allowances ಇತರ ಭತ್ಯೆ ...	13,431	18,100	17,600	16,600
2. Travelling Allowance ಪ್ರವಾಸ ಭತ್ಯೆ ...	1,585	3,500	3,500	4,500
3. Other Charges— ಇತರ ವೆಚ್ಚ—				
Workshop and Laboratories ಕಾರ್ಯಾಗಾರ ಮತ್ತು ಪ್ರಯೋಗಶಾಲೆ ...		15,000	18,000	15,000
Library and Reading Room ಗ್ರಂಥಾಲಯ ಮತ್ತು ವಾಚನಾಲಯ ...	23,310	4,000	4,000	4,000
Educational Tour ಶಿಕ್ಷಣ ಪ್ರವಾಸ ...		3,000	3,000	3,000
Other Charges ಇತರ ವೆಚ್ಚ ...	18,608	23,000	23,000	23,000
Total E. q. III ಒಟ್ಟು ...	3,09,148	3,75,200	3,78,300	4,04,500
E. q. IV SCHOOL OF ARTS AND CRAFTS, DAVANAGERE ಕಲಾ ಮತ್ತು ಕುಶಲವೃತ್ತಿ ಶಿಕ್ಷಣಶಾಲೆ, ದಾವಣಗೆರೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	2,960	11,200	11,200	13,300
Pay of Establishment ಸ್ಥಾಪನೆ ವೇತನ ...	31,543	42,000	38,000	50,500
Dearness Allowance ಕುಟುಕು ಭತ್ಯೆ ...	29,198	4,000	32,000	40,900
Other Allowances ಇತರ ಭತ್ಯೆ ...	1,001	1,600	1,500	1,700
2. Travelling Allowance ಪ್ರವಾಸ ಭತ್ಯೆ ...	1,098	2,000	3,000	3,600
3. Other Charges— ಇತರ ವೆಚ್ಚ—				
Workshop and Laboratories ಕಾರ್ಯಾಗಾರ ಮತ್ತು ಪ್ರಯೋಗಶಾಲೆ ...		10,000	10,000	12,000
Library and Reading Room ಗ್ರಂಥಾಲಯ ಮತ್ತು ವಾಚನಾಲಯ ...	10,659	3,000	2,000	3,000
Educational Tours ಶಿಕ್ಷಣ ಪ್ರವಾಸ ...		3,000	3,000	3,000
Other Charges ಇತರ ವೆಚ್ಚ ...	4,451	3,000	3,000	6,000
Total E. q. IV ಒಟ್ಟು ...	80,910	1,14,900	1,03,700	1,31,000

28 EDUCATION

ವಿದ್ಯಾಭ್ಯಾಸ

Minor Sub and Detailed Heads of Appropriation ವಿವರಿಸಿದ ಉಪ-ಒಳ ಮತ್ತು ಸೂಚಿತ ಶೀರ್ಷಿಕೆಗಳು	Accounts ಲೆಕ್ಕ 1969-'70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕರಣೆ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E q V JUNIOR TECHNICAL SCHOOLS* ಹೂನಿಮಠ್ ಮಟ್ಟದ ತಂತ್ರಜ್ಞಾನ ಶಾಲೆಗಳು				
1. Establishment Charges-- ಸ್ಥಾಪನೆ ವೆಚ್ಚ--				
Pay of Officers ಅಧಿಕಾರಿಗಳ ವೇತನ	9,070	39,200	43,000	50,500
Pay of Establishment ಸ್ಥಾಪನೆ ವೆಚ್ಚ	96,404	3,75,900	4,04,000	4,85,100
Dearness Allowances ಷರ್ಟ್ ಫಸ್ಟ್ ಇತರ ಅನುಮಾನ	87,077	3,51,200	3,27,000	3,40,300
Other Allowances ಇತರ ಫಸ್ಟ್	10,673	22,600	22,600	23,000
2 Travelling Allowance ಪ್ರಯಾಣ ಫಸ್ಟ್	801	8,600	8,300	11,300
3 Other Charges-- ಇತರ ವೆಚ್ಚ--				
Workshop and Laboratories ಕಾರ್ಖಾನೆ ಮತ್ತು ಪ್ರಯೋಗಾಲಯ	14,254	29,300	29,300	30,000
Stipends ಬೆಡ್ ವೇತನ	5,739	87,000	80,000	93,000
Educational Tours ಶಿಕ್ಷಣ ಪ್ರಯಾಣ	38	6,400	3,600	7,100
Other Charges ಇತರ ವೆಚ್ಚ	93,202	24,000	31,000	35,000
Total E q V ಒಟ್ಟು	2,52,602	9,24,200	9,58,800	10,45,300
E q VI ALL INDIA COUNCIL OF TECHNICAL EDUCATION SCALES OF PAY ಆಜ್ಞಾಪಿತ ತಾಂತ್ರಿಕ ವಿದ್ಯಾ, ಸಂಸ್ಕರಣೆ ವೆಚ್ಚ ಪ್ರಮಾಣಗಳು				
Establishment Charges-- ಸ್ಥಾಪನೆ ವೆಚ್ಚ--				
Pay of Officers ಅಧಿಕಾರಿಗಳ ವೇತನ	18,722	10,00,000	3,00,000	5,00,000 (a)
Pay of Establishment ಸ್ಥಾಪನೆ ವೆಚ್ಚ	1,43,138			
Total E q VI ಒಟ್ಟು	1,61,860	10,00,000	3,00,000	5,00,000

*Junior Technica Schools at Habli (Silberg), Bhadra athi, Bellarr, Manaslore Bagalkoi
ಹೂನಿಮಠ್ ವಿದ್ಯಾಭ್ಯಾಸ ಶಾಲೆಗಳು - ಹಬ್ಬಲಿ, ಗುಬ್ಬರ್ಗಿ ಭದ್ರಾಪತಿ, ಒರಾಸಿ, ಮಂಗಳೂರು ಮಾರಗಾತಿ.

(a) This Provision is applical to both to Government and Aided Technical Institutions
ಇದರಲ್ಲಿನ ಉಪ ವ್ಯವಸ್ಥೆಯು ಸರ್ಕಾರಿ ಮತ್ತು ಸಹಾಯ ಘಟಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಸೀದುತ್ತದೆ.

EXPENDITURE.
ವ್ಯಯ28. EDUCATION
ವಿದ್ಯಾಭ್ಯಾಸ

Major, Sub and Detailed Heads of Appropriation ವಿಭಾಗೀಕರಣ ಉಪ-ವ್ಯಯ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1970-71	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಣ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
E. q. VII SCHOOL OF MINES K.O.F. ಕೆ.ಆರ್.ಎಸ್.ಎಸ್.ಎಸ್.ಎಸ್.				
1. Establishment Charges ಒಟ್ಟು ವೆಚ್ಚ—				
Pay of Officers ಅಧಿಕಾರಿಗಳ ವೇತನ	12,455	12,900	16,700	18,500
Pay of Establishment ಒಟ್ಟು ವೇತನ	64,838	77,400	79,400	91,400
Dearness Allowance ರಜ್ಜಿ ಹಕ್ಕು	46,067	52,300	45,900	52,300
Other Allowance ಇತರ ಛೇದ	5,275	6,700	6,200	6,300
2. Travelling Allowance ಪ್ರವಾಸ ಛೇದ	997	1,000	1,000	3,000
3. Other Charges— ಇತರ ವೆಚ್ಚ—				
Workshop and Laboratories ಕಾರ್ಖಾನೆ ಮತ್ತು ಪ್ರಯೋಗಶಾಲೆ	...	7,000	4,000	7,000
Library and Reading Room ಗ್ರಂಥಾಲಯ ಮತ್ತು ವಾಚನಶಾಲೆ	2,568	2,000	1,000	2,000
Educational Tours ಶಿಕ್ಷಣ ಪ್ರವಾಸ	...	1,000	...	1,000
Other Charges ಇತರ ವೆಚ್ಚ	11,032	15,000	13,800	15,000
Total E. q. VII ಒಟ್ಟು	1,43,232	1,75,300	1,68,000	1,96,500
E.q. VIII. CENTRAL PLAN SCHEMES * ಕೇಂದ್ರ ಯೋಜನೆ ಕಾರ್ಯಗಳು				
(a) Construction of Students Hostels at Engineering Institutions ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿ ನಿಲಯಗಳ ನಿರ್ಮಾಣ	1,00,000
(b) Revision of Pay Scales of Teachers of Technical Institutions acco- rding to All India Council of Technical Education Scales of pay. ಅಖಿಲಭಾರತ ತಾಂತ್ರಿಕ ವಿದ್ಯಾಸಂಸ್ಥೆಯ ವೇತನ ಅನುಗುಣವಾಗಿ ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಾಪಕರ ವೇತನ ಪ್ರಮಾಣಗಳ ಪರಿಷ್ಕರಣೆ	2,00,000
Total E.q. VIII ಒಟ್ಟು	3,00,000

* Eligible for 100 % Central Assitance.
ಪೂರ್ತಿ ಕೇಂದ್ರ ಸಹಾಯ ದೊರೆಯುತ್ತದೆ.

ವ್ಯಯ

28 EDUCATION

ವಿದ್ಯಾಭ್ಯಾಸ

Sub Major Minor Sub and Detailed Heads of Appropriation ವಿವರಣೆ ಗುರುತಿಸಿದ ಒಳ ವ್ಯಯ ಉಪವಿಭಾಗ ಮತ್ತು ಸವಿಸ್ತರ ವಿವರಗಳು	Accounts ಲೆಕ್ಕ 1969-'70	Budget Estimates ಆಯವ್ಯಯ ಆ ಮಾಸ 1970-'71	Revised Estimates ಮುಷ್ಕತ ಅಂದಾಜು 1970-'71	Budget Estimates ಆಯವ್ಯಯ ಆ ಮಾಸ 1971-'72
E r Grants in aid Contribution etc ಸಾಮಾನ್ಯ ವಾಣಿಜ್ಯ ಕೊಡುಗೆ, ಕಡ್ಡಾಯ				
Normal Grants to Technical Institutions— ಪಾಠ್ಯಕ ಶಿಕ್ಷಣ ಸಂಸ್ಥೆಗಳಿಗೆ ಸಾಮಾನ್ಯ ಅನುದಾನ				
A Engineering Colleges ಇಂಜಿನಿಯರಿಂಗ್ ಕಾಲೇಜು	21,40,372	35 00 000	30 00 000	35 00 000
B Other Technical Institutions ಇತರ ಪಾಠ್ಯಕ ಶಿಕ್ಷಣ ಸಂಸ್ಥೆಗಳು				
1 Grant in aid to Technical Institutions ಪಾಠ್ಯಕ ಶಿಕ್ಷಣ ಸಂಸ್ಥೆಗಳಿಗೆ ಸಾಮಾನ್ಯವಾದ	20 000	20 000	20,000	15,000
2 Other Polytechnics ಇತರ ಪಾಲಿಟೆಕ್ನಿಕ್‌ಗಳು	4,42 902	5,55 000	5,55,000	7,50 000
Total (B) ಒಟ್ಟು	4,62 902	5 7 0 000	5 75 000	7 65 000
Total E r ಒಟ್ಟು	26 03 274	40 75 000	35 75 000	42 65 000
E s Miscellaneous —ಸಂಕೀರ್ಣ				
Examination Charges—ಪರೀಕ್ಷಾವೆಚ್ಚು				
1 Travelling allowances ಪ್ರವಾಸ ಭತ್ಯೆ	44,604	45 000	50 000	50 000
2 Fees to Examiners ಪರೀಕ್ಷಣೆ ಛೇದು	3,21,045	4,00 000	3 50 000	3 50 000
3 Contingencies ಸಾಧಾರಣ	43 826	60 000	68 000	60 000
Total E s ಒಟ್ಟು	4,09,475	5 05 000	4 58 000	4 60 000

BC

೩೩

28. EDUCATION.

ವಿದ್ಯಾಭ್ಯಾಸ

Sub-Major, Minor Sub and Detailed Heads of Appropriation ಎರಿಯೂಗುವ ಒಳ, ಪ್ರಧಾನ ಒಳ, ಒಳ ವ್ಯಕ್ತಿ ಸದಕರ ಶೀರ್ಷಿಕೆಗಳು	Accounts ಲೆಕ್ಕ 1939-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F GENERAL ಸಾಮಾನ್ಯ				
F. 1. Direction ನಿರ್ದೇಶನ				
F. 1. (A) GENERAL EDUCATION. ಸಾಮಾನ್ಯ ವಿದ್ಯಾಭ್ಯಾಸ				
(i) OFFICE OF THE DIRECTOR OF PUBLIC INSTRUCTION ವಿದ್ಯಾ ಇಲಾಖೆಯ ಪ್ರಾಧಿಕಾರದ ಕಾರ್ಯಾಲಯ				
1. Establishment Charges— ಸ್ಥಾಪನೆ ವ್ಯಯ—				
Pay of Officers ಅಧಿಕಾರಿಗಳ ವೇತನ ...	2,79,836	2,52,300	2,52,300	2,92,700
Pay of Establishment ಸ್ಥಾಪನೆ ವೇತನ ...	7,11,552	6,15,500	6,00,000	7,12,700
Dearness Allowance ಪಾವತಿ ಭತ್ಯೆ ...	6,26,435	5,21,100	5,21,100	5,82,500
Other Allowances ಇತರ ಭತ್ಯೆ ...	1,01,454	99,100	93,600	1,21,100
2. Travelling Allowance ಪ್ರವಾಸ ಭತ್ಯೆ ...	70,996	80,000	80,000	96,000
3. Other Charges ಇತರ ವೆಚ್ಚ				
(Voted) (ಪ್ರಶಸ್ತ) ...	3,17,995	2,55,000	2,80,000	1,25,000
(Charged) (ಪ್ರಚ್ಛೇದ)	5,000	2,000	5,000
Total F. 1. (A) (i) (Voted) ಒಟ್ಟು ... (ಪ್ರಶಸ್ತ) ...	21,41,295	18,24,000	18,36,000	22,30,000
(Charged) (ಪ್ರಚ್ಛೇದ)	5,000	2,000	5,000

EXPENDITURE
ವ್ಯಯ

28. EDUCATION
ವಿದ್ಯಾಭ್ಯಾಸ

Sub Major Minor, Sub and Detailed Heads of Appropriation
ವಿಭಾಗೀಯ ಉಪ, ಒಳ ಪ್ರಧಾನ ಒಳ ಮತ್ತು ಸವಿತರ ಹೆಚ್ಚಳಗಳು

	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget ಅಂದಾಜು 1971-72
F. GENERAL ಸಾಮಾನ್ಯ				
F. I. Direction ನಿರ್ದೇಶನ				
F. I. (A) GENERAL EDUCATION ಸಾಮಾನ್ಯ ವಿದ್ಯಾಭ್ಯಾಸ				
(ii) Office of the Director, State Institute of Education. ರಾಜ್ಯ ಶಿಕ್ಷಣ ಸಂಸ್ಥೆ ಪ್ರಾಧ್ಯಕ್ಷರ ಕಾರ್ಯಾಲಯ				
1. Establishment Charges ಸ್ಥಾಪನಾ ವೆಚ್ಚ—				
Pay of Officers ಅಧಿಕಾರಿಗಳ ವೇತನ	...			56,900
Pay of Establishment ಸ್ಥಾಪನಾ ವೆಚ್ಚ	...			31,500
Dearness Allowance ಪಟ್ಟಿ ಭತ್ಯೆ	...			40,700
Other Allowances ಇತರ ಭತ್ಯೆ	...			8,000
2. Travelling Allowance ಪ್ರಯಾಣ ಭತ್ಯೆ	...			7,000
3. Other Charges ಇತರ ವೆಚ್ಚ	...			40,000
Total F. I. (A) (ii) ಒಟ್ಟು	...			1,81,400
(iii) Office of the Director, State Institute of Science Education ರಾಜ್ಯ ವಿಜ್ಞಾನ ಶಿಕ್ಷಣ ಸಂಸ್ಥೆ ಪ್ರಾಧ್ಯಕ್ಷರ ಕಾರ್ಯಾಲಯ				
Establishment Charges— ಸ್ಥಾಪನಾ ವೆಚ್ಚ—				
Pay of Officers ಅಧಿಕಾರಿಗಳ ವೇತನ	...			18,200
Pay of Establishment ಸ್ಥಾಪನಾ ವೆಚ್ಚ	...			8,300
Dearness Allowance ಪಟ್ಟಿ ಭತ್ಯೆ	...			9,800
Other Allowance ಇತರ ಭತ್ಯೆ	...			2,300
Travelling Allowance ಪ್ರಯಾಣ ಭತ್ಯೆ	...			3,000
Other Charges ಇತರ ವೆಚ್ಚ	...			18,000
Total F. I. (A) (iii) ಒಟ್ಟು	...			55,600
Total F. I. A. (Voted) ಒಟ್ಟು (ಚಾರ್ಜ್) ವೆಚ್ಚ	21,44,298	18,24,000	55,600	70,000
...	...	5,000		

28. EDUCATION
ವಿದ್ಯಾಭ್ಯಾಸ

Sub-Major, Minor, Sub and Detailed Heads of Appropriation ವಿನಿಯೋಗದ ಒಳವ್ಯವಸ್ಥೆ, ಉಪ, ಒಳ, ಮತ್ತು ಸವಿವರ ವಿವರಣೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. GENERAL ಸಾಮಾನ್ಯ				
t. Direction ನಿರ್ದೇಶನ				
F. t. (B) MYSORE SECONDARY EDUCATION EXAMINATION BOARD— ಮೈಸೂರು ಸೆಕೆಂಡರಿ ವಿದ್ಯಾಭ್ಯಾಸ ಪರೀಕ್ಷಾ ಮಂಡಲಿ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	40,739	79,200	80,000	83,400
Pay of Establishment ಸ್ಥಾಪನೆ ವೆಚ್ಚ ...	3,66,516	4,32,000	4,86,800	5,03,600
Fearness Allowance ತುಟ್ಟ ಭತ್ಯೆ ...	3,00,683	3,58,900	3,72,400	3,73,000
Other Allowances ಇತರ ಭತ್ಯೆ ...	47,425	62,900	63,800	60,000
2. Travelling Allowance ಪ್ರವಾಸ ಭತ್ಯೆ ...	5,337	5,000	5,000	7,000
3. Other Charges ಇತರ ವೆಚ್ಚ ...	43
4. Deduct—Amount Recoverable from the Mysore Secondary Education Exami- nation Board towards Establishment Charges ಜಿ.ಐ. ಸ್ಥಾಪನೆ ವೆಚ್ಚದ ಸಲುವಾಗಿ ಮೈಸೂರು ಸೆಕೆಂಡರಿ ವಿದ್ಯಾಭ್ಯಾಸ ಪರೀಕ್ಷಾ ಮಂಡಲಿಯಿಂದ ವಸೂಲಾಗತಕ್ಕ ಮೊತ್ತ ...		9,41,000	10,08,000	10,27,000
Total F. t. (B) ಜುಮಾ ...	7,60,743

EXPENDITURE
ವ್ಯಯ

28. EDUCATION
ವಿದ್ಯಾಭ್ಯಾಸ

Minor, Sub and Detailed Heads of Appropriation ಅನಿವಾರ್ಯ ಉಪ, ಸಬ್, ಮತ್ತು ವಿವರ ಬೀಜಕೋಶ	Accounts ೮೪ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. GENERAL ಸಾಮಾನ್ಯ				
F. t Direction ನಿರ್ದೇಶನ				
(C) DIRECTORATE OF COLLEGIATE EDUCATION ಸರಕಾರಿ ವಿಶ್ವವಿದ್ಯಾಲಯಗಳ ನಿರ್ದೇಶನಾಲಯ				
1. Establishment Charges— ಆಯವ್ಯಯ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	21,593	30,700	31,000
Pay of Establishment ಆಯವ್ಯಯ ವೆಚ್ಚ	...	83,071	1,17,300	1,31,300
Dearness Allowance ಪಟ್ಟಿ ಭತ್ಯೆ	...	75,831	82,000	96,000
Other Allowance ಇತರ ಭತ್ಯೆ	...	12,847	16,300	17,900
2. Travelling Allowance ವ್ಯವಾಸ ಭತ್ಯೆ	...	4,241	6,000	6,000
3. Other Charges ಇತರ ವೆಚ್ಚ	...	55,787	38,000	38,000
(Voted) (ವಿಧಿಸಲ್ಪಟ್ಟ)	...	50,000	50,000	50,000
(Charged) (ಪ್ರತ್ಯಕ್ಷ)	...	5,787	38,000	38,000
Total F. t (C) ಸಾಮಾನ್ಯ (C)	...	2,03,370	3,00,300	3,13,000
(Voted) (ವಿಧಿಸಲ್ಪಟ್ಟ)	...	50,000	50,000	50,000
(Charged) (ಪ್ರತ್ಯಕ್ಷ)	...	1,53,370	2,50,300	2,63,000
	...	50,000	50,000	50,000

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ಒಂದೊಂದೇ ಉಪ, ಒಳ, ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimate ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
F. GENERAL ಸಾಮಾನ್ಯ				
F. t. Direction ನಿರ್ದೇಶನ				
(D) BOARD OF PRE-UNIVERSITY EDUCATION ವಿಶ್ವ ವಿದ್ಯಾಲಯಾಭ್ಯಾಸ ಪೂರ್ವದ ಮಂಡಳಿ ...				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...			20,000	1,20,000
Pay of Establishment ಸ್ಥಾಪನೆ ವೆಚ್ಚ ...			20,000	1,90,000
Dearness Allowances ತುಟ್ಟ ಭತ್ಯೆ ...			15,000	95,000
Other Allowances ಇತರ ಭತ್ಯೆ ...			12,000	30,000
2. Travelling Allowance ಪ್ರವಾಸ ಭತ್ಯೆ ...			3,000	18,000
3. Other Charges ಇತರ ವೆಚ್ಚ ...			1,25,000	2,90,000
4. T.A. & D.A. to Non-Official Members, ಸರ್ಕಾರಿ ಸದಸ್ಯರಲ್ಲದವರಿಗೆ ಪ್ರವಾಸ ಭತ್ಯೆ ಮತ್ತು ತುಟ್ಟಭತ್ಯೆ ...			5,000	60,000
Total F. t (D) ಜುಮ್ಮಾ ...			2,00,000	8,03,000
Total F. t. ಜುಮ್ಮಾ				
(Voted) (ಪುರಸ್ಕೃತ) ...	81,68,411	21,24,300	23,49,000	36,10,000
(Charged) (ಪ್ರಭೃತ)	55,000	52,000	55,000

28 EDUCATION

ವಿದ್ಯಾಭ್ಯಾಸ

Minor Sub and Detailed Heads of Appropriation ದಿನಿಚೂಣಿ ಗೆ ಉಪ-ವ್ಯಯ ಸವಿವರಣೆ ಮತ್ತು ವಿವರಣೆ	Accounts ಲೆಕ್ಕ 1969-70	Budget Estimate ಆಯವ್ಯಯ ಅಂದಾಜು 1970-71	Revised Estimate ಸುಧಾರಿತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
F GENERAL ಸಾಮಾನ್ಯ				
F u Inspection ಪರಿಶೀಲನೆ				
1 Establishment Charges-- ಸ್ಥಾಪನೆ ವ್ಯಯ				
Pay of Officers ಅಧಿಕಾರಿಗಳ ವೇತನ	4 87 463	6 33 700	6 00 000	6 83 600
Pay of Establishment ಸ್ಥಾಪನೆ ವೇತನ	31 50 197	39 11 200(a)	35 00 000	39 40 000
Dearness Allowance ಕುಟುಂಬ ಭತ್ಯೆ	28 74 696	31 23 000	30 00 000	30 17 800
Other Allowances ಇತರ ಭತ್ಯೆ	1 60 308	1 21 000	1 21 000	1 60 600
2 Travelling Allowance ವ್ಯಯ ಭತ್ಯೆ	5 14 721	5 50 000	5 50 000	7 00 000
3 Other Charges ಇತರ ವೆಚ್ಚ				
(Voted) (ಪ್ರಶಸ್ತ)	5 76 728	6 27 000	6 00 000	7 00 000
(Charged) (ಪ್ರಶಸ್ತ)		5 000	1 000	5 000
Total F u ಒಟ್ಟು				
(Voted) (ಪ್ರಶಸ್ತ)	80 64 133	89 65 900	83 71 000	92 07 000
(Charged) (ಪ್ರಶಸ್ತ)		5 000	1 000	5 000

(a) Includes lumpsum Provis on of Rs 3laks towards the Creation of New Rang in Dharwar Division
ಉಪವಿಭಾಗದಲ್ಲಿ ಹೊಸವಾಗಿ ಸ್ಥಾಪಿಸಲು ಒಟ್ಟು 3 ಲಕ್ಷವನ್ನು ನಿಶ್ಚಯಿಸಲಾಗಿದೆ.

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿವರಿಸಲಾಗುವ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
F. GENERAL ಸಾಮಾನ್ಯ				
F. v. Scholarships— ವಿದ್ಯಾರ್ಥಿ ವೇತನಗಳು—				
A. DEPARTMENT OF PUBLIC INSTRUCTION ಸಾರ್ವಜನಿಕ ವಿದ್ಯಾ ಇಲಾಖೆ—				
1 Technical Schools ಪಾಠಶಾಲೆಗಳು	300
2 Training Institutions and Stipends to private candidates in aided Training Institutions ಶಿಕ್ಷಣ ಸಂಸ್ಥೆಗಳು ಮತ್ತು ಸಹಾಯ ಪೋಷಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಸಗಿ ಅಭ್ಯರ್ಥಿಗಳಿಗೆ ಶಿಷ್ಯ ವೇತನ ...	1,55,705	1,70,000	2,00,000	2,20,000
3 Depressed Class Students (a) ಹಿಂದುಳಿದ ವರ್ಗದ ವಿದ್ಯಾರ್ಥಿಗಳು
4 Special Scholarships ವಿಶಿಷ್ಟ ವಿದ್ಯಾರ್ಥಿ ವೇತನಗಳು ...	19,849	80,000	50,000	80,000
5 Samskrita Education ಸಂಸ್ಕೃತ ವಿದ್ಯಾಭ್ಯಾಸ ...	10,284	35,000	35,000	40,000
6 Poverty cum Progress Scholarships ಬಡತನದ ಹಾಗೂ ಪ್ರಗತಿ ವಿದ್ಯಾರ್ಥಿ ವೇತನ ...	68,020	75,000	75,000	90,000
7 Military Scholarships ಸೇನಾ ವಿದ್ಯಾರ್ಥಿ ವೇತನ ...	2,411	10,000	10,000	10,000
8 Foreign Scholarships (Study leave) ವಿದೇಶೀ ವಿದ್ಯಾರ್ಥಿ ವೇತನಗಳು (ವ್ಯಾಸಂಗ ರಜ) ...	373	8,000	1,000	40,000
9 Educational Concessions to the children of Political Sufferers ರಾಜಕೀಯ ಸಂತ್ರಸ್ತರ ಪುಕ್ಕಳಿಗೆ ವಿದ್ಯಾ ಸೌಕರ್ಯ ...	20,885	40,000	30,000	30,000
10 Educational Endowment Scholarships ವಿದ್ಯಾ ದತ್ತಿ ವಿದ್ಯಾರ್ಥಿ ವೇತನ ...	11,967	12,000	12,000	12,000
11 Damodardas Khadayata Scholarships ದಾಮೋದರದಾಸ ಖಾದಾಯತ ವಿದ್ಯಾರ್ಥಿ ವೇತನ ...	8,503	8,600	9,000	9,000
C. O. ಜುಮ್ಮಾ ...	2,97,997	4,38,900	4,22,000	5,31,000

(a) Shown under "39 Misc. Social and Developmental Organisations"

"39 ಸಂಕೀರ್ಣ, ಸಾಮಾಜಿಕ ಹಾಗೂ ಅಭಿವೃದ್ಧಿ ವ್ಯವಸ್ಥೆಗಳು" ಎಂಬ ಶೀರ್ಷಿಕೆಯಲ್ಲಿ ತೋರಿಸಿದೆ.

28 EDUCATION
ವಿದ್ಯಾರ್ಹಣೆ

Main Sub and Detailed Heads of Appropriation
ಮುಖ್ಯ ಮತ್ತು ವಿವರಣೆಗಳಲ್ಲಿನ ಅರ್ಜಿಗಳಿಗೆ ಸಂಬಂಧಿಸಿದ ಮುಖ್ಯ ಮತ್ತು ವಿವರಣೆಗಳಿಗೆ

	Accounts ಲೆಕ್ಕ 1970-71	Budget Estimates ಆರಂಭಿಕ ಅಂದಾಜು 1970-71	Revised Estimates ಸಂಶ್ಲಿಷಿತ ಅಂದಾಜು 1970-71	Budget ಆರಂಭಿಕ ಅಂದಾಜು 1971
B F ಮುಖ್ಯವಿವರಣೆ				
F GENERAL ಸಾಮಾನ್ಯ	2,97,997	4,38,900	4,22,000	31,000
F v Scholarships— ವಿದ್ಯಾರ್ಹಣೆ-ಪಾಠ್ಯಗಳಿಗಾಗಿ—				
12 Damodaradas Scientific Research and Technical Education Scholarships ದಾಮೋದರದಾಸ ಪ್ರವೃತ್ತಿ ಸಂಶೋಧನೆ ಮತ್ತು ತಾಂತ್ರಿಕ ಶಿಕ್ಷಣ ವಿದ್ಯಾರ್ಹಣೆ ಪಾಠ್ಯಗಳಿಗೆ			5 000	1 000
13 Personal Deposit Account of the Principal Maharaja's Sanskrit College, Mysore ಮೈಸೂರಿನ ಮಹಾರಾಜರ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲ್ನ ವೈಯಕ್ತಿಕ ಠೇವಣಿ ಲೆಕ್ಕ		10 400		
14 Educational Concessions to the Children and dependants of displaced Goldsmiths ಲೋಹ ಶಿಕ್ಷಕರಿಂದ ಅಕ್ಕವಾರಿಗಳ ಮಕ್ಕಳಿಗೆ ಮತ್ತು ಅವರ ಅನುಬಂಧಿಗಳಿಗೆ ವಿದ್ಯಾರ್ಹಣೆ ಪಾಠ್ಯ	915	1,000	100	300
15 Educational Concessions to the dependants of Service Personnel in the Army, Navy and Air force ಸೇನಾ ಸೇವೆ ಮತ್ತು ವಿಮಾನ ಸೇವೆಗಳಲ್ಲಿರುವ ವ್ಯವಸ್ಥಾಪಕರ ಅನುಬಂಧಿಗಳಿಗೆ ವಿದ್ಯಾರ್ಹಣೆ ಪಾಠ್ಯ		100	100	100
16 Attendance Scholarships for girls ವಾರಿಶಿಷ್ಯೆಯರ ಹಾಜರಾತಿ ವಿದ್ಯಾರ್ಹಣೆ ಪಾಠ್ಯ	13,22,601			
17 Samik School, Bijapur ಸಾಮಿಕ ಶಾಲೆ ಬಿಜಾಪುರ	3,44,473	15,00,000	10,00,000	10,00,000
18 National Rural Scholarship ರಾಷ್ಟ್ರೀಯ ಗ್ರಾಮೀಣ ವಿದ್ಯಾರ್ಹಣೆ ಪಾಠ್ಯ	5,86,225	4,20,000	3,00,000	4,20,000
Deduct—Amount transferred to "Trust Interest Funds" ಮಾತ್ರ ಲೆಕ್ಕವನ್ನು ರವಾನಿಸಿದ ಮೊತ್ತ—ವಿಶ್ವಾಸಾರ್ಹ ಠೇವಣಿಗಳ ಠೇವಣಿಗಳಿಗೆ ಮತ್ತು ವಿಶ್ವಾಸಾರ್ಹ ಠೇವಣಿಗಳಿಗೆ ಸಂಬಂಧಿಸಿದ ಮೊತ್ತ	---	6,00,000	8,00,000	6,00,000
Total F v A ಮುಖ್ಯ	21,350	32,000	27,000	27,000
Total	25,30,826	29,13,400	25,50,600	31,71,000

Central plan Scheme Eligible for 50% Central Assistance/ಕೇಂದ್ರ ಯೋಜನೆ ಅರ್ಹತೆಗೆ 50% ಕೇಂದ್ರ ಸಹಾಯ

28. EDUCATION

ವಿದ್ಯಾಭ್ಯಾಸ

Minor-Sub and Detailed Heads of Appropriation ವಿನಿಯೋಜನಾ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. GENERAL ಸಾಮಾನ್ಯ				
F. v. Scholarships ವಿದ್ಯಾರ್ಥಿವೇತನ				
B. DEPARTMENT OF TECHNICAL EDUCATION— ತಾಂತ್ರಿಕ ಶಿಕ್ಷಣ ಇಲಾಖೆ				
1 Government Institutions ಸರ್ಕಾರ ಸಂಸ್ಥೆಗಳು ...	1,27,037	2,10,000	1,02,500	2,00,000
2 Educational Concession to Children of Political Sufferers studying in Technical Institutions ತಾಂತ್ರಿಕ ಸಂಸ್ಥೆಗಳಲ್ಲಿ ಓದುತ್ತಿರುವ ರಾಜಕೀಯ ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ ಸೌಕರ್ಯ ...	8,059	20,000	10,000	15,000
3 Non-Government Institutions— ಸರ್ಕಾರೀತರ ಸಂಸ್ಥೆಗಳು—				
(a) General Scholarships ಸಾಮಾನ್ಯ ವಿದ್ಯಾರ್ಥಿ ವೇತನ ...	4,06,941	1,60,000	1,24,900	1,60,000
(b) Fee Compensation due to award of Scholarships and freeships ವಿದ್ಯಾರ್ಥಿವೇತನ ಮತ್ತು ಶಿವ್ಯವೃತ್ತಿಗಳಿಂದ ಉಂಟಾದ ನಷ್ಟವನ್ನು ತುಂಬಿಕೊಡುವ ಶುಲ್ಕ ಪರಿಹಾರ ...	5,19,877	8,10,000	4,00,000	7,74,000
(c) Food Craft Institute Bangalore ಬೆಂಗಳೂರು ಆಹಾರ ವಿಜ್ಞಾನ ಸಂಸ್ಥೆ	2,000	2,000	2,000
Total F. v. B 3 ಜುಮ್ಮಾ ...	9,26,818	9,72,000	5,26,900	9,36,000
4 Other Scholarships ಇತರ ವಿದ್ಯಾರ್ಥಿ ವೇತನ ...	85,786	1,07,400	59,400	83,200
5. School of Mines, K. G. F. ಗಣಿ ವಿದ್ಯಾಲಯ, ಕೆ.ಜಿ. ಎಫ್.	1,200
Total F. v. B. ಜುಮ್ಮಾ ...	11,47,700	13,09,400	6,98,800	12,35,400

EXPENDITURE
ವ್ಯಯ

28. EDUCATION
ವಿದ್ಯಾಭ್ಯಾಸ

Minor, Sub and Detailed Heads of Appropriation
ವಿವಿಧ ಮುಖ್ಯ ಉಪ ಮುಖ್ಯ ಸವಿವರ ಶೀರ್ಷಿಕೆಗಳು

	accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget ಆಯವ್ಯಯ 1971
F GENERAL ಸಾಮಾನ್ಯ				
F V Scholarships — ವಿದ್ಯಾರ್ಥಿ ವೇತನಗಳು—				
C DEPT OF COLLEGE EDUCATION — ಕಾಲೇಜು ವಿದ್ಯಾಭ್ಯಾಸ—				
1 Government Institutions ಸರ್ಕಾರಿ ಸಂಸ್ಥೆಗಳು	3 71 00	2,57,290	2 57,100	2,66 000
2 Non Government Institutions ಸರ್ಕಾರಿತರ ಸಂಸ್ಥೆಗಳು	9 54,903	10,00 000	10 00 000	10,00 000
3 Educational Concession to Children of Political Sufferers studying in Colleges ಪಾಲಿಟಿಕಲ್ ಸುಖರವರ ರಾಜಕೀಯ ಸಂಸ್ಥೆಗಳ ಮಕ್ಕಳಿಗೆ ವಿದ್ಯಾಸೌಕರ್ಯ	2 20 663	1,70 000	2 20,000	2 20 000
4 Government of India Scholarships— ಭಾರತ ಸರ್ಕಾರದ ವಿದ್ಯಾರ್ಥಿ ವೇತನ—				
(a) Merit Scholarships to Children of Primary and Secondary School Teachers for Post Metric Studies ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕೆ ಯೋಗ್ಯತೆ ವಿದ್ಯಾರ್ಥಿ ವೇತನ	1 24 888	1,12,800	1 12,800	1 12 800
(b) National Scholarships ರಾಷ್ಟ್ರೀಯ ವಿದ್ಯಾರ್ಥಿ ವೇತನ	4 90 060	9,00,200	9 00,000	9 00 000
Total F V C 4 ಒಟ್ಟು	10 14,883	10,12,290	10 12,800	10 12 800
Total F V C ಒಟ್ಟು	25 61,509	25,61,500	25 61,500	25 61 500
Total F V ಒಟ್ಟು	62,40 035	62,40 035	62,40 035	62,40 035

*Includes Provision for Central Plan Schemes also
ಶೀರ್ಷಿಕೆಯ ಯೋಜನೆ ಕಾರ್ಯಕ್ರಮಗಳಿಗಾಗಿ ಕೇಂದ್ರೀಯ ಮಹತ್ವದ ಯೋಜನೆಗಳ ಸಂಪನ್ಮೂಲದ ಅಂದಾಜು

28. EDUCATION
ವಿದ್ಯಾಭ್ಯಾಸ

Minor, Sub and Detailed Heads of Appropriation ಏನಿಯೋಗದ ಉಪ-ಒಳ ಮತ್ತು ಸವಿವರ ಬೀರ್ಷಕಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. GENERAL ಸಾಮಾನ್ಯ				
F. w. Promotion of Art and Culture. ಕಲೆ ಮತ್ತು ಸಂಸ್ಕೃತಿ ಪ್ರೋಫಿಟಿವಿಡಿ				
I. LITERARY AND CULTURAL DEVELOPMENT—† ಸಾಹಿತ್ಯ ಮತ್ತು ಸಂಸ್ಕೃತಿ ಸಂವರ್ಧನ				
1. Establishment Charges— ಒಬ್ಬಂದಿ ವೆಚ್ಚ				
Pay of Officers ಅಧಿಕಾರಿಗಳ ವೇತನ ...	6,641	7,000	7,000	8,400
Pay of Establishment ಒಬ್ಬಂದಿ ವೇತನ ...	8,065	4,800	4,800	4,700
Dearness Allowance ತುಟ್ಟಿ ಭತ್ಯೆ ...	6,549	5,400	5,000	5,400
Other Allowances ಇತರ ಭತ್ಯೆ ...	1,612	1,200	1,200	1,500
2. T. A. ಪ್ರವಾಸ ಭತ್ಯೆ ...	521	1,000	1,000	1,000
3. Other Charges ಇತರ ವೆಚ್ಚ ...	10,026	12,000	10,000	12,000
4. Publication of Popular Literature ಜನಪ್ರಿಯ ಸಾಹಿತ್ಯ ಪ್ರಕಾಶನ ...	31,280	3,00,000	1,00,000	3,00,000
5. Subvention to Authors & Associations ಗ್ರಂಥಕರ್ತರಿಗೆ ಮತ್ತು ಸಂಸ್ಥೆಗಳಿಗೆ ಆರ್ಥಿಕ ಸಹಾಯ...	2,160	6,000	6,000	15,000
6. History of freedom movement in Karnataka. ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಯ ಚರಿತ್ರೆ	13,003	18,000	18,000	...
7. Cultural Programmes(SanskritPrachara) ಸಾಂಸ್ಕೃತಿಕ ಕಾರ್ಯಕ್ರಮ ಸಂಸ್ಕೃತ ಪ್ರಚಾರ ...	14,734	15,000	15,000	30,000
8. Publication of Karnataka Through the Ages. ಯುಗಾಂತರಗಳಲ್ಲಿ ಕರ್ನಾಟಕ ಎಂಬ ಗ್ರಂಥದ ಪ್ರಕಾಶನ...	7,794	15,000	10,000	...
9. Kannada-Kannada Encyclopaedia ಕನ್ನಡ-ಕನ್ನಡ ವಿಶ್ವಕೋಶ ...	520
Total F.w.I ಜುಮ್ಮಾ ...	1,02,905	3,85,400	1,78,000	3,78,000

† Under the Control of Director of Text Books / ಪಠ್ಯಪುಸ್ತಕಗಳ ಡೈರೆಕ್ಟರವರ ಅಧೀನದಲ್ಲಿದೆ.

EXPENDITURE
ವ್ಯಯ

28 EDUCATION
ವಿದ್ಯಾಭ್ಯಾಸ

Minor Sub and Detailed Heads of Appropriation
ಮುಖ್ಯವಿಭಾಗ ಮತ್ತು ವಿವರವಾದ ಅರ್ಜಿಗಳು

Accounts
1969-70

Budget Estimates
1970-71

Revised Estimates
1970-71

Budget
1971

F GENERAL
- ಮುಖ್ಯ

1 w Promotion of Art and Culture—
ಕಲಾ ಮತ್ತು ಸಂಸ್ಕೃತಿ ಪ್ರಚಾರಕ್ಕಾಗಿ

II KANNADA—KANNADA
ENCYCLOPEDIA
ಕನ್ನಡ-ಕನ್ನಡ ವಿಶ್ವಕೋಶ

1 Establishment Charges—

Pay of Officers
ಅಧಿಕಾರಿಗಳ ವೇತನ
Pay of Establishment
ಸಂಸ್ಥೆಯ ವೇತನ
D A
ತುಟ್ಟಿಭತ್ಯೆ
Other Allowances
ಇತರ ಭತ್ಯೆ

279

261

26

56

2 T A
ಪ್ರವಾಸ ಭತ್ಯೆ

3 Other Charges
ಇತರ ವೆಚ್ಚ

4 T A and D A of Committee members
ಸಮಿತಿ ಸದಸ್ಯರಾಗಲಿ ಪ್ರವಾಸ ಭತ್ಯೆ ಮತ್ತು ತುಟ್ಟಿಭತ್ಯೆ

FW II
ಸುಮಾರು

625

III HONORARIUM TO POET LAUREATE,
FAMOUS AUTHORS, POETS ETC
ಲಾವಣ್ಯಕವಿಗಳಿಗೆ, ಪ್ರಸಿದ್ಧ ಗ್ರಂಥಕರ್ತೃಗಳಿಗೆ, ಕವಿ
ಮುಂತಾದವರಿಗೆ ಸಂಭಾವನೆ

Total F. w
ಸುಮಾರು

17,000

1,20,630

15,000

4,00,400

30,000

2,08,000

37,000

4,28,000

*Transferred to the Mysore University/ಮೈಸೂರು ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿಸಿದೆ.

28. EDUCATION

ವಿದ್ಯಾಭ್ಯಾಸ

Minor and Group Sub Heads Appropriation ವಿಭಾಗೀಕರಣ ಉಪ ಮತ್ತು ಒಳ ಲೇಖಕಿಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. GENERAL ಸಾಮಾನ್ಯ				
F. x. Miscellaneous - ವಿವಿಧ				
I. TEXT BOOKS AND LIBRARIES ಪಠ್ಯಪುಸ್ತಕಗಳು ಮತ್ತು ಗ್ರಂಥಾಲಯಗಳು ...	4,85,095	6,00,800	5,31,000	6,41,000
II. DIRECTORATE OF TEXT BOOKS ಪಠ್ಯ ಪುಸ್ತಕಗಳ ಸಂಚಾಲನಾಲಯ ...	82,19,699	88,41,000	93,28,000	1,14,90,000
III. EXAMINATION CHARGES ಪರೀಕ್ಷಾ ವೆಚ್ಚ ...	9,93,693	14,50,000	13,00,000	24,50,000
IV. COMMITTEES AND BOARDS ಸಮಿತಿಗಳು ಮತ್ತು ಮಂಡಳಿಗಳು ...	13,842	33,000	21,000	26,000
V. MISCELLANEOUS ವಿವಿಧ ...	2,18,472	5,13,000	1,97,000	13,12,000
VI. COMMUNITY CENTRES ಸಾಮುದಾಯಿಕ ಕೇಂದ್ರಗಳು	500
VII. INTEGRATED LIBRARY SERVICE ಸಂಘಟಿತ ಗ್ರಂಥಾಲಯ ಸೇವೆ ...	23,299	30,000	30,000	...
VIII. ADULT EDUCATION ಮಯವೃದ್ಧರ ಶಿಕ್ಷಣ ...	1,16,050	1,65,000	1,20,000	1,65,000
IX. NATIONAL CADET CORPS ರಾಷ್ಟ್ರೀಯ ಕ್ಯಾಡೆಟ್ ಕೋರ್ಸ್ ...	67,91,795	70,47,500	75,70,000	78,47,000
X. MID-DAY MEALS IN SCHOOLS ಶಾಲೆಗಳಲ್ಲಿ ಮಧ್ಯಾಹ್ನದ ಊಟ ...	30,42,096	40,00,000	40,00,000	10,00,000
XI. COMMITTED EXPENDITURE OF THE THIRD FIVE YEAR PLAN ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಒಪ್ಪಿಕೊಂಡ ವೆಚ್ಚ ...	5,53,457	6,50,000	5,97,000	2,36,000
XII. DIRECTORATE OF YOUTH SERVICES ಯುವಜನ ಸೇವಾ ಸಂಚಾಲನಾಲಯ	1,00,000
XIII. REVISION OF HRA AND CCA ETC... ಮನಬಾಡಿಗೆ ಮತ್ತು ನಗರ ಪರಿಹಾರ ಭತ್ಯೆ, ಇತ್ಯಾದಿ ಪರಿಷ್ಕರಣೆ	37,00,000*
Total F. x ಒಟ್ಟು ...	2,04,60,429	2,33,30,800	2,39,94,000	3,19,67,000

*Includes provision both to Government Institutions and also to University, Secondary and Primary Education Institutions under the control of private management and local bodies on account of sanction of HRA and CCA.

ಸರ್ಕಾರೀ ಶಾಲೆಗಳು ಮತ್ತು ಖಾಸಗಿ ಮತ್ತು ಸ್ವಲ್ಪಮಟ್ಟಿನ ಸಂಸ್ಥೆಗಳಲ್ಲಿನ ವಶದಲ್ಲಿರುವ, ವಿಶ್ವವಿದ್ಯಾಲಯ, ಸೆಕೆಂಡರಿ, ಮತ್ತು ಪ್ರಾಥಮಿಕ ಶಾಲೆಗಳು ನಹ ನೇರಿ ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಗಳ ಮಂಡೂರಾತಿಗೆ ಹಣ ಸೀರಿವೆ.

ವ್ಯಯ

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿವರಿಸಿದ ಕೆಲವು ಉಪ ವಿಭಾಗಗಳ ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಂದಾಜು 1971-72
F x Miscellaneous— ಒಟ್ಟು				
I x I TEXT BOOKS AND LIBRARIES ಪಠ್ಯ ಪುಸ್ತಕಗಳು ಮತ್ತು ಗ್ರಂಥಾಲಯಗಳು				
(A) Central Education— ಸಾಮಾನ್ಯ ವಿದ್ಯಾಭ್ಯಾಸ—				
1 Remuneration to reviewers of Text Books Library Books Journals and Periodicals ಪಠ್ಯ ಪುಸ್ತಕಗಳು ಗ್ರಂಥಾಲಯ ಪುಸ್ತಕಗಳು ಪತ್ರಿಕೆಗಳ ಮತ್ತು ನಿಯತಕಾಲಿಕೆಗಳ ವಿಮರ್ಶಕರಿಗೆ ಸಂಭಾವನೆ	11 956			
2 Office Educational Library ಕಾರ್ಯಾಲಯ ವಿದ್ಯಾ ಗ್ರಂಥಾಲಯ		1,000		*
3 Purchase of Books Magazines, etc for School Libraries ಶಾಲಾ ಗ್ರಂಥಾಲಯ ಗಳಿಗೆ ಪುಸ್ತಕಗಳು ಪತ್ರಿಕೆಗಳು ಇತ್ಯಾದಿಯು ಒಡಕು	1,074	3,000	1 000	*
Total F x I (A) ಒಟ್ಟು	13,030	4 000	1,000	
F. x I (B) STATE CENTRAL LIBRARY, BANGALORE— ರಾಜ್ಯದ ಕೇಂದ್ರ ಗ್ರಂಥಾಲಯ ಬೆಂಗಳೂರು—				
1 Establishment Charges— ಸ್ಥಾಪನೆ ವೆಚ್ಚ Pay of Officers ಅಧಿಕಾರಿಗಳ ವೇತನ	6 406	9,700	10,200	10,800
Pay of Establishment ಸ್ಥಾಪನೆ ವೆಚ್ಚ Dearness Allowance ತುಟ್ಟ ಭತ್ಯೆ	71,073	69,200	80,500	82,300
Other Allowances ಇತರ ಭತ್ಯೆ	64,114	58,700	63 200	65,000
...	10,603	10,800	11,600	12,600
2 Travelling Allowance ಪ್ರವಾಸ ಭತ್ಯೆ	...	6,095	8,000	6,500
3 Other Charges ಇತರ ವೆಚ್ಚ	2,18,370	2,70,000	2,30,000	3 10,000
4 Provident Fund Contribution ಭವಿಷ್ಯ ನಿಧಿ ಅಂಶದಾನ	1,513	3,500		...
5 Deputation of Candidates for Diploma in Library Science ಗ್ರಂಥಾಲಯ ವಿಜ್ಞಾನದಲ್ಲಿ ಅರ್ಜಿತರಾದ ವ್ಯಕ್ತಿಗಳ ಮಾಲು ಅಭ್ಯರ್ಥಿಗಳ ಪ್ರತಿನಿಯುಕ್ತ ವೆಚ್ಚ	809	10,000	5 000	5,000
Total F.x I (B) ಒಟ್ಟು	3,78,983	4,39,900	4 07,000	4,99 300

* Merged under F (A)(i) office of the Director of Public Instruction
F t(A)(i) ವಿಜ್ಞಾನ ನಿರೀಕ್ಷಣಾ ಕಛೇರಿಗೆ ಸೇರಿಸಿದ ಕಾರ್ಯಾಲಯ ಮತ್ತು ಅಧಿಕಾರಿಗಳ ವೆಚ್ಚ

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. x. Miscellaneous— ವಿವಿಧ—				
F. x. I. (C) SHORT TERM TRAINING COURSE IN LIBRARY SCIENCE.— ಗ್ರಂಥಾಲಯ ವಿಜ್ಞಾನದಲ್ಲಿ ಅಲ್ಪಾವಧಿ ಶಿಕ್ಷಣ				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	9,073	5,600	9,500	10,000
Dearness Allowances ಕುಟ್ಟು ಭತ್ಯೆ ...	7,824	7,100	7,200	7,300
Other Allowances ಇತರ ಭತ್ಯೆ ...	2,003	2,500	2,800	2,700
2. Travelling Allowance ಪ್ರವಾಸ ಭತ್ಯೆ ...	1,058	1,500	1,500	2,000
3. Other Charges ಇತರ ವೆಚ್ಚ ...	10,482	12,000	12,000	12,000
4. Stipends ಶಿಷ್ಯ ವೇತನ ...	2,598	7,900	4,000	5,000
Total F. x. I. (C.) ಒಟ್ಟು ...	33,038	39,600	37,000	39,000
F. x. I. (D) EXPANSION OF LIBRARY SERVICE ಗ್ರಂಥಾಲಯ ಸೇವಾ ವಿಸ್ತರಣೆ				
1. Establishment Charges — ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	4,990	27,500	6,500	25,000
Pay of Establishment ಸಿಬ್ಬಂದಿ ವೇತನ ...	20,803	24,700	26,600	26,000
Dearness Allowances ಕುಟ್ಟು ಭತ್ಯೆ ...	17,619	40,000	32,800	30,300
Other Allowances ಇತರ ಭತ್ಯೆ ...	12,034	3,600	3,900	4,000
2. Travelling Allowance ಪ್ರವಾಸ ಭತ್ಯೆ ...	3,193	1,200	1,200	2,400
3. Other Charges ಇತರ ವೆಚ್ಚ ...	1,405	20,300	15,000	15,000
Total F. x. I. (D.) ಒಟ್ಟು ...	60,044	1,17,300	86,000	1,02,700
Total F. x. I. ಒಟ್ಟು ...	4,85,095	6,00,800	5,31,000	6,41,000

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimate ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. x. Miscellaneous— ವಿವಿಧ—				
F. x. III. EXAMINATION CHARGES.— ಪರೀಕ್ಷಾ ವೆಚ್ಚ—				
A. Department of Public Instruction.— ಸಾರ್ವಜನಿಕ ವಿದ್ಯಾ ಇಲಾಖೆ—				
1 Travelling Allowance ಪ್ರವಾಸ ಭತ್ಯೆ
2 Fees to Examiners ಪರೀಕ್ಷಕರಿಗೆ ಸಂಭಾವನೆ ...	60
3 Furniture and Equipment ಬೀರೋಪಕರಣ ಮತ್ತು ಸಾಧನ ಸಾಮಗ್ರಿ
4 Contingencies ಸಾದಿಲ್ಪಾಡು
5 Postal Charges ಅಂಚೆ ವೆಚ್ಚ
6 Primary—VII Standard Examination Charges ಪ್ರಾಥಮಿಕ—ಏಳನೇ ತರಗತಿಯ ಪರೀಕ್ಷಾ ವೆಚ್ಚ ...	9,78,489	12,00,000	11,00,000	12,00,000
7 Commerce Examination Charges ವಾಣಿಜ್ಯ ಪರೀಕ್ಷೆ ವೆಚ್ಚ ...	15,144	2,50,000	2,00,000	2,50,000
Total F. x. A. III ಒಟ್ಟು ...	9,93,693	14,50,000	13,00,000	14,50,000
B. Board of Pre-University Education ವಿಶ್ವ ವಿದ್ಯಾಲಯಾಭ್ಯಾಸ ಪೂರ್ವದ ಮಂಡಲಿ	10,00,000
Total F x III ಒಟ್ಟು ...	9,93,693	14,50,000	13,00,000	24,50,000
F. x. IV COMMITTEES AND BOARDS.— ಸಮಿತಿಗಳು ಮತ್ತು ಮಂಡಲಿಗಳು				
1 Committees and Boards of General Education ಪಠ್ಯಪ್ರಸ್ತುತ ಮತ್ತು ಇತರ ಸಮಿತಿಗಳು ಮತ್ತು ಸಾಮಾನ್ಯ ವಿಧ್ಯಾ ಮಂಡಲಿ ...	13,056	30,000	20,000	25,000
2 Committees and Boards of Collegiate Education ಕಾಲೇಜು ವಿದ್ಯಾ ಸಮಿತಿಗಳು ಮತ್ತು ಮಂಡಲಿಗಳು ...	786	3,000	1,000	1,000
Total F. x. IV ಒಟ್ಟು ...	13,842	33,000	21,000	26,000

28. EDUCATION
ವಿದ್ಯಾಭ್ಯಾಸ

Minor, Sub and Detailed Head of Appropriation ನೀಲೋದಗಲವ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 19 0-'1	Budget Estimates ಅಯವ್ಯಯ ಅಂದಾಜು 1971 72
F x Miscellaneous ವಿವಿಧ				
F x V MISCELLANEOUS ವಿವಿಧ				
(A) General Education— ಸಾಮಾನ್ಯ ವಿದ್ಯಾಭ್ಯಾಸ				
1 Medical Inspection of Schools ಶಾಲೆಗಳಲ್ಲಿ ವೈದ್ಯ ಪರೀಕ್ಷೆ	1,15,609	83 000	85 000	@
2 Lumpsum for fresh sanctions ಹೊಸ ಮಂಜೂರಾತಿಗಳಿಗೆ ವೆಚ್ಚಗಳನ್ನು ಏರ್ಪಡಿಸುವುದು	24 245	2,50,000	1 50 000	2 50,000
3 Construction of Second Stage of Stadium ಕ್ರೀಡಾಂಗಣದ ಎರಡನೇ ಹಂತದ ನಿರ್ಮಾಣ		1 000		
4 Opening of Gymnasia ಪ್ರಾಯಶಃ ಶಾಲೆಯ ಪ್ರಾರಂಭ	4,059	10,000	5,000	6 000
5 Training Teachers in Science ಉಪನ್ಯಾಸಕರಿಗಾಗಿ ವಿಜ್ಞಾನ ಶಿಕ್ಷಣ	1,278	10 000		*
6 " " " " " " " "	211	500		.
7 " " " " " " " "				
8 Promotion of Girls' Education ಒಬ್ಬರಿಗೂ ವಿದ್ಯಾಭ್ಯಾಸದ ಪ್ರೋತ್ಸಾಹ	1,228	50,000	25,000	25 000
9 Participation in Exhibition ಪ್ರದರ್ಶನದಲ್ಲಿ ಭಾಗವಹಿಸುವುದು		5,000		
10 Stipends under the Scheme of employment assistance and Relief to Educated Un employed ಉದ್ಯೋಗ ಸಹಾಯ ಯೋಜನೆಯಲ್ಲಿ ಶಿಕ್ಷಣಿತರ ಮತ್ತು ವಿದ್ಯಾವಂತ ನಿರುದ್ಯೋಗಿಗಳಿಗೆ ವೆಚ್ಚ	71,842	1,00,000	1 00 000	1,20,000
			1,30,000	3,00,000
Central Plan schemes† ಕೇಂದ್ರ ಯೋಜನೆ ಕಾರ್ಯಗಳು				
11 Intensive Education District Development Project, Bellary ಶಿಕ್ಷಣವಿಜ್ಞಾನ ಮತ್ತು ಅಭಿವೃದ್ಧಿ ಯೋಜನೆ ಒಳಗೊಂಡ				5 00 000
12 Other Pilot Projects ಇತರ ಪ್ರಾಯೋಗಿಕ ಯೋಜನೆಗಳು				1,00 000
13 Deah Geetanjali ದೇಶ ಗೀತಾಂಜಲಿ				10,000
Total F x V (A) ಒಟ್ಟು	2,18,472	5,09,500	4 95,000	13,10,000

@ Merged under F t A (1) Director of public Instruction F t (A) (1) ವಿದ್ಯಾ ಇಲಾಖೆಯ ಪ್ರಿನ್ಸಿಪಲ್ ಕಾರ್ಯಾಲಯ ಮತ್ತು ಶಿಕ್ಷಣ ಕಛೇರಿ ಸೇರಿ,

* Merged under F t (A) (111) office of the Director State Institute of Science F t (A) (111) ರಾಜ್ಯ ವಿಜ್ಞಾನ ಶಿಕ್ಷಣ ಸಂಸ್ಥೆ ಪ್ರಿನ್ಸಿಪಲ್ ಕಾರ್ಯಾಲಯ ಮತ್ತು ಶಿಕ್ಷಣ ಕಛೇರಿ ಸೇರಿ

† Central plan scheme eligible for 100 per cent Central assistance
ಕೇಂದ್ರ ಯೋಜನೆ ಕಾರ್ಯಗಳು ಶೇ 100 ರಷ್ಟು ಕೇಂದ್ರ ಸಹಾಯ ದೊರೆಯುತ್ತದೆ

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. x. Miscellaneous ವಿವಿಧ				
F. x. v. MISCELLANEOUS ವಿವಿಧ				
(B) Collegiate Education— ಕಾಲೇಜು ವಿದ್ಯಾಭ್ಯಾಸ				
1 Mokshagundum Viswesharaya Lecturers ಮೋಕ್ಷಗುಂಡಂ ವಿಶ್ವೇಶ್ವರಯ್ಯ ಉಪನ್ಯಾಸಕರು	500	200	200
2 Deputation to Congresses and Conferences ಪದಾಸಭೆಗಳಿಗೆ ಮತ್ತು ಸಮ್ಮೇಳನಗಳಿಗೆ ಪ್ರತಿನಿಧಿ ನಿಯೋಗ	...	1,000	500	500
3 Study Leave Allowance ವ್ಯಾಸಂಗ ರಜಾ ಭತ್ಯೆ	...	2,000	1,300	1,300
Total F.x. V.B. ಜುಮ್ಮಾ	...	3,500	2,000	2,000
Total F.x.V. ಜುಮ್ಮಾ	2,18,472	5,13,000	4,97,000	13,12,000
F.x. VI. COMMUNITY CENTRES ಸಾಮುದಾಯಿಕ ಕೇಂದ್ರಗಳು	...	500
F. x. VII. INTEGRATED LIBRARY SERVICE ಸಂಘಟಿತ ಗ್ರಂಥಾಲಯ ಸೇವೆ	23,299	30,000	30,000	a

α. Merged under F. u Inspection
F. u ಪರಿವೀಕ್ಷಣೆ ಎಂಬ ಶೀರ್ಷಿಕೆಯಲ್ಲಿ ಸೇರಿದೆ

EXPENDITURE
ವ್ಯಯ

28 EDUCATION
ವಿದ್ಯಾಭ್ಯಾಸ

Minor, Su and Detailed Heads of Appropriation
ಮಾತೃಕೋಶ, ಸು ಮತ್ತು ಸವಿಸ್ತೃತ ಶೀರ್ಷಿಕೆಗಳು

	Accounts ಶೀರ್ಷಿಕೆ 1959-70	Budget Estimates ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಅಂದಾಜು 1971-72
F x V Miscellaneous - ವಿವಿಧ				
F x VIII ADULT EDUCATION ವಯಸ್ಕ ಶಿಕ್ಷಣ				
1 Establishment Charges-- ಸ್ಥಾಪನೆ ಶುಲ್ಕ Pay of Officers ಅಧಿಕಾರಿಗಳ ಶುಲ್ಕ Pay of Establishment ಸ್ಥಾಪನೆ ಶುಲ್ಕ Dearness Allowance ಬೆಲೆ ಏರಿಕೆ Other Allowance ಇತರ ಶುಲ್ಕ	1,16 000	1,65,000	1 20 000	5,300 19 5 0 16 700 1 500 2 000
2 Travelling Allowance ಪ್ರಯಾಣ ಶುಲ್ಕ				1 20 000
3 Other Charges ಇತರ ಶುಲ್ಕ				1 500
Total Fx VIII - ಒಟ್ಟು				2 000
F x IX NATIONAL CARDET CORPS-- ಹೆಚ್ಚುವರಿ ಕರ್ತೃ ಶಿಕ್ಷಣ	1,16 050	1 65 000	1 20 000	1 20 000
(A) N C C CELL - ಎನ್ ಸಿ ಸಿ ಕೋಶ				1 5 000
1 Establishment Charges-- ಸ್ಥಾಪನೆ ಶುಲ್ಕ Pay of Officers ಅಧಿಕಾರಿಗಳ ಶುಲ್ಕ Pay of Establishment ಸ್ಥಾಪನೆ ಶುಲ್ಕ Dearness Allowance ಬೆಲೆ ಏರಿಕೆ Other Allowances ಇತರ ಶುಲ್ಕ	8 561 24,716 19,726	9 000 34,000 26,800	10 600 23,400 21 000	9 900 39,100 28,000
Travelling Allowance ಪ್ರಯಾಣ ಶುಲ್ಕ	4 855	4,700	3,600	5,000
Other Charges ಇತರ ಶುಲ್ಕ	1 444	1,000	1 900	2 500
Total Fx IX (A) ಒಟ್ಟು	2 780	2 500	2 500	2 500
	62 082	76,000	68 000	67,000

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶಿರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F x IX. NATIONAL CADET CORPS— ರಾಷ್ಟ್ರೀಯ ಕ್ಯಾಡೆಟ್ ದಳ—				
(B) NCC GROUP HEADQUARTERS AND NCC UNITS— ಎನ್.ಸಿ.ಸಿ. ಸಮೂಹದ ಮುಖ್ಯ ಕಾರ್ಯಸ್ಥಾನ ಮತ್ತು ಎನ್.ಸಿ.ಸಿ. ಯೂನಿಟುಗಳು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	11,66,724	14,31,200	14,31,000	16,42,000
Dearness Allowances ತುಟ್ಟ ಭತ್ಯೆ	11,37,370	11,92,400	12,50,000	12,42,000
Other Allowances ತುಟ್ಟ ಭತ್ಯೆ	1,11,316	1,34,900	1,20,000	1,20,000
2. Travelling Allowances ಪ್ರವಾಸ ಭತ್ಯೆ	30,023	30,000	30,000	36,000
3. Other Charges ಇತರ ವೆಚ್ಚ	9,40,526	9,00,000	9,50,000	9,50,000
4. Allowances and Honoraria of N.C.C. Officers and Cadets— ಎನ್.ಸಿ.ಸಿ. ಅಧಿಕಾರಿಗಳಿಗೆ ಮತ್ತು ಕ್ಯಾಡೆಟುಗಳಿಗೆ ಭತ್ಯೆ ಮತ್ತು ಗೌರವಧನ—				
N.C.C. Officers— ಎನ್.ಸಿ.ಸಿ. ಅಧಿಕಾರಿಗಳು—				
Outfit Allowance and Honoraria ಸರಂಜಾಮು ಭತ್ಯೆ ಮತ್ತು ಗೌರವಧನ	4,22,054	4,30,000	4,40,000	4,70,000
Cadets— ಕ್ಯಾಡೆಟುಗು—				
Washing Allowance ಬಟ್ಟೆ ಒಗೆಯುವ ಭತ್ಯೆ	15,00,963	14,20,000	17,50,000	17,50,000
Refreshment Allowance ಉಪಾಹಾರ ಭತ್ಯೆ				
5. Annual Training and other Camps ವಾರ್ಷಿಕ ತರಬೇತಿ ಮತ್ತು ಇತರ ಶಿಬಿರಗಳು	12,84,224	12,30,000	14,00,000	14,00,000
6. Committed Expenditure of Third Five Year Plan ಮೂರನೆಯ ಪಂಚವಾರ್ಷಿಕ ಯೋಜನೆಯಲ್ಲಿ ಒಟ್ಟು ಕೊಂಡ ವ್ಯಯ	1,39,382	2,00,000	1,30,000	1,49,000
7. T. A. and D. A. to members of State Advisory Committee ರಾಜ್ಯ ಸಲಹಾಸಮಿತಿಯ ಸದಸ್ಯರುಗಳಿಗೆ ಪ್ರವಾಸ ಭತ್ಯೆ ಮತ್ತು ತುಟ್ಟ ಭತ್ಯೆ	131	1,000	1,000	1,000
Total F. x. IX (B) ಒಟ್ಟು	76,32,713	69,69,500	75,02,000	77,60,000
Total F. x. IX ಒಟ್ಟು	67,94,795	70,47,500	75,70,000	78,47,000

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ಉಪ, ಒಳ, ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸರಿಪ್ಪುಡ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F.x. Miscellaneous— ವಿವಿಧ—				
C. Vignan Mandir Cell and Vignan Mandirs— ವಿಜ್ಞಾನ ಮಂದಿರ ವಿಭಾಗ ಮತ್ತು ವಿಜ್ಞಾನ ಮಂದಿರ ಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	16,492	30,800	15,000	}
Pay of Establishment ಸ್ಥಾಪನೆ ವೇತನ ...	51,437	45,000	54,000	
Dearness Allowance ಕುಟುಂಬ ಭತ್ಯೆ ...	34,485	45,600	45,300	
Other Allowances ಇತರ ಭತ್ಯೆ ...	878	800	800	
1. Travelling Allowances ಪ್ರವಾಸ ಭತ್ಯೆ ...	3,607	4,000	4,000	
g Other Charges ಇತರ ವೆಚ್ಚ ...	15,609	29,000	20,000	}
Total C ಒಟ್ಟು ...	1,22,508	1,55,200	1,39,100	
D. Appointment of School Mothers ಶಾಲಾ ಮಾತೆಯರ ನಿಯುಕ್ತಿ	8,000	2,000	2,000
E. State Institute of Education ರಾಜ್ಯ ಶಿಕ್ಷಣ ಸಂಸ್ಥೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	43,039	55,900	45,000	}
Pay of Establishment ಸ್ಥಾಪನೆ ವೇತನ ...	39,867	32,200	25,000	
Dearness Allowance ಕುಟುಂಬ ಭತ್ಯೆ ...	37,773	38,200	35,200	
Other Allowances ಇತರ ಭತ್ಯೆ ...	4,284	4,200	4,200	
2. Travelling Allowance ಪ್ರವಾಸ ಭತ್ಯೆ ...	5,454	5,000	5,000	
3. Other Charges ಇತರ ವೆಚ್ಚ ...	12,868	37,000	33,000	}
Total E ಒಟ್ಟು ...	1,43,285	1,72,500	1,47,400	

a Shown under "F.t and F.u" Inspection. F.t and F.u ಎಂಬ ಶೀರ್ಷಿಕೆಯಲ್ಲಿ ಸೇರಿದೆ.

* Shown under F.t (A) (ii) office of the Director, State Institute of Education Bangalore
F.t (A) (iii) ರಾಜ್ಯ ವಿಜ್ಞಾನ ಶಿಕ್ಷಣ ಸಂಸ್ಥೆ ಡೈರೆಕ್ಟರವರ ಕಾರ್ಯಾಲಯ ಎಂಬ ಶೀರ್ಷಿಕೆಯಲ್ಲಿ ತೋರಿದೆ

EXPENDITURE
ವ್ಯಯ

೩೧

28 EDUCATION
ವಿವ್ಯಾಭಾಗ

Miscr. Sub and Detailed Heads Appropriation ವಿವಿಧವರ್ಗದ ಉಪ ವಿಭಾಗ ಮತ್ತು ಸಮುದಾಯ ವಿಭಾಗದ ವ್ಯಯ	Accounts ಶೇ. 1,000 ರೂ	Budget Estimates ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು 1971-72
F x Miscellaneous ವಿವಿಧ				
F. Supply of Uniforms, Books and Slates to Girls ಗರ್ಲರಿಗಾಗಿ ಒಡಕು, ಪುಸ್ತಕ ಮತ್ತು ಸ್ಲೇಟಿಂಗ್ ಭಾಗ್ಯ	2,02,800	2,00,000	2,00,000	2,20,000
G State Institute of Science Education Bangalore --- ಬಾಂಗಲೂರಿನಲ್ಲಿ ವಿಜ್ಞಾನ ಶಿಕ್ಷಣ ಸಂಸ್ಥೆ ವಿಭಾಗ				
1 Establishment Charges--- ಸ್ಥಾಪನಾ ವ್ಯಯ ---				
Pay of Officers ಅಧಿಕಾರಿಗಳ ವೇತನ	9,527	12,000	16,200	
Pay of Establishment ಸ್ಥಾಪನಾ ವೇತನ	2,365	3,200	8,300	
Dearness Allowance ಪರಿಹರಣಾ ಭತ್ಯೆ	4,117	6,200	4,800	
Other Allowances ಇತರ ಭತ್ಯೆ	1,223	1,200	1,500	
2 Travelling Allowance ವ್ಯಯ ಭತ್ಯೆ	100	1,200	1,000	
3 Other Charge ಇತರ ವ್ಯಯ	9,611	16,000	10,000	
Total G ಒಟ್ಟು	26,943	40,100	46,800	
Total F x XI ಒಟ್ಟು	5,53,457	6,50,000	6,57,000	2,35,000

*Included under F & (A) (iii) office of the Director, State Institute of Science, Bangalore
F & (A) (iii) ಕಛೇರಿ, ವಿಜ್ಞಾನ ಶಿಕ್ಷಣ ಸಂಸ್ಥೆ, ಬಾಂಗಲೂರಿನಲ್ಲಿ ವ್ಯಯ ಮಾಡಲಾಗಿದೆ

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ಎನಿವಿಭಾಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅನುಮಾನಿತ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅನುಮಾನಿತ ಅಂದಾಜು 1971-72
F. x. Miscellaneous ವಿವಿಧ				
F. x XII. DIRECTORATE OF YOUTH SERVICES :— ಯುವಜನ ಸೇವಾ ಸಂಚಾಲನಾಯ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೇತನ ...				4,300
Dearness Allowance ತುಟ್ಟ ಭತ್ಯೆ ...				2,800
Other Allowances ಇತರ ಭತ್ಯೆ ...				1,000
2. Travelling Allowance ಪ್ರವಾಸ ಭತ್ಯೆ ...				1,000
3. Other Charges ಇತರ ವೆಚ್ಚ ...				70,900
4. Stipends under the Scheme of Employ- ment Assistance and Relief to Educated un-employed ಉದ್ಯೋಗ ಸಹಾಯ ಯೋಜನೆಯಲ್ಲಿ ಶಿಕ್ಷಣಿತ ಮತ್ತು ವಿದ್ಯಾವಂತ ನಿರುದ್ಯೋಗಸ್ಥರಿಗೆ ವರದಿ	20,000
Total F. X.XII ಒಟ್ಟು ...				1,00,000
F. GENERAL ಸಾಮಾನ್ಯ				
F. y. Expenditure for Promotion of Edu- cationally Back ward Classes.— ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪ್ರೋತ್ಸಾಹಕ್ಕಾಗಿ ಸಲುವಾಗಿ ವೆಚ್ಚ				
1 Maintenance of Backward Class Hostels ಹಿಂದುಳಿದ ವರ್ಗದ ವಸತಿ ನಿಲಯಗಳ ನಿರ್ವಹಣೆ ...	17,218	67,000	20,000	
Total F. y. ಒಟ್ಟು ...	17,218	67,000	20,000	

Merged under "F. ZI (A) 6."—Grants to non-Government Hostels./F. ZI (A)
6-ಸರ್ಕಾರೀತರ ವಸತಿ ನಿಲಯಗಳಿಗೆ ಅನುದಾನ ಎಂಬ ಶೀರ್ಷಿಕೆಯಲ್ಲಿ ಸೇರಿದ

EXPENDITURE
ವ್ಯಯ

28. EDUCATION
ವಿದ್ಯಾಭ್ಯಾಸ

Minor, Sub and Detailed Heads of Appropriation ವಿವರಣೆಗಳ ಅಡಿಯಲ್ಲಿನ ಸೂಚನೆ ಮತ್ತು ವಿವರಣೆಗಳ ಅಡಿಯಲ್ಲಿನ	Accounts ಆದಾಯ 1969-70	Budget Estimates ಆಯವ್ಯಯದ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget ಆಯವ್ಯಯದ ಅಂದಾಜು 1971-72
F. GENERAL ಸಾಮಾನ್ಯ				
Z 1 Grants in all Contributions etc.— ಸಹಾಯಕತೆಗಳಿಂದ ಮತ್ತು ಇತರ ಮೂಲಗಳಿಂದ ಪಡೆಯಬಹುದಾದ ಅನುದಾನಗಳು				
A. General Education ಸಾಮಾನ್ಯ ವಿದ್ಯಾಭ್ಯಾಸ				
B. Collegiate Education ಕಾಲೇಜು ವಿದ್ಯಾಭ್ಯಾಸ	57,51,822	66,93,500	68,17,000	83,72,000
C. Youth Services ಯುವ ಸೇವೆ	43,793	1,30,000	1,30,000	1,30,000
D. State Central Library, Bangalore ಬೆಂಗಳೂರು ರಾಜ್ಯ ಕೇಂದ್ರ ಸ್ವಯಂಸೇವಕ ಪುಸ್ತಕಾಲಯ	10,83,628	31,45,000	39,28,000	61,54,000
E. Grants-in-aid to District Library Authorities under Section 3 of the Mysore District Library Act, 1956 ಜಿಲ್ಲಾ ಪುಸ್ತಕಾಲಯಗಳಿಗೆ ಸಹಾಯಕತೆ ಮಾನ್ಯತೆಗಳ ಅಡಿಯಲ್ಲಿನ	4,03,768	2,25,000	2,20,000	2,75,000
Total Z 1 ಒಟ್ಟು		10,00,000	10,00,000	13,00,000
1 A GENERAL EDUCATION— ಸಾಮಾನ್ಯ ವಿದ್ಯಾಭ್ಯಾಸ—	72,82,911	1,14,95,500	1,20,95,000	1,64,45,000
Grants to Academy of Dance, Drama and Music ನೃತ್ಯ, ನಾಟಕ ಮತ್ತು ಸಂಗೀತ ಅಕಾಡೆಮಿಗೆ ಅನುದಾನ	3,00,000	3,00,000	3,00,000	7,00,000
Grants to Sahitya and Lalithakala Academy and Assistances to Artists in Literature and Fine Arts, etc. ಸಾಹಿತ್ಯ ಮತ್ತು ಕಲಾಕರತೆಗಳ ಅನುದಾನ ಮತ್ತು ಕಲಾ ವಿದ್ಯಾರ್ಥಿಗಳ ಮುಖಾಂತರವಾಗಿ ಸಹಾಯಕತೆ	1,30,000	2,30,000	2,30,000	2,30,000
Building Grants ಇಡುವ ವಿದ್ಯಾರ್ಥಿಗಳ, ಅನುದಾನಗಳ	6,60,234	7,50,000	9,00,000	8,00,000
Equipment Grants ಉಪಕರಣಗಳಿಗೆ ಅನುದಾನ	76,251	1,00,000	1,00,000	1,00,000
Grants-in-aid to General Hostels ಮಾನ್ಯತೆ ಮತ್ತು ಸಹಾಯಕತೆಗಳ ಅನುದಾನ	1,07,208	1,25,000	1,25,000	1,25,000
Grants to Non-Government Hostels ಸರ್ಕಾರದಿಂದ ಮಾನ್ಯತೆ ಮತ್ತು ಸಹಾಯಕತೆಗಳ ಅನುದಾನ	12,01,316	14,00,000	14,00,000	17,00,000
Technical Education Institutions ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು	25,116	35,000	30,000	35,000
Miscellaneous Institutions ಸಹಾಯಕತೆಗಳು	4,86,407	4,80,000	4,50,000	5,00,000
Boy Scouts ಬಾಯ್ ಸ್ಕೌಟ್ಸ್	1,49,468	1,62,000		

28. EDUCATION

ವಿದ್ಯಾಭ್ಯಾಸ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	A counts ಲೆಕ್ಕ 1960-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Z 1. A. GENERAL EDUCATION— ಸಾಮಾನ್ಯ ವಿದ್ಯಾಭ್ಯಾಸ				
10 Girls Guides ಗರ್ಲ್ಸ್ ಗೈಡ್	75,000	75,000	75,000
11 Bharat Seva Dal ಭಾರತ ಸೇವಾ ದಳ ...	74,000	50,000	50,000	50,000
12 Grants to Mysore State Adult Education Council ಮೈಸೂರು ರಾಜ್ಯದ ವಯಸ್ಕರ ಶಿಕ್ಷಣ ಮಂಡಲಿಗೆ ಅನುದಾನ ...	12,45,402	14,73,500	14,73,000	17,00,000
13 Grants to General Hostel Buildings ಸಾಮಾನ್ಯ ವಸತಿ ನಿಲಯ ಕಟ್ಟಡಗಳಿಗೆ ಅನುದಾನ ...	1,97,878	4,00,000	3,00,000	4,00,000
14 Grants to Hindi Organisations ಹಿಂದೀ ಸಂಸ್ಥೆಗಳಿಗೆ ಅನುದಾನ ...	33,506	95,000	95,000	95,000
15 Charges Payable to Local Bodies for Collection of Education cess. ಶಿಕ್ಷಣ ಉಪಕರಣ ವಸೂಲಿಯ ಸಲುವಾಗಿ ಸ್ಥಳೀಯ ಮಂಡಲಿಗಳಿಗೆ ಸಲ್ಲಿಸಬೇಕಾದ ವೆಚ್ಚ ...	5,639	35,000	4,35,000	1,00,000
16 Other Grants. ಇತರ ಅನುದಾನ ...	5,664	20,000	6,000	10,000
17 Equipment and other grants to Sainik School Bijapur ಬಿಜಾಪುರದ ಸೈನಿಕ ಶಾಲೆಗೆ ಸಾಧನ ಸಾಮಗ್ರಿ ಮತ್ತು ಇತರ ಅನುದಾನ ...	1,40,550	1,50,000	1,50,000	1,50,000
18 Bulk purchase of Library Books and Audio Visual Education Equipments ಗ್ರಂಥಾಲಯ ಪುಸ್ತಕಗಳು ಮತ್ತು ಶ್ರವಣೋಕ್ಷಣ ಸಲಕರಣೆ ಗಳ ಒಟ್ಟು ಖರೀದಿ ...	3,93,183	1,00,000	..	1,000
19 Grants to Commerce Institutes to Popularise Kannada Typewriting ಕನ್ನಡ ಟೈಪರೈಟಿಂಗ್ ಶಿಕ್ಷಣವನ್ನು ಪ್ರಚಾರಪಡಿಸಲು ವಾಣಿಜ್ಯ ಸಂಸ್ಥೆಗಳಿಗೆ ಅನುದಾನ	15,000	1,000	1,000
20 Lumpsum for introducing Uniform Grants-in-aid code for Special Institutions ವಿಶಿಷ್ಟ ಶಾಲೆಗಳಿಗೂ ಎಕರೀತಿ ಅನುದಾನ ಕೊಡುವುದರ ಗಾಗಿ ಮತ್ತು ತಗಲುವ ಹೆಚ್ಚುವರಿ ವೆಚ್ಚ	2,00,000	5,000	2,00,000
21 Mysore State Sports Council ಮೈಸೂರು ರಾಜ್ಯ ಕ್ರೀಡಾ ಪರಿಷತ್ತು ...	5,00,000	5,00,000	5,00,000	5,00,000*
22 Institute of Management ಕಾರ್ಯನಿರ್ವಹಣೆ ಸಂಸ್ಥೆ	10,00,000
Total Fz-1A ...	57,51,822	66,95,500	68,17,000	85,72,000

* Details Shown in Appendix 'C': ಅನುದಾನ 'C' ಯಲ್ಲಿ ವಿವರವನ್ನು ಕೊರಿಸಿದೆ.

23. EDUCATION

ಶಿಕ್ಷಣ

Major Sub and Detailed Heads of Appropriation ಪ್ರಮುಖ ಉಪ-ವ್ಯಯ ಮತ್ತು ಸೂಚಕ ವಿವರಗಳು	Accounts ಲೆಕ್ಕ 1969-70	Budget Estimates ಅಂದಾಜು ವ್ಯಯ 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ವ್ಯಯ 1971-72
F. 21 Grant in aid Contributions, etc - ಸಹಾಯಕ ವಸತಿ, ಅಭಿವೃದ್ಧಿ, ಇತ್ಯಾದಿ... F. 21 C Youth Services ಯುವರಸನ ಸೇವೆ				
1 National Service Corps ರಾಷ್ಟ್ರೀಯ ಸೇವಾಕೂಟ	..	7,00,000	7,00,000	7,00,000
2 National Sports Organisation ರಾಷ್ಟ್ರೀಯ ಕ್ರೀಡಾ ಸಂಸ್ಥೆ	...	3,00,000	1,60,000	60,000
3 Incentive Awards to Rural Youth Clubs in Non-Applied Nutrition Programme areas ಪ್ರಾಯೋಗಿಕ ಮತ್ತು ಅನ್ವಯಿತ ಪೋಷಣೆ ಯೋಜನೆಗಳಲ್ಲಿ ರೂರಲ್ ಯೂತ್ ಕ್ಲಬ್‌ಗಳಿಗೆ ಅನುಕೂಲಿ ಸಹಾಯಕಿ ಪ್ರೋತ್ಸಾಹ ಪತ್ರಗಳು	6,800	1,05,000	1,05,000	1,05,000
4 Planning Forums ಯೋಜನಾ ಮಂಡಳಿ ಸಭೆಗಳು	.	1,40,000	1,40,000	1,40,000
5 Youth Services ಯುವರಸನ ಸೇವೆ	10,76,728	22,00,000	28,33,000	43,73,000 *
6 Grant for acquisition of land for sports ಕ್ರೀಡಾಕಾರ್ಯಕ್ಕೆ ಭೂಮಿ ಸಂಪಾದನೆಗೆ ಅನುಕೂಲಿ	2,00,000
7 Grant for construction of Cricket Stadium ಕ್ರೀಡಾ ಕ್ರೀಡಾಂಗಣ ನಿರ್ಮಾಣಕ್ಕಾಗಿ ಅನುಕೂಲಿ	...			3,00,000
8 Grant for construction of Tennis Stadium ಟೆನ್ನಿಸ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಅನುಕೂಲಿ	3,00,000
Total F. 21 C ಒಟ್ಟು	10,83,528	24,45,000	29,28,000	61,68,000

* Directorate of youth services shown at FY. XII and other details in Appendix 'C'
ಯುವರಸನ ಸೇವಾಕಾರ್ಯದ ವಿವರಗಳು, F. X, XII ಮತ್ತು ಅನುಕೂಲಿ ವಿವರಗಳು ಮತ್ತು ಇತರ ವಿವರಗಳು ಅನುಕೂಲಿ 'C' ನಲ್ಲಿ ಸೇರಿವೆ.

28. EDUCATION

ವಿದ್ಯಾಭ್ಯಾಸ

Minor, Sub and D tailed Heads of Appropriation ವಿವರಿಸಿದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1939-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. Z1 Grant in-aid, Contribution, etc— ಸಹಾಯಾನುದಾನಗಳು, ಅಂಶದಾನ, ಇತ್ಯಾದಿ—				
Z. I. D State Library, Bangalore— ರಾಜ್ಯದ ಕೇಂದ್ರ ಗ್ರಂಥಾಲಯ, ಬೆಂಗಳೂರು—				
1 Central, Regional District and Taluk Libraries ಕೇಂದ್ರ, ಪ್ರಾದೇಶಿಕ, ಜಿಲ್ಲಾ ಮತ್ತು ತಾಲ್ಲೂಕು ಗ್ರಂಥಾಲಯಗಳು ...	2,62,478	2,00,000	2,00,000	2,50,000
2 Contribution to Local Library Authority South Kanara and Belary ಸ್ಥಳೀಯ ಗ್ರಂಥಾಲಯ ಪ್ರಾದಿಕಾರಿಗೆ ಅಂಶದಾನ [ದಕ್ಷಿಣ ಕನ್ನಡ ಮತ್ತು ಬಳ್ಳಾರಿ] ...	1,26,290	
3 Grants to State Library Authority Bangalore ಬೆಂಗಳೂರಿನ ರಾಜ್ಯ ಗ್ರಂಥಾಲಯ ಸಂಸ್ಥೆಗೆ ಅನುದಾನ	15,000	25,000	20,000	25,000
Total F. z. I D. ಜುಮ್ಮಾ ...	4,03,768	2,25,000	2,20,000	2,75,000
F. z 2 Tools and Plant— ಉಪಕರಣ ಮತ್ತು ಸ್ಥಿರ ಯಂತ್ರ—				
1 Replacement of Machines ಯಂತ್ರಗಳ ಬದಲಾವಣೆ	2,00,000	...	2,00,000
2 Purchase of materials and Type ಸಾಮಗ್ರಿ ಮತ್ತು ಅಚ್ಚು ವಸ್ತುಗಳ ಖರೀದಿ	1,50,000	1,50,000	1,50,000
Total F. z 2. ಜುಮ್ಮಾ	3,50,000	1,50,000	3,50,000

EXPENDITURE
ವ್ಯಯ

DEMAND NO.18—MEDICAL PUBLIC HEALTH AND FAMILY PLANNING
ಆರೋಗ್ಯ ಕ್ರಮಣೆ ನಂ. 18—ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಯೋಜನೆ

ESTIMATE OF AMOUNTS REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವ್ಯಯಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪ್ರಭುತ್ವ ಹಣದ ಒಟ್ಟು	Rs.	26,000
Demand for Grant (Voted) ಅನುದಾನಕ್ಕೆ ಅಭಿಯಾನ (ವಿಧಿಸಲ್ಪಟ್ಟ)	... ರೂ.	19,52,23,000

29. MEDICAL 30. PUBLIC HEALTH AND 30 A FAMILY PLANNING
ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಯೋಜನೆ

Summary by Major Heads
ಪ್ರಧಾನ ಶೀರ್ಷಿಕೆಗಳ ಮೂಲಕ

29. Medical
ವೈದ್ಯಕೀಯ

Public Health
ಆರೋಗ್ಯ

Accounts ಲೆಕ್ಕ 1969-70	Budget Estimates ಆರಂಭಿಕ ಅಂದಾಜು 1970-71	Revised Estimates/ ಸಂಸ್ಕೃತ ಅಂದಾಜು 1970-71	Budget Estimates/ ಆರಂಭಿಕ ಅಂದಾಜು 1971-72
------------------------------	--	---	---

Total (Net) ಒಟ್ಟು (ನೆಟ್)	{ (Voted) (ವಿಧಿಸಲ್ಪಟ್ಟ) .. Charged ಪ್ರಭುತ್ವ ..	7,42,91,357	8,15,11,000	8,12,70,000	9,24,94,000
Add Recoveries ಒಪ್ಪಂದ-ಪಡಿಸಿ	5,000	5,000	5,000
Total-29 (Gross) ಒಟ್ಟು	{ (Voted) (ವಿಧಿಸಲ್ಪಟ್ಟ) .. Charged ಪ್ರಭುತ್ವ ..	7,42,91,357	8,15,11,000	8,12,70,000	9,24,94,000
		...	5,000	5,000	5,000
Total (Net) ಒಟ್ಟು (ನೆಟ್)	{ (Voted) (ವಿಧಿಸಲ್ಪಟ್ಟ) .. Charged ಪ್ರಭುತ್ವ ..	5,46,19,112	7,72,88,000	7,49,10,000	7,34,23,000
Add Recoveries ಒಪ್ಪಂದ-ಪಡಿಸಿ	...	3,979	20,000	20,000	20,000
Total-30 Gross ಒಟ್ಟು	{ (Voted) (ವಿಧಿಸಲ್ಪಟ್ಟ) .. Charged ಪ್ರಭುತ್ವ ..	5,46,19,112	7,73,96,000	7,53,10,000	7,35,70,000
		3,979	20,000	20,000	20,000

29. MEDICAL 30. PUBLIC HEALTH 30A FAMILY PLANNING

ವೈದ್ಯಕೀಯ, ಜನಾರೋಗ್ಯ ಮತ್ತು ಕುಟುಂಬ ಯೋಜನೆ

Summary by Minor Heads ಮುಖ್ಯ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
30 A Family Planning ಕುಟುಂಬಯೋಜನೆ				
Total (Net) ಜುಮ್ಮಾ (ನಿವ್ವಳ)		2,91,64,000
(Voted) ವರಸ್ಯತೆ... Charged (ಪ್ರಭೃತ)...	1,000
Add-Recoveries ಜಮಾ-ವಸೂಲಿ	
Total—30A (Gross) ಜುಮ್ಮಾ (ಸಕಲ)		2,91,64,000
(Voted) ವರಸ್ಯತೆ... Charged ಪ್ರಭೃತ	1,000
Total 29,30, & 30A (Net) ಜುಮ್ಮಾ (ನಿವ್ವಳ)	12,89,10,469	15,87,97,000	15,60,80,000	19,50,78,000
(Voted) ವರಸ್ಯತೆ... Charged ಪ್ರಭೃತ...	3,979	25,000	25,000	26,000
Total-Add-Recoveries ಜುಮ್ಮಾ-ಜಮಾ-ವಸೂಲಿ	..	1,10,000	2,00,000	1,50,000
Total 29,30, & 30A (Gross) ಜುಮ್ಮಾ (ಸಕಲ)	12,89,10,469	15,89,07,000	15,62,80,000	19,52,28,000
(Voted) ವರಸ್ಯತೆ... Charged ಪ್ರಭೃತ...	3,979	25,000	25,000	26,000

29. MEDICAL

ವೈದ್ಯಕೀಯ

Summary by Minor Heads of Appropriation ಅನುಬಂಧದ ಉಪ ಶೀರ್ಷಿಕೆಗಳ ಮೂಲಕ	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
a Medical Establishment ವೈದ್ಯಕೀಯ ಸ್ಥಾಪನೆ				
(Voted) (ವಿಧಿಸಿತು) ...	75,85,994	71,24,000	75,48,000	75,80,000
Charged ವಿಧಿಸಿತು	..	5,000	5,000	5,000
b Hospitals and Dispensaries ಹಾಸಪಿಟುಗಳು ಮತ್ತು ಔಷಧಾಲಯಗಳು	4,00,89,856	4,01,75,000	4,34,27,000	4,76,56,000
c Medical Colleges and Schools ವೈದ್ಯಕೀಯ ಕಾಲೇಜುಗಳು ಮತ್ತು ಶಾಲೆಗಳು	89,89,610	89,50,000	89,16,000	1,08,77,000
d Mental Hospital ಮನಸ್ಸಿನ ಹಾಸಪಿಟು	23,91,300	25,62,000	26,12,000	29,69,000
e Chemical Examiner ರಾಸಾಯನಿಕ ಪರೀಕ್ಷಕರು	71,476	81,000	83,000	87,000
f Employees' State Insurance Scheme ಕಾರ್ಮಿಕರ ರಾಜ್ಯ ವಿಮಾ ಯೋಜನೆ	88,74,174	1,03,25,000	1,01,44,000	1,34,63,000
g Charges in England ಇಂಗ್ಲೆಂಡಿನಲ್ಲಿ ವೆಚ್ಚಗಳು
h Development Schemes ಅಭಿವೃದ್ಧಿ ಯೋಜನೆಗಳು	84,78,957	83,44,000	85,34,000	88,48,000
Revision of pay Scales etc. ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ	..	39,50,000
Total--29 (Net) (Voted) ಒಟ್ಟು--29 (ನೆಟ್) (ವಿಧಿಸಿತು) ...	7,42,91,357	8,15,11,000	8,12,70,000	9,24,94,000
Charged ವಿಧಿಸಿತು	..	5,000	5,000	5,000
Net Total--29 ನೆಟ್ ಒಟ್ಟು	7,42,91,357	8,15,16,000	8,12,75,000	9,24,99,000
Add--Recoveries ಮಾನ್ಯ-ವಸೂಲಿ
Total--29 (Gross) Voted ಒಟ್ಟು--29 (ಗ್ರಾಸ್) ವಿಧಿಸಿತು	7,42,91,357	8,15,11,000	8,12,70,000	9,24,94,000
Charged ವಿಧಿಸಿತು	..	5,000	5,000	5,000

29. MEDICAL

ವೈದ್ಯಕೀಯ

Minor, Sub and Detailed Heads of Appropriation ವಿವರಿಸಲಾಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Medical Establishment ವೈದ್ಯಕೀಯ ಸಿಬ್ಬಂದಿ				
MEDICAL STORES ಔಷಧ ಭಂಡಾರ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	21,468	24,900	26,900	25,800
Pay of Establishment ಸಿಬ್ಬಂದಿ ವೇತನ ...	1,29,832	1,35,300	1,55,300	1,57,800
Dearness Allowance ಉಚ್ಚ ಭತ್ಯೆ ...	1,30,585	1,28,000	1,30,000	1,34,200
Other Allowances ಇತರ ಭತ್ಯೆ ...	23,066	24,400	24,800	51,000
2. Travelling Allowance ಪ್ರವಾಸ ಭತ್ಯೆ ...	44	1,400	1,000	1,200
3. Other Charges— ಇತರ ವೆಚ್ಚ—				
Hospital Necessaries ಆಸ್ಪತ್ರೆ ಪರಿಕರಗಳು ...	72,71,542	68,00,000	72,00,000	72,00,000*
Other Charges (Voted) ಇತರ ವೆಚ್ಚ (ಪುರಸ್ಕೃತ) ...	9,397	10,000	10,000	10,000
(Charged) (ಪ್ರಭೃತ)	5,000	5,000	5,000
Total a. (Voted) (ಪುರಸ್ಕೃತ) ಒಟ್ಟು (ಪುರಸ್ಕೃತ)	75,85,984	71,24,000	75,48,000	75,80,000
(Charged) (ಪ್ರಭೃತ)	5,000	5,000	5,000

* Includes provision for increased supplies of medicines to Dispensaries and Health Units in and below Taluk level

ತಾಲ್ಲೂಕು ಮಟ್ಟಗಳಲ್ಲಿ ಮತ್ತು ತಾಲ್ಲೂಕು ಮಟ್ಟಕ್ಕಿಂತಲೂ ಕೆಳಗಿನ ಔಷಧಾಲಯಗಳಿಗೆ ಮತ್ತು ಆರೋಗ್ಯ ಘಟಕಗಳಿಗೆ ಔಷಧ ಸರಬರಾಜುಗಳನ್ನು ಹೆಚ್ಚಿಸುವ ಸಲುವಾಗಿ ಒದಗಿಸಿದ ಹಣವು ಸೇರಿದೆ

ವ್ಯಯ

29. MEDICAL

ವೈದ್ಯಕೀಯ

Summary ಸಾರಾಂಶ	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಸರಿಪ್ಪಡಿಸಿದ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
b. Hospitals and Dispensaries— ಆಸ್ಪತ್ರೆಗಳು ಮತ್ತು ಔಷಧಾಲಯಗಳು—				
A Allopathic— ಆಲೋಪತಿಕ್				
I. HOSPITALS ATTACHED TO TEACHING INSTITUTIONS ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಆಸ್ಪತ್ರೆಗಳು ..	1,65,67,471	1,61,72,800	1,74,53,300	1,89,64,000
II. MAJOR HOSPITALS, ETC ಮುಖ್ಯ ಆಸ್ಪತ್ರೆಗಳು ಇತ್ಯಾದಿ ..	1,58,22,913	1,61,63,600	1,73,23,500	1,87,89,000
III. T. B. INSTITUTIONS ಕ್ಷಯಜೀರ್ಣ ಚಿಕಿತ್ಸಾ ಸಂಸ್ಥೆಗಳು ..	56,34,711	55,10,200	63,91,200	74,02,000
Tabl b A ಒಟ್ಟು	3,80,25,095	3,78,46,600	4,11,73,000	4,51,55,000
B Department of Indian Medicines ಭಾರತೀಯ ವೈದ್ಯವಿಜ್ಞಾನ ಇಲಾಖೆ ..	20,64,761	23,23,400	22,54,000	25,01,000
Total b ಒಟ್ಟು ..	4,00,89,856	4,01,75,000	4,34,27,000	4,76,56,000
b. Hospitals and Dispensaries — ಆಸ್ಪತ್ರೆಗಳು ಮತ್ತು ಔಷಧಾಲಯಗಳು				
b A. Allopathic — ಆಲೋಪತಿಕ್				
I HOSPITALS ATTACHED TO TEACHING INSTITUTIONS — ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಆಸ್ಪತ್ರೆಗಳು				
(a)	64,09,515	64,72,900	69,10,900	74,62,000
(b)				
Institute, Bangalore ಬೆಂಗಳೂರು ಮತ್ತು ಅದರ ಕಾರ್ಖಾನೆ ಆಸ್ಪತ್ರೆಗಳು ಮತ್ತು ಸ್ವಾತಂತ್ರ್ಯ ಮತ್ತು ಪರಿಶೋಧನೆ ಸಂಸ್ಥೆ ಬೆಂಗಳೂರು	24,13,325	22,51,100	24,61,100	26,60,800
(c) College Hospitals, Mysore ಕಾಲೇಜು ಆಸ್ಪತ್ರೆಗಳು, ಮೈಸೂರು	29,96,530	28,98,000	31,18,500	33,10,000
(d) College Hospitals, Bellary ಕಾಲೇಜು ಆಸ್ಪತ್ರೆಗಳು, ಬೆಲ್ಲಾರಿ	14,98,357	15,68,400	16,51,400	18,36,100
(e) College Hospital, Hubli ಕಾಲೇಜು ಆಸ್ಪತ್ರೆ, ಹುಬ್ಬಳ್ಳಿ	32,49,714	29,82,400	33,11,400	36,65,100
Total b A I ಒಟ್ಟು ..	1,65,67,471	1,61,72,800	1,74,53,300	1,89,64,000

I (a) Includes Victoria Hospital, Bangalore, Vani Vilas Hospital, Bangalore, Minto Ophthalmic Hospital, Bangalore and Mobile Ophthalmic unit.
ಇದರಲ್ಲಿ ಬೆಂಗಳೂರು ಆಸ್ಪತ್ರೆ, ಬೆಂಗಳೂರು, ವಾನಿ ವಿಲಾಸ್ ಆಸ್ಪತ್ರೆ, ಬೆಂಗಳೂರು, ಮಿಂಟೋ ಔಷಧಿ ಆಸ್ಪತ್ರೆ, ಬೆಂಗಳೂರು ಮತ್ತು ಸುಖಾಂ ಸೇತೆ, ಬೆಂಗಳೂರು ಸೇರಿವೆ.

(c) for Women, Mysore

(d)

29. MEDICAL

ವೈದ್ಯಕೀಯ

Summary ಸಾರಾಂಶ	Accounts ಲೆಕ್ಕ 1989-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Hospitals and Dispensaries— ಆಸ್ಪತ್ರೆಗಳು ಮತ್ತು ಔಷಧಾಲಯಗಳು—				
b. A. Allopathic ಅಲೋಪತಿಕ್				
II. MAJOR HOSPITALS ECT— ದೊಡ್ಡ ಆಸ್ಪತ್ರೆಗಳು, ಇತ್ಯಾದಿ—				
(i) K. C. General Hospital, Malleswaram ಕೆ. ಸಿ. ಜನರಲ್ ಆಸ್ಪತ್ರೆ, ಮಲ್ಲೇಶ್ವರ	8,40,133	7,42,900	8,65,900	9,13,200
(ii) Civil Hospital, Belgaum ಸಿವಿಲ್ ಆಸ್ಪತ್ರೆ, ಬೆಳಗಾವಿ	12,28,981	11,13,800	12,10,800	13,31,000
(iii) Maggan Hospital, Shimoga ಮಾಗ್ಗನ್ ಆಸ್ಪತ್ರೆ, ಶಿಮೋಗ	7,76,720	8,30,100	9,14,600	10,23,100
(iv) Head Quarters Hospital, Mangalore ಹೆಡ್ ಕ್ವಾರ್ಟರ್ಸ್ ಆಸ್ಪತ್ರೆಗಳು, ಮಂಗಳೂರು	29,57,204	25,51,700	30,60,700	31,03,700
(v) Head Quarters Hospital, Mercara ಹೆಡ್ ಕ್ವಾರ್ಟರ್ಸ್ ಆಸ್ಪತ್ರೆಗಳು, ಮಡಕೇರಿ	5,94,798	7,92,600	7,36,600	9,18,200
(vi) District Hospitals ಜಿಲ್ಲಾ ಆಸ್ಪತ್ರೆಗಳು	57,83,019	60,13,800	64,15,700	67,63,800
(vii) Mofussil Hospitals and Dispensaries other than T. B. Institutions ಕ್ಷಯರೋಗ ಚಿಕಿತ್ಸಾ ಸಂಸ್ಥೆಗಳ ಹೊರತು ಇತರ ನಗರೀತರ ಪ್ರದೇಶದ ಆಸ್ಪತ್ರೆಗಳು ಮತ್ತು ಔಷಧಾಲಯಗಳು	28,41,927	34,28,100	33,89,100	39,10,300
(viii) Epidemic Diseases Hospitals ಸಾಂಕ್ರಾಮಿಕ ರೋಗ ಚಿಕಿತ್ಸಾ ಆಸ್ಪತ್ರೆಗಳು	4,62,691	4,14,600	5,04,100	5,49,700
(ix) Grants to Hospitals and Dispensaries ಆಸ್ಪತ್ರೆಗಳಿಗೆ ಮತ್ತು ಔಷಧಾಲಯಗಳಿಗೆ ಅನುದಾನ...	1,50,217	2,76,000	2,31,000	2,76,000
(x) Committed Expenditure of Annual Plans ವೈಯಕ್ತಿಕ ವಾಂಚನಾರ್ಹ ಯೋಜನೆಯಲ್ಲಿ ಒಪ್ಪಿಕೊಂಡ ವ್ಯಯ	1,87,223	*	*	*
Total b. A. II ಜುಮ್ಮಾ	1,58,22,913	1,61,63,600	1,73,28,500	1,87,89,000

* Included under b.A II (vi) District Hospitals and b.A II (vii) Mofussil Hospitals and Dispensaries

Other than T. B. Institutions.

ಇಲ್ಲದ ಆಸ್ಪತ್ರೆಗಳು ಮತ್ತು ಕ್ಷಯರೋಗ ಚಿಕಿತ್ಸಾ ಸಂಸ್ಥೆಗಳ ಹೊರತು ಇತರ ನಗರೀತರ ಪ್ರದೇಶದ ಆಸ್ಪತ್ರೆಗಳು ಮತ್ತು ಔಷಧಾಲಯಗಳು ಎಂಬ
ಶಿರ್ಷಿಕೆಯಲ್ಲಿ ಸೇರಿದ,

ವ್ಯಯ

29 MEDICAL

ವೈದ್ಯಕೀಯ

Summary ಸಾರಾಂಶ	A c c o u n t s ಲೆಕ್ಕ 1962-71	Budget Estimates ಅಂದಾಜು 1970-71	Revised Estimates ಮುಷಕ ಅಂದಾಜು 1970-71	Budget Estimates ಅಂದಾಜು 1971-72
b Hospitals and Dispensaries ಆಸ್ಪತ್ರೆಗಳು ಮತ್ತು ಔಷಧಾಲಯಗಳು				
A Allopathic ಅಶು. ಔಷಧಿ				
III T B INSTITUTIONS ಕ್ಷಮರೋಗ ಚಿಕಿತ್ಸಾ ಸಂಸ್ಥೆಗಳು				
(a) Shantabai Devarao Shivaram Sanatorium Bangalore ಬೆಂಗಳೂರಿನಲ್ಲಿರುವ ಶಾಂತಬಾಯಿ ಮತ್ತು ಶಿವರಾಂ ಆರೋಗ್ಯಾಲಯ	12,55,248	11,02,600	12,59,600	14,02,400
(b) Princess Krishna Rajamma Sanatorium Mysore ಮೈಸೂರಿನಲ್ಲಿರುವ ರಾಜಕುಮಾರಿ ಕೃಷ್ಣಾಜಮ್ಮಕ್ಕ ಆರೋಗ್ಯಾಲಯ	6,45,063	8,91,200	9,11,200	10,73,800
(c) Government Wellesly T B Sanatorium Belgaum ಬೆಂಗಳೂರಿನಲ್ಲಿರುವ ಕ್ಷಮರೋಗ ಚಿಕಿತ್ಸಾ ಸಂಸ್ಥೆ ಬೆಂಗಳೂರು	6,74,707	6,46,700	7,25,700	7,57,800
(d) Other T B Sanatoria ಇತರ ಕ್ಷಮರೋಗ ಚಿಕಿತ್ಸಾ ಸಂಸ್ಥೆ	14,56,940	12,79,300	15,17,300	19,94,000
(e) District Hospitals T B Units ಜಿಲ್ಲಾ ಆಸ್ಪತ್ರೆಗಳು (ಕ್ಷಮರೋಗ ಚಿಕಿತ್ಸಾ ಘಟಕಗಳು)	3,31,696	4,22,200	4,20,200	4,39,100
(f) T B Demonstration and Training Centre Bangalore ಕ್ಷಮರೋಗ ಚಿಕಿತ್ಸಾ ಪ್ರದರ್ಶನ ಮತ್ತು ಶಿಕ್ಷಣ ಕೇಂದ್ರ ಬೆಂಗಳೂರು	3,01,747	3,20,300	3,40,000	3,63,100
(g) Domiciliary Treatment Centres ನಿವಾಸ ಚಿಕಿತ್ಸಾ ಕೇಂದ್ರಗಳು	2,21,266	2,58,400	52,400	7,000
(h) B C U Vaccination Units ಬಿ.ಸಿ.ಯು. ವ್ಯಾಧಿ ನಿವಾರಣಾ ಘಟಕಗಳು	4,33,357	4,66,500		
(i) Committed Expenditure of Annual Plans ವಾರ್ಷಿಕ ಯೋಜನೆಯಲ್ಲಿ ಒಪ್ಪಿಕೊಂಡ ವ್ಯಯ	1,14,688	1,93,000		
TOTAL b A III ಒಟ್ಟು	56,34,711	55,70,200	60,25,700	70,00,000

29. MEDICAL

ವೈದ್ಯಕೀಯ

Summary ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Hospitals and Dispensaries ಆಸ್ಪತ್ರೆಗಳು ಮತ್ತು ಔಷಧಾಲಯಗಳು ..				
b. B. Department of Indian Medicine— ಭಾರತೀಯ ವೈದ್ಯ ಶಾಸ್ತ್ರ ಇಲಾಖೆ—				
I. DEFUNCT DIRECTORATE OF INDIAN MEDICINE ನಿಂತುಹೋದ ಭಾರತೀಯ ವೈದ್ಯ ಸಂಜಾಲನಾಲಯ ...	66,388	76,600	75,400	91,300
II. SRI JAYACHAMARAJENDRA INSTITUTE OF INDIAN MEDICINE, BANGALORE ಶ್ರೀ ಜಯಚಾಮರಾಜೇಂದ್ರ ಭಾರತೀಯ ವೈದ್ಯ ಸಂಸ್ಥೆ ಬೆಂಗಳೂರು ...	6,07,790	7,17,400	7,41,400	7,76,000
III. AYURVEDIC AND UNANI HOSPITAL AND DISPENSARY, MYSORE. ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಮತ್ತು ಔಷಧಾಲಯ, ಮೈಸೂರು ...	3,60,874	3,97,100	4,08,100	4,63,400
IV. THREE AYURVEDIC AND UNANI HOSPITALS. (GRANTS-IN-AID) ಇತರ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಗಳು. ಸಹಾಯನುಧಾನಗಳು ...	4,75,806	4,99,000	4,99,000	4,99,000
V. GOVERNMENT AYURVEDIC AND UNANI DISPENSARIES ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಔಷಧಾಲಯಗಳು ...	2,60,567	3,16,100	2,66,100	3,40,100
VI. CENTRAL PHARMACY, BANGALORE ಕೇಂದ್ರ ಔಷಧ ಸಂಶೋಧನಾಲಯ (ಸೆಂಟ್ರಲ್ ಫಾರ್ಮಸಿ) ಬೆಂಗಳೂರು ...	2,93,315	3,12,200	2,54,000	3,21,200
VII. COMMITTED EXPENDITURE OF THE THIRD FIVE-YEAR PLAN. ಮೂರನೆಯ ಏಕವರ್ಷೀಕ ಯೋಜನೆಯಲ್ಲಿ ಒತ್ತಿ ಕೊಡ ವೆಚ್ಚ ...	10,027	10,000	10,000	10,000
TOTAL b B ಒಟ್ಟು ...	20,64,761	23,28,400	22,54,000	25,01,000

ವ್ಯಯ

29 MEDICAL

ವೈದ್ಯಕೀಯ

Minor Sub and Detailed Heads of Appropriation ವಿವರಣೆಗತನವುಳ್ಳವಿವರಣೆಗಳಿಗಾಗಿ	Accounts ಲೆಕ್ಕ 1969-70	Budget Estimates ಆಂದಾಯ 1970-71	Revised Estimates ಮುಷ್ಯತ ಆಂದಾಯ 1970-71	Budget Estimates ಆಂದಾಯ 1971-72
b A I (a) College Hospital Bangalore— ಬಾಂಗಲೂರಿನ ಕಾಲೇಜು ಆಸ್ಪತ್ರೆಗಳಿಗೆ ಬೇಕಾಗುವುದು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4 97 649	4 12 500	4 92 500	4 87 000
Pay of Establishment ಸ್ಥಾಪನೆ ವೆಚ್ಚ	11 29 458	13 97 300	13 97 300	15 80 000
Dearness Allowance ಕಟ್ಟುಪಟ್ಟಿ	12 85 347	18 86 000	13 86 000	14 00 000
Other Allowances ಇತರ ವೆಚ್ಚ	2 89 638	3 17 100	2 97 100	6 0 500
2 Travelling Allowance ಪ್ರವಾಸ ಭತ್ಯೆ	4 818	10 000	8 000	11 500
3 Other Charges ಇತರ ವೆಚ್ಚ—				
Det of Patients ಪದಾಧಿಕಾರಿ	8 28 081	8 50 000	8 75 000	9 00 000
Hospital Necessaries ಆಸ್ಪತ್ರೆಯ ಪರಿಕರಗಳು	19 40 717	17 00 000	20 00 000	20 00 000
Electric and Water Charges ವಿದ್ಯುತ್ ಶಕ್ತಿ ಮತ್ತು ನೀರಿನ ವೆಚ್ಚ	1 98 972	2 00 000	2 25 000	2 25 000
Other Charges ಇತರ ವೆಚ್ಚ	2 31 987	2 00 000	2 70 000	2 70 000
Total b A I (a) ಒಟ್ಟು	64 09 515	64 72 900	69 10 900	71 2 000
b A I (b) Bowring and Lady Curzon ಬೌರಿಂಗ್ ಮತ್ತು ಲೇಡಿ ಕರ್ಜನ್				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	2 55 245	2 62 300	3 22 300	3 05 800
Pay of Establishment ಸ್ಥಾಪನೆ ವೆಚ್ಚ	4 89 382	5 03 100	5 31 100	5 33 000
Dearness Allowance ಕಟ್ಟುಪಟ್ಟಿ	5 18 155	5 32 600	5 37 600	5 36 500
Other Allowances ಇತರ ವೆಚ್ಚ	1 33 3 3	1 29 100	1 39 100	3 24 900
2 Travelling Allowance ಪ್ರವಾಸ ಭತ್ಯೆ	2 361	4 000	4 000	4 600
3 Other Charges— ಇತರ ವೆಚ್ಚ—				
Det of Patients ಪದಾಧಿಕಾರಿ	4 07 150	3 00 000	3 00 000	3 50 000
Hospital Necessaries ಆಸ್ಪತ್ರೆಯ ಪರಿಕರಗಳು	4 05 483	3 50 000	4 00 000	4 00 000
Electric and Water Charges ವಿದ್ಯುತ್ ಶಕ್ತಿ ಮತ್ತು ನೀರಿನ ವೆಚ್ಚ	75 141	90 000	60 000	1 00 000
Other Charges ಇತರ ವೆಚ್ಚ	1 27 083	80 000	1 00 000	1 00 000
TOTAL b A I (b) ಒಟ್ಟು	24 13 375	22 51 100	24	

29. MEDICAL

ವೈದ್ಯಕೀಯ

Misc. Sub and Detailed Heads of Appropriation ವಿವಿಧ ಸಬ್ ಅಂಡ್ ಡೀಟೈಲೆಡ್ ಹೆಡ್ಸ್ ಆಫ್ ಅಪ್ರೊಪ್ರಿಯೇಷನ್	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. A. I (c) College Hospitals, Mysore ಕಾಲೇಜು ಆಸ್ಪತ್ರೆಗಳು ಮೈಸೂರು				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,78,049	1,98,500	1,98,500	2,49,400
Pay of Establishment ಸ್ಥಾಪನೆ ವೇತನ ..	6,52,271	6,16,100	7,36,100	7,40,000
Dearness Allowance ತುಟ್ಟಿ ಭತ್ಯೆ ...	6,81,141	6,20,100	6,60,100	6,65,800
Other Allowances ಇತರ ಭತ್ಯೆ ...	1,13,099	1,14,800	1,24,800	2,50,200
2. Travelling Allowance ಪ್ರವಾಸ ಭತ್ಯೆ ...	4,613	3,500	4,000	4,600
3. Other Charges— ಇತರ ವೆಚ್ಚ—				
Diet of Patients ಪದಾಹಾರ ...	5,10,469	5,00,000	5,00,000	5,50,000
Hospital Necessaries ಆಸ್ಪತ್ರೆಯ ಪರಿಕರಗಳು ...	6,55,313	6,00,000	6,50,000	6,20,000
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	1,30,077	1,15,000	1,25,000	1,30,000
Other Charges ಇತರ ವೆಚ್ಚ	71,465	1,30,000	1,20,000	1,30,000
TOTAL b. A. I. (c) ಒಟ್ಟು	29,96,530	28,98,000	31,18,500	33,40,000
b. A. I. (d) College Hospitals, Bellary ಕಾಲೇಜು ಆಸ್ಪತ್ರೆಗಳು, ಬೆಲ್ಲಾರಿ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	76,382	1,35,800	1,35,800	1,73,700
Pay of Establishment ಸ್ಥಾಪನೆ ವೇತನ ...	3,51,111	3,56,300	4,26,300	4,20,000
Dearness Allowance ತುಟ್ಟಿ ಭತ್ಯೆ ...	3,25,986	3,71,200	3,51,200	3,79,600
Other Allowances ಇತರ ಭತ್ಯೆ ...	38,782	45,100	41,100	1,00,500
2. T. A. ಪ್ರವಾಸ ಭತ್ಯೆ ...	1,417	2,300	2,000	2,300
3. Other Charges— ಇತರ ವೆಚ್ಚ—				
Diet of Patients ಪದಾಹಾರ ...	3,07,659	3,00,000	3,00,000	3,20,000
Hospital Necessaries ಆಸ್ಪತ್ರೆಯ ಪರಿಕರಗಳು ...	2,96,210	2,80,000	3,00,000	3,50,000
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	54,873	38,000	50,000	45,000
Other Charges ಇತರ ವೆಚ್ಚ	45,967	40,000	45,000	45,000
Total b. A. I. (d) ಒಟ್ಟು	14,98,387	15,68,400	16,51,400	18,36,100

ವ್ಯಯ

29 MEDICAL

ವೈದ್ಯಕೀಯ

Minor Sub and Detailed Heads of Appropriation ವಿವರಣೆಗೊಳಿಸಿದ ಉಪ ಒಳ ಹಾಗೂ ಸವಕಲಿ ವಿಭಾಗಗಳು	Accounts ಲೆ 1969-'70	Budget Estimates ಆಯವ್ಯಯ ಅಂದಾಜು 1970-71	Revised Estimates ಸರಿಪ್ಪುಡಿ ಅಂದಾಜು 1970-71	Budget Estimates ಆಯವ್ಯಯ ಅಂದಾಜು 19'71 72
b A I (e) College Hospital Hubli— ಹಾಲಿಟಾ ಅಸ್ಪತ್ರೆ ಹುಬ್ಬಳ್ಳಿ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1 03 910	2 14 700	1 64 700	2 21 000
Pay of Establishment ಸ್ಥಾಪನೆ ವೇತನ	5 67 676	6 38 400	6 38 400	7,10 000
Dearness Allowance ಹುಟ್ಟು ಭತ್ಯೆ	5 90 609	6 81 400	6 61 400	6 68 800
Other Allowances ಇತರ ಭತ್ಯೆ	1 07 478	1 72 900	1 52 900	3 65 700
2 Travelling Allowance ಪ್ರವಾಸ ಭತ್ಯೆ	5 663	5 000	4 000	4 600
3 Other Charges— ಇತರ ವೆಚ್ಚ—				
Diet of Patients ಪದ್ಯಾಹಾರ	5 34 445	4 00 000	5 00 000	5 00 000
Hospital Necessaries ಆಸ್ಪತ್ರೆಯ ವಸತಿದಾರರು	9 23 546	6 80 000	9 00 000	9 00 000
Electric and Water Charges ವಿದ್ಯುತ್ಚಕ್ರಿ ಮತ್ತು ನೀರಿನ ವೆಚ್ಚ	73 152	70 000	70 000	75 000
Other Charges ಇತರ ವೆಚ್ಚ	3 43 285	1 20 000	2 20 000	2 20 000
Total b A I (e) ಒಟ್ಟು	32 49 714	29 82 400	33 11 400	36 65 100
b A II MAJOR HOSPITALS ETC , ದೊಡ್ಡ ಆಸ್ಪತ್ರೆಗಳು ಇತ್ಯಾದಿ				
(i) K C General Hospital Malleswaram ಕೆ ಸಿ ಜನರಲ್ ಆಸ್ಪತ್ರೆ ಮಲ್ಲೇಶ್ವರಂ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	44 016	49 900	55 900	57 900
Pay of Establishment ಸ್ಥಾಪನೆ ವೇತನ	1 77 728	1 63 600	1 93 600	1 96 400
Dearness Allowance ಹುಟ್ಟು ಭತ್ಯೆ	1 50 595	1 47 600	1 55 600	1,57,700
Other Allowances ಇತರ ವೆಚ್ಚ	36 776	40 200	40 200	75 400
2 Travelling Allowance ಪ್ರವಾಸ ಭತ್ಯೆ	595	600	600	800
3 Other Charges— ಇತರ ವೆಚ್ಚ—				
Diet of Patients ಪದ್ಯಾಹಾರ	1 77 518	1 80 000	1 80 000	2 00 000
Hospital Necessaries ಆಸ್ಪತ್ರೆಯ ವಸತಿದಾರರು	2 14 097	1 20 000	2 00 000	1 80 000
Electric and Water Charges ವಿದ್ಯುತ್ಚಕ್ರಿ ಮತ್ತು ನೀರಿನ ವೆಚ್ಚ	19 639	16 000	20 000	20 000
Other Charges ಇತರ ವೆಚ್ಚ	19 169	20 000	20 000	20 000
Total b A II (i) ಒಟ್ಟು	8,40 133	7 42 900	8 65,900	9 13 000

₹ 000

29. MEDICAL

₹ 000,000

Minor, Sub and Detailed Heads of Appropriation ಅನುಬಂಧ, ಅಡಿಯ ಅಡಿಯ ಅಡಿಯ ಅಡಿಯ	Accounts ₹ 1970-71	Budget Estimates ₹ 000,000 1970-71	Revised Estimates ₹ 000,000 1970-71	Budget Estimates ₹ 000,000 1971-72
b. A. II (ii) Civil Hospital, Belgaum ಅರಿಯ ಅರಿಯ, ಅರಿಯ				
1. Establishment Charges— ಅರಿಯ ಅರಿಯ				
Pay of Officers ಅರಿಯ ಅರಿಯ	69,885	65,300	55,300	60,000
Pay of Establishment ಅರಿಯ ಅರಿಯ	3,18,567	3,25,500	3,15,300	3,52,300
Dearness Allowance ಅರಿಯ ಅರಿಯ	5,05,680	3,19,500	3,19,500	3,15,400
Other Allowances ಅರಿಯ ಅರಿಯ	41,198	55,700	55,700	1,07,600
2. Travelling Allowance ಅರಿಯ ಅರಿಯ	14,027	5,000	5,000	5,700
3. Other Charges— ಅರಿಯ ಅರಿಯ				
Diet of Patients ಅರಿಯ ಅರಿಯ	2,06,063	1,55,000	2,00,000	2,20,000
Hospital Necessaries ಅರಿಯ ಅರಿಯ	2,11,687	1,60,000	2,00,000	2,30,000
Electric and Water Charges ಅರಿಯ ಅರಿಯ	7,178	8,000	10,000	12,000
Other Charges ಅರಿಯ ಅರಿಯ	25,718	20,000	20,000	23,000
Total b A II (ii) ಅರಿಯ	12,25,981	11,13,500	12,10,800	13,31,000
b. A II (iii) Maggan Hospital, Shimoga— ಅರಿಯ ಅರಿಯ, ಅರಿಯ				
1. Establishment Charges— ಅರಿಯ ಅರಿಯ				
Pay of Officers ಅರಿಯ ಅರಿಯ	67,058	69,500	79,500	87,500
Pay of Establishment ಅರಿಯ ಅರಿಯ	1,65,974	1,92,800	2,32,800	2,39,800
Dearness Allowance ಅರಿಯ ಅರಿಯ	1,73,568	2,13,300	2,13,300	2,18,200
Other Allowance ಅರಿಯ ಅರಿಯ	19,081	17,500	18,000	34,600
2. Travelling Allowance ಅರಿಯ ಅರಿಯ	3,656	1,000	3,000	3,500
3. Other Charges— ಅರಿಯ ಅರಿಯ				
Diet of Patients ಅರಿಯ ಅರಿಯ	1,36,880	1,50,000	1,60,000	2,00,000
Hospital Necessaries ಅರಿಯ ಅರಿಯ	1,57,877	1,50,000	1,75,000	2,05,000
Electric and Water Charges ಅರಿಯ ಅರಿಯ	17,884	18,000	18,000	20,000
Other Charges ಅರಿಯ ಅರಿಯ	14,942	15,000	15,000	15,000
Total b. A. II (iv) ಅರಿಯ	7,76,720	8,30,100	9,14,600	10,23,100

29 MEDICAL

ವೈದ್ಯಕೀಯ

Minor Sub and Detailed Heads of Appropriation ವಿವಿಧ ಸೂಚನೆಗಳ ಮೂಲಕ ವಿದ್ಯಮಾನದ ವಿವರಣೆ	Accounts ಲೆಕ್ಕ 1969- 0	Budget Estimates ಆಯವ್ಯಯ ಅಂದಾಜು 19 0-71	Revised Estimates ಪರಿಷ್ಕರಿಸಿದ ಅಂದಾಜು 19 0- 1	Budget Estimates ಆಯವ್ಯಯ ಅಂದಾಜು 19 1 72
b A II (iv) Head Quarters Hospital Mangalore ಮಂಗಳೂರು ಆಸ್ಪತ್ರೆ ಮಹಾಕೇಂದ್ರ				
1 Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೇತನ Dearness Allowance ತುಟ್ಟ ಭತ್ಯೆ Other Allowances ಇತರ ಭತ್ಯೆ	1 13 919 5 37 755 5 63 428 1 00 582	1 35 900 5 65 400 5 65 200 95 200	1 65 900 6 00 400 5 80 200 1 01 200	1 73 300 6 00 500 5 83 200 2 00 700
2 Travelling Allowance ಪ್ರವಾಸ ಭತ್ಯೆ	2 760	5 000	3 000	6 000
3 Other Charges— ಇತರ ವೆಚ್ಚ— Diet of Patients ವಧ್ಯಾಪಾರ Hospital Necessaries ಆಸ್ಪತ್ರೆಯ ಪರಿಕರಗಳು Electric and Water Charges ವಿದ್ಯುತ್ಚಕ್ರಿ ಮತ್ತು ನೀರಿನ ವೆಚ್ಚ Other Charges ಇತರ ವೆಚ್ಚ	6 64 900 7 90 124 1 04 376 79 360	5 80,000 4 50 000 75 000 80 000	6 70 000 7 50 000 1 00 000 80 000	6 50 000 6 50 000 90 000 90 000
Total b A II (iv) ಒಟ್ಟು	29 67,204	25 51 700	30 60 700	31 03 700
b A II (v) Head Quarter Hospital Mercara ಮೆರ್ಕಾರಿ ಆಸ್ಪತ್ರೆ ಮಹಾಕೇಂದ್ರ				
1 Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೇತನ Dearness Allowance ತುಟ್ಟ ಭತ್ಯೆ Other Allowances ಇತರ ಭತ್ಯೆ	31 129 1 60 458 1 53 842 13 172	63 100 2 29 900 2 22 400 17 200	43 100 2 09 900 1 82 400 14 200	76 700 2 57 900 2 17 400 19 000
2 Travelling Allowance ಪ್ರವಾಸ ಭತ್ಯೆ	1 490	3 000	2 000	2 000
3 Other Charges— ಇತರ ವೆಚ್ಚ— Diet of Patients ವಧ್ಯಾಪಾರ Hospital Necessaries ಆಸ್ಪತ್ರೆಯ ಪರಿಕರಗಳು Electric and Water Charges ವಿದ್ಯುತ್ಚಕ್ರಿ ಮತ್ತು ನೀರಿನ ವೆಚ್ಚ Other Charges ಇತರ ವೆಚ್ಚ	1 10 981 74 805 20 534 27 087	1 70 000 80 000 15 000 12 000	1 50 000 1 00 000 20 000 15,000	1 60 000 1 20 000 21 000

ಪೈಯ

29. MEDICAL

ವೈದ್ಯಕೀಯ

Minor, Sub and Detailed Head+ of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
b. A. II (vi) District Hospitals— ಜಿಲ್ಲಾ ಆಸ್ಪತ್ರೆಗಳು—				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	5,90,884	6,05,700	7,05,700	7,63,200
Pay of Establishment ಸಿಬ್ಬಂದಿ ವೇತನ ...	13,15,895	14,39,000	15,89,000	16,13,000
Dearness Allowance ತುಟ್ಟಿ ಭತ್ಯೆ ...	13,64,952	14,39,000	14,89,000	14,63,300
Other Allowances ಇತರ ಭತ್ಯೆ ...	1,88,249	2,06,100	2,06,000	3,51,700
2 Travelling Allowance ಪ್ರವಾಸ ಭತ್ಯೆ ...	39,152	20,000	20,000	20,600
3 Other Charges— ಇತರ ವೆಚ್ಚ—				
Diet of Patients ಷ್ಯಾಪಾರ ...	9,49,884	10,50,000	10,50,000	11,00,000
Hospital Necessaries ಆಸ್ಪತ್ರೆಯ ಪರಿಕರಗಳು ...	9,64,147	9,00,000	9,75,000	10,50,000
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	1,51,585	1,80,000	1,80,000	2,00,000
Other Charges ಇತರ ವೆಚ್ಚ ...	2,18,271	1,70,000	2,00,000	2,00,000
4 Charges payable to Other Governments for Treatment of Patients. ರೋಗಿಗಳ ಚಿಕಿತ್ಸೆಗಾಗಿ ಇತರ ಸರ್ಕಾರಗಳಿಗೆ ಸಲ್ಲಿಸಿಕೊಳ್ಳಬೇಕಾದ ವೆಚ್ಚ	4,000	1,000	2,000
Total b A II (vi) ಜುಮ್ಮಾ ...	57,83,019	60,13,800	64,15,700	67,63,800
b. A. II (vii) Mofussil Hospital and Dispensaries other than T.B. ಕ್ಷಯರೋಗಿಚಿಕಿತ್ಸಾ ಸಂಸ್ಥೆಗಳ ಹೊರತು ಇತರ ನಗರೀಕರ ಪ್ರದೇಶದ ಆಸ್ಪತ್ರೆಗಳು ಮತ್ತು ಔಷಧಾಲಯಗಳು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	2,07,120	3,17,400	3,17,400	3,92,000
Pay of Establishment ಸಿಬ್ಬಂದಿ ವೇತನ ...	7,17,913	8,72,000	8,72,000	10,20,000
Dearness Allowance ತುಟ್ಟಿ ಭತ್ಯೆ ...	7,45,781	9,06,200	8,06,200	9,34,200
Other Allowances ಇತರ ಭತ್ಯೆ ...	79,034	93,500	93,500	1,19,100
2. Travelling Allowance ಪ್ರವಾಸದ ಭತ್ಯೆ ...	11,798	14,000	20,000	30,000
3. Other Charges— ಇತರ ವೆಚ್ಚ—				
Diet of Patients ಷ್ಯಾಪಾರ ...	5,36,363	5,85,000	6,00,000	6,55,000
Hospital Necessaries ಆಸ್ಪತ್ರೆಯ ಪರಿಕರಗಳು ...	3,23,396	4,60,000	4,60,000	5,30,000
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	59,318	80,000	70,000	80,000
Other Charges ಇತರ ವೆಚ್ಚ ...	1,61,204	1,00,000	1,50,000	1,50,000
Total b A. II. (vii) ಜುಮ್ಮಾ ...	28,41,927	34,28,100*	33,89,100	39,10,300

ವ್ಯಯ

29. MEDICAL

ವೈದ್ಯಕೀಯ

Minor, Sub and Detailed Heads of Appropriation ವಿವರಣೆಗೊಳಿಸಿದ ಉಪ-ಒಳ ಮತ್ತು ಸೂಚಿತ ವಿವರಣೆಗಳು	Accounts ಲೆಕ್ಕ			
	1969-70	1970-71	1970-71	1971-72
b A II (viii) Epidemic Diseases Hospitals ಸಾಂಕ್ರಾಮಿಕ ರೋಗ ಚಿಕಿತ್ಸೆಯ ಆಸ್ಪತ್ರೆಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	21,082	26,100	28,100	33,600
Pay of Establishment ಸ್ಥಾಪನೆ ವೇತನ	99,107	1,09,900	1,29,900	1,33,800
Dearness Allowance ಪುಟ್ಟಿ ಭತ್ಯೆ	1,08,049	1,14,900	1,14,900	1,19,600
Other Allowances ಇತರ ಭತ್ಯೆ	17,459	20,000	20,000	41,200
2 Travelling Allowance ಪ್ರವಾಸ ಭತ್ಯೆ	473	1,200	1,200	1,500
3 Other Charges— ಇತರ ವೆಚ್ಚ				
Diet of Patients ಪದ್ಯಾಹಾರ	48,862	50,000	50,000	60,000
Hospital Necessaries ಆಸ್ಪತ್ರೆಯ ಪರಿಕರಗಳು	1,18,993	70,000	1,20,000	1,20,000
Electric Charges ವಿದ್ಯುತ್ ಶಕ್ತಿ ವೆಚ್ಚ	13,090	7,500	15,000	15,000
Other Charges ಇತರ ವೆಚ್ಚ	35,596	15,000	25,000	20,000
Total b A (viii) ಒಟ್ಟು	4,62,691	4,14,600	5,04,100	5,49,700
b A. II (ix) Grants to Hospitals and Dispensaries ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗೆ ಅನುದಾನಗಳು				
Grants to Hospitals and Dispensaries for Medical Purposes ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗೆ ವೈದ್ಯಕೀಯ ಉದ್ದೇಶಕ್ಕಾಗಿ ಅನುದಾನಗಳು				
1 Maintenance Grants ನಿರ್ಮಾಣ ಅನುದಾನಗಳು	45,327	60,000	60,000	60,000
2 Buildings and Equipment Grants ಕಟ್ಟಡಗಳು ಮತ್ತು ಸಾಧನ ಸಾಮಗ್ರಿ ಗಳಿಗೆ ಅನುದಾನಗಳು	47,890	1,45,000	1,00,000	1,45,000
3 Other Grants ಇತರ ಅನುದಾನಗಳು	57,000	71,000*	71,000	71,000
Total b A II (ix) ಒಟ್ಟು	1,50,217	2,76,000	2,31,000	2,76,000

*Includes provision for Grant in aid of Rs. 56,000 to Dr. Modi for Intensive Blind Relief Work in Mysore State and also for meeting the expenditure of Medical Research Board

ಮೈಸೂರು ರಾಜ್ಯದಲ್ಲಿ ಅಂಧರ ಚಿಕಿತ್ಸೆ ಪರಿಹಾರ ಕಾರ್ಯಗಳನ್ನು ತೀವ್ರಗೊಳಿಸುವುದು ಮತ್ತು ವೈದ್ಯಕೀಯ ಸಂಶೋಧನಾ ಮಂಡಲದ ವೆಚ್ಚಗಳನ್ನು ನಿರ್ವಹಿಸುವುದಕ್ಕೆ ಸಂಬಂಧಪಟ್ಟ ಘನವಾಗಿರುವ 7 ಲಕ್ಷ ರೂಪಾಯಿ 56,000 ರೂಪಾಯಿ ಮೊತ್ತ ಮತ್ತು ವೈದ್ಯಕೀಯ ಸಂಶೋಧನಾ ಮಂಡಲದ ವೆಚ್ಚಗಳನ್ನು ನಿರ್ವಹಿಸುವುದಕ್ಕೆ ಸಂಬಂಧಪಟ್ಟ ಘನವಾಗಿರುವ 7 ಲಕ್ಷ ರೂಪಾಯಿ

29. MEDICAL

ವೈದ್ಯಕೀಯ

Minor, Sub and Detailed Heads of Appropriation ವಿಭಾಗೀಕರಣ ಉಪ-ವಿಭಾಗ ಮತ್ತು ಸೂಚಕ ವಿವರಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. A. II (x) Committed Expenditure of Annual Plans ವಾರ್ಷಿಕ ಯೋಜನೆಯಲ್ಲಿ ಒಪ್ಪಿಕೊಂಡ ವ್ಯಯ				
(i) EXPANSION OF HOSPITALS ಆಸ್ಪತ್ರೆಗಳ ವಿಸ್ತರಣೆ				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	10,182			
Pay of Establishment ಸ್ಥಾಪನೆಯ ವೇತನ ...	31,181			
Dearness Allowance ತುಟ್ಟಿ ಭತ್ಯೆ ...	37,106			
Other Allowances ಇತರ ಭತ್ಯೆ ...				
2. Travelling Allowance ಪ್ರಯಾಣ ಭತ್ಯೆ ...	199			
3. Other Charges ಇತರ ವೆಚ್ಚ ...	98,030			
Total b A. II (x) (i) ಜುಮ್ಮಾ ...	1,79,998			
b. A II (x) (ii) Establishment of Dental Clinics ದಂತ ಚಿಕಿತ್ಸಾಲಯ ಸ್ಥಾಪನೆ				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	2,916			
Pay of Establishment ಸ್ಥಾಪನೆಯ ವೇತನ ...				
Dearness Allowance ತುಟ್ಟಿ ಭತ್ಯೆ ...	1,581			
Other Allowances ಇತರ ಭತ್ಯೆ ...	53			
2. Travelling Allowance ಪ್ರಯಾಣ ಭತ್ಯೆ ...	146			
3. Other Charges ಇತರ ವೆಚ್ಚ ...	2,530			
Total b A II (x) (ii) ಜುಮ್ಮಾ ...	7,225			
Total b A II (x) ಜುಮ್ಮಾ ...	1,87,223			

* Included under b A II (vii) Mofussil Hospital and Dispensaries other than T. B. Institutions.
ಕ್ಷಯರೋಗ ಚಿಕಿತ್ಸಾ ಸಂಸ್ಥೆಗಳ ಮೊರೆತು ಇತರ ನಗರೀಕರಣ ಪ್ರದೇಶದ ಆಸ್ಪತ್ರೆಗೂ ಮತ್ತು ಔಷಧಾಲಯಗಳೂ ಎಂಬ ವಿವರಗಳಲ್ಲಿ ಸೇರಿವೆ.
** Included under b A II (vi) District Hospitals./ಜಿಲ್ಲಾ ಆಸ್ಪತ್ರೆಗಳ ಎಂಬ ವಿವರಗಳಲ್ಲಿ ಸೇರಿವೆ.

ವ್ಯಯ

29. MEDICAL

ವೈದ್ಯಕೀಯ

Minor Sub and Detailed Heads of Appropriation ವಿವರಿಸಿದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimate ಅಯವ್ಯಯ ಅಂದಾಜು 1970-71	Revised Estimate ಸರಿಪ್ಪುಡ ಅಂದಾಜು 1970-71	Budget Estimate ಅಯವ್ಯಯ ಅಂದಾಜು 1971-72
<p>b A Allopathic— ಆರೋಪಣೆ</p> <p>III T B INSTITUTIONS— ಕ್ಷಯರೋಗ ಚಿಕಿತ್ಸಾ ಸಂಸ್ಥೆಗಳು—</p> <p>b A III (a) Shanta bai Devarao Shivaram Sanatorium Bangalore ಶಾಂತಬಾಯಿ ದೇವರಾವ್ ಶಿವರಾಮ್ ಆರೋಗ್ಯಧಾಮ, ಬೆಂಗಳೂರು—</p> <p>1. Establishment Charges ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ತುಟ್ಟಿ ಛತ್ರೆ Other Allowance ಇತರ ಛತ್ರೆ</p> <p>2. Travelling Allowance ಪ್ರವಾಸ ಛತ್ರೆ</p> <p>3. Other Charges— ಇತರ ವೆಚ್ಚ— Diet of Patients ವಿಧ್ಯಾಹಾರ Hospital Necessaries ಆಸ್ಪತ್ರೆಯ ಪರಿಕರಗಳು Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ Other Charges ಇತರ ವೆಚ್ಚ</p> <p>Total b A III (a) ಒಟ್ಟು</p>	<p>36,795</p> <p>1,97,949</p> <p>1,92,449</p> <p>44,763</p> <p>1,001</p> <p>4,51,559</p> <p>2,84,979</p> <p>25,396</p> <p>20,357</p> <p>12,55,248</p>	<p>44,400</p> <p>2,14,200</p> <p>2,02,000</p> <p>50,000</p> <p>2,000</p> <p>3,60,000</p> <p>1,80,000</p> <p>20,000</p> <p>25,000</p> <p>11,02,600</p>	<p>40,400</p> <p>2,21,200</p> <p>1,97,000</p> <p>47,000</p> <p>1,000</p> <p>4,50,000</p> <p>2,50,000</p> <p>25,000</p> <p>25,000</p> <p>12,59,600</p>	<p>43,000</p> <p>2,43,000</p> <p>2,03,700</p> <p>1,00,100</p> <p>2,300</p> <p>4,80,000</p> <p>2,70,000</p> <p>30,000</p> <p>30,000</p> <p>14,02,400</p>
<p>b A III (b) Princess Krishnarajammanni Sanatorium, Mysore — ರಾಜಕಮಲಾ ಕೃಷ್ಣರಾಜಮ್ಮನ್ನ ಆರೋಗ್ಯಧಾಮ ಮೈಸೂರು—</p> <p>1. Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ತುಟ್ಟಿ ಛತ್ರೆ Other Allowances ಇತರ ಛತ್ರೆ</p> <p>2. Travelling Allowance ಪ್ರವಾಸ ಛತ್ರೆ</p> <p>3. Other Charges — ಇತರ ವೆಚ್ಚ— Diet of Patients ವಿಧ್ಯಾಹಾರ Hospital Necessaries ಆಸ್ಪತ್ರೆಯ ಪರಿಕರಗಳು Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ Other Charges ಇತರ ವೆಚ್ಚ</p>	<p>32,714</p> <p>1,95,075</p> <p>1,92,721</p> <p>32,014</p> <p>704</p> <p>3,26,502</p> <p>33,915</p> <p>20,724</p>	<p>37,000</p> <p>2,17,100</p> <p>1,99,300</p> <p>51,800</p> <p>1,000</p> <p>3,10,000</p> <p>45,000</p> <p>20,000</p>	<p>37,000</p> <p>2,17,100</p> <p>1,99,300</p> <p>51,800</p> <p>1,000</p> <p>3,25,000</p> <p>50,000</p> <p>20,000</p>	<p>41,800</p> <p>2,65,700</p> <p>2,04,300</p> <p>1,00,500</p> <p>1,200</p> <p>3,70,000</p> <p>60,000</p> <p>25,000</p>

29. MEDICAL

ವೈದ್ಯಕೀಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. A. III (c) Government Wellesly T. B. Sanatorium Bellary— ಸರ್ಕಾರಿ ವೆಲ್ಲೆಸ್ಲಿ ಕ್ಷಯರೋಗದ ಚಿಕಿತ್ಸಾ ನಿಲಯ, ಬೆಳ್ಳಾರಿ—				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	23,244	23,400	27,400	28,400
Pay of Establishment ಸ್ಥಾಪನೆ ವೆಚ್ಚ ...	1,22,645	1,35,500	1,55,500	1,60,400
Dearness Allowance ತುಟ್ಟಿ ಭತ್ಯೆ ...	1,05,562	1,26,800	1,29,800	1,30,900
Other Allowances ಇತರ ಭತ್ಯೆ ...	10,396	13,500	13,500	24,400
2. Travelling Allowance ಪ್ರವಾಸ ಭತ್ಯೆ ...	18,442	500	500	700
3. Other Charges— ಇತರ ವೆಚ್ಚ—				
Diet of Patients ಪಠ್ಯಾಹಾರ ...	3,27,322	2,50,000	3,00,000	3,00,000
Hospital Necessaries ಆಸ್ಪತ್ರೆಯ ಪರಿಕರಗಳು ...	48,093	80,000	80,000	90,000
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	5,792	7,000	7,000	10,000
Other Charges ಇತರ ವೆಚ್ಚ ...	13,211	10,000	12,000	13,000
Total b. A III (c) ಜುಮ್ಮಾ ...	6,74,707	6,46,700	7,25,700	7,57,800
b. A. III (d) Other T.B. Sanitoria— ಇತರ ಕ್ಷಯರೋಗ ಚಿಕಿತ್ಸಾನಿಲಯ ಆರೋಗ್ಯಧಾಮಗಳು				
1. Establishment charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	63,964	80,800	85,800	1,38,600
Pay of Establishment ಸ್ಥಾಪನೆ ವೆಚ್ಚ ...	2,36,581	2,39,700	2,59,700	3,40,000
Dearness Allowances ತುಟ್ಟಿ ಭತ್ಯೆ ...	2,41,065	2,38,600	2,43,600	3,09,800
Other Allowances ಇತರ ಭತ್ಯೆ ...	34,020	35,200	35,200	65,300
2. Travelling Allowance ಪ್ರವಾಸ ಭತ್ಯೆ ...	11,944	3,000	3,000	5,800
3. Other Charges— ಇತರ ವೆಚ್ಚ—				
Diet of Patients ಪಠ್ಯಾಹಾರ ...	5,23,518	4,80,000	5,25,000	6,30,000
Hospital Necessaries ಆಸ್ಪತ್ರೆಯ ಪರಿಕರಗಳು ...	2,34,877	1,40,000	2,50,000	2,50,000
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	23,398	22,000	40,000	40,000
Other Charges ಇತರ ವೆಚ್ಚ ...	87,573	40,000	75,000	75,000
Total b. A. III (d) ಜುಮ್ಮಾ ...	14,56,940	12,79,300	15,17,300	18,54,500

29. MEDICAL
ವೈದ್ಯಕೀಯ

Minor, Sub and Detailed Heads of Appropriation ವಿವರಣೆಗಾಗಿ ಉಪ, ಅಂಶ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಆಯವ್ಯಯ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. A III (c) District Hospitals T.B. (Units) ಜಿಲ್ಲಾ ಆಸ್ಪತ್ರೆಗಳು—ಕ್ಷಯರೋಗ ಚಿಕಿತ್ಸಾ ಘಟಕಗಳು				
1. Establishment charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	31,104	30,400	35,400	33,900
Pay of Establishment ಸ್ಥಾಪನೆ ವೆಚ್ಚ ...	91,023	1,21,000	1,21,000	1,20,800
Dearness Allowance ತುಟ್ಟ ಭತ್ಯೆ ...	1,02,634	1,29,200	1,29,200	1,10,200
Other Allowances ಇತರ ಭತ್ಯೆ ...	10,344	11,100	11,100	14,600
2. Travelling Allowance ಪ್ರಯಾಣ ಭತ್ಯೆ ...	2,223	3,500	2,500	4,600
3. Other Charges— ಇತರ ವೆಚ್ಚ—				
Diet of Patients ವ್ಯಥಾಪಕರ ...	38,265	60,000	60,000	60,000
Hospital Necessaries ಆಸ್ಪತ್ರೆಗೆ ಸಂಬಂಧಿಸಿದ ...	30,247	40,000	40,000	40,000
Electric and Water Charges ವಿದ್ಯುತ್, ನೀರು, ಸಂವಹನ ವೆಚ್ಚಗಳು ...	3,627	5,000	5,000	5,000
Other Charges ಇತರ ವೆಚ್ಚ ...	19,519	12,000	12,000	12,000
4. Financial Assistance to indigent T.B. Patients ಅವಿಧವಾ ಕ್ಷಯರೋಗಿಗಳಿಗೆ ಸಹಾಯ ...	2,710	10,000	4,000	10,000
Total b. A III (c) ಒಟ್ಟು ...	3,31,696	4,22,200	4,20,200	4,13,100
b. A. III (d) T. B. Demonstration and Training Centre, Bangalore— ಕ್ಷಯರೋಗ ಚಿಕಿತ್ಸಾ ಪ್ರದರ್ಶನ ಮತ್ತು ಶಿಕ್ಷಣ ಕೇಂದ್ರ, ಬೆಂಗಳೂರು				
1. Establishment charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	41,382	46,400	46,400	54,700
Pay of Establishment ಸ್ಥಾಪನೆ ವೆಚ್ಚ ...	81,405	89,700	102,700	1,03,100
Dearness Allowance ತುಟ್ಟ ಭತ್ಯೆ ...	82,013	83,400	90,100	95,400
Other Allowances ಇತರ ಭತ್ಯೆ ...	18,574	16,800	16,800	31,400
2. Travelling Allowance ಪ್ರಯಾಣ ಭತ್ಯೆ ...	2,599	3,000	3,000	3,500
3. Other Charges— ಇತರ ವೆಚ್ಚ—				
Hospital Necessaries ಆಸ್ಪತ್ರೆಗೆ ಸಂಬಂಧಿಸಿದ ...	47,663	50,000	50,000	56,000
Electric and Water Charges ವಿದ್ಯುತ್, ನೀರು, ಸಂವಹನ ವೆಚ್ಚ ...	4,220	3,000	3,000	4,000
Other charges ಇತರ ವೆಚ್ಚ ...	23,861	28,000	28,000	30,000
Total b. A. III, (d) ಒಟ್ಟು ...	3,01,747			

29. MEDICAL

ವೈದ್ಯಕೀಯ

Plant, Sub and Detailed Heads of Appropriation ವಿವಿಧವಿಭಾಗದ ಉಪ-ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1973-71	Budget Estimates ಆಯವ್ಯಯ ಅಂದಾಜು 1971-72
b. A. III (g) Domiciliary Treatment Centres.— ನಿವಾಸ ಚಿಕಿತ್ಸಾ ಕೇಂದ್ರಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	26,558	39,500	79,500	1,14,900
Pay of Establishment ಸ್ಥಾಪನೆ ವೇತನ ...	67,843	79,600	1,59,600	2,50,400
Dearness Allowance ಕುಟ್ಟು ಭತ್ಯೆ ...	64,013	79,900	1,69,900	2,20,800
Other Allowances ಇತರ ಭತ್ಯೆ ...	5,985	6,400	14,400	22,400
2. Travelling Allowance ಪ್ರವಾಸ ಭತ್ಯೆ ...	5,683	5,000	10,000	12,000
3. Other Charges— ಇತರ ವೆಚ್ಚ—				
Hospital Necessaries ಆಸ್ಪತ್ರೆಗೆ ಸಂಬಂಧಿಸಿದ ವಸ್ತುಗಳು ...	29,316	30,000	60,000	60,000
Electric and Water Charges ವಿದ್ಯುತ್, ನೀರು ಮತ್ತು ಇತರ ವೆಚ್ಚ ...	1,732	2,000	3,000	4,000
Other Charges ಇತರ ವೆಚ್ಚ ...	20,136	16,000	40,000	45,000
Total b.A III (g) ಒಟ್ಟು ...	2,21,266	2,58,400	5,26,400	7,29,500
b. A. III (h) B.C.G. Vaccination Units— ಬಿ.ಸಿ.ಜಿ. ದೇವಿ ಹಾಕುವ ಉಪಕರಣಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	18,163	24,100	14,100	14,200
Pay of Establishment ಸ್ಥಾಪನೆ ವೇತನ ...	1,43,881	1,78,200	2,28,200	2,56,300
Dearness Allowance ಕುಟ್ಟು ಭತ್ಯೆ ...	1,21,003	1,42,500	1,92,500	1,93,400
Other Allowances ಇತರ ಭತ್ಯೆ ...	12,912	11,700	13,700	37,900
2. Travelling Allowance ಪ್ರವಾಸ ಭತ್ಯೆ ...	15,449	30,000	30,000	58,000
Other Charges ಇತರ ವೆಚ್ಚ	1,21,949	80,000	1,00,000	1,00,000
Total b. A. III (h) ಒಟ್ಟು ...	4,33,357	4,66,500	5,78,500	6,52,800

EXPENDITURE
ವ್ಯಯ29. MEDICAL
ವೈದ್ಯಕೀಯ

Minor, Sub and Detailed Heads of Appropriation ಪರಿಚಯಿಸಿದ ಅಥವಾ ಉಪವಿಭಾಗಗಳ ವಿವರ	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
B. A. III (i) Committed Expenditure of Annual Plans.— ವಾರ್ಷಿಕ ಯೋಜನೆಗಳಿಗೆ ಒಪ್ಪಂದಿಸಿದ ವ್ಯಯ—				
Aftercare and Rehabilitation Centre, Bangalore— ವಿಶ್ರಾಂತಿ-ಕೇಂದ್ರಗಳು ಮತ್ತು ಪುನರ್ವಸತಿ ಕೇಂದ್ರ— ಬೆಂಗಳೂರು				
1. Establishment Charges— ಸಂಸ್ಥೆಗಳ ವ್ಯಯ—				
a. Pay of Officers ಅಧಿಕಾರಿಗಳ ವೇತನ	...	400	400	400
b. Pay of Establishment ಸಂಸ್ಥೆಗಳ ವೇತನ	48,466	54,800	29,800	31,500
c. Dearness Allowance ಪುಟ್ಟಿ ಅಥವಾ	20,522	26,000	21,000	25,200
d. Other Allowances ಇತರ ವ್ಯಯ	1,423	4,700	3,700	8,700
2. Travelling Allowance ಪ್ರಯಾಣ ಅಥವಾ	...	100	100	200
3. Stipends to Trainees ಅಭ್ಯಾಸಿಗಳಿಗೆ ಒಪ್ಪಂದಿಸಿದ ವ್ಯಯ	32,209	34,000	34,000	34,000
4. Other Charges ಇತರ ವ್ಯಯ	12,068	23,000	23,000	30,000
Total b. A. III (i) ಒಟ್ಟು	...	1,14,688	1,23,000	1,12,000
				1,30,000

29. MEDICAL

ವೈದ್ಯಕೀಯ

Minor, Sub and Detailed Heads of Appropriation ವಿನ್ಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1960-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. B. Department of Indian Medicine.— ಭಾರತೀಯ ವೈದ್ಯಶಾಸ್ತ್ರ ಇಲಾಖೆ				
I. DEFUNCT DIRECTORATE OF INDIAN MEDICINE— ನಿಂತುಹೋದ ಭಾರತೀಯ ವೈದ್ಯ ನಂಬರಲನಾಲಯ—				
1. Establishment Charges— ಸಂಬಂಧಿ ವೇತನ—				
Pay of Officers ಅಧಿಕಾರಿಗಳ ವೇತನ ...	3,089	7,000	3,000	8,400
Pay of Establishment ಸಂಬಂಧಿ ವೇತನ ...	14,120	21,400	23,400	24,500
Dearness Allowance ಕುಟ್ಟಿ ಭತ್ಯೆ ...	13,203	19,000	20,000	20,600
Other Allowances ಇತರ ಭತ್ಯೆ ...	2,998	3,200	3,000	6,800
2. Travelling Allowance ಪ್ರವಾಸ ಭತ್ಯೆ ...	10,754	11,000	11,000	14,000
3. Other Charges ಇತರ ವೆಚ್ಚ ...	12,154	15,000	15,000	17,000
Total b B. I. ಒಟ್ಟು ...	56,388	76,600	75,400	91,300
b.B. II. SRI JAYACHAMARAJENDRA INSTITUTE OF INDIAN MEDICINE, BANGALORE— ಶ್ರೀ ಜಯಚಾಮರಾಜೇಂದ್ರ ಭಾರತೀಯ ವೈದ್ಯ ಸಂಸ್ಥೆ, ಬೆಂಗಳೂರು—				
1. Establishment Charges— ಸಂಬಂಧಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	26,567	45,900	48,900	49,700
Pay of Establishment ಸಂಬಂಧಿ ವೇತನ ...	1,65,407	1,68,000	1,83,000	1,86,400
Dearness Allowances ಕುಟ್ಟಿ ಭತ್ಯೆ ...	1,60,066	1,58,300	1,64,300	1,66,300
Other Allowances ಇತರ ಭತ್ಯೆ ...	32,456	35,600	35,600	63,600
2. Travelling Allowance ಪ್ರವಾಸ ಭತ್ಯೆ ...	674	1,600	1,600	2,000
3. Other Charges— ಇತರ ವೆಚ್ಚ—				
Diet of Patients ಪಠ್ಯಾಹಾರ ...	1,17,764	1,10,000	1,10,000	1,10,000
Hospital Necessaries ಆಸ್ಪತ್ರೆಯ ಪರಿಕರಗಳು ...	82,026	1,75,000	1,75,000	1,75,000
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	760	8,000	8,000	8,000
Other Charges ಇತರ ವೆಚ್ಚ ...	22,070	15,000	15,000	15,000
Total b B. II ಒಟ್ಟು ...	6,07,790	7,17,400	7,41,400	7,76,000

29 MEDICAL

ವೈದ್ಯಕೀಯ

Minor Sub and Detailed Heads of Appropriation ವಿಭಾಗೀಕರಣ ಉಪ ಉ ಮಕ್ಕ, ಸೂಚಕ ಶೀರ್ಷಿಕೆಗಳು	Accounts ಠಕ್ಕೆ 196 70	Budget Estimates ಆಯವ್ಯಯ ಅಂದಾಜು 1970-71	Revised Estimates ಬದಲಾಯಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971 2
b B III AYURVEDIC AND UNANI HOSPITALS AND DISPENSARY, Mysore — ಅಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಮತ್ತು ಮತ್ತು ಔಷಧಾಲಯ ವ್ಯವಸ್ಥೆ—				
1 Establishment Charges— ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ	12,922	23 700	20,700	25,100
Pay of Establishment ಸ್ಥಾಪನೆ ವೆಚ್ಚ	1,00,020	1,10,400	1,25 400	1 91,200
Dearness Allowance ಕಟ್ಟು ಭತ್ಯೆ	94,973	1 01,800	1 01,800	1,08 300
Other Allowances ಇತರ ಭತ್ಯೆ	16,923	17,700	17 700	37,300
2 Travelling Allowance ವ್ಯಯ ಭತ್ಯೆ	1,135	3,500	2 500	3,500
3 Other Charges— ಇತರ ವೆಚ್ಚ —				
Diet of Patients ವ್ಯಯಾಹಾರ	57,991	50 000	50 000	60,000
Hospital Necessaries ಆಸ್ಪತ್ರೆಯ ಪರಿಕರಗಳು	44,429	75,000	75,000	80,000
Electric and Water Charges ವಿದ್ಯುತ್, ಮತ್ತು ನೀರಿನ ವೆಚ್ಚ	1,940	5,000	5 000	6,000
Other Charges ಇತರ ವೆಚ್ಚ	30,541	10 000	10 000	10,000
Total b B. III ಒಟ್ಟು	3,60,874	3,97 100	4,08,100	4,63,400
b. B IV OTHER AYURVEDIC AND UNANI HOSPITALS (GRANTS IN AID)— ಇತರ ಅಯುರ್ವೇದ ಮತ್ತು ಯುನಾನಿ ಆಸ್ಪತ್ರೆಗಳು ಸಹಾಯಧನದಡಿ—				
1. Grants in aid— ಸಹಾಯಧನದಡಿ—				
(1) Subsidised Medical Practitioner Centres ಧನಸಹಾಯ ಪಡೆಯುವ ವೈದ್ಯಕೀಂದ್ರಗಳು	2,19,570	2,40,000	2,40,000	2,40,000
(ii) Rural Medical Practitioner Centres ಗ್ರಾಮೀಣ ವೈದ್ಯಕೀಂದ್ರಗಳು	19,526	21,000	21,000	21,000
(iii) Private Dispensaries and Hospitals ಪ್ರಾಥಮಿಕ ಔಷಧಾಲಯ ಮತ್ತು ಆಸ್ಪತ್ರೆಗಳು	17,000	18 000	18,000	18,000
(iv) Colleges with attached Hospitals ಆಸ್ಪತ್ರೆಗಳಿರುವ ಕಾಲೇಜುಗಳು	1,61,375	1,00 000	1,00,000	1,00,000
2 Grant in aid to Taluk Board and Local Fund dispensaries ತಾ. ಉಪ ಮಂಡಳಿಗಳು ಹಾಗೂ ಸ್ಥಳೀಯ ನಿಧಿ ಉಪಾಲಯಗಳಿಗೆ ಸಹಾಯಧನ	53 329	1,20 000	1,20 000	1,20,000
Total b B IV ಒಟ್ಟು	4,75,800	4,99,000	4,99 000	4,99,000

29. MEDICAL
ವೈದ್ಯಕೀಯ

Mirror, Sub and Detailed Heads of Appropriation ವಿವರಣೆಗಡ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. B. V GOVERNMENT AYURVEDIC AND UNANI DISPENSARIES— ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಔಷಧಾಲಯಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	1,31,894	1,57,800	1,27,800	1,77,700
Dearness Allowance ತುಟ್ಟ ಭತ್ಯೆ ...	1,03,900	1,29,100	1,09,100	1,30,500
Other Allowances ಇತರ ಭತ್ಯೆ ...	6,227	5,700	5,700	7,300
2. Travelling Allowance ಪ್ರವಾಸ ಭತ್ಯೆ ...	3,257	3,500	3,500	4,600
3. Other Charges ಇತರ ವೆಚ್ಚ ...	15,289	20,000	20,000	20,000
Total b. B V ಒಟ್ಟು ...	2,60,567	3,16,100	2,66,100	3,40,100
b. B VI CENTRAL PHARMACY, BANGALORE— ಕೇಂದ್ರ ಔಷಧ ಸಂಶೋಧನಾಲಯ (ಸೆಂಟ್ರಲ್ ಫಾರ್ಮಸಿ) ಬೆಂಗಳೂರು—				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	6,229	7,100	11,300	9,000
Pay of Establishment ಸ್ಥಾಪನೆ ವೆಚ್ಚ ...	53,691	90,300	60,300	90,600
Dearness Allowance ತುಟ್ಟ ಭತ್ಯೆ ...	53,629	91,700	61,800	80,700
Other Allowances ಇತರ ಭತ್ಯೆ ...	9,043	16,100	13,100	33,200
2. Travelling Allowance ಪ್ರವಾಸ ಭತ್ಯೆ ...	36	500	500	700
3. Other Charges— ಇತರ ವೆಚ್ಚ				
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	907	1,500	2,000	2,000
Purchase of Drugs ಔಷಧಗಳ ಖರೀದಿ ...	1,03,151	1,00,000	1,00,000	1,00,000
Other Charges ಇತರ ವೆಚ್ಚ ...	66,629	5,000	5,000	5,000
Total b. B VI ಒಟ್ಟು ...	2,93,315	3,12,200	2,54,000	3,21,200
b. B. VII. COMMITTED EXPENDITURE OF THE THIRD FIVE YEAR PLAN— ಮೂರನೆಯ ಪಾಂಚವರ್ಷೀಯ ಯೋಜನೆಯಲ್ಲಿ ಒಪ್ಪಿ ಕೊಂಡ ವ್ಯಯ Government College of Indian Medicine, Mysore. ಸರ್ಕಾರದವರು ನಡೆಸುವ ಭಾರತೀಯ ವೈದ್ಯ ಮಹಾ ವಿದ್ಯಾಲಯ, ಮೈಸೂರು—				
... ..	10,027	10,000	10,000	10,000
Total b. B. VII ಒಟ್ಟು ...	10,027	10,000	10,000	10,000

EXPENDITURE ವ್ಯಯ

29 MEDICAL ವೈದ್ಯಕೀಯ

Minor and Sub Group Heads of Appropriation
ವಿಭಾಗೀಯ ಮತ್ತು ಸಬ್ ಗ್ರೂಪ್ ಹೆಡ್ಸ್ ಆಫ್ ಅಪ್ರೊಪ್ರಿಯೇಷನ್

Accounts ಲೆಕ್ಕ 1969 0	Budget Estimates ಆಂದಾಯ ಅಂದಾಜು 1970 71	Revised Estimates ಸುಧಾರಿತ ಅಂದಾಜು 1970 71	Budget Estimates ಆಂದಾಯ ಅಂದಾಜು 1971 72
c. Medical Colleges and Schools ವೈದ್ಯಕೀಯ ಕಾಲೇಜುಗಳು ಮತ್ತು ಶಾಲೆಗಳು			
A. SCHOLARSHIPS ವಿದ್ಯಾರ್ಥಿ ವಹಿವಾಟು	1		1
B COLLEGES— ಕಾಲೇಜುಗಳು	6 26,130	1,75,000	2,50,000
(i) MEDICAL COLLEGE, BANGALORE ವೈದ್ಯಕೀಯ ಕಾಲೇಜು, ಬೆಂಗಳೂರು			2 75,000
(ii) MEDICAL COLLEGE, MYSORE ವೈದ್ಯಕೀಯ ಕಾಲೇಜು, ಮೈಸೂರು	23,64,931	22,79,200	23,29,200
(iii) KARNATAK MEDICAL COLLEGE, HUBLI ಕರ್ನಾಟಕ ವೈದ್ಯಕೀಯ ಕಾಲೇಜು, ಹುಬ್ಳಿ	20,99,724	19,09,600	21,62,000
(iv) MEDICAL COLLEGE, BELLARY ವೈದ್ಯಕೀಯ ಕಾಲೇಜು, ಬೆಲ್ಲಾರಿ	22,01,928	23,28,500	21,93,500
(v) DENTAL COLLEGE, BANGALORE ದಂತ ವೈದ್ಯಕೀಯ ಕಾಲೇಜು, ಬೆಂಗಳೂರು	11,01,947	15,08,200	13,02,700
(vi) COMMITTED EXPENDITURE OF ANNUAL PLANS ವಾರ್ಷಿಕ ಯೋಜನೆಗಳ ಅಡಿಯಲ್ಲಿ ಆಗಿರುವ ವ್ಯಯ	3,61,914	4,61,900	3,70,900
Total c B ಒಟ್ಟು	2,20,036	2 87,600	2,47,700
Total c ಒಟ್ಟು	83,73,480	87,75,000	86,66,000
Total ಒಟ್ಟು	89,99,610	89,50,000	1,06,02,070
		89,16,000	1,08,77,000

29. MEDICAL

ವೈದ್ಯಕೀಯ

Mirror, Sub and Detailed Heads of Appropriation ನಿರೋಧಕರ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಬದಲಾಯಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. B. V GOVERNMENT AYURVEDIC AND UNANI DISPENSARIES— ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಔಷಧಾಲಯಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	1,31,894	1,57,800	1,27,800	1,77,700
Dearness Allowance ತುಟ್ಟ ಭತ್ಯೆ ...	1,03,900	1,29,100	1,09,100	1,30,500
Other Allowances ಇತರ ಭತ್ಯೆ ...	6,227	5,700	5,700	7,300
2. Travelling Allowance ಪ್ರವಾಸ ಭತ್ಯೆ ...	3,257	3,500	3,500	4,600
3. Other Charges ಇತರ ವೆಚ್ಚ ...	15,289	20,000	20,000	20,000
Total b. B V ಒಟ್ಟು ...	2,60,567	3,16,100	2,66,100	3,40,100
b. B VI CENTRAL PHARMACY, BANGALORE— ಕೇಂದ್ರ ಔಷಧ ಸಂಶೋಧನಾಲಯ (ಸೆಂಟ್ರಲ್ ಫಾರ್ಮಸಿ) ಬೆಂಗಳೂರು—				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	6,229	7,100	11,300	9,000
Pay of Establishment ಸ್ಥಾಪನೆ ವೇತನ ...	53,691	90,300	60,300	90,600
Dearness Allowance ತುಟ್ಟ ಭತ್ಯೆ ...	53,629	91,700	61,800	80,700
Other Allowances ಇತರ ಭತ್ಯೆ ...	9,043	16,100	13,100	33,200
2. Travelling Allowance ಪ್ರವಾಸ ಭತ್ಯೆ ...	36	500	500	700
3. Other Charges— ಇತರ ವೆಚ್ಚ				
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	907	1,500	2,000	2,000
Purchase of Drugs ಔಷಧಗಳ ಖರೀದಿ ...	1,03,151	1,00,000	1,00,000	1,00,000
Other Charges ಇತರ ವೆಚ್ಚ ...	66,629	5,000	5,000	5,000
Total b. B VI ಒಟ್ಟು ...	2,93,315	3,12,200	2,54,000	3,21,200
b B. VII. COMMITTED EXPENDITURE OF THE THIRD FIVE YEAR PLAN— ಮೂರನೆಯ ಪಾಂಚವರ್ಷೀಯ ಯೋಜನೆಯಲ್ಲಿ ಒಪ್ಪಿ ಕೊಂಡ ವ್ಯಯ				
Government College of Indian Medicine, Mysore. ಸರ್ಕಾರದವರು ನಡೆಸುವ ಭಾರತೀಯ ವೈದ್ಯ ಮತ್ತು ವಿದ್ಯಾಲಯ, ಮೈಸೂರು ...	10,027	10,000	10,000	10,000
Total b B. VII ಒಟ್ಟು ...	10,027	10,000	10,000	10,000

29 MEDICAL

ವೈದ್ಯಕೀಯ

Minor and Sub Group Heads of Appropriation ವಿವಿಧ ಗುರುತು ಮತ್ತು ಸಬ್ ಗುರುತುಗಳಲ್ಲಿ	Accounts ಲೆಕ್ಕ 1969 0	B dget Est mates ಅಂದಾಜು ಅಂದಾಜು 1970 71	Revised Est mates ಸರಿಪಡಿಸಿದ ಅಂದಾಜು 1970 71	Budget Est mates ಅಂದಾಜು ಅಂದಾಜು 1971 72
C Medical Colleges and Schools ಮೆಡಿಕಲ್ ಕಾಲೇಜು ಮತ್ತು ಶಾಲೆಗಳು—				
A SCHOLARSHIPS ವಿದ್ಯಾರ್ಥಿ ವೇತನ	6 26 130	1 75 000	2 50 000	2 75 000
B COLLEGES— ವಿದ್ಯಾಲಯಗಳು				
(i) MEDICAL COLLEGE BANGALORE ಮೆಡಿಕಲ್ ಕಾಲೇಜು ಬೆಂಗಳೂರು	23 84 931	22 79 200	23 29 200	28 26 100
(ii) MEDICAL COLLEGE MYSORE ಮೆಡಿಕಲ್ ಕಾಲೇಜು ಮೈಸೂರು	20 99 724	19 09 600	21 62 000	23 93 500
(iii) KARNATAK MEDICAL COLLEGE HUBLI ಕರ್ನಾಟಕ ಮೆಡಿಕಲ್ ಕಾಲೇಜು ಹುಬ್ಬಳ್ಳಿ	22 04 928	23 28 500	21 93 500	27 48 500
(iv) MEDICAL COLLEGE BELLARY ಮೆಡಿಕಲ್ ಕಾಲೇಜು ಬೆಲ್ಲಾರಿ	11 01 947	15 08 200	13 02 700	16 91 500
(v) DENTAL COLLEGE BANGALORE ಡೆಂಟಲ್ ಕಾಲೇಜು ಬೆಂಗಳೂರು	3 61 914	4 61 900	3 70 900	6 08 600
(vi) COMMITTED EXPENDITURE OF ANNUAL PLANS ಮುಂಗಡವಾಗಿ ವ್ಯಯಿಸಿದ ವಾರ್ಷಿಕ ಯೋಜನೆಯಲ್ಲಿ ಒಟ್ಟು ವ್ಯಯ	2 20 036	2 87 600	2 47 700	3 33 800
Total c B ಒಟ್ಟು	83 73 480	87 75 000	86 66 000	1 08 02 000
Total c ಒಟ್ಟು	89 99 610	89 50 000	89 18 000	1 08 77 000

29. MEDICAL

ವೈದ್ಯಕೀಯ

Minor. Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c.B. (i) MEDICAL COLLEGE, BANGALORE— ಮೆಡಿಕಲ್ ಕಾಲೇಜು, ಬೆಂಗಳೂರು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	9,42,891	8,58,700	10,08,700	11,00,000
Pay of Establishment ಸ್ಥಾಪನೆ ವೇತನ ...	4,90,349	2,57,600	2,77,600	2,70,800
Dearness Allowance ತುಟ್ಟಿ ಭತ್ಯೆ ...	4,41,422	4,63,200	5,03,200	4,81,300
Other Allowances ಇತರ ಭತ್ಯೆ ...	2,01,326	4,47,700	3,47,700	6,72,900
2 Travelling Allowance ಪ್ರವಾಸ ಭತ್ಯೆ ...	17,541	12,000	12,000	16,100
3 Other Charges— ಇತರ ವೆಚ್ಚ—				
Equipment and Apparatus ಸಾಧನ ಸಾಮಗ್ರಿ ಮತ್ತು ಸಲಕರಣೆಗಳು ...	95,404	1,00,000	1,00,000	1,20,000
Library ಗ್ರಂಥಾಲಯ ...	47,897	35,000	35,000	40,000
Hostel ವಸತಿ ನಿಲಯ ...	5,204	5,000	5,000	5,000
Other Charges ಇತರ ವೆಚ್ಚ ...	1,42,897	1,60,000	1,00,000	1,20,000
Total c.B. (i) ಒಟ್ಟು ...	23,84,931	22,79,200	23,89,200	28,26,100
c. B (ii) MEDICAL COLLEGE, MYSORE.— ಮೆಡಿಕಲ್ ಕಾಲೇಜು, ಮೈಸೂರು.—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	7,37,810	7,56,000	9,16,600	8,93,000
Pay of Establishment ಸ್ಥಾಪನೆ ವೇತನ ...	4,25,894	2,84,300	3,19,300	3,30,000
Dearness Allowance ತುಟ್ಟಿ ಭತ್ಯೆ ...	4,60,950	4,52,800	4,82,200	4,72,700
Other Allowances ಇತರ ಭತ್ಯೆ ...	2,71,311	1,87,900	2,15,900	4,27,500
2. Travelling Allowance ಪ್ರವಾಸ ಭತ್ಯೆ ...	10,296	13,000	13,000	17,300
3. Other Charges— ಇತರ ವೆಚ್ಚ—				
Equipment and Apparatus ಸಾಧನ ಸಾಮಗ್ರಿ ಮತ್ತು ಸಲಕರಣೆ ...	78,999	1,00,000	1,00,000	1,20,000
Library ಗ್ರಂಥಾಲಯ ...	34,979	35,000	35,000	40,000
Hostel ವಸತಿ ನಿಲಯ ...	732	5,000	5,000	8,000
Other Charges ಇತರ ವೆಚ್ಚ ...	78,753	75,000	75,000	85,000
Total c. B (ii) ಒಟ್ಟು ...	20,99,724	19,09,600	21,62,000	23,93,500

29 MEDICAL

ವ್ಯಯ
ವೈದ್ಯಕೀಯ

Minor, Sub and Detailed Heads of Appropriation ವಿವರಣೆಯುಳ್ಳ ಉಪ-ಉಪ-ವಿವರಣೆಗಳಿಗಾಗಿ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 19 0-71	Budget Estimates ಆಯವ್ಯಯ ಅಂದಾಜು 1971-72
e. B (iii) KARNATAK MEDICAL COLLEGE, HUBLI ಕರ್ನಾಟಕ ವಿದ್ಯಾರ್ಥಿ ವಾಹಿನಿ ಹಬ್ಬಳ್ಳಿ—				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	7 17 529	8,00 200	8,69,200	9,10 000
Pay of Establishment ಸ್ಥಾಪನೆ ವೆಚ್ಚ	4 65 8 9	2 57 400	2 82,400	2,72 900
Dearness Allowance ಹೆಚ್ಚುವರಿ ಭತ್ಯೆ	4 14 835	4,70 100	3,70 100	4,46 700
Others Allowances ಇತರ ಭತ್ಯೆ	1,80 390	2,81,800	2 81,800	6,93 400
2 Travelling Allowance ಪ್ರವಾಸ ಭತ್ಯೆ	6,334	10 000	10,000	11,500
3 Other Charges— ಇತರ ವೆಚ್ಚ				
Equipment and Apparatus ಸಾಧನ ಸಾಮಗ್ರಿ ಮತ್ತು ಸಹಕರಣ	1,92 425	1,80 000	1 90,000	2 00 000
Library ಗ್ರಂಥಾಲಯ	22 275	35,000	35,000	40,000
Hostel ಮನೆ ನಿರ್ಮಾಣ	4 957	5,000	5,000	8,000
Other Charges ಇತರ ವೆಚ್ಚ	2,00 254	1 50,000	1,50,000	1,60,000
Total e B (iii) ಒಟ್ಟು	22 01,928	23 23,500	21,93,500	27,48 500
e B (iv) MEDICAL COLLEGE, BELLARY ವಿದ್ಯಾರ್ಥಿ ವಾಹಿನಿ ಬೆಲ್ಲರಿ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	3 42,811	5 43 700	4,68,700	6 94,000
Pay of Establishment ಸ್ಥಾಪನೆ ವೆಚ್ಚ	2,06,945	1,51,100	1,71 100	1 76 500
Dearness Allowance ಹೆಚ್ಚುವರಿ ಭತ್ಯೆ	2,16 394	3,05 900	2 55 900	2 83,800
Others Allowances ಇತರ ಭತ್ಯೆ	76 812	1,97 500	1,47,600	3 00 700
2 Travelling Allowance ಪ್ರವಾಸ ಭತ್ಯೆ	6 627	10 000	10,000	11 500
3 Other Charges— ಇತರ ವೆಚ್ಚ				
Equipment and Apparatus ಸಾಧನ ಸಾಮಗ್ರಿ ಮತ್ತು ಸಹಕರಣ	82 577	2 00,600	1,50,000	2 00 000
Library ಗ್ರಂಥಾಲಯ	36 457	35 000	35,000	40 000
Hostel ಮನೆ ನಿರ್ಮಾಣ		5,000	5 000	8 000
Other Charges ಇತರ ವೆಚ್ಚ	1 93 324	60 000	60 000	-
Total e B (iv) ಒಟ್ಟು	11 01,917	15,99,500	13 02,700	

29. MEDICAL

ವೈದ್ಯಕೀಯ

Minor, Sub and Detailed Heads of Appropriation ವಿ. ಕೋಡ್ ಮತ್ತು ಸೂಚಕ ವಿವರಗಳು	Accounts 1969-70	Budget Estimates 1970-71	Revised Estimates 1970-71	Budget Estimates 1971-7
c. B. (v) DENTAL COLLEGE, BANGALORE ದಂತಕಾಲೇಜು, ಬೆಂಗಳೂರು				
1. Establishment Charges— ಸ್ಥಾಪನೆ ವೆಚ್ಚ -				
Pay of Officers ಅಧಿಕಾರಿಗಳ ವೇತನ ...	1,30,703	1,67,300	1,57,300	1,90,000
Pay of Establishment ಸ್ಥಾಪನೆ ವೇತನ ...	61,445	48,100	52,100	54,300
Dearness Allowance ಹೂಡು ಭತ್ಯೆ ...	74,102	86,800	66,800	88,700
Oil or Allowances ಇತರ ಭತ್ಯೆ ...	42,368	51,100	26,100	1,44,000
2. Travelling Allowance ಪ್ರವಾಸ ಭತ್ಯೆ ...	2,292	2,600	2,600	3,600
3. Other Charges— ಇತರ ವೆಚ್ಚ—				
Equipment and Apparatus ಸಾಧನ ಸಾಮಗ್ರಿ ಮತ್ತು ಸೇವಕನ ...	40,862	1,00,000	89,000	1,20,000
Other Charges ಇತರ ವೆಚ್ಚ ...	7,136	6,000	6,000	8,000
Total c. B. (v) ಒಟ್ಟು ...	3,61,914	4,61,900	3,70,000	6,08,600
c. B. (vi) COMMITTED EXPENDITURE OF ANNUAL PLANS ವಾರ್ಷಿಕ ಯೋಜನೆಗಳಿಗೆ ಅಭಿವೃದ್ಧಿ ವ್ಯಯ				
College of Pharmacy— ಔಷಧ ವಿಜ್ಞಾನ ಕಾಲೇಜು, ಬೆಂಗಳೂರು				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	74,029	80,300	80,300	86,100
Pay of Establishment ಸ್ಥಾಪನೆ ವೇತನ ...	32,445	37,800	40,900	45,000
Dearness Allowance ಹೂಡು ಭತ್ಯೆ ...	51,592	56,500	56,500	57,900
Other Allowances ಇತರ ವೆಚ್ಚ ...	8,875	15,000	15,000	46,000
2. Travelling Allowance ಪ್ರವಾಸ ಭತ್ಯೆ ...	5,790	5,000	5,000	5,800
3. Other Charges ಇತರ ವೆಚ್ಚ ...	47,305	93,000	50,000	93,000
Total c. B. (vi) ಒಟ್ಟು ...	2,20,036	2,87,600	2,47,700	3,33,800

ವ್ಯಯ

29. MEDICAL

ವೈದ್ಯಕೀಯ

Minor, Sub and Detailed Heads of Appropriation ವಿವರಣೆಗೊಳಿಸಿದ ಸೂಚನೆ ಮತ್ತು ಸೂಚನೆಗಳಿಗೊಳಿಸಿದ	Accounts ಲೆಕ್ಕ 1969-70	Budget Estimates ಅಂದಾಜಿನ ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜಿನ ಅಂದಾಜು 1971-72
d. Mental Hospitals— ಮನಸ್ಸಿನ ಹಸ್ತಾಂತರಣೆ				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	...	77,868	97,700	1,07,700
Pay of Establishment ಸ್ಥಾಪನೆ ವೆಚ್ಚ	...	5,37,338	5,53,200	6,58,200
Dearness Allowance ತುಟ್ಟು ಛಡ್ಡು	...	5,05,783	5,04,800	5,31,900
Other Allowances ಇತರ ಛಡ್ಡು	...	1,11,297	1,23,300	2,81,800
2. Travelling Allowance ವ್ಯವಾಸ ಛಡ್ಡು				
...	...	5,737	3,000	3,000
3. Other Charges— ಇತರ ವೆಚ್ಚ				
Diet of Patients ಪ್ರಾಣಿಗಳ ಆಹಾರ	...	7,87,460	9,50,000	9,00,000
Hospital Necessaries ಆಸ್ಪತ್ರೆಗೆ ಅಗತ್ಯವಿರುವ ಸಾಮಗ್ರಿಗಳು	...	2,28,872	2,20,000	2,50,000
Electric and water Charges ವಿದ್ಯುತ್ ಮತ್ತು ನೀರಿನ ವೆಚ್ಚ	...	29,385	25,000	30,000
Other Charges ಇತರ ವೆಚ್ಚ	...	1,07,560	80,000	1,00,000
Total d ಒಟ್ಟು	...	23,91,300	25,62,000	26,12,000
e. Chemical Examiner— ರಸಾಯನ ಪರೀಕ್ಷಕರು				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	...	28,181	35,700	39,700
Pay of Establishment ಸ್ಥಾಪನೆ ವೆಚ್ಚ	...	8,456	10,200	12,500
Dearness Allowance ತುಟ್ಟು ಛಡ್ಡು	...	10,330	13,100	14,300
Other Allowances ಇತರ ಛಡ್ಡು	...	1,308	1,600	3,500
2. Travelling Allowance ವ್ಯವಾಸ ಛಡ್ಡು				
...	...	1,918	2,400	2,500
3. Other Charges— ಇತರ ವೆಚ್ಚ				
Ap. status and Chemicals ಸೂಚನೆ ಮತ್ತು ರಸಾಯನಗಳಿಗಾಗುವ	...	12,442	15,000	15,000
Other Charges ಇತರ ವೆಚ್ಚ	...	8,843	3,000	4,000
Total, e ಒಟ್ಟು	...	71,478	81,600	89,000

29. MEDICAL

ವೈದ್ಯಕೀಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1960-70	Budget Estimates ಆಮವ್ಯಯ ಅಂದಾಜು 1970-71	Revised Estimates ಮುಷ್ಯುತ ಅಂದಾಜು 1970-71	Budget Estimates ಆಮವ್ಯಯ ಅಂದಾಜು 1971-72
f. Employees' State Insurance Scheme— ನೌಕರರ ರಾಜ್ಯ ವಿಮಾ ಯೋಜನೆ—				
A. ADMINISTRATIVE UNIT ಆಡಳಿತ ವಿಭಾಗ ...	1,16,737	1,56,800	1,44,800	1,74,000
B. HOSPITAL UNIT ಆಸ್ಪತ್ರೆ ವಿಭಾಗ ...	12,09,926	21,12,400	18,78,400	26,44,700
C. DISPENSARIES UNIT ಔಷಧಾಲಯ ವಿಭಾಗ ...	55,89,781	80,55,800	81,20,800	1,06,50,300
D. COMMITTED EXPENDITURE OF ANNUAL PLANS ವಾರ್ಷಿಕ ಯೋಜನೆಯಲ್ಲಿ ಒಪ್ಪಿಕೊಂಡ ವ್ಯಯ ...	17,57,730
Total f. ಒಟ್ಟು ...	86,74,174	1,03,25,000	1,01,44,000	1,34,69,000
f. Employees' State Insurance Scheme— ನೌಕರರ ರಾಜ್ಯ ವಿಮಾ ಯೋಜನೆ				
A. ADMINISTRATIVE UNIT.— ಆಡಳಿತ ವಿಭಾಗ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	18,098	20,200	16,200	20,100
Pay of Establishment ಸ್ಥಾಪನೆ ವೇತನ ...	39,351	56,000	55,000	59,900
Dearness Allowance ಕುಟ್ಟು ಭತ್ಯೆ ...	35,308	48,000	45,000	47,400
Other Allowances ಇತರ ಭತ್ಯೆ ...	11,803	11,700	9,700	22,800
E.S.I. Special Allowance ಇ.ಎಸ್.ವಿ. ವಿಶೇಷ ಭತ್ಯೆ ...	1,104	3,900	3,400	5,900
2. Travelling Allowance ವ್ಯವಾಸ ಭತ್ಯೆ ...	2,722	4,500	4,500	4,900
3. Other Charges— ಇತರ ವೆಚ್ಚ—				
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ ...	923	500	1,000	1,000
Other Charges ಇತರ ವೆಚ್ಚ ...	7,423	10,000	10,000	12,000
Total f A ಒಟ್ಟು ...	1,16,737	1,56,800	1,44,800	1,74,000

* Included under f B. Hospital Unit and f C. Dispensaries Unit. ಆಸ್ಪತ್ರೆ ಮತ್ತು ಔಷಧಾಲಯ ವಯ ಭತ್ಯೆಗಳಲ್ಲಿ ಸೇರಿವೆ

29 MEDICAL

ವೈದ್ಯಕೀಯ

Minor Suband Detail of Heads of Appropriation ವಿವರಣೆಯ ಉಪ-ಲೆಕ್ಕ ಮತ್ತು ಸವಿಸ್ತರ ವಿವರಣೆಗಳು	Accounts ಲೆಕ್ಕ 1967-0	Budget Est. mated ಅಂದಾಜು 1970-71	Revised Est. mated ಪರಿಷ್ಕೃತ ಅಂದಾಜು 1970 71	Budget Est. mated ಅಂದಾಜು 1971 72
f Employees State Insurance Scheme ನೌಕರರ ಹಕ್ಕು ವಿಮೆ ಯೋಜನೆ				
B HOSPITAL UNIT ಆಸ್ಪತ್ರೆ ವಿಭಾಗ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	2 03 812	2 50 000	2 25 000	2 91 000
Pay of Establishment ಸ್ಥಾಪನೆ ವೆಚ್ಚ	1 66 978	4 10 000	3 10 000	5 01 300
Dearness Allowances ಹುದ್ದೆ ಭತ್ಯೆ	2 90,739	4 67 200	3 67 900	4 85 000
Other Allowances ಇತರ ಭತ್ಯೆ	76 949	1 45 600	1 15 600	2 28 600
E S I Special Allowance ಇ. ಎಸ್. ಐ ವಿಶೇಷ ಭತ್ಯೆ	28 143	83 100	53 100	85 300
2 Travelling Allowances ಪ್ರವಾಸ ಭತ್ಯೆ	2 155	1 500	2 500	3 500
3 Other Charges— ಇತರ ವೆಚ್ಚ—				
Diet of Patients ರೋಗಿಗಳ ಆಹಾರ	1 35 302	2 50 000	2 50 000	3 00 000
Hospital Necessaries ಆಸ್ಪತ್ರೆಯ ವಸ್ತುಗಳು	2 15 582	3 00 000	3 50 000	5 00 000
Electric and Water Charges ವಿದ್ಯುತ್, ನೀರು, ಬೀದಿ ವೆಚ್ಚ	82 715	40 000	40 000	50 000
Capitation Grant ಮೂಲಭೂತ ಅನುದಾನ	46 996	1 00 000	1 00 000	1 00 000
Non recruiting ಅನುದಾನ	15 728	30 000	30 000	50 000
Other Charges ಇತರ ವೆಚ್ಚ	14 847	35 000	30 000	50 000
Total B ಒಟ್ಟು	12 09 926	21 12 400	18 78 400	25 44 700

29. MEDICAL

ವೈದ್ಯಕೀಯ

Minor, Sub and Detailed Heads of Appropriation ಕಿ.ಸಿ.ಸಿ.ಎ.ಗೂ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಆಂದಾಜು 1971-72
I. Employees State Insurance Scheme ನೌಕರರ ರಾಜ್ಯ ವಿಮಾ ಯೋಜನೆ				
C. DISPENSARIES UNIT. ಔಷಧಾಲಯ ವಿಭಾಗ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	6,16,445	7,10,200	9,70,200	9,86,400
Pay of Establishment ಸ್ಥಾಪನೆ ವೇತನ	6,63,680	9,64,500	8,64,500	12,80,800
Dearness Allowance ಪುಟ್ಟಿ ಭತ್ಯೆ	8,97,937	12,11,600	11,11,600	14,65,100
Other Allowances ಇತರ ಭತ್ಯೆ	3,92,783	4,56,400	3,96,400	15,50,100
E. S. I. Special Allowances ಇ. ಎಸ್. ಐ. ವಿಶೇಷ ಭತ್ಯೆ	1,51,513	2,88,100	2,38,100	3,27,900
2. Travelling Allowance ಪ್ರವಾಸ ಭತ್ಯೆ	9,382	10,000	15,000	25,000
3. Other Charges— ಇತರ ವೆಚ್ಚ—				
Hospital Necessaries ಆಸ್ಪತ್ರೆಯ ಪರಿಕರಗಳು	19,04,766	25,00,000	28,00,000	35,00,000
Electric and Water Charges ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚ	8,342	20,000	20,000	50,000
Capitation Grant ಮೂಲಧನ ಅನುದಾನ	7,68,598	15,00,000	13,00,000	13,00,000
Non-Recurring ಅನುಪುನರಾವರ್ತಿತ	...	20,000	20,000	25,000
Other Charges ಇತರ ವೆಚ್ಚ	1,76,335	3,75,000	3,75,000	4,00,000
Works ಕಾಮಗಾರಿ	...	10,000	10,000	10,000
Total I, C ಒಟ್ಟು	55,69,781	80,55,800*	81,20,800	1,06,50,300

ವ್ಯಯ

29 MEDICAL

ವೈದ್ಯಕೀಯ

Minor Sub and Detailed Heads of Appropriation ಮಾನ್ಯರ ಸಚಿವರುಗಳಿಂದ ಒದಗಿಸಿದ ವಿವರಗಳಿಗಾಗಿ	Acc ts ಆಯ್ಕೆ 1953-70	Bud et Est mates ಅಂದಾಜು ಅಂದಾಜು 1970-71	Revised Est mates ಸುಧಾರಿತ ಅಂದಾಜು 19 0 71	Budget Estimates ಅಂದಾಜು ಅಂದಾಜು 1 71 72
f Employees State Insurance Schemes — ಗೃಹದ ಕಾಪು ವಿಮಾನ ಯೋಜನೆ —				
D COMMITTED EXPENDITURE OF ANNUAL PLANS— ವಾರ್ಷಿಕ ಯೋಜನೆಗಳಿಗೆ ಒದಗಿಸಿದ ವ್ಯಯ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	34 933			
Pay of Establishment ಸ್ಥಾಪನೆ ವೆಚ್ಚ	1 58 802			
Dearness Allowance ತಕ್ಕ ಭತ್ಯೆ	1 53 305			
Other Allowances ಇತರ ಭತ್ಯೆ	50 817			
E S I Special Allowances ಇವರಿಗೆ ವಿಶೇಷ ಭತ್ಯೆ	7 276			
2 Travelling Allowance ಪ್ರಯಾಣ ಭತ್ಯೆ	700	*	.	.
3 Other Charges — ಇತರ ವೆಚ್ಚ—				
Det of Patients ಮರಣಾಂಕ	74 772			
Hospital Necessaries ಆಸ್ಪತ್ರೆಯ ಪರಿಕರಗಳು	11 57 640			
Electric and Water Charges ವಿದ್ಯುತ್ ಮತ್ತು ನೀರಿನ ವೆಚ್ಚ	277			
Capital on Grant ಮೂಲಧನ ಅಂದಾಜು	98 565			
Non Recurring ಲಾಂಛನ				
Other Charges ಇತರ ವೆಚ್ಚ	20 643			
Total f D ಒಟ್ಟು	17 57 730			
g Charges in England ಇಂಗ್ಲೆಂಡಿನಲ್ಲಿ ವೆಚ್ಚ—				
1 Other Charges— ಇತರ ವೆಚ್ಚ				
M cellaneous ಸೂಚನೆ	---			
Total g ಒಟ್ಟು				

* Included under f B Hospital Unit and f C Dispensaries Unit / ಆಸ್ಪತ್ರೆ ಮತ್ತು ಔಷಧಿಗೃಹಗಳಿಗೆ ಸೇರಿರುತ್ತದೆ.

30. PUBLIC HEALTH

ಜನಾರೋಗ್ಯ

Summary by Minor Heads of Appropriation ವಿವರಣೆಯಿಂದ ಉಪಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Public Health Establishment (Voted) ಜನಾರೋಗ್ಯ ಸಂಸ್ಥಾನ (ಪೂರೈಕೆ)...	2,54,79,035	2,78,90,700	2,81,54,000	3,31,54,000
(Charged) (ಪ್ರಭೃತ)...	3,979	20,000	20,000	20,000
b. Grants for Public Health Purposes ಜನಾರೋಗ್ಯದ ಪಾಲನೆಗೆ ಅನುದಾನ ...	3,18,553	33,76,700	42,97,000	26,27,000
c. Expenses in connection with Epidemic Diseases ಸಾಂಕ್ರಾಮಿಕ ರೋಗ ಚಿಕಿತ್ಸೆಯ ವೆಚ್ಚಗಳು ...	53,00,653	37,05,900	79,49,000	89,61,000
d. Bacteriological Laboratories ರೋಗಕಾರಿ ಪ್ರಯೋಗಶಾಲೆಗಳು ...	11,35,490	6,86,000	12,64,000	13,71,000
e. Leprosy ಕುಷ್ಠರೋಗ ...	12,28,009	11,70,700	13,83,000	15,10,000
f. Works ಕಾಮಗಾರಿಗಳು ...	41,04,173	44,75,000	43,85,000	48,80,000
g. Miscellaneous ವಿವಿಧ ...	1,71,629	2,32,000	2,71,000	2,67,000
h. Expenditure written back from " 94 Capital Outlay on Improvement of Public Health outside the Revenue Account." " 94 ರಾಜಸ್ವ ಲೆಕ್ಕಕ್ಕೆ ಸೇರದ ಜನಾರೋಗ್ಯ ಪಾಲನೆಯ ಮೂಲ ಧನವ್ಯಯ" ಎಂಬ ಶೀರ್ಷಿಕೆಯಿಂದ ಹಿಂದಕ್ಕೆ ತೆಗೆದುಕೊಂಡ ವ್ಯಯ ...	8,000
i. Tools and Plant ಉಪಕರಣ ಮತ್ತು ಸ್ಥಿರಯಂತ್ರ ...	13,142	75,000	50,000	80,000
j. Development Schemes ಅಭಿವೃದ್ಧಿ ಕಾರ್ಯಗಳು ...	1,68,60,428	2,70,97,000	2,71,07,000	2,05,70,000
k. Charges in England ಇಂಗ್ಲೆಂಡಿನಲ್ಲಿನ ವೆಚ್ಚ
Revision of Pay Scales etc. ವೇತನ ಪ್ರಮಾಣ ಪರಿಷ್ಕರಣ ಇತ್ಯಾದಿ	35,67,000
Total—30 (Net) (Voted) ಒಟ್ಟು (ಒಟ್ಟು) (ಪೂರೈಕೆ) ..	5,46,19,112	7,72,86,000	7,48,10,000	7,34,20,000
Charged ಪ್ರಭೃತ ...	3,979	20,000	20,000	20,000
Add-recoveries* ಪುನಃ-ಪಡಿಸಿಕೊಳ್ಳುವಿಕೆ	1,10,000	2,00,000	1,50,000
Total—30 (Gross) (Voted) ಒಟ್ಟು—(ಸಕಲ) (ಪೂರೈಕೆ) ...	5,46,19,112	7,73,96,000	7,50,10,000	7,35,70,000
Charged ಪ್ರಭೃತ ...	3,979	20,000	20,000	20,000

*Details of Recoveries—f B. 2. Rs. 1,50,000—ವಸೂಲಿಗಳ ವಿವರ f B. 2 ರೂ. 1,50,000.

ವ್ಯಯ

30. PUBLIC HEALTH

ಜವಾಬ್ದಾರಿ

Group Sub Heads of Appropriation ವಿಭಾಗೀಯ ಸಮೂಹ ಉಪ-ವಿಭಾಗ	Accounts ಲೆ, 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Public Health Establishment— ಜವಾಬ್ದಾರಿ ಸ್ಥಾಪನೆ				
A DIRECTORATE OF HEALTH AND FAMILY PLANNING SERVICES— ಆರೋಗ್ಯ ಮತ್ತು ಕುಟುಂಬಜೀವನ ಸೇವಾ ಸಂಸ್ಥಾನಗಳು—				
(Voted) (ಪರಿಷ್ಕೃತ)	8,31,576	8 87,300	9,48 000	10,13,000
Charged ವ್ಯಯ	3,979	20,000	20,000	20,000
AA DRUGS CONTROLLER ಔಷಧ ನಿಯಂತ್ರಕರು	4,54,280	6 12,000	5 72,000	7 14 000
B DISTRICT CHARGES ಜಿಲ್ಲಾ ವ್ಯಯಗಳು	2,18 85,429	2,33,96,900	2,39 47 000	2,91,60,000
C HEALTH TRAINING CENTRE RAMANAGARAM ಆರೋಗ್ಯ ತರಬೇತಿ ಕೇಂದ್ರ ಬಾಮನಗುಡಿ	1,79,129	2,19,700	2 01 000	2 19,000
E HEALTH CESS COLLECTION CHARGES ಆರೋಗ್ಯ ಅನುದಾನ ಸಂಗ್ರಹ ವ್ಯಯ	4 975	50,000	50 000	50 000
F COMBINED RURAL HEALTH AND NURSING PROJECT ಸಮೂಹ ಗ್ರಾಮೀಣ ಆರೋಗ್ಯ ಮತ್ತು ಶುಶ್ರೂಷಾ ಪ್ರಾಜೆಕ್ಟುಗಳು	7,23 320	6,74,800	6 36 000	7,76,000
H HEALTH UNITS IN SIDDLAGHATTA AND SINGUPPA N E S BLOCKS ಸಿಡ್ಲಾಹಟ್ಟಾ ಮತ್ತು ಶಿಂಗುಪ್ಪಾ ಉಪ್ಪಾಲಯ ವ್ಯವಸ್ಥಾ ಸೇವಾ ಕ್ಷೇತ್ರಗಳಲ್ಲಿ ಆರೋಗ್ಯ ಘಟನೆಗಳು	1,97,304	2,51,900	2,37 000	3 03,000
J CONTROL OF CHOLERA AT KANAEPURA TALUK ಕನಕಪುರ ತಾಲೂಕಿನಲ್ಲಿ ಕೊಲೆರಾ ನಿಯಂತ್ರಣದ ನಿಯಂತ್ರಣ	1,64,015	2,83 200	2 31,000	2,90,000
JJ HEALTH UNITS OF MYSORE TYPE ಮೈಸೂರು ಮಾದರಿಯ ಆರೋಗ್ಯ ಘಟನೆಗಳು	5 09 284	6,79 400	6,23,000	7,89,000
L MATERNITY AND CHILD WELFARE CENTRE ಪ್ರಸವ ಮತ್ತು ಶಿಶುಕಲ್ಯಾಣ ಕೇಂದ್ರ	46,921	59,800	40,000	71,000
O LOCAL VACCINATION ESTABLISHMENT ಸ್ಥಳೀಯ ಲಸಿಕೆ ಸ್ಥಾಪನೆ	2 04,787	2,32 500	2 25,000	2 43,000
P OPENING OF COMBINED MEDICAL AND PUBLIC HEALTH UNITS ಸಮೂಹ ವೈದ್ಯಕೀಯ ಮತ್ತು ಜವಾಬ್ದಾರಿ ಘಟನೆ ಗಳ ಸ್ಥಾಪನೆ	33,818	80 000	51 000	91,000
B COMMITTED EXPENDITURE OF ANNUAL PLANS ವಾರ್ಷಿಕ ಯೋಜನೆಯಲ್ಲಿ ಒಪ್ಪಂದಿತ ವ್ಯಯ	2,44,197	4,62,600	3,90 000	4,70 000
Total a (Voted) ಒಟ್ಟು (ಪರಿಷ್ಕೃತ)	2,54,79,035	2,78,90,700		
Charged ವ್ಯಯ	3 979	20,000		

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Public Health Establishment — ಜನಾರೋಗ್ಯ ಸಿಬ್ಬಂದಿ —				
a A. DIRECTORATE OF HEALTH AND FAMILY PLANNING SERVICES ಆರೋಗ್ಯ ಮತ್ತು ಕುಟುಂಬ ಯೋಜನ ಸೇವಾ ಸಂಪಾಲನಾಲಯ —				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,14,504	1,37,600	1,27,600	1,35,500
Pay of Establishment ಸಿಬ್ಬಂದಿ ವೇತನ ...	2,96,673	3,05,100	3,40,100	3,37,400
Dearness Allowance ತುಟ್ಟಿ ಭತ್ಯೆ ...	2,18,175	2,35,600	2,55,800	2,49,900
Other Allowances ಇತರ ಭತ್ಯೆ ...	40,041	44,000	44,500	1,07,200
2. Travelling Allowance ಪ್ರವಾಸ ಭತ್ಯೆ ...	20,443	20,000	20,000	23,000
3. Other Charges (Voted) ಇತರ ವೆಚ್ಚ (ಪ್ರರಸ್ಕೃತ) ...	1,22,958	1,00,000	1,25,000	1,25,000
(Charged) (ಪ್ರಭೃತ) ..	3,979	20,000	20,000	20,000
4. Fellowship tenable in India ಭಾರತದಲ್ಲಿ ಕೊಡುವ ಅಧಿಭಾತ್ರವೃತ್ತಿ ...	17,478	30,000	30,000	30,000
5. Fellowship tenable Outside India ಭಾರತದ ಹೊರಗೆ ಕೊಡುವ ಅಧಿಭಾತ್ರವೃತ್ತಿ ...	1,304	15,000	5,000	5,000
Total a. A (Voted) ಒಟ್ಟು (ಪ್ರರಸ್ಕೃತ) ...	8,31,576	8,87,300	9,48,000	10,13,000
Charged (ಪ್ರಭೃತ) ...	3,979	20,000	20,000	20,000
a. AA. DRUGS CONTROLLER — ಔಷಧ ನಿಯಂತ್ರಕರು				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,00,215	1,34,200	1,27,000	1,64,300
Pay of Establishment ಸಿಬ್ಬಂದಿ ವೇತನ ...	1,12,587	1,33,800	1,41,000	1,52,800
Dearness Allowance ತುಟ್ಟಿ ಭತ್ಯೆ ...	1,33,018	1,66,500	1,66,500	1,70,800
Other Allowances ಇತರ ಭತ್ಯೆ ...	27,605	37,500	37,000	80,100
2. Travelling Allowance ಪ್ರವಾಸ ಭತ್ಯೆ ...	21,395	40,000	25,000	46,000
3. Other Charges ಇತರ ವೆಚ್ಚ ...	59,460	1,00,000	75,500	1,00,000
Total a-AA ಒಟ್ಟು ...	4,54,280	6,12,000	5,72,000	7,14,000

30 PUBLIC HEALTH
ಜನಾರೋಗ್ಯ

Minor Sub and Detailed Heads of Appropriation ವಿವರಿಸಿದ ಉಪ ಲಠ ಮತ್ತು ಸವಿಸದ ಹೆಚ್ಚರಿಕೆ	Accounts ಲೆಕ್ಕ 1969-70	Budget Estimate ಅಂದವ್ಯಯ ಅಂದಾಜು 1970-71	Revised Estimate ಪರಿಷ್ಕೃತ ಅಂದಾಜು 1970-71	Budget Estimate ಅಂದವ್ಯಯ ಅಂದಾಜು 1971-72
a Public Health Establishment ಜನಾರೋಗ್ಯ ಸ್ಥಾಪನೆ				
a B DISTRICT CHARGES— ಜಿಲ್ಲಾ ವೆಚ್ಚ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	30,97,058	33,89,000	38,89,000	45,00,000
Pay of Establishment ಸ್ಥಾಪನೆ ವೆತನ	69,97,917	78,11,000	75,11,000	92,70,000
Dearness Allowance ಪುಟ್ಟ ಭತ್ಯೆ	76,13,506	84,63,400	79,63,500	90,00,000
Other Allowances ಇತರ ಭತ್ಯೆ	12,24,087	14,33,500	16,33,500	21,75,000
2 Travelling Allowance ಪ್ರವಾಸ ಭತ್ಯೆ	11,55,790	8,00,000	11,00,000	12,00,000
3 Other Charges ಇತರ ವೆಚ್ಚ	17,57,175	13,00,000	17,50,000	17,50,000
4 Drugs etc ಔಷಧಿಗಳು ಇತ್ಯಾದಿ	39,896	2,00,000	1,00,000	1,00,000
Total a B ಒಟ್ಟು	2,18,85,429	2,33,96,900	2,39,47,000	2,51,25,000
a C HEALTH TRAINING CENTRE RAMANAGAPAM— ಅರಸೀಕೆರೆ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	10,605	10,000	10,000	10,000
Pay of Establishment ಸ್ಥಾಪನೆ ವೆತನ	72,904	70,000	70,000	70,000
Dearness Allowance ಪುಟ್ಟ ಭತ್ಯೆ	64,512	60,000	60,000	60,000
Other Allowances ಇತರ ಭತ್ಯೆ	8,574	10,000	10,000	10,000
2 Travelling Allowance ಪ್ರವಾಸ ಭತ್ಯೆ				
3 Other Charges ಇತರ ವೆಚ್ಚ				
4 Stipends ಬೆಳವಣಿಗೆ				
5 Propaganda Work of Health Education ಆರೋಗ್ಯ ಶಿಕ್ಷಣ ಪ್ರಚಾರ ಕಾರ್ಯ				

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ನಿರನೀಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ವರಿಷ್ಠಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Public Health Establishment— ಜನಾರೋಗ್ಯ ಸಂಸ್ಥೆ—				
a.E. Health Cess Collection Charges ಆರೋಗ್ಯ ಉಪಕರ ಸಂಗ್ರಹಣೆಯ ನಿರೀಕ್ಷಿಸಿದ ವೆಚ್ಚ, ...	4,975	50,000	50,000	50,000
a. F. COMBINED RURAL HEALTH AND NURSING PROJECT— ಸಂಯುಕ್ತ ಗ್ರಾಮೀಣ ಆರೋಗ್ಯ ಮತ್ತು ಶುಶ್ರೂಷೆ ಕಾರ್ಯಕ್ರಮ—				
1. Establishment Charges— ಸಂಸ್ಥೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	53,445	33,500	45,500	45,100
Pay of Establishment ಸಂಸ್ಥೆ ವೇತನ ...	2,10,907	2,09,100	1,84,100	2,30,000
Dearness Allowance ತುಟ್ಟ ಭತ್ಯೆ ...	2,05,401	2,05,900	1,75,900	2,04,800
Other Allowances ಇತರ ಭತ್ಯೆ ...	23,602	11,300	11,000	21,600
2. Travelling Allowance ಪ್ರವಾಸ ಭತ್ಯೆ ...	36,087	25,000	29,500	34,500
3. Other Charges ಇತರ ವೆಚ್ಚ ...	1,93,875	1,90,000	1,90,000	2,00,000
Total a F ಒಟ್ಟು ...	7,23,320	6,74,800	6,36,000	7,36,000
a. H. HEALTH UNITS SIDDLAGHATTA SIRUGUPPA N.E.S. BLOCKS— ಶಿವಮೊಗ್ಗ ಮತ್ತು ಶಿವಮೊಗ್ಗ ತಾಲ್ಲೂಕು ವಿಸ್ತರ ಕ್ಷೇತ್ರಗಳಲ್ಲಿ ಸೇವಾ ಆರೋಗ್ಯ ಘಟಕಗಳು				
1 Establishment Charges— ಸಂಸ್ಥೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	21,739	32,200	32,200	43,400
Pay of Establishment ಸಂಸ್ಥೆ ವೇತನ ...	64,110	89,900	79,900	1,10,300
Dearness Allowance ತುಟ್ಟ ಭತ್ಯೆ ...	69,598	94,300	84,300	1,06,800
Other Allowances ಇತರ ಭತ್ಯೆ ...	8,454	13,500	13,600	19,700
2. Travelling Allowance ಪ್ರವಾಸ ಭತ್ಯೆ ...	12,597	12,000	12,000	12,800
3. Other Charges ಇತರ ವೆಚ್ಚ ...	20,806	10,000	15,000	15,000
Total a H ಒಟ್ಟು ...	1,97,304	2,51,900	2,37,000	3,08,000

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ನಿರ್ದಿಷ್ಟವಾದ ಉಪ-ಉಪ ಮತ್ತು ಸೂಚಕ ವಿಭಾಗಗಳು	Accounts ಲೆಕ್ಕ 1969-70	Budget Estimates ಅನುಮಾನ ಅಂದಾಜು 19 6-71	Revised Estimates ಸರಿಪಡಿಸಿದ ಅಂದಾಜು 19 6 71	Budget Estimates ಅನುಮಾನ ಅಂದಾಜು 1971 72
a Public Health Establishment ಜನಾರೋಗ್ಯ ಸ್ಥಾಪನೆ				
a J CONTROL OF CHOLERA AT KANAKAPURA TALUK— ಕಾನಕಪುರ ತಾಲೂಕಿನಲ್ಲಿ ಕೊಲೆರಾ ನಿಯಂತ್ರಣ ನಿರೀಕ್ಷಣೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	5,630	14,900	10 900	20,500
Pay of Establishment ಸ್ಥಾಪನೆ ವೆಚ್ಚ	70,286	1,16,800	96,800	1 23 000
Dearness Allowance ತುಟ್ಟಿ ಭತ್ಯೆ	75,094	1,35,200	1,05,700	1,25,000
Other Allowances ಇತರ ಭತ್ಯೆ	5 017	8,800	8,600	12,100
2. Travelling Allowance ಪ್ರವಾಸ ಭತ್ಯೆ	5,751	5,000	7,000	8,000
3 Other Charges ಇತರ ವೆಚ್ಚ	2,237	2,500	2,000	2,400
Total a J ಒಟ್ಟು	1,64,015	2,83,200	2 31,000	3,90,000
a JJ HEALTH UNITS OF MYSORE TYPE ಮೈಸೂರು ಆರೋಗ್ಯ ಮಾದರಿ ಆರೋಗ್ಯ ಘಟಕಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	46,205	51 700	55,700	70,900
Pay of Establishment ಸ್ಥಾಪನೆ ವೆಚ್ಚ	1,92 047	2,72 400	2,33,400	3 12 400
Dearness Allowance ತುಟ್ಟಿ ಭತ್ಯೆ	1,99,364	2,73,200	2,33,200	2,92,700
Other Allowances ಇತರ ಭತ್ಯೆ	29,761	40,600	55,700	63,700
2 Travelling Allowance ಪ್ರವಾಸ ಭತ್ಯೆ	27,536	20,000	25,000	28,600
3 Other Charges ಇತರ ವೆಚ್ಚ	14,371	21,500	20,000	20,500
Total a JJ ಒಟ್ಟು	5,09,284	6,79,400	6,23,000	7,89,000

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. L. MATERNITY AND CHILD WELFARE CENTRE— ಪ್ರಸವ ಮತ್ತು ಶಿಶು ಕಲಾಣ ಕೇಂದ್ರ—				
1. Establishment Charges— ಸಿಬ್ಬಂದಿ ವೆಚ್ಚ— Pay of Establishment ಸಿಬ್ಬಂದಿ ವೇತನ ...	22,732	29,400	19,400	36,000
Dearness Allowances ತುಟ್ಟಿ ಭತ್ಯೆ ...	20,072	25,400	15,600	28,700
Other Allowance ಇತರ ಭತ್ಯೆ ...	3,186	3,700	3,600	5,200
2. Travelling Allowance ಪ್ರವಾಸ ಭತ್ಯೆ ...	907	300	900	600
3. Other Charges ಇತರ ವೆಚ್ಚ ...	24	1,000	500	500
Total a. L. ಜುಮ್ಮಾ ...	46,921	59,800	40,000	71,000
a. O. LOCAL VACCINATION ESTT— ಸ್ಥಳೀಯ ದೇವಿ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ— Pay of Establishment ಸಿಬ್ಬಂದಿ ವೇತನ ...	92,218	97,800	94,800	1,13,200
Dearness Allowance ತುಟ್ಟಿ ಭತ್ಯೆ ...	90,424	1,11,300	1,08,800	1,06,500
Other Allowances ಇತರ ಭತ್ಯೆ ...	6,033	7,100	5,100	4,700
2. Travelling Allowance ಪ್ರವಾಸ ಭತ್ಯೆ ...	15,108	15,000	15,000	17,300
3. Other Charges ಇತರ ವೆಚ್ಚ ...	1,004	1,300	1,300	1,300
Total a. O. ಜುಮ್ಮಾ ...	2,04,787	2,32,500	2,25,000	2,43,000
a. P. OPENING OF COMBINED MEDICAL AND PUBLIC HEALTH UNITS— ಸಂಯುಕ್ತ ವೈದ್ಯಕೀಯ ಮತ್ತು ಜನಾರೋಗ್ಯ ಘಟಕಗಳನ್ನು ಪ್ರಾರಂಭಿಸುವುದು—				
1. Establishment Charges— ಸಿಬ್ಬಂದಿ ವೆಚ್ಚ— Pay of Establishment ಸಿಬ್ಬಂದಿ ವೇತನ ...	14,368	41,200	26,200	48,600
Dearness Allowances ತುಟ್ಟಿ ಭತ್ಯೆ ...	12,485	28,800	18,800	32,600
Other Allowance ಇತರ ಭತ್ಯೆ ...	3,778	4,600	4,000	4,300
2. Travelling Allowance ಪ್ರವಾಸ ಭತ್ಯೆ ...	1,726	3,000	3,000	3,500
3. Other Charges ಇತರ ವೆಚ್ಚ ...	1,461	3,000	2,000	2,000
Total a. P. ಜುಮ್ಮಾ ...	33,818	80,600	54,000	91,000

ವಯ್ಯ

30 PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ವಿನ್ಯೋಗದ ಉಪ ಒಳ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Public Health Establishments — ಜನಾರೋಗ್ಯ ಸ್ಥಾಪನೆಗಳು—				
a R COMMITTED EXPENDITURE OF ANNUAL PLANS ವಾರ್ಷಿಕ ಯೋಜನೆಯಲ್ಲಿ ಒಪ್ಪಿಕೊಂಡ ವ್ಯಯ				
I BUREAU OF HEALTH EDUCATION— ಆರೋಗ್ಯ ಶಿಕ್ಷಣ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	22 858	36 400	31 000	42,000
Pay of Establishment ಸ್ಥಾಪನೆ ವೇತನ	44 163	62 300	62 000	68,000
Dearness Allowance ಕುಟುಂಭಕ್ಕೆ ಇತರ ಛೇದ	37,069	58,700	58,700	60,800
Other Allowances ಇತರ ಛೇದ	7 424	10 300	10 300	25 700
2 Travelling Allowance ಪ್ರವಾಸ ಛೇದ	5,730	10 000	7,000	11,500
3 Other Charges ಇತರ ವೆಚ್ಚ	26,044	23,000	26,000	25,000
Total a R I ಒಟ್ಟು	1,43,288	2,00,700	1,95,000	2,33,000
a) R II SCHOOL HEALTH SERVICES— ಶಾಲಾ ಆರೋಗ್ಯ ಸೇವೆಗಳು—				
.1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ				
Pay of Establishment ಸ್ಥಾಪನೆ ವೇತನ	30 339	66,800	66,000	85,300
Dearness Allowance ಕುಟುಂಭಕ್ಕೆ ಇತರ ಛೇದ	30,252	64,300	64,300	60,421
Other Allowances ಇತರ ಛೇದ	12 280	24 000	24,100	25,500
2 Travelling Allowance ಪ್ರವಾಸ ಛೇದ	9,170	45 000	19,000	27 000
3 Other Charges ಇತರ ವೆಚ್ಚ	13,863	62,000	29 000	36 000
Total a R II ಒಟ್ಟು	1,00,000	2,67,800	1 95,000	2 11 000
Total a R ಒಟ್ಟು	2,44,167	4 68,500	3,90,000	4 44 000

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ಽನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Grants for Public Health Purposes.— ಜನಾರೋಗ್ಯ ಪಾಲನೆಗೆ ಅನುದಾನ				
Other Grants— ಇತರ ಅನುದಾನಗಳು—				
1. Water Supply and Drainage purposes ನೀರು ಸವಬರಾಯಿ ಮತ್ತು ಚರಂಡಿ ಕಾಮಗಾರಿಗಳು ...	248	10,00,000	21,20,000	4,00,000*
2. Red Cross Society ರೆಡ್ ಕ್ರಾಸ್ ಸಂಸ್ಥೆ ...	36,717	20,000	20,000	20,000
3. Miscellaneous Grants ಸಂಕೀರ್ಣ ಅನುದಾನ ...	2,22,877	18,56,700	18,56,700	18,56,100(a):
4. Committed Expenditure of Annual Plans— ವಾರ್ಷಿಕಯೋಜನೆಯಲ್ಲಿ ಒಪ್ಪಿಕೊಂಡ ವೆಚ್ಚ—				
Establishment of Health Unit Type Dispensaries (Grants to Hospitals and Dispensaries) ಆರೋಗ್ಯ ಘಟಕಮಾದರಿ ಔಷಧಾಲಯಗಳ ಸ್ಥಾಪನೆ (ಆಸ್ಪತ್ರೆಗಳಿಗೆ ಮತ್ತು ಔಷಧಾಲಯಗಳಿಗೆ ಅನುದಾನ).	58,711	5,00,000	3,00,300	3,50,900
Total b. ಜುಮ್ಮಾ ...	3,18,553	33,76,700	42,97,000	26,27,000
e. Expenses in connection with Epidemic Diseases— ಸಾಂಕ್ರಾಮಿಕ ರೋಗಗಳ ಸಂಬಂಧವಾಗಿ ವೆಚ್ಚ—				
A. GENERAL ಸಾಮಾನ್ಯ ...	11,71,737	13,94,300	13,50,000	15,98,000
B. EPIDEMIC PREVENTIVE MEASURES ಸಾಂಕ್ರಾಮಿಕ ರೋಗ ನಿವಾರಣಾ ವ್ಯವಸ್ಥೆಗಳು ...	90,618	82,800	88,000	95,000
C. COMMITTED EXPENDITURE OF THE SECOND FIVE YEAR PLAN ದ್ವಿತೀಯ ಪಂಚವಾರ್ಷಿಕ ಯೋಜನೆಗೆ ಒಪ್ಪಿಕೊಂಡ ವ್ಯಯ ...	1,26,528	20,00,000	14,00,000	16,00,000
D. COMMITTED EXPENDITURE OF THE THIRD FIVE YEAR AND ANNUAL PLANS ಪಾಂಚವಾರ್ಷಿಕ ಯೋಜನೆ ಮತ್ತು ವಾರ್ಷಿಕ ಯೋಜನೆ ಗಳಲ್ಲಿ ಒಪ್ಪಿಕೊಂಡ ವ್ಯಯ ...	39,11,770	52,28,800	51,11,000	56,68,000
Total e. ಜುಮ್ಮಾ ...	53,00,653	87,05,900	79,49,000	89,61,000

*Grants to Municipalities for conversion of Dry Latrines into Flush Latrines and for providing Public Latrines.

ಇಂಗುವ ಕಕ್ಕಸ್ತುಗಳನ್ನು ಕೊಚ್ಚಿ ಕೊಂಡು ಹೋಗುವ ಕಕ್ಕಸ್ತುಗಳನ್ನಾಗಿ ಪರಿವರ್ತಿಸುವುದಕ್ಕೂ ಮತ್ತು ಸಾರ್ವಜನಿಕ ಕಕ್ಕಸ್ತುಗಳ ನಿರ್ಮಾಣಕ್ಕಾಗಿ ನಗರ ಪಾಲಿಕೆಗಳಿಗೆ ಅನುದಾನ.

(a) Details shown in Appendix—J. J ಎಂಬ ಅನುಬಂಧದಲ್ಲಿ ವಿವರಗಳನ್ನು ತೋರಿಸಿದೆ.

EXPENDITURE
ವ್ಯಯ

೨೧

30 PUBLIC HEALTH
ಜನಾರೋಗ್ಯ

Major Sub and Detailed Heads of Appropriation ವಿವಿಧ ಮೊದಲ ಹಂತದ ಒಳ ಮತ್ತು ಸವಿವರಣೆ ವಿಭಾಗಗಳು	Accounts ಒಟ್ಟು 1969-70	Budget Estimate ಆಯವ್ಯಯ ಅಂದಾಜು 1970-71	Revised Estimate ಸಂಶ್ಲಿಷಿತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
c Expenses in connection with Epidemic Diseases — ಸಾಂಕ್ರಮಿಕ ರೋಗ ಸಂಬಂಧವಾದ ವೆಚ್ಚಗಳು —				
c A GENERAL ಸಾಮಾನ್ಯ				
Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	37 945	36 800	50 800	65 500
Pay of Establishment ಸ್ಥಾಪನೆ ವೇತನ	3 87 052	4 71 300	4 64 000	5 60 200
Dearness Allowance ತುಟ್ಟ ಭತ್ಯೆ	4 31 005	5 13 200	4 93 900	5 12 100
Other Allowances ಇತರ ಭತ್ಯೆ	76 143	87 000	80 000	1 59 900
Travelling Allowance ಪ್ರವಾಸ ಭತ್ಯೆ	37 978	33 000	40 000	46 000
Other Charges ಇತರ ವೆಚ್ಚ	2 01 614	2 50 000	2 20 000	2 50 000
Total c A ಒಟ್ಟು	11 71 737	13 94 300	13 50 000	15 98 000
B EPIDEMIC PREVENTIVE MEASURES— ಸಾಂಕ್ರಮಿಕ ರೋಗ ನಿವಾರಣಾ ವ್ಯವಸ್ಥೆಗಳು —				
Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	34 702	30 600	37 600	39 700
Dearness Allowance ತುಟ್ಟ ಭತ್ಯೆ	33 095	27 900	27 200	27 300
Other Allowances ಇತರ ಭತ್ಯೆ	2 515	3 000	2 900	4 800
Travelling Allowance ಪ್ರವಾಸ ಭತ್ಯೆ	10 216	5 000	8 300	8 900
Other Charges ಇತರ ವೆಚ್ಚ	10 090	15 000	12 000	15 000
Total c B ಒಟ್ಟು	90 618	82 800	88 000	90 000

BE

33

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimate ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
8. C. COMMITTED EXPENDITURE OF THE SECOND FIVE YEAR PLAN— ದ್ವಿತೀಯ ಪಾಂಚವರ್ಷಿಕ ಯೋಜನೆಯ ಬಗ್ಗೆ ಒಪ್ಪಿ ಕೊಂಡ ವ್ಯಯ—				
(1) National Malaria Eradication Programme— ರಾಷ್ಟ್ರೀಯ ಮಲೇರಿಯ ನಿರ್ಮೂಲನ ಕಾರ್ಯಕ್ರಮ—				
(i) Materials and Equipments received under the Technical Co-operation Agreement. ತಂತ್ರೀಕ ಸಹಕಾರ ಒಡಂಬಡಿಕೆಯ ಮೇರೆಗೆ ಪಡೆದ ಸಾಮಗ್ರಿಗಳು ಮತ್ತು ಸಲಕರಣೆ ...	1,01,686	10,00,000	6,00,000	6,00,000
(ii) Cost of Materials and Equipments received through D.G.S.D. ಡಿ.ಜಿ.ಎಸ್.ಡಿ. ದ್ವಾರಾ ಪಡೆದ ಸಾಮಗ್ರಿಗಳ ಮತ್ತು ಸಲಕರಣೆಗಳ ಬೆಲೆ ...	24,842	7,00,000	7,00,000	7,00,000
(iii) Materials and Equipments received under T.C.A. Programme for Filaria. 'ಫಿಲೇರಿಯ'ದ ಬಗ್ಗೆ ಟಿ.ಸಿ.ಎ. ಕಾರ್ಯಕ್ರಮದ ಮೇರೆಗೆ ಪಡೆದ ಸಾಮಗ್ರಿಗಳು ಮತ್ತು ಸಲಕರಣೆಗಳು	3,00,000	1,00,000	3,00,000
Total c. C. ಜುಮ್ಲಾ ...	1,26,528	20,00,000	14,00,000	16,00,000

30. PUBLIC HEALTH

ಜನರೋಗ್ಯ

Minor, Sub and Detailed Heads of Appropriation ದೊಡ್ಡದೇವರ ಹಂತ, ಸಬ್ ಹಂತ, ಸೂಚಕ ಶೀರ್ಷಿಕೆಗಳು	Accounts ದಳಿ 1969-70	Budget Estimates ಆರಂಭಿಕ ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಆರಂಭಿಕ ಅಂದಾಜು 1971-72
c D COMMITTED EXPENDITURE OF THE THIRD FIVE-YEAR AND ANNUAL PLANS— ತೃತೀಯ ಐವತ್ತೈದು ವರ್ಷದ ಮತ್ತು ವಾರ್ಷಿಕ ಯೋಜನೆ ಗಳಿಗೆ ಒತ್ತಿಬಿಡಿದ ವ್ಯಯ—				
I MALARIA MAINTENANCE PHASE— ಮಲೇರಿಯಾ ನಿರ್ವಹಣಾ ಹಂತ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	51,773	78,700	78,700	95,000
Pay of Establishment ಸ್ಥಾಪನೆ ವೆಚ್ಚ	14,78,316	21,90,900	21,90,300	23,61,500
Dearness Allowance ಪುಟ್ಟಿ ಏಕತೆ	12,99,033	17,00,700	17,00,700	17,51,500
Other Allowances ಇತರ ಏಕತೆ	1,72,810	1,60,300	1,59,300	3,36,000
2. Travelling Allowance ಪ್ರಯಾಣ ಏಕತೆ	2,87,625	3,60,000	3,20,000	3,68,000
3 Other Charges ಇತರ ವೆಚ್ಚ	3,54,955	4,85,000	4,00,000	4,50,000
Total c D I ಒಟ್ಟು	36,14,493	49,75,600	48,49,000	53,62,000
c D II SMALL-POX MAINTENANCE PHASE— ಚಿಕ್ಕದೇವರೋಗ ನಿರ್ವಹಣಾ ಹಂತ—				
1. Establishment Charges ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	12,915	17,700	14,700	25,200
Pay of Establishment ಸ್ಥಾಪನೆ ವೆಚ್ಚ	1,10,336	99,000	1,09,500	1,25,000
Dearness Allowance ಪುಟ್ಟಿ ಏಕತೆ	1,00,297	1,02,400	1,02,400	1,10,800
Other Allowances ಇತರ ಏಕತೆ	3,807	7,100	6,900	11,000
2. Travelling Allowance ಪ್ರಯಾಣ ಏಕತೆ	32,281	23,000	26,000	30,000
3 Other Charges ಇತರ ವೆಚ್ಚ	1,642	4,000	2,500	4,000
Total c D. II ಒಟ್ಟು	2,67,278	2,53,200	2,62,000	3,06,000
Total c D. ಒಟ್ಟು	39,11,770	52,28,800	51,11,000	56,68,000

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ವಿವಿಧೋದ್ದೇಶ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1909-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
d. Bacteriological Laboratories ರೋಗಾಣು ಪ್ರಯೋಗ ಶಾಲೆಗಳು				
I. PUBLIC HEALTH INSTITUTE ಜನಾರೋಗ್ಯ ಸಂಸ್ಥೆ ...	4,53,559	4,39,000	4,52,000	5,09,000
II. BELGAUM VACCINE INSTITUTE ಬೆಳಗಾವಿಯ ವ್ಯಾಕ್ಸಿನ್ ಇನ್‌ಸ್ಟಿಟ್ಯೂಟ್ ...	4,36,036	5,18,000	5,44,000
III. COMMITTED EXPENDITURE OF THE THIRD FIVE YEAR PLAN ತೃತೀಯ ಪಾಂಚವಾರ್ಷಿಕ ಯೋಜನೆಯಲ್ಲಿ ಬಿಟ್ಟಿರುವ ವ್ಯಯ ...	2,45,895	2,57,000	2,94,000	3,18,000
Total d ಜುಮ್ಲಾ ...	11,35,490	6,96,000	12,64,000	13,71,000
d. I PUBLIC HEALTH INSTITUTE— ಜನಾರೋಗ್ಯ ಸಂಸ್ಥೆ—				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	46,525	56,100	51,100	63,000
Pay of Establishment ಸಿಬ್ಬಂದಿ ವೇತನ ...	1,40,380	1 29,600	1,57,600	1,57,300
Dearness Allowance ಕುಟ್ಟಿ ಭತ್ಯೆ ...	1,35,992	1,24,300	1,32,300	1,32,700
Other Allowances ಇತರ ಭತ್ಯೆ ...	27,210	21,000	20,000	49,100
2. Travelling Allowance ಪ್ರವಾಸ ಭತ್ಯೆ ...	26,677	8,000	6,000	6,900
3. Other Charges ಇತರ ವೆಚ್ಚ ...	76,775	1,00,000	85,000	1,00,000
Total d I ಜುಮ್ಲಾ ...	4,53,559	4,39,000	4,52,000	5,09,000

EXPENDITURE
వ్యయ

30. PUBLIC HEALTH
సామాజిక ఆరోగ్యం

Minor, Sub and Detailed Heads of Appropriation పాపాక్షరణిక అంశ, లోక పుస్తక, సుపర ది. లోకాక్షరణికం	Accounts అంశ 1969 70	Budget Estimates అంచనా 1970 71	Revised Estimate* సవరించిన అంచనా 1970-71	Budget Estimates అంచనా 1971 72
d. II. BELGAUM VACCINE INSTITUTE బెల్గాం వ్యాక్సిన్ ఇన్ స్టిట్యూట్				
1 Establishment Charges స్థాపన ఖర్చు -				
Pay of Officers అధికారుల వేతన	12 379	...	20,000	22,600
Pay of Establishment స్థాపన ఖర్చు	92,478	...	1,20,000	1,25,300
Dearness Allowance పట్టణం అనుబంధం	89,358	...	98,000	1,00,600
Other Allowances ఇతర ఖర్చు	9 069	..	11,000	25,900
2 Travelling Allowance ప్రయాణ ఖర్చు	2,893	...	4,000	4 600
3 Other Charges ఇతర ఖర్చు	2,29,859	...	2,65,000	2,65,000
Total d. II జమీన	4,36,036	..	5,18,000	5 44,000
III COMMITTED EXPENDITURE OF THE THIRD FIVE-YEAR PLAN - మూడవ ఐదేళ్ల పాపాక్షరణిక యోజనా కాలం అనుబంధ వ్యయ -				
District Health Laboratories— జిల్లా ఆరోగ్య ప్రయోగ శాలలు—				
Establishment Charges— స్థాపన ఖర్చు—				
Pay of Officers అధికారుల వేతన	39,904	36,000	40,000	41,800
Pay of Establishment స్థాపన ఖర్చు	82,968	92,100	1,12,000	1,21,700
Dearness Allowance పట్టణం అనుబంధం	87,455	92,300	1,02,300	1,05,300
Other Allowances ఇతర ఖర్చు	5,880	6,600	6,700	15,200
Travelling Allowance ప్రయాణ ఖర్చు	8,422	5,000	8,000	9,000
Other Charges ఇతర ఖర్చు	21,266	25,000	25,000	25,000
Total d. III జమీన	2,45,895	2,57,000	2,94,000	3,18,000

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ವಿವಿಧೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Leprosy ಕುಷ್ಠರೋಗ				
I CENTRAL LEPROSARIUM, BANGALORE ಕೇಂದ್ರ ಕುಷ್ಠರೋಗ ಚಿಕಿತ್ಸಾಲಯ, ಬೆಂಗಳೂರು ...	5,54,646	5,86,900	5,23,000	6,16,000
II LEPROSY RELIEF, MANGALORE AND LEPER ASYLUM, BIJAPUR DISTRICT ಕುಷ್ಠರೋಗ ಚಿಕಿತ್ಸಾಲಯ, ಮಂಗಳೂರು ಮತ್ತು ಕುಷ್ಠರೋಗ ವೈದ್ಯಾಲಯ, ಬಿಜಾಪುರ ...	15,193	15,400	13,000	18,000
III COMMITTED EXPENDITURE OF THE THIRD FIVE YEAR PLAN ತೃತೀಯ ಪಾಂಚವರ್ಷೀಯ ಯೋಜನೆಗೆ ಒಪ್ಪಿಕೊಂಡ ವ್ಯಯ ...	1,25,091	1,50,800	1,51,000	1,62,000
IV COMMITTED EXPENDITURE OF ANNUAL PLANS ವಾರ್ಷಿಕ ಯೋಜನೆಗೆ ಒಪ್ಪಿಕೊಂಡ ವ್ಯಯ ...	5,33,079	4,17,600	6,46,000	7,14,000
Total e ಜುಮ್ಮಾ ...	12,28,009	11,70,700	13,33,000	15,10,000
e. I CENTRAL LEPROSARIUM, BANGALORE ಕೇಂದ್ರ ಕುಷ್ಠರೋಗ ಚಿಕಿತ್ಸಾಲಯ, ಬೆಂಗಳೂರು				
1. Establishment Charges.— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	41,720	44,100	50,100	53,000
Pay of Establishment ಸಿಬ್ಬಂದಿ ವೇತನ ...	1,21,378	1,27,800	1,27,800	1,15,300
Dearness Allowance ತುಟ್ಟಭತ್ಯೆ ...	80,399	94,200	96,200	96,900
Other Allowances ಇತರ ಭತ್ಯೆ ...	29,863	25,800	25,900	51,300
2. Travelling Allowance ಪ್ರವಾಸ ಭತ್ಯೆ ...	12,180	7,000	10,000	11,500
3. Other Charges ಇತರ ವೆಚ್ಚ ...	2,69,106	2,88,000	2,13,000	2,88,000
Total e I ಜುಮ್ಮಾ ...	5,54,646	5,86,900	5,23,000	6,16,000

30. PUBLIC HEALTH

ಜನಾರೋಗ್ಯ

Major Sub and detailed Heads of Appropriation ವಿವಿಧೋದ್ದೇಶದ ಉಪ-ವರ್ಗ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1960-70	Budget Estimate ಆರಂಭಿಕ ಅಂದಾಜು 1970-71	Revised Estimate ಸುಧಾರಿತ ಅಂದಾಜು 1970-71	Budget Estimate ಆರಂಭಿಕ ಅಂದಾಜು 1971-72
e Leprosy ಕುಷ್ಠರೋಗ				
e II LEPROSY RELIEF MANGALORE AND LEPER ASYLUM BIJAPUR DISTRICT ಕುಷ್ಠರೋಗ ಚಿಕಿತ್ಸಾಲಯ ಮಂಗಳೂರು ಮತ್ತು ಕುಷ್ಠರೋಗ ವೈದ್ಯಾಲಯ, ಬಿಜಾಪುರ				
1 Establishment Charges — ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ಪುಟ್ಟು ಭತ್ಯೆ Other Allowances ಇತರ ಭತ್ಯೆ	6 672 5 227 1 210	8 500 3 600 1 300	6,500 3 200 1 300	9,500 3 800 2 300
2 Travelling Allowance ಪ್ರವಾಸ ಭತ್ಯೆ	1 430	1 500	1 500	1 900
3 Other Charges ಇತರ ವೆಚ್ಚ	654	500	500	500
Total e II ಒಟ್ಟು	15 193	15 100	13 000	18 000
e III COMMITTED EXPENDITURE OF THE THIRD FIVE YEAR PLAN — ತೃತೀಯ ಪಾಂಚವರ್ಷೀಯ ಯೋಜನೆ ಒತ್ತಿಹೊಂದಿರುವ ವ್ಯಯ				
Integration of Leprosy Work with Health Units and Laboratories — ಆರೋಗ್ಯ ಘಟಕಗಳು ಮತ್ತು ಪ್ರಯೋಗಾಲಯಗಳೊಡನೆ ಕುಷ್ಠರೋಗದ ನಿವಾರಣಾಕಾರ್ಯದ ಸಂಘಟನೆ				
1 Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ಪುಟ್ಟು ಭತ್ಯೆ Other Allowances ಇತರ ಭತ್ಯೆ	53 871 38 595 12 985	50 700 43 900 21,200	60 700 43 900 20 900	62 500 49 100 20 800
2 Travelling Allowance ಪ್ರವಾಸ ಭತ್ಯೆ	13 640	12 000	14,000	16 600
3 Other Charges ಇತರ ವೆಚ್ಚ	6 000	18 000	11 500	13 000
Total e III ಒಟ್ಟು	1 25 091	1 50,800	1,51 000	1 12 000

30. PUBLIC HEALTH

ಜನಾರೋಗ್ಯ

Inor. Sub and Detailed Heads of Appropriation ಒನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Leprosy ಕುಪ್ಪರೋಗ				
COMMITTED EXPENDITURE OF ANNUAL PLANS— ವಾರ್ಷಿಕ ಯೋಜನೆಗೆ ಒಪ್ಪಿಕೊಂಡ ವ್ಯಯ—				
e IV (i) National Leprosy Control Centres— ರಾಷ್ಟ್ರೀಯ ಕುಪ್ಪರೋಗ ನಿಯಂತ್ರಣ ಕೇಂದ್ರ				
1 Establishment Charges ಸಿಬ್ಬಂದಿ ವೇತನ —				
Pay of Officers ಅಧಿಕಾರಿಗಳ ವೇತನ	...	2,706	10,200	11,500
Pay of Establishment ಸಿಬ್ಬಂದಿ ವೇತನ	...	56,553	74,700	94,000
Dearness Allowance ತುಟ್ಟಿ ಭತ್ಯೆ	...	38,866	57,300	63,900
Other Allowances ಇತರ ಭತ್ಯೆ	...	4,331	13,400	14,800
2 Travelling Allowance ಪ್ರವಾಸ ಭತ್ಯೆ	...	12,420	3,000	13,800
3 Other Charges ಸಿಬ್ಬಂದಿ ವೆಚ್ಚ	...	32,359	60,000	60,000
Total e IV (i) ಒಮ್ಮಾ	...	1,47,235	2,18,600	2,58,000
e IV. (ii) SURVEY, EDUCATION AND TREATMENT CENTRES ಪರಿಶೀಲನೆ, ಶಿಕ್ಷಣ ಮತ್ತು ಚಿಕಿತ್ಸಾ ಕೇಂದ್ರಗಳು				
1 Establishment Charges— ಸಿಬ್ಬಂದಿ ವೆಚ್ಚ —				
Pay of Establishment ಸಿಬ್ಬಂದಿ ವೇತನ	...	97,200
Dearness Allowance ತುಟ್ಟಿ ಭತ್ಯೆ	...	65,200
Other Allowances ಇತರ ವೆಚ್ಚ	...	9,600
2 Travelling Allowance ಪ್ರವಾಸ ಭತ್ಯೆ	...	10,000
3 Other Charges ಇತರ ವೆಚ್ಚ	...	17,000
Total e IV (ii) ಒಮ್ಮಾ	...	1,99,000

EXPENDITURE ವ್ಯಯ

30 PUBLIC HEALTH ಜನರೋಗ

Minor Sub and Detailed Heads Appropriate on
ಮೂಲ, ಉಪ ಉಪ ಮತ್ತು ಸೂಚಕ ಹೆಚ್ಚರಿಕೆ

	Accounts of 1969-70	Budget Estimates ಅಂದಾಜು ಅಂದಾಜು 1970-71	Revised Estimates ಮುಖ್ಯವಾಗಿ ಅಂದಾಜು 19 6-71	Budget Estimate ಅಂದಾಜು ಅಂದಾಜು 1971 7*
6 Leprosy				
COMMITTED EXPENDITURE OF ANNUAL PLANS —				
ವಾರ್ಷಿಕ ಯೋಜನೆಗೆ ಅನುಕೂಲತೆ ವಹಿಸುವ ವ್ಯಯ				
IV (iii) Leprosy Training Centre Kollegal				
ಕನ್ನಡ ರೋಗ ತಜ್ಞರ ಕೇಂದ್ರ—				
1 Establishment Charges— ಸ್ಥಾಪನೆ ವ್ಯಯ—	2 418			
Pay of Officers ಅಧಿಕಾರಿಗಳ ವೇತನ	19 824		6 000	6 300
Pay of Establishment ಸ್ಥಾಪನೆ ವ್ಯಯ	17 272		20 000	20 800
Dearness Allowance ಪುನರಾವೇಶ	1 383		16 400	16 230
Other Allowances ಇತರ ವ್ಯಯ	681		3 100	300
2 Travelling Allowance ಪ್ರಯಾಣ ವ್ಯಯ			1 500	1 800
3 Other Charges ಇತರ ವ್ಯಯ			5 000	5 000
Total of IV (iii) ಒಟ್ಟು	49 526		52 000	51 800
7 (iv) National Subsidiary Leprosy Centres				
ರಾಷ್ಟ್ರೀಯ ಉಪ-ರೋಗ ತಜ್ಞರ ಕೇಂದ್ರಗಳು				
Establishment Charges— ಸ್ಥಾಪನೆ ವ್ಯಯ—	80 978			
Pay of Officers ಅಧಿಕಾರಿಗಳ ವೇತನ	97 667		40 000	44 700
Pay of Establishment ಸ್ಥಾಪನೆ ವ್ಯಯ	48 890		1 12,000	1 34,000
Dearness Allowance ಪುನರಾವೇಶ	23 695		1 20,000	1,21,700
Other Allowances ಇತರ ವ್ಯಯ	22,183		30 000	3 000
Travelling Allowance ಪ್ರಯಾಣ ವ್ಯಯ			15 000	15 000
Other Charges ಇತರ ವ್ಯಯ				
Total of IV (iv) ಒಟ್ಟು	175 353		1 00,000	1 00,000
Total of 6 & 7 ಒಟ್ಟು			1 52,000	1 51,800
			1 52,000	1 51,800

30. PUBLIC HEALTH

ಜನಾರೋಗ್ಯ

Minor Sub and Detailed Heads of Appropriation ವಿಭಾಗೀಕೃತ ಉಪ, ಒಳ ಮತ್ತು ಸವಿವರ ವೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-71
f. Works ಕಾಮಗಾರಿಗಳು				
A. WORKS— ಕಾಮಗಾರಿಗಳು				
Well Sinking Department ಬಾವಿ ತೋಡುವ ಇಲಾಖೆ ...	103	10,000	5,000	10,000
Total f. A. ಜುಮ್ಮಾ ...	103	10,000	5,000	10,000
B. REPAIRS— ದುರಸ್ತಿಗಳು—				
(Public Health Engineering Circle) ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ವಲಯ				
1. Vanivilas Water Supply Works ವಾಣಿವಿಲಾಸ ನೀರು ಸರಬರಾಯಿ ಕಾಮಗಾರಿಗಳು ...	9,03,303	12,00,000	12,00,000	14,00,000
2. K. G. F. Water Supply Works ಕೋಲಾರ ಚಿನ್ನದಗಣ ನೀರು ಸರಬರಾಯಿ ಕಾಮಗಾರಿಗಳು	4,35,068	4,50,000	5,00,000	5,50,000
3. Rakascop Water Supply Works ರಕ್ಕಸಕೋಪ್ಪ ನೀರು ಸರಬರಾಯಿ ಕಾಮಗಾರಿಗಳು ...	4,29,439	6,00,000	6,00,000	7,00,000
4. Bagalkot Water Supply Works ಬಾಗಲಕೋಟೆ ನೀರು ಸರಬರಾಯಿ ಕಾಮಗಾರಿಗಳು ...	68,866	1,80,000	75,000	80,000
5. Jamakhandi Water Supply Works ಜಮಖಂಡಿ ನೀರು ಸರಬರಾಯಿ ಕಾಮಗಾರಿಗಳು ...	3,30,205	1,20,000	1,00,000	1,00,000
6. Neerasagar Water Supply Works ನೀರಸಾಗರ ನೀರು ಸರಬರಾಯಿ ಕಾಮಗಾರಿಗಳು ...	11,66,201	13,00,000	13,00,000	13,00,000
Total f. B. ಜುಮ್ಮಾ ...	33,33,085	38,50,000	37,75,000	41,30,000
C. Water Works ನೀರು ಕಾಮಗಾರಿಗಳು ...	7,70,985	6	00	7,40,000
Total f. ಜುಮ್ಮಾ ...	41,04,173	44	,000	48,80,000

ment
GENERAL
H

30. PUBLIC HEALTH

Minor, Sub and Detailed Heads of Appropriation
 ವಿವರವಾದ ಅಂಶ ಮತ್ತು ಸವಿಸರ ಶೀರ್ಷಿಕೆಗಳು

Accounts ಶೀರ್ಷಿಕೆ 1969-70	Budget Estimates ಅಂದಾಜು 1970-71	Revised Estimates ಮುಷ್ಕರಣ 1970-71	Budget Estimates ಅಂದಾಜು 1971-72
A Works ಕಾರ್ಯಾಗಾರಗಳು			
B REPAIRS ಮರ್ಮನೆಗಳು			
Public Health Engineering Circle— ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ವಲಯ—			
1. Vanu Vilas Water Supply Works— ವಾನ್ ವಿಲಾಸ್ ನೀರು ಸರಬರಾಜು ಕಾರ್ಯಾಗಾರಗಳು—			
Fuel and Power ಸೌಕ ಮತ್ತು ವಿದ್ಯುತ್ಪ್ರತಿ			
Repairs to Machinery and Buildings ಯಂತ್ರಸಾಮಗ್ರಿ ಮತ್ತು ಕಟ್ಟಡಗಳ ಮರ್ಮನೆ	6,50,000	6 50 000	7,00,000
Consumable Stores ಬಳಕೆ ಮತ್ತು	3,00,000	3,00 000	1,00,000
Depreciation ಇಳವಡಿ	50 000	50 000	0,900
Renewals and Replacements ನವೀಕರಣ ಮತ್ತು ಪ್ರತಿಸ್ಥಾಪನೆ
Total f B 1 ಒಟ್ಟು	9,03,303	2,00 000	2,50,000
2. K.G.F Water Supply Works— ಕೆ.ಆರ್.ಎಲ್. ಮತ್ತು ಗಿರಿ ನೀರು ಸರಬರಾಜು ಕಾರ್ಯಾಗಾರಗಳು—			
Fuel and Power ಸೌಕ ಮತ್ತು ವಿದ್ಯುತ್ಪ್ರತಿ			
Repairs to Machinery and Buildings ಯಂತ್ರಸಾಮಗ್ರಿ ಮತ್ತು ಕಟ್ಟಡಗಳ ಮರ್ಮನೆ	12 00,000	12,00,000	14,00,000
Consumable Stores ಬಳಕೆ ಮತ್ತು	3,04,410	2,45,000	3,10,000
Depreciation ಇಳವಡಿ	15,760	65,000	0,000
Renewals and Replacements ನವೀಕರಣ ಮತ್ತು ಪ್ರತಿಸ್ಥಾಪನೆ	9,956	60,000	75 000
Product—Amount transferred to Depreciation Reserve Fund —ಇಳವಡಿ ವಿಭಾಗ ನಿಧಿಗೆ ವರ್ಗಾಯಿಸಿದ ಮೊತ್ತ	1,13,698	80,000	1 00,000
Total f B 2 ಒಟ್ಟು	5,756	1,10,000	1,50,000
	4,35,063	2,00,000	1,50,000
	4 50,000	5,00,000	5,50,000

30. PUBLIC HEALTH

ಜನಾರೋಗ್ಯ

Minor Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1. Works ಕಾಮಗಾರಿಗಳು				
B. REPAIRS				
Public Health Engineering Circle— ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ವಲಯ—				
3 Rakascop Water Supply Works— ರಕ್ಕಸ ಕೊಪ್ಪ ನೀರು ಸರಬರಾಯಿ ಕಾಮಗಾರಿಗಳು—				
Fuel and Power ಸೌದೆ ಮತ್ತು ವಿದ್ಯುಚ್ಛಕ್ತಿ ...	4,29,439	3,00,000	3,00,000	4,00,000
Repairs to Machinery and Buildings ಯಂತ್ರ ಸಾಮಗ್ರಿ ಮತ್ತು ಕಟ್ಟಡಗಳ ದುರಸ್ತಿ ...		90,000	90,000	90,000
Consumable Stores ಬಳಕೆ ವಸ್ತು ...		60,000	60,000	60,000
Depreciation ಇಳವರಿ
Renewals and Replacements ನವೀಕರಣ ಮತ್ತು ಪ್ರತಿಸ್ಥಾಪನೆ ...		1,50,000	1,50,000	1,50,000
Total f. B. 3 ಒಟ್ಟು ...	4,29,439	6,00,000	6,00,000	7,00,000
4 Bagalkot Water Supply Works— ಬಾಗಲಕೋಟೆ ನೀರು ಸರಬರಾಯಿ ಕಾಮಗಾರಿಗಳು—				
Fuel and Power ಸೌದೆ ಮತ್ತು ವಿದ್ಯುಚ್ಛಕ್ತಿ ...	68,866	1,00,000	40,000	40,000
Repairs to Machinery and Buildings ಯಂತ್ರ ಸಾಮಗ್ರಿ ಮತ್ತು ಕಟ್ಟಡಗಳ ದುರಸ್ತಿ ...		30,000	25,000	30,000
Consumable Stores ಬಳಕೆ ವಸ್ತು ...		25,000	5,000	5,000
Depreciation ಇಳವರಿ
Renewals and Replacements ನವೀಕರಣ ಮತ್ತು ಪ್ರತಿಸ್ಥಾಪನೆ ...		25,000	5,000	5,000
Total f. B. 4 ಒಟ್ಟು ...	68,866	1,80,000	75,000	80,000

30 PUBLIC HEALTH

ಜನಾರೋಗ್ಯ

Minor and Detailed Sub Heads of Appropriation ವಿವರಿಸಿದ ಉಪ, ಒಳ ಮತ್ತು ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
f Works ಕಾಮಗಾರಗಳು				
Public Health Engineering Circle— ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ವಲಯ—				
B REPAIRS — ಮರ್ಮೆ				
5 Jamkhandi Water Supply Works— ಜಮಖಂಡಿ ನೀರು ಸರಬರಾಜು ಕಾಮಗಾರಗಳು—				
Fuel and Power ಸೆರೆ ಮತ್ತು ವಿದ್ಯುಚ್ಛಕ್ತಿ	3 30,205	50 000	50 000	50 000
Repairs to Machinery and Buildings ಯಂತ್ರಸಾಮಗ್ರಿಗಳ ಮತ್ತು ಕಟ್ಟಡಗಳ ಮರ್ಮೆ		25,000	20 000	20,000
Consumable Stores ಒಳಕೆ ವಸ್ತು		10 000	5,000	5 000
Depreciation ಇಳವರಿ				
Renewals and Replacements ನವೀಕರಣ ಮತ್ತು ಪ್ರತಿಸ್ಥಾಪನೆ		35,000	25,000	25 000
Total f B 5 ಒಟ್ಟು	3 30,205	1,20,000	1,00 000	1 00 000
6 Neerasagar Water Supply Works— ನೀರಸಾಗರ ನೀರುಸರಬರಾಜು ಕಾಮಗಾರಗಳು—				
Fuel and Power ಸೆರೆ ಮತ್ತು ವಿದ್ಯುಚ್ಛಕ್ತಿ	11,66,204	5,20,000	5,20,000	5 20 000
Repairs to Machinery and Buildings ಯಂತ್ರಸಾಮಗ್ರಿಗಳ ಮತ್ತು ಕಟ್ಟಡಗಳ ಮರ್ಮೆ		2,75,000	2 80,000	2 80 000
Consumable Stores ಒಳಕೆ ವಸ್ತು		2 05,000	2,00,000	2,00 000
Depreciation ಇಳವರಿ		...		
Renewals and Replacements ನವೀಕರಣ ಮತ್ತು ಪ್ರತಿಸ್ಥಾಪನೆ		3,00,000	3,00 000	3,00,000
Total f B. 6 ಒಟ್ಟು	11,66,204	13,00,000	13,00,000	13,00,000

ವ್ಯಯ

30 PUBLIC HEALTH

ಜವಾಬ್ದಾರಿಗೈ

Minor Sub and Detailed Heads of Appropriation ವಿವರಿಸಿದ ಉಪ ಒಳ ಸೂಚಕ ಶೀರ್ಷಿಕೆಗಳು	Accounts ಲೆ 1969 70	Budget Estimates ಆಮವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಮವ್ಯಯ ಅಂದಾಜು 1971 72
f Works ಕಾಮಗಾರಗಳು				
f C WATER WORKS— ನೀರು ಪರಿಷ್ಕರಣೆ ಕಾಮಗಾರಗಳು—				
(PUBLIC HEALTH ENGINEERING CIRCLE)— ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ವಲಯ —				
(ii) Mangalore Water Works— ಮಂಗಳೂರು ನೀರು ಪರಿಷ್ಕರಣೆ ಕಾಮಗಾರಗಳು—				
1 Establishment Charges— ನಿವೃಂದಿ ವೆಚ್ಚ				
Pay of Establishment ನಿವೃಂದಿ ವೆಚ್ಚ				34 000
Dearness Allowance ಪುಟ್ಟ ಭತ್ಯೆ				31 000
Other Allowances ಇತರ ಭತ್ಯೆ				1,200
2 Travelling Allowance ಪ್ರವಾಸ ಭತ್ಯೆ				2 800
3 Other Charges ಇತರ ವೆಚ್ಚ				
Total f C (ii) ಒಟ್ಟು				38 000
Total f C ಒಟ್ಟು	17,70 985	6 16 000	6 05 000	7,42 777

30. PUBLIC HEALTH

ಜನಾರೋಗ್ಯ

Minor, Sub and Detailed Heads of Appropriation ವಿವಿಧವಾದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
g. Miscellaneous ವಿವಿಧ				
A. MATERNITY AND CHILD WELFARE IN BACKWARD AREAS.— ಹಿಂದುಳಿದ ಪ್ರದೇಶಗಳಲ್ಲಿ ಪ್ರಸವ ಮತ್ತು ಶಿಶು ಕಲ್ಯಾಣ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4,800	4,800
Pay of Establishment ಸ್ಥಾಪನೆ ವೆಚ್ಚ ...	65,267	68,500	68,500	79,000
Dearness Allowance ತುಟ್ಟಿ ಭತ್ಯೆ ...	63,019	68,100	69,100	74,200
Other Allowances ಇತರ ಭತ್ಯೆ ...	11,296	13,400	13,600	15,400
2. Traveling Allowance ಪ್ರವಾಸ ಭತ್ಯೆ ...	5,476	4,000	4,000	4,600
3. Other Charges ಇತರ ವೆಚ್ಚ ...	2,493	3,500	2,000	2,000
Total g A ಜುಮ್ಮಾ ...	1,47,551	1,57,500	1,62,000	1,80,000
B SCHEMES IN THE FIRST-FIVE YEAR PLAN OF HYDERABAD REGION— ಪೈದರಾಬಾದು ಪ್ರದೇಶದ ಪ್ರಥಮ ಪಾಂಚವರ್ಷೀಕ ಯೋಜನಾ ಕಾರ್ಯಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೆಚ್ಚ ...	10,867	33,300	18,000	42,500
Dearness Allowance ತುಟ್ಟಿ ಭತ್ಯೆ ...	10,739	34,400	19,200	36,700
Other Allowances ಇತರ ಭತ್ಯೆ ...	912	2,300	1,300	3,900
2. Travelling Allowance ಪ್ರವಾಸ ಭತ್ಯೆ ...	1,221	1,500	2,500	1,900
3. Other Charges ಇತರ ಭತ್ಯೆ ...	339	3,000	2,000	2,000
Total g. B ಜುಮ್ಮಾ ...	24,078	74,500	43,000	87,000
C. Payments by Govt. Recoverable from Local Bodies	66,000	...
Total g ಜುಮ್ಮಾ ...	1,71,629	2,32,000	2,71,000	2,67,000

30. PUBLIC HEALTH
 ಜನರೋಗ್ಯ

Minor, Sub and Detailed Heads of Appropriation ವಿವರಣೆಗಳಿಗೂ ಅಥವಾ ಅದರ ಮತ, ಸಮಿತಿಯ ವಿವರಣೆಗಳಿಗೂ	Accounts ಈ, 1969-70	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
h. Expenditure written back from 94 Capital Outlay on Improvement of Public Health outside the Revenue Account "94 ಉಪ್ಪು, ರಸ್ತೆ, ಸೆಡ್ಡು ಕಾರ್ಡ್‌ಗಳ ಮೇಲೆ ಈ ವ್ಯಯ" ಮೇಲೆ ಹೇರಿಸುವುದು ಹಿಂದೆ, ತಿಳಿಸಿಕೊಂಡ ವ್ಯಯ	8,000	
l Tools and Plant— ಉಪಕರಣಗಳು ಮತ್ತು ಸ್ಥಿರವಸ್ತು				
1 K G F Water Supply Works ಕೆ.ಎ.ಎಫ್.ನಲ್ಲಿ ನೀರು ಸರಬರಾಜು ಕಾರ್ಯಾಗಾರಗಳು	13,142	25,000	15,000	25,000
2 Rakasop Water supply Works ರಾಕಾಸೋಪ್ ನೀರು ಸರಬರಾಜು ಕಾರ್ಯಾಗಾರಗಳು	.	20,000	10,000	20,000
3 Neerasagar Water supply Works ನೇರಾಸಾಗರ್ ನೀರು ಸರಬರಾಜು ಕಾರ್ಯಾಗಾರಗಳು	.	30,000	25,000	35,000
Total l ಒ ಮತ	13 142	75 0 0	50,000	80 000
k Charges in England — ಇಂಗ್ಲೆಂಡಿನಲ್ಲಿ ವ್ಯಯಗಳು				
1 Stores ಸುರಬ	..			
2. Miscellaneous Expenditure ಸಂಕೀರ್ಣ ವ್ಯಯ		...		
Total k ಕ ಮತ				

BE

30 A. FAMILY PLANNING

ಕುಟುಂಬ ಯೋಜನೆ

Summary by Minor Heads of Appropriation ವಿನಿಯೋಗದ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Development Schemes ಅಭಿವೃದ್ಧಿ ಕಾರ್ಯಗಳು				
(Voted) (ಪುರಸ್ಕೃತ)	2,91,64,000
(Charged) (ಪ್ರಚ್ಛೇತ)	1,000
Total 30-A (Net) ಜುಮ್ಮಾ (ನೆಟ್)				
(Voted) (ಪುರಸ್ಕೃತ)	2,91,64,000
(Charged) (ಪ್ರಚ್ಛೇತ)	1,000
Add—Recoveries ವಸೂಲಿ-ವಸೂಲಿಗಳು
Total 30-A ಜುಮ್ಮಾ	2,91,65,000
Total 30-A (Gross) ಜುಮ್ಮಾ (ಗ್ರಾಸ್)				
(Voted) (ಪುರಸ್ಕೃತ)	2,91,64,000
(Charged, (ಪ್ರಚ್ಛೇತ)	1,000

ವ್ಯಯ

DEMAND No.--20
ಅಭಿಯಾನ ಕ್ರಮಣೆ-20

AGRICULTURE, HORTICULTURE AND FISHERIES

ವ್ಯವಸಾಯ, ತೋಟಗಾರಿಕೆ ಮತ್ತು ಮೀನುಗಾರಿಕೆ

ESTIMATE OF THE AMOUNTS REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಪಾಸ ಅಂದಾಜು

Total of Sums Charged ಪ್ರತ್ಯೇಕ ಪಾಸ ಜುಮ್ಮಾ	Rs. ರೂ.	10,000
Demand for Grant (Voted) ಅನುದಾನಕ್ಕೆ ಅಭಿಯಾನ (ಪ್ರತ್ಯೇಕ)	Rs. ರೂ.	12,48,98,000

31. AGRICULTURE.

ವ್ಯವಸಾಯ

Summary by Minor Heads of Appropriation ಮಿನೋರ ಹೆಡ್ ಆಫ್ ಅಪ್ರೊಪ್ರಿಯೇಷನ್	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ವಿಷ್ಕೃತ ಅಂದಾಜು 1970-71	Budget Estimate ಅಂದಾಜು 1971-72
a Direction ನಿರ್ದೇಶನ				
(Voted) (ಪ್ರತ್ಯೇಕ) ...	9,17,846	8,72,000	9,52,600	9,57,100
(Charged) (ಪ್ರತ್ಯೇಕ) ...	100	10,000	9,800	10,000
b Superintendence ಅಧೀಕ್ಷಣೆ	3,54,856	3,91,100	4,17,800	4,31,900
c Subordinate and Expert Staff ಒಳಗಿನ ಮತ್ತು ತಂತ್ರಜ್ಞ ಸಿಬ್ಬಂದಿ	37,59,848	38,87,300	41,46,500	43,00,300
d Experimental Farms ಪ್ರಾಯೋಗಿಕ ಕ್ಷೇತ್ರಗಳು	3,84,837	4,03,400	3,82,400	3,92,100
e Agricultural Demonstration and Propaganda including public exhibitions and fairs. ವ್ಯವಸಾಯ ನಿರ್ದೇಶನ ಮತ್ತು ಸಾರ್ವಜನಿಕ ಪ್ರದರ್ಶನ ಮತ್ತು ಕಾರ್ಯಕ್ರಮ ಸಹಿತವಾಗಿ ಸೇರಿ ಪದಾರ್ಥ ಕಾರ್ಯ	5,94,408	6,55,800	5,99,600	7,10,300
f Agricultural Experiments and Research ವ್ಯವಸಾಯ ಪ್ರಯೋಗಗಳು ಮತ್ತು ಸಂಶೋಧನೆ	78,38,570	79,90,600	83,22,400	97,89,700
g Agricultural Education ಕೃಷಿ ಶಿಕ್ಷಣ	18,08,668	20,12,700	18,52,100	21,05,200
h Agricultural Engineering ಕೃಷಿ ಶಿಕ್ಷಣ (ಅಗ್ರಿಕಲ್ಚರಲ್ ಇಂಜಿನಿಯರಿಂಗ್)	68,95,271	87,57,500	56,54,700	53,66,400
Total C.O. ಜುಮ್ಮಾ ಮುಂದುವರಿಯುವುದು				
(Voted) (ಪ್ರತ್ಯೇಕ) ...	2,23,54,102	2,49,70,400	2,23,28,100	2,40,53,000
(Charged) (ಪ್ರತ್ಯೇಕ) ...	100	10,000	9,800	10,000

B.E.

85*

31. AGRICULTURE

ವ್ಯವಸಾಯ

Summary by Minor Heads of Appropriation ವಿನಿಯೋಗದ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Total B.F. ಜುಮ್ಲಾ ಮುಂದುವರಿದುದು				
(Voted) (ಪುರಸ್ಕೃತ)	2,23,54,102	2,49,70,400	2,23,28,100	2,40,53,000
(Charged) (ಪ್ರಭೃತ)	100	10,000	9,800	10,000
i Botanical and Other Public Gardens ಸಸ್ಯೋದ್ಯಾನ ಮತ್ತು ಇತರ ಸಾರ್ವಜನಿಕ ಉದ್ಯಾನಗಳು...	35,82,477	37,25,300	41,44,700	47,08,800
k Grants-in-aid, Contributions, etc. ಸಹಾಯಾನುದಾನ, ಅಂಶದಾನ ಇತ್ಯಾದಿ	91,64,729	94,05,000	1,24,05,000	1,20,00,000
l Fisheries ಮೀನುಗಾರಿಕೆ	51,39,166	56,77,100	63,69,700	57,73,100
m Miscellaneous ವಿವಿಧ				
(Voted) (ಪುರಸ್ಕೃತ)	80,16,881	45,38,200	45,74,500	48,10,100
(Charged) (ಪ್ರಭೃತ)	46,200	...
n Development Schemes ಅಭಿವೃದ್ಧಿ ಕಾರ್ಯಗಳು	4,10,47,791	4,19,26,000	4,00,80,000	5,89,87,000
o Deduct—Amount met from Reserve Funds and Deposit Accounts ವಜಾ—ಮೀಸಲು ನಿಧಿಗಳಿಂದ ಮತ್ತು ರೇವೆನು ಲೆಕ್ಕಗಳಿಂದ ವಹಿಸಿದ ಮೊಬಲಗು
p Charges in England ಇಂಗ್ಲೆಂಡಿನಲ್ಲಿ ವೆಚ್ಚಗಳು
q Works ಕಾಮಗಾರಿ
Revision of Pay Scales etc. ವೇತನ ಪಮಾನ ಪರಿಷ್ಕರಣೆ ಇತ್ಯಾದಿ	...	30,94,000
Net Total-31 ನಿವ್ವಳ ಜುಮ್ಲಾ				
(Charged) (ಪ್ರಭೃತ)	100	10,000	56,000	10,000
(Voted) (ಪುರಸ್ಕೃತ)	8,93,05,146	9,33,36,000	8,99,02,000	10,82,82,000
Add Recoveries ಜಮಾ—ವಸೂಲಿ				
(Charged) (ಪ್ರಭೃತ)
(Voted) (ಪುರಸ್ಕೃತ)	1,55,05,880	1,86,18,000	1,99,60,000	1,66,16,000*
Gross Total—31 ಸಕಲ ಜುಮ್ಲಾ				
(Charged) (ಪ್ರಭೃತ)	100	10,000	56,000	10,000
(Voted) (ಪುರಸ್ಕೃತ)	10,48,11,026	11,19,54,000	10,98,62,000	12,48,98,000

*DETAILS OF RECOVERIES

ವಸೂಲಿಗಳ ವಿವರಗಳು

i(B) IV 6	...	50,600
i(B) IV 7	...	10,400
i(B) IV 8	...	1,50,000
m. D. 5	...	25,00,000
n	...	1,39,05,000
Total ಜುಮ್ಲಾ	...	1,66,16,000

ವ್ಯಯ

31 AGRICULTURE

ವ್ಯವಸಾಯ

Minor Sub and Detailed Heads of Appropriation ನಿರ್ದಿಷ್ಟಪಡಿಸಿದ ಉಪ-ವಿಭಾಗಗಳ ಮತ್ತು ಸೂಚಕ ವಿವರಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಮುಷ್ಕತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A Direction— ಇಲಾಖೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿರ ವೇತನ	88 573	93 700	1 14 700	1 16 500
Pay of Establishment ಸ್ಥಾಪನೆ ವೆಚ್ಚ	2 88 422	2 99 400	3 40 400	3 20 800
Dearness Allowance ಪುಟ್ಟು ಬಡ್ಡಿ	2 34 629	2 40 000	2 50 000	2 38 300
Other Allowances ಇತರ ಭತ್ಯೆ	37 828	41 900	57 600	77 500
- Travelling Allowance ಪ್ರವಾಸ ಭತ್ಯೆ	37 087	40 000	40 000	54 000
3 Other Charges ಇತರ ವೆಚ್ಚ				
		100	9 800	10 000
Total a ಒಟ್ಟು		2 31 107	1 50 000	1 50 000
		Voted ವೋಟ		
		100	9 800	10 000
		Charged ಪ್ರಭೃತ		
Total a ಒಟ್ಟು		9 17 646	8 72 000	9 52 600
		Voted ವೋಟ		
b Superintendence ಅಧೀನ				
1a Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿರ ವೇತನ	46 036	48 100	52 100	50 400
Pay of Establishment ಸ್ಥಾಪನೆ ವೆಚ್ಚ	1 28 329	1 39 300	1 58 300	1 58 800
Dearness Allowance ಪುಟ್ಟು ಬಡ್ಡಿ	1 06 992	1 21 200	1 14 200	1 16 000
Other Allowances ಇತರ ಭತ್ಯೆ	9 017	12 500	15 200	20 500
2 Travelling Allowance ಪ್ರವಾಸ ಭತ್ಯೆ				
	17 638	20 000	20 000	24 000
3 Other Charges ಇತರ ವೆಚ್ಚ				
	46 414	50 000	58 000	60 000
Total b ಒಟ್ಟು	3 54 856	3 91 100	4 17 800	4 31 900

31. AGRICULTURE

ವ್ಯವಸಾಯ

Sl no., Sub and Detailed Heads of Appropriation ವಿನ್ಯಯದ ಉಪ, ಒಳ ಮತ್ತು ಸವಿಸರ ಲಿಂಗಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. Subordinate and Expert Staff ಅಧೀನ ಸಿಬ್ಬಂದಿ ಮತ್ತು ತಜ್ಞ ಸಿಬ್ಬಂದಿ				
I Agriculture Department ವ್ಯವಸಾಯ ಇಲಾಖೆ				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	5,29,655	5,41,300	5,60,300
Pay of Establishment ಸಿಬ್ಬಂದಿ ವೇತನ	...	12,24,732	13,08,200	14,08,200
Dearness Allowance ತುಟ್ಟ ಭತ್ಯೆ	...	10,44,936	11,05,500	11,41,500
Other Allowances ಇತರ ಭತ್ಯೆ	...	46,411	33,000	50,800
2 Travelling Allowance ಪ್ರವಾಸ ಭತ್ಯೆ	...	2,15,452	2,10,000	2,50,000
3 Other Charges ಇತರ ವೆಚ್ಚ	...	6,62,470	6,70,000	7,55,000
Total I ಒಟ್ಟು	...	37,23,656	38,68,000	41,18,000
II Horticulture Department ಶೋಷಣಾ ಇಲಾಖೆ				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸಿಬ್ಬಂದಿ ವೇತನ	...	19,009	10,360	15,000
Dearness Allowance ತುಟ್ಟ ಭತ್ಯೆ	...	17,103	6,800	7,400
Other Allowances ಇತರ ಭತ್ಯೆ	200	200
2 Travelling Allowance ಪ್ರವಾಸ ಭತ್ಯೆ	1,000	3,000
3 Other Charges ಇತರ ವೆಚ್ಚ	...	80	1,000	1,500
Total II ಒಟ್ಟು	...	36,192	19,300	28,500
Total c ಒಟ್ಟು	...	37,59,848	38,87,300	43,00,300

ವ್ಯಯ

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿವರಿಸಿದ ಉಪ-ಶ್ರೇಣಿ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d Experimental Farms ಪ್ರಾಯೋಗಿಕ ಕ್ಷೇತ್ರಗಳು				
A AGRICULTURAL FARMS— ವ್ಯವಸಾಯ ಕ್ಷೇತ್ರಗಳು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ..	12,478	14,300	12,300	12,300
Pay of Establishment ಸ್ಥಾಪನೆ ವೆಚ್ಚ	57,885	63,800	63,400	71,500
Dearness Allowance ತುಟ್ಟಿ ಭತ್ಯೆ	52,900	55,800	55,800	56,900
Other Allowances ಇತರ ಭತ್ಯೆಗಳು	2,051	2,500	2,900	3,600
2 Travelling Allowance ಪ್ರವಾಸ ಭತ್ಯೆ	3,10	5,000	4,000	5,800
3 Other Charges ಇತರ ವೆಚ್ಚ	2,56,415	2,62,000	2,42,000	2,42,000
Total d ಒಟ್ಟು	3 84,837	4,03,400	3,82,400	3 92,100
e Agricultural Demonstration and Propa- ganda including Public Exhibitions and Fairs— ವ್ಯವಸಾಯ ನಿರೂಪಣೆ ಮತ್ತು ಸಾರ್ವಜನಿಕ ಪ್ರದರ್ಶನ ಮತ್ತು ಛಾತ್ರಗಳ ಸೇವೆಯಿರುವ ಪ್ರಚಾರಕಾರ್ಯ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ..	6,300	5,800	6,300	6,300
Pay of Establishment ಸ್ಥಾಪನೆ ವೆಚ್ಚ ..	91,764	1,13,300	1 23,300	1 43,700
Dearness Allowance ತುಟ್ಟಿ ಭತ್ಯೆ	72,103	85,500	87,500	95,200
Other Allowances ಇತರ ಭತ್ಯೆ	8,199	7,200	9,500	15,500
2 Travelling Allowance ಪ್ರವಾಸ ಭತ್ಯೆ	8,545	8,000	8,000	9,600
3 Other Charges ಇತರ ವೆಚ್ಚ	3,04,186	2,16,000	1,70,000	2,20,000
4 Agricultural Fairs and Exhibitions ವ್ಯವಸಾಯ ಛಾತ್ರಗಳು ಮತ್ತು ಪ್ರದರ್ಶನಗಳು	1 06 311	2,00,000	1,80,000	2 00,000
5				
Total e ಒಟ್ಟು	5,94,408	6,55,800	15,000	20,000

31. AGRICULTURE

ವ್ಯವಸಾಯ

Minor and Sub Heads of Appropriation ವಿನ್ಯಯೋಗದ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
f. Agricultural Experiments and Research ವ್ಯವಸಾಯ ಪ್ರಯೋಗಗಳು ಮತ್ತು ಸಂಶೋಧನೆ				
1 All India Co-ordinated Research Project on Important Fruits, Goni- coppal ಅಖಿಲ ಭಾರತ ಮುಖ್ಯ ಹಣ್ಣುಗಳ ಮೇಲೆ ಸಮನ್ವಯ ಸಂಶೋಧನೆಯೋಜನೆ, ಗೋನಿಕೊಪ್ಪಳ ...	1,12,185	1,30,900	1,19,300	1,45,900
2 Regional Spices Research Station, Chethalli ಪ್ರಾದೇಶಿಕ ಸಂಚಾರಜಿನಸು ಸಂಶೋಧನಾಕೇಂದ್ರ, ಚಿಟ್ಟಪಳ್ಳಿ	52,725	62,400	66,800	72,500
3 Regional Fruit Research Station, Chettahalli ಪ್ರಾದೇಶಿಕ ಫಲ ಸಂಶೋಧನಾ ಕೇಂದ್ರ, ಚಿಟ್ಟಪಳ್ಳಿ ...	1,03,666	1,11,900	1,04,900	1,27,700
4 Potato Research Station Chickballapur ಅಲೂಗಡ್ಡೆ ಸಂಶೋಧನಾ ಕೇಂದ್ರ, ಚಿಕ್ಕಬಳ್ಳಾಪುರ ...	35,971	40,000	40,000	45,400
6 Co-ordinated Scheme for Floriculture ಝಪ್ಪ ವ್ಯವಸಾಯದ ಸಮನ್ವಯ ಯೋಜನೆ ...	17,842	17,300	19,400	29,500
7 Scheme for Development of Fruits ಫಲಾ ಅಭಿವೃದ್ಧಿ ...	3,98,211	3,86,600	3,92,000	4,55,600
8 Scheme for Development of Cardamom ಎಲಕ್ಕಿ ಅಭಿವೃದ್ಧಿ ...	1,74,817	1,82,000	2,21,000	2,13,300
9 Scheme for Development of Pepper ವೆಣಸು ಅಭಿವೃದ್ಧಿ ...	1,27,916	1,30,200	1,42,500	1,54,000
10 Scheme for Development of Cashew ಗೋಡಂಬಿ ಅಭಿವೃದ್ಧಿ ...	2,97,111	3,10,800	3,29,000	3,80,400

ವ್ಯಯ

31. AGRICULTURE

ವ್ಯಯ

Minor, Sub and Detailed Heads of Appropriation ವಿವರಣಿಸಿದ ಕನ, ಸಬ್ ವಿಭಾಗ, ವಿವರ ವಿಭಾಗಗಳು	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು 1971-72
I. Agriculture Experiments and Research ವ್ಯವಸಾಯ ಪ್ರಯೋಗಗಳು ಮತ್ತು ಸಂಶೋಧನೆ				
11 Scheme for Development of Cloves and Nutmeg ಅರಿಶಿನ ಮತ್ತು ಹಾಡುಕಾಯಿ ಅಭಿವೃದ್ಧಿ ..	6,924	8,500	10,700	10,900
12 Scheme for Development of Vegetable ಸಸ್ಯ ಸಂಸ್ಕರಣೆ ಅಭಿವೃದ್ಧಿ ..	43,312	48,800	53,800	63,100
13 Scheme for Development of Subsidiary Food Crops ಅನು ಅನು ಬೆಳೆಗೆ ಅಭಿವೃದ್ಧಿ ...	65,920	68,900	72,300	85,700
14 Scheme for Testing Vegetable Seed ಸಸ್ಯ ಸಂಸ್ಕರಣೆ ಪರೀಕ್ಷೆ ಯೋಜನೆ ...	71,538	74,800	86,300	1 10,800
15 Areca Research Station, Sirsi ಅರಿಶಿನ ಸಂಶೋಧನಾ ಕೇಂದ್ರ, ಸಿರಸಿ	5,00,000
16 Scheme for Development of Chillies ಹಿರಣ್ಣಿನ ಅಭಿವೃದ್ಧಿ ...	9,452	10,600	11,100	11,900
17 Scheme for Development of Areca ಅರಿಶಿನ ಅಭಿವೃದ್ಧಿ ...	2,16,463	2,42,800	2,43,600	4,41,000
18 Development of Coconuts ಕಾನ್ಯಾಸಂ ಅಭಿವೃದ್ಧಿ ...	2,95,801	3,22,200	3,44,600	4,20,500
19 Scheme for Development of Cocoa ಕಾಕೋ ಅಭಿವೃದ್ಧಿ ...	23,028	22,200	26,100	27,400
20 Applied Nutrition Programme ವ್ಯವಸಾಯದ ಅನುಭವ ಯೋಜನೆ ...	96,774	1,53,300	1,46,100	1,59,500
21. Scheme for Intensive Production of Quick Growing Fruits and Vegetable, ಸುಸ್ವೀಕೃತ ಫಲ, ಬೆಳೆ ಬೆಳೆಗುವ ಯೋಜನೆ ಸುಸ್ವೀಕೃತ ...	5,68,754	5,67,700	6,10,500	7,09,100
22. Plant Protection Measures for Horti- culture Crops. ಹಿರಣ್ಣಿನ ಬೆಳೆಗೆ ಸುಸ್ವೀಕೃತ ಸುಸ್ವೀಕೃತ ಕ್ರಮ. ...	47,511	47,300	59,900	74,000
23 Seed Multiplication Centres ಸುಸ್ವೀಕೃತ ಕೇಂದ್ರಗಳು ...	2,48,239	2,57,400	2,69,200	3,26,300
24. Soil Testing Laboratories ಭೂಮಿ ಪರೀಕ್ಷಾ ಪ್ರಯೋಗ ಲ್ಯಾಬೊರೇಟರಿ ...	4,47,435	4,35,500	4,36,000	5,10,300

31. AGRICULTURE

ವ್ಯವಸಾಯ

Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. Agriculture Experiments and Research ವ್ಯವಸಾಯ ಪ್ರಯೋಗಗಳು ಮತ್ತು ಸಂಶೋಧನೆ				
25. Establishment of Agronomy Division ಕೃಷಿ ವಿಜ್ಞಾನ ವಿಭಾಗ ಸ್ಥಾಪನೆ ...	24,794	47,400	42,500	46,800
26. Soil Conservation Research on Local Problems. ಸ್ಥಳೀಯ ಪರಿಸ್ಥಿತಿಗಳಿಗನುವಾಗಿ ಭೂಸಾರ ಸಂರಕ್ಷಣೆ ಸಂಶೋಧನೆ ...	44,732	80,400	55,700	68,300
27. Strengthening of Soil Survey Organi- sation in the State. ರಾಜ್ಯದ ಭೂಪರಿಶೀಲನೆ ಸಂಘಟನೆಯನ್ನು ಬಲ ಪಡಿಸುವುದು ...	1,56,885	2,44,500	2,42,000	2,63,300
28. Organising Studies into Economics of Farm Management. ಕೃಷಿಕ್ಷೇತ್ರ ನಿರ್ವಹಣೆಗೆ ಸಂಬಂಧಪಟ್ಟ ಆರ್ಥಿಕ ವ್ಯಾಸಂಗ ವ್ಯವಸ್ಥೆ ...	78,986	94,000	92,000	1,06,500
29. Development of Cotton Variety ಅನೇಕ ಜಾತಿಗಳ ಹತ್ತಿಯ ಅಭಿವೃದ್ಧಿ ...	12,06,537	12,76,900	13,36,400	13,92,200
30. Development of Local Manurial Resources. ಸ್ಥಳೀಯ ಗೊಬ್ಬರ ಮೂಲಗಳ ಅಭಿವೃದ್ಧಿ ...	5,78,394	5,22,500	5,93,100	6,17,200
31. Comprehensive Plant Protection Orga- nisation. ವ್ಯಾಪಕವಾದ ಸಸ್ಯ ಸಂರಕ್ಷಣೆ ವ್ಯವಸ್ಥೆ ...	9,27,141	8,96,000	9,12,000	9,23,400
32. Development of Oil Seeds ಎಣ್ಣೆ ಬೀಜಗಳ ಅಭಿವೃದ್ಧಿ ...	5,34,997	4,89,700	5,26,100	5,41,100
33. Development of Sugar Cane ಕಬ್ಬು ಅಭಿವೃದ್ಧಿ ...	4,64,621	5,17,800	5,31,200	5,54,900
34. Development of Tobacco ತಂಬಾಕು ಅಭಿವೃದ್ಧಿ ಕಾರ್ಯ ...	1,43,685	1,72,100	1,69,500	1,82,800
35. Investigation on Rice Pest at Kumta. ಅಕ್ಕಿ ರೋಗ ಸಂಶೋಧನೆ, ಕುಮಟಾ ...	16,203	17,200	16,800	18,400
Total f. ಜುಮ್ಮಾ ...	76,38,570	79,90,600	83,22,400	97,89,700

ವ್ಯಯ

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿವರಣೆ-ಗಲ ಉಪ ಲಘು ಮತ್ತು ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜು ಆಯವ್ಯಯ 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಆಯವ್ಯಯ 1971-72
f Agricultural Experiments and Research ವ್ಯವಸಾಯ ಪ್ರಯೋಗಗಳು ಮತ್ತು ಸಂಶೋಧನೆ				
(1) ALL INDIA CO ORDINATED RESEARCH PROJECT ON IMPORTANT FRUITS GONICOIPAL— ಉಪ ಭಾರತ ಮುಖ್ಯ ಕಾರ್ಯಾಲಯ ಮೇಲೆ ನಡವಲಾಯ ಸಂಶೋಧನೆ ಶೋಧನೆ ನಿರೀಕ್ಷಿಸಲ್ಪಡುತ್ತದೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	24,976	38,900	25 000	33,300
Pay of Establishment ಸ್ಥಾಪನೆ ವೆಚ್ಚ	37,880	39,900	45,900	50,700
Dearness Allowance ಹೆಚ್ಚುವರಿ ಭತ್ಯೆ	37,957	45,900	40,000	45,600
Other Allowances ಇತರ ಭತ್ಯೆ	5,187	200	200	500
2 Travelling Allowance ಪ್ರಯಾಣ ಭತ್ಯೆ	6 185	6,000	8 200	10,800
3. Other Charges— ಇತರ ವೆಚ್ಚ				
Total (1) ಒಟ್ಟು	1,12,185	1,30,900	1,19,300	1,45,900
f (2) REGIONAL SEICES RESEARCH STATION CHITTHALLI— ಪ್ರಾದೇಶಿಕ ಸೇವಾ ಸಂಶೋಧನೆ ಕೇಂದ್ರ ಚಿತ್ತಾಳ್—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	5,826	7,200	7 200	8,400
Pay of Establishment ಸ್ಥಾಪನೆ ವೆಚ್ಚ	22,392	26,700	27 700	31,700
Dearness Allowance ಹೆಚ್ಚುವರಿ ಭತ್ಯೆ	21,237	23,600	28 000	26,000
Other Allowances ಇತರ ಭತ್ಯೆ	34	400	400	400
Travelling Allowance ಪ್ರಯಾಣ ಭತ್ಯೆ	3,236	4,500	3,500	6,000
Other Charges— ಇತರ ವೆಚ್ಚ				
Total (2) ಒಟ್ಟು	52,725	62,400	66,800	72,500

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ-ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
f. (3) REGIONAL FRUIT RESEARCH STATION, CHETTAHALLI— ಪಾದೇರಿಕ ಫಲ ಸಂಶೋಧನ ಕೇಂದ್ರ, ಚೆಟ್ಟಹಳ್ಳಿ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	17,739	30,200	25,000	34,500
Pay of Establishment ಸ್ಥಾಪನೆ ವೇತನ ...	34,575	31,800	30,000	40,900
Dearness Allowance ತುಟ್ಟಿ ಭತ್ಯೆ ...	40,775	40,600	40,600	40,700
Other Allowances ಇತರ ಭತ್ಯೆ ...	1,019	800	800	800
2. Travelling Allowance ಪ್ರವಾಸ ಭತ್ಯೆ ...	9,558	8,500	8,500	10,800
3. Other Charges ಇತರ ವೆಚ್ಚ
Total (3) ಜುಮ್ಮಾ ...	1,03,666	1,11,900	1,04,900	1,27,700
f (4) POTATO RESEARCH STATION, CHICKBALLAPUR. ಆಲೂಗಡ್ಡೆ ಸಂಶೋಧನ ಕೇಂದ್ರ, ಚಿಕ್ಕಬಳ್ಳಾಪುರ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	3,929	4,200	4,200	4,700
Pay of Establishment ಸ್ಥಾಪನೆ ವೇತನ ...	14,079	16,100	16,100	19,200
Dearness Allowance ತುಟ್ಟಿ ಭತ್ಯೆ ...	14,626	16,000	16,000	16,500
Other Allowances ಇತರ ಭತ್ಯೆ	200	200	200
2. Travelling Allowance ಪ್ರವಾಸ ಭತ್ಯೆ ...	3,337	3,500	3,500	4,800
3. Other Charges ಇತರ ವೆಚ್ಚ
Total (4) ಜುಮ್ಮಾ ...	35,971	40,000	40,000	45,400
f (6) Co-ORDINATED SCHEME FOR FLORICULTURE ಪುಷ್ಪ ವ್ಯವಸಾಯದ ಸಮನ್ವಯ ಯೋಜನೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	3,930	4,200	3,500	3,800
Pay of Establishment ಸ್ಥಾಪನೆ ವೇತನ ...	6,325	5,500	6,500	10,200
Dearness Allowance ತುಟ್ಟಿ ಭತ್ಯೆ ...	5,540	5,500	5,500	7,800
Other Allowances ಇತರ ಭತ್ಯೆ ...	1,093	1,100	2,900	5,900
2. Travelling Allowance ಪ್ರವಾಸ ವೆಚ್ಚ ...	954	1,000	1,000	1,800
3. Other Charges ಇತರ ವೆಚ್ಚ
Total (6) ಜುಮ್ಮಾ ...	17,842	17,300	19,400	29,500

31. AGRICULTURE

ವ್ಯಯ

Minor Sub and Detailed Heads of Appropriation ಪರಿಷ್ಕರಿಸಿದ ಉಪ ಲೇಖನ ಮತ್ತು ಸವರದ ಹೀಕಣೆಗಳು	Accounts ಲೇಖನ 1969-70	Budget Estimates ಅನುಮಾನಿತ ಅನುಮಾನ 1970-71	Revised Estimates ಮರುಮೃತ ಅನುಮಾನ 1970-71	Budget Estimates ಅನುಮಾನಿತ ಅನುಮಾನ 1971-72
1 (7) SCHEME FOR DEVELOPMENT OF FRUITS ಫಲಾನುಭವಿ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	11 632	19,100	16 100	21 400
Pay of Establishment ಸ್ಥಾಪನೆ ವೆಚ್ಚ	1 83 069	1,76,800	1 80,800	1,94,600
Dearness Allowance ಕಟ್ಟು ಭತ್ಯೆ	1,63 126	1,52,700	1 40 700	1 59,900
Other Allowances ಇತರ ಭತ್ಯೆ	13 277	13,000	26 400	46 100
2 Travelling Allowance ಪ್ರವಾಸ ಭತ್ಯೆ	27,107	20 000	28 000	33 691
3 Other Charges ಇತರ ವೆಚ್ಚ				
Total (7) ಜುಮ್ಲಾ	3 98 211	3,86 600	3 92 000	4,55 600
1 (8) SCHEME FOR DEVELOPMENT of CARDAMOM— ಕಾರ್ದಮಂ— ಏಲಕ್ಕಿ ಅಭಿವೃದ್ಧಿ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	3,769	5,300	6,300	6,600
Pay of Establishment ಸ್ಥಾಪನೆ ವೆಚ್ಚ	84 038	91,800	1,10 800	1,06,900
Dearness Allowance ಕಟ್ಟು ಭತ್ಯೆ	75 602	74,100	90,100	79,800
Other Allowances ಇತರ ಭತ್ಯೆ	1,093	800	1 800	2000
2 Travelling Allowance ಪ್ರವಾಸ ಭತ್ಯೆ	10 316	10 000	12 000	18 000
3 Other Charges ಇತರ ವೆಚ್ಚ				
Total (8) ಜುಮ್ಲಾ	1,74 817	1,82,000	2,21 000	2,15,300
1 (9) SCHEME FOR DEVELOPMENT of PEPPER— ಮೆಣಸು ಅಭಿವೃದ್ಧಿ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4 312	4 200	4,200	4,700
Pay of Establishment ಸ್ಥಾಪನೆ ವೆಚ್ಚ	58 849	65,600	70 600	78,200
Dearness Allowance ಕಟ್ಟು ಭತ್ಯೆ	52 793	52,700	56,700	56 100
Other Allowances ಇತರ ಭತ್ಯೆ	2,239	2,700	4 000	1 600
2 Travelling Allowance ಪ್ರವಾಸ ಭತ್ಯೆ	9,723	5,000	7 000	8 400
3 Other Charges ಇತರ ವೆಚ್ಚ				
Total (9) ಜುಮ್ಲಾ	1,27,916	1 30 200	1,42	

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿವಿಧೋದ್ದೇಶದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estin ಅಯವ್ಯಯ ಅಂದಾಜು 1971-72
f. (10) SCHEME FOR DEVELOPMENT OF CASHEW				
ಗೋಡಂಬಿ ಅಭಿವೃದ್ಧಿ—				
1. Establishment Charges—				
ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	17,950	26,400	20,000	29,900
Pay of Establishment ಸಿಬ್ಬಂದಿ ವೇತನ	1,33,890	1,39,600	1,50,600	1,73,900
Dearness Allowance ತುಟ್ಟಿ ಭತ್ಯೆ	1,16,494	1,19,500	1,25,600	1,29,000
Other Allowances ಇತರ ಭತ್ಯೆ	3,839	5,300	10,800	21,200
2. Travelling Allowance ಪ್ರವಾಸ ಭತ್ಯೆ	24,938	20,000	22,000	26,400
3. Other Charges ಇತರ ವೆಚ್ಚ
Total (10) ಜುಮ್ಮಾ	2,97,111	3,10,800	3,29,000	3,80,400
f (11) SCHEME FOR DEVELOPMENT OF CLOVES AND NUTMEG—				
ಲವಂಗ ಮತ್ತು ಜಾಜಿಕಾಯಿ ಅಭಿವೃದ್ಧಿ—				
1. Establishment Charges—				
ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸಿಬ್ಬಂದಿ ವೇತನ	3,196	4,600	5,600	6,100
Dearness Allowance ತುಟ್ಟಿ ಭತ್ಯೆ	3,043	3,500	4,500	3,800
Other Allowances ಇತರ ಭತ್ಯೆ
2. Travelling Allowance ಪ್ರವಾಸ ಭತ್ಯೆ	685	400	600	1000
3. Other Charges ಇತರ ವೆಚ್ಚ
Total (11) ಜುಮ್ಮಾ	6,924	8,500	10,700	10,900
f. (12) SCHEME FOR DEVELOPMENT OF VEGETABLES—				
ತರಕಾರಿ ಅಭಿವೃದ್ಧಿ—				
1. Establishment Charges—				
ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	4,200	3,200	4,800
Pay of Establishment ಸಿಬ್ಬಂದಿ ವೇತನ	22,541	22,600	25,600	28,200
Dearness Allowance ತುಟ್ಟಿ ಭತ್ಯೆ	15,645	16,500	18,500	17,100
Other Allowances ಇತರ ಭತ್ಯೆ	443	500	1,500	3,400
2. Travelling Allowance ಪ್ರವಾಸ ಭತ್ಯೆ	4,683	5,000	5,000	9,600
3. Other Charges ಇತರ ವೆಚ್ಚ
Total (12) ಜುಮ್ಮಾ	43,312	48,800	53,800	63,100

EXPENDITURE
ವ್ಯಯ

31 AGRICULTURE
ವ್ಯವಸಾಯ

Major, Sub and Detailed Heads of Appropriation ವಿಭಾಗೀಯ ಉಪ ಲೆಖ ಮತ್ತು ಸುವಿವರ ಲೆಖಗಳಿಗಾಗಿ	Accounts ಲೆಖ 1969-70	Budget Estimates ಅನುಮಾನ 1970-71	Revised Estimates ಪರಿಷ್ಕೃತ ಅನುಮಾನ 1970-71	Budget Esti- ಅನುಮಾನ ಅನುಮಾನ 1971-72
f (13) SCHEME FOR DEVELOPMENT OF SUBSIDIARY FOOD CROPS— ಉಪ ಆಹಾರ ಬೆಳೆಗಳ ಅಭಿವೃದ್ಧಿ				
1 Establishment Charges— ಸ್ಥಾಪನೆ ವ್ಯಯ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೇತನ Dearness Allowance ಪುಟ್ಟಿ ಭತ್ಯೆ Other Allowances ಇತರ ಭತ್ಯೆ	4,172 29,973 24,808	4,000 34,600 26,800	5 400 31,600 26 800	5 710 43 000 28 100
2 Travelling Allowance ಪ್ರವಾಸ ಭತ್ಯೆ	650	500	1 500	2 900
Total (13) ಒಟ್ಟು	6 317	3 000	4 000	6 000
f (14) SCHEME FOR TESTING VEGETABLE SEEDS— ಕುಸುರಿ ಬೀಜಗಳ ಪರೀಕ್ಷೆ ಯೋಜನೆ	65 920	68 900	72,300	80,700
1 Establishment Charges— ಸ್ಥಾಪನೆ ವ್ಯಯ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೇತನ Dearness Allowance ಪುಟ್ಟಿ ಭತ್ಯೆ Other Allowances ಇತರ ಭತ್ಯೆ	7,794 27,574 29 563	8,400 29,000 28,400	8,400 34,000 28,400	9,600 41,100 31 500
2 Travelling Allowance ಪ್ರವಾಸ ಭತ್ಯೆ	4,728	5,000	11,500	23,200
Total (14) ಒಟ್ಟು	1,879	4,000	4 000	5 400
(15) Arca Research Station, Sirsi— ಆರಕ ಸಂಶೋಧನಾ ಕೇಂದ್ರ, ಸಿರಸಿ	71,538	74,800	86 300	1,10,800
Establishment Charges— ಸ್ಥಾಪನೆ ವ್ಯಯ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೇತನ Dearness Allowance ಪುಟ್ಟಿ ಭತ್ಯೆ				
Travelling Allowance ಪ್ರವಾಸ ಭತ್ಯೆ				
Other Charges ಇತರ ವ್ಯಯ				5,00,000
Total (15) ಒಟ್ಟು				5 00,000
...		
				5 00,000

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿವಿಧವರ್ಗದ ಉಪ, ಒಳ ಹಾಗೂ ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
f. 16. Scheme for Development of Chillies ಮೆಣಸಿನಕಾಯಿ ಅಭಿವೃದ್ಧಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸಿಬ್ಬಂದಿ ವೇತನ	4,635	5,600	5,600	6,600
Dearness Allowance ತುಟ್ಟ ಭತ್ಯೆ	3,707	3,800	4,000	4,000
Other Allowances ಇತರ ಭತ್ಯೆ	...	500	500	100
2. Travelling Allowance ಪ್ರವಾಸ ಭತ್ಯೆ	1,110	700	1,000	1,200
3. Other Charges ಇತರ ವೆಚ್ಚ
Total 16—ಜುಮ್ಮಾ	9,452	10,600	11,100	11,900
f. 17. Scheme for Development of Areca ಅಡಿಕೆ ಅಭಿವೃದ್ಧಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	9,320	27,800	10,000	31,900
Pay of Establishment ಸಿಬ್ಬಂದಿ ವೇತನ	1,00,856	1,06,000	1,16,000	2,09,500
Dearness Allowance ತುಟ್ಟ ಭತ್ಯೆ	88,926	95,400	95,400	1,55,700
Other Allowances ಇತರ ಭತ್ಯೆ	3,331	3,600	9,200	21,100
2. Travelling Allowance ಪ್ರವಾಸ ಭತ್ಯೆ	14,030	10,000	13,000	22,800
3. Other Charges ಇತರ ವೆಚ್ಚ
Total 17—ಜುಮ್ಮಾ	2,16,463	2,42,800	2,43,600	4,41,000
f. 18. Scheme for Development of Coconuts ತೆಂಗಿನಕಾಯಿ ಅಭಿವೃದ್ಧಿ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	12,681	31,400	26,400	37,000
Pay of Establishment ಸಿಬ್ಬಂದಿ ವೇತನ	1,35,538	1,43,100	1,50,000	1,79,300
Dearness Allowance ತುಟ್ಟ ಭತ್ಯೆ	1,16,281	1,26,100	1,26,100	1,35,700
Other Allowances ಇತರ ಭತ್ಯೆ	8,405	9,600	19,100	38,500
2. Travelling Allowance ಪ್ರವಾಸ ಭತ್ಯೆ	22,896	12,000	23,000	30,000
3. Other Charges ಇತರ ವೆಚ್ಚ
Total 18—ಜುಮ್ಮಾ	2,95,801	3,22,200	3,44,600	4,20,500

EXPENDITURE
ವ್ಯಯ

31. AGRICULTURE
ವ್ಯವಸಾಯ

Minor, Sub and Detailed Heads of Appropriation
ನಿರ್ದಿಷ್ಟಪಡಿಸಿದ ಅಂಶ, ಸಬ್ ಮುಖ್ಯ, ಸವಿಸರ ಶೀರ್ಷಿಕೆಗಳು

	Accounts ಲೆ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕರಿಸಿದ ಅಂದಾಜು 1970 71	Budget Estimate ಆಯವ್ಯಯ ಅಂದಾಜು 1971 72
19 Scheme for Development of Coconuts ಕೊಳೆತ ಅಕ್ಕಿವೃದ್ಧಿ ಸಂಯೋಜನೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	10,976	11,400	13,400	14,000
Pay of Establishment ಸ್ಥಾಪನೆ ವೆಚ್ಚ	10,147	9,600	10,600	10,000
Dearness Allowance ಪುಟ್ಟ ಭತ್ಯೆ	779	200	600	1,600
Other Allowances ಇತರ ಭತ್ಯೆ	1,126	1,000	1,500	1,800
Travelling Allowance ಪ್ರವಾಸ ಭತ್ಯೆ				
Other Charges ಇತರ ವೆಚ್ಚ				
Total 19—ಒಟ್ಟು	23,028	22,200	26,100	27,400
APPLIED NUTRITION PROGRAMME ಪ್ರಾಯೋಗಿಕ ಆಹಾರ ಪೂರೈಕೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	3,567	9,700	5,700	12,000
Pay of Establishment ಸ್ಥಾಪನೆ ವೆಚ್ಚ	60,987	94,000	80,000	76,500
Dearness Allowance ಪುಟ್ಟ ಭತ್ಯೆ	25,315	45,100	42,000	45,700
Other Allowances ಇತರ ಭತ್ಯೆ	1,624	1,500	3,400	6,100
2 Travelling Allowance ಪ್ರವಾಸ ಭತ್ಯೆ	1,624	1,500	15,000	19,200
3 Other Charges ಇತರ ವೆಚ್ಚ	5,281	3,000		
Total 20—ಒಟ್ಟು	96,774	1,53,300	1,46,100	1,59,500
21 SCHEME FOR INTENSIVE PRODUCTION OF QUICK GROWING FRUITS AND VEGETABLES ಉಚಿತವಾಗಿ ಬೆಳೆಯುವ ಫಲಾಂಶ ಮತ್ತು ತರಕಾರಿಗಳ ಸಂಯೋಜನೆ				
Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	24,705	37,000	35,000	43,500
Pay of Establishment ಸ್ಥಾಪನೆ ವೆಚ್ಚ	2,62,432	2,72,400	3,00,000	3,32,100
Dearness Allowance ಪುಟ್ಟ ಭತ್ಯೆ	2,24,948	2,25,600	2,25,000	2,51,800
Other Allowances ಇತರ ಭತ್ಯೆ	15,550	9,700	20,500	42,700
Travelling Allowance ಪ್ರವಾಸ ಭತ್ಯೆ	41,118	23,000	30,000	
Other Charges ಇತರ ವೆಚ್ಚ				
Total 21—ಒಟ್ಟು	5,68,754	...	36	

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
f. 22 PLANT PROTECTION MEASURES FOR HORTICULTURE CROPS ತೋಟಗಾರಿಕೆ ಬೆಳೆಗಳ ಸಸ್ಯಸಂರಕ್ಷಣಾ ಕ್ರಮಗಳು				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	3,300	...	3,600
Pay of Establishment ಸಿಬ್ಬಂದಿ ವೇತನ	22,295	20,000	28,000	28,300
Dearness Allowance ತುಟ್ಟಿ ಭತ್ಯೆಗಳು	20,208	20,200	23,200	23,600
Other Allowances ಇತರ ಭತ್ಯೆ	2,469	2,800	5,700	12,500
2 Travelling Allowance ಪ್ರವಾಸ ಭತ್ಯೆ	2,539	1,000	3,000	6,000
3 Other Charges ಇತರ ವೆಚ್ಚ
Total 22—ಜುಮ್ಲಾ	47,511	47,300	59,900	74,000
f. 23 SEED MULTIPLICATION CENTRES ಬೀಜಾಭಿವೃದ್ಧಿ ಕೇಂದ್ರಗಳು—				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	14,208	22,900	15,900	24,900
Pay of Establishment ಸಿಬ್ಬಂದಿ ವೇತನ	1,03,784	1,08,400	1,20,400	1,38,400
Dearness Allowance ತುಟ್ಟಿ ಭತ್ಯೆ	1,08,718	1,13,500	1,10,100	1,22,900
Other Allowances ಇತರ ಭತ್ಯೆ	7,477	4,600	7,800	14,900
2 Travelling Allowances ಪ್ರವಾಸ ಭತ್ಯೆ	14,052	8,000	15,000	25,200
3 Other Charges ಇತರ ವೆಚ್ಚ
Total 23—ಜುಮ್ಲಾ	2,48,239	2,57,400	2,69,200	3,26,300

31. AGRICULTURE

ವ್ಯವಸಾಯ

Minor, Sub and Detailed Heads of Appropriation -- ವಿವಿಧೀಕರಣ ಉಪ, ಒಳ ಮತ್ತು ಸವಿವರ ಶೇರ್ಷಿಕೆಗಳು	Accounts ಲೆಕ್ಕ 1969-70	Budget Estimates ಅನುಮಾನಿತ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅನುಮಾನಿತ ಅಂದಾಜು 1971-72
f 24 SOIL TESTING LABORATORIES ಭೂಸಾರ ಪರೀಕ್ಷಾ ಪ್ರಯೋಗ ಶಾಲೆಗಳು				
1 Establishment Charges -- ಸ್ಥಾಪನೆ ವೆಚ್ಚ --				
Pay of Officers ಅಧಿಕಾರಿಗಳ ವೇತನ	25,328	40,700	40,700	42,000
Pay of Establishment ಸ್ಥಾಪನೆ ವೆಚ್ಚ	1,11,048	1,26,900	1,50,900	1,56,500
Dearness Allowance ತುಟ್ಟ ಭತ್ಯೆ	99,249	1,10,700	1,14,700	1,16,200
Other Allowances ಇತರ ಭತ್ಯೆ	9,603	9,200	13,700	17,600
2 Travelling Allowance ಪ್ರವಾಸ ಭತ್ಯೆ	12,922	10,000	14,000	18,000
3. Other Charges ಇತರ ವೆಚ್ಚ	1,89,285	1,38,000	1,02,000	1,50,000
Total 24 -- ಒಟ್ಟು	4,47,435	4,35,500	4,36,000	5,10,300
f 25 ESTABLISHMENT OF AGRONOMY DIVISION ಕೃಷಿ ವಿಜ್ಞಾನ ವಿಭಾಗದ ಸ್ಥಾಪನೆ				
1 Establishment Charges-- ಸ್ಥಾಪನೆ ವೆಚ್ಚ --				
Pay of Officers ಅಧಿಕಾರಿಗಳ ವೇತನ	1,875	7,200	8,400	8,600
Pay of Establishment ಸ್ಥಾಪನೆ ವೆಚ್ಚ	10,979	10,200	14,200	15,700
Dearness Allowance ತುಟ್ಟ ಭತ್ಯೆ	8,286	9,100	9,400	9,400
Other Allowances ಇತರ ಭತ್ಯೆ	1,315	1,300	2,000	2,600
2 Travelling Allowance ಪ್ರವಾಸ ಭತ್ಯೆ	1,832	3,000	5,000	6,000
3 Other Charges ಇತರ ವೆಚ್ಚ	477	16,600	3,500	4,500
Total 25 -- ಒಟ್ಟು	24,794	47,400	42,500	46,800

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
f. 26 SOIL CONSERVATION RESEARCH ON LOCAL PROBLEMS— ಸ್ಥಳೀಯ ಪರಿಸ್ಥಿತಿಗಳಿಗನುವಾಗಿ ಭೂಸಾರ ರಕ್ಷಣಾ ಸಂಶೋಧನೆ—				
1 Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	7,847	7,500	7,000	4,800
Pay of Establishment ನಿಬ್ಬಂದಿ ವೇತನ ...	12,753	32,100	20,100	24,700
Dearness Allowance ತುಟ್ಟಿ ಭತ್ಯೆ ...	11,247	28,400	16,400	21,800
Other Allowances ಇತರ ಭತ್ಯೆ ...	852	1,400	1,600	5,600
2 Travelling Allowance ಪ್ರವಾಸ ಭತ್ಯೆ	1,539	2,000	1,600	2,400
3 Other Charges ಇತರ ವೆಚ್ಚ	10,494	9,000	9,000	9,000
Total 26—ಜುಮ್ಮಾ ...	44,732	80,400	55,700	68,300
f. 27 STRENGTHENING OF SOIL SURVEY ORGANISATION IN THE STATE— ರಾಜ್ಯದ ಭೂ ಪರಿಶೀಲನಾ ಸಂಘಟನೆಯನ್ನು ಬಲಪಡಿಸುವುದು—				
1 Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	10,570	18,300	17,300	19,900
Pay of Establishment ನಿಬ್ಬಂದಿ ವೇತನ ...	50,685	71,200	82,200	76,000
Dearness Allowance ತುಟ್ಟಿ ಭತ್ಯೆ ...	42,467	63,500	66,500	60,600
Other Allowances ಇತರ ಭತ್ಯೆ ...	7,396	11,500	16,000	18,800
2 Travelling Allowance ಪ್ರವಾಸ ಭತ್ಯೆ	5,058	15,000	10,000	18,000
3 Other Charges ಇತರ ವೆಚ್ಚ	40,709	65,000	50,000	70,000
Total 27—ಜುಮ್ಮಾ ...	1,56,885	2,44,500	2,42,000	2,63,300

EXPENDITURE
ವ್ಯಯ

31. AGRICULTURE
ವ್ಯವಸಾಯ

Minor, Sub and Detailed Heads of Appropriation
ವಿವರಿಸಿದ ಅಥವಾ ಉಪ-ವ್ಯಯ ಸವಿಸರ ಶೀರ್ಷಿಕೆಗಳು

Accounts
ಲೆಕ್ಕ
1966-70

Budget Estimates
ಅಂದಾಜು
ಅಂದಾಜು
1970-71

Revised Estimates
ಸಂಸ್ಕೃತ
ಅಂದಾಜು
1970-71

Budget Estimate
ಅಂದಾಜು
ಅಂದಾಜು
1971-72

Minor, Sub and Detailed Heads of Appropriation ವಿವರಿಸಿದ ಅಥವಾ ಉಪ-ವ್ಯಯ ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1966-70	Budget Estimates ಅಂದಾಜು ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimate ಅಂದಾಜು ಅಂದಾಜು 1971-72
f 28 ORGANISING STUDIES INTO ECONOMICS OF FARM MANAGEMENT — ಕೃಷಿ ಕ್ಷೇತ್ರ ನಿರ್ವಹಣೆಗೆ ಸಂಬಂಧಪಟ್ಟ ಅರ್ಥವ್ಯವಸ್ಥೆಗಳ ವ್ಯವಸ್ಥೆ —				
Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	6,450	11,300	9,300	13,300
Pay of Establishment ನಿಬ್ಬಂದಿ ವೇತನ	32,942	34,400	36,400	41,000
Dearness Allowance ತುಟ್ಟಿ ಭತ್ಯೆ	27,997	29,200	30,200	31,500
Other Allowances ಇತರ ಭತ್ಯೆ	3,120	4,100	5,100	6,600
Travelling Allowance ವ್ಯವಾಸ ಭತ್ಯೆ	4,254	3,200	3,000	3,600
Other Charges ಇತರ ವೆಚ್ಚ	4,219	12,000	8,000	10,000
Total 28—ಒಟ್ಟು	78,986	94,000	92,000	1,06,500
f 29 DEVELOPMENT OF COTTON VARIETY ಅನೇಕ ಜಾತಿಗಳ ಹತ್ತಿಯ ಅಭಿವೃದ್ಧಿ —				
1 Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	43,943	47,100	47,100	43,500
Pay of Establishment ನಿಬ್ಬಂದಿ ವೇತನ	4,80,210	5,09,400	5,49,400	5,93,300
Dearness Allowances ತುಟ್ಟಿ ಭತ್ಯೆ	3,90,024	4,02,200	4,18,200	4,12,800
Other Allowances ಇತರ ಭತ್ಯೆ	10,896	8,200	11,700	12,600
Travelling Allowance ವ್ಯವಾಸ ಭತ್ಯೆ	1,11,149	1,00,000	1,00,000	1,20,000
Other Charges ಇತರ ವೆಚ್ಚ	1,70,315	2,10,000	2,10,000	2,10,000
Total 29—ಒಟ್ಟು	12,06,537	12,76,900	13,36,400	13,92,200

BE

31. AGRICULTURE

ವ್ಯವಸಾಯ

Minor Sub and Detailed Heads of Appropriation ಸೂಚನಾತ್ಮಕ ಉಪ, ಉಪ-ವಿಭಾಗ, ಸೂಚನಾತ್ಮಕ ವಿಭಾಗಗಳು	Accounts ಒಟ್ಟು 1969-70	Budget Estimate ಆಯವ್ಯಯ ಆಯವ್ಯಯ 1970-71	Revised Estimate ಸಂಶೋಧನೆ ಆಯವ್ಯಯ 1970-71	Budget Estimate ಆಯವ್ಯಯ ಆಯವ್ಯಯ 1971-72
I. 30. DEVELOPMENT OF LOCAL MANURIAL RESOURCES— ಸ್ವಯಂ ಸೇವಾ ಮತ್ತು ಸಂಸ್ಥೆಗಳ ಅಭಿವೃದ್ಧಿ—				
1. Establishment Charges— ಸ್ಥಾಪನಾ ವೆಚ್ಚ				
Pay of Officer ಅಧಿಕಾರಿಗಳ ವೇತನ	69,747	86,600	88,600	92,700
Pay of Establishment ಸ್ಥಾಪನಾ ವೆಚ್ಚ	1,68,626	1,80,100	2,20,100	2,26,100
Dearness Allowance ವಿಚ್ಛೇದನ	1,58,658	1,70,400	1,76,400	1,75,300
Other Allowances ಇತರ ವೆಚ್ಚ	7,179	9,100	12,000	14,800
2. Travelling Allowance ಪ್ರವಾಸ ವೆಚ್ಚ	60,372	60,000	60,000	72,000
3. Other Charges ಇತರ ವೆಚ್ಚ	1,13,782	35,000	35,000	36,000
Total 30—ಒಟ್ಟು	5,78,391	5,22,500	5,93,100	6,17,200
I. 31. COMPREHENSIVE PLANT PROTECTION ORGANISATION— ಪ್ರತಿಜೀವಕ ಸಂಸ್ಥೆಗಳ ವ್ಯವಸ್ಥೆ—				
1. Establishment Charges— ಸ್ಥಾಪನಾ ವೆಚ್ಚ				
Pay of Officer ಅಧಿಕಾರಿಗಳ ವೇತನ	95,889	1,02,400	1,02,400	95,000
Pay of Establishment ಸ್ಥಾಪನಾ ವೆಚ್ಚ	3,11,243	2,48,600	2,98,600	2,88,500
Dearness Allowance ವಿಚ್ಛೇದನ	2,90,877	2,28,000	2,34,000	2,26,500
Other Allowances ಇತರ ವೆಚ್ಚ	15,719	12,000	17,000	17,400
2. Travelling Allowance ಪ್ರವಾಸ ವೆಚ್ಚ	90,463	80,000	80,000	95,000
3. Other Charges ಇತರ ವೆಚ್ಚ	1,22,920	2,25,000	1,80,000	2,00,000
Total 31—ಒಟ್ಟು	9,27,141	8,96,000	9,12,000	9,23,400

ವ್ಯಯ

31 AGRICULTURE

ವ್ಯವಸಾಯ

Minor Sub and Detailed Heads of Appropriation ವಿವರಿಸಿದ ಉಪ ಒಳ ಮತ್ತು ಸವಿವರ ಶಿ-ಶೀಕಣೆಗಳು	Accounts ಲೆಕ್ಕ 1969-70	Budget Estimates ಆಮವ್ಯಯ ಅಂದಾಜು 1970-71	Revised Estimates ಸರಿಪ್ಪುತ ಅಂದಾಜು 1970-71	Budget Estimate ಆಮವ್ಯಯ ಅಂದಾಜು 1971-7
f 32 DEVELOPMENT OF OIL SEEDS— ಎಣ್ಣೆ ಬೀಜಗಳ ಅಭಿವೃದ್ಧಿ				
1 Establishment Charges— ನಿಟ್ಟುಂಡಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	21 144	23 500	26,900	26 900
Pay of Establishment ನಿಟ್ಟುಂಡಿ ವೇತನ	1 83 153	1,98,200	2,24,200	2 30 300
Dearness Allowance ತಟ್ಟು ಭತ್ಯೆ	1 50 146	1,57,300	1 62 300	1 60 700
Other Allowances ಇತರ ವೆಚ್ಚ	5 604	5,700	8 700	11,200
2 Travelling Allowance ಪ್ರವಾಸ ಭತ್ಯೆ	52 633	35 000	35,000	42 000
3 Other Charges ಇತರ ವೆಚ್ಚ	1 22 312	70 000	65,000	60 000
Total 32—ಒಟ್ಟು	5,34,997	4,89,700	5,26,100	5 41 100
f 33 DEVELOPMENT OF SUGAR CANE — ಕನ್ನಡ ಅಭಿವೃದ್ಧಿ —				
1 Establishment Charges— ನಿಟ್ಟುಂಡಿ ವೆಚ್ಚ				
Pay of Officers ಅಧಿಕಾರಿಗಳ ವೇತನ	4,059	4,300	7,300	4,900
Pay of Establishment ನಿಟ್ಟುಂಡಿ ವೇತನ	1 87,034	2,06,900	2,28,900	2 38 800
Dearness Allowance ತಟ್ಟು ಭತ್ಯೆ	1,54 032	1,64,500	1,70,500	1 69,500
Other Allowances ಇತರ ಭತ್ಯೆ	6,758	7,100	9 500	13 700
2 Travelling Allowance ಪ್ರವಾಸ ಭತ್ಯೆ	43,082	30 000	40 000	48 000
3 Other Charges ಇತರ ವೆಚ್ಚ	69,606	1,00,000	75 000	80 000
Total 33—ಒಟ್ಟು	4,64,621	3 17,800	5,31,200	5,54,900

EXPENDITURE

ವ್ಯಯ

31. AGRICULTURE

ವ್ಯವಸಾಯ

Minor, Sub-head Detailed Heads of Appropriation ಕಿರಿಯಾಗಳು ಅಥವಾ ಅನ್ಯ ವಿವರ, ಸೂಚಕ ವಿವರಗಳಿಗಾಗಿ	Accounts ಲೆಕ್ಕ 1969-70	Budget Estimate ಆಯವ್ಯಯ ಅಂದಾಜು 1970-71	Revised Estimate ಪರಿಷ್ಕರಿಸಿದ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
1. 31 DEVELOPMENT OF TOBACCO ಕುರಿತು ಅಭಿವೃದ್ಧಿ				
1. Establishment Charge — ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	...	5,609	5,600	6,800
Pay of Establishment ಸ್ಥಾಪನೆ ವೆಚ್ಚ	...	71,900	71,900	77,100
Dearness Allowance ವಯಸ್ಸು ಭತ್ಯೆ	...	58,400	58,400	57,000
Other Allowances ಇತರ ಭತ್ಯೆ	...	1,200	1,600	2,500
2. Travelling Allowance ವ್ಯವಾಹಾರ ಭತ್ಯೆ	...	10,000	10,000	14,400
3. Other Charges ಇತರ ವೆಚ್ಚ	...	25,000	22,000	25,000
Total 31 ಉಪವ್ಯಯ	...	1,72,109	1,69,500	1,82,800
1. 32 INVESTIGATION ON BEE PEST AT KURNA — ಅಭಿವೇಶನ ಸಂಶೋಧನೆ - ಕುರ್ನಾ				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೆಚ್ಚ	...	8,200	8,200	8,900
Dearness Allowance ವಯಸ್ಸು ಭತ್ಯೆ	...	5,800	5,800	6,100
Other Allowances ಇತರ ಭತ್ಯೆ	...	100	200	200
2. Travelling Allowance ವ್ಯವಾಹಾರ ಭತ್ಯೆ	...	600	600	700
3. Other Charges ಇತರ ವೆಚ್ಚ	...	2,500	2,000	2,500
Total 32 ಉಪವ್ಯಯ	...	17,200	16,800	18,400

31 AGRICULTURE

ವ್ಯವಸಾಯ

Minor Sub and Detailed Heads of Appropriation ವಿವರಿಸಿದ ಉಪ ಉಳಿ ಮತ್ತು ಸವಿವರ ಶಿಲ್ಪ-ಗಳೆ	Accounts ಉಳಿ 1969-70	Budget Estimates ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಅಂದಾಜು 1971-72
g Agricultural Education— ಕೃಷಿ ಶಿಕ್ಷಣ—				
A AGRICULTURAL SCHOOLS ಕೃಷಿ ಶಾಲೆಗಳು	5 48 26	5 57 700	5 21 300	5 46 000
B VERNACULAR AGRICULTURAL SCHOOLS ದೇಶೀಯ ಭಾಷಾ ಮಾಧ್ಯಮದ ಕೃಷಿ ಶಾಲೆಗಳು	66 332	1 19 200	1 18 600	1 42 600
C GRAMSEVAKS TRAINING CENTRES ಗ್ರಾಮ ಸೇವಕ ಶಿಕ್ಷಣ ಕೇಂದ್ರಗಳು	11 93 643	12 58 400	11 41 900	13 35 300
D SOIL CONSERVATION TRAINING CENTRE ಭೂಸಾಧ ರಕ್ಷಣಾ ತರಬೇತಿ ಕೇಂದ್ರಗಳು	53 965	77 400	71 000	0 800
Total g ಒಟ್ಟು	18 08 666	20 12 700	18 52 100	21 05 200
g A AGRICULTURAL SCHOOLS ಕೃಷಿ ಶಾಲೆಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	16 480	20 800	17 600	17,600
Pay of Establishment ಸ್ಥಾಪನೆ ವೆಚ್ಚ	1 04 571	1 04 600	1 14 600	1,18,000
Dearness Allowance ತುಟ್ಟಭತ್ಯೆ	90 116	91 800	92 800	87 400
Other Allowances ಇತರ ಭತ್ಯೆ	3 412	3 500	4 300	4 100
2 Travelling Allowance ಸಂಚಾರ ಭತ್ಯೆ	26 192	12 000	12 000	14 400
3 Other Charges ಇತರ ವೆಚ್ಚ	2 40 711	2 25 000	2 00 000	2 05 000
4 Stipends ಶಿಷ್ಯ ವೇತನ	67 441	1 00 000	80 000	1 00 000
Total A ಒಟ್ಟು	5 49 726	5 57 700	5 91 300	5 46 500

31. AGRICULTURE

ವ್ಯವಸಾಯ

Minor Sub and Detailed Heads of Appropriation ನಿರ್ದಿಷ್ಟಗೊಳಿಸಿದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
g. B. VERNACULAR AGRICULTURAL SCHOOLS ದೇಶೀಯ ಭಾಷಾ ಮಾಧ್ಯಮದ ಕೃಷಿ ಶಾಲೆಗಳು				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ನಿಬ್ಬಂದಿ ವೇತನ ...	11,619	27,200	30,200	33,300
Dearness Allowance ತುಟ್ಟಿ ಭತ್ಯೆ ...	11,240	24,900	25,900	26,100
Other Allowances ಇತರ ಭತ್ಯೆ ...	1,382	100	500	800
2. Travelling Allowance ಪ್ರವಾಸ ಭತ್ಯೆ ...	2,008	2,000	2,000	2,400
3. Other Charges ಇತರ ವೆಚ್ಚ ...	36,188	45,000	50,000	60,000
4. Stipends ಶಿಷ್ಯ ವೇತನ ...	3,895	20,000	10,000	20,000
Total B ಜುಮ್ಮಾ ...	66,332	1,19,200	1,18,600	1,42,600
g. C. GRAMASEVAKS TRAINING CENTRES— ಗ್ರಾಮಸೇವಕರ ಶಿಕ್ಷಣ ಕೇಂದ್ರಗಳು—				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,44,298	1,32,000	1,40,000	1,47,500
Pay of Establishment ನಿಬ್ಬಂದಿ ವೇತನ ...	2,76,740	2,74,600	2,89,600	3,01,600
Dearness Allowance ತುಟ್ಟಿ ಭತ್ಯೆ ...	2,52,326	2,42,100	2,45,100	2,40,200
Other Allowances ಇತರ ಭತ್ಯೆ ...	15,179	8,200	11,500	15,400
2. Travelling Allowance ಪ್ರವಾಸ ಭತ್ಯೆ ...	34,928	35,000	35,000	45,600
3. Other Charges ಇತರ ವೆಚ್ಚ ...	2,95,950	2,66,500	3,20,000	2,85,000
4. Stipends ಶಿಷ್ಯ ವೇತನ ...	1,20,222	3,00,000	1,00,000	3,00,000
Total C ಜುಮ್ಮಾ ...	11,39,643	12,58,400	11,41,200	13,35,300

31 AGRICULTURE

A ro Eu ard Deta led Heads of Appropriation ರೂಪ ಒಳ ಮತ್ತು ಸದಿವರ ಲಿಪಿ-ಕೆಳಗೆ	Accounts ಲೆಕ್ಕ 1969-70	Budget Estimates ಆಮಂಜಣಿ ಅ ದಾಖಲೆ 1970-71	Revised Estimates ಪರಿಷ್ಕರಿಸಿದ ಅ ದಾಖಲೆ 19 0-71	Budget Estimates ಆಮಂಜಣಿ ಅ ದಾಖಲೆ 1971 7
g D SOIL CONSERVATION TRAINING CENTRE ಭೂಸಾಂರ ರಕ್ಷಣಾ ತರಬೇತಿ ಕೇಂದ್ರಗಳು—				
1 Establishment Charges — ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ	8 445	8 400	9 300	7 300
Pay of Establishment ಸ್ಥಾಪನೆ ವೆಚ್ಚ	19 105	19 300	22 300	29 900
Dearness Allowance ಕುಟುಂಬ ಭತ್ಯೆ	15 447	16 900	16 100	16 100
Other Allowances ಇತರ ಭತ್ಯೆ	579	700	1,700	1 700
2 Travelling Allowance ಪ್ರವಾಸ ಭತ್ಯೆ	2 733	4 000	3,500	4 800
3 Other Charges ಇತರ ವೆಚ್ಚ	7 659	8 100	8 100	9 000
4 Stipend ಶಿಷ್ಯ ವೇತನ		20 000	10 000	20 000
Total D ಒಟ್ಟು	53 965	77,400	71 000	80 800

31. AGRICULTURE

ವ್ಯವಸಾಯ

Minor, Sub and Detailed Heads of Appropriations ವಿವರಣೆಯುಳ್ಳ ಉಪ, ಒಳ ಮತ್ತು ಸವಿವರ ಖರ್ಚುಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
h. Agricultural Engineering— ಕೃಷಿ ಒಲ್ಲ (ಆಗ್ರಿಕಲ್ಚರಲ್ ಇಂಜಿನಿಯರಿಂಗ್)—				
A. TRACTOR AND BULLDOZER SERVICE ORGANISATION ಟ್ರಾಕ್ಟರ್ ಮತ್ತು ಬುಲ್‌ಡೋಜರ್ ಸೇವಾ ಸಂಸ್ಥೆ ...	9,56,996	16,03,200	89,300	...
B. AGRICULTURAL ENGINEER'S OFFICE ಕೃಷಿ ಇಂಜಿನಿಯರ ಕಛೇರಿ ...	2,05,916	2,28,400	16,500	...
C. LORRY SERVICE ಲಾರಿ ಸೇವಾ ...	4,838	86,200	2,900	...
D. SCHEME FOR INSTALLATION SERVICE ING AND REPAIRS TO OIL ENGINES AND OTHER AGRICULTURAL MACHINERY ಎಂಜಿನ್ ಯಂತ್ರಗಳು ಮತ್ತು ಇತರ ಕೃಷಿ ಯಂತ್ರಗಳ ಸ್ಥಾಪನೆ ಮತ್ತು ಮರಸ್ತಿ ...	35,944	70,600	3,000	...
E. MAINTENANCE OF BORING MACHINES ಹಿಂಡಿ ಕೊರೆಯುವ ಯಂತ್ರಗಳ ನಿರ್ವಹಣೆ ...	5,02,209	6,56,400	31,400	...
F. DEMONSTRATION AND POPULARISATION OF IMPROVED AGRICULTURE IMPLE- MENTS— ಸುಧಾರಿತ ವ್ಯವಸಾಯೋಪಕರಣಗಳ ಪ್ರದರ್ಶನ ಮತ್ತು ಪ್ರಚಾರ ಕಾರ್ಯ ...	3,53,948	7,18,500	35,000	...
G. TESTING AND TRAINING IN AGRICUL- TURE IMPLEMENTS— ಸುಧಾರಿತ ವ್ಯವಸಾಯೋಪಕರಣಗಳ ಪರೀಕ್ಷಣೆ ಮತ್ತು ಶಿಕ್ಷಣ ...	1,62,176	3,57,700	4,600	...
H. SOIL CONSERVATION ON WATER SHED BASIS ಜಲಾನಯನ ಸ್ಥಳಕ್ಕೆ ತಕ್ಕಂತೆ ಭೂಸಾರ ರಕ್ಷಣೆ ಕಾರ್ಯ ...	46,73,244	49,36,500	53,72,000	52,66,400
J. SOIL CONSERVATION UNDER THE WORLD FOOD PROGRAMME ವಿಶ್ವ ಆಹಾರ ಕಾರ್ಯಕ್ರಮದಲ್ಲಿ ಭೂಸಾರ ರಕ್ಷಣೆ	1,00,000	1,00,000	1,00,000
To'tal h. ಜುಮ್ಮಾ ...	68,95,271	87,57,500	56,54,700	53,06,400

• ವ್ಯಯ

31. AGRICULTURE

ವ್ಯವಸಾಯ

Minor, Sub and Detailed Heads of Appropriations ಉಪವಿಭಾಗದ ಉಪ, ಸಬ ಮತ್ತು ಸಮವರ್ತಿ ಶೀರ್ಷಿಕೆಗಳು	Accounts ಲೆಕ್ಕ 1960-70	Budget Estimates ಅಂದವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಅಂದವ್ಯಯ ಅಂದಾಜು 1971-72
h A TRACTOR AND BULLDOZER SERVICE ORGANISATION— ಟ್ರ್ಯಾಕ್ಟರ್ ಮತ್ತು ಬುಲಡೋಜರ್ ಸೇವಾಸಂಸ್ಥೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿ ವೇತನ ...	23,822	26,300	700	...
Pay of Establishment ಸ್ಥಾಪನೆ ವೆಚ್ಚ ...	4,12,701	7,26,600	47,600	...
Dearness Allowance ತುಟ್ಟಿ ಭತ್ಯೆ ...	3,55,727	6,30,100	35,800	..
Other Allowances ಇತರ ಭತ್ಯೆ ...	33,427	80,200	3,200	...*
2. Travelling Allowance ಪ್ರವಾಸ ಭತ್ಯೆ ..	63,726	70,000	600	..
3. Other Charges ಇತರ ವೆಚ್ಚ ...	67,593	70,000	1,400	...
Total A ಒಟ್ಟು .	9,56,996	16,03,200	89,300	...
h B AGRICULTURAL ENGINEER'S OFFICE— ಕೃಷಿ ಇಂಜಿನಿಯರ ಕಛೇರಿ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿ ವೇತನ ..	24,141	35,600	2,600	...
Pay of Establishment ಸ್ಥಾಪನೆ ವೆಚ್ಚ ..	63,265	74,600	6,400	...
Dearness Allowance ತುಟ್ಟಿ ಭತ್ಯೆ ..	56,879	63,300	5,200	...*
Other Allowances ಇತರ ಭತ್ಯೆ ..	8,399	10,900	900	...
2. Travelling Allowance ಪ್ರವಾಸ ಭತ್ಯೆ ...	11,109	10,000	200	...
3. Other Charges ಇತರ ವೆಚ್ಚ ...	36,123	31,000	1,200	...
TOTAL B ಒಟ್ಟು .	2,05,916	2,28,400	16,500	..

* Transferred to Agro Industries Corporation
ವ್ಯವಸಾಯ ಉದ್ಯಮ ನಿಗಮಕ್ಕೆ ವರ್ಗಾಯಿಸಲಾಗಿದೆ

31. AGRICULTURE

ವ್ಯವಸಾಯ

Minor, Sub and Detailed Heads of Appropriations ವಿವಿಧೋಗದ ಉಪ, ಒಳ ಮತ್ತು ಸವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
h. Agricultural Engineering— ಕೃಷಿ ಶಿಲ್ಪ (ಅಗ್ರಿಕಲ್ಚರಲ್ ಇಂಜಿನಿಯರಿಂಗ್)—				
A. TRACTOR AND BULLDOZER SERVICE ORGANISATION ಟ್ರಾಕ್ಟರ್ ಮತ್ತು ಬುಲ್‌ಡೋಜರ್ ಸೇವಾ ಸಂಸ್ಥೆ ...	9,56,996	16,03,200	89,300	..
B. AGRICULTURAL ENGINEER'S OFFICE ಕೃಷಿ ಇಂಜಿನಿಯರ ಕಛೇರಿ ...	2,05,916	2,28,400	16,500	..
C. LORRY SERVICE ಲಾರಿ ಸೌಕರ್ಯ ...	4,838	86,200	2,900	...
D. SCHEME FOR INSTALLATION SERVICE AND REPAIRS TO OIL ENGINES AND OTHER AGRICULTURAL MACHINERY ಎಣ್ಣೆ ಯಂತ್ರಗಳು ಮತ್ತು ಇತರ ಕೃಷಿ ಯಂತ್ರಗಳ ಸ್ಥಾಪನೆ ಮತ್ತು ದುರಸ್ತಿ ...	35,944	70,600	3,000	...
E. MAINTENANCE OF BORING MACHINES ಕಿಂಡಿ ಕೊರೆಯುವ ಯಂತ್ರಗಳ ನಿರ್ವಹಣೆ ...	5,02,209	6,56,400	31,400	...
F. DEMONSTRATION AND POPULARISATION OF IMPROVED AGRICULTURE IMPLEMENTS— ಸುಧಾರಿತ ವ್ಯವಸಾಯೋಪಕರಣಗಳ ಪ್ರದರ್ಶನ ಮತ್ತು ಪ್ರಚಾರ ಕಾರ್ಯ ...	3,53,948	7,18,500	35,000	...
G. TESTING AND TRAINING IN AGRICULTURE IMPLEMENTS— ಸುಧಾರಿತ ವ್ಯವಸಾಯೋಪಕರಣಗಳ ಪರೀಕ್ಷಣೆ ಮತ್ತು ಶಿಕ್ಷಣ ...	1,62,176	3,57,700	4,600	...
H. SOIL CONSERVATION ON WATER SHED BASIS ಜಲಾನಯನ ಸ್ಥಿತಿಗೆ ತಕ್ಕಂತೆ ಭೂಸಾರ ರಕ್ಷಣೆ ಕಾರ್ಯ... ..	46,73,244	49,36,500	53,72,000	52,66,400
J. SOIL CONSERVATION UNDER THE WORLD FOOD PROGRAMME ವಿಶ್ವ ಅಹಾರ ಕಾರ್ಯ ಕ್ರಮದಲ್ಲಿ ಭೂಸಾರ ರಕ್ಷಣೆ	1,00,000	1,00,000	1,00,000
To'tal h. ಜುಮ್ಮಾ ...	68,95,271	87,57,500	56,54,700	53,66,400

EXPENDITURE

• ವ್ಯಯ

31. AGRICULTURE

ವ್ಯವಸಾಯ

Department, Sub and Detailed Heads of Appropriations ವಿಭಾಗ, ಅಂತರ ವಿಭಾಗ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುರಿಕಟ್ಟಿದ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
A. TRACTOR AND BULLDOZER SERVICE ORGANISATION— ಟ್ರ್ಯಾಕ್ಟರ್ ಮತ್ತು ಬುಲ್‌ಡೋಜರ್ ಸೇವಾಸಂಸ್ಥೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	23,822	26,300	700	...
Pay of Establishment ಸ್ಥಾಪನೆ ವೇತನ	4,12,701	7,26,600	47,600	...
Dearness Allowance ಹುಟ್ಟು ಭತ್ಯೆ	3,55,727	6,30,100	35,800	...
Other Allowances ಇತರ ಭತ್ಯೆ	33,427	80,200	3,200	...*
2. Travelling Allowance ಪ್ರವಾಸ ಭತ್ಯೆ	63,726	70,000	600	...
3. Other Charges ಇತರ ವೆಚ್ಚ	67,593	70,000	1,400	...
Total A ಒಟ್ಟು	9,56,996	16,03,200	89,300	...
h. B. AGRICULTURAL ENGINEER'S OFFICE— ಕೃಷಿ ಇಂಜಿನಿಯರ ಕಛೇರಿ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	24,141	35,600	2,600	...
Pay of Establishment ಸ್ಥಾಪನೆ ವೇತನ	69,265	74,600	6,400	...
Dearness Allowance ಹುಟ್ಟು ಭತ್ಯೆ	56,879	63,300	5,200	...*
Other Allowances ಇತರ ಭತ್ಯೆ	8,399	10,900	900	...
2. Travelling Allowance ಪ್ರವಾಸ ಭತ್ಯೆ	11,109	10,000	200	...
3. Other Charges ಇತರ ವೆಚ್ಚ	36,123	34,000	1,200	...
TOTAL B ಒಟ್ಟು	2,05,916	2,28,100	16,500	...

* Transferred to Agro-Industries Corporation
ವ್ಯವಸಾಯ ಉದ್ಯಮ ನಿಗಮಕ್ಕೆ ವರ್ಗಾಯಿಸಲಾಗಿದೆ

31. AGRICULTURE

ವ್ಯವಸಾಯ

Minor, Sub and Detailed Heads of Appropriations ವಿನ್ಯಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
h. C. LORRY SERVICE— ಊರಿ ಸೇವೆ—				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ನಿಬ್ಬಂದಿ ವೇತನ	2,251	38,500	1,500	...
Dearness Allowance ತುಟ್ಟಿ ಭತ್ಯೆ	1,824	41,200	1,100	...
Other Allowances ಇತರ ಭತ್ಯೆ	205	1,000	200	...
2. Travelling Allowance ಪ್ರವಾಸ ಭತ್ಯೆ	415	2,500*
3. Other Charges ಇತರ ವೆಚ್ಚ	143	3,000	100	...
TOTAL C ಜುಮ್ಮಾ ...	4,838	86,200	2,900	...
h. D. Scheme for Installation, Servicing and Repairs to oil engines and other Agricultural Machinery— ಎಣ್ಣೆ ಯಂತ್ರಗಳು ಹಾಗೂ ಇತರ ಕೃಷಿ ಯಂತ್ರ ಸ್ಥಾಪನೆ ಮತ್ತು ದುರಸ್ತಿ—				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ನಿಬ್ಬಂದಿ ವೇತನ	15,785	30,800	1,500	...
Dearness Allowance ತುಟ್ಟಿ ಭತ್ಯೆ	13,651	26,000	1,300	...
Other Allowances ಇತರ ಭತ್ಯೆ	1,932	4,800	200	...
2. Travelling Allowance ಪ್ರವಾಸ ಭತ್ಯೆ	3,110	3,000*
3. Other Charges ಇತರ ವೆಚ್ಚ	1,466	6,000
Total D ಜುಮ್ಮಾ ...	35,944	70,600	3,000	...

* Transferred to Agro-Industries Corporation
ವ್ಯವಸಾಯ ಉದ್ಯಮ ನಿಗಮಕ್ಕೆ ವರ್ಗಾಯಿಸಲಾಗಿದೆ

ವ್ಯಯ

31. AGRICULTURE

ವ್ಯವಸಾಯ

Minor Sub and Detailed Heads of Appropriation ವಿವರಣೆಗಾಗಿ ಉಪ-ವ್ಯಯ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-0	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
h E MAINTENANCE OF BORING MACHINES ಹಿಂದಿ ಕೊರೆಯುವ ಯಂತ್ರಗಳ ನಿರ್ವಹಣೆ				
1 Establishment Charges— ನಿರ್ಮಿಸಿದ ವೆಚ್ಚ—				
Pay of Officers ಅಧಿಕಾರಿಗಳ ವೇತನ		3,600	.	
Pay of Establishment ಸಿಬ್ಬಂದಿ ವೇತನ	58 068	78 900	5 300	.
Dearness Allowance ಹುಟ್ಟು ಫಲಿತ	45,666	72 000	4,200	.
Other Allowances ಇತರ ಫಲಿತ	5 664	10 400	500	.
2 Travelling Allowance ಪ್ರವಾಸ ಫಲಿತ	4,173	3,500	.	*
3 Other Charges ಇತರ ವೆಚ್ಚ	3 88,638	4 88 000	21 400	.
Total E—ಒಟ್ಟು	5 02,209	6 56,400	31 400	.
h F DEMONSTRATION AND POPULARISATION OF IMPROVED AGRICULTURE IMPLE- MENTS ಸುಧಾರಿತ ವ್ಯವಸಾಯೋಪಕರಣಗಳ ಪ್ರದರ್ಶನ ಮತ್ತು ಪ್ರಚಾರ ಕಾರ್ಯ				
1 Establishment Charges— ನಿರ್ಮಿಸಿದ ವೆಚ್ಚ—				
Pay of Officers ಅಧಿಕಾರಿಗಳ ವೇತನ	46 222	90 000	4 400	
Pay of Establishment ಸಿಬ್ಬಂದಿ ವೇತನ	1,13,208	2,53,000	16,500	
Dearness Allowance ಹುಟ್ಟು ಫಲಿತ	1 08,162	2,74 300	12 800	*
Other Allowances ಇತರ ಫಲಿತ	6 333	10,200	700	
2 Travelling Allowance ಪ್ರವಾಸ ಫಲಿತ	22,537	21,000	200	
3 Other Charges ಇತರ ವೆಚ್ಚ	57,486	70,000	400	..
Total F—ಒಟ್ಟು	3,53 948	7,18,500	35,000	...

* Transferred to Agro Industries Corporation
ವ್ಯವಸಾಯ ಉದ್ಯಮ ನಿಗಮಕ್ಕೆ ವರ್ಗಾಯಿಸಲಾಗಿದೆ

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನ್ಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1-70-71	Budget Estimates ಆಯವ್ಯಯ ಅಂದಾಜು 1971-72
h. G TESTING AND TRAINING IN AGRICULTURE IMPLEMENTS— ಸುಧಾರಿತ ವ್ಯವಸಾಯೋಪಕರಣಗಳ ಪರೀಕ್ಷಣೆ ಮತ್ತು ಶಿಕ್ಷಣ				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	4,532	12,300	600	...
Pay of Establishment ನಿಬ್ಬಂದಿ ವೇತನ ...	27,490	32,400	1,900	...
Dearness Allowance ಕುಟು ಬೆಲೆ ...	23,962	30,000	1,600	...*
Other Allowances ಇತರ ಭತ್ಯೆ ...	2,378	4,900	300	...
2. Travelling Allowance ಪ್ರವಾಸ ಭತ್ಯೆ ...	470	3,100	100	...
3. Other Charges ಇತರ ವೆಚ್ಚ ...	-1,03,344	2,75,000	100	...
Total G ಜುಮ್ಮಾ ...	1,62,176	3,57,700	4,600	...
h. H SOIL CONSERVATION ON WATER SHED BASIS ಜಲಾನಯನ ಸ್ಥಿತಿಗೆ ತಕ್ಕಂತೆ ಭೂಸಾರ ರಕ್ಷಣೆಕಾರ್ಯ—				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,93,480	2,34,400	2,48,900	2,57,900
Pay of Establishment ನಿಬ್ಬಂದಿ ವೇತನ ...	19,61,823	21,03,600	23,95,600	22,93,900
Dearness Allowance ಕುಟು ಬೆಲೆ ...	16,47,937	17,32,500	18,49,500	17,24,200
Other Allowances ಇತರ ಭತ್ಯೆ ...	53,782	46,000	58,000	70,400
2. Travelling Allowance ಪ್ರವಾಸ ಭತ್ಯೆ ...	3,15,231	3,50,000	3,50,000	4,50,000
3. Other Charges ಇತರ ವೆಚ್ಚ ...	5,00,991	4,70,000	4,70,000	4,70,000
Total H ಜುಮ್ಮಾ ...	46,73,244	49,36,500	53,72,000	52,66,400

* Transferred to Agro-Industries Corporation
ವ್ಯವಸಾಯ ಉದ್ಯಮ ನಿಗಮಕ್ಕೆ ವರ್ಗಾಯಿಸಲಾಗಿದೆ

ವ್ಯಯ

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿಭಿನ್ನವಿಧದ ಉಪ-ಉಪ ಮತ್ತು ಸವಿವರ ವಿಭಿನ್ನವಿಧಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. Botanical and other Public Gardens— ಸಸ್ಯೋದ್ಯಾನ ಮತ್ತು ಇತರ ಸಾರ್ವಜನಿಕ ಉದ್ಯಾನಗಳು				
A. DIRECTION ನಿರ್ದೇಶನ	9,15,778	9,35,100	10,13,500	11,22,600
B. PARKS AND GARDENS ಉಪವನಗಳು ಮತ್ತು ಉದ್ಯಾನಗಳು	23,70,172	24,68,200	27,73,800	31,93,100
C. HORTICULTURAL FARMS ತೋಟಗಾರಿಕೆ ಕ್ಷೇತ್ರಗಳು	82,036	95,700	1,07,700	1,11,500
D. HILL STATIONS ಗಿರಿಭವನ	1,57,643	1,60,700	1,77,100	1,87,500
E. TRAINING of Gardeners ತೋಟಗಾರಿಕೆ ತರಬೇತಿ	26,684	30,700	33,900	50,700
F. Viticulture Unit, Bijapur ದ್ರಾಕ್ಷಾ ಕೃಷಿ ಘಟಕ, ಬಿಜಾಪುರ	30,164	34,900	38,700	43,400
Total I ಒಟ್ಟು	35,82,477	37,25,300	41,44,700	47,08,800
ABSTRACT BY GROUP SUB HEADS				
I. B Parks and Gardens ಉಪವನಗಳು ಮತ್ತು ಉದ್ಯಾನಗಳು				
I Lal Bagh, Bangalore ಲಾಲ್‌ಬಾಗ್, ಬೆಂಗಳೂರು	4,15,921	4,43,300	4,97,100	5,38,600
II Shri Chamarajendra Park, Bangalore ಶ್ರೀ ಚಾಮರಾಜೇಂದ್ರ ಉಪವನ, ಬೆಂಗಳೂರು	2,04,244	2,16,000	2,18,700	2,52,700
III Vidhana Soudha Gardens, Bangalore ವಿಧಾನಸೌಧ ಉಪವನ, ಬೆಂಗಳೂರು	2,19,800	3,29,200	2,61,400	3,63,400
IV Parks and Minor Gardens ಉಪವನಗಳು ಮತ್ತು ಚಿಕ್ಕ ಉದ್ಯಾನಗಳು	5,26,892	4,14,800	5,89,700	5,49,700
V Other Gardens ಇತರ ಉದ್ಯಾನಗಳು	10,03,315	10,64,900	12,06,900	14,83,700
Total I B ಒಟ್ಟು I B	23,70,172	24,68,200	27,73,800	31,93,100

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿವರಿಸಿದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಮುಷ್ಕಲ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
i. Botanical and other Public Gardens— ಸಸ್ಯೋದ್ಯಾನ ಮತ್ತು ಇತರ ಸಾರ್ವಜನಿಕ ಉದ್ಯಾನಗಳು				
A. DIRECTION. ನಿರ್ದೇಶನ				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	30,023	48,600	25,000	52,400
Pay of Establishment ನಿಬ್ಬಂದಿ ವೇತನ ...	2,71,656	2,79,800	3,23,500	3,43,800
Dearness Allowance ಕೂಚಿ ದತ್ತ. ...	2,36,785	2,42,900	2,45,000	2,66,900
Other Allowances ಇತರ ಒಡ್ಡು ...	27,538	23,800	42,700	82,500
2. Travelling Allowance ಪ್ರವಾಸ ಒಡ್ಡು ...	36,190	55,000	55,000	72,000
3. Other Charges— ಇತರ ವೆಚ್ಚ—				
Labour ಮಜೂರಿ ...	15,440	40,000	40,000	40,000
Other Charges ಇತರ ವೆಚ್ಚ ...	2,78,146	2,40,000	2,77,000	2,60,000*
4. Subvention to the Horticultural Societies ತೋಟಗಾರಿಕೆ ಸಂಘಗಳಿಗೆ ಧನ ಸಹಾಯ	5,000	5,000	5,000
Total A ಸಂಪನ್ಮೂಲ ...	9,15,778	9,35,100	10,13,500	11,22,600

* Includes Rs. 30,000 for Exhibition at Districts and Taluk levels.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರದರ್ಶನಗಳ ನಿರೀಕ್ಷಿಸಿದ ಮೊತ್ತವು 30,000 ರೂಪಾಯಿ.

EXPENDITURE
ಪ್ರಯ

307

31 AGRICULTURE
ವ್ಯವಸಾಯ

Minor Sub and Detailed Heads of Appropriation ನಿರ್ದಿಷ್ಟಪಡಿಸಿದ ಒಳ ಉಪ ಮತ್ತು ಸವಿಸರ ಶೀರ್ಷಿಕೆಗಳು	Amount ಲಕ್ಷ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1 B PARKS AND GARDENS -- ಉಪವನಗಳು ಮತ್ತು ಉದ್ಯಾನಗಳು--				
B 1 LAL BAGH, BANGALORE -- ಲಾಲ್ ಬಾಗ್, ಬೆಂಗಳೂರು--				
1 Establishment Charges-- ಸ್ಥಾಪನೆ ವೆಚ್ಚ--				
Pay of Officers ಅಧಿಕಾರಿಗಳ ವೇತನ	.	4,200	4 200	5,700
Pay of Establishment ಸ್ಥಾಪನೆ ವೇತನ	59,483	61,300	70,300	78,900
Dearness Allowance ಪುಟ್ಟ ಭತ್ಯೆ	65,075	71,700	71,700	73,000
Other Allowances ಇತರ ಭತ್ಯೆ	10,768	13,100	23,900	43,800
2 Travelling Allowance ವ್ಯವಸಯ ಭತ್ಯೆ	4,114	5,000	5 000	7,200
3 Other Charges-- ಇತರ ವೆಚ್ಚ--				
Labour ಮಜೂರಿ	1,11,584	1,15,000	1,20 000	1 20,000
Other Charges ಇತರ ವೆಚ್ಚ	1,64,877	1,45,000	1 72 000	1 75,000
Add -Amount Transferred from ' 23 Police ' "23 ಪೊಲೀಸರು ಶಿಬಿರಕಾರ್ಯದ ವರ್ಗಾವಣೆಯಿಂದ" ಮೊಲಂಗು		25 000	30 000	35,000
Total B I ಒಟ್ಟು	4,15,921	4,43,300	4,97,100	5,38,600

31 AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿರ್ದೇಶನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1B. II. Shri Chamaraajendra Park, Bangalore ಶ್ರೀ ಚಾಮರಾಜೇಂದ್ರ ಉಪವನ, ಬೆಂಗಳೂರು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸಿಬ್ಬಂದಿ ವೇತನ	... 5,539	8,600	9,600	9,800
Dearness Allowance ಸುಬ್ಸಿಡ್ಡು	... 6,014	9,200	9,200	9,400
Other Allowances ಇತರ ಛತ್ಕ	... 992	2,700	4,400	5,500
2. Travelling Allowance ಪ್ರವಾಸ ಛತ್ಕ	... 30	500	500	1,000
3. Other Charges — ಇತರ ವೆಚ್ಚ—				
Labour ಮಜೂರಿ	... 14	50,000	60,000	62,000
Other Charges ಇತರ ವೆಚ್ಚ	... 1,91,655	1,20,000	1,05,000	1,30,000
4. Add.—Amount transferred from "23 Police" "23 ಪೊಲೀಸರು" ಶಿರ್ಷಿಕೆಯಿಂದ ವರ್ಗಾಯಿಸಿದ ಮೊಬಲಗು..	25,000	30,000	35,000
Total B. II ಒಟ್ಟು ..	2,01,244	2,16,000	2,18,700	2,52,700

EXPENDITURE

ವ್ಯಯ

31 AGRICULTURE

ವ್ಯವಸಾಯ

Minor, Sub and Detailed Heads of Appropriation	1969-70	1970-71	Revised Estimates	Budget Estimates
Accounts	1970-71	1970-71	1970-71	1971-72
ಅಧಿಕಾರಿಗಳ ವೇತನ, ಸಹಾಯಕಿಗಳ ವೇತನ
ಪಯ್ಕೆ
ಅಂದಾಜು
ಅಂದಾಜು
ಅಂದಾಜು

1. Establishment Charges—
 ಸ್ಥಾಪನಾ ವೆಚ್ಚ—
 Pay of Officers
 ಅಧಿಕಾರಿಗಳ ವೇತನ
 Pay of Establishment
 ಸ್ಥಾಪನಾ ವೆಚ್ಚ
 Dearness Allowance
 ಡೀರ್ನೆಸ್ ಅನುದಾನ
 Other Allowances
 ಇತರ ಅನುದಾನ
 2. Travelling Allowance
 ಪ್ರಯಾಣ ಅನುದಾನ
 3. Other Charges—
 ಇತರ ವೆಚ್ಚ—
 Labour
 ಪುಸ್ತಕ
 Other Charges
 ಇತರ ವೆಚ್ಚ
 4. Add—Amount transferred from "23 Police"
 "23 ಪೊಲೀಸ್" ಅನುದಾನದಿಂದ ಪರಿವರ್ತಿಸಿದ ಮೊತ್ತ
 Total B. II
 ಒಟ್ಟು

2,52,700	2,18,700	2,16,000	2,04,244
35,000	30,000	25,000	...
1,30,000	1,05,000	1,20,000	1,91,655
62,000	60,000	50,000	14
1,000	500	500	30
5,500	4,400	2,700	992
9,400	9,200	9,200	6,014
9,800	9,600	8,600	5,539
...

EXPENDITURE

ವ್ಯಯ

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1. B. IV PARKS AND MINOR GARDENS— ಉಪವನಗಳು ಮತ್ತು ಚಿಕ್ಕ ಉದ್ಯಾನಗಳು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	5,927	8,400	9,000	9,200
Pay of Establishment ಸಿಬ್ಬಂದಿ ವೇತನ ...	1,22,500	1,76,400	2,00,400	1,87,100
Dearness Allowance ತುಟಿ ಭತ್ಯೆ ...	1,61,732	2,15,400	2,00,000	1,80,400
Other Allowances ಇತರ ಭತ್ಯೆ ...	12,955	32,600	53,300	1,08,400
2. Travelling Allowance ಪ್ರವಾಸ ಭತ್ಯೆ ...	3,562	7,000	7,000	9,600
3. Other Charges— ಇತರ ವೆಚ್ಚ—				
Labour ಮಜೂರಿ ...	20,488	80,000	80,000	90,000
Other Charges ಇತರ ವೆಚ್ಚ ...	2,97,531	1,35,000	1,90,000	1,15,000
4. Maintenance of Railway Colony Gardens at Bangalore and Mysore. ಬೆಂಗಳೂರಿನ ಮತ್ತು ಮೈಸೂರಿನ ರೈಲ್ವೆ ಕಾಲನಿ ಉದ್ಯಾನಗಳ ನಿರ್ವಹಣೆ ...	45,165	45,000	50,000	50,600
5. Maintenance of Mahatma Gandhi Park, Shimoga ಶಿಮೋಗದ ಮಹಾತ್ಮ ಗಾಂಧಿ ಉದ್ಯಾನದ ನಿರ್ವಹಣೆ...	7,942	8,000		10,400
6. Deduct—Amount recoverable from Railways ವಜಾ—ರೈಲ್ವೆಯವರಿಂದ ಬರತಕ್ಕ ವಜಾ	165	45,000		?
7. Deduct—Amount recoverable from the Shimoga Municipality ವಜಾ—ಶಿಮೋಗ ನಗರ ಪಾಲಿಕೆಯಿಂದ ವಸೂಲ್ಪಾ ಡಬ್ಬಪಡುವ ವಜಾಬಲಗು—		8,000		
8. Deduct—Expenditure transferred to " 19-General Administration- Ah-Ministers " ವಜಾ—" 19, ಸಾಮಾನ್ಯಾಡಳಿತ-ಅಹ-ಮಂತ್ರಿಗಳು" ಎಂಬ ಶೀರ್ಷಿಕೆಗೆ ವರ್ಗಾಯಿಸಿದ ವ್ಯಯ—				
Total B. IV. ಒಟ್ಟು	5,26,000			

EXPENDITURE
 ಪಯ

31. AGRICULTURE
 ವ್ಯವಸಾಯ

Accounts 1969-70	Budget Estimates 1970-71	Revised Estimates 1970-71	Budget Estimates 1971-72
Minor, Sub and Detailed Heads of Appropriation	ಅನುಸೂಚಿತ ಸಬ್ ಹೆಡ್ ಮತ್ತು ಸವಿಡಲಿಸಲ್ಪಟ್ಟ	ಅನುಸೂಚಿತ ಸಬ್ ಹೆಡ್ ಮತ್ತು ಸವಿಡಲಿಸಲ್ಪಟ್ಟ	ಅನುಸೂಚಿತ ಸಬ್ ಹೆಡ್ ಮತ್ತು ಸವಿಡಲಿಸಲ್ಪಟ್ಟ

1. B. IV Parks and Minor Gardens— ಲವವಸರಣಿ ಮತ್ತು ಸಣ್ಣ ಉದ್ಯಾನಗಳು—					
1. Establishment Charges— ಸ್ಥಾಪನಾ ವೆಚ್ಚ—	5,927	8,100	9,000	9,200	
Pay of Officers ಅಧಿಕಾರಿಗಳ ವೇತನ					
Pay of Establishment ಸ್ಥಾಪನಾ ವೆಚ್ಚ	1,22,500	1,76,100	2,00,100	1,87,100	
Dearness Allowance ಪ್ರಿಯತನಾ ಅನುಮತಿ					
Other Allowances ಇತರ ಅನುಮತಿ	1,61,732	2,15,100	2,00,000	1,80,100	
Traveling Allowance ಪ್ರಯಾಣ ಅನುಮತಿ	3,562	7,000	7,000	9,600	
3. Other Charges— ಇತರ ವೆಚ್ಚ—					
Labour ಮಾಜೂರಿ	20,188	30,000	30,000	30,000	
Other Charges ಇತರ ವೆಚ್ಚ	2,97,531	1,35,000	1,90,000	1,15,000	
4. Maintenance of Railway Colony Gardens at Bangalore and Mysore. ಬೆಂಗಳೂರು ಮತ್ತು ಮೈಸೂರಿನ ರೈಲ್ವೆ ಕಾಲನಿ ಉದ್ಯಾನಗಳ ಸಂರಕ್ಷಣೆ ಮತ್ತು ನಿರ್ವಹಣೆ					
5. Maintenance of Mahatma Gandhi Park, Shimoga ಶಿಮೋಗದಲ್ಲಿ ಮಹಾತ್ಮಾ ಗಾಂಧಿ ಉದ್ಯಾನದ ನಿರ್ವಹಣೆ					
6. Deduct—Amount recoverable from the Railways ಮಾಜೂರಿ—ರೈಲ್ವೆಗಳಿಂದ ಪಡೆಯಬಹುದಾದ ಮೊತ್ತ	45,165	45,000	50,000	50,600	
7. Deduct—Amount recoverable from the Shimoga Municipality ಶಿಮೋಗ ನಗರ ಪಾಲಿಕಾರದಿಂದ ಪಡೆಯಬಹುದಾದ ಮೊತ್ತ	7,912	8,000	10,000	10,400	
8. Deduct—Expenditure transferred to "19-General Administration" "19, ಸಾಮಾನ್ಯ ಆಡಳಿತ-ಆರ್.ಎಂ.ಆರ್." "19, ಸಾಮಾನ್ಯ ಆಡಳಿತ-ಆರ್.ಎಂ.ಆರ್." ಎಂಬ ವರ್ಗದಲ್ಲಿ ವರ್ಗೀಕರಿಸಿದ ಮೊತ್ತ	97,813	2,40,000	1,50,000	1,50,000	
Total B. IV. ಒಟ್ಟು	5,26,892	4,14,800	5,89,700	5,49,700	

31. AGRICULTURE
ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1960-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1. B. IV PARKS AND MINOR GARDENS— ಉಪವನಗಳು ಮತ್ತು ಚಿಕ್ಕ ಉದ್ಯಾನಗಳು—				
1. Establishment Charges— ನಿಟ್ಟಂಡಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	5,927	8,400	9,000	9,200
Pay of Establishment ನಿಟ್ಟಂಡಿ ವೇತನ ...	1,22,500	1,76,400	2,00,400	1,87,100
Dearness Allowance ತುಟಿ ಭತ್ಯೆ ...	1,61,732	2,15,400	2,00,000	1,80,400
Other Allowances ಇತರ ಭತ್ಯೆ ...	12,965	32,600	53,300	1,08,400
2. Travelling Allowance ಪ್ರವಾಸ ಭತ್ಯೆ ...	3,562	7,000	7,000	9,600
3. Other Charges— ಇತರ ವೆಚ್ಚ—				
Labour ಮಜೂರಿ ...	20,488	80,000	80,000	90,000
Other Charges ಇತರ ವೆಚ್ಚ ...	2,97,531	1,35,000	1,90,000	1,15,000
4. Maintenance of Railway Colony Gardens at Bangalore and Mysore. ಬೆಂಗಳೂರಿನ ಮತ್ತು ಮೈಸೂರಿನ ರೈಲ್ವೆ ಕಾಲನಿ ಉದ್ಯಾನಗಳ ನಿರ್ವಹಣೆ ...	45,165	45,000	50,000	50,600
5. Maintenance of Mahatma Gandhi Park, Shimoga ಶಿವಮೊಗ್ಗದ ಮಹಾತ್ಮ ಗಾಂಧಿ ಉದ್ಯಾನದ ಫೋಪಣೆ...	7,942	8,000	10,000	10,400
6. Deduct—Amount recoverable from the Railways ವಜಾ—ರೈಲ್ವೆಯವರಿಂದ ಬರತಕ್ಕ ಹಣ ...	45,165	45,000	50,000	50,600
7. Deduct—Amount recoverable from the Shimoga Municipality ವಜಾ—ಶಿವಮೊಗ್ಗ ನಗರ ಪಾಲಿಕೆಯಿಂದ ವಸೂಲಾ ಡಬ್ಬಹುದಾದ ಮೊಬಲಗು— ...	7,942	8,000	10,000	10,400
8. Deduct—Expenditure transferred to “ 19-General Administration- Ah-Ministers ” ವಜಾ—“ 19, ಸಾಮಾನ್ಯಾಡಳಿತ—ಆಹ—ಮಂತ್ರಿಗಳು” ಎಂಬ ಶೀರ್ಷಿಕೆಗೆ ವರ್ಗಾಯಿಸಿದ ವ್ಯಯ— ...	97,813	2,40,000	1,50,000	1,50,000
Total B. IV. ಒಟ್ಟು ...	5,26,892	4,14,800	5,89,700	5,49,700

EXPENDITURE
ವ್ಯಯ

31. AGRICULTURE
ವ್ಯವಸಾಯ

311

Minor, Sub and Detailed Heads of Appropriation ವಿವಿಧವಾದ ಉಪ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1 Botanical and other Public Gardens— ಸಸ್ಯೋದ್ಯಾನ ಮತ್ತು ಇತರ ಸಾರ್ವಜನಿಕ ಉದ್ಯಾನಗಳು				
I B V OTHER GARDENS— ಇತರ ಉದ್ಯಾನಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	13 989	10,700	10,700	10,700
Pay of Establishment ಸ್ಥಾಪನೆ ವೆಚ್ಚ	2,37,023	2,63,700	3,38,200	3,64,400
Dearness Allowance ಹುಟ್ಟುಹಣ	3,01 104	2,97,800	3,40,800	3,50,100
Other Allowances ಇತರ ಭತ್ಯೆ	13,467	34,700	52,200	75,500
Travelling Allowance ಪ್ರವಾಸ ಭತ್ಯೆ	13 903	8,000	15 000	18 000
Other Charges— ಇತರ ವೆಚ್ಚ—				
Labour ಮಜೂರಿ	13,414	60,000	50,000	60,000
Purchase of Animals ಪ್ರಾಣಿಗಳ ಖರೀದಿ	4,10 415	25,000	25,000	30,000
Other Charges ಇತರ ವೆಚ್ಚ		3,65,000	3 75,000	3,80,000
National Park at Bannerghatta ಬನ್ನೇರುಘಾಟಿ ರಾಷ್ಟ್ರೀಯ ಉದ್ಯಾನವನ ಬನ್ನೇರುಘಾಟಿ				
Total B V ಒಟ್ಟು	10 03,315	10,64,900	12,06,900	14,88,700
Total I B ಒಟ್ಟು	23,70,172	24,68 200	27,73,800	31,93,100

31. AGRICULTURE
ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1. B. IV PARKS AND MINOR GARDENS— ಉಪವನಗಳು ಮತ್ತು ಚಿಕ್ಕ ಉದ್ಯಾನಗಳು—				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	5,927	8,400	9,000	9,200
Pay of Establishment ನಿಬ್ಬಂದಿ ವೇತನ ...	1,22,500	1,76,400	2,00,400	1,87,100
Dearness Allowance ತುಟಿ ಭತ್ಯೆ ...	1,61,732	2,15,400	2,00,000	1,80,400
Other Allowances ಇತರ ಭತ್ಯೆ ...	12,965	32,600	53,300	1,08,400
2. Travelling Allowance ಪ್ರವಾಸ ಭತ್ಯೆ ...	3,562	7,000	7,000	9,600
3. Other Charges— ಇತರ ವೆಚ್ಚ—				
Labour ಮಜೂರಿ ...	20,488	80,000	80,000	90,000
Other Charges ಇತರ ವೆಚ್ಚ ...	2,97,531	1,35,000	1,90,000	1,15,000
4. Maintenance of Railway Colony Gardens at Bangalore and Mysore. ಬೆಂಗಳೂರಿನ ಮತ್ತು ಮೈಸೂರಿನ ರೈಲ್ವೆ ಕಾಲನಿ ಉದ್ಯಾನಗಳ ನಿರ್ವಹಣೆ ...	45,165	45,000	50,000	50,600
5. Maintenance of Mahatma Gandhi Park, Shimoga ಶಿವಮೊಗ್ಗದ ಮಹಾತ್ಮ ಗಾಂಧಿ ಉದ್ಯಾನದ ಪೋಷಣೆ...	7,942	8,000	10,000	10,400
6. Deduct—Amount recoverable from the Railways ವಜಾ—ರೈಲ್ವೆಯವರಿಂದ ಬರತಕ್ಕ ಹಣ ...	45,165	45,000	50,000	50,600
7. Deduct—Amount recoverable from the Shimoga Municipality ವಜಾ—ಶಿವಮೊಗ್ಗ ನಗರ ಪಾಲಿಕೆಯಿಂದ ವಸೂಲ್ಯಾ ಡಬ್ಬುದಾದ ಮೊಬಲಗು— ...	7,942	8,000	10,000	10,400
8. Deduct—Expenditure transferred to “ 19-General Administration- Ah-Ministers ” ವಜಾ—“ 19, ಸಾಮಾನ್ಯಾಡಳಿತ-ಆಹ-ಮಂತ್ರಿಗಳು” ಎಂಬ ಶೀರ್ಷಿಕೆಗೆ ವರ್ಗಾಯಿಸಿದ ವ್ಯಯ— ...	97,813	2,40,000	1,50,000	1,50,000
Total B. IV. ಜುಮ್ಮಾ ...	5,26,892	4,14,800	5,89,700	5,49,700

EXPENDITURE

ವ್ಯಯ

311

31. AGRICULTURE

ವ್ಯವಸಾಯ

Minor Sub and Detailed Heads of Appropriation ವಿವರಣೆಗೊಳಿಸಿದ ಉಪ-ಒಳ ಮತ್ತು ಸವಿವರ ಶಿ-ಒಳಗಳೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1 Botanical and other Public Gardens— ಸಸ್ಯೋದ್ಯಾನ ಮತ್ತು ಇತರ ಸಾರ್ವಜನಿಕ ಉದ್ಯಾನಗಳು				
1 B V OTHER GARDENS— ಇತರ ಉದ್ಯಾನಗಳು—				
1 Establishment Charges— ಒಟ್ಟುಂ ವೆಚ್ಚ—				
Pay of Officers ಅಧಿಕಾರಿಗಳ ವೇತನ	13,989	10,700	10,700	10,700
Pay of Establishment ಒಟ್ಟುಂ ವೇತನ	2,37,023	2,63,700	3,38,200	3,64,400
Dearness Allowance ಪುಟ್ಟುಪ್ಪು	3 01,104	2,97,600	3,40,800	3,60,100
Other Allowances ಇತರ ಭತ್ಯೆ	13,467	34,700	62,200	75,500
2 Travelling Allowance ಪ್ರವಾಸ ಭತ್ಯೆ	13,903	8,000	15 000	18 000
3 Other Charges— ಇತರ ವೆಚ್ಚ—				
Labour ಮನುಷ್ಯ	13,414	60,000	50,000	60,000
Purchase of Animals ಪ್ರಾಣಿಗಳ ಖರೀದಿ		25,000	25 000	30,000
Other Charges ಇತರ ವೆಚ್ಚ	4,10,415	3,65,000	3,75,000	3,60,000
4 National Park at Bannerghatta ಶಿ-ಒಟ್ಟುಂ ಉದ್ಯಾನವನ ಒಟ್ಟುಂ ವೆಚ್ಚ				2,00,000
Total B V ಒಟ್ಟುಂ	10,03 315	10,64,900	12 06,900	14,88,700
Total I B ಒಟ್ಟುಂ	23,70,172	24,68,200	27,73,800	31,93,100

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
i. B. IV PARKS AND MINOR GARDENS— ಉಪವನಗಳು ಮತ್ತು ಚಿಕ್ಕ ಉದ್ಯಾನಗಳು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	5,927	8,400	9,000	9,200
Pay of Establishment ಸಿಬ್ಬಂದಿ ವೇತನ ...	1,22,500	1,76,400	2,00,400	1,87,100
Dearness Allowance ತುಟಿ ಭತ್ಯೆ ...	1,61,732	2,15,400	2,00,000	1,80,400
Other Allowances ಇತರ ಭತ್ಯೆ ...	12,965	32,600	53,300	1,08,400
2. Travelling Allowance ಪ್ರವಾಸ ಭತ್ಯೆ ...	3,562	7,000	7,000	9,600
3. Other Charges— ಇತರ ವೆಚ್ಚ—				
Labour ಮಜೂರಿ ...	20,488	80,000	80,000	90,000
Other Charges ಇತರ ವೆಚ್ಚ ...	2,97,531	1,35,000	1,90,000	1,15,000
4. Maintenance of Railway Colony Gardens at Bangalore and Mysore. ಬೆಂಗಳೂರಿನ ಮತ್ತು ಮೈಸೂರಿನ ರೈಲ್ವೆ ಕಾಲನಿ ಉದ್ಯಾನಗಳ ನಿರ್ವಹಣೆ ...	45,165	45,000	50,000	50,600
5. Maintenance of Mahatma Gandhi Park, Shimoga ಶಿವಮೊಗ್ಗದ ಮಹಾತ್ಮ ಗಾಂಧಿ ಉದ್ಯಾನದ ಪೋಷಣೆ ...	7,942	8,000	10,000	10,400
6. Deduct—Amount recoverable from the Railways ವಜಾ—ರೈಲ್ವೆಯವರಿಂದ ಬರತಕ್ಕ ಹಣ ...	45,165	45,000	50,000	50,600
7. Deduct—Amount recoverable from the Shimoga Municipality ವಜಾ—ಶಿವಮೊಗ್ಗ ನಗರ ಪಾಲಿಕೆಯಿಂದ ವಸೂಲ್ಯಾ ಷಬಹುದಾದ ಮೊಬಲಗು— ...	7,942	8,000	10,000	10,400
8. Deduct—Expenditure transferred to “ 19-General Administration- Ah-Ministers ” ವಜಾ—“ 19, ಸಾಮಾನ್ಯಾಡಳಿತ-ಆ-ಮಂತ್ರಿಗಳು” ಎಂಬ ಶೀರ್ಷಿಕೆಗೆ ವರ್ಗಾಯಿಸಿದ ವ್ಯಯ— ...	97,813	2,40,000	1,50,000	1,50,000
Total B. IV. ಜುಮ್ಮಾ ...	5,26,892	4,14,800	5,89,700	5,49,700

ವ್ಯಯ

31. AGRICULTURE

ವ್ಯವಸಾಯ

Minor Sub and Detailed Heads of Appropriation ವಿವರಿಸಿದ ಉಪ ಉಪ ಮಟ್ಟ ಸಂದರ್ಶನ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಆರಂಭಿಕ ಅಂದಾಜು 1970 71	Revised Estimates ಪರಿಷ್ಕರಿಸಿದ ಅಂದಾಜು 1970 71	Budget Estimates ಆರಂಭಿಕ ಅಂದಾಜು 1971-72
1 Botanical and other Public Gardens— ಸಸ್ಯೋದ್ಯಾನ ಮತ್ತು ಇತರ ಸಾರ್ವಜನಿಕ ಉದ್ಯಾನಗಳು				
1 B V OTHER GARDENS— ಇತರ ಉದ್ಯಾನಗಳು				
1 Establishment Charges— ಸಿದ್ಧಿ ಮಾಡುವ ವೆಚ್ಚ—				
Pay of Officers ಅಧಿಕಾರಿಗಳ ವೇತನ	13,989	10,700	10,700	10,700
Pay of Establishment ಸಿದ್ಧಿ ಮಾಡುವ ವೆಚ್ಚ	2,37,023	2,63,700	3,38,200	3,64,400
Dearness Allowance ಪುಟ್ಟುಪಡಿಸುವಿಕೆ	3,01,104	2,97,800	3,40,800	3,50,100
Other Allowances ಇತರ ವೆಚ್ಚ	13,467	34,700	52,200	75,500
2 Travelling Allowance ಪ್ರಯಾಣ ವೆಚ್ಚ	13,903	8,000	15,000	18,000
3 Other Charges— ಇತರ ವೆಚ್ಚ—				
Labour ಮಜೂರಿ	13,414	60,000	50,000	60,000
Purchase of Animals ಪ್ರಾಣಿಗಳ ಖರೀದಿ		25,000	25,000	30,000
Other Charges ಇತರ ವೆಚ್ಚ	4,10,415	3,65,000	3,75,000	3,80,000
4 National Park at Bannerghatta ಬನ್ನರಗಟ್ಟಾ ರಾಷ್ಟ್ರೀಯ ಉದ್ಯಾನವನ ಉದ್ಯಾನ				2,00,000
Total B V ಒಟ್ಟು	10,03,315	10,64,900	12,06,900	14,88,700
Total I B ಒಟ್ಟು	23,70,172	24,68,200	27,73,800	31,93,100

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿವಿಧೋದ್ದೇಶ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
i. C. HORTICULTURE FARMS ತೋಟಗಾರಿಕೆ ಕ್ಷೇತ್ರಗಳು				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ನಿಬ್ಬಂದಿ ವೇತನ	27,831	32,300	40,300	41,500
Dearness Allowance ತುಟ್ಟಿ ಭತ್ಯೆ	31,181	35,700	36,700	36,900
Other Allowances ಇತರ ಭತ್ಯೆ	95	700	1,200	2,100
2. Travelling Allowance ಪ್ರವಾಸ ಭತ್ಯೆ	621	500	500	1,000
3. Other Charges— ಇತರ ವೆಚ್ಚ—				
Labour ಮಜೂರಿ	766	2,000	2,000	3,000
Other Charges ಇತರ ವೆಚ್ಚ	21,542	24,500	27,000	27,000
Total C/ಜುಮ್ಲಾ	82,036	95,700	1,07,700	1,11,500
i. D. HILL STATIONS— ಗಿರಿಧಾಮ				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	5,242	5,800	5,800	6,300
Pay of Establishment ನಿಬ್ಬಂದಿ ವೇತನ	34,955	38,500	48,000	49,900
Dearness Allowance ತುಟ್ಟಿ ಭತ್ಯೆ	46,771	46,800	47,800	48,500
Other Allowances ಇತರ ಭತ್ಯೆ	3,470	3,600	4,000	5,400
2. Travelling Allowance ಪ್ರವಾಸ ಭತ್ಯೆ	1,151	1,000	1,500	2,400
3. Other Charges ಇತರ ವೆಚ್ಚ	66,054	65,000	70,000	75,000
Total D/ಜುಮ್ಲಾ	1,57,643	1,60,700	1,77,100	1,87,500
i. E. Training of Gardeners— ತೋಟಗಾರರ ತರಬೇತಿ—				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ನಿಬ್ಬಂದಿ ವೇತನ	13,522	16,400	18,200	26,300
Dearness Allowance ತುಟ್ಟಿ ಭತ್ಯೆ	10,947	12,200	12,200	16,700
Other Allowances ಇತರ ಭತ್ಯೆ	1,092	1,100	2,500	5,300
2. Travelling Allowance ಪ್ರವಾಸ ಭತ್ಯೆ	1,123	1,000	1,000	,400
3. Other Charges ಇತರ ವೆಚ್ಚ
Total E/ಜುಮ್ಲಾ	26,684	30,700	33,900	50,700

EXPENDITURE
ವ್ಯಯ

313

31. AGRICULTURE
ವ್ಯವಸಾಯ

Minor, Sub and Detailed Heads of Appropriation ಸೂಚಕಗಳ ಉಪ, ಸಬ್ ಮತ್ತು ಸೂಚಕ ಬೀಜಕಗಳು	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1971-71	Budget Estimate ಅಂದಾಜು ಅಂದಾಜು 1971-72
I. Botanical and Other Public Gardens ಸಸ್ಯೋದ್ಯಾನ ಮತ್ತು ಇತರ ಸಾರ್ವಜನಿಕ ಉದ್ಯಾನಗಳು				
i. F. Viticulture Unit, Bijapur-- ಬಿಜಾಪುರ ಜಿಲ್ಲೆಯಲ್ಲಿ, ಬಿಜಾಪುರ				
1. Establishment Charges-- ಸ್ಥಾಪನೆ ವೆಚ್ಚ--				
Pay of Officers ಅಧಿಕಾರಿಗಳ ವೇತನ	4,475	4,300	4,300	4,800
Pay of Establishment ಸ್ಥಾಪನೆ ವೆಚ್ಚ	10,541	10,300	12,000	12,700
Dearness Allowance ತುಂಬಾ ಪಕ್ಕಾ	13,081	13,300	13,300	13,200
Other Allowances ಇತರ ಒಕ್ಕ	340	500	1,100	2,300
2. Travelling Allowance ಪ್ರಯಾಣ ವೆಚ್ಚ	1,717	1,500	2,000	2,400
3. Other Charges ಇತರ ವೆಚ್ಚ	...	5,000	6,000	8,000
Total I/ಸುಮಾರು ..	30,164	34,900	38,700	43,400
k. Grants in aid, Contributions, etc., -- ಸಹಾಯನುಡುಪು, ಅಂದಾಜು, ಇತ್ಯಾದಿ				
A. NORMAL-- ಸಾಮಾನ್ಯ				
(1) Grant to the University of Agricultural Science ಕೃಷಿ ವಿಶ್ವವಿದ್ಯಾನಿಲಯಕ್ಕೆ ಅನುದಾನ	91,64,729	94,00,000	1,04,00,000	1,00,00,000
(2) Grants in aid to Taluk Development Boards for Applied Nutrition Programmes ಪ್ರಾಯೋಗಿಕ ಆಹಾರ ಪೋಷಣೆ ಕಾರ್ಯಕ್ರಮಗಳಿಗೆ ಅನುದಾನ ಅಭಿವೃದ್ಧಿ ಬೋರ್ಡುಗಳಿಗೆ ಸಹಾಯನುಡುಪು	...	5,000	5,000	...
(3) Grants to the Small Farmer's Develop- ment Agencies in the State ಉದ್ದೇಶಿಸಿದ ಚಿಕ್ಕ ರೈತರ ಅಭಿವೃದ್ಧಿ ಪ್ರಕ್ರಿಯೆ ಕೇಂದ್ರಗಳಿಗೆ ಅನುದಾನ	20,00,000	20,00,000
Total k ಒಟ್ಟು	91,64,729	94,05,000	1,24,05,000	1,20,00,000

31. AGRICULTURE

ವ್ಯವಸಾಯ

Minor, and Sub Heads of Appropriation ವಿನ್ಯೋಗದ ಉಪ ಮತ್ತು ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
1. Fisheries— ಮೀನುಗಾರಿಕೆ—				
1. A. DIRECTION ನಿರ್ದೇಶನ ...	1,30,897	1,64,300	1,87,700	1,96,600
1. A. (a) FISHERIES ADVISORY BOARD ಮೀನುಗಾರಿಕೆ ಸಲಹಾ ಮಂಡಲಿ ...	2,927	5,000	5,000	5,000
1. B. SUPERINTENDENCE ಅಧೀಕ್ಷಣೆ ...	3,50,535	3,62,600	3,91,300	4,19,900
1. C. FISHERY SCHOOLS ಮೀನುಗಾರಿಕೆ ಶಾಲೆಗಳು ...	11,14,794	12,05,200	12,00,000	11,93,700
1. D. PRESERVATION AND TRANSPORT OF FISH ಮೀನಿನ ಪರಿರಕ್ಷಣೆ ಮತ್ತು ಸಾಗಣೆ ...	1,36,562	1,61,200	1,45,000	60,000
1. E. FISH CURING YARDS ಮೀನು ಹದಗೊಳಿಸುವ ಪ್ರಾಂಗಣಗಳು ...	1,56,267	1,43,000	1,44,200	1,39,400
1. F. INLAND FISHERIES ಜಲನಾಡಿನ ಮೀನುಗಾರಿಕೆ ...	11,82,611	13,54,500	15,17,500	15,49,100
1. G. FISHERY MARKETING AND CO-OPERATIVES ಮೀನುಗಳ ಮಾರುಕಟ್ಟೆ ಮತ್ತು ಸಹಕಾರೀ ಸಂಘಗಳು ...	47,355	65,800	60,200	61,000
1. H. BOAT BUILDING YARDS ಮೋಟೆ ಕಟ್ಟುವ ಪ್ರಾಂಗಣಗಳು ...	1,03,007	1,17,900	1,05,100	...
1. I. FISHERMEN TRAINING CENTRES ಮೀನುಗಾರರ ತರಬೇತಿ ಕೇಂದ್ರಗಳು ...	4,46,356	5,25,500	5,34,000	5,36,800
1. J. ICE FACTORIES AND COLD STORAGES ಹಿಮ ಕಾರ್ಖಾನೆಗಳು ಮತ್ತು ಶೀತ ಸಂಗ್ರಹಾಗಾರಗಳು ...	6,54,620	7,75,800	7,59,300	74,900
1. K. FISHERIES TECHNOLOGICAL RESEARCH STATION ಮೀನುಗಾರಿಕೆ ತಂತ್ರೀಕ ಸಂಶೋಧನೆ ಕೇಂದ್ರ ...	51,524	58,000	52,900	67,500
1. M. MARINE PRODUCTS PROCESSING TRAINING CENTRE ಸಾಗರೋತ್ಪನ್ನಗಳ ಸಂಸ್ಕರಣ ತರಬೇತಿ ಕೇಂದ್ರ ...	46,121
1. O. COLLECTION OF STATISTICS ಸಂಖ್ಯಾ ಸಂಗ್ರಹಣೆ ...	33,235	40,100	43,200	44,400
1. P. Tungabhadra Board Fisheries Scheme ಸಂಗ್ರಹವಾ ಮಂಡಳಿಯ ಮೀನುಗಾರಿಕೆಯ ಯೋಜನೆ	6,82,355	6,98,200	12,24,300	14,24,800
Total 1 ಜುಮ್ಮಾ ...	51,39,166	56,77,100	63,69,700	57,73,100

ವ್ಯಯ

31. AGRICULTURE

ವ್ಯವಸಾಯ

Minor, Sub and Detailed Heads of Appropriation ಸೂಚಿಸಿದ ತುಸು, ಉಪವ್ಯಯ, ಸಮಗತ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಂದವ್ಯಯ ಅಂದವ್ಯಯ 1970-71	Revised Estimates ಸುಧಾರಿತ ಅಂದವ್ಯಯ 1970-71	Budget Estimates ಅಂದವ್ಯಯ ಅಂದವ್ಯಯ 1971-72
I. Fisheries— ಮೀನುಗಾರಿಕೆ				
1. A. DIRECTION— ನಿರ್ದೇಶನ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	23,188	24,000	28,900	27,400
Pay of Establishment ಸ್ಥಾಪನೆ ವೆಚ್ಚ	34,441	53,800	59,500	60,500
Dearness Allowance ತುಂಬು ವೆಚ್ಚ	30,295	43,400	47,200	47,200
Other Allowances ಇತರ ವೆಚ್ಚ	7,602	8,100	13,100	23,100
2. Travelling Allowance ಪ್ರಯಾಣ ವೆಚ್ಚ	10,367	5,000	8,000	8,400
3. Other Charges ಇತರ ವೆಚ್ಚ	25,000	30,000	33,000	30,000
Total—ಒಟ್ಟು	1,30,897	1,64,300	1,87,700	1,96,600
1. A. (a)—FISHERIES ADVISORY BOARD ಮೀನುಗಾರಿಕೆ ಸಲಹಾಪರಿಷತ್ತು				
T. A. to Members ಸದಸ್ಯರಿಗೆ ದಿನ ವೆಚ್ಚ	2,927	5,000	5,000	5,000
1. B. SUPERINTENDENCE— ಅಧೀಕ್ಷಣೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	45,180	60,700	50,700	69,600
Pay of Establishment ಸ್ಥಾಪನೆ ವೆಚ್ಚ	1,09,500	1,14,700	1,28,700	1,29,300
Dearness Allowance ತುಂಬು ವೆಚ್ಚ	1,11,162	1,18,200	1,22,300	1,21,100
Other Allowances ಇತರ ವೆಚ್ಚ	8,138	9,000	13,600	22,700
2. Travelling Allowance ಪ್ರಯಾಣ ವೆಚ್ಚ	15,704	15,000	16,000	19,200
3. Other Charges ಇತರ ವೆಚ್ಚ	60,841	45,000	60,000	58,000
Total—ಒಟ್ಟು	3,60,535	3,62,600	3,91,300	4,19,500

31. AGRICULTURE
ವ್ಯವಸಾಯ

Minor, Sub and Detailed Heads of Appropriation ವಿಭಿನ್ನೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Account ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. Fisheries— ಮೀನುಗಾರಿಕೆ—				
1. C. FISHERY SCHOOLS ಮೀನುಗಾರಿಕೆ ಶಾಲೆಗಳು—				
1. Establishment Charges— ನಿಬ್ಬಂದಿ ವೇತನ—				
Pay of Officers ಅಧಿಕಾರಿಗಳ ವೇತನ	...	48,505	57,400	61,400
Pay of Establishment ನಿಬ್ಬಂದಿ ವೇತನ	...	5,11,783	5,59,300	5,59,300
Dearness Allowance ತುಟ್ಟಿ ಭತ್ಯೆ	...	4,62,292	4,80,200	4,80,200
Other Allowances ಇತರ ಭತ್ಯೆ	...	2,478	2,300	3,100
2. Travelling Allowance ಪ್ರವಾಸ ಭತ್ಯೆ	...	6,013	6000	6,000
3. Other Charges ಇತರ ವೆಚ್ಚ	...	83,723	1,00,000	90,000
Total—ಒಟ್ಟು	...	11,14,794	12,05,200	12,00,000
1. D. PRESERVATION AND TRANSPORT OF FISH— ಮೀನಿನ ಪರಿರಕ್ಷಣೆ ಮತ್ತು ಸಾಗಣೆ—				
1. Establishment Charges— ನಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ನಿಬ್ಬಂದಿ ವೇತನ	...	14,933	21,000	18,200
Dearness Allowance ತುಟ್ಟಿ ಭತ್ಯೆ	...	15,139	21,400	17,800
Other Allowances ಇತರ ಭತ್ಯೆ	...	1,034	1,200	1,400
2. Travelling Allowance ಪ್ರವಾಸ ಭತ್ಯೆ	...	2,657	2,600	2,600
3. Other Charges ಇತರ ವೆಚ್ಚ	...	1,02,799	1,15,000	1,05,000
Total—ಒಟ್ಟು	...	1,36,562	1,61,200	1,45,000

31 AGRICULTURE

ವ್ಯವಸಾಯ

Minor, Sub and Detailed Heads of Appropriation ನಿರ್ದಿಷ್ಟ ಅಥವಾ ಒಳ ಮತ್ತು ಸವಿವರ ಹೀಕಣೆಗಳು	Accounts ಲೆಕ್ಕ 1969-70	Budget Estimates ಅನುಮಾನ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅನುಮಾನ ಅಂದಾಜು 1971-72
11. Fisheries ಮೀನುಗಾರಿಕೆ				
1. E. FISH CURING YARDS— ಮೀನು ಒಣಗಿಸುವ ಪ್ರಾಂಶುಗಳು				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿ ವೇತನ	3,750	3,700	4,200	4,400
Pay of Establishment ಸ್ಥಾಪನೆ ವೆಚ್ಚ	68,465	62,200	67,500	64,300
Dearness Allowance ತುಟ್ಟಿ ಭತ್ಯೆ	73,701	65,400	63,000	60,600
Other Allowances ಇತರ ಭತ್ಯೆ	2,133	2,400	2,800	2,900
2 Travelling Allowance ಪ್ರವಾಸ ಭತ್ಯೆ	2,905	2,500	2,700	3,200
3. Other Charges ಇತರ ವೆಚ್ಚ	5,313	6,800	4,000	4,000
Total—ಒಟ್ಟು	1 56,267	1,43,000	1,44,200	1,39,400
1 F INLAND FISHERIES— ಒಳನಾಡು ಮೀನುಗಾರಿಕೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿ ವೇತನ	1 8,596	7,900	7,900	9,000
Pay of Establishment ಸ್ಥಾಪನೆ ವೆಚ್ಚ	4,53,017	4,67,000	5,82,500	5,86,200
Dearness Allowance ತುಟ್ಟಿ ಭತ್ಯೆ	4,31,727	4,68,600	4,97,400	4,97,400
Other Allowances ಇತರ ಭತ್ಯೆ	14,435	13,600	21,700	31,900
2 Travelling Allowance ಪ್ರವಾಸ ಭತ್ಯೆ	64,836	58,000	68,000	81,000
3 - Other Charges ಇತರ ವೆಚ್ಚ	2,27,000	3,40,000	3,40,000	3,40,000
Total—ಒಟ್ಟು	11,82,611	13,54,500	15,17,500	15,49,100

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
1. Fisheries ಮೀನುಗಾರಿಕೆ				
1. G. FISHERY MARKETING AND Co-OPERATIVES.— ಮೀನುಗಳ ಮಾರುಕಟ್ಟೆ ಮತ್ತು ಸಹಕಾರೀ ಸಂಘಗಳು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	6,869	8,800	9,600	9,900
Pay of Establishment ಸಿಬ್ಬಂದಿ ವೇತನ ...	16,759	23,400	21,700	19,500
Dearness Allowance ತುಟ್ಟಿ ಭತ್ಯೆ ...	16,809	22,300	19,100	18,600
Other Allowances ಇತರ ಭತ್ಯೆ ...	1,746	2,100	2,600	4,700
2. Travelling Allowance ಪ್ರವಾಸ ಭತ್ಯೆ ...	2,484	4,500	2,500	3,600
3. Other Charges ಇತರ ವೆಚ್ಚ ...	2,688	4,700	4,700	4,700
Total—ಒಟ್ಟು ...	47,355	65,800	60,200	61,000
1. H. BOAT BUILDING YARDS— ದೋಣ ಕಟ್ಟುವ ಪ್ರಾಂಗಣಗಳು—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	8,929	5,300	6,200	...
Pay of Establishment ಸಿಬ್ಬಂದಿ ವೇತನ ...	34,315	56,700	51,700	...
Dearness Allowance ತುಟ್ಟಿ ಭತ್ಯೆ ...	29,494	46,700	37,700	...
Other Allowances ಇತರ ಭತ್ಯೆ ...	3,387	1,700	2,000	...
2. Travelling Allowance ಪ್ರವಾಸ ಭತ್ಯೆ ...	787	1,500	1,500	... *
3. Other Charges ಇತರ ವೆಚ್ಚ ...	26,095	6,000	6,000	...
Total—ಒಟ್ಟು ...	1,03,007	1,17,900	1,05,100	...

* Transferred to the Mysore State Fisheries Development Corporation
ಮೈಸೂರು ರಾಜ್ಯದ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಲಾಗಿದೆ.

31. AGRICULTURE

ವ್ಯವಸಾಯ

Minor, Sub and Detailed Heads of Appropriation ನಿರ್ದಿಷ್ಟಪಡಿಸಿದ ಉಪ ಉಪ ಮತ್ತು ಸೂಚಕ ಅಂಶಗಳು	Accounts ಲೆಕ್ಕ 1969-70	Budget Estimates ಅನುಮಾನಿತ ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅನುಮಾನಿತ ಅಂದಾಜು 1971-72
I Fisheries ನೀನುಗಾರಿಕೆ				
I I FISHERMEN TRAINING CENTRES— ನೀನುಗಾರಿಕೆ ಕೇಂದ್ರಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿರ ವೇತನ	14 198	20,900	14,800	21,000
Pay of Establishment ಸ್ಥಾಪನೆ ವೆಚ್ಚ	95 137	1,29,500	1 24,200	1,34,200
Dearness Allowance ಕುಟುಕು ಭತ್ಯೆ	84 197	1,09,600	93 000	1,04,000
Other Allowances ಇತರ ಭತ್ಯೆ	4 676	4 500	6 000	10,400
2 Travelling Allowance ವ್ಯಯ ಭತ್ಯೆ	4 454	6,000	6 000	7,200
3 Other Charges ಇತರ ವೆಚ್ಚ	96,742	1,10,000	1,40 000	1,10,000
4 Stipends ಬೆತ್ಯೆ ವೇತನ	1,46,954	1,45,000	1,50 000	1,50 000
Total—ಒಟ್ಟು	4 46 356	5,25,500	5 34 000	5,36,800
L J ICE FACTORIES AND COLD STORAGE ಓಷು ಅಂಚುಗಾರಿಕೆ ಮತ್ತು ಶೀತಲಗುಳಿಸುವ ಕೇಂದ್ರಗಳು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿರ ವೇತನ	11,154	21,400	16 900	3,600
Pay of Establishment ಸ್ಥಾಪನೆ ವೆಚ್ಚ	1 74 209	2,23,900	2 23,100	27,600
Dearness Allowance ಕುಟುಕು ಭತ್ಯೆ	1 67,765	2,19,400	2,13 100	22,400
Other Allowances ಇತರ ಭತ್ಯೆ	6,285	6,100	6 800	100
2 Travelling Allowance ವ್ಯಯ ಭತ್ಯೆ	4 606	5,000	5,000	1,200
3 Other Charges ಇತರ ವೆಚ್ಚ	2 90 601	3,00 000	2,95 000	20 000
Total—ಒಟ್ಟು	6 54 620	7,75,800	7,59 300	74 900

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Account ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. Fisheries ಮೀನುಗಾರಿಕೆ				
I. K. FISHERIES TECHNOLOGICAL RESEARCH STATION— ಮೀನುಗಾರಿಕೆ ತಾಂತ್ರಿಕ ಸಂಶೋಧನ ಕೇಂದ್ರ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	595	3,300	...	3,600
Pay of Establishment ಸ್ಥಾಪನೆ ವೆಚ್ಚ ...	15,981	16,800	17,900	19,300
Dearness Allowance ತುಟ್ಟಿ ಭತ್ಯೆ ...	14,056	15,000	12,700	15,900
Other Allowances ಇತರ ಭತ್ಯೆ ...	1,123	1,400	1,500	3,000
2. Travelling Allowance ಪ್ರವಾಸ ಭತ್ಯೆ ...	543	500	800	700
3. Other Charges ಇತರ ವೆಚ್ಚ ...	19,226	21,000	20,000	25,000
Total—ಜುಮ್ಮಾ ...	51,524	58,000	52,900	67,500
1. Fisheries—(Concl'd.) ಮೀನುಗಾರಿಕೆ—				
L. O. COLLECTION OF STATISTICS— ಸಂಖ್ಯಾ ಸಂಗ್ರಹಣೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೆಚ್ಚ ...	16,598	20,100	22,300	22,900
Dearness Allowance ತುಟ್ಟಿ ಭತ್ಯೆ ...	12,922	15,700	16,000	16,300
Other Allowances ಇತರ ಭತ್ಯೆ ...	442	700	1,000	1,400
2. Travelling Allowances ಪ್ರವಾಸ ಭತ್ಯೆ ...	1,602	2,000	2,300	2,200
3. Other Charges ಇತರ ವೆಚ್ಚ ...	1,671	1,600	1,600	1,600
Total—ಜುಮ್ಮಾ ...	33,235	40,100	43,200	44,400
I. P. THUNGABHADRA BOARD FISHERIES SCHEME. ತುಂಗಭದ್ರಾ ಮಂಡಲಿಯ ಮೀನುಗಾರಿಕೆಯ ಯೋಜನೆ.				
1 Reservoir Fisheries and Fish Farm ಜಲಾಶಯದ ಮೀನುಗಾರಿಕೆ ಮತ್ತು ಮೀನು ಕ್ಷೇತ್ರ ...	86,227	1,19,600	1,25,900	2,91,600
2 Ice and Cold Storage Plants ಒಮೆ ಮತ್ತು ಶೀತ ಸಂಗ್ರಹಣಾಗಾರ ಯಂತ್ರೋಪಕರಣ... ..	14,770	18,400	17,400	18,000
3 Fish Net making Plant ಮೀನು ಬಲೆ ತಯಾರಿಸುವ ಕಾರ್ಖಾನೆ ...	5,81,358	5,60,200	10,81,000	11,15,200
Total—ಜುಮ್ಮಾ ...	6,82,355	6,98,200	12,24,300	14,24,800

EXPENDITURE
ವ್ಯಯ

31. AGRICULTURE
ವ್ಯವಸಾಯ

Minor and Sub Heads of Appropriation ಮೂಲಕೀರ್ತನ ಮತ್ತು ಉಪ-ಲೀಕೀರ್ತನ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಶ್ಲೇಷಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
m Miscellaneous ವಿವಿಧ				
A GENERAL ಸಾಮಾನ್ಯ				
B MULTIPLICATION AND DISTRIBUTION OF IMPROVED VARIETIES OF SEEDS ಸುಧಾರಿತ ಬೀಜಗಳ ಲೇಖನಿಗಾಗಿ ಹೆಚ್ಚಿಸುವುದು ಮತ್ತು ಅವುಗಳ ವ್ಯಾಪಕ ವಿತರಣೆ	7 744	7,900	8 500	9,100
D Distribution of Fertilisers ಗೊಬ್ಬರಗಳ ವಿತರಣೆ	23 34 106	22 18 500	21 58 700	23 85,500
E SCHEME FOR RECONDITIONING OF LANDS BY BORDER STRIP METHOD OF IRRIGATION UNDER MAJOR AND MEDIUM PROJECTS ಮೇಜರ್ ಮತ್ತು ಮಧ್ಯಮ ಪ್ರಮಾಣದ ಯೋಜನೆಗಳ ಮೇರೆಗೆ ಆ ಪ್ರದೇಶದ ಪ್ರಮಾಣವನ್ನು ನಿರೀಕ್ಷಿಸಿ ಸುಧಾರಿಸುವ "ಬರ್ಡರ್ ಸ್ಟ್ರಿಪ್" ವಿಧಾನದಿಂದ ಭೂಮಿ ಮತ್ತು ಫಾರ್ಮ್‌ಗಳ ತಿದ್ದುಪಡಿ	33 573	27 800	32 100	33,500
F EXPENDITURE INCURRED ON THE ACQUISITION OF LAND FOR THE CENTRAL STATE FARM RAICHUR ಕೇಂದ್ರೀಯ ರಾಜ್ಯಕ್ಕೆ, ರಾಜ್ಯಮಟ್ಟದ ಭೂಮಿಯನ್ನು ಪಡೆದುಕೊಳ್ಳುವ ವ್ಯಯ ಮತ್ತು ವೆಚ್ಚ	22 47 691	22,84 000	24,21,400	25,75 000
Total m ಒಟ್ಟು	33,93,767	45,38,200	40 70 000	45 71,100
	(Voted) (ಪರಿಷ್ಕೃತ)			
	Charged ವ್ಯಯ			

BE

31. AGRICULTURE

ವ್ಯವಸಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
m. Miscellaneous— ವಿವಿಧ—				
m. A. GENERAL ಸಾಮಾನ್ಯ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸಿಬ್ಬಂದಿ ವೇತನ	4,053	3,900	4,300	4,300
Dearness Allowance ತುಟ್ಟಿ ಭತ್ಯೆ	3,148	3,200	3,300	3,300
Other Allowances ಇತರ ಭತ್ಯೆ	543	600	800	1,200
2. Travelling Allowance ಪ್ರವಾಸ ಭತ್ಯೆ	...	200	100	300
3. Other Charges ಇತರ ವೆಚ್ಚ
Total A ಜುಮ್ಮಾ ...	7,744	7,900	8,500	9,100
m. B MULTIPLICATION AND DISTRIBUTION OF IMPROVED VARIETIES OF SEEDS.— ಸುಧಾರಿತ ಜಾತಿಗಳ ಬೀಜಗಳನ್ನು ಹೆಚ್ಚಿಸುವುದು ಮತ್ತು ಅವುಗಳ ಹಂಚಿಕೆ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	89,625	£3,700	1,03,000	1,03,000
Pay of Establishment ಸಿಬ್ಬಂದಿ ವೇತನ	5,29,445	5,64,600	6,80,600	6,90,100
Dearness Allowance ತುಟ್ಟಿ ಭತ್ಯೆ	4,62,799	4,76,000	4,80,000	4,83,000
Other Allowances ಇತರ ಭತ್ಯೆ	10,629	8,200	14,200	18,000
2. Travelling Allowance ಪ್ರವಾಸ ಭತ್ಯೆ	90,902	68,000	70,000	83,500
3. Other Charges ಇತರ ವೆಚ್ಚ	11,50,706	10,08,000	8,10,000	10,10,000
Total B ಜುಮ್ಮಾ ...	23,34,106	22,18,500	21,58,700	23,88,500

31. AGRICULTURE
ವ್ಯವಸಾಯ

Minor Sub and Detailed Heads of Appropriation ಸೂಚನಾ ಮತ್ತು ವಿವರ ವಿಭಾಗಗಳು	Accounts ಲೆಕ್ಕ 1969-70	Budget Estimates ಅಂದಾಜು ಮತ್ತು ಅಂದಾಜು 1970-71		Revised Estimates ಸಂಶ್ಲಿಷಿತ ಅಂದಾಜು 1970-71		Budget Estimates ಅಂದಾಜು ಮತ್ತು ಅಂದಾಜು 1971-72	
m D DISTRIBUTION OF FERTILISERS — ಸಿಬ್ಬಂದಿ ಹಂಚಿಕೆ							
1 Establishment Charge — ಸಿಬ್ಬಂದಿ ವೆಚ್ಚ — Pay of Officers ಅಧಿಕಾರಿಗಳ ವೇತನ Pay of Establishment ಸಿಬ್ಬಂದಿ ವೆಚ್ಚ Dearness Allowance ಬಡ್ಡಿ ಭತ್ಯೆ Other Allowances ಇತರ ಭತ್ಯೆ	6 184 10 994 10 233	4 600 8 600 7 800	5 300 10 300	5 300 10,300		5 300 10,300	
2 Travelling allowance ಪ್ರವಾಸ ಭತ್ಯೆ	2 019	1 800	2 300	8 200		8 200	
3 Other Charges ಇತರ ವೆಚ್ಚ	1,884	3 000	3 000	2 300		3 100	
4 Subsidy on Transport of Fertilisers by road ರಸ್ತೆಯ ಮೂಲಕ ಸಿಬ್ಬಂದಿಗಳ ಸಾಗಿಸುವಿಕೆ ಗೃಹ ಸುಲಂ	2 259	2 000	3 000	3 000		3 600	
5 Deduct — Amount recoverable from the Govt of India ಮಾ — ಭಾರತ ಸರ್ಕಾರದಿಂದ ಪಡೆಯಬಹುದಾದ ರೂ — ಮೊತ್ತ	62,63 090	50 00 000	25 00 000	25 00 000		25 00 000	
Total D — ಒಟ್ಟು	62,63,090	50 00 000	25 00 000	25 00 000		25 00,000	
m E SCHEME FOR RECONDITIONING OF LANDS BY BORDER STRIP METHOD OF IRRIGATION UNDER MAJOR AND MEDIUM PROJECTS — ಮೇಜರ್ ಮತ್ತು ಮಧ್ಯಮ ಪ್ರಮಾಣದ ಯೋಜನೆಗಳ ಮೂಲಕ ಅಂಚುಗಳ ಮೇಲೆ ಪ್ರದೇಶೀಕರಣ ಸೂತ್ರ "ಬಾರ್-ಸ್ಟ್ರಿಪ್ ಮೆಥಡ್" ವಿಧಾನದಿಂದ ಭೂಮಿಯನ್ನು ಪುನಃ ಸುಸ್ಥಗೊಳಿಸುವುದು	33 573	27 800	32 100	33 000		33 000	
Establishment Charges — ಸಿಬ್ಬಂದಿ ವೆಚ್ಚ — Pay of Officers ಅಧಿಕಾರಿಗಳ ವೇತನ Pay of Establishment ಸಿಬ್ಬಂದಿ ವೆಚ್ಚ Dearness Allowance ಬಡ್ಡಿ ಭತ್ಯೆ Other Allowances ಇತರ ಭತ್ಯೆ	1 08,798 7,78,212 6,76,174	1,21,900 8,83 000 7,58,200	1 10 000 9 64 000 7,62 200	1 03 500 9,14 300 7 14 600		1 03 500 9,14 300 7 14 600	
Travelling Allowance ಪ್ರವಾಸ ಭತ್ಯೆ	62,515	70,900	89 000	1,18,600		1,18,600	
Other Charges ಇತರ ವೆಚ್ಚ	1,31 067	1,00 000	1,40 000	1 68 000		1 68 000	
Total m E ಒಟ್ಟು	4,87,895	3,50 000	3,10 000	3 60 000		3 60 000	
	22,47,691	22 81 000	46 2				

EXPENDITURE
ವ್ಯಯ

DEMAND No. 21
ಆಭಿಯಾಚನೆ ಕ್ರಮಾಂಕ 21

RURAL DEVELOPMENT
ಗ್ರಾಮಾಭಿವೃದ್ಧಿ

ESTIMATE OF THE AMOUNTS REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Demand for Grant (Voted) Rs.
ಅನುದಾನಕ್ಕಾಗಿ ಅಭಿಯಾಚನೆ ಪುರಸ್ಕೃತ ರೂ. 2,61,24,000

32. RURAL DEVELOPMENT
ಗ್ರಾಮಾಭಿವೃದ್ಧಿ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Direction and Organisation ನಿರ್ದೇಶನ ಮತ್ತು ಸಂಘಟನೆ ...	1,98,033	1,73,000	2,00,000	2,13,000
b. Grants-in-aid, Contributions etc. ಸಹಾಯಾನುಧಾನ, ಅಂಶದಾನ, ಇತ್ಯಾದಿ
e. Development Schemes ಅಭಿವೃದ್ಧಿ ಕಾರ್ಯಗಳು ...	2,18,25,328	2,27,50,000	2,27,50,000	2,59,11,000
Revision of Pay Scales etc. ವೇತನ ಪ್ರಮಾಣ ಪರಿಷ್ಕರಣ ಇತ್ಯಾದಿ	19,000
Total 32 (Net) ಜುಮ್ಮಾ ನಿವ್ವಳ,	2,20,23,361	2,29,42,000	2,29,50,000	2,61,24,000
Add Recoveries ಜಮಾ-ವಸೂಲಿಗಳು
Total 32 (Gross) (ಜುಮ್ಮಾ ಸಕಲ) ...	2,20,23,361	2,29,42,000	2,29,50,000	2,61,24,000

ವ್ಯಯ

32 RURAL DEVELOPMENT

ಗ್ರಾಮಾಭಿವೃದ್ಧಿ

Minor Sub and Detailed Heads of Appropriation ವಿಭಾಗೀಕರಣದ ಅಡಿಯಲ್ಲಿನ ವಿವರಿಸಿದ ಅಂಶಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುಧಾರಿತ ಅಂದಾಜು 19 0-71	Budget Estimates ಆಯವ್ಯಯ ಅಂದಾಜು 1971-72
a Direction and Organisation— ದಿಶ್ಚನ್ ಮತ್ತು ಸಂಘಟನೆ				
DEPARTMENT OF RURAL DEVELOPMENT — ಗ್ರಾಮಾಂತರ ಅಭಿವೃದ್ಧಿ ಇಲಾಖೆ —				
I DISTRICT STAFF ಜಿಲ್ಲಾ ಸ್ಟಾಫ್	67 807	59 300	64 000	75,900
II TALUK STAFF ತಾಲ್ಲೂಕು ಆಫೀಸರಿ	1 30 225	1 11 700	1 34 300	1,35,100
III STATE LOCAL DEVELOPMENT PROGRAMME ರಾಜ್ಯದ ಸ್ಥಳೀಯ ಅಭಿವೃದ್ಧಿ ಕಾರ್ಯಕ್ರಮಗಳು		2 000	1 700	2,000
Total a ಒಟ್ಟು	1,98 033	1,73,000	2,00,000	2,13 000
a Direction and Organisation— ದಿಶ್ಚನ್ ಮತ್ತು ಸಂಘಟನೆ				
DEPARTMENT OF RURAL DEVELOPMENT — ಗ್ರಾಮಾಂತರ ಅಭಿವೃದ್ಧಿ ಇಲಾಖೆ —				
I DISTRICT STAFF ಜಿಲ್ಲಾ ಸ್ಟಾಫ್				
(i) Bangalore District				
1 ESTABLISHMENT CHARGES — ಸಂಸ್ಥಾನ ವೆಚ್ಚ				
Pay of Establishment ಸಂಸ್ಥಾನ ವೇತನ	16 366	16 000	16 600	20 000
Dearden's Allowances ತಾಲ್ಲೂಕು ಭತ್ಯೆ	12,913	12 200	12 500	15 000
Other Allowances ಇತರ ಭತ್ಯೆ	915	500	1,300	1 000
2 Traveling Allowance ಪಯಾಣ ಭತ್ಯೆ	615	500	500	700
3 Other Charges ಇತರ ವೆಚ್ಚ		200	200	200
Total a I (i) ಒಟ್ಟು	30,809	28,700	31,100	36,900

32. RURAL DEVELOPMENT

ಗ್ರಾಮಾಭಿವೃದ್ಧಿ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Direction and Organisation.— ನಿರ್ದೇಶನ ಮತ್ತು ಸಂಘಟನೆ—				
DEPARTMENT OF RURAL DEVELOPMENT— ಗ್ರಾಮಾಂತರ ಅಭಿವೃದ್ಧಿ ಇಲಾಖೆ—				
I DISTRICT STAFF ಜಿಲ್ಲಾ ಸಿಬ್ಬಂದಿ				
(ii) YSORE DIVISION.— ಮೈಸೂರು ವಿಭಾಗ—				
1 Establishment Charges — ಸಿಬ್ಬಂದಿ ವೇತನ				
Pay of Establishment ಸಿಬ್ಬಂದಿ ವೇತನ	...	20,806	13,800	15,200
Dearness Allowance ತುಟ್ಟಿ ಭತ್ಯೆ	...	11,375	10,100	10,700
Other Allowances ಇತರ ಭತ್ಯೆ	...	560	800	1,100
2. Travelling Allowance ಪ್ರವಾಸ ಭತ್ಯೆ	...	288	600	400
3. Other Charges ಇತರ ವೆಚ್ಚ	...	96	200	200
Total a. I (ii) ಜುಮ್ಮಾ	...	33,125	25,500	27,600
(iii) GULBURGA DIVISION.— ಗುಲ್ಬರ್ಗ ವಿಭಾಗ—				
1. Establishment Charges ಸಿಬ್ಬಂದಿ ವೆಚ್ಚ				
Pay of Establishment ಸಿಬ್ಬಂದಿ ವೇತನ	...	2,191	2,200	2,700
Dearness Allowance ತುಟ್ಟಿ ಭತ್ಯೆ	...	1,630	1,500	1,800
Other Allowances ಇತರ ಭತ್ಯೆ	...	54	100	200
2. Travelling Allowance ಪ್ರವಾಸ ಭತ್ಯೆ	100	100
3. Other Charges ಇತರ ವೆಚ್ಚ	100	100
Total a. I (iii) ಜುಮ್ಮಾ	...	3,875	4,000	4,900
Total a. I ಜುಮ್ಮಾ	...	67,807	59,300	64,000
				75,900

ವ್ಯಯ

32 RURAL DEVELOPMENT

ಗ್ರಾಮಭವದ್ದಿ

Minor Sub and Detailed Head of Appropriation ವಿವರಿಸಿದ ಕ. ಸ. ಅಥವಾ ಸವನ ವರ್ಗೀಕಣ	Accounts ಆದ್ಯ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಣ ಅಂದಾಜು 19 0-71	Budget Estimates ಆಯವ್ಯಯ ಅಂದಾಜು 1971-72
a Direction and Organisation— ನಿರ್ದೇಶನ ಮತ್ತು ಸಂಘಟನೆ—				
DEPARTMENT OF RURAL DEVELOPMENT ಗ್ರಾಮಭವದ್ದಿ ಇಲಾಖೆ				
a II TALUK STAFF— ತಾಲ್ಲೂಕು ಸಿಬ್ಬಂದಿ—				
(i) BANGALORE DIVISION— ಬೆಂಗಳೂರು ವಿಭಾಗ—				
1 Establishment Charges— ಸಂಸ್ಥಾನದ ವೆಚ್ಚ— Pay of Establishment ಸಿಬ್ಬಂದಿ ವೇತನ Dearness Allowance ತುಟ್ಟಿ ಫತ್ಯೆ Other Allowances ಇತರ ಫತ್ಯೆ	66 353 43,419 578	49 500 41 200 800	71 600 41 200 800	61 800 49 400 1 000
2 Travelling Allowance ಪ್ರವಾಸ ಫತ್ಯೆ	808	1 300	500	1 000
3 Other Charges ಇತರ ವೆಚ್ಚ	9	500	200	200
Total a II (i) ಒಟ್ಟು	1 11 167	93 300	1 14 300	1 13 500
(ii) MYSORE DIVISION— ಮೈಸೂರು ವಿಭಾಗ				
1 Establishment Charges— ಸಂಸ್ಥಾನದ ವೆಚ್ಚ— Pay of Establishment ಸಿಬ್ಬಂದಿ ವೇತನ Dearness Allowances ತುಟ್ಟಿ ಫತ್ಯೆ Other Allowances ಇತರ ಫತ್ಯೆ	10 147 8 815 34	10 100 8 000 200	10 900 8 700 300	11 800 9 400 200
2 Travelling Allowance ಪ್ರವಾಸ ಫತ್ಯೆ	33			
3 Other Charges ಇತರ ವೆಚ್ಚ		100	100	100
Total a II (ii) ಒಟ್ಟು	19 009	18 400	20 000	21 600
Total a II ಒಟ್ಟು	1 30 226	1 11 700	1 34 300	1 35 100
a Direction and Organisation— ನಿರ್ದೇಶನ ಮತ್ತು ಸಂಘಟನೆ—				
III STATE LOCAL DEVELOPMENT I (GRAMM) ಗ್ರಾಮೀಣ ಸಂವಹನ ಅಭಿವೃದ್ಧಿ ಕಾರ್ಯಕ್ರಮ		2 000	1 700	

DEMAND No. 22.--ANIMAL HUSBANDRY

ಅಭಯಚಲಿ ಕ್ರಮಾಂಕ 22--ಪಶುವಾಲ್ಯ

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged	Rs.	
ಪ್ರಜ್ಞೆ ಪಣದ ಜಮಾ		ರೂ.	1,000
Demand for Grant (Voted)	Rs.	
ಅನುದಾನಕ್ಕೆ ಅಭಯಚಲಿ (ಪ್ರಶಸ್ತು)		ರೂ.	2,71,97,000

33. ANIMAL HUSBANDRY

ಪಶುವಾಲ್ಯ

Summary By Minor Heads of Appropriation ವಿಭಾಗೀಕರಣ ಅಥವಾ ಲಿಮಿಟೆಡ್ ಸಾಹಾಸ		Account ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಸಂಸ್ಕರಣ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
a. Direction ನಿರ್ದೇಶನ	(Voted) ಪ್ರಶಸ್ತು Charged ಪ್ರಜ್ಞೆ	3,05,772	3,27,000	3,82,600	4,40,360
		...	1,000	4,000	1,000
b. Superintendence ಅಧೀಕ್ಷಣೆ	..	6,50,670	6,31,000	7,54,600	8,00,900
c. Veterinary Education and Research ವಶುವೈದ್ಯ ಶಿಕ್ಷಣ ಮತ್ತು ಸಂಶೋಧನೆ	...	55,553	57,000	65,200	64,500
d. Subordinate Establishment ಅಧೀನ ಸ್ಥಾಪನೆ	...	6,88,438	5,56,000	7,05,400	6,34,600
e. Hospitals and Dispensaries ಆಸ್ಪತ್ರೆಗಳು ಮತ್ತು ಔಷಧಾಲಯಗಳು	...	57,48,256	60,00,000	74,16,600	81,23,500
f. Breeding Operations ಲಕ್ಷಣೋದ್ಧಾರ ಕಾರ್ಯ	...	66,27,528	71,70,000	73,48,600	89,22,800
g. Grants-in-aid Contributions etc. ಸಹಾಯನುಡಾವಣೆ, ಅನುದಾನ ಇತ್ಯಾದಿ	40,000
gg. Miscellaneous ವಿವಿಧ	10,00,000
h. Development Schemes ಅಭಿವೃದ್ಧಿ ಕಾರ್ಯ	...	30,65,180	50,25,000	53,09,000	71,70,000
i. Charges in England ಇಂಗ್ಲೆಂಡಿನಲ್ಲಿ ವೆಚ್ಚಗಳು
Revision of Pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ	8,10,000
Total 33 (Net) (Voted) ಜಮಾ (ನಿಷ್ಕಳ) (ಪ್ರಶಸ್ತು)	...	1,71,41,397	2,05,76,000	2,19,82,000	2,71,97,000
Charged ಪ್ರಜ್ಞೆ	1,000	4,000	1,000
Add—Recoveries ಜಮಾ-ವಸೂಲಿ
Total—33 (Gross) (Voted) ಜಮಾ (ನಕಲ) (ಪ್ರಶಸ್ತು)	..	1,71,41,397	2,05,76,000	2,19,82,000	2,71,97,000
Charged ಪ್ರಜ್ಞೆ	1,000	4,000	1,000

ವ್ಯಯ

33 ANIMAL HUSBANDRY

ಪಶುವಾಹನ

Minor Sub and Detailed Heads of Appropriation ವಿವರಿಸಿದ ಉಪ ಒಳ ಮತ್ತು ಸದಿವರ ಹೀಕಣೆಗಳು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
a Direction ನಿರ್ದೇಶನ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	48 888	63,200	60 000	67,500
Pay of Establishment ಸ್ಥಾಪನೆ ವೆಚ್ಚ	1,03,561	1 15,500	1,43 000	1,44,200
Dearness Allowance ಹುಟ್ಟು ಭತ್ಯೆ	92,124	97,400	97 400	1,13,400
Other Allowances ಇತರ ಭತ್ಯೆ	14 637	15,700	44 600	69,200
2 Travelling Allowance ಪ್ರಯಾಣ ಭತ್ಯೆ	25,820	15,200	15,600	24,000
3 Other Charges (Voted) ಇತರ ವೆಚ್ಚ (ವೋಟೆಡ್)	20 742	20 000	22 000	22,000
		1,000	4 000	1,000
Total a (Voted) ಒಟ್ಟು ವೋಟೆಡ್ ವೆಚ್ಚ	3 05 772	3 27,000	3,82,603	4,40,300
		1 000	4,000	1,000
b Superintendence ಅಧೀಕ್ಷಣೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,30,468	1,38,100	1,61 300	1 53 300
Pay of Establishment ಸ್ಥಾಪನೆ ವೆಚ್ಚ	1,86,111	1,78,300	2,33,700	2,50,000
Dearness Allowance ಹುಟ್ಟು ಭತ್ಯೆ	1,99,503	2,10,800	2,15,800	2,23,900
Other Allowances ಇತರ ಭತ್ಯೆ	15,272	16,800	26,800	45,700
2 Travelling Allowance ಪ್ರಯಾಣ ಭತ್ಯೆ	39,090	37,000	37,000	48,000
3 Other Charges ಇತರ ವೆಚ್ಚ	80,226	50,000	80 000	80,000
Total b ಒಟ್ಟು	6 50,870	6,31,000	7,54,600	8,00,900

33. ANIMAL HUSBANDRY

ವಸು ವಾಲನೆ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಲೇಖಕಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕರಣೆ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. Veterinary Education and Research.— ವಶುವೈದ್ಯ ಶಿಕ್ಷಣ ಮತ್ತು ಸಂಶೋಧನೆ—				
Establishment of Clinical Laboratories— ಚಿಕಿತ್ಸಾ ಪ್ರಯೋಗಾಲಯಗಳ ಸ್ಥಾಪನೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	23,833	25,000	28,000	26,200
Pay of Establishment ಸ್ಥಾಪನೆ ವೆಚ್ಚ ...	9,377	10,400	11,900	12,500
Dearness Allowance ಪುಟ್ಟಿ ಭತ್ಯೆ ...	16,582	16,500	16,500	15,600
Other Allowances ಇತರ ಭತ್ಯೆ ...	1,149	1,500	2,800	4,000
2. Travelling Allowance ಪ್ರವಾಸ ಭತ್ಯೆ ...	3,596	2,400	4,000	3,600
3. Other Charges ಇತರ ವೆಚ್ಚ ...	1,016	1,200	2,000	3,000
Total c ಒಟ್ಟು ...	55,553	57,000	65,200	64,900
d. Subordinate Establishment ಅಧೀನ ಸ್ಥಾಪನೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	30,014	36,000	40,000	39,100
Pay of Establishment ಸ್ಥಾಪನೆ ವೆಚ್ಚ ...	1,57,888	1,62,500	1,98,100	1,90,100
Dearness Allowance ಪುಟ್ಟಿ ಭತ್ಯೆ ...	1,53,832	1,60,700	1,75,700	1,63,000
Other Allowances ಇತರ ಭತ್ಯೆ ...	24,422	27,200	34,600	40,500
2. Travelling Allowance ಪ್ರವಾಸ ಭತ್ಯೆ ...	14,988	9,000	9,000	10,800
3. Other Charges ಇತರ ವೆಚ್ಚ				
Purchase of Animals for Serum Virus Production 'ಸೀರಂ' ವಿಷಾಣು ಉತ್ಪಾದನೆಗಾಗಿ ಪ್ರಾಣಿ ಖರೀದಿ....	20,260	21,000	25,000	30,000
Apparatus, Chemicals & Glass Wares ಉಪಕರಣಗಳು, ರಾಸಾಯನಿಕ ವಸ್ತುಗಳು ಮತ್ತು ಗಾಜಿನ ಸಾಮಾನು ...	1,73,446	45,000	1,25,000	50,000
Other Charges ಇತರ ವೆಚ್ಚ ...	1,08,588	94,600	98,000	1,11,000
Total d. ಒಟ್ಟು ...	6,88,438	5,56,000	7,05,400	6,34,600

33 ANIMAL HUSBANDRY

ಮರು ಪಾಲನೆ

Minor Sub and Detailed Heads of Appropriation ವಿವಿಧೋಗದ ಉಪ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಯ 1970-71	Revised Estimates ಸರಿವ್ಯಯ ಆಂದಾಯ 19 0-71	Budget Estimates ಆಯವ್ಯಯ ಆಂದಾಯ 1971-72
e Hospitals and Dispensaries— ಆಸ್ಪತ್ರೆಗಳು ಮತ್ತು ಔಷಧಾಲಯಗಳು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4 550	4 800	5 600	9 200
Pay of Establishment ಸ್ಥಾಪನೆ ವೆಚ್ಚ	21 43 36.0	24 72 300	29 75 300	30,97 300
Dearness Allowance ಕುಟಿ ವೆಚ್ಚ	22 06 785	21 60 000	22 70 000	23,75 800
Other Allowance ಇತರ ವೆಚ್ಚ	21 4.3	18 900	78 700	1,03,200
2 Travelling Allowance ಪ್ರವಾಸ ವೆಚ್ಚ	2 18 952	2 10 000	2 40 000	2,70 000
3 Other Charges ಇತರ ವೆಚ್ಚ				
Hospital Necessaries ಆಸ್ಪತ್ರೆಯ ಪರಿಕರಗಳು	5 59 990	8 93 000	15 00 000	20 00,000
Maintenance of Breeding Bulls in Dist Veterinary Hospitals ಜಿಲ್ಲಾ ಮತ್ತು ವೈದ್ಯ ಆಸ್ಪತ್ರೆಗಳಲ್ಲಿ ಇರುವ ಮರಿಗಳ ಪೋಷಣೆ				
Serum ರಕ್ತ	45 454	35 000	60 000	60 000
Annual contribution to the All India Cattle Show Committee ಅಖಿಲ ಭಾರತ ಮರಿಪ್ರದರ್ಶನ ಸಮಿತಿಗೆ ವಾರ್ಷಿಕ ಅಂಶವಿನ		--		.
Other Charges ಇತರ ವೆಚ್ಚಗಳು	1,18 193	1 35 000	1 46 500	1 51 500
6 Grants in aid Contributions Donations etc ಸಹಾಯಕನಾದ ಅಂಶದಾದ ಇತ್ಯಾದಿ	23 626	50 000	40 000	.
7 Cattle Shows ಮರಿ ಪ್ರದರ್ಶನಗಳು	1 05,306	20 000	1 00 000	60 000
8 Immunisation Scheme ಸೂಕ್ಷ್ಮಜೀವಿ ನಿರೋಧ ಯೋಜನೆ	542	1 000	500	500
Total e ಒಟ್ಟು	57 48,256	60 00 000	74,16,600	81,23 500

* Shown separately under a minor head Grants in aid, Contribution etc
ಉಪಶೀರ್ಷಿಕೆ ಸಹಾಯಕನಾದ ಅಂಶದಾದ ಇತ್ಯಾದಿಯಲ್ಲಿ ತೋರಿಸಿದೆ

33. ANIMAL HUSBANDRY

ಪಶು ಪಾಲನೆ

Minor, and Group Sub-Heads of Appropriation ವಿಭಾಗೀಕರಣ ಉಪ, ಪಂಗಡ, ಒಳ ವಿಭಾಗಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಮುಷ್ಯುಕ್ತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. Breeding Operations— ಸಂವರ್ಧನ ಕಾರ್ಯಗಳು—				
A I Live Stock Section ಪಶು ಸಂವರ್ಧನ ವಿಭಾಗ ...	1,06,791	1,07,100	1,09,000	1,15,100
II Live Stock Farms ಪಶು ಸಂವರ್ಧನ ಕ್ಷೇತ್ರಗಳು ...	1,17,593	1,55,400	1,49,400	1,74,500
B Amrit Mahal Department ಅಮೃತಮಹಲ್ ಇಲಾಖೆ ...	1,28,572	1,00,700	2,18,200	2,23,000
C Livestock Improvement Scheme Key Village Scheme ಪಶು ಸಂವರ್ಧನ ಅಭಿವೃದ್ಧಿ ಮೂಲ ಗ್ರಾಮ ಯೋಜನೆ ...	12,74,809	13,12,700	14,51,500	15,51,700
D Establishment of Cattle Breeding Stations ಪಶು ಸಂವರ್ಧನ ಕೇಂದ್ರಗಳ ಸ್ಥಾಪನೆ ...	2,16,759	1,93,700	2,15,200	2,27,400
E Artificial Insemination Centres ಕೃತಕ ಪಶು ಗರ್ಭೀಕರಣ ಕೇಂದ್ರಗಳು ...	1,64,011	5,29,100	5,63,400	6,80,600
F Introduction of Vaccinations against Raniket Disease among the Poultry through out the State ರಾಜ್ಯಾದ್ಯಂತ ಕುಕ್ಕಾಟವೆಣಕದಲ್ಲಿ ವಾಣಿಜ್ಯಿಕ ರೋಗ ನಿರೋಧಕ ಲೇವಿ ಮಾಡುವ ಕುಷ ...	5,341	6,000	8,800	13,100
G Statistical Section ಸಂಖ್ಯಾ ಸಂಸ್ಥೆ ...	14,908	15,700	20,500	23,700
H Composite Scheme ಯುಕ್ತ ಯೋಜನೆ ...	9,25,195	9,99,600	8,40,800	8,93,000
I Poultry Section, Hesaraghatta ಪಶುಪಕ್ಷಿಪಟ್ಟಿ ಕೋಶ ಸಂಸ್ಥೆ ಪಳಾಣ ...	2,84,454	3,75,100	3,28,600	3,30,900
J District Farms at Bellary ಬೆಲ್ಲಾರಿಯ ಜಿಲ್ಲಾ ಕ್ಷೇತ್ರಗಳು ...	87,591	1,18,400	1,73,600	1,60,500
K District Farms, South Kanara ಪಶು ಕ್ಷೇತ್ರ, ದಕ್ಷಿಣ ಕನ್ನಡ ...	1,90,783	2,31,800	2,15,300	2,47,000
L Cattle-cum-Sheep Breeding Farm Munirabad ಮುನಿರಾಬಾದಿನ ಪಶು ಪಂಗಡ ಕುರಿತ ಕೃಷಿ ಕ್ಷೇತ್ರ ...	1,55,300	1,77,800	1,85,000	1,89,800
M Gosadan Scheme ಗೋ ಸವನ ಯೋಜನೆ ...	16,446	24,500	27,700	30,800
N Kunigal Stud Farm ಕುನಿಗಲ್ ಪಶು ಪಳಾಣ ಕ್ಷೇತ್ರ ...	270
O Poultry Extension Centres ಕೋಶ ಸಾಕಣೆ ವಿಸ್ತರಣೆ ಕೇಂದ್ರಗಳು ...	13,20,537	12,38,500	13,09,300	13,58,900
P Sheep Development ಕುರಿಗಳ ಅಭಿವೃದ್ಧಿ ...	4,72,688	5,19,200	5,65,600	6,37,800
Q Intensive Cattle Development ಜಾನುವಾರುಗಳ ತೀವ್ರವೃದ್ಧಿ ...	7,39,203	8,32,500	8,28,300	9,43,900
R Piggery Development ಹಂದಿ ಸಾಕಾಣಿಕೆಯ ವಿಕಾಸ ...	79,405	85,400	1,07,100	1,09,500
S Hide Flaying and Carcass Utilisation Centre. ಚರ್ಮ ಸುಲಿಯುವ ಮತ್ತು ಪ್ರಾಣಿಗಳ ಮೃತ ದೇಹದ ವಿನಿಯೋಗ ಕೇಂದ್ರ ...	26,989	53,200	31,300	75,600
T Danish Model Farm Sub-Station Munirabad ಡೆನ್‌ಮಾರ್ಕ್ ಮಾದರಿ ಕ್ಷೇತ್ರಉಪಕೇಂದ್ರ ಮುನಿರಾಬಾದ	4,80,000
U Danish Model Farm Sub-Station Kudige ಡೆನ್‌ಮಾರ್ಕ್ ಮಾದರಿ ಕ್ಷೇತ್ರ ಉಪಕೇಂದ್ರ, ಕುದುಗೆ...	5,06,000
Total f. ಜುಮ್ಮಾ ...	66,27,528	71,70,000	73,48,600	89,22,800

ವ್ಯಯ

33 ANIMAL HUSBANDRY

ಪಶು ಪಾಲನೆ

Minor, Sub and Detailed Heads of Appropriation ವಿವಿಧೀಕರಣದ ಲಘು ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
f Breeding Operations— ತಳವರ್ಧನ ಕಾರ್ಯಗಳು				
f A I Live Stock Section ಪಶು ಸಂವರ್ಧನ ವಿಭಾಗ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ				
Pay of Establishment ಸ್ಥಾಪನೆ ವೆಚ್ಚ	45,925	45,100	47,100	50,600
Dearness Allowance ತುಟ್ಟಿ ಭತ್ಯೆ	51,129	50,300	51 800	51,400
Other Allowances ಇತರ ಭತ್ಯೆ	1,511	1,000	1 500	2,200
2 Travelling Allowance ಪ್ರವಾಸ ಭತ್ಯೆ	5,853	6,100	5,000	6,000
3 Other Charges ಇತರ ವೆಚ್ಚ	2,373	4,900	3 600	4,900
Total f A I ಒಟ್ಟು	1,06,791	1,07,400	1,09 000	1 15,100
f A II LIVESTOCK FARMS— ಪಶು ಸಂವರ್ಧನ ಕ್ಷೇತ್ರಗಳು—				
1 Cattle Breeding Stations Tegur and Bankapur ತೇಗೂರು ಮತ್ತು ಬಂಕಾಪುರಗಳ ಪಶು ಸಂವರ್ಧನ ಕ್ಷೇತ್ರಗಳು	58,812	79,300	72,300	89,900
2 " " " " " "				
	58,751	76,100	77,100	84,600
Total f A II ಒಟ್ಟು	1,17,563	1,55,400	1,49,400	1,74,500

BE

42a

33. ANIMAL HUSBANDRY

ಪಶು ಪಾಲನೆ

Minor, Sub and Detailed Heads of Appropriation ವಿವರಣೆಗಡ ಉಪ, ಒಳ ಮತ್ತು ಸಮವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
f. Breeding Operations— ತಳವರ್ಧನ ಕಾರ್ಯಗಳು—				
f. A. II. LIVE STOCK FARMS— ಪಶು ಸಂವರ್ಧನ ಕ್ಷೇತ್ರಗಳು—				
(1) CATTLE BREEDING STATIONS, TELGUR, AND BANKAPUR ತೇಗೂರು ಮತ್ತು ಬಂಕಾಪುರಗಳ ಪಶು ಸಂವರ್ಧನ ಕ್ಷೇತ್ರಗಳು—				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೇತನ	14,247	17,000	22,000	25,800
Dearness Allowance ತುಟ್ಟಿ ಭತ್ಯೆ	11,206	13,200	13,500	17,000
Other Allowances ಇತರ ಭತ್ಯೆ	33	100	100	100
2. Travelling Allowance ಪ್ರವಾಸ ಭತ್ಯೆ	1,231	1,700	1,700	2,000
3. Other Charges ಇತರ ವೆಚ್ಚ	32,095	47,300	35,000	45,000
Total f. A II (1) ಜುಮ್ಮಾ	58,812	79,300	72,300	89,900
2 SHEEP BREEDING STATIONS ANAGAVADI SUTTATTI, AND GUTTAL -- ಆನಗವಾಡಿ, ಸುತ್ತತ್ತಿ ಮತ್ತು ಗುತ್ತಲ್ಗಳಲ್ಲಿ ಕುರಿಗಳ ತಳವರ್ಧನ ಕ್ಷೇತ್ರಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೇತನ	13,123	16,700	16,700	19,900
Dearness Allowance ತುಟ್ಟಿ ಭತ್ಯೆ	12,191	15,100	15,100	17,200
Other Allowances ಇತರ ಭತ್ಯೆ	...	100	100	100
R Piggery ಹಂದಿ ಸಸಿ				
S Hide Flaying Allowance Centre. ಚರ್ಮ ಸುಲಿಯುವ ಕೇಂದ್ರ ದೇಹದ ವಿನಿಯೋಗ ಕೇಂದ್ರ	932	1,200	1,200	1,400
T Danish Model Farm Munirabad ಡೆನ್‌ಮಾರ್ಕ್ ಮಾದರಿ ಕ್ಷೇತ್ರ ಉಪಕೇಂದ್ರ ಮುನಿರಾಬಾದ	32,505	43,000	44,000	46,000
U Danish Model Farm Sub-Station Kudige ಡೆನ್‌ಮಾರ್ಕ್ ಮಾದರಿ ಕ್ಷೇತ್ರ ಉಪಕೇಂದ್ರ, ಕುಡಿಗಿ...	58,751	76,100	77,100	84,600
Total f. ಜುಮ್ಮಾ	66,27,528	71,70,000		

33 ANIMAL HUSBANDRY

ಪಶುವೈದ್ಯಕ

Minor, Sub and Detailed Heads of Appropriation ನಿರ್ದಿಷ್ಟಗೊಂಡ ಉಪ-ವರ್ಗ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಅನುಮಾನ ಅಂದಾಜು 1970 71	Revised Estimates ಸಂಸ್ಕೃತ ಅಂದಾಜು 1970 71	Budget Estimates ಅನುಮಾನ ಅಂದಾಜು 1971 72
I Breeding Operations— ತಳವರ್ಧನೆ ಕಾರ್ಯಗಳು—				
I B AMRIT MAHAL DEPARTMENT ಅಮೃತ ಮಹಲ್ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ		
Pay of Establishment ಸ್ಥಾಪನೆ ವೇತನ	2,956	33,200	33,200	39,900
Dearness Allowance ತುಟ್ಟಿ ಭತ್ಯೆ	22,447	28,400	28,400	31,000
Other Allowances ಇತರ ಭತ್ಯೆ	...	100	100	100
2 Travelling Allowance ವ್ಯವಾಸ ಭತ್ಯೆ	4,657	4,000	4,000	6,000
3 Other Charges— ಇತರ ವೆಚ್ಚ—				
Cattle Feed Charges ಜಾನುವಾರುಗಳ ಆಹಾರದ ವೆಚ್ಚ	23 349	27,000	27,000	40,000
Other Charges ಇತರ ವೆಚ್ಚ	52,163	68,000	1 25,500	1 06,000
Total I B ಒಟ್ಟು	1,28,572	1,60,700	2,18,200	2,23,000
I C LIVE STOCK IMPROVEMENT SCHEME— ಪಶುಸಂಸ್ಕರಣೆ ಸುಧಾರಣೆಯ ಯೋಜನೆ				
KEY VILLAGE SCHEME ಮೂಲ ಗ್ರಾಮ ಯೋಜನೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	8,813	13,800	15,800	16,100
Pay of Establishment ಸ್ಥಾಪನೆ ವೇತನ	4,91,092	5,20,000	6,12,000	6,98,800
Dearness Allowance ತುಟ್ಟಿ ಭತ್ಯೆ	4,69,701	4,92,900	5,22,000	5,69,300
Other Allowance ಇತರ ಭತ್ಯೆ	5,920	3,700	7,000	42,500
2. Travelling Allowance ವ್ಯವಾಸ ಭತ್ಯೆ	63,345	41,000	45,000	42,000
3 Other Charges ಇತರ ವೆಚ್ಚ	2,35,933	2,41,300	2,49,700	1,83,000
Total I C ಒಟ್ಟು	12,74,809	13,12,700	14 51,500	15,51,700

33. ANIMAL HUSBANDRY

ಪಶುಪಾಲನೆ

Minor Sub and Detailed Heads of Appropriation ವಿವರಿಸಿದ ಉಪ-ಬಳಿ ಮತ್ತು ಸವಿವರ ಲೇಖನಗಳು	Accounts ಲೆಕ್ಕ 1969-70	Budget Estimate ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. D. ESTABLISHMENT OF CATTLE BREEDING STATIONS ಪಶು ಸಂವರ್ಧನ ಕೇಂದ್ರಗಳ ಸ್ಥಾಪನೆ— <i>Expansion and improvement of the Cattle Breeding Station, Ajjampur, and Calf Nursery at Sulekere—</i> ಅಜ್ಜಂಪುರ ಮತ್ತು ಪಶುಸಂವರ್ಧನ ಕೇಂದ್ರ ಮತ್ತು ಸೂಲೇಕೆರೆಯಲ್ಲಿ ಕರುಗಳ ಕೇಂದ್ರ ಇವುಗಳ ವಿಸ್ತರಣೆ ಮತ್ತು ಮೇಲ್ದಾಟು				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	4,309	4,600	6,100	5,500
Pay of Establishment ಸ್ಥಾಪನೆ ವೇತನ ...	19,262	28,600	29,600	31,000
Dearness Allowance ತುಟ್ಟಿ ಭತ್ಯೆ ...	18,035	28,200	28,200	27,300
Other Allowances ಇತರ ಭತ್ಯೆ	100	100	100
2. Travelling Allowance ಪ್ರವಾಸ ಭತ್ಯೆ ...	4,360	3,000	3,000	3,600
3. Other Charges ಇತರ ವೆಚ್ಚ ...	1,70,793	1,29,200	1,48,200	1,59,900
Total I D ಒಟ್ಟು ...	2,16,759	1,93,700	2,15,200	2,27,400
I. E. ARTIFICIAL, INSEMINATION CENTRES— ಕೃತಕ ಗರ್ಭೋತ್ಪತ್ತಿ ಕೇಂದ್ರಗಳು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	3,414	3,900	4,500	4,700
Pay of Establishment ಸ್ಥಾಪನೆ ವೇತನ ...	1,75,883	2,02,000	2,45,000	3,02,300
Dearness Allowance ತುಟ್ಟಿ ಭತ್ಯೆ ...	1,78,979	2,12,000	2,15,000	2,71,000
Other Allowances ಇತರ ಭತ್ಯೆ ...	3,057	3,500	11,900	14,900
2 Travelling Allowance ಪ್ರವಾಸ ಭತ್ಯೆ ...	15,642	12,000	12,000	7,200
3 Other Charges ಇತರ ವೆಚ್ಚ ...	87,006	96,000	75,000	80,500
Total I. E ಒಟ್ಟು ...	4,64,011	5,29,400	5,63,400	6,80,600

ವ್ಯಯ

33. ANIMAL HUSBANDRY

ಜನು ಬಾಲನ

Minor, Sub and Detailed Heads of Appropriations ವಿವರಣೆಗಳ ಹಾಗೂ ಸಬ್ ಹೆಡ್ಸ್, ಸೂಚನೆ ವಿವರಣೆಗಳು	Accounts ಲೆ., 1969-70	Budget Estimates ಅನುಮಾನಿತ ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅನುಮಾನಿತ ಅಂದಾಜು 1971-72
I. F. INTRODUCTION OF VACCINATIONS AGAINST RANIKHET DISEASE AMONG THE POULTRY THROUGH- OUT THE STATE — ಕುರಿ, ಮರಿಗಳಿಗೆ ರಾಂನಿಖೆಟ್ ರೋಗದ ಉದ್ದೇಶದ ಗಡಲೆಗಳ ಪರಿಚಯಿಸುವ ಕೆಲಸ —				
1 Establishment Charges— ಸ್ಥಾಪನೆ ವೆಚ್ಚ Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ಸಹಾಯಿತ್ಯೆ Other Allowances ಇತರ ಉಪ್ಪು	2,522 2,443 371	2,500 2,300 500	4,800 2,500 600	6,300 4,100 1,000
2 Travelling Allowance ವ್ಯಯನ ಉಪ್ಪು	..	500	300	600
3 Other Charges ಇತರ ವೆಚ್ಚ	..	200	600	1,100
Total I. F. ಒಟ್ಟು	5,341	6,000	8,800	13,100
I. G. STATISTICAL SECTION — ಸಂಖ್ಯಾಶಾಸ್ತ್ರ ವಿಭಾಗ				
1 Establishment Charges— ಸ್ಥಾಪನೆ ವೆಚ್ಚ Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ಸಹಾಯಿತ್ಯೆ Other Allowances ಇತರ ಉಪ್ಪು	7,284 5,843 915	3,300 4,500 1,200	5,600 5,500 2,300	5,800 5,200 3,500
2 Travelling Allowance ವ್ಯಯನ ಉಪ್ಪು	471	300	300	2,100
3 Other Charges ಇತರ ವೆಚ್ಚ	395	500	500	800
Total I. G. ಒಟ್ಟು	14,909	15,700	20,500	23,700

B. 11

33. ANIMAL HUSBANDRY

ಪಶು ಪಾಲನೆ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
f. H. COMPOSITE SCHEME.— ಸಂಯುಕ್ತ ಕಾರ್ಯಕ್ರಮ—				
1 Establishment Charges ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4,550	4,500	5,700	5,600
Pay of Establishment ಸ್ಥಾಪನೆ ವೆಚ್ಚ	1,73,261	1,81,200	2,16,200	2,20,600
Dearness Allowance ಕುಟು ಭತ್ಯೆ	2,02,137	2,03,300	2,08,300	2,05,300
Other Allowances ಇತರ ಭತ್ಯೆ	405	100	100	100
2 Travelling Allowance ಪ್ರವಾಸ ಭತ್ಯೆ	5,331	4,500	4,500	5,400
3 Other Charges ಇತರ ವೆಚ್ಚ	5,39,511	6,06,000	4,06,000	4,56,000
Total f. H. ಒಟ್ಟು	9,25,195	9,99,600	8,40,800	8,93,000
L. I. POULTRY SECTION, HESSARGHATTA— ಕೋಳಿ ಸಾಕಣೆ ವಿಭಾಗ, ಹೆಸರಗಟ್ಟು—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	6,700	4,900	5,400	5,500
Pay of Establishment ಸ್ಥಾಪನೆ ವೆಚ್ಚ	21,794	26,900	33,500	34,800
Dearness Allowance ಕುಟು ಭತ್ಯೆ	26,903	31,000	32,000	33,100
Other Allowances ಇತರ ಭತ್ಯೆ	...	100	100	100
2. Travelling Allowance ಪ್ರವಾಸ ಭತ್ಯೆ	1,578	1,200	1,200	1,400
3. Other Charges ಇತರ ವೆಚ್ಚ	2,27,479	3,11,000	2,56,000	2,56,000
Total f. I ಒಟ್ಟು	2,84,454	3,75,100	3,28,600	3,30,900

ವ್ಯಯ

33. ANIMAL HUSBANDRY

ಪಶು ಪಾಲನೆ

f. J. DISTRICT FARMS AT BELLARY ಬೆಳ್ಳಾರೆಯಲ್ಲಿರುವ ಪಶು ಕ್ಷೇತ್ರಗಳು					
1 Establishment Charges— ಸ್ಥಾಪನೆ ವೆಚ್ಚ—					
Pay of Officers ಅಧಿಕಾರಿಗಳ ವೇತನ	...	5,112	5,500	6,500	7,000
Pay of Establishment ಸ್ಥಾಪನೆ ವೆಚ್ಚ	..	12,459	25,300	25,300	23,300
Dearness Allowance ಹೆಚ್ಚುವರಿ ವೆಚ್ಚ	...	13,099	28,200	28,200	20,100
Other Allowance ಇತರ ವೆಚ್ಚ	100	100	100
2 Travelling Allowance ಪ್ರಯಾಣ ವೆಚ್ಚ					
...	...	2,051	1,500	1,500	2,500
3 Other Charges— ಇತರ ವೆಚ್ಚ—					
Maintenance of Cattle ಪಶುಗಳ ಪೋಷಣೆ	...	16,624	30,000	22,000	25,000
Labour ಕೆಲಸ	..	25,224	40,000	80,000	60,000
Other Charges ಇತರ ವೆಚ್ಚ	...	12,921	17,800	10,000	22,500
Total f. J. ಒಟ್ಟು	...	87,504	1,48,400	1,73,600	1,60,500
f. K. DISTRICT FARM, SOUTH KANARA ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರ					
1 Establishment Charges— ಸ್ಥಾಪನೆ ವೆಚ್ಚ—					
Pay of Officers ಅಧಿಕಾರಿಗಳ ವೇತನ	...	3,269	3,900	6,400	6,400
Pay of Establishment ಸ್ಥಾಪನೆ ವೆಚ್ಚ	...	18,494	18,800	24,800	23,800
Dearness Allowance ಹೆಚ್ಚುವರಿ ವೆಚ್ಚ	...	13,793	16,500	21,000	18,200
Other Allowances ಇತರ ವೆಚ್ಚ	...	92	100	100	100
2 Travelling Allowance ಪ್ರಯಾಣ ವೆಚ್ಚ					
...	...	3,289	2,500	2,500	3,000
3. Other Charges— ಇತರ ವೆಚ್ಚ—					
Maintenance of Cattle ಪಶುಗಳ ಪೋಷಣೆ	...	1,05,904	1,43,000	1,20,000	1,45,000
Labour ಕೆಲಸ	...	12,214	15,000	17,000	20,000
Other Charges ಇತರ ವೆಚ್ಚ	...	33,728	33,000	23,500	30,500
Total f. K. ಒಟ್ಟು	...	1,90,783	2,34,800	2,15,300	2,47,000

33. ANIMAL HUSBANDRY

ಪಶು ಪಾಲನೆ

Minor, Sub and Detailed Heads of Appropriation ವಿನ್ಯಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. L. CATTLE cum SHEEP BREEDING FARM, MUNIRABAD. ಮುನಿರಾಬಾದು ಪಶು ಹಾಗೂ ಕುರಿಗಳ ತಳಿವರ್ಧನ ಕ್ಷೇತ್ರ				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	8,179	5,100	5,600	5,600
Pay of Establishment ಸ್ಥಾಪನೆ ವೇತನ	31,888	42,000	45,500	45,700
Dearness Allowance ಕುಟ್ಟು ಭತ್ಯೆ	37,320	44,400	44,900	41,300
Other Allowances ಇತರ ಭತ್ಯೆ	7,010	9,600	9,800	10,400
2. Travelling Allowance ಪ್ರವಾಸ ಭತ್ಯೆ	3,863	1,300	1,300	1,800
3. Other Charges— ಇತರ ವೆಚ್ಚ				
Feed and Fodder ಮೇವು ಮತ್ತು ಒಣಹುಲ್ಲು	43,233	51,000	51,000	55,000
Other Charges ಇತರ ವೆಚ್ಚ	23,807	24,400	26,900	29,000
Total f. L. ಒಟ್ಟು	1,55,300	1,77,800	1,85,000	1,89,800
F. M. GOSADAN SCHEME— ಗೋಸದನ ಯೋಜನೆ				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿ ವೇತನ
Pay of Establishment ಸ್ಥಾಪನೆ ವೇತನ	6,581	10,700	13,200	14,800
Dearness Allowance ಕುಟ್ಟು ಭತ್ಯೆ	7,607	11,200	11,400	12,700
Other Allowances ಇತರ ಭತ್ಯೆ	...	100	100	100
2. Travelling Allowance ಪ್ರವಾಸ ಭತ್ಯೆ	291	500	1,000	1,200
3. Other Charges ಇತರ ವೆಚ್ಚ	1,967	2,000	2,000	2,000
Total f. M. ಒಟ್ಟು	16,446	24,500	27,700	30,800

ವ್ಯಯ

33 ANIMAL HUSBANDRY

ಪಶು ಪಾಲನೆ

Sub-animal Heads of Appropriation ವಿವಿಧ ಶಾಖೆಗಳ ಮೇಲೆ ವ್ಯಯ ಮಾಡಿದ ಕೆಲಸಗಳು	Accounts ಲೆಕ್ಕ 1962-73	Budget Estimate ಅಂದಾಜು 1962-73	Revised Estimate ಪರಿಷ್ಕರಿಸಿದ ಅಂದಾಜು 1970-71	Actuals ಅನುಷ್ಠಾನ 1971
F BREEDING OPERATIONS— ಪ್ರಾಣಿ ಪಾಲನೆ ಕಾರ್ಯಗಳು—				
F O POULTRY EXTENSION CENTRES— ಕೋಳಿ ಸಾಕಾಣಿಕೆ ಕೇಂದ್ರಗಳು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	7 857	7 800	8,800	9 200
Pay of Establishment ಸ್ಥಾಪನೆ ವೆಚ್ಚ	2 33 734	2 58 700	2,61 700	2 96 400
Dearness Allowance ಹುದ್ದೆ ಭತ್ಯೆ	2 15 820	2 31 700	2,51,700	2 35 300
Other Allowance ಇತರ ಭತ್ಯೆ	17 068	19 300	26,100	31 000
2 Travelling Allowance ವ್ಯವಾಹಾರ ಭತ್ಯೆ	15 560	18 000	20,000	24 000
3 Other Charges ಇತರ ವೆಚ್ಚ	6 17 102	6 03 000	6,41,000	6 60 000
4 Purchase of Eggs and Birds ಮೊಟ್ಟೆಗಳು ಮತ್ತು ಪಕ್ಷಿಗಳ ಖರೀದಿ	2 13 391	1 00 000	1,00 000	1 00 000
Total f o ಒಟ್ಟು	13 20 537	12 38 500	13,09,300	13 58 900
P SHEEP DEVELOPMENT— ಕುರಿಗಳ ಅಭಿವೃದ್ಧಿ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	39 763	40 600	45,600	43 700
Pay of Establishment ಸ್ಥಾಪನೆ ವೆಚ್ಚ	1 64 438	1 95 000	2,25 000	2 50 200
Dearness Allowance ಹುದ್ದೆ ಭತ್ಯೆ	1 77 362	1 94 000	1,99 000	2 25 800
Other Allowances ಇತರ ಭತ್ಯೆ	1 898	2 100	13,000	17 100
2 Travelling Allowance ವ್ಯವಾಹಾರ ಭತ್ಯೆ	26 703	19 000	19,000	12 000
3 Other Charges ಇತರ ವೆಚ್ಚ	62 524	68 500	64 000	89 000
Total f P ಒಟ್ಟು	4 72 688	6 19 200	6 65 600	6 37 800

33. ANIMAL HUSBANDRY

ಪಶು ಪಾಲನೆ

Minor, Sub and Detailed Heads of Appropriation ವಿವಿಧವಿಧದ ಉಪ, ಉಪ ಮತ್ತು ಸವಿನರ ಬೀಜಕೇಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಯ 197-71	Rev. est. Estimates ಪರಿಷ್ಕೃತ ಆಂದಾಯ 1970-71	Budget Estimates ಆಯವ್ಯಯ ಆಂದಾಯ 1971-72
f. Breeding Operations— ತಳವಹನ ಕಾರ್ಯಗಳು—				
f. Q. INTENSIVE CATTLE DEVELOPMENT ಬಾನುಪಾಶು ಬೀಜಾಭಿವೃದ್ಧಿ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	25,662	30,500	30,500	28,500
Pay of Establishment ಸಿಬ್ಬಂದಿ ವೇತನ ...	2,55,982	2,70,000	3,28,000	3,39,300
Dearness Allowance ತುಟ್ಟಿ ಭತ್ಯೆ ...	2,62,463	2,67,000	2,72,500	2,91,200
Other Allowances ಇತರ ಭತ್ಯೆ ...	16,668	14,400	26,700	48,100
2. Travelling Allowance ಪ್ರವಾಸ ಭತ್ಯೆ ...	15,162	15,600	15,600	18,800
3. Other Charges ಇತರ ವೆಚ್ಚ ...	1,63,266	2,35,000	1,55,000	2,15,000
Total f Q ಒಟ್ಟು ...	7,39,203	8,32,500	8,28,300	9,43,900
f R. PIGGERY DEVELOPMENT— ಪಂದಿ ಸಾಕಣೆಯ ಅಭಿವೃದ್ಧಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	5,936	6,000	6,800	6,900
Pay of Establishment ಸಿಬ್ಬಂದಿ ವೇತನ ...	11,538	13,400	18,400	17,200
Dearness Allowance ತುಟ್ಟಿ ಭತ್ಯೆ ...	13,538	16,800	17,300	17,300
Other Allowances ಇತರ ಭತ್ಯೆ ...	1,057	1,700	2,600	4,200
2. Travelling Allowance ಪ್ರವಾಸ ಭತ್ಯೆ ...	3,693	1,000	1,000	2,400
3. Other Charges ಇತರ ವೆಚ್ಚ ...	43,643	46,500	61,000	51,500
Total f R ಒಟ್ಟು ...	79,405	85,400	1,07,100	1,09,500

ವ್ಯಯ

33. ANIMAL HUSBANDRY

ಪಶು ಪಾಲನೆ

Minor, Sub and Detailed Heads of Appropriation ವಿವರಿಸಿದ ಉಪ, ಸಬ್ ಮತ್ತು ಸವಿಸರ ಬೆರಗುಗಳು	Accounts ಲೆಕ್ಕ 1939-70	Budget Estimates ಅನುಮಾನ ಅಂದಾಜು 1970-71	Revised Estimates ಸುಧಿಸಿದ ಅಂದಾಜು 1970-71	Budget Estimates ಅನುಮಾನ ಅಂದಾಜು 1971-72
f. Breeding Operations— ಕರವರ್ಧನ ಕಾರ್ಯಗಳು—				
f. S. HIDE FLAYING AND CARCASS UTILISATION CENTRE— ಕರ್ಮ ಸುಯ್ಯಾ ಮತ್ತು ಪ್ರಾಣಿಗಳ ವ್ಯವಹಾರ ವಿವರಿಸಿದ ಕೇಂದ್ರ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	5,914	6,200	4,200
Pay of Establishment ಸ್ಥಾಪನೆ ವೆಚ್ಚ	...	7,277	10,000	10,000
Dearness Allowance ಕಟ್ಟು ಭತ್ಯೆ	...	7,785	11,400	10,000
Other Allowances ಇತರ ಭತ್ಯೆ	...	1,388	2,500	4,000
2. Travelling Allowance ವ್ಯವಾಸ ಭತ್ಯೆ	...	220	1,000	500
3. Other Charges ಇತರ ವೆಚ್ಚ	...	4,405	22,100	2,600
Total f. S ಒಟ್ಟು	...	26,989	53,200	31,300
f. T. DANISH MODEL FARM SUB STATION, MUNIRABAD ದೇನಿಷ್ ಮೂದಲ ಕ್ಷೇತ್ರ ಉಪಕೇಂದ್ರ, ಮುನಿರಾಬಾದ್				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	...			
Pay of Establishment ಸ್ಥಾಪನೆ ವೆಚ್ಚ	...			
Dearness Allowance ಕಟ್ಟು ಭತ್ಯೆ	...			
Other Allowances ಇತರ ಭತ್ಯೆ	...			
2. Travelling Allowance ವ್ಯವಾಸ ಭತ್ಯೆ	...			
3. Other Charges ಇತರ ವೆಚ್ಚ	...			
Total f. T. ಒಟ್ಟು	...			4,30,000

33. ANIMAL HUSBANDRY

ಪಶು ವಾಹನ

Minor, Sub and Detailed Heads of Appropriation ನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Final Estimate ಅಂತಿಮ ಅಂದಾಜು 1971-72
I. Breeding Operations— ತಳಿಪರಿಷ್ಕರಣೆ ಕಾರ್ಯಗಳು—				
f. U. DANISH MODEL FARM SUB STATION KUDIGE ಡೆನ್ ಮಾರ್ಕ್ ಮಾದರಿ ಕ್ಷೇತ್ರ ಉಪಕೇಂದ್ರ ಕುಡುಗಿ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	...			
Pay of Establishment ಸ್ಥಾಪನೆ ವೇತನ	...			
Dearness Allowance ತುಟ್ಟ ಭತ್ಯೆ	5,06,000
Other Allowances ಇತರ ಭತ್ಯೆ	...			
2. Travelling Allowance ಪ್ರವಾಸ ಭತ್ಯೆ	...			
3. Other Charges ಇತರ ವೆಚ್ಚ	...			
Total f.U. ಒಟ್ಟು	5,06,000
g. Grants-in-aid, Contributions etc.— ಸಹಾಯಾನುದಾನ ಅಂಶದಾನ ಇತ್ಯಾದಿ—				
1. Grants-in-aid to Taluk Boards for Running Veterinary Institutions				
ಪಶುವೈದ್ಯ ಸಂಸ್ಥೆಗಳನ್ನು ನಡೆಸುವುದಕ್ಕಾಗಿ ತಾಲೂಕು ಮಂಡಳಿಗಳಿಗೆ ಸಹಾಯಾನುದಾನ	40,000
gg. Miscellaneous ವಿವಿಧ				
Rehabilitation of Gowlis in North Kanara District ಉತ್ತರ ಕನ್ನಡ ಜಿಲ್ಲೆಯ ಗೌಳಿಗಳ ಪುನರ್ವಸತಿಯ ವೆಚ್ಚಗಳು	...	*	*	10,00,000

* Shown under 39 Miscellaneous Social and Developmental Organisations.
39. ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು ಶೀರ್ಷಿಕೆಯಲ್ಲಿ ತೋರಿಸಿದೆ.

EXPENDITURE ವ್ಯಯ

DEMAND No 23-CO OPERATION ಅಭಿಯಾನ ಕ್ರಮಣ-23 ಸಮಾರ

ESTIMATE OF AMOUNTS REQUIRED FOR EXPENDITURE DURING 1971 72
1971 72-ರ ವ್ಯಯಕ್ಕೆ ಬೇಕಾಗುವ ಹಣದ ಅಂದಾಜು

Total of sums Charged
ಪ್ರಸ್ತುತ ಹಣದ ಜುಮ್ಮಾ Rs
ರೂ 10 000

Demand for Grant (voted)
ಅಂದಾಜುಕ್ಕೆ ಅಭಿಯಾನಕ್ಕೆ (ಪ್ರತ್ಯೇಕ) Rs
ರೂ 3 62 01,000

34 CO OPERATION ಸಮಾರ

Summary by Major Heads of Appropriation
ವಿಭಾಗಗಳ ಮೇಲೆ ಹಣದ ಅಂದಾಜುಗಳ ಸಾರಾಂಶ

	Accounts ಲೆಕ್ಕ 1969 0	Budget Estimates ಅಂದಾಜು ಅ ಮರು 19 0-71	Revised Estimates ಪರಿಷ್ಕೃತ ಅ ಮರು 19 0-71	Budget Est. mtes ಅಂದಾಜು ಅ ಮರು 1971 7
a Direction ನಿರ್ದೇಶ				
(Voted) (ಪ್ರತ್ಯೇಕ)				
(Charged) (ಪ್ರತ್ಯೇಕ)				
b Superintendence ಅಧೀಕ್ಷಣೆ	24,18 314	23 95 900	25 43 000	29 67,000
c Grants in aid, Contribution etc ಸಹಾಯ ಅಥವಾ ಅನುದಾನ ಇತ್ಯಾದಿ	24 00 727	10,000	10 000	10 000
d Miscellaneous ವಿವಿಧ	7 39 121	31,09,700	38 43 000	32 77,000
e Development Schemes ಅಭಿವೃದ್ಧಿ ಕಾರ್ಯಕ್ರಮ	72 13 743	8 35,000	7 35 000	1,08,55 000
f Charges in England ಇಂಗ್ಲೆಂಡಿನಲ್ಲಿ ವೆಚ್ಚ	61 99 225	73,58,200	73 75 000	89,90 000
Revision of Pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ		2 06 54 000	2,25 16,000	75 07 000
Total 34 (Net) (Voted) ಜುಮ್ಮಾ (ಪ್ರತ್ಯೇಕ) (ಪ್ರತ್ಯೇಕ)	1 89 71 130	12 04,200		
Total 34 (Net) (Charged) (ಪ್ರತ್ಯೇಕ)	3,55,57 000		3 70 12 000	3 35 96 000
Add—Recoveries ಜಮಾ-ಮರಣಿ	10,000		10 000	10 000
Total 34 (Gross) (Voted) ಜುಮ್ಮಾ (ಸೇರಿ) (ಪ್ರತ್ಯೇಕ)	9 37,914	30 61,000	22 12 000	28 05 000*
Total 34 (Gross) (Charged) (ಪ್ರತ್ಯೇಕ)	1 99,09 044	3,86,18,000	3 92 24 000	3 62 01 000
		10,000	10 000	10 000

Details of Recoveries
ವಿವರಣೆಗಳ ಮರಣಿಗಳು

a	8	15 00
b	1	1 05 000
c(i)	B	4 6 000
		20 62-100
Total ಜುಮ್ಮಾ		26,06 000

34. CO-OPERATION

ಸಹಕಾರ

Minor and Group Sub-Heads of Appropriation ವಿವಿಧೀಕರಣೆ ಅಥವಾ ಸಮೂಹ ಒಳ ಲೇಖಕಿಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕರಣೆ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Direction ನಿರ್ದೇಶನ				
A. GENERAL (Voted) ಸಾಮಾನ್ಯ (ವೋಟ) ...	13,33,315	10,87,200	12,96,000	14,73,400
(Charged) (ಛೇಜು)	10,000	10,000	10,000
B. MYSORE CO-OPERATIVE APPELLATE TRIBUNAL ಮೈಸೂರು ಸಹಕಾರ ಅಪೀಲು ನ್ಯಾಯಾಧಿಕರಣ ...	1,20,950	1,28,500	1,29,800	1,56,000
C. EXPANSION OF THE ACTIVITIES OF THE DEPT. INCLUDING THE ORGANISATION OF MULTIPURPOSE CO-OPERATIVE SOCIETIES ವಿವಿಧೀಕರಣೆ ಸಹಕಾರ ಸಂಘಗಳ ವ್ಯಾಪಕತೆಯ ಸಹಿತವಾಗಿ ಇತರವುಗಳನ್ನು ಕಾರ್ಯನಿರ್ವಹಿಸುವ ...	96,908	1,35,800	1,13,200	1,59,700
D. SCHEME FOR DEVELOPMENT OF DAIRIES ಕ್ಷೀರನೀರು ಸಂಸ್ಥೆಗಳ ಅಭಿವೃದ್ಧಿ ಯೋಜನೆ ...	2,974	9,900	5,200	11,600
E. SCHEME FOR LIQUIDATION OF SOCIETIES INDEBTED TO THE APEX BANK ಅಪೇಕ್ಸ್ ಬ್ಯಾಂಕಿಗೆ ಹಣಕಾಸು ಸಂಘಗಳ ಸಮಾಪನ ಯೋಜನೆ ...	50,962	52,300	56,100	63,400
F. SCHEME FOR EXECUTION OF CO-OPERATIVE DECREES ಸಹಕಾರ ಅಜ್ಜಿ (ಡಿಕ್ರೆಟ್)ಗಳ ಅನುಷ್ಠಾನ ಯೋಜನೆ ...	1,27,250	1,65,300	1,35,800	1,72,300
G. STAFF FOR INDUSTRIAL CO-OPERATIVES AND VILLAGE INDUSTRIES ವಿವಿಧೀಕರಣೆ ಸಹಕಾರ ಸಂಘಗಳಿಗೆ ಮತ್ತು ಗ್ರಾಮೀಣ ವ್ಯಾಪಾರಗಳಿಗೆ ಸಂಬಂಧಿಸಿದ ...	2,69,680	3,01,400	3,15,000	3,44,500
H. CONTINUED SCHEMES UNDER THE FIRST FIVE-YEAR PLAN ಪ್ರಥಮ ಪಂಚವರ್ಷೀಯ ಯೋಜನೆಯ ವ್ಯಕ್ತಿ ಮುಂದುವರಿದ ಕಾರ್ಯನಿರ್ವಹಣೆಗಳು ...	3,10,718	3,80,700	3,76,300	4,34,100
I. COMMITTED EXPENDITURE OF THE THIRD FIVE YEAR PLAN ತೃತೀಯ ಪಂಚವರ್ಷೀಯ ಯೋಜನೆಗಾಗಿ ಒಪ್ಪಿಟ್ಟಿರುವ ವ್ಯಯ ...	1,05,517	1,31,800	1,15,600	1,52,000
Total a { (Voted) ಒಟ್ಟು { (ಛೇಜು) ...	24,18,314	23,95,900	25,43,000	29,67,000
{ (Charged) ...		10,000	10,000	10,000
{ (ಛೇಜು) ...				

ವ್ಯಯ

34. CO OPERATION

ಸಹಕಾರ

Minor, Sub and Detailed Heads of Appropriation ವಿವರಣೆಗಾರ ಉಪ, ಒಳ ಮತ್ತು ಸವಿಸರ ಶಿ.ಶಿ.ಕೆಗಳು	Accounts ಲೆಕ್ಕ 1969-70	Budget Estimates ಆಯವಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವಯ ಅಂದಾಜು 1971-72
a A GENERAL ಸಾಮಾನ್ಯ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,73,865	1 03 200	1,03 200	1,52,000
Pay of Establishment ಸ್ಥಾಪನೆ ವೇತನ	4,13 117	3,39,000	4,20,000	4,59,100
Dearness Allowance ತುಟ್ಟಿ ಭತ್ಯೆ	4,06 690	3 43 000	4,00,000	4,07,900
Other Allowances ಇತರ ಭತ್ಯೆ	31 823	27,000	47,800	85 600
2 Travelling Allowance ಪ್ರವಾಸ ಭತ್ಯೆ	83,054	1 00,000	1,00,000	1,43 800
3 Other Charges ಇತರ ವೆಚ್ಚ				
(Voted) ಫಂಡ್‌ಗಳಿಂದ	2,24 791	1,75 000	2,25,000	2,25,000
(Charged) (ಪ್ರಭೃತ)	..	10,000	10,000	10,000
Total a A ಒಟ್ಟು				
(Voted) (ಫಂಡ್‌ಗಳಿಂದ)	13,33,345	10,87,200	12,96,000	14,73,100
(Charged) (ಪ್ರಭೃತ)	..	10,000	10 000	10,000
a B MYSORE Co OPERATIVE APPELLATE TRIBUNAL ಮೈಸೂರು ಸಹಕಾರ ಅಪೀಲಿಂಗ ನ್ಯಾಯಾಧಿಕರಣ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	52,036	53,200	57,900	59,900
Pay of Establishment ಸ್ಥಾಪನೆ ವೇತನ	21,746	22,000	22,000	25,500
Dearness Allowance ತುಟ್ಟಿ ಭತ್ಯೆ	24,309	23,600	21,200	24,500
Other Allowances ಇತರ ಭತ್ಯೆ	2,905	3,700	6,700	19,300
2 Travelling Allowance ಪ್ರವಾಸ ಭತ್ಯೆ	1,774	3 000	2,000	3,500
3 Other Charges ಇತರ ವೆಚ್ಚ	18,140	23,000	20,000	23,000
Total a B ಒಟ್ಟು	1,20,950	1,28,500	1,29,800	1,56,000

34. CO-OPERATION

ಸಂಯೋಜನೆ

Minor, Sub and Detailed Heads of Appropriation ಅನುಸೂಚಿತ ಸೂಚಕ ಮತ್ತು ಸೂಚಕ ಅಂಶಗಳು	Accounts of 1970-71	Budget Estimate 2000-01 1970-71	Revised Estimate 2000-01 1970-71	Budget Estimate 2000-01 1971-72
a. C. EXECUTION OF THE ACTIVITIES OF THE DEPARTMENT INCLUDING THE ORGANIZATION OF MULTIPURPOSE CO-OPERATIVE SOCIETY — ಸಂಯೋಜನಾ ಸಂಸ್ಥೆಗಳ ಸಕ್ರಿಯತೆಗಳನ್ನು ಕಾರ್ಯನಿರ್ವಹಿಸುವುದು, ಬಹುಉದ್ದೇಶದ ಸಂಯೋಜನಾ ಸಂಘಗಳ ಸಂಘಟನೆ				
1. Establishment Charges ಸಂಸ್ಥೆಗಳ ಸಂಚಯ				
Pay of Officers ಅಧಿಕಾರಿಗಳ ಸಂಚಯ ...	9,115	7,200	8,500	11,600
Pay of Establishment ಸಂಸ್ಥೆಗಳ ಸಂಚಯ ...	55,059	53,000	45,000	61,000
Dearness Allowance ಸಂಯೋಜನಾ ಸಂಘಗಳ ...	31,512	37,000	40,000	61,400
Other Allowances ಇತರ ಸಂಚಯಗಳ ...	972	2,000	1,700	3,000
2. Travelling Allowance ಸಂಯೋಜನಾ ಸಂಘಗಳ ...	9,765	11,000	11,000	12,700
3. Other Charges ಇತರ ಸಂಚಯಗಳ ...	10,714	5,000	7,000	7,000
Total a. C ಒಟ್ಟು ...	96,905	1,35,800	1,13,200	1,59,700
a. D. SCHEME FOR DEVELOPMENT OF DAIRIES ಸಮೀಪದೇಶಗಳಲ್ಲಿ ಹಸಿರು ಹೂವುಗಳನ್ನು ಅಭಿವೃದ್ಧಿಪಡಿಸುವ ಯೋಜನೆ				
1. Establishment Charges ಸಂಸ್ಥೆಗಳ ಸಂಚಯ				
Pay of Establishment ಸಂಸ್ಥೆಗಳ ಸಂಚಯ ...	1,614	1,800	2,400	5,400
Dearness Allowance ಸಂಯೋಜನಾ ಸಂಘಗಳ ...	1,272	4,200	2,100	4,400
Other Allowances ಇತರ ಸಂಚಯಗಳ ...	88	400	500	1,200
2. Travelling Allowance ಸಂಯೋಜನಾ ಸಂಘಗಳ	500	200	600
Total a. D ಒಟ್ಟು ...	2,974	9,900	5,200	11,600

ವ್ಯಯ

34 CO OPERATION

ಸಹಕಾರ

Minor Sub and Detailed Heads of Appropriation ವಿವಿಧೋಗದ ಉಪ ಒಳ ಮುತ್ತು ಸವಿವರ ಶಿರ್ಷಿಕೆಗಳು	Accounts ಲೆಕ್ಕ 1969-70	Budget Estimates ಅನುಮಾನ ಅಂದಾಜು 1970-71	Revised Estimates ಪರಿಷ್ಕೃತ ಅನುಮಾನ 1970-71	Budget Estimates ಅನುಮಾನ ಅಂದಾಜು 1971-72
a E SCHEME FOR LIQUIDATION OF SOCIETIES INDEBTED TO THE APEX BANK— ಆಪೇಕ್ಸ್ ಬ್ಯಾಂಕಿಗೆ ಮುಗ್ಗುಲಿರುವ ಸಂಘಗಳ ಸಮಾಪನ ಯೋಜನೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	1,572	3 300	4 500	4,500
Pay of Establishment ಸ್ಥಾಪನೆ ವೆಚ್ಚ	21,800	20,900	22 000	23 600
Dearness Allowance ತುಟ್ಟಿ ಭತ್ಯೆ	20 889	20 300	20 500	21,300
Other Allowances ಇತರ ಭತ್ಯೆ	1,862	2 400	3 700	5 500
2 Travelling Allowance ಪ್ರವಾಸ ಭತ್ಯೆ	3,700	5 000	5 000	8 000
3 Other Charges ಇತರ ವೆಚ್ಚ	1,139	400	400	500
Total a E ಒಟ್ಟು	50,962	52 300	56 100	63 400
a F SCHEME FOR EXECUTION OF				
1				
Pay of Establishment ಸ್ಥಾಪನೆ ವೆಚ್ಚ	52,278	73 200	60 000	75 800
Dearness Allowance ತುಟ್ಟಿ ಭತ್ಯೆ	60,652	74,300	60 000	74 400
Other Allowances ಇತರ ಭತ್ಯೆ	2,178	2 800	2 800	4,800
2 Travelling Allowance ಪ್ರವಾಸ ಭತ್ಯೆ	12,142	15 000	13,000	17 300
Total a F ಒಟ್ಟು	1,27,250	1,63 300	1 33 800	1,72 300
a G STAFF FOR INDUSTRIAL CO OPERATIVE AND VILLAGE INDUSTRIES— ಒದ್ದಮೆ ಸಹಕಾರಿ ಸಂಘಗಳಿಗೆ ಮತ್ತು ಗ್ರಾಮೋದ್ಯಮಗಳಿಗೆ ಸ್ಥಾಪನೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	8,656	7,800	5,700	8 900
Pay of Establishment ಸ್ಥಾಪನೆ ವೆಚ್ಚ	1,07,902	1,27,100	1,35 000	1,41 000
Dearness Allowance ತುಟ್ಟಿ ಭತ್ಯೆ	95,771	1 08 900	1,08 900	1,13,600
Other Allowances ಇತರ ಭತ್ಯೆ	8 309	9 600	15 400	21,500
2 Travelling Allowance ಪ್ರವಾಸ ಭತ್ಯೆ	28,067	30 000	28 000	34 500
3 Other Charges ಇತರ ವೆಚ್ಚ	20 975	18,000	22,000	22 000
Total a G ಒಟ್ಟು	2,69,680	3,01,400	3 15 000	3,41

34. CO-OPERATION

ಸಹಕಾರ

Minor, and Sub Heads of Appropriation ವಿವಿಧೋದ್ದೇಶ ಉಪ, ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. H CONTINUED SCHEMES OF THE FIRST FIVE-YEAR PLAN.— ಮೊದಲನೇ ಐದು ವರ್ಷಗಳ ಯೋಜನೆಯ ಪ್ರಥಮ ಮುಂದುವರಿದ ಕಾರ್ಯಗಳು—				
I. ADMINISTRATION ಆಡಳಿತ ...	33,637	46,900	41,900	50,700
II. CREDITS—LAND MORTGAGE BANKS ಋಣಗಳು—ನದೀನು ಅಪಮಾನದ ಬ್ಯಾಂಕುಗಳು...	12,313	20,100	15,200	23,200
III. CREDIT STRUCTURE ಋಣ ವ್ಯವಸ್ಥೆ ...	4,573	14,700	10,200	17,400
IV. DEVELOPMENT OF MARKETING ಮಾರುಕಟ್ಟೆಯ ಅಭಿವೃದ್ಧಿ ...	6,671	4,700	4,800	5,200
V. SALES OFFICERS ವಿಕ್ರಯಾಧಿಕಾರಿಗಳು ...	24,130	19,100	20,500	22,000
VI. OTHER DEVELOPMENT SCHEMES— SUPERINTENDENCE (GENERAL.) ಇತರ ಅಭಿವೃದ್ಧಿ ಕಾರ್ಯಗಳು—ಅಧೀಕ್ಷಣೆ (ಸಾಮಾನ್ಯ)	9,440	16,800	13,900	17,900
VII. DEVELOPMENT OF DAIRIES ಕ್ಷೀರೋತ್ಪತ್ತಿ ನಿಲಯಗಳ ಅಭಿವೃದ್ಧಿ ...	8,747	11,000	9,400	12,700
VIII. PALMGUR DEVELOPMENT ಪಾಳೆಬೆಲ್ಲದ ಅಭಿವೃದ್ಧಿ	20,800	7,400	21,600
IX. DEVELOPMENT OF INTEGRATED RURAL CREDIT AND MARKETING ಸಂಸಂಘಟಿತ ಗ್ರಾಮೀಣ ಋಣ ಮತ್ತು ಮಾರುಕಟ್ಟೆಯ ಅಭಿವೃದ್ಧಿ ...	39,134	47,900	48,900	56,400
X. DEVELOPMENTAL STAFF ಅಭಿವೃದ್ಧಿಯ ಬಗ್ಗಿನ ಸಿಬ್ಬಂದಿ ...	12,229	11,800	11,800	13,100
XI. SUPERINTENDENCE ಅಧೀಕ್ಷಣೆ ...	10,728	16,900	17,300	18,900
XII. Co-OPERATIVE TRAINING EDUCATION AND PROPAGANDA ಸಹಕಾರ ತರಬೇತಿ, ಶಿಕ್ಷಣ ಮತ್ತು ಪ್ರಚಾರ ...	1,49,116	1,50,000	1,75,000	1,75,000
Total a H ಜುಮ್ಮಾ ...	3,10,718	3,80,700	3,76,300	4,34,100

34 CO OPERATION

ಸಹಕಾರ

Minor Sub and Detailed Heads of Appropriation ವಿವಿಧೋದ್ದೇಶದ ಉಪ-ಉಳಿ ಮತ್ತು ಸವಿವರ ಲೇಖನಗಳು	Accounts ಉಳಿ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-	Budget Estimates ಆಯವ್ಯಯ ಅಂದಾಜು 1971-72
a H CONTINUED SCHEMES OF THE FIRST FIVE YEAR PLAN— ಮೊದಲನೇ ಪಾಂಚವರ್ಷೀಕ ಯೋಜನೆಯ ವೈಕ ಮುಂದುವರಿದ ಕಾರ್ಯಗಳು				
a H I ADMINISTRATION— ಆಡಳಿತ—				
1 Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ತುಟ್ಟಿ ಭತ್ಯೆ Other Allowances ಇತರ ಭತ್ಯೆ	16 035	21 600	20,000	23,200
2 Travelling Allowance ಪ್ರವಾಸ ಭತ್ಯೆ	1,619	4 500	2,500	5,200
3 Other Charges ಇತರ ವೆಚ್ಚ	27	200	200	200
Total a H I ಒಟ್ಟು	33 637	46 900	41 900	50 700
a H II CREDITS—LAND MORTGAGE BANKS— ಭೂಗುಣ-ಕಾನೂನು ಅಡಿಯಲ್ಲಿನ ಬ್ಯಾಂಕುಗಳು—				
1 Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ತುಟ್ಟಿ ಭತ್ಯೆ Other Allowances ಇತರ ಭತ್ಯೆ	6,092	9,700	7,000	11,400
2 Travelling Allowance ಪ್ರವಾಸ ಭತ್ಯೆ	1,060	1,000	1 000	1 200
Total a H II ಒಟ್ಟು	12 313	20 100	15 200	23,200
a H III CREDIT STRUCTURE— ಭೂಗುಣ ವ್ಯವಸ್ಥೆ—				
1 Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ತುಟ್ಟಿ ಭತ್ಯೆ Other Allowances ಇತರ ಭತ್ಯೆ	2 035	7,100	4,800	8 200
2 Travelling Allowance ಪ್ರವಾಸ ಭತ್ಯೆ	767	1,000	700	1,500
Total a H III ಒಟ್ಟು	4 573	14 700	10 200	17 100

34. CO-OPERATION

ಸಹಕಾರ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a H IV. DEVELOPMENT OF MARKETING— ಮಾರುಕಟ್ಟೆಯ ಅಭಿವೃದ್ಧಿ				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	2,888	2,100	2,100	2,300
Dearness Allowance ತುಟ್ಟಿ ಭತ್ಯೆ ...	2,803	2,000	2,000	2,000
Other Allowances ಇತರ ಭತ್ಯೆ ...	323	100	200	300
2. Travelling Allowance ಪ್ರವಾಸ ಭತ್ಯೆ ...	657	500	500	600
Total a H. IV ಜುಮ್ಮಾ ...	6,671	4,700	4,800	5,200
a. H. V. SALES OFFICERS— ವಿಕ್ರಯಾಧಿಕಾರಿಗಳು—				
1. Establishment Charges ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	11,297	8,700	9,000	9,500
Dearness Allowance ತುಟ್ಟಿ ಭತ್ಯೆ ...	8,638	8,100	8,500	8,500
Other Allowances ಇತರ ಭತ್ಯೆ ...	1,774	300	600	1,100
2. Travelling Allowance ಪ್ರವಾಸ ಭತ್ಯೆ ...	2,421	2,000	2,400	2,900
Total a. H. V ಜುಮ್ಮಾ ...	24,130	19,100	20,500	22,000
a. H. VI. OTHER DEVELOPMENT SCHEMES— SUPERINTENDENCE (GENERAL) ಇತರ ಅಭಿವೃದ್ಧಿ ಕಾರ್ಯಗಳು ಅಧೀಕ್ಷಣೆ (ಸಾಮಾನ್ಯ)—				
1. Establishment Charges ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	4,178	7,900	6,500	8,500
Dearness Allowance ತುಟ್ಟಿ ಭತ್ಯೆ ...	4,074	7,000	6,000	7,300
Other Allowances ಇತರ ಭತ್ಯೆ
2. Travelling Allowance ಪ್ರವಾಸ ಭತ್ಯೆ ...	1,188	1,500	1,000	1,700
3. Other Charges ಇತರ ವೆಚ್ಚ	400	400	400
Total a. H. VI ಜುಮ್ಮಾ ...	9,440	16,800	13,900	17,900

ಪ್ರಯೋಗ

34 CO OPERATION

ಸಂಖ್ಯೆ

Minor Sub and Detailed Heads of Appropriation ಅನು-ವರ್ಗ ಮತ್ತು ವಿವರಿಸಿದ ಅನು-ವರ್ಗ	Accounts ಲೆಕ್ಕ 1970-71	Budget Estimates ಅಂದಾಜು 1970-71	Revised Estimat ಸುಧಾರಿತ 1970-71	Budget Estimates ಅಂದಾಜು 1971-72
a H VII DEVELOPMENT OF DAIRIES ಗಣಕೀ, ದಿವ್ಯ ಅಭಿವೃದ್ಧಿ				
1 Establishment Charges ಸ್ಥಾಪನೆ				
Pay of Establishment ಸ್ಥಾಪನೆ	4 932	6,200	6,200	6 700
Dearness Allowance ಪರಿಷ್ಕರಣೆ	3 092	3,800	3 000	3 900
Other Allowances ಇತರ ಅನುಮಾನ	483	600	900	1 500
2 Travelling Allowance ಪ್ರಯಾಣ ಅನುಮಾನ	235	500	200	600
Total a H VII ಒಟ್ಟು	8 747	11 000	9 400	12 700
a H VIII PALMCOOR DEVELOPMENT ಪರಿಷ್ಕರಣೆ ಅಭಿವೃದ್ಧಿ				
1 Establishment Charges ಸ್ಥಾಪನೆ				
Pay of Establishment ಸ್ಥಾಪನೆ	..	9,800	3,500	10 800
Dearness Allowance ಪರಿಷ್ಕರಣೆ	..	8 200	2,800	9,800
Other Allowances ಇತರ ಅನುಮಾನ	..	200	200	300
2 Travelling Allowance ಪ್ರಯಾಣ ಅನುಮಾನ	..	2 500	900	1 700
Total a H VIII ಒಟ್ಟು	.	20 800	7 400	21 600
a H IX DEVELOPMENT OF INTEGRATED RURAL CREDIT AND MARKETING ಸಂಯೋಜಿತ ಗ್ರಾಮೀಣ ಕೃಷಿ ಒದಗಿಸುವಿಕೆ ಮತ್ತು ಮಾರಾಟ ಅಭಿವೃದ್ಧಿ				
1. Establishment Charges ಸ್ಥಾಪನೆ				
Pay of Officers ಅಧಿಕಾರಿಗಳಿಗೆ	4 590	5 100	5 700	6 200
Pay of Establishment ಸ್ಥಾಪನೆ	15 116	17,700	17,700	19,900
Dearness Allowance ಪರಿಷ್ಕರಣೆ	14 508	17,900	17,900	18,600
Other Allowances ಇತರ ಅನುಮಾನ	2,380	2,300	4,300	7,200
2. Travelling Allowance ಪ್ರಯಾಣ ಅನುಮಾನ	370	1,800	800	2,100
3. Other Charges ಇತರ ಅನುಮಾನ	2 170	2 500	2,500	3,000
Total a H IX ಒಟ್ಟು	39,134	47,900	49,900	56,400

34. CO-OPERATION

ಸಹಕಾರ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. H. X. DEPARTMENTAL STAFF— ಇಲಾಖೆ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	6,374	6,600	6,600	7,500
Dearness Allowance ತುಟ್ಟಿ ಭತ್ಯೆ ...	5,120	5,200	5,200	5,600
Other Allowances ಇತರ ಭತ್ಯೆ ...	187
2. Travelling Allowance ಪ್ರವಾಸ ಭತ್ಯೆ ...	548
Total a. H. X ಜುಮ್ಮಾ ...	12,229	11,800	11,800	13,100
a. H. XI. SUPERINTENDENCE— ಅಧೀಕ್ಷಣೆ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	5,155	8,600	8,670	9,200
Dearness Allowance ತುಟ್ಟಿ ಭತ್ಯೆ ...	3,651	7,000	7,000	7,400
Other Allowances ಇತರ ಭತ್ಯೆ ...	437	800	1,200	1,700
2. Travelling Allowance ಪ್ರವಾಸ ಭತ್ಯೆ ...	1,485	500	500	600
Total a. H. XI ಜುಮ್ಮಾ ...	10,728	16,900	17,300	18,900
a. H. XII. Co-OPERATIVE TRAINING EDUCATION AND PROPAGANDA.— ಸಹಕಾರ ತರಬೇತಿ, ಶಿಕ್ಷಣ ಮತ್ತು ಪ್ರಚಾರ—				
Lumpsum Provision for Pay, D.A. and Stipends of the Staff to be Deputed for Training ಒಂದೇ ಸಲುವಾಗಿ ಸಲುವಾಗಿ ಪ್ರತಿನಿಯೋಜಿಸಲ್ಪಡುವ ಸಿಬ್ಬಂದಿ ವರ್ಗದ ವೇತನ, ತುಟ್ಟಿ ಭತ್ಯೆ ಮತ್ತು ಶಿಷ್ಯವೇತನ ಗಳ ಬಗ್ಗೆ ಏಕ ಗಂಟಿನ ವಿವರಗಳು ...	1,49,116	1,50,000	1,75,000	1,75,000

34. CO-OPERATION

ಸಹಕಾರ

Minor Sub and Detailed Heads of Appropriation ವಿವರಿಸಿದ ಉಪ ಲೆಖ ಮತ್ತು ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimate ಆಮಂತ್ರಣ ಅಂದಾಜು 1970-71	Revised Estimate ವರದಿಗೊಳಿಸಿದ ಅಂದಾಜು 1970-71	Budget Estimate ಆಮಂತ್ರಣ ಅಂದಾಜು 1971-72
a I COMMITTED EXPENDITURE OF THE THIRD FIVE YEAR PLAN — ಕೃತಿಯು ಪರಿಷ್ಕರಿಸಿದ ಯೋಜನೆಯಲ್ಲಿ ಒತ್ತಿಹಿಡಿದ ವ್ಯಯ				
STAFF FOR THE IMPLEMENTATION OF R B I SCHEME —ORGANISATIONAL EXPENSES, INSTALLATION OF POWER LOOMS ಭಾರತ ರಿಸರ್ವ್ ಬ್ಯಾಂಕ್ ಯೋಜನೆಯು ಕಾರ್ಯ ಗತಮಾಡಲು ಸ್ಥಾಪಿಸಿದ ಸಂಘಟನೆಯ ವೆಚ್ಚಗಳು ಮತ್ತು ಶಕ್ತಿಯನ್ನು ಮುಗಿಸಲು —				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ..	4,219	15,400	10,000	19,600
Pay of Establishment ಸ್ಥಾಪನೆ ವೆಚ್ಚ ..	55,960	60,000	55,000	59,400
Dearness Allowance ಹುಟ್ಟು ಭತ್ಯೆ ..	31,243	41,700	33,000	41,500
Other Allowances ಇತರ ಭತ್ಯೆ ..	3,795	5,700	7,600	17,700
2 Travelling Allowance ಪ್ರವಾಸ ಭತ್ಯೆ ..	10,300	12,000	10,000	13,800
Total a I ಒಟ್ಟು ..	1,05,517	1,34,800	1,15,600	1,52,000

31. CO OPERATION

	1950-51	1951-52	1952-53	1953-54
b Superintendence -				
A General				
1. Salaries	11,41,000	11,90,000	12,01,000	11,80,000
2. Pension, gratuity, etc. Pay	1,70,000	1,10,000	1,70,000	2,01,000
3. Clerical & other staff salaries	1,20,000	7,10,000	1,10,000	1,10,000
Total b A	14,31,000	20,10,000	14,81,000	14,91,000
b A General				
1. Compensation -				
1. For Incident Charges				
Pay of Officers	1,50,000	60,000	60,000	70,000
Pay of Employees	1,10,000	2,00,000	1,50,000	2,00,000
Diary Allowance	2,00,000	2,10,000	2,00,000	2,00,000
Other Allowances	15,000	15,000	10,000	20,000
2. Travelling Allowance	40,000	60,000	10,000	70,000
3. Other Charges	70,000	1,50,000	1,00,000	1,00,000
Total b A 1	6,47,000	7,13,000	7,15,000	7,17,000

34. CO-OPERATION

ಸಹಕಾರ

Minor, Sub and Detailed Heads of Appropriation ವಿವರಿಸಿದ ಉಪ-ವಿಭಾಗ, ಸಹಾಯಕ ವಿಭಾಗ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1970-71	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b II. MARKETING— ಮಾರುಕಟ್ಟೆ ವ್ಯವಸ್ಥೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	65,918	67,000	71,300	63,300
Pay of Establishment ಸ್ಥಾಪನೆ ವೆಚ್ಚ	1,14,902			
Dearness Allowance ಕುಟುಂಬ ಭತ್ಯೆ	1,00,249	1,08,900	1,12,800	1,25,300
Other Allowances ಇತರ ಭತ್ಯೆ	8,493	1,00,300	1,04,600	1,03,500
2 Travelling Allowance ಪ್ರವಾಸ ಭತ್ಯೆ	23,039	9,300	15,000	27,600
3 Other Charges ಇತರ ವೆಚ್ಚ		20,000	23,000	26,500
	37,412	32,000	35,000	35,000
Total b A II ಒಟ್ಟು	3,50,013	3,37,500	3,61,700	3,83,000
b III MARKETING COMMITTEES— ಮಾರುಕಟ್ಟೆಯ ಸಮಿತಿಗಳು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	21,420	1,80,600	1,98,300	1,89,500
Pay of Establishment ಸ್ಥಾಪನೆ ವೆಚ್ಚ	2,40,077	1,93,700	2,33,600	2,42,200
Dearness Allowance ಕುಟುಂಬ ಭತ್ಯೆ	1,29,848	2,01,200	2,12,800	2,19,400
Other Allowances ಇತರ ಭತ್ಯೆ	3,652	5,500	7,000	11,300
2 Travelling Allowance ಪ್ರವಾಸ ಭತ್ಯೆ	28,121	30,000	47,000	48,000
3 Other Charges ಇತರ ವೆಚ್ಚ	500			
4 Election Charges ಚುನಾವಣೆ ವೆಚ್ಚ	1,09,331	5,00,000	10,32,500	2,00,000
Total b A. III ಒಟ್ಟು	5,32,949	11,11,000	17,24,200	4,50,000
Total b A ಒಟ್ಟು	15,50,150	11,22,000	23,01,600	4,33,000

34. CO-OPERATION

ಸಹಕಾರ

Minor, Sub and Detailed Heads of Appropriation on ವಿಭಿನ್ನವಾದ ಉಪ, ಅಳಿ ಮತ್ತು ಸೂಚಕ ವಿಭಾಗಗಳು	Accounts 1970-71	Budget Estimates 1970-71	Revised Estimates 1970-71	Budget Estimates 1971-72
bB. SCHEMES IN THE SECOND FIVE YEAR PLAN ದ್ವಿತೀಯ ಪಂಚವರ್ಷ ಯೋಜನೆಯ ಕಾರ್ಯಗಳು.—				
INTEGRATED SCHEME FOR IMPROVEMENT OF MARKET INTELLIGENCE.— ಸಂಯುಕ್ತ ಸಹಕಾರ ವ್ಯವಸ್ಥೆಯ ಮೇಲ್ವಿಚಾರಣೆ ಸುಸಂಘಟಿತ ಯೋಜನೆ.—				
1. Establishment Charges ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	67,224	78,000	90,100	81,000
Dearness Allowance ಹುಟ್ಟು ಭತ್ಯೆ ...	59,059	67,500	74,500	70,000
Other Allowances ಇತರ ಭತ್ಯೆ ...	4,161	4,800	6,500	10,800
2. Travelling Allowance ಪ್ರವಾಸ ಭತ್ಯೆ ...	5,150	10,000	8,100	9,350
3. Other Charges ಇತರ ವೆಚ್ಚ ...	50,842	50,000	50,000	50,000
Total b B. ಒಟ್ಟು ...	1,87,340	1,91,300	2,29,200	2,24,100
b. C. COMMITTED EXPENDITURE OF THE ANNUAL PLANS ವಾರ್ಷಿಕ ಯೋಜನೆಗಳಿಗೆ ಅಡ್ಡಿಕೊಂಡ ವ್ಯಯ				
(i) MARKETING SURVEY AND RESEARCH ಮಾರುಕಟ್ಟೆ ಪರಿಶೀಲನೆ ಮತ್ತು ಸಂಶೋಧನೆ				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	15,183	14,600	15,900	15,500
Dearness Allowance ಹುಟ್ಟು ಭತ್ಯೆ ...	11,208	11,500	11,500	11,500
Other Allowances ಇತರ ಭತ್ಯೆ ...	1,283	2,000	2,600	4,100
2. Travelling Allowance ಪ್ರವಾಸ ಭತ್ಯೆ ...	642	4,000	2,000	2,900
3. Other Charges ಇತರ ವೆಚ್ಚ ...	3,830	20,000	10,000	10,000
Total b.C. (i) ಒಟ್ಟು ...	32,146	52,100	42,000	44,000

EXPENDITURE
ವ್ಯಯ

34. CO OPERATION
ಸಹಕಾರ

Minor Sub and Detailed Heads of Appropriation
ಮಾನ್ಯರ ಉ.ಪ. ಒಳ ವ್ಯಯ ಸವಿತರ ಬ-2-ಶೀಲೆ

	Accounts ೧೯೭೦-೭೧	Budget Estimates ಆಂದಾಜು ೧೯೭೦-೭೧	Revised Estimates ಪರಿಷ್ಕರಿಸಿದ ಆಂದಾಜು ೧೯೭೦-೭೧	Budget Estimates ಆಂದಾಜು ೧೯೭೧-೭೨
b. C. (ii) GRADING OF GHEE, BUTTER AND EDIBLE OILS— ಕುಪ್ಪೆ, ಬೆಣ್ಣೆ ಮತ್ತು ತಿಣ್ಣೆ ತಯಾರಿ ಮಾರ್ಗಕರಣ				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೆಚ್ಚ	..	58,819	77,000	91,700
Dearness Allowance ಕುಪ್ಪೆ ಭತ್ಯೆ	...	50,873	65,400	73,300
Other Allowances ಇತರ ಭತ್ಯೆ	...	3,471	3,600	7,500
2. Travelling Allowance ಪ್ರವಾಸ ಭತ್ಯೆ	..	5,488	5,000	5,700
3. Other Charges ಇತರ ವೆಚ್ಚ	...	32,899	30,000	35,000
Total b C (ii) ಒಟ್ಟು	...	1,51,550	1,81,200	2,13,300
b. C. (iii) GRADING OF AGRICULTURAL COM- MODITIES IN REGULATED MARKETS AND CO-OPERATIVE SOCIETIES— ಕೃಷಿಮಾಧ್ಯಮ ಮಾರುಕಟ್ಟೆಗಳಲ್ಲಿ ವ್ಯಾಪಾರ ಸಹಕಾರ ಸಂಘ ಗಳಲ್ಲಿ ವ್ಯವಹಾರ ಸವಿತರ ಮಾರ್ಗಕರಣ				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೆಚ್ಚ	...	97,457	92,400	1,38,900
Dearness Allowance ಕುಪ್ಪೆ ಭತ್ಯೆ	...	92,670	1,08,700	1,18,300
Other Allowances ಇತರ ಭತ್ಯೆ	...	5,394	6,600	15,000
Travelling Allowance ಪ್ರವಾಸ ಭತ್ಯೆ	..	2,782	3,000	3,400
Other Charges ಇತರ ವೆಚ್ಚ	...	3,352	4,000	4,000
Total b C (iii) ಒಟ್ಟು	...	2,01,655	2,14,700	2,79,600
			2,38,200	

34. CO-OPERATION

ಸಹಕಾರ

Minor, Sub and Detailed Heads of Appropriation ವಿವಿಧೋದ್ದೇಶ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. C. (iv) STRENGTHENING THE ADMINISTRATIVE SET UP OF MARKETING DEPARTMENT. ಮಾರುಕಟ್ಟೆ ಇಲಾಖೆಯ ಆಡಳಿತ ವ್ಯವಸ್ಥೆಯ ಬಗ್ಗೆ ಹೆಚ್ಚಿಗೆ ಸಿಬ್ಬಂದಿಯ ಮಂಜೂರಾತಿ.				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	88,270	89,700	89,700	98,600
Pay of Establishment ಸಿಬ್ಬಂದಿ ವೇತನ ...	73,430	70,100	79,000	86,100
Dearness Allowance ತುಟ್ಟಿ ಭತ್ಯೆ ...	84,511	83,900	89,400	89,100
Other Allowances ಇತರ ಭತ್ಯೆ ...	8,626	7,500	12,800	29,100
2. Travelling Allowance ಪ್ರವಾಸ ಭತ್ಯೆ ...	14,617	15,000	23,000	26,400
3. Other Charges ಇತರ ವೆಚ್ಚ ...	19,173	17,000	20,000	20,000
Total b. C. (iv) ಜುಮ್ಮಾ ...	2,88,627	2,83,200	3,13,900	3,49,300
b. C. (v) EXPERIMENTAL GRADING OF BETELNUTS— ಅಡಿಕೆಯ ಪ್ರಾಯೋಗಿಕ ವರ್ಗೀಕರಣ.				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,636	5,800	5,000	4,500
Pay of Establishment ಸಿಬ್ಬಂದಿ ವೇತನ ...	3,628	6,700	7,900	7,900
Dearness Allowance ತುಟ್ಟಿ ಭತ್ಯೆ ...	3,358	7,800	8,200	8,400
Other Allowances ಇತರ ಭತ್ಯೆ ...	288	900	1,500	2,100
2. Travelling Allowance ಪ್ರವಾಸ ಭತ್ಯೆ ...	332	1,000	500	1,200
3. Other Charges ಇತರ ವೆಚ್ಚ ...	37	3,000	1,000	2,000
Total b C. (v) ಜುಮ್ಮಾ ...	9,279	25,200	23,900	26,100
Total b C. ಜುಮ್ಮಾ ...	6,83,257	7,56,400	8,12,200	9,12,200

34. CO-OPERATION
ಸಹಕಾರ

Minor and Sub Heads of Appropriation ವಿವರಣಿಸಿದ ಉಪ ಲಘು ಪಾಲೂ ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c Grants in Aid Contributions etc— ಸಹಾಯ-ಅನುದಾನ, ಅಂಶದಾನ ಇತ್ಯಾದಿ				
1 Recurring Grants ಆವರ್ತಕ ಅನುದಾನ	67,244	1 50,000	1,40,000	1,50,000
2 Grants in aid for Backward Class Housing Societies ಹಿಂದುಳಿದವರ ವರ್ಗಗಳ ಗೃಹಸಮಾಜ ಸಂಘಗಳಿಗೆ ಸಹಾಯನಿಧಾನ	53 800	2,10,000	1,50 000	2,10,000
3 Grant in aid for Urban Societies for Buildings ನಗರ ಪ್ರದೇಶದ ಸಂಘಗಳಿಗೆ ಗೃಹಸಮಾಜಗಳಿಗಾಗಿ ಒಗ್ಗಿ ಸಹಾ ಯಾನಿಧಾನ		10,000		
4 Grants to Regional Market Advisory Committees ಪ್ರಾದೇಶಿಕ ಮಾರುಕಟ್ಟೆ ಸಲಹಾ ಮಂಡಳಿಗಳಿಗೆ ಅನುದಾನ	10 000	30,000	15 000	15,000
5 Grants to Mysore State Co operative Union for Co operative Training and Education ಸಹಕಾರ ತರಬೇತಿ ಮತ್ತು ಶಿಕ್ಷಣದ ಸಲಹಾ ಮಂಡಳಿ ಮತ್ತು ಶಾಖಾ ಸಹಕಾರ ಸಂಸ್ಥೆಗಳಿಗೆ ಅನುದಾನಗಳು	4 25 903	4,20,000	4 20 000	4,35,000
6 Grants towards managerial cost to the Industrial Co operative Societies for displaced Goldsmiths ನಿರಾಶ್ರಯರಾದ ಅಲಕ್ಷ್ಮಿ ಸಾಧನಗಳ ಬಿಡುಗಡೆ ಸಹಕಾರ ಸಂಘ ಗಳಿಗೆ ರೂಪವಂತಿಕೆ ವಿತರಣೆಗಾಗಿ ಅನುದಾನ	1,80,000			
7 Grant in aid to Scheduled Caste Housing Societies ಸಹಾಯನಿಧಾನ	2,174	30,000	10 000	30,000
8 Deduct—Amount recoverable from the Scheduled Castes Housing Co operative Societies ಮಾನ್ಯ-ಅನುಸೂಚಿತ ಜಾತಿಯವರ ಗೃಹಸಮಾಜಗಳಿಗೆ ಸಹಕಾರ ಸಂಘಗಳಿಂದ ಬರವಣಿಗೆ ಮೊತ್ತಗಳು		15 000	5 000	15,000
9 Payment of subsidy to Mysore State Land Development Bank representing the difference between the economic and social cost of housing				1,00,00,000
10 Payment of Subsidy to Land Develop ment Bank in respect of Loans for Wells which have failed ಬಾವಿಗಳ ಸಲಹಾ ಮಂಡಳಿ ಕೊಟ್ಟ ಸಾಲಗಳ ವ್ಯಕ್ತಿ ಬಾವಿಗಳನ್ನು ತೊಡಿಸಿ ನಿರಾಶ್ರಯರಾದ ಸಂಘಗಳಿಗೆ ಒಗ್ಗಿ ಭೂ ಅಭಿವೃದ್ಧಿ ಬ್ಯಾಂಕಿಗೆ ಸಹಾಯ ಧರಿಸುವಂತೆ				20,000
CO ಒಟ್ಟು	7,39,121	8,35,000	7,35,000	1,08,55,000

34. CO-OPERATION

ಸಹಕಾರ

Minor, Sub and Detailed Heads of Appropriation ವಿನಿಯೋಗದ ಉಪ, ಒಳ, ಹಾಗೂ ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B. F.	7,39,121	8,35,000	7,35,000	1,08,55,000
c. Grants in Aid Contributions etc— ಸಹಾಯ ಅನುದಾನ, ಅಂಶದಾನ, ಇತ್ಯಾದಿ—				
SCHEMES SPONSORED BY N.C.D.C.				
11. Subsidy for organisation of seed Pro- ducer's Processing cum sale Society ಬೀಜೋತ್ಪಾದಕರ ಸಂಸ್ಕರಣ ಹಾಗೂ ಮಾರಾಟ ಸಂಘದ ಸಂಘಟನೆಗೆ ಧನಸಹಾಯ	30,000
12. Subsidy towards servicing and repair centres for agricultural Machinery ... ಕೃಷಿ ಯಂತ್ರ ಸಾಮಗ್ರಿಗಳ ಪರಿಶೀಲನೆ ಮತ್ತು ದುರಸ್ತಿ ಕೇಂದ್ರಗಳಿಗೆ ಧನಸಹಾಯ	60,000
13. Subsidy towards establishment of units for Fabrication of Agriculture implements by selected marketing Societies ಅರಿಸಿದ ಸಹಕಾರಿ ಮಾರುಕಟ್ಟೆಯಿಂದ ಕೃಷಿಸಾಮಗ್ರಿ ಗಳನ್ನು ತಯಾರಿಸುವ ಘಟಕಗಳ ಸ್ಥಾಪನೆಗೆ ಧನ ಸಹಾಯ	15,000
Total C ಜುಮ್ಮೆ ...	7,39,121	8,35,000	7,35,000	1,09,60,000
Deduct - Amount recoverable from N.C.D.C ವಜಾಯಿತ್, ಸಿ. ಡಿ. ಸಿ. ಮಂಡಲಿಯಿಂದ ಬರತಕ್ಕ ಹಣ	1,05,000
Total C ಜುಮ್ಮೆ ...	7,39,121	8,35,000	7,35,000	1,08,55,000

EXPENDITURE
ವ್ಯಯ

34 CO-OPERATION
ಸಹಕಾರ

Major and Group Sub Heads of Appropriation on
ಮಾಜಿ ಮತ್ತು ಸಮೂಹ ಅನುಮೋದನೆಗಳ ಮೇಲೆ ವ್ಯಯಿಸಿದ ಅಂಶಗಳು

	Accounts ಲೆಕ್ಕ 1969-70	Budget Est. mates ಅನುಮಾನ ಅಂದಾಜು 1970-71	Revised Est. mates ಸಂಸ್ಕೃತ ಅಂದಾಜು 1970-71	Budget Estimates ಅನುಮಾನ ಅಂದಾಜು 1971-72
d Miscellaneous ವಿವಿಧ				
A STAFF FOR RECOVERY WORK ಮೂಲ ಕೊಡುಗೆ ಸ್ಥಾಪನೆ				
B SCHEMES FOR DEVELOPMENT OF AGRICULTURAL MARKETING IN INDIA ಭಾರತದಲ್ಲಿ ಕೃಷಿ ಮಾರುಕಟ್ಟೆಯ ಅಭಿವೃದ್ಧಿ ಯೋಜನೆ	44 195	45 700	45 000	53 500
C STAFF FOR SUPERVISING UNIONS ಮುಖ್ಯವೇತಕ ಸಂಘಗಳ ಸ್ಥಾಪನೆ	39 851	44 800	43 600	50 600
D SCHEME FOR ORGANISATION OF CO-OPERATIVE BETTER FARMING SOCIETIES ಸಹಕಾರ ಸಂಘಗಳ ಕೃಷಿ ಸಂಘಗಳ ಸ್ಥಾಪನೆ ಯೋಜನೆ				
E STAFF FOR PROPAGANDA WORK ETC IN CO-OPERATIVE DEPARTMENT ಸಹಕಾರ ಇಲಾಖೆಯಲ್ಲಿ ಪ್ರಚಾರಾರ್ಥ ಇತ್ಯಾದಿ ಸ್ಥಾಪನೆ	9 040	8 800	9 100	9 800
F STAFF FOR LIFT IRRIGATION SCHEMES ವಹಿರಿ ನೀರಿನ ಯೋಜನೆ ಸ್ಥಾಪನೆ	3 880	6 200	5 700	5 800
G NORMAL STAFF FOR AUDIT OF THE ACCOUNTS OF CO-OPERATIVE SOCIETIES ಸಹಕಾರ ಸಂಘಗಳ ಲೆಕ್ಕಗಳ ಪರಿಶೋಧನೆ ಸಾಮಾನ್ಯ ಸ್ಥಾಪನೆ	17 188	18 900	15 000	19 100
H SCHEMES IN THE SECOND FIVE YEAR PLAN ದ್ವಿತೀಯ ಫಂಟಮೂರು ಯೋಜನೆಯ ಯೋಜನೆಗಳು	16 51 176	13 09 000	15 61 600	18 70 200
I COMMITTED EXPENDITURE OF THE THIRD FIVE YEAR PLAN ತೃತೀಯ ಫಂಟಮೂರು ಯೋಜನೆಯ ಒತ್ತಿ ಕೊಡುವ ವ್ಯಯ	8 75 344	11 00 900	10 23 500	12 21 800
J STAFF IN THE CO-OPERATIVE DEPARTMENT FOR PROCUREMENT OF FOOD GRAINS ಆಹಾರ ಧಾನ್ಯಗಳ ಸಂಗ್ರಹಣೆ ಸಹಕಾರ ಇಲಾಖೆಯಲ್ಲಿ ಸ್ಥಾಪನೆ	45 73 069	48 18 900	46 27 000	55 31 000
K STIPENDS UNDER THE SCHEME OF EMPLOYMENT ASSISTANCE AND RELIEF TO EDUCATED UNEMPLOYED ನಿರುದ್ಯೋಗ ಅಕ್ಷರಜ್ಞರ ಅಭಿವೃದ್ಧಿ ಮತ್ತು ಸಹಕಾರ ಯೋಜನೆ ನಿರ್ಮಿತ ಶಿಕ್ಷಣದ ವ್ಯಯ			44 500	2 23 000
Total d ಒಟ್ಟು	72 13 743	73 68 200	73 75 000	89 90 000

BE

34. CO-OPERATION

ಸಹಕಾರ

Minor, Sub and Detailed Heads of Appropriation ವಿನ್ಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Account ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d A STAFF FOR RECOVERY WORK— ವಸೂಲಿ ಕೆಲಸಕ್ಕೆ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	21,135	19,300	20,000	22,800
Dearness Allowance ತುಟ್ಟಿ ಭತ್ಯೆ ...	14,747	14,800	14,800	16,000
Other Allowances ಇತರ ಭತ್ಯೆ ...	1,064	1,100	1,700	2,700
2. Travelling Allowance ಪ್ರವಾಸ ಭತ್ಯೆ ...	7,242	10,000	8,000	11,500
3. Other Charges ಇತರ ವೆಚ್ಚ ...	7	500	500	500
Total d A. ಜುಮ್ಮಾ ...	44,195	45,700	45,000	53,500
d. B SCHEME FOR DEVELOPMENT OF AGRICULTURAL MARKETING IN INDIA— ಭಾರತದಲ್ಲಿ ಕೃಷಿ ಮಾರುಕಟ್ಟೆಯ ಅಭಿವೃದ್ಧಿ ಯೋಜನೆ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	5,364	4,000	4,000	4,800
Pay of Establishment ಸಿಬ್ಬಂದಿ ವೇತನ ...	13,540	15,300	14,500	18,000
Dearness Allowance ತುಟ್ಟಿ ಭತ್ಯೆ ...	14,092	15,700	16,100	16,600
Other Allowances ಇತರ ಭತ್ಯೆ ...	1,390	1,800	2,500	2,600
2. Travelling Allowance ಪ್ರವಾಸ ಭತ್ಯೆ ...	2,326	4,000	3,000	4,600
3. Other Charges ಇತರ ವೆಚ್ಚ ...	3,139	4,000	3,500	4,000
Total d. B ಜುಮ್ಮಾ ...	39,851	44,800	43,600	50,600

EXPENDITURE
ವ್ಯಯ

34. CO-OPERATION
ಸಹಕಾರ

3

Minor Sub and Detailed Heads of Appropriation
ದೊಡ್ಡದೇವರ ಉಪ ಒಳ ಮತ್ತು ಸವಿವರ ವಿವರಗಳು

	Accounts ೧೯೭೦-೭೧	Budget Estimates ಆಯವ್ಯಯ ಅಂದಾಜು 1970 71	Revised Estimates ಸಂಶ್ಲೇಷಿತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
D SCHEME FOR ORGANISATION OF CO-OPERATIVE BETTER FARMING SOCIETIES ಸಹಕಾರಿ ಸ್ವಾಸ್ಥ್ಯ ಕೃಷಿಸಮಾಧಾರಣಾ ಸಂಘಗಳ ಯೋಜನೆ -				
Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	3 676			
Dearness Allowance ತುಟ್ಟ ಭತ್ಯೆ	3 759	3 900	4 200	4 500
Other Allowances ಇತರ ಭತ್ಯೆ	315	3 500	3 300	3 300
2 Travelling Allowance ಪ್ರವಾಸ ಭತ್ಯೆ		400	600	800
Total d D ಒಟ್ಟು	1 240	1 000	1 000	1,200
	9 010	8,800	9 100	9 800
d E STAFF FOR PROPAGANDA WORK ETC IN CO-OPERATIVE DEPARTMENT — ಸಹಕಾರ ಇಲಾಖೆಯಲ್ಲಿ ಪ್ರಚಾರಕಾರ್ಯ, ಇತ್ಯಾದಿ ಸ್ಥಾಪನೆ—				
Establishment Charges— ಸ್ಥಾಪನೆ ವೆಚ್ಚ—				
ಅಧಿಕಾರಿಗಳ ವೇತನ				
Pay of Establishment ಸ್ಥಾಪನೆ ವೇತನ	1,614	2,800		
Dearness Allowance ತುಟ್ಟ ಭತ್ಯೆ	1,202	2,300	2,400	2 400
Other Allowances ಇತರ ಭತ್ಯೆ	48	100	200	2,000
Travelling Allowance ಪ್ರವಾಸ ಭತ್ಯೆ	1 016	1,000	1 000	200
Total d E ಒಟ್ಟು	3 830	6,200	5 700	1,200
				5,800

34. CO-OPERATION

ಸಹಕಾರ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d F. STAFF FOR LIFT IRRIGATION SCHEMES— ಏತದ ನೀರಾವರಿ ಯೋಜನೆಗೆ ಸಿಬ್ಬಂದಿ				
1 Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	7,065	8,600	6,000	8,300
Dearness Allowance ತುಟ್ಟಿ ಭತ್ಯೆ ...	6,264	6,700	5,700	6,900
Other Allowances ಇತರ ಭತ್ಯೆ ...	393	600	800	1,200
2. Travelling Allowance ಪ್ರವಾಸ ಭತ್ಯೆ ..	3,466	3,000	2,500	2,900
Total d F ಜುಮ್ಲಾ ...	17,188	18,900	15,000	19,300
d. G. NORMAL STAFF FOR AUDIT OF ACCOUNTS OF Co-OPERATIVE SOCIETIES.— ಸಹಕಾರಿ ಸಂಘಗಳ ಲೆಕ್ಕ ಪರಿಶೋಧನೆಗೆ ಸಾಮಾನ್ಯ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,38,910	1,34,900	1,35,000	2,58,100
Pay of Establishment ಸಿಬ್ಬಂದಿ ವೇತನ ...	6,94,592	4,72,700	6,40,000	6,51,900
Dearness Allowance ತುಟ್ಟಿ ಭತ್ಯೆ ...	5,55,733	4,42,600	4,80,000	5,80,100
Other Allowances ಇತರ ಭತ್ಯೆ ...	30,306	28,800	46,600	75,100
2. Travelling Allowance ಪ್ರವಾಸ ಭತ್ಯೆ ...	1,70,846	1,70,000	1,90,000	2,30,000
3. Other Charges ಇತರ ವೆಚ್ಚ ...	60,789	60,000	70,000	75,000
Total d G ಜುಮ್ಲಾ ...	16,51,176	13,09,000	15,61,600	18,70,200

ವ್ಯಯ

34. CO-OPERATION

ಸಹಕಾರ

Minor and Sub Heads of Appropriation ವಿಭಾಗೀಯ ಮತ್ತು ಉಪ ವಿಭಾಗೀಯ	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
d H Schemes in the Second Five Year Plan— ದ್ವಿತೀಯ ಐವತ್ತುವರ್ಷ ಯೋಜನಾ ಕಾರ್ಯಕ್ರಮ				
(I) AGRICULTURAL CREDIT (SHORT AND LONG TERM) (ಅಲ್ಪಾವಧಿ ಮತ್ತು ದೀರ್ಘಾವಧಿ) ಕೃಷಿ ಸಹಕಾರ	3,15,673	3,87,400	3,30,500	4,25,800
(II) FORMATION OF STATISTICAL SECTION ಸಂಖ್ಯಾ ಸಂಶೋಧನಾ ವಿಭಾಗ ರಚನೆ	26,686	22,900	27,100	30,200
(III) ADDITIONAL STAFF FOR THE HEAD OFFICE ಮುಖ್ಯ ಕಾರ್ಯಾಲಯಕ್ಕೆ ಹೆಚ್ಚುವರಿ ಸಿಬ್ಬಂದಿ	57,532	72,400	78,600	89,800
(IV) ADDITIONAL STAFF FOR DIVISIONAL OFFICES ವಿಭಾಗ ಕಛೇರಿಗಳಿಗೆ ಹೆಚ್ಚುವರಿ ಸಿಬ್ಬಂದಿ	1,24,060	1,51,400	1,61,500	1,76,400
(V) DEVELOPMENT OF CO-OPERATIVE MARKETING ಸಹಕಾರ ಮಾರಾಟದ ಅಭಿವೃದ್ಧಿ	48,913	1,03,000	95,200	1,19,700
(VI) LIFT IRRIGATION AND FARMING ವಹರ ನೀರಾವರಿ ಮತ್ತು ಕೃಷಿ	13,377	14,000	15,900	17,700
(VII) STAFF FOR AUDIT OF THE ACCOUNTS OF CO-OPERATIVE SOCIETIES ಸಹಕಾರ ಸಂಘಗಳ ಲೆಕ್ಕಗಳ ಪರಿಶೀಲನೆಗೆ ಸಿಬ್ಬಂದಿ	2,89,103	3,51,800	3,14,900	3,62,200
Total d H ಒಟ್ಟು	8,75,344	11,05,900	10,23,500	12,21,800

34. CO-OPERATION

ಸಹಕಾರ

Minor, Sub and Detailed Heads of Appropriation ವಿನಿಯೋಗದ ಉಪ ಒಳ ಹಾಗೂ ಸವಿವರ ಶೀರ್ಷಿಕೆಗಳು	Amounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d H. SCHEMES IN THE SECOND FIVE-YEAR PLAN ದ್ವಿತೀಯ ಪಾಂಚವಾರ್ಷಿಕ ಯೋಜನಾಕಾರ್ಯಗಳು				
d I (I) AGRICULTURAL CREDIT (SHORT AND LONG TERM). (ಅಲ್ಪಾವಧಿ ಮತ್ತು ದೀರ್ಘಾವಧಿ) ಕೃಷಿ ಋಣ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	36,085	7,700	8,000	8,300
Pay of Establishment ಸಿಬ್ಬಂದಿ ವೇತನ	1,25,383	1,68,500	1,52,000	1,88,600
Dearness Allowance ತುಟ್ಟಿ ಭತ್ಯೆ	1,24,934	1,51,200	1,30,000	1,54,800
Other Allowances ಇತರ ಭತ್ಯೆ	7,994	10,000	15,500	24,100
2. Travelling Allowance ಪ್ರವಾಸ ಭತ್ಯೆ	20,505	50,000	25,000	50,000
3. Other Charges ಇತರ ವೆಚ್ಚ	772
Total d H (I) ಜುಮ್ಮಾ	3,15,673	3,87,400	3,30,500	4,25,800
d H (II) FORMATION OF STATISTICAL SECTION— ಸಂಖ್ಯಾ ಸಂಗ್ರಹಣ ವಿಭಾಗದ ರಚನೆ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	3,962	4,000	6,600	6,900
Pay of Establishment ಸಿಬ್ಬಂದಿ ವೇತನ	9,638	7,700	8,500	8,900
Dearness Allowance ತುಟ್ಟಿ ಭತ್ಯೆ	10,566	8,700	8,700	8,800
Other Allowances ಇತರ ಭತ್ಯೆ	1,635	1,500	2,300	4,400
2. Travelling Allowance ಪ್ರವಾಸ ಭತ್ಯೆ	865	1,000	1,000	1,200
Total d H (II) ಜುಮ್ಮಾ	26,686	22,900	27,100	30,200

34. CO-OPERATION
ಸಹಕಾರ

Minor Sub and Detailed Heads of Appropriation ಪುನಃವರ್ಗೀಕರಣದ ಅಡಿಯಲ್ಲಿ ವಿವರಿಸಿದ ಅನುದಾನದ ವಿವರಗಳು	Account ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಮದ್ದಪ್ಪುತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
d H (III) ADDITIONAL STAFF FOR THE HEAD OFFICE ಮುಖ್ಯ ಕಾರ್ಯಾಲಯಕ್ಕೆ ಹೆಚ್ಚಿನ ಸಿಬ್ಬಂದಿ				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	3,600	5,100	1,700	5,500
Pay of Establishment ಸಿಬ್ಬಂದಿ ವೇತನ	28 138	33,500	39 500	39,800
Dearness Allowance ಪುಟ್ಟಿ ಛತ್ರೆ	21 374	28,100	28,100	28,900
Other Allowances ಇತರ ಛತ್ರೆ	3,431	4,700	8 300	14,400
2 Travelling Allowance ಪ್ರಯಾಣ ಛತ್ರೆ	989	1,000	1 000	1,200
Total d H (III) ಒಟ್ಟು	57,532	72,400	78,600	89,800
d H (IV) ADDITIONAL STAFF FOR DIVISIONAL OFFICES ವಿಭಾಗೀಯ ಕಛೇರಿಗಳಿಗೆ ಹೆಚ್ಚಿನ ಸಿಬ್ಬಂದಿ—				
1 Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	63 759	77,900	85 000	90,500
Dearness Allowance ಪುಟ್ಟಿ ಛತ್ರೆ	47,625	58,800	60,000	62,700
Other Allowances ಇತರ ಛತ್ರೆ	3,052	3,703	6,300	10,700
2 Travelling Allowance ಪ್ರಯಾಣ ಛತ್ರೆ	9,624	11,000	10,000	12,600
Total d H (IV) ಒಟ್ಟು	1,24,060	1,51,400	1,61,300	1,76,400
d H (V) DEVELOPMENT OF Co OPERATIVE MARKETING— ಸಹಕಾರ ಮಾರಾಟಕ್ಕಿರುವ ಅಭಿವೃದ್ಧಿ—				
1 Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	.. 20,606	47,500	43,000	56,200
Dearness Allowance ಪುಟ್ಟಿ ಛತ್ರೆ	.. 18,271	42,600	40,000	45,500
Other Allowances ಇತರ ಛತ್ರೆ	.. 925	.	4,200	6,500
2 Travelling Allowance ಪ್ರಯಾಣ ಛತ್ರೆ	8,991	10,000	8,000	11,500
3 Other Charges ಇತರ ವೆಚ್ಚ	.. 120	2,900
Total d H (V) ಒಟ್ಟು	48,913	1,03,000	95,200	1,19,700

34. CO-OPERATION

ಸಹಕಾರ

Minor, Sub and Detailed Heads of Appropriation ವಿವಿಧೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d H (VI.) LIFT IRRIGATION AND FARMING— ಏತದ ನೀರಾವರಿ ಮತ್ತು ಕೃಷಿ —				
1. Establishment Charges— ನಿಬ್ಬಂದಿ ವೆಚ್ಚ —				
Pay of Establishment ನಿಬ್ಬಂದಿ ವೇತನ ...	6,573	7,000	8,200	8,500
Dearness Allowance ಕುಟ್ಟಿ ಭತ್ಯೆ ...	5,901	6,000	6,100	6,500
Other Allowances ಇತರ ಭತ್ಯೆ ...	875	1,000	1,600	2,700
2. Travelling Allowance ಪ್ರವಾಸ ಭತ್ಯೆ ...	28
Total d H (VI) ಜುಮ್ಮಾ ...	13,377	14,000	15,900	17,700
d H (VII.) STAFF FOR AUDIT OF THE ACCOUNTS OF CO-OPERATIVE SOCIETIES— ಸಹಕಾರಿ ಸಂಘಗಳ ಲೆಕ್ಕ ಪರಿಶೋಧನೆಗೆ ನಿಬ್ಬಂದಿ —				
1. Establishment Charges— ನಿಬ್ಬಂದಿ ವೆಚ್ಚ —				
Pay of Officers ಅಧಿಕಾರಿಗಳ ವೇತನ ...	19,835	25,100	10,600	21,600
Pay of Establishment ನಿಬ್ಬಂದಿ ವೇತನ ...	1,12,466	1,29,300	1,29,300	1,27,400
Dearness Allowance ಕುಟ್ಟಿ ಭತ್ಯೆ ...	1,04,972	1,31,200	1,11,000	1,22,400
Other Allowances ಇತರ ಭತ್ಯೆ ...	7,136	7,200	12,000	20,300
2. Travelling Allowance ಪ್ರವಾಸ ಭತ್ಯೆ ...	33,371	50,000	40,000	57,500
3. Other Charges ಇತರ ವೆಚ್ಚ ...	11,323	12,000	12,000	13,000
Total d H (VII) ಜುಮ್ಮಾ ...	2,89,103	3,54,800	3,14,900	3,62,200

ವ್ಯಯ

34 CO OPERATION

ಸಹಕಾರ

Minor, sub and Detailed Heads of Appropriation ವಿವರಣೆಗಳಿಗಾಗಿ ಉಪ-ವಿಭಾಗ, ಸೂಚಕ ವಿಭಾಗಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 7*
d 1 COMMITTED EXPENDITURE OF THE THIRD FIVE YEAR PLAN — ತೃತೀಯ ಪಂಚವರ್ಷ ಯೋಜನೆಗೆ ಒತ್ತಿಕೊಂಡ ವ್ಯಯ—				
I ADDITIONAL STAFF FOR AUDIT INSPECTION AND EXECUTION — ಲೆಕ್ಕ ಪರಿಶೋಧನೆ ಪರಿವೀಕ್ಷಣೆ ಮತ್ತು ನರ್ವಹಣೆಯ ಬಗ್ಗೆ ವೆಚ್ಚನ ಅಭ್ಯಂತರ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	3 54,360	4 24 600	3 75 000	4 85 700
Pay of Establishment ಸ್ಥಾಪನೆ ವೆಚ್ಚ	17,12 547	18 57 900	17 25 000	20 83 600
Dearness Allowance ತುಟ್ಟಿ ಭತ್ಯೆ	14 30 281	15 72 600	14 15 000	16 06 500
Other Allowances ಇತರ ಭತ್ಯೆ	75 781	80 700	1 36 500	2 37,100
2 Travelling Allowance ಪ್ರಯಾಣ ಭತ್ಯೆ	4,74 319	4,00 000	4 50 000	5 75 000
3 Other Charges ಇತರ ವೆಚ್ಚ	2 73 225	1 80,000	2 50 000	2 00,000
Total d 1 I ಒಟ್ಟು	43 10 543	45,18 800	43 41 500	51,86 900
d 1 II STAFF FOR KHADI AND VILLAGE INDUSTRIES — ಖಾದಿ ಮತ್ತು ಗ್ರಾಮೀಣೋದ್ಯೋಗ ಅಭ್ಯಂತರ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	97	3 300	.	4 500
Pay of Establishment ಸ್ಥಾಪನೆ ವೆಚ್ಚ	1,14,147	1 31 600	1 30 000	1 49 700
Dearness Allowance ತುಟ್ಟಿ ಭತ್ಯೆ	1,00 311	1,21,700	1,10 000	1 26,500
Other Allowances ಇತರ ಭತ್ಯೆ	5 280	6,500	10 500	18,400
2 Travelling Allowance ಪ್ರಯಾಣ ಭತ್ಯೆ	26,630	40,000	25 000	45,000
3 Other Charges ಇತರ ವೆಚ್ಚ	1 061			
Total d 1 II ಒಟ್ಟು	2 52 526	3 03 100	2,75,500	3,44,100
Total d I ಒಟ್ಟು	45,73 069	48,18,900	46,27,000	55,31,000

34. CO-OPERATION

ಸಹಕಾರ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
d. J. STAFF IN THE CO-OPERATIVE DEPARTMENT FOR PROCUREMENT OF FOODGRAINS— ಆಹಾರ ಧಾನ್ಯಗಳ ಸಂಗ್ರಹಣೆಗೆ ಸಹಕಾರ ಇಲಾಖೆಯಲ್ಲಿ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	43,133	64,200	45,000	80,300
Pay of Establishment ಸಿಬ್ಬಂದಿ ವೇತನ ...	1,12,633	1,06,100	1,22,000	1,26,900
Dearness Allowance ಕುಟು ಭತ್ಯೆ ...	89,621	1,11,400	1,10,100	1,16,600
Other Allowances ಇತರ ಭತ್ಯೆ ...	6,573	7,300	8,900	15,200
2. Travelling Allowance ಪ್ರವಾಸ ಭತ್ಯೆ ...	43,271	50,000	35,000	57,000
3. Other Charges ಇತರ ವೆಚ್ಚ ...	15,218	25,000	20,000	20,000
4. Deduct—Amount to be transferred to “ 26 Miscellaneous Departments-o.C. Department of Food Supplies (i) Direction” ವಹಾ—(i) ನಿರ್ದೇಶನ “ 26 ವಿವಿಧ ಇಲಾಖೆಗಳು e C ಆಹಾರದ ಸರಬರಾಯಿ ಇಲಾಖೆ” (i) ಸಂಚಾಲನೆ” ಎಂಬ ಶೀರ್ಷಿಕೆಗೆ ಪರ್ಗಾಯಿಸಬೇಕಾಗಿರುವ ಮೊಬಲಗು ...	3,10,449	3,64,000	3,41,000	4,16,000
Total d. J ಜುಮ್ಲಾ

ವ್ಯಯ

DEMAND No 24--INDUSTRIES INCLUDING SERICULTURE

ಅಭಿಯಾನ ಸಂಖ್ಯೆ 24--ರೇಷ್ಮೆ ವ್ಯಯಸಾಧನವು ಸೇರಿ ಉದ್ಯಮಗಳು

ESTIMATES OF THE AMOUNTS REQUIRED FOR EXPENDITURE DURING 1971 72

1971 72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged	Rs	
ಪ್ರಭೃತ ಹಣದ ಜುಮ್ಮಾ	ರೂ	2,000
Demand for Grant (Voted)	Rs	
ಅನುದಾನಕ್ಕೆ ಅಭಿಯಾನವೆ (ವೋಟದ ಮೇಲೆ)	ರೂ	15 91,23,000

35 INDUSTRIES

ಉದ್ಯಮಗಳು

Summary by Major Heads of Appropriation ವಿವರಿಸಿದ ಉಪ ಶಾಖೆಗಳ ಸೂಚಕ	Accounts ಲೆಕ್ಕ 1969 70	Budget Est. mtes ಅಂದಾಜು ಅಂದಾಜು 1970-71	Revised Est. mtes ಸುಧಾರಿಸಿದ ಅಂದಾಜು 1970-71	Budget Estimates ಅಂದಾಜು ಅಂದಾಜು 1971 72
a Industries ಉದ್ಯಮಗಳು				
(Voted) (ವೋಟದ ಮೇಲೆ)	10 74 24 087	12 25 44 000	12,82 24,000	14 11 37 000
Charged ಪ್ರಭೃತ	41	2 000	4,000	2 000
b Cottage and Small Scale Industries ಕುಟುಂಬೋದ್ಯಮಗಳು ಮತ್ತು ಸಣ್ಣ ಪ್ರಮಾಣದ ಉದ್ಯಮಗಳು				
(Voted) (ವೋಟದ ಮೇಲೆ)	68 10 673	75 57 000	79,12,000	92 95 000
Charged ಪ್ರಭೃತ				
c Grants in aid Contribution etc ಸಹಾಯಧನದೊಂದಿಗೆ ಕೊಡುಗೆಗಳು ಇತ್ಯಾದಿ	3 64 252	4 21 440	9,91,040c	7 40 040c
d Tools and Plant ಉಪಕರಣಗಳು ಮತ್ತು ಸ್ಥಿರವಸ್ತು		90 000	90,000	1 45,000
e Charges in England ಇಂಗ್ಲೆಂಡ್‌ನಲ್ಲಿ ವೆಚ್ಚ	14 554	7 560	12,960	12 960
f Development Schemes ಅಭಿವೃದ್ಧಿ ಯೋಜನೆಗಳು	50 20 111	47 40 000	57,44,000	67 65 000
Revision of Pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ		9 62 000		
Total--35 (Net) ಜುಮ್ಮಾ--(ವೋಟದ ಮೇಲೆ)	11 96 33 677	13 63 22 000	14,29,74,000	15 80 95 000
Charged ಪ್ರಭೃತ	41	2 000	4 000	2 000
Add Recoveries ಜಮಾ-ಮಾಡಿದ	2,93 401	8 03 000	7,05,000	9 28 000
Total--35 (Gross) ಜುಮ್ಮಾ--(ಸೇರಿ)	11 99 27 078	13 71 25 000	14,36,79,000	15 90 23 000
Charged ಪ್ರಭೃತ	41	2 000	4 000	2 000

(a) Details in next page/ವಿವರಗಳು ಮುಂದಿನ ಪುಟದಲ್ಲಿವೆ

(c) Includes provision for payment of Grant in aid Contributions to Visvesvaraya Society

ವಿದ್ಯೇಶ್ವರರು, ವ್ಯವಹಾರೋದ್ಯಮ ಸಂಘಕ್ಕೆ ಕೊಡುವ ಸಹಾಯಧನದೊಂದಿಗೆ ಸೇರಿಸಿದ

35. INDUSTRIES

ಉದ್ಯಮಗಳು

Minor and Group Sub Heads of Appropriation ವಿನಿಯೋಗದ ಉಪ ಮತ್ತು ಸಮೂಹ ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Industries ಉದ್ಯಮಗಳು				
a. A DIRECTION (Voted) ನಿರ್ದೇಶನ (ಪ್ರರಸ್ಕೃತ) ...	12,59,911	12,49,000	13,40,000	14,90,000
Charged ಪ್ರಭೃತ ...	41	1,000	...	1,000
a. B DISTRICT EXECUTIVE ESTABLISH- MENT ಜಿಲ್ಲಾ ಕಾರ್ಯನಿರ್ವಾಹಕ ಸಿಬ್ಬಂದಿ ...	7,46,886	7,59,000	8,11,000	8,60,000
a. C CHAMARAJENDRA TECHNICAL INSTITUTE MYSORE ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ ಮೈಸೂರು ...	3,85,498	4,53,000	4,57,000	4,62,000
a. D KOLAR WOOL SPINNING CENTRE ಕೋಲಾರದ ಉಣ್ಣೆ ನೂಲುವ ಕೇಂದ್ರ ...	1,40,918	1,36,000	1,28,000	1,35,000
a. E WORKING EXPENSES OF GOVT. COMMERCIAL UNDERTAKINGS ಸರ್ಕಾರದ ಉದ್ಯಮಗಳ ಚಾಲ್ತಿ ವೆಚ್ಚಗಳು ...	10,04,29,079	11,51,52,000	12,04,00,000	13,29,32,000
a. F SERICULTURE Voted ರೇಷ್ಮೆ ವ್ಯವಸಾಯ (ಪ್ರರಸ್ಕೃತ) ...	44,61,795	47,95,000	50,88,000	52,58,000
Charged ಪ್ರಭೃತ	1,000	4,000	1,000
Total a (Voted) ಜುಮ್ಮಾ (ಪ್ರರಸ್ಕೃತ) ...	10,74,24,087	12,25,44,000	12,82,24,000	14,11,37,000
Charged ಪ್ರಭೃತ ...	41	2,000	4,000	2,000

DETAILS OF RECOVERIES

ವಸೂಲಿಗಳ ವಿವರಗಳು

	Rs. ರೂ.
a—A III ..	80,000
a—A V ..	48,000
a—E (i) ..	60,000
a—E (ii) ..	10,000
a—E (iii) ..	1,00,000
a—E (v) ..	5,00,000
a—E (vi) ..	1,00,000
a—E (ix) ..	30,000
Total ಜುಮ್ಮಾ	9,28,000

35 INDUSTRIES
ಉದ್ಯಮಗಳು

Minor Sub and Detailed Heads of Appropriation ವಿವರಿಸಿದ ಉಪ, ಸಬ್ ಮತ್ತು ಸವಿಸದ ಶೀರ್ಷಿಕೆಗಳು	Accounts ಒಟ್ಟು 1969-70	Budget Estimates ಅನುಮಾನ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಅನುಮಾನ ಅಂದಾಜು 1971-72
a A DIRECTION— ನಿರ್ದೇಶನ				
I DIRECTOR'S OFFICE ನಿರ್ದೇಶಕಿ ಕಛೇರಿ				
Voted ವಿಧಿಸಲ್ಪಟ್ಟ	9 25 981	9 69 000	10,96,000	12 62,000
Charged ವಿಧಿಸಲ್ಪಟ್ಟ	41	1,000		1,000
II CONTROL ORGANISATION ನಿಯಂತ್ರಣ ಸಂಸ್ಥೆ	60,371	69 500	92,000	1,11,000
III OFFICE OF THE SECRETARY BOARDS OF MANAGEMENT FOR INDUSTRIAL CONCERNS ಉದ್ಯಮ ಸಂಸ್ಥೆಗಳ ಉಪನಿರ್ದೇಶಕರ ಕಛೇರಿ ವಿಷಯ ಕಛೇರಿ				
IV OFFICE OF THE DIRECTOR OF SANDAL OIL FACTORIES ಸಂಧೇಶ್ಚಿ ಉಪನಿರ್ದೇಶಕರ ಕಛೇರಿ	49 045	57,000	51,000	66,000
V OFFICE OF THE DIRECTOR GOVERN MENT SILK INDUSTRIES ಸರ್ಕಾರಿ ಶಿಲ್ಪ ಉದ್ಯಮಗಳ ನಿರ್ದೇಶಕಿ ಕಛೇರಿ				
VI STATE EXPORT PROMOTION ADVISORY BOARD ಉದ್ಯಮ ನಿರ್ಮಾಪಕತ್ವ ಸಮಿತಿಯ ಮಂಡಳಿ	11 413	20,000	20,000	21 000
VII EXPENDITURE ON COMMITTEES ಸಮಿತಿಗಳ ಮೇಲೆ		33,000	40 000	20 000
VIII LABOUR AND INDUSTRIAL BUREAU ಉದ್ಯಮ ಮತ್ತು ಉದ್ಯಮ ಸಂಸ್ಥೆ	85,923	—	37,400	
IX TECHNO—ECONOMIC SURVEY ತಾಂತ್ರಿಕ-ಆರ್ಥಿಕ ಸಂಶೋಧನೆ	14 670	—		
X EXPORT POTENTIAL SURVEY IN MYSORE STATE ಮೈಸೂರು ರಾಜ್ಯದ ಉದ್ಯಮಗಳ ಮೇಲೆ ಸರ್ಕಾರಿ ಸಂಶೋಧನೆ	1,250	—		
XI INDUSTRIAL CADRE ಉದ್ಯಮ ಉದ್ಯೋಗಿಗಳ ವಿಭಾಗ				
TOTAL a A (VOTED) ಒಟ್ಟು (ವಿಧಿಸಲ್ಪಟ್ಟ)	12 741	12,43,000	13 60 000	14 99 000
(CHARGED) (ವಿಧಿಸಲ್ಪಟ್ಟ)	41	1,000		1 000

EXPENDITURE

1932

88 INDUSTRIES

1932

Major Sub and Detail Heads of Expenditure on 2025-26-27-28-29-30-31-32-33-34-35-36-37-38-39-40-41-42-43-44-45-46-47-48-49-50-51-52-53-54-55-56-57-58-59-60-61-62-63-64-65-66-67-68-69-70-71-72-73-74-75-76-77-78-79-80-81-82-83-84-85-86-87-88-89-90-91-92-93-94-95-96-97-98-99-100	Amount 1932	Budget Estimate 1932-33	Estimate for 1932-33	Budget Estimate 1932-33
a. A. Division—				
a. A. I. Director's Office—				
1. Establishment Charges—				
Pay of Officers	1,33,375	1,37,000	1,37,000	1,37,000
Pay of Establishment	2,91,500	2,71,000	2,97,000	2,97,000
Rent and other	1,14,200	2,11,000	2,11,000	2,11,000
Other Allowances	30,333	3,000	3,000	3,000
2. Travelling Allowance	12,150	20,000	4,000	71,500
3. Other Charges	1,38,997	1,77,000	1,97,000	1,52,000
	47	1,000	—	1,000
4. Collection and Computation of Surtax	11,000	27,000	27,000	27,000
Total a. A. I. Director's Office	4,11,700	4,87,000	5,79,000	5,22,000
	47	1,000	—	1,000
a. A. II. Control Commission—				
1. Establishment Charges—				
Pay of Officers	8,500	8,500	8,000	8,500
Pay of Establishment	24,750	27,500	42,000	44,500
Rent and other	20,800	28,000	28,000	27,500
Other Allowances	8,250	8,500	7,500	21,500
2. Travelling Allowance	7,400	8,000	4,500	4,500
3. Other Charges	—	4,000	1,000	1,500
Total a. A. II.	60,700	68,500	63,000	111,000

EXPENDITURE
ವ್ಯಯ

35 INDUSTRIES
ಉದ್ಯಮಗಳು

3.

Major, Sub and Detailed Heads of Appropriation
ವಿಭಾಗೀಯ, ಸಬ್ ವಿಭಾಗೀಯ ಮತ್ತು ವಿವರವು ಶೀರ್ಷಿಕೆಗಳು

Accounts
ಶೀರ್ಷಿಕೆ
1969-70

Budget Estimates
ಆದಾಯ
ಅಂದಾಜು
1970-71

Revised Estimates
ಸಂಸ್ಕರಣೆ
ಅಂದಾಜು
1970-71

Budget Estimates
ಆದಾಯ
ಅಂದಾಜು
1971-72

a A III OFFICE OF THE SECRETARY
BOARD OF MANAGEMENT FOR GOVT
INDUSTRIAL CONCERNS—
ಸರ್ಕಾರೀ ಉದ್ಯಮಗಳ ನಿರ್ವಹಣಾ ಮಂಡಳಿಯ ಕಾರ್ಯದರ್ಶಿಯ
ಒಫೀಸ್—

1 Establishment Charges—
ಸ್ಥಾಪನೆ ವೆಚ್ಚ—
Pay of Officers
ಅಧಿಕಾರಿಗಳ ವೇತನ
Pay of Establishment
ಸ್ಥಾಪನೆ ವೆಚ್ಚ
Dearness Allowance
ಪುಟ್ಟ ಭತ್ಯೆ
Other Allowances
ಇತರ ಭತ್ಯೆ

12 440
22,030
17 309

13 000
23,000
16,300

13,500
20,000
16,300

15,000
27 000
17 800

2 Travelling Allowance
ಪ್ರವಾಸ ಭತ್ಯೆ

2,778

3 200

5 200

8 900

3 Other Charges
ಇತರ ವೆಚ್ಚ

1,963

1,500

2 500

3 100

4 Deduct—Amount recoverable from
Industrial Concerns
ಮಾನ್ಯ ಉದ್ಯಮಗಳ ನಿರ್ವಹಣಾ ಮಂಡಳಿಯಿಂದ ಪಡೆಯಬಹುದಾದ
ಮೊತ್ತ

9,411

7,300

8 000

8 200

Total a A III
ಒಟ್ಟು

65,486

64 300

70 500

80 000

a A IV OFFICE OF THE DIRECTOR
OF SANDAL OIL FACTORIES—
ಸಂಧ್ಯಾಣಿ ಕಾರ್ಖಾನೆಗಳ ನಿರ್ದೇಶಕರ ಕಛೇರಿ—

1 Establishment Charges—
ಸ್ಥಾಪನೆ ವೆಚ್ಚ—
Pay of Officers
ಅಧಿಕಾರಿಗಳ ವೇತನ
Pay of Establishment
ಸ್ಥಾಪನೆ ವೆಚ್ಚ
Dearness Allowance
ಪುಟ್ಟ ಭತ್ಯೆ
Other Allowances
ಇತರ ಭತ್ಯೆ

9,954
12,924
11,447

15,100
14,500
13,300

14 000
13,000
12,000

16,700
16,000
13 500

2 Travelling Allowance
ಪ್ರವಾಸ ಭತ್ಯೆ

1,681

2,200

3,500

6 300

Other Charges
ಇತರ ವೆಚ್ಚ

847

900

500

1,500

Total a A VI
ಒಟ್ಟು

12,192

11,000

11,000

12,000

BE

49,015

57,000

54,000

66 000

35. INDUSTRIES

ಉದ್ಯಮಗಳು

Minor, Sub and Detailed Heads of Appropriation ವಿವಿಧೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a A. V. OFFICE OF THE DIRECTOR GOVERNMENT SILK INDUSTRIES— ಸರ್ಕಾರಿ ರೇಷ್ಮೆ ಉದ್ಯಮಗಳ ನಿರ್ದೇಶಕರ ಕಛೇರಿ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	18,862	13,100	13,100	8,100
Pay of Establishment ಸ್ಥಾಪನೆ ವೆಚ್ಚ ...	11,973	12,600	12,600	14,500
Dearness Allowance ತುಟ್ಟಿ ಭತ್ಯೆ ...	11,283	12,000	12,000	11,800
Other Allowances ಇತರ ಭತ್ಯೆ ...	1,844	2,700	4,300	6,000
2. Travelling Allowance ಪ್ರವಾಸ ಭತ್ಯೆ ...	4,305	2,500	2,500	2,600
3. Other Charges ಇತರ ವೆಚ್ಚ ...	3,819	4,500	4,000	5,000
4. Deduct—Amount Recoverable from Government Industrial Concerns under the Control of the Director ಮಾನ್ಯ ನಿರ್ದೇಶಕರ ನಿಯಂತ್ರಣದಲ್ಲಿರುವ ಸರ್ಕಾರಿ ಉದ್ಯಮಿಕ ಸಂಸ್ಥೆಗಳಿಂದ ಬರತಕ್ಕ ಹಣ ...	52,086	47,400	48,500	48,000
Total a A. V ಜುಮ್ಮಾ
a. A. VI STATE EXPORT PROMOTION ADVISORY BOARD ರಾಜ್ಯದ ನಿಯೋಜಿತಾಭಿವೃದ್ಧಿ ಸಲಹಾ ಮಂಡಳಿ ...	11,413	20,000	20,600	21,000
a. B. DISTRICT EXECUTIVE ESTABLISHMENT.— ಜಿಲ್ಲಾ ಕಾರ್ಯನಿರ್ವಾಹಕ ಸ್ಥಾಪನೆ—				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ ...	41,421	96,500	60,000	87,000
Pay of Establishment ಸ್ಥಾಪನೆ ವೆಚ್ಚ ...	3,25,365	2,75,500	3,40,000	3,19,000
Dearness Allowance ತುಟ್ಟಿ ಭತ್ಯೆ ...	2,54,723	2,47,500	2,50,000	2,53,000
Other Allowances ಇತರ ಭತ್ಯೆ ...	17,751	19,500	31,000	60,000
2. Travelling Allowance ಪ್ರವಾಸ ಭತ್ಯೆ ...	44,627	50,000	55,000	66,000
3. Other Charges ಇತರ ವೆಚ್ಚ ...	62,999	70,000	75,000	75,000
Total a. B. ಜುಮ್ಮಾ ...	7,46,886	7,59,000	8,11,000	8,60,000

35 INDUSTRIES

ಉದ್ಯಮಗಳು

Minor Sub and Deta led Heads of Appropriation ವಿವರಿಸಿದ ಉಪ ಉದ್ಯಮ ಮತ್ತು ಸಮವತರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Est mates ಸಂಸ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971-72
a C CHAMARAJENDRA TECHNICAL INSTITUTE MYSORE ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ ಮೈಸೂರು				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	13 991	16 600	16 000	22 600
Pay of Establishment ಸ್ಥಾಪನೆ ವೆಚ್ಚ	98 473	1 02 000	1,10 000	1 14 900
Dearness Allow nce ಪುಟ್ಟಿ ಭತ್ಯೆ	78 206	86 500	87 500	84 300
Other Allowances ಇತರ ಭತ್ಯೆ	8 259	12 000	11 500	10 000
2 Travelling Allowance ವ್ಯಯ ಭತ್ಯೆ	2 359	3 400	3 400	4 400
3 Other Charges ಇತರ ವೆಚ್ಚ	6 122	3 500	4 100	3 300
4 Scholarships ವಿದ್ಯಾರ್ಥಿ ವೆಚ್ಚ	42 280	50 000	55 000	58,000
(i) Training Section — ಶಿಕ್ಷಣ ವಿಭಾಗ—				
5 Raw Materials ಉದ್ಯಮ ವಸ್ತು	6 144	8 000	15 000	15,000
6 Tools and Machinery ಉಪಕರಣಗಳು ಮತ್ತು ಯಂತ್ರ	801	20 000	15 000	(a)
7 Repairs and Miscellaneous ಮರ್ಮಣ ಮತ್ತು ವಿವಿಧ	18 129	6 000	4 500	4 500
(ii) Workshop Section — ಉದ್ಯಮ ವಿಭಾಗ				
8 Raw Materials ಉದ್ಯಮ ವಸ್ತು	50 083	60 000	50,000	60 000
9 Labour ಕಾರ್ಮಿಕ	42 442	60 000	60 000	60 000
10 Repairs and Miscellaneous ಮರ್ಮಣ ಮತ್ತು ವಿವಿಧ	18 209	25 000	25 000	20 000
Total a C ಒಟ್ಟು	3 80,498	4 53 000	4 57 000	4 62 000

(a) Shown under "d Tools and Plant"

d ಉಪಕರಣ ಮತ್ತು ಸ್ಥಳೀಯ ವಸ್ತು ವಿವರಿಸಿದ ಶೀರ್ಷಿಕೆಗಳಲ್ಲಿ ತೋರಿಸಿದೆ

BE

48*

35. INDUSTRIES

ಉದ್ಯಮಗಳು

Minor, Sub and Detailed Heads of Appropriation ವಿನ್ಯೋಗದ ಉಪ, ಒಳ ಮತ್ತು ಸವಿವರಿಸಿದ ಅಂಶಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. D. KOLAR WOOL SPINNING CENTRE— ಕೋಲಾರ ಉಣ್ಣೆ ನೂಲುವ ಕೇಂದ್ರ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೆಚ್ಚ	... 13,716	15,000	16,000	16,600
Dearness Allowance ತುಟ್ಟಿ ಭತ್ಯೆ	... 11,382	12,000	13,000	13,300
Other Allowances ಇತರ ಭತ್ಯೆ	... 318	500	700	900
2. Travelling Allowance ಪ್ರವಾಸ ಭತ್ಯೆ	... 306	500	500	700
3. Other Charges ಇತರ ವೆಚ್ಚ	... 1,898	2,000	2,800	2,500
4. Raw Materials ಕಚ್ಚಾ ಸಾಮಾನು	... 25,022	50,000	40,000	45,000
5. Labour ಕೂಲಿ	... 41,681	40,000	40,000	40,000
6. Repairs and Miscellaneous ದುರಸ್ತಿಗಳು ಮತ್ತು ವಿವಿಧ	... 46,595	15,000	14,000	15,000
7. Depreciation ಇಳವರಿ	1,000	1,000	1,000
Total a D ಒಟ್ಟು	... 1,40,918	1,36,000	1,28,000	1,35,000

ವ್ಯಯ

35 INDUSTRIES

ಉದ್ಯಮಗಳು

Minor and Sub Heads of Appropriation ಅನುಸೂಚಿತ ಉಪ ಮುಖ್ಯ ಒಳ ಶಿಕ್ಷಣಗಳು	Accounts ಲೆಕ್ಕ 1969-70	Budget Est. mated ಆಯವ್ಯಯ ಅಂದಾಜು 1970-71	Revised Est. mated ಪರಿಷ್ಕೃತ ಅಂದಾಜು 1970-71	Budget Est. mated ಆಯವ್ಯಯ ಅಂದಾಜು 1971-7
a Industries ಉದ್ಯಮಗಳು				
a E WORKING EXPENSES OF GOVERNMENT COMMERCIAL UNDERTAKINGS ಸರ್ಕಾರಿ ವಾಣಿಜ್ಯೋದ್ಯಮಗಳ ಒಳ್ಳೆ ವೆಚ್ಚ				
(I) SANDAL OIL FACTORY MYSORE ಸಂಧವಳ್ಳಿ ಕಾಳು ಕೆರೆ ಮೈಸೂರು	1 66 74 098	1 75 07 000	1 59 90 000	1 70 80 000
(II) SANDAL OIL FACTORY SHIMOGA ಸಂಧವಳ್ಳಿ ಕಾಳು ಕೆರೆ ಶಿಮೋಗ	99 60 601	1 01 15 000	96 08 000	1 02 00 000
(III) GOVT SOAP FACTORY ಸರ್ಕಾರಿ ಕಾಳು ಕೆರೆ ಮೈಸೂರು	2 08 16 348	9 66 10 000	3 31 10 000	3 71 30 000
(IV) CENTRAL INDUSTRIAL WORKSHOP ಸಂಖ್ಯೆ 100, ಮೈಸೂರು ವರ್ಕಶಾಪ	32 77 782	37 15 000	34 15 000	34 88 000
(V) GOVERNMENT ELECTRIC FACTORY ಸರ್ಕಾರಿ ವಿದ್ಯುತ್ ಕಾರ್ಖಾನೆ	1 70 47 528	1 60 57 000	1 99 54 000	1 91 15 000
" " " " " "	39 30 873	49 95 000	39 70 000	47 13 000
" " " " " "	54 437	1 52 000	1 15 000	1 27 000
(VIII) GOVT CENILAL WORKSHOP MIRCANA ಸಂಖ್ಯೆ 100, ವರ್ಕಶಾಪ ಮಿರ್ಕಾನ	3 73 175	5 49 000	4 75 000	3 90 000
(IX) GOVT SILK WEAVING FACTORY MYSORE ಸರ್ಕಾರಿ ರೇಷ್ಮೆ ತಯಾರಿಕೆ ಕಾರ್ಖಾನೆ ಮೈಸೂರು	96 32 188	41 48 000	31 79 000	38 27 000
(X) GOVT SILK FILATURE KANAKAPURA ಸರ್ಕಾರಿ ರೇಷ್ಮೆ ಫಿಲೇಚರಿ ಕನ್ನಡ	27 37 569	34 19 000	33 86 000	36 62 000
(XI) GOVERNMENT SPUN SILK MILLS CHANNAPATNA ಸರ್ಕಾರಿ ಸ್ಪಿನ್ ಸಿಲ್ಕ್ ಮಿಲ್ಸ್ ಚನ್ನಪಟ್ಟಣ	52 47 847	60 88 000	56 95 000	66 88 000
(XII) GOVT SILK FILATURES MYSORE ಸರ್ಕಾರಿ ರೇಷ್ಮೆ ಫಿಲೇಚರಿ ಮೈಸೂರು	1 09 54 703	1 28 50 000	21 26 000	99 76 000
(XIII) GOVT SILK FILATURES T NARASIPUR ಸರ್ಕಾರಿ ರೇಷ್ಮೆ ಫಿಲೇಚರಿ ತನಕಿಪುರ			49 53 000	61 30 000
(XIV) GOVT SILK FILATURES CHAMARAJANAGAR ಸರ್ಕಾರಿ ರೇಷ್ಮೆ ಫಿಲೇಚರಿ ಚಾಮರಾಜನಗರ			26 84 000	31 90 000
(XV) GOVT SILK FILATURES SANTENABAHALLY ಸರ್ಕಾರಿ ರೇಷ್ಮೆ ಫಿಲೇಚರಿ ಸಂತೆನಾಬಳ್ಳಿ			26 14 000	32 18 000
(XVI) GOVT SILK FILATURES KOLLEGAL ಸರ್ಕಾರಿ ರೇಷ್ಮೆ ಫಿಲೇಚರಿ ಕೊಲ್ಲೆಗಲ	67 16 940	84 47 000	57 97 000	67 43 000
(XVII) GOVT SILK FILATURES MOMBALI ಸರ್ಕಾರಿ ರೇಷ್ಮೆ ಫಿಲೇಚರಿ ಮಂಬಲಿ			17 50 000	17 80 000
(XVIII) GOVT SILK FILATURES MUDIGONDAM ಸರ್ಕಾರಿ ರೇಷ್ಮೆ ಫಿಲೇಚರಿ ಮುಡಿಗಂದಮ			19 24 000	21 70 000
Total a F ಒಟ್ಟು	10 04 29 079	11 51 52 000	12 04 00 000	13 29 32 000

ವ್ಯಯ

35 INDUSTRIES

ಉದ್ಯಮಗಳು

Minor, Sub and Detailed Heads of Appropriation ಸೂಚಕಗಳಾದ ಉಪ, ಸಬ್ ಮತ್ತು ಸವರದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸರಿಪ್ಪಡಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
* E (ii) SANDAL OIL FACTORY, SHIMOGA-- ಗಂಧಕಾಯಿ ಕಾರ್ಖಾನೆ, ಶಿಮೋಗಾ--				
1 Raw Materials ಉಕ್ಕು ಸಾಮಗ್ರಿಗಳು	84,70,576	85,00,000	80,00,000	85,00,000
2 Establishment Charges ಸ್ಥಾಪನೆ ವೆಚ್ಚ	1,26,661	1,35,000	1 35 000	1,36,700
3 Labour ಕೆಲಸ	2,40 439	2,00,000	2,25,000	2,30,000
4 Depreciation ಇಳವಳಿ	1,04 686	1,40,000	1,16,000	1,29,000
5 Repairs and Miscellaneous ದುರಸ್ತಿಗಳು ವಿವಿಧ ವಿಧ	8,15,338	8,30,000	8 85,000	8,87,300
6 Renewal and replacement ನವೀಕರಣ ಮತ್ತು ಪುನಿಶ್ಚಾರಣೆ	...	15,000	85,000	10,000
7 Interest on Capital ಉಳಿತಾಯದ ಮೇಲಿನ ಬಡ್ಡಿ	1,46,412	2,50,000	1,87,000	2,50,000
8 Contribution to Provident Fund ಭವಿಷ್ಯ ನಿಧಿಗೆ ಅಂದಾಜು	21,489	20,000	70 000	27,000
9 General Reserve for Rehabilitation ಪುನಿಶ್ಚಾರಣೆಗಾಗಿ ಸಾಮಾನ್ಯ ಮಿಷನ್	40,000	40,000	40,000	40,000
10 Deduct Amount transferred to Deprecia- tion Reserves Fund and to Deposits and Other Funds of Govt Commercial Undertakings ಪರಿಷ್ಕರಿಸಿದ ಮಿಷನ್ ನಿಧಿಗೆ ಮತ್ತು ಬೇರೆ ರೀತಿಯ ಪರಿಷ್ಕರಿಸಿದ ಮಿಷನ್ ನಿಧಿಗಳಿಗೆ ಹಾಗೂ ಇತರ ನಿಧಿಗಳಿಗೆ ವರ್ಗಾಯಿಸಿದ ಮೊತ್ತಗಳು		15,000	85,000	10 000
Total * E (ii) ಒಟ್ಟು	99,65,601	1,01,15,000	96,58,000	1,02,00,000

ವ್ಯಯ

35 INDUSTRIES

ಉದ್ಯಮಗಳು

Minor Sub and Detailed Heads of Appropriation ಪ್ರಾಥಮಿಕ-ರೀತಿಯ, ಉಪ-ವರ್ಗ, ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಯವ್ಯಯ 1970-71	Revised Estimates ಸುಧಾರಿತ ಆಯವ್ಯಯ 1970-71	Bal. of Estimates ಆಯವ್ಯಯ ಆಯವ್ಯಯ 1971-72
a E (iv) CENTRAL INDUSTRIAL WORKSHOP — ಕೇಂದ್ರೀಯ ಉದ್ಯಮಗಳ ವರ್ಗಾವಣೆ —				
Raw Materials ಉಪ್ಪು ಸಾಮಗ್ರಿಗಳು	12 43,772	16,00 000	13 40 000	14 00 000
Establishment Charges ಸ್ಥಾಪನಾ ವೆಚ್ಚ	1,38 304	1,59 000	1 45 000	1 62 400
Labour ಕೆಲಸ	8 91 763	8 00 000	8 00 000	8 00 000
Repairs and Miscellaneous ಮರಿಕೆಗಳು ಮತ್ತು ವಿವಿಧ	2 64,699	3,70 000	3 70 000	3 70 000
Depreciation ಇಳವಡಿ	2,22,312	2 25 000	2 00 000	2 00 000
Interest on Capital ಉದ್ಯಮಗಳ ಮೇಲಿನ ಲಾಭ	5,16 932	5 70 000	5 50 000	5 50 000
Renewal and Replacement ನವೀಕರಣ ಮತ್ತು ಪುನರ್ವಿನ್ಯಾಸ		50 000	50 000	
Deduct—Amount Transferred to Depreciation Reserve Fund ಮಾನ್ಯ ಇಳವಡಿ ಖಾತೆಯ ನಿಧಿ ವರ್ಗಾವಣೆ ಮಾಡಲಾಗಿದೆ		50 000	50 000	
Total a E (iv) ಒಟ್ಟು	32,77,782	37 15 000	34 15 000	34 68 000
a F (v) GOVT ELECTRIC FACTORY ಸರ್ಕಾರಿ ವಿದ್ಯುತ್ ಕಾರ್ಖಾನೆ				
Raw Materials ಉಪ್ಪು ಸಾಮಗ್ರಿಗಳು	93,90,445	95 69,000	1 23 69 000	1,20 00 000
Establishment Charges ಸ್ಥಾಪನಾ ವೆಚ್ಚ	8 72 025	8 80 000	8 85 000	8 89 500
Labour ಕೆಲಸ	27,42 377	26,50 000	25 50 000	28 50 000
Repairs and Miscellaneous ಮರಿಕೆಗಳು ಮತ್ತು ವಿವಿಧ	13 37,860	5,53 000	5,50 000	6 00 500
Labour Welfare ಕಾರ್ಮಿಕ ಕಲ್ಯಾಣ	3,49 366	3,50 000	3 50 000	3,75 000
Depreciation ಇಳವಡಿ	2,44,464	3,00 000	3 00 000	3 50 000
Interest on Capital ಉದ್ಯಮಗಳ ಮೇಲಿನ ಲಾಭ	21,10,991	22,50,000	20,50 000	20 50 000
Renewal and Replacement ನವೀಕರಣ ಮತ್ತು ಪುನರ್ವಿನ್ಯಾಸ	14 519	2,50 000	1,20 000	5 00 000
Deduct—Amount Transferred to Depreciation Reserve Fund ಮಾನ್ಯ ಇಳವಡಿ ಖಾತೆಯ ನಿಧಿ ವರ್ಗಾವಣೆ ಮಾಡಲಾಗಿದೆ	14 519	2,50 000	1,20 000	5,00 000
Total a E (v) ಒಟ್ಟು	1,70,47,523	1,60,57,000	1,32,51 000	1,31,15 000

35. INDUSTRIES

ಉದ್ಯಮಗಳು

Minor, Sub and Detailed Heads of Appropriation ಪರಿಷ್ಕರಿಸಿದ ಉಪ, ಅಂತರ ಮತ್ತು ವಿವರ ಅರ್ಜಿಗಳು	Accounts ಕೆ.ಒ. 1970-71	Budget Estimates ಅಂದಾಜು 1970-71	Revised Estimates ಸುಧಾರಿಸಿದ ಅಂದಾಜು 1970-71	Budget Estimates ಅಂದಾಜು 1971-72
a. E (vi) MYSORE IMPLEMENTS FACTORY, HASSAN. - ಮೈಸೂರು ಉದ್ದೇಶನ ಕಾರ್ಖಾನೆ, ಹಾಸನ				
Raw Materials ಉಪ್ಪು ಸಾಮಗ್ರಿಗಳು ...	18,67,949	30,00,000	18,00,000	25,00,000
Establishment Charges ಸ್ಥಾಪನೆ ವೆಚ್ಚ ...	2,17,631	2,20,000	2,20,000	2,17,400
Labour ಕೂಲಿ ...	6,17,492	5,00,000	6,00,000	6,00,000
Repairs and Miscellaneous ದುರಸ್ತಿಗಳು ಮತ್ತು ವಿವಿಧ ...	1,70,191	1,25,000	5,00,000	5,25,000
Depreciation ಇಳವಡಿ ...	2,00,000	2,50,000	2,00,000	2,00,000
Interest on Capital ಬಂಡವಾಳದ ಮೇಲಿನ ಬಡ್ಡಿ ...	6,17,359	6,00,000	6,50,000	6,70,000
Renewal and Replacement ನವೀಕರಣ ಮತ್ತು ವ್ಯತಿರ್ಯವೆ ...	25,751	1,00,000	1,00,000	1,00,000
Deduct-Amount Transferred to Depreciation Reserve Fund. ವಹಾ-ಇಳವಡಿ ನಿಧನು ನಿಧಿಗೆ ವರ್ಗಾಯಿಸಿದ ರೂಪಾಯಿ ...	25,751	1,00,000	1,00,000	1,00,000
Total a. E (vi) ಜುಮ್ಮಾ ...	39,59,873	49,95,000	39,70,000	47,13,000
a. E (vii) BOARD OF MINERAL DEVELOPMENT. ಮಿನರಾಲ್‌ಗಳ ವಿಕಾಸ ವೋರ್ದ್				
MINING AND TRANSPORT DEPARTMENTS ಗಣಿ ಮತ್ತು ಸಾರಿಗೆ ಇಲಾಖೆಗಳು				
Raw Materials ಉಪ್ಪು ಸಾಮಗ್ರಿಗಳು	2,000	1,000*	...
Establishment Charges ಸ್ಥಾಪನೆ ವೆಚ್ಚ ...	31,007*	18,200	19,200	15,300
Repairs and Miscellaneous ದುರಸ್ತಿ ಮತ್ತು ವಿವಿಧ ...	17,310*	30,000	18,800*	35,000
Transport and Shipping Charges ಸಾರಿಗೆ ಮತ್ತು ಹಡಗು ವೆಚ್ಚ ...	3,120	1,00,800	75,000	75,700
Depreciation ಇಳವಡಿ
Labour ಕೂಲಿ	1,000	1,000	1,000
Interest on Capital ಬಂಡವಾಳದ ಮೇಲಿನ ಬಡ್ಡಿ
Total a. E (viii) ಜುಮ್ಮಾ ...	54,437	1,52,000	1,15,000	1,27,000

*Includes Expenditure of Transport Department/ಸಾರಿಗೆ ಇಲಾಖೆ ವೆಚ್ಚ ವನು ಸೇರಿ

35. INDUSTRIES

ಉದ್ಯಮಗಳು

Minor Sub and Detailed Heads of Appropriation ದಿವಿ-ದಿವಿ-ಗಲಿ ಮತ್ತು ವಿವರಿಸಿದ ಅನುಭವಗಳು	Accounts ಲೆಕ್ಕ 1969-70	Budget Estimates ಅಂದಾಜು ಮತ್ತು 1970-71	Revised Estimates ಸುಧಾರಿತ ಅಂದಾಜು ಮತ್ತು 1970-71	Budget Estimates ಅಂದಾಜು ಮತ್ತು 1971-72
A E (viii) GOVT CENTRAL WORK SHOP, MERCARA — ಸರ್ಕಾರಿ ಸೆಂಟ್ರಲ್ ವರ್ಕ್‌ಶಾಪ್, ಮರ್ಕಾರಿ—				
Raw Materials ಕच्ಚು ಸಾಮಗ್ರಿಗಳು	1 50 268	3 00 000	2 60 000	2 00 000
Establishment Charges ಸ್ಥಾಪನೆ ವೆಚ್ಚ	71 242	1 09 000	1,00 000	84 400
Labour ಕಾರ್ಮಿಕರು	42 842	50 000	35 000	21 000
Repairs and Miscellaneous ಮರ್ಮ ಮತ್ತು ವಿವಿಧ	41 485	35 000	35 000	29 600
Depreciation ಇಳವಳಿ	14 000	15 000	15 000	15 000
Interest on Capital ಒಡವೆಯ ಮೇಲಿನ ಬಡ್ಡಿ	53 333	40 000	40 000	40 000
Renewal and Replacement ನವೀಕರಣ ಮತ್ತು ಪರಿಷ್ಕರಣೆ				
Deduct Amount transferred to Depreciation Reserve Fund ಮಾನ್ಯ ಇಳವಳಿ ನಿಧನಿಗೆ ರವಾನೆಯಾದ ಮೊತ್ತಗಳು				
Total A E (viii) ಒಟ್ಟು	3 73 175	5 48 000	4 75 000	3 90 000

35. INDUSTRIES

ಉದ್ಯಮಗಳು

Minor, Sub and Detailed Heads of Appropriation ನಿರ್ದಿಷ್ಟವಾದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. E (vi) MYSORE IMPLEMENTS FACTORY, HASSAN.— ಮೈಸೂರು ಉಪಕರಣ ಕಾರ್ಖಾನೆ, ಹಾಸನ				
Raw Materials ಕಚ್ಚಾ ಸಾಮಾನುಗಳು ...	18,07,900	30,00,000	18,00,000	25,00,000
Establishment Charges ಸ್ಥಾಪನೆ ವೆಚ್ಚ ...	2,17,631	2,20,000	2,20,000	2,17,400
Labour ಕೂಲಿ ...	6,17,492	5,00,000	6,00,000	6,00,000
Repairs and Miscellaneous ದುರಸ್ತಿಗಳು ಮತ್ತು ವಿವಿಧ ...	4,70,491	4,25,000	5,00,000	5,25,600
Depreciation ಇಳವರಿ ...	2,00,000	2,50,000	2,00,000	2,00,000
Interest on Capital ಬಂಡವಾಳದ ಮೇಲಿನ ಬಡ್ಡಿ ...	6,17,359	6,00,000	6,50,000	6,70,000
Renewal and Replacement ನವೀಕರಣ ಮತ್ತು ಪ್ರತಿಸ್ಥಾಪನೆ ...	25,751	1,00,000	1,00,000	1,00,000
Deduct—Amount Transferred to Depreciation Reserve Fund. ವಸಾ-ಇಳವರಿ ಮೊತ್ತವು ನಿಧಿಗೆ ವರ್ಗಾಯಿಸಿದ ಮೊತ್ತಗಳು ...	25,751	1,00,000	1,00,000	1,00,000
Total a. E (vi) ಜುಮ್ಮಾ ...	39,30,873	49,95,000	39,70,000	47,13,000
a. E (vii) BOARD OF MINERAL DEVELOPMENT. ವಿನಿಷ್ಕಾಢಿವೃದ್ಧಿ ಮಂಡಲಿ				
MINING AND TRANSPORT DEPARTMENTS ಗಣಿ ಮತ್ತು ಸಾರಿಗೆ ಇಲಾಖೆಗಳು				
Raw Materials ಕಚ್ಚಾ ಸಾಮಾನುಗಳು	2,000	1,000*	...
Establishment Charges ಸ್ಥಾಪನೆ ವೆಚ್ಚ ...	34,007*	18,200	19,200	15,300
Repairs and Miscellaneous ದುರಸ್ತಿ ಮತ್ತು ವಿವಿಧ ...	17,310*	30,000	18,800*	35,000
Transport and Shipping Charges ಸಾರಿಗೆ ಮತ್ತು ಹಡಗು ವೆಚ್ಚ ...	3,120	1,00,800	75,000	75,700
Depreciation ಇಳವರಿ
Labour ಕೂಲಿ	1,000	1,000	1,000
Interest on Capital ಬಂಡವಾಳದ ಮೇಲಿನ ಬಡ್ಡಿ
Total a. E (viii) ಜುಮ್ಮಾ ...	54,437	1,52,000	1,15,000	1,27,000

*Includes Expenditure of Transport Department / ಸಾರಿಗೆ ಇಲಾಖೆಯ ವ್ಯಯವು ಸೇರಿರುತ್ತದೆ.

ವ್ಯಯ

35. INDUSTRIES

ಉದ್ಯಮಗಳು

Minor Sub and Detailed Heads of Appropriation ನಿರ್ದಿಷ್ಟಪಡಿಸಿದ ಉಪ ಉದ್ಯಮಗಳ ನಡವಳಿ ಒಳಿತುಗಳ	Accounts ಲೆಕ್ಕ 1969-70	Budget Estimates ಆಯವ್ಯಯದ ಅಂದಾಜು 1970-71	Revised Estimates ಸುಧಾರಿತ ಅಂದಾಜು 19 0-71	Budget Estimates ಆಯವ್ಯಯದ ಅಂದಾಜು 1971-72
a E (VIII) GOVT CENTRAL WORK SHOP MERCARA — ಸರ್ಕಾರಿ ಕೇಂದ್ರೀಯ ಕಾರ್ಖಾನೆ, ಮೆರ್ಕಾರಿ—				
Raw Materials ಉತ್ಪಾದಕವಸ್ತುಗಳು	1 50 268	3 00 000	2 50 000	2 00 000
Establishment Charges ಉದ್ಯಮ ವೆಚ್ಚ	71 242	1 09 000	1 00 000	84 400
Labour ಕೆಲಸ	42 842	50 000	35 000	21 000
Repairs and Miscellaneous ದುರಸ್ತಿ ಮತ್ತು ವಿವಿಧ	41 485	35 000	35 000	29 600
Depreciation ಇಳವಳಿ	14 000	15 000	15 000	15 000
Interest on Capital ಉಪಯೋಗದ ಮೇಲಿನ ಒಡ್ಡೆ	53 338	40 000	40 000	40 000
Renewal and Replacement ನವೀಕರಣ ಮತ್ತು ಪರಿಷ್ಕಾರ				
Deduct Amount transferred to Depreciation Reserve Fund ಮಾನ್ಯ ಇಳವಳಿ ನಿಧನಿಗೆ ವರ್ಗಾಯಿಸಿದ ಮೊತ್ತ				
Total a E (VIII) ಒಟ್ಟು	3 73 175	5 49 000	4 75 000	3 90 000

35. INDUSTRIES

ಉದ್ಯಮಗಳು

Minor, Sub and Detailed Heads of Appropriation ಅನುಸೂಚಿತ ಉಪ, ಅಂತರಸೂಚಿತ ಸೂಚಿತ ಉದ್ದೇಶಗಳು	Accounts ಕೌ, 1970-71	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
a. E. (ix) GOVERNMENT SILK WEAVING FACTORY, MYSORE ಸರ್ಕಾರಿ ಶಿಲ್ಕ ಬೀಜು ಬೀಜು ಕಾರ್ಖಾನೆ, ಮೈಸೂರು				
Raw Material ಉಕ್ಕು ಸಾಮಗ್ರಿಗಳು	15,16,321	28,00,000	20,00,000	25,00,000
Establishment Charges ಸ್ಥಾಪನೆ ವೆಚ್ಚ	2,00,191	2,21,000	2,00,000	2,25,000
Labour ಕೂಲಿ	2,97,608	1,00,000	3,00,500	1,00,000
Repairs and Miscellaneous ದುರಸ್ತಿ ಮತ್ತು ವಿವಿಧ	2,55,702	3,50,000	3,00,000	3,00,000
Depreciation ಇಳವಳಿ	86,731	77,000	1,28,500	1,01,700
Interest on Capital ಬಡ್ಡಿಯ ಮೇಲಿನ ಬಡ್ಡಿ	2,75,720	3,00,000	2,50,000	3,00,000
Renewal and Replacement ನವೀಕರಣ ಮತ್ತು ಪ್ರತಿಷ್ಠಾಪನೆ	12,163	15,000	...	30,000
Deduct—Amount Transferred to Depreciation Reserve Fund ಮಾನ್ಯ ಇಳವಳಿ ನಿಧಿಗೆ ವರ್ಗಾಯಿಸಿದ ಮೊತ್ತಗಳು	12,163	15,000	...	30,000
Total a. E. (ix) ಒಟ್ಟು	26,32,188	41,18,000	31,79,000	38,27,000
a. E. (x) GOVERNMENT SILK FILATURE, KANAKAPURA ಸರ್ಕಾರಿ ಶಿಲ್ಕ ಬೀಜು ಬೀಜು ಕಾರ್ಖಾನೆ, ಕನಕಪುರ				
Raw Materials ಉಕ್ಕು ಸಾಮಗ್ರಿಗಳು	20,29,756	25,00,000	26,00,000	28,00,000
Establishment Charges ಸ್ಥಾಪನೆ ವೆಚ್ಚ	1,16,100	1,21,000	1,20,000	1,26,200
Labour ಕೂಲಿ	3,45,137	1,87,000	1,00,000	4,50,000
Repairs and Miscellaneous ದುರಸ್ತಿ ಮತ್ತು ವಿವಿಧ	1,51,200	2,15,000	1,85,000	2,00,800
Depreciation ಇಳವಳಿ	...	25,000	5,000	8,000
Interest on Capital ಬಡ್ಡಿಯ ಮೇಲಿನ ಬಡ್ಡಿ	92,067	68,000	76,000	77,000
Renewal and Replacement ನವೀಕರಣ ಮತ್ತು ಪ್ರತಿಷ್ಠಾಪನೆ
Deduct—Amount Transferred to Depreciation Reserve Fund ಮಾನ್ಯ ಇಳವಳಿ ನಿಧಿಗೆ ವರ್ಗಾಯಿಸಿದ ಮೊತ್ತಗಳು
Total a. E. (x) ಒಟ್ಟು	27,37,569	31,19,000	33,86,000	36,62,000

ವ್ಯಯ
35 INDUSTRIES
ಉದ್ಯಮಗಳು

Major Sub and Detailed Heads of Appropriation ಮುಖ್ಯ ಗುಣಕ ಮತ್ತು ವಿವರಣೆಗಳ ಮೇಲೆ ವ್ಯಯ	Accounts ಉದ್ಯಮಗಳು 1968-69	Budget Estimates ಅಂದಾಜು ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
a E (xi) Government Spun Silk Mills Channarayana— ಸರ್ಕಾರಿ ಉಣ್ಣೆ ಬಟ್ಟೆ ದಾರ ತಯಾರಿಕೆ ಕಾರ್ಖಾನೆ				
Raw Materials ಉಣ್ಣೆ ಬಟ್ಟೆ ದಾರ	26 64 082	30 00 000	28 00 000	36 00 000
Establishment Charges ಸ್ಥಾಪನೆ ವೆಚ್ಚ	2 24 450	2 56 000	2 45 000	2 61 000
Labour ಕೆಲಸ	10 39 628	11 50 000	11 00 000	11 40 000
Repairs and Miscellaneous ಠಾಣೆ ಮತ್ತು ವಿವಿಧ	4 73 257	5 00 000	5 50 000	5 01 000
Depreciation ಇಳವಳಿ	1 84 910	5 00 000	3 45 000	5 10 000
Interest on Capital ಠಾಣೆ ಮೇಲಿನ ಬಡ್ಡಿ	6 61 513	6 76 000	6 50 000	6 76 000
Renewal and Replacement ನವೀಕರಣ ಮತ್ತು ಪರಿಷ್ಕರಣೆ				
Deduct—Amount transferred to Depreciation Reserve Fund ಮಾನ್ಯತೆ ಇಳವಳಿ ಮೊತ್ತವು ಇಳವಳಿ ಮೊತ್ತಕ್ಕೆ ವರ್ಗಾಯಿಸಿದ ಮೊತ್ತ				
Total a E (xi) ಒಟ್ಟು	52 47 847	60 88 000	56 90 000	66 88 000
a E (xii) GOVERNMENT SILK FILATURES Mysore ಸರ್ಕಾರಿ ಉಣ್ಣೆ ಬಟ್ಟೆ ದಾರ ತಯಾರಿಕೆ ಕಾರ್ಖಾನೆ				
Raw Materials ಉಣ್ಣೆ ಬಟ್ಟೆ ದಾರ	81 01 159	1 00 55 000	18 01 000	22 90 000
Establishment Charges ಸ್ಥಾಪನೆ ವೆಚ್ಚ	2 83 092	3 07 000	1 00 000	1 06 800
Repairs and Miscellaneous ಠಾಣೆ ಮತ್ತು ವಿವಿಧ	3 80 935	2 43 000	77 000	96 800
Depreciation ಇಳವಳಿ	1 61 199	1 43 000	44 700	43 600
Labour ಕೆಲಸ	14 70 771	16 39 000	3 01 100	3 33 800
Interest on Capital ಠಾಣೆ ಮೇಲಿನ ಬಡ್ಡಿ	5 51 497	4 63 000	91 000	1 03 000
Renewal and Replacement ನವೀಕರಣ ಮತ್ತು ಪರಿಷ್ಕರಣೆ				
Deduct—Amount transferred to Depreciation Reserve Fund ಮಾನ್ಯತೆ ಇಳವಳಿ ಮೊತ್ತವು ಇಳವಳಿ ಮೊತ್ತಕ್ಕೆ ವರ್ಗಾಯಿಸಿದ ಮೊತ್ತ				
Total a E (xii) ಒಟ್ಟು	1 09 54 703	1 28 50 000	24 26 000	29 76 000

35. INDUSTRIES

ಉದ್ಯಮಗಳು

Minor Sub and Detailed Heads of Appropriation ವಿಂಗಡಿಸಿದ ಉದ್ಯಮ, ಒಳ ಹಾಗೂ ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimate ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. E. (xiii) Government Silk Filatures, T. Narasipur— ಸರ್ಕಾರಿ ರೇಷ್ಮೆ ಓಲೇಚರ್ಲ, ಟಿ. ನರಸಿಪುರ—				
Raw Materials ಕಚ್ಚಾ ಸಾಮಾನುಗಳು	40,00,000	50,00,000
Establishment Charges ಸ್ಥಾಪನೆ ವೆಚ್ಚ	1,10,000	1,03,100
Labour ಕೂಲಿ	5,78,800	7,07,000
Repairs and Miscellaneous ದುರಸ್ತಿ ಮತ್ತು ವಿವಿಧ	85,700	1,47,000
Depreciation ಇಳಿಪರಿ	47,500	47,900
Interest on Capital ಬಂಡವಾಳದ ಮೇಲಣ ಬಡ್ಡಿ	1 31,000	1,25,000
Renewal and Replacement ನವೀಕರಣ ಮತ್ತು ಪ್ರತಿಸ್ಥಾಪನೆ
Deduct.—Amount transferred to Deprecia- tion Reserve Fund ವಜಾ—ಇಳಿಪರಿ ಮೀಸಲು ನಿಧಿಗೆ ವರ್ಗಾಯಿಸಿದ ಮೊಬಲಗು
Total a E (xiii) ಜುಮ್ಮಾ	49,53,000	61,30,000
a. E (xiv) GOVERNMENT SILK FILATURES, CHAMARAJANAGAR ಸರ್ಕಾರಿ ರೇಷ್ಮೆ ಓಲೇಚರ್ಲ, ಚಾಮರಾಜನಗರ				
Raw Materials ಕಚ್ಚಾ ಸಾಮಾನುಗಳು	20,90,000	25,00,000
Establishment Charges ಸ್ಥಾಪನೆ ವೆಚ್ಚ	35,600	51,000
Labour ಕೂಲಿ	3,36,700	3,60,000
Repairs and Miscellaneous ದುರಸ್ತಿಗಳು ಮತ್ತು ವಿವಿಧ	57,200	50,000
Depreciation ಇಳಿಪರಿ	24,300	25,000
Interest on Capital ಬಂಡವಾಳದ ಮೇಲಣ ಬಡ್ಡಿ	1,40,200	2,04,000
Renewal and Replacement ನವೀಕರಣ ಮತ್ತು ಪ್ರತಿಸ್ಥಾಪನೆ
Deduct—Amount Transferred to Deprecia- tion Revenue Fund ವಜಾ—ಇಳಿಪರಿ ಮೀಸಲು ನಿಧಿಗೆ ವರ್ಗಾಯಿಸಿದ ಮೊಬಲಗು
Total a E (xiv) ಜುಮ್ಮಾ	26,84,000	31,90,000

35 INDUSTRIES
ಉದ್ಯಮಗಳು

Minor, Sub and Detailed Heads of Appropriation ವಿವರಣಿಸಿದ ಉಪ ಮತ್ತು ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
a E (xv) GOVERNMENT SILK FILATURES, SANTHEMARANAHALLI ಸರ್ಕಾರಿ ಶಿಲ್ಕು ತಿಳಿಪುಡಿ ಕಾರ್ಖಾನೆ, ಸಂತೆಮರನಹಳ್ಳಿ				
Raw Materials ಕच्ಚು ಸಾಮಗ್ರಿಗಳು		.	20,07,000	24,00,000
Establishment Charges ಸ್ಥಾಪನೆ ವೆಚ್ಚ	.		60,000	53,400
Repairs and Miscellaneous ಮರಿಕೆ ಮತ್ತು ವಿವಿಧ			57,200	95,000
Depreciation ಇಳವಡಿ			34,300	35,000
Labour ಕೆಲಸ			3,00,000	4,03,600
Interest on Capital ಒಡವುಗಳ ಮೇಲಿನ ಬಡ್ಡಿ			1,62,500	2,31,600
Renewal and Replacement ಮುನೀರಿಕೆ ಮತ್ತು ಪ್ರತಿಷ್ಠಾಪನೆ	..			
Deduct—Amount transferred to Deprecia- tion Reserve Fund ಮಾತು - ಇಳವಡಿ ನಿಧಿಯಲ್ಲಿ ವರ್ಗಾಯಿಸಿದ ಮೊತ್ತಗಳು		.		
Total a E (xv) ಒಟ್ಟು		.	26,14,000	32,18,000
a, E (xvi) GOVERNMENT SILK FILATURES, KOLLEGAL -- ಸರ್ಕಾರಿ ಶಿಲ್ಕು ತಿಳಿಪುಡಿ ಕಾರ್ಖಾನೆ ಕೊಲ್ಲೇಗಲ್				
Raw Materials ಕच्ಚು ಸಾಮಗ್ರಿಗಳು	43,50,333	58,14,000	40,00,000	50,00,000
Establishment Charges ಸ್ಥಾಪನೆ ವೆಚ್ಚ	2,32,577	2,55,000	1,93,100	1,75,000
Wages ಮಜೂರಿ	10,76,531	12,00,000	9,16,700	8,16,300
Repairs and Miscellaneous ಮರಿಕೆ ಮತ್ತು ವಿವಿಧ	6,53,735	7,88,000	4,89,300	5,00,800
Depreciation ಇಳವಡಿ	63,650	42,000	27,000	27,000
Interest on Capital ಒಡವುಗಳ ಮೇಲಿನ ಬಡ್ಡಿ	3,40,094	3,78,000	1,71,000	2,24,000
Renewal and Replacement ಮುನೀರಿಕೆ ಮತ್ತು ಪ್ರತಿಷ್ಠಾಪನೆ
Deduct—Amount transferred to Deprecia- tion Reserve Fund ಮಾತು - ಇಳವಡಿ ನಿಧಿಯಲ್ಲಿ ವರ್ಗಾಯಿಸಿದ ಮೊತ್ತಗಳು
Total a, E (xvi) ಒಟ್ಟು	67,16,910	84,47,000	57,97,000	

35. INDUSTRIES.
ಉದ್ಯಮಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಜು 1970-71	Revised Estimates ಪರಿಷ್ಕೃತ ಆಂದಾಜು 1970-71	Budget Estimates ಆಯವ್ಯಯ ಆಂದಾಜು 1971-72
a E (xvii) GOVERNMENT SILK FILATURES, MOMBALLY.— ಸರ್ಕಾರಿ ರೇಷ್ಮೆ ಫಿಲೇಚರ್ ಕಾರ್ಖಾನೆ, ಮಾಂಬಳ್ಳಿ				
Raw Materials ಕಚ್ಚಾ ಸಾಮಾನುಗಳು	13,32,000	13,00,000
Establishment Charges ಸ್ಥಾಪನೆ ವೆಚ್ಚ	36,800	33,700
Wages ಮಜೂರಿ	1,51,200	1,68,000
Repairs and Miscellaneous ದುರಸ್ತಿ ಮತ್ತು ವಿವಿಧ	1,20,000	1,52,300
Depreciation ಇಳವರಿ	26,000	21,000
Interest on Capital ಬಂಡವಾಳದ ಮೇಲಿನ ಬಡ್ಡಿ	84,000	1,05,000
Renewal and Replacement ನವೀಕರಣ ಮತ್ತು ಪ್ರತಿಸ್ಥಾಪನೆ
Deduct—Amount transferred to Depreciation Reserve Fund ವಜಾ ಇಳವರಿ ವಿಸ್ತರಣೆ ನಿಧಿಗೆ ವರ್ಗಾಯಿಸಿದ ಮೊಬಲಗು
Total a E (xvii) ಜುಮ್ಮಾ	17,50,000	17,80,000
a. E. (xviii) GOVT. SILK FILATURES, MUDIGONDAM. ಸರ್ಕಾರಿ ರೇಷ್ಮೆ ಫಿಲೇಚರ್ಸ್ ಮೂಡಿಗೊಂಡಂ—				
Raw Materials ಕಚ್ಚಾ ಸಾಮಾನುಗಳು	14,90,000	20,00,000
Establishment Charges ಸ್ಥಾಪನೆ ವೆಚ್ಚ	64,000	58,500
Labour ಕೂಲಿ	1,63,700	1,80,000
Repairs and Miscellaneous ದುರಸ್ತಿ ಮತ್ತು ವಿವಿಧ	1,15,000	1,38,500
Depreciation ಇಳವರಿ	2,000	2,000
Interest on Capital ಬಂಡವಾಳದ ಮೇಲಿನ ಬಡ್ಡಿ	89,300	96,000
Renewal and Replacement ನವೀಕರಣ ಮತ್ತು ಪ್ರತಿಸ್ಥಾಪನೆ
Deduct—Amount transferred to Depreciation Reserve Fund ವಜಾ ಇಳವರಿ ವಿಸ್ತರಣೆ ನಿಧಿಗೆ ವರ್ಗಾಯಿಸಿದ ಮೊಬಲಗು
Total a. E (xviii) ಜುಮ್ಮಾ	19,24,000	24,75,000

EXPENDITURE
ವ್ಯಯ35. INDUSTRIES
ಉದ್ಯಮಗಳು

Minor and Group Sub-Heads of Appropriation ಸೂಚಕ ಮತ್ತು ಸಮೂಹ ಒಳ ಖರ್ಚುಗಳು	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
a F SERICULTURE ಲೇಷ್ ವ್ಯವಸಾಯ				
(A) GENERAL ಸಾಮಾನ್ಯ				
I DIRECTION ನಿರ್ದೇಶನ	(Voted) (ವಜ್ರವ್ಯಯ) 1,41,677	1,60,500	1 85,000	1,90,000
	(Charged) (ವಜ್ರವ್ಯಯ)	1,000	4,000	1,000
II DEMONSTRATION AND FARMS ಪ್ರಯೋಗ ಮತ್ತು ಪ್ರದರ್ಶನ ಕ್ಷೇತ್ರಗಳು	35,61 406	37,75,900	37,85 000	40,17,000
III MULBERRY CULTIVATION ಉಪ್ಪುಸೇತಳ ("ಮಲ್ಬರಿ") ವ್ಯವಸಾಯ	17,435	21,500	20 000	22,000
IV DEVELOPMENT OF SERICULTURE AND ERICULTURE ಉಪ್ಪುಸೇತಳ ಲೇಷ್ ವ್ಯವಸಾಯ ಮತ್ತು ಪರ್ಲೆಡ ಲೇಷ್ ವ್ಯವಸಾಯದ ಅಭಿವೃದ್ಧಿ	39,098	41 200	40 800	44,000
V DEVELOPMENT OF SERICULTURE AS COTTAGE INDUSTRIES ಲೇಷ್ ವ್ಯವಸಾಯವನ್ನು ಗೃಹ ಕೈಗಾರಿಕೆಯಾಗಿ ಅಭಿ ವೃದ್ಧಿಪಡಿಸುವುದು	68,782	66,400	67 000	76,000
VI DEVELOPMENT OF SERICULTURE IN BELGAUM ಬೆಲಗಾಂವುನಲ್ಲಿ ಲೇಷ್ ವ್ಯವಸಾಯದ ಅಭಿವೃದ್ಧಿ	9,495	18 400	14,800	19,000
VII GRAFT NURSERY KANVA ಕಾನವು ಕೆಂಪು ಗ್ರಾಫ್ಟ್ ನರ್ಸರಿ ಕಟ್ಟು	46,350	51,000	49,000	53,000
VIII COMMITTED EXPENDITURE OF THE THIRD FIVE YEAR PLAN ಮೂರನೇ ಐದು-ವರ್ಷದ ಯೋಜನೆಯ ಒಟ್ಟು ಖರ್ಚು	5,62,674	6,41,500	8,23,500	8,16,000
X EXHIBITION ಪ್ರದರ್ಶನ	14,878	18,600	1 02,900	21,000
Total a F (A) Voted ಒಟ್ಟು ಖರ್ಚು	44,61,795	47,95,000	50,88,000	52,58,000
Charged ವಜ್ರವ್ಯಯ	.	1,000	4 000	1,000

35. INDUSTRIES

ಉದ್ಯಮಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. F. SERICULTURE ರೇಷ್ಮೆ ವ್ಯವಸಾಯ				
(A) GENERAL ಸಾಮಾನ್ಯ				
a. F (A) I. DIRECTION— ನಿರ್ದೇಶನ—				
1 Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	24,143	20,000	23,700	21,900
Pay of Establishment ಸಿಬ್ಬಂದಿ ವೇತನ ...	45,102	53,200	62,000	56,300
Dearness Allowances ತುಟ್ಟಿಭತ್ಯೆ ...	38,754	44,000	44,000	45,000
Other Allowances ಇತರ ಭತ್ಯೆ ...	6,718	10,300	11,700	20,800
2 Travelling Allowance ಪ್ರವಾಸ ಭತ್ಯೆ ...	4,711	8,000	12,200	14,500
3 Other Charges ಇತರ ವೆಚ್ಚ				
(Voted) (ಪುರಸ್ಕೃತ) ...	21,749	24,500	30,900	31,000
(Charged) (ಪ್ರಚ್ಛೇತ)	1,000	4,000	1,000
4 Subvention to Mysore Silk Association ಮೈಸೂರು ರೇಷ್ಮೆ ಸಂಘಕ್ಕೆ ಧನ ಸಹಾಯ ...	500	500	500	500
Total a F (A) I (Voted) ಜುಮ್ಮಾ (ಪುರಸ್ಕೃತ) ...	1,41,677	1,60,500	1,85,000	1,50,000
(Charged) (ಪ್ರಚ್ಛೇತ)	1,000	4,000	1,000

ವ್ಯಯ

35 INDUSTRIES

ಉದ್ಯಮಗಳು

Minor Sub and Detailed Heads of Appropriation ಸೂಚನಾತ್ಮಕ ಉಪ-ಛೇದ ಮತ್ತು ಸವಿವರಣಿತ ಛೇದಗಳು	Accounts ಲೆಕ್ಕ 1969-70	Budget Estimates ಅನುಮಾನಿತ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅನುಮಾನಿತ ಅಂದಾಜು 1971-72
a F (A) II DEMONSTRATION AND FARMS* ಪ್ರಯೋಗ ಮತ್ತು ಪರಿಶೋಧನಾ ಕೃಷಿ ಕ್ಷೇತ್ರಗಳು				
1 Establishment Charges— ಸ್ಥಾಪನೆ ವೆಚ್ಚ Pay Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ತುಟ್ಟು ಭತ್ಯೆ Other Allowances ಇತರ ಭತ್ಯೆ	62 165 4 76 961 4 31 957 6 252	62 100 5 31 500 4 60 000 2 800	62 400 5 30 400 4 59 700 7 600	56 000 6 01 000 4 96 400 7 000
2 Travelling Allowance ಪವಾಳ ಭತ್ಯೆ	32 400	24 000	40 000	33 000
3 Other Charges ಇತರ ವೆಚ್ಚ	25 45 391	26 55 500	26 75 500	28 20 600
4 Bonus to Foreign Race Seed Rearing ವಿದೇಶಿ ಜಾತಿಯ ರಾಜಕೀಯ ರಾಜಕೀಯ ಸಾಕು ವರಗಳ ಅಧಿ ರಾಜಕೀಯ	6 274	35 000	10 000	
Total a F (A) II ಒಟ್ಟು	35 61 405	37 75 900	37 80 000	40 17 000
a F (A) III MULBERRY CULTIVATION ಉಪ್ಪಿನ ಕಳೆ ಮತ್ತು ಬಿಟ್ಟು ವ್ಯವಸ್ಥಾಪನೆ				
1 Establishment Charges— ಸ್ಥಾಪನೆ ವೆಚ್ಚ Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ತುಟ್ಟು ಭತ್ಯೆ Other Allowances ಇತರ ಭತ್ಯೆಗಳು	3 420 3 29 4 386	6 500 2 500 6 200 100	4 000 4 900 6 900 100	4 000 4 900 7 000 100
2 Travelling Allowance ಪವಾಳ ಭತ್ಯೆ	430	200	500	00
3 Other Charges ಇತರ ವೆಚ್ಚ	5 923	6 000	5 000	5 000
Total a F (A) III ಒಟ್ಟು	17 435	12 700	15 900	15 900

* Includes Provision and Supply of Disease Free and General
 * ದೋಷರಹಿತ ಲೇಬಲಿಂಗ್ ಉತ್ಪಾದನೆ ಮತ್ತು ಪರಿಶೋಧನೆ
 ಸಾಮಾನ್ಯ ಇವುಗಳ ಸೇರಿಕೆ.

EXPENDITURE
ವ್ಯಯ

35. INDUSTRIES
ಉದ್ಯಮಗಳು

Minor, Sub and Detailed Heads of Appropriation ವಿವರಣೆಗಾರ ಉಪ, ಅಂತರ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1970-71	Budget Estimates ಆಂದಾಯ 1970-71	Revised Estimate ಸಂಶೋಧನೆ 1970-71	Budget Estimates ಆಂದಾಯ 1971-72
a F (A) IV DEVELOPMENT OF SERICULTURE AND EDUCATION.— ಉಕ್ಕು ಕೊರಗಿಸುವಿಕೆ, ವ್ಯವಸಾಯ ಮತ್ತು ಶಾಲೆ ಕಟ್ಟುವಿಕೆ ವ್ಯವಸಾಯ ಅಭಿವೃದ್ಧಿ.—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿ ವೇತನ ...	2,821	1,000	3,500	3,500
Pay of Establishment ಸ್ಥಾಪನೆ ವೆಚ್ಚ ...	16,839	11,700	11,700	15,900
Dearness Allowance ಹೆಚ್ಚುವರಿ ಭತ್ಯೆ ...	12,197	11,200	11,200	15,600
Other Allowances ಇತರ ಭತ್ಯೆ ...	1,691	1,300	1,600	1,200
Travelling Allowance ಪ್ರವಾಸ ಭತ್ಯೆ ...	543	1,000	1,300	1,300
3 Other Charges ಇತರ ವೆಚ್ಚ ...				
	5,604	6,000	6,600	6,500
Total a F (A) IV ಒಟ್ಟು ...	39,098	11,200	40,800	41,000
a. F (A) V DEVELOPMENT OF SERICULTURE AS COTTAGE INDUSTRY ಉಕ್ಕು ಕೊರಗಿಸುವಿಕೆ, ವ್ಯವಸಾಯ ಮತ್ತು ಗೂಡು ಕಟ್ಟುಗಾರಿಕೆಯಲ್ಲಿ ಅಭಿವೃದ್ಧಿ ಕೊಡುವಿಕೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೆಚ್ಚ ...	29,051	27,800	27,800	33,000
Dearness Allowance ಹೆಚ್ಚುವರಿ ಭತ್ಯೆ ...	21,935	22,000	22,000	25,400
Other Allowances ಇತರ ಭತ್ಯೆ ...	928	1,100	1,200	1,100
2 Travelling Allowance ಪ್ರವಾಸ ಭತ್ಯೆ ...				
	2,582	1,500	2000	2500
3 Other Charges ಇತರ ವೆಚ್ಚ ...				
	14,276	11,600	14,000	14,000
Total a F. (A) V ಒಟ್ಟು ...	68,782	66,100	67,000	76,000

35 INDUSTRIES

ಉದ್ಯಮಗಳು

Minor, Sub and Detailed Heads of Appropriation ವಿಭಾಗೀಕರಣ ಉಪ-ಒಳ ಮತ್ತು ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1969-70	Bud et Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a F (A) VI Development of Sericulture in Belgaum — ಬೆಳಗಾವಿಯಲ್ಲಿ ರೇಷ್ಮೆ ವ್ಯವಸಾಯದ ಅಭಿವೃದ್ಧಿ—				
1 Pay of Establishment— ಸ್ಥಾಪನೆ ವೇತನ— Pay of Establishment ಸ್ಥಾಪನೆ ವೇತನ Dearness Allowance ಕುಟ್ಟು ಭತ್ಯೆ Other Allowances ಇತರ ಭತ್ಯೆ	3,467 2,661 264	4,900 5,600 800	5,500 3,400 800	7,200 6,000 900
2 Travelling Allowance ಪ್ರವಾಸ ಭತ್ಯೆ	138	200	200	200
3 Other Charges ಇತರ ವೆಚ್ಚ	2,965	6,900	4,900	4,700
Total a F (A) vi ಒಟ್ಟು	9,490	18,400	14,800	19,000
a F A VII GRAFT NURSERY, KANVA — ಈ ಸಸ್ಯ ಕೆಂದ್ರ (ಗ್ರಾಫ್ಟ್ ನರ್ಸರಿ) ಕಟ್ಟಿ—				
1 Establishment Charges— ಸ್ಥಾಪನೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಸ್ಥಾಪನೆ ವೆಚ್ಚ Dearness Allowance ಕುಟ್ಟು ಭತ್ಯೆ Other Allowances ಇತರ ಭತ್ಯೆ	12,692 9,927 805	3,300 11,700 12,000 100	1,000 11,700 12,300 100	2,000 14,000 13,400 100
2 Travelling Allowance ಪ್ರವಾಸ ಭತ್ಯೆ	286	300	300	300
3 Other Charges ಇತರ ವೆಚ್ಚ	22,640	23,600	23,600	23,400
Total a F A vii ಒಟ್ಟು	46,350	51,000	49,000	53,000

* Includes 'Management and Propoganda' and 'Purchase of Locoons from Agriculturist'
 * ಇದರಲ್ಲಿ 'ನಿರ್ವಹಣೆ ಮತ್ತು ಪ್ರಚಾರಕಾರ್ಯ' ಮತ್ತು 'ಕೃಷಕರಿಂದ ಲೋಕುನ್ ಕೊರತೆಗಾಗಿ ಖರೀದಿ' ಸೇರಿವೆ

35. INDUSTRIES
ಉದ್ಯಮಗಳು

Minor, Sub and Detailed Heads of Appropriation ವಿವಿಧವಾಗಿ ಉಪ, ಒಳ ಮತ್ತು ಸವಿವರ ವಿವರಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. F. SERICULTURE ರೇಷ್ಮೆ ವ್ಯವಸಾಯ				
VIII COMMITTED EXPENDITURE OF THIRD FIVE-YEAR PLAN.— ಮೂರನೇ ಪಾಂಚವಾರ್ಷಿಕ ಯೋಜನೆಯ ಒಪ್ಪಿಕೊಂಡ ವೆಚ್ಚ—				
(i) GOVERNMENT GRAINAGE, KEMPAHALLI ಸರ್ಕಾರಿ ರೇಷ್ಮೆ ಮೊಟ್ಟೆ ಕೇಂದ್ರ, ಕೆಂಪನಹಳ್ಳಿ ...	54,955	60,900	90,900	91,500
(ii) DEMONSTRATION CHAWKI REARING CENTRES : NALLUR, MUGUR, ULIBELE AND KYALANUR ನಲ್ಲೂರು, ಮೂಗೂರು, ಸೂರಿಬೆಲೆ ಮತ್ತು ಕಾಲನೂರುಗಳಲ್ಲಿ ಚೌಕಿ ರೇಷ್ಮೆ ಹುಳ ಸಾಕಣೆಯ ಪ್ರಯೋಗ ಪ್ರದರ್ಶನ ಕೇಂದ್ರಗಳು ...	2,295	45,200	45,200	47,000
(iii) DEVELOPMENT OF SERICULTURE IN COORG— ಕೊಡಗಿನಲ್ಲಿ ರೇಷ್ಮೆ ವ್ಯವಸಾಯದ ಅಭಿವೃದ್ಧಿ— ESTABLISHMENT OF SEED FARM AND SERICULTURAL TRAINING IN KUDIGE ಕೊಡಗಿಯಲ್ಲಿ ರೇಷ್ಮೆ ಬಿತ್ತನೆ ಬೀಜ ಕೇಂದ್ರದ ಸ್ಥಾಪನೆ ಮತ್ತು ರೇಷ್ಮೆ ವ್ಯವಸಾಯ ಸಂಬಂಧವಾಗಿ ರೇಷ್ಮೆ ಹುಳು ಸಾಕಣೆಗೆ ತರಬೇತಿ ...	54,677	64,100	55,600	66,000
(iv) DEVELOPMENT OF SERICULTURE IN BELGAUM— ಬೆಳಗಾವಿಯಲ್ಲಿ ರೇಷ್ಮೆ ವ್ಯವಸಾಯದ ಅಭಿವೃದ್ಧಿ... (v) GRAFT NURSERIES AT KOLLEGAL LAL- GONDANAHALLY AND MADDUR ಕೊ ಸಸ್ಯ ಕೇಂದ್ರ (ಗ್ರಾಫ್ಟ್ ನರ್ಸರಿ)ಗಳು ಕೊಳ್ಳೇಗಾಲ ಲಾಲಗೊಂಡನಹಳ್ಳಿ ಮತ್ತು ಮದ್ದೂರು ...	14,488	17,700	17,700	19,000
(vi) SILK CONDITIONING AND TESTING HOUSE, BANGALORE ರೇಷ್ಮೆ ಹದಗೊಳಿಸುವ ಮತ್ತು ಪರೀಕ್ಷಣಾ ಗೃಹ, ಬೆಂಗಳೂರು ...	34,335	58,500	75,000	51,000
(vii) REPLACEMENT OF COUNTRY CHARKAS BY IMPROVED COTTAGE BASINS ದೇಶಿ ಚರಕಗಳ ಬದಲಾಗಿ ಸುಧಾರಿತ ಗುಡಿ ಬೀಜನುಗಳ ಉಪಯೋಗ ...	13,748	14,800	28,500	14,500
(viii) TRAINING OF REELERS ರೇಷ್ಮೆ ದಾರ ಸುತ್ತುವವರಿಗೆ (ಓಲರಾಗಳು) ತರಬೇತಿ ...	9,537	10,300	9,000	10,000
(ix) FOREIGN RACE SEED COCOON FARMS, LALGONDANAHALLI AND CHAMARAJA- N GAR ವಿದೇಶಿ ತಳಿಯ ಬಿತ್ತನೆ ಗೂಡುಗಳ ಕ್ಷೇತ್ರ, ಲಾಲಗೊಂಡನಹಳ್ಳಿ ಮತ್ತು ಚಾಮರಾಜನಗರ ...	74,826	77,000	89,000	91,000
(x) MULTIVOLTINE BASIC SEED FARMS, KUNIGAL BIDADI AND NAGAMANGALA ಬೇರೆ ಬೇರೆ ಜಾತಿಗಳ ಮೂಲ ಬಿತ್ತನೆ ಬೀಜ ಕೇಂದ್ರ, ಕುನಿಗಲ್ಲು, ಬಿಡದಿ ಮತ್ತು ನಾಗಮಂಗಲ ...	1,99,823	2,08,600	2,41,700	2,64,000
(xi) ESTABLISHMENT OF SERICULTURAL TRAINING SCHOOL AT CHANNAPATNA. ರೇಷ್ಮೆ ವ್ಯವಸಾಯದ ತರಬೇತಿ ಪಾಠಶಾಲೆ ಚನ್ನಪಟ್ಟಣ	90,000	73,000
Total a. F. XI ಜುಮ್ಮಾ ...	5,62,674	6,41,500	8,23,500	8,16,000

35 INDUSTRIES

ಉದ್ಯಮಗಳು

Minor, Sub and Detailed Heads of Appropriation ವಿವರವಿಲ್ಲದ ಉಪ ಒಳ ಮತ್ತು ಸೂಚಿತ ಹೆಚ್ಚಿನಗಳು	Accounts ಲೆಕ್ಕ 1969 70	Budget Estimate ಆಯವ್ಯಯ ಅಂದಾಜು 1970 71	Revised Estimate ಸಂಶ್ಲಿಷಿತ ಅಂದಾಜು 1970 71	Budget Estimate ಆಯವ್ಯಯ ಅಂದಾಜು 1971 72
XIII COMMITTED EXPENDITURE OF THIRD FIVE YEAR PLAN— ಮೂರನೇ ಪಾಂಚವರ್ಷೀಯ ಯೋಜನೆಗೆ ಒಪ್ಪಿಕೊಂಡ ವೆಚ್ಚಗಳು—				
(i) GOVERNMENT GRAINAGE, KEMPAHALLY— ಸರ್ಕಾರಿ ರೆಸೆರ್ವ್ ಮೊಟ್ಟೆ ಕೊಟ್ಟು ಕೊಡುವುದು				
1 Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ತುಟ್ಟಿ ಭತ್ಯೆ Other Allowances ಇತರ ಭತ್ಯೆ	7,733	8 200	8 200	8 500
2 Travelling Allowance ಪ್ರವಾಸ ಭತ್ಯೆ	399	400	400	500
3 Other Charges ಇತರ ವೆಚ್ಚ	40 294	45,000	75 500	75 400
Total XI (i) ಒಟ್ಟು	54,955	60,900	90 900	91 500
(ii) DEMONSTRATION CHAWKI REARING CENTRES NALLUR, MUGUR, SULIBELF AND KYALANKI— ಪ್ರದರ್ಶನ ಮೂಲಕಿರುವ ಸೂರಿನಲ್ಲಿ ಹಾಗೂ ಕ್ಯಾಲಂಕಿ, ಗುಟ್ಟಿ ಚೌಕ ರೆಸೆರ್ವ್ ಮತ್ತು ಸಾಕಾಣುವ ಪ್ರಯೋಗ ಪ್ರದರ್ಶನ—				
1 Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ತುಟ್ಟಿ ಭತ್ಯೆ Other Allowances ಇತರ ಭತ್ಯೆ	17,890	18,400	20 000	20 000
2 Travelling Allowance ಪ್ರವಾಸ ಭತ್ಯೆ	855	700	900	1,000
3 Other Charges ಇತರ ವೆಚ್ಚ	8 440	11 000	9 200	9 900
Total XI (ii) ಒಟ್ಟು	42,395	45,200	45,200	47,000

35. INDUSTRIES

ಉದ್ಯಮಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
VIII (iii) DEVELOPMENT OF SERICULTURE IN COORG—* ಕೊಡಗಿನಲ್ಲಿ ರೇಷ್ಮೆ ವ್ಯವಸಾಯದ ಅಭಿವೃದ್ಧಿ—				
1 Establishment Charges — ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ ...	6,310	4,400	4,400	4,900
Pay of Establishment ಸ್ಥಾಪನೆ ವೇತನ ...	11,151	18,100	15,500	19,500
Dearness Allowance ತುಟ್ಟಿ ಭತ್ಯೆ ...	13,023	18,400	14,500	18,400
Other Allowances ಇತರ ಭತ್ಯೆ ...		200	200	200
2 Travelling Allowance ಪ್ರವಾಸ ಭತ್ಯೆ ..	3,009	1,100	1,100	1,500
3 Other Charges ಇತರ ವೆಚ್ಚ ...	21,184	21,900	19,900	21,500
Total XI (iii) ಜುಮ್ಮಾ ..	54,677	64,100	55,600	66,000
VIII (iv) DEVELOPMENT OF SERICULTURE IN BELGAUM— ಬೆಳಗಾವಿಯಲ್ಲಿ ರೇಷ್ಮೆ ವ್ಯವಸಾಯದ ಅಭಿವೃದ್ಧಿ—				
Nursery Section and Chawki Centre— ಸಸ್ಯ ಕೇಂದ್ರ ಮತ್ತು 'ಚಾಕಿ' ಕೇಂದ್ರ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	5,711	6,900	7,000	7,600
Dearness Allowance ತುಟ್ಟಿ ಭತ್ಯೆ ...	5,195	5,700	5,700	6,500
Other Allowance ಇತರ ಭತ್ಯೆ ..	400	700	600	600
2 Travelling Allowance ಪ್ರವಾಸ ಭತ್ಯೆ ..	213	200	200	300
3 Other Charges ಇತರ ವೆಚ್ಚ ...	2,969	4,000	4,200	4,000
Total XI (iv) ಜುಮ್ಮಾ ...	14,488	17,700	17,700	19,000

*Establishment of Seed Farm and Sericultural Training Kudige
ಕೊಡಗಿಯಲ್ಲಿ ರೇಷ್ಮೆ ಬಿತ್ತನೆ ಬೀಜ ಕೇಂದ್ರದ ಸ್ಥಾಪನೆ ಮತ್ತು ರೇಷ್ಮೆ ವ್ಯವಸಾಯದ ತರಬೇತಿ

35. INDUSTRIES
ಉದ್ಯಮಗಳು

Minor Sub and Detailed Heads of Appropriation ವಿವಿಧೋದ್ದೇಶ ಉಪ ಮತ್ತು ಸವಿಸರ ಶಿ.ಶಿ.ಗಳಿಗೆ	Account ಶಿಕ್ಷೆ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಸಂಸ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
VIII (v) GRAFT NURSRIES AT KOLLE GAL LAL GONDANAHALLY AND MADDUR ಈ ಸ್ಥಳ ಕೇಂದ್ರಗಳು ಕೆ.ಎಲ್.ಗಾಂವು, ಲಾಲಗೊಂಡ್‌ಪಳ್ಳಿ ಮತ್ತು ಮದ್ದೂರ ಗಳಿಗೆ				
1 Establishment Charges— ಆಯ್ಕೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಆಯ್ಕೆ ವೆಚ್ಚ Dearness Allowance ತುಂಬು ಭತ್ಯೆ Other Allowances ಇತರ ಭತ್ಯೆ	63 990	2,500	1 200	2 300
		20 000	20 000	22 400
		18 600	18,100	19 000
2 Travelling Allowance ಪ್ರವಾಸ ಭತ್ಯೆ		200	200	300
3 Other Charges ಇತರ ವೆಚ್ಚ		900	1,200	1 800
Total XI (v) ಒಟ್ಟು	63,990	42 200	40 200	43 200
VIII (vi) SILK CONDITIONING AND TESTING HOUSE, BANGALORE — ಶಿಕ್ಷೆ ವರ್ಗೀಕರಣ ಮತ್ತು ಸಂಸ್ಕರಣ ಗೃಹ ಬೆಂಗಳೂರು—				
Establishment Charges— ಆಯ್ಕೆ ವೆಚ್ಚ— Pay of Officers ಅಧಿಕಾರಿಗಳ ವೇತನ Pay of Establishment ಆಯ್ಕೆ ವೆಚ್ಚ Dearness Allowance ತುಂಬು ಭತ್ಯೆ Other Allowances ಇತರ ಭತ್ಯೆ	4 098	3 800	3 800	6 400
	11,546	13,000	13 000	10 500
	12 767	13 000	13,000	14 500
Travelling Allowance ಪ್ರವಾಸ ಭತ್ಯೆ	2,207	2,500	3,700	7 500
Other Charges ಇತರ ವೆಚ್ಚ	159	200	500	600
Total XI (vi) ಒಟ್ಟು	3,558	26 000	41,000	6,500
	34 335	58 500	75,000	51 000

35. INDUSTRIES
ಉದ್ಯಮಗಳು

Minor, Sub and Detailed Heads of Appropriation ವಿವರಿಸಿದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
VIII (vii) REPLACEMENT OF COUNTRY CHARKAS BY IMPROVED COTTAGE BASINS.— ದೇಶಿ ಚರಕಗಳ ಬದಲಾಗಿ ಸುಧಾರಿಸಿದ ಗುಡಿ ಬೇಸೀನುಗಳ ಉಪಯೋಗ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	2,363	3,300	1,500	2,000
Pay of Establishment ಸ್ಥಾಪನೆ ವೇತನ ...	5,149	5,000	6,900	5,500
Dearness Allowance ತುಟ್ಟಿ ಭತ್ಯೆ ...	5,171	5,200	5,200	5,400
Other Allowances ಇತರ ಭತ್ಯೆ ...	861	1,000	1,000	1,000
2 Travelling Allowance ಪ್ರವಾಸ ಭತ್ಯೆ ...	7	200	400	200
3 Other Charges ಇತರ ವೆಚ್ಚ ...	197	100	100	400
4 Subsidy ಸಹಾಯಧನ	13,400	...
Total XI (vii) ಜುಮ್ಮಾ ...	13,748	14,800	28,500	14,500
VIII (viii) TRAINING OF REELERS.— ರೇವ್ವೆದಾರ ಸುತ್ತುವವರಿಗೆ (ರೀಲರ್‌ಗಳ) ತರಬೇತಿ.—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	5,218	5,600	5,000	5,800
Dearness Allowance ತುಟ್ಟಿ ಭತ್ಯೆ ...	3,732	3,600	3,400	4,000
Other Allowances ಇತರ ಭತ್ಯೆ ...	40	100	100	100
2 Travelling Allowance ಪ್ರವಾಸ ಭತ್ಯೆ ...	547	1,000	500	100
Total XI (viii) ಜುಮ್ಮಾ ...	9,537	10,300	9,000	10,000

35. INDUSTRIES
ಉದ್ಯಮಗಳು

Minor Sub and Detailed Heads of Appropriations ವಿಭಾಗೀಯ ಉಪ, ಸೂಚಿ ಮತ್ತು ಸವಿವರ ಹೀಕಣಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
VIII (ix) FOREIGN RACE SEED COCOON FARM, LALGONDANAHALLI AND CHAMARAJANAGAR — ವಿದೇಶಿ ತೇವು ಬೀಜಗಳ ಗೋಡುಗಿರಿ ಕೀಟ; ಅರಣ್ಯೋದ್ಯಮ, ಮತ್ತು, ಚಾಮರಾಜನಗರ				
1 Establishment Charges — ಸ್ಥಾಪನೆ ವೆಚ್ಚ —				
Pay of Establishment ಸ್ಥಾಪನೆ ವೆಚ್ಚ	74,826	21,100	27,300	28,000
Dearness Allowance ತುಟ್ಟಿ ಭತ್ಯೆ		18,300	19,700	22,000
Other Allowances ಇತರ ಭತ್ಯೆ		200	200	200
2 Travelling Allowance ವ್ಯಯ ಭತ್ಯೆ		300	500	500
3 Other Charges ಇತರ ವೆಚ್ಚ		37,100	41,300	40,300
Total IX (ix) ಒಟ್ಟು	74,826	77,000	89,000	91,000

35 INDUSTRIES

ಉದ್ಯಮಗಳು

Minor Sub and Detailed Heads of Appropriation ವಿವಿಧೋದ್ದೇಶದ ಉಪ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
VIII (x) MULTIVOLTINE BASIC SEED FARM, BIDADI NAGAMANGALA AND KUNIGAL— ಬೇರೆ ಬೇರೆ ಜಾತಿಗಳ ಮೂಲ ಬಿತ್ತನೆ ಬೀಜ ಕೇಂದ್ರಗಳು ಬಿಡದಿ ಮತ್ತು ನಾಗಮಂಗಲ ಕುಣಿಗಲ್ಲು—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	3,000	4,500	4,500
Pay of Establishment ಸ್ಥಾಪನೆ ವೇತನ	...	79,700	91,700	1,00,000
Dearness Allowance ತುಟ್ಟಿ ಭತ್ಯೆ	...	68,900	71,900	79,500
Other Allowance ಇತರ ಭತ್ಯೆ	1,99,823	600	700	700
2 Traveling Allowance ಪ್ರವಾಸ ಭತ್ಯೆ	...	1,700	4,000	3,000
3 Other Charges ಇತರ ವೆಚ್ಚ	...	54,700	68,900	76,300
Total XI (xii) ಜುಮ್ಮಾ	1,99,823	2,08,600	2,41,700	2,64,000
VIII (xi) ESTABLISHMENT OF SERICULTURAL TRAINING SCHOOL AT CHANNAPATNA ರೇಷ್ಮೆ ವ್ಯವಸಾಯದ ತರಬೇತಿ ಕೇಂದ್ರ, ಚನ್ನಪಟ್ಟಣ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4,000	4,800
Pay of Establishment ಸ್ಥಾಪನೆ ವೇತನ	11,500	10,000
Dearness Allowance ತುಟ್ಟಿ ಭತ್ಯೆ	10,000	10,000
Other Allowances ಇತರ ಭತ್ಯೆ	2,100	2,100
2. Travelling Allowance ಪ್ರವಾಸ ಭತ್ಯೆ	10,900	7,000
3. Other Charges ಇತರ ವೆಚ್ಚ	4,500	4,500
4. Stipend ಸ್ಪೆಂಡ್	47,000	34,600
Total XI (xv) ಜುಮ್ಮಾ	90,000	73,000

35 INDUSTRIES
ಉದ್ಯಮಗಳು

Minor and Group Sub Heads of Appropriation ವಿಭಾಗೀಕರಣ ಉಪ-ಮುಖ್ಯ ಸಮೂಹ ಒಳ ಒಂಟಿಗಳಿಗಾಗಿ	Accounts ಲೆಕ್ಕ 1969 70	Budget Estimates ಅನುಮಾನಿತ ಅಂದಾಜು 1970 71	Revised Estimates ಸುಧಾರಿತ ಅನುಮಾನಿತ 1970 71	Budget Estimates ಅನುಮಾನಿತ ಅಂದಾಜು 1971 72
B Cottage and Small Scale Industries— ಒಕ್ಕೂಡು-ಉದ್ಯಮಗಳು ಮತ್ತು ಅಲ್ಪ ಪ್ರಮಾಣದ ಉದ್ಯಮಗಳು				
A GENERAL SCHEMES ಸಾಮಾನ್ಯ ಕಾರ್ಯ ಯೋಜನೆಗಳು	5,84,092	6,62,000	8,15,000	16,71,000
B DEVELOPMENT SCHEMES ಅಭಿವೃದ್ಧಿ ಕಾರ್ಯಗಳಿಗಾಗಿ	62,26,581	68,95,000	70,97,000	76,21,000
Total b ಒಟ್ಟು	68,10,673	75,57,000	79 12 000	92,95,000
b A GENERAL SCHEMES— ಸಾಮಾನ್ಯ ಕಾರ್ಯಗಳಿಗಾಗಿ				
I. WOOL SPINNING CENTRE RANEDEVVUR ಉಣ್ಣೆ ನೆಯ್ಯ ಕೇಂದ್ರ, ರಾನೆದವ್ವೂರು	19,680	48,500	23 000	40 000
II APICULTURE INDUSTRY ಹಸಿ ನಾಣಿ ಉದ್ಯಮ	2,79,381	2,78 500	2 82,000	3 31,000
III EXHIBITION AND CONFERENCES ಪ್ರದರ್ಶನಗಳು ಮತ್ತು ಸಮ್ಮೇಳನಗಳು	2,83,836	3,35,000	5,10,000	13 00,000
TRAINING INSTITUTE FOR CURED LEPROSY PATIENTS ಗುಣ ಹೊಂದಿದ ಕುಪ್ಪಡುಗಾಣಿ ಪರೀಕ್ಷಿತ ಸಂಸ್ಥೆ	1,195			
Total b A ಒಟ್ಟು	5,84,092	6,62,000	8 15 000	16,71,000
B DEVELOPMENT SCHEMES — ಅಭಿವೃದ್ಧಿ ಕಾರ್ಯಗಳಿಗಾಗಿ —				
CONTINUATION SCHEMES OF THE SECOND FIVE YEAR PLAN ಎರಡನೇ ಪಂಚವರ್ಷ ಯೋಜನೆಯ ವ್ಯತಿ ಮುಂದು ವರಿಕೆ ಕಾರ್ಯಗಳಿಗಾಗಿ	49,74,817	55,06,000	55,91 000	60 01,000
COMMITTED EXPENDITURE OF THE THIRD FIVE YEAR PLAN ಮೂರನೇ ಪಂಚವರ್ಷ ಯೋಜನೆ ಒತ್ತಿಹಿಡಿದ ವ್ಯಯ	12,51,764	13,89,000	15,06,000	16 20 000
Total b B ಒಟ್ಟು	62,26,581	68,95,000	70,97,000	76,21 000

{ Voted)
ಪ್ರಯೋಜನಾ
(Charged)
ಪ್ರಯೋಜನಾ

35. INDUSTRIES
ಉದ್ಯಮಗಳು

Minor, Sub and Detailed Heads of Appropriation ವಿವಿಧೋದ್ದೇಶ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. A. GENERAL ಸಾಮಾನ್ಯ				
b. A. I. WOOL SPINNING CENTRE RANEENNUR.— ಉಣ್ಣೆನೇಯ್ಗೆ ಕೇಂದ್ರ, ರಾಣಿಬೆನ್ನೂರು—				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	9,067	7,500	7,500	9,500
Dearness Allowance ತುಟ್ಟಿ ಭತ್ಯೆ	5,597	6,000	6,000	6,900
Other Allowances ಇತರ ಭತ್ಯೆ	192	100	100	100
2. Travelling Allowance ಪ್ರವಾಸ ಭತ್ಯೆ	299	200	200	300
3. Other Charges ಇತರ ವೆಚ್ಚ	4,525	94,700	9,200	23,200
Total b A I ಜುಮ್ಮಾ	19,680	48,500	23,000	40,000
b. A. II APICULTURE INDUSTRY— ಜೇನು ಸಾಕಣೆ ಉದ್ಯಮ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	7,132	9,800	8,000	12,600
Pay of Establishment ಸ್ಥಾಪನೆ ವೇತನ	1,02,912	1,03,000	1,10,000	1,25,400
Dearness Allowance ತುಟ್ಟಿ ಭತ್ಯೆ	90,124	84,200	90,500	99,000
Other Allowances ಇತರ ಭತ್ಯೆ	3,284	3,500	5,500	11,000
2. Travelling Allowance ಪ್ರವಾಸ ಭತ್ಯೆ	17,890	20,000	18,000	25,000
3. Other Charges ಇತರ ವೆಚ್ಚ	58,039	58,000	50,000	58,000
Total b. A. II ಜುಮ್ಮಾ	2,79,381	2,78,500	2,82,000	3,31,000
b. A. III Exhibitions and Conferences ಪ್ರದರ್ಶನಗಳು ಮತ್ತು ಸಮ್ಮೇಳನಗಳು	2,83,836	3,35,000	5,10,000	13,00,000*

*Includes provision for participation in the Third Asian International Trade Fair.

35 INDUSTRIES
ಉದ್ಯಮಗಳು

Minor and Group Sub Heads of Appropriation ವಿಭಾಗೀಕೃತ ಉಪ ಮುಖ್ಯ, ಸಮೂಹದ ಒಳ ಒಂಟಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜು ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
b Cottage and Small Scale Industries ಕುಟಾರೋದ್ಯಮಗಳು ಮತ್ತು ಅಲ್ಪಪ್ರಮಾಣೋದ್ಯಮಗಳು				
b B I CONTINUATION SCHEMES				
(i) HEADQUARTERS AND OTHER STAFF FOR SMALL-SCALE AND COTTAGE INDUSTRIES IN U D AND N.E.S. BLOCKS ಸಮುದಾಯಿಕ ಅಭಿವೃದ್ಧಿ ಯೋಜನೆ ಮತ್ತು ರಾಜ್ಯೀಯ ವಿನಯ ಯೋಜನೆ ಕ್ಷೇತ್ರಗಳಲ್ಲಿ ಅಲ್ಪ ಪ್ರಮಾಣೋದ್ಯಮ ಗಳು ಮತ್ತು ಕುಟಾರೋದ್ಯಮಗಳ ಕೇಂದ್ರ ಕಾರ್ಯಾಲಯ ಉದ್ದೇಶ ಮತ್ತು ಇತರ ಸ್ಥಳೀಯ	5,31,554	5 21 000	5 53 000	5 93 000
(ii) RURAL ARTISAN TRAINING INSTITUTES ಗ್ರಾಮೀಣ ಕುಶಲ ಕಾರ್ಮಿಕರ ತರಬೇತಿ ಸಂಸ್ಥೆಗಳು	22,41,351	25,77,000	25 38,000	26,28,000
(iii) ORGANISATIONAL EXPENSES IN CONNECTION WITH GOLD CONTROL ORDER ಸುಬ್ಬರ್ ನಿರ್ಮಾಣಾಜ್ಞೆಯ ಸಂಬಂಧವಾಗಿ ಕಾರ್ಯಾಲಯ-ವೆಚ್ಚ	6,015	15,000	10 000	12,000
(iv) HAND LOOM RESEARCH AND DESIGNING CENTER BANGALORE ಕೈಮಗ್ಗದ ಸಂಶೋಧನೆ ಮತ್ತು ರೂಪಾಂತರ ಕೇಂದ್ರ ದಿರ್ಘೋ ಸಿ.ಎ.ಸಿ. ಬೆಂಗಳೂರು	67,547	90,000	90 000	95 000
(v) SUBSIDY FOR SUPPLY OF SANDAL WOOD TO ARTISANS AT CONCESSIONAL RATES ಕುಶಲ ಕಾರ್ಮಿಕರ ಉದ್ಯಮಾಹಿತಿ ಪರಿಷತ್ತಿಗೆ ಗೌರವ ಮುದರ ಸರಬರಾಜಿನ ಒಳ್ಳೆ ಸಹಾಯಧನ		90,000	50 000	50,000
(vi) CELEBRATION OF HAND LOOM WEEK ಕೈಮಗ್ಗ ಸಪ್ತಾಹದ ಆಚರಣೆ	1,979	20,000	30 000	20,000
(vii) HAND LOOM ADVISORY BOARD ಕೈ ಮಗ್ಗದ ಸಲಹಾ ಮಂಡಳಿ	21,265	25,000	20 000	25 000
(viii) INTER STATE DRUGGET INDUSTRY AT BENAMANGALAM (a) ಅಂತರ ರಾಜ್ಯ ಉದ್ದೇಶದ ಬಾನ್ಸುಲೋ ಉದ್ಯಮ ಬೆಂಗಳೂರು	3,727	1,50,000		1 50 000
(ix) MYSORE STATE SMALL SCALE INDUSTRIES ADVISORY BOARD ಮೈಸೂರು ರಾಜ್ಯದ ಅಲ್ಪಪ್ರಮಾಣೋದ್ಯಮಗಳ ಸಲಹಾ ಮಂಡಳಿ	26,379*	33,000	30 000	33,000
C O ಮುಖ್ಯಮಂಡಳಿಯ ವ್ಯಯ	28,99,817	35,26,000	33,26,000	36,03,000

a Includes States Share of expenditure of previous years

* Includes small Industries Protection Board
ಅಲ್ಪಪ್ರಮಾಣೋದ್ಯಮ ರಕ್ಷಣಾ ಮಂಡಳಿ ವ್ಯಯ

₹,000

35. INDUSTRIES

ಉದ್ಯಮಗಳು

Major Sub and Detailed Heads of Appropriation ಅಧಿಕಾರದ ಮೇಲೆ, ಸಬ್-ಮೇಲೆ, ಮತ್ತು ವಿವರಿಸಿದ ಅಧಿಕಾರಗಳು	Accounts ಒಳಿತಿ 1969-70	Budget Estimates ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು 1971-72
B. F. ಅನಿರೀಕ್ಷಿತ	28,00,817	35,26,000	33,26,000	36,03,600
b Cottage and Small Scale Industries ಅಲ್ಪಮಾಪನ ಮತ್ತು ಚಿಕ್ಕ ಉದ್ಯಮಗಳು				
C. I. CONTINUATION SCHEME OF THE SECOND FIVE YEAR PLAN —				
(i) GRANT-IN-AID FOR THE MYSORE STATE KRAFT AND VILLAGE INDUSTRIES BOARD ಮೈಸೂರು ರಾಜ್ಯ ಮತ್ತು ಗ್ರಾಮೀಣ ಉದ್ಯಮ ಪರಿಷತ್ ಅಧೀನ	19,00,000	18,00,000	20,75,000	22,00,000
(ii) GRANT-IN-AID TO MYSORE SMALL INDUSTRIES CORPORATION TOWARDS MAINTENANCE INDUSTRIAL ESTATE ಮೈಸೂರು ಚಿಕ್ಕ ಉದ್ಯಮ ಅಧಿಕಾರ ಸಂಸ್ಥೆ ಅಧೀನ ಉದ್ಯಮ ಭೂಮಿ ನಿರ್ವಹಣೆ	1,75,000	1,80,000	1,51,000	2,01,000
Total b B. F. (Vote) ಒಟ್ಟು	49,71,817	55,06,000	55,91,000	60,04,600
(ಸಂಪೂರ್ಣ)
(ಚಾರ್ಜ್)
(ಒಳಿತಿ)

35. INDUSTRIES

ಉದ್ಯಮಗಳು

Minor Sub and Detailed Heads of Appropriation ವಿವರಣಿತ ಉಪ, ಸಬ್ ಮತ್ತು ಸಮೀಪ ಶೀರ್ಷಿಕೆಗಳು	Accounts ಲೆಕ್ಕ 1969-70	Bud. est. Estimates ಅಂದಾಜು 1970-71	Revised Estimates ಮುನ್ಸೂಚಿತ ಅಂದಾಜು 1970-71	Budget Estimates ಅಂದಾಜು 1971-72
b B DEVELOPMENT SCHEMES ಅಭಿವೃದ್ಧಿ ಕಾರ್ಯಗಳು				
b B I (i) HEAD QUARTERS AND OTHER STAFF, SMALL SCALE AND COTTAGE INDUSTRIES IN C D and N E S BLOCKS— ಸಾಮುದಾಯಿಕ ಅಭಿವೃದ್ಧಿ ಮತ್ತು ದಾಖಲೆಯ ವಿವರಣಾ ಯೋಜನೆ ಕ್ಷೇತ್ರಗಳಲ್ಲಿ ವಾಣಿಜ್ಯೋದ್ಯಮಗಳು ಮತ್ತು ಕುಟುಂಬೋದ್ಯಮಗಳ ಕೇಂದ್ರ ಕಾರ್ಯಾಲಯ ಮತ್ತು ಇತರ ಸ್ಥಳ—				
1. Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ಮಟ್ಟ ಭತ್ಯೆ Other Allowances ಇತರ ಭತ್ಯೆ	2,75,581 1,73,297 2,033	2,50,000 1,80,000 4,000	2,80,000 1,80,000 6,000	2,90,000 1,85,000 14,000
2. Travelling Allowance ಪ್ರವಾಸ ಭತ್ಯೆ	79,428	85,000	85,500	1,02,400
3. Other Charges ಇತರ ವೆಚ್ಚ	1,165	2,000	1,500	1,600
Total b B I (i) ಒಟ್ಟು	5,31,764	5,21,000	5,53,000	6,93,000
b B I (ii) RURAL ARTISAN TRAINING INSTITUTES— ಗ್ರಾಮೀಣ ಕುಶಲ ಕರ್ಮಿಗಳ ತರಬೇತಿ ಸಂಸ್ಥೆಗಳು—				
1. Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ಮಟ್ಟ ಭತ್ಯೆ Other Allowances ಇತರ ಭತ್ಯೆ	6,42,339 4,42,430 9369	6,99,000 5,03,500 9500	7,10,000 5,03,000 13,000	7,68,000 5,07,000 71,000
2. Travelling Allowance ಪ್ರವಾಸ ಭತ್ಯೆ	28,839	30,000	35,000	47,000
3. Other Charges ಇತರ ವೆಚ್ಚ	90,080	1,03,000	1,30,000	1,30,000
4. Raw Materials ಉದ್ಯಾನಾಮಗಳು	1,27,802	1,30,000	1,45,000	1,45,000
5. Capital Equipment ಉದ್ಯಾನಾಮ ಸಾಮಗ್ರಿ	35,663	1,00,000	50,000	60,000
6. Stipends ಹಿನ್ನೆಲೆ ವೇತನ	8,64,264	10,00,000	9,50,000	9,50,000
Total b B I (ii) ಒಟ್ಟು	22,41,351	25,77,000	25,38,000	26,29,000

EXPENDITURES

35. INDUSTRIES

Min. of Ind. and Dir. Ind. Prds. of Appropriations of Government of Madhya Pradesh	Account 1970-71	1970-71	Revised Estimate 1970-71	Budget Estimate 1971-72
B. B. Development Fund				
II. Government Expenditure on the Third Five Year Plan				
(i) State of Madhya Pradesh of the State of the Joint Director's Office (Small Scale Industry)	1,57,714	2,16,000*	2,21,000	2,41,000
(ii) Madhya Pradesh and Supply Centre	5,50,000	7,19,000	6,50,000	7,39,000
(iii) Madhya Pradesh of Handloom Centre	...	5,000	...	5,000
(iv) Madhya Pradesh of Madhya Pradesh	6,519	10,000	1,500	1,000
(v) Madhya Pradesh of Madhya Pradesh	9,967	12,000	9,500	1,000
(c) Government of Madhya Pradesh Corporation	...	50,000	25,000	25,000
(d) Madhya Pradesh of Madhya Pradesh	5,27,500	5,75,000	5,70,000	6,03,500
(ii) Madhya Pradesh of Madhya Pradesh	4,500	4,500	4,500	4,500
Total B. B. II	12,51,764	13,89,000	15,66,000	16,20,000

* Includes Central Marketing Societies

35. INDUSTRIES

ಉದ್ಯಮಗಳು

Minor, Sub and Detailed Heads of Appropriation ವಿವಿಧವಿಧದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ವರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d Tools and Plant.— ಉಪಕರಣಗಳು ಮತ್ತು ಸ್ಥಿರಯಂತ್ರ.—				
1. Tools and Machinery to C.T.I., Mysore ಮೈಸೂರು ಸಿ.ಟಿ.ಐ.ಗೆ ಉಪಕರಣಗಳು ಹಾಗೂ ಯಂತ್ರ ಸಾಮಗ್ರಿ	30,000	30,000	85,000*
2. Purchase of Tool-kits to Rural Artisan Training Institutes ಗ್ರಾಮಾಂತರ ಕುಶಲ ಕರ್ಮಿಗಳ ತರಬೇತಿ ಸಂಸ್ಥೆಗಳಿಗೆ ಉಪಕರಣ ಸಾಮಗ್ರಿಗಳ ಖರೀದಿ	50,000	50,000	50,000
3. Purchase of additional looms for kolar wool Spinning centre ಕೊಲಾರ ಉಣ್ಣೆ ನೂಲುವ ಕೇಂದ್ರಕ್ಕೆ ಹೆಚ್ಚುವರಿ ಕೈಮುಗ್ಗಗಳನ್ನು ಕೊಳ್ಳುವಿಕೆ	10,000	10,000	10,000
Total d. ಒಟ್ಟು	90,000	90,000	1,45,000
c. Charges in England— ಇಂಗ್ಲೆಂಡಿನಲ್ಲಿ ವೆಚ್ಚ—				
Other Charges— ಇತರ ವೆಚ್ಚ—				
Expenditure connected with Sandal- Wood Oil Sales ಗಂಧದಣ್ಣೆ ಮಾರಾಟ ವೆಚ್ಚಗಳು ...	11,013	2,160	10,800	10,800
Miscellaneous ವಿವಿಧ ...	3,541	5,400	2,160	2,160
Total c ಒಟ್ಟು ...	14,554	7,560	12,960	12,960

*Includes payment towards former Govt. Bicycle Assembly unit.

DEMAND No 23

ಅಭಿವೃದ್ಧಿ ಕ್ರಮಗಳ 23

COMMUNITY DEVELOPMENT ETC

ಸಾಮುದಾಯಿಕ ಅಭಿವೃದ್ಧಿ ಇತ್ಯಾದಿ

ESTIMATE OF THE AMOUNT REQUIRED FOR EXPENDITURE DURING 1971-72

1971-72 ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of sums Charged
ವ್ಯಯಕ್ಕೆ ಹಣದ ಮೊತ್ತ
Rs
ರೂ 2,000

Demand for Grant (Voted)
ಅನುದಾನಕ್ಕೆ ಅಭಿಮತಿಸಿದ (ವ್ಯಯಕ್ಕೆ)
Rs
ರೂ 5 64,28,000

27. COMMUNITY DEVELOPMENT PROJECTS, NATIONAL EXTENSION SERVICE AND LOCAL DEVELOPMENT WORKS.

ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು ರಾಷ್ಟ್ರೀಯ ವಿಸ್ತರಣಾ ಸೇವೆ ಮತ್ತು ಸ್ಥಳೀಯ ಅಭಿವೃದ್ಧಿ ಕಾರ್ಯಕ್ರಮಗಳು

Summary by Sub Major Heads of Appropriation ಒಂದೊಂದೇ ವರ್ಷದಲ್ಲಿ ಬಿಡುಗಡೆ ಮಾಡಿದ	Accounts ಲೆಕ್ಕ 1960-70	Budget Estimates ಅಂದಾಜು 19 0 71	Revised Estimates ಬದಲಿಸಿದ ಅಂದಾಜು 19 0 71	Budget Estimates ಅಂದಾಜು 19 1 7
A Community Development Projects ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು	1 39 816	1 26 000	1 61 000	2 38 000
B National Extension Service (Voted) ರಾಷ್ಟ್ರೀಯ ವಿಸ್ತರಣಾ ಸೇವೆಗಳು (ವ್ಯಯಕ್ಕೆ)	2 18 33 822	2 22 65 000	2,43,08,000	2 54 01 000
Charged (ವ್ಯಯಕ್ಕೆ)		1 000	2 000	2 000
C Local Development Works ಸ್ಥಳೀಯ ಅಭಿವೃದ್ಧಿ ಕಾರ್ಯಕ್ರಮಗಳು				
D General ಸಾಮಾನ್ಯ	6 67 505	21 06 000	15,03 000	2 08 75 000
E Development Schemes ಲಭ್ಯವಿರುವ ಯೋಜನೆಗಳು	78 59 845	31 57 000	39 85 000	41 14 000
Revision of Pay Scales etc ದೇಶದ ವ್ಯವಸ್ಥಾಪಕರ ಹುದ್ದೆಗಳಿಗೆ		23 81 000		
Total (Net)—37 Voted ಒಟ್ಟು (ವ್ಯಯಕ್ಕೆ) (ವ್ಯಯಕ್ಕೆ)	3 05 00 888	3 00 35 000	2 89 57 000	5 64 28 000
(Charged) ವ್ಯಯಕ್ಕೆ		1,000	2 000	2 000
Add Recoveries ಒಪ್ಪಂದ-ಮಾಡಿ				
Cross Total—37 (Voted) ಒಟ್ಟು (ವ್ಯಯಕ್ಕೆ) (ವ್ಯಯಕ್ಕೆ)	3 05 00 888	3 00 35 000	2 89 57 000	5 64 28 000
Charged ವ್ಯಯಕ್ಕೆ		1,000	2 000	

37. COMMUNITY DEVELOPMENT PROJECTS, NATIONAL EXTENSION SERVICE AND LOCAL DEVELOPMENT WORKS.

ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು, ರಾಷ್ಟ್ರೀಯ ವಿಸ್ತರಣ ಸೇವೆ ಮತ್ತು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳು

Sub-Major and Minor Heads of Appropriation ವಿನಿಯೋಗದ ಒಳ ಪ್ರಧಾನ ಮತ್ತು ಉಪ ಶೀರ್ಷಿಕೆಗಳು	Account ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. COMMUNITY DEVELOPMENT PROJECTS. ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು				
a. SUPERVISION ಪರ್ಯವೇಕ್ಷಣೆ ...	1,39,816	1,26,000	1,61,000	2,38,000
Total A ಜುಮ್ಮಾ ...	1,39,816	1,26,000	1,61,000	2,38,000
B. NATIONAL EXTENSION SERVICE. ರಾಷ್ಟ್ರೀಯ ವಿಸ್ತರಣ ಸೇವೆ				
RECURRING EXPENDITURE ON PERSONNEL RETAINED ON N.E.S. PATTERN ರಾಷ್ಟ್ರೀಯ ವಿಸ್ತರಣ ಯೋಜನಾ ಮಾದರಿಯಲ್ಲಿ ಉಳಿಸಿ ಕೊಂಡ ನೌಕರ ವರ್ಗದವರ ಬಗ್ಗೆ ಅವರ್ತಕ ವೆಚ್ಚ				
(Voted) (ಪುರಸ್ಕೃತ) ...	2,18,33,822	2,22,65,000	2,43,08,000	2,54,01,000
Charged ಪ್ರಭೃತ ...		1,000	2,000	2,000
Total B { (voted) ಜುಮ್ಮಾ { ಪುರಸ್ಕೃತ ...	2,18,33,822	2,22,65,000	2,43,08,000	2,54,01,000
{ charged ಪ್ರಭೃತ ...		1,000	2,000	2,000
C. LOCAL DEVELOPMENT WORKS. ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳು	
i. Other Miscellaneous Schemes ಇತರ ವಿವಿಧ ಯೋಜನೆಗಳು
g. Grant-in-aid ಸಹಾಯಕ ಅನುದಾನಗಳು
Total C. ಜುಮ್ಮಾ ...				
D. GENERAL ಸಾಮಾನ್ಯ				
a. Training Schemes ತರಬೇತಿ ಯೋಜನೆಗಳು ...	2,41,661	2,77,000	3,08,000	2,90,000
b. Other Schemes ಇತರ ಯೋಜನೆಗಳು ...	4,25,844	18,29,000	11,95,000	2,63,85,000
Total D. ಜುಮ್ಮಾ ...	6,67,505	21,06,000	15,03,000	2,66,75,000

ವ್ಯಯ

37. COMMUNITY DEVELOPMENT PROJECTS, NATIONAL EXTENSION SERVICE AND LOCAL DEVELOPMENT WORKS.

ಸಾಮಾಜಿಕ ಅಭಿವೃದ್ಧಿ ಯೋಜನೆಗಳು, ರಾಷ್ಟ್ರೀಯ ವಿಸ್ತರಣಾ ಸೇವೆ ಮತ್ತು ಸ್ಥಳೀಯ ಅಭಿವೃದ್ಧಿ ಕಾರ್ಯಗಳು

Sub Major & Minor, Sub and Detailed Heads of Appropriation ವಿಭಾಗೀಯ ಮತ್ತು ಸೂಚಕ, ಅಂತರ, ಅಳಿ ಮತ್ತು ಸೂಚಕ ಪದಗಳನ್ನು	Accounts 1962-70	Budget Estimates ಅಂದಾಜು 1970-71	Revised Estimates ಸಂಶೋಧನೆ 1970-71	Budget Estimates ಅಂದಾಜು 1971-72
A. COMMUNITY DEVELOPMENT PROJECTS—				
ಸಾಮಾಜಿಕ ಅಭಿವೃದ್ಧಿ ಯೋಜನೆಗಳು				
a Supervision—				
ಸರ್ವೇಕ್ಷಣೆ				
1 Establishment Charges—				
ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	20,164	15,200	23,000	62,700
Pay of Establishment ಸ್ಥಾಪನೆ ವೆಚ್ಚ	50,118	49,000	61,000	65,400
Dearness Allowance ವೆಚ್ಚ ವೆಚ್ಚ	38,481	36,400	39,000	47,700
Other Allowances ಇತರ ವೆಚ್ಚ	4,203	6,300	15,000	31,200
2 Traveling Allowance ವ್ಯಯ ವೆಚ್ಚ	4,201	4,100	6,000	12,000
3 Other Charges ಇತರ ವೆಚ್ಚ	22,614	15,000	17,000	16,000
Total A a ಒಟ್ಟು	1,39,816	1,26,000	1,61,000	2,35,000
B. NATIONAL EXTENSION SERVICE—				
ರಾಷ್ಟ್ರೀಯ ವಿಸ್ತರಣಾ ಸೇವೆ				
RECLAIMING EXPENDITURE ON PERSONNEL RETAINED ON N.E.S. PATTERN— ರಾಷ್ಟ್ರೀಯ ವಿಸ್ತರಣಾ ಸೇವೆಯ ಮಾದರಿಯಲ್ಲಿ ರಕ್ಷಿಸಿದ ನೌಕರರ ವೇತನದ ಮೇಲೆ ಅರ್ಜಿ ವೆಚ್ಚ—				
B. 1. Stage I—(Pre intensive Block) and Stage II (Post-intensive Block)— ಮೊದಲ ಹಂತ (ಪೂರ್ವ ತೀವ್ರತೆಯ) ಕ್ಷೇತ್ರ ಮತ್ತು ಎರಡನೇ ಹಂತ (ಪೂರ್ವ ತೀವ್ರತೆಯ) ಕ್ಷೇತ್ರ				
(Voted) (ಸಂಪೂರ್ಣ)	...			
(Charged) (ವ್ಯಯ)
B (2) Completion of Incomplete Buildings taken up for Construction during Stage I & Stage II Period				
..
B. II Post Stage—II Block ಎರಡನೇ ಹಂತದ ಕ್ಷೇತ್ರ ಮತ್ತು II				
..	2,18,33,623	2,22,65,000	2,43,000	2,54,000
(Voted) (ಸಂಪೂರ್ಣ)	...			
(Charged) (ವ್ಯಯ)	..	1,000	1,000	1,000
Total B. (Voted) ಒಟ್ಟು (ಸಂಪೂರ್ಣ)	2,18,33,623	2,22,65,000	2,43,000	2,54,000
(Voted) (ಸಂಪೂರ್ಣ)	..	1,000	1,000	1,000

*Provision included under B. II Post Stage—II Block

87. COMMUNITY DEVELOPMENT PROJECTS, NATIONAL EXTENSION SERVICE AND LOCAL DEVELOPMENT WORKS

ಸಾಮೂಹಿಕ ಅಭಿವೃದ್ಧಿ ಯೋಜನೆಗಳು, ರಾಷ್ಟ್ರೀಯ ವಿಸ್ತರಣ ಸೇವೆ ಮತ್ತು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳು

Sub-Major, Minor Sub and Detailed Heads of Appropriation ವಿನ್ಯೋಗದ ಒಳ ಪ್ರಧಾನ, ಉಪ, ಒಳ ಮತ್ತು ಸವಿವರ ಖರ್ಚುಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
B.I. Stage I—(Pre-intensive Block) and Stage II (Post-Intensive Block).— ಹಂತ I (ತೀವ್ರ ಕಾರ್ಯ ಪೂರ್ವದ ಕ್ಷೇತ್ರ ಮತ್ತು ಹಂತ II (ತೀವ್ರ ಕಾರ್ಯೋತ್ತರ ಕ್ಷೇತ್ರ.				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ		
Pay of Establishment ಸಿಬ್ಬಂದಿ ವೇತನ		
Dearness Allowance ತುಟ್ಟಿ ಭತ್ಯೆ	...	*	*	*
Other Allowances ಇತರ ಭತ್ಯೆ		
2. Travelling Allowance ಪವಾಸ ಭತ್ಯೆ		
3. Other Charges (Voted) ಇತರ ವೆಚ್ಚ (ಪುರಸ್ಕೃತ)		
Charged ಪ್ರಭೃತ		
TOTAL B.I. Voted ಪುರಸ್ಕೃತ
Charged ಪ್ರಭೃತ
B. II. Post Stage II Block— ಕಾರ್ಯಕ್ರಮೋತ್ತರ ಕ್ಷೇತ್ರ—ಹಂತ II				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	7,69,944	9,08,000	9,25,900
Pay of Establishment ಸಿಬ್ಬಂದಿ ವೇತನ	...	99,16,672	1,09,03,500	1,25,03,000
Dearness Allowance ತುಟ್ಟಿ ಭತ್ಯೆ	...	78,05,826	82,99,500	83,08,500
Other Allowances ಇತರ ಭತ್ಯೆ	...	96,981	54,000	1,16,800
2. Travelling Allowance ಪ್ರವಾಸ ಭತ್ಯೆ	...	23,74,836	15,00,000	20,02,000
3. Other Charges (Voted) ಇತರ ವೆಚ್ಚ (ಪುರಸ್ಕೃತ)	...	8,69,563	6,00,000	4,51,800
Charged ಪ್ರಭೃತ	1,000	2,000
TOTAL B. II. (Voted) ಪುರಸ್ಕೃತ	...	2,18,33,822	2,22,65,000	2,43,08,000
Charged ಪ್ರಭೃತ	1,000	2,000

*Provision included under B. II Post Stage—II Block.

37. COMMUNITY DEVELOPMENT PROJECTS, NATIONAL EXTENSION SERVICE AND LOCAL DEVELOPMENT WORKS

ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು ರಾಷ್ಟ್ರೀಯ ವಿಸ್ತರಣಾ ಸೇವೆ ಮತ್ತು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗಾಗಿ

Sub Major, Minor Sub and Detailed Heads of Appropriation ವಿಭಾಗದ ಒಳ ವ್ಯಯ ಉಪ ಮತ್ತು ಒಂಟಿಗಳಿಗಾಗಿ	Accounts ಲೆ 1969-70	Budget Est. mates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970 71	Budget Estimates ಆಯವ್ಯಯ ಅಂದಾಜು 1971 72
D GENERAL ಸಾಮಾನ್ಯ				
a Training Schemes ತರಬೇತಿ ಯೋಜನೆಗಳು				
1 Study Tours and inservice training to personnel engaged in Community Projects and National Extension Service ಸಾಮುದಾಯಿಕ ಅಭಿವೃದ್ಧಿ ಯೋಜನೆಗಳಲ್ಲಿ ಮತ್ತು ರಾಷ್ಟ್ರೀಯ ವಿಸ್ತರಣಾ ಸೇವೆಯಲ್ಲಿ ನಿರತರಾಗಿರುವ ನೌಕರ ವರ್ಗದವರಿಗೆ ವ್ಯಾಸಂಗ ಪ್ರವಾಸಗಳು ಮತ್ತು ಸೇವೆಯಲ್ಲಿ ತರಬೇತಿ	17 940	17 200	21 350	*
2 Office of the Director of Youth ಯುವಜನ ಕಲ್ಯಾಣ ಇಲಾಖೆಯ ಸಹಾಯಕ ಕಛೇರಿ	3 855	21,800	27 450	*
3 Organisation of Camps of Orientation Training of Village School Teachers ಗ್ರಾಮ ಶಾಲಾಧ್ಯಾಪಕರ ಓದಿನುಯೋಜನೆ ತರಬೇತಿ ಶಿಬಿರ ವ್ಯವಸ್ಥೆ				
3A Administrative Training Institute Mysore ಆಡಳಿತ ಶಿಕ್ಷಣ ಸಂಸ್ಥೆ ಮೈಸೂರು	2 14 666	2,15 000	2 33 200	2 70 000
4 Scheme for granting apprenticeship in Village Development to Selected University Students ಆಯ್ದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಗ್ರಾಮಾಭಿವೃದ್ಧಿ ಶಿಕ್ಷಣ ಯೋಜನೆ				
5 Training of non official members of Block Development Committees through Voluntary Organisations ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಕ್ಷೇತ್ರಾಭಿವೃದ್ಧಿ ಸಮಿತಿಗಳ ಸಹಾಯಕ ಸದಸ್ಯರ ತರಬೇತಿ				
6 District Institute, Sammelans, Publication of Literature Etc ಜಿಲ್ಲಾ ಸಂಸ್ಥೆ ಸಮ್ಮೇಳನಗಳು ಸಾಹಿತ್ಯ ಪ್ರಕಟಣೆ ಇತ್ಯಾದಿ	50	= "	25 00	2 00
7 Deduct—Amount recoverable from Food Foundation Scheme ವಸಾ—ಫೌಂಡೇಷನ್ ಪ್ರಯೋಜನ ಯೋಜನೆಯಿಂದ ಬರುವ ಪರಿಶೋಧನೆ				
Total D a ಒಟ್ಟು			2,02 00	2 70

B E

37. COMMUNITY DEVELOPMENT PROJECTS, NATIONAL EXTENSION SERVICE AND LOCAL DEVELOPMENT WORKS.

ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು, ರಾಷ್ಟ್ರೀಯ ವಿಸ್ತರಣ ಸೇವೆ ಮತ್ತು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳು

Minor, Sub and Detailed Heads of Appropriation ವಿನಿಯೋಗದ ಒಳ ಪ್ರಧಾನ, ಉಪ, ಮತ್ತು ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Other Schemes ಇತರ ಯೋಜನೆಗಳು				
A. Applied Nutrition Programme ಪ್ರಾಯೋಗಿಕ ಪೋಷಣ ಕಾರ್ಯಕ್ರಮ	4,25,844	18,29,000	10,00,000	20,00,000
B. Incentive awards to Mahila Mandals ಮಹಿಲಾ ಮಂಡಳಿ ಉತ್ತೇಜನ ಪ್ರಶಸ್ತಿ	14,000	25,000
Training of Associate Women workers ಸಹ-ಕಾರ್ಯಕರ್ತೆಯರಿಗೆ ಶಿಕ್ಷಣ	33,000	33,000
Demontstration Feeding Programme	94,000	2,74,500
Nutrition Education through Mahila Mandals ಮಹಿಲಾ ಮಂಡಳಿ ಮುಖಾಂತರ ಪೋಷಣ ಶಿಕ್ಷಣ	15,000	1,80,000
Strengthening of Supeviory Staff	83,500
Total b. B	1,56,000	5,96,000
C. Sammelans for Non Officials ಪದಾಧಿಕಾರಿಗಳಲ್ಲದವರಿಗೆ ಸಮ್ಮೇಳನಗಳು	39,000	39,000
D. Crash Scheme for Rural Employment ಗ್ರಾಮಾಂತರ ಉದ್ಯೋಗದ ತೀವ್ರ ಯೋಜನೆ	2,37,50,000*
Total D b ...	4,25,844	18,29,000	11,95,000	2,63,85,000
Total D. ಜುಮ್ಮಾ ...	6,67,505	21,06,000	15,03,000	2,66,75,000

*Central Scheme eligible for cent per cent central assistance.

7. COMMUNITY DEVELOPMENT PROJECTS, NATIONAL EXTENSION SERVICE AND LOCAL DEVELOPMENT WORKS.

ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು, ರಾಷ್ಟ್ರೀಯ ವಿಸ್ತರಣಾ ಸೇವೆ ಮತ್ತು ಸ್ಥಳೀಯ ಅಭಿವೃದ್ಧಿ ಕಾಮ ಗಾರಿಗಳು

	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
D General ಸಾಮಾನ್ಯ				
D a 1 Study Tours and Inservice training to personal engaged in Community Projects and National Extension Service— ಸಾಮುದಾಯಿಕ ಅಭಿವೃದ್ಧಿ ಯೋಜನೆಗಳಲ್ಲಿ ಮತ್ತು ರಾಷ್ಟ್ರೀಯ ವಿಸ್ತರಣಾ ಸೇವೆಯಲ್ಲಿ ನಿರತರಾಗಿರುವ ನೌಕರರ ವರ್ಗದವರಿಗೆ ವ್ಯಾಸಂಗ ಪ್ರವಾಸಗಳು ಮತ್ತು ಸೇವೆಯಲ್ಲಿ ತರಬೇತಿ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	10 751	9 700	12 500	
Pay of Establishment ಸ್ಥಾಪನೆ ವೆಚ್ಚ	1,593	2 000	2 600	
Dearness Allowance ಕುಟುಂಬ ಭತ್ಯೆ	3 240	3 100	3 300	
Other Allowances ಇತರ ಭತ್ಯೆ	182	400	1 250	
2 Travelling Allowance ಪ್ರವಾಸ ಭತ್ಯೆ	2 174	2 000	2 700	
3 Other Charges ಇತರ ವೆಚ್ಚ				
Total D a 1 ಒಟ್ಟು	17 940	17,200	21,350	
D a 2 Office of the Deputy Director of Youth— ಒಂಬತ್ತನೇ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಕಛೇರಿ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	75	12 700		
Pay of Establishment ಸ್ಥಾಪನೆ ವೆಚ್ಚ	1,614	7 500		
Dearness Allowance ಕುಟುಂಬ ಭತ್ಯೆ	1 866	4 000		
Other Allowances ಇತರ ಭತ್ಯೆ	220			
2 Travelling Allowance ಪ್ರವಾಸ ಭತ್ಯೆ	0			
3 Other Charges ಇತರ ವೆಚ್ಚ				
Total D a 2 ಒಟ್ಟು				

DEMAND No—26 LABOUR AND EMPLOYMENT.

ಅಭಿಯಾಚನೆ ಕ್ರಮಾಂಕ 26—ಕಾರ್ಮಿಕ ಮತ್ತು ಉದ್ಯೋಗ

ESTIMATE OF THE AMOUNTS REQUIRED FOR EXPENDITURE DURING 1971-72.

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of sums Charged	Rs.	
ಪ್ರಭೃತ ಹಣದ ಜುಮ್ಮಾ	ರೂ.	5,000
Demand for Grant (Voted)	Rs.	
ಅನುದಾನಕ್ಕೆ ಅಭಿಯಾಚನೆ (ಪುರಸ್ಕೃತ)	ರೂ.	1,43,23,000

38. LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Summary by Minor Heads of Appropriation ವಿನಿಯೋಗದ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Labour (Voted) ಕಾರ್ಮಿಕ (ಪುರಸ್ಕೃತ) ...	19,58,788	19,41,000	20,85,000	23,04,000
Charged ಪ್ರಭೃತ	1,000	...	1,000
b. Factories (Voted) ಕಾರ್ಖಾನೆಗಳು (ಪುರಸ್ಕೃತ) ...	3,66,319	4,13,000	4,73,000	5,16,000
Charged ಪ್ರಭೃತ	1,000	...	1,000
c. Employment and Training (Voted) ಉದ್ಯೋಗ ಮತ್ತು ತರಬೇತಿ (ಪುರಸ್ಕೃತ) ...	50,23,785	63,04,000	62,58,000	80,87,000
(Charged) (ಪ್ರಭೃತ)	52,000	3,000
d. Inspector of Steam Boilers ಸ್ಟೀಮ್ ಬಾಯ್ಲರ್‌ಗಳ ಪರಿವೀಕ್ಷಕರು ...	77,041	96,000	1,05,000	1,33,000
e. Grants-in-aid Contributions etc. ಸಹಾಯಾನುದಾನ, ಅಂಶದಾನ ಇತ್ಯಾದಿ ...	45,000	60,000	1,05,000	1,23,000
f. Development Schemes ಅಭಿವೃದ್ಧಿ ಕಾರ್ಯಗಳು ...	19,02,128	32,40,000	28,72,	31,60,000
Revision of Pay Scales etc. ವೇತನ ಪ್ರಮಾಣಗಳ ಪರಿಷ್ಕರಣೆ, ಇತ್ಯಾದಿ	7,13,000
Net Total—38 (Voted) ನಿವ್ವಳ ಜುಮ್ಮಾ (ಪುರಸ್ಕೃತ) ...	93,73,061	1,27,67,000	1,18,98,000	1,43,23,000
Charged ಪ್ರಭೃತ	2,000	52,000	5,000
Net Total—38 ನಿವ್ವಳ ಜುಮ್ಮಾ ...	93,73,061	1,27,69,000	1,19,50,000	1,43,28,000
Add-Recoveries ಜಮಾ-ವಸೂಲಿಗಳು
Gross Total—38 (Voted) ಸಕಲ ಜುಮ್ಮಾ (ಪುರಸ್ಕೃತ) ...	93,73,061	1,27,67,000	1,18,98,000	1,43,23,000
Charged ಪ್ರಭೃತ	2,000	52,000	5,000

38 LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Major Sub and Detailed Heads of Appropriation ವಿವರಿಸಿದ ಉಪ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಆಯವ್ಯಯ ಅಂದಾಜು 1970 71	Revised Estimates ಸರಿಪ್ಪಿಸಿದ ಅಂದಾಜು 1970 71	Budget Estimate ಆಯವ್ಯಯ ಅಂದಾಜು 1971 72
a Labour ಕಾರ್ಮಿಕ				
(DEPARTMENT OF LABOUR AND LABOUR WELFARE) (ಕಾರ್ಮಿಕ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆ)				
I Direction (Voted) ನಿರ್ದೇಶನ (ವಿಧಿಸಲ್ಪಟ್ಟ) Charged ಪ್ರಭೃತ	3 41 490	3 62,800	4 08 000	4 31 000
		1,000		1,000
II Labour and Industrial Planning ಕಾರ್ಮಿಕ ಮತ್ತು ಉದ್ಯಮ ಯೋಜನೆ	12 85 201	12,64 900	13 58 700	10 78 300
III Reorganisation of Labour and Labour Welfare etc ಕಾರ್ಮಿಕ ಮತ್ತು ಕಾರ್ಮಿಕ ಕಲ್ಯಾಣ ಇತ್ಯಾದಿ ಕಾರ್ಯಗಳ ಪುನರ್ವ್ಯವಸ್ಥೆ	97,911	75,000	56 000	30 000
IV Courts of Arbitration and Arbitration Tribunals ಪಂತ ನಿರ್ಣಯ ನ್ಯಾಯಾಲಯಗಳು ಮತ್ತು ಪಂತ ನಿರ್ಣಯ ನ್ಯಾಯಧಿಕರಣಗಳು	1 01 311	1,03,500	1 13 200	1 13,300
V Labour Courts ಕಾರ್ಮಿಕ ನ್ಯಾಯಾಲಯಗಳು	1 32,875	1,34,700	1,49 100	1,51 400
Total a (Voted) ಒಟ್ಟು (ವಿಧಿಸಲ್ಪಟ್ಟ)	19,58,788	19,41,000	20,85,000	23,01,000
Charged ಪ್ರಭೃತ		1,000		1,000

BE

53a

38. LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Labour ಕಾರ್ಮಿಕ				
a. I. DIRECTION ನಿರ್ದೇಶನ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	64,809	63,000	63,000	57,100
Pay of Establishment ಸ್ಥಾಪನೆ ವೆಚ್ಚ ...	1,11,306	1,21,500	1,35,000	1,23,200
Dearness Allowance ತುಟ್ಟಿ ಭತ್ಯೆ ...	99,676	1,07,300	1,00,000	1,00,500
Other Allowances ಇತರ ಭತ್ಯೆ ...	15,573	17,400	29,400	63,400
Travelling Allowance ಪ್ರವಾಸ ಭತ್ಯೆ ...	11,701	16,000	13,000	19,200
3. Other Charges ಇತರ ವೆಚ್ಚ				
(Voted) (ಪುರಸ್ಕೃತ) ...	38,425	37,600	67,600	67,600
(Charged) (ಪ್ರಭೃತ)	1,000	...	1,000
Total a. I (Voted) ಜುಮ್ಲಾ (ಪುರಸ್ಕೃತ) ...	3,41,490	3,62,800	4,08,000	4,31,000
(Charged) (ಪ್ರಭೃತ)	1,000	...	1,000
a. II. LABOUR AND INDUSTRIAL PLANNING ಕಾರ್ಮಿಕ ಮತ್ತು ಔದ್ಯಮಿಕ ಯೋಜನೆ—				
a. II. (i) DISTRICT CHARGES ** ಜಿಲ್ಲಾ ವೆಚ್ಚ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	1,07,542	98,000	1,01,500	1,33,200
Pay of Establishment ಸ್ಥಾಪನೆ ವೆಚ್ಚ ...	4,43,905	4,43,500	4,89,200	5,44,500
Dearness Allowance ತುಟ್ಟಿ ಭತ್ಯೆ ...	4,05,829	4,01,300	4,08,000	4,45,300
Other Allowances ಇತರ ಭತ್ಯೆ ...	28,333	26,200	46,800	1,00,300
2. Travelling Allowance ಪ್ರವಾಸ ಭತ್ಯೆ ...	65,024	67,000	67,000	86,500
3. Other Charges ಇತರ ವೆಚ್ಚ ...	1,01,086	95,000	1,09,000	1,05,000
Total a. II (i) ಜುಮ್ಲಾ ...	11,51,719	11,31,000	12,21,500	14,14,800

38. LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Minor, Sub and Detailed Heads of Appropriation ವಿವರಣೆಗಲ ಉಪ, ಒಳ ಮತ್ತು ಸವರ ಒರ್ತಿಗಲ	Accounts ಲೆಕ್ಕ 1969-70	Budget Estimates ಅಮಲ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಮಲ್ಯಯ ಅಂದಾಜು 1971-72
a. Labour ಕಾರ್ಮಿಕ				
a. II (ii) LABOUR WELFARE CENTRES.— ಕಾರ್ಮಿಕ ಕಲ್ಯಾಣ ಕೇಂದ್ರಗಲ—				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	47,237	54,700	55,100	67,800
Dearness Allowance ತುಟ್ಟ ಭತ್ಯೆ	50,120	54,100	53,100	61,500
Other Allowances ಇತರ ಭತ್ಯೆ	4,833	4,600	8,200	13,000
2. Travelling Allowance ಪ್ರವಾಸ ಭತ್ಯೆ	802	500	500	1,200
3. Other Charges ಇತರ ವೆಚ್ಚ	30,490	20,000	20,000	20,000
Total a II (ii) ಒಟ್ಟು	1,33,482	1,33,900	1,37,200	1,63,000
Total a II ಒಟ್ಟು	12,85,201	12,64,900	13,58,700	15,78,300
a IV COURT OF ARBITRATION AND ARBITRATION TRIDUNALS.— ವಹಿಷ್ಕಾರ ನ್ಯಾಯಾಲಯಗಲ ಮತ್ತು ವಹಿಷ್ಕಾರ ನ್ಯಾಯಾಧಿಕರಣಗಲ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿ ವೇತನ	38,661	36,000	11,400	34,800
Pay of Establishment ಸ್ಥಾಪನೆ ವೇತನ	20,294	20,500	25,000	25,200
Dearness Allowance ತುಟ್ಟ ಭತ್ಯೆ	19,010	18,400	19,500	19,500
Other Allowances ಇತರ ಭತ್ಯೆ	4,392	4,700	5,300	8,300
2. Travelling Allowance ಪ್ರವಾಸ ಭತ್ಯೆ	5,780	10,000	8,000	11,500
3. Other Charges ಇತರ ವೆಚ್ಚ	13,174	14,000	14,000	14,000
Total a IV ಒಟ್ಟು	1,01,311	1,03,600	1,13,200	1,13,300

38. LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Minor, Sub and Detailed Heads of Appropriation ಸೂಚಕ ಮತ್ತು ವಿವರಿಸಿದ ಅರ್ಜಿಗಳ	Accounts ಆದೇಶ 1969-70	Budget Estimates ಆದೇಶಗಳ ಅಂದಾಜು 1970-71	Revised Estimates ಸಂಸ್ಕರಣೆ ಅಂದಾಜು 1970-71	Budget Estimates ಆದೇಶಗಳ ಅಂದಾಜು 1971-72
a. V. LABOUR COURTS— ಕಾರ್ಮಿಕ ನ್ಯಾಯಾಲಯಗಳು				
1. Establishments Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	45,061	45,800	52,500	49,400
Pay of Establishment ಸಿಬ್ಬಂದಿ ವೇತನ ...	21,961	25,900	31,500	29,000
Dearness Allowance ಹಿರಿಯತನ ಭತ್ಯೆ ...	24,138	21,500	27,000	21,990
Other Allowances ಇತರ ಭತ್ಯೆ ...	3,789	3,500	6,160	12,390
2. Travelling Allowance ಪ್ರವಾಸ ಭತ್ಯೆ ...				
	9,189	15,000	12,000	15,800
3. Other Charges ಇತರ ವೆಚ್ಚ ...				
	25,431	20,000	20,000	20,000
Total a. V ಒಟ್ಟು ...	1,32,875	1,31,700	1,49,100	1,51,400
b. Factories ಕಾರ್ಖಾನೆಗಳು				
b. I. INSPECTOR OF FACTORIES— ಕಾರ್ಖಾನೆಗಳ ಪರಿಶೀಲಕರು				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	61,055	73,900	90,000	1,05,000
Pay of Establishment ಸಿಬ್ಬಂದಿ ವೇತನ ...	1,00,671	1,09,000	1,25,000	1,21,500
Dearness Allowance ಹಿರಿಯತನ ಭತ್ಯೆ ...	1,04,685	1,16,600	1,21,600	1,23,000
Other Allowances ಇತರ ಭತ್ಯೆ ...	13,891	17,500	28,400	43,500
2. Travelling Allowance ಪ್ರವಾಸ ಭತ್ಯೆ ...				
	22,751	28,000	35,000	48,000
3. Other Charges (Voted) ಇತರ ವೆಚ್ಚ (ಪ್ರಶಸ್ತ) ...				
	62,293	68,000	70,000	75,000
Charged (ಪ್ರಭೃತ) ...				
	...	1,000	...	1,000
Total. b. I (Voted) ಒಟ್ಟು (ಪ್ರಶಸ್ತ) ...	3,68,346	4,13,000	4,73,000	5,16,000
Charged (ಪ್ರಭೃತ)	1,000	...	1,000
b. II ESTABLISHMENT FOR THE ADMINISTRATION OF PERSONAL INJURIES (COMPENSATION INSURANCE) ACT 1963 1963ನೇ ಇಸವಿಯ ದೇಹಕ್ಷತಿ (ಪರಿಹಾರವಿಮಾ) ಸಂಬಂಧವಾದ ಅಧಿನಿಯಮ ಸಮಾಚರಣೆ ಸಿಬ್ಬಂದಿ				
Deduct— Amount recoverable from Government of India. ವಜಾ— ಭಾರತ ಸರ್ಕಾರದವರಿಂದ ಬರಮಾಡಿಕೊಳ್ಳಲಾದ ಮೊಬಲಗು ...				
	(—)2,027
Total b. (Voted) ಒಟ್ಟು (ಪ್ರಶಸ್ತ) ...	3,66,319	4,13,000	4,73,000	5,16,000
(Charged) (ಪ್ರಭೃತ)	1,000	...	1,000

38. LABOUR AND EMPLOYMENT
ಕಾರ್ಮಿಕ ಮತ್ತು ಉದ್ಯೋಗ

Minor and Sub Heads of Appropriation ನಿರ್ದೇಶನದ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸರಿಪ್ಪಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. Employment and Training ಉದ್ಯೋಗ ಮತ್ತು ತರಬೇತಿ				
I DIRECTORATE OF EMPLOYMENT AND TRAINING ಉದ್ಯೋಗ ಮತ್ತು ತರಬೇತಿ ಸಂಸ್ಥಾನಾಲಯ	4 76 513	5,14,400	7,87 500	13,33,800
II EMPLOYMENT EXCHANGES IN THE STATE ರಾಜ್ಯದ ಉದ್ಯೋಗ ವಹರಾ ಸಂಸ್ಥೆಗಳು	7,76 933	7 87,600	8,93 500	9 11,000
III EMPLOYMENT EXCHANGE FOR PHYSICALLY HANDICAPPED ಅಂಗವಿಕಲರ ಉದ್ಯೋಗ ವಹರಾ ಸಂಸ್ಥೆ	19,766	21 600	27,600	26,800
IV. INDUSTRIAL TRAINING INSTITUTES / CENTRES IN THE STATE ರಾಜ್ಯದಲ್ಲಿ ಉದ್ಯಮಿಕ ಶಿಕ್ಷಣ ಸಂಸ್ಥೆಗಳು / ಕೇಂದ್ರಗಳು				
(Voted) (ವರದ್ಭೂತ)	35 55 959	47 02,100	42 45 000	54,33,600
(Charged) (ಪ್ರದ್ಭೂತ)			52,000	3 000
V EVENING CLASSES SCHEME ಸಂಜೆ ತರಗತಿಗಳ ಯೋಜನೆ	31,136	70,800	38 000	68,000
VI STATE COUNCIL FOR TRAINING IN TECHNICAL AND VOCATIONAL TRADES ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದ ರಾಜ್ಯ ಪರಿಷತ್	8,247	10 100	11 500	11,900
VII. APPRENTICESHIP TRAINING SCHEME IN INDUSTRIAL TRAINING INSTITUTES/CENTRES IN THE STATE ರಾಜ್ಯದ ಉದ್ಯಮಿಕ ಶಿಕ್ಷಣ ಸಂಸ್ಥೆಗಳಲ್ಲಿ / ಕೇಂದ್ರಗಳಲ್ಲಿ ಶಿಕ್ಷಣ ಪರಿಷತಿ ಯೋಜನೆ	1,39,581	1 70,800	2,30,400	2,73,600
VIII EXTENSION OF COVERAGE OF EMPLOYMENT SERVICE ಉದ್ಯೋಗ ವಹರಾ ಸೇವೆಯ ವಿಸ್ತರಣೆ	15,647	23 600	24,500	28 300
IX N C C RIFLES TRAINING SCHEME ಎನ್.ಸಿ.ಸಿ. ರೈಫಲ್ಸ್ ತರಬೇತಿ ಯೋಜನೆ	.			
Total c (Voted) ಒಟ್ಟು (ವರದ್ಭೂತ)	50,23,785	63,04,000	62,58,000	80,87,000
(Charged) (ಪ್ರದ್ಭೂತ)		..	52,000	3,000

38. LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Minor Sub and Detailed Heads of Appropriation ಅನುಸೂಚಿತ ಉ. ಉ. ಮತ್ತು ಸೂಚಿತ ವಿವರಗಳು	Accounts ಒಳ 1970-71	Budget Estimates ಅಂದಾಜು ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
c. Employment and Training ಉದ್ಯೋಗ ಮತ್ತು ತರಬೇತಿ				
c. I. DIRECTORATE OF EMPLOYMENT AND TRAINING— ಉದ್ಯೋಗ ಮತ್ತು ತರಬೇತಿ ಸಂಸ್ಥಾನಗಳು				
1. Establishment Charges— ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ ...	1,09,665	1,11,500	1,17,950	1,31,550
Pay of Establishment ಸ್ಥಾಪನೆ ವೆಚ್ಚ ..	1,39,715	1,46,000	2,07,900	1,69,500
Dearness Allowance ಕುಟುಂಬ ಭತ್ಯೆ ...	1,32,503	1,36,000	1,61,400	1,43,550
Other Allowances ಇತರ ಭತ್ಯೆ ...	20,766	20,000	37,800	55,900
2. Travelling Allowance ಪ್ರವಾಸ ಭತ್ಯೆ ...	21,480	23,500	22,500	1,23,000
3. Other Charges ಇತರ ವೆಚ್ಚ ...	61,584	77,000	40,000	40,000
4. Scholarships to Instructors Trainees deputed for training ತರಬೇತಿ ಪಡೆಯುವ ಸಲಹಾರಿ ವೃತ್ತಿಬೋಧಕರಿಗಾಗಿ ಬೋಧಕ ತರಬೇತಿಯಲ್ಲಿ ಭಾಗ್ಯವಹಿಸುವವರಿಗೆ	14,800
5. State Stipendary Scheme for Engineering Graduates and Diploma Holders ಯಂತ್ರಜ್ಞ ನೌಕರರು ಮತ್ತು ಡಿಪ್ಲೊಮಾ ಹೋಲ್ಡರ್ಸ್ ಗಾಗಿ ರಾಜ್ಯದ ಉಪವ್ಯವಸ್ಥಿತ ಪಡೆಯುವ ಬೋಧಕ	1,91,200	6,30,000
6. Assistance to Engineers and Technically qualified persons under the Pilot Custom Service Scheme ಪ್ರಯೋಗಾತ್ಮಕ ಸೇವಾ ಸಂವಹನ ಯೋಜನೆಯಡಿ ಯಂತ್ರಜ್ಞರಿಗೆ ಮತ್ತು ತಾಂತ್ರಿಕ ಅರ್ಹತೆಯುಳ್ಳ ವ್ಯಕ್ತಿಗಳಿಗೆ ಸಹಾಯ	7,800	25,000
Total c. I ಒಟ್ಟು ...	4,76,513	5,14,400	7,87,500	12,33,800
c. II. EMPLOYMENT EXCHANGES IN THE STATE ರಾಜ್ಯದ ಉದ್ಯೋಗ ವಿನಿಮಯ ಸಂಸ್ಥೆಗಳು				
1. Establishment Charges— ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ ...	25,943	85,800	69,400	1,04,000
Pay of Establishment ಸ್ಥಾಪನೆ ವೆಚ್ಚ ...	2,95,189	2,51,900	3,12,000	2,93,200
Dearness Allowance ಕುಟುಂಬ ಭತ್ಯೆ ...	2,52,270	2,56,800	2,67,400	2,73,700
Other Allowances ಇತರ ಭತ್ಯೆ ...	23,079	23,800	38,300	58,600
2. Travelling Allowance ಪ್ರವಾಸ ಭತ್ಯೆ ...	17,697	24,300	27,400	31,500
3. Other Charges ಇತರ ವೆಚ್ಚ ...	1,62,758	1,45,000	1,79,000	1,50,000
Total c II ಒಟ್ಟು ...	7,76,936	7,87,600	8,93,500	9,11,000

ವ್ಯಯ

38 LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Sl. no. Sub and Data led Heads of Appropriation on ವಿಭಾಗದ ಉಪ ಒಳ ಮತ್ತು ಸೂಚಕ ಶೀರ್ಷಿಕೆಗಳು	Accounts ಆಕೃತಿ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c Employment and Training ಉದ್ಯೋಗ ಮತ್ತು ತರಬೇತಿ				
c III EMPLOYMENT EXCHANGE FOR PHYSICALLY HANDICAPPED ಅಂಗವಿಕಲ ಉದ್ಯೋಗ ವಿಕಲರ ಸಂಸ್ಥೆ				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	6 933	7 200	7 500	7 500
Pay of Establishment ಸ್ಥಾಪನೆಯ ವೆಚ್ಚ	5 202	5 100	7 300	7 300
Dearness Allowance ತುಟ್ಟ ಭತ್ಯೆ	5 665	5 800	6 500	5 800
Other Allowances ಇತರ ಭತ್ಯೆ	708	1 000	1 400	2 700
2 Travelling Allowance ಪ್ರವಾಸ ಭತ್ಯೆ	489	1 000	800	900
3 Other Charges ಇತರ ವೆಚ್ಚ	769	4 500	3 900	2 100
4 Welfare Measures to Physically Handicapped Registrants—include no T A ಭಾರತೀಯ ದೇಹವಿಕಲ ಉದ್ಯೋಗಿಗಳ ವಸತಿ ತರಬೇತಿ ಮತ್ತು ದಾಖಲೆ ಸ್ವೀಕೃತ ಉದ್ಯೋಗಿಗಳ ವಸತಿಯ ಸಲುವಾಗಿ ವ್ಯೂಹನೀಕರಣ			200	500
Total c III ಒಟ್ಟು	19 766	24 600	27 600	26 800
c IV INDUSTRIAL TRAINING INSTITUTES/ CENTRES IN THE STATE — ರಾಜ್ಯದಲ್ಲಿ ಉದ್ಯೋಗ ತರಬೇತಿ ಸಂಸ್ಥೆಗಳು/ಕೇಂದ್ರಗಳು—				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	34 882	62 600	23 800	59 600
Pay of Establishment ಸ್ಥಾಪನೆಯ ವೆಚ್ಚ	13 01 094	16 90 400	15 30 900	20 0 900
Dearness Allowance ತುಟ್ಟ ಭತ್ಯೆ	10 16 101	12 56 200	11 18 700	14 14 000
Other Allowances ಇತರ ಭತ್ಯೆ	89 500	1 06 300	1 56 400	2 93 900
2 Travelling Allowance ಪ್ರವಾಸ ಭತ್ಯೆ	46 694	35 000	43 000	31 400
3 Other Charges (Voted) ಇತರ ವೆಚ್ಚ (ವಸತಿಯುತ)	7 11 198	11 11 600	2 00 000	11 00 000
		—	2 00 000	2 00 000
4 Scholarships to Trainees ತರಬೇತಿ ಪಡೆಯುತ್ತಿರುವವರಿಗೆ ವಿದ್ಯಾರ್ಥಿ ವೇತನ	3 56 490	5 10 000	—	4 00 000
5 Incentive Scheme for self Employment for Ex I T I Trainees		—	—	—
Total c IV (Voted) ಒಟ್ಟು (ವಸತಿಯುತ)	35 57 400	10 00 000	10 00 000	10 00 000
Charged ವಸತಿಯುತ	—	—	2 00 000	—

38. LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Minor, Sub and Detailed Heads of Appropriation ಪರಿಷ್ಕರಿಸಿದ ಉಪ, ಒಳ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. Employment and Training.— ಉದ್ಯೋಗ ಮತ್ತು ತರಬೇತಿ --				
c. V. EVENING CLASSES SCHEME-- ಸಂಜೆ ತರಗತಿಗಳ ಯೋಜನೆ--				
1. Establishment Charges -- ನಿಬ್ಬಂದಿ ವೆಚ್ಚ--				
Pay of Officers ಅಧಿಕಾರಿಗಳ ವೇತನ ...	1,461	3,000	1,200	3,000
Pay of Establishment ನಿಬ್ಬಂದಿ ವೇತನ ...	21,859	45,800	32,900	51,900
Earnings Allowance ತುಟ್ಟಿ ಭತ್ಯೆ ...	3,911	20,300	2,900	11,000
Other Allowances ಇತರ ಭತ್ಯೆ ...	672	1,400	900	2,000
2. Travelling Allowance ಪ್ರವಾಸ ಭತ್ಯೆ
3. Other Charges -- ಇತರ ವೆಚ್ಚ ...	200	300	100	100
Total c. V ಒಟ್ಟು ...	31,136	70,800	38,000	65,000
c. VI STATE COUNCIL FOR TRAINING IN TECHNICAL AND VOCATIONAL TRADES-- ಪಾಠಶಾಲಕ ಮತ್ತು ವೃತ್ತಿ ಶಿಕ್ಷಣದ ರಾಜ್ಯಸಂಸ್ಥೆ--				
1. Establishment Charges-- ನಿಬ್ಬಂದಿ ವೆಚ್ಚ--				
Pay Officers ಅಧಿಕಾರಿಗಳ ವೇತನ	-
Pay of Establishment ನಿಬ್ಬಂದಿ ವೇತನ ...	3,758	3,900	4,700	4,600
Earnings Allowance ತುಟ್ಟಿ ಭತ್ಯೆ ...	3,018	3,500	3,500	3,500
Other Allowances ಇತರ ಭತ್ಯೆ ...	503	600	1,200	1,800
2. Travelling Allowances ಪ್ರವಾಸ ಭತ್ಯೆ ...	67	100	100	100
3. Other Charges ಇತರ ವೆಚ್ಚ ...	901	2,000	2,000	1,900
Total c. VI ಒಟ್ಟು ...	8,247	10,100	11,500	11,900

38. LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Minor Sub and Detailed Heads of Appropriation ವಿಭಾಗೀಕರಣ ಉಪ ಉಪ ಮತ್ತು ಸುವಿವರ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimate* ಅನುಮಾನ ಅಂದಾಜು 1970 71	Revised Estimates* ಪರಿಷ್ಕರಣ ಅಂದಾಜು 1970 71	Budget Estimates* ಅನುಮಾನ ಅಂದಾಜು 1971 71
c Employment and Training— ಉದ್ಯೋಗ ಮತ್ತು ತರಬೇತಿ—				
c VII APPRENTICESHIP TRAINING SCHEMES IN INDUSTRIAL TRAINING INSTITUTES/ CENTRES IN THE STATE ರಾಜ್ಯದ ಉದ್ಯಮಕ ಶಿಕ್ಷಣ ಸಂಸ್ಥೆಗಳಲ್ಲಿ/ಕೇಂದ್ರ ಗಳಲ್ಲಿ ಶಿಕ್ಷಣ ತರಬೇತಿ ಯೋಜನೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	208	4,800	1 200	4 800
Pay of Establishment ಸ್ಥಾಪನೆ ವೇತನ	36,133	67,100	51,100	75,200
Dearness Allowance ಪುಟ್ಟ ಭತ್ಯೆ	14 744	26 100	17 300	28 000
Other Allowances ಇತರ ಭತ್ಯೆ	2 665	3 000	4 300	8,700
2 Travelling Allowance ಪ್ರವಾಸ ಭತ್ಯೆ	2,183	,000	4,600	5 500
3 Other Charges ಇತರ ವೆಚ್ಚ	81,881	66 800	1 51 900	1 51,400
4 Scholarship to Trainees ತರಬೇತಿ ಪಡೆಯುತ್ತಿರುವವರಿಗೆ ವಿದ್ಯಾರ್ಥಿವೇತನ	1,767			---
Total c VII ಒಟ್ಟು	1 39 581	1,70 800	2 30 400	2 73 600
c VIII EXTENSION OF COVERAGE OF EMPLOYMENT SERVICE ಉದ್ಯೋಗ ನಿತರರ ಸೇವೆಯ ವಿಸ್ತರಣೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4,542	7 200	8,200	8,100
Pay of Establishment ಸ್ಥಾಪನೆ ವೇತನ	4,010	5 500	5 300	6 300
Dearness Allowance ಪುಟ್ಟ ಭತ್ಯೆ	3,541	6,700	5,600	6 300
Other Allowances ಇತರ ಭತ್ಯೆ	376	1,000	2 000	4 000
2 Travelling Allowance ಪ್ರವಾಸ ಭತ್ಯೆ	1,223	900	900	1,100
3 Other Charges ಇತರ ವೆಚ್ಚ	1,955	2,300	2 500	2 500
Total c VIII ಒಟ್ಟು	15 647	23 600	24,500	23,300

38. LABOUR AND EMPLOYMENT

ಕಾರ್ಮಿಕ ಮತ್ತು ಉದ್ಯೋಗ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d. Inspector of Steam Boilers ಸ್ಟೀಮ್ ಬಾಯ್ಲರುಗಳ ಪರಿವೀಕ್ಷಕರು				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	21,408	25,000	28,000	34,100
Pay of Establishment ಸ್ಥಾಪನೆ ವೆಚ್ಚ ...	16,528	18,800	20,000	28,500
Dearness Allowance ತುಟ್ಟಿ ಭತ್ಯೆ ...	22,568	25,700	29,000	33,800
Other Allowances ಇತರ ವೆಚ್ಚ ...	3,077	3,800	6,500	13,500
2. Travelling Allowance ಪ್ರವಾಸ ಭತ್ಯೆ ...	8,442	16,000	15,000	16,500
3. Other Charges ಇತರ ವೆಚ್ಚ ...	5,018	6,700	6,500	6,600
Total d ಜುಮ್ಮಾ ...	77,041	96,000	1,05,000	1,33,000
e. Grants-in-aid, Contributions etc.— ಸಹಾಯಾ ಅನುದಾನ, ಅಂಶದಾನ, ಮುಂತಾದವು—				
1. Grant-in-aid to National Institute of Social Sciences ಸಮಾಜ ವಿಜ್ಞಾನ ಸಂಸ್ಥೆಗೆ ಸಹಾಯಾನುದಾನ ...	45,000	60,000	90,100	45,000
2. Labourers Fellowship Settlement, Resildar Street, Bangalore ಕಾರ್ಮಿಕರ ಅಧಿಸದಸ್ಯತ್ವ ವ್ಯವಸ್ಥೆ ರಾಸಿಲ್‌ದಾರ್ ಬೀದಿ, ಬೆಂಗಳೂರು	1,200	1,400
3. Sevashrama, Sreeramapuram, Bangalore ಸೇವಾಶ್ರಮ, ಶ್ರೀರಾಮಪುರಂ, ಬೆಂಗಳೂರು	1,200	1,500
4. Grant-in-aid to Mysore State Electricity Board towards implementing the Pilot Scheme of Employment Assistance and Relief to Educated unemployed... ಉದ್ಯೋಗ ಪಡೆಯಲು ಸಹಾಯ ಮತ್ತು ಉದ್ಯೋಗ ದಲ್ಲಿದ್ದ ಶಿಕ್ಷಿತರಿಗೆ ಪರಿಹಾರ— ಈ ಬಗ್ಗೆನ ಮಾರ್ಗ ದರ್ಶಕ ಯೋಜನೆಯನ್ನೇ ಕಾರ್ಯಗತಗೊಳಿಸುವ ಸಲುವಾಗಿ ಮೈಸೂರು ರಾಜ್ಯದ ವಿದ್ಯುಚ್ಛಕ್ತಿ ಮಂಡಲಿಗೆ ಸಹಾಯಾನುದಾನ	12,500	75,100
Total e. ಜುಮ್ಮಾ ...	45,000	60,000	1,05,000	1,23,000

ವ್ಯಯ

DEMAND No 27

ಅಭಿಯಾನ ಕ್ರಮಣಕ 27

MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವ್ಯಯಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪಛತ್ತ ಹಣದ ಜುಮ್ಮಾ	Rs ರೂ.	1,000
Demand for Grant (Voted) ಅನುದಾನಕ್ಕೆ ಅಭಿಯಾನಚನೆ (ಪ್ರಶಸ್ತ)	Rs ರೂ.	9,73,10 000

39 MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Summary by Minor Heads of Appropriation ವಿವಿಧೋದ್ದೇಶ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಅನುಮಾನ ಆದಾಯ 1970-71	Revised Estimates ಸಂಸ್ಕೃತ ಅಂದಾಜು 19 0-71	Budget Estimate ಅನುಮಾನ ಆದಾಯ 1971-72	
a Films Division ಚಿತ್ರಕಲಾ ವಿಭಾಗ	12 36 731	12 69 000	17 78 000	14 71 000	
b Tourist Organisation ಪ್ರವಾಸ ವ್ಯವಸ್ಥೆ	1 73 494	4 89 000	2 53 000	2 95 000	
bb Town and Country Planning Organisation ನಗರ ಮತ್ತು ಗ್ರಾಮ ಯೋಜನಾ ವ್ಯವಸ್ಥೆ	10 42 158	10 77 000	11 28 000	12 62 000	
c Statistics ಸಂಖ್ಯಾ ಸಂಗ್ರಹಣೆಗಳು	25 08 877	27 61 000	27 61 000	38 53 000	
d Social and Moral Hygiene and After Care Services ಸಾಮಾಜಿಕ ಮತ್ತು ನೈತಿಕ ಶುದ್ಧಿಯ ಮತ್ತು ಪ್ರಾಚಾರ್ಯಗಳ ಕ್ರಮ ಸೇವೆ	38 51 942	42 92 000	42 41 000	48 65 000	
dd Dairy Development and Milk Supply Schemes ದೈಹಿಕವೃದ್ಧಿ ನಿರಾಯದ ಅಭಿವೃದ್ಧಿ ಮತ್ತು ಹಾಲು ಸರಬರಾಜು ಯೋಜನೆಗಳು	1 96 79,118	2 44 55 000	2 57,79 000	3 71 88 000	
e Welfare of Scheduled Tribes and Castes and other Backward Classes ಅನುಜನಿತ ಪಂಗಡಗಳ ಮತ್ತು ಪಾಶ್ಚಾತ್ಯ ಮತ್ತು ಇತರ ಅನುಜನಿತ ಪಂಗಡಗಳ ಕಲ್ಯಾಣ ಕಾರ್ಯ	(Voted) ಪ್ರಶಸ್ತ (Charged) ಪ್ರಶಸ್ತ	1 74 17 429	2 16 83 000	2,26,82 000	2,80 00 000
C O Total (Voted) (ಪ್ರಶಸ್ತ)	4 57 09 749	5 60 21 000	5 82, 79 000	7,52, 88 000	
(Charged) (ಪ್ರಶಸ್ತ)	..	1,000	1,000	..	

39. MISCELLANEOUS, SOCIAL AND DEVELOPMENTAL ORGANISATIONS

ವಿವಿಧ, ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳೆ

Summary by Minor. Heads of Appropriation ವಿವಿಧೀಕೃತ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B.F. (Voted) (ಪುರಸ್ಕೃತ) ...	4,57,09,749	5,60,31,000	5,86,32,000	7,65,34,000
(Charged) (ಪ್ರಭೃತ)	1,000	1,000	1,000
f. Miscellaneous ವಿವಿಧ ...	4,98,788	4,50,000	4,51,000	4,55,000
g. Grant-in-aid, Contributions, etc. ಸಹಾಯಕ ಅನುದಾನ, ಅಂಶದಾನ ಇತ್ಯಾದಿ ...	5,22,423	4,60,000	4,62,000	5,96,000
h. Deduct—Amount recovered from other Governments, Depts, etc ವಹಾ—ಬೇರೆ ಸರ್ಕಾರಗಳಿಂದ ಮತ್ತು ಇತರ ಇಲಾಖೆಗಳಿಂದ ಬಂದ ಮೊಬಲಗು
i. Charges in England ಇಂಗ್ಲೆಂಡಿನಲ್ಲಿ ವೆಚ್ಚ
j. Development Schemes (voted) ಅಭಿವೃದ್ಧಿ ಕಾರ್ಯಗಳು (ಪುರಸ್ಕೃತ) ...	1,24,69,705	1,38,32,000	1,47,71,000	1,95,65,000
(Charged) (ಪ್ರಭೃತ)	36,000	...
Revision of Scales of Pay etc. ವೇತನ ಪ್ರಮಾಣ ಪರಿಷ್ಕರಣ ಇತ್ಯಾದಿ	15,24,000
Total 39 (Net) Voted ಜುಮ್ಮಾ ನಿವ್ವಳ (ಪುರಸ್ಕೃತ) ...	5,92,00,665	7,22,97,000	7,43,16,000	9,71,50,000
Charged (ಪ್ರಭೃತ)	1,000	37,000	1,000
Add Recoveries ಜಮಾ-ವಸೂಲಿ ...	1,00,000	1,96,000	1,07,000	1,60,000
Total 39 (Gross) Voted ಜುಮ್ಮಾ ಸಕಲ (ಪುರಸ್ಕೃತ) ...	5,93,00,665	7,24,93,000	7,44,23,000	9,73,10,000
Charged (ಪ್ರಭೃತ)	1,000	37,000	1,000

DETAILS FOR ADD-RECOVERIES

ಜಮಾ-ವಸೂಲಿಗಳ ವಿವರಗಳು

e. A.	4	..	73,400
c. B. (vii)	4	..	16,300
c. B. (xv)	4	..	70,300

Total ಜುಮ್ಮಾ	1,60,000
-----------------	----------

EXPENDITURE
ವ್ಯಯ

39 MISCELLANEOUS SOCIAL AND DEVELOPMENTAL ORGANISATIONS
ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor Sub and Detailed Heads of Appropriation ವಿವರಣಿಸಿದ ಉಪ, ಒಳ ಮತ್ತು ಸವಿಕರ ಶೀರ್ಷಿಕೆಗಳು	Accounts ಲೆಕ್ಕ 1962-70	Budget Estimates ಆಯವ್ಯಯ ಅಂದಾಜು 1970-71	Revised Estimates ಮುನ್ಸೂಚಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-7
a Films Division — ಚಲನಚಿತ್ರ ವಿಭಾಗ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಆಧಿಕಾರಿಗಳ ವೇತನ	14,969	16,700	17,700	17,700
Pay of Establishment ಸ್ಥಾಪನೆ ವೆಚ್ಚ	5,906	6,700	7,700	7,600
Dearness Allowance ಪಟ್ಟಿ ಭತ್ಯೆ	7,796	9,700	9,300	9,300
Other Allowance ಇತರ ಭತ್ಯೆ	1,528	1,900	3,300	5,900
2 Travelling Allowance ಪ್ರವಾಸ ಭತ್ಯೆ	2,671	3,000	3,000	3,500
3 Other Charges ಇತರ ವೆಚ್ಚ	12,161	25,000	15,000	20,000
4 Subsidy ಛೇದನಾಯು	10,00,000	10,00,000	16,00,000	12,00,000
5 Award of Prizes ಒಪ್ಪಂದಗಳಿಗೆ ಬಡ್ಡಿ	1,90,500	2,00,000	1,20,000	2,00,000
6 T A and D A to Members of the Mysore State Film Advisory Board ಮೈಸೂರು ರಾಜ್ಯದ ಚಲನಚಿತ್ರ ಸಲಹಾ ಮಂಡಳಿಯ ಸದಸ್ಯರಿಗಾಗಿ ಪ್ರವಾಸ ಭತ್ಯೆ ಮತ್ತು ದಿನಭತ್ಯೆ, ...	1,200	1,000	2,000	1,000
7 Grant of Scholarships to the Students of Mysore State for Studying in the Film Industries of India, Poona ಪುಣೆ ಚಲನಚಿತ್ರ ಕಾರ್ಖಾನೆಯಲ್ಲಿ ತರಬೇತಿ ಪಡೆಯುವವರು ಮೈಸೂರು ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೆಚ್ಚ	...	5,000	...	5,000
Total a ಒಟ್ಟು	12,36,731	12,89,000	17,73,000	14,73,000

BE

29. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳ

Minor, Sub and Detailed Heads of Appropriation ವಿವಿಧೋದ್ದೇಶಿತ ಉಪ, ಒಳ ಮತ್ತು ಸೂಚಕ ಉಪವಿಭಾಗಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕರಣ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Tourist Organisation ಪ್ರವಾಸ ವ್ಯವಸ್ಥೆ				
(i) DIRECTORATE OF TOURISM ಪ್ರವಾಸೋದ್ಯಮ ಇಲಾಖೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	5,741	12,000	7,100	7,100
Pay of Establishment ಸ್ಥಾಪನೆ ವೇತನ	20,560	19,400	21,400	25,200
Dearness Allowance ಕುಟುಂಬ ಭತ್ಯೆ	18,365	19,100	19,500	17,800
Other Allowances ಇತರ ಭತ್ಯೆ	3,164	3,800	4,000	5,700
2. Travelling Allowance ಪ್ರವಾಸ ಭತ್ಯೆ	1,710	3,000	2,000	3,400
3. Other Charges ಇತರ ವೆಚ್ಚ	8,631	19,000	16,000	21,000
Total b (i) ಒಟ್ಟು	58,171	76,300	70,000	80,200
(ii) TOURIST BUREAUX— ಪ್ರವಾಸ ಕಾರ್ಯಾಲಯ—				
1. Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	...	13,800	10,700	11,100
Pay of Establishment ಸ್ಥಾಪನೆ ವೇತನ	46,350	60,000	55,000	61,500
Dearness Allowance ಕುಟುಂಬ ಭತ್ಯೆ	38,564	59,800	49,900	56,300
Other Allowances ಇತರ ಭತ್ಯೆ	5,038	14,100	13,200	17,200
2. Travelling Allowance ಪ್ರವಾಸ ಭತ್ಯೆ	1,358	3,000	2,200	3,600
3. Other Charges— ಇತರ ವೆಚ್ಚ	18,626	50,000	40,000	50,000
4. Mysore Information—cum—Tourist Centre, Calcutta ಮೈಸೂರು ವಾರ್ತಾ ಮತ್ತು ಪ್ರವಾಸೋದ್ಯಮ ಕೇಂದ್ರ, ಕಲ್ಕತ್ತಾ	...	2,00,000	...	100
Total b (ii) ಒಟ್ಟು	1,09,936	4,00,700	1,71,000	2,02,800
(iii) EXPENDITURE CONNECTED WITH LOCAL AND STATE TOURISTS TRAFFIC ADVISORY COMMITTEE ETC., ಸ್ಥಳೀಯ ಮತ್ತು ರಾಜ್ಯ ಪ್ರವಾಸಿ ಸಂಚಾರ ಸಲಹಾ ಸಮಿತಿ ಮುಂತಾದವುಗಳ ವೆಚ್ಚ	5,387	12,000	12,000	12,000
Total b ಒಟ್ಟು	1,73,494	4,89,000	2,53,000	2,95,000

ವ್ಯಯ

39 MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿವರಿಸಿದ ಅಂಶ, ಸಬ್ ಹಾಗೂ ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1967-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಆಯವ್ಯಯ 1970-71	Budget Estimates ಆಯವ್ಯಯ 1971-72
bb Town and Country Planning Organisation ನಗರ ಮತ್ತು ಗ್ರಾಮ ಯೋಜನಾ ವ್ಯವಸ್ಥೆ				
(i) OFFICE OF THE DIRECTOR OF TOWN PLANNING, BANGALORE ನಗರ ಯೋಜನಾ ನಿರ್ದೇಶಕರ ಕಛೇರಿ, ಬೆಂಗಳೂರು .	3,17,513	2,81,900	2,97,000	3,43,900
(ii) BANGALORE METRO POLITAN PLANNING AREA, BANGALORE ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಪ್ರದೇಶ, ಬೆಂಗಳೂರು .	2,14,398	2,32,700	2,35,800	2 73 400
(iii) MASTER PLAN FOR GULBARGA ಗುಲ್ಬರ್ಗಕ್ಕೆ ಒಟ್ಟು ಯೋಜನೆ	50,155	58,000	63,900	66 400
(iv) MASTER PLAN FOR BHADRAVATHI ಭದ್ರಾವತಿಗೆ ಒಟ್ಟು ಯೋಜನೆ	93,097	1,01,000	1, 03,500	1,18,900
(v) MASTER PLAN FOR HUBLI-DHARWAR ಹುಬ್ಬಳ್ಳಿ-ಧಾರವಾಡಕ್ಕೆ ಒಟ್ಟು ಯೋಜನೆ	86,845	93,400	97,500	1,10 600
(vi) MASTER PLAN FOR BELGAUM ಬೆಂಗಳೂರಿಗೆ ಒಟ್ಟು ಯೋಜನೆ	49,301	59 900	54,700	66,900
(vii) MASTER PLAN FOR KARWAR (DANDLI) ಕರವಾರ (ದಂದಲಿ)ಗೆ ಒಟ್ಟು ಯೋಜನೆ	67,276	87,000	85 300	1 00 200
viii) MASTER PLAN FOR MYSORE ಮೈಸೂರಿಗೆ ಒಟ್ಟು ಯೋಜನೆ	1,02,248	1,06,100	1,11,000	1,15,000
(ix) MASTER PLAN FOR MANGALORE ಮಂಗಳೂರಿಗೆ ಒಟ್ಟು ಯೋಜನೆ	61,319	57,000	69 300	66,700
TOTAL bb ಒಟ್ಟು	10,42,158	10,77,000	11,23,000	12 62,000

BE

55*

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Misc. Sub and Detailed Heads of Appropriation ವಿವಿಧ ಸೂಚಕ, ಅಂಶ ಮತ್ತು ಸೂಚಕ ಸೂಚಕಗಳು	Accounts of 1970-71	Budget Estimates ಆಂದೋಲನ ಅಂದಾಜು 1970-71	Revised Estimates ಸಂಶೋಧನೆ ಅಂದಾಜು 1970-71	Budget Estimates ಆಂದೋಲನ ಅಂದಾಜು 1971-72
bb. Town and Country Planning Organisation. - ಗೌರವ ಮತ್ತು ನಗರಗಳ ಯೋಜನೆ ವ್ಯವಸ್ಥೆ.				
(i) Office of the Director of Town Planning, Bangalore. ನಗರ ಯೋಜನೆ ನಿರ್ದೇಶಕರ ಕಛೇರಿ, ಬೆಂಗಳೂರು				
1. Establishment Charges ಸ್ಥಾಪನೆ ವೆಚ್ಚ				
Pay of Officers ಆಯಾಚಾರ್ಯ ವೇತನ ...	50,752	56,800	23,700	13,000
Pay of Establishment ಸ್ಥಾಪನೆ ವೆಚ್ಚ ...	1,53,531	1,20,100	1,30,000	1,25,250
Dearness Allowance ಪುಟ್ಟಿ ಭತ್ಯೆ ...	83,225	84,000	85,000	89,900
Other Allowances ಇತರ ಭತ್ಯೆ ...	15,006	14,700	21,300	43,100
1. Travelling Allowance ಪ್ರವಾಸ ಭತ್ಯೆ ...	7,163	6,500	12,000	12,000
2. Other Charges ಇತರ ವೆಚ್ಚ ...	57,915	20,000	20,000	20,000
Total bb (i) ಒಟ್ಟು	3,17,519	2,81,500	2,57,000	3,45,900
(ii) BANGALORE METROPOLITAN PLANNING AREA, BANGALORE ಬೆಂಗಳೂರು ಮಹಾನಗರ ಯೋಜನೆ ವ್ಯವಸ್ಥೆ, ಬೆಂಗಳೂರು				
1. Establishment Charges ಸ್ಥಾಪನೆ ವೆಚ್ಚ				
Pay of Officers ಆಯಾಚಾರ್ಯ ವೇತನ ...	9,392	24,100	10,800	24,300
Pay of Establishment ಸ್ಥಾಪನೆ ವೆಚ್ಚ ...	1,03,720	99,400	1,10,000	1,13,300
Dearness Allowance ಪುಟ್ಟಿ ಭತ್ಯೆ ...	65,436	73,800	72,600	72,800
Other Allowances ಇತರ ಭತ್ಯೆ ...	9,853	13,400	21,000	40,600
2. Travelling Allowance ಪ್ರವಾಸ ಭತ್ಯೆ ...	2,642	2,000	2,000	2,400
3. Other Charges ಇತರ ವೆಚ್ಚ ...	23,355	20,000	20,000	20,000
Total bb (ii) ಒಟ್ಟು	2,14,398	2,32,700	2,35,800	2,73,400

39 MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Miscr.	Sub and Detailed Heads of Appropriation ವಿವಿಧೋದ್ದೇಶ ಉಪ-ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
	bb Town and Country Planning Organisation ನಗರ ಮತ್ತು ಗ್ರಾಮ ಯೋಜನಾ ವ್ಯವಸ್ಥೆ				
	(iii) Master Plan for Gulbarga ಗುಲ್ಬರ್ಗಾ ಬೃಹತ್ ಯೋಜನೆ				
1.	Establishment Charges— ಸ್ಥಾಪನೆ ವೆಚ್ಚ—				
	Pay of Officers ಅಧಿಕಾರಿಗಳ ವೇತನ		3,600	1,400	4,200
	Pay of Establishment ಸ್ಥಾಪನೆ ವೆಚ್ಚ	24,749	24,200	32,000	27,800
	Dearness Allowance ತುಟ್ಟ ಭತ್ಯೆ	16,414	19,200	19,000	10,100
	Other Allowances ಇತರ ಭತ್ಯೆ	860	1,000	2,000	3,900
2.	Travelling Allowance ಪ್ರವಾಸ ಭತ್ಯೆ	993	2,000	1,500	2,400
3.	Other Charges ಇತರ ವೆಚ್ಚ	7,139	8,000	8,000	8,000
	Total bb (iii) ಒಟ್ಟು	50,155	58,000	63,900	66,400
	(iv) Master Plan for Bhadravathi ಭದ್ರಾವತಿಗೆ ಬೃಹತ್ ಯೋಜನೆ				
1.	Establishment Charges— ಸ್ಥಾಪನೆ ವೆಚ್ಚ—				
	Pay of Officers ಅಧಿಕಾರಿಗಳ ವೇತನ		3,600	1,400	4,200
	Pay of Establishment ಸ್ಥಾಪನೆ ವೆಚ್ಚ	49,048	49,200	58,000	57,400
	Dearness Allowance ತುಟ್ಟ ಭತ್ಯೆ	32,769	36,600	37,000	39,300
	Other Allowances ಇತರ ಭತ್ಯೆ	2,829	1,600	3,600	7,600
2.	Travelling Allowance ಪ್ರವಾಸ ಭತ್ಯೆ	1,027	2,000	1,500	2,400
3.	Other Charges ಇತರ ವೆಚ್ಚ	7,424	8,000	8,000	8,000
	Total bb (iv) ಒಟ್ಟು	93,097	1,01,000	1,09,500	1,15,900

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಖರ್ಚುಗಳು	Accounty ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ವರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
bb. Town and Country Planning Organisation ನಗರ ಮತ್ತು ಗ್ರಾಮ ಯೋಜನಾ ವ್ಯವಸ್ಥೆ				
(v) Master Plan for Hubli—Dharwar ಹುಬ್ಬಳ್ಳಿ ಧಾರವಾಡಕ್ಕೆ ಬೃಹತ್ ಯೋಜನೆ				
1. E-establishment Charges— ಸಿಬ್ಬಂದಿ ವೆಚ್ಚ				
Pay of Officer ಅಧಿಕಾರಿಗಳ ವೇತನ	...	3,600	4,300	6,100
Pay of Establishment ಸಿಬ್ಬಂದಿ ವೇತನ	44,784	44,000	48,000	50,800
Dearness Allowance ತುಟ್ಟಿ ಭತ್ಯೆ	27,229	31,800	29,000	33,800
Other Allowances ಇತರ ಭತ್ಯೆ	3,552	4,000	6,200	9,500
2. Travelling Allowance ಪ್ರವಾಸ ಭತ್ಯೆ	2,159	2,000	2,000	2,400
3. Other Charges ಇತರ ವೆಚ್ಚ	9,121	8,000	8,000	8,000
Total bb. (v) ಜುಮ್ಮಾ	86,845	93,400	97,500	1,10,600
(vi) Master Plan for Belgaum ಬೆಳಗಾವಿಗೆ ಬೃಹತ್ ಯೋಜನೆ				
1. E-establishment Charges— ಸಿಬ್ಬಂದಿ ವೆಚ್ಚ				
Pay of Officers ಅಧಿಕಾರಿಗಳ ವೇತನ	...	3,600	1,400	4,200
Pay of Establishment ಸಿಬ್ಬಂದಿ ವೇತನ	25,008	24,800	28,000	28,300
Dearness Allowance ತುಟ್ಟಿ ಭತ್ಯೆ	16,977	19,000	18,000	19,700
Other Allowances ಇತರ ವೆಚ್ಚ	1,902	2,500	3,300	5,800
2. Travelling Allowance ಪ್ರವಾಸ ಭತ್ಯೆ	289	2,000	1,500	2,400
3. Other Charges ಇತರ ವೆಚ್ಚ	5,125	8,000	6,500	6,500
Total bb. (vi) ಜುಮ್ಮಾ	49,301	59,900	58,700	66,900

39 MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor Sub and Detailed Heads of Appropriation ವಿವಿಧಗಳ ಕೆಳಕಂಡ ಮುಖ್ಯ ವಿವರಣೆ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಂದಾಯ ಅಂದಾಜು 19 0-71	Revised Estimates ಸಂಸ್ಕರಣ ಅಂದಾಜು 19 0-7	Budget Estimates ಆಂದಾಯ ಅಂದಾಜು 19 1 0 1
bb Town and Country Planning Organisation ನಗರ ಮತ್ತು ಗ್ರಾಮ ಯೋಜನೆ ವ್ಯವಸ್ಥೆ				
(vii) Master Plan for Karwar Dandeli ಕಾರ್ವಾರ್ ದಂದಲಿ ಬೃಹತ್ ಯೋಜನೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ		3 600	1 400	4 900
Pay of Establishment ಸ್ಥಾಪನೆ ವೆಚ್ಚ	34 076	39 500	45 000	49 000
Dearness Allowance ಪುಟ್ಟಿ ಕಡತ	23 942	31 100	26 100	33 900
Other Allowances ಇತರ ಒಡತ	1,379	2 800	2 800	2 600
2 Travelling Allowance ಪ್ರವಾಸ ಒಡತ	1 348	2 000	2 000	2 000
3 Other Charges ಇತರ ವೆಚ್ಚ	7 281	8 000	8 000	8 000
Total bb (vii)	67 276	87 000	85 300	1 00 200
(viii) Master Plan for Mysore ಮೈಸೂರಿಗೆ ಬೃಹತ್ ಯೋಜನೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ		3 600	1 400	4 900
Pay of Establishment ಸ್ಥಾಪನೆ ವೆಚ್ಚ	46 917	49 000	50 000	51 000
Dearness Allowance ಪುಟ್ಟಿ ಕಡತ	36 483	37 000	36 000	36 000
Other Allowances ಇತರ ಒಡತ	4,511	4 600	5 700	11 500
2 Travelling Allowance ಪ್ರವಾಸ ಒಡತ	3 213	2 000	3 000	3 600
3 Other Charges ಇತರ ವೆಚ್ಚ	11 104	9 700	9 000	9 700
Total bb (viii)	1,09 248	1 06 100	1 11 600	1 15 000

39. MISCELLANEOUS SOCIAL AND DEVELOPMENTAL ORGANISATIONS

ಅನಿರ್ದಿಷ್ಟ ಸಂಸ್ಥೆಗಳಿಗೆ, ಅನಿರ್ದಿಷ್ಟ ಸಂಸ್ಥೆಗಳಿಗೆ

Head, Sub-head and Detailed Heads of Appropriation ಅನಿರ್ದಿಷ್ಟ ಸಂಸ್ಥೆಗಳಿಗೆ, ಅನಿರ್ದಿಷ್ಟ ಸಂಸ್ಥೆಗಳಿಗೆ	Accounts ₹. 1970-71	Budget Estimates ₹. lakhs 1970-71	Revised Estimates ₹. lakhs 1970-71	Budget Estimates ₹. lakhs 1971-72
bb Town and Country Planning Organisation ಅನಿರ್ದಿಷ್ಟ ಸಂಸ್ಥೆಗಳಿಗೆ, ಅನಿರ್ದಿಷ್ಟ ಸಂಸ್ಥೆಗಳಿಗೆ				
(ix) Master Plan for Mangalore-- ಅನಿರ್ದಿಷ್ಟ ಸಂಸ್ಥೆಗಳಿಗೆ				
1. Re-establishment Charges-- ಅನಿರ್ದಿಷ್ಟ ಸಂಸ್ಥೆಗಳಿಗೆ				
Pay of Officers ಅನಿರ್ದಿಷ್ಟ ಸಂಸ್ಥೆಗಳಿಗೆ	...	3,600	1,400	4,200
Pay of Establishment ಅನಿರ್ದಿಷ್ಟ ಸಂಸ್ಥೆಗಳಿಗೆ	30,392	23,100	35,000	27,400
District Allowance ಅನಿರ್ದಿಷ್ಟ ಸಂಸ್ಥೆಗಳಿಗೆ	19,432	18,000	20,000	19,100
Other Allowances ಅನಿರ್ದಿಷ್ಟ ಸಂಸ್ಥೆಗಳಿಗೆ	2,502	2,300	3,200	3,600
2 Travelling Allowance ಅನಿರ್ದಿಷ್ಟ ಸಂಸ್ಥೆಗಳಿಗೆ	1,726	2,600	1,700	2,400
3. Other Charge ಅನಿರ್ದಿಷ್ಟ ಸಂಸ್ಥೆಗಳಿಗೆ	7,267	8,100	8,000	8,000
Total bb (ix) ಅನಿರ್ದಿಷ್ಟ ಸಂಸ್ಥೆಗಳಿಗೆ	61,319	57,000	69,300	65,700

ವ್ಯಯ

39 MISCELLANEOUS, SOCIAL AND DEVELOPMENT ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor Sub and Detailed Heads of Appropriation ವಿವರಗಳಾದ ಉಪ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುರಕ್ಷಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c Statistics ಸಂಖ್ಯಾ ಸಂಗ್ರಹಣೆ				
A Department of Statistics ಸಂಖ್ಯಾ ಸಂಗ್ರಹಣೆ ಇಲಾಖೆ	21,41,823	24,00,000	24,32,100	32,60,700
B Schemes financed partly or wholly by other Governments or outside Agencies— ಇತರ ಸರ್ಕಾರಗಳು ಅಥವಾ ಹೊರಗಿನ ಅಧಿಕಾರಿಗಳು ಅಂತರಾಷ್ಟ್ರೀಯ ಅಥವಾ ಪೂರ್ವಾಜ್ಞಾ ಪಡೆದ ಯೋಜನೆಗಳು—				
(i) Socio Economic Survey in collaboration with NSS ಉಪಯುಕ್ತ ಉದ್ದೇಶಗಳ ಯೋಜನೆ (ಎನ್ ಎಸ್ ಎಸ್) ಸಹಕಾರದಿಂದ ನಡೆಯುವ ಸಾಮಾಜಿಕ ಅಭಿವೃದ್ಧಿ ಸಮೀಕ್ಷೆ	2,77,015	3,39,000	3,00,500	3,76,000
(vi) Scheme for Block level estimates of Production of Principal Crops ಪ್ರಧಾನ ಬೆಳೆಗಳ ಉತ್ಪಾದನೆಯ ಕ್ಷೇತ್ರ ಮತ್ತು ಜಿಲ್ಲಾ ಅಂದಾಜುಗಳ ಯೋಜನೆ				
(vii) Scheme for intensive supervision of Crop Estimation Survey on Cotton ಪಟ್ಟಿ ಬೆಳೆಯ ಅಂದಾಜುಗಳ ಸಮೀಕ್ಷೆಯ ತೀವ್ರ ಮಾನ್ಯತೆ ಯೋಜನೆ	18,792	13,000	14,200	16,300
(ix) Scheme for estimation of Area yield of Pepper ಮೆಣಸಿನ ಬೀಜದ ಪ್ರದೇಶ ಉತ್ಪತ್ತಿ ಅಂದಾಜುಗಳ ಯೋಜನೆ				
(x) " " " " " " " " of " " " " " " " " ಯೋಜನೆ				
(xi) Applied Nutrition Programme Evaluation survey ಪ್ರಾಯೋಗಿಕ ಪೋಷಣೆ ಕಾರ್ಯಕ್ರಮದ ಮೌಲ್ಯ ನಿರ್ಧಾರ ಸಮೀಕ್ಷೆ	23,165	9,000	9,200	*
(xii) Scheme for Assessment of extended Package Programme ವಿಸ್ತೃತ ತೀವ್ರ ಕಾರ್ಯಕ್ರಮದ ಮೌಲ್ಯ ನಿರ್ಧಾರ ಯೋಜನೆ				
(xiii) Scheme for Sample Survey to collect Sericulture data ಲೇಖ್ಯ ವ್ಯವಸ್ಥೆಯ ಅಧಿಕಾರಿಗಳನ್ನು ಸಂಗ್ರಹಿಸಲು ಮಾನ್ಯತೆ ಪರಿಶೀಲನೆ ಯೋಜನೆ	6,132			
(xiv) Scheme for Handloom Survey ಕೈಮಗದ ಪರಿಶೀಲನೆ ಯೋಜನೆ				
(xv) Scheme for Assessment of High Yielding Variety Programme ಮೆಚ್ಚು ಉತ್ಪನ್ನ ತರುವ ಬೆಳೆಯ ಕಾರ್ಯಕ್ರಮದ ಮೌಲ್ಯ ನಿರ್ಧಾರ ಯೋಜನೆ	41,900
Total c B ಒಟ್ಟು	3,67,054	3,61,000	3,51,500	3,60,000
Total c ಒಟ್ಟು	25,08,877	27,11,000	27,11,000	25,00,000

* Included under "C A Department of Statistics"

"C A ಸಂಖ್ಯಾ ಸಂಗ್ರಹಣೆ ಇಲಾಖೆ" ಯಲ್ಲಿ ಸೇರಿಸಲಾಗಿದೆ

BE

39. MISCELLANEOUS SOCIAL AND DEVELOPMENTAL ORGANISATIONS

वि. वि. विभागों के अन्तर्गत व्यय का विवरण

Minor, Sub and Detailed Heads of Appropriation वि. वि. विभागों के अन्तर्गत व्यय का विवरण	Accounts ₹. 1970-71	Budget Estimate ₹. 1970-71	Revised Estimate ₹. 1970-71	Budget Estimate ₹. 1971-72
c. Statistics— वि. वि. विभागों के अन्तर्गत व्यय				
A. DEPARTMENT OF STATISTICS— वि. वि. विभागों के अन्तर्गत व्यय				
1. Establishment Charges— वि. वि. विभागों के अन्तर्गत व्यय				
Pay of Officers वि. वि. विभागों के अन्तर्गत व्यय	2,05,551	2,10,200	2,10,000	2,50,500
Pay of Establishment वि. वि. विभागों के अन्तर्गत व्यय	7,71,129	7,52,000	7,10,000	7,40,100
Dearness Allowance वि. वि. विभागों के अन्तर्गत व्यय	7,21,157	7,52,000	7,50,000	7,65,000
Other Allowances वि. वि. विभागों के अन्तर्गत व्यय	70,000	75,000	1,12,100	1,72,500
2. Travelling Allowance वि. वि. विभागों के अन्तर्गत व्यय	1,08,909	1,62,000	1,50,000	2,01,000
3. Other Charges वि. वि. विभागों के अन्तर्गत व्यय	2,63,509	5,15,000	3,00,000	10,00,000
4. Defect—Amount recoverable from वि. वि. विभागों के अन्तर्गत व्यय				
Govt. of India वि. वि. विभागों के अन्तर्गत व्यय	36,200
UNICEF वि. वि. विभागों के अन्तर्गत व्यय	17,600
I.C.A.R. वि. वि. विभागों के अन्तर्गत व्यय	19,600
Total c A वि. वि. विभागों के अन्तर्गत व्यय	21,41,823	21,60,000	21,32,100	32,60,700

* Includes provision for hiring tape based computer and other recurring charges in connection with installation of computer machines

EXPENDITURE

ವ್ಯಯ

39 MISCELLANEOUS SOCIAL AND DEVELOPMENTAL ORGANISATION

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿವೇಕೀಕೃತ ಉಪ, ಅಂಶ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅನುಮಾನಿತ ಅಂದಾಜು 1970-71	Revised Estimates ಸರಿಪುಸ್ತಕ ಅಂದಾಜು 1970-71	Budget ಅನುಮಾನಿತ ಅಂದಾಜು 197
c B SCHEMES FINANCED PARTLY OR WHOLLY BY OTHER GOVERNMENTS OR OUTSIDE AGENCIES -- ಇತರ ಸರ್ಕಾರಗಳು ಅಥವಾ ಬೇರೂರಿನ ಅಧಿಕಾರಿಗಳು ಅರ್ಜಿಪಡಿಸಿ ಅಥವಾ ಭರವಸೆ ಮಾಡಿ ಪಾಲಿಸಿ ಮಾಡಿರುವ ಯೋಜನೆಗಳು --				
c B (i) SOCIO ECONOMIC SURVEY IN COLLABORATION WITH NSS -- ನ್ಯಾಷನಲ್ ಸೊಸೈಟಿ ಅಧೀನದಲ್ಲಿ (ಎನ್ ಎಸ್ ಎಸ್) ಸಹಕಾರದೊಡನೆ ನಡೆಸುವ ಸಾಮಾಜಿಕ ಅಧ್ಯಯನ ಕಾರ್ಯಕ್ರಮ --				
1. Establishment Charges-- ಸ್ಥಾಪನೆ ವೆಚ್ಚ --				
Pay of Officers ಅಧಿಕಾರಿಗಳ ವೆಚ್ಚ	4,166	4,000	4,600	
Pay of Establishment ಸ್ಥಾಪನೆ ವೆಚ್ಚ	97,333	1,20,800	1,05,400	1,1
Dearness Allowance ಪುಟ್ಟ ಭತ್ಯೆ	78,263	95,200	80,000	7
Other Allowances ಇತರ ಭತ್ಯೆ	7,889	11,000	14,500	1
2 Travelling Allowance ಪ್ರಯಾಣ ಭತ್ಯೆ	38,202	48,000	46,000	9
3 Other Charges ಇತರ ಭತ್ಯೆ	51,162	60,000	55,000	7
Total c B (i) ಒಟ್ಟು	2,77,015	3,39,000	3,05,500	37
c B (vii) SCHEME FOR INTENSIVE SUPERVISION OF CROP ESTIMATION SURVEY ON COTTON-- ಪಟ್ಟಣಗಳಲ್ಲಿ ಅಧಿಕಾರಿಗಳ ನಿಯೋಜನೆ ಮತ್ತು ಪರಿಶೀಲನೆಯ ಯೋಜನೆ --				
1 Establishment Charges ಸ್ಥಾಪನೆ ವೆಚ್ಚ				
Pay of Establishment ಸ್ಥಾಪನೆ ವೆಚ್ಚ	9,023	12,400	13,600	1
Dearness Allowances ಪುಟ್ಟ ಭತ್ಯೆ	6,822	9,400	8,800	1
Other Allowances ಇತರ ಭತ್ಯೆ	396	600	900	4
2 Travelling Allowance ಪ್ರಯಾಣ ಭತ್ಯೆ	2,451	3,000	4,500	6
3 Other Charges ಇತರ ಭತ್ಯೆ	100	600	600	1
4 Deduct--Amount recoverable from I C A R ಮಾನ್ಯತೆ ಪಡೆಯಬೇಕಾದ ಅಂಶದಿಂದ ವಸತಿ ICAR		13,000	14,200	16
Total c B (vii) ಒಟ್ಟು	18,792	13,000	14,200	16

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

M nor, Sub and Detailed Heads of Appropriation ವಿನಿಯೋಗದ ಉಪ, ಪಾಗೂ ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. B. (xv) SCHEME FOR ASSESSMENT OF HIGH YIELDING VARIETY PROGRAMME— ಹೆಚ್ಚು ಉತ್ಪನ್ನ ಕರಂಪ ಬೆಳೆಯ ಕಾರ್ಯಕ್ರಮದ ಮೂಲ್ಯನಿರ್ಧಾರಣ ಯೋಜನೆ				
1. Establishment Charge, — ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ	6,013	6,200	7,200	...
Pay of Establishment ಸ್ಥಾಪನೆ ವೇತನ	12,690	19,300	25,500	21,200
Dearness Allowance ಕುಟುಂಬ ಭತ್ಯೆ	10,542	17,200	16,700	12,300
Other Allowances ಇತರ ಭತ್ಯೆ	1,168	2,000	3,600	4,000
2. Travelling Allowance ಪ್ರವಾಸ ಭತ್ಯೆ	4,832	10,000	11,000	16,800
3. Other Charges ಇತರ ವೆಚ್ಚ	6,705	10,300	10,400	16,000
4. Deduct—Amount recoverable from I.C.A.R. ವಜಾ—ಐ. ಸಿ. ಎ. ಆರ್. ನಿಂದ ಬರತಕ್ಕ ಹಣ	...	65,000	71,400	70,300
Total c. B. (xv) ಜುಮ್ಮಾ	41,950
Total c. B. ಜುಮ್ಮಾ	3,67,054	3,61,000	3,28,900	3,92,300
Total c. ಜುಮ್ಮಾ	25,08,877	27,61,000	27,61,000	36,53,000

ವ್ಯಯ

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor Sub and Detached Heads of Appropriation ನಿರ್ದಿಷ್ಟ-ವಿಭಾಗದ ಉಪ ಮತ್ತು ಸಂವಿತನ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d Social and Moral Hygiene and After Care Services ಸಾಮಾಜಿಕ ಮತ್ತು ನೈತಿಕ ಶುದ್ಧತೆಯ ಮತ್ತು ಪುನರ್ರೂಪಣೆ ಕ್ರಮ				
d A. JUVENILE BRANCH — ಜನಿತ ಶಾಖೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	40,412	52,300	60 000	61,300
Pay of Establishment ಸ್ಥಾಪನೆ ವೆಚ್ಚ	5,26 013	6,34,500	7 20 000	7,34,300
Dearness Allowance ಕುಟುಂಬ ವೆಚ್ಚ	5,12 642	5 75 600	6 07 000	6 13,900
Other Allowances ಇತರ ವೆಚ್ಚ	37 242	44 900	63 000	99,900
2 Travelling Allowance ಪ್ರಯಾಣ ವೆಚ್ಚ	63 929	67 000	70 000	80 000
3 Other Charges ಇತರ ವೆಚ್ಚ	17,57,296	24 00,000	22 00 000	25 00,000
Total d A ಒಟ್ಟು	29 37,534	37,74 300	37 20 000	40 90,000
d AA — ಜನಿತ ಶಾಖೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	2 500			
Pay of Establishment ಸ್ಥಾಪನೆ ವೆಚ್ಚ	60,935			
Dearness Allowances ಕುಟುಂಬ ವೆಚ್ಚ	41,210			
Other Allowances ಇತರ ವೆಚ್ಚ	4,103			
2 Travelling Allowance ಪ್ರಯಾಣ ವೆಚ್ಚ	12,493			
3 Other Charges ಇತರ ವೆಚ್ಚ	2 08,270			
Total d AA. ಒಟ್ಟು	3,29,511	*	*	*

*Included under "Juvenile Branch" - ಹಾಗೆಯೇ ಇತರ ಶೀರ್ಷಿಕೆಗಳಲ್ಲಿ

59. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriations ವಿವಿಧ ಉಪ, ಒಳ, ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d. B. HABITUAL OFFENDERS ACT— ರೂಢಾಪರಾಧಿಗಳ ಅಧಿನಿಯಮ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	5,000	3,000	4,700
Pay of Establishments ಸ್ಥಾಪನೆ ವೇತನ	20,031	19,200	20,000	21,800
Dearness Allowance ತುಟ್ಟಿ ಭತ್ಯೆ	16,391	17,700	18,000	18,100
Other Allowances ಇತರ ಭತ್ಯೆ	750	1,200	1,600	2,600
2. Travelling Allowance ಪ್ರವಾಸ ಭತ್ಯೆ	307	700	700	600
3. Other Charges ಇತರ ವೆಚ್ಚ	13,642	35,000	40,000	50,000
Total d. B. ಜುಮ್ಮಾ	51,121	78,800	83,300	97,800
d. C. SCHOOLS FOR DEAF AND BLIND— ಕಿವುಡರಿಗೆ ಮತ್ತು ಕುರುಡರಿಗೆ ಶಾಲೆಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	10,100	7,000	10,700
Pay of Establishments ಸ್ಥಾಪನೆ ವೇತನ	1,16,093	1,43,700	1,40,000	1,45,000
Dearness Allowance ತುಟ್ಟಿ ಭತ್ಯೆ	92,821	1,21,600	1,25,000	1,26,600
Other Allowances ಇತರ ಭತ್ಯೆ	9,183	12,000	14,200	22,600
2. Travelling Allowance ಪ್ರವಾಸ ಭತ್ಯೆ	2,334	1,500	1,500	2,300
3. Other Charges ಇತರ ವೆಚ್ಚ	94,669	1,42,000	1,40,000	1,60,000
4. Stipends ಸ್ಥಿರ ಪೆಂಡು	18,676	8,000	10,000	10,000
Total d. C. ಜುಮ್ಮಾ	3,33,776	4,38,900	4,37,700	4,77,200
Total d. ಜುಮ್ಮಾ	36,51,942	42,92,000	42,41,000	46,65,000

39 MISCELLANEOUS SOCIAL AND DEVELOPMENTAL ORGANISATIONS
ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ಅಲ್ಪ, ಅಂತರ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
dd Dairy Development and Milk Supply Schemes				
DAIRY DEVELOPMENT SCHEMES— ಕ್ಷೀರೋತ್ಪತ್ತಿ ನಿಲಯದ ಅಭಿವೃದ್ಧಿ ಯೋಜನೆ				
I Hubli Dharwar Milk Supply Scheme ಹುಬ್ಬಳ್ಳಿ ಧಾರವಾಡ ಹಾಲು ಸರಬರಾಜು ಯೋಜನೆ	30,31,079	31,99,600	38,82,700	40,25,100
II Kudige Milk Supply Scheme ಕೂಡಿಗಿ ಹಾಲು ಸರಬರಾಜು ಯೋಜನೆ	6,77,598	6,97,500	7,45,600	11,32,000
III Government Dairy Farm, Coorg ಸರ್ಕಾರಿ ಕ್ಷೀರೋತ್ಪತ್ತಿ ಕ್ಷೇತ್ರ, ಕೊಡಗು	1,56,125	1,97,500	1,86,700	2,23,900
IV Buffalo Dairy at Kurikuppi ಎಮ್ಮೆ ಕ್ಷೀರೋತ್ಪತ್ತಿ ನಿಲಯ ಕುರಿಕುಪ್ಪಿ	40,450	53,900	52,900	61,000
V Bangalore Dairy ಬೆಂಗಳೂರು ಕ್ಷೀರೋತ್ಪತ್ತಿ ನಿಲಯ	1,28,48,091	1,62,56,000	1,61,30,000	1,93,74,900
VI Bhadravathi Milk Supply Scheme ಭದ್ರಾವತಿ ಹಾಲು ಸರಬರಾಜು ಯೋಜನೆ	2,97,169	7,30,900	6,37,900	29,11,400
VII Mysore Milk Supply Scheme ಮೈಸೂರು ಹಾಲು ಸರಬರಾಜು ಯೋಜನೆ	6,47,065	7,42,900	7,51,500	14,11,700
VIII Belgaum Milk Supply Scheme ಬೆಳಗಾವಿ ಹಾಲು ಸರಬರಾಜು ಯೋಜನೆ	4,55,919	6,29,400	8,65,000	22,41,600
IX Gulbarga Milk Supply Scheme ಗುಲ್ಬರ್ಗಾ ಹಾಲು ಸರಬರಾಜು ಯೋಜನೆ	2,86,782	5,27,000	7,17,000	29,07,000
X Mangalore Milk Supply Scheme ಮಂಗಳೂರು ಹಾಲು ಸರಬರಾಜು ಯೋಜನೆ	11,03,324	12,93,200	1,18,000	21,00,000
XI Rural Dairy Extension Services ಗ್ರಾಮೀಣ ಕ್ಷೀರೋತ್ಪತ್ತಿ ನಿಲಯದ ವಿಸ್ತರಣಾ ಸೇವೆ	1,35,513	1,27,000	1,27,000	1,27,000
Total dd ಒಟ್ಟು	1,96,79,118	2,42,00,000	2,55,75,000	37,45,000

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಪಾಗೂ ಸವಿವರ ಲಿಪಿಗಳಿಗಲು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
dd. I. HUBLI—DHARWAR MILK SUPPLY SCHEME— ಹುಬ್ಬಳ್ಳಿ—ಧಾರವಾಡ ಹಾಲು ಸರಬರಾಯಿ ಯೋಜನೆ				
1. Establishment Charges— ಸಿಬ್ಬಂದಿ ವೆಚ್ಚ— Pay of Officers ಅಧಿಕಾರಿಗಳ ವೇತನ ... 3,141 3,300 ... 3,600 Pay of Establishment ಸಿಬ್ಬಂದಿ ವೇತನ ... 47,103 1,94,400 1,30,000 2,12,700 Dearness Allowance ತುಟ್ಟಿಭತ್ಯೆ ... 43,182 1,04,400 85,000 1,23,100 Other Allowances ಇತರ ಭತ್ಯೆ ... 4,893 13,100 12,700 29,700				
2. Travelling Allowance ಪ್ರವಾಸ ಭತ್ಯೆ ... 2,925 2,400 5,000 6,000				
3. Other Charges ಇತರ ವೆಚ್ಚ ... 5,11,225 5,00,000 5,50,000 5,50,000				
4. Cost of Milk ಹಾಲಿನ ಬೆಲೆ ... 24,18,610 23,82,000 31,00,000 31,00,000				
Total dd. I. ಜುಮ್ಲಾ ... 30,31,079 31,99,600 38,82,700 40,25,100				
dd. II. KUDIGE MILK SUPPLY SCHEME— ಕೂಡಿಗಿ ಹಾಲು ಸರಬರಾಯಿ ಯೋಜನೆ				
1. Establishment Charges— ಸಿಬ್ಬಂದಿ ವೆಚ್ಚ— Pay of Officers ಅಧಿಕಾರಿಗಳ ವೇತನ ... 2,604 3,300 ... 3,600 Pay of Establishment ಸಿಬ್ಬಂದಿ ವೇತನ ... 29,779 31,500 36,500 37,700 Dearness Allowance ತುಟ್ಟಿಭತ್ಯೆ ... 27,263 29,900 29,900 35,700 Other Allowances ಇತರ ಭತ್ಯೆಗಳು ... 120 200 200 400				
2. Travelling Allowance ಪ್ರವಾಸ ಭತ್ಯೆ ... 4,036 2,600 4,000 4,600				
3. Other Charges ಇತರ ವೆಚ್ಚ ... 1,50,340 80,000 1,25,000 2,00,000				
4. Cost of Milk ಹಾಲಿನ ಬೆಲೆ ... 4,63,456 5,50,000 5,50,000 8,50,000				
Total dd. II. ಜುಮ್ಲಾ ... 6,77,598 6,97,500 7,45,600 11,23,000				

39. MISCELLANEOUS SOCIAL AND DEVELOPMENTAL ORGANISATIONS
ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ನಿರ್ದಿಷ್ಟಿತ ಉಪ ಲ.ವ ಪಾಲೂ ಸೂಚಿತ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆರಂಭಿಕ ಅಂದಾಜು 1970-71	Revised Estimates ಸಂಶ್ಲೇಷಿತ ಅಂದಾಜು 1970-71	Budget Estimates ಆರಂಭಿಕ ಅಂದಾಜು 1971-72
dd III GOVERNMENT DAIRY FARM, COOKE ಕೋಕು ಗೋದಾನಶಾಲೆ, ಕೋಕು				
1 Establishment Charges— ಸ್ಥಾಪನೆ ವ್ಯಯ—				
Pay of Officers ಅಧಿಕಾರಿಗಳ ವೇತನ	3,955	4,600	4 600	5,000
Pay of Establishment ಸ್ಥಾಪನೆ ವೇತನ	18,797	29,300	29 300	34,600
Dearness Allowance ಹೆಚ್ಚುವರಿ ಭತ್ಯೆ	25,034	32,700	30 000	33,500
Other Allowances ಇತರ ಭತ್ಯೆ	64	100	100	100
2. Travelling Allowance ಪ್ರಯಾಣ ಭತ್ಯೆ	64	100	100	100
Other Charges ಇತರ ವ್ಯಯ	668	800	700	800
Total dd. III ಒಟ್ಟು	1,07,607	1,80 000	1,25,000	1,50,000
dd IV BUFFALO DAIRY AT KURIKUPPI ಎಮ್ಮೆ ಗೋದಾನಶಾಲೆ, ಕುರಿಕುಪ್ಪಿ	1,56,125	1,97 500	1,86,700	2,23 900
Establishment Charges— ಸ್ಥಾಪನೆ ವ್ಯಯ—				
Pay of Establishment ಸ್ಥಾಪನೆ ವೇತನ	6,290	11,400	11,400	14 100
Dearness Allowance ಹೆಚ್ಚುವರಿ ಭತ್ಯೆ	7,312	14 000	14,000	14,400
Other Allowances ಇತರ ಭತ್ಯೆ	..	100	100	100
Travelling Allowance ಪ್ರಯಾಣ ಭತ್ಯೆ	..	400	400	400
Other Charges ಇತರ ವ್ಯಯ	463	28,000	27,000	32,000
Total dd IV. ಒಟ್ಟು	26,385	28,000	27,000	32,000
Total	40,410	53,900	52,900	61,000

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಹಾಗೂ ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
dd. V. BANGALORE DAIRY— ಬೆಂಗಳೂರು ದ್ವೀರೊತ್ಪತ್ತಿ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	41,319	78,900	68,000	94,000
Pay of Establishment ಸ್ಥಾಪನೆ ವೇತನ ...	5,78,585	7,16,400	6,50,000	7,78,000
Dearness Allowances ಕುಟ್ಟಿ ಭತ್ಯೆ ...	3,78,104	4,16,600	4,75,000	5,29,000
Over Time Allowance ಹೆಚ್ಚು ಕೆಲಸದ ಭತ್ಯೆ	20,000	50,000
Labour ಕಾರ್ಮಿಕ	20,000	75,000
Other Allowances ಇತರ ಭತ್ಯೆ ...	68,858	59,800	1,22,000	2,22,900
2. Travelling Allowance ಪ್ರವಾಸ ಭತ್ಯೆ ...	19,849	20,000	25,000	0,000
3. Other Charges ಇತರ ವೆಚ್ಚ ...	21,21,536	24,54,300	25,50,000	28,00,000
4. Cost of Milk and Skim Milk Powder ಪಾಲಿನ ಮತ್ತು ಹಾಲಿನ ಪುಡಿಗಳ ಬೆಲೆ ...	96,39,543	1,25,00,000	1,22,00,000	1,50,00,000
Total dd. V. ಒಟ್ಟು ...	1,28,48,094	1,62,56,000	1,61,30,000	1,95,78,900
dd. VI. BHADRAVATI MILK SUPPLY SCHEME— ಭದ್ರಾವತಿ ಹಾಲು ಸರಬರಾಯ ಯೋಜನೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	4,800	...	5,800
Pay of Establishment ಸ್ಥಾಪನೆ ವೇತನ ...	13,634	10,900	12,200	16,300
Dearness Allowance ಕುಟ್ಟಿ ಭತ್ಯೆ ...	9,852	11,600	10,000	13,200
Other Allowances ಇತರ ಭತ್ಯೆ ...	325	600	100	100
2. Travelling Allowance ಪ್ರವಾಸ ಭತ್ಯೆ ...	1,662	3,000	2,000	4,000
3. Other Charges ಇತರ ವೆಚ್ಚ ...	41,085	1,00,000	1,13,600	2,50,000
4. Cost of Milk ಹಾಲಿನ ಬೆಲೆ ...	2,30,611	6,00,000	5,00,000	27,00,000
Total dd VI ಒಟ್ಟು ...	2,97,169	7,30,000	6,37,900	29,89,400

ವ್ಯಯ

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor Sub and Detailed Heads of Appropriation ವಿವರಿಸಿದ ಉಪ, ಖರ್ಚು ಸೂತ್ರದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
dd VII MYSORE MILK SUPPLY SCHEME— ಮೈಸೂರು ಖನು ಸುಲೂಕು ಚೀಣಿಗೆ				
1. Establishment Charges— ಖುಂಡ ವ್ಯಯ				
Pay of Officers ಅಧಿಕಾರಿ ವೇತನ	...	3,000	...	5,700
Pay of Establishment ಖುಂಡ ವೇತನ	28,736	37,900	37,900	47,900
Dearness Allowance ತೂಗು ಭತ್ಯೆ	23,057	34,000	24,000	39,300
Other Allowances ಇತರ ಭತ್ಯೆ	2,882	4,500	5,100	9,600
2 Travelling Allowance ಪ್ರವಾಸ ಭತ್ಯೆ	2,491	3,500	2,500	4,200
3. Other Charges ಇತರ ವ್ಯಯ	62,239	60,000	75,000	1,75,000
4. Cost of Milk ಖಾಂಡ ಲೆಕ್ಕ	5,27,660	6,00,000	6,00,000	12,00,000
Total dd. VII. ಒಟ್ಟು	6,47,065	7,42,900	7,54,500	14,81,700
dd VIII BELGAUM MILK SUPPLY SCHEME ಬೆಳಗಾವಿ ಖನು ಸುಲೂಕು ಚೀಣಿಗೆ				
1. Establishment Charges— ಖುಂಡ ವ್ಯಯ				
Pay of Officers ಅಧಿಕಾರಿ ವೇತನ	7,382	5,800	..	4,000
Pay of Establishment ಖುಂಡ ವೇತನ	29,777	40,000	43,000	41,200
Dearness Allowance ತೂಗು ಭತ್ಯೆ	29,072	35,500	33,000	33,500
Other Allowances ಇತರ ಭತ್ಯೆ	3,113	4,600	5,600	8,100
Travelling Allowance ಪ್ರವಾಸ ಭತ್ಯೆ	3,122	3,500	4,000	4,800
Other Charges ಇತರ ವ್ಯಯ	57,667	40,000	80,000	2,00,000
Cost of Milk ಖಾಂಡ ಲೆಕ್ಕ	3,25,786	5,00,000	7,00,000	19,50,000
Total dd. VIII. ಒಟ್ಟು	4,55,919	6,29,400	8,65,600	22,41,600

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ನಿರಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
dd. IX. GULBARGA MILK SUPPLY SCHEME — ಗುಲ್ಬರ್ಗಾ ಹಾಲು ಸರಬರಾಯಿಯೋಜನೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	6,325	6,200	6,200	7,000
Pay of Establishment ಸ್ಥಾಪನೆ ವೇತನ ...	23,222	34,500	34,500	49,800
Dearness Allowance ಕುಟು ಭತ್ಯೆ ...	20,385	32,500	32,500	42,000
Other Allowances ಇತರ ಭತ್ಯೆ ...	720	1,400	2,000	3,400
2. Travelling Allowance ಪ್ರವಾಸ ಭತ್ಯೆ ...	3,155	2,400	2,400	4,800
3. Other Charges ಇತರ ವೆಚ್ಚ ...	41,601	50,000	80,000	2,00,000
4. Cost of Milk ಹಾಲಿನ ಬೆಲೆ ...	1,91,374	4,00,000	6,00,000	25,00,000
Total dd. IX. ಜುಮ್ಲಾ ...	2,86,782	5,27,000	7,57,600	28,07,000
dd. X. MANGALORE MILK SUPPLY SCHEME— ಮಂಗಳೂರು ಹಾಲು ಸರಬರಾಯಿ ಯೋಜನೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	3,714	3,900	3,900	4,500
Pay of Establishment ಸ್ಥಾಪನೆ ವೇತನ ...	30,710	55,700	50,000	66,300
Dearness Allowance ಕುಟು ಭತ್ಯೆ ...	30,790	54,000	49,000	57,400
Other Allowances ಇತರ ಭತ್ಯೆ ...	3,368	5,600	6,900	7,300
2. Travelling Allowance ಪ್ರವಾಸ ಭತ್ಯೆ ...	3,561	3,000	4,000	6,000
3. Other Charges ಇತರ ವೆಚ್ಚ ...	20,371	70,000	1,30,000	1,50,000
4. Cost of Milk ಹಾಲಿನ ಬೆಲೆ ...	10,10,810	11,00,000	14,00,000	22,00,000
Total dd. X. ಜುಮ್ಲಾ ...	11,03,324	12,93,200	16,43,800	24,91,500

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿಭಾಗೀಕರಣ ಹಂತ, ಸೂಕ್ತ ಹಾಗೂ ನಿರ್ದಿಷ್ಟ ವಿಭಾಗಗಳು	Accounts ಲೆಕ್ಕ 1969-70	Budget Estimates ಆಮಂತ್ರಣದ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಮಂತ್ರಣದ ಅಂದಾಜು 1971-72
dd. XI. RURAL DAIRY EXTENSION SERVICES ಗ್ರಾಮೀಣ ಡೈರೀ ವಿಸ್ತರಣೆ ಸೇವೆ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	7,756	10,900	12,000	9,800
Pay of Establishment ಸ್ಥಾಪನೆ ವೆಚ್ಚ	51,980	58,200	55,000	70,900
Dearness Allowance ಪರಿಚ್ಛೇದ ಅನುಮತಿ	36,867	42,800	41,000	46,200
Other Allowances ಇತರ ವೆಚ್ಚ	3,096	4,200	5,200	9,400
2. Travelling Allowance ಪ್ರಯಾಣ ವೆಚ್ಚ	6,786	7,000	7,000	9,600
3. Other Charges ಇತರ ವೆಚ್ಚ	29,023	4,000	1,500	10,000
Total dd. XI ಒಟ್ಟು	1,35,513	1,27,100	1,21,700	1,55,900

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
e. Welfare of Scheduled Tribes and Castes and Other Backward Classes— ಅನುಸೂಚಿತ ಪಂಗಡಗಳ ಮತ್ತು ಜಾತಿಗಳ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ—				
A. DIRECTORATE OF SOCIAL WELFARE— ಸಮಾಜ ಕಲ್ಯಾಣ ಸಂಚಾಲಕಾಲಯ—				
I General (Voted) ಸಾಮಾನ್ಯ (ಪುರಸ್ಕೃತ) ...	3,66,903	3,59,900	4,06,600	5,34,000
(Charged) (ಪ್ರಚ್ಛತ)	1,000	1,000	1,000
II District Staff ಜಿಲ್ಲಾ ಸಿಬ್ಬಂದಿ ...	4,71,696	4,31,800	4,99,300	4,97,700
III Taluk Staff ತಾಲ್ಲೂಕು ಸಿಬ್ಬಂದಿ ...	8,40,232	7,84,600	8,12,300	8,87,000
IV Education of Backward Classes ಹಿಂದುಳಿದ ವರ್ಗಗಳವರ ವಿದ್ಯಾಭ್ಯಾಸ ...	1,32,32,486	1,64,23,400	1,67,46,200	1,77,35,100
V Public Health ಜನಾರೋಗ್ಯ ...	1,11,772	1,53,900	1,55,700	1,87,600
VI Maintenance of Women Welfare Centres ಮಹಿಳಾ ಕಲ್ಯಾಣ ಕೇಂದ್ರಗಳ ನಿರ್ವಹಣೆ ...	16,17,121	22,02,800	18,14,500	20,29,100
VII Maintenance of Tailoring Units ಹೊಲಿಗೆ ವಿಭಾಗಗಳ ನಿರ್ವಹಣೆ ...	7,77,219	8,31,600	8,92,400	4,56,600
VIII Special Nutrition Scheme ವಿಶಿಷ್ಟ ಆಹಾರ ಪೋಷಣೆಯ ಯೋಜನೆ	13,65,000	50,00,000
IX Maintenance of Tailoring Production Unit. ಹೊಲಿದ ಬಟ್ಟೆ ವಿಭಾಗದ ನಿರ್ವಹಣೆ	1,82,400
X Maintenance of Lacquer Unit. ಅರಗಿನ ಸಾಮಾನುಗಳ ವಿಭಾಗದ ನಿರ್ವಹಣೆ	33,900
XI Maintenance of Coir Unit. ತೆಂಗಿನ ನಾರಿನ ವಿಭಾಗದ ನಿರ್ವಹಣೆ	2,22,600
XII Occupational Institute, ವೃತ್ತಿ ಸಂಸ್ಥೆ	2,34,000
XIII Contribution to Scheduled Castes and Scheduled Tribes etc., Fund ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡ ಗಳು ಇತ್ಯಾದಿಗಳ ನಿಧಿಗೆ ಅಂಶದಾನ ...	1,00,000	1,00,000	... (a)	... (a)
XIV Depressed class Amelioration Fund under T. Deposits and Advances— Part II Deposit not bearing interest B. Reserve Fund ವಜ್ಜಿ-ಅನುಸೂಚಿತ ಜಾತಿಗಳು ಮತ್ತು ಪಂಗಡಗಳು ಇತ್ಯಾದಿಗಳ ನಿಧಿಯಿಂದ ವಹಿಸಿದ ವೆಚ್ಚ ...	1,00,000	1,00,000	... (a)	... (a)
Total e A (Voted) ಒಟ್ಟು (ಪುರಸ್ಕೃತ) ...	1,74,17,429	2,11,88,000	2,26,92,000	2,80,00,000
(Charged) (ಪ್ರಚ್ಛತ)	1,000	1,000	1,000
B. REHABILITATION OF GOWLIS IN NORTH KANARA DISTRICT.	...	5,00,000	...	*
Total e. (Voted) ಒಟ್ಟು (ಪುರಸ್ಕೃತ) ...	1,74,17,429	2,16,88,000	2,26,92,000	2,80,00,000
(Charged) (ಪ್ರಚ್ಛತ)	1,000	1,000	1,000

(a) Contribution to the Fund is stopped from 70-71.

* Provided under "33 Animal Husbandry"

"33, ವನು ವಾಳಸೆ" ಮತ್ತು ಶೀರ್ಷಿಕೆಯಲ್ಲಿ ಒದಗಿಸಲಾಗಿದೆ.

ವ್ಯಯ

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor Sub and Detailed Heads of Appropriation ವಿವಿಧೋದ್ದೇಶ ಉಪ-ಉಪ-ವ್ಯಯ ಸವಿಕರ ಕೋಟಿಗಳು	Account ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
6 A DIRECTORATE OF SOCIAL WELFARE ಸಮಾಜ ಕಲ್ಯಾಣ ಸಚಿವಾಲಯ				
A I GENERAL ಸಾಮಾನ್ಯ				
1 Establishment Charges— ಸ್ಥಾಪನೆ ವ್ಯಯ—				
Pay of Officers ಅಧಿಕಾರಿಗಳ ವೇತನ	56 334	60,400	60 400	1 00 300
Pay of Establishment ಸ್ಥಾಪನೆ ವೇತನ	1,16 841	1,13 500	1 37 800	1 36 600
Dearness Allowance ತುಟ್ಟ ಭತ್ಯೆ	1,02 236	92,600	1,05 000	1,20 200
Other Allowances ಇತರ ಭತ್ಯೆ	17,544	17 400	25 400	41,900
2 Travelling Allowance ಪ್ರವಾಸ ಭತ್ಯೆ	14,772	26,000	25,000	42,000
3 Other Charges ಇತರ ವ್ಯಯ				
(Voted) ವ್ಯಯಿಸಿದ	87,119	45,000	50 000	90,000
(Charged) ವ್ಯಯಿಸಿದ	..	1,000	1,000	1,000
4 T A and D A to Members of the "State Scheduled Castes and Scheduled Tribes Committee" ರಾಜ್ಯದ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಜನಜಾತಿ ಸಮಿತಿಯ ಸದಸ್ಯರಾಗಲಿ ವ್ಯವಸ್ಥೆ ಮತ್ತು ದಿನಪತ್ಯೆ	2,057	5,000	3 000	3,000
Total e."A I (Voted) ಒಟ್ಟು "A I (ವ್ಯಯಿಸಿದ)	3,66,903	3,59,900	4,06,600	5,31,000
(Charged) ವ್ಯಯಿಸಿದ		1 000	1,000	1,000

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. A. II. DISTRICT STAFF— ಜಿಲ್ಲಾ ಸಿಬ್ಬಂದಿ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	78,231	85,400	97,100	98,500
Pay of Establishment ಸಿಬ್ಬಂದಿ ವೇತನ ...	1,44,073	1,26,700	1,51,200	1,40,900
Dearness Allowance ಕುಟುಂಬಕ್ಕೆ ಇತರ ಭತ್ಯೆ ...	1,70,436	1,44,300	1,69,000	1,47,300
Other Allowances ಇತರ ಭತ್ಯೆ ...	12,411	10,400	17,000	23,000
2. Travelling Allowance ಪ್ರವಾಸ ಭತ್ಯೆ ...	36,736	35,000	35,000	48,000
3. Other Charges ಇತರ ವೆಚ್ಚ ...	29,809	30,000	30,000	40,000
Total e. A. II ಒಟ್ಟು ...	4,71,696	4,31,800	4,99,300	4,97,700
e. A. III. TALUK STAFF— ತಾಲ್ಲೂಕು ಸಿಬ್ಬಂದಿ				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	3,89,677	3,58,100	3,75,800	4,15,000
Dearness Allowance ಕುಟುಂಬಕ್ಕೆ ಇತರ ಭತ್ಯೆ ...	3,78,691	3,46,400	3,61,500	3,66,600
Other Allowances ಇತರ ಭತ್ಯೆ ...	5,839	4,100	6,000	11,200
2. Travelling Allowance ಪ್ರವಾಸ ಭತ್ಯೆ ...	64,251	61,000	61,000	79,200
3. Other Charges ಇತರ ವೆಚ್ಚ ...	1,774	15,000	8,000	15,000
Total e. A. III ಒಟ್ಟು ...	8,40,232	7,84,600	8,12,300	8,87,000

EXPENDITURE
ವ್ಯಯ

39. MISCELLANEOUS SOCIAL AND DEVELOPMENTAL ORGANISATIONS
ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation
ನಿರ್ದೇಶನದ ಅ.ಸ. ಒಳ ಮತ್ತು ಸವಿಸದ ಶಿ.ಶಿ.ಶಿ.ಶಿ.

Accounts ಶಿ.ಶಿ. 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. A IV. EDUCATION OF BACKWARD CLASSES ಹಿರಿಯರ ವರ್ಗದ ವಿದ್ಯಾರ್ಹರು			
(i) SCHOOLS AND HOSTELS FOR SCHEDULED CASTES— ಅನುಚಿತ ವರ್ಗದವರ ಸಂಬಂಧಿ ಶಾಲೆಗಳು ಮತ್ತು ವಾಸ ನಿಲಯಗಳು			
1 Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ Dearness Allowance ಪ್ರತಿಭಟನೆ Other Allowances ಇತರ ಭತ್ಯೆ	10,03,203	10,40,400	12,46,600
2 Travelling Allowance ಪ್ರಯಾಣ ಭತ್ಯೆ	27,936	31,300	12,31,000
3 Other Charges ಇತರ ವೆಚ್ಚ	5,088	6,500	22,900
4 Miscellaneous Contingent Expenditure of Government Hostels ಸರ್ಕಾರಿ ವಾಸ ನಿಲಯಗಳ ವಿವಿಧ ಸಾಧ್ಯಾಶು ವೆಚ್ಚ ...	36,41,183	41,75,300	41,90,000
5 Stipends and Scholarships ಶಿಷ್ಟ ವ್ಯವಸ್ಥೆಗಳು ಮತ್ತು ವಿದ್ಯಾರ್ಥಿ ವೇತನಗಳು	97,170	1,00,000	1,00,000
6 Grant-in-aid ಸಹಾಯಧನ	5,95,979	6,50,000	6,50,000
Total (i) (a) ಒಟ್ಟು	6,07,675	5,00,000	5,00,000
B.E.	70,69,801	76,09,600	78,68,200
			79,48,300

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿವಿಧೋಗದ ಉಪ-ಒಳ ಮತ್ತು ಸವಿಸರ ಶೀರ್ಷಿಕೆಗಳು	Account ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. A. IV EDUCATION OF BACKWARD CLASSES.— ಓಂಕೂರದ ವರ್ಗಗಳ ವಿದ್ಯಾಭ್ಯಾಸ				
e A. IV (ii) ADIKARNATAKA BOARDING HOMES— ಅಧಿಕರ್ನಾಟಕ ಭೋಜನ ಗೃಹಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...				60,400
Dearness Allowance ತುಟ್ಟಿ ಬೆತ್ಯ ...				58,400
Other Allowance ಇತರ ಭತ್ಯೆ ...	3,10,770	4,00,000	4,00,000	2,500
2. Travelling Allowance ಪ್ರವಾಸ ಭತ್ಯೆ ...				700
3. Other Charges ಇತರ ವೆಚ್ಚ ...				2,78,000
Total (ii) ಒಟ್ಟು ...	3,10,770	4,00,000	4,00,000	4,00,000
(iii) SCHOOLS AND HOSTELS' FOR SCHEDULED TRIBES— ಅನುಸೂಚಿತ ಪಂಗಡಗಳ ಶಾಲೆಗಳು ಮತ್ತು ವಸತಿ ಒಲಯಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	1,97,960	2,85,300	2,95,000	3,32,900
Dearness Allowance ತುಟ್ಟಿ ಭತ್ಯೆ ...	2,06,566	2,93,000	3,09,000	3,16,400
Other Allowances ಇತರ ಭತ್ಯೆ ...	4,818	6,800	10,600	3,500
2. Travelling Allowance ಪ್ರವಾಸ ಭತ್ಯೆ ...	1,389	3,000	2,000	3,600
3. Other Charges ಇತರ ವೆಚ್ಚ ...	6,74,504	7,60,000	7,60,000	8,75,000
Total e. A. IV (iii) ಒಟ್ಟು ...	10,85,237	13,48,100	13,76,600	15,31,400

39 MISCELLANEOUS SOCIAL AND DEVELOPMENTAL ORGANISATIONS

ಇತರ ಸಾಮಾನ್ಯ ಸಾಮಾಜಿಕ ಮತ್ತು ವಿಕಾಸಕಾರ್ಯ ಸಂಸ್ಥೆಗಳು

Major Sub and Detailed Heads of Appropriation ಪ್ರಮುಖ ಸಬ್ ಹೆಡ್ ಮತ್ತು ವಿವರಿಸಿದ ಅರ್ಪಣೆ	Accounts 1970-71	Budget Estimates 1970-71	Actual Estimates 1970-71	Actual Estimates 1971-72
e A IV (iv) SCHOOLS AND HOSTELS ETC FOR OTHER BACKWARD CLASSES— ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಶಾಲೆ ಮತ್ತು ಹಾಸ್ಟೆಲ್‌ಗಳಿಗೆ				
1 Extra Establishment Charges— ಅಧಿಕ ಶಾಲಾ ಸಂಚಾರ Pay of Establishment ಶಾಲಾ ಸಂಚಾರ ಪಾವತಿ Dearness Allowance ಪ್ರಿಯತನ ಅನುಮತಿ Other Allowances ಇತರ ಅನುಮತಿ	7055 78,919 3521	79400 87900 4000	80000 87000 5400	93500 91400 7000
2 Travelling Allowance ಪ್ರಯಾಣ ಅನುಮತಿ	1591	1000	1000	1100
3 Other Charges ಇತರ ವೆಚ್ಚ	275487	327500	317000	371000
4 Stipends and Scholarships ಶಿಕ್ಷಕರ ವೇತನ ಮತ್ತು ಪ್ರಶಸ್ತಿ	10172	60000	60000	60000
Total e A IV (iv) ಒಟ್ಟು	440293	560000	553600	621300
e A IV SCHOOLS AND HOSTELS ETC FOR IDENTIFIED TRIBES— (v) ಗುರುತಿಸಿದ ಉಪವಿಭಾಗದ ಉಪವಿಭಾಗದ ವಿದ್ಯಾರ್ಥಿಗಳಿಗಾಗಿ ಶಾಲೆ ಮತ್ತು ಹಾಸ್ಟೆಲ್‌ಗಳಿಗೆ				
1 Establishment Charges— ಅಧಿಕ ಶಾಲಾ ಸಂಚಾರ Pay of Establishment ಶಾಲಾ ಸಂಚಾರ ಪಾವತಿ Dearness Allowance ಪ್ರಿಯತನ ಅನುಮತಿ Other Allowances ಇತರ ಅನುಮತಿ	126741 10052	227900 245000	232000 249000	274500 264500
2 Travelling Allowance ಪ್ರಯಾಣ ಅನುಮತಿ	17	2300	2300	2900
3 Other Charges ಇತರ ವೆಚ್ಚ	593419	640000	640000	740000
4 Grant in aid ಸಹಾಯಧನ	67792	80000	80000	80000
5 Stipends ಶಿಕ್ಷಕರ ವೇತನ	6005	35000	35000	30000
Total e A IV (v) ಒಟ್ಟು	943452	1045200	1262200	1467000

39 MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿವಿಧ ಭಾಗದ ಉಪ-ಲೆಕ್ಕ ಮತ್ತು ಸವಿಸ್ತರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಂದಾಜು 1971-72
e A V PUBLIC HEALTH - ಜನಾರೋಗ್ಯ				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	35,159	53,000	55,000	68,600
Dearness Allowance ತುಟ್ಟ ಭತ್ಯೆ	30,315	42,300	45,000	53,900
Other Allowances ಇತರ ಭತ್ಯೆ	3,735	3,800	4,700	5,900
2 Travelling Allowance ಪ್ರವಾಸ ಭತ್ಯೆ	12,274	11,000	11,000	15,600
3 Other Charges ಇತರ ವೆಚ್ಚ	30,289	43,800	40,000	43,700
Total e A V ಒಟ್ಟು	1,11,772	1,53,900	1,54,700	1,87,600
e A VI MAINTENANCE OF WOMEN WELFARE CENTRES— ಮಹಿಳಾ ಸಮಾನತೆ ಕಲ್ಪಿಸಲು ಕೇಂದ್ರಗಳು—				
1. Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	5,44,046	5,68,600	5,68,000	6,48,600
Dearness Allowance ತುಟ್ಟ ಭತ್ಯೆ	5,71,025	5,62,800	5,75,000	5,97,000
Other Allowances ಇತರ ಭತ್ಯೆ	14,125	15,400	16,500	27,900
2 Travelling Allowance ಪ್ರವಾಸ ಭತ್ಯೆ	2,154	4,600	3,000	3,600
3 Other Charges ಇತರ ವೆಚ್ಚ	4,85,771	10,52,000	6,52,000	7,52,000
Total e A VI ಒಟ್ಟು	16,17,121	22,03,800	18,14,500	20,29,100

BE

683

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ, ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿವಿಧೋದ್ದೇಶದ ಉಪ-ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e A VII MAINTENANCE OF TAILORING UNITS— ಹೊಲಿಗೆ ವಿಭಾಗ ನಿರ್ವಹಣೆ—				
1. Establishment Charges ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ ...	53,984	56,900	65,800	62,100
Dearness Allowance ಕುಟು ಭತ್ಯೆ ...	37,897	46,100	73,000	52,500
Other Allowances ಇತರ ಭತ್ಯೆ ...	3,720	2,200	2,500	2,600
2. Travelling Allowance ಪ್ರವಾಸ ಭತ್ಯೆ ...	2,061	1,000	1,000	1,400
3. Other Charges ಇತರ ವೆಚ್ಚ			24,000	33,000
Maintenance of Tailoring Production Unit ಹೊಲಿದ ಬಟ್ಟೆ ವಿಭಾಗದ ನಿರ್ವಹಣೆ ...	1,70,240	1,50,000	1,60,800	(e)
Lacquer Unit ಅರಗಿಸ ಸಾಮಾನುಗಳ ವಿಭಾಗ ...	13,800	26,400	33,300	
Occupational Institute ವೃತ್ತಿ ಸಂಸ್ಥೆ ...	74,582	80,000	85,000	
Coir Unit ಕೆಂಗಾಣಾರಿನ ವಿಭಾಗ ...	82,494	1,40,000	1,42,000	
Other Charges ಇತರ ವೆಚ್ಚ ...	1,18,735	1,49,000	1,25,000	
4. Stipends ಶಿಷ್ಯವೇತನ ...	2,19,706	1,80,000	1,80,000	1,80,000
Total e. A VII ಒಟ್ಟು ...	7,77,219	8,31,600	8,92,400	4,56,600
e. A VIII SPECIAL NUTRITION SCHEME— ವಿಶಿಷ್ಟ ಆಹಾರ ಪೋಷಣೆಯ ಯೋಜನೆ				
- 1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...			5,000	6,000
Pay of Establishment ಸ್ಥಾಪನೆ ವೇತನ ...			10,000	12,500
Dearness Allowance ಕುಟು ಭತ್ಯೆ ...			9,400	12,000
Other Allowances ಇತರ ಭತ್ಯೆ ...			1,300	1,900
2. Travelling Allowance ಪ್ರವಾಸ ಭತ್ಯೆ ...			8,000	8,000
3. Other Charges ಇತರ ವೆಚ್ಚ ...			13,31,300	49,59,600
Total e A VIII ಒಟ್ಟು ...			13,65,000*	50,00,00.*

(e) Shown separately/ವಿವರ ಕಡೆಗೆ ತೋರಿಸಲಾಗಿದೆ.

* Subject to release of Central Assistance.

ವ್ಯಯ

39 MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor Sub and Detailed Heads of Appropriation on ವಿವಿಧ ಉಪ ಉಪ ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಆದ್ಯ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971 72
e A IX Maintenance of Tailoring Production Unit— ಪೊರೆಯ ಒಟ್ಟಿ ವಿಭಾಗದ ನಿರ್ವಹಣೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ				25 600
Dearness Allowance ಕುಟುಂಬ ಭತ್ಯೆ				14,700
Other Allowances ಇತರ ಭತ್ಯೆ				4 100
2 Travelling Allowance ಪ್ರವಾಸ ಭತ್ಯೆ				.
3 Other Charges ಇತರ ವೆಚ್ಚ				1 38 000
Total e A IX ಒಟ್ಟು				1 82 400
e A X Maintenance of Lacquer Unit— ಅರಣ್ಯ ಸಾಮಗ್ರಿಯ ವಿಭಾಗದ ನಿರ್ವಹಣೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ				5,800
Dearness Allowance ಕುಟುಂಬ ಭತ್ಯೆ				4 600
Other Allowances ಇತರ ಭತ್ಯೆ				1,100
2 Travelling Allowance ಪ್ರವಾಸ ಭತ್ಯೆ				100
3 Other Charges ಇತರ ವೆಚ್ಚ				22 300
Total e A X ಒಟ್ಟು				33 900

685*

39. MISCELLANEOUS SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿವಿಧೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
e A. XI. Maintenance of Coir Unit— ಕೆಂಗಿನ ನಾರಿನ ವಿಭಾಗದ ನಿರ್ವಹಣೆ—				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೇತನ	...			38,800
Dearness Allowance ತುಟ್ಟಿ ಭತ್ಯೆ	...			34,700
Other Allowances ಇತರ ಭತ್ಯೆ	...			1,100
2. Travelling Allowance ಪ್ರವಾಸ ಭತ್ಯೆ
3. Other charges ಇತರ ವೆಚ್ಚ	...			1,48,000
Total e. A. XI ಒಟ್ಟು	...			2,22,600
e. A. XII. Occupational Institute ವೃತ್ತಿ ಸಂಸ್ಥೆ—				
1. Establishment Charges.— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ
Pay of Establishment ಸ್ಥಾಪನೆ ವೇತನ	...			42,700
Dearness Allowance ತುಟ್ಟಿ ಭತ್ಯೆ	...			28,700
Other Allowances ಇತರ ಭತ್ಯೆ	..			600
2. Travelling Allowance ಪ್ರವಾಸ ಭತ್ಯೆ
3. Other Charges ಇತರ ವೆಚ್ಚ	...			1,62,000
Total e. A. XII ಒಟ್ಟು	...			2,31,000

39. MISCELLANEOUS, SOCIAL AND DEVELOPMENTAL ORGANISATIONS

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳು

Minor, Sub and Detailed Heads of Appropriation ವಿವಿಧಗಳ ಉಪ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969 70	Bud et Estimates ಅನುಮಾನ ಅಂದಾಜು 19 0 71	Revised Estimates ಪರಿಷ್ಕೃತ ಅಂದಾಜು 19 0 71	Budget Estimates ಅನುಮಾನ ಅಂದಾಜು 1971 72
f Miscellaneous ವಿವಿಧ				
f A MYSORE DASARA EXHIBITION— ಮೈಸೂರು ದಸರಾ ಪ್ರದರ್ಶನ —				
1 Establishment Charges— ಸ್ಥಾಪನೆ ವೆಚ್ಚ— Pay of Establishment ಸ್ಥಾಪನೆ ವೇತನ D arness Allowance ಪಟ್ಟಿ ಭತ್ಯೆ Other Allowances ಇತರ ಭತ್ಯೆ	14 339 14 328 4 659	16 000 15 300 2 100	18,000 15 300 2,200	19,500 15,800 5,100
2 Travelling Allowance ಪ್ರವಾಸ ಭತ್ಯೆ	6 862	8 000	7 500	9 600
3 Other Charges ಇತರ ವೆಚ್ಚ	4 58 570	4 08 000	4 03 000	4 00,000
Total f A ಒಟ್ಟು	4 98 788	4 50 000	4 51 000	4 55 000
Total f ಒಟ್ಟು	4 98 788	4 50 000	4,51,000	4 55 000
g Grant in aid Contributions etc — ಸಹಾಯ ಅನುದಾನಗಳು, ಅಂಶದಾನ ಇತ್ಯಾದಿ—				
1 Grant in aid to Institutions for maintenance of Juveniles ಜಾಲಕರ ವೃಕ್ಷಣೆ ಸಂಸ್ಥೆಗಳಿಗೆ ಸಹಾಯ ಅನುದಾನ	3 93 975	4 00 000	4 00 000	4 00 000*
2 Grant in aid to Mysore State Social Welfare Board ಮೈಸೂರು ಸಮಾಜ ಕಲ್ಯಾಣ ಮಂಡಳಿಗೆ ಸಹಾಯ ಅನುದಾನ	58 448	60 000	62 000	70 000
3 Grant in aid to City and Town Planning Authority ನಗರ ಮತ್ತು ಪಟ್ಟಣ ಯೋಜನಾ ಪ್ರಾಧಿಕಾರಕ್ಕೆ ಸಹಾಯ ಅನುದಾನ	70 000			6 000
4 Grant in aid to the Deaf Aid Society, Bangalore ಬೆಂಗಳೂರಿನ ಕಿವಿಗಲಿಸಿದವರ ಸಂವೃದ್ಧಿ ಸಾಹಾ ಯೋಜನಾ ಸಂಘ				1 00 000
Total g ಒಟ್ಟು	5 22 123	4 60,000	4,62,000	5 90 000

*Details are shown in Appendix 'k'
"k" ಅನುಬಂಧದಲ್ಲಿ ವಿವರಗಳನ್ನು ತೋರಿಸಿದೆ

DEMAND No. 29—IRRIGATION (COMMERCIAL)

ಅಭಿಯಾಚನೆ ಕ್ರಮಾಂಕ—29 ನೀರಾವರಿ (ಲಾಭಕರ)

ESTIMATE OF THE AMOUNTS REQUIRED FOR EXPENDITURE DURING 1971-72.

1971-72 ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Demand for Grants (Voted)

ಅನುದಾನಕ್ಕೆ ಅಭಿಯಾಚನೆ (ಪುರಸ್ಕೃತ)

Rs.

ರೂ. 14,20,56,000

43. IRRIGATION, NAVIGATION, EMBANKMENT AND DRAINAGE WORKS
(Commercial)

ನೀರಾವರಿ, ನೌಕಾಸಂಚಾರ, ಅಣೆಕಟ್ಟು ಮತ್ತು ಚರಂಡಿ ಕಾಮಗಾರಿಗಳು (ಲಾಭಕರ)

Summary by Sub Major and Minor Heads ಒಳ ಪ್ರಧಾನ ಮತ್ತು ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. IRRIGATION WORKS ನೀರಾವರಿ ಕಾಮಗಾರಿಗಳು				
UNPRODUCTIVE WORKS ಅಸುತ್ಪಾದಕ ಕಾಮಗಾರಿಗಳು				
(i) Working Expenses— ಕಾರ್ಯಾರ್ಥ ವೆಚ್ಚಗಳು				
a. Extensions and Improvements ವಿಸ್ತರಣೆಗಳು ಮತ್ತು ಸುಧಾರಣೆಗಳು	1,85,355	4,85,000	5,35,000	6,67,000
b. Maintenance and Repairs ನಿರ್ವಹಣೆ ಮತ್ತು ದುರಸ್ತಿ	1,73,61,589	1,60,76,000	1,71,88,000	1,74,30,000
e. Establishment ಸ್ಥಾಪನೆ	34,72,524	21,84,000	32,79,000	37,10,000
d. Tools and Plant ಉಪಕರಣಗಳು ಮತ್ತು ಸ್ಥಿರಯಂತ್ರ	8,11,631	5,78,000	5,85,000	10,11,000
e. Suspense ಆಮಾನತೆ	...	12,000	(—)1,15,000	(—)2,10,000
f. Miscellaneous ವಿವಿಧ	...	6,16,000	2,00,000	4,25,000
Revision of Pay Scales etc. ವೇತನ ಪ್ರಮಾಣಪರಿಷ್ಕರಣೆ ಇತ್ಯಾದಿ	...	1,24,000
Total A (i) ಜುಮ್ಮಾ	2,18,32,099	2,00,75,000	2,16,02,000	2,30,03,000
(ii) Interest ಬಡ್ಡಿ	7,18,53,115	7,54,15,000	10,80,84,000	11,84,37,000
(iii) Other Revenue Expenditure ಇತರ ನಾಜಸ್ವ ವೆಚ್ಚಗಳು
Total A ಜುಮ್ಮಾ	9,36,86,014	9,54,00,000	12,96,86,000	14,14,40,000
Total—43 (Net) ಜುಮ್ಮಾ (ನಿವ್ವಳ)	9,36,86,014	9,54,90,000	12,96,86,000	14,14,40,000
Add Recoveries ಜಮಾ—ವಸೂಲಿಗಳು	...	1,37,000	3,75,000	6,16,000
Total—43 (Gross) ಜುಮ್ಮಾ (ಸಕಲ)	9,36,86,014	9,56,27,000	13,00,61,000	14,20,56,000

ESTIMATE OF THE AMOUNTS REQUIRED FOR EXPENDITURE DURING 1971-72
 Total of sums Charged Rs 10,000
 Demand for Grant (Voted) Rs 10,000
 ಅಭಯಾನಕ್ಕೆ ಅಭಯಾನ (ಪ್ರತ್ಯಕ್ಷ)

44. IRRIGATION, NAVIGATION, EMBANKMENT AND DRAINAGE WORKS (Non-Commercial)

1,13,85,000

ನೀರಾವರಿ, ನೌಕಾನಂದಾರ, ಅಣಕಟ್ಟು ಮತ್ತು ಚರಂಡಿ ಕಾಮಗಾರಿಗಳು (ರಾಜಕರವಲ್ಲದವು)

Summary by Sub Major and Minor Heads of Appropriation
 ವಿವರಿಸಿದ ಪ್ರಧಾನ ಮತ್ತು ಸೂಚಕಗಳ ಮೂಲಕ

A Irrigation Works
 (i) WORKS ಕಾಮಗಾರಿಗಳು

Accounts 1969-70

Budget Estimates 1970-71
 Revised Estimates 1970-71
 Budget Estimates 1971-72

	Accounts 1969-70	Budget Estimates 1970-71	Revised Estimates 1970-71	Budget Estimates 1971-72
a Works ಕಾಮಗಾರಿಗಳು				
b Maintenance & Repairs ನಿರ್ವಹಣೆ ಮತ್ತು ಮರ್ಮ	88,666			
c Establishment ಸ್ಥಳ	2,17,97,501	10,000	6,000	10,000
d Tools & Plant ಉಪಕರಣಗಳು ಮತ್ತು ಸ್ಥಳೀಯ	23,93,453	1,93,07,000	2,10,61,000	2,10,00,000
e Suspense ಅನುಭವ	18,23,731	33,71,000	33,77,000	48,08,000
(ii) MISCELLANEOUS EXPENDITURE ವಿವಿಧ ವೆಚ್ಚಗಳು				
ce Establishment ಸ್ಥಳ	99,591	7,48,000	6,19,000	14,05,000
f Miscellaneous ಸಂಕೀರ್ಣ	41,92,520	70,300	1,27,000	1,20,000
g Grants in aid ಸಹಾಯಗ್ರಾಹಿಗಳು	15,42,839	53,70,030	57,01,000	69,04,000
Add—gg Capital Expenditure Transferred from INED Works (Non Commercial)	22,94,338	25,39,000	15,00,000	38,97,000
ಹೆಚ್ಚುವರಿ—10 ನಿರಾವರಿ ಕಾಮಗಾರಿಗಳಿಗೆ ಮತ್ತು ಚರಂಡಿ ಕಾಮಗಾರಿಗಳ ಮೂಲಕ ಬಂಡವಾಳ ವೆಚ್ಚ (ರಾಜಕರವಲ್ಲದವು) ಎ.ಎ. ದರಿದ್ರ ವರ್ಗ	...	27,80,000	25,00,000	25,00,000
h Development Schemes ಅಭಿವೃದ್ಧಿ ಯೋಜನೆ			11,03,000	5,51,000
Revision of Pay Scales etc ಅಧಿಕಾರಿಗಳ ವೇತನದ ಮರುಮಾಪನ ಇತ್ಯಾದಿ	88,398			
Total A ಮುಖ್ಯ	3,42,71,140	6,00,000	5,000	
Total—44 (Net) {Charged ಮುಖ್ಯ (ನಿವೃತ್ತ) {Charged ಪ್ರತ್ಯಕ್ಷ Voted ಪ್ರತ್ಯಕ್ಷ	3,42,71,140	3,47,83,000	3,79,93,000	4,07,85,000
Add Recoveries ಮರು-ಪಡವಳಿ	3,10,584	10,000	6,000	10,000
Total—44 (Gross) {Charged ಮುಖ್ಯ-ಸೇರಿ {Charged ಪ್ರತ್ಯಕ್ಷ Voted ಪ್ರತ್ಯಕ್ಷ	3,45,81,724	3,47,83,000	3,79,93,000	4,07,85,000
		10,000	5,14,000	1,00,000
		3,62,33,000		

DEMAND No. 30-A ELECTRICITY SCHEMES

ಅಭಿಯಾನ ಕ್ರಮಾಂಕ 33-A ವಿದ್ಯುಚ್ಛಕ್ತಿ ಯೋಜನೆಗಳು

ESTIMATES OF AMOUNTS REQUIRED FOR EXPENDITURE DURING 1971-72

1971-72ರ ವರ್ಷದ ವಿದ್ಯುಚ್ಛಕ್ತಿ ಯೋಜನೆಗಳ ವ್ಯಯ ಅಂದಾಜು

Total of sums Charged	Rs.	
ಪ್ರಭೃತ ವಗವ ಜುಮ್ಮಾ	ರೂ.
Demand for Grants (Voted)	Rs.	
ಅನುದಾನಕ್ಕೆ ಅಭಿಯಾನ (ಪ್ರರಕ್ಷಿಸಿತು)	ರೂ.	...

45. ELECTRICITY SCHEMES

ವಿದ್ಯುಚ್ಛಕ್ತಿ ಯೋಜನೆಗಳು

Summary by Sub Major and Minor Heads of Appropriation ಅಭಿಯಾನದ ಉಪ ಮುಖ್ಯ ಮತ್ತು ಉಪ ಶೀರ್ಷಿಕೆಗಳಿಗೆ ಸಾರಾಂಶ	Accounts ಶೀರ್ಷಿಕೆ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಶ್ಲೇಷಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. HYDRO ELECTRIC SCHEMES ವಿದ್ಯುಚ್ಛಕ್ತಿ ಯೋಜನೆಗಳು				
I Sharavathy Valley Project - ಶರಾವತಿ ಕಣಿವೆ ಯೋಜನೆ				
(I) Working Expenses ಕಾರ್ಯರ್ಥ ವೆಚ್ಚ				
b. Maintenance proper ನಿರ್ವಹಣೆ ...	8.42,727	15,88,000	17,63,000	
c. Provision for depreciation as calculated for transfer to Depreciation Reserve Fund. ಇಳವಡಿ ಮೊತ್ತವು ನಿಧಿಗೆ ವರ್ಗಾಯಿಸುವ ನಿಮಿತ್ತ ಶೇಷವಾದ ಇಳವಡಿಗೆ ಮೀರಿದ ವಗವ ...	1,31,72,319	1,32,60,000	1,43,60,000	
d. Less-Amount to be spent from the Depreciation Reserve Fund ವಗವ ಇಳವಡಿ ಮೊತ್ತವು ನಿಧಿಯಿಂದ ಮುನ್ನಡೆ ಮಾಡುತ್ತದೆ	
e. Net Amount transferred to Depreciation Reserve Fund. ಇಳವಡಿ ಮೊತ್ತವು ನಿಧಿಗೆ ವರ್ಗಾಯಿಸಿದ ನಿವ್ವಳ ಮೊತ್ತವು
f. Renewals and Replacements from Depreciation Reserve Fund. ನವೀಕರಣಗಳಿಗೆ ಮತ್ತು ಪುನಃಸ್ಥಾಪನೆಗಳಿಗೆ ಇಳವಡಿ ಮೊತ್ತವು ನಿಧಿಯಿಂದ ವೆಚ್ಚ ಮಾಡಿದ ವಗವ	
g. Establishment ಸ್ಥಾಪನೆ ...	4,62,338	6,29,000	6,56,000	
h. Tools and Plant ಉಪಕರಣಗಳು ಮತ್ತು ಸ್ಥಿರಯಂತ್ರ ...	40,535	55,000	55,000	
Total A I (I) ಜುಮ್ಮಾ ...	1,45,17,963	1,54,82,000	1,71,34,000	...
(II) Interest— ಬಡ್ಡಿ ...	4,83,91,121	4,84,83,000	5,40,00,000	...
Total A I ಜುಮ್ಮಾ ...	6,29,09,090	6,49,75,000	7,11,34,000	*

*Transferred to the Mysore Power Corporation Ltd.

45 ELECTRICITY SCHEMES

ವಿದ್ಯುತ್ ಸಂಪನ್ಮೂಲ ಯೋಜನೆಗಳು

Summary by Sub Major and Minor Heads of Appropriation ವಿವರಣೆ ಗಟ್ಟಿ ಮತ್ತು ಮೂಲಕ ಉಪ ಶೀರ್ಷಿಕೆಗಳ ಅಡಿಯಲ್ಲಿ	Accounts ಲೆಕ್ಕ 1969 70	Budget Estimates ಆಮಂತ್ರಣ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970 71	Budget Estimates ಆಮಂತ್ರಣ ಅಂದಾಜು 1971 7
II Bhadra Hydro Electric Project ಭದ್ರಾ ಜಲವಿದ್ಯುತ್ ಯೋಜನೆ				
(I) Working Expenses-- ಚಾಲ್ತಿಯ ವೆಚ್ಚ				
b Maintenance proper ಸರಿಯಾದ ಮರಾಠೆ	1 21 816	2 52 000	2 72 000	}
c Provision for depreciation as calculated for transfer to Deprecia- tion Reserve Fund ಇಳವಡು ಮಾಡಲು ನಿಧಿಗೆ ವರ್ಗಾಯಿಸುವ ನಿಮಿತ್ತ ಲೆಕ್ಕಾಚಾರದ ಅಳವಡಿಗೆ ಅನುಗುಣವಾದ ಪರಿಮಾಣ	9 70 178	9 60 000	11 49 000	
d Less Amount to be spent from Depreciation Reserve Fund ಪರಿಷ್ಕೃತ ನಿಧಿಯಿಂದ ವೆಚ್ಚಿಸಬೇಕಾದ ಪರಿಮಾಣ				
e Net Amount transferred to Deprecia- tion Reserve Fund ಇಳವಡು ಮಾಡಲು ನಿಧಿಗೆ ವರ್ಗಾಯಿಸುವ ನಿಮಿತ್ತ ವಿಳವಡು				
f Renewals and Replacements from Depreciation Reserve Fund ನವೀಕರಣಗಳಿಗೆ ಮತ್ತು ಪರಿಷ್ಕೃತ ನಿಧಿಯಿಂದ ವಿಳವಡು ಮಾಡಲು ನಿಧಿಯಿಂದ ವೆಚ್ಚಿಸಬೇಕಾದ ಪರಿಮಾಣ				
g Establishment ಸ್ಥಾಪನೆ	3 49 638	3 57 000	4 87 000	
h Tools and Plant ಉಪಕರಣಗಳು ಮತ್ತು ಸಾಮಗ್ರಿ	2 999	8 000	5 000	
Total A II (I) ಒಟ್ಟು	14 44 631	15 77 000	19 13 000	
(II) Interest ಬಡ್ಡಿ	18 99 101	19 06 000	29 59 000	
Total A II ಒಟ್ಟು	33 43 732	34 83 000	48 72 000	**
Revision of Pay Scales Etc ವೇತನ ಪ್ರಮಾಣಗಳ ಪರಿಷ್ಕರಣೆ ಇತ್ಯಾದಿ		89 000		
Total--45 ಒಟ್ಟು	6 62 52 822	6 85 47 000	7 60 06 000	

*Transferred to Mysore State Electricity Board

Demand No. 30B—IRRIGATION

ಅಭಿಯಾಚನೆಯ ಕ್ರಮಾಂಕ 30B—ನೀರಾವರಿ

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣ

Total of sums Charged

ಪ್ರಭೃತ ಮೊತ್ತಗಳ ಜುಮ್ಲಾ ... ರೂ ...

Demand for Grant (Voted)

ಅನುದಾನಕ್ಕೆ ಅಭಿಯಾಚನೆ (ಪುರಸ್ಕೃತ) ... ರೂ 2,61,00,000

48. CAPITAL OUTLAY ON IRRIGATION, NAVIGATION, EMBANKMENT AND DRAINAGE WORKS

ನೀರಾವರಿ, ನೌಕಾಸಂಚಾರ, ಅಣೆಕಟ್ಟು ಮತ್ತು ಚರಂಡಿ ಕಾಮಗಾರಿಗಳ ಬಗ್ಗೆ ಬಂಡವಾಳ ವೆಚ್ಚ

Summary by Sub Major Minor and Sub Heads of Appropriation ವಿನಿಯೋಗದ, ಒಳ ಪ್ರಧಾನ ಉಪ ಮತ್ತು ಒಳ ಶ್ರೇಣಿಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B. Expenditure within the Revenue Account ರಾಜಸ್ವ ಲೆಕ್ಕದಿಂದ ಮಹಿಸುವ ವೆಚ್ಚ				
IRRIGATION WORKS— ನೀರಾವರಿ ಕಾಮಗಾರಿಗಳು—				
DEVELOPMENT SCHEMES ಅಭಿವೃದ್ಧಿ ಕಾರ್ಯಗಳು				
(i) STATE PLAN ರಾಜ್ಯಯೋಜನೆಗಳು				
a-MINOR IRRIGATION ಅಲ್ಪ ಪ್ರಮಾಣದ ನೀರಾವರಿ				
(i) STORAGE WORKS— ದಾಸ್ತಾನು ಕಾಮಗಾರಿ—				
1. Construction of New Tanks ಹೊಸ ಕೆರೆಗಳ ನಿರ್ಮಾಣ ...	23,10,664	18,25,000	33,25,000	1,10,71,600
2. Restoration of Tanks including Breached Tanks ಒಡೆದ ಕೆರೆಗಳ ಸಮೇತ ಕೆರೆಗಳ ಜೀರ್ಣೋದ್ಧಾರ ...	50,66,387	27,79,000	29,79,000	36,29,200
3. Desilting-cum-Reclamation ಹೂಳು ತೆಗೆಯುವುದು ಹಾಗೂ ಕ್ರಮಯೋಗ್ಯ ಮಾಡುವುದು	1,00,000
4. Percolation Tanks ಜನುಗು-ಕೆರೆಗಳು ...	40	5,00,000	5,50,000	7,04,100
Total (i) ಜುಮ್ಲಾ ...	73,77,091	51,04,000	68,54,000	1,55,04,900
(ii) DIVERSION WORKS— ಮಾರ್ಗಾಂತರ ಕಾಮಗಾರಿಗಳು—				
1. Construction of Anicuts, Pick-ups, Bhandaras, etc. ಅಣೆಕಟ್ಟುಗಳು, ನಾಲೆಗಳು, ಭಂಡಾರಗಳು, ಇತ್ಯಾದಿಯು ನಿರ್ಮಾಣ ...	23,03,946	16,11,000	18,11,000	33,15,400
2. Opening Feeder Channels ಫೀಡರ್ ಕಾಲುವೆಗಳ ರಚನೆ ...	1,36,747	5,92,000	6,92,000	3,90,100
3. Improvements to Anicuts, Pick-ups etc.. ಅಣೆಕಟ್ಟು, ನಾಲೆ ಇತ್ಯಾದಿಗಳಿಗೆ ಮೇಲ್ಪಾಟುಗಳು ...	3,85,440	2,12,000	2,62,000	6,91,500
Total (ii) ಜುಮ್ಲಾ ...	28,26,133	24,15,000	27,65,000	43,97,000

48. CAPITAL OUTLAY ON IRRIGATION NAVIGATION EMBANKMENT AND DRAINAGE WORKS

ನೀರಾವರಿ, ನೌಕಾ ಸಂಯಮ, ಅಡ್ಡಕಟ್ಟು ಮತ್ತು ಚರಂಡಿ ಕಾಮಗಾರಿಗಳ ಬಗ್ಗೆ ಬಂಡವಾಳ ವೆಚ್ಚ

Summary by Sub Major Minor and Sub Heads of Appropriation ವಿವರಿಸಿದ ಒಳ ಪ್ರಧಾನ ಉಪ ಮತ್ತು ಒಳ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B Expenditure within the Revenue Account ರಾಜ್ಯ ಲೆಕ್ಕದಿಂದ ವ್ಯಯವಾದ ವೆಚ್ಚ				
IRRIGATION WORKS— ನೀರಾವರಿ ಕಾಮಗಾರಿಗಳು				
DEVELOPMENT SCHEMES— ಅಭಿವೃದ್ಧಿ ಕಾರ್ಯಗಳು				
a MINOR IRRIGATION— ಅಲ್ಪ ಪ್ರಮಾಣದ ನೀರಾವರಿ				
(iii) FLOOD CONTROL ಪವಾಹ ನಿಯಂತ್ರಣ				
1 Flood Control ಪವಾಹ ನಿಯಂತ್ರಣ	78 559	1,46,000	1 96 000	95 000
2 khar land Schemes ಕ್ಷಾರ ಭೂಮಿ ಯೋಜನೆಗಳು	2 91,449	2,50,000	3,00 000	10,61,000
3 Lift Irrigation Schemes ಪಾಪ ನೀರಾವರಿ ಯೋಜನೆಗಳು	5,55 010	1,85,000	4 85 000	23,42,100
Total (iii) ಒಟ್ಟು	9 25 018	5,81,000	9 81,000	34,98,100
(iv) OTHERS ಇತರ				
1 Mysore Engineering Research Station K R S ಮೈಸೂರು ಇಂಜಿನಿಯರಿಂಗ್ ಸಂಶೋಧನ ನಿಲಯ ಕಟ್ಟಡ ಕಾಮಗಾರಿ	22 393	1,00,000	1,00,000	1,00,000
Total a ಒಟ್ಟು	1 11,50 635	82,00,000	1,07,00 000	2,45,00,000
b Establishment— ಸ್ಥಾಪನೆ				
Transferred from '50 Public Works' '50 ಲೋಕ ಸೇವೆಗಳಿಗೆ ಕಾಮಗಾರಿ' ಇವರಿಂದ ವರ್ಗಾಯಿಸಲ್ಪಟ್ಟಿದೆ				22,00 000
c Tools and Plant ಉಪಕರಣಗಳು ಮತ್ತು ಸ್ಥಿರವಸ್ತು				
Transferred from '50 Public Works' '50 ಲೋಕ ಸೇವೆಗಳಿಗೆ ಕಾಮಗಾರಿ' ಇವರಿಂದ ವರ್ಗಾಯಿಸಲ್ಪಟ್ಟಿದೆ				4,1 00
Grand Total ಒಟ್ಟು ಒಟ್ಟು	1,11,50,635	82,00,000	1,07,000 00	2,49,10,100

DEMAND No. 31—PUBLIC WORKS.
ಅಭಿಯಾಚನೆಯ ಕ್ರಮಾಂಕ 31—ಲೋಕೋಪಯೋಗಿ ಕಾಮಗಾರಿ

STIMATE OF THE AMOUNTS REQUIRED FOR EXPENDITURE DURING 1971-72
1971—72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums (Charged) ಪ್ರಭೃತ ಮೊತ್ತಗಳ ಜುಮ್ಮಾ	...	Rs. ರೂ.	2,00,000
Demand for Grant (Voted) ಅನುದಾನಕ್ಕೆ ಅಭಿಯಾಚನೆ (ಪುರಸ್ಕೃತ)	Rs. ರೂ.	37,21,63,000

50. PUBLIC WORKS

ಲೋಕೋಪಯೋಗಿ ಕಾಮಗಾರಿ

Summary by Minor Heads of Appropriation ವಿನಿಯೋಗದ ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
a. to q. Original Works—Buildings. ಮೂಲ ಕಾಮಗಾರಿಗಳು—ಕಟ್ಟಡಗಳು—				
{ Charged ಪ್ರಭೃತ ... 78,497	1,50,000	1,50,000	1,50,000	
{ Voted ಪುರಸ್ಕೃತ ... 1,68,24,162	1,87,25,000	1,93,36,000	2,42,78,000	
r. Original Works-Communications ಮೂಲ ಕಾಮಗಾರಿಗಳು-ಸಂಪರ್ಕ ಸಾಧನಗಳು	2,67,90,372	2,80,00,000	3,22,82,000	3,40,20,000
s. Repairs ದುರಸ್ತಿಗಳು				
{ Charged ಪ್ರಭೃತ ... 85,079	50,000	50,000	50,000	
{ Voted ಪುರಸ್ಕೃತ ... 6,32,66,545	6,64,00,000	7,00,67,000	7,45,70,000	
t. Establishment ಸಿಬ್ಬಂದಿ	86,79,967	1,88,94,000	1,31,64,000	1,64,61,000
u. Tools and Plant ಉಪಕರಣ ಮತ್ತು ಸ್ಥಿರಯಂತ್ರ	53,60,953	1,70,00,000	1,53,00,000	1,15,00,000
v. Furniture ಪೀಠೋಪಕರಣ	2,37,517	3,00,000	3,00,000	3,00,000
w. Grants-in-aid ಸಹಾಯಾ ಅನುದಾನಗಳು	26,64,037	35,69,000	34,83,000	41,28,000
x. Suspense ಅಮಾನತು	12,71,065	...	35,00,000	30,00,000
Total C. O. ಜುಮ್ಮಾ ಮುಂದು ವರಿದುದು				
{ Charged ಪ್ರಭೃತ ... 1,63,576	2,00,000	2,00,000	2,00,000	
{ Voted ಪುರಸ್ಕೃತ ... 12,25,52,518	15,28,88,000	15,04,82,000	16,22,57,000	

50. PUBLIC WORKS

ಜನಕೋಪಯೋಗಿ ಕಾರ್ಯಗಳು

Summary by Minor Heads of Appropriation ಸೂಚನಾಂಶದ ಅಂಶ ಭರ್ತಿಯ ನಾಣ್ಯ	Accounts ಶೇ 1968-70	Budget Estimates ಅಂದಾಜು ಅನುಮಾನ 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಅಂದಾಜು ಅನುಮಾನ 1971-72
Total B.F. ಒಟ್ಟು	{ Charged ವ್ಯಯ ... 1,63,576 Voted ವ್ಯಯ ... 12,25,52,518	2,00,000	2,00,000	2,00,000
y. Transfer of Grants for Road Development to the Deposit Head "Subventions from Central Road Fund" ರಸ್ತೆ ಅಭಿವೃದ್ಧಿಯ ಅನುಮಾನಗಳನ್ನು " ಕೇಂದ್ರ ರಸ್ತೆ ನಿರ್ಮಾಣ ಅರ್ಥಿಕ ಸಹಾಯ " ಎಂಬ ದೇವತೆ ಭರ್ತಿಯ ಕಾರಣವಿರುವುದು	31,60,000	38,50,000	38,57,000	30,83,000
z. ... ಎಂಬ ಭರ್ತಿಯಾದ ಯಾವುದೇ	13,64,754	36,59,000	33,57,000	30,83,000
zz Miscellaneous ಹಿತಕರ	2,12,000	6,34,000
ziz Development Schemes ಅಭಿವೃದ್ಧಿ ಯೋಜನೆಗಳು	{ Charged ವ್ಯಯ ... 14,256 Voted ವ್ಯಯ ... 1,23,96,670	1,43,38,000	1,32,60,000	3,10,94,000
Net Total--50 ಒಟ್ಟು ಒಟ್ಟು	{ Charged ವ್ಯಯ ... 1,77,832 Voted ವ್ಯಯ ... 13,67,54,334	2,00,000	2,00,000	2,00,000
...	...	18,72,26,000	16,39,04,000	19,39,85,000
Add Recoveries ಪುನಃ ಪಡೆಯುವುದು	17,27,83,304	15,92,87,000	17,37,12,000	17,81,78,000
Gross Total--50 ಒಟ್ಟು ಒಟ್ಟು	{ Charged ವ್ಯಯ ... 1,77,832 Voted ವ್ಯಯ ... 30,95,87,638	2,00,000	2,00,000	2,00,000
...	...	32,65,13,000	33,76,16,000	37,21,63,000

DETAILS OF RECOVERIES

ಪುನಃ ಪಡೆಯುವುದು

Rs.

		ರೂ.ಗಳು
t-D (ix) 4	=	15,000
t-D-iv-4	=	8,000
t-Drv-4	=	3,75,000
t-F	=	2,10,00,000
v-O	=	80,00,000
x-2	=	14,57,00,000
s	=	30,83,000
Total ಒಟ್ಟು	=	17,81,78,000

DEMAND No. 31-A CAPITAL OUTLAY ON PUBLIC WORKS

ಅಭಿಯಾಜನೆಯ ಕ್ರಮಾಂಕ 31-A ಲೋಕೋಪಯೋಗಿ ಕಾಮಗಾರಿ ಮೇಲಣ ಬಂಡವಾಳ ವೆಚ್ಚ

ESTIMATE OF THE AMOUNTS REQUIRED FOR EXPENDITURE DURING 1971-72.
1971-72 ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sum Charged ಪ್ರಭೃತ ಹಣದ ಜುಮ್ಲಾ	Rs. ರೂ.	1,000
Demand for Grant (Voted) ಅನುಧಾನಕ್ಕೆ ಅಭಿಯಾಜನೆ (ಪುರಸ್ಕೃತ)	Rs. ರೂ.	5,12,50,000

52. CAPITAL OUTLAY ON PUBLIC WORKS

ಲೋಕೋಪಯೋಗಿ ಕಾಮಗಾರಿಗಳ ಮೇಲಣ ಬಂಡವಾಳ ವೆಚ್ಚ

Summary by Minor Heads of Appropriation ವಿಧಿಯೋಗದ ಉಪವಿಭಾಗಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. to m-Original Works-Buildings ಮೂಲಕಾಮಗಾರಿಗಳು-ಕಟ್ಟಡಗಳು				
{ Charged { ಪ್ರಭೃತ { Voted { ಪ್ರವೃತ್ತ				1,000
n. Communications ಸಂಪರ್ಕ ಸಾಧನಗಳು	11,91,512	30,00,000	27,96,000	1,16,82,000
o. Establishmen ಸಿಬ್ಬಂದಿ				7,07,000
p. Tools and Plant ಉಪಕರಣಗಳು ಮತ್ತು ಸ್ಥಿರಯಂತ್ರ				40,00,000
q. Development Schemes ಅಭಿವೃದ್ಧಿ ಕಾರ್ಯಗಳು				20,00,000
Grand Total 52 ಒಟ್ಟು ಜುಮ್ಲಾ	74,88,773	53,23,000	1,17,76,000	3,28,61,000
Charged ಪ್ರಭೃತ				1,000
Voted ಪುರಸ್ಕೃತ	86,80,285	83,23,000	1,45,72,000	5,12,50,000

DEMAND No 32--PORTS AND PILOTAGE
ಅಭಿವೃದ್ಧಿ ಕ್ರಮ ಕೆ 32-ರ ವ್ಯಯ ಮತ್ತು ಚಲನು

ESTIMATE OF THE AMOUNTS REQUIRED FOR EXPENDITURE DURING 1971-72
1971-72 ರ ವರ್ಷದಲ್ಲಿ ವ್ಯಯಕ್ಕೆ ಬೇಕಾದ ಅಂದಾಜು

Demand for Grant (Voted) Rs
ಆರೋಪ್ಯ ಅಭಿವೃದ್ಧಿ (ವ್ಯಯ) ರೂ 12,92,000

53 PORTS AND PILOTAGE
ಲೇವಣಿ ಮತ್ತು ಚಲನು

Summary by Major and Group-Sub Heads of Appropriation ವಿವಿಧ ನಿರೀಕ್ಷಿತ ಮತ್ತು ಸಮೂಹ ಒಳ ಒಳ-ಅಂಶ ಸೂಚಕ	Accounts ಲೆ 1969-70	Budget Est. mtes/Revised Estimates ಅಂದಾಜು ಅಂದಾಜು 19 0-71	Budget Est. mtes ಅಂದಾಜು 19 0-71	Budget Est. mtes ಅಂದಾಜು 1971-72
A Port Establishments ಲೇವಣಿ ಸಂಸ್ಥೆ				
I General Ports Establishment ಸಾಮಾನ್ಯ ಲೇವಣಿ ಸಂಸ್ಥೆ	6 87 852	7 37,000	7,54 000	8 32,000
II Miscellaneous ವಿವಿಧ	3 22,908	3 65 000	3 95 700	4 58,000
Revision of Pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ	---	70 000		
Net Total--53 ವ್ಯಯ ಒಟ್ಟು	10 10 760	11 73 000	11 60 000	12 90 000
Add Recoveries ಪಡೆದು ಪಡೆದು		2 000	2 000	2 000
Gross Total--53 ಒಟ್ಟು ವ್ಯಯ	10,10 760	11 75 000	11,62 000	12 92 000

53. PORTS AND PILOTAGE

ರೇವ್ನುಗಳು ಮತ್ತು ಜಲನಶಲ್ಕು

Minor, Sub and Detailed Heads of Appropriation ವಿವಿಧೀಕರಣ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Ports Establishments— ರೇವ್ನುಗಳ ಒಬ್ಬಂದಿ—				
a. I. General Ports Establishment— ಸಾಮಾನ್ಯ ರೇವ್ನುಗಳ ಒಬ್ಬಂದಿ—				
1. Establishment Charges— ಒಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	53,369	67,500	58,000	69,600
Pay of Establishment ಒಬ್ಬಂದಿ ವೇತನ ...	2,65,502	2,81,500	3,16,000	3,39,400
Dearness Allowance ತುಟ್ಟ ಭತ್ಯೆ ...	2,45,709	2,66,000	2,65,000	2,80,600
Other Allowances ಇತರ ಭತ್ಯೆ ...	23,070	42,000	30,000	41,000
2. Travelling Allowance ಪ್ರವಾಸ ಭತ್ಯೆ ...	31,732	30,000	32,000	38,400
3. Other Charges ಇತರ ವೆಚ್ಚ ...	68,470	50,000	63,000	63,000
Total a. I ಒಟ್ಟು ...	6,87,852	7,37,000	7,61,000	8,32,000
a. II Miscellaneous— ವಿವಿಧ—				
1 Stores ಸರಕು ...	73,450	1,50,000	1,37,800	1,50,000
2 Petty Constructions and Repairs ಚಿಕ್ಕ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ...	1,89,664	1,60,000	2,00,000	2,00,000
3 Maintenance of Navigational Aids ನೌಕಾ ಸಂಚಾರ ಸಾಧನಗಳ ಸಂಸ್ಕೃತಿ ...	9,044	6,000	8,200	8,000
4 Operation and Maintenance of Floating Crafts, Machinery, Equipment and Workshop ಸಾಗುದೋಣೆ, ಯಂತ್ರ, ಸಾಧನಸಾಮಗ್ರಿ ಮತ್ತು ಕರ್ಮ ಶಾಲೆಯ ನಿರ್ವಹಣೆ ಮತ್ತು ರಕ್ಷಣೆ ...	50,750	50,000	50,000	1,00,000
5 Feasibility Study in respect of Harbours on West Coast ಪಶ್ಚಿಮ ಕರಾವಳಿ ಬಂದರುಗಳ ಸಂಬಂಧದಲ್ಲಿ ಶಿಕ್ಷಣ ಪರಿಶೀಲನೆ
6 Suspense—(a) Debits— ಅವನವತು— ಖರ್ಚು—				
Miscellaneous Accounts ವಿವಿಧ ಲೆಕ್ಕಗಳು	1,000	1,000	1,000
Stocks ಸರಕು	1,000	1,000	1,000
(b) Credits— ಜಮಾ—				
Miscellaneous Accounts ವಿವಿಧ ಲೆಕ್ಕಗಳು	1,000	1,000	1,000
Stocks ಸರಕು	1,000	1,000	1,000
Total a. II ಒಟ್ಟು ...	3,22,908	3,66,000	3,96,000	4,58,000

DEMAND No. 23--FAMINE

ಆಯಾಚನ ಕ್ರಮಣೆ 23--ಹಸಿರು

ESTIMATE OF THE AMOUNT REQUIRED FOR EXPENDITURE DURING 1971-72
1971-72: ವಸತಿಯಲ್ಲಿ ವ್ಯಯಕ್ಕೆ ಬೇಕಾದ ಪರಿಮಾಣ

Total of Sums Charged ಪ್ರಸ್ತುತ ಮೊತ್ತಗಳ ಒಟ್ಟು	...	Rs. ರೂ.	
Demand for Grant (Voted) ಆಯಾಚನಕ್ಕೆ ಆಯಾಚನ (ಪ್ರಸ್ತುತ)	Rs. ರೂ.	3,59,07,000

64. FAMINE RELIEF

ಹಸಿರು ಸಹಾಯ

Summary by Sub Major and Minor Heads of Appropriation ವಿಭಾಗೀಕೃತ ಸಬ್ ಮೇಜರ್ ಹೆಡ್ ಮತ್ತು ಮೈನರ್ ಹೆಡ್ಗಳಲ್ಲಿ ಸಾರಾಂಶ	Accounts ಶೇ 1969-70	Budget Estimates ಆಯಾಚನ 1970-71	Revised Estimates ಮುಷ್ಕಲಿ 1970-71	Budget Estimates ಆಯಾಚನ 1971-72
A. FAMINE RELIEF ಹಸಿರು ಸಹಾಯ				
a. Salaries and Establishment ವೇತನ ಮತ್ತು ಸ್ಥಾಪನೆ	3,574	10,400	6,300	8,300
b Relief Works ಸಹಾಯ ಕಾರ್ಯ	1,63,71,757	1,17,00,000	2,85,50,000	81,00,000
c. Relief to people employed otherwise than on Relief Works ಸಹಾಯ ಕಾರ್ಯಗಳಲ್ಲಿ ಮೊಟ್ಟಮೊದಲಿನಿಂದಲೂ ಬೇಕಾದ ಸಹಾಯಕ್ಕೆ ಸೇರಿದವರಿಗೆ ಸಹಾಯ	...	500	500	500
d Gratuitous Relief ಮುಕ್ತ ಸಹಾಯ	15,04,640	17,51,100	17,16,000	18,62,000
e. Miscellaneous ವಿವಿಧ	53,54,631	8,22,000	58,54,200	2,56,36,200
Revision of Pay Scales etc. ವೇತನ ಪ್ರಮಾಣ ಮರುಪರಿಶೀಲನೆ	...	1,000
Total A ಒಟ್ಟು	2,32,34,602	1,42,85,000	2,61,07,000	3,59,07,000
B TRANSFER TO FAMINE RELIEF FUND ಹಸಿರು ಸಹಾಯ ನಿಧಿ ಸಾರಾಂಶ				
Charged ಪ್ರಸ್ತುತ
Total B4 ಒಟ್ಟು	2,32,34,602	1,42,85,000	2,61,07,000	3,59,07,000
Net Total - B4 ಒಟ್ಟು	2,32,34,602	1,42,85,000	2,61,07,000	3,59,07,000
Add-Recoveries ಮರುಪಡಿಸಿಕೊಳ್ಳುವುದು
Gross Total B4 ಒಟ್ಟು	2,32,34,602	1,42,85,000	2,61,07,000	3,59,07,000

64. FAMINE RELIEF

ಕ್ಷಾಮನಿವಾರಣೆ

Minor, Sub and Detailed Heads of Appropriation ವಿವರಿಸಿದ ಉಪ, ಒಳ ಮತ್ತು ಸದಿವರ ಲೇಖಕಿಗಳು	Accounts ಲೆಕ್ಕಗಳು 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Salaries and Establishment— ವೇತನ ಮತ್ತು ಸಿಬ್ಬಂದಿ				
A. Bangalore Division— ಬೆಂಗಳೂರು ವಿಭಾಗ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	150
Pay of Establishment ಸಿಬ್ಬಂದಿ ವೇತನ	1,599	4,000	2,600	2,000
Dearness Allowance ಕುಟ್ಟು ಭತ್ಯೆ	1,506	1,800	1,800	1,800
Other Allowances ಇತರ ಭತ್ಯೆ	235	300	300	300
2. Travelling Allowance ಪ್ರವಾಸ ಭತ್ಯೆ	84	200	100	200
3. Other Charges ಇತರ ವೆಚ್ಚ	...	100	100	...
Total a. A ಜುಮ್ಮಾ	3,574	6,400	1,300	4,300
B. Mysore Division— ಮೈಸೂರು ವಿಭಾಗ				
C. Belgaum Division— ಬೆಳಗಾವಿ ವಿಭಾಗ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	...			
Pay of Establishment ಸಿಬ್ಬಂದಿ ವೇತನ	...			
Dearness Allowance ಕುಟ್ಟು ಭತ್ಯೆ	...			
Other Allowances ಇತರ ಭತ್ಯೆ	...			
2. Travelling Allowance ಪ್ರವಾಸ ಭತ್ಯೆ	...	4,000	2,000	4,000
3. Other Charges ಇತರ ವೆಚ್ಚ	...			
Total a. C. ಜುಮ್ಮಾ		4,000	2,000	4,000
D. Gulbarga Division— ಗುಲ್ಬರ್ಗಾ ವಿಭಾಗ				
Total a ಜುಮ್ಮಾ	3,574	10,400	6,300	8,300

ವ್ಯಯ

64. FAMINE RELIEF

ಪ್ರಮಾಣಾರ್ಹ

Minor and SubHeads of Appropriation ನಿರ್ದಿಷ್ಟನೀಡಿದ ಉಪ ಶುಲ್ಕ, ಲಠಿ ಶೀರ್ಷಿಕೆಗಳು	Accounts ಲಠಿ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b Helief works— ಪರಿಹಾರ ಕಾರ್ಯಗಳು—				
A Bangalore Division— ಬೆಂಗಳೂರು ವಿಭಾಗ—				
1 Irrigation Works ನೀರಾವರಿ ಕಾರ್ಯಗಳು	5,71,959	50,000	35,50,000	1,00,000
2 Communications ಸಂಪರ್ಕ ಕಾರ್ಯಗಳು	8,58,456	3,00,000	19,00,000	6,00,000
4 Other works ಇತರ ಕಾರ್ಯಗಳು.	6,85,436	2,50,000	22,50,000	4,00,000
Total b A ಒಟ್ಟು.	21,15,851	6,00,000	77 00 000	10,00,000
B Mysore Division— ಮೈಸೂರು ವಿಭಾಗ—				
1 Irrigation Works ನೀರಾವರಿ ಕಾರ್ಯಗಳು	7,63,116	10,00,000	10 00,000	10,00 000
2 Communications ಸಂಪರ್ಕ ಕಾರ್ಯಗಳು	11,20,277	10,00 000	15 00 000	15,00,000
3 Other Works ಇತರ ಕಾರ್ಯಗಳು	8,54,418	4,00,000	10,00 000	5,00,000
Total b B ಒಟ್ಟು.	27,37,811	24,00,000	35,00 000	30,00,000
C Belgaum Division— ಬೆಲ್ಗಾಂ ವಿಭಾಗ—				
1 Irrigation Works ನೀರಾವರಿ ಕಾರ್ಯಗಳು	15,41,241	6,00,000	16,50 000	7,00,000
2 Communications ಸಂಪರ್ಕ ಕಾರ್ಯಗಳು	9,57,408	20,00,000	61 00 000	22,00,000
3 Other Works ಇತರ ಕಾರ್ಯಗಳು	1,78,240	3,00,000	6,00 000	1,00,000
Total b C ಒಟ್ಟು.	26,76,889	27,00,000	83 50 000	30,00,000
D Gulbarga Division— ಗುಲ್ಬರ್ಗಾ ವಿಭಾಗ—				
1 Irrigation Works ನೀರಾವರಿ ಕಾರ್ಯಗಳು	3,83,881	1,00 000	9 00,000	3,00,000
2 Communications ಸಂಪರ್ಕ ಕಾರ್ಯಗಳು	26,50,033	4,00,000	8,00,000	6,00,000
3. Other Works ಇತರ ಕಾರ್ಯಗಳು	1,05,158	1,00,000	9 00 000	1,00,000
Total b D ಒಟ್ಟು .	31,39,127	6,00,000	26,00,000	10,00,000
E Soil Conservation (Contour Bunding) Works ಪ್ರಾಂತೀಯ ರಕ್ಷಣೆ (ನಕ್ಷಾ ರೇಖೆ ಕಾರ್ಯಗಳು)	54,31,049	50,00,000	21,00,000	...
F. Irrigation Schemes (P W D) ನೀರಾವರಿ ಯೋಜನೆಗಳು (ಪಿ ಎಸ್ ಡಿ)	40,00,000	..
G. Deepening of Wells by use of Compressors ಪಳೆಯ ಸುಧಾರಣೆ (ಕಂಪ್ರೆಸ್ಸರ್) ಬಳಸಿ ಮೂಲ ಸುಧಾರಣೆ ಆಯವ್ಯಯ ಪ್ರಮಾಣ
H. Construction of Irrigation Wells (Mysore Dn)	2,71,030	4,00,000	3,00,000	4,00,000
I Deduct—Expenditure on Soilconser- vation works under taken as a meas- ure of famine Relief transferred to "Q Loans and Advances by the State Govt				
Total b ಒಟ್ಟು .	1,63,71,767	1,17,00,000		

64. FAMINE RELIEF

ಹಸಿರುಹಣಿ

Minor and Sub-Heads of Appropriation ಕಡಿಮೆ ಮತ್ತು ಅಂತರಂಗ	Accounts ಽ 1969-70	Budget Estimate ಅಂದಾಜು 1970-71	Revised Estimate ಸುಧಾರಿತ 1970-71	Budget Estimate ಅಂದಾಜು 1971-72
c. Relief to people employed otherwise than on Relief Works.— ಇತರ ಕಾರ್ಯಗಳಲ್ಲಿ ಉದ್ಯೋಗ ಪಡೆದವರಿಗೆ ನೀಡಲಾಗುವ ಸಹಾಯ				
1. Bangalore Division ಬೆಂಗಳೂರು ವಿಭಾಗ	...	300	300	300
2. Mysore Division ಮೈಸೂರು ವಿಭಾಗ
3. Belgaum Division ಬೆಲ್ಗಾಂ ವಿಭಾಗ	...	200	200	200
4. Gulbarga Division ಗುಲ್ಬರ್ಗಾ ವಿಭಾಗ
Total c.	...	500	500	500
d. Gratuitous Relief— ಉಚಿತ ಸಹಾಯ				
A Bangalore Division— ಬೆಂಗಳೂರು ವಿಭಾಗ				
d. A I. Expenditure on Relief Operations on account of Natural Calamities not eligible for Central Assistance— ಕೇಂದ್ರ ಸಹಾಯಕ್ಕೆ ಅರ್ಹತೆ ಇಲ್ಲದಂತಹ ನೈಸರ್ಗಿಕ ಅಪಾಯಗಳಿಂದ ಉಂಟಾಗುವ ಸಹಾಯ ಕಾರ್ಯಗಳಿಗೆ	...	3,000	2,500	3,000
d. A II. Expenditure on Relief Operations on account of Natural Calamities eligible for Central Assistance— ಕೇಂದ್ರ ಸಹಾಯಕ್ಕೆ ಅರ್ಹತೆ ಇರುವಂತಹ ನೈಸರ್ಗಿಕ ಅಪಾಯಗಳಿಂದ ಉಂಟಾಗುವ ಸಹಾಯ ಕಾರ್ಯಗಳಿಗೆ	4,703	23,000	15,000	15,000
Total d A	4,703	26,000	17,500	18,000

ವ್ಯಯ

64 FAMINE RELIEF

ಹಸಿರುಗಿಣಿ

Minor and Sub Heads of Appropriation ವಿಭಾಗೀಯ ಉಪ-ಪರಿಚಯಗಳು	Accounts ಲೆಕ್ಕ 1960-70	Budget Estimates ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಂದಾಜು 1971-72
d Gratuitous Relief ಉಚಿತ ಪರಿಹಾರ				
B Mysore Division— ಮೈಸೂರು ವಿಭಾಗ—				
d B I Expenditure on Relief Operations on account of Natural Calamities not eligible for Central Assistance ಕೇಂದ್ರ ಸರ್ಕಾರದ ಸಹಾಯಕ್ಕೆ ಅರ್ಹವಲ್ಲದ ವ್ಯಕ್ತಿ ವಿವಿಧಗಳಿಗೆ ಒಗ್ಗಿ ಪರಿಹಾರ ಕಾರ್ಯಗಾರಗಳ ವೆಚ್ಚ		15,000	5,000	10,000
d B II Expenditure on relief operations on account of Natural Calamities eligible for Central Assistance — ಕೇಂದ್ರ ಸರ್ಕಾರದ ಸಹಾಯಕ್ಕೆ ಅರ್ಹವಾದ ವ್ಯಕ್ತಿ ವಿವಿಧಗಳಿಗೆ ಪರಿಹಾರ ಕಾರ್ಯಗಾರಗಳ ವೆಚ್ಚ	17,303	4 02 500	2 01,000	4,00 000
Total d B ಒಟ್ಟು	17,303	4,17,500	2 06 000	4 10,000
C BELGAUM DIVISION ಬೆಂಗಳೂರು ವಿಭಾಗ—				
d C I Expenditure on relief operations on account on natural calamities not eligible for Central Assistance ಕೇಂದ್ರ ಸರ್ಕಾರದ ಸಹಾಯಕ್ಕೆ ಅರ್ಹವಲ್ಲದ ವ್ಯಕ್ತಿ ವಿವಿಧಗಳಿಗೆ ಪರಿಹಾರ ಕಾರ್ಯಗಾರಗಳ ವೆಚ್ಚ		4,000	2 000	3,000
d C II Expenditure on relief operations on account of natural calamities eligible for Central Assistance ಕೇಂದ್ರ ಸರ್ಕಾರದ ಸಹಾಯಕ್ಕೆ ಅರ್ಹವಾದ ವ್ಯಕ್ತಿ ವಿವಿಧಗಳಿಗೆ ಪರಿಹಾರ ಕಾರ್ಯಗಾರಗಳ ವೆಚ್ಚ	40 902	62,600	40,000	50,000
Total d C ಒಟ್ಟು	40 902	66,600	42 000	53,000
D. GULBARGA DIVISION— ಗುಲ್ಬರ್ಗಾ ವಿಭಾಗ				
d D I Expenditure on relief operations on account of natural calamities not eligible for Central Assis- tance — ಕೇಂದ್ರ ಸರ್ಕಾರದ ಸಹಾಯಕ್ಕೆ ಅರ್ಹವಲ್ಲದ ವ್ಯಕ್ತಿಗಳ ವಿವಿಧಗಳಿಗೆ ಪರಿಹಾರ ಕಾರ್ಯಗಾರಗಳ ವೆಚ್ಚ		1,000	500	1,000
d D II Expenditure on relief operations on account of natural calamities eligible for Central Assistance— ಕೇಂದ್ರ ಸರ್ಕಾರದ ಸಹಾಯಕ್ಕೆ ಅರ್ಹವಾದ ವ್ಯಕ್ತಿ ವಿವಿಧಗಳಿಗೆ ಪರಿಹಾರ ಕಾರ್ಯಗಾರಗಳ ವೆಚ್ಚ	1 625	38 000	15 000	30 000
Total d D ಒಟ್ಟು	1,625	39,000	15,500	31,000

64. FAMINE RELIEF

ಪುನಃನಿರ್ಮಾಣ

Major and Sub Heads of Appropriation ಪ್ರಮುಖ ಮತ್ತು ಸಬ್ ಪ್ರಮುಖ	Accounts of 1970-71	Budget Estimate 1970-71	Revised Estimate 1970-71	Budget Estimate 1971-72
d. Gratuitous Relief ಮುಕ್ತ ಸಹಾಯ				
d. E. Expenditure on account of Gratuitous Relief to Victims of Flood, Fire Accidents and Other Natural Calamities— ಪುನಃನಿರ್ಮಾಣದ ಖರ್ಚು ಮತ್ತು ಮುಕ್ತ ಸಹಾಯದ ಮೂಲಕ ಈ ಪ್ರಕಾರದ ಅನಿರೀಕ್ಷಿತ ಸಂಭವಗಳಿಂದ ಬಳಲಿದವರಿಗೆ ಮುಕ್ತ ಸಹಾಯ				
1. Bangalore Division ಬೆಂಗಳೂರು ವಿಭಾಗ	...	1,02,524	1,70,000	2,55,000
2. Mysore Division ಮೈಸೂರು ವಿಭಾಗ	...	1,44,451	2,50,000	1,50,000
3. Belgaum Division ಬೆಲ್ಗಾಂ ವಿಭಾಗ	...	6,94,145	6,50,000	6,50,000
4. Gulbarga Division ಗುಲ್ಬರ್ಗಾ ವಿಭಾಗ	...	4,91,784	1,50,000	3,50,000
Total d. E. ಒಟ್ಟು	...	14,33,904	12,00,000	14,35,000
Total d. ಒಟ್ಟು	...	15,04,640	17,51,100	18,62,000
e. Miscellaneous ಇತರ				
A. SCHEMES RELATING TO SUPPLY OF RICE IN DISTRESS AREAS AT CONCESSIONAL RATES— ಕಡಿಮೆ ದರದಲ್ಲಿ ಅಕ್ಕಿ ಪೂರೈಕೆ ಮಾಡುವ ಯೋಜನೆ				
1 Net loss transferred from "124, Capital Outlay etc." "124 ಅನಿರೀಕ್ಷಿತ ಖರ್ಚು" ನಿಂದ ವಹಿಸಿದ ನಷ್ಟ
2 Deduct—Share of loss received from Government of India. ಕಡಿತ—ಸರ್ಕಾರದಿಂದ ಪಡೆದ ನಷ್ಟದ ಹಂಚು
Total e A. ಒಟ್ಟು

ವ್ಯಯ

64 FAMINE RELIEF

ಕ್ಷಾಮರೋಧನೆ

Minor Sub and Detailed Heads of Appropriation ವಿಭಾಗೀಕರಣ ಮತ್ತು ವಿವರಣೆ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Est mates ಪರಿಷ್ಕರಿಸಿದ ಅಂದಾಜು 1970-71	Budget Est mates ಆಯವ್ಯಯ ಅಂದಾಜು 1971-72
a Miscellaneous ವಿವಿಧ				
B OTHER ITEMS OF EXPENDITURES ವ್ಯಯದ ಇತರ ವಿಷಯಗಳು				
I BANGALORE DIVISION — ಬೆಂಗಳೂರು ವಿಭಾಗ		16 000	5 000	10 000
<i>Deduct—Receipts realised from the sale of materials to scarcity areas ವಿಭಾಗೀಕರಣ ಪ್ರದೇಶಗಳಿಗೆ ಸಾಮಗ್ರಿಗಳನ್ನು ಮಾರಿ ಪಡೆದ ಹಣ</i>				
Total a B I ಒಟ್ಟು		16 000	5 000	10 000
II MYSORE DIVISION— ಮೈಸೂರು ವಿಭಾಗ		4 000	2 000	2 000
<i>Deduct—Receipts realised from the sale of materials to scarcity areas ವಿಭಾಗೀಕರಣ ಪ್ರದೇಶಗಳಿಗೆ ಸಾಮಗ್ರಿಗಳನ್ನು ಮಾರಿ ಪಡೆದ ಹಣ</i>				
Total a B II ಒಟ್ಟು		4 000	2 000	2 000
a B III BELGAUM DIVISION — ಬೆಂಗಳೂರು ವಿಭಾಗ		7 000	3 000	6 000
Grant in aid to Local Bodies for Relief Works ವಿಭಾಗೀಕರಣ ಕ್ಷಾಮ ರೋಧನೆಗೆ ಸಹಾಯಧನ	2 86,875	4 90 000	11 90 000	5 00,000
<i>Deduct—Receipts realised from the sale of materials to scarcity areas ವಿಭಾಗೀಕರಣ ಪ್ರದೇಶಗಳಿಗೆ ಸಾಮಗ್ರಿಗಳನ್ನು ಮಾರಿ ಪಡೆದ ಹಣ</i>				
Total a B III ಒಟ್ಟು	2 86 875	4 97,000	11 93 000	5 06,000

64. FAMINE RELIEF

ಕ್ಷಾಮನಿವಾರಣೆ

Minor, Sub and Detailed Heads of Appropriation ವಿವಿಧೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Miscellaneous ವಿವಿಧ				
B. OTHER ITEMS OF EXPENDITURE.— ವೆಚ್ಚದ ಇತರ ಬಾಬುಗಳು—				
e. B. IV GULBARGA DIVISION.— ಗುಲ್ಬರ್ಗಾ ವಿಭಾಗ—	...	5,000	2,000	4,000
<i>Product</i> —Receipts realised from the sale of materials to scarcity areas ವಹಾ—ಅಭಾವಪೀಡಿತ ಪ್ರದೇಶಗಳಿಗೆ ಸಾಮಗ್ರಿಗಳನ್ನು ಮಾರಿ ಪಡೆದ ಹಣ
Total e. B. IV ಜುಮ್ಲಾ	...	5,000	2,000	4,000
Total e. B. ಜುಮ್ಲಾ	2,86,875	5,22,000	12,02,000	5,22,000
e. C. EMERGENCY FEEDING PROGRAMME FOR VULNERABLE SECTIONS OF THE POPULATION IN THE SCARCITY AFFECTED AREAS ಅಭಾವಪೀಡಿತ ಪ್ರದೇಶಗಳಲ್ಲಿ ಸಂಪೂರ್ಣ ಕ್ಷಾಮಕ್ಕೆ ಗುರಿಯಾಗುವ ಜನರಿಗೆ ತುರ್ತು ಆಹಾರ ಪೂರೈಕೆ ಕಾರ್ಯಕ್ರಮ—				
I. Bangalore Division ಬೆಂಗಳೂರು ವಿಭಾಗ ...	41,65,606	...	} 43,32,000	10,00,000
II. Mysore Division ಮೈಸೂರು ವಿಭಾಗ ...	5,52,764	...		
III. Belgaum Division ಬೆಲ್ಗಾಂ ವಿಭಾಗ ...	310	...		
Total e. C ಜುಮ್ಲಾ ...	47,18,680	...	43,32,000	10,00,000
D. Expenditure on implementation of the scheme for development of chroni- cally affected Areas in Pavagada and Madhugiri Taluks. ಪಾವಗಡ ಮತ್ತು ಮಧುಗಿರಿ ತಾಲ್ಲೂಕುಗಳಲ್ಲಿ ಸದಾ ಅಭಾವ ಪೀಡಿತವಾಗುವ ಪ್ರದೇಶಗಳ ಅಭಿವೃದ್ಧಿ ಯೋಜನೆ ಯನ್ನು ಕಾರ್ಯಗತಗೊಳಿಸುವ ವೆಚ್ಚ ...	3,49,076	3,00,000	3,00,200	3,00,200
e. E. Central Scheme for Rural Works Programme in Chronically drought affected areas ದೀರ್ಘಕಾಲ ಅನಾವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಕೇಂದ್ರೀಯ ಗ್ರಾಮಾಂತರ ಕಾಮಗಾರಿ ಯೋಜನೆ :—		...		
(i) P.W.D. (Minor Irrigation) ಲೋಕೋಪಯೋಗಿ ಕಾಮಗಾರಿ ಇಲಾಖೆ (ಅಲ್ಪ ಪ್ರಮಾಣದ ನೀರಾವರಿ)	32,50,000
(ii) P.W.D. (Roads) ಲೋಕೋಪಯೋಗಿ ಕಾಮಗಾರಿ ಇಲಾಖೆ (ರಸ್ತೆಗಳು)	160,00,000
(iii) Forest Department ಆರಣ್ಯ ಇಲಾಖೆ	45,64,000
Total e. E ಜುಮ್ಲಾ	2,38,14,000
Total e. ಜುಮ್ಲಾ ...	53,51,631	8,22,000	58,34,200	2,56,36,200

ವ್ಯಯ

DEMAND No 34 --PENSIONS AND OTHER RETIREMENT BENEFITS

ಅಭಿಮಾನಿ ಕ್ರಮಣಿಕೆ 34 --ವಿರಾಂಚಿ ಪೇಷನ್ ಮತ್ತು ಇತರ ನಿವೃತ್ತಿ ಸೌಲಭ್ಯಗಳು

ESTIMATE OF AMOUNT REQUIRED FOR EXPENDITURE DURING 1971 72

1971 72^o ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged	Rs
ಪ್ರತ್ಯೇಕ ವೆಚ್ಚಗಳ ಒಟ್ಟು	ರೂ 25 79 000
D mand for Grant (Voted)	Rs
ಅನುದಾನಕ್ಕೆ ಅಭಿಯಾನ (ಪ್ರತ್ಯೇಕ)	ರೂ 5,32,07,000

65 PENSIONS AND OTHER RETIREMENT BENEFITS

ವಿರಾಂಚಿ ಪೇಷನ್ ಮತ್ತು ಇತರ ನಿವೃತ್ತಿ ಸೌಲಭ್ಯಗಳು

Summary by M no Heads of Appropriation ವಿವಿಧ ಗುಣದ ಅನುಬಂಧಗಳ ಅಂಶ	Accounts ಲೆಕ್ಕ 1969 70	Budget Est m tes ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970-71	Bad,et Est mate ಅಂದಾಜು ಅಂದಾಜು 1971 72
a Superannuation and Retired Allowances-- ಪೃಥ್ವಿ ಮತ್ತು ನಿವೃತ್ತಿ ಭತ್ಯೆಗಳು--				
Charged ಪ್ರತ್ಯೇಕ (Voted) (ಪ್ರತ್ಯೇಕ)	21,32 522	25 79 000	25,64,000	25 79 000
	2 39 80 419	2 43 86 500	3,12,84,000	3 36 45 000
b Amount of equated payments of Commuted Value of Pensions transferred from 120 Payments of commuted value of pensions outside the Revenue Account 120 ರಾಜ್ಯ ಅಥವಾ ಹೊರಗೆ ವಿರಾಂಚಿ ವೆಚ್ಚಗಳ ಪರಿವರ್ತನೆಯಿಂದ ಪಡೆಯಬಹುದಾದ ವಿರಾಂಚಿ ಅಂದಾಜು ವರ್ಗಾಯಿಸಿದ ವಿರಾಂಚಿ ವೆಚ್ಚಗಳ ಪರಿವರ್ತನೆಯಿಂದ ಸಮೀಕೃತತೆ ದಾಖಲೆಗಳ ಮೊತ್ತ	1 20 194	1 19 000	1,19 000	1 19 000
c Compassionate Allowances ಸಹಾನುಭೂತಿ ಭತ್ಯೆ	2 45 018	3 44 300	2,52,000	3 45 000
d Gratutiles -- ಉಪದಾನಗಳು--				
Charged ಪ್ರತ್ಯೇಕ (Voted) (ಪ್ರತ್ಯೇಕ)	65 50 316	61 30 000	97,13,000	94 52 000
e Family Pensions ಕುಟುಂಬ ವಿರಾಂಚಿ ವೆಚ್ಚ	20 20 972	18 62 800	25,65,000	25 67 000
f Contribution for Pensions and Gratutiles ವಿರಾಂಚಿ ವೆಚ್ಚ ಮತ್ತು ಉಪದಾನಗಳ ಅಂದಾಜು		4 32 000	8,25,500	42 500
g Pension for Distinguished and Meritorious Service ಪ್ರಸಿದ್ಧ ಮತ್ತು ಶ್ಲಾಘ್ಯ ಸೇವೆ ವಿರಾಂಚಿ ವೆಚ್ಚ		200	2,000	2 000
h Allowances and gratutiles to Political ಇ	21 82 982	24 10 000	24,10,000	24 10 000
Total G O ಒಟ್ಟು ಮತ್ತು ಅನುದಾನದ ಮೊತ್ತ (Vote 1) (ಪ್ರತ್ಯೇಕ)	2 30 09 001	2 43 86 500	3,12,84,000	3 36 45 000

65. PENSIONS AND OTHER RETIREMENT BENEFITS

ವಿಶ್ರಾಂತಿ ವೇತನ ಮತ್ತು ಇದರ ನಿವೃತ್ತಿ ಸೌಲಭ್ಯಗಳು

Summary by Minor Heads of Appropriation ವಿನಿಯೋಗದ ಉಪಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
ಮುಂದುವರಿದುದು { Charged ಪ್ರಭೃತ ... 21,32,522		25,79,000	25,64,000	25,79,000
{ (Voted) (ಪುರಸ್ಕೃತ) ... 3,50,99,901	3,50,99,901	3,56,34,800	4,71,70,500	5,06,92,500
i Donations to Service Funds ಸೇವಾನಿಧಿಗಳಿಗೆ ದಾನ	100	100	100
j Donations to Provident Funds ಭವಿಷ್ಯನಿಧಿಗೆ ದಾನ	8,69,097	9,05,000	9,05,000	9,09,000
k Pensions, gratuities etc., of the State Government Insurance Department. ರಾಜ್ಯ ಸರ್ಕಾರದ ವಿಮಾ ಇಲಾಖೆಯ ವಿಶ್ರಾಂತಿ ವೇತನ ಉಪದಾನ, ಇತ್ಯಾದಿ	40,692	42,000	98,000	75,000
l Pensions under Social Security Schemes ಸಮಾಜ ಸುರಕ್ಷೆ ಯೋಜನೆಯ ಮೇರೆಗೆ ವಿಶ್ರಾಂತಿ ವೇತನ	5,84,875	12,00,000	12,62,000	12,00,000
m Equated payments on account of Capital Outlay on Sterling Pensions to Government of India ಸ್ವಲ್ಪಿಂಗ್ ವಿಶ್ರಾಂತಿ ವೇತನಗಳ ನಿಮಿತ್ತವಾದ ಬಂಡವಾಳ ವೆಚ್ಚದ ಬಗ್ಗೆ ಭಾರತ ಸರ್ಕಾರಕ್ಕೆ ಸಮೀಕೃತ ಮೊತ್ತಗಳಲ್ಲಿ ಕೊಡಬೇಕಾದ ಹಣ	3,00,948	3,01,000	3,01,000	3,01,000
n Charges in England ಇಂಗ್ಲೆಂಡಿನಲ್ಲಿ ವೆಚ್ಚಗಳು	22,149	27,000	24,300	24,300
o Pensions to former Employees of Sind and N.W.F.P. ಸಿಂದ್ ಮತ್ತು ವಾಯವ್ಯ ಸರಹದ್ದು ಪ್ರದೇಶದ ನೌಕರರಿಗೆ ವಿಶ್ರಾಂತಿ ವೇತನ	100	100	100
p Deduct—Actual amount of Pensions recovered from other Governments ವಜಾ—ಇತರ ಸರ್ಕಾರಗಳಿಂದ ಪಡೆದ ವಿಶ್ರಾಂತಿ ವೇತನಗಳ ಮೊಬಲಗು				
Charged ಪ್ರಭೃತ ... 45,109	45,109	3,00,000	1,50,000	3,00,000
q Deduct—Pensionary charges transferred to Commercial Departments and Concerns ವಜಾ—ವಾಣಿಜ್ಯ ಇಲಾಖೆ ಮತ್ತು ಸಂಸ್ಥೆಗಳಿಗೆ ವರ್ಗಾಯಿಸಿದ ವಿಶ್ರಾಂತಿ ವೇತನಗಳ ವೆಚ್ಚ				
(Voted) (ಪುರಸ್ಕೃತ) ... 40,692	40,692	42,000	98,000	75,000
Total—65 (Net) Charged ಜುಮ್ಮಾ (ನಿವೃತ್ತ) ಪ್ರಭೃತ ... 20,87,413	20,87,413	22,79,000	24,14,000	22,79,000
(Voted) (ಪುರಸ್ಕೃತ) ... 3,68,76,970	3,68,76,970	3,80,68,000	4,96,63,000	5,31,27,000
Add—Recoveries Charged ಜಮಾ—ವಸೂಲಿಗಳು ಪ್ರಭೃತ ... 45,109	45,109	3,00,000	1,50,000	3,00,000
(Voted) (ಪುರಸ್ಕೃತ) ... 40,692	40,692	42,000	98,000	75,000
Total—65 (Gross) Charged ಜುಮ್ಮಾ (ಸಕಲ) ಪ್ರಭೃತ ... 21,32,522	21,32,522	25,79,000	25,64,000	25,79,000
(Voted) (ಪುರಸ್ಕೃತ) ... 3,69,17,662	3,69,17,662	3,81,10,000	4,97,61,000	5,32,02,000

ವ್ಯಯ

65 PENSIONS AND OTHER RETIREMENT BENEFITS

ವಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು

Minor Sub and Detailed Head of Appropriation on which the amount is charged	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Superannuation and Retired Allowances ವೃದ್ಧಾವಸ್ಥೆ ಮತ್ತು ನಿವೃತ್ತಿ ಭತ್ಯೆಗಳು—				
a (i) PENSIONS OF OFFICERS WHO RETIRED OR PROCEEDED ON LEAVE PREPARATORY TO RETIREMENT BEFORE 1ST NOVEMBER 1956— 1956ನೇ ಇಸವಿ ನವಂಬರ್ 1ನೇ ದಿನದ ಮುಂಚಿತವಾಗಿ ನಿವೃತ್ತರಾದ ಅಥವಾ ನಿವೃತ್ತಿ ಪೂರ್ವರಾದವರು ಮೇಲೆ ಯೋಗಿಸಿದ ಅಧಿಕಾರಿಗಳ ವಿಶ್ರಾಂತಿ ವೇತನ—				
A Hyderabad Pensions (Voted) ಬೆಂಗಳೂರು ವಿಶ್ರಾಂತಿ ವೇತನ (ವಿಧಿಸಲ್ಪಟ್ಟ)	3 80 548	6 00 000	4 97 800	6 00 000
B Bombay Pensions Prior to 1 4 1936— 1 4 1936ನೇ ತೀತ ಒಂದಿನ ಮುಂಚಿನ ವಿಶ್ರಾಂತಿ ವೇತನ— (Voted) (ವಿಧಿಸಲ್ಪಟ್ಟ)	3 94 823	5,50,000	4,12, 00	4 00 000
B B Bombay Pensions after 1 4 1936— 1 4 1936ರ ಅನಂತರದ ಮುಂಚಿನ ವಿಶ್ರಾಂತಿ ವೇತನ— (Voted) (ವಿಧಿಸಲ್ಪಟ್ಟ)	6 43 480	6,00,000	6 32 300	6,00,000
C Madras Pensions Prior to 1 10 1953— 1 10 1953ರ ತೀತ ಒಂದಿನ ಮುಂಚಿನ ವಿಶ್ರಾಂತಿ ವೇತನ— Charged ಮಾಧ್ಯಮ (ವಿಧಿಸಲ್ಪಟ್ಟ)	3 272	4 000	4 000	4 000
C C Madras Pensions after 1 10 1953— 1 10 1953ರ ಅನಂತರದ ಮುಂಚಿನ ವಿಶ್ರಾಂತಿ ವೇತನ— (Voted) (ವಿಧಿಸಲ್ಪಟ್ಟ)	3 55,082	4 00 000	3 00 000	4,00,000
D Madras Pensions to Teachers of Aided ಮಾಧ್ಯಮ ಶಾಲೆಗಳಿಗೆ (ವಿಧಿಸಲ್ಪಟ್ಟ)	632	1,500	11,500	1,500
(Voted) (ವಿಧಿಸಲ್ಪಟ್ಟ)	2 57 861	2 00 000	5 60 100	6 00 000
Total a(i) Charged ಒಟ್ಟು (ವಿಧಿಸಲ್ಪಟ್ಟ)	3 272	4 000	4 000	4 000
(Voted) (ವಿಧಿಸಲ್ಪಟ್ಟ)	20 32 426	23 51 500	24 13 800	26 (1 500
a (ii) OTHER PENSIONS (MYSORE) ಇತರ ವಿಶ್ರಾಂತಿ ವೇತನಗಳು (ಮೈಸೂರು)				
1 Pension proper— Charged ವಿಶ್ರಾಂತಿ ವೇತನ ಮಾತ್ರ— (ವಿಧಿಸಲ್ಪಟ್ಟ)	61 887	73 000	18 000	73 000
2 D A — ಶುಲ್ಕ ಭತ್ಯೆ— (Voted) (ವಿಧಿಸಲ್ಪಟ್ಟ)	1,42 48 757	1,40 00 000	1 98,90 300	2 00 00 000
3 Pension to Employees of State Aided Schools under the Triple benefit Scheme— ರಾಜ್ಯ ಸಹಾಯ ವ್ಯವಸ್ಥಿತ ಶಾಲೆಗಳ ನೌಕರರಿಗೆ ತ್ರಿವಿಧ ಉಪಯೋಗವೇನು ಮೇಲಿನ ವಿಶ್ರಾಂತಿ ವೇತನ— (Voted) (ವಿಧಿಸಲ್ಪಟ್ಟ)	1 833	2 000	2 000	2 000
3 Pension to Employees of State Aided Schools under the Triple benefit Scheme— ರಾಜ್ಯ ಸಹಾಯ ವ್ಯವಸ್ಥಿತ ಶಾಲೆಗಳ ನೌಕರರಿಗೆ ತ್ರಿವಿಧ ಉಪಯೋಗವೇನು ಮೇಲಿನ ವಿಶ್ರಾಂತಿ ವೇತನ— (Voted) (ವಿಧಿಸಲ್ಪಟ್ಟ)	51,49 819	52 50 000	50,06 3 0	50 00 000
A Pension B D A ಶುಲ್ಕ ಭತ್ಯೆ	48,563	75 000	[3 65 800	1,50 000
4 Pensions to employees of Ex D L Boards (Voted) ವಿಲೇಗಡೆ ವಹಿವಾಟು ಸಂಸ್ಥೆಗಳ ಮುಖ್ಯನೌಕರರಿಗೆ ನಿವೃತ್ತಿ ವೇತನ (ವಿಧಿಸಲ್ಪಟ್ಟ)	7 730	25 000	5 900	25 000
Total a (ii) Charged ಒಟ್ಟು (ವಿಧಿಸಲ್ಪಟ್ಟ)	63 720	75 000	60	000
(Voted) (ವಿಧಿಸಲ್ಪಟ್ಟ)	1 91 54 869	1 93 50 000	2 58	000

65. PENSIONS AND OTHER RETIREMENT BENEFITS

ವಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು

Minor, Sub and Detailed Head of Appropriation ವಿವಿಧೋದ್ದೇಶ ಉಪ-ಮಾಪ್ತ ಸೂಚಕ ಅಂಶಗಳು	Accounts ಉಪ 1970-71	Budget Estimates ಆಂದಾಯ 1970-71	Revised Estimates ಸಂಸ್ಕರಣ 1970-71	Budget Estimates ಆಂದಾಯ 1971-72
a. Superannuation and Retired Allowances— ಪ್ರವೃತ್ತಿ ಮತ್ತು ನಿವೃತ್ತಿ ಭತ್ಯೆಗಳು—				
a (iii) PENSIONS OF OFFICERS WHO WERE SERVING IMMEDIATELY BEFORE 1-11-1956 AND RETIRED ON OR AFTER 1-11-1956— 1-11-1956ರ ನೇರವಾಗಿ ಪೂರ್ವದಲ್ಲಿ ಸೇವೆಯಲ್ಲಿರುತ್ತಿದ್ದ 1-11-1956 ರಂದು ಅಥವಾ ಅನಂತರ ನಿವೃತ್ತಿ ಮಾಡಿದ ಅಧಿಕಾರಿಗಳ ವಿಶ್ರಾಂತಿ ವೇತನ—				
A. Hyderabad Pensions— ಹೈದರಾಬಾದ್ ವಿಶ್ರಾಂತಿ ವೇತನಗಳು—				
(Voted) (ಇರಬೇಕು) ..	6,42,310	6,15,000	5,58,400	8,40,000
B. Bombay Pensions prior to 1-1-1936— 1-1-1936 ರ ಹಿಂದಿನ ಮುಂಬಯಿ ವಿಶ್ರಾಂತಿ ವೇತನಗಳು—				
(Voted) (ಇರಬೇಕು) ..	5,03,287	5,50,000	5,61,200	5,50,000
BB. Bombay Pensions after 1-1-1936— 1-1-1936ರ ಅನಂತರದ ಮುಂಬಯಿ ವಿಶ್ರಾಂತಿ ವೇತನಗಳು—				
(Voted) (ಇರಬೇಕು) ..	10,86,206	12,00,000	12,59,000	12,00,000
C. Madras Pensions prior to 1-10-1953— 1-10-1953ರ ಹಿಂದಿನ ಮದ್ರಾಸ್ ವಿಶ್ರಾಂತಿ ವೇತನಗಳು—				
(Voted) (ಇರಬೇಕು) ..	1,81,761	2,00,000	1,90,500	2,00,000
CC. Madras Pensions after 1-10-1953— 1-10-1953ರ ಅನಂತರದ ಮದ್ರಾಸ್ ವಿಶ್ರಾಂತಿ ವೇತನಗಳು—				
(Voted) (ಇರಬೇಕು) ..	79,500	70,000	1,02,100	73,500
Total a (iii) (Voted) ಮುಷ್ಠಾ (ಇರಬೇಕು) ...	21,93,124	26,35,000	29,71,900	28,63,500
a (iv) PAYMENTS TO OTHER GOVTS. UNDER THE STATES REORGANISATION ACT, 1956 ಸೇರಿದ ಇತರ ರಾಜ್ಯ ಪುನರ್ವಿಂಗ್ಡಣ ಮತ್ತು ಅನ್ಯ ನಿಯಮದ ಮೇರೆಗೆ ಇತರ ಸರ್ಕಾರಗಳಿಗೆ ಸಂದಾಯಗಳು.				
A. Andhra Pradesh— ಆಂಧ್ರ ಪ್ರದೇಶ—				
Charged ಪ್ರತ್ಯೇಕ ...	13,23,312	14,00,000	14,00,000	14,00,000
B. Bombay— ಮುಂಬಯಿ—				
Charged ಪ್ರತ್ಯೇಕ ..	4,78,932	6,50,000	6,50,000	6,50,000
C. Madras— ಮದ್ರಾಸ್—				
Charged ಪ್ರತ್ಯೇಕ ..	2,63,276	4,50,000	4,50,000	4,50,000
Total a (iv) Charged ಮುಷ್ಠಾ ಪ್ರತ್ಯೇಕ ...	20,65,520	25,00,000	25,00,000	25,00,000
Total a } ಮುಷ್ಠಾ } Charged ಪ್ರತ್ಯೇಕ ...	21,32,522	25,79,000	25,64,000	25,79,000
(Voted) (ಇರಬೇಕು) ...	2,39,80,419	2,43,38,500	3,12,84,000	3,36,45,000

ಜಯ

65 PENSIONS AND OTHER RETIREMENT BENEFITS

ವಿಶ್ರಾಂತಿ ವಸತಿ ಮತ್ತು ಇತರ ನಿವೃತ್ತಿ ಸೌಕರ್ಯಗಳು

Minor and Sub-Heads of Appropriation ವಿಭಾಗಗಳ ಉಪ ಮತ್ತು ಒಳ ಒ ಹೆಚ್‌ಗಳು	Accounts 1969-70	Bal at 31st March 1971	Revised Estimates 1971	Bal at 31st March 1971
Compassionate Allowances— ಸಹಾನುಮಾನಿ ಭತ್ಯೆ				
(i) COMPASSIONATE ALLOWANCES OF OFFICERS WHO RETIRED OR PROCEEDED ON LEAVE PREPARATORY TO RETIREMENT BEFORE 1ST NOVEMBER 1956— ದಿನಾಂಕ 1 11 1956ಕ್ಕೆ ಪೂರ್ವವರಿ ನಿವೃತ್ತಿ ಹೊಂದಿದ ಅಥವಾ ನಿವೃತ್ತಿ ಪೂರ್ವದ ರಜೆಯಮೇಲೆ ಹೋದ ಅಧಿಕಾರಿಗಳಿಗೆ ಸಹಾನುಮಾನಿ ಭತ್ಯೆ				
A Hyderabad ಹೈದರಾಬಾದು	1 13 209	1 30 000	1 51 700	1 30 000
B Bombay Pensions Prior to 1 1 1936 1 1 1936 ರ ಒಂದಿನ ಮುಂಚಿನ ವಿಶ್ರಾಂತಿ ಭತ್ಯೆ	2 405	3 500	4 600	3 300
BB Bombay Pensions after 1 1 1936 1 1 1936 ರ ಅನಂತರದ ಮುಂಚಿನ ವಿಶ್ರಾಂತಿ ಭತ್ಯೆ	184	500	500	500
C Madras Pensions Prior to 1 10 1953 1 10 1953 ರ ಒಂದಿನ ಮುನ್ನಿನ ವಿಶ್ರಾಂತಿ ಭತ್ಯೆ	4 184	5 000	3 900	5 000
CC Madras Pensions after 1 10 53 1 10 1953 ರ ಅನಂತರದ ಮುನ್ನಿನ ವಿಶ್ರಾಂತಿ ಭತ್ಯೆ				
Total e (i) (Voted) ಒಟ್ಟು (ನಿರೀಕ್ಷಿತ)	1 19 982	1 39 000	1 60 700	1 38 800
e (ii) COMPASSIONATE ALLOWANCES (MYSOR) ಸಹಾನುಮಾನಿ ಭತ್ಯೆಗಳು (ಮೈಸೂರು)	1 04 982	1 70 000	77 600	1 70 000
e (iii) COMPASSIONATE ALLOWANCES OF OFFICERS WHO WERE SERVING IMMEDIATELY BEFORE 1 11 1956 AND RETIRED ON OR AFTER 1 11 1956 1 11 1956 ರ ಹಿಂದೆ ಸೇವೆ ಮಾಡುತ್ತಿದ್ದು 1 11 1956 ರಂದು ಅಥವಾ ಅನಂತರ ವಸತಿ ನಿವೃತ್ತಿ ಹೊಂದಿದ ಅಧಿಕಾರಿಗಳಿಗೆ ಸಹಾನುಮಾನಿ ಭತ್ಯೆ				
A Hyderabad ಹೈದರಾಬಾದು	19 970	35 000	12 600	35 000
B Bombay Prior to 1 1 36 1 1 1936 ರ ಒಂದಿನ ಮುಂಚಿನ		100	100	100
BB Bombay after 1 1 36 1 1 1936 ರ ಅನಂತರದ ಮುಂಚಿನ	45	100	1 000	1 000
C Madras Prior to 1 10 53 1 10 1953 ರ ಒಂದಿನ ಮುಂಚಿನ	39	100	100	100
CC Madras after 1 10 53 1 10 1953 ರ ಅನಂತರದ ಮುಂಚಿನ				
Total e (iii) (Voted) ಒಟ್ಟು (ನಿರೀಕ್ಷಿತ)	20 004	35 300	13 800	36 200
Total e (Voted) ಒಟ್ಟು (ನಿರೀಕ್ಷಿತ)	2,45,018	3 44 300	2,52 000	3 45 000

65. PENSIONS AND OTHER RETIREMENT BENEFITS

ವಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು

Minor, Sub and Detailed Heads of Appropriation ವಿವರಣೆಗೊಳಿಸಿದ ಉಪ ಉ' ಮತ್ತು ಸಬ್-ವಿವರಣೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕರಣ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
d Gratuities-- ಉಪವಾಸಗಳು				
d (i) GRATUITIES OF OFFICERS WHO RETIRED OR PROCEEDED ON LEAVE SABBITARY TO RETIREMENT BEFORE 1-11-56				
1-11-56ರ ನೂರವಾರ್ಷಿ ನಿವೃತ್ತಿ, ನಿಗದಿತ ಅಧಿಕಾರ ನಿವೃತ್ತಿ, ನೂರವಾರ್ಷಿ ರಜೆಯ ಮೇಲೆ ನಿಗದಿತ ಅಧಿಕಾರಿಗಳಿಗೆ ಉಪವಾಸಗಳು...				
A Hyderabad Gratuities -- ವೈಕಾಂಟಾಟ ಉಪವಾಸಗಳು --				
1. Gratuities other than Com- passionate ಸಹಾಯಕನಿ ಭವ್ಯಗಳ ಮೊರತು ಇತರ ಉಪವಾಸಗಳು
2. Compassionate gratuities ಸಹಾಯಕನಿ ಉಪವಾಸಗಳು
3. Death cum Retirement Gratuity under R.P.R. ಆರ್. ಪಿ. ಆರ್. ಮೇಲೆಗೆ ಮರಣ ವಾಗೂ ನಿವೃತ್ತಿ ಉಪವಾಸ
Total d (i) A ಒಟ್ಟು
B. Bombay Gratuities Prior to 1-1-36-- 1-1-36ರ ಮೊದಲ ಮುಂಬಯಿ ಉಪವಾಸಗಳು				
1. Gratuities other than com- passionate ಸಹಾಯಕನಿ ಭವ್ಯಗಳ ಮೊರತು ಇತರ ಉಪವಾಸಗಳು
2. Death cum Retirement Gratuity under R.P.R. ಆರ್. ಪಿ. ಆರ್. ಮೇಲೆಗೆ ಮರಣ ವಾಗೂ ನಿವೃತ್ತಿ ಉಪವಾಸ
Total d (i) B ಒಟ್ಟು
BB. Bombay Gratuities after 1-1-36-- 1-1-1936ರ ತರುವಾಯದ ಮುಂಬಯಿ ಉಪ- ವಾಸಗಳು--				
1. Gratuities other than Com- passionate ಸಹಾಯಕನಿ ಭವ್ಯಗಳ ಮೊರತು ಇತರ ಉಪ- ವಾಸಗಳು
2. Compassionate Gratuity ಸಹಾಯಕನಿ ಉಪವಾಸಗಳು
3. Death cum Retirement Gratuity under R.P.R. ಆರ್. ಪಿ. ಆರ್. ಮೇಲೆಗೆ ಮರಣ ವಾಗೂ ನಿವೃತ್ತಿ ಉಪವಾಸಗಳು	100	100	100
Total d (i) B B (Voted) ಒಟ್ಟು (ಪುರಸ್ಕೃತ)	100	100	100

65 PENSIONS AND OTHER RETIREMENT BENEFITS

ವಿಶ್ರಾಂತಿ ಪೇಷನ ಮತ್ತು ಇತರ ನಿವೃತ್ತಿ ಸೌಲಭ್ಯಗಳು

Minor and sub Heads of Appropriation ವಿವಿಧ ಸೀಳುಗಳ ಉಪ ಮುಖ್ಯ ಲೆ. ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimates ಅನುಮಾನ ಅಂದಾಜು 1970 71	Revised Estimates ವಿಷ್ಕೃತ ಅಂದಾಜು 1970 71	Budget Estimates ಅನುಮಾನ ಅಂದಾಜು 1971 72
d Gratuities— ಉಪವಿಭಾಗಗಳು—				
Madras Gratuities prior to 1—10—1963 10—1963ರ ಹಿಂದಿನ ಮದರಾಸು ಉಪವಿಭಾಗಗಳು				
1 Gratuities other than compassionate ಸಹಾನುಭೂತಿ ಘಟಕಗಳ ಮೊರೆತು ಇತರ ಉಪ ವಿಭಾಗಗಳು				
2 Compassionate gratuities ಸಹಾನುಭೂತಿ ಉಪವಿಭಾಗಗಳು				
3 Death cum Retirement Gratuities under R P R ಆರ್ ಪಿ ಆರ್ ಮೊರೆಗೆ ಮರಣ ಹಾಗೂ ನಿವೃತ್ತಿ ಉಪವಿಭಾಗಗಳು	1,502	100	100	100
Total d (i) C (Voted) ಒಟ್ಟು (ವಿಷ್ಕೃತ)	1 502	100	100	100
Madras Gratuities after 1 10 1963— 1 10 1963ರ ತರುವಾಯದ ಮದರಾಸು ಉಪ ವಿಭಾಗಗಳು—				
1 Gratuities other than compassionate ಸಹಾನುಭೂತಿ ಘಟಕಗಳ ಮೊರೆತು ಇತರ ಉಪ ವಿಭಾಗಗಳು—		100	100	100
2 Death cum Retirement Gratuities under R P R ಆರ್ ಪಿ ಆರ್ ಮೊರೆಗೆ ಮರಣ ಹಾಗೂ ನಿವೃತ್ತಿ ಉಪವಿಭಾಗಗಳು		100	100	100
Total d (i) CC Voted ಒಟ್ಟು (ವಿಷ್ಕೃತ)		200	200	200
Madras Gratuities to Teachers of Aided
Total d (i) (Voted) ಒಟ್ಟು (ವಿಷ್ಕೃತ)	1 502	400	400	400

C5 PENSIONS AND OTHER RETIREMENT BENEFITS

ಪೆನ್ಷನ್ ಮತ್ತು ಇತರ ನಿವೃತ್ತಿ ಒದಗಿಸಿಕೊಡುವ ವೆಚ್ಚ

M.B. S. and P. (Old) Board of Accounts ಅಧಿಕಾರಿಗಳ ವೇತನ ಮತ್ತು ಇತರ ಒದಗಿಸಿಕೊಡುವ ವೆಚ್ಚ	Amount ರೂ. 1970-71	Budget Estimate ಆಂದಾಯ 1970-71	Revised Estimate ಸುಧಾರಿಸಿದ ಆಂದಾಯ 1970-71	Budget Estimate ಆಂದಾಯ 1971-72
d. Gratuities ಉಪವಿಧಾನ:				
(ii) OTHER GRATUITIES (M.V. 091) — ಇತರ ಉಪವಿಧಾನಗಳು (ವಿಧಾನಿತ) —				
1. Gratuity other than compensation to ಸಹಾಯಕಿಗಳ ಉಪವಿಧಾನಿತ ಮತ್ತು ಉಪವಿಧಾನಿತ	5,455	5,400	5,400	3,059
2. Compassionate Gratuities ಸಹಾಯಕಿಗಳ ಉಪವಿಧಾನಿತ		1,200	1,200	1,200
3. D.C.R. Gratuities under the R.P.R. ಆರ್.ಪಿ.ಆರ್. ಮಾರ್ಗದರ್ಶಿ ಮತ್ತು ಉಪವಿಧಾನಿತ (ಜನರಲ್) (ವೋಟ) (ಒಟ್ಟು)	56,59,699	47,60,000	50,61,000	50,09,000
4. D.C.R. Gratuities under the Tripartite Benefit Scheme ತ್ರಿಪಕ್ಷ ಉಪವಿಧಾನಿತ ಮತ್ತು ಉಪವಿಧಾನಿತ ಉಪವಿಧಾನಿತ	569	4,76,000	2,00,000	3,00,000
Total d (ii) ಒಟ್ಟು (ವೋಟ) (ಒಟ್ಟು)	56,43,653	51,85,600	52,06,600	53,04,260
(iii) GRATUITIES OF OFFICIALS WHO WERE PAYING PENSIONALIA PRIOR 1-11-56 AND RETIRED ON OR AFTER 1-11-56 — 1-11-1956 ರ ಮೊದಲಿನ ಪೆನ್ಷನ್ ಪಡೆದವರು 1-11-56 ರಂದು ಅಥವಾ ಅದರ ನಂತರ ನಿವೃತ್ತಿ ಹೊಂದಿದ ಅಧಿಕಾರಿಗಳ ಉಪವಿಧಾನಿತ —				
A. Hyderabad — ಹೈದರಾಬಾದ್ —				
1. Gratuity other than Compensation to ಸಹಾಯಕಿಗಳ ಉಪವಿಧಾನಿತ ಮತ್ತು ಉಪವಿಧಾನಿತ	...	6,000	1,000	6,000
2. Compassionate Gratuities ಸಹಾಯಕಿಗಳ ಉಪವಿಧಾನಿತ
3. Death-cum-Retirement Gratuities under R.P.R. ಆರ್.ಪಿ.ಆರ್. ಮಾರ್ಗದರ್ಶಿ ಮತ್ತು ಉಪವಿಧಾನಿತ ಉಪವಿಧಾನಿತ	2,07,197	2,30,000	3,53,500	2,30,000
Total d (iii) A (Voted) ಒಟ್ಟು (ವೋಟ)	2,07,197	2,36,000	3,54,500	2,36,000
B. Bombay Gratuities prior to 1-1-36 — 1-1-36 ರ ಮೊದಲಿನ ಪೆನ್ಷನ್ ಪಡೆದವರು ಉಪವಿಧಾನಿತ				
1. Gratuities other than Compensation to ಸಹಾಯಕಿಗಳ ಉಪವಿಧಾನಿತ ಮತ್ತು ಉಪವಿಧಾನಿತ
2. Compassionate Gratuities ಸಹಾಯಕಿಗಳ ಉಪವಿಧಾನಿತ
3. Death-cum-Retirement Gratuities under R.P.R. ಆರ್.ಪಿ.ಆರ್. ಮಾರ್ಗದರ್ಶಿ ಮತ್ತು ಉಪವಿಧಾನಿತ ಉಪವಿಧಾನಿತ	24,235	40,000	56,500	40,000
Total d (iii) B (Voted) ಒಟ್ಟು (ವೋಟ)	24,235	40,000	56,500	40,000

ವ್ಯಯ

65 PENSIONS AND OTHER RETIREMENT BENEFITS

ಮದ್ರಾಸು ಜೊರೆ ಮತ್ತು ಇತರ ನಿವೃತ್ತಿ ಸೌಲಭ್ಯಗಳು

Minor, Sub and Detailed Heads of Appropriation ನಿರ್ದಿಷ್ಟಗೊಂಡ ಅಥವಾ ಮಳಿ ಮತ್ತು ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969 70	Budget Estimate ಅಂದಾಜು ಅನುಮಾನ 1970 71	Revised Estimate ಮುಷ್ಯುತ ಅನುಮಾನ 1970 71	Budget Estimate ಅಂದಾಜು ಅನುಮಾನ 1971 72
d Gratuities ಉಪವಾಹಗಳು				
BB Bombay Gratuities after 1-4-36— 1-4-36ರ ಕರವಾದುದ ವರವಾದುದ ಉಪವಾಹಗಳು				
1 Gratuities other than Compassionate ಸಹಾನುಭೂತಿ ಭತ್ಯೆಗಳ ಮೊರೆತು ಇತರ ಉಪವಾಹಗಳು				—
2 Compassionate Gratuities ಸಹಾನುಭೂತಿ ಉಪವಾಹಗಳು				..
3 Death cum Retirement Gratuities under R P R ಆರ್ ಪಿ ಆರ್ ಮೊರೆಗೆ ಮರಣ ವಾಗೂ ನಿವೃತ್ತಿ ಉಪವಾಹ	5 75,010	5,60,000	8 80 000	7 00 000
Total d (iii) BB (Voted) ಒಟ್ಟು (ನಿರ್ದೇಶಿತ)	5 75 010	5 60,000	8 80 000	7,00 000
Madras Gratuities before 1-10-53— 1-10-53ರ ಮೊರೆಗೆ ಮರಣ ಉಪವಾಹಗಳು				
1 Gratuities other than Compassionate ಸಹಾನುಭೂತಿ ಭತ್ಯೆಗಳ ಮೊರೆತು ಇತರ ಉಪವಾಹಗಳು				
2 Compassionate Gratuities ಸಹಾನುಭೂತಿ ಉಪವಾಹಗಳು			3 100	
3 Death cum Retirement Gratuities under R P R ಆರ್ ಪಿ ಆರ್ ಮೊರೆಗೆ ಮರಣ ವಾಗೂ ನಿವೃತ್ತಿ ಉಪವಾಹ	47,462	61,000	59 900	50,000
Total d (iii) C (Voted) ಒಟ್ಟು (ನಿರ್ದೇಶಿತ)	47,462	61,000	63 000	50 000
CC Madras Gratuities after 1-10-53— 1-10-53ರ ಕರವಾದುದ ವರವಾದುದ ಉಪ ವಾಹಗಳು				
1 Gratuities other than Compassionate ಸಹಾನುಭೂತಿ ಭತ್ಯೆಗಳ ಮೊರೆತು ಇತರ ಉಪವಾಹಗಳು. Compassionate Gratuities ಸಹಾನುಭೂತಿ ಉಪವಾಹಗಳು Death cum Retirement Gratuities under R P R ಆರ್ ಪಿ ಆರ್ ಮೊರೆಗೆ ಮರಣ ವಾಗೂ ನಿವೃತ್ತಿ ಉಪವಾಹಗಳು	51,247	47,000	1,52,000	1 21,000
Total d (iii) CC (Voted) ಒಟ್ಟು (ನಿರ್ದೇಶಿತ)	51,247	47,000	1,52,600	1,21,000
Total d (iii) (Voted) ಒಟ್ಟು (ನಿರ್ದೇಶಿತ)	9,05,181	9,41,000	10,00 000	11,47,400
Total d Charged ವ್ಯಯ (Voted) (ನಿರ್ದೇಶಿತ)
	65 50,316	61,30,000	97,13,000	94 52 000

65. P

Minor, Sub and Detailed Head
 ಸೂಚನೆ, ಉಪ, ವಿ. ಮುಖ್ಯ

Family Pension
 ಕುಟುಂಬ ಪೆನ್ಷನ್

GRANTS OF C
 "FUND"
 "LITERARY"

ಮೊ

- ಎ
- ಬಿ
- A. Hy
 ದೆಹಲಿ
- B. Bom
 1--
 ಬಾಂಬೆ
- BB. Bom
 1-4-36
 ದೆಹಲಿ
- C. Madras P.
 1-10-53ರ
 ಮದ್ರಾಸು
- CC. Madras Pension
 1-10-53ರ
 ದೆಹಲಿ

Total e (i)
 ಒಟ್ಟು

e (ii) OTHER PENSIONS (MYSORI)
 ಇತರ ದಿವ್ಯಾನಿ ಪೆನ್ಷನ್ಗಳು (ಮೈಸೂರು) (ಒಟ್ಟು)


e. (iii) FAMILY PENSIONS OF OFFICERS
 WHO WERE SERVING IMMEDIATELY BEFORE
 1-11-56 AND RETIRED ON OR AFTER
 1-11-56
 1-11-56ರ ಮೊದಲಿನಲ್ಲಿ ಸೇವೆಯಲ್ಲಿ ಇದ್ದು
 1-11-56ರಂದು ಅಥವಾ ಅದಕ್ಕನಂತರ
 ದಿವ್ಯಾನಿ ಪೆನ್ಷನ್ ಪಡೆದವರ ಕುಟುಂಬ ದಿವ್ಯಾನಿ
 ಪೆನ್ಷನ್ಗಳು

- A. Hyderabad Pensions
 ದೆಹಲಿ ಪೆನ್ಷನ್ ಪಡೆದವರ ಕುಟುಂಬ ದಿವ್ಯಾನಿ ಪೆನ್ಷನ್ಗಳು
- B. Bombay Pensions Prior to 1-4-36
 1-4-36ರ ಮೊದಲಿನ ಮದ್ರಾಸು ದಿವ್ಯಾನಿ ಪೆನ್ಷನ್ಗಳು
- BB. Bombay Pensions after 1-4-36
 1-4-36ರ ನಂತರ ಮದ್ರಾಸು ದಿವ್ಯಾನಿ ಪೆನ್ಷನ್ಗಳು
- C. Madras Pensions prior to 1-10-53
 1-10-53ರ ಮೊದಲಿನ ಮದ್ರಾಸು ದಿವ್ಯಾನಿ ಪೆನ್ಷನ್ಗಳು
- CC. Madras Pensions after 1-10-53
 1-10-53ರ ನಂತರ ಮದ್ರಾಸು ದಿವ್ಯಾನಿ ಪೆನ್ಷನ್ಗಳು

Total e (iii) (Voted)
 ಒಟ್ಟು (ವೋಟೆಡ್)

Total e (Voted)
 ಒಟ್ಟು (ವೋಟೆಡ್)

...	...
0	...
10	10
10	20
...	...
300	300
24,00,000	24,00,000



65 PENSIONS AND OTHER RETIREMENT BENEFITS
ವಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು

Minor Sub and Detailed Heads of Appropriation
ವಿವರಿಸಿದ ಅಥವಾ ವಿವರಿಸಿದ ಅಂಶಗಳಿಗೆ

Minor Sub and Detailed Heads of Appropriation ವಿವರಿಸಿದ ಅಥವಾ ವಿವರಿಸಿದ ಅಂಶಗಳಿಗೆ	Accounts ಲೆಕ್ಕ 1979 70	Budget Estimate ಆಯವ್ಯಯ 1970 71	Revised Estimate ಪರಿಷ್ಕರಿಸಿದ ಆಯವ್ಯಯ 1970 71	Budget Estimate ಆಯವ್ಯಯ 1971 72
f Contribution for Pensions and Gratualles ವಿಶ್ರಾಂತಿ ವೇತನ ಮತ್ತು ಉಪವಿಧಾನಗಳ ಅಂಶಗಳು				
(a) Contribution for Pensions and Gratualles ವಿಶ್ರಾಂತಿ ವೇತನ ಮತ್ತು ಉಪವಿಧಾನಗಳ ಅಂಶಗಳು		1 200	1 200	1 400
(b) Payment of Pension contribution to Mysore State Electricity Board in respect of the employees of the Board deputed to Government ಸರ್ಕಾರದತ್ತ ಕೆಲಸ ಮಾಡಲು ನಿಯೋಜಿಸಿರುವ ಮಂಡಳಿ ಸೌಕರ್ಯವಾಗಿ ಮೈಸೂರು ರಾಜ್ಯ ವಿದ್ಯುತ್ಪ್ರತಿಷ್ಠೆ ಮತ್ತು ವಿದ್ಯುತ್ ವೇತನ ಅಂಶಗಳು				
(i) Electrical Inspectorate ವಿದ್ಯುತ್ಪ್ರತಿಷ್ಠೆ ಸರ್ಕಾರದ ಅಧೀನ				
(ii) Hydro Electric Construction ವಿದ್ಯುತ್ ಸಂಪನ್ಮೂಲ ಕಟ್ಟಡ		37 800	37 800	37 800
(iii) Investigation (Project) ಶೋಧನೆ (ಯೋಜನೆ)		3 91 000	7 82 200	
(iv) Other Departments ಇತರ ಇಲಾಖೆಗಳು		2 000	1 800	
Total f (b) (Voted) ಮುಚ್ಚು (ಪರಿಷ್ಕರಿಸಿತು)			2 500	1 500
Total f (Voted) ಮುಚ್ಚು (ಪರಿಷ್ಕರಿಸಿತು)		4 30 800	4 21 300	41 100
g Donations to Provident Funds— ಭವಿಷ್ಯ ನಿಧಿಗಳಿಗೆ ದಾನಗಳು—		4 32 000	8 25 500	42 500
(a) Donations to Provident Funds of Commercial Concerns ವಾಣಿಜ್ಯ ಸಂಸ್ಥೆಗಳ ಭವಿಷ್ಯ ನಿಧಿಗಳಿಗೆ ದಾನಗಳು				
(b) Donations to other Special Provident Funds ಇತರ ವಿಶೇಷ ಭವಿಷ್ಯ ನಿಧಿಗಳಿಗೆ ದಾನಗಳು	8 69 097	9 05 000	9 05 000	9 04 800
(c) Donations to Mysore State Aided School Employee's Contributory Provident Fund ಮೈಸೂರು ರಾಜ್ಯ ಸಹಾಯ ಪ್ಲಾಟ್ ಶಾಲಾ ನೌಕರರ ಅಂಶವನ್ನು ಒದಗಿಸುವ ಭವಿಷ್ಯನಿಧಿ ದಾನಗಳು				
Total g (Voted) ಮುಚ್ಚು (ಪರಿಷ್ಕರಿಸಿತು)	8 69 097	9 05 000	9 05 000	9,09 000

65. PENSIONS AND OTHER RETIREMENT BENEFITS

ಪ್ರಾಯಶಃ ವೇತನ ಮತ್ತು ಇತರ ನಿವೃತ್ತಿ ಹಿತವ್ಯಯಗಳು

Major Sub and D. Div. Head of Appropriation ಪ್ರಮುಖ ಸಬ್ ಮತ್ತು ಡಿ. ಡಿ. ವ್ಯವಸ್ಥಿತ ನಿಧಿಗಳು	Accounts ಶೇಷ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
<p>k. Pension Gratuities etc, of the State Government Insurance Departments -- ರಾಜ್ಯ ಸರ್ಕಾರದ ವಿಮೆ ಇಲಾಖೆಯ ವಿಮಾಣಿ ವೇತನ ಹಿತವ್ಯಯ, ಇತ್ಯಾದಿ.</p> <p>(i) Life Branch ಜೀವನಿಮೆ ಶಾಖೆ ...</p> <p>(ii) Motor Branch ಮೋಟಾರ್ ವಿಮೆ ಶಾಖೆ ...</p> <p>Total k. (Voted) ಒಟ್ಟು (ವರದಿಸಿದ) ...</p>	<p>40,692</p> <p>...</p> <p>40,692</p>	<p>42,000</p> <p>...</p> <p>42,000</p>	<p>98,000</p> <p>...</p> <p>98,000</p>	<p>75,000</p> <p>...</p> <p>75,000</p>
<p>p <i>Debit</i>--Actual Amount of Pension recovered from other Governments-- ಇತರ ಸರ್ಕಾರಗಳಿಂದ ವಶಪಡಿಸಿದ ವೇತನ ಹಿತವ್ಯಯಗಳು</p> <p>(i) Amount recovered from the Madras Govt. under the Andhra Act, 1953 - 1953 ರ ಅಂತ್ಯ ಅಧಿವೇಶನದ ಮೇರೆಗೆ ಮದ್ರಾಸ್ ಸರ್ಕಾರದಿಂದ ವಶಪಡಿಸಿದ ಹಿತವ್ಯಯಗಳು</p> <p>Charged ಪ್ರಚ್ಛೇದ ...</p> <p>(ii) Amount recovered from other Govts. under S.R. Act, 1956 - 1956 ರ ಅಂತ್ಯ ಅಧಿವೇಶನದ ಮೇರೆಗೆ ಇತರ ಸರ್ಕಾರಗಳಿಂದ ವಶಪಡಿಸಿದ ಹಿತವ್ಯಯಗಳು.</p> <p>Charged ಪ್ರಚ್ಛೇದ ...</p> <p>Total p Charged ಒಟ್ಟು ಪ್ರಚ್ಛೇದ ...</p>	<p>...</p> <p>...</p> <p>45,109</p> <p>...</p> <p>45,109</p>	<p>2,50,000</p> <p>50,000</p> <p>3,00,000</p>	<p>1,00,000</p> <p>50,000</p> <p>1,50,000</p>	<p>2,50,000</p> <p>50,000</p> <p>3,00,000</p>
<p>q. <i>Debit</i>--Pensionary charges transferred to Commercial Departments and Concerns ವಾಣಿಜ್ಯ ಇಲಾಖೆ ಮತ್ತು ಸಂಸ್ಥೆಗಳಿಗೆ ವರ್ಗಾಯಿಸಿದ ವೇತನ ಹಿತವ್ಯಯ</p> <p>Amount met from R. Unfunded Debt--Other Accounts--State Government Insurance Fund.-- ಆರ್. ಅಸಂಪಿತ ಬಡ್ಡಿ ಇತರ ಲೆಕ್ಕಗಳು-- ರಾಜ್ಯ ಸರ್ಕಾರದ ನಿರವಧಿಯಿಂದ ಪಡೆದ ಹಿತವ್ಯಯಗಳು</p> <p>(i) Life Branch ಜೀವನಿಮೆ ಶಾಖೆ ...</p> <p>(ii) Motor Branch ಮೋಟಾರ್ ವಿಮೆ ಶಾಖೆ ...</p> <p>Total q (Voted) ಒಟ್ಟು (ವರದಿಸಿದ) ...</p>	<p>40,692</p> <p>...</p> <p>40,692</p>	<p>42,000</p> <p>...</p> <p>42,000</p>	<p>98,000</p> <p>...</p> <p>98,000</p>	<p>75,000</p> <p>...</p> <p>75,000</p>

DEMAND NO 35

ಅಭಿಯಾಚನೆಯ ಕ್ರಮಾಂಕ 35

TERRITORIAL AND POLITICAL PENSIONS

ಪ್ರಾದೇಶಿಕ ಮತ್ತು ರಾಜಕೀಯ ವಿಶ್ರಾಂತಿ ಪೆನ್ಷನ್‌ಗಳು

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ದರದ ಅಂದಾಜು

Total of Sums Charged	Rs	
ಪ್ರವೃತ್ತ ಮೊತ್ತಗಳ ಒಟ್ಟು	ರೂ	72 000
Demand for Grant (Voted)	Rs	
ಅನುದಾನಕ್ಕೆ ಅಭಿಯಾಚನೆ (ಪ್ರರಕ್ಷಿತ)	ರೂ	1 45 000

66 TERRITORIAL AND POLITICAL PENSIONS

ಪ್ರಾದೇಶಿಕ ಮತ್ತು ರಾಜಕೀಯ ವಿಶ್ರಾಂತಿ ಪೆನ್ಷನ್‌ಗಳು

Summary by Minor Heads of Appropriation ವಿವಿಧೋದ್ದೇಶ ಅನುದಾನಗಳ ಸಾರಾಂಶ	Accounts ಲೆಕ್ಕ 1969 70	Budget Estimates ಅಂದಾಜು 1970 71	Budget Estimates ಅಂದಾಜು 1970 71	Budget Estimates ಅಂದಾಜು 1971 7
Territorial and Political Pensions— ಪ್ರಾದೇಶಿಕ ಮತ್ತು ರಾಜಕೀಯ ವಿಶ್ರಾಂತಿ ಪೆನ್ಷನ್‌ಗಳು—				
(Voted) (ಪ್ರರಕ್ಷಿತ)	80,405	1,45,000	1 45,000	1,45,000
Charged ಪ್ರವೃತ್ತ	62 678	72,000	72 000	72 000
Total—66 ಒಟ್ಟು	1 43 083	2,17,000	2 17 000	2,17,000

TERRITORIAL AND POLITICAL DIVISION.

1	2	3
1	[Illegible]	[Illegible]
2	[Illegible]	[Illegible]
3	[Illegible]	[Illegible]
4	[Illegible]	[Illegible]
5	[Illegible]	[Illegible]
6	[Illegible]	[Illegible]
7	[Illegible]	[Illegible]
8	[Illegible]	[Illegible]
9	[Illegible]	[Illegible]
10	[Illegible]	[Illegible]
11	[Illegible]	[Illegible]
12	[Illegible]	[Illegible]
13	[Illegible]	[Illegible]
14	[Illegible]	[Illegible]
15	[Illegible]	[Illegible]
16	[Illegible]	[Illegible]
17	[Illegible]	[Illegible]
18	[Illegible]	[Illegible]
19	[Illegible]	[Illegible]
20	[Illegible]	[Illegible]
21	[Illegible]	[Illegible]
22	[Illegible]	[Illegible]
23	[Illegible]	[Illegible]
24	[Illegible]	[Illegible]
25	[Illegible]	[Illegible]
26	[Illegible]	[Illegible]
27	[Illegible]	[Illegible]
28	[Illegible]	[Illegible]
29	[Illegible]	[Illegible]
30	[Illegible]	[Illegible]
31	[Illegible]	[Illegible]
32	[Illegible]	[Illegible]
33	[Illegible]	[Illegible]
34	[Illegible]	[Illegible]
35	[Illegible]	[Illegible]
36	[Illegible]	[Illegible]
37	[Illegible]	[Illegible]
38	[Illegible]	[Illegible]
39	[Illegible]	[Illegible]
40	[Illegible]	[Illegible]
41	[Illegible]	[Illegible]
42	[Illegible]	[Illegible]

66 TERRITORIAL AND POLITICAL PENSIONS
ಪ್ರಾದೇಶಿಕ ಮತ್ತು ರಾಜಕೀಯ ವಿಧ್ಯಾಂತಿಕ ವೇತನಗಳು

If no Sub-head Detailed Heads of Appropriation
ಬಿ.ನಿ.ನೀಡಿಲ್ಲದ ಉಪ-ಶೀರ್ಷಿಕೆ ಮತ್ತು ಸವಿವರ ಶೀರ್ಷಿಕೆಗಳು

	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Territorial and Political Pensions— ಪ್ರಾದೇಶಿಕ ಮತ್ತು ರಾಜಕೀಯ ವಿಧ್ಯಾಂತಿಕ ವೇತನಗಳು				
(111) PAYMENTS TO OTHER GOVTS UNDER S R ACT 1956 1956ನೇ ಇಸವಿಯ ರಾಜ್ಯ ಪುರ್ವಭವಿಷ್ಯ ಅಧಿನಿಯಮದ ಮೇರೆಗೆ ಇತರ ಸರ್ಕಾರಗಳಿಗೆ ಪಾವತಿಯಾದವು—				
A Hyderabad ವೈದ್ಯಾಪಾನ	Charged ಪ್ರಭೃತ	42,715	52,000	52,000
B Bombay ಬೊಂಬಾಯಿ	Charged ಪ್ರಭೃತ	19,963	20,000	20,000
Total a (111) Charged ಒಟ್ಟು		62,678	72,000	72,000
Total a { (Voted) (ಪರಿಷ್ಕೃತ) Charged ಪ್ರಭೃತ		80,405	1,45,000	1,45,000
		62,678	72,000	72,000

DEMAND No. 36
ಅಭಿಯಾಚನೆ ಕ್ರಮಾಂಕPRIVY PURSES AND ALLOWANCES
ರಾಜಧನ ಮತ್ತು ಭತ್ಯೆಗಳುESTIMATE OF THE AMOUNT REQUIRED FOR EXPENDITURE DURING 1971-72
1971-72 ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of sums Charged ಪ್ರಭೃತ ಮೊತ್ತಗಳು ಜುಮ್ಲಾ	Rs ರೂ.	98,000
Demand for Grant (Voted) ಅನುದಾನಕ್ಕೆ ಅಭಿಯಾಚನೆ (ಪ್ರರಸ್ಕೃತ)	Rs. ರೂ.	13,000

67. PRIVY PURSES AND ALLOWANCES OF INDIAN RULERS

ಭಾರತೀಯ ರಾಜರಿಗೆ ರಾಜಧನ ಮತ್ತು ಭತ್ಯೆಗಳು

Minor Sub and Detailed Heads of Appropriation ಏನಿಬೇಗದ ಉಪ, ಒಳ ಮತ್ತು ಸವಿವರ ಖರ್ಚುಗಳೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Privy Purses and Allowances of Rulers of Integrated States and Allowances of their relatives and servants.— ವಿರೀನ ರಾಜ್ಯಗಳ ರಾಜರಿಗೆ ರಾಜಧನ ಮತ್ತು ಭತ್ಯೆಗಳು ಮತ್ತು ಅವರ ಸಂಬಂಧಿಕರಿಗೆ ಮತ್ತು ಸೇವಕರಿಗೆ ಭತ್ಯೆಗಳು.—				
1 Allowances to the Relatives of Rulers (Voted) ರಾಜರ ಸಂಬಂಧಿಕರಿಗೆ ಭತ್ಯೆಗಳು (ಪ್ರರಸ್ಕೃತ) ...	17,870	12 500	12,500	12,500
2 Cash Allowances and Political Pensions (Voted) ನಗದು ಭತ್ಯೆಗಳು ಮತ್ತು ರಾಜಕೀಯ ವಿಶ್ರಾಂತಿ ವೇತನಗಳು (ಪ್ರರಸ್ಕೃತ)	500	500	500
3 Payments to other Governments under S.R. Act, 1956— 1956ರ ರಾಜ್ಯ ಪುನರ್ವಿಂಗಡನೆ ಅಧಿನಿಯಮದ ಮೇರೆಗೆ ಇತರ ಸರ್ಕಾರಗಳಿಗೆ ಹಣ ಸಂದಾಯ—				
(i) Maharashtra Charged ಮಹಾರಾಷ್ಟ್ರ ಪ್ರಭೃತ ...	88,231	93,000	93,000	93,000
(ii) Tamil Nadu Charged ತಮಿಳು ನಾಡು ಪ್ರಭೃತ ...	4,446	5,000	5,000	5,000
(iii) Andhra Pradesh Charged ಆಂಧ್ರ ಪ್ರದೇಶ ಪ್ರಭೃತ
Total 3 Charged ಜುಮ್ಲಾ ಪ್ರಭೃತ ...	92,677	98,000	98,000	98,000
Total—67 (Voted) ಜುಮ್ಲಾ (ಪ್ರರಸ್ಕೃತ) ...	17,870	13,000	13,000	13,000
Charged ಪ್ರಭೃತ ...	92,677	98,000	98,000	98,000

EXPENDITURE
ವ್ಯಯ

DEMAND No. 37
ಅಭಿಯಾನ ಸಂಖ್ಯೆ 37

STATIONERY AND PRINTING
ಲೇಖನ ಸಾಮಗ್ರಿ ಮತ್ತು ಮುದ್ರಣ

ESTIMATES OF THE AMOUNT REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವ್ಯಯಕ್ಕೆ ಬೇಕಾಗಿರುವ ಹಣದ ಅಂದಾಜು

TOTAL OF SUMS CHARGED
ಪ್ರಚ್ಛೇದ ವೇಳೆಗೂಗಲೆ ಬಾಡು

Demand for Grant (Voted)
ಅನುದಾನಕ್ಕೆ ಅಭಿಯಾನ (ಪ್ರಚ್ಛೇದ)

Rs.
ರೂ 1,000

Rs.
ರೂ 1,69,05,000

68. STATIONERY AND PRINTING.
ಲೇಖನ ಸಾಮಗ್ರಿ ಮತ್ತು ಮುದ್ರಣ

Summary by Group Minor and Minor Heads of Appropriation
ವಿಭಾಗೀಕರಣ ಅನುಸೂಚಿತ ಮತ್ತು, ಉಪ ವಿ-ವಿಭಾಗೀಕರಣ ಸಾರಾಂಶ

	Accounts ಲೆಕ್ಕ 1969-70	Budget Estimates ಅನುಮಾನಿತ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅನುಮಾನಿತ ಅಂದಾಜು 1971-72
I Stationery ಲೇಖನ ಸಾಮಗ್ರಿ	(Voted) (ಪ್ರಚ್ಛೇದ)	47,88 369	38 70 000	64,05,000
II. Printing ಮುದ್ರಣ	(Voted) (ಪ್ರಚ್ಛೇದ)	46 22 023	60 11 000	63 50 000
	(Charged) (ಪ್ರಚ್ಛೇದ)	.	1,000	87 65 000
1. Development Schemes ಅಭಿವೃದ್ಧಿ ಕಾರ್ಯಗಳು		33,778	40 000	1 000
Revision of Pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ			40 000	40 000
Net Total 68 ನಿವಳಿ ಬಾಡು	(Voted) (ಪ್ರಚ್ಛೇದ)	94 44,170	4,91,000	1 51 55 000
	(Charged) (ಪ್ರಚ್ಛೇದ)		1,04 12,000	1 31,18 000
Add Recoveries ಜಮಾ ಪಡಿಸಲಿಗಲು		24,25,755	1,000	1 000
Gross Total-68-(Voted) ಒಟ್ಟು ಬಾಡು (ಪ್ರಚ್ಛೇದ)		1,18,69 925	1 26,12,000	17 50 000
	(Charged) (ಪ್ರಚ್ಛೇದ)		1,48 68 000	1 69 05 000
			1 000	1,000

Details for 'Add Recoveries'
"ಜಮಾ-ಪಡಿಸಲಿಗಲು ವಿವರ"

I c ... 9,00,000

II g ... 8,50,000

Tot-1/ಒಟ್ಟು ... 17,50 000

68. STATIONERY AND PRINTING

ಲೇಖನ ಸಾಮಗ್ರಿ ಮತ್ತು ಮುದ್ರಣ

Summary by Group Minor and Minor Heads of Appropriation ದಿವಿಷೋಗದ ಉಪ ಸಮೂಹ ಮತ್ತು ಉಪ, ಡಿವಿಷನ್‌ಗಳು	Accounts ಲೆಕ್ಕ 1969-70	Budget Estimate ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. Stationery. ಲೇಖನ ಸಾಮಗ್ರಿ				
a Stationery Offices and Stores. ಲೇಖನ ಸಾಮಗ್ರಿಯ ಕಚೇರಿಗಳು ಮತ್ತು ವಸ್ತುಗಳು ...	2,03,550	2,20,000	3,05,000	2,50,000
b Purchase of Stationery Stores. ಲೇಖನ ಸಾಮಗ್ರಿಗಳ ವಸ್ತುಗಳ ಖರೀದಿ ...	60,65,839	50,00,000	70,00,000	70,00,000*
c Deduct—Value of Stationery supplied to other Governments and paying Departments ವಿವಿಧ ಇತರ ಸರ್ಕಾರಗಳಿಗೆ ಮತ್ತು ಪಾವತಿಸುವ ಇಲಾಖೆಗಳಿಗೆ ಸರಬರಾಜು ಮಾಡಿದ ಲೇಖನ ಸಾಮಗ್ರಿಯ ಮೌಲ್ಯ ...	11,81,020	13,50,000	9,00,000	9,00,000
Total I (Voted) ಜುಮ್ಲಾ (ಪ್ರಶಸ್ತ) ...	47,88,369	38,70,000	64,05,000	63,50,000
II. Printing. ಮುದ್ರಣ				
d Government Presses (Voted) ಸರ್ಕಾರಿ ಮುದ್ರಣಾಲಯಗಳು (ಪ್ರಶಸ್ತ) ...	55,37,668	67,91,000	74,87,000	95,75,000
(Charged) (ಪ್ರಭೃತ)	1,000	..	1,000
e Printing at Private Presses ಖಾಸಗಿ ಮುದ್ರಣಾಲಯದಲ್ಲಿ ಮುದ್ರಣ ...	9,482	30,000	20,000	20,000
f Cost of Printing work done by other Governments ಇತರ ಸರ್ಕಾರಗಳಿಂದ ಮಾಡಿಕೊಂಡ ಮುದ್ರಣ ಕೆಲಸದ ವೆಚ್ಚ ...	19,608	40,000	36,000	20,000
g Deduct—Cost of printing work done for other Governments and paying Departments. ವಿವಿಧ ಇತರ ಸರ್ಕಾರಗಳಿಗೆ ಮತ್ತು ಪಾವತಿಸುವ ಇಲಾಖೆಗಳಿಗೆ ಮಾಡಿಕೊಟ್ಟ, ಮುದ್ರಣ ಕೆಲಸದ ವೆಚ್ಚ ...	9,41,735	8,50,000	8,50,000	8,50,000
Total II—(Voted) ಜುಮ್ಲಾ (ಪ್ರಶಸ್ತ) ...	46,22,023	60,11,000	66,73,000	87,65,000
(Charged) (ಪ್ರಭೃತ)	1,000	..	1,000
h Charges in England ಇಂಗ್ಲೆಂಡಿನಲ್ಲಿ ವೆಚ್ಚಗಳು
i Development Schemes ಅಭಿವೃದ್ಧಿ ಕಾರ್ಯಗಳು ...	33,778	40,000	40,000	40,000
Net Total 68—(Voted) ನಿವೃತ್ತ ಜುಮ್ಲಾ (ಪ್ರಶಸ್ತ) ...	94,44,170	99,21,000	1,31,18,000	1,51,55,000
(Charged) (ಪ್ರಭೃತ)	1,000	..	1,000

*[Includes provision for purchase of Stationery Stores for Printing of Volumes of Junior Encyclopaedia and also for meeting Freight Charges etc., for purchase of all Stationery Stores.]

ವ್ಯಯ

68 STATIONERY AND PRINTING

ಲೇಖನ ಸಾಮಗ್ರಿ ಮತ್ತು ಮುದ್ರಣ

M no Sub and etailed Head of Ap ropnat on ವಿವರಣೆ ಕೊಡುವ ಒಳ ಮತ್ತು ಸವಿವರ ಹೆಚ್ಚಿಕೆಗಳು	Accounts ಲೆಕ್ಕ 19 9 70	Bu g t Est mates ಅಂದಾಜು 1970-71	Rev sed Est mates ಪರಿಷ್ಕೃತ ಅಂದಾಜು 19 0-71	Budget Est mates ಅಂದಾಜು ಅಂದಾಜು 1971
<i>I Stationery</i> ಲೇಖನ ಸಾಮಗ್ರಿ				
a Stationery Offices and Stores — ಲೇಖನ ಸಾಮಗ್ರಿಯ ಕಡೆ ರಿಗಳು ಮತ್ತು ಪದ್ಧತಿಗಳು —				
1	Establishment Charges— ಸ್ಥಾಪನೆ ವೆಚ್ಚ —			
	Pay of Officers ಅಧಿಕಾರಿಗಳ ವೆತನ			
	Pay of Establishment ಸ್ಥಾಪನೆ ವೆತನ	62 153	73 200	76 200
	Dearness Allowance ಕುಪ್ಪಿ ಭತ್ಯೆ	54 067	63 400	68 400
	Other Allowances ಇತರ ಭತ್ಯೆ	8 997	10 200	14 500
2	Travelling Allowance ಪ್ರವಾಸ ಭತ್ಯೆ	3	800	300
3	Other Charges ಇತರ ವೆಚ್ಚ	78 340	72 400	1 55 600
	Total I a ಒಟ್ಟು	2 03 550	2 20 000	3 05 000
<i>II Printing</i> ಮುದ್ರಣ				
d Government Presses ಸರ್ಕಾರದ ಮುದ್ರಣಾಲಯಗಳು				
A	GOVERNMENT PRESSES — ಸರ್ಕಾರದ ಮುದ್ರಣಾಲಯಗಳು—			
	(Voted) (ಪ್ರಶಸ್ತ)	54 52 615	67 01 000	73 72 000
	(Charged) (ಪ್ರಭೃತ)		1 000	1 000
B	GOVERNMENT BOOK DEPOT ಸರ್ಕಾರದ ಪುಸ್ತಕದ ಅಂಗಡಿ	85 003	90 000	90 000
	Total II—d A and B ಒಟ್ಟು	55 37 668	67 91 000	74 67 000
	(Charged) (ಪ್ರಭೃತ)		1 000	1 000

68. STATIONERY AND PRINTING

ಲೇಖನ ಸಾಮಗ್ರಿ ಮತ್ತು ಮುದ್ರಣ

Minor, Sub and Detailed Heads of Appropriation ವಿವಿಧೋದ್ದೇಶದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
II. d. A. GOVERNMENT PRESSES ಸರ್ಕಾರಿ ಮುದ್ರಣಾಲಯಗಳು				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	93,630	96,500	1,03,500	1,35,000
Establishment ಸಿಬ್ಬಂದಿ ...	7,19,589	8,40,000	8,40,000	10,56,000
Work Establishment ಕಾಮಗಾರಿ ಸಿಬ್ಬಂದಿ ...	11,75,491	14,07,000	14,59,000	17,06,000
Dearness Allowance ತುಟ್ಟಿ ಭತ್ಯೆ ...	15,91,951	18,73,600	17,33,000	20,62,000
Other Allowances ಇತರ ಭತ್ಯೆ ...	2,51,235	2,99,900	4,03,000	9,67,000
Overtime Allowance ಹೆಚ್ಚಿನ ಕೆಲಸದ ಭತ್ಯೆ ...	78,691	1,00,000	1,00,000	1,00,000
2. Travelling Allowance ಪ್ರವಾಸ ಭತ್ಯೆ ...	15,606	9,000	8,500	14,000
3. Other Charges— ಇತರ ವೆಚ್ಚ—				
Electric Power Charges ವಿದ್ಯುಚ್ಛಕ್ತಿ ವೆಚ್ಚ ...	1,33,153	1,00,000	95,000	95,000
Replacement of Machines ಯಂತ್ರಗಳ ಪ್ರತಿಸ್ಥಾಪನೆ ...	5,42,248	8,00,000	13,00,000	20,00,000
Purchase of Materials and Types ಸಾಮಗ್ರಿಗಳ ಮತ್ತು ಅಕ್ಷರಮೊಳೆಗಳ ಖರೀದಿ ...	2,73,019	7,00,000	8,60,000	8,60,000
Other Charges (Voted) ಇತರ ವೆಚ್ಚ (ಪ್ರಸಕ್ತ) ...	4,74,999	4,00,000	4,50,000	4,50,000
(Charged) (ಪ್ರಭೃತ)	1,000	...	1,000
4. Cost of Printing at the Text Book Press, Mysore ಮೈಸೂರು ಪಠ್ಯಪುಸ್ತಕ ಮುದ್ರಣಾಲಯದಲ್ಲಿ ಮಾಡಿಸಿದ ಮುದ್ರಣದ ವೆಚ್ಚ. ...	1,03,000	75,000	20,000	20,000
Total II-d A (Voted) ಜುಮ್ಮಾ (ಪ್ರಸಕ್ತ) ...	54,52,615	67,01,000	73,72,000	94,65,000
(Charged) (ಪ್ರಭೃತ)	1,000	...	1,000
II, d.—B. GOVERNMENT BOOK DEPOT. ಸರ್ಕಾರಿ ಪುಸ್ತಕದ ಅಂಗಡಿ				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	36,556	38,700	43,500	45,300
Dearness Allowance ತುಟ್ಟಿ ಭತ್ಯೆ ...	35,379	35,300	36,300	37,900
Other Allowances ಇತರ ಭತ್ಯೆ ...	5,844	6,300	9,500	16,600
2. Travelling Allowance ಪ್ರವಾಸ ಭತ್ಯೆ ...	50	100	100	200
3. Other Charges ಇತರ ವೆಚ್ಚ ...	7,224	9,600	5,600	10,000
Total II—d B ಜುಮ್ಮಾ ...	85,053	90,000	95,000	1,10,000

ವ್ಯಯ

DEMAND No 38—FOREST

ಅನುಚಿತ ಕೆಲಸಗಳ 38—ಅರಣ್ಯ

ESTIMATE OF THE AMOUNTS REQUIRED FOR EXPENDITURE DURING 1971-73

1971-73ರ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ವಸೂಲಿ ಹಾಗೂ ವ್ಯಯ

Total of sums Charged ಪೂರ್ಣ ವೆಚ್ಚಗಳ ಮೊತ್ತ	Rs ರೂ	85 000
Demand for Grant (Voted) ಅನುಚಿತ ಕೆಲಸಗಳ ಅಭಿಯಾನ (ಪ್ರಶ್ನಿತ)	Rs ರೂ	8 54 60 000

70 FOREST

ಅರಣ್ಯ

Summary by Major Heads of Appropriation ಮುಖ್ಯ ಶೀರ್ಷಿಕೆಗಳ ಸಾರಾಂಶ	Accounts 1969-70	Budget Estimates 1970-71	Revised Estimates 1970-71	Budget Estimates 1971-72
a General Direction ಸಾಮಾನ್ಯ ಕೆಲಸ	3 01 526	3 06 000	3 38 000	5 06 000
b Conservancy and Works ಅರಣ್ಯ ಪಾಲನೆ ಮತ್ತು ಕೆಲಸಗಳು (Voted) (ಪ್ರಶ್ನಿತ)	3 87 65 396	4 18 56 000	4 83 32 000	5 58 66 000
(Charged) (ಪ್ರಶ್ನಿತ)	52 871	55 000	81 000	85 000
c Establishment ಸ್ಥಾಪನೆ	1 30 04 690	1 39 75 000	1 49 09 000	1 59 92 000
d Grants in aid Contributions etc ಸಹಾಯಕಿ ಹಾಗೂ ಅನುಚಿತ ಕೆಲಸಗಳು		10 000	10 000	10 000
e Interest on Capital ಉಪಯುಕ್ತ ವೆಚ್ಚದ ಬಡ್ಡಿ	2 65 852	3 56 000	3 56 000	4 39 000
ee Tools and Plant ಉಪಯುಕ್ತ ಮತ್ತು ಸ್ಥಳೀಯ ವಸ್ತು				1 47 000
f Development Schemes ಅಭಿವೃದ್ಧಿ ಯೋಜನೆಗಳು	1 76 65 897	1 81 00 000	1 09 96 000	1 25 00 000
Revision of pay Scales etc ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ		14 92 000		
Net Total—70 (Voted) ಒಟ್ಟು ವೆಚ್ಚ—(ಪ್ರಶ್ನಿತ)	7 00 03 361	7 55 95 000	7 49 41,000	8 54 60 000
(Charged) (ಪ್ರಶ್ನಿತ)	52 871	55 000	81 000	85 000
Total—70 ಒಟ್ಟು	7 00 56 232	7 56 50 000	7 50 22 000	8 55 45 000
Add—Recoveries ಪರಿಣಾಮ				
Total 70 (Gross) (Voted) ಒಟ್ಟು (ಒಟ್ಟು) (ಪ್ರಶ್ನಿತ)	7 00 03 361	7 55 95 000	7 49 41 000	8 54 60 000
(Charged) (ಪ್ರಶ್ನಿತ)	52 871	55 000	81 000	85 000

70. FOREST

ಅರಣ್ಯ

Minor, Sub and Detailed Heads of Appropriation ಒಣಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. General Direction— ಸಾಮಾನ್ಯ ಸಂಚಾಲನ				
A. OFFICE OF THE CHIEF CONSERVATOR OF FORESTS, BANGALORE— ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ ಕಛೇರಿ, ಬೆಂಗಳೂರು				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ	45,366	45,400	47,000	48,000
Pay of Establishment ಸ್ಥಾಪನೆ ವೇತನ	1,15,864	1,13,200	1,32,200	1,35,200
Dearness Allowance ತುಟ್ಟಿ ಭತ್ಯೆ	89,474	81,400	90,800	92,800
Other Allowances ಇತರ ಭತ್ಯೆ	14,791	16,000	20,000	17,400
2 Travelling Allowances ಪ್ರವಾಸ ಭತ್ಯೆ	17,239	17,000	18,000	22,000
3 Other Charges ಇತರ ವೆಚ್ಚ	18,589	30,000	30,000	30,000
Total a A ಜುಮ್ಲಾ	3,01,526	3,06,000	3,38,000	3,46,000
B. OFFICE OF THE CHIEF CONSERVATOR OF FORESTS (DEVELOPMENT), BANGALORE. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ ಕಛೇರಿ (ಡೆವಲಪ್‌ಮೆಂಟ್), ಬೆಂಗಳೂರು.				
1 Establishment Charges— ಸ್ಥಾಪನೆ ವೆಚ್ಚ				
Pay of Officers ಅಧಿಕಾರಿಗಳ ವೇತನ				34,300
Pay of Establishment ಸ್ಥಾಪನೆ ವೇತನ				43,700
Dearness Allowance ತುಟ್ಟಿ ಭತ್ಯೆ				38,600
Other Allowances ಇತರ ಭತ್ಯೆ				6,100
2 Travelling Allowance ಪ್ರವಾಸ ಭತ್ಯೆ				17,300
5 Other Charges ಇತರ ವೆಚ್ಚ				20,000
Total a. B ಜುಮ್ಲಾ				1,60,000
Total a. ಜುಮ್ಲಾ	3,01,526	3,06,000	3,38,000	5,06,000

ವ್ಯಯ

70 FOREST.

ಅರಣ್ಯ

Major, Sub and Detailed Heads of Appropriation ವಿವರಣಿಸಿದ ಉಪ, ಸಬ್ ಮತ್ತು ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅನುಮಾನ 1970-71	Revised Estimates ಸುಧಾರಿತ ಅನುಮಾನ 1970-71	Budget Estimates ಅನುಮಾನ 1971-72
b Conservancy and Works ಅರಣ್ಯವಿವರಣೆ ಮತ್ತು ಕಾರ್ಯಾಚರಣೆ				
b A " " "	3,06,17,414	2,79,12,000	2,91,10,000	3,01,50,000
b B TIMBER AND OTHER PRODUCE REMOVED BY PRIVATE AGENCY ಪ್ರಾಣಿಯವರು ಸಾಗಿಸಿದ ಹೆಚ್ಚಿನ ಮತ್ತು ಇತರ ಉತ್ಪನ್ನ	3,41,797	3,22,000	3,60,000	3,70,000
b C LIAF AND DEAD STOCK ಮು ಸಂಪತ್ತು, ಚ ತ್ತು, ಛದ ಸತು	7,44,357	8,00,000	6,10,000	8,10,000
b D COMMUNICATIONS, BUILDINGS AND WATER SUPPLY ಸಂಪದ ಸುರ್ಣೆಗಳು, ಕಟ್ಟಡಗಳು ಮತ್ತು ನೀರು ಸರಬರಾಜು ...	12,95,993	18,65,000	15,30,000	26,70,000
b E DEMARCATION IMPROVEMENT AND EXTENSION OF FORESTS ಅರಣ್ಯದ ಸೀಮಾಂಧಕ ಮಲ್ಟಾಟು ಮತ್ತು ವಿಸ್ತರಣೆ	16,60,002	41,39,000	46,44,000	57,60,000
b F SPECIAL CHARGES (Voted) ಶಿಷ್ಟ ವ್ಯಯಗಳು (ವ್ಯಯಿಸಿತು) ..	7,30,635	5,00,000	11,55,000	3,53,000
(Charged) (ವ್ಯಯಿಸಿತು)	52,871	55,000	81,000	81,000
b G MISCELLANEOUS ವಿವಿಧ	2,59,241	2,15,000	1,97,000	2,03,000
b H CENTRAL WOOD WORKING AND FURNITURE WORKSHOP AT TUMKUR ಕುಪ್ಪಟಕರಣ ಕೇಂದ್ರ ಮಂಡಲ ಮತ್ತು ಕುಪ್ಪಟಕರಣ ಕುಪ್ಪಟಕ ಕಾರ್ಯಾಲಯ	2,328	2,000
b I SAW MILL AND WORKSHOP AT MURKAL ಮರ ಕುಪ್ಪಟಕ ಕಾರ್ಯಾಲಯ ಮುರ್ಕಲ್ ...	3,44,899	3,90,000	2,00,000	2,67,000
b J CARPENTRY WORKSHOP, MURKAL ಮರ ಕುಪ್ಪಟಕ ಕಾರ್ಯಾಲಯ ಮುರ್ಕಲ್ ..	21,539	30,000	50,000	20,000
b K WOOD PRESERVATION PLANT ಮರ ಸಂರಕ್ಷಣೆ ಕಾರ್ಯಾಲಯ	22,02,323	30,45,000	27,00,000	20,00,000
Total CO (Voted) ಒಟ್ಟು ಮುಂದುವರಿಸುವುದು (ವ್ಯಯಿಸಿತು)	3,82,20,528	4,07,22,000	4,28,32,000	4,28,32,000
(Charged) (ವ್ಯಯಿಸಿತು)	52,871	55,000	81,000	81,000

70 FOREST

ಅರಣ್ಯ

Minor, Sub and Detailed Heads ಉಪ, ಒಳ ಮತ್ತು ನವಿವರ ಶೀರ್ಷಿಕೆಗಳ	Accounts ಲೆಕ್ಕ 969 70	Budget Estimate ಅಯವ್ಯಯ ಅಂದಾಜು 1970-71	Revised Estimate ಪರಿಷ್ಕೃತ ಅಂದಾಜು 1970 71	Budget Estimate ಅಯವ್ಯಯ ಅಂದಾಜು 1971-72
b Conservancy and Works ಅರಣ್ಯಪಾಲನೆ ಮತ್ತು ಕಾಮಗಾರಿಗಳು				
Total ಜುಮ್ಮಾ				
B.F. (Voted) ಮುಂದುವರಿದು (ಪ್ರಶ್ನಿಸಿತ)	3,82,20,528	4,00,23,000	4,02,33,000	4,32,46,000
(Charged) (ಪ್ರಭೃತ)	5,871	55,000	81,000	85,000
b L. SAW MILL, SHIMOJA ಮರ ಕೊಯ್ಯುವ ಕಾರ್ಖಾನೆ, ಶಿಮೋಜಿ	1,15,236	1,27,000	1,23,000	1,20,000
b M. JAI HIND SAW MILL, DANDELI ಜೈಹಿಂದ್ ಸಾ ಮಿಲ್, ದಂದೇಲಿ	3,91,413	10,98,000	8,78,000	9,01,000
b N. SAW MILL, JOIDA ಮರ ಕೊಯ್ಯುವ ಕಾರ್ಖಾನೆ ಜೋಯಿಡಾ	68,760	99,000	93,000	94,000
b O. EXPENSE—WORK ADVANCES ಅಮಾನತು—ಕಾಮಗಾರಿ ಮುಂಗಡ	(—) 30,541	9,000	5,000	5,000
b P. DEVELOPMENT OF RUBBER PLANTATIONS IN SOUTH KANARA DISTRICT (CENTRAL SECTOR SCHEME) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಬ್ಬರ್ ತೋಟಗಳ ಅಭಿವೃದ್ಧಿ (ಕೇಂದ್ರ ಕಾರ್ಯಯೋಜನೆ)		...	70,00,000*	1,15,00,000*
Total b (Voted) ಜುಮ್ಮಾ (ಪ್ರಶ್ನಿಸಿತ)	3,87,65,396	4,13,56,000	4,83,32,000	5,58,66,000
(Charged) (ಪ್ರಭೃತ)	52,871	55,000	81,000	85,000

* Subject to Central Assistance.

ಪ್ರಯ

70. FOREST

ಅರಣ್ಯ

Major, Sub and Detailed Heads of Appropriation ವಿಭಾಗೀಕರಣದ ಉನ್ನತ, ಮಧ್ಯ ಮತ್ತು ಸೂಕ್ಷ್ಮದ ಶೀರ್ಷಿಕೆಗಳು	Accounts ಲೆಕ್ಕ 1962-70	Budget Estimate* ಅಂದಾಜು ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970 71	Budget Estimate* ಅಂದಾಜು ಅಂದಾಜು 1971 72
b Conservancy and Works ಅರಣ್ಯವಾಣಿ ಮತ್ತು ಕಾರ್ಯಾಗಾರಗಳು				
b A TIMBER AND OTHER PRODUCE REMOVED FROM THE FORESTS BY GOVERNMENT AGENCY— ಸರ್ಕಾರ ಸಂಸ್ಥೆಗಳು ಅರಣ್ಯಗಳಿಂದ ಸಾರಿದ ಫಲವು ಮತ್ತು ಇತರ ಉತ್ಪನ್ನ				
1 (a) Timber ಫಲವು	1 87 87,346	1 80 00 000	1 63 95 000	1 87 87 000*
(u) Staff Employed on Works— ಕಾರ್ಯಾಗಾರಗಳ ಮೇಲೆ ನೇಮಿಸಲ್ಪಟ್ಟ ಸಿಬ್ಬಂದಿ				
1 Establishment Charges— ಸಿಬ್ಬಂದಿ ವೆಚ್ಚ				
Pay of Establishment ಸಿಬ್ಬಂದಿ ವೇತನ Dearness Allowance ಕಡಿಬ್ಬೆ ಭತ್ಯೆ Other Allowances ಇತರ ಭತ್ಯೆ		90 200	87,200	94 600
		1 10 000	1 12 000	1 15 200
		400	400	200
2 Travelling Allowance ಪ್ರವಾಸ ಭತ್ಯೆ		2 400	2 400	3,000
Total b A 1 (u) ಒಟ್ಟು		2 00,000	2 05 000	2,13 000
Total b A 1 ಒಟ್ಟು	1 87,87 346	1,82 00 000	1 72 00 000	1 90 00 000
2 Supply of Bamboos to Paper Mills ಕಾಗದದ ಕಾರ್ಖಾನೆಗಳಿಗೆ ಬಿದಿರಿನ ಸರಬರಾಜು	49 04 073	35,00,000	30 00 000	25 00 000
3 Grass and Other Minor Produce ಮುಖ್ಯ ಮತ್ತು ಇತರ ಉನ್ನತ ಉತ್ಪನ್ನ	1,444	7,000	7 000	40 000

*Includes provision of Rs 75,000 for C. F. (Development)

70. FOREST

ಅರಣ್ಯ

Minor, Sub and Detailed Heads of Appropriation ವಿವರಿಸಿದ ಅಥವಾ ಉಪ-ವ್ಯಯ ಸಮವರ್ತಿ ಲೇಖಕಿಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Conservancy and Works ಅರಣ್ಯವಾಹಿನಿ ಮತ್ತು ಕಾಮಗಾರಿಗಳು				
4. Firewood and Charcoal including supply to the Iron and Steel Works, ಕಬ್ಬಿಣ ಮತ್ತು ಉಕ್ಕ ಕಾರ್ಖಾನೆಗಳಿಗೆ ಮೊದಲಾದ ಸಮವರ್ತಿ ಸೇವ್ಯಗೊಳಿಸಿದ ಮೌದಿ ಮತ್ತು ಇದ್ದಿಲು ...	57,90,750	50,00,000	75,00,000	70,00,000
5. (i) Sandal Extraction, Purchase and Regeneration, etc., and Sandal Spike Investigation Charges ಗಂಧ ಮರದ ತರಳು ತೆಗೆಯುವುದು ಮತ್ತು ಪುನರುತ್ಪಾದನೆ ಇತ್ಯಾದಿ ಮತ್ತು ಗಂಧದ ಮರಕ್ಕೆ ವಗಲುವ ರೋಗದ ಮರಟಲೆಗೆ ಬಗ್ಗೆ ವೆಚ್ಚ ...	10,92,086	11,50,000	13,49,000	15,52,000
(ii) Staff Employed on Works — ಕಾಮಗಾರಿಗಳ ಮೇಲೆ ನೇಮಿಸಲ್ಪಟ್ಟ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ Pay of Establishment ಸಿಬ್ಬಂದಿ ವೇತನ ...		19,100	19,000	22,000
Dearness Allowance ಮೃತ್ಯು ಭತ್ಯೆ ...		23,200	23,000	23,000
Other Allowances ಇತರ ಭತ್ಯೆ ...		2,000	1,800	2,600
2. Travelling Allowance ಪ್ರವಾಸ ಭತ್ಯೆ ...		400	400	400
Total b. A 5 (ii) ಒಟ್ಟು		45,000	44,000	48,000
Total b A 5 ಒಟ್ಟು ...	10,92,086	11,95,000	13,93,000	16,00,000
6. Charges for prevention of Forest Produce Smuggling Transferred from '23 Police'. '23 ಪೊಲೀಸ್ ಲೇಔಟ್ ಯಿಂದ ಅರಣ್ಯ ಉತ್ಪತ್ತಿಯ ಕಳ್ಳನಾಗರಿಯ ನಿವಾರಣೆಯ '23 ಪೊಲೀಸ್' ವಿಭಾಗ ಲೇಔಟ್ ಯಿಂದ ವರ್ಗಾಯಿಸಿದ ವೆಚ್ಚ ...	41,715	10,000	10,000	10,000
Total b A ಒಟ್ಟು ...	3,06,17,414	2,79,12,000	2,91,10,000	3,01,50,000

70. FOREST

ಅರಣ್ಯ

Minor Sub and Detailed Heads of Appropriation ವಿವರಿಸಿದ ಉಪ-ಒಳ ಮತ್ತು ಸವಿಸದ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಮುಷ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಮುಷ್ಯಯ ಅಂದಾಜು 1971-72
b. Conservancy and Works ಅರಣ್ಯ ವಾಣಿಜ್ಯ ಮತ್ತು ಕಾರ್ಯಾಗಾರಗಳು				
b B TIMBER AND OTHER PRODUCE REMOVED BY PRIVATE AGENCY (CONSUMERS AND PURCHASERS) — ಖಾಸಗಿ ಒಳವಿವರಣೆ ಮತ್ತು ಖರೀದಿದಾರರು ಸಾಗಿಸಿದ ಚರಗಿನ ಮತ್ತು ಇತರ ಉತ್ಪನ್ನ—				
(i) Timber and Other Produce Removed from Forests ಅರಣ್ಯಗಳಿಂದ ಸಾಗಿಸಿದ ಚರಗಿನ ಮತ್ತು ಇತರ ಉತ್ಪನ್ನ	3,41,797	2,10,000	2,13,000	2,57,000
(ii) STAFF EMPLOYED ON WORKS— ಕಾರ್ಯಾಗಾರಗಳ ಮೇಲೆ ನೇಮಿಸಲ್ಪಟ್ಟ ಸ್ಟಾಫ್—				
1 Establishment Charge— ಸ್ಟಾಫ್ ವೆಚ್ಚ Pay of Establishment ಸ್ಟಾಫ್ ವೇತನ Dearness Allowance ಪುಟ್ಟ ಭತ್ಯೆ Other Allowances ಇತರ ಭತ್ಯೆ		49,300 62,500	49,000 67,800	50,000 62,710
2 Traveling Allowance ಪ್ರವಾಸ ಭತ್ಯೆ		100	100	200
		100	100	100
Total b B (ii) ಒಟ್ಟು		1,12,000	1,17,000	1,13,000
Total b B ಒಟ್ಟು	3,41,797	3,22,000	3,60,000	3,70,000
b C LIVE AND DEAD STOCK— ಪಶು ಸಂರಕ್ಷಣೆ ಮತ್ತು ಜವಾರಿಗಳು—				
1 Purchase, Feed and Upkeep of Live Stock ಜವಾರಿಗಳ ಖರೀದಿ ಆಹಾರಗಳ ಆಹಾರ ಮತ್ತು ವಾಣಿಜ್ಯ	6,89,446	7,00,000	6,60,000	7,00,000
2 Purchase, Renewals and Replacements of Stores Tools and Plants ಫರಕುಗಳ, ಉಪಕರಣಗಳ ಮತ್ತು ಸ್ಥಳಮಾತ್ಮಕಗಳ ಖರೀದಿ ಮತ್ತು ನವೀಕರಣ ಮತ್ತು ಪರಿಷ್ಕಾರ	51,911	1,00,000	60,000	1,10,000
Total b C ಒಟ್ಟು	7,44,357	8,00,000	6,10,000	8,10,000

70 FOREST

ಅರಣ್ಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Conservancy and Works ಅರಣ್ಯ ಪಾಲನೆ ಮತ್ತು ಕಾಮಗಾರಿಗಳು				
b. D. COMMUNICATIONS, BUILDINGS AND WATER SUPPLY— ಸಂಚಾರ ಮಾರ್ಗಗಳು, ಕಟ್ಟಡಗಳು ಮತ್ತು ನೀರು ಸರಬರಾಜು				
1 (i) Roads and Bridges (Maintenance). ರಸ್ತೆ ಮತ್ತು ಸೇತುವೆಗಳು (ನಿರ್ವಹಣೆ) ...	5,33,247	6,98,700	5,48,300	14,68,400*
(ii) STAFF EMPLOYED ON WORKS— ಕಾಮಗಾರಿಗಳ ಮೇಲೆ ನೇಮಿಸಲ್ಪಟ್ಟ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...		700	700	700
Dearness Allowance ತುಟ್ಟಿ ಭತ್ಯೆ ...		800	1,000	900
Other Allowances ಇತರ ಭತ್ಯೆ		
2. Travelling Allowance ಪ್ರವಾಸ ಭತ್ಯೆ		
Total b D 1 (ii) ಜುಮ್ಮಾ ...		1,300	1,700	1,600
Total b D. 1 ಜುಮ್ಮಾ ...	5,33,247	7,00,000	5,50,000	14,70,000
2 (i) Buildings (Maintenance) ಕಟ್ಟಡಗಳು (ನಿರ್ವಹಣೆ) ...	6,04,379	8,97,700	7,60,000	9,60,000
(ii) STAFF EMPLOYED ON WORKS— ಕಾಮಗಾರಿಗಳ ಮೇಲೆ ನೇಮಿಸಲ್ಪಟ್ಟ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	16,500	18,000	18,600
Dearness Allowance ತುಟ್ಟಿ ಭತ್ಯೆ	20,600	21,800	21,200
Other Allowances ಇತರ ಭತ್ಯೆ	200	200	200
2. Travelling Allowance ಪ್ರವಾಸ ಭತ್ಯೆ
Total b D 2 (ii) ಜುಮ್ಮಾ ...		37,300	40,000	40,000
Total b. D 2 ಜುಮ್ಮಾ ...	6,04,379	9,35,000	8,00,000	10,00,000

* Includes provisions of Rs. 6.50 lakhs for the Improvement to Chipgeri-Bilki Sidalgundi-Kirwatti Road and Rs. 2.50 lakhs for the Improvements of Gund-Yermukh Road.

EXPENDITURE
ವ್ಯಯ

70. FOREST
ಅರಣ್ಯ

Minor, Sub and Detailed Heads of Appropriation ಮಿನರ್ ಆರ್ಥಿಕ ಉಪ, ಒಳ ಮತ್ತು ಸವಿದರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Conservancy and Works ಅರಣ್ಯವಾಹಿನಿ ಮತ್ತು ಕಾಮಗಾರಿಗಳು				
3 (i) Water Supply and Other Works ನೀರಿನ ಸರಬರಾಜು ಮತ್ತು ಇತರ ಕಾಮಗಾರಿಗಳು	1,58,367	2,25,100	1,75,100	1,95,000
1) STAFF EMPLOYED ON WORKS— ಕಾಮಗಾರಿಗಳ ಮೇಲೆ ನೇಮಿಸಲ್ಪಟ್ಟ ಸ್ಟಾಫ್—				
Establishment Charges— ಸ್ಥಾಪನೆ ವೆಚ್ಚ—		1,900	1,900	1,900
Pay of Establishment ಸ್ಥಾಪನೆ ವೇತನ		2,900	2,900	3,000
Dearness Allowance ತುಟ್ಟ ಭತ್ಯೆ		107	100	100
Other Allowance ಇತರ ಭತ್ಯೆ				
2 Travelling Allowances ಪ್ರವಾಸ ಭತ್ಯೆ				
Total b D 3 (ii) ಒಟ್ಟು		4,900	4,900	5,000
Total b D 3 ಒಟ್ಟು	1,58,367	2,30,000	1,80,000	2,00,000
Total b D ಒಟ್ಟು	12,95,993	18,65,000	15,30,000	26,70,000
L. DEMARCATION, IMPROVEMENT AND EXTENSION OF FORESTS— ಅರಣ್ಯಗಳ ಸೀಮಾಂಕ ಮತ್ತು ಮೇಲ್ಪರಿಷ್ಕರಣೆ ಮತ್ತು ವಿಸ್ತರಣೆ				
1) Demarcation & Surveys ಸೀಮಾಂಕ ಮತ್ತು ಮೇಲ್ಪರಿಷ್ಕರಣೆ				
2) Staff Employed on Works ಕಾಮಗಾರಿಗಳ ಮೇಲೆ ನೇಮಿಸಲ್ಪಟ್ಟ ಸ್ಟಾಫ್	1,53,383	6,20,000	2,40,000	2,40,000
Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ				
Dearness Allowance ತುಟ್ಟ ಭತ್ಯೆ				
Other Allowances ಇತರ ಭತ್ಯೆ				
Travelling Allowance ಪ್ರವಾಸ ಭತ್ಯೆ				
Charges				
Total E 1 & 2 (ii) ಒಟ್ಟು		37,800	61,400	48,900
Total E 1 & 2 ಒಟ್ಟು		31,800	48,900	4,200
		7,200	4,200	
		12,500	23,500	
		2,35,700	2,56,000	
	1,53,383	3,25,000	3,91,000	
		6,20,000		
		56,111		

70. FOREST

ಅರಣ್ಯ

Minor, Sub and etailed Heads of Appropriation ಃ ನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Conservancy and works ಅರಣ್ಯಪಾಲನೆ ಮತ್ತು ಕಾಮಗಾರಿಗಳು				
E. 3. (i) Sowing, Planting and Reproduction ಬಿತ್ತುವುದು, ನೆಡುವುದು ಮತ್ತು ಪುನರುತ್ಪಾದನೆ ...	7,29,951	5,00,000	10,04,000	18,01,000
(ii) STAFF EMPLOYED ON WORKS— ಕಾಮಗಾರಿಗಳ ಮೇಲೆ ನೇಮಿಸಲ್ಪಟ್ಟ ಸಿಬ್ಬಂದಿ				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...		80,100	85,300	80,400
Dearness Allowance ತುಟ್ಟಿ ಭತ್ಯೆ ...		99,900	1,09,800	1,17,400
Other Allowances ಇತರ ಭತ್ಯೆ ...		300	300	100
2. Travelling Allowance ಪ್ರವಾಸ ಭತ್ಯೆ ...		700	600	1,000
Total b. E. 3 (ii) ಜುಮ್ಮಾ		1,81,000	1,96,000	1,99,000
Total b. E. 3 ಜುಮ್ಮಾ ...	7,29,951	6,81,000	12,00,000	20,00,000
E. 4. (i) Protection from Fire ಅಗ್ನಿ ಅನಾಹುತದಿಂದ ರಕ್ಷಣೆ ...	6,67,219	8,25,000	6,74,000	6,50,000
(ii) STAFF EMPLOYED ON WORKS— ಕಾಮಗಾರಿಗಳ ಮೇಲೆ ನೇಮಿಸಲ್ಪಟ್ಟ ಸಿಬ್ಬಂದಿ—				
1. Establishment Charges — ಸಿಬ್ಬಂದಿ ವೆಚ್ಚ —				
Pay of Establishment ಸಿಬ್ಬಂದಿ ವೇತನ ...			1,14,600	1,14,600
Dearness Allowance ತುಟ್ಟಿ ಭತ್ಯೆ ...			1,10,000	1,11,800
Other Allowances ಇತರ ಭತ್ಯೆ ...			800	600
2. Travelling Allowance ಪ್ರವಾಸ ಭತ್ಯೆ ...			600	1,000
Total b. E. 4. (ii) ಜುಮ್ಮಾ		2,26,000	2,28,000
Total b. E. 4. ಜುಮ್ಮಾ ...	6,67,219	8,25,000	9,00,000	8,78,000

70. FOREST

ಅರಣ್ಯ

Minor, Sub and Detailed Heads of Appropriation ವಿವರಿಸಿದ ಅಥವಾ ಉಳಿತಾಯ ಮತ್ತು ಸವಕಳಿ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜು ಆಯವ್ಯಯ 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಅಂದಾಜು ಆಯವ್ಯಯ 1971-72
B. Conservancy and and Works ಅರಣ್ಯ ವಾಹಿನಿ ಮತ್ತು ಕಾರ್ಯಾಗಾರಗಳು				
E 5 Forestry Training ಅರಣ್ಯ ಶಿಕ್ಷಣ ತರಬೇತಿ		2,25,000	1 51,000	2,00,000
(ii) STAFF EMPLOYED ON WORKS— ಕಾರ್ಯಾಗಾರಗಳ ಮೇಲೆ ನೇಮಿಸಲ್ಪಟ್ಟ ಸಿಬ್ಬಂದಿ				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ಮೇತನ			6,000	6 000
Pay of Establishment ಸ್ಥಾಪನೆ ಮೇತನ			26,700	2 6 700
Dearness Allowance ತುಟ್ಟ ಭತ್ಯೆ			25,400	23 200
Other Allowances ಇತರ ಭತ್ಯೆ			100	300
2 Traveling Allowance ಪ್ರವಾಸ ಭತ್ಯೆ			800	800
Total b E 5 (ii) ಒಟ್ಟು			59 000	57 000
Total b E 5 ಒಟ್ಟು		2,25 000	2,10 000	2 57 000
E 6 Working Plan Organisation ಕಾರ್ಯಯೋಜನಾ ಸಂಘಟನೆ				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ಮೇತನ			1,11,000	88,000
Pay of Establishment ಸ್ಥಾಪನೆ ಮೇತನ			3,21,000	3,36,500
Dearness Allowance ತುಟ್ಟ ಭತ್ಯೆ			2 97,000	3,11,600
Other Allowances ಇತರ ಭತ್ಯೆ		16,63 000	33 000	31,500
2 Travelling Allowance ಪ್ರವಾಸ ಭತ್ಯೆ			1 19 000	1,38 400
3 Other Charges ಇತರ ವೆಚ್ಚ			7 82 000	7,85,000
Total b E 6 ಒಟ್ಟು		16,63,000	16 63,000	16,91,000
7 Other Works ಇತರ ಕಾರ್ಯಾಗಾರಗಳು	1,09,449	1,25,000	1,06,000	3,00 000
Total b E ಒಟ್ಟು	16,60,002	41,39,000	46,44,000	57,60,000

70. FOREST

ಅರಣ್ಯ

Minor, Sub and detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b Conservancy and Works ಅರಣ್ಯಪಾಲನೆ ಮತ್ತು ಕಾಮಗಾರಿಗಳು				
b. F. SPECIAL CHARGES— ವಿಶಿಷ್ಟ ವೆಚ್ಚಗಳು—				
(i) Miscellaneous (a) (Voted) ಸಂಕೀರ್ಣ (ಪುರಸ್ಕೃತ) ...	7,30,635	4,78,500	4,57,000*	3,30,000*
(Charged) (ಪ್ರಭೃತ) ...	52,871	55,000	81,000	85,000
(ii) STAFF EMPLOYED ON WORKS— ಕಾಮಗಾರಿಗಳ ಮೇಲೆ ನೇಮಿಸಲ್ಪಟ್ಟ ಸಿಬ್ಬಂದಿ—				
1. Establishment Charges ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...		8,700	10,200	10,300
Dearness Allowance ತುಟ್ಟಿ ಭತ್ಯೆ ...		12,800	12,800	12,400
Other Allowances ಇತರ ಭತ್ಯೆ	300
2. Travelling Allowance ಪ್ರವಾಸ ಭತ್ಯೆ
Total b. F. (ii) ಜುಮ್ಮಾ		21,500	23,000	23,000
(iii) Khedda Operations ಖೆಡ್ಡಾ ಕಾರ್ಯಕ್ರಮಗಳು ...			6,75,000	...
Total b. F (Voted) ಜುಮ್ಮಾ (ಪುರಸ್ಕೃತ) ...	7,30,635	5,00,000	11,55,000	3,53,000
(Charged) (ಪ್ರಭೃತ) ...	52,871	55,000	81,000	85,000
b. G. MISCELLANEOUS— ವಿವಿಧ—				
1. Clothing ಬಟ್ಟೆ ಬರೆ ...	1,29,540	1,40,000	1,20,000	1,15,000
2. Vanamahotsava ವನಮಹೋತ್ಸವ ...	62,365	62,000	72,000	75,000
3. Propaganda ಪ್ರಚಾರ ...	67,336	13,000	5,000	13,000
Total b. G. ಜುಮ್ಮಾ ...	2,59,241	2,15,000	1,97,000	2,03,000

(a) Includes Law Charges, Rewards, Advances Written Off, etc.
ನ್ಯಾಯಾಲಯ ವೆಚ್ಚಗಳು, ಬಹುಮಾನಗಳು, ಲೆಕ್ಕದಿಂದ ತೆಗೆದುಹಾಕಿದ ಮುಂಗಡಗಳು ಸೇರುತ್ತವೆ.

*Includes provision of Rs. 2.50 lakhs and Rs. 0.30 lakh for the Chief Conservator of Forests
(Development)

ವ್ಯಯ

70 FOREST

ಅರಣ್ಯ

Sl no or Sub and Detailed Heads of Appropriation ನಿರೂಪಣೆಗೊಂಡ ಸಂಖ್ಯೆ, ಒಳ ವಿವರ, ಸಂದರ್ಭ ಶೀರ್ಷಿಕೆಗಳು	Accounts ವ್ಯಯ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುಧಾರಿಸಿದ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b Conservancy and Works ಅರಣ್ಯವಿಭಾಗದ ಕಾರ್ಯ, ಕೆಲಸ ಇತರಗಳು				
b I SAW MILL AND WORKSHOP AT MURKAL — ಮರಕಟ್ಟುಮಾಡುವ ಕಾರ್ಖಾನೆ ಮತ್ತು ಕೆಲಸ —				
1 Establishment Charges — ಸ್ಥಾಪನೆ ವೆಚ್ಚ —				
Pay of Establishment ಸ್ಥಾಪನೆ ವೇತನ	31 981	35 500	35 500	33,000
Dearness Allowance ಪಟ್ಟು ಭತ್ಯೆ	29 260	29 500	29 500	28,500
Other Allowances ಇತರ ಭತ್ಯೆ	2 900			
2 Travelling Allowance ಪ್ರವಾಸ ಭತ್ಯೆ	1 934	2 000	2 000	3 500
3 Other Charges ಇತರ ವೆಚ್ಚ	2 78 772	3 23 000	2 21 000	2 02 000
Total b I ಒಟ್ಟು	3 44 899	3 90 000	2 88 000	2 67,000
b J CARPENTRY TRAINING SCHOOL AT MURKAL — ಮರ ಕೆಲಸದ ಕಲಿಕೆ ಶಿಕ್ಷಣ ಶಾಲೆ ಮತ್ತು ಕೆಲಸ				
1 Establishment Charges — ಸ್ಥಾಪನೆ ವೆಚ್ಚ —				
Pay of Establishment ಸ್ಥಾಪನೆ ವೇತನ	2 400	5 000	1,000	5 200
Dearness Allowance ಪಟ್ಟು ಭತ್ಯೆ	1,456	3 000	1 900	3 000
Other Allowances ಇತರ ಭತ್ಯೆ				
2 Travelling Allowance ಪ್ರವಾಸ ಭತ್ಯೆ	47	200	200	
3 Other Charges ಇತರ ವೆಚ್ಚ	5 393	1 000	1 000	
4 Stipend to Trainees ಶಿಕ್ಷಣ ಪೂರ್ಣಗೊಳಿಸುವವರಿಗೆ ಶಿಕ್ಷಣ ವೇತನ	12 243	20 000	15 000	12 000
Total b J ಒಟ್ಟು	2 792	1 000	20	12 000

70 FOREST

ಅರಣ್ಯ

Minor, Sub and Detailed Heads of Appropriation ವಿನಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b. Conservancy and Works. ಅರಣ್ಯ ಪಾಲನೆ ಮತ್ತು ಕಾಮಗಾರಿಗಳು				
b. K. WOOD PRESERVATION PLANT.— ಮರದ ಸಂರಕ್ಷಣೆಯ ಕಾರ್ಖಾನೆ.—				
(i) <i>Working Expenses.</i> — ಕಾರ್ಯಾರ್ಥ ವೆಚ್ಚಗಳು. —				
1. Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	5,043	5,900	4,500	6,800
Pay of Establishment ಸ್ಥಾಪನೆ ವೆಚ್ಚ ...	44,313	61,900	47,400	65,000
Dearness Allowance ತುಟ್ಟಿ ಭತ್ಯೆ ...	37,938	56,400	39,900	57,900
Other Allowances ಇತರ ಭತ್ಯೆ	2,200	1,600	2,800
2. Travelling Allowance ಪ್ರವಾಸ ಭತ್ಯೆ ...	3,398	8,000	2,000	2,500
3. Other Charges ಇತರ ವೆಚ್ಚ ...	20,11,878	32,13,600	20,13,600	25,00,000
Total b. k. (i) ಜುಮ್ಮಾ ...	21,02,570	33,48,000	21,09,000	26,35,000
b. K. (ii) Seignorage Transferred to Timber and Other Produce Removed by Government Agency ಸರ್ಕಾರದವರು ಸಾಗಿಸಿದ ಜೌಬೀನ ಮತ್ತು ಇತರ ಉತ್ಪನ್ನಗಳ ಬಾಬಿಗೆ ವರ್ಗಾಯಿಸಲಾದ ಟಿಂಕನದ ತೆರುವಳಿ ...	99,754	5,00,000	2,00,000	...
b. K. (iii) Amount transferred to the Depreciation and General Reserve Fund ಇಳಿಪರಿ ಮತ್ತು ಸಾಮಾನ್ಯ ಮೀಸಲು ನಿಧಿಗೆ ವರ್ಗಾಯಿಸಿದ ಮೊತ್ತ
Deduct—Amount transferred to the Depreciation and General Reserve Fund
Total b. K. ಜುಮ್ಮಾ ...	22,02,324	38,48,000	23,09,000	26,35,000

70 FOREST
ಅರಣ್ಯ

Minor Sub and Detailed Heads of Appropriation ಮುಖ್ಯೋದ್ದೇಶ ಉಪ-ಉದ್ದೇಶ ಮತ್ತು ಸವಿಸ್ತರ ಶೀರ್ಷಿಕೆಗಳು	Accounts ಲೆಕ್ಕ 1960-70	Budget Estimates ಆಯವ್ಯಯದ ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಆಯವ್ಯಯದ ಅಂದಾಜು 1971-72
b Conservancy and Works ಅರಣ್ಯವಾಹಿನಿ ಮತ್ತು ಕಾಮಗಾರಿಗಳು				
b L SAW MILL SHIMOGA — ಮರ ಕಡಿಯುವ ಕಾರ್ಖಾನೆ ಶಿಮೊಗ್ಗ				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	43 574	47 200	47 200	44 800
Dearness Allowance ತುಟ್ಟ ಭತ್ಯೆ	44 082	42 400	42 400	40 900
Other Allowances ಇತರ ಭತ್ಯೆ		1 400	1 400	1,000
2 Travelling Allowance ಪ್ರವಾಸ ಭತ್ಯೆ	328	300	300	400
3 Other Charges ಇತರ ವೆಚ್ಚ	27 252	35 700	31 700	32 300
Total b L ಒಟ್ಟು	1 15 236	1 27 000	1 23 000	1 20 000
b M JAI HIND SAW MILL DANDELI — ಜೈಹಿಂದ್ ಸಾ ಮಿಲ್ ದಾಂದೆಲಿ				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	1 36 373	1 50 000	1 50 000	1,51 800
Dearness Allowance ತುಟ್ಟ ಭತ್ಯೆ	1 42 185	1 46 000	1 46 000	1 47 200
Other Allowances ಇತರ ಭತ್ಯೆ	1 971	1 500	1 500	1 500
2 Travelling Allowance ಪ್ರವಾಸ ಭತ್ಯೆ	35	500	500	500
3 Other Charges ಇತರ ವೆಚ್ಚ	1,10 849	8 00 000	5 80 000	6 00 000
Total b M ಒಟ್ಟು	3 91,413	10 98 000	8 78 000	9 01,000
b N SAW MILL JOIDA — ಮರ ಕಡಿಯುವ ಕಾರ್ಖಾನೆ ಜೊಡಾ				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	19,622	21 000	21 000	24 300
Dearness Allowance ತುಟ್ಟ ಭತ್ಯೆ	31 698	53,600	53 600	53,700
Other Allowances ಇತರ ಭತ್ಯೆ	767	1,000	1,000	1,000
2 Travelling Allowance ಪ್ರವಾಸ ಭತ್ಯೆ	203	200	200	300
3 Other Charges ಇತರ ವೆಚ್ಚ	13 470	19 600		
Total b N ಒಟ್ಟು	68,760	99,		

70. FOREST

ಆರಣ್ಯ

Minor Sub and Detailed Heads of Appropriation ವಿವರಿಸಿದ ಉಪ, ಒಳ ಮತ್ತು ಸವಿವರ ಬೀರ್ತಿಗಳೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c Establishment ಸಿಬ್ಬಂದಿ				
I. GENERAL ESTABLISHMENT— ಸಾಮಾನ್ಯ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ —				
Pay of Officers ಅಧಿಕಾರಿಗಳ ವೇತನ ...	5,50,469	5,41,000	5,40,000	5,76,500
Pay of Establishment ಸಿಬ್ಬಂದಿ ವೇತನ ...	46,77,221	56,30,000	59,50,000	64,80,000
Dearness Allowance ಪುಟ್ಟಿ ಭತ್ಯೆ ...	62,96,555	53,98,000	56,80,000	56,40,000
Other Allowances ಇತರ ಭತ್ಯೆ ...	9,572	87,000	95,000	4,60,500
2. Travelling Allowance ಪ್ರವಾಸ ಭತ್ಯೆ ..	9,67,915	8,40,000	8,50,000	10,00,000
3. Other Charges ಇತರ ವೆಚ್ಚ ...	2,65,090	2,54,000	3,20,000	3,15,000
4. Tuition fee payable to— ಸಲ್ಲಿಸಬೇಕಾದ ಪಾಠ ಶುಲ್ಕ—				
Forest College, Coimbatore ಆರಣ್ಯ ವಿದ್ಯಾಲಯ, ಕೊಯಂಬತ್ತೂರು ...	1,12,027	1,00,000	1,00,000	1,00,000
Forest College, Dehradun ಆರಣ್ಯ ವಿದ್ಯಾಲಯ, ಡೆಹರಾಡೂನ್ ...	24,109
5. Lumpsum for Training. ತರಬೇತಿಗೆ ಏಕಗಂಟಿನ ಮೊತ್ತ	11,732	20,000	12,000	15,000
Total c I ಮುಕ್ತಾ ...	1,30,04,690	1,28,70,000	1,35,47,000	1,45,87,000

70. FOREST

ಅರಣ್ಯ

Minor Sub and Detailed Heads of Appropriation ಅನುಸೂಚಿತ ಉಪ ಅಂಶ ಮತ್ತು ವಿವರಿಸಿದ ಶೀರ್ಷಿಕೆಗಳು	Accounts ಶೀರ್ಷಿಕೆ 1969-70	Budget Estimates ಅಂದಾಜು 1970-71	Revised Estimates ಸುಧಾರಿಸಿದ ಅಂದಾಜು 1970-71	Budget Estimate ಅಂದಾಜು 1971-72
c Establishment ಸ್ಥಾಪನೆ				
II TIMBER AND OTHER PRODUCE REMOVED FROM THE FOREST BY GOVERNMENT AGENCY ಸರ್ಕಾರಿ ಸಂಸ್ಥೆಗಳಿಂದ ಅರಣ್ಯದಿಂದ ತೆಗೆಯಲ್ಪಟ್ಟ ಉಪಜ್ಜೆ ಮತ್ತು ಇತರ ಉತ್ಪನ್ನ				
A TIMBER ESTABLISHMENT — ಅರಣ್ಯ ಸ್ಥಾಪನೆ —				
1. Establishment Charges — ಸ್ಥಾಪನೆ ವೆಚ್ಚ —				
Pay of Officers ಅಧಿಕಾರಿಗಳ ವೇತನ		15,200	13,200	13,700
Pay of Establishment ಸ್ಥಾಪನೆ ವೇತನ		3,40,000	3,94,000	4,06,800
Dearness Allowance ವಹಿವು ಛೇದ		3,30,000	3,75,800	3,61,500
Other Allowances ಇತರ ಛೇದ		3,100	6,600	4,500
2 Travelling Allowance ವ್ಯಯ ಛೇದ		45,000	50,000	58,000
Other Charges ಇತರ ವೆಚ್ಚ		700	400	500
Total c II A ಒಟ್ಟು		7,34,000	8,40,000	8,48,000
ESTABLISHMENT FOR SIGNAL EXTRACTION, PURCHASE AND REGENERATION ETC — ಸಿಗ್ನಲ್ ತೆಗೆಯುವ ಕೆಲಸಕ್ಕೆ ಸಂಬಂಧಿಸಿದ ಸ್ಥಾಪನೆ ಮತ್ತು ಪುನರುತ್ಪಾದನೆಗೆ ಸಂಬಂಧಿಸಿದ ಸ್ಥಾಪನೆ				
Establishment Charges — ಸ್ಥಾಪನೆ ವೆಚ್ಚ —				
Pay of Establishment ಸ್ಥಾಪನೆ ವೇತನ		25,900	35,000	25,400
Dearness Allowance ವಹಿವು ಛೇದ		21,000	21,000	20,500
Other Allowances ಇತರ ಛೇದ		600	—	1,000
Travelling Allowance ವ್ಯಯ ಛೇದ		—	25,000	12,000
Other Charges ಇತರ ವೆಚ್ಚ		500	—	—
Total c II C ಒಟ್ಟು		47,000	81,000	64,900

EXPENDITURE

1932

70. FOREST

1932

Description of Expenditure	Actual Expenditure	Budgeted Expenditure	Actual Expenditure	Budgeted Expenditure
c Establishment				
III				
1. Establishment Charges				
Pay of Establishment	1,150.00	1,200.00	1,150.00	1,200.00
Dearness Allowance	1,150.00	1,200.00	1,150.00	1,200.00
Other Allowances	1,000.00	1,000.00	1,000.00	1,000.00
2. Travelling Allowance	500.00	500.00	500.00	500.00
3. Other Charges	1,000.00	1,000.00	1,000.00	1,000.00
Total III	4,950.00	5,000.00	4,850.00	5,000.00
IV. Maintenance of Forests and				
 Machinery and				
 Stores and				
 Transportation				
A. Buildings (Maintenance)				
 Pay of Establishment				
 Dearness Allowance				
 Other Allowances				
B. Buildings (Maintenance)				
 Pay of Establishment				
 Dearness Allowance				
 Other Allowances				
1. Establishment Charges				
Pay of Establishment	3,500.00	3,500.00	3,500.00	3,500.00
Dearness Allowance	4,500.00	4,500.00	4,500.00	4,500.00
Other Allowances
2. Travelling Allowance
Total c IV B	8,000.00	8,000.00	8,000.00	7,000.00

ವ್ಯಯ

70 FOREST

ಆರಣ್ಯ

Minor Sub and Detailed Heads of Appropriation ನಿರ್ದಿಷ್ಟವಾದ ಉಪ-ಉಪ ಮುಖ್ಯ ಸೂಚಕ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕರಿಸಿದ ಆಯವ್ಯಯ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c Establishment ಸ್ಥಾಪನೆ				
V DEMARCATION, IMPROVEMENT AND EXTENSION OF FORESTS ಆರಣ್ಯಗಳ ಸೀಮಾಂಶ, ಮೇಲ್ವಿಚಾರಣೆ ಮತ್ತು ವಿಸ್ತರಣೆ				
SOWING PLANTING AND REPRODUCTION ESTABLISHMENT ಬಿಟ್ಟುವು, ನೆಲೆಬಿಟ್ಟುವು ಮತ್ತು ಪುನರುತ್ಪಾದನೆಯ ಸ್ಥಾಪನೆ				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ		4,800	7,100	5,200
Dearness Allowance ಕುಟ್ಟು ಭತ್ಯೆ		6,200	9,900	6,200
Other Allowances ಇತರ ಭತ್ಯೆ				
2 Travelling Allowance ಪ್ರವಾಸ ಭತ್ಯೆ				
Total c V ಒಟ್ಟು		11,000	17,000	12,000
VI SPECIAL CHARGES— ವಿಶೇಷ ವೆಚ್ಚಗಳು—				
MISCELLANEOUS ESTABLISHMENT— ವಿವಿಧ ಸ್ಥಾಪನೆ—				
1 Establishment Charges— ಸ್ಥಾಪನೆ ವೆಚ್ಚ—				
Pay of Establishment ಸ್ಥಾಪನೆ ವೇತನ	..	15,700	13,300	18,000
Dearness Allowance ಕುಟ್ಟು ಭತ್ಯೆ	..	15,300	14,500	16,000
Other Allowances ಇತರ ಭತ್ಯೆ	.	500	200	500
2 Travelling Allowance ಪ್ರವಾಸ ಭತ್ಯೆ		500	2,000	2,500
Total c VI ಒಟ್ಟು		32,000	30,000	37,000
Total c ಒಟ್ಟು	1,20,04,890	1,39,75,000	1,49,09,000	1,59,92,000
d Grants in aid Contributions etc ಸಹಾಯಧನ, ಅರ್ಜಿಯಾ, ಇತ್ಯಾದಿ		10,000	10,000	10,000
e Interest on Capital ಉಪಯೋಗದ ಮೇಲೆ ಆದಾಯ				
Interest on Outlay under "119 Capital Outlay on Forests" "119 ಆರಣ್ಯಗಳ ಮೇಲೆ ಉಪಯೋಗದ ಮೇಲೆ" ಎಂಬ ಶೀರ್ಷಿಕೆಯಡಿ ಉಪಯೋಗದ ಮೇಲೆ ಆದಾಯ	2,65,852	3,56,000	3,56,000	4,39,000
ee Tools and Plant ಉಪಯೋಗದ ಮೇಲೆ ಸ್ಥಳೀಯ ವಸ್ತು	47,000

EXPENDITURE

DEMAND No. 39 MISCELLANEOUS

Particulars of the Amounts Reported and Estimated During 1971-72
 1971-72 (Actual) 1971-72 (Estimated)

Total of Demand No. 39	R	29,000
Of which (A) is	R	12,26,75,000

71 MISCELLANEOUS

Particulars	1971-72 (Actual)	1971-72 (Estimated)	1971-72 (Actual)	1971-72 (Estimated)
a. Donations for Charitable Purposes	10,17,034	27,62,000	24,61,473	27,62,000
b. Special Commissions of Enquiry	27,687	42,000	27,687	27,700
c. Petty Establishments	2,34,330	2,15,500	2,40,000	2,63,500
d. Inconvertible Temporary Loans and Advances withdrawn	7,000	1,47,500	7,50,000	1,40,000
e. Expenditure on Displaced Persons	10,41,441	12,62,000	15,63,600	21,70,500
f. Grants to all Contributions etc.	1,67,21,000	1,63,32,800	5,11,54,000	5,16,15,000
g. Expenditure on account of State Prisoners and Debtors		400	400	400
h. Charges in Connection with the Panchayat Raj Institutions	1,41,281	1,57,000	1,62,800	1,74,800
i. Net loss by Exchange on Remittance Transactions				
j. Training	1,93,587	2,49,300	2,49,300	2,59,000
Total	5,01,49,267	5,13,49,800	5,68,92,400	5,72,87,700

ವ್ಯಯ

71 MISCELLANEOUS

ಸಂಕೀರ್ಣ

Summary by Minor Heads of Appropriation ವಿವರಣೆಗಾರದ ಉಪ-ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಯ 19 0-71	Revised Estimates ಪರಿಷ್ಕರಿಸಿದ ಆಂದಾಯ 19 0-71	Budget Estimates ಆಯವ್ಯಯ ಆಂದಾಯ 19 1-72
ಬಿ ಒ ಮುಂದುವರಿದುದು	5 04 49 207	5 13,49,800	5 68 92 400	5 72 87 700
k Miscellaneous and Unforeseen Charges ವಿವಿಧ ಮತ್ತು ಅನಿರೀಕ್ಷಿತ ವ್ಯಯ				
(Voted) (ಪರಿಸ್ಕೃತ)	27 07 362	95 76 700	95 80 200	1 21,78,000
Charged ಪ್ರಭೃತ	430	10 000	5 000	20 000
l Civil Defence ಪೌರ ರಕ್ಷಣೆ	66 325	1 06,400	1 49 000	2,10 000
m State Lotteries ರಾಜ್ಯದ ಲಾಟರಿ	95 05 290	4,04 50,000	4 78 03 300	4,03,83,200
n Loss or Gain by Exchange ವಿನಿಮಯದಿಂದ ಸವ್ವ ಅಥವಾ ಲಾಭ	1 281	1 100	1 100	1 100
o Development Schemes ಅಭಿವೃದ್ಧಿ ಕಾರ್ಯಕ್ರಮಗಳು	79 34 586	93 48 000	1 05 18 000	1 26 10 000
p Deduct—Amounts recovered from other Governments, Departments etc ಮಾನ್ಯತರ ಸರ್ಕಾರಗಳು ಇಲಾಖೆಗಳು ಇತ್ಯಾದಿ ಗೆ-ದ ಪಡೆದವುಗಳ ಮೊತ್ತಗಳು				
(Voted) ಪರಿಸ್ಕೃತ				1,08 000
Charged ಪ್ರಭೃತ				10 000
Revision of Pay Scales etc, ವೇತನ ಪ್ರಮಾಣ ಪರಿಷ್ಕರಣೆ ಇತ್ಯಾದಿ		11 28 000		
Net Total—71—(Voted) ವಿವಿಧ ಮನ್ನಾ (ಪರಿಸ್ಕೃತ)	7 06 64 051	11,19,60 000	12 49 44 000	12 25 67 000
Charged ಪ್ರಭೃತ	430	10,000	5 000	10 000
Add—Recoveries (Voted) ಪಡೆದವುಗಳ ಮೊತ್ತ (ಪರಿಸ್ಕೃತ)	1 03 853	1 80 000	56 000	1,03 000
Charged ಪ್ರಭೃತ	2,15,814	10 000	16 000	10 000
Gross Total—71—(Voted) ಸೇರಿ ಮನ್ನಾ (ಪರಿಸ್ಕೃತ)	7 07,67 904	11 21,40 000	12 50 00 000	12,26 75,000
Charged ಪ್ರಭೃತ	2,16 244	20 000	21 000	20 000

71. MISCELLANEOUS

ಸಂಕೀರ್ಣ

Minor, Sub and Detailed Heads of Appropriation ವಿವರಿಸಿದ ಉಪ, ಉಪ-ವ್ಯಯ ಸಂವಹನ ಉಪವಿಭಾಗಗಳು	Accounts ಒಳ 1969-70	Budget Estimates ಅಂದಾಜು ಅಂದಾಜು 1970-71	Revised Estimates ಪರಿಷ್ಕರಿಸಿದ ಅಂದಾಜು 1970-71	Budget Estimates ಅಂದಾಜು ಅಂದಾಜು 1971-72
a. Donations for Charitable Purposes ಧಾರ್ಮಿಕಾರ್ಥಗಳಿಗೆ ದಾನಗಳು				
(i) Donations to Orphanages and Boarding Homes* ಅನಾಥಾಲಯಗಳು ಮತ್ತು ಭೋಜನವಸತಿಗಳಿಗೆ ದಾನಗಳು	16,09,825	21,00,000	21,00,000	21,00,000
(ii) Grant to Beggar Relief Fund ಫಿಕ್ಷನ ಪರಿಹಾರ ನಿಧಿಗೆ ಅನುಮತಿ	3,00,000	3,00,000	3,00,000	3,25,000
(iii) Other Expenditure (Interment of Paupers)— ಇತರ ವೆಚ್ಚ (ಜೀವಾಂತರಣಕ್ಕೆ ಹಣಕಾಸು) —				
1. Bangalore Division ಬೆಂಗಳೂರು ವಿಭಾಗ	1,000	1,000	1,000	1,000
2. Mysore Division ಮೈಸೂರು ವಿಭಾಗ	928	400	1,300	1,500
3. Belgaum Division ಬೆಳಗಾವಿ ವಿಭಾಗ	16	500	200	200
4. Gulbarga Division ಗುಲ್ಬರ್ಗಾ ವಿಭಾಗ	176	100	300	300
Total a (iii) ಒಟ್ಟು	2,200	2,000	3,400	3,000
Total a ಒಟ್ಟು	19,12,034	27,02,000	24,03,400	27,28,000
b. Special Commissions of Enquiry ವಿಶೇಷ ವಿಚಾರಣಾ ಆಯೋಗಗಳು				
A. STATE ADVISORY COMMITTEE— ರಾಜ್ಯ ಸಲಹಾ ಸಮಿತಿ—				
1. Establishment Charges— ಸಂಸ್ಥೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	5,988	6,600	8,800	8,200
Pay of Establishment ಸಂಸ್ಥೆ ವೇತನ	6,800	9,100	8,100	5,500
Dearness Allowance ತುಟ್ಟ ಭತ್ಯೆ	8,313	9,200	6,500	5,500
Other Allowances ಇತರ ಭತ್ಯೆ	1,402	1,800	1,800	3,200
2. Travelling Allowance ಪ್ರವಾಸ ಭತ್ಯೆ	75	300	100	300
3. Other Charges ಇತರ ವೆಚ್ಚ	918	1,000	1,000	800
Total b. A ಒಟ್ಟು	23,526	28,000	26,300	23,500
b. B. OTHER COMMISSIONS OF ENQUIRY ಇತರ ವಿಚಾರಣಾ ಆಯೋಗಗಳು	13,156	15,000	...	4,200
Total b. ಒಟ್ಟು	36,682	43,000	26,300	27,700

*Details vide Appendix—H/ವಿವರಗಳು—ಅನುಬಂಧ—H.

ವ್ಯಯ

71 MISCELLANEOUS

ಸಂಕೀರ್ಣ

Minor Sub and Detailed Heads of Appropriation ದರಿಯೊಳಗಿನ ಉಪ, ಒಳ ಮತ್ತು ಸವಿತರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆರಂಭಿಕ ವ್ಯಯ ಲಾಭಾಭಿಮಾನ 19 0-71	Revised Estimates ಸಂಸ್ಕೃತ ಲಾಭಾಭಿಮಾನ 19 0-71	Budget Estimates ಆರಂಭಿಕ ವ್ಯಯ ಲಾಭಾಭಿಮಾನ 1971-72
c Petty Establishments ಸಣ್ಣ ವ್ಯಯ ಸ್ಥಾಪನೆಗಳು				
A RURAL HOUSING CELL ಗ್ರಾಮೀಣ ಗೃಹ ನಿರ್ಮಾಣ ವಿಭಾಗ	1 60 755	1 71,200	1,12 700	*
B EXPENDITURE IN CONNECTION WITH LOCAL ASSIGNED REVENUES ಸ್ಥಳೀಯ ಸಂಸ್ಥೆಗಳಿಗೆ ನೀಡಲಾದ ಉಪವಿಧಾನ ಸೂಚನೆ ವ್ಯಯ	2 097	2 200	5 000	3 000
C MYSORE STATE SOLDIERS, SAILORS AND AIRMEN'S BOARD ಮೈಸೂರು ರಾಜ್ಯದ ಸೈನಿಕ, ನೌಕ ಮತ್ತು ವೈಮಾನಿಕ ಮಂಡಲ	18 766	30 500	37 800	41 300
D DISTRICT SOLDIERS', SAILORS AND AIRMEN'S BOARDS ಜಿಲ್ಲಾ ಸೈನಿಕ, ನೌಕ ಮತ್ತು ವೈಮಾನಿಕ ಮಂಡಲಗಳು	1 50 072	1 01 900	1 84 200	2,20 700
E OTHER PETTY ESTABLISHMENTS ಇತರ ಸಣ್ಣ ವ್ಯಯ ಸ್ಥಾಪನೆಗಳು	2 759	1 700	500	500
Total c ಒಟ್ಟು	3 44 449	3 15 500	3 40 200	2 68 500
c A RURAL HOUSING CELL— ಗ್ರಾಮೀಣ ಗೃಹ ನಿರ್ಮಾಣ ವಿಭಾಗ—				
1 Establishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ	18 615	19 000	8 100	}
Pay of Establishment ಸ್ಥಾಪನೆ ವೇತನ	73,093	79,400	53 900	
Dearness Allowance ವಿಧಿಬದ್ಧ ವೆಚ್ಚ	49,219	49 800	31 200	
Other Allowances ಇತರ ವೆಚ್ಚ	3,751	5,000	3 700	
2 Travelling Allowance ವ್ಯಯ ವೆಚ್ಚ	11 513	8 500	7 700	
3 Other Charges ಇತರ ವೆಚ್ಚ	9 534	9 500	8,100	
Total c A ಒಟ್ಟು	1,65,755	1,71 200	1 12,700	
c B EXPENDITURE IN CONNECTION WITH LOCAL ASSIGNED REVENUES ಸ್ಥಳೀಯ ಸಂಸ್ಥೆಗಳಿಗೆ ನೀಡಲಾದ ಉಪವಿಧಾನ ಸೂಚನೆ ವ್ಯಯ	2 097	2 200	5 000	3 000

* Establishment transferred to Mysore Housing Board
ಸ್ಥಾಪನೆಯನ್ನು ಮೈಸೂರು ಗೃಹ ನಿರ್ಮಾಣ ಮಂಡಲಕ್ಕೆ ವರ್ಗಾವಣೆಗಾಗಿ

71. MISCELLANEOUS

ಸಂಕೀರ್ಣ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. Petty Establishment ಸಣ್ಣ ಪುಟ್ಟ ಸಿಬ್ಬಂದಿಗಳು				
c. C. MYSORE STATE SOLDIERS', SAILORS' AND AIRMEN'S BOARD— ಮೈಸೂರು ರಾಜ್ಯದ ಸೈನಿಕ ನಾವಿಕ ಮತ್ತು ವೈಮಾನಿಕರ ಮಂಡಳಿ				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	8,015	11,900	11,900	11,900
Pay of Establishment ಸಿಬ್ಬಂದಿ ವೇತನ	2,645	10,000	10,500	12,700
Dearness Allowance ತುಟ್ಟ ಭತ್ಯೆ	3,103	8,800	8,800	14,300
Other Allowances ಇತರ ಭತ್ಯೆ	30	1,300	2,600	4,800
2. Travelling Allowance ಪ್ರವಾಸ ಭತ್ಯೆ	0	500	3,000	3,400
3. Other Charges ಇತರ ವೆಚ್ಚ	0	0	1,000	1,200
				44,300
c. D. DISTRICT SOLD AND AIRMEN'S ಜಿಲ್ಲಾ ಸೈನಿಕ, ನಾವಿಕ				
1. Establishment Cha. ಸಿಬ್ಬಂದಿ ವೇತನ				
Pay of Officers ಅಧಿಕಾರಿಗಳ ವೇತನ				43,900
Pay of Estab'ns ಸಿಬ್ಬಂದಿ ವೇತನ				45,500
Dearness Allowance ತುಟ್ಟ ಭತ್ಯೆ				52,600
Other Allowances ಇತರ ಭತ್ಯೆ				7,000
2. Grant ಸೈನಿಕ				12,000
3. Grant ಸೈನಿಕ				10,500
4. Grant ಸೈನಿಕ				29,700
5. Traini Q. M. ಅಂಗವಿಭಾಗ ಶಾಲೆಯಲ್ಲಿ				4,500
6. War Awards Personnel ಸೈನಿಕ ನೌಕರರ				15,000
7. Deduct—Amo. Government ಭಾರತ ಸರ್ಕಾರದಿಂದ				...
				2,20,700

ವ್ಯಯ

71 MISCELLANEOUS

ಸಿ-ಕೆ-ಎಲ್

Minor Sub and Detailed Heads of Appropriation ವಿವರಣೆಗಳ ಹೆಸರು, ಸಬ್ ಹೆಡ್ ಮತ್ತು ವಿವರಣೆಗಳ ಹೆಸರು	Accounts ಲೆಕ್ಕ 1969-70	Budget Estimates ಆರಂಭಿಕ ಅಂದಾಜು 1970-71	Revised Estimates ಸಂಸ್ಕರಣೆ ಅಂದಾಜು 1970-71	Budget Estimates ಆರಂಭಿಕ ಅಂದಾಜು 1971-72
c Petty Establishments ಸಣ್ಣ ಸ್ಥಳೀಯ ಸಂಸ್ಥೆಗಳು				
e E OTHER PETTY ESTABLISHMENTS— ಇತರ ಸಣ್ಣ ಸ್ಥಳೀಯ ಸಂಸ್ಥೆಗಳು— (Bangalore Division) (ಬೆಂಗಳೂರು ವಿಭಾಗ)				
1 Establishment Charges— ಸ್ಥಳೀಯ ವ್ಯಯ— Pay of Establishment ಸ್ಥಳೀಯ ವೇತನ Dearness Allowance ಶೇಷ ಭತ್ಯೆ Other Allowances ಇತರ ಭತ್ಯೆ	1,078 1,461 219	400 1 100 150	200 200 50	200 200 50
2 Travelling Allowance ಪ್ರಯಾಣ ಭತ್ಯೆ	41	50	50	50
Total e E ಒಟ್ಟು	2,759	1 700	500	500
d Irrecoverable Temporary Loans and Advances Written off— ಮಾನ್ಯತೆಗಾಗಿ ಪಾವತಿಯಾಗದೆ ಸುಟ್ಟು ಹೋದ ಮತ್ತು ಲೆಕ್ಕದಿಂದ ತೆಗೆದು ಹಾಕಿದ ಮೊತ್ತಗಳು—				
(i) Irrecoverable Temporary Loans and Advances Written Off ಮಾನ್ಯತೆಗಾಗಿ ಪಾವತಿಯಾಗದೆ ಸುಟ್ಟು ಹೋದ ಮತ್ತು ಲೆಕ್ಕದಿಂದ ತೆಗೆದು ಹಾಕಿದ ಮೊತ್ತಗಳಿಗೆ	7,031	1,46 700	7,56,000	1 47 000
(ii) Subsidy towards concession in the rate of recovery of Interest of Loans ಸಾಲಗಳ ಮೇಲೆ ಒಪ್ಪಾಯ ಮೊತ್ತದ ವಸತಿ ಕೊಡುವ ದರವನ್ನು ಕಡಿಮೆ ಮಾಡುವ ಭತ್ಯೆ	..	1,000
Total d ಒಟ್ಟು	7,031	1,47,700	7 56 000	1,47 0 0

* Shown under the minor head 'If grants-in-aid contributions, etc'

* ಸಹಾಯಕವಾಗಿ ಅಥವಾ ಇತರದಿಂದ "ಉಪ ಬಿಡುಗಡೆಯಲ್ಲಿ ತೊಂದರೆ"

BE

5

71. MISCELLANEOUS
ಸಂಕೀರ್ಣ

Minor, Sub-and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Expenditure on Displaced Persons ಸ್ಥಳಾಂತರ ಹೊಂದಿದವರಿಗೆ ಸಂಬಂಧಿಸಿದ ವೆಚ್ಚ—				
A. EXPENDITURE CONNECTED WITH RELIEF AND REHABILITATION OF TIBETAN REFUGEES AT BYLAKUPPE ಬೈಲಕುಪ್ಪೆಯಲ್ಲಿರುವ ತಿಬೆಟಿನ ನಿರ್ವಾಸಿತರ ಪರಿಹಾರ ಮತ್ತು ಪುನಸ್ಸಜ್ಜಿ ಕರಣಕ್ಕೆ ಸಂಬಂಧಪಟ್ಟ ವೆಚ್ಚ ...	49,697	39,500	23,400	22,200
C. EXPENDITURE ON RELIEF AND REHABI- LITATION OF MIGRANTS FROM EAST PAKISTAN/BURMA/CÉYLON ಪೂರ್ವ ಪಾಕಿಸ್ತಾನ/ಬರ್ಮಾ/ಸಿಲೋನಿನ ವಲಸೆಗಾರರ ಪರಿಹಾರ ಮತ್ತು ಪುನಸ್ಸಜ್ಜಿ ಕರಣಕ್ಕೆ ಸಂಬಂಧಪಟ್ಟ ವೆಚ್ಚ				
(i) Relief Establishment ಪರಿಹಾರ ಸಿಬ್ಬಂದಿ ...	1,43,711	2,44,300	3,23,000	4,31,800
(ii) Works ಕಾಮಗಾರಿಗಳು ...	95,973	2,68,200	2,55,000	3,78,000
(iii) Miscellaneous ವಿವಿಧ ...	7,92,030	7,40,000	11,98,600	12,38,800
Total e C ಜುಮ್ಮಾ ...	10,31,744	12,52,500	17,76,600	20,48,600
Total e ಜುಮ್ಮಾ ...	10,81,441	12,92,000	18,00,000	20,70,800
c. A. EXPENDITURE CONNECTED WITH RELIEF AND REHABILITATION OF TIBETAN REFUGEES AT BYLAKUPPE ಬಯ್ಲಕುಪ್ಪೆಯಲ್ಲಿ ತಿಬೆಟಿನ ನಿರ್ವಾಸಿತರ ಪರಿ- ಹಾರ ಮತ್ತು ಪುನಸ್ಸಜ್ಜಿ ಕರಣಕ್ಕೆ ಸಂಬಂಧಪಟ್ಟ ವೆಚ್ಚ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ ...	11,002	13,100	7,300	9,000
Dearness Allowance ತುಟ್ಟಿ ಭತ್ಯೆ ...	11,111	11,300	8,000	7,000
Other Allowances ಇತರ ಭತ್ಯೆ	100	300	300
2. Travelling Allowance ಪ್ರವಾಸ ಭತ್ಯೆ ...	1,661	2,000	800	800
3. Other Charges ಇತರ ವೆಚ್ಚ ...	25,923	13,000	7,000	5,100
Total e. A. ಜುಮ್ಮಾ ...	49,697	39,500	23,400	22,200

71 MISCELLANEOUS

ಸಂಕರ

Minor Sub and Detailed Heads of Appropriation ಸೂಚಿಸಿದ ಉಪ, ಉಪ ಮತ್ತು ಸೂಚಿತ ಶೀರ್ಷಿಕೆಗಳು	Accounts ಲೆಕ್ಕ 1963-70	Budget Estimates ಆರಂಭಿಕ ಅಂದಾಜು 1970-71	Revised Estimates ಸಂಸ್ಕರಿಸಿದ ಅಂದಾಜು 1970-71	Budget Estimates ಆರಂಭಿಕ ಅಂದಾಜು 1971-72
<p>e C EXPENDITURE ON RELIEF AND REHABILITATION OF MIGRANTS FROM EAST PAKISTAN/BURMA/CEYLON— ವ್ಯವಸ್ಥಾಪನಾ ಮತ್ತು/ಉಪವ್ಯವಸ್ಥಾಪನಾ ವ್ಯವಸ್ಥಾಪನಾ ವ್ಯಯ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದ ವ್ಯಯ—</p>				
<p>(i) Relief Establishment— ಸಹಾಯಕ ಸ್ಥಾಪನೆ— (a) Land Acquisition Staff— ಭೂ ಸ್ವೀಕರಣ ಸ್ಥಾಪನೆ—</p>				
<p>1 Establishment Charges— ಸ್ಥಾಪನೆ ವ್ಯಯ— Pay of Officers ಅಧಿಕಾರಿಗಳ ವೇತನ 5 023 Pay of Establishment ಸ್ಥಾಪನೆ ವೇತನ 25 811 12 000 12 000 12 500 Dearness Allowance ಹೆಚ್ಚುವರಿ ಭತ್ಯೆ 18 046 7 000 7 000 7,000 Other Allowances ಇತರ ಭತ್ಯೆ 411 1,800 300 600 2 Travelling Allowance ಪ್ರಯಾಣ ಭತ್ಯೆ 7,331 2,500 2 500 2 500 3 Other Charges ಇತರ ವ್ಯಯ 25 525 2 000 2 000 2 000</p>				
<p>Total e C (i) (a) ಒಟ್ಟು</p>	82 147	25 300	23 500	23 200
<p>(b) Administrative and Agricultural Staff ಆಡಳಿತ ಮತ್ತು ಕೃಷಿ ಸಹಾಯಕ ಸ್ಥಾಪನೆ—</p>				
<p>1 Establishment Charges— ಸ್ಥಾಪನೆ ವ್ಯಯ— Pay of Officers ಅಧಿಕಾರಿಗಳ ವೇತನ 8 728 23,400 23 400 31,500 Pay of Establishment ಸ್ಥಾಪನೆ ವೇತನ 11,723 55 300 55 300 67 500 Dearness Allowance ಹೆಚ್ಚುವರಿ ಭತ್ಯೆ 11,195 25 700 25 700 42 500 Other Allowances ಇತರ ಭತ್ಯೆ 424 4,700 4,700 - 2 Travelling Allowance ಪ್ರಯಾಣ ಭತ್ಯೆ 5,341 2 300 2 300 2 300 3 Other Charges ಇತರ ವ್ಯಯ 22 700 - - -</p>				
<p>Total e C (i)(b) ಒಟ್ಟು</p>	27 711	87 400	87 400	103 800

71. MISCELLANEOUS

ಸಂಕೀರ್ಣ

Minor, Sub and Detailed Heads of Appropriation ವಿವಿಧೋದ್ದೇಶದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Expenditure on Displaced Persons ಸ್ಥಳಾಂತರ ಹೊಂದಿದವರಿಗೆ ಸಂಬಂಧಿಸಿದ ವೆಚ್ಚ				
e. C. EXPENDITURE ON RELIEF AND REHABILITATION OF MIGRANTS FROM EAST PAKISTAN/BURMA/CEYLON ಪೂರ್ವ ಪಾಕಿಸ್ತಾನ/ಬರ್ಮಾ/ಶಿಲೋನಿನ ವಲಸೆಗಾರರ ಪರಿಹಾರ ಮತ್ತು ಪುನಶ್ಚೇತನಕ್ಕೆ ಸಂಬಂಧಿಸಿದ ವೆಚ್ಚ—				
(i) Relief Establishment ಪರಿಹಾರ ಸಿಬ್ಬಂದಿ				
(c) Medical Staff— ವೈದ್ಯಕೀಯ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Officers ಅಧಿಕಾರಿಗಳ ವೇತನ	...	3,600	20,000	4,200
Pay of Establishment ಸಿಬ್ಬಂದಿ ವೇತನ	...	8,300		6,400
Dearness Allowance ತುಟ್ಟಿ ಭತ್ಯೆ	...	6,700		7,500
Other Allowances ಇತರ ಭತ್ಯೆ	...	1,000		2,000
2. Travelling Allowance ಪ್ರವಾಸ ಭತ್ಯೆ	...	1,000		1,000
3. Other Charges ಇತರ ವೆಚ್ಚ	...	3,900		25,000
Total e. C (i) (c) ಒಟ್ಟು	...	24,500	20,000	46,100
(d) Educational Staff— ವಿದ್ಯಾಭ್ಯಾಸ ಸಿಬ್ಬಂದಿ—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	...	6,500	...	5,800
Dearness Allowance ತುಟ್ಟಿ ಭತ್ಯೆ	...	4,000		3,900
Other Allowances ಇತರ ಭತ್ಯೆ	...	500		600
2. Travelling Allowance ಪ್ರವಾಸ ಭತ್ಯೆ	...	500		500
3. Other Charges ಇತರ ವೆಚ್ಚ	...	500		500
Total e. C. (i) (d) ಒಟ್ಟು	...	12,000	...	11,300

EXPENDITURE
ವ್ಯಯ:

71 MISCELLANEOUS
ಸಂಕೀರ್ಣ

Minor Sub and Detailed Heads of Appropriation
ನಿರ್ದಿಷ್ಟಿತ ಉಪ-ವ್ಯಯ, ಒಳ ಮತ್ತು ಸವಕಲ ಬೀಜಕಗಳು

Accounts
ಲೆಕ್ಕ
1969-70

Budget Estimates
ಆಯವ್ಯಯ
ಅಂದಾಜು
1970-71

Revised Estimated
ಸುಧಾರಿತ
ಅಂದಾಜು
1970-71

Budget Estima
ಆಯವ್ಯಯ
ಅಂದಾಜು
1971-72

Expenditure on displaced persons -
ಸ್ಥಳಾಂತರ ಹೂ ದಿವಾಂಗ ಸಮರ್ಥನ ವ್ಯಯ -

C EXPENDITURE ON RELIEF AND
REHABILITATION OF MIGRANTS FROM
EAST PAKISTAN/BELRA/CEYLON -
ಭಾರತ ಪಾಕಿಸ್ತಾನ/ಬೆಲರಾ/ಸೀಲನ್ದಿಂದ
ಪರಿವಾರ ಮತ್ತು ಸುಧಾರಣೆ ಸಮರ್ಥನ ವ್ಯಯ

(i) Relief Establishment
ಪರಿವಾರ ಸ್ಥಾಪನೆ

(e) P W D and Survey Staff -
ಪ.ವ.ನ.೦ ಮತ್ತು ಮೇಪಣೆಗಾರರು

1 Establishment Charges -
ಸ್ಥಾಪನೆ ವ್ಯಯ -

Pay of Officers
ಅಧಿಕಾರಿಗಳ ವೇತನ

Pay of Establishment
ಸ್ಥಾಪನೆ ವೇತನ

Dearness Allowance
ಹಿಡ್ಡು ಛತ್ರೆ

Other Allowances
ಇತರ ಛತ್ರೆ

2 Travelling Allowance
ಪ್ರವಾಸ ಛತ್ರೆ

3 Other Charges
ಇತರ ವ್ಯಯ

Total e C (i) e)
ಒಟ್ಟು

(f) Transit Staff -
ಸಂಚಾರಿ ಸಿಬ್ಬಂದಿ

1 Establishment Charges -
ಸ್ಥಾಪನೆ ವ್ಯಯ -

Pay of Establishment
ಸ್ಥಾಪನೆ ವೇತನ

Dearness Allowance
ಹಿಡ್ಡು ಛತ್ರೆ

Other Allowances
ಇತರ ಛತ್ರೆಗಳು

2 Travelling Allowance
ಪ್ರವಾಸ ಛತ್ರೆ

Other Charges
ಇತರ ವ್ಯಯ

Total e C (i) (f)
ಒಟ್ಟು

Total e C (i)
ಒಟ್ಟು

Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimated ಸುಧಾರಿತ ಅಂದಾಜು 1970-71	Budget Estima ಆಯವ್ಯಯ ಅಂದಾಜು 1971-72
	4 400	7,000	8,300
	12 200	14 200	21,300
	8 700	10,300	14,400
	1 000	2,600	1,800
	1,500	1 000	4,600
	3,000	1,000	20,000
...	30,800	36 100	71,000
			33,000
		25,000	21,200
			1,200
			2,900
			1,000
		25,000	59,300
1,43,741	2,44,300	3 23 000	4,31,800

71. MISCELLANEOUS

ಸಂಕೀರ್ಣ

Minor, Sub and Detailed Heads of Appropriation ವಿವರಣೆಗಲ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಲು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
e. Expenditure on displaced persons ಸ್ಥಳಾಂತರ ಹೊಂದಿದವರಿಗೆ ಸಂಬಂಧಿಸಿದ ವೆಚ್ಚ				
C. EXPENDITURE ON RELIEF AND REHA- BILITATION OF MIGRANTS FROM EAST PAKISTAN/BURMA/CEYLON— ಪೂರ್ವ ಪಾಕಿಸ್ತಾನ/ಬರ್ಮ/ಸೀಲೋನಿನ ವಲಸೆಗಾರರ ಪರಿಹಾರ ಮತ್ತು ಪುನಸ್ಸಂಸ್ಥಾಪನೆಗಲ ಸಂಬಂಧಪಟ್ಟ ವೆಚ್ಚ—				
(ii) Works— ಕಾಮಗಾರಿಗಲು—				
1. Internal Roads ಒಳ ರಸ್ತೆಗಲು	...			
2. Wells ಭಾವಿಗಲು	...	10,000	50,000	50,000
3. Tents ಗುಡಾರಿಗಲು	1,020	50,000	30,000	20,000
4. Tractor Sheds ಟ್ರಾಕ್ಟರ್ ಷೆಡ್‌ಗಲು	1,052	10,000	25,000	10,000
5. Residential Quarters ವಾಸದ ಮನೆಗಲು	15,000	20,000
6. Godowns ಮಳೆಗಲು	...	75,000	50,000	50,000
7. Office Building ಕಛೇರಿ ಕಟ್ಟಡ	15,000	35,000
8. School Building ಶಾಲಾ ಕಟ್ಟಡ	...	75,000	...	15,000
9. Miscellaneous ವಿವಿಧ	...	17,800	15,000	18,000
Total e C. (ii) ಜುಮ್ಮಾ	93,901	30,400	55,000	1,60,000
(iii) Miscellaneous— ವಿವಿಧ—	95,973	2,68,200	2,55,000	3,78,000
(a) Miscellaneous Charges— ವಿವಿಧ ಖರ್ಚುಗಲು—				
1. Transport and Feeding Charges ಸಾಗಣೆ ಮತ್ತು ಪೋಷಣಾ ವೆಚ್ಚ	...			
2. Cash doles ನಗದು ಭತ್ಯೆ	13,437	15,000	1,75,000	1,85,000
3. Pesticides ಕೀಟನಾಶಕಗಲು	74,118	1,50,000	3,33,000	5,74,000
4. Kitchen huts ಪಾಕಶಾಲೆಗಲು	...	20,000	20,500	25,000
5. Bullock Carts ಎತ್ತಿನಗಾಡಿಗಲು	...	15,000	5,100	6,000
6. Plant Protection Equipments etc. ಸಸ್ಯರಕ್ಷಣಾನಾಧನಗಲು ಇತ್ಯಾದಿ	...	20,000
7. Demonstration Plots ಪ್ರದರ್ಶನ ನಿವೇಶ	...	20,000	10,000	14,600
8. Other Charges ಇತರ ವೆಚ್ಚ	5,000	9,200
Total e C. (iii) (a) ಜುಮ್ಮಾ	87,555	2,40,000	6,98,600	8,33,800
(b) Land Acquisition Charges including Payment of Compensation, etc. ಪರಿಹಾರಧನ ಸಂದಾಯದ ಸಮೇತ ಭೂ ಸ್ವಾಧೀನ ಪಡಿಸಿಕೊಳ್ಳುವ ವೆಚ್ಚ	7,04,475	5,00,000	5,00,000	4,00,000
Total e C. (iii) ಜುಮ್ಮಾ	7,92,030	7,40,000	11,98,600	12,38,800

EXPENDITURE

ವ್ಯಯ

71 MISCELLANEOUS

ಸಂಪರ್ಕ

If or Sub and Detailed Heads of Appropriation
 ಒಂದು ಅಥವಾ ಒಂದು ಒಳ ಮತ್ತು ಸವಿಸ್ತರ ವಿವರಣೆ

	Accounts 1969-70	Budget Estimates 1970-71	Revised Estimates 1970-71	Budget Estimates 1971-72
f Grants in aid, Contributions etc ಸಹಾಯಧನ, ಕೊಡುಗೆಯು ಇತ್ಯಾದಿ				
A LOCAL BODIES ಸ್ಥಳೀಯ ಸಂಸ್ಥೆಗಳು				
L GRANTS AND SUBSIDIES TO HOUSING SCHEMES TOWARDS ESTABLISHMENT LEAVE AND PENSIONARY CONTRIBUTIONS 1 A CONTINGENCIES AND EXTRA COST ON LAND DEVELOPMENT ಗೃಹಪೂರ್ಣ ಯೋಜನೆಗಳಿಗೆ ಸಂಬಂಧಿಸಿದ ಮನೆ ಮತ್ತು ಮಕ್ಕಳಿಗಾಗಿ ವಸತಿ ಅಭಿವೃದ್ಧಿ ಪ್ರವಾಸ ಭತ್ಯೆ ಮತ್ತು ಛಡುವುಗಳಿಗೆ ಯೋಜನಾಸಹಾಯಕಿ ಮತ್ತು ಸಮಾನ ಭಾಗಗಳು	4 39 63 738	4 23 50 000	4 75 74 440	4 56 12 700
C INSTITUTIONS AND ORGANISATIONS ಸಂಸ್ಥೆಗಳು ಮತ್ತು ಸಂಘಗಳು	19 65 511	23 00 000	22 00 000	30 82 500
D CONTRIBUTION TO SPECIAL FUND FOR RE CONSTRUCTION AND RE HABILITATION OF FY SERVICE MEN ಮಾಜಿ ಸೈನಿಕರನ್ನು ಪುನರ್ವಸತಿ ಮತ್ತು ಪುನರ್ವಸತಿ ಕೇಂದ್ರ ಸಂಸ್ಥಾಪನೆ ಮತ್ತು ನಿರ್ವಹಣೆ	7 77 450	11 47 800	7 85 000	22 98 500
F PAYMENT TO MYSORE STATE FINANCIAL CORPORATION UNDER SECTION 35A (1) OF S F C ACT 1951 1951ರ ಸಂವಿಧಾನದ ಅಡಿಯಲ್ಲಿ ಪ್ರತಿಭಟಿಸಲಾಗುವ 35A (1) ನಿಯಮಿತ ಮತ್ತು ಮರುಪಾವತಿ ಕಡತದ ವಿತರಣೆ	51 000	51 000	1 53 000	51 000
F DISTRICT PANCHAYAT INSTITUTES ಜಿಲ್ಲಾ ಪಂಚಾಯತ್ ಸಂಸ್ಥೆಗಳು	72 000	72 000	41 460	72 000
CONTRIBUTION TO THE LEGAL AID FUND ವಕೀಲರ ಸಹಾಯಧನ	3 20 000	4 00 000	4 00 000	1 500
SUBSIDY TOWARDS CONCESSION IN THE RATE OF RECOVERY OF INTEREST OF LOANS ಋಣಗಳಿಗೆ (ಅಥವಾ) ವಸತಿ ಅಭಿವೃದ್ಧಿ ಕೇಂದ್ರದ ಋಣಗಳಿಗೆ ನಿರೀಕ್ಷಿತ ಸಹಾಯಧನ	2 000	100	300	1 00 000
CONTRIBUTION TO THE CHIEF MINISTER'S DISCRETIONARY FUND ಮುಖ್ಯ ಮಂತ್ರಿಗಳ ವಿಚಾರಧಿಕಾರಿ				
Total f ಒಟ್ಟು	4 67 29,699	4 64 42 800	5 11 54 000	5 16 19 500

71. MISCELLANEOUS
ಸಂಕೀರ್ಣ

Minor, Sub and Detailed Heads of Appropriation ವಿನಿಯೋಗದ ಉಪ, ಅಳ ಮತ್ತು ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂದಾಯ 1970-71	Revised Estimates ಪರಿಷ್ಕೃತ ಆಂದಾಯ 1970-71	Budget Estimates ಆಯವ್ಯಯ ಆಂದಾಯ 1971-72
f Grants-in-aid, Contributions, etc. ಸಹಾಯನುಡಾನ, ಅಂಶದಾನ ಇತ್ಯಾದಿ				
A. LOCAL BODIES ಸ್ಥಳೀಯ ಸಂಸ್ಥೆಗಳು				
1 Contribution to Local Bodies ಸ್ಥಳೀಯ ಸಂಸ್ಥೆಗಳಿಗೆ ಅಂಶದಾನ ...	1,500	1,500	1,500	1,500
2 Grants-in-aid to Local Bodies towards Dearness Allowance— ತುಟ್ಟಿಭತ್ಯದ ಸಲುವಾಗಿ ಸ್ಥಳೀಯ ಸಂಸ್ಥೆಗಳಿಗೆ ಸಹಾಯನುಡಾನ—				
(i) Bangalore Division ಬೆಂಗಳೂರು ವಿಭಾಗ ...	17,21,400	17,50,000	53,50,000	35,50,000*
(ii) Mysore Division ಮೈಸೂರು ವಿಭಾಗ ...	24,51,562	15,00,000	27,00,000	25,00,000
(iii) Gulbarga Division ಗುಲ್ಬರ್ಗ ವಿಭಾಗ ...	17,54,552	13,00,000	13,00,000	13,00,000
(iv) Belgaum Division ಬೆಳಗಾವಿ ವಿಭಾಗ	20,00,000**
Total f A. 2 ಜುಮ್ಲಾ ...	59,27,514	45,50,000	93,50,000	93,50,000
3 Grants-in-aid to Local Bodies towards Pay and Allowances of Specific Health Staff— ನಿರ್ದಿಷ್ಟ ಆರೋಗ್ಯ ಸಬ್ಸಿಡಿಯು ವೇತನ ಭತ್ಯೆಗಳಿಗಾಗಿ ಸ್ಥಳೀಯ ಸಂಸ್ಥೆಗಳಿಗೆ ಸಹಾಯನುಡಾನಗಳು—				
(i) Bangalore Division ಬೆಂಗಳೂರು ವಿಭಾಗ ...	35,635	73,000	73,000	73,000
(ii) Mysore Division ಮೈಸೂರು ವಿಭಾಗ ...	1,56,548	1,00,000	1,00,000	1,00,000
(iii) Belgaum Division ಬೆಳಗಾವಿ ವಿಭಾಗ ...	54,981	60,000	65,000	65,000
(iv) Gulbarga Division ಗುಲ್ಬರ್ಗ ವಿಭಾಗ
Total f A. 3 ಜುಮ್ಲಾ ...	2,47,164	2,33,000	2,38,000	2,38,000
ಮುಂದುವರಿಯುವುದು c. o. ...	61,76,178	47,84,500	95,89,500	95,89,500

* Includes the Grant of Rs. 18.00 lakhs payable to the City Corporation, Bangalore.
ಬೆಂಗಳೂರು ನಗರ ನಿಗಮಕ್ಕೆ ಸಂದಾಯವಾಗುವ 18.00 ಲಕ್ಷ ರೂ. ಸಹಾಯನುಡಾನವೂ ಸೇರಿವೆ.

** Includes the grant of Rs. 2.00 lakhs payable to Hubli—Dharwar Corporation.
ಹುಬ್ಬಳ್ಳಿ—ಧಾರವಾಡ ನಗರ ನಿಗಮಕ್ಕೆ ಸಂದಾಯವಾಗುವ ರೂ. 2.00 ಲಕ್ಷ ಸಹಾಯನುಡಾನವೂ ಸೇರಿವೆ.

EXPENDITURE

ವ್ಯಯ

71 MISCELLANEOUS

ಸುಷೂನ್ಯ

Minor Sub and Detailed Heads of Appropriation ವಿ.ಸಿ. ಸುಷೂನ್ಯ ಮತ್ತು ಸವಿವರ ಬಿ.ಎ.ಪಿ. 71	Accounts 1969-70	Budget Estimates 1970-71	Revised Estimates 1970-71	Budget Estimates 1971-72
B F (ಮುಂದುವರಿದವು)				
f Grants in aid, Contributions etc ಸಹಾಯ ನಿಧಾನ ಅಥವಾ ಕೊಡುಗೆ	61 76 178	47 84 500	95 89 000	95 89 500
A LOCAL BODIES ಸ್ಥಳೀಯ ಸಂಸ್ಥೆಗಳು				
4 Grants in aid to Village Panchayats and Taluk Boards under Sections 78 (1) and 165 (1) of the Mysore Village Panchayats and Local Boards Act 1959- ವಿ.ಸಿ. ಸುಷೂನ್ಯ ಮತ್ತು ಸ್ಥಳೀಯ ಮಂಡಳಿಗಳ ಅಧಿನಿಯಮ 78 (1) ಮತ್ತು 165 (1)ನಡುವೆ ಮತ್ತು ಶಾಸನಿತ ಮಂಡಳಿಗಳ ಸಹಾಯ ನಿಧಾನ				
(i) Bangalore Division ಬೆಂಗಳೂರು ವಿಭಾಗ	55 42 640	55 00 000	55 00 000	55 00 000
(ii) Mysore Division ಮೈಸೂರು ವಿಭಾಗ	57 69 365	57 49 000	57 42 000	57 49 000
(iii) Belgaum Division ಬೆಲ್ಗಾಂ ವಿಭಾಗ	85 94 972	86 00 000	86 12 000	86 00 000
(iv) Gulbarga Division ಗುಲ್ಬರ್ಗಾ ವಿಭಾಗ	83 07 691	89 30 000	82 30 000	89 00 000
Total f A 4 ಒಟ್ಟು	2 89 07 668	2 80 72 000	2 80 81 000	2 80 42 000
5 Grants in aid to Village Panchayats and Taluk Boards under Section 78 (2) and 165 (2) of Mysore Village Panchayats and Local Boards Act 1959- ವಿ.ಸಿ. ಸುಷೂನ್ಯ ಮತ್ತು ಸ್ಥಳೀಯ ಮಂಡಳಿಗಳ ಅಧಿನಿಯಮ 78 (2) ಮತ್ತು 165 (2)ನಡುವೆ ಮತ್ತು ಶಾಸನಿತ ಮಂಡಳಿಗಳ ಸಹಾಯ ನಿಧಾನ				
(i) Bangalore Division ಬೆಂಗಳೂರು ವಿಭಾಗ	12 68 209	13 16 000	13 00 000	13 16 000
(ii) Mysore Division ಮೈಸೂರು ವಿಭಾಗ	14 36 860	14,50 000	14 50 000	14 50 0 0
(iii) Belgaum Division ಬೆಲ್ಗಾಂ ವಿಭಾಗ	21 19 016	20 00 000	20 00 000	20 00 000
(iv) Gulbarga Division ಗುಲ್ಬರ್ಗಾ ವಿಭಾಗ	18 43 588	19 00 000	19 00 000	19 00 000
Total f A 5 ಒಟ್ಟು	66 67 671	66 71 000	66	66
Total f A 4 and 5 ಒಟ್ಟು	4 10 51 517	3 90 77 500	1 000	1 000

71. MISCELLANEOUS

ಸಂಕೀರ್ಣ

Minor, Sub and Detailed Heads of Appropriation ವಿವಿಧೋದ್ದೇಶ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಆಂವಾಜು 1970-71	Revised Estimates ಮರಿವ್ಯಯ ಆಂವಾಜು 1970-71	Budget Estimates ಆಯವ್ಯಯ ಆಂವಾಜು 1971-72
B.F. (ಮುಂದುವರಿದುದು) ...	4,10,51,517	3,95,27,500	4,43,28,500	4,43,02,500
f. Grants-in-aid, contributions, etc. ಸಹಾಯಾನುದಾನ, ಅಂಶವಾನ ಇತ್ಯಾದಿ--				
A. LOCAL BODIES ಸ್ಥಳೀಯ ಸಂಸ್ಥೆಗಳು				
6. Compensation payable to Local Bodies in Coorg Area in lieu of Cattle Tresspass Act, 1871 ಕೊಡಗು ಪ್ರದೇಶದಲ್ಲಿ 1871ನೆಯ ಇಸವಿಯ ಜಲಗಳ ಅತಿಕ್ರಮ ಪ್ರವೇಶವ ಆಧಿನಿಯಮಕ್ಕೆ ಬದಲಾಗಿ ಸ್ಥಳೀಯ ಮಂಡಲಿಗಳಿಗೆ ಸಹಾಯವಾಗತಕ್ಕ ಬಹು ದಾಸ ಪರಿಹಾರ ...	19,091	15,000	15,000	15,000
7. Grant-in-aid to Local Bodies on account of Public Conveyance Act, 1920 1920ನೆಯ ಇಸವಿಯ ಸಾರ್ವಜನಿಕ ವಾಹನಗಳ ಅಧಿನಿ ಯಮದ ಸಲುವಾಗಿ ಸ್ಥಳೀಯ ಸಂಸ್ಥೆಗಳಿಗೆ ಕೊಡತಕ್ಕ ಸಹಾಯಾನುದಾನ ...	600	5,000	...	2,000
8. Grant-in-aid to Local Bodies in respect of fines realised under Municipal and Other Acts tried by Magistrates ನಗರಮಂಡಲ ಮತ್ತು ಇತರ ಅಧಿನಿಯಮಗಳ ಮೇರೆಗೆ ದಂಡಾಧಿಕಾರಿಗಳು ಜಾರಣೆ ನಡೆಸಿ ಪಡೆದ ಸೂಲುವಾಡಿದ ಜುಲ್ಮಾನೆಗಳ ಸಂಬಂಧದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸಹಾಯಾನುದಾನ ...	87	700	600	200
9. Grant-in-aid to Local Bodies on account of Land Revenue and Non Agricultural Assessment (Belgaum Division) ಭೂಕಂದಾಯ ಮತ್ತು ವ್ಯವಸಾಯೇತರ ಕಂದಾಯ ನಿರ್ಧಾರಣೆಗಳ ಸಲುವಾಗಿ ಸ್ಥಳೀಯ ಸಂಸ್ಥೆಗಳಿಗೆ ಸಹಾಯಾನುದಾನ (ಬೆಳಗೂ ವಿಭಾಗ) ...	19,44,537	20,00,000	21,50,000	20,00,000
10. Grant-in-aid to Local Bodies on account of Forest Revenue ಅರಣ್ಯ ವರಮಾನದ ಸಂಬಂಧವಾಗಿ ಸ್ಥಳೀಯ ಸಂಸ್ಥೆ ಗಳಿಗೆ ಸಹಾಯಕ ಅನುದಾನಗಳು ...	5,45,597	5,00,000	5,00,000	5,00,000
11. Grants-in-aid to Local Bodies for Development Works, School Buildings, Roads, etc., in the Back- ward Border Areas of the State. ರಾಜ್ಯದ ಹಿಂದುಳಿದ ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ಕಾಲಾ ಕಟ್ಟಡಗಳು, ರಸ್ತೆಗಳು ಮೊದ ಲಾದುವುಗಳಿಗಾಗಿ ಸ್ಥಳೀಯ ಸಂಸ್ಥೆಗಳಿಗೆ ಸಹಾಯಾನು ದಾನಗಳು ...	2,99,919	3,00,000	3,00,000	3,00,000
12. Grant-in-aid to Local Bodies towards impl ementation of the Scheme of Employment and Relief to Eduacated un-employed ನಿರುದ್ಯೋಗ ಅಕ್ಷರಸ್ಥರಿಗೆ ಉದ್ಯೋಗ ಮತ್ತು ಪರಿಹಾರ ಯೋಜನೆ ಕಾರ್ಯಕ್ಕೆ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಅನುದಾನ	1,88,000	2,88,000
13. Miscellaneous Grants-in-aid and Contributions ವಿವಿಧ ಸಹಾಯಾನುದಾನಗಳು ಮತ್ತು ಅಂಶ ದಾನಗಳು ...	2,390	1,800	92,340	5,000
Total f. A				

EXPENDITURE

71. MISCELLANEOUS

Minor, Sub and Detailed Heads of Appropriation ಅನುಸೂಚಿತ ಉಪ, ಅಂಶ ಮತ್ತು ಸೂಚಿತ ಶೀರ್ಷಿಕೆಗಳು	Accounts of 1969-70	Budget Estimates ಅಂದಾಜು ಅಂಶಗಳು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಅಂದಾಜು ಅಂಶಗಳು 1971-72
I. Grants-in-aid Contributions, etc. ಸಹಾಯಧನ, ಕೊಡುಗೆ, ಇತ್ಯಾದಿ				
I. C. INSTITUTIONS AND ORGANISATIONS— ಕೊಠಿಲು ಮತ್ತು ಸಂಘಟನೆ				
1 Grants-in-aid to Institutions and Organisations (a) ಕೊಠಿಲು ಮತ್ತು ಸಂಘಟನೆ ಸಹಾಯಧನ (a)	62,450	82,000	82,000	82,000
2 Miscellaneous Grants-in-aid, Contributions etc., to Institutions and Organisations ಕೊಠಿಲು ಮತ್ತು ಸಂಘಟನೆ ವಿವಿಧ ಸಹಾಯಧನ, ಕೊಡುಗೆ, ಇತ್ಯಾದಿ	5,33,500	6,00,000	6,00,000	6,00,000*
3 Grant-in-aid to Yadavindra Ex-Servicemen's Home, Kandghat, Simla Hills ಯದವಿಂದ್ರಾ ಎಕ್ ಸರ್ವಿಸ್ ಮೆನ್ ಹೋಮ್, ಕಾಂಡ್‌ಗಾಟ್, ಸಿಮ್ಲಾ ಹಿಲ್ಸ್, ಈ ಕೊಠಿಲು ಕಾರ್ಯದ ಅಂಶಗಳು	...	800	300	500
4 Grants-in-aid to Bar Associations in the State ರಾಜ್ಯದಲ್ಲಿನ ವಕೀಲರ ಸಂಘಟನೆ ಸಹಾಯಧನ	1,21,500	1,25,000	1,25,000	1,25,000
5 GRANT-IN-AID TO BANGALORE TURF CLUB ಬೆಂಗಳೂರು ಟರ್ಫ್ ಕ್ಲಬ್ ಸಹಾಯಧನ	10,00,000
6 Grant-in-aid to Mysore Bhoodana Yagna Board ಮೈಸೂರು ಭೂದಾನ ಯಜ್ಞ ಪರಿಷತ್ ಸಹಾಯಧನ	15,000	20,000	20,000	21,000
7 Grants to Recreational Clubs of Government Servants ಸರ್ಕಾರಿ ಸೇವಕರ ವಿಶ್ರಾಂತಿ ಸಂಘಟನೆ ಅಂಶಗಳು	...	1,50,000	23,000	1,50,000
8 Building grants to N.G.Os.' Associations in the State ರಾಜ್ಯದಲ್ಲಿನ ಎನ್.ಜಿ.ಓ. ಸಂಘಟನೆ ಕಟ್ಟಡ ಸಹಾಯಧನ	43,000	1,50,000	62,700	1,50,000
Contribution to Death Relief Fund of the N.G.Os.' Associations ಎನ್.ಜಿ.ಓ. ಸಂಘಟನೆ ಮರಣ ನಿವಾರಣೆ ನಿಧಿ ಕೊಡುಗೆ	...	50,000	...	2,00,000
Total f C ಒಟ್ಟು	7,77,450	11,47,800	7,83,000	22,48,500

* Includes a sum of Rs 50,000 for payment of grant in aid to Srinivasa Malliah Memorial Theatre, New Delhi, Rs. 2,00lakhs to kannada Sanga, Ayanavaram, Rs 75,000 to the Karnataka Nilayam, Pondicherry and Rs 2,500 to the Academy of International Culture, Bangalore.
ಇದರಲ್ಲಿ 50,000 ರೂಪಾಯಿಗಳನ್ನು ನ್ಯೂ ದೆಹಲಿಯ ಸ್ರಿನಿವಾಸ ಮಲ್ಲಿಯಾ ಮೆಮೋರಿಯಲ್ ಥಿಯೇಟರ್‌ಗೆ, 2,00 ಲಕ್ಷ ರೂಪಾಯಿಗಳನ್ನು ಆಯಾವರಾಮದಲ್ಲಿನ ಕನ್ನಡ ಸಂಗಾಕ್ಕೆ, 75,000 ರೂಪಾಯಿಗಳನ್ನು ಪಂಡಿಚೇರಿನಲ್ಲಿನ ಕರ್ನಾಟಕ ನಿಲಯಕ್ಕೆ, 2,500 ರೂಪಾಯಿಗಳನ್ನು ಬೆಂಗಳೂರಿನಲ್ಲಿನ ಅಂತರರಾಷ್ಟ್ರೀಯ ಸಂಸ್ಕೃತಿ ಅಕಾಡೆಮಿಗೆ ಕೊಡುವುದು.

71. MISCELLANEOUS

ಸಂಕೀರ್ಣ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
h. Charges in connection with the Panchayati Raj Institutions — ಪಂಚಾಯತಿ ರಾಜ್ಯ ಸಂಸ್ಥೆಗಳಿಗೆ ಸಂಬಂಧಪಟ್ಟ ವೆಚ್ಚ—				
h A. CHIEF PANCHAYAT OFFICER (DISTRICTS) ಮುಖ್ಯ ಪಂಚಾಯತ ಅಧಿಕಾರಿ (ಜಿಲ್ಲೆಗಳು)—				
1. Establishment Charges— ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	...	15,365	17,700	20,600
Dearness Allowance ತುಟ್ಟಿ ಭತ್ಯೆ	...	18,548	17,700	18,000
Other Allowances ಇತರ ಭತ್ಯೆ	...	743	600	700
2. Travelling Allowance ಪ್ರವಾಸ ಭತ್ಯೆ	...	753	1,000	1,000
3. Other Charges ಇತರ ವೆಚ್ಚ	...	922	1,000	1,000
Total h A. ಜುಮ್ಲಾ	...	36,331	38,000	41,300
h B. SPECIAL OFFICERS FOR VILLAGE PANCHAYATS AND THEIR STAFF— ಗ್ರಾಮ ಪಂಚಾಯತಿಗೆ ಸಿಬ್ಬಂದಿ ಮತ್ತು ವಿಶೇಷಾಧಿಕಾರಿಗಳು—				
1. Establishment Charges ಸಿಬ್ಬಂದಿ ವೆಚ್ಚ—				
Pay of Establishment ಸಿಬ್ಬಂದಿ ವೇತನ	...	57,360	62,800	64,800
Dearness Allowance ತುಟ್ಟಿ ಭತ್ಯೆ	...	48,113	52,000	52,000
Other Allowances ಇತರ ಭತ್ಯೆ	...	1,057	1,000	2,500
2. Travelling Allowance ಪ್ರವಾಸ ಭತ್ಯೆ	...	1,420	2,900	2,000
3. Other Charges ಇತರ ವೆಚ್ಚ	200	200
Total h B. ಜುಮ್ಲಾ	...	1,07,950	1,19,000	1,21,500
Total h ಜುಮ್ಲಾ	...	1,44,281	1,57,000	1,62,800

EXPENDITURE ವ್ಯಯ

71. MISCELLANEOUS ಸಹಜ

Minor, Sub and Detailed Heads of Appropriation
ಕಿರಿಯು-ಯ ಉಪ, ಸಬ ಮತ್ತು ಸಹಜ ಶೀರ್ಷಿಕೆಗಳು

	Accounts ಶೀರ್ಷಿಕೆ 1969-70	Budget Estimates ಆಯವ್ಯಯ 1971-71	Revised Estimates ಸುಧಾರಿತ 1970-71	Budget Estimates ಆಯವ್ಯಯ 1971-72
I. Training				
I. A. TRAINING OF IAS PROBATIONERS				
(i) Bangalore Division	...			41,600
(ii) Mysore Division	...			46,800
(iii) Gulbarga Division	...			51,200
(iv) Belgaum Division	...			50,400
Total I A	1,63,312	1,85,600	1,86,600	1,90,000
J. B. TRAINING OF RECRUITS TO STATE ADMINISTRATIVE SERVICES				
Establishment Charges				
Pay of Officers	19,660	42,000	42,000	45,200
Dearness Allowance	9,616	15,000	15,000	18,000
Other Allowances	43	700	700	800
Relieving Allowance	926	5,000	5,000	6,000
Total J B	30,275	62,700	63,700	69,000
Total J	1,93,587	2,49,300	2,49,300	2,59,000

71. MISCELLANEOUS

ಸಂಕೀರ್ಣ

Minor, Sub and detailed Heads of Appropriation ವಿನ್ಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
k. Miscellaneous and Unforeseen Charges ವಿವಿಧ ಮತ್ತು ಅನಿರೀಕ್ಷಿತ ವೆಚ್ಚ				
A. REWARDS FOR DESTRUCTION OF WILD ANIMALS ವನ್ಯ ಮೃಗಗಳ ನಾಶಕ್ಕೆ ಒಪ್ಪುವಾನೆ	500	300	500
B. UNFORESEEN EXPENDITURE CONNECTED WITH MAINTENANCE OF LAW AND ORDER ಶಾಂತಿ ಸುವ್ಯವಸ್ಥೆಗಳ ಪರಿಪಾಲನೆಯ ಸಂಬಂಧದಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ವೆಚ್ಚಗಳು ...	514	2,50,000	3,000	5,000
C. OTHER ITEMS (VOTED) ಇತರ ಬಾಬುಗಳು (ಪ್ರರಸ್ಕೃತ) ...	26,41,529	92,31,200	94,81,400	1,20,81,000
(CHARGED) (ಪ್ರಭೃತ) ...	430	10,000	5,000	10,000
D. EXPENDITURE ON ACCOUNT OF RAJYOTSAVA DAY CELEBRATIONS ರಾಜ್ಯೋತ್ಸವ ದಿನಾಚರಣೆಯ ವೆಚ್ಚ ...	37,555	50,000	50,000	45,000
E. EXPENDITURE ON ACCOUNT OF REPUBLIC DAY CELEBRATIONS ಗಣರಾಜ್ಯ ದಿನಾಚರಣೆಯ ವೆಚ್ಚ ...	18,141	35,000	35,000	30,000
F. EXPENDITURE ON ACCOUNT OF INDEPENDENCE DAY CELEBRATIONS ಸ್ವಾತಂತ್ರ್ಯ ದಿನಾಚರಣೆಯ ವೆಚ್ಚ ...	4,518	5,000	5,000	5,000
G. EXPENDITURE ON ACCOUNT OF U.N. DAY CELEBRATIONS ಸಂಯುಕ್ತ ರಾಷ್ಟ್ರ ಸಂಸ್ಥೆಯ ದಿನಾಚರಣೆಯ ವೆಚ್ಚ ...	5,000	5,000	5,000	5,000
I. DEPORTATION CHARGES ದೇಶ ಬಿಡುಗಡೆ ವೆಚ್ಚ	1,000	1,000	6,000
J. Deduct—AMOUNT RECOVERABLE FROM G.O.I. ON ACCOUNT OF DEPORTATION ವಜಾ—ದೇಶ ಬಿಡುಗಡೆ ಸಂಬಂಧದಲ್ಲಿ ಭಾರತ ಸರ್ಕಾರ ದಿಂದ ಬರತಕ್ಕ ವಾಣಿ	1,600	1,000	*
c.o. (ಮುಂದಾವರಿಯುವುದು) { (Voted) (ಪ್ರರಸ್ಕೃತ)...	27,07,257	95,76,700	95,79,700	1,21,77,500
{ (Charged) (ಪ್ರಭೃತ)...	430	10,000	5,000	10,000

* Shown under the minor head "P. Deduct-Amounts recovered from other Govts., Dpts. etc"
ವಜಾ—ಒತರ ಸರ್ಕಾರಗಳು, ಇಲಾಖೆಗಳು ಇತ್ಯಾದಿಗಳಿಂದ ವಸೂಲಾದ ಮೊಬಲಗು ಎಂಬ ಶೀರ್ಷಿಕೆಯಲ್ಲಿ ತೋರಿಸಿದೆ.

71. MISCELLANEOUS.
ಕರಕರ

Minor Sub and Detailed Heads of Appropriation ಸೂಚಿಸಿದ ಕೆ.ಎ. ಸಬ್ ಹೆಡ್, ಡಿಟೈಲೆಡ್ ಹೆಡ್‌ಗಳಿಗಾಗಿ	Accounts ಒಟ್ಟು 1937-78	Budget Estimates ಅಂದಾಜು 1970-71	Perisil Estimates 200,000 ಅಂದಾಜು 1970-71	Budget Estimates ಅಂದಾಜು 1971-72
B F (ಮ.ಅ.ನೂಕಲು) { (Voted) (ವೋಟ) . (Charged) (ಚಾರ್ಜ್) ...	27,07,257 430	95,76,700 10,000	95,79,700 5,000	1,21,77,500 10,000
k. Miscellaneous and Unforeseen Charges ವಿವಿಧ ಮತ್ತು ಅನಿರೀಕ್ಷಿತ ಖರ್ಚು				
L EXPENDITURE IN CONNECTION WITH THE PAYMENT OF DECRETAL ACCOUNTS ARISING ON ACCOUNT OF BUILDINGS AND PROPERTIES ACQUI- RED FOR UNION PURPOSES— (CHARGED) ಬಿಲ್ಡಿಂಗ್‌ಗಳ ಪಾವತಿಯ ಸಂಬಂಧಿಸಿದ ಡಿಕ್ರೆಟಲ್ ಖರ್ಚು ಮತ್ತು ಆಸ್ತಿಗಳ ಖರೀದಿಯಿಂದ ಉಂಟಾಗುವ ವಿವಿಧ ಖರ್ಚುಗಳ ಸಂಬಂಧಿಸಿದ ಡಿಕ್ರೆಟಲ್ ಖರ್ಚು (ಚಾರ್ಜ್)	2,10,814	10,000	16,000	10,000
M Deduct—AMOUNT RECOVERABLE FROM GOI TOWARDS PAYMENT OF DECRETAL AMOUNTS ON ACCOUNT OF ACQUISITION OF BUILDINGS AND PROPERTIES ACQUIRED FOR UNION PURPOSES—(CHARGED) ಕೇಂದ್ರ ಸರ್ಕಾರದಿಂದ ಪಡೆಯಬಹುದಾದ ಡಿಕ್ರೆಟಲ್ ಖರ್ಚುಗಳ ಪಾವತಿಯ ಸಂಬಂಧಿಸಿದ ಡಿಕ್ರೆಟಲ್ ಖರ್ಚು ಮತ್ತು ಆಸ್ತಿಗಳ ಖರೀದಿಯಿಂದ ಉಂಟಾಗುವ ವಿವಿಧ ಖರ್ಚುಗಳ ಸಂಬಂಧಿಸಿದ ಡಿಕ್ರೆಟಲ್ ಖರ್ಚು (ಚಾರ್ಜ್)	2,75,814	10,000	16,000	*
N REPAYMENT OF LOANS CREDITED TO REVENUE AND OF INTEREST THEREON ರಜವು ಮತ್ತು ಡಿಕ್ರೆಟಲ್ ಖರ್ಚುಗಳ ಪಾವತಿಯ ಸಂಬಂಧಿಸಿದ ಋಣಗಳ ಪಾವತಿ	105	.	500	500
Total k ಒಟ್ಟು { (Voted) (ವೋಟ) ... (Charged) (ಚಾರ್ಜ್) ..	27,07,662 430	95,76,700 10,000	95,80,200 5,000	1,21,78,000 20,000
k A REWARDS FOR DESTRUCTION OF WILD ANIMALS— ವಿವಿಧ ಪ್ರಾಣಿಗಳ ನಾಶಕ್ಕೆ ಪಡೆಯಬಹುದಾದ				
1 Bangalore Division ಬೆಂಗಳೂರು ವಿಭಾಗ	...	100	100	100
2 Mysore Division ಮೈಸೂರು ವಿಭಾಗ	...	200	...	200
3 Belgaum Division ಬೆಲ್ಗಾಂ ವಿಭಾಗ	...	100	100	100
4 Gulbarga Division ಗುಲ್ಬರ್ಗಾ ವಿಭಾಗ	...	100	100	100
Total k A ಒಟ್ಟು	...	500	300	400

* Shown under the Minor Head "P. Deduct—Amounts recovered from other Governments." "ಇತರ ಸರ್ಕಾರಗಳಿಂದ ಪಡೆಯಬಹುದಾದ ಡಿಕ್ರೆಟಲ್ ಖರ್ಚುಗಳ ಪಾವತಿಯ ಸಂಬಂಧಿಸಿದ ಡಿಕ್ರೆಟಲ್ ಖರ್ಚು" ಅಡಿಯಲ್ಲಿ ತೋರಿಸಲಾಗಿದೆ.

71. MISCELLANEOUS

ಸಂಕೀರ್ಣ

Minor, Sub and Detailed Heads of Appropriation ವಿವಿಧೋದ್ದೇಶದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimated ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
k. Miscellaneous and Unforeseen Charges ವಿವಿಧ ಮತ್ತು ಅನಿರೀಕ್ಷಿತ ವೆಚ್ಚಗಳು				
k. C. OTHER ITEMS— ಇತರ ಬಾಬುಗಳು—				
1 Subvention to Mysore State Finance Corporation towards the Guarantee of Minimum Dividends ಕನಿಷ್ಠ ಲಾಭಾಂಶದ ಖಾತರಿ ಬಗ್ಗೆ ಮೈಸೂರು ವಿತ್ತೀಯ ನಿಗಮಕ್ಕೆ ಆರ್ಥಿಕ ಸಹಾಯ	5,000
2 OTHER ITEMS— ಇತರ ಬಾಬುಗಳು—				
(Voted) (ಪುರಸ್ಕೃತ) ...	60,324	2,00,000	10,77,700	2,50,000
(Charged) (ಪ್ರಭೃತ) ...	430	10,000	5,000	10,000
3 <i>Ex-gratia</i> payments to Sugar Factories in lieu of Purchase Tax on Sugar exported outside India. ಭಾರತದಿಂದ ರಫ್ತಾಗುವ ಸಕ್ಕರೆಯ ಮೇಲೆ ಖರೀದಿ ತೆರಿಗೆಯ ಬದಲಾಗಿ ಸಕ್ಕರೆ ಕಾರ್ಖಾನೆಗಳಿಗೆ ಅನುಗ್ರಹ ಧನ ಪಾವತಿ	4,00,000	1,00,000	3,00,000
4 Expenditure on account of Compensation paid for Lands etc., acquired in connection with Development of Mangalore Port. ಮಂಗಳೂರು ಬಂದರು ಅಭಿವೃದ್ಧಿ ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಯ ಬಗ್ಗೆ ಪರಿಹಾರ ಧನ ...	10,69,176	15,26,000	15,50,000	15,26,000
5 <i>Ex-gratia</i> payments to Individuals ಖಾಸಗಿ ವ್ಯಕ್ತಿಗಳಿಗೆ ಅನುಗ್ರಹಧನ ಪಾವತಿ	200	5,000	...
6 Expenditure on account of compensation payable to owners of land for acquisition of land for Industrial Development at certain places in the State ರಾಜ್ಯದ ಕೆಲವು ಪ್ರದೇಶಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಭೂ ಸ್ವಾಧೀನಕ್ಕಾಗಿ ಮಾಲೀಕರಿಗೆ ಕೊಡುವ ಪರಿಹಾರ ಧನ	10,12,029	70,00,000	63,50,000	70,00,000*
7 Rehabilitation of Gowlis in North-Kanara District ಉತ್ತರ ಕನ್ನಡ ಜಿಲ್ಲೆಯ ಗೌಳಿಗರ ಪುನರ್ವಸತಿಯ ವೆಚ್ಚಗಳು ...	5,00,000	(c)	(c)	(c)
o.o. { (Voted) (ಪುರಸ್ಕೃತ) ...	21,41,529	91,31,200	90,82,700	90,76,000
ಮುಂದುವರಿಯುವುದು { (Charged) (ಪ್ರಭೃತ) ...	430	10,000	5,000	10,000

* Includes a sum of Rs. 20.00 lakhs for Acquisition of Land at Mangalore, ಮಂಗಳೂರಿನಲ್ಲಿ ಭೂಸ್ವಾಧೀನಕ್ಕಾಗಿ 20.00 ಲಕ್ಷ ರೂ. ಸೇರಿದೆ.

EXPENDITURE ವ್ಯಯ

71. MISCELLANEOUS ಸಂಕೀರ್ಣ

Major Sub and Detailed Heads of Appropriation ವಿವಿಧ ಗಣನೀಯ ಒಳ ಮತ್ತು ಸೂಚಕ ಶಿಲ್ಪಗಳು	Accounts ಲೆಕ್ಕ 1969-70	Budget Estimates ಆಮಂತ್ರಣ ಆಯಾಮ 1970-71	Revised Estimates ಪರಿಷ್ಕೃತ ಆಮಂತ್ರಣ ಆಯಾಮ 1970-71	Budget Estimates ಆಮಂತ್ರಣ ಆಯಾಮ 1971-72
B F (ಮುಂದುವರಿದು) { (Voted) (ಪ್ರತ್ಯೇಕ) (Charged) (ಪ್ರತ್ಯೇಕ)	26 41 529	91,31 200	90 82 700	90,76,000
	430	10 000	5 000	10 000
k Miscellaneous and Unforeseen Charges ವಿವಿಧ ಮತ್ತು ಅನಿರೀಕ್ಷಿತ ವ್ಯಯಗಳು				
C OTHER ITEMS — ಇತರ ಒಂದು				
8 Ex gratia payments to dependents of Service personnel who are killed or permanently disabled in Action ಸೈನ್ಯದಲ್ಲಿ ಸತ್ತವರ ಅಥವಾ ಶಾಶ್ವತವಾಗಿ ಅಂಗ ಕೊರತೆಯಾದ ಅಧಿಕಾರಿಗಳ ಭವಿಷ್ಯದವರಿಗಾಗಿ			6,000	5 000
9 Construction of Roads and Land Development with assistance from World Food Programme ವಿಶ್ವ ಆಹಾರ ಅಭಿವೃದ್ಧಿ ಯೋಜನೆಯ ಸಹಾಯದೊಂದಿಗೆ ರಸ್ತೆಗಳ ನಿರ್ಮಾಣ ಮತ್ತು ಭೂ ಅಭಿವೃದ್ಧಿ		1 00 000	50 000	25,00,000
10 Acquisition of Land for construction of School Building on behalf of Janatha Shikshana Samithy ಜನತಾ ಶಿಕ್ಷಣ ಸಮಿತಿಗಾಗಿ ಶಾಲಾ ಕಟ್ಟಡ ನಿರ್ಮಾಣದ ಸಲುವಾಗಿ ಭೂ ಸಂಪಾದನೆಯ ವೆಚ್ಚ	18 650			
Deduct—Amount recoverable from Janatha Shikshana San ithy ಜನತಾ ಶಿಕ್ಷಣ ಸಮಿತಿಯಿಂದ ವಸೂಲಾಗುವ ಮೊತ್ತ	18 650			
Adhcc payment to the Ex Transport Co Ltd ಮಾಜಿ ಸಾರಿಗೆ ಸಂಸ್ಥೆಗೆ ಧನಾನುಗ್ರಹ				
Expend ture towards implementation of Land Army Scheme ಭೂ ಸೇನಾ ಯೋಜನೆಯ ಅನುಷ್ಠಾನದ ವೆಚ್ಚ			3 47 703	
Total k C { (Voted) (ಪ್ರತ್ಯೇಕ) (Charged) (ಪ್ರತ್ಯೇಕ)	26 41,509	92 31 200	5 00,000	
	430	10 000	1 20 81 000	10 000

71. MISCELLANEOUS

ಸಂಕೀರ್ಣ

Minor, Sub and Detailed Heads of Appropriation ವಿವಿಧೀಕರಣ ಉಪ, ಒಳ ಮತ್ತು ಸಡಿಲಕರ ಒ.ಸಿ.ಒ.ಗಳೆಗಳು	Accounts ಲೆಕ್ಕ 1960-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. Civil Defence ವಿರ ರಕ್ಷಣೆ				
A. EXPENDITURE ON ACCOUNT OF IMPLEMENTATION OF CIVIL DEFENCE SCHEMES ವಿರ ರಕ್ಷಣಾ ಯೋಜನೆಗಳ ನಿರ್ಮಿಸುವ ವ್ಯಯ ...	98,882	1,41,000	1,39,000	1,06,500
B. COMPENSATION FOR VEHICLES ACQUIRED ON HIRE FROM PRIVATE PARTIES ಖಾಸಿಯವರಿಂದ ಬಾಡಿಗೆ ಪಡೆದುಕೊಂಡ ವಾಹನಗಳ ಬಗ್ಗೆ ಪರಿಹಾರ	1,000
C. DIRECTORATE OF CIVIL DEFENCE ವಿರ ರಕ್ಷಣ ಸಂಸ್ಥಾನಾಲಯ ...	52,646	70,800	65,000	1,03,500
D. Deduct-AMOUNT RECOVERED FROM OTHER GOVERNMENTS, DEPTS., ETC. ಮಾನ್ಯ ಇತರ ಸರ್ಕಾರಗಳು, ಇಲಾಖೆಗಳು, ಇತ್ಯಾದಿ ಯಿಂದ ಪಡೆಯುವ ಮೊತ್ತ ...	85,203	1,06,400	55,000	.
Total I. ಒಟ್ಟು ...	66,225	1,06,400	1,49,000	2,10,000
A. EXPENDITURE ON ACCOUNT OF IMPLEMENTATION OF CIVIL DEFENCE SCHEMES— ವಿರರಕ್ಷಣಾ ಯೋಜನೆಗಳ ನಿರ್ಮಿಸುವ ವ್ಯಯ—				
1 Fire Fighting Equipments etc. ಘನೋಪಕರಣ ಸಾಧನಗಳು, ಇತ್ಯಾದಿ ...	5,919	52,000	52,000	50,000
2 Electricity ವಿದ್ಯುಚ್ಛಕ್ತಿ	2,000	...	500
3 Report Centre and Report-Cum-Control Centres ವರದಿ ಕೇಂದ್ರ ಮತ್ತು ವರದಿ ಹಾಗೂ ನಿಯಂತ್ರಣ ಕೇಂದ್ರಗಳು ...	21,924	25,000	60,000	25,000
4 Wireless System ನಿರ್ದಿಷ್ಟ ...	105	25,000	25,000	20,000
5 Casualty Service ಅಪಘಾತ ಸೇವೆಗಳು ...	67,934	27,000	...	5,000
6 Allowance to Volunteers ಸ್ವಯಂ ಸೇವಕರ ಭತ್ಯೆಗಳು	10,000	2,000	6,000
Total I. A. ಒಟ್ಟು ...	98,882	1,41,000	1,39,000	1,06,500
C. DIRECTORATE OF CIVIL DEFENCE— ವಿರರಕ್ಷಣ ಸಂಸ್ಥಾನಾಲಯ—				
1 Es'tablishment Charges— ಸ್ಥಾಪನೆ ವೆಚ್ಚ—				
Pay of Officers ಅಧಿಕಾರಿಗಳ ವೇತನ ...	3,501	5,100	3,000	5,700
Pay of Establishment ಸ್ಥಾಪನೆ ವೇತನ ...	20,085	25,900	25,000	35,300
Dearness Allowance ಕುಟು ಭತ್ಯೆ ...	17,558	20,500	19,500	27,300
Other Allowances ಇತರ ಭತ್ಯೆ ...	2,658	4,300	5,000	15,000
2 Travelling Allowance ಪ್ರವಾಸ ಭತ್ಯೆ ...	602	500	500	700
3 Other Charges ಇತರ ವೆಚ್ಚ ...	8,242	14,500	12,000	19,500
Total I. C. ಒಟ್ಟು ...	52,646	70,800	65,000	1,03,500

EXPENDITURE
ವ್ಯಯ

547

71 MISCELLANEOUS
ಸಂಕೀರ್ಣ

Minor Sub and Detailed Heads of Appropriation ಅನು-ವಿಭಾಗ ಮತ್ತು ವಿವರಣೆ	Accounts ಲೆಕ್ಕ 1969-70	Budget Est. mates ಆಯವ್ಯಯ 1970-71	Revised Est. mates ಸಂಸ್ಕರಣೆ 1970-71	Budget Est. mates ಆಯವ್ಯಯ 1971-72
m State Lotteries ರಾಜ್ಯ ಲಾಟರಿ				
MYSORE STATE LOTTERY ಮೈಸೂರು ರಾಜ್ಯದ ಲಾಟರಿ				
1 Establishment Charges-- ಸ್ಥಾಪನೆ ವೆಚ್ಚ--				
Pay of Officers ಅಧಿಕಾರಿಗಳ ವೇತನ		2 700	7 000	7 900
Pay of Establishment ಸ್ಥಾಪನೆ ವೆಚ್ಚ	1 790	10 000	9 500	10 700
Dearness Allowance ಹಿರಿತನ ಭತ್ಯೆ	882	5 700	6 000	6 800
Other Allowances ಇತರ ಭತ್ಯೆ	151	1 000	1 700	3 500
2 Travelling Allowance ಪ್ರಯಾಣ ಭತ್ಯೆ		5 600	2 500	4 000
3 Other Charges ಇತರ ವೆಚ್ಚ	4 854	5 000	1 000	20 000
5 Printing of Tickets ಟಿಕೆಟ್ ಮುದ್ರಣ	53 609	18,00 000	9 20 000	8 00 000
6 Payment of Prize amounts ಬಹುಮಾನ ಮೊತ್ತಗಳ ವಿನಿಮಯ	36 34 356	2 35 00 000	2 93 00 000	2 25 00 000
7 Payment of Commission to the Agents ಏಜೆಂಟ್‌ಗಳಿಗೆ ಕಮಿಷನ್ ವಿನಿಮಯ	57 57,571	1,50 00 000	1 75 00 000	1 70 00 000
8 Miscellaneous ವಿವಿಧ	69 072	20 000	55 000	30 000
Total m ಒಟ್ಟು	95 05 290	4 04 50 000	4 78 03 300	4 03 88 200
p Deduct — Amounts recovered from other Governments Departments etc ಮಾನ್ಯ ಸರ್ಕಾರದ ಇತರ ವಿಭಾಗಗಳಿಂದ ಪಡೆಯಲಾಗುವ ಮೊತ್ತ				
1 District Soldiers' Salaries and Airmen's Boards ಜಿಲ್ಲಾ ಸೈನಿಕ ವೇತನ ಮತ್ತು ವ್ಯವಹಾರ ಮಂಡಳಿಗಳು				
2 Rehabilitation of Displaced persons ಸರ್ಕಾರದ ವಿನಿಮಯ ಪೂರೈಕೆಯಿಂದ				
3 Deportation ಜಿಲ್ಲಾ ಮಂಡಳಿಗಳು				6 000
4 Decretal amount on Acquisition of Buildings and Properties Acquired for Union purposes (Charged) ಒಕ್ಕೂಟ ಸರ್ಕಾರದ ಮೂಲಕ ಪಡೆಯಲಾಗುವ ಸ್ವತ್ತಿನ ಮೇಲಿನ ವ್ಯಯ ಮತ್ತು ಅಧಿಕಾರ ನಿರೀಕ್ಷಿಸಿದ ಅಧಿಕಾರ ಮೊತ್ತ (ಪ್ರತ್ಯೇಕ)				10,000
5 Civil Defence ಜಿಲ್ಲಾ ರಕ್ಷಣೆ				1 02 400
Total p ಒಟ್ಟು				1,15 000

EXPENDITURE

೨೫೦

DEMAND No. 40—COMMUTATION OF PENSIONS.

ಅನುಮತಿಸಿದ ಡಿಮಾಂಡ್ ನಂ. 40—ಪೆನ್ಷನ್, ವಿಸ್ತೃತ ಪರಿಷ್ಕರಣೆ

ESTIMATE OF THE AMOUNTS REQUIRED FOR EXPENDITURE DURING 1971-72
 1971-72ರ ಅವಧಿಯಲ್ಲಿ ವ್ಯಯಿಸಬೇಕಾದ ಅಂದಾಜು

Demand for Grant (Voted) Rs.
 ಅನುಮತಿಸಿದ ಡಿಮಾಂಡ್ (ವ್ಯಕ್ತ) ... ರೂ. 28,94,000

72. COMMUTATION OF PENSIONS

ಪೆನ್ಷನ್, ವಿಸ್ತೃತ ಪರಿಷ್ಕರಣೆ

Vote Part of Appropriation ಅನುಮತಿಸಿದ ಡಿಮಾಂಡ್ ಭಾಗ	Accounts of 1970-71	Budget Estimate ಅಂದಾಜು 1970-71	Revised Estimate ಅಂದಾಜು 1970-71	Budget Estimate ಅಂದಾಜು 1971-72
Amount transferred from "120 Payments of Commuted Value of Pension" ಇಲ್ಲಿ 120 ಪಾವತಿಗಳ ಮೂಲಕ ವಿಸ್ತೃತ ಪರಿಷ್ಕರಣೆ ಮಾಡಿದ ಅನುಮತಿಸಿದ ಡಿಮಾಂಡ್ ಭಾಗದಿಂದ ವಿಸ್ತೃತ ಪರಿಷ್ಕರಣೆ ಮಾಡಿದ ಅನುಮತಿಸಿದ ಡಿಮಾಂಡ್ ಭಾಗದಿಂದ				
(Vote) (ವ್ಯಕ್ತ) ...	26,55,512	24,40,000	23,94,000	28,94,000
Total: 72 (Vote) ಒಟ್ಟು 72 (ವ್ಯಕ್ತ) ...	26,55,512	24,40,000	28,94,000	28,94,000

*Amount transferred from the "Charge Section" under "120 Payments of Commuted Value of Pension"

ಇಲ್ಲಿ 120 ಪಾವತಿಗಳ ಮೂಲಕ ವಿಸ್ತೃತ ಪರಿಷ್ಕರಣೆ ಮಾಡಿದ ಅನುಮತಿಸಿದ ಡಿಮಾಂಡ್ ಭಾಗದಿಂದ ವಿಸ್ತೃತ ಪರಿಷ್ಕರಣೆ ಮಾಡಿದ ಅನುಮತಿಸಿದ ಡಿಮಾಂಡ್ ಭಾಗದಿಂದ ರೂ. 2,05,000

DEMAND No 41—MISCELLANEOUS COMPENSATIONS AND ASSIGNMENTS

ಅಭಿಯಾನ ಕ್ರಮ 41—ವಿವಿಧ ನಷ್ಟ ಪರಿಹಾರ ಮತ್ತು ಹಸ್ತಾಂತರಗಳು

ESTIMATE OF THE AMOUNTS REQUIRED FOR EXPENDITURE DURING 1971-72
1971-72 ರ ವರ್ಷದಲ್ಲಿ ವ್ಯಯಕ್ಕೆ ಬೇಕಾಗುವ ಶೇಖರಣೆ ಅಂದಾಜು

Total of sums Charged ಪ್ರಭೃತ ಹಣದ ಒಟ್ಟು	Rs ರೂ	15 00,000
Demand for Grant (Voted) ಅನುದಾನಕ್ಕೆ ಅಭಿಯಾನ (ಪ್ರಶಸ್ತ) ತ	Rs ರೂ	1,70,50,000

76 OTHER MISCELLANEOUS COMPENSATIONS AND ASSIGNMENTS

ಇತರ ವಿವಿಧ ನಷ್ಟ ಪರಿಹಾರ ಮತ್ತು ಹಸ್ತಾಂತರಗಳು

Group Major and Minor Heads of Appropriation ವಿವಿಧೀಕರಣೆ ವರ್ಗ ಮತ್ತು ಉಪ-ವರ್ಗಗಳ ಸಂಕೇತ	Summary by Accounts ಲೆಕ್ಕ 1969-70	Budget Estimate ಅಂದಾಜು 1970-71	Revised Estimate ಸುಧಾರಿತ ಅಂದಾಜು 1970-71	Budget Estimate ಅಂದಾಜು 1971-72
A Payment of the Proceeds of Certain Taxes and Duties to Local Authorities ಸ್ಥಳೀಯ ಪ್ರಾಥಮಿಕ ವರ್ಗಗಳ ಕ್ಷೇತ್ರೀಯ ಕೇಂದ್ರಗಳ ಮತ್ತು ಉಳಿತಾಯ ಒಕ್ಕಪಳಯ ವಾಹಿನಿ				
a Entertainment Tax ಪೂರೈಕೆ ತೆರಿಗೆ	1 45 89 940	1 35 00 000	1 50,00 000	1 75 00 000
B Other Miscellaneous Assignments ಇತರ ವಿವಿಧ ಹಸ್ತಾಂತರ ನಷ್ಟ ಪರಿಹಾರ ಇತ್ಯಾದಿ				
b Land Revenue (Voted) ಭೂ ಕಂದಾಯ (ಪ್ರಶಸ್ತ) ತ	3 65 501	3 16 000	2,48 000	3 39 000
(Charged) (ಪ್ರಶಸ್ತ) ತ	.			
c. State Excise ರಾಜ್ಯದ ಉತ್ಪಾದನ ಶುಲ್ಕ		1,00 000	65 000	51 000
d. Taxes on Vehicles ವಾಹನ ತೆರಿಗೆ				
(Charged) (ಪ್ರಶಸ್ತ) ತ	13 92 600	15 00 000	15 00 000	15 00 000
e Miscellaneous,— ವಿವಿಧ				
(Voted) (ಪ್ರಶಸ್ತ) ತ	74 959	60 000	60 000	60 000
(Charged) (ಪ್ರಶಸ್ತ) ತ	
Total—76 (Voted) ಒಟ್ಟು (ಪ್ರಶಸ್ತ) ತ	1 49 70 400	1 39 76 000	1 53 73 000	1 79 50 000
(Charged) (ಪ್ರಶಸ್ತ) ತ	13 92 600	15 00 000	15 00 000	15 00 000
Net Total 76 ವಿಷಯ ಒಟ್ಟು	1 63 63 000	1 54 76 000	1 68 73 000	1 94 50 000
Add Recoveries ಒಪ್ಪಂದ ಪರಿಹಾರ				.
— Gross Total 76— (Voted) ಒಟ್ಟು (ಪ್ರಶಸ್ತ) ತ	1 49 70 400	1 39 76 000	1 53 73 000	1 79 50 000
(Charged) (ಪ್ರಶಸ್ತ) ತ	13 92 600	15 00 000	15 00 000	00 000

76. OTHER MISCELLANEOUS COMPENSATIONS AND ASSIGNMENTS

ಇತರ ವಿವಿಧ ನಷ್ಟ ಪರಿಹಾರ ಮತ್ತು ಹಸ್ತಾಂತರಗಳು

Group Minor, Minor and Sub-Heads of Appropriation ವಿವಿಧೋದ್ದೇಶ ಉಪ ಸಮೂಹ, ಮತ್ತು ಒಳ ಖರ್ಚುಗಳಿಗೆ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B Other Miscellaneous Assignments, Compensations, etc.— ಇತರ ವಿವಿಧ ಹಸ್ತಾಂತರ ನಷ್ಟ ಪರಿಹಾರ ಇತ್ಯಾದಿ—				
b. Land Revenue— ಭೂಕಂದಾಯ—				
I BANGALORE DIVISION— ಬೆಂಗಳೂರು ವಿಭಾಗ—				
1. Compensation in lieu of Beviz Deductions "ಬೆವಿಜ್" ವಸಾ ಬದಲಾಗಿ ಪರಿಹಾರ
2. Compensation to local Bodies (Charged) ಸ್ಥಳೀಯ ಸಂಸ್ಥೆಗಳಿಗೆ ಪರಿಹಾರ ಪ್ರಭೃತ—
3. Malnad Inam Payments ಮಲನಾಡು ಇನಾಮು ಸಂದಾಯಗಳು ...	7,106	8,500	8,500	8,000
4. Other Charges ಇತರ ವೆಚ್ಚ
Total B b (I) ಒಟ್ಟು ...	7,106	8,500	8,500	8,000
II MYSORE DIVISION— ಮೈಸೂರು ವಿಭಾಗ—				
1. Compensation in lieu of Beviz Deductions 'ಬೆವಿಜ್' ವಸಾ ಬದಲಾಗಿ ಪರಿಹಾರ, ...	1,14,181	1,00,500	52,500	1,00,000
2. Malnad Inam Payments ಮಲನಾಡು ಇನಾಮು ಸಂದಾಯಗಳು ...	7,884	...	11,000	...
3. Other Compensation— ಇತರ ಪರಿಹಾರಗಳು—				
Religious Institutions ಧಾರ್ಮಿಕ ಸಂಸ್ಥೆಗಳು ...	46,833	1,00,000	50,000	1,00,000
Total B b II ಒಟ್ಟು ...	1,68,898	2,00,500	1,13,500	2,00,000
III BELGAUM DIVISION— ಬೆಳಗಾವಿ ವಿಭಾಗ—				
1. Pensions in lieu of Resumed Lands ಪುನಃ ವಶಪಡಿಸಿಕೊಂಡ ಭೂಮಿಗಳ ಬದಲಾಗಿ ಪರಿಹಾರ ...	1,01,658	90,000	1,00,000	1,00,000
2. Inamdars and Other Grantees ಇನಾಮದಾರರು ಮತ್ತು ಇತರ ಸಹಾಯ ಪಡೆದಿರುವವರು ...	14,068	6,000	20,000	20,000
Total B b III ಒಟ್ಟು ...	1,15,726	96,000	1,20,000	1,20,000

EXPENDITURE ವ್ಯಯ

78. OTHER MISCELLANEOUS COMPENSATIONS AND ASSIGNMENTS ಇತರ ವಿವಿಧ ನಷ್ಟ ಪರಿಹಾರ ಮತ್ತು ಹಸ್ತಾಂತರಗಳು

Group Minor, Minor Sub Heads of Appropriation ವಿವಿಧೋದ್ದೇಶ ಉಪ ಸಮೂಹ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimate ಸರಿಪುಸ್ತಕ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
B. Other Miscellaneous Assignments Compensations—				
b Land Revenue— ಭೂವಹುವಾಸು—				
IV GULBARGA DIVISION— ಗುಲ್ಬರ್ಗಾ ವಿಭಾಗ—				
1. Rooms ಕುಳುಮುಗಳು	..			
2. Compensation in lieu of Beviz Deductions "ಬೆವಿಜ್" ಪಡೆದ ಉದ್ದೇಶ ಪರಿಹಾರ	..	2,000	1,000	2,000
3. Pensions in lieu of resumed Lands ವಸತಿ ಪರಿಹಾರದಿಂದ ಭೂಮಿಗಳ ಒಪ್ಪಂದದ ನಿವೃತ್ತಿ ವಸತಿ	..	12,305	8,000	8,000
Total B b IV ಒಟ್ಟು	..	1,466	1,000	1,000
Total B b (Voted) ಒಟ್ಟು (ಫಲಿತವ್ಯಯ)	..	13,771	11,000	11,000
(Charged) (ಪ್ರತ್ಯೇಕ)	..	3,05,501	3,16,000	3,39,000
c State Excise— ರಾಜ್ಯದ ಉತ್ಪಾದನ ಶುಲ್ಕ—	
Assignment of Excise Revenue Inamdars ಜಾಲದಿಂದ ಉತ್ಪಾದನ ಶುಲ್ಕ ರಾಜ್ಯಕ್ಕೆ ಹಸ್ತಾಂತರಣ	..	1,00,000	65,000	51,000
e Miscellaneous— ವಿವಿಧ				
Shal-e-Shart (Voted) ಪರ್ಶ-ಎ-ಶಾರ್ತ್ (ಫಲಿತವ್ಯಯ)	..	74,959	60,000	60,000
Conditional Grant) ಪ್ರತಿಷ್ಠಿತ ವಸತಿ ಅನುದಾನ	..	74,959	60,000	60,000
Total e ಒಟ್ಟು	
(Voted) (ಫಲಿತವ್ಯಯ)	..	60,000	60,000	60,000
(Charged) (ಪ್ರತ್ಯೇಕ)	..	60,000	60,000	60,000

76. OTHER MISCELLANEOUS COMPENSATIONS AND ASSIGNMENTS

ಇತರ ವಿವಿಧ ನಷ್ಟ ಪರಿಹಾರ ಮತ್ತು ಹಸ್ತಾಂತರಗಳು

Group Minor, Minor and Sub-Heads of Appropriation ವಿವಿಧೋದ್ದೇಶ ಉಪ ಸಮೂಹ, ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B Other Miscellaneous Assignments, Compensations, etc.— ಇತರ ವಿವಿಧ ಹಸ್ತಾಂತರ ನಷ್ಟ ಪರಿಹಾರ ಇತ್ಯಾದಿ.—				
b. Land Revenue— ಭೂಕಂದಾಯ—				
I BANGALORE DIVISION— ಬೆಂಗಳೂರು ವಿಭಾಗ—				
1. Compensation in lieu of Beviz Deductions “ ಬೆವಿಜ್ ” ವಜಾ ಬದಲಾಗಿ ಪರಿಹಾರ
2. Compensation to local Bodies (Charged) ಸ್ಥಳೀಯ ಸಂಸ್ಥೆಗಳಿಗೆ ಪರಿಹಾರ ಪ್ರಭೃತ—
3. Malnad Inam Payments ಮಾಲನಾಡು ಇನಾಮು ಸಂದಾಯಗಳು ...	7,106	8,500	8,500	8,000
4. Other Charges ಇತರ ವೆಚ್ಚ
Total B b (1) ಜುಮ್ಮಾ ...	7,106	8,500	8,500	8,000
II MYSORE DIVISION— ಮೈಸೂರು ವಿಭಾಗ—				
1. Compensation in lieu of Beviz Deductions “ ಬೆವಿಜ್ ” ವಜಾ ಬದಲಾಗಿ ಪರಿಹಾರ. ...	1,14,181	1,00,500	52,500	1,00,000
2. Malnad Inam Payments ಮಾಲನಾಡು ಇನಾಮು ಸಂದಾಯಗಳು ...	7,884	...	11,000	...
3. Other Compensation— ಇತರ ಪರಿಹಾರಗಳು—				
Religious Institutions ಧಾರ್ಮಿಕ ಸಂಸ್ಥೆಗಳು ...	46,833	1,00,000	50,000	1,00,000
Total B b II ಜುಮ್ಮಾ ...	1,68,898	2,00,500	1,13,500	2,00,000
III BELGAUM DIVISION— ಬೆಳಗಾವಿ ವಿಭಾಗ—				
1. Pensions in lieu of Resumed Lands ಪುನಃ ಪರಿಗಣಿಸಿಕೊಂಡ ಭೂಮಿಗಳ ಬದಲಾಗಿ ಪರಿಹಾರ ...	1,01,658	90,000	1,00,000	1,00,000
2. Inamdars and Other Grantees ಇನಾಮದಾರರು ಮತ್ತು ಇತರ ಸಹಾಯ ಹೊಂದಿರುವವರು ...	14,068	6,000	20,000	20,000
Total B b III ಜುಮ್ಮಾ ...	1,15,726	96,000	1,20,000	1,20,000

76. OTHER MISCELLANEOUS COMPENSATIONS AND ASSIGNMENTS

ಇತರ ವಿವಿಧ ನಷ್ಟ ಪರಿಹಾರ ಮತ್ತು ಪ್ರಸ್ತಾಪನೆಗಳು

Group Minor Appropriation ವಿಭಾಗೀಯ ಉಪ ಸಮೂಹ ಉಪ ವ್ಯಯ, ಒಳ ಶೀರ್ಷಿಕೆಗಳು	Minor Sub Heads of Appropriation ಉಪ ಸಮೂಹ ಉಪ ವ್ಯಯ, ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಂದವ್ಯಯ ಅಂದಾಜು 1970-71	Revised Estimates ಸಂಶ್ಲಿಷಿತ ಅಂದಾಜು 1970-71	Bud et Estimates ಆಂದವ್ಯಯ ಅಂದಾಜು 1971-72
B Other Miscellaneous Assignments Compensations--					
b Land Revenue-- ಭೂರಸಾಯಿ--					
IV GULBARGA DIVISION-- ಗುಲ್ಬರ್ಗಾ ವಿಭಾಗ--					
1.	Rusooms ಠಾಣುಮನೆಗಳು		2 000	1,000	2 000
2.	Compensation in lieu of Beviz Deductions "ಬೆವಿಜ್" ಮಾಡಿ ಅದರಲ್ಲಿ ವರಹಾರ	12,305	8 000	4,000	8,000
3.	Pensions in lieu of resumed Lands ವಸತಿ ವರಹಾರಿಗಾಗಿ ಭೂಮಿಗಾಗಿ ಅದರಲ್ಲಿ ನಿವೃತ್ತಿ ವೆತನ	1,466	1,000	1 000	1,000
	Total B b IV ಠಾಣು	13 771	11 000	6 000	11 000
	Total B b (Voted) ಠಾಣು (ನಿರೀಕ್ಷಿತ)	3 05 501	3 16 000	2 48 000	3 39 000
	(Charged) (ನಿರೀಕ್ಷಿತ)				
e State Excise-- ರಾಜ್ಯದ ಉತ್ಪಾದನ ಶುಲ್ಕ--					
Assignment of Excise Revenue to Inamdars ಇನ್‌ಅಮ್ದಾರ್ ಗಳಿಗೆ ಉತ್ಪಾದನ ಶುಲ್ಕ ರಾಜ್ಯದ ಪ್ರಸ್ತಾಪನೆಗಳು					
			1,00 000	65 000	51 000
e Miscellaneous-- ವಿವಿಧ					
1	Mshal-e-Shart (Voted) ಮಾಶಾಲ್-ಎ-ಶಾರ್ತ್ (ನಿರೀಕ್ಷಿತ)				
	(Conditional Grant) (ಪರಿಶೀಲನೆ ಮಾಡಿ ಅಂದಾಜು)	74,959	60 000	60 000	60 000
	Total e ಠಾಣು	74,959	60,000	60 000	60,000
	(Voted) (ನಿರೀಕ್ಷಿತ)				
	(Charged) (ನಿರೀಕ್ಷಿತ)				

DEMAND No. 42.
ಅಭಿಯಾಚನೆ ಕ್ರಮಾಂಕ 42.
COMPENSATION TO ZAMINDARS.
ಜಮೀನ್ದಾರರಿಗೆ ಪರಿಹಾರ

ESTIMATE OF THE AMOUNT REQUIRED FOR EXPENDITURE DURING 1971-72.
1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪ್ರಜ್ಞತ ಹಣದ ಜುಮ್ಮಾ	Rs. ರೂ
Demand for Grant (Voted) ಅನುದಾನಕ್ಕೆ ಅಭಿಯಾಚನೆ (ಪ್ರರಸ್ಕೃತ)	Rs. ರೂ	24,25,000

92. PAYMENT OF COMPENSATION TO LAND HOLDERS
ON THE ABOLITION OF THE ZAMINDARI SYSTEM.

ಜಮೀನ್ದಾರಿ ಪದ್ಧತಿಯ ರದ್ದಿಯಾಕಿ ಸಂಬಂಧದಲ್ಲಿ ಹಿಡುವಳಿದಾರರಿಗೆ ಪರಿಹಾರದ ಸಂವಾಯ

Sub Major, Minor Sub and Detailed Heads of Appropriation ವಿನಿಯೋಗದ ಒಳ ಪ್ರಧಾನ, ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
COMPENSATION ಪರಿಹಾರ				
I. ADVANCE COMPENSATION ಮುಂಗಡ ಪರಿಹಾರ				
(Charged) (ಪ್ರಜ್ಞತ)	4,65,000	8,14,000	...
(Voted) (ಪ್ರರಸ್ಕೃತ) ...	18,23,712	22,60,000	14,76,000	14,25,000
II. COMPENSATION TO LAND HOLDERS UNDER THE MYSORE LAND REFORMS ACT 1961 ಮೈಸೂರು ಭೂಸುಧಾರಣಾ ಅಧಿನಿಯಮ 1961 ರ ಮೇರೆಗೆ ಹಿಡುವಳಿದಾರರಿಗೆ ನೀಡಲಾಗುವ ಪರಿಹಾರ	10,00,000	...	10,00,000
III. DEFUNCT-RECEIPTS AND RECOVERIES ON CAPITAL ACCOUNT ಪನಾ-ಬಂಪವಾಳ ಲೆಕ್ಕದ ಸಂಬಂಧವಾದ ಜಮೆ ಮತ್ತು ಜಸೂರಿ ...	3,509
Grand Total—92 ಒಟ್ಟು—ಜುಮ್ಮಾ				
(Charged) (ಪ್ರಜ್ಞತ)	4,65,000	8,14,000	...
(Voted) (ಪ್ರರಸ್ಕೃತ) ...	18,20,203	32,60,000	14,76,000	24,25,000

92 PAYMENT OF COMPENSATION TO LAND HOLDERS ON THE ABOLITION OF THE ZAMINDARI SYSTEM

ಜಮೀನ್ದಾರಿ ಪದ್ಧತಿಯ ರದ್ದಿಯಾಗಿ ಸಂಬಂಧದಲ್ಲಿ ಹಿಡುವಳಿದಾರರಿಗೆ ಪರಿಹಾರ ಸಂದಾಯ

Minor, Sub and Detailed Heads of Appropriation ವಿವರಿಸಿದ ಉಪ ಒಳ ಮತ್ತು ಸವಿವರ ಖರ್ಚುಗಳಿಗಾಗಿ	Accounts ಲೆಕ್ಕ 1969 70	Budget Estimates ಆಮಂಜೂರು 1970 71	Revised Estimates ಪರಿಷ್ಕೃತ ಆಮಂಜೂರು 1970 71	Budget Estimates ಆಮಂಜೂರು 1971 72
COMPENSATION ಪರಿಹಾರ				
I ADVANCE COMPENSATION ಮುಂಗಡ ಪರಿಹಾರ				
1 Bangalore Division ಬೆಂಗಳೂರು ವಿಭಾಗ	1,06,990	2,00,000	2,00,000	2,00,000
2 Mysore Division ಮೈಸೂರು ವಿಭಾಗ	11,46,051	13,80,000	6,00,000	5,50,000
3 Belgaum Division ಬೆಳಗಾವಿ ವಿಭಾಗ	14,022	30,000	26,000	25,000
4 Gulbarga Division— ಗುಲ್ಬರ್ಗಾ ವಿಭಾಗ—	(Voted) (ಪ್ರಶಸ್ತ)	6 50,000	6,50,000	6,50,000
	(Charged) (ಪ್ರಭೃತ)	4,65,000	8,14,000	
Total — I ಒಟ್ಟು	{ (Charged) (ಪ್ರಭೃತ) (Voted) (ಪ್ರಶಸ್ತ)	18,23,712	22 80,000	14 78,000
4 Gulbarga Division— ಗುಲ್ಬರ್ಗಾ ವಿಭಾಗ—		4,65,000	8,14,000	14 25,000
(a) Compensation for Inams ಇನ್ಯಾಂಟಿಗನಿಗೆ ಪರಿಹಾರ	(Voted) (ಪ್ರಶಸ್ತ)	5,41,201	6,00,000	6,00,000
(b) Compensation for Jagirs— ಜಾಗೀರುಗಳಿಗೆ ಪರಿಹಾರ—			6,00,000	6,00,000
(i) Commutation Payments to Jagirs exclusively situated in Mysore State ಮೈಸೂರು ರಾಜ್ಯದಲ್ಲಿ ಮಾತ್ರ ಇರುವ ಜಾಗೀರುಗಳಿಗೆ ಪರಿವರ್ತನಾ ಸಂದಾಯ	(Voted) (ಪ್ರಶಸ್ತ)	15,443	50,000	50,000
(ii) Commutation Payments for mixed Jagirs ಮಿಶ್ರ ಜಾಗೀರುಗಳಿಗೆ ಪರಿವರ್ತನಾ ಸಂದಾಯ	(Charged) (ಪ್ರಭೃತ)	---	4,65,000	8,14,000
Total I 4 ಒಟ್ಟು	{ (Voted) (ಪ್ರಶಸ್ತ) (Charged) (ಪ್ರಭೃತ)	5 56,644	6,50,000	6,50,000
Compensation to Land Holders under the Mysore Land Reforms Act, 1961		4,65,000	8 14,000	
ಇತರ ಭೂಸುಧಾರಣಾ ಅಧಿನಿಯಮ 1961ರ ಮೇರೆಗೆ ಪರಿಹಾರದ ನಿವಾರಣೆಯ ಪರಿಹಾರ		---	---	---

DEMAND No 43

ಅಭಿಯಾಚನೆ ಕ್ರಮಾಂಕ 43

CAPITAL OUTLAY ON IMPROVEMENT OF PUBLIC HEALTH

ಜನಾರೋಗ್ಯ ಪಾಲನೆಗೆ ಬಡವಾಳ ವೆಚ್ಚ

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Demand for Grant (Voted)	Rs.
ಅನುದಾನಕ್ಕೆ ಅಭಿಯಾಚನೆ (ಪುರಸ್ಕೃತ)	ರೂ. 1,18,41,000

94. CAPITAL OUTLAY ON IMPROVEMENT OF PUBLIC HEALTH

ಜನಾರೋಗ್ಯ ಪಾಲನೆಗೆ ಬಡವಾಳ ವೆಚ್ಚ

Group Minor and Minor Heads of Appropriation ವಿನ್ಯೋಗದ ಉಪ ಸಮೂಹ ಮತ್ತು ಉಪ ಶೀರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
I. GOVERNMENT WORKS ಸರ್ಕಾರಿ ಕಾಮಗಾರಿಗಳು				
a. Water Supply Schemes ನೀರು ಸರಬರಾಯಿ ಯೋಜನೆಗಳು
b. Tools and Plant ಉಪಕರಣಗಳು ಹಾಗೂ ಸ್ಥಿರಯಂತ್ರ—				
Add—Tools and Plant Charges transferred from '50 Public Works' ಜಮಾ—'50 ಲೋಕೋಪಯೋಗಿ ಕಾಮಗಾರಿಗಳು' ಎಂಬ ಶೀರ್ಷಿಕೆಯಿಂದ ವರ್ಗಾಯಿಸಿದ ಉಪಕರಣಗಳು ಹಾಗೂ ಸ್ಥಿರಯಂತ್ರಗಳ ವೆಚ್ಚ	4,00,000
c. Development Schemes ಅಭಿವೃದ್ಧಿ ಕಾರ್ಯಗಳು	1,46,74,707	87,65,000	50,07,000	95,75,000
d. Establishment— ಸ್ಥಾಪನೆ—				
Add—Establishment Charges transferred from 50 'Public Works.' ಜಮಾ—'50 ಲೋಕೋಪಯೋಗಿ ಕಾಮಗಾರಿಗಳು' ಎಂಬ ಶೀರ್ಷಿಕೆಯಿಂದ ವರ್ಗಾಯಿಸಿದ ಸ್ಥಾಪನೆ ವೆಚ್ಚಗಳು...	...	15,00,000	16,00,000	17,00,000
e. Deduct—Expenditure written back to '30 Public Health' ವಜಾ—'30 ಜನಾರೋಗ್ಯ' ಎಂಬ ಶೀರ್ಷಿಕೆಗೆ ವ್ಯಯ ವನ್ನು ವರ್ಗಾಯಿಸಿದೆ
Total—94 (Net) ಜುಮ್ಮಾ—(ನಿವ್ವಳ)	1,46,74,707	1,02,65,000	66,07,000	1,16,75,000
Add—Recoveries ಜಮಾ—ವಸೂಲಿ	...	1,32,000	1,32,000	1,66,000*
Total—94 (Gross) ಜುಮ್ಮಾ—(ಸಕಲ)	1,46,74,707	1,03,97,000	67,39,000	1,18,41,000

*DETAILS OF RECOVERIES

ವಸೂಲಿ ವಿವರಗಳು

c (i) (c) A ... 1,66,000

DEMAND No 44—INDUSTRIAL AND ECONOMIC DEVELOPMENT

ಅಭಿಯಾನ ಕ್ರಮಾಂಕ 44—ಔದ್ಯಮಿಕ ಮತ್ತು ಆರ್ಥಿಕ ಅಭಿವೃದ್ಧಿ

Estimate of the Amounts required for Expenditure during 1971-72
1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Demand for Grant (Voted)
ಅನುದಾನಕ್ಕೆ ಅಭಿಯಾನ (ಪ್ರರಸ್ಥಿತ)

Rs
ರೂ 10,22,42,000

96 CAPITAL OUTLAY ON INDUSTRIAL AND ECONOMIC DEVELOPMENT

ಔದ್ಯಮಿಕ ಮತ್ತು ಆರ್ಥಿಕ ಅಭಿವೃದ್ಧಿಯ ಬಡವಾಳ ವೆಚ್ಚ

Summary by Minor Heads of Appropriation ವಿವಿಧ ಅನುದಾನ ಶೀರ್ಷಿಕೆಗಳ ಮೂಲಕ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುರಿಷ್ಟೀಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a Capital Outlay on Departmental Commercial Undertakings ಇಲಾಖಾ ವಾಣಿಜ್ಯೋದ್ಯಮ ಸಂಸ್ಥೆಗಳ ಬಡವಾಳ ವೆಚ್ಚ	9 53 32,946	20,15,000	8 81,000	22,50,000
b Investments in Government Commercial and Industrial Undertakings ಸರ್ಕಾರಿ ವಾಣಿಜ್ಯೋದ್ಯಮ ಮತ್ತು ಔದ್ಯಮಿಕ ಸಂಸ್ಥೆ ಗಳಲ್ಲಿ ವಿನಿಯೋಗಗಳು	8 35,00,000	2 27,00 000	4 47,00 000	1 20,00,000
c Investments In Other Commercial and Industrial Undertakings ಇತರ ವಾಣಿಜ್ಯೋದ್ಯಮ ಮತ್ತು ಔದ್ಯಮಿಕ ಸಂಸ್ಥೆಗಳಲ್ಲಿ ವಿನಿಯೋಗಗಳು	8 50,900	15,00,000	1 00 000	1,00,000
d Investments in Co operative Societies ಸಹಾಯಕ ಸಂಘಗಳಲ್ಲಿ ವಿನಿಯೋಗಗಳು	97 30,934	39,80,000	56,19 000	48,55 000
e Development Schemes ಅಭಿವೃದ್ಧಿ ಕಾರ್ಯಗಳು	5 56 20,696	5,53,55 000	5,91 78 000	8 32,14 000
Net Total—96 ಒಟ್ಟು ಒಟ್ಟು	5 26,67,784	8,55,50 000	11 04 78 000	10 23,19,000
Add—Recoveries ಪುನಃ ಪಡೆದ	9,95,64,925	20,000	38 07,000	23,000
Gross Total—96 ಒಟ್ಟು ಒಟ್ಟು	15 22*32,709	8,55,70,000	11,42,85,000	10 22,42 000

DETAILS FOR RECOVERIES
ಪುನಃ ಪಡೆದ ವಿವರ

BB Fisheries 23,000

96. CAPITAL OUTLAY ON INDUSTRIAL AND ECONOMIC DEVELOPMENT

ಔದ್ಯಮಿಕ ಮತ್ತು ಆರ್ಥಿಕ ಅಭಿವೃದ್ಧಿಯ ಬಂಡವಾಳ ವೆಚ್ಚ

Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Capital Outlay on Departmental Commercial Undertakings— ಇಲಾಖಾ ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ಬಂಡವಾಳ ವೆಚ್ಚ				
A. NORMAL.— ಸಾಮಾನ್ಯ				
1. SANDAL OIL FACTORY, MYSORE ಗಂಧದಣ್ಣೆ ಕಾರ್ಖಾನೆ, ಮೈಸೂರು ...	1,18,603	3,50,000	1,88,500	2,50,000
2. SILK FILATURE, KANAKAPURA ರೇಷ್ಮೆ ಫಿಲೇಚರ್, ಕನಕಪುರ ...	17,342	1,00,000	50,000	50,000
3. CENTRAL INDUSTRIAL WORKSHOP ಕೇಂದ್ರ ಇಂಡಸ್ಟ್ರಿಯಲ್ ವರ್ಕ್‌ಶಾಪ್ ...	8,752	25,000	12,000	1,50,000
4. GOVERNMENT SOAP FACTORY ಸರ್ಕಾರಿ ಸಾಬೂನು ಕಾರ್ಖಾನೆ ...	1,31,196	4,50,000	2,50,000	3,50,000
5. GOVERNMENTS ELECTRIC FACTORY ಸರ್ಕಾರಿ ವಿದ್ಯುತ್ ಕಾರ್ಖಾನೆ ...	1,43,903	4,00,000	1,50,000	3,00,000
6. GOVERNMENT SILK WEAVING FACTORY, MYSORE ಸರ್ಕಾರಿ ರೇಷ್ಮೆ ನೇಯ್ಗೆ ಕಾರ್ಖಾನೆ, ಮೈಸೂರು ...	11,587	50,000	10,000	50,000
7. MYSORE IMPLEMENTS FACTORY, HASSAN ಮೈಸೂರು ಉಪಕರಣ ಕಾರ್ಖಾನೆ, ಹಾಸನ ...	26,835	2,00,000	50,000	3,00,000
8. BOARD OF MINERAL DEVELOPMENT ಖನಿಜಾಭಿವೃದ್ಧಿ ಮಂಡಳಿ ...	2,549	10,000	4,000	...
9. GOVERNMENT SILK FILATURE, MYSORE ಸರ್ಕಾರಿ ರೇಷ್ಮೆ ಫಿಲೇಚರ್ ಕಾರ್ಖಾನೆ ಮೈಸೂರು ...	49,242	2,00,000	50,000	80,000
10. GOVERNMENT SILK FILATURE KOLLEGAL ಸರ್ಕಾರಿ ರೇಷ್ಮೆ ಫಿಲೇಚರ್ ಕಾರ್ಖಾನೆ ಕೊಳ್ಳೇಗಾಲ ...	3,383	50,000	30,000	25,000
11. GOVERNMENT CENTRAL WORKSHOP, MERCARA ಸರ್ಕಾರಿ ಕೇಂದ್ರ ಸೆಂಟ್ರಲ್ ವರ್ಕ್‌ಶಾಪ್, ಮಡಕೇರಿ ...	1,000	30,000	10,500	10,000
12. GOVERNMENT SPUN SILK MILLS, CHANNAPATNA ಸರ್ಕಾರಿ ಜೂಟು ರೇಷ್ಮೆ ಗಿರಣಿ, ಚನ್ನಪಟ್ಟಣ ...	6,987	50,000	50,000	2,00,000
13. SANDAL OIL FACTORY, SHIMOGA ಗಂಧದಣ್ಣೆ ಕಾರ್ಖಾನೆ, ಶಿಮೊಗ್ಗ ...	30,543	1,00,000	35,000	70,000
14. GOVERNMENT SILK FILATURES, T. NARA SIPUR ಸರ್ಕಾರಿ ರೇಷ್ಮೆ ಫಿಲೇಚರ್ ಟಿ. ನರಸಿಪುರ	50,000	2,00,000
15. GOVERNMENT SILK FILATURES, CHAMA- RAJANAGAR ಸರ್ಕಾರಿ ರೇಷ್ಮೆ ಫಿಲೇಚರ್ ಚಾಮರಾಜನಗರ	10,000	1,00,000
16. GOVERNMENT SILK FILATURES, SANEHE- MARANAHALLI ಸರ್ಕಾರಿ ರೇಷ್ಮೆ ಫಿಲೇಚರ್ ಸಂತೆಹರಿಹಳ್ಳಿ	25,000	75,000
17. GOVERNMENT SILK FILATURES MOMBALLY ಸರ್ಕಾರಿ ರೇಷ್ಮೆ ಫಿಲೇಚರ್ ಮೊಂಬಾಲ್ಯಾ	5,000	25,000
18. GOVERNMENT SILK FILATURES MUDIGONDUM ಸರ್ಕಾರಿ ರೇಷ್ಮೆ ಫಿಲೇಚರ್ ಮುಡಿಗೊಂಡಂ	15,000	15,000
TOTAL ಜುಮ್ಮಾ ...	5,51,922	20,15,000	9,95,000	22,50,000
a. B. Deduct—RECEIPTS AND RECOVERIES ON CAPITAL ACCOUNT ವಪಾ—ಬಂಡವಾಳ ಲೆಕ್ಕದ ನಂಬಂಧವಾಗಿ ಜಮೆ ಮತ್ತು ವಸೂಲ	9,58,84,868	...	1,14,000	...
TOTAL ಜುಮ್ಮಾ ...	9,53,32,946	20,15,000	8,81,000	22,50,000

ವ್ಯಯ

96 CAPITAL OUTLAY ON INDUSTRIAL AND ECONOMIC DEVELOPMENT.

ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯ ಬಡ್ಡಿಯ ವ್ಯಯ

Minor and sub-Heads of Appropriation ನಿರ್ದಿಷ್ಟ ಮತ್ತು ಅನಿರ್ದಿಷ್ಟ ಅಂಶಗಳು	Account ಲೆಕ್ಕ 1966-70	Budget Estimates ಆಯವ್ಯಯ ಅಂದಾಜು 1970-71	Revised Estimates ಸುಧಾರಿತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
b Investment in Government Commercial and Industrial Undertaking— ಸರ್ಕಾರಿ ವಾಣಿಜ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಡ್ಡುಗಳು—				
A NORMAL—ಸಾಮಾನ್ಯ				
1				
ಎಂಜಲಿಂಗ್				5 00,000
2. INVESTMENT IN SHARES OF MYSORE PORCELAIN LTD ಮೈಸೂರು ಪೋರಲೈನ್ ಸಂಸ್ಥೆಯಲ್ಲಿ ವಿಡ್ಡುಗಳು	40 00 000			
3 INVESTMENT IN MYSORE POWER CORPORATION ಮೈಸೂರು ವಿದ್ಯುತ್ ಸಂಸ್ಥೆಯಲ್ಲಿ ವಿಡ್ಡುಗಳು			1,00,00,000	
4 INVESTMENT IN SHARES OF N G E F LTD ಎನ್.ಜಿ.ಇ.ಎಫ್. ಸಂಸ್ಥೆಯಲ್ಲಿ ವಿಡ್ಡುಗಳು	4,80,00 000		1,00 00 000	
5 INVESTMENT IN FISHERIES CORPORATION ಮತ್ಸ್ಯ ಸಂಸ್ಥೆಯಲ್ಲಿ ವಿಡ್ಡುಗಳು		1,00,000		
6 INVESTMENT IN FORESTRY CORPORATION ಅರಣ್ಯ ಸಂಸ್ಥೆಯಲ್ಲಿ ವಿಡ್ಡುಗಳು		1,00,000	1,00 000	50,00,000
7 INVESTMENT IN MYSORE MINERALS, LTD. ಮೈಸೂರು ಕಲ್ಲು ಮತ್ತು ಖನಿಜ ನಿಗಮ ಸಂಸ್ಥೆಯಲ್ಲಿ ವಿಡ್ಡುಗಳು	50,00,000			
8. INVESTMENT IN MYSORE URBAN DEVELOPMENT CORPORATION ಮೈಸೂರು ನಗರಾಭಿವೃದ್ಧಿ ಸಂಸ್ಥೆಯಲ್ಲಿ ವಿಡ್ಡುಗಳು			1,00 000	25 00,000
9 INVESTMENT IN SHARE CAPITAL OF MYSORE IRON AND STEEL LIMITED BEADRAYATI ಮೈಸೂರು ಕಬ್ಬಿಣ ಮತ್ತು ಅಕ್ಕಿನ್ ಲಿಮಿಟೆಡ್ ಬೆಡ್ರಾಯತಿ ಸಂಸ್ಥೆಯಲ್ಲಿ ವಿಡ್ಡುಗಳು	2,50,00,000	2,00,00,000	1,75,00 000	
10 MYSORE STATE CONSTRUCTION CORPORATION LIMITED ಮೈಸೂರು ರಸ್ತೆ ಕಟ್ಟಡ ಕಾರ್ಯಾಲಯ, ಲಿಮಿಟೆಡ್	15,00,000	25,00,000	15,00,000	15,00,000
11. INVESTMENT IN KEMCO ಕೆಎಂಕೋ ಸಂಸ್ಥೆಯಲ್ಲಿ ವಿಡ್ಡುಗಳು			55,00,000	
12. INVESTMENT IN MYSORE STATE FINANCIAL CORPORATION ಮೈಸೂರು ರಾಜ್ಯ ಹಣಕಾಸು ನಿಗಮದಲ್ಲಿ ವಿಡ್ಡುಗಳು				25,00,000
Total b A ಒಟ್ಟು	8,33,00,000	2,27,00,000	4,47,00,000	1,20,00,000
11. B Deduct—				
Total b ಒಟ್ಟು	8,35 00,000	2,27,00,000	4 47,00,	

96. CAPITAL OUTLAY ON INDUSTRIAL AND ECONOMIC DEVELOPMENT
ಔದ್ಯಮಿಕ ಮತ್ತು ಆರ್ಥಿಕ ಅಭಿವೃದ್ಧಿಯ ಬಂಡವಾಳ ವೆಚ್ಚ

Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಖರ್ಚುಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
c. Investments in other Commercial and Industrial Undertakings— ಇತರ ವಾಣಿಜ್ಯೋದ್ಯಮ ಮತ್ತು ಔದ್ಯಮಿಕ ಸಂಸ್ಥೆಗಳಲ್ಲಿ ವಿನಿಯೋಗಗಳು—				
A. NORMAL.— ಸಾಮಾನ್ಯ—				
1. Mysore State Film Industries Development Corporation Ltd., ಮೈಸೂರು ರಾಜ್ಯದ ಚಲಚಿತ್ರೋದ್ಯಮಾಭಿವೃದ್ಧಿ ನಿಗಮ, ಲಿಮಿಟೆಡ್, ಸಂಸ್ಥೆಯ ಅಭಿವೃದ್ಧಿಗೆ-	10,00,000
2. OTHER MISCELLANEOUS INVESTMENTS ಇತರ ವಿವಿಧ ವಿನಿಯೋಗಗಳು	5,00,000	1,00,000	1,00,000
Total c. A ಜುಮ್ಮಾ	15,00,000	1,00,000	1,00,000
e. B. Deduct—RECEIPTS AND RECOVERIES ON CAPITAL ACCOUNT ಬಂಡವಾಳ ಲೆಕ್ಕದ ಸಂಬಂಧವಾಗಿ ಜಮೆ ಮತ್ತು ಪಸೂಲಿ ...	8,50,900
Total e ಜುಮ್ಮಾ ...	8,50,900	15,00,000	1,00,000	1,00,000

ವ್ಯಯ

96 CAPITAL OUTLAY ON INDUSTRIAL AND ECONOMIC DEVELOPMENT

ದೈನಂದಿನ ಮರು ಅರ್ಥಿಕ ಅಭಿವೃದ್ಧಿಯ ಒಂದವಕಳ ವ್ಯಯ

Minor and Sub Heads of Appropriation ವಿವರಣೆಗಳಿಗೂ ಉಪ ಮಕ್ಕಳು, ಒಳ ಲಿ.ಒ.ಒ.ಗಳಿಗೂ	Accounts ಲೆಕ್ಕ 1968-70	Budget Estimates ಆಯವ್ಯಯ ಆಂದಾಯ 1970-71	Revised Estimates ಸಂಸ್ಕೃತ ಆಂದಾಯ 1970-71	Budget Estimates ಆಯವ್ಯಯ ಆಂದಾಯ 19 1 72
d Investments in Co operative Societies ಸಹಕಾರ ಸಂಘಗಳಲ್ಲಿ ವಿಸ್ತರಣೆಗಳು				
1 NORMAL--ಸಾಮಾನ್ಯ				
1 ESTABLISHMENT OF REPATRIATES CO OPERATIVE FINANCE AND DEVELOPMENT BANK	1,00 000			
2 SHARE CAPITAL TO ALEX BANK ಅಲೆಕ್ಸ್ ಬ್ಯಾಂಕಿಗೆ ವೆರು ಒಂದವಕಳ		(a)		
3 SHARE CAPITAL TO CO OPERATIVE CENTRAL BANKS ಸಹಕಾರ ಸಂತ್ರಲ್ ಬ್ಯಾಂಕುಗಳಿಗೆ ವೆರು ಒಂದವಕಳ		(a)		
4 SHARE CAPITAL TO ENGINEER'S CO OPERATIVE CONSTRUCTION LTD ಇಂಜಿನಿಯರಿಂಗ್ ವ್ಯವಸ್ಥಾಪನ ಒಳವಕಳದ ಸಹಕಾರ ಸಂಘ ವೆರು ಒಂದವಕಳ	5,000			
5 SHARE CAPITAL TO SERVICE CO OPERA TIVE SOCIETIES ಸರ್ವಿಸ್ ಸಹಕಾರ ಸಂಘಗಳಿಗೆ ವೆರು ಒಂದವಕಳ		a)		
6 SHARE CAPITAL CONTRIBUTION TO HURKRI TALUK CO OPERATIVES RURAL ELECTRICAL SOCIETY LTD, ಹುರ್ಕರಿ ತಾಲ್ಲೂಕ್ ಗ್ರಾಮಾಭಿವೃದ್ಧಿ ವಿಜ್ಞಾನಪ್ರತಿ ಸಂಘಕ್ಕೆ ವೆರು ಒಂದವಕಳ			1 70,000	
7 KARNATAKA ENGINEERING CONSUMER CO OPERATIVE SOCIETS LTD , SURATHA KAR ಕರ್ನಾಟಕ ಇಂಜಿನಿಯರಿಂಗ್ ಒಳವಕಳದ ಸಹಕಾರ ಸಂಘಕ್ಕೆ ವೆರು ಒಂದವಕಳ	6 000			
8 SHARE CAPITAL TO CO OPERATIVE MARKETING SOCIETY LTD BANGALORE ಮೈಸೂರು ಕೋ.ಒ.ಒ.ಸಾ. ಸಹಕಾರ ಮಾರಾಟಕ್ಕೆ ಸಂಘಕ್ಕೆ ವೆರು ವೆರು ಒಂದವಕಳ ಬೆಂಗಳೂರು	65 00 000			
9 SHARE CAPITAL TO MYSORE STATE CO OPERATIVE MARKETING SOCIETIES LTD , BANGALORE ಮೈಸೂರು ರಾಜ್ಯದ ಸಹಕಾರ ಮಾರಾಟ ಕ್ಷಮಾ ಸಂಘ ಬೆಂಗಳೂರು ವೆರು ಒಂದವಕಳ			7 46 0'0	
10 SHARE CAPITAL TO MYSORE STATE MORTGAGE BANK LTD , ಮೈಸೂರು ಭೂ ಆವಕಳ-ಬ್ಯಾಂಕಿಗೆ ಆವಕಳ		(a)		
11 SHARE CAPITAL TO URBAN CO OPERATIVE BANK ನಗರ ಸಹಕಾರ ಬ್ಯಾಂಕಿಗೆ ವೆರು ಒಂದವಕಳ		(a)		
12 (a) SHARE CAPITAL TO MYSORE IMPLEMENTS FACTORY EMPLOYEES CO OPERATIVE SOCIETY LTD , HASSAN ಹಾಸನ ಉಪಕರಣೋಪಕರಣವು ಸಹಕಾರ ಸಹಕಾರ ಸಂಘಕ್ಕೆ ವೆರು ಒಂದವಕಳ			2,500	
13 SHARE CAPITAL CONTRIBUTION TO THE MYSORE STATE HOUSING CORPORATION ಮೈಸೂರು ರಾಜ್ಯ ಸ್ಥಿರ ನಿರ್ಮಾಣ ನಿಗಮಕ್ಕೆ ವೆರು ಒಂದವಕಳ		10 00,000	5 00,500	5 00,000
Total C O ಒಂದವಕಳ ಮುಂದುವರಿಯುವುದು	66,11 000	10 00,000	14,19,000	5,00,000

96. CAPITAL OUTLAY ON INDUSTRIAL AND ECONOMIC DEVELOPMENT

ಉದ್ಯಮ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲಿನ ಮೊತ್ತ

Minor and Sub Heads of Appropriation ಸೂಚನೆ ಮತ್ತು ಅಡಿಯ ಅಡಿಯಲ್ಲಿ	Accounts ಕೆ 196-70	Budget Estimates ಆಯಾ ಆಯ 1970-71	Revised Estimates ಮುಷುಷು 1970-71	Budget Estimates ಆಯಾ ಆಯ 1971-72
B. F.—Total ಮುಷುಷು—ಒಟ್ಟು: ...	85,11,000	10,60,000	14,19,000	5,00,000
d. Investments in Co-operative Societies ಮೂಲಕ ಸಂಘಗಳಲ್ಲಿ ಮೂಲಕ				
A. Normal—ಒಟ್ಟು				
14. SHARE CAPITAL CONTRIBUTION TO THE MYSORE STATE SCHEDULED CASTES AND SCHEDULED TRIBES CO-OPERATIVE HOUSING CORPORATION LTD. BANGALORE ಮೈಸೂರು ರಾಜ್ಯ ಸೂಚನೆ ಮತ್ತು ಸೂಚನೆ ಮತ್ತು ಸೂಚನೆ ಸಂಘಗಳಲ್ಲಿ ಮೂಲಕ ಮತ್ತು ಮೂಲಕ ಮೂಲಕ	25,00,000	25,00,000	25,00,000
15. SHARE CAPITAL CONTRIBUTION TO THE MYSORE STATE INDUSTRIAL CO-OPERATIVE BANKS AND DISTRICT CO-OPERATIVE BANKS ಮೈಸೂರು ರಾಜ್ಯ ಸೂಚನೆ ಮತ್ತು ಮೂಲಕ ಮತ್ತು ಮೂಲಕ ಮೂಲಕ	5,00,000	5,00,000	5,00,000
16. SHARE CAPITAL TO VANITHA CONSUMER CO-OPERATIVE SOCIETY LTD, DHARWAR ಮೂಲಕ ಮತ್ತು ಮೂಲಕ ಮೂಲಕ ಮತ್ತು ಮೂಲಕ ...	5,000
17. SHARE CAPITAL TO AGRICULTURE TO CO-OPERATIVE BANK LTD. SIDDAPUR ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ...	65,000
18. ESTABLISHMENT OF GRANULAR FERTILIZER PLANTS ಗ್ರಾನುಲರ ಮೂಲಕ ಮತ್ತು ಮೂಲಕ ಮತ್ತು ಮೂಲಕ ...	33,00,000
19. CONTRIBUTION TOWARDS SHARE CAPITAL OF SEED PRODUCERS PROCESSING/COM- SALE SOCIETIES ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು	30,000 (a)
20. CONTRIBUTION TOWARDS SHARE CAPITAL TO SERVICE AND REPAIR CENTRES OF AGL. MACHINERY ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು	3,00,000 (a)
21. CONTRIBUTION TOWARDS SHARE CAPITAL FOR EST. OF UNITS FOR FABRICATION OF AGL. IMPLEMENTS BY SELECTED MARKETING SOCIETIES ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು	25,000 (a)
22. CONTRIBUTION OF SHARE CAPITAL TOWARDS SMALL AND MEDIUM SIZED PROCESSING UNITS ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು	12,00,000	8,00,000 (a)
DEDUCT—RECEIPTS AND RECOVERIES ON CAPITAL ACCOUNT ಮೂಲಕ ಮತ್ತು ಮೂಲಕ ಮತ್ತು ಮೂಲಕ ಮತ್ತು ಮೂಲಕ ...	2,50,000	20,000
Total D. ಒಟ್ಟು	97,30,934	39,80,000	56,19,000	48,55,000

(a) Scheme assisted by N. C. D. C.

DEMAND No 45
ಅಭಿಯಾನ ಕ್ರಮಣೆ 45

CAPITAL OUTLAY ON IRRIGATION
ನಿರಾವರಿಯ ವೆಲಾ ಬುಡಕಾಳವ ವೆಚ್ಚ

ESTIMATE OF THE AMOUNTS REQUIRED FOR EXPENDITURE DURING 1971-72
1971-72 ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪುಸ್ತಕ ಹಣದ ಜುಮ್ಮಾ	Rs ರೂ	5 00 000
Demand for Grant (Voted) ಅನುವುಕ್ಕೆ ಅಭಿಯಾನ ಕ್ರಮಣೆ (ಪುಸ್ತಕ)	Rs ರೂ	29 39 50,000

99 CAPITAL OUTLAY ON IRRIGATION, NAVIGATION, EMBANKMENT AND DRAINAGE WORKS--(COMMERCIAL)

ನಿರಾವರಿಯ ಸೌಕರ್ಯವಾದ ಅಡಕಟ್ಟು ಮತ್ತು ಚರಂಡಿ ಕಾಮಗಾರಿಗಳ ಮೇಲೆ ಬುಡಕಾಳ ವೆಚ್ಚ--(ಶಾಖೆ)

Summary by Sub Major and Minor Heads ವಿಭಾಗೀಕರಣದ ಒಳ ಪ್ರಧಾನ ಮತ್ತು ಉಪ ಬಿ ವಿಭಾಗಗಳ ಮೇಲೆ	Accounts ಲೆಕ್ಕ 1963 70	Budget Estimates ಆಂದಾಜು 1970 71	Revised Estimates ಪರಿಷ್ಕೃತ ಆಂದಾಜು 1970 71	Budget Estimates ಆಂದಾಜು 1971 72
A IRRIGATION WORKS UNPRODUCTIVE ನಿರಾವರಿಯ ಕಾಮಗಾರಿಗಳು ಅನುಪ್ಪಾದ				
a Works ಕಾಮಗಾರಿಗಳು
b Establishment ಸ್ಥಾಪನೆ	
c Tools and Plant ಉಪಕರಣಗಳು ಮತ್ತು ಸ್ಥಿರವಸ್ತು		
d Suspense ಅನುಪ್ಪಾದ		
e Development Schemes ಅಭಿವೃದ್ಧಿ ಕಾರ್ಯಕ್ರಮಗಳು	Charged ವ್ಯಯ Voted ಪುಸ್ತಕ	10 0 0	8 65 000	5 00 0 0
	22 93 29 982	17 37 88 000	21 96 33 000	21 60 00 000
f Deduct—Receipts and Recoveries on Capital Account ಮಾತೃಕಾ ಖರ್ಚುಗಳ ಲೆಕ್ಕದ ಸಂಭವಿಸುವ ಮಾತೃಕಾ ವಸೂಲಿ				
Total—A Charged ಜುಮ್ಮಾ	4 43 455	10 000	8 65 000	5 00 00
	22 93 29 982	17 37 88 000	21 96 33 000	21 60 00 000
Total—99 (Net) Charged ಜುಮ್ಮಾ (ಉಪ್ಪಾದ)	4 43 455	10 000	8 65 000	5 00 000
	22 93 29 982	17 37,98 000	21 96 33 000	21 60 00 000
Add Recoveries ಜಮಾ ಮಾಡುವುದು	9 64 01 784	6 68 05 000	7 83 62 000	7 72 50 000
Total—99 (Gross) Charged ಜುಮ್ಮಾ (ಒಟ್ಟು)	4 43 455	10 000	8 65 000	5 00 000
	32 57 31 760	24 05 93 000	29 79 95 000	29 38 50 000

DETAILS OF RECOVERIES

ವಸೂಲಿಗಳ ವಿವರಗಳು

Suspense—Credits
ಅಮಾನತು—ಜಮಾReceipts and Recoveries on Capital Account
ಬಂಡವಾಳ ವೆಚ್ಚದ ಸಂಬಂಧವಾಗಿ ಜಮೆ ಮತ್ತು ವಸೂಲಿ

Suspense—Credits ಅಮಾನತು—ಜಮಾ		Receipts and Recoveries on Capital Account ಬಂಡವಾಳ ವೆಚ್ಚದ ಸಂಬಂಧವಾಗಿ ಜಮೆ ಮತ್ತು ವಸೂಲಿ	
		B.F.	7,08,89,000
Upper Krishna ಕೃಷ್ಣಾ ಮೇಲ್ದಂಡೆ	... 90,00,000	Bhadra ಭದ್ರಾ	... 95,000
Bhadra ಭದ್ರಾ	... 20,00,000	Ghataprabha Stage II ಘಟಪ್ರಭಾ ಹಂತ II	... 3,00,000
Kabini ಕಬಿನಿ	... 90,00,000	Malaprabha ಮಲಪ್ರಭಾ	... 7,50,000
Ghataprabha Stage II ಘಟಪ್ರಭಾ ಹಂತ II	... 2,16,60,000	Kabini ಕಬಿನಿ	... 8,00,000
Malaprabha ಮಲಪ್ರಭಾ	... 1,30,00,000	Tungabhadra Project (Left Bank) ತುಂಗಭದ್ರಾ ಯೋಜನೆ (ಎಡ ದಂಡೆ)	... 7,78,000
Tungabhadra Project Left Bank ತುಂಗಭದ್ರಾ ಯೋಜನೆ (ಎಡದಂಡೆ)	... 37,50,000	Rajolibanda ರಾಜೋಲಿಬಂದ	... 11,000
Tunga Anicut ತುಂಗಾ ಅಣೆಕಟ್ಟು	... 3,900	Tungabhadra Project (Right Bank) ತುಂಗಭದ್ರಾ ಯೋಜನೆ (ಬಲದಂಡೆ)	... 23,000
Tungabhadra Project (Right Bank) ತುಂಗಭದ್ರಾ ಯೋಜನೆ (ಬಲದಂಡೆ)	... 5,60,000	Hemavathi ಹೇಮಾವತಿ	... 3,00,000
Jambadahalla ಜಂಬದಹಳ್ಳಿ	... 100	Kanakanala ಕನಕನಾಳ	... 10,000
Harangi ಹಾರಂಗಿ	... 5,00,000	Suvarnawoathy Project ಸುವರ್ಣವತಿ ಯೋಜನೆ	... 6,77,000
Hemavathi ಹೇಮಾವತಿ	... 1,02,00,000	Harangi ಹಾರಂಗಿ	... 15,000
Tungabhadra (High Level Canal) Stage II ತುಂಗಭದ್ರಾ (ಉನ್ನತ ಮಟ್ಟದ ಕಾಲುವೆ) ಹಂತ II	... 12,00,000	Upper Krishna ಕೃಷ್ಣಾ ಮೇಲ್ದಂಡೆ	... 3,31,000
Kanhanjya Project	... 15,000	Tungabhadra (High Level Canal) Stage II ತುಂಗಭದ್ರಾ (ಉನ್ನತ ಮಟ್ಟದ ಕಾಲುವೆ) ಹಂತ II	... 25,000
		Gundal Project ಗುಂಡಾಲು ಯೋಜನೆ	... 1,34,000
		Establishment Charges of Special Land Acquisition Office. Shimoga ಶಿವಮೊಗ್ಗಿನ ವಿಶೇಷ ಭೂ ಸಂಪಾದನ ಕಚೇರಿಯ ಸ್ಥಾಪನೆ ವೆಚ್ಚ	... 12,000
Total C.O. ಜುಮ್ಮಾ ...	7,08,89,000	Total ಜುಮ್ಮಾ ...	7,78,50,000

ವ್ಯಯ

DEMAND NO 46

ಅಭಯಾಚರಣೆ ಕ್ರಮಾಂಕ 46

CAPITAL OUTLAY ON IRRIGATION—(NON-COMMERCIAL)

ನಿರೀಕ್ಷಿಸಿದ ಮೂಲಕ ಬಂಡವಾಳ ವೆಚ್ಚ—(ಅಭ್ಯಾಸವಲ್ಲದವು)

ESTIMATE OF THE AMOUNTS REQUIRED FOR EXPENDITURE DURING 1971-72

1971-72ರ ವರ್ಷವಿಡಲಿ ವೆಚ್ಚಕ್ಕೆ ಬೇಕಾಗುವ ಪಾವತಿ ವಾಚ

Demand for Grants (Voted)

Rs

ಅನುಬಂಧಕ್ಕೆ ಅಭಯಾಚರಣೆ (ಪರಿಷ್ಕರಣೆ)

ರೂ

94 00 000

100 CAPITAL OUTLAY ON IRRIGATION, NAVIGATION, EMBANKMENT AND DRAINAGE WORKS—(NON COMMERCIAL)

ನಿರೀಕ್ಷಿಸಿದ ನೌಕರ ವಾಚ ಅಂಶಕ್ಕೆ ಮತ್ತು ಚರಣಿ ಕಾಮಗಾರಿಗಳ ಮೇಲೆ ಬಂಡವಾಳ ವೆಚ್ಚ (ಅಭ್ಯಾಸವಲ್ಲದವು)

Summary of Major and Minor Heads of Appropriation ಮುಖ್ಯ ಮತ್ತು ಚರಣಿ ಕಾಮಗಾರಿಗಳ ಮೇಲೆ ಬಂಡವಾಳ ವೆಚ್ಚ	Accounts ಲೆಕ್ಕ 1969-70	Budget Estimates ಅಂದಾಜು 1970-71	Revised Estimates ಪರಿಷ್ಕರಣೆ 1971-72	Budget Estimates ಅಂದಾಜು 1971-72
A Irrigation Works— ನಿರೀಕ್ಷಿಸಿದ ಕಾಮಗಾರಿಗಳು—				
a Works ಕಾಮಗಾರಿಗಳು			47 19 000	
b Establishment— ಸಂಸ್ಥೆ				
Transferred from "50 Public Works" 50 ರೂಪಾಯಿಗಳ ಕಾಮಗಾರಿಗಳು ಮತ್ತು ಬಂಡವಾಳ ವೆಚ್ಚ		23 00 000	18 00 000	12 00 000
Tools and Plant ಉಪಕರಣಗಳು ಮತ್ತು ಸ್ಥಳೀಯ ವಸ್ತು				
Transferred from "50 Public Works" 50 ರೂಪಾಯಿಗಳ ಕಾಮಗಾರಿಗಳು ಮತ್ತು ಬಂಡವಾಳ ವೆಚ್ಚ		8 00 000	8 00 000	7 00 000
c Deduct—Expenditure written back to "44 I N E and D Works (Non Commercial) ಮತ್ತು 44 ನಿರೀಕ್ಷಿಸಿದ ನೌಕರ ವಾಚ ಅಂಶಕ್ಕೆ ಮತ್ತು ಚರಣಿ ಕಾಮಗಾರಿಗಳು (ಅಭ್ಯಾಸವಲ್ಲದವು) ಮತ್ತು ಬಂಡವಾಳ ವೆಚ್ಚಕ್ಕೆ ತೆಗೆದು ಕೊಂಡ ವ್ಯಯ			11 03 000	5 51 000
1 Development Schemes ಅಭಿವೃದ್ಧಿ ಕಾಮಗಾರಿಗಳು	2 8 76 545	1 63 00 000	1 63 02 000	75 00 000
Total—100 (Net) ಒಟ್ಟು—(ನಿವೃತ್ತ)	2 08 76 545	1 94 02 000	2 25 18 000	88 49 000
Add—Recoveries ಒಪ್ಪಂದವು			11 03 000	5 51 000
Total—100 (Gross) ಒಟ್ಟು—ಒಟ್ಟು	2 08 76 545	1 94 02 000	2 36 21 000	94 00 000

EXPENDITURE
ಪ್ರಯೋಗ

**DEMAND No. 47—CAPITAL ACCOUNT OF ELECTRICITY SCHEMES
OUTSIDE THE REVENUE ACCOUNT**

ಆಭಿಯೋಜನೆ ಕ್ರಮಾಂಕ 47—ರಾಜಸ್ವ ಲೆಕ್ಕದ ಹೊರಗಿನ ವಿದ್ಯುಚ್ಛಕ್ತಿ ಯೋಜನೆಗಳ ಬಂಡವಾಳದ ಲೆಕ್ಕ

ESTIMATE OF THE AMOUNTS REQUIRED FOR EXPENDITURE DURING 1971—72
1971—72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged ಪ್ರಭೃತ ಪಣದ ಜುಮ್ಮಾ	Rs. ರೂ.
Demand for Grant (Voted) ಆನಂದಾನಕ್ಕೆ ಆಭಿಯೋಜನೆ (ಪ್ರರಸ್ಕೃತ)	Rs. ರೂ.	25,00,000

101. CAPITAL OUTLAY ON ELECTRICITY SCHEMES

ವಿದ್ಯುಚ್ಛಕ್ತಿ ಯೋಜನೆಗಳ ಮೂಲಕ ಬಂಡವಾಳದ ವೆಚ್ಚ

Sub-Major and Minor Heads of Appropriation ವಿನಿಯೋಗದ ಒಳ ಪ್ರಧಾನ ಮತ್ತು ಉಪ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
A. Hydro-Electric Schemes ಜಲ-ವಿದ್ಯುತ್ ಯೋಜನೆಗಳು				
Development Schemes ಆಭಿವೃದ್ಧಿ ಕಾರ್ಯಗಳು				
Voted ಪ್ರರಸ್ಕೃತ ...	22,16,89,216	7,36,12,000	7,25,90,000	25,00,000
Charged ಪ್ರಭೃತ ..	50,42,755
Net Total 101 (Voted) ವೆಚ್ಚದ ಜುಮ್ಮಾ—(ಪ್ರರಸ್ಕೃತ) ...	22,16,89,216	7,36,12,000	7,25,90,000	25,00,000
Charged ಪ್ರಭೃತ ...	50,42,755
Add-Recoveries ವಸೂಲಿ-ವಸೂಲಿ ...	12,88,95,782	9,19,35,000	10,49,7,000	...
Gross Total (Voted) ಸಕಲ ಜುಮ್ಮಾ—(ಪ್ರರಸ್ಕೃತ) ...	35,05,24,998	16,55,47,000	17,75,07,000	25,00,000*
Charged ಪ್ರಭೃತ ...	50,42,755

*Provision for investigation of Projects by Water Resources Development Organisation and for Ghata-prabha (auvery Valley Power Development — Dam Site Power House — under the control of Chief Engineer (Irrigation) North and South. Other Hydro Electric Projects transferred to the Mysore Power Corporation Limited and Mysore State Electricity Board.

ವ್ಯಯ

DLMAND No 48—CAPITAL OUTLAY ON PUBLIC WORKS

ಅಭಿಯಾನಕ್ಕೆ ಕ್ರಮಾಂಕ 48-ಲೋಕ-ಸಮೀಕ್ಷಣಿ ಕಾರ್ಯಗಾರಿ ಮೇಲಣ ಒಂದಮಾಳವ ವೆಚ್ಚ

ESTIMATE OF THE AMOUNTS REQUIRED FOR EXPENDITURE DURING 1971-72

1971- 2ನೇ ವರ್ಷದ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums (Charged)	Rs
ಪ್ರಭುತ್ವ ಹಣದ ಮನ್ನಾ	ರೂ 1 00,000
Demand for Grant (Voted)	Rs
ಅಭಿಯಾನಕ್ಕೆ ಅಭಿಯಾನಕ್ಕೆ (ಪ್ರಭುತ್ವ)	ರೂ 4 16 86 000

103 CAPITAL OUTLAY ON PUBLIC WORKS

ಲೋಕ-ಸಮೀಕ್ಷಣಿ ಕಾರ್ಯಗಾರಿ ಮೇಲಣ ಒಂದಮಾಳವ ವೆಚ್ಚ

Summary by Minor Heads of Appropriation ಸೂಚಿಯ ಗಣದ ಅನುಬಂಧ-ಶೀರ್ಷಿಕೆ ನ ರೂಪ	Accounts ಲೆ ಗಳು 1969-70	Budget Estimates ಅಂದಾಜು ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimate ಅಂದಾಜು ಅಂದಾಜು 1971-72
a to i Original Works— ಮೂಲಕಾರ್ಯಗಳು—				
Buildings ಛಾಯಾಗೃಹಗಳು	3 48 629	1 05 000	1 01 000	1 00 000
Charged ಪ್ರಭುತ್ವ (Voted) ಪ್ರಭುತ್ವ	1,50 10,477	2 25 35 000	1 71 15 000	1 50,76 000
m Communications ಸಂಪರ್ಕಸಂಘಗಳು	4 36 232	8 40 000	6 29 000	4 11 000
n Establishment ಸ್ಥಾಪನೆ	15,71 542	81 00 000	63 00 000	25 00 000
o Tools and Plant ಅವಶ್ಯಕತೆಗಳು ಮತ್ತು ಸ್ವಲ್ಪಮಾತ್ರ	7 88 942			10,00 000
p Deduct—Receipts and Recoveries on Capital Account ಮಾನ್ಯತೆಗಳ ವೆಚ್ಚ ಸಂಬಂಧವಾಗಿ ಪಡೆ ಮತ್ತು ಮಾನ್ಯತೆ		70 000	70 000	70 000
q Deduct—Expenditure written back to Revenue ಮಾನ್ಯತೆಗಳ ವೆಚ್ಚ ಹಾಗೂ ಮೀಸಲಿನ ವೆಚ್ಚ		30 000	30 000	30 000
r Development Schemes ಅಭಿವೃದ್ಧಿ ಕಾರ್ಯಗಳು	5 14 41 780	5 57 95 000	4 84 75 000	2 26 99 000
Net Total 103 ವಿವರಣೆ ಮನ್ನಾ	3 48 629	1 05 000	1 01 000	1 00 000
Charged ಪ್ರಭುತ್ವ (Voted) ಪ್ರಭುತ್ವ	6 92 48 973	8 71 70 000	7,24 19 000	4 15 86 0 0
Add—Recoveries ಮಾನ್ಯತೆಗಳು		1 00 000	1 00 000	1 00 000
Gross Total—103 ಒಟ್ಟು ಮನ್ನಾ	3 48 629	1 05 000	1 00 000	1,00 000
Charged ಪ್ರಭುತ್ವ (Voted) ಪ್ರಭುತ್ವ	6 92 48 973	8 72 70 000	7 25 19 000	4 16 86 000

DETAIL OF RECOVERIES

ಮಾನ್ಯತೆಗಳ ವಿವರಣೆ

a	70 0 0
b	30,000
Total	1 00,000

EXPENDITURE
ವ್ಯಯ

DEMAND NO. 50.
ಅಭಿಯಾಚನೆ ಕ್ರಮಾಂಕ 50.

DEVELOPMENT OF MINOR PORTS.

ಉಪರೇವು ಪಟ್ಟಣಗಳ ಅಭಿವೃದ್ಧಿ

ESTIMATE OF THE AMOUNTS REQUIRED FOR EXPENDITURE DURING 1971—72.

1971—72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Demand for Grand (Voted)

Rs.

ಅನುದಾನಕ್ಕೆ ಅಭಿಯಾಚನೆ (ಪ್ರರಸ್ಕೃತ)

.... ರೂ. 50,00,000

110. CAPITAL OUTLAY ON PORTS.

ರೇವುಗಳ ಮೇಲಣ ಬಂಡವಾಳ ವೆಚ್ಚ

Minor Head of Appropriation ವಿನಿಯೋಗದ ಉಪ ಶಿರ್ಷಿಕೆ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Development Schemes ಅಭಿವೃದ್ಧಿ ಕಾರ್ಯಗಳು ...	16,53,490	50,00,000	30,00,000	50,00,000
Total-110 ಜುಮಾ ...	16,53,490	50,00,000	30,00,000	50,00,000

DEMAND No 50-A

CAPITAL OUTLAY ON ROAD AND WATER TRANSPORT SCHEMES

ಅಭಿವೃದ್ಧಿ ಕ್ರಮ ಕ 50-A ರಸ್ತೆ ಮತ್ತು ಜಲಸಾರಿಗೆ ಯೋಜನೆಗಳ ಮೇಲಣ ಬಡವಣಾಲ ವೆಚ್ಚ

ESTIMATES OF THE AMOUNTS REQUIRED FOR EXPENDITURE DURING 1971-72
1971-72 ನ ವರ್ಷದಲ್ಲಿ ವೆಚ್ಚಕ್ಕೆ ಬೇಕಾಣಬ ಾವಣ ಅಣವಣ

Dev and for Grants (Vote)
ಅಣವಣ-ಶಾಣಿ ಅಣವಣ-ತಿ (ವರಶ್ಚಯ)

Rs
ರೂ 5 00 000

114 CAPITAL OUTLAY ON ROAD AND WATER TRANSPORT SCHEMES

ರಸ್ತೆ ಮತ್ತು ಜಲಸಾರಿಗೆ ಯೋಜನೆಗಳ ಮೇಲಣ ಬಡವಣಾಲ ವೆಚ್ಚ

Summary by sub Major and Minor Heads of Appr priat on ವಣಿವಣಿಗಣದ ಲಃ ಪ್ರಧಾಣ ಮತ್ತು ಲಃ ಕ ಲಃ ಕಿಗಳಣ	Accto nts ಲಃ 1969-70	Budget Est mates ಅಣವಣವಣ ಅಣವಣವಣ 1970-71	Revised Est mates ವರಶ್ಚಯ ಅಣವಣವಣ 1970-71	Budget Estimates ಅಣವಣವಣ ಅಣವಣವಣ 1971 7*
A ROAD TRANSPORT ರಸ್ತೆ ಸಾರಣಿ				
Motor Transport Service ಮೋಟಾರು ಸಾರಣಿ ಸೇವೆ				
Gross Expenditure ಸಕಲ ವೆಚ್ಚ				
Deduct—Receipts and Recoveries on Capital Account ವಣಿ-ಉಣವಣಾಲ ಲಃವಣ ಉಣವಣ ಮತ್ತು ವಣಣಣಿಗಳಣ				
Net Expenditure ನಿವ್ವಣ ವೆಚ್ಚ				
B Water Transport ಜಲಸಾರಣಿ				
Water Transport Service ಜಲಸಾರಣಿ ಸೇವೆ				
Development Schemes ಅಣವಣವಣಿ ಮೋಟಾರಣಿಗಳಣ		5 00 000		5 00 000
Grand Tot 1-114 ಒಟ್ಟಣ-ಉಣವಣ		5 00 000		5 00 000

DEMAND No. 51

ಅಭಿಯಾಚನೆ ಕ್ರಮಾಂಕ 51

CAPITAL OUTLAY ON FORESTS

ಆರಣ್ಯಗಳ ಮೇಲಣ ಬಂಡವಾಳ ವೆಚ್ಚ

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Demand for Grant (Voted) Rs.
ಅನುದಾನಕ್ಕೆ ಅಭಿಯಾಚನೆ (ಪುರಸ್ಕೃತ) ... ರೂ. 42,00,000

119. CAPITAL OUTLAY ON FORESTS.

ಆರಣ್ಯಗಳ ಮೇಲಣ ಬಂಡವಾಳ ವೆಚ್ಚ

Summary by Minor Heads of Appropriation ವಿನಿಯೋಗದ ಉಪ ಶೀರ್ಷಿಕೆಗಳ ಸಾರಾಂಶ	Acc unts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
a. Communications and Buildings. ಸಂಪರ್ಕ ಸಾಧನಗಳು ಮತ್ತು ಕಟ್ಟಡಗಳು	...	10,00,000	4,00,000	20,00,000
b. Development Schemes ಅಭಿವೃದ್ಧಿ ಕಾರ್ಯಗಳು	10,28,043	14,00,000	13,35,000	22,00,000
Total—119 ಜುಮ್ಮಾ	10,28,043	24,00,000	17,35,000	42,00,000
Minor and Sub Heads of Appropriation ವಿನಿಯೋಗದ ಉಪ ಮತ್ತು ಒಳ ಶೀರ್ಷಿಕೆಗಳು				
a. Communications and Buildings— ಸಂಪರ್ಕ ಸಾಧನಗಳು ಮತ್ತು ಕಟ್ಟಡಗಳು—				
1 Divisional Forest Office Building, Dandeli	...	10,00,000	4,00,000	10,00,000
2 Divisional Forest Office Building, Yellappur
3 Circle Forest Office Building, Sirsi.
4. Construction of a Bridge over Kali River near Bommahalli on Bhagavathi Dandeli Road (Estimated Cost Rs. 8.00 lakhs.)	4,00,000
5. Formation of Road from Ta' a- cauvery to Kotenjeri (Estimated Cost Rs. 9.50 lakhs).	6,00,000
Total a.	...	10,00,000	4,00,000	20,00,000

EXPENDITURE
ವ್ಯಯ

DEMAND No 52
ಅಭಿಯಾನ ಕ್ರಮಾಂಕ 52

COMMUTED VALUE OF PENSIONS
ನಿವೃತ್ತಿ ಪತ್ರಗಳ ಪರಿವರ್ತನ ಮೌಲ್ಯ

ESTIMATE OF THE AMOUNT REQUIRED FOR EXPENDITURE DURING 1971-72
1971-72ನೇ ವರ್ಷದಲ್ಲಿ ವ್ಯಯಕ್ಕೆ ಬೇಕಾಗುವ ಪರಿಮಾಣದ ಅಂದಾಜು

Total of sums Charged
ಪ್ರಭೃತ ಹಣದ ಜುಮ್ಮಾ

Demand for Grant (Voted)
ಆಗುವುದಕ್ಕೆ ಅಭಿಯಾನಕ್ಕೆ (ಪ್ರಶಸ್ತ) ಮೌಲ್ಯದ ಸೌಧಾಯ

Rs. 2 26 000
ರೂ 26 88 000

120. PAYMENTS OF COMMUTED VALUE OF PENSIONS
ನಿವೃತ್ತಿ ಪತ್ರಗಳ ಪರಿವರ್ತನ ಮೌಲ್ಯದ ಸೌಧಾಯ

Summary by Minor Heads of Appropriation
ವಿನಿಯೋಗದ ಉಪ ಶಿರ್ಷಿಕೆಗಳ ನಾಲಾಕ

	Accounts ಲೆಕ್ಕ 1969-70	Budget Est mates ಅಂದಾಜು 1970-71	Revised Est mates ಪರಿಷ್ಕೃತ ಅಂದಾಜು 1970-71	Budget Est mates ಅಂದಾಜು 1971-72
Payments of Commuted Value of Pensions ನಿವೃತ್ತಿ ಪತ್ರಗಳ ಪರಿವರ್ತನ ಮೌಲ್ಯದ ಸೌಧಾಯ				
(a) Payments in India ಭಾರತದಲ್ಲಿ ಸಂದಾಯಗಳು				
Charged ಪ್ರಭೃತ (Voted) (ಪ್ರಶಸ್ತ)	2 13 913	1 81 000	2 26 000	2 26 000
Deduct—(1) Capital Expenditure transferred to 72 Commutation of Pensions within the Revenue Account — ಮಾ—(1)—72-ರೂಪದ ಲೆಕ್ಕದೊಳಗೆ ನಿವೃತ್ತಿ ಪತ್ರ ಗಳ ಪರಿವರ್ತನಾ ನಿಧಿ ಲೆಕ್ಕಕ್ಕೆ ವರ್ಗಾಯಿಸಿದ ಖರ್ಚುಗಳ ವ್ಯಯ	24 44 295	22 76 000	26 88 000	26 88 000
Charge 1 ಪ್ರಭೃತ (Voted) (ಪ್ರಶಸ್ತ)	2 11 227	1 64 000	2 06 000	2 06 000
Deduct—(2) Amount recovered from Other Governments— ಮಾ—(2) ಇತರ ಸರ್ಕಾರಗಳಿಂದ ಪಡೆದ ಮೊತ್ತಗಳು	24 44 285	22 76 000	26 88 000	26 88 000
Charged ಪ್ರಭೃತ	2 680	20 000	20 000	20 000
Deduct—(3) Amount of Equated Payments transferred to 65 Pensions and other Retirement Benefits within the Revenue Account — ಮಾ—(3) 65 ರೂಪದ ಲೆಕ್ಕದೊಳಗೆ ನಿವೃತ್ತಿ ಪತ್ರ ಮತ್ತು ಇತರ ನಿವೃತ್ತಿ ಪತ್ರಗಳಿಗೆ ಸಂಬಂಧಿಸಿದ ಲೆಕ್ಕಕ್ಕೆ ವರ್ಗಾಯಿಸಿದ ಸಮೀಕೃತ ಸುಧಾಯಗಳ ಮೊತ್ತಗಳು				
(Voted) (ಪ್ರಶಸ್ತ)	1 0, 439	1 09 000	1 09 000	1 12 000
120—Net expenditure outside the Revenue Account ಲೆಕ್ಕದ ಮೊತ್ತದ ನಿವೃತ್ತಿ ವ್ಯಯ	-1 05 439	-1 09 000	-1 09 000	-1 12 000
Add—Recoveries ಮಾ—ಮಾಪಿಗಳು	2 13 913	1 84 000	2 26 000	2 26 000
Charge 1 ಪ್ರಭೃತ (Vote 1) (ಪ್ರಶಸ್ತ)	25 49 724	23 85 000	27 97	2 26 000
Charge 1 ಪ್ರಭೃತ (Voted) (ಪ್ರಶಸ್ತ)	2 13 913	1 84 000		
Total 120 (Gross) ಮಾ—(ಜೊತೆ)	24 44 285	22 78 000		

120. PAYMENTS OF COMMUTED VALUE OF PENSIONS

ನಿವೃತ್ತಿ ವೇತನಗಳ ಪರಿವರ್ತನ ಮೌಲ್ಯದ ಸಂದಾಯ

Minor, Sub and Detailed Heads of Appropriation ವಿನಿಯೋಗದ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Payments of Commuted Value of Pensions— ನಿವೃತ್ತಿ ವೇತನಗಳ ಪರಿವರ್ತನ ಮೌಲ್ಯದ ಸಂದಾಯ—				
(a) Payments in India— ಭಾರತದಲ್ಲಿ ಸಂದಾಯಗಳು—				
(i) Payments on account of officers who retired or proceeded on leave preparatory to retirement before 1st November 1956.— 1956ನೇ ನವೆಂಬರ್ 1ನೇ ದಿನಾಂಕಕ್ಕೆ ಮುಂಚೆ ನಿವೃತ್ತರಾದ ಅಥವಾ ನಿವೃತ್ತಿ ಪೂರ್ವ ರಜೆಯ ಮೇಲೆ ಹೋದ ಅಧಿಕಾರಿಗಳಿಗೆ ಸಂದಾಯಗಳು—				
A. Hyderabad Pensions ಹೈದರಾಬಾದು ವಿಶ್ರಾಂತಿ ವೇತನ				
(Voted) (ಪುರಸ್ಕೃತ) ...	3,918	5,000	3,000	3,000
B. Bombay Pensions before 1-4-1936 1-4-1936ನೇ ದಿನಾಂಕದ ಮುಂಚೆ ಮುಂಬಯಿ ವಿಶ್ರಾಂತಿ ವೇತನ				
(Voted) (ಪುರಸ್ಕೃತ)	200	200	200
BB. Bombay Pensions after 1-4-1936 1-4-1936ನೇ ದಿನಾಂಕದ ತರುವಾಯ ಮುಂಬಯಿ ವಿಶ್ರಾಂತಿ ವೇತನ				
(Voted) (ಪುರಸ್ಕೃತ)	2,000	2,000	2,000
C. Madras Pensions after 1-10-1953 1-10-1953ನೇ ದಿನಾಂಕಕ್ಕೆ ಮುಂಚೆ ಮದ್ರಾಸು ವಿಶ್ರಾಂತಿ ವೇತನ				
(Voted) (ಪುರಸ್ಕೃತ)
CC. Madras Pensions after 1-10-1953 1-10-1953ನೇ ದಿನಾಂಕದ ತರುವಾಯ ಮದ್ರಾಸು ವಿಶ್ರಾಂತಿ ವೇತನ				
(Voted) (ಪುರಸ್ಕೃತ)
Total a (i) (Voted) ಜುಮ್ಲಾ (ಪುರಸ್ಕೃತ) ...	3,918	7,200	5,200	5,200
(ii) Other Payments— ಇತರ ಸಂದಾಯ				
Payments to Mysore Pensioners ಮೈಸೂರು ವಿಶ್ರಾಂತಿ ವೇತನಗಳಿಗೆ ಸಂದಾಯಗಳು				
(Voted) (ಪುರಸ್ಕೃತ) ...	23,71,305	22,00,000	26,00,000	26,00,000
Total a (ii) (Voted) ಜುಮ್ಲಾ (ಪುರಸ್ಕೃತ) ...	23,71,305	22,00,000	26,00,000	26,00,000

ವ್ಯಯ

120 PAYMENTS OF COMMUTED VALUE OF PENSIONS

ನಿವೃತ್ತಿ ವೇತನಗಳ ಪರಿವರ್ತನ ಮೂಲ್ಯದ ಸಂದಾಯ

Minor Sub and Detailed Heads of Appropriation ನಿರ್ದಿಷ್ಟವಾದ ಅಥವಾ ಒಳ ಮತ್ತು ಸವಿವರ ಲಿ.ಒ.ಒ.ಗಳೆಗಳು	Accounts ಲೆಕ್ಕ 1967-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Payments of Commuted Value of Pensions— ನಿವೃತ್ತಿ ವೇತನಗಳ ಪರಿವರ್ತನ ಮೂಲ್ಯದ ಸಂದಾಯ				
(a) Payments in India— ಭಾರತದಲ್ಲಿ ಸಂದಾಯಗಳು				
(iii) Payments on account of officers who retired after 1 11 56 but who have rendered service prior to 1 11 56— 1 11 56ನೇ ದಿನಾಂಕದ ತರುವಾಯ ನಿವೃತ್ತರಾದ ಆದರೆ 1 11 56ನೇ ದಿನಾಂಕ ಮುಂಚೆ ಸೇವೆಯಲ್ಲಿಲ್ಲದ ಅಧಿಕಾರಿ ಗಳಿಗೆ ಸಂದಾಯಗಳು				
A Hyderabad ಹೈದರಾಬಾದ್ (Voted) (ಪ್ರಶಸ್ತ)	18 351	20 000	30 000	30,000
B Bombay before 1 4 36 1 4 36ನೇ ದಿನಾಂಕದ ತರುವಾಯ ಮುಂಚೆಯು (Voted) (ಪ್ರಶಸ್ತ)	11 452	18 000	18,000	18,000
BB Bombay after 1 4 36 1 4 36ನೇ ದಿನಾಂಕದ ತರುವಾಯ ಮುಂಚೆಯು (Voted) (ಪ್ರಶಸ್ತ)	34,673	19 000	25 700	25,700
C Madras before 1 10 53 1 10 53ನೇ ದಿನಾಂಕ ಮುಂಚೆ ಮದ್ರಾಸು (Voted) (ಪ್ರಶಸ್ತ)	1 208	2,800	2,900	2,900
CC Madras after 1 10 53 1 10 53ನೇ ದಿನಾಂಕದ ತರುವಾಯ ಮದ್ರಾಸು (Voted) (ಪ್ರಶಸ್ತ)	3 378	9 000	6 200	6,200
Total a (iii) (Voted) ಒಟ್ಟು (ಪ್ರಶಸ್ತ)	69 062	68 800	82 800	82 800
(iv) Payments to Other Governments under S R Act 1906— 1956ನೇ ಇಸವಿಯ ರಾಜ್ಯ ವ್ಯವಸ್ಥಾನಕ್ಕೆ ಅಧೀನವಾದ ಇತರ ಸರ್ಕಾರಗಳಿಗೆ ಸಂದಾಯಗಳು				
A Andhra Pradesh Charged ಆಂಧ್ರ ಪ್ರದೇಶ ಪ್ರಶಸ್ತ	1 88 401	1,50 000	1,90,000	1,90 000
B Maharashtra Charged ಮಹಾರಾಷ್ಟ್ರ ಪ್ರಶಸ್ತ	7,515	18 000	18,000	18,000
C Tamil Nadu Charged ತಮಿಳು ನಾಡು ಪ್ರಶಸ್ತ	17 997	16 000	18 000	18 000
Total iv) Charged ಒಟ್ಟು (ಪ್ರಶಸ್ತ)	2,13 913	1,84 000	2 26 000	2 26 000
Total a ಒಟ್ಟು { Charged { ಪ್ರಶಸ್ತ { (Voted) { (ಪ್ರಶಸ್ತ)	2 13 913 24 44 285	1,84,000 22,76,000	2,26,000	2,26 000 3 000

EXPENDITURE

ಒಟ್ಟು

DEMAND No. 53

ಆಭಿವೃದ್ಧಿ ಕ್ರಮಗಳು-53

CAPITAL OUTLAY ON SCHEMES OF GOVERNMENT TRADING.

ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಿನ ಮೂಲಭೂತ ವೆಚ್ಚ.

ESTIMATE OF THE AMOUNTS REQUIRED FOR EXPENDITURE DURING 1971-72

1971-72ರಲ್ಲಿ ಮೂಲಭೂತ ವೆ. ಕ್ಕೆ ಅಗತ್ಯವಾದ ಸರ್ಕಾರಿ ಅಂದಾಜು

Demand for Grant (Voted) ... Rs. 20,84,97,000
ಆನುಮಾನಕ್ಕೆ ಆಭಿವೃದ್ಧಿ (ವೋಟೆಡ್) ... ರೂ. 20,84,97,000

124. CAPITAL OUTLAY ON SCHEMES OF GOVERNMENT TRADING.

ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಿನ ಮೂಲಭೂತ ವೆಚ್ಚ.

Summary by sub-Major Heads ವಿಭಾಗೀಯ ಮಟ್ಟದ ಪ್ರಧಾನ ವಿಭಾಗಗಳ ಸಾರಾಂಶ	Accounts 1969-70	Budget Estimates 1970-71	Revised Estimates 1970-71	Budget Estimates 1971-72
A. GRAIN SUPPLY SCHEMES ಧಾನ್ಯ ಸರಬರಾಜು ಯೋಜನೆ	(14,29,25,170	(13,72,41,000	(15,12,41,000	(—)76,25,000
B. COMMUNITY DEVELOPMENT PROJECTS ಸಾಮಾಜಿಕ ಅಭಿವೃದ್ಧಿ ಯೋಜನೆಗಳು	...	1,000	1,000	1,000
C. MALARIA CONTROL ಮಲೇರಿಯಾ ನಿಯಂತ್ರಣ	7,91,307
D. FILARIA CONTROL ಫಿಲೇರಿಯಾ ನಿಯಂತ್ರಣ
E. SCHEME FOR THE PURCHASES AND DISTRIBUTION OF CHEMICALS AND PLANT PROTECTION EQUIPMENTS. ರಾಸಾಯನಿಕ ವಸ್ತುಗಳ ಮತ್ತು ಸಸ್ಯ ರಕ್ಷಣೆ ಸಾಧನಗಳ ಖರೀದಿ ಮತ್ತು ವಿತರಣೆ ಯೋಜನೆ.	23,74,039	10,000	50,10,000	...
F. COST OF MEDICAL BOOKS SUPPLIED TO MEDICAL COLLEGES UNDER THE COLOMBO PLAN— ಕೊಲಂಬೋ ಯೋಜನೆ ಅಡಿಯಲ್ಲಿ ವೈದ್ಯಕೀಶರ ಕಾಲೇಜುಗಳಿಗೆ ಒದಗಿಸಿದ ವೈದ್ಯಕೀಶರ ಪಠ್ಯಪುಸ್ತಕಗಳ ವೆಚ್ಚ
G. SCHEME FOR CONTROL OF DISEASES ANTI T.B. DRUGS SUPPLIED TO T. B. CLINICS BY GOVERNMENT OF INDIA UNDER THE NATIONAL T.B. CONTROL PROGRAMME. ರೋಗನಿರೋಧಕ ಯೋಜನೆಗಳ ಅಡಿಯಲ್ಲಿ ಕ್ಷಯ ರೋಗ ನಿರೋಧಕ ಔಷಧಿಗಳನ್ನು ಸರಬರಾಜು ಮಾಡುವ ಯೋಜನೆ. ಭಾರತ ಸರ್ಕಾರದವರು ಕ್ಷಯರೋಗ ಚಿಕಿತ್ಸಾ ಕೇಂದ್ರಗಳಿಗೆ ಒದಗಿಸಿದ ಕ್ಷಯರೋಗ ನಿರೋಧಕ ಔಷಧಿಗಳು	2,12,076
Total -- C. O. ಒಟ್ಟು -- ಮೂಲಭೂತ ವೆಚ್ಚ	(—)3,95,44,748	(—)3,72,00,000	(—)4,62,00,000	(—)76,24,000

124 CAPITAL OUTLAY ON SCHEMES OF GOVERNMENT TRADING

ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಿನ ಒಂದನೇ ವರ್ಷ

Summary by Sub Ma or Heads of Appropriation ವಿವರಿಸಿದ ಸಬ್ ಮಾರ್ಗದರ್ಶಿ ಅಥವಾ ಸಾರಾಂಶ	Accounts ಲೆಕ್ಕ 1969-70	Budget Est mates ಆದ ವ್ಯಯ ಆ ವರ್ಷ 19 0-71	Revised Est mates ಸುಧಾರಿತ ಆ ವರ್ಷ 19 0-71	Budget Est mates ಆದ ವ್ಯಯ ಆ ವರ್ಷ 1971
	(-) 3 95 44 748	(-) 3 72 00 000	(-) 4 60 00 000	(-) 76 24 000
H BULK PURCHASE OF MATERIAL AND EQUIPMENT FOR INTENSIFICATION OF FILARIA ERADICATION ಫಿಲಿಯರಿಯಾ ನಿರ್ಮೂಲನ ಕಾರ್ಯವನ್ನು ತೀವ್ರಗೊಳಿಸುವ ಸಲುವಾಗಿ ಮತ್ತು ಸಾಮಗ್ರಿಗಳ ಮತ್ತು ಸೂಲಕಗಳ ಒಡ್ಡುವಿಕೆ	27 210			
I BULK PURCHASE OF CONTRACEPTIVES AND EQUIPMENT FOR THE INTENSIFICATION OF THE FAMILY PLANNING PROGRAMME ಕುಟುಂಬ ಯೋಜನಾ ಕಾರ್ಯಕ್ರಮವನ್ನು ತೀವ್ರಗೊಳಿಸುವ ಗರ್ಭನಿರೋಧಕ ಸಾಧನಗಳ ಒಡ್ಡುವಿಕೆ	4 13 395			
J SCHEME FOR CONTROL OF VENEREAL DISEASES ಗುಪ್ತರೋಗ ನಿರೋಧಕ ಯೋಜನೆ				
K INDO NORWEGIAN PROJECT FISHERIES MATERIALS AND EQUIPMENT ಇಂಡೋ ನಾರ್ವೇಜಿಯನ್ ಯೋಜನೆ-ಮೀನು ಪುಗಾರಿ ಗಣಿ ಸ ಕನ ಸಾಧನಗಳ ಮತ್ತು ಸಾಧನ		1 00 000	1 66 000	1 00 000
L SUPPLY OF LOWCOST RADIO SETS TO THE VILLAGE WORKERS IN AREA SERVED BY THE FARM AND HOME UNITS OF ALL INDIA RADIO ಅಖಿಲ ಭಾರತ ಅಸಹಾಯಕ ಕೃಷಿ ಮತ್ತು ಗೃಹ ಉದ್ಯೋಗ ವಿಸ್ತರಣೆ ಸಮಿತಿ ಪ್ರದೇಶದಲ್ಲಿ ಇರುವ ವಿಕಿರಣ ಸಂಪನ್ಮೂಲ ವಿಸ್ತರಣೆ ಅಸಹಾಯಕ ಯೋಜನೆಗಳ ಒಡ್ಡುವಿಕೆ	44 030			
M ASSISTANCE TO AGRICULTURAL RESEARCH EDUCATION AND EXTENSION ORGANISATION ವ್ಯವಸಾಯ ಅಧ್ಯಯನ ವಿಸ್ತರಣೆ ಅಧ್ಯಯನ ಮತ್ತು ವಿಸ್ತರಣೆ ಸಂಘಟನೆ				
Total-124 (Net) ಒಟ್ಟು (ಒಟ್ಟು)	(-) 3 90 60 111	(3 71 00 000)	(-) 4 60 34 000	() 75 24 000
Add Recoveries ಒಟ್ಟು (ಒಟ್ಟು)	32 63 09 714	36 87 67 000	30 31 97 000	21 60 21 000
Total-124 (Gross) ಒಟ್ಟು (ಒಟ್ಟು)	28 72 49 603	33 16 67 000	25 71 63 000	20 84 97 000

DETAILS FOR ADD RECOVERIE
ಒಟ್ಟು ಒಟ್ಟು ಕುಳಿತು ವಿವರ

A b	31* 65 193	30 61 58 000	00 61 58 000	19 37 50 000
B b		1 000	1 000	1 000
C b		17 00 000	13 00 000	13 00 000
D b		3 00 000	1 00 000	3 00 000
E b	1 39 30 819	1 00 00 000	50,00 000	00 00 000
F b		10 000		
G b		0 50 000	1 00 000	1 00 000
H b		40 000	4	40 000
I b		3 00 000	5 00 00	000
J b		10 000		
M b	13 00			
Total	3* 63 09 714	36 87 67 000	30	

124. CAPITAL OUTLAY ON SCHEMES OF GOVERNMENT TRADING.

ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಣ ಬಂಡವಾಳ ವೆಚ್ಚ

Su Major, Minor, Sub and Detailed Heads of Appropriation ವಿವಿಧೋಗದ ಉಪ, ಒಳಪ್ರಧಾನ, ಒಳ ಮತ್ತು ಸವಿವರ ಶೀರ್ಷಿಕೆಗಳು	[Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. GRAIN SUPPLY SCHEMES ಧಾನ್ಯ ಸರಬರಾಜು ಯೋಜನೆ				
a. Gross Expenditure ಸಕಲ ವೆಚ್ಚ				
I. Common Suspense for Grain Supply Schemes— ಧಾನ್ಯ ಸರಬರಾಜು ಯೋಜನೆಗಳ ಸಂಬಂಧವಾದ ಸಾಮಾನ್ಯ ಆಮಾನತು				
Payments ಸಂದಾಯಗಳು ...	1,40,81,379
II. Transactions relating to the Composite State of Madras under the Andhra State Act 1953. 1953ನೇ ಇಸವಿಯ ಸಂಯುಕ್ತ ರಾಜ್ಯ (ಮದರಾಸು) ಮತ್ತು ಅಂಧ್ರ ರಾಜ್ಯ ಸಂಬಂಧವಾದ ಅಧಿನಿಯಮಕ್ಕೆ ಸಂಬಂಧಿಸಿದ ವ್ಯವಹಾರಗಳು—				
Payments ಸಂದಾಯಗಳು
III. Transaction relating to the transferred areas of former Bombay State under S. R. Act 1956— 1956ನೇ ಇಸವಿಯ ರಾಜ್ಯಗಳ ಪುನರ್ವಿಂಗಡಣೆಯ ಅಧಿನಿಯಮದ ಮೇರೆಗೆ ಹಿಂದಿನ ಮುಂಬಯಿ ರಾಜ್ಯ ದಿಂದ ವರ್ಗಾವಣೆಯಾದ ಪ್ರದೇಶಗಳಿಗೆ ಸಂಬಂಧ ಪಟ್ಟ ವ್ಯವಹಾರಗಳು—				
Payments ಸಂದಾಯಗಳು	1,000	1,000	1,000
IV. Transactions relating to the transferred areas of former Hyderabad State under S.R. Act 1956— 1956ನೇ ಇಸವಿಯ ರಾಜ್ಯಗಳ ಪುನರ್ವಿಂಗಡಣೆಯ ಅಧಿನಿಯಮದ ಮೇರೆಗೆ ಹಿಂದಿನ ಹೈದರಾಬಾದು ರಾಜ್ಯ ಗಾರ್ವಣಿಯಾದ ಪ್ರದೇಶಗಳಿಗೆ ಸಂಬಂಧಪಟ್ಟ ವ್ಯವಹಾರಗಳು—				
Payments ಸಂದಾಯಗಳು	1,000	1,000	1,000
V. Transactions relating to the transferred areas of former Madras State under S. R. Act 1956— 1956ನೇ ಇಸವಿಯ ರಾಜ್ಯಗಳ ಪುನರ್ವಿಂಗಡಣೆಯ ಅಧಿನಿಯಮದ ಮೇರೆಗೆ ಹಿಂದಿನ ಮದ್ರಾಸು ರಾಜ್ಯ ದಿಂದ ವರ್ಗಾವಣೆಯಾದ ಪ್ರದೇಶಗಳಿಗೆ ಸಂಬಂಧಪಟ್ಟ ವ್ಯವಹಾರಗಳು—				
Payments ಸಂದಾಯಗಳು	1,000	1,000	1,000
VI. Advance by Government—Payments ಸರ್ಕಾರದಿಂದ ಮುಂಗಡ—ಸಂದಾಯಗಳು	50,00,000	...	50,00,000

ವ್ಯಯ

124 CAPITAL OUTLAY ON SCHEMES OF GOVERNMENT TRADING

ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲೆ ಲಾಭ ಉಪವಿಧಿಗಳ ವೆಚ್ಚ

Sub Major Minor ವಿಭಾಗಗಳಿಂದ ಒಳವ್ಯಯ Sub and Appropriation ವಿಭಾಗಗಳ ಮತ್ತು Detailed Heads of ಸೂಚನೆಗಳು	Accounts ಲೆಕ್ಕ 1909-10	Budget Est. mites ಆಯವ್ಯಯ ಲೆಕ್ಕ 1900-31	Revised Estimate ಪರಿಷ್ಕರಣೆ ಲೆಕ್ಕ 1900-1	Budget Est. mites ಆಯವ್ಯಯ ಲೆಕ್ಕ 191-7
A. GRAIN SUPPLY SCHEMES ಧಾನ್ಯ ಸರಬರಾಜು ಯೋಜನೆ				
a Gross Expenditure ಸೂಚನೆ ವೆಚ್ಚ				
VII Suspense (Personal Deposit Accounts) ಅವಧಾನು (ವೈಯಕ್ತಿಕ ಠೇವಣಿ ಲೆಕ್ಕ)---				
Debits-- ಖರ್ಚು--				
1 Cost of Purchase of Grains-- ಧಾನ್ಯ ಖರೀದಿಯ ವೆಚ್ಚ--				
Local-- ಸ್ಥಳೀಯ--				
Paddy/Rice ಫತ್ತಿ/ಅಕ್ಕಿ	2 96 59 276	7 76 00 000	5 30 00 000	4 12 50 000
Ragi ಲಾಗಿ	5 751			
Jola ಜೋಳ	14 03 964	1 09 00 000	1 59 00 000	1 00 00 000
Wheat Advance to I C I ಒ.ಸಿ.ಐ.ಗಿ ಸೀಮಾಧಾರಿತ ಮುಂಗಡ	(-) 3 49 644	1 000	1 000	1 000
Sugar and Jaggery ಸಕ್ಕರೆ ಮತ್ತು ಜಗ್ಗೆರಿ	12 23 104		10 00 000	10 00 000
Other Items gunny ಇತರ ವಸ್ತು-ಗುಣ್ಯ ಟೇಕೆಗಳು	2 16 64 030			
Foreign-- ವಿದೇಶೀಯ--				
Milk Powder and Other Items ಪಾನಿಪುಡಿ ಮತ್ತು ಇತರ ವಸ್ತು				
Paddy and Rice ಫತ್ತಿ ಮತ್ತು ಅಕ್ಕಿ	5 49 64 131	1 91 00 000	00 00 000	10 00 000
Jola Wheat and Wheat Products ಜೋಳ ಸೀ ಫವತ್ತು ಸೀ ಫವತ್ತು ಉತ್ಪನ್ನಗಳು	4 30 4 108	7 96 00 000	6 16 00 000	7 00 00 000
2 Incidental Charges-- ಅನುಸಂಗಿಕ ವೆಚ್ಚಗಳು--				
Transport Charges ಸಾಗಣೆ ವೆಚ್ಚಗಳು	39 07.3	45 40 000	90 40 000	40 00 000
Hulling Charges ಹೊಟ್ಟು ಹಿಡುವು ವೆಚ್ಚಗಳು	3 83 697	2 00 000	2 00 000	2 00 000
Commiss on Charges ದರಣಿ ವೆಚ್ಚಗಳು	8 33 6.9	6 00 000	6 00 000	6 00 000
Miscellaneous Charges ವಿವಿಧ ವೆಚ್ಚಗಳು	34 58 349	20 00 000	90 00 000	20 00 000
Gunny Bags ಗುಣ್ಯ ಬೆಟ್ಟಿಗಳು	88 787	1 00 000	1 00 000	1 00 000
Total C O / ಸೂಚನೆ ವೆಚ್ಚ ಒಟ್ಟು	16 01 98 210	19 29 41 000	18 69 41 000	15 01 51 000

124. CAPITAL OUTLAY ON SCHEMES OF GOVERNMENT TRADING

ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಣ ಬಂಡವಾಳ ವೆಚ್ಚ

Sub Major, Mjnor Sub and Detailed Heads of Appropriation ವಿನಿಯೋಗದ ಒಳಪ್ರಧಾನ ಉಪ, ಒಳ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B. F. ಮುಂದುವರಿದುದು ...	16,02,98,210	19,29,41,000	16,69,41,000	13,01,51,000
A. GRAINS SUPPLY SCHEMES ಧಾನ್ಯ ಸರಬರಾಜು ಯೋಜನೆ				
a. Gross Expenditure.—(concl'd). ಸಕಲ ವೆಚ್ಚ				
3. Withdrawal for Repayment of Advances ಮುಂಗಡಗಳ ಮರು ಪಾವತಿಗೆ ವಾಪಸಾತಿ ...	3,00,00,000	...	2,80,00,000	...
4. Advances made to Co-operative Societies and other institutions— ಸಹಕಾರ ಸಂಘಗಳು ಮತ್ತು ಇತರ ಸಂಸ್ಥೆಗಳಿಗೆ ಕೊಟ್ಟ ಮುಂಗಡಗಳು—				
Price Stabilisation Scheme ಬೆಲೆಗಳ ಸ್ಥಿರೀಕರಣ ಯೋಜನೆ
New Paddy Procurement Scheme ಹೊಸ ಭತ್ತ ಸಂಗ್ರಹಣ ಯೋಜನೆ
Ragi Procurement Scheme ರಾಗಿ ಸಂಗ್ರಹಣ ಯೋಜನೆ
Advances to Food Corporation ಫುಡ್ ಕಾರ್ಪೊರೇಶನ್‌ಗೆ ಕೊಟ್ಟ ಮುಂಗಡಗಳು...	4,36,08,720	12,00,00,000	5,00,00,000	5,00,00,000
Advance to Societies ಸಂಸ್ಥೆಗಳಿಗೆ ಕೊಟ್ಟ ಮುಂಗಡಗಳು ...	2,15,51,711			
5. Distress Relief— ಅಪತ್ ಪರಿಹಾರ—				
Rent of Godowns ಮಳಿಗೆಗಳ ಬಾಡಿಗೆ	1,000	1,000	1,000
Incidental Charges— ಅನುಷಂಗಿಕ ವೆಚ್ಚ—				
6. Contribution to Stabilisation Fund ಸ್ಥಿರೀಕರಣ ನಿಧಿಗೆ ಅಂಶವಾಸ	...	10,00,000	...	10,00,000
Total—A. a. VII ಜುಮ್ಮಾ ...	25,54,58,644	31,39,42,000	24,49,42,000	18,11,52,000
Total—A. a. ಜುಮ್ಮಾ ...	26,95,40,023	31,89,45,000	24,49,45,000	18,61,55,000

ವ್ಯಯ

124. CAPITAL OUTLAY ON SCHEMES OF GOVERNMENT TRADING

ಸರ್ಕಾರದ ವ್ಯಾಪಾರ ಯೋಜನೆಗಳ ಮೇಲಿನ ಸರ್ಕಾರದ ವ್ಯಯ

Sub Major, Minor Sub and Detailed Heads of Appropriation ವಿವರೀಕರಣ ಒಳವ್ಯಯಗಳ ಉಪ ಒಳ ಮುಖ್ಯ ಸಮವರ್ತನೆಗಳು	Accounts ಶೇ. 1969-70	Budget Estimates ಆಂದಾಯ 1970-71	Revised Estimates ಸಂಸ್ಕೃತ ಆಂದಾಯ 1970-71	Budget Estimates ಆಂದಾಯ 1971-72
A. GRAIN SUPPLY SCHEMES ಧಾನ್ಯ ಸರಬರಾಜು ಯೋಜನೆ				
b. <i>Deduct</i> —Receipts and Recoveries on Capital Account ಸಮಾಖಂಡನಗಳ ಶೇಖರಿಕೆ ಮತ್ತು ಮರುಳು				
I. Common Suspense for Grain Supply schemes— (ಧಾನ್ಯ ಸರಬರಾಜು ಯೋಜನೆಗಳ ಸಂಬಂಧವಾದ ಅನಿರೀಕ್ಷಿತ ಆದಾಯಗಳು) ... Re payments ಮರು ಸಂದಾಯಗಳು...	4,59,88,512			
II. Transactions relating to the Composite State of Madras under the Andhra State Act, 1953 1953 ರಲ್ಲಿ ಇಂದಿಯಾ ಸಂಯುಕ್ತ ರಾಜ್ಯ (ಮದರಾಸು) ಮತ್ತು ಆಂಧ್ರ ರಾಜ್ಯ ಸಂಯುಕ್ತವಾದ ಅಧಿನಿಯಮಕ್ಕೆ ಸಂಬಂಧಿಸಿದ ವ್ಯವಹಾರಗಳು... Re payments ಮರು ಸಂದಾಯಗಳು
III. Transaction relating to the transferred areas of former Bombay State under b R Act, 1956— 1956 ರಲ್ಲಿ ಇಂದಿಯಾ ರಾಜ್ಯಗಳ ವ್ಯವಸ್ಥಾಪನೆಯ ಅಧಿನಿಯಮದ ಮೇರೆಗೆ ಹಿಂದಿನ ಮುಂಬಯಿ ರಾಜ್ಯದ ವರ್ಗೀಕರಣವಾದ ಪ್ರದೇಶಗಳಿಗೆ ಸಂಬಂಧಿಸಿದ ವ್ಯವಹಾರಗಳು... Re payments ಮರು ಸಂದಾಯಗಳು		500	600	800
IV. Transactions relating to the transferred areas of former Hyderabad State under b R Act 1956— 1956 ರಲ್ಲಿ ಇಂದಿಯಾ ರಾಜ್ಯಗಳ ವ್ಯವಸ್ಥಾಪನೆಯ ಅಧಿನಿಯಮದ ಮೇರೆಗೆ ಹಿಂದಿನ ಹೈದರಾಬಾದ್ ರಾಜ್ಯ ವರ್ಗೀಕರಣವಾದ ಪ್ರದೇಶಗಳಿಗೆ ಸಂಬಂಧಿಸಿದ ವ್ಯವಹಾರಗಳು... Re payments ಮರು ಸಂದಾಯಗಳು		1,000	1,000	1,000
V. Transactions relating to the transferred areas of former Madras State under b R Act 1956— 1956 ರಲ್ಲಿ ಇಂದಿಯಾ ರಾಜ್ಯಗಳ ವ್ಯವಸ್ಥಾಪನೆಯ ಅಧಿನಿಯಮದ ಮೇರೆಗೆ ಹಿಂದಿನ ಮದರಾಸು ರಾಜ್ಯ ವರ್ಗೀಕರಣವಾದ ಪ್ರದೇಶಗಳಿಗೆ ಸಂಬಂಧಿಸಿದ ವ್ಯವಹಾರಗಳು... Re payments ಮರು ಸಂದಾಯಗಳು	1,282	500	600	800
VI Advance by Government— Re payments ಸರ್ಕಾರದ ಮುನ್ನಡೆಸಿದ ಸಂದಾಯಗಳು			2,80	

121. CAPITAL OUTLAY ON SCHEMES OF GOVERNMENT TRADING

Sub-Major Head, Section and Particulars of Expenditure	Account	1951-52	1952-53	1953-54
A. GRAIN SUPPLY SCHEMES.				
b. Deficit—Receipts and Recoveries on Capital Account				
VII Sub-Part (Part of Deficit Account)				
Credits				
1. Advances				
2. Sales Proceeds—				
Publicly sold				
Bure				
Wheat Flour				
Ravi Flour				
Jola Flour				
Wheat and Wheat Products, Sugar				
Jaggery, Maida, Powder and other				
Miscellaneous				
3. Miscellaneous Receipts				
4. District Relief				
Receipts received from the Sale of Bure				
Net amount to be transferred to "64 Future Relief"				
5. New Paddy and Ravi Production				
Sale Proceeds—Rice				
Sale Proceeds—Ravi				
Miscellaneous Receipts				
6. Receipts towards Stabilisation Fund				
7. Receipts towards Administrative Charges				
8. Receipts towards Notional Transport Charges				
Total A. b. VII.				
Total b				
Total A (Net)				

EXPENDITURE
ವ್ಯಯ

124 CAPITAL OUTLAY ON SCHEMES OF GOVERNMENT TRADING
ಸರ್ಕಾರಿ ವ್ಯವಹಾರ ಯೋಜನೆಗಳ ಮೇಲೆ ಖರ್ಚಿನ ವ್ಯಯ

Sub Major Minor Sub and Detailed Heads of Appropriation ಮುಖ್ಯ ಮತ್ತು ವಿವರ ಬಿ ವಿಭಾಗಗಳು	Accounts ಲೆಕ್ಕ 1968-70	Budget Est. mtes ಆಯವ್ಯಯ 1970-1	Rev. se. I Est. mtes ಮುಖ್ಯ ಮತ್ತು ಆಯವ್ಯಯ 1970-71	Budget ಆಯವ್ಯಯ 1971
B COMMUNITY DEVELOPMENT PROJECTS— ಸಾಮಾಜಿಕ ಮತ್ತು ವಿಕಾಸ ಯೋಜನೆಗಳು				
a Gross Expenditure ಆಯವ್ಯಯ				
Materials and Equipment & E S ವಸ್ತು ಮತ್ತು ಯಂತ್ರ ಸಾಮಗ್ರಿಗಳು ಮತ್ತು ಸೇವಾ ಕಡತ				
b Deduct—Receipts and Recoveries on Account ಮಾನ್ಯ ಖರ್ಚು ಮತ್ತು ವಸೂಲಿ		2 000	2 000	2 000
Total B ಒಟ್ಟು		1 000	1 000	1 000
C MALARIA CONTROL— ಮಲೇರಿಯಾ ನಿಯಂತ್ರಣ				
a Gross Expenditure — ಆಯವ್ಯಯ				
1 Cost of Materials and Equipments ಸಾಮಗ್ರಿ ಮತ್ತು ಯಂತ್ರ ಸಾಮಗ್ರಿಗಳ ಬೆಲೆ	1 24 542	10 00 000	6 00 000	6 00 000
2 Customs Duty ಸುಂಕ	33 776			
3 Cost of Materials and Equipments purchased through D.G.S.D. ಡಿ.ಜಿ.ಎಸ್.ಡಿ. ಮೂಲಕ ಖರೀದಿಸಿದ ಸಾಮಗ್ರಿಗಳ ಬೆಲೆ	6 35 9 9	7 00 000	7 00 000	7 00 000
Total C a ಒಟ್ಟು		17 00 000	13 00 000	13 00 000
b Deduct—Receipts and Recoveries on Capital Account ಮಾನ್ಯ ಖರ್ಚಿನ ಖರ್ಚು ಮತ್ತು ವಸೂಲಿ		7 91 307	13 00 000	13 00 000
Total C ಒಟ್ಟು		17 00 000	13 00 000	13 00 000
D FILARIA CONTROL— ಫಿಲೇರಿಯಾ ನಿಯಂತ್ರಣ				
Gross Expenditure — ಆಯವ್ಯಯ				
Cost of Materials and Equipment under T.C.A. Scheme ಟಿ.ಸಿ.ಎ. ಯೋಜನೆಯಡಿ ಖರೀದಿಸಿದ ಸಾಮಗ್ರಿಗಳ ಬೆಲೆ		3 00 000	1 00 000	3 00 000
Customs Duty ಸುಂಕ				
Deduct—Receipts and Recoveries on Capital Account ಮಾನ್ಯ ಖರ್ಚಿನ ಖರ್ಚು ಮತ್ತು ವಸೂಲಿ				
Total D ಒಟ್ಟು		3 00 000	1 00 000	

124. CAPITAL OUTLAY ON SCHEMES OF GOVERNMENT TRADING

ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಿನ ಮೂಲಭೂತ ವ್ಯಯ

Sub Major, Minor, Sub and Detailed Heads of Appropriation ವಿಭಾಗೀಕರಣ ಅನುಭಾಗ, ಅಂಶ, ಅಳವಡಿಕೆ ಸವಿಸರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಅಂದಾಜಿತ ಅಂದಾಜು 1970-71	Revised Estimates ಸಂಸ್ಕೃತ ಅಂದಾಜು 1970-71	Budget Estimates ಅಂದಾಜಿತ ಅಂದಾಜು 1971-72
E. SCHEME FOR THE PURCHASES AND DISTRIBUTION OF CHEMICALS AND PLANT PROTECTION EQUIPMENTS— ಉದ್ಯೋಗ ರಕ್ಷಣೆ ಮತ್ತು ಸಸ್ಯ ರಕ್ಷಣೆ ಸಾಧನಗಳ ಖರೀದಿ ಮತ್ತು ವಿತರಣೆ ಯೋಜನೆ—				
a. Gross Expenditure.— ಸಂಕುಲ ವ್ಯಯ—				
1 Common suspense for the purchase and distribution of Pesticides and Plant Protection Equipments ಉದ್ಯೋಗ ರಕ್ಷಣೆ ಮತ್ತು ಸಸ್ಯ ರಕ್ಷಣೆ ಸಾಧನಗಳ ಖರೀದಿ ಮತ್ತು ವಿತರಣೆಯ ಅನುಭಾಗೀಕರಣ ಸಂಕುಲ, ಅಂದಾಜು				
Payments ಸಂಕುಲಗಳು ...	100
II Advances by Government payments ಸರ್ಕಾರದ ಮೂಲಕ ಸಂಕುಲಗಳು ...	1,37,66,3 5	10,999	10,999	2,50,000
III Suspense (Personal Deposit Accounts)— ಅಂದಾಜು (ವೈಯಕ್ತಿಕ ಡಿಪಾಸಿಟ್ ಲೆಕ್ಕ)—				
Debit— ಲೆಕ್ಕ				
1. Cost of purchase of Pesticides and plant protection Equipments, including Transport and fuel etc. ಉದ್ಯೋಗ ರಕ್ಷಣೆ ಮತ್ತು ಸಸ್ಯ ರಕ್ಷಣೆ ಸಾಧನಗಳ ಖರೀದಿ ಮತ್ತು ವಿತರಣೆ ಮತ್ತು ಸಂಕುಲಗಳ ವ್ಯಯ	24,17,200	1,00,00,000	1,00,00,000	1,00,00,000
2. Withdrawal for Repayment of Advances. ಸಂಕುಲಗಳ ಮರುಪಾವತಿಗಾಗಿ ಅಂದಾಜು	200
Total E. a III ಒಟ್ಟು	1,61,83,550	1,10,99,000	1,10,99,000	1,02,50,000
Total E a. ಒಟ್ಟು	1,61,83,550	1,10,99,000	1,10,99,000	1,02,50,000

EXPENDITURE
ವ್ಯಯ

124 CAPITAL OUTLAY ON SCHEMES OF GOVERNMENT TRADING
ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಿನ ಬಡವಾರ ವ್ಯಯ

Sub Major, Minor, Sub and Detailed Heads of Appropriation ವಿವೇಕೀಕೃತ ಬಡವಾರ ಉಪ ವಿಭಾಗ ಮತ್ತು ಸವಿವರ ವಿವರಗಳು	Accounts ಲೆಕ್ಕ 1969 70	Budget Estimate ಆಮವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970 71	Budget Estimate ಆಮವ್ಯಯ ಅಂದಾಜು 1971 72
b. Deduct — Receipts and Recoveries on Capital Accounts — ಮಾ-ಬಡವಾರ ಲೆಕ್ಕಕ್ಕೆ ಕಮೆ ಮತ್ತು ವಸೂಲಿ				
Common suspense for the purchase of distribution of pesticides and plant protection Equipments etc ಉಪಯುಕ್ತ ಮತ್ತು ಸ್ವಲ್ಪ ಸಾಧನ ಸಾಮಗ್ರಿಗಳ ವಿತರಣೆ ಮತ್ತು ವಿತರಣೆ ಯೋಜನೆ ಸಂಬಂಧವಾದ ಸಾಮಗ್ರ್ಯ ಅನುಕೂಲಿ				
Repayments ವಸೂಲಿ ಸಂದಾಯ	1,35,72,039			
II Advance by Government—Re payments ಸರ್ಕಾರದಿಂದ ಮುಂಗಡ-ವಸೂಲಿ ಸಂದಾಯಗಳು				
III. Suspense (Personal Deposit Accounts) ಅಮಾತು (ವೈಯಕ್ತಿಕ ಠೇವಣಿ ಲೆಕ್ಕ) — Credits— ಕಮೆಗಳು—				
1 Advances ಮುಂಗಡಗಳು				
2 Sale Proceeds— ಮಾರಾಟದ ಫಲಿತಾಂಶ				
Pesticides and Plant Protection equipment ಉಪಯುಕ್ತ ಮತ್ತು ಸ್ವಲ್ಪ ಸಾಧನ ಸಾಮಗ್ರಿಗಳು	2,58,730	1,00,00,000	50,00,000	2,00,00,000
3. Miscellaneous Receipts ವಿವಿಧ ಕಮೆಗಳು				
Total E. b. III ಒಟ್ಟು	2,58,730	1,00,00,000	50,00,000	2,00,00,000
Total E. b. ಒಟ್ಟು	1,38,30,819	1,00,00,000	50,00,000	2,00,00,000
Total E. (Net) ಒಟ್ಟು (ನಿವ್ವರ)	() 23,74,039	10,000	50,10,000	--

124. CAPITAL OUTLAY ON SCHEMES OF GOVERNMENT TRADING

ಸರ್ಕಾರ ವ್ಯಾಪಾರ ಯೋಜನೆಗಳ ಮೇಲಣ ಬಂಡವಾಳ ವೆಚ್ಚ

Sub-Major and Minor Heads of Appropriation ವಿನಿಯೋಗದ ಒಳ ಪ್ರಧಾನ ಮತ್ತು ಉಪ-ವಿನಿಯೋಗಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
F. Cost of Medical Books Supplied to Medical Colleges Under the Colombo Plan— ಕೊಲಂಬೋ ಯೋಜನೆಯ ಮೇರೆಗೆ ಮೆಡಿಕಲ್ ಕಾಲೇಜುಗಳಿಗೆ ಒದಗಿಸಿದ ವೈದ್ಯ ಪುಸ್ತಕಗಳ ಬೆಲೆ—				
a. Gross Expenditure— ಸಕಲ ವೆಚ್ಚ—				
Materials and Equipments ಸಾಮಗ್ರಿಗಳ ಮತ್ತು ಸಾಧನ ಸಲಕರಣೆ	10,000
b. Deduct—Receipts and Recoveries on Capital Account ವಜಾ-ಬಂಡವಾಳ ಲೆಕ್ಕಕ್ಕೆ ಜಮೆ ಮತ್ತು ವಸೂಲಿ		10,000
Total F. ಜುಮ್ಮಾ
G. Scheme for Control of Diseases Anti T. B. Drugs Supplied to T. B. Clinics Government of India Under the National T. B. Control Programme ರೋಗ ನಿಯಂತ್ರಣ ಯೋಜನೆಗಳು ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದ ಮೇರೆಗೆ ಭಾರತ ಸರ್ಕಾರದವರು ಕ್ಷಯರೋಗ ಚಿಕಿತ್ಸಾಲಯಗಳಿಗೆ ಒದಗಿಸಿದ ಕ್ಷಯರೋಗ ನಿರೋಧಕ ಔಷಧಿಗಳು—				
a. Gross Expenditure ಸಕಲ ವೆಚ್ಚ ...	2,12,076	2,50,000	1,00,000	1,00,000
b. Deduct:—Receipts and Recoveries on Capital Account ವಜಾ-ಬಂಡವಾಳ ಲೆಕ್ಕಕ್ಕೆ ಜಮೆ ಮತ್ತು ವಸೂಲಿ	2,50,000	1,00,000	1,00,000
Total G. ಜುಮ್ಮಾ ...	2,12,076
H. Bulk Purchase of Material and Equipment for Intensification of Filaria Eradication.— ಫಿಲೇರಿಯಾ ನಿರ್ಮೂಲನ ಕಾರ್ಯವನ್ನು ತೀವ್ರಗೊಳಿಸುವ ಸಲುವಾಗಿ ಮತ್ತು ಸಾಮಗ್ರಿಗಳ ಮತ್ತು ಸಲಕರಣೆಗಳ ಒಟ್ಟು ಖರೀದಿ—				
a. Gross Expenditure ಸಕಲ ವೆಚ್ಚ ...	27,210	40,000	40,000	40,000
b. Deduct—Receipts and Recoveries on Capital Account— ವಜಾ-ಬಂಡವಾಳ ಲೆಕ್ಕಕ್ಕೆ ಜಮೆ ಮತ್ತು ವಸೂಲಿ	40,000	40,000	40,000
Total H. ಜುಮ್ಮಾ ...	27,210

ವ್ಯಯ

124. CAPITAL OUTLAY ON SCHEMES OF GOVERNMENT TRADING

ಸರ್ಕಾರಿ ವ್ಯಾಪಾರ ಯೋಜನೆಗಳ ಮೇಲಣ ಬಂಡವಾಳ ವೆಚ್ಚ

Sub Major and Minor, Heads of Appropriation ವಿವರಿಸಿದ ಒಳಪ್ರಧಾನ ಮತ್ತು ಉಪ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಮುಷ್ಕೃತ ಅಂದಾಜು 1970-71	Budget Estimate ಆಯವ್ಯಯ ಅಂದಾಜು 1971-72
I Bulk Purchase of Contraceptives and Equipment for the Intensification of the Family Planning Programme — ಕುಟುಂಬ ಯೋಜನಾ ಕಾರ್ಯಕ್ರಮವನ್ನು ತೀವ್ರಗೊಳಿಸಲು ಗರ್ಭನಿರೋಧಕ ಸಾಧನಗಳನ್ನು ಒಟ್ಟು ಖರೀದಿ				
a. Gross Expenditure ಸಕಲ ವೆಚ್ಚ	4,13,395	3,00,000	5,00,000	5,00,000
b. Deduct Receipts and Recoveries on Capital Account ವಜಾ-ಬಂಡವಾಳ ಲೆಕ್ಕಕ್ಕೆ ಜಮೆ ಮತ್ತು ಮೊದಲಿ		3,00,000	5,00,000	5,00,000
Total I ಒಟ್ಟು	4,13,395			
1 Scheme for Control of Venereal Diseases ಸುಶುದ್ಧೀಕರಣ ನಿಬಂಧನಾ ಯೋಜನೆ				
a. Gross Expenditure ಸಕಲ ವೆಚ್ಚ		10,000		
b. Deduct—Receipts and Recoveries on Capital Account ವಜಾ-ಬಂಡವಾಳ ಲೆಕ್ಕಕ್ಕೆ ಜಮೆ ಮತ್ತು ಮೊದಲಿ		10,000	...	
Total J ಒಟ್ಟು		..		.
F				
a. Gross Expenditure ಸಕಲ ವೆಚ್ಚ	.	1,00,000	1,66,000	1,00,000
b. Deduct—Receipts and Recoveries on Capital Account ವಜಾ-ಬಂಡವಾಳ ಲೆಕ್ಕಕ್ಕೆ ಜಮೆ ಮತ್ತು ಮೊದಲಿ	..	.		
Total K ಒಟ್ಟು	..	1,00,000	1,66,000	1,00,000

EXPENDITURE

ವ್ಯಯ

124. CAPITAL OUTLAY ON SCHEMES OF GOVERNMENT TRADING

ಸರ್ಕಾರಿ ವ್ಯಾಪಾರ ಯೋಜನೆಗಳ ಬಂಡವಾಳ ವೆಚ್ಚ

Sub-Major Minor and Heads of Appropriation ವಿವಿಧವಿಧದ ಒಳಗೊಳಿಸಿದ ಮತ್ತು ಉಪ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
SUPPLY OF LOWCOST RADIO SETS TO THE VILLAGE LEVEL WORKERS IN AREA BY THE FARM AND HOME UNITS OF ALL INDIA RADIO ಅಖಿಲ ಭಾರತ ಆಕಾಶವಾಣಿಯ ಕ್ಷೇತ್ರ ಮತ್ತು ಗೃಹ ಘಟಕಗಳಿಂದ ಪುರೈಸಲ್ಪಟ್ಟ ಪ್ರದೇಶಗಳಲ್ಲಿ ಗ್ರಾಮ ಸೇವಿಕರಿಗೆ ಕಡಿಮೆ ಕ್ರಯದ ಆಕಾಶವಾಣಿಯ ಸೆಟ್ಟುಗಳನ್ನು ಒದಗಿಸುವುದು.				
Gross Expenditure ಸಕಲ ವೆಚ್ಚ ...	44,032
Deduct—Receipts and Recoveries on Capital Account ವಜಾ—ಬಂಡವಾಳ ಲೆಕ್ಕಕ್ಕೆ ಜಮೆ ಮತ್ತು ವಸೂಲಿ
Total L ಜುಮ್ಮಾ
V. ASSISTANCE TO AGRICULTURAL RESEARCH EDUCATION AND EXTENSION ORGANISATION ವೈವಸಾಯ ಅನುಸಂಧಾನ ವಿಧ್ಯಾಭ್ಯಾಸ ಮತ್ತು ವಿಸ್ತರಣ ಸಂಘಟನೆಗೆ ಸಹಾಯ				
a. Gross Expenditure ಸಕಲ ವೆಚ್ಚ
Materials and equipment ಸಾಮಗ್ರಿಗಳು ಮತ್ತು ಸಾಧನ ಸಲಕರಣೆ ...	13,702
b. Deduct—Receipts and Recoveries on Capital Account ವಜಾ—ಬಂಡವಾಳ ಲೆಕ್ಕಕ್ಕೆ ಜಮೆ ವಸೂಲಿ ...	13,702
Total ಜುಮ್ಮಾ

ವ್ಯಯ

PUBLIC DEBT REPAYMENT ETC

ಸಾರ್ವಜನಿಕ ಋಣದ ಮರುಪಾವತಿ ಇತ್ಯಾದಿ

ESTIMATE OF THE AMOUNTS REQUIRED FOR EXPENDITURE
DURING 1971-72

1971-72 ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಹಣದ ಅಂದಾಜು

Total of Sums Charged Rs
ಪ್ರವೃತ್ತ ಹಣದ ಜುಮ್ಮಾ ರೂ 1 53 05 26 000

O. PUBLIC DEBT REPAYMENT AND R INTER STATE SETTLEMENTS

ಸಾರ್ವಜನಿಕ ಋಣದ ಮರುಪಾವತಿ ಮತ್ತು ಅಂತರರಾಜ್ಯ ತಿರಿಕೆಗಳು

Summary by Major and Sub Heads of Appropriation ವಿವರೀಕರಣದ ಪ್ರಧಾನ ಮತ್ತು ಒಳ ಶಿರ್ಷಿಕೆಗಳ ಸಾರಾಂಶ	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 19 0-71	Budget Estimates ಆಯವ್ಯಯ ಅಂದಾಜು 1971-72
O PUBLIC DEBT (REPAYMENT) DEBT RAISED IN INDIA ಸಾರ್ವಜನಿಕ ಋಣ (ಮರುಪಾವತಿ)-ಭಾರತದಲ್ಲಿ ಎತ್ತಿದ ಋಣ				
I PERMANENT DEBT ಶಾಶ್ವತ ಋಣ	7 84 43 432	5 79 47 000	5 62 40 000	5 56 67,000*
II FLOATING DEBT ಚಲಿ ಋಣ	1 08 88 97 000	96 00 00,000	1,05 00 00 000	1 00 00 00 000
III LOANS FROM THE CENTRAL GOVERNMENT ಕೇಂದ್ರ ಸರ್ಕಾರದಿಂದ ಸಾಲಗಳು	45 46 94 240	45 96 00 000	44 41 00 000	45 74 00 000
IV OTHER LOANS ಇತರ ಸಾಲಗಳು	1 61 17 562	1 60 46 000	1 95 99 000	1 74 59 000
Total O ಜುಮ್ಮಾ	1 63 81 52 234	1 49 35,93,000	1 56 99 39 000	1,53 05 26 000
R INTER STATE SETTLEMENTS ಅಂತರರಾಜ್ಯ ತಿರಿಕೆಗಳು		1,10 00 000	1 10 12 000	
Grand Total—O & R ಸೇರಿ ಜುಮ್ಮಾ	1 63 81 52 234	1,50,45 93,000	1 58 09 51 000	1 53,05,26,000

* Includes Rs 543 46 lakhs on account of repayment of the 4% Mysore State Development loan 1971 maturing in September 1971

* 1971ನೆಯ ಸೆಪ್ಟೆಂಬರ್ 1ನಲ್ಲಿ ಅದರ ತುಂಬುವ 4%ರ ಮೈಸೂರು ಅಭಿವೃದ್ಧಿ ಸಾಲದ ಮರುಪಾವತಿಯಾಗಿ ಮಾರ್ಚ್ 1ನೇ ದಿನದಿಂದ 543 46 ಲಕ್ಷ ರೂಪಾಯಿ ಸೇರಿವೆ.

EXPENDITURE

ವ್ಯಯ

O. PUBLIC DEBT REPAYMENT AND R. INTER STATE SETTLEMENTS

ಸಾರ್ವಜನಿಕ ಋಣದ ಮರುಪಾವತಿ ಮತ್ತು ಅಂತರರಾಜ್ಯ ತೀರಿಕೆಗಳು

Major, Sub-Major, Minor Sub and Detailed Heads of Appropriation ವಿನಿಯೋಗದ ಪ್ರಧಾನ, ಒಳ ಪ್ರಧಾನ, ಉಪ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
O. PUBLIC DEBT (REPAYMENT) ಸಾರ್ವಜನಿಕ ಋಣ (ಮರುಪಾವತಿ)				
DEBT RAISED IN INDIA ಭಾರತದಲ್ಲಿ ಎತ್ತಿದ ಋಣ				
I. PERMANENT DEBT— ಶಾಶ್ವತ ಋಣ				
(i) Loans Bearing Interest ಬಡ್ಡಿ ಯಿರುವ ಸಾಲಗಳು ...	15,45,434	19,47,000	2,40,000	2,67,000
(ii) Loans not Bearing Interest— Expired Loans ಬಡ್ಡಿ ಇಲ್ಲದ ಸಾಲಗಳು—ಅವಧಿ ಮುಗಿದ ಸಾಲಗಳು ...	7,68,97,998	5,60,00,000	5,60,00,000	5,54,00,000
Total O. I ಜುಮ್ಮಾ ...	7,84,43,432	5,79,47,000	5,62,40,000	5,56,67,000
II. FLOATING DEBT— ಚಲ ಋಣ				
OTHER FLOATING LOANS— ಇತರ ಅಲ್ಪಕಾಲೀನ ಸಾಲಗಳು				
(i) Ways and means advances from the Reserve Bank of India ರಿಜರ್ವ್ ಬ್ಯಾಂಕ್ ಮೊದಲಾದವುಗಳಿಂದ ಪಡೆದ ಅರ್ಥೋಪಾಯ ಅಗ್ರಿಮ ಧನಗಳು ...	9,96,00,000		1,05,00,00,000	1,00,00,00,000
(ii) Over Draft with the Reserve Bank of India ಭಾರತದ ರಿಜರ್ವ್ ಬ್ಯಾಂಕಿನಲ್ಲಿ 'ಓವರ್ ಡ್ರಾಫ್ಟ್' 94,92,97,000	94,92,97,000	95,00,00,000		
(iii) Cash Credit Loans from the Banks ಬ್ಯಾಂಕುಗಳಿಂದ ನಗದು ಬಾಡಿಗೆ ಸಾಲ ...	4,00,00,000	1,00,00,000
Total O. II ಜುಮ್ಮಾ ...	1,08,88,97,000	96,00,00,000	1,05,00,00,000	1,00,00,00,000
III. LOANS FROM THE CENTRAL GOVERNMENT— ಕೇಂದ್ರ ಸರ್ಕಾರದಿಂದ ಸಾಲಗಳು				
(i) Loans ಸಾಲಗಳು ...	45,46,94,240	45,96,00,000	39,41,00,000	35,74,00,000
(ii) Other Ways and Means Advances ಇತರ ಅರ್ಥೋಪಾಯ ಅಗ್ರಿಮಧನಗಳು	5,00,00,000	10,00,00,000
Total O. III ಜುಮ್ಮಾ ...	45,46,94,240	45,96,00,000	44,41,00,000	45,74,00,000

ವ್ಯಯ

O PUBLIC DEBT REPAYMENT AND R INTER STATE SETTLEMENTS

ಸಾರ್ವಜನಿಕ ಮುಣವ ಮರುಪಾವತಿ ಮತ್ತು ಅಂತರರಾಜ್ಯ ಕಿರಿಕೆಗಳು

Major, Sub Major, Minor, Sub and Detailed Heads of Appropriation ವಿವಿಧೋದ್ದೇಶ ಪ್ರಧಾನ, ಸಬ್ ಪ್ರಧಾನ, ಉಪ ಮತ್ತು ಸವಿವರ ಶೀರ್ಷಿಕೆಗಳು	Accounts ಲೆಕ್ಕ 1939 70	Budget Estimates ಆದ ವ್ಯಯ ಅಂದಾಜು 1970 71	Revised Estimates ಪರಿಷ್ಕೃತ ಅಂದಾಜು 1970 71	Budget Estimates ಆದ ವ್ಯಯ ಅಂದಾಜು 1971 72
IV OTHER LOANS— ಇತರ ಸಾಲಗಳು—				
Loans from the National Agricultural credit (long term operations) Fund of the Reserve Bank of India— ಭಾರತ ರಿಸರ್ವ್ ಬ್ಯಾಂಕಿನ (ದೀರ್ಘಾವಧಿ ನಿರ್ವಹಣೆಯ) ರಾಷ್ಟ್ರೀಯ ಕೃಷಿಮಾ ನಿಧಿಯಿಂದ ಸಾಲ				
(i) Loans from the Reserve Bank of India for Contribution to the Share Capital of the Co operative Credit Institutions in the State ರಾಜ್ಯದಲ್ಲಿರುವ ಸಹಕಾರ ಸಂಸ್ಥೆಗಳಿಗೆ ವೇರು ಬಂಡವಾಳಕ್ಕೆ ಅಂಶದಾನ ಕೊಡುವುದಕ್ಕಾಗಿ ಭಾರತದ ರಿಸರ್ವ್ ಬ್ಯಾಂಕಿನಿಂದ ಸಾಲ				
Loan from the Reserve Bank of India for Contribution towards the Share Capital to the District Central Co operative Banks and large sized Co operative Societies ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಮತ್ತು ಭಾರತ ಪ್ರಮಾಣದ ಸಹಕಾರ ಸಂಸ್ಥೆಗಳ ವೇರು ಬಂಡವಾಳಕ್ಕೆ ಅಂಶದಾನ ಕೊಡುವುದಕ್ಕಾಗಿ ಭಾರತದ ರಿಸರ್ವ್ ಬ್ಯಾಂಕಿನಿಂದ ಸಾಲ	35,69,497	34,62,000	34,62,000	28,37,500
(ii) Loans from the National Co operative Development Corporation ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲ	41,27,823	36,00 000	71 25 000	53,50,000
(iii) Loans from the Central Warehousing Corporation ಕೇಂದ್ರ ಭಂಡಾರಾಗಾರ ನಿಗಮದಿಂದ ಸಾಲ	35,152	37 000	37,000	38,200
(iv) Loans from the Indian Central Oil Seeds Committee ಭಾರತದ ಕೇಂದ್ರ ತೈಲಬೀಜ ಸಮಿತಿಯಿಂದ ಸಾಲ		1,000	29,000	1,000
(v) Loans from the Life Insurance Corporation of India— ಭಾರತೀಯ ಜೀವನಿಮಾ ನಿಗಮದಿಂದ ಸಾಲ—				
(a) Nationalisation of the Public Branch of Mysore Government Insurance Department ಮೈಸೂರು ಸರ್ಕಾರದ ವಿಮಾ ಇಲಾಖೆಯ ಸಾರ್ವಜನಿಕ ಶಾಖೆಯ ರಾಷ್ಟ್ರೀಕರಣ	83,85,090	26,65,500	26 65,500	26,65,500
(b) Housing Schemes ಗೃಹನಿರ್ಮಾಣ ಕಾರ್ಯಗಳು		42,28,000	42,28,000	45,14,300
(c) Scheduled Caste Housing Societies ಆನುಷಂಗಿಕ ಜಾತಿಯ ಗೃಹನಿರ್ಮಾಣ ಸಂಘಗಳು		20,52,500	20,52,500	20,52,500
Total (V) ಒಟ್ಟು	83,85,090	89,46,000		00
Total O IV ಒಟ್ಟು	1,61,17,582	1,60,46,000		

EXPENDITURE

₹. Cro.

O. PUBLIC DEBT REPAYMENT AND R. INTER STATE SETTLEMENTS

ಸರ್ಕಾರದ ಸಾರ್ವಜನಿಕ ಕಡ್ಡಾಯ ಮತ್ತು ರಾಜ್ಯಗಳ ನಡುವಿನ ಸಂಬಂಧ.

Major, Sub Major, Minor and Sub Heads of Appropriation ಅಧಿಕಾರದ ಮೇಲೆ ಸರ್ಕಾರದ ಕಡ್ಡಾಯ ಮತ್ತು ಸಂಬಂಧ	Accounts of 1969-70	Budget Estimates 1970-71	Revised Estimates 1970-71	Budget Estimates 1971-72
R. Inter State Settlements— ರಾಜ್ಯಗಳ ನಡುವಿನ ಸಂಬಂಧ				
INDIA AND MYSORE ಭಾರತ ಮತ್ತು ಮೈಸೂರು
TAMIL NADU AND MYSORE ತಮಿಳು ನಾಡು ಮತ್ತು ಮೈಸೂರು
MAHARASHTRA AND MYSORE ಮಹಾರಾಷ್ಟ್ರ ಮತ್ತು ಮೈಸೂರು	...	1,10,00,000	1,10,04,000	...
ANDHRA PRADESH AND MYSORE ಆಂಧ್ರ ಪ್ರದೇಶ ಮತ್ತು ಮೈಸೂರು	8,000	...
KERALA AND MYSORE ಕೇರಳ ಮತ್ತು ಮೈಸೂರು
Total R ಒಟ್ಟು	...	1,10,00,000	1,10,12,000	...

Demand No. 54 — ADVANCES AND LOANS

ಅಭಿಯಾನದ ಕ್ರಮದ ನಂ. 54 — ಮುಂಗಡಗಳು ಮತ್ತು ಸಾಲಗಳು

ESTIMATE OF THE AMOUNTS REQUIRED FOR EXPENDITURE DURING 1971-72

1971-72ನೇ ವರ್ಷದಲ್ಲಿ ವೆಚ್ಚಕ್ಕೆ ಬೇಕಾಗುವ ಮೊತ್ತದ ಅಂದಾಜು

Demand for Grant (Voted)	Rs.	
ಅನುದಾನಕ್ಕೆ ಅಭಿಯಾನದ (ವ್ಯವಸ್ಥಿತ)	ರೂ. 22,85,62,000

Q. LOANS AND ADVANCES BY STATE / UNION TERRITORY GOVERNMENTS.

ರಾಜ್ಯ ಸರ್ಕಾರ / ಜಿ.ಕೆ.ಯು.ಟಿ ರಾಜ್ಯ ಕ್ಷೇತ್ರ ಸರ್ಕಾರಗಳು ಕೊಡುವ ಸಾಲಗಳು ಮತ್ತು ಮುಂಗಡಗಳು.

Summary by Major and Minor Heads of Appropriation ವಿದ್ಯಮಾನದ ಪ್ರಧಾನ ಮತ್ತು ಉಪಬಂಧಗಳಿಗಾಗಿ	Accounts 1969-70	Budget Estimates 1970-71	Revised Estimates 1970-71	Budget Estimates 1971-72
Q. A. LOANS TO LOCAL FUNDS, PRIVATE PARTIES, Etc				
ಸ್ವಲ್ಪಮಾನ ನಿಧಿ (ದೊರೆತಂ ಭಂಡು)ಗಳು, ವಾಣಿಜ್ಯ ಸಂಸ್ಥೆಗಳು, ಇತ್ಯಾದಿಗಳ ಸಾಲಗಳು				
Loans to Port Trust and Other Port Funds ರೆವಿನ್ಯೂ ಪಾಲನ ಸಂಸ್ಥೆ ಮತ್ತು ಇತರ ರೆವಿನ್ಯೂ ಪಟ್ಟಣ ನಿಧಿಗಳ ಸಾಲಗಳು
Loans to Municipal Corporations and Municipalities ಪುರ ಪಾಲಿಕಾ ನಿರ್ಮಾಣ ಮತ್ತು ಪರಿಷತ್‌ಗಳ ಸಾಲಗಳು	...	2,15,000	2,15,000	3,50,000
Loans to District and other Local Fund
Advances to Cultivators ಹೂವುಗಾರರಿಗೆ ಮುಂಗಡಗಳು	11,25,43,581	7,97,90,000	6,01,02,000	3,96,02,000
Advances under Special Laws ವಿಶೇಷ ವಿಧಾನ ಮೇರೆಗೆ ಮುಂಗಡಗಳು
Loans to Statutory Corporations, Boards and Govt. companies ಪಾರಮರ್ಶಿಕ ನಿರ್ಮಾಣ, ಮಂಡಳಿಗಳ ಮತ್ತು ಸಂಸಂಘಗಳಿಗೆ ಸಾಲಗಳು	19,03,16,113	15,65,000	4,26,06,000	56,50,000
Revenue Advances ರಾಜ್ಯ ಮುಂಗಡಗಳು	8,518	5,00,000	1,000	25,000
Loans to Co-operative Institutions and Banks ಹೂವು ಸಂಸ್ಥೆಗಳಿಗೆ ಮತ್ತು ಬ್ಯಾಂಕುಗಳಿಗೆ ಸಾಲಗಳು	67,98,470	20,50,000	1,49,21,000	84,91,000
Miscellaneous Loans and Advances ವಿವಿಧ ಸಾಲಗಳು ಮತ್ತು ಮುಂಗಡಗಳು	1,77,96,599	1,16,42,000	1,66,56,000	1,51,67,000
Loans and Advances to Displaced persons ಸ್ಥಳಾಂತರ ಕಂಡವರಿಗೆ ಸಾಲಗಳು ಮತ್ತು ಮುಂಗಡಗಳು	1100
Development Schemes ಅಭಿವೃದ್ಧಿ ಕಾರ್ಯಗಳು	4,31,56,081	5,70,66,000	5,76,99,000	13,38,57,000
Total Q A	37,06,24,457	15,28,28,000	18,22,00,000	20,31,42,000
Q B. LOANS TO GOVERNMENT SERVANTS—				
House Building Advances ಗೃಹ ನಿರ್ಮಾಣ ಮುಂಗಡಗಳು	1,38,97,742	1,38,00,000	1,63,00,000	2,03,50,000
Advances for purchase of Motor Conveyances ಮೋಟಾರು ವಾಹನ ಖರೀದಿ ಮುಂಗಡಗಳು	27,80,380	27,00,000	41,00,000	40,00,000
Advances for purchase of Other Conveyances ಇತರ ವಾಹನಗಳ ಖರೀದಿ ಮುಂಗಡಗಳು	9,72,604	10,00,000	10,00,000	10,00,000
Other advances ಇತರ ಮುಂಗಡಗಳು	45,543	54,000	77,000	70
Total Q B	1,76,96,269	1,75,54,000	2,14,77	
Grand Total—Q	38,83,20,726	17,03,82,000	20,36,77	

Q. LOANS AND ADVANCES BY STATE/UNION TERRITORY GOVERNMENTS.
ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ಸರ್ಕಾರಗಳು ಕೊಡುವ ಸಾಲಗಳು ಮತ್ತು ಮುಂಗಡಗಳು.

Disbursements ಬಿಡುಬಿಡುಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
A. LOANS TO LOCAL FUNDS, PRIVATE PARTIES ETC.— ಸ್ಥಳೀಯ ನಿಧಿ (ರೋಕಲ್ ಫಂಡು) ಮತ್ತು ಖಾಸಗಿ ಸಂಸ್ಥೆಗಳು, ಇತ್ಯಾದಿಗಳಿಗೆ ಸಾಲಗಳು—				
Ports Trust & other Port Funds ರೇವೆನ್ಯೂ ಸಂಸ್ಥೆಗಳು ಮತ್ತು ಇತರ ರೇವೆನ್ಯೂ ಸಂಸ್ಥೆಗಳಿಗೆ ಸಾಲಗಳು
Loans to Municipal Corporations & Municipalities— ನಗರ ಪಾಲಿಕಾ ನಿಗಮಗಳಿಗೆ ಮತ್ತು ನಗರ ಪಾಲಿಕೆಗಳಿಗೆ ಸಾಲಗಳು—				
Loans to Corporation for improvement of Roads ರಸ್ತೆಗಳ ಅಭಿವೃದ್ಧಿಗಾಗಿ ಕಾರ್ಪೊರೇಷನ್‌ಗಳಿಗೆ ಸಾಲಗಳು
(k) Loans for Other Miscellaneous Development Schemes ಇತರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಾಲ	2,15,000	2,15,000	3,50,000
Total ಜುಮ್ಮಾ	2,15,000	2,15,000	3,50,000
Loans to District and Other Local Fund Committees— ಜಿಲ್ಲಾ ಮತ್ತು ಇತರ ಸ್ಥಳೀಯ ನಿಧಿ ಸಮಿತಿಗಳಿಗೆ ಸಾಲ				
(k) Loans for Water Supply and Drainage Schemes and for other Public Health purposes ನೀರು ಸರಬರಾಜು ಮತ್ತು ಚರಂಡಿ ಯೋಜನೆ ಮತ್ತು ಇತರ ಜನರೋಗ್ಯ ರಕ್ಷಣಾ ಕಾರ್ಯಗಳಿಗಾಗಿ ಸಾಲ
(l) Loans to Taluk Boards ತಾಲ್ಲೂಕು ಮಂಡಳಿಗಳಿಗೆ ಸಾಲ
Advances to Local Bodies and Village Panchayats for conducting elections ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸುವ ಬಗ್ಗೆ ಮುಂಗಡ
Loans to District Boards ಜಿಲ್ಲಾ ಬೋರ್ಡ್‌ಗಳಿಗೆ ಸಾಲ
Total ಜುಮ್ಮಾ
Loans to Panchayati Raj Institutions— ಪಂಚಾಯತಿ ರಾಜ್ಯ ಸಂಸ್ಥೆಗಳಿಗೆ ಸಾಲ—				
Loans for Water Supply and Drainage Schemes and for other Public Health purposes ನೀರು ಸರಬರಾಜು ಮತ್ತು ಚರಂಡಿ ಯೋಜನೆ ಮತ್ತು ಇತರ ಜನರೋಗ್ಯ ರಕ್ಷಣಾ ಕಾರ್ಯಗಳಿಗಾಗಿ ಸಾಲ
Advances to Village Panchayats ಗ್ರಾಮ ಪಂಚಾಯತಿಗಳಿಗೆ ಮುಂಗಡ
Total ಜುಮ್ಮಾ

Q. LOANS AND ADVANCES BY STATE UNION TERRITORY GOVERNMENTS.

ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ಸರ್ಕಾರಗಳು ಕೊಡುವ ಸಾಲಗಳು ಮತ್ತು ಮುಂಗಡಗಳು.

Disbursements ಒಟವಾಡಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
Advances to Cultivators— ಸಾಗುವಳಿದಾರರಿಗೆ ಮುಂಗಡಗಳು—				
(b) Land Improvement Loans (new rules) ಜಮೀನು ಅಭಿವೃದ್ಧಿ ಸಾಲಗಳು (ಹೊಸ ನಿಯಮಾವಳಿ)	1,00,42,197	1,00,00,000	1,00,00,000	1,00,00,000
(c) Takavi Loans ¹ (new rules) ತಕ್ಕಾವಿ ಸಾಲ (ಹೊಸ ನಿಯಮಾವಳಿ)	36,12,651	50,00,000	53,00,000	60,00,000
(d) Sericultural Takavi Loans ರೇಷ್ಮೆ ವ್ಯವಸಾಯಕ್ಕೆ ತಕ್ಕಾವಿ ಸಾಲ	95,050	75,000	1,00,000	1,00,000
(e) Fruit Culture Loans ಫಲಶೃಂಗಿ ಸಾಲ	1,600	5,000	2,000	3,000
(q) Loans for purchase of Sugarcane crushers for sale on hire purchase system ಕಂಪು ಕೊಳ್ಳಾಟ ಪದ್ಧತಿಯ ವಿಕ್ರಯ ಸಲುವಾಗಿ ಕಬ್ಬಿನ ಮದ್ದಕ ಯಂತ್ರಗಳ ಖರೀದಿಗೆ ಸಾಲ	...	5,000
(v) Loans for purchase ¹ of seeds and manures for sale to cultivators ಸಾಗುವಳಿದಾರರಿಗೆ ಮಾರಾಟಮಾಡಲು ಬೀಜಗಳನ್ನು ಗೊಬ್ಬರಗಳನ್ನು ಕೊಳ್ಳುವುದಕ್ಕೆ ಸಾಲ	9,80,89,050	5,00,00,000	2,00,00,000	1,00,00,000
Taccavi Loans— ತಕ್ಕಾವಿ ಸಾಲ—				
(a-r) Loans to Agricultural colonists ¹ in Markonhalli Area ಮಾರ್ಕೊನ್ಹಾಲ್ಲಿ ಪ್ರದೇಶದಲ್ಲಿ ಜೊತೆ ವ್ಯವಸಾಯ ಗಾರರಿಗೆ ಸಾಲ	...	5,000
Loans under the Mysore Agriculturists Loans Rules ಮೈಸೂರು ವ್ಯವಸಾಯಗಾರರ ಸಾಲ ಅಧಿನಿಯಮಗಳ ಪಡೆಗೆ ಸಾಲ	6,99,965	3,00,000	3,00,000	5,00,000
Short term loan for purchase and distribution of pesticides ಕ್ರಮವಾರ್ತಕಗಳ ಖರೀದಿಗೆ ಮತ್ತು ಪಂಚೆಗೆ ಸಾಲ	3,068
Loans under soil Conservation Scheme on Construction works executed ನಿರ್ಮಾಣ ಕಾಮಗಾರಿಯ ಮುಗಿದುದರ ನಿವಿತ್ತ ಭೂಸಂರ ಕ್ಷಣ ಯೋಜನೆಗೆ ಸಾಲ	...	1,41,00,000	1,44,00,000	...
Central Scheme for Rural Work Pro- gramme in chronically drought affected areas ದೀರ್ಘಕಾಲ ಅನಾವೃಷ್ಟಿ ಪ್ರದೇಶಗಳಲ್ಲಿ ಒಂದು ಗ್ರಾಮೀಣ ಕಾಮಗಾರಿ ಯೋಜನೆ	1,30,00,000
Total—ಒಟ್ಟು	11,25,43,581	7,97,90,000	5,01,02,000	3,96,02,000

DISBURSEMENTS ಬಟವಾಡೆಗಳು

Q. LOANS AND ADVANCES BY STATE/UNION TERRITORY GOVERNMENTS ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರಸರ್ಕಾರಗಳು ಕೊಡುವ ಸಾಲಗಳು ಮತ್ತು ಮುಂಗಡಗಳು.

Disbursements ಬಟವಾಡೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Esti ಅಯವ್ಯಯ ಅ 1971-72
Loans to Statutory Corporations, Boards and Govt. Companies ಶಾಸನ ಬದ್ಧ ನಿಗಮಗಳಿಗೆ, ಮಂಡಳಿಗಳಿಗೆ ಮತ್ತು ಸರ್ಕಾರಿ ಕಂಪನಿಗಳಿಗೆ ಸಾಲಗಳು	.			
Loans to Mysore State Khadi and Village Industries Board for giving assistance to spinners in the scarcity affected areas. ಅಭಾವ ಪ್ರದೇಶಗಳಲ್ಲಿ ಸೂಲುವವರಿಗೆ ಸಹಾಯ ಮಾಡಲು ಮೈಸೂರು, ಪಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಸಾಲ	...	3,07,130	5,65,000	5,65,000
Loans to Mysore Porcelains Ltd. ಮೈಸೂರು ಒಂಗಾರ್ ಸಂಸ್ಥೆಗೆ ಸಾಲ	...	2,91,35,850
Advances to Trust Boards for Layouts of Extensions ವಿಸ್ತರಣೆ (ಎಕ್ಸ್ಟೆಂಷನ್)ಗಳ ರೂಪರೇಖೆಗಳಿಗೆ ನ್ಯಾಸಿ ಮಂಡಳಿಗೆ (ಟ್ರಸ್ಟ್ ಬೋರ್ಡ್) ಮುಂಗಡಗಳು	...	6,00,000	10,00,000	10,00,000
Loans to N.G.E.F. ಎನ್. ಜಿ. ಇ. ಎಫ್. ಸಂಸ್ಥೆಗೆ ಸಾಲ	...	3,82,47,051	...	20,00,000
Temporary Advances to M. S. K. Mills Ltd., Gulbarga in connection with its Rehabilitation ಗುಲ್ಬರ್ಗಾದ ಎಂ. ಎಸ್. ಕೆ. ಮಿಲ್ಸ್ ಲಿಮಿಟೆಡ್ ಸಂಸ್ಥೆಗೆ ಪುನಶ್ಚೇತನಕ್ಕೆ ತಾತ್ಕಾಲಿಕ ಮುಂಗಡ	...	25,00,000	...	1,70,00,000
Loans to Mysore State Electricity Board ಮೈಸೂರು ರಾಜ್ಯದ ವಿದ್ಯುಚ್ಛಕ್ತಿ ಮಂಡಳಿಗೆ ಸಾಲಗಳು	...	7,32,26,082	...	21,00,000
Loans to Mysore Iron and Steel Ltd., Bhadravathi ಮೈಸೂರು ಆರ್ಯನ್ ಐರನ್ ಸ್ಟೀಲ್ ಲಿ. ಸಂಸ್ಥೆಗೆ ಸಾಲ	...	3,40,00,000
Loans to Hutti Gold Mines Ltd. ಹುತಿ ಗೋಲ್ಡ್ ಮಿನ್ಸ್ ಲಿಮಿಟೆಡ್ ಸಂಸ್ಥೆಗೆ ಸಾಲ	...	73,00,000	...	1,57,00,000
Loans to Mysore Minerals Ltd., ಮೈಸೂರು ಮಿನರಲ್ಸ್ ಲಿಮಿಟೆಡ್ ಸಂಸ್ಥೆಗೆ ಸಾಲ	...	50,00,000
Loans to M/s. Radio and Electricals Manufacturing Co., Ltd. ರೇಡಿಯೋ ಮತ್ತು ವಿದ್ಯುತ್ ಉತ್ಪಾದಕ ಕಂಪನಿಗೆ ಸಾಲ
Loans to Mysore State Industrial Investment and Development Corporation ಮೈಸೂರು ರಾಜ್ಯದ ಉದ್ಯಮ ಮತ್ತು ವಿಸ್ತರಣೆ ಕರ್ಪೊರೇಷನ್‌ಗೆ ಸಾಲ	20,00,000	...
Loans to Mysore State Agro-Industries Corporation ಮೈಸೂರು ರಾಜ್ಯದ ವ್ಯವಸಾಯೋತ್ಪನ್ನ ಉದ್ಯಮ ನಿಗಮಕ್ಕೆ ಸಾಲ	36,50,000	...
C. O. ...	19,03,16,113	15,65,000	4,26,06,000	20,00,000

Q LOANS AND ADVANCES BY STATE/UNION TERRITORY GOVERNMENTS.
ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರಸರ್ಕಾರಳು ಕೊಡುವ ಸಾಲಿಗಲ ಮತ್ತು ಮುಂಗಡಗಲ

Isbur em nte ಬಿಡುಬಡ್ಡಿಗಳು	Accounts ಲೆಕ್ಕ 1969-69	Budget Estimates ಆವೃದ್ಧಿಯ ಅಂದಾಜು 1970-	Revised Estimates ಸರಿಮೃತ್ತ ಅಂದಾಜು 1970-1	Budget Estimates ಆವೃದ್ಧಿಯ ಅಂದಾಜು 1971-72
C O	19,03,16,113	15,65,000	4,26,06,000	20,00,000
Loans to Universities for Sanction of House Building and other Advances to their staff ವಿಶ್ವವಿದ್ಯಾನಿಲಯವು ತನ್ನ ಸ್ವಲ್ಪಂದಿ ವರ್ಗದವರಿಗೆ ಗೃಹ ನಿರ್ಮಾಣದ ಮತ್ತು ಇತರ ಮುಂಗಡಗಲ ಮಂಜೂರಾತಿಗಾಗಿ ವಿಶ್ವವಿದ್ಯಾನಿಲಯದವರಗಲ ಸಾಲ				5,00,000
Loans to the University of Agricultural Sciences of House Building and other Advances to its staff ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ ತನ್ನ ಸ್ವಲ್ಪಂದಿ ವರ್ಗದ ಗೃಹನಿರ್ಮಾಣ ಮತ್ತು ಇತರ ಮುಂಗಡಗಲ ಮಂಜೂರಾತಿಗಾಗಿ ವಿಶ್ವವಿದ್ಯಾನಿಲಯಕ್ಕೆ ಸಾಲ				1,50,000
Loans to Mysore State Financial Corporation ಮೈಸೂರು ರಾಜ್ಯ ಹಣಕಾಸು ಕಾರ್ಪೊರೇಷನ್ ಗೆ ಸಾಲ				30,00,000
Total ಒಟ್ಟು	19,03,16,113	15,65,000	4,26,06,000	56,50,000
Revenue Advances— ರಾಜ್ಯ ಮುಂಗಡಗಲ—				
Advances for Survey operations— ಮೇಪಣೆ ಕಾರ್ಯಚರಣೆಗಾಗಿ ಮುಂಗಡಗಲ				
Advances for Boundary marks ಗಡಿ ಗುರುತಿಸಿಕೊಳ್ಳುವ ಮುಂಗಡ	8,513	5,00,000	1,000	25,000
Total ಒಟ್ಟು	8,513	5,00,000	1,000	25,000
Loan to Co operative Institutions and Banks— ಸಹಕಾರಿ ಸಂಸ್ಥೆಗಳ ಮತ್ತು ಬ್ಯಾಂಕುಗಳಿಗೆ ಸಾಲಿಗಲ				
Loans to Co operative Societies including House Building societies ಗೃಹನಿರ್ಮಾಣ ಸಂಘಗಳು ಸೇರಿ ಸಹಕಾರ ಸಂಘಗಳಿಗೆ ಸಾಲಿಗಲ	15,20,000	18,00,000	33,00,000	20,00,000
Loans for construction of houses for backward classes through the Agency of Building Societies ಕಟ್ಟಡದ ಸಂಘಗಳ ಆಡಳಿತದ ಮೂಲಕ ಹಿಂದುಳಿದ ವರ್ಗಗಳಿಗೆ ಗೃಹಗಳ ರಚನೆಗಾಗಿ ಸಾಲಿಗಲ	2,10,920	2,00,000	2,00,000	2,00,000
Interest free loan towards Share capital to the members of Harjan and Gtirijan Co operative Housing Societies ಮಹತ್ವದ ಹಾಗೂ ನಿರೀಕ್ಷಿಸಲಾಗುವ ಸಹಕಾರ ಸಂಘಗಳ ಆವೃದ್ಧಿಗಾಗಿ ಗಣಿ ಸೇರು ಅನುಮಾನಕ್ಕೆ ಒತ್ತಿಬಿಡಿಕೊಡುವ ಗಲಗಳು	62,550	..	5,00,000	5,00,000
C C	17,93,470	20,00,000	40,00,000	27,00,000

Q. LOANS AND ADVANCES BY STATE/UNION TERRITORY GOVERNMENTS.

ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ಸರ್ಕಾರಗಳು ಕೊಡುವ ಸಾಲಗಳು ಮತ್ತು ಮುಂಗಡಗಳು.

Disbursements ಬಟವಾಡೆಗಳು	Accounts ಲೆಕ್ಕ 1969-70	Budget Estimates ಅಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಅಯವ್ಯಯ ಅಂದಾಜು 1971-72
B. I.	17,98,470	20,00,000	40,00,000	27,00,000
Loans to Co-operative Institutions and Banks--contd ಸಹಕಾರಿ ಸಂಸ್ಥೆಗಳು ಮತ್ತು ಬ್ಯಾಂಕುಗಳಿಗೆ ಸಾಲಗಳು				
Loans to Urban Societies for construction of buildings ಕಟ್ಟಡಗಳ ನಿರ್ಮಾಣಗಳಿಗಾಗಿ ನಗರ ಸಂಘಗಳಿಗೆ ಸಾಲಗಳು ..	3,00,000
Loans for the installation of Powerlooms in the Co-operative Sector ಸಹಕಾರಿ ಕ್ಷೇತ್ರದಲ್ಲಿ ವಿದ್ಯುಚ್ಛಕ್ತಿ ಮಗ್ಗುಗಳನ್ನು ಸ್ಥಾಪಿಸುವುದಕ್ಕಾಗಿ ಸಾಲಗಳು	50,000
Loans to K.C.T Mills Hubli ಕೆ.ಟಿ.ಸಿ. ಮಿಲ್ಸ್ ಪುಟಳಿ ಇವರಿಗೆ ಸಾಲ ...	28,00,000	...	18,07,000	..
Loans to Karnatak Co-operative Publishing House Ltd. Bangalore for compilation of Juniar Encyclopaedia in Kannada ಕರ್ನಾಟಕ ಕೋ-ಆಪರೇಟಿವ್ ಪಬ್ಲಿಷಿಂಗ್ ಸಂಸ್ಥೆ ಬೆಂಗಳೂರುಗೆ ಜ್ಞಾನಗೋಷ್ಠಿ ಗ್ರಂಥ ಶೇಖರಣೆಗೆ ಸಾಲ ...	3,00,000	...	6,00,000	3,00,000
Loans to Bidar Sahakari Sakkare Karkhane ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸಾಲ ...	16,00,000
Loans to Co-operative Marketing Societies for the Establishment of granular Fertiliser Units ಹರಳು ಗೊಬ್ಬರ ಘಟಕಗಳ ಸ್ಥಾಪನೆಗಾಗಿ ಸಹಕಾರಿ ಮಾರುಕಟ್ಟೆ ಸಂಘಗಳಿಗೆ ಸಾಲ	20,00,000	...
Loan to Co-operative Education Society Yemkanmardy ಯಂಕನಮರಡಿ ಸಹಕಾರಿ ವಿಧ್ಯಾಸಂಸ್ಥೆಗೆ ಸಾಲ	64,000	26,000
Loans to Seed Producer's Processing cum-Sale Societies ಬೀಜ ಉತ್ಪಾದಕರ ಸಂಸ್ಕರಣ ಹಾಗೂ ಮಾರಾಟ ಸಂಘಗಳು	40,000
Loans to Servicing and Repair Centres for Agricultural Machinery ಕೃಷಿ ಯಂತ್ರ ಸಾಮಗ್ರಿಗಳ ಪರಿಶೀಲನೆ ಮತ್ತು ದುರಸ್ತಿ ಕೇಂದ್ರಗಳು	90,000
Loans to Establishment of units for fabrication of Agricultural implements by Selected Marketing Societies ಆರಿಸಲ್ಪಟ್ಟ ಕೃಷಿ ಯಂತ್ರ ಸಹಕಾರಿ ಸಂಘಗಳಿಂದ ವ್ಯವಸಾಯೋಪಕರಣ ತಯಾರಿಸುವ ಘಟಕ ಸ್ಥಾಪನೆ.	15,000
Loans to Marketing and Processing Societies towards margin money ಮಾರುಕಟ್ಟೆ ಮತ್ತು ಸಂಸ್ಕರಣ ಸಂಘಗಳಿಗೆ ನಷ್ಟದ ಹಣವನ್ನು ಭರ್ತಿಮಾಡಲು ಕೊಡುವ ಸಾಲ	22,50,000	25,00,000
Loans to small and medium sized Processing units ಅಲ್ಪ ಮತ್ತು ಮಧ್ಯಮ ಮಟ್ಟದ ಸಂಸ್ಕರಣ ಘಟಕಗಳಿಗೆ ಸಾಲ	42,00,000	28,00,000
Total ಜುಮ್ಮಾ ...	67,98,470	20,50,000	1,49,21,000	84,91,000

DISBURSEMENTS
ಒಟ್ಟವಾದವುಗಳು

Q. LOANS AND ADVANCES BY STATE/UNION TERRITORY GOVERNMENT
ರಾಜ್ಯ/ಒಕ್ಕೂಟ ರಾಜ್ಯ ಶ್ರೇಷ್ಠ ಸರ್ಕಾರಗಳು ಕೊಡುವ ಸಾಲಗಳು ಮತ್ತು ಮೊತ್ತಗಳಾಗುವವು

Disbursements ಒಟ್ಟವಾದವುಗಳು	Accounts ಆಳು 1969-70	Budget Estimates ಅಂದಾಜು 1970-71	Revised Estimates ಮುಷ್ಠಿ ಅಂದಾಜು 1970-71	Budget Esti- ಅಂದಾಜು ಅಂದಾಜು 1971-72
Miscellaneous Loans and Advances— ವಿವಿಧ ಸಾಲಗಳು ಹಾಗೂ ಮಂಜೂರು				
(a) Loan Scholarships and other Educa- tional Advances ಸಾಂಪ್ರದಾಯಿಕ ವಿದ್ಯಾರ್ಥಿ ವೆಚ್ಚಗಳು ಹಾಗೂ ವಿದ್ಯಾ ನಿರೀಕ್ಷಣಾತ್ಮಕ ಮಂಜೂರು	12 892	15 000	20,000	20,000
1 Industrial loans— ಉದ್ಯಮಗಳಿಗೆ ಸಾಲ				
Loans for Rural and Cottage Indu- stries ಗ್ರಾಮೀಣ ಮತ್ತು ಕುಟುಂಬ ಉದ್ಯಮಗಳಿಗೆ ಸಾಲ				
Total (d) ಒಟ್ಟ			1 00 000	
(e) Other Lons — ಇತರ ಸಾಲಗಳು			1,00 000	
2 Loans to Candidates deputed for train- ing overseers towards the difference in the cost of Air passage and steamer fares ನಿಯೋಜಿತರಾದ ಅಭ್ಯರ್ಥಿಗಳಿಗೆ ವಿಮಾನ ಯಾತ್ರಿಕ ತರಬೇತಿ ಸೌಕರ್ಯಗಳ ತರಬೇತಿ ಇತರ ವೆಚ್ಚಗಳನ್ನು ಪರಿಹರಿಸಲು ಸಾಲ	54	2 000	1 000	2,000
4 Advances to Contractors ಉದ್ಯೋಗದಾರರಿಗೆ ಮಂಜೂರು	37,10 000		2,60 000	
Rehabilitation and Development Taccavi under Tungabhadra and other irrigation Projects— ತುಂಗಭದ್ರಾ ಮತ್ತು ಇತರ ನೀರಾವರಿ ಯೋಜನೆಗಳ ಮೇಲೆ ವಿಸ್ತೃತ ಕರಣ್ಯ ಮತ್ತು ಅಭಿವೃದ್ಧಿ ಪಾವತಿ ಸಾಲ			1 25 000	
Aid against Floods Rains, Fire accidents etc ಪ್ರವಾಹ ಮಳೆಮಳೆ ಬೆಂ ಪಾವತಿ ನಿವಾರಣೆಗೆ	4,24,705			
ances to Local bodies to cover deficits ಮು ಸಂಸ್ಥೆಗಳಿಗೆ ಕೊಡುವ ಸಂದಾಯಿಸಲು ಮಂಜೂರು	9,900	5 00,000	5 00 000	3 00,000
to Mandya National Paper Mills ಮಂಡ್ಯ ರಾಜ್ಯ ಮಿಲ್ಲು ಸಂಸ್ಥೆಗೆ ಸಾಲಗಳು	46,89 401			
C O ವಿವರಿಸಲಾಗದ				
	88 31 063	5 02,000	8 8, 000	3 02,000

DISBURSEMENTS

Q. LOANS AND ADVANCES BY STATE UNION TERRITORY GOVERNMENTS

Disbursements	Accounts	Budget Estimate	Revised Estimate	Budget Estimate	
	1969-70	1971-72	1971-72	1971-72	
(c) Other Loans—	B.F.	88,84,068	3,02,000	3,81,000	3,02,000
31. Loans for construction of School Buildings and provision for playgrounds	...	1,78,952	3,00,000	2,00,000	3,00,000
37. Loans to Non-Government Colleges for construction of Buildings	...	2,08,250	2,50,000	1,00,000	3,00,000
95. Loans to Non-Agriculturists on account of Land Acquisition etc.	...	18,100	50,000	20,000	50,000
99. Loans to Educational Institutions for the Construction of Hostel Buildings	4,00,000†	4,00,000†	4,00,000†
105. Loans to Universities for Sanction of House Building and other Advances to their staff	...	795	5,00,000A	5,00,000	0
105. Loans to the University of Agricultural Sciences for sanction of House Building and other Advances to its staff	1,50,000	1,70,000	0
112. Loans for the Development of Dandeli Township	...	1,00,000	2,00,000
124. Loans for Development of Shravanbelgola as a Tourist Pilgrimage Centre.	5,000
	C.O.	94,03,170	21,57,000	23,82,000	15,52,000

† Subject to Central Assistance

@ Provided under Minor head "Loan to Statutory Corporations, Board and Govt. Companies".

C. LOANS AND ADVANCES BY STATE/UNION TERRITORY GOVERNMENTS

ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ಸರ್ಕಾರಗಳು ಕೇಂದ್ರ ಸಾರ್ವಜನಿಕ ಮತ್ತು ಮೂಲಭೂತ

Disbursements ಒಟವಾಡಗಳು	Accounts ಒಟ 1969-70	Budget Estimates ಆಂದವ್ಯಯ ಆಂದವ್ಯಯ 19 6-71	Revised Estimate ಪರಿಷ್ಕರಿಸಿದ ಆಂದವ್ಯಯ 1970-71	Budget Estimate ಆಂದವ್ಯಯ ಆಂದವ್ಯಯ 1971-72
B F	94,06 170	21 57 000	25 66 000	15 72 000
(e) OTHER LOANS ಇತರ ಒಟಗಳು				
133 Loan to Fishermen for purchase of Boats ದೋಣೆಗಳ ಖರೀದಿಗಾಗಿ ಬಟ್ಟಣಿಗರಿಗೆ ಒಟ	10 03 212	10 00 000	5 00 000	7 00 000
135 National Loan Scholarship Scheme ಸಾರ್ವಜನಿಕ ಒಟವಾಡ ಶಿಕ್ಷಣ ಒಟವಾಡದ ಮೂಲಕ ಒಟವಾಡಗಳು	29 67 333	33,95 000*	33 90 000	33 90 000
Advances to Govt Commercial Concerns ಸರ್ಕಾರಿ ವಾಣಿಜ್ಯ ಸಂಸ್ಥೆಗಳಿಗೆ ಮುಂಗಡವಾಡಗಳು				
(i) For Purchase of Motor Conveyances ಮೋಟಾರು ವಾಹನ ಖರೀದಿಗಾಗಿ	5 749	1 00 000	50 000	1 00 000
(ii) For Purchase of Other Conveyances ಇತರ ವಾಹನ ಖರೀದಿಗಾಗಿ	1 44 838	1 00 000	1 50 000	1 00 000
Loans for Development of Decorti- cation of group inlets as Cottage Industries ಗ್ರೂಪ್ ಇನ್ಲೆಟ್‌ಗಳ ಅಭಿವೃದ್ಧಿಗಾಗಿ ಮತ್ತು ಒಟವಾಡಗಳ ಮೂಲಕ ಒಟವಾಡಗಳು	1 02 301			
Loans to Industrial Concerns and Cottage Industries in the private Sector ಪ್ರೈವೇಟ್ ಸಂಸ್ಥೆಗಳಿಗೆ ಮತ್ತು ಒಟವಾಡ ಕ್ಷೇತ್ರದಲ್ಲಿ ಕುಟುಂಬ - ಒಟವಾಡ ಗಳಿಗೆ ಒಟ	28 36 297	35 00 000	50 00 000	50 00 000
Loans for Rehabilitation of migrants from East Pakistan, Burmah and Ceylon ಪಾಕಿಸ್ತಾನ, ಬರ್ಮಾ ಮತ್ತು ಸಿಲೋನ್‌ನಿಂದ ವಲಸೆ ಬಂದವರ ಪುನರ್ವಸತಿಗಾಗಿ ಒಟ	1 12 807	7 75 000	7 75 000	5 00 000
Loans to Karnatak Co operative Publishing House Ltd Bangalore for compilation of Junior Encyclopaedia in Kannada ಕರ್ನಾಟಕ ಕೋ-ಆಪರೇಟಿವ್ ಪಬ್ಲಿಷಿಂಗ್ ಹೌಸ್ ಒಟವಾಡದ ಮೂಲಕ ಜೂನಿಯರ್ ಒಟವಾಡಗಳಿಗೆ ಒಟ		6 00 000		
Loans to Kantarava Studio Ltd Bangalore ಕೆ.ಎಂ.ಎಸ್. ಒಟವಾಡದ ಮೂಲಕ ಒಟ	12 00,000			
Loan to Bangalore Turf Club ಒಟವಾಡದ ಮೂಲಕ ಒಟ			40 00 000	40 00 000
Advances to Small Farmers Development Agency ಒಟವಾಡದ ಮೂಲಕ ಒಟ			1 00,000	
Total (e)-Other Loans ಒಟ್ಟು ಇತರ ಒಟಗಳು	177 83,707	1 16 27 000	1 65 38 000	1 51 47 000
TOTAL MISC LOANS AND ADVANCES ಒಟ್ಟು ಒಟವಾಡ ಮತ್ತು ಮುಂಗಡವಾಡಗಳು	177 95 599	1 16 42 000	1 66 56 000	1 51 67 000

*Provided under "Loans to Cooperative Institutions and Pools"

Q. LOANS AND ADVANCES BY STATE/UNION TERRITORY GOVERNMENTS
ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ಸರ್ಕಾರಗಳು ಕೊಡುವ ಸಾಲಗಳು ಮತ್ತು ಮುಂಗಡಗಳು

Disbursements ಬಟವಾಡೆಗಳು	Accounts ಲೆಕ್ಕ 1969-70	Budget Estimates ಆಯವ್ಯಯ ಅಂದಾಜು 1970-71	Revised Estimates ಪರಿಷ್ಕೃತ ಅಂದಾಜು 1970-71	Budget Estimates ಆಯವ್ಯಯ ಅಂದಾಜು 1971-72
B LOANS TO GOVERNMENT SERVANTS— ಸರ್ಕಾರಿ ನೌಕರರಿಗೆ ಸಾಲಗಳು				
House Building Advances— ಗೃಹ ನಿರ್ಮಾಣದ ಮುಂಗಡಗಳು—				
Gazetted Officers ಗೆಜೆಟೆಡ್ ಅಧಿಕಾರಿಗಳು ...	40,89,255	45,00,000	45,00,000	50,00,000
Non-Gazetted Officers ನಾನ್-ಗೆಜೆಟೆಡ್ ಅಧಿಕಾರಿಗಳು ...	95,51,166	90,00,000	1,15,00,000	1,50,00,000
Advances to All India Service Officers ಅಖಿಲ ಭಾರತ ಸರ್ವಿಸ್ವುಗಳ ಅಧಿಕಾರಿಗಳಿಗೆ ಮುಂಗಡಗಳು ...	2,57,100	3,00,000	3,00,000	3,50,000*
Govt. Commercial Undertakings ಸರ್ಕಾರಿ ವಾಣಿಜ್ಯ ಸಂಸ್ಥೆಗಳು Execution of Sale Deed.— ಮಾರಾಟ ವಿಲೇವಾರಿ ಆವರಣ Gazetted ಗೆಜೆಟೆಡ್
Non-Gazetted ನಾನ್-ಗೆಜೆಟೆಡ್ ...	221
Total ಜುಮ್ಮಾ ...	1,38,97,742	1,38,00,000	1,63,00,000	2,03,50,000
Advances for Purchase of Motor Conveyances— ಮೋಟಾರು ವಾಹನ ಖರೀದಿಗೆ ಮುಂಗಡಗಳು—				
Gazetted Officers ಗೆಜೆಟೆಡ್ ಅಧಿಕಾರಿಗಳು ...	18,45,586	20,00,000	24,00,000	25,00,000
Non-Gazetted Officers ನಾನ್ ಗೆಜೆಟೆಡ್ ಅಧಿಕಾರಿಗಳು ...	9,34,794	7,00,000	17,00,000	15,00,000
Total ಜುಮ್ಮಾ ...	27,80,380	27,00,000	41,00,000	40,00,000
Advances for Purchase of Other Conveyances— ಇತರ ವಾಹನ ಖರೀದಿಗೆ ಮುಂಗಡಗಳು—				
Total ಜುಮ್ಮಾ ...	9,72,604	10,00,000	10,00,000	10,00,000

* Subject to Central Assurances/ಕೇಂದ್ರ ಸಹಾಯಕ್ಕೆ ಒಳಪಟ್ಟಿದೆ.

Q LOANS AND ADVANCES BY STATE/UNION TERRITORY GOVERNMENTS

ರಾಜ್ಯ/ಒಕ್ಕೂಟ ರಾಜ್ಯ ಕ್ಷೇತ್ರ ಸರ್ಕಾರಗಳು ಕೊಡುವ ಸಾಲಗಳು ಮತ್ತು ಮುಂಗಡಗಳು

	1969-70	1970-71	1971-72	1971-72
Other Advances— ಇತರ ಮುಂಗಡಗಳು—				
Advances for purchase of Monsoon provisions to the Forest Subordinates stationed in an accessible area ದೊಡ್ಡ ಪ್ರಮಾಣದಲ್ಲಿ ಕೊಡುವಂತಹ ಅಲ್ಪಾವಧಿಯ ಅಧಿಕಾರಿಗಳಿಗೆ ಮಳೆಗಾಲದ ಸಾಮಗ್ರಿಗಳ ಅಂದಿಗಣಿ ಮುಂಗಡ	5,535	8 000	8 000	8,000
Equipment Advances to Scholars sent for overseas Training ವಿದೇಶ ತರಬೇತಿ ಪಡೆಯಲು ಕಳುಹಿಸಿದ ವಿದ್ಯಾರ್ಥಿಗಳಿಗೆ ಸಂಬಂಧಿಸಿದ—				
Gazetted Officers ಗೌರವ ಅಧಿಕಾರಿಗಳು	3,500	10,000	10 000	10,000
Non Gazetted Officers ನಾನ್ ಗೌರವ ಅಧಿಕಾರಿಗಳು		4,000	4 000	4,000
Equipment Advance to candidates selected for Rangers Course ರೇಂಜರ್ಸ್ ವ್ಯಾಸಂಗಕ್ಕೆ ಚುನಾಯಿತರಾದ ಅಭ್ಯರ್ಥಿಗಳಿಗೆ ಸಂಬಂಧಿಸಿದ		5 000	7 000	
Equipment Advances to officials sent for Training in India— ಭಾರತದಲ್ಲಿ ತರಬೇತಿ ಪಡೆಯಲು ಕಳುಹಿಸಿದ ಅಧಿಕಾರಿಗಳಿಗೆ ಸಂಬಂಧಿಸಿದ				
Gazetted Officers ಗೌರವ ಅಧಿಕಾರಿಗಳು		1 000	1 000	1,000
Non Gazetted Officers ನಾನ್ ಗೌರವ ಅಧಿಕಾರಿಗಳು	1,000	1,000	1 000	1,000
Advances for the purchase of Warm Clothing ಉಷ್ಣ ಒಡ್ಡಿಗೆಗಳನ್ನು ಕೊಳ್ಳಲು ಮುಂಗಡ				
Advances for the purchase of Mosquito Nets and other Advances ಸೂಕ್ಷ್ಮ ಪದಾರ್ಥದ ಮುಂದೆ ಮುಂಗಡಗಳು ಮತ್ತು ಇತರ ಮುಂಗಡಗಳು	30,508	25,000	25,000	25,000
Advances to Police Officers for Equipment and Uniform ಪೊಲೀಸ್ ಅಧಿಕಾರಿಗಳಿಗೆ ಸಾಧನ ಸೂಕರಣ ಮತ್ತು ಸಮಗ್ರ ವ್ಯವಸ್ಥಾ ಮುಂಗಡಗಳು				
Miscellaneous Advances ವಿವಿಧ ಮುಂಗಡಗಳು			21,000	21,000
Total ಒಟ್ಟು	45,543	54,000	77,000	70 000
TOTAL B LOANS TO GOVERNMENT SERVANTS ಸರ್ಕಾರಿ ಸೇವಕರಿಗೆ ಸಾಲಗಳು	1,76,96,269	1,75,54 000	2,14 77 000	2,54 20 000

Statement showing the position of the Depreciation Fund Accounts which are proposed to be drawn upon during 1971-72.

1971-72ನೇ ವರ್ಷದಲ್ಲಿ ಉಪಯೋಗಿಸಲು ಉದ್ದೇಶಿಸಲಾದ ಇಳುವರಿ ನಿಧಿ ಲೆಕ್ಕಗಳನ್ನು ತೋರಿಸುವ ವಿವರಣೆ
[Figures in lakhs] / ಸಂಖ್ಯೆಗಳು - ಲಕ್ಷಗಳು

Concerns ಸಂಸ್ಥೆಗಳು	Opening balance as on 1st April 1970 ನೇ ಏಪ್ರಿಲಿನಲ್ಲಿ ಪ್ರಾರಂಭದ ನಿಲುಕು	1970-71 (Revised) (ಪರಿಷ್ಕೃತ)			1971-72 (Budget) (ಆಯವ್ಯಯ)		
		Receipts ಜಮೆಗಳು	Expendi- ture ವ್ಯಯ	Closing Balance ಅಮೀಕು ನಿಲುಕು	Receipts ಜಮೆಗಳು	Expendi- ture ವ್ಯಯ	Closing Balance ಅಮೀಕು ನಿಲುಕು
K.G.F. Water Works ಕೆ.ಬಿ.ಎಫ್. ಜಲ ಕಾಮಗಾರಿಗಳು	9.97	1.00	2.00	7.97	1.00	1.50	7.47
Sandal Oil Factory, Mysore ಗಂಧದೇಣ್ಣೆ ಕಾರ್ಖಾನೆ, ಮೈಸೂರು	14.40	0.98	0.14	14.94	1.05	0.10	15.89
Sandal Oil Factory, Shimoga ಗಂಧದೇಣ್ಣೆ ಕಾರ್ಖಾನೆ, ಶಿವಮೊಗ್ಗ	8.66	1.16	0.15	9.67	1.29	0.05	10.91
Chamarajajagar water works ಚಾಮರಾಜನಗರ	89.81	89.81	89.81
Iron and Steel Works ಕಬ್ಬಿಣ ಮತ್ತು ಉಕ್ಕಿನ ಕಾಮಗಾರಿಗಳು	575.54	575.54	575.54
Mysore Road Transport ಮೈಸೂರು ರಸ್ತೆ ಸಾರಿಗೆ	169.28	169.23	169.23
Central Industrial Workshop ಸೆಂಟ್ರಲ್ ಇಂಜಿನಿಯರ್ ವರ್ಕ್‌ಶಾಪ್	17.74	2.00	0.50	19.24	2.05	...	21.29
Government Electric Factory ಸರ್ಕಾರಿ ಇಲೆಕ್ಟ್ರಿಕಲ್ ಕಾರ್ಖಾನೆ	40.64	3.00	1.25	42.39	3.50	5.00	40.89
Government Soap Factory ಗೌರಮ್ಮಂಟ್ ಸೋಪ್ ಕಾರ್ಖಾನೆ
G.S.F. Deposit Depreciation Res. Fund ಸರ್ಕಾರಿ ಸಾಂದಿನಿ ಕಾರ್ಖಾನೆಯ, ಸಂಚಿತ ಇಳುವರಿ ನಿಧಿ	25.53	4.00	1.25	28.23	4.50	1.00	31.73
Mysore Implements Factory ಮೈಸೂರು ಉಪಕರಣ ಕಾರ್ಖಾನೆ	22.02	2.00	1.00	23.02	2.00	1.00	21.02
Mysore Silk Weaving Factory ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆ	6.08	1.29	...	7.37	1.02	0.30	8.09
Silk Filatur. Kanakapura ರೇಷ್ಮೆ ಫಿಲೇಚರ್ ಕಾರ್ಖಾನೆ ಕನಕಪುರ	6.46	0.05	...	6.51	0.03	...	6.59
Chromate Factory ಕ್ರೋಮೇಟ್ ಕಾರ್ಖಾನೆ	0.86	0.86	0.86
Wood Preservation Plant ಟ್ರಾನ್ಸ್‌ಫರ್ಮೇಷನ್ ಸಿರಿಯಂಟ್	39.49	39.49	39.49
Silk Filatures, Kollegal ರೇಷ್ಮೆ ಫಿಲೇಚರ್ ಕಾರ್ಖಾನೆ, ಕೊಳ್ಳೆಗಾಲ	14.87	0.27	...	15.14	0.27	...	15.41
Silk Filatures, Mysore ರೇಷ್ಮೆ ಫಿಲೇಚರ್ ಕಾರ್ಖಾನೆ, ಮೈಸೂರು	14.59	0.45	...	15.04	0.46	...	15.50
Sandal oil Factory Mysore Rehabilitation Reserve ಗಂಧ ದೇಣ್ಣೆ ಕಾರ್ಖಾನೆ, ಮೈಸೂರು ಪುನಸ್ಸೃಷ್ಟಿ ಕರಣಕ್ಕೆ ಮೀಸಲು.	9.37	0.60	0.57	9.40	0.60	0.50	9.50
Sandal Oil Factory, Shimoga Rehabilitation Reserve ಗಂಧದೇಣ್ಣೆ ಕಾರ್ಖಾನೆ, ಶಿವಮೊಗ್ಗ ಪುನಸ್ಸೃಷ್ಟಿ ಕರಣಕ್ಕೆ ಮೀಸಲು.	7.07	0.40	0.70	6.77	0.40	0.05	7.12
Iron and Steel Works Rehabilitation Reserve ಕಬ್ಬಿಣ ಮತ್ತು ಉಕ್ಕಿನ ಕಾಮಗಾರಿಗಳ ಪುನಸ್ಸೃಷ್ಟಿ ಕರಣಕ್ಕೆ ಮೀಸಲು.	20.92	20.92	20.92
Govt. Spun Silk Mills, Channarayana ಸರ್ಕಾರಿ ಜುಟ್ ರೇಷ್ಮೆ ಗಿರಿಣಿ ಚೆನ್ನಪಟ್ಟಣ	12.90	3.45	...	16.35	5.10	...	21.45
Government Central Workshop, Mercara. ಸರ್ಕಾರಿ ಸೆಂಟ್ರಲ್ ವರ್ಕ್‌ಶಾಪ್ ಮಡಿಕೇರಿ	1.25	0.15	...	1.40	0.15	...	1.55
G.S.F. T. Narasipur ಸರ್ಕಾರಿ ರೇಷ್ಮೆ ಫಿಲೇಚರ್ ಟಿ. ನರಸೀಪುರ	...	0.48	...	0.48	0.48	...	0.96
G.S.F. Chamarajajagar ಸರ್ಕಾರಿ ರೇಷ್ಮೆ ಫಿಲೇಚರ್ ಚಾಮರಾಜನಗರ	...	0.24	...	0.24	0.25	...	0.49
G.S.F. Santhemari halli ಸರ್ಕಾರಿ ರೇಷ್ಮೆ ಫಿಲೇಚರ್ ಸಂತೇಮರಿಹಳ್ಳಿ	...	0.34	...	0.34
G.S.F. Mamballi ಸರ್ಕಾರಿ ರೇಷ್ಮೆ ಫಿಲೇಚರ್ ಮಾಂಬಳ್ಳಿ	...	0.26	...	0.26
G.S.F. Mudigondum ಸರ್ಕಾರಿ ರೇಷ್ಮೆ ಫಿಲೇಚರ್ ಮುಡಿಗೊಂಡು	...	0.02	...	0.
Total ಜುಮಾ	1106.40	22.14

(i) ACCOUNT OF CONTRIBUTIONS TO THE DEPRECIATION FUNDS.

ಇವು ನಿಗದಿತ ಅನುದಾನಗಳ ಲೆಕ್ಕ

Heads ಶೀರ್ಷಿಕೆಗಳು	Budget Estimates 1970-71 ಅನುಮಾನಿತ ಅಂದಾಜು	Revised Estimates 1970-71 ಸಂಸ್ಕೃತ ಅಂದಾಜು	Budget Estimates 1971-72 ಅನುಮಾನಿತ ಅಂದಾಜು
ಶೋಧನಾ ಮತ್ತು ಗಣಿ ಪ್ರದೇಶದ ಸಂಶೋಧನಾ ನಿಧಿ K. G. F. Water Works Fund	80,000	1,00,000	1 00,000
Bandsol Oil Factory Mysore ಮೈಸೂರಿನ ಗಂಧಕದ ಕಾರ್ಖಾನೆ	60,000	60 000	60 000
(Rehabilitation) ಪುನರುಜ್ಜೀವನ (Depreciation) ಇವು	1,20,000	98,000	1 05,000
Govt. Sandal ಸರ್ಕಾರಿ ಗಂಧಕದ	40,000	40,000	40,000
Central Industrial Workshop Depreciation Fund ಸಂಸ್ಥೆಗಳ ಇಂಜಿನಿಯರಿಂಗ್ ವರ್ಕಿಂಗ್ ಕಾರ್ಖಾನೆ ಇವು ನಿಧಿ	1,40,000	1,16,000	1,29,000
Government Electric Factory ಸರ್ಕಾರಿ ವಿದ್ಯುತ್ ಕಾರ್ಖಾನೆ	3,25,000	2,00,000	3 05,600
Government Soap Factory ಸರ್ಕಾರಿ ಸಾಬುನು ಕಾರ್ಖಾನೆ	3,00,000	3,00 000	3,50,000
Mysore Implements Factory ಮೈಸೂರು ಉಪಕರಣಗಳ ಕಾರ್ಖಾನೆ	4,00,000	4,00,000	4,50,000
Mysore Silk Weaving Factory ಮೈಸೂರು ರೇಷ್ಮೆ ನೇಯು ಕಾರ್ಖಾನೆ	2,50,000	2,00,000	2,00 000
Silk Filature Kanakapura ರೇಷ್ಮೆ ತೀರಿಸು ಕಾರ್ಖಾನೆ, ಕನಕಪುರ	77,000	1,28,500	1,01,700
Wood Preservation Plant, Bhadravati ಮರದ ಸಂರಕ್ಷಣೆ ನಿಧಿಯಲ್ಲಿ, ಭದ್ರಾವತಿ	35,000	5,000	8,000
Government Silk Filatures, Kollegal ಸರ್ಕಾರಿ ರೇಷ್ಮೆ ತೀರಿಸು ಕಾರ್ಖಾನೆಗಳು	49,000	27,000	27,000
Government Silk Filatures, Mysore ಸರ್ಕಾರಿ ರೇಷ್ಮೆ ತೀರಿಸು ಮೈಸೂರು	1,85,000	44,700	45,600
Government Spun Silk Mills Channarayana ಸರ್ಕಾರಿ ಸುಟ್ಟ ರೇಷ್ಮೆ ಗಿರಣಿ, ಚನ್ನರಾಯಣ	5,06,000	4,45,000	5,10,000
Government Central Work Shop, Mercara ಸರ್ಕಾರಿ ಕೇಂದ್ರ ಮಿಕ್ಕುವಿಕೆ ಕಾರ್ಖಾನೆ, ಮರಕೇರಿ	15,000	15,000	15,000
Government Silk Filature T. Narasipura ಸರ್ಕಾರಿ ರೇಷ್ಮೆ ತೀರಿಸು ಟಿ. ನರಸಿಪುರ	...	47,100	47,900
Government Silk Filature Chamarajanagar ಸರ್ಕಾರಿ ರೇಷ್ಮೆ ತೀರಿಸು ಚಾಮರಾಜನಗರ	..	24,300	25 000
Government Silk Filature Sanghemathalli ಸರ್ಕಾರಿ ರೇಷ್ಮೆ ತೀರಿಸು ಸಂಕಮಠಾಳ್ಳಿ	...	31,300	35,000
Government Silk Filatures Mamballa ಸರ್ಕಾರಿ ರೇಷ್ಮೆ ತೀರಿಸು ಮಾಂಬಲ್ಲ	...	26 200	21,000
Government Silk Filatures Mudigunda ಸರ್ಕಾರಿ ರೇಷ್ಮೆ ತೀರಿಸು ಮುದಿಗುಂಡು	...	2,000	2,000
Total ಒಟ್ಟು	24,23,000	22,13,500	24,77 800

APPENDIX G.
ಅನುಬಂಧ-ಟಿ

(ii) ACCOUNT OF WORKS CHARGEABLE TO THE DEPRECIATION FUNDS.
ಇವರಿಂದಿಗೆ ವೆಚ್ಚ ಹಾಕ ಬಹುದಾದ ಕಾಮಗಾರಿಗಳ ಲೆಕ್ಕ

Head ಶೀರ್ಷಿಕೆಗಳು	Budget Estimates ಅಂದಾಜು 1970-71	Revised Estimates ಸರಿಪ್ಪಿಕೆ 1970-71	Budget Estimates ಅಂದಾಜು 1971-72
K. G. F. Water Works Fund ಕೋಲಾರ ಚಿನ್ನದಗಲ ಸ್ವಚ್ಛತೆ ಸುರಕ್ಷಣೆಗಾಗಿ ನಿರ್ಮಿಸಿದ Sandal on Factory (Rehabilitation) (Mysore) ...	1,10,000	2,60,000	1,50,000
ಗಂಧದಿನ್ನೆ ಕಾರ್ಖಾನೆ ಪುನರುತ್ಥಾನ Sandal On Factory (Depreciation) (Mysore) ...	74,000	56,000	50,000
ಗಂಧದಿನ್ನೆ ಕಾರ್ಖಾನೆ (ನಳವಡಿ) Chamaraj Sagar do ...	30,000	44,000	10,000
ಚಾಮರಾಜನಗರ ಅಪೇಕ್ಷಿಸಿ
Central Industrial Workshop Depreciation Fund ಕೇಂದ್ರೀಯ ಕಾರ್ಖಾನೆಗಳ ವರ್ಗಾವಣೆ ನಿಧಿ Government Electric Factory do ...	50,000	50,000	..
ಸರ್ಕಾರಿ ವಿದ್ಯುಚ್ಛಕ್ತಿ ಕಾರ್ಖಾನೆ ಅಪೇಕ್ಷಿಸಿ ...	2,50,000	1,25,000	5,00,000
Government Soap Factory do ಸರ್ಕಾರಿ ನಾಟಾಸು ಕಾರ್ಖಾನೆ ಅಪೇಕ್ಷಿಸಿ ...	1,25,000	1,25,000	1,00,000
Mysore Implements Factory do ಮೈಸೂರು ಉಪಕರಣಗಳ ಕಾರ್ಖಾನೆ ಅಪೇಕ್ಷಿಸಿ ...	1,00,000	1,00,000	1,00,000
Mysore Silk Weaving Factory ಮೈಸೂರು ರೇಷ್ಮೆ ನೇಯುವ ಕಾರ್ಖಾನೆ ಅಪೇಕ್ಷಿಸಿ ...	15,000	..	30,000
Silk Filature Kanakapura do ರೇಷ್ಮೆ ಫಿಲೇಚರ್ ಕನಕಪುರ ಅಪೇಕ್ಷಿಸಿ
Wood Preservation Plant, Shimoga ಮರದ ಸಂರಕ್ಷಣೆ ನಿರ್ಮಾಣ, ಭಿರಗೂಡು (Depreciation)
Sandal Oil Factory Shimoga ಗಂಧದಿನ್ನೆ ಕಾರ್ಖಾನೆ, ಶಿವಮೊಗ್ಗ (ನಳವಡಿ) ...	3,000	15,000	5,000
ಗಂಧದಿನ್ನೆ ಕಾರ್ಖಾನೆ, ಶಿವಮೊಗ್ಗ (ಪುನರುತ್ಥಾನ) ...	12,000	70,000	5,000
Government Silk Filatures, Kollegal ಸರ್ಕಾರಿ ರೇಷ್ಮೆ ಫಿಲೇಚರ್ ಕೊಲ್ಲೆಗಲ
Government Silk Filature Mysore ಸರ್ಕಾರಿ ರೇಷ್ಮೆ ಫಿಲೇಚರ್, ಮೈಸೂರು
Government Spun Silk M/s, Channapatna ಸರ್ಕಾರಿ ಜೂನ್ ರೇಷ್ಮೆ ಡ್ರಾಪ್, ಚನ್ನಪಟ್ಟಣ
Total ಒಟ್ಟು ...	7,69,000	7,86,200	9,50,000

Ref. to pages in Estimates ಅಂದಾಜುಗಳಲ್ಲಿನ ಪುಟಗಳಿಗೆ ಉಲ್ಲೇಖ	71. MISCELLANEOUS—Details of Grants to Orphanages ಸಂಕೀರ್ಣ-ಅನಾಥಾಲಯಗಳ ಅನುದಾನಗಳ ವಿವರಣೆಗಳು	Budget Estimates ಆಯವ್ಯಯ ಅಂದಾಜು 1971-72
526	<p><i>Kolar District—</i> ಕೋಲಾರ ಜಿಲ್ಲೆ—</p> <p>Yoginarayana Orphanage, Kaiwara ಯೋಗಿನಾರಾಯಣ ಅನಾಥಾಲಯ, ಕೈವಾರ 12,000</p> <p>S.B. Thandeswara Orphanage, Siddalaghatta ಎಸ್. ಬಿ. ತಾಂಡೇಶ್ವರ ಅನಾಥಾಲಯ, ಸಿದ್ಲಾಘಟ್ಟ 1,920</p> <p style="text-align: right;">Total—ಜುಮ್ಮಾ 13,920</p> <p><i>Tumkur District—</i> ತುಮಕೂರು ಜಿಲ್ಲೆ</p> <p>Sri Veerasaivanandasram, Tiptur ಶ್ರೀ ವೀರಶೈವಾನಂದಾಶ್ರಮ, ತಿಪ್ಪಟೂರು 12,240</p> <p>Sri Siddalingeswara Orphanage, Siddaganga ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯ, ಸಿದ್ಧಗಂಗಾ 2,33,280</p> <p>Phirangi Swami Orphanage (Vidhyarthi Nilaya) Ankanahallimutt ಫಿರಂಗಿ ಸ್ವಾಮಿ ಅನಾಥಾಲಯ (ವಿದ್ಯಾರ್ಥಿನಿಲಯ) ಅಂಕನಹಳ್ಳಿಮಠ 19,680</p> <p>Sarvajanika Vidyanthnilaya, Bellikatteutt, Belligere ಸಾರ್ವಜನಿಕ ವಿದ್ಯಾರ್ಥಿನಿಲಯ, ಬೆಳ್ಳಿಕಟ್ಟಮಠ, ಬೆಳಗೆರೆ 12,720</p> <p>Urigadgeswara Orphanage, Bettahallymutt ಉರಿಗಡೇಶ್ವರ ಅನಾಥಾಲಯ, ಬೆಟ್ಟಹಳ್ಳಿಮಠ 11,820</p> <p>Sachidananda Gurukula Vidyanthi Nilaya Orphanage, Hosahally, Pavagada Taluk. ಸಚ್ಚಿದಾನಂದ ಗುರುಕುಲ ವಿದ್ಯಾರ್ಥಿನಿಲಯ ಅನಾಥಾಲಯ, ಹೊಸಹಳ್ಳಿ, ಪಾವಗಡ ತಾಲ್ಲೂಕು 8,640</p> <p>Paradesikendraswamy Orphanage, Ra gapura ಪರದೇಶಿಕೇಂದ್ರಸ್ವಾಮಿ ಅನಾಥಾಲಯ, ರಂಗಾಪುರ 19,120</p> <p>Sarvajanika Vidyanthnilaya Orphanage, Nonavinakere ಸರ್ವಜನಿಕ ವಿದ್ಯಾರ್ಥಿನಿಲಯ ಅನಾಥಾಲಯ, ನೊಣವಿನಕೆರೆ 5,160</p> <p>Sarvajanika Vidyanthnilaya Orphanage, Belligere, Tiptur Taluk ಸಾರ್ವಜನಿಕ ವಿದ್ಯಾರ್ಥಿನಿಲಯ ಅನಾಥಾಲಯ, ಬೆಳಗೆರೆ, ತಿಪ್ಪಟೂರು ತಾಲ್ಲೂಕು 2,160</p> <p>Sarvajanika Vidyanthnilaya Orphanage, Hanlanakere, Chikalanayakanahalli Taluk ಸಾರ್ವಜನಿಕ ವಿದ್ಯಾರ್ಥಿನಿಲಯ, ಅನಾಥಾಲಯ, ಹಂದನಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು 6,600</p> <p>Srimad Rambhappuri Ujhalpathy Aradhyakeshawa Swamy Orphanage, Godekere ಶ್ರೀಮದ್ ರಂಭಾಪುರಿ ಉಜ್ಜಲಪತಿ ಅರಾಧ್ಯಕೇಶವ ಸ್ವಾಮಿ ಅನಾಥಾಲಯ, ಗೋಡೆಕೆರೆ 3,840</p> <p>Sri Garagunda Brahmeshwara Mutt Orphanage, Patanayakanahalli ಶ್ರೀ ಗರಗುಂಡ ಬ್ರಹ್ಮೇಶ್ವರ ಮಠ ಅನಾಥಾಲಯ, ಪಟನಾಯಕನಹಳ್ಳಿ 7,680</p> <p>Sri Mallikarjunaswamy Orphanage, Kuppurthammadi ಶ್ರೀ ಮಲ್ಲಿಕಾರ್ಜುನಸ್ವಾಮಿ ಅನಾಥಾಲಯ, ಕುಪ್ಪುರ್ಥಮಾಡಿ 5,400</p> <p>Sri Mallikarjunaswamy Orphanage, Mathighatta ಶ್ರೀ ಮಲ್ಲಿಕಾರ್ಜುನಸ್ವಾಮಿ ಅನಾಥಾಲಯ, ಮತಿಘಟ್ಟ 3,840</p> <p>Veerasaiva Gurukulanda Ashram, Tiptu ವೀರಶೈವ ಗುರುಕುಲಾನಂದಾಶ್ರಮ, ತಿಪ್ಪಟೂರು 10,000</p> <p style="text-align: right;">Total—ಜುಮ್ಮಾ 3,61,580</p> <p><i>Shimoga District—</i> ಶಿವಮೊಗ್ಗ ಜಿಲ್ಲೆ—</p> <p>Uchita Prasada Nilaya, Shivanapada ಉಚಿತ ಪ್ರಸಾದ ನಿಲಯ, ಶಿವನಪಾದ 10,000</p>	

71. MISCELLANEOUS—Details of Grants to Orphanages—

ಸಂಕೀರ್ಣ—ಅನಾಥಾಲಯಗಳ ಅನುದಾನಗಳ ವಿವರಣೆಗಳು

Budget Part III
ಅನುದಾನ
ಅಂಶ 3
1911-12

Ref. to pages
in Part III
ಅನುದಾನಗಳ
ವಿವರಣೆ
ಅಂಶ 3

626

Coimbatore District—
ಚಿತ್ರದುರ್ಗ ಜಿಲ್ಲೆ—

St. John's & Orphanage Mysore ಸಂತ ಜಾನ್ ಮತ್ತು ಅನಾಥಾಲಯ ಮೈಸೂರು	3 240
Beverly & Co. Orphanage Coimbatore ಬೆವರ್ಲಿ ಮತ್ತು ಕಂಪನಿ ಅನಾಥಾಲಯ ಚಿತ್ರದುರ್ಗ	3 480
T. Rajalakshmi Orphanage for girls Chitradurga Taluk ತರಾಜಲಕ್ಷ್ಮಿ ಅನಾಥಾಲಯ ಸುಗಂಧಿ, ಚಿತ್ರದುರ್ಗ ತಾಲ್ಲೂಕು	43 200
Ananthappa & Co. Mill bhalli ಅನಂತಪ್ಪ ಮತ್ತು ಮಿಲ್ಲಬಳ್ಳಿ	6 810
Orphanage Home Jagalur ಅನಾಥಶಿಶು ಉಚಿತ ಭೋಜನಾಲಯ ಜಗಲೂರು	8 160
R. H. W. (Lan. & B. P. H. B. Barig Home Jagalur ಸಾಹುಕಾರ ಕರ್ತೃತ್ವದ ಶಿಶು ಉಚಿತ ಭೋಜನಾಲಯ ಜಗಲೂರು	3 440
Royappa & Co. & Co. Mysore ರಾಯಪ್ಪ ಮತ್ತು ಕಂಪನಿ ಮೈಸೂರು	15 000
S. Narayana & Co. Orphanage Angodu ಎಸ್. ನಾರಾಯಣ ಮತ್ತು ಕಂಪನಿ ಅನಾಥಾಲಯ ಅಂಗೋಡು	9 600
J. K. & Co. Orphanage Hebbal ಜಿ. ಕೆ. ಮತ್ತು ಕಂಪನಿ ಅನಾಥಾಲಯ ಹೆಬ್ಬಾಳ	4 800
K. S. & Co. Orphanage Anaj ಕೆ. ಎಸ್. ಮತ್ತು ಕಂಪನಿ ಅನಾಥಾಲಯ ಅನಾಜಿ	6 240
Total—ಮೊತ್ತ	1,11,400

Mysore District—
ಮೈಸೂರು ಜಿಲ್ಲೆ—

Muslim Girls Orphanage, Mysore ಮುಸ್ಲಿಂ ಬಾಲಕಿಯರ ಅನಾಥಾಲಯ ಮೈಸೂರು	7,920
Maddanawara Orphanage K. I. Shelli Gindri Taluk ಮದ್ದನಾವರ ಅನಾಥಾಲಯ, ಕಬ್ಬಿಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು	00
Veerasa & Ananthappa Mysore ವೀರಸಾ ಮತ್ತು ಅನಾಥಾಲಯ ಮೈಸೂರು	291
G. R. Kula Orphanage Chunchankatte ಗುರು ಕುಲ ಅನಾಥಾಲಯ ಚುಂಚುಕಟ್ಟೆ	2
St. Anthony's Orphanage Good Shepherd Convent Mysore ಸಂತ ಅಂಥೋನಿಯಸ್ ಅನಾಥಾಲಯ ಗುಡ್ ಸೆಪರ್ಡ್ ಕನ್ವೆಂಟ್ ಮೈಸೂರು	
St. Theresa's Orphanage Good Shepherd Convent Mysore ಸಂತ ಥೆರೆಸಾ ಅನಾಥಾಲಯ ಗುಡ್ ಸೆಪರ್ಡ್ ಕನ್ವೆಂಟ್ ಮೈಸೂರು	1,100
K. J. & Co. Orphanage Free Poor House Mysore ಕೆ. ಜಿ. ಮತ್ತು ಕಂಪನಿ ಅನಾಥಾಲಯ ಫ್ರೀ ಪೂರ್ ಹೌಸ್ ಮೈಸೂರು	39,000
Veeranna & Co. Orphanage Ch. Anjanagar ವೀರನ್ನ ಮತ್ತು ಕಂಪನಿ ಅನಾಥಾಲಯ ಚ. ಅಂಜನಗಠ	10
K. I. Shelli Orphanage Mysore ಕೆ. ಎಂ. ಶೆಲ್ಲಿ ಅನಾಥಾಲಯ ಮೈಸೂರು	10
Veeranna & Co. Orphanage T. Narasipur ವೀರನ್ನ ಮತ್ತು ಕಂಪನಿ ಅನಾಥಾಲಯ ತಿ. ನರಸೀಪುರ	10
K. I. Shelli Orphanage T. Narasipur ಕೆ. ಎಂ. ಶೆಲ್ಲಿ ಅನಾಥಾಲಯ ತಿ. ನರಸೀಪುರ	6,
Muslim Boys Orphanage Mysore ಮುಸ್ಲಿಂ ಬಾಲಕರ ಅನಾಥಾಲಯ ಮೈಸೂರು	11,
Basappa & Co. Orphanage Ballalli ಬಸಪ್ಪ ಮತ್ತು ಕಂಪನಿ ಅನಾಥಾಲಯ ಬಾಲ್ಬಳ್ಳಿ	6
St. John's & Co. Orphanage Kuleru ಸಂತ ಜಾನ್ ಮತ್ತು ಕಂಪನಿ ಅನಾಥಾಲಯ ಕುಲೇರು	60
S. I. & Co. Orphanage S. I. & Co. Saragur ಎಸ್. ಐ. ಮತ್ತು ಕಂಪನಿ ಅನಾಥಾಲಯ ಸರಗೂರು	7
S. I. & Co. Orphanage Velandur ಎಸ್. ಐ. ಮತ್ತು ಕಂಪನಿ ಅನಾಥಾಲಯ ವೆಲಂದೂರು	3
K. S. & Co. Orphanage Anjanagar ಕೆ. ಎಸ್. ಮತ್ತು ಕಂಪನಿ ಅನಾಥಾಲಯ ಅಂಜನಗಠ	11,2

Ref. to paragraph Estimate ಅಂದಾಜುಗಳಲ್ಲಿನ ಪುಟಗಳಿಗೆ ಉಲ್ಲೇಖ	71. MISCELLANEOUS—Details of Grants to Orphanages — ಸಂಕೀರ್ಣ—ಅನಾಥಾಲಯಗಳ ಅನುದಾನಗಳ ವಿವರಣೆಗಳು	Budget Estimates ಅನುಬಂಧ 1971-72
	B. F. (ಮುಂದುವರಿದುದು)	
526	Chfield (wonder) Kenira Vidyalai Nilaya Orphanage, Bettanapura ಚಿಕ್ಕದೇವರ ವೇದನಿ ಶೇಷಪ್ಪ ವಿಧ್ಯಾರ್ಥಿ ನಿಲಯ ಅನಾಥಾಲಯ, ಬೆಟ್ಟದವರ	1,89,770
	Sri Gurlah Swamy Orphanage, Huzur ಶ್ರೀ ಗುರುಡಿ ಸ್ವಾಮಿಗಳ ಅನಾಥಾಲಯ, ಹುಜುರು	4,900
	Sarvajanika Vidyalai Nilaya Orphanage, Mysore ಸಾರ್ವಜನಿಕ ವಿಧ್ಯಾರ್ಥಿ ನಿಲಯ ಅನಾಥಾಲಯ, ಮೈಸೂರು	4,440
	Ramakrishna Shivananda Orphanage, Mysore ರಾಮಕೃಷ್ಣ ಶಾರವದೇವಿ ಅನಾಥಾಲಯ, ಮೈಸೂರು	10,650
	Chiklavara Swamy Orphanage, Revadurga ಚಿಕ್ಕದೇವರ ವೇದನಿ ಶೇಷಪ್ಪ ಸ್ವಾಮಿ ಅನಾಥಾಲಯ, ರಾವಂದೂರು	6,240
	Old Kaveri Road Mandya Orphanage, Ponnappeta ಚಿಕ್ಕದೇವರ ವೇದನಿ ಶೇಷಪ್ಪ ಸ್ವಾಮಿ ಅನಾಥಾಲಯ, ಪೊನ್ನಪೆಟ	3,240
	Sarvajanika Vidyalai Nilaya Orphanage, Yankote ಸಾರ್ವಜನಿಕ ವಿಧ್ಯಾರ್ಥಿ ನಿಲಯ, ಯಂಕೋಟೆ	4,320
	Sarvajanika Vidyalai Nilaya Orphanage, Hanchally ಸಂಕೀರ್ಣ ವಿಧ್ಯಾರ್ಥಿ ನಿಲಯ ಅನಾಥಾಲಯ, ಹಾಂಚಳ್ಳಿ	6,600
	St. Philomena's Orphanage, Mysore ಸೇಂಟ್ ಫಿಲೋಮಿನಾ ಅನಾಥಾಲಯ, ಮೈಸೂರು	7,320
	Acad Hostel Orphanage, Chamara Nagar ಆಕಾಡೆಮಿ ಹಾಸ್ಟೆಲ್ ಅನಾಥಾಲಯ, ಚಾಮರಾನಗರ	11,180
	Shivaratri Swamy Orphanage, Suttur ಶಿವರಾತ್ರಿ ಸ್ವಾಮಿ ಅನಾಥಾಲಯ, ಸುತುರು	7,200
	Shivaratri Swamy Orphanage, Krishnarajapura ಶಿವರಾತ್ರಿ ಸ್ವಾಮಿ ಅನಾಥಾಲಯ, ಕೃಷ್ಣರಾಜಪುರ	20,040
	Chiklavara Peethanda Orphanage, Bangalore ಚಿಕ್ಕದೇವರ ವೇದನಿ ಶೇಷಪ್ಪ ಅನಾಥಾಲಯ, ಬೆಂಗಳೂರು	6,120
	Sarvajanika Vidyalai Nilaya, Salyanahalli, Nanjarog Taluk ಸಾರ್ವಜನಿಕ ವಿಧ್ಯಾರ್ಥಿ ನಿಲಯ, ಸಾಲಯಾಹಳ್ಳಿ, ನಂಜರಗುಡಿ ತಾಲ್ಲೂಕು	9,120
	Sarvajanika Vidyalai Nilaya, Talakatti, Gopalpet Taluk ಸಾರ್ವಜನಿಕ ವಿಧ್ಯಾರ್ಥಿ ನಿಲಯ, ತಲಕಾಟಿ, ಗೊಂಡ್ಲಪೇಟೆ	3,120
	Shivaratri Swamy Orphanage, Tarakanahalli Gundalpet Taluk ಶಿವರಾತ್ರಿ ಸ್ವಾಮಿ ಅನಾಥಾಲಯ, ತರಕನಾಹಳ್ಳಿ, ಗುಂಡ್ಲಪೇಟೆ	18,000
	Shivaratri Swamy Orphanage, Nilayathinilaya, Mysore ಶಿವರಾತ್ರಿ ಸ್ವಾಮಿ ವಿಧ್ಯಾರ್ಥಿ ನಿಲಯ, ಮೈಸೂರು	5,680
	Chiklavara Dhulendra Vidyalai Nilaya Girls' Orphanage, R. R. Nagar ಚಿಕ್ಕದೇವರ ವೇದನಿ ಶೇಷಪ್ಪ ವಿಧ್ಯಾರ್ಥಿ ನಿಲಯ ಬಾಲಕಿಯರ ಅನಾಥಾಲಯ ಕೆ. ಆರ್. ನಗರ	9,600
	Somaswara Orphanage, Manala ಸೋಮೇಶ್ವರ ಅನಾಥಾಲಯ, ಮಂಗಳ	4,120
	Mundareswara Ananthulaya, Gundalpet ಮುಂದಸೇಶ್ವರ ಅನಾಥಾಲಯ ಗುಂಡ್ಲಪೇಟೆ	8,400
	Sri Varadacharya Vidyalai Nilaya, Revadurga ಶಿವರಾತ್ರಿ ಸ್ವಾಮಿ ವಿಧ್ಯಾರ್ಥಿ ನಿಲಯ, ರಾವಂದೂರು	4,500
	Mundareswara Orphanage, Gundalpet ಮುಂದಸೇಶ್ವರ ಅನಾಥಾಲಯ, ಗುಂಡ್ಲಪೇಟೆ	6,600
	Orphanage in Kollegal Taluk ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅನಾಥಾಲಯ	2,000
	Sri Malleswara Swamy Orphanage, Madiswara Hills ಶ್ರೀ ಮಲ್ಲೇಶ್ವರ ಸ್ವಾಮಿ ಅನಾಥಾಲಯ, ಮಾದೇಶ್ವರ ಬೆಟ್ಟ	2,000
	Guru Malleswar. Orphanage, Isur ಗುರು ಮಲ್ಲೇಶ್ವರ ಅನಾಥಾಲಯ, ಇಸುರು	10,560
	Sri Lokanath Swamy Vidyalai Nilaya, Harve ಶ್ರೀ ಲೋಕಾನಾಥ ವಿಧ್ಯಾರ್ಥಿ ನಿಲಯ ಹಾರ್ವೆ	6,000
	J. S. S. Vidyalai Nilaya, Huttahalli ಜೆ. ಎಸ್. ಎಸ್. ವಿಧ್ಯಾರ್ಥಿ ನಿಲಯ, ಹುಟ್ಟಹಳ್ಳಿ	2,400
	J. S. S. Vidyalai Nilaya, K. R. Nagar ಜೆ. ಎಸ್. ಎಸ್. ವಿಧ್ಯಾರ್ಥಿ ನಿಲಯ, ಕೆ. ಆರ್. ನಗರ	6,900
	Total—ಮುಜ್ಯಾ	8,200
		3,89,450
	Mandya District — ಮಂಡ್ಯ ಜಿಲ್ಲೆ—	
	Ananthulaya Adichunchanagiri Mutt, Bellur ಅನಾಥಾಲಯ, ಅಡಿಚುಂಚನಗಿರಿ ಮಠ, ಬೆಲ್ಲೂರು	11,200
	Swamy Vivekananda Vidyalai Nilaya, Bakkelala ಸ್ವಾಮಿ ವಿವೇಕಾನಂದ ವಿಧ್ಯಾರ್ಥಿ ನಿಲಯ, ಬಕ್ಕಲಾಲ	2,300
	Bhriqurishi Orphanage, Hemagiri ಭೃಗುರೀಶಿ ಅನಾಥಾಲಯ, ಹೇಮಗಿರಿ	5,000
	Bharathy Orphanage Kalmudcang doddi ಭಾರತಿ ಅನಾಥಾಲಯ ಕಲ್ಮುದ್ಕಾಂಗದೊಡ್ಡಿ	4,500
	Total—ಮುಜ್ಯಾ	23,000

Refer to page 5 in Estimates
ಅಂದಾಜುಗಳಲ್ಲಿನ
ಪುಟಗಳಿಗೆ
ಸಾರ್ಥಕ

71 MISCELLANEOUS—Details of Grants to Orphanages—
ಸಂಕೀರ್ಣ—ಅನಾಥಾಲಯಗಳ ಆಯವಾಸಗಳ ವಿವರಗಳು

Budget
ಆಯವ್ಯಯ
ಕಡತ
1971-72

526

Hassan District -
ಹಾಸನ ಜಿಲ್ಲೆ—

- Me hodist Mission Orphanage Hassan
ಮೆ ಹೋದಿಸ್ಟ್ ಮಿಷನ್ ಅನಾಥಾಲಯ ಹಾಸನ 7
- Sree J J Free Boarding Home Doddamatt kurke
ಶ್ರೀ ಜಿ ಜಿ ಉಚಿತ ಭೋಜನಾಲಯ ದೊಡ್ಡಮಟ್ಟುಕುರ್ಕೆ 6
- Jagadguru Shivara re wa a Vidyanthimilava Hally Mysore
ಜಗದ್ಗುರು ಶಿವರಾತ್ರೇಶ್ವರ ವಿಧ್ಯಾಂಧ್ರ ನಿಯಮ ಪಠ್ಯ ಮೈಸೂರು 4

Total—ಒಟ್ಟು

17

Bellary District—
ಬಳ್ಳಾರಿ ಜಿಲ್ಲೆ—

- Kandoria Home Hadagali
ಎಡ್ವಾರ್ಡ್ಸ್ ಹೌಸ್ ಹಾಗಲಿ 15
- St Joseph's Girls Orphanage Bellary
ಸೆಂಟ್ ಜೋಸೆಫ್ಸ್ ಬಾಲಕೆಯರ ಅನಾಥಾಲಯ ಬಳ್ಳಾರಿ 20
- St Mary's Girls Orphanage Bellary
ಸೆಂಟ್ ಮೇರಿಸ್ ಬಾಲಕೆಯರ ಅನಾಥಾಲಯ ಬಳ್ಳಾರಿ 10
- Arya Ediga Gowda Hostel Bellary
ಆರ್ಯಾ ಆದಿಗ ಗೌಡನ ವಸತಿಯು ಬಳ್ಳಾರಿ 4
- L.M Boarding Home Bellary
ಎಲ್.ಎಂ. ಬೋರ್ಡಿಂಗ್ ಹೌಸ್ ಬಳ್ಳಾರಿ 6

lok

10

- St Philomena's Orphanage Bellary
ಸೆಂಟ್ ಫಿಲೋಮಿನಾ ಅನಾಥಾಲಯ ಬಳ್ಳಾರಿ
- V Jyabhuvidhi Hostel Kottur
ವಿಧ್ಯಾಭಿವೃದ್ಧಿ ವಸತಿಯು ಕೊಟ್ಟೂರು 10
- Inda Sandil Sarva Avil osal Chkkjog halli
ಛಾಂಡ್ ಸಂದಿ ಸರ್ವಾ ಅವಿಲೊಸಲ್ ಚಿಕ್ಕಜೋಗಿಹಳ್ಳಿ 15
- Hostel attached to Bearl High School S raguppa
ಹೊಟೆಲನ್ನು ಪ್ರಾಥಮಿಕ ಶಾಲೆಗೆ ಜಿ ಬಿ ಛಾಂಡ್ ವಸತಿಯು ಸಿರಗುಪ್ಪ 10
- Sarvajamika Vidyanthimilava Mandbagh
ಸಾರ್ವಜನಿಕ ವಿಧ್ಯಾಂಧ್ರನಿಯಮ ಮಂದಬಾಗ್ 15
- ... School Kamath halli
... ಕಾಮತ್ ಹಳ್ಳಿ 10

Telga

10

- Guruside wara Host el Kamph
ಗುರುಸಿದ್ಧೇಶ್ವರ ವಸತಿಯು ಕೆ.ಎಂ.ಎಂ. 5
- Ganesh General Hostel Hachohalli
ಗಣೇಶ ಸಾರ್ವಜನಿಕ ವಸತಿಯು ಹಾಚೊಹಳ್ಳಿ 15
- ... Orphanage Hoals 5

- Gangama ha Host l Bellary
ಗಂಗಮ್ಮನ ವಸತಿಯು ಬಳ್ಳಾರಿ 5

To

5

Ref. to pages
in Estimates
ಅಂದಾಜುಗಳಲ್ಲಿನ
ಪುಟಗಳಿಗೆ
ಉಲ್ಲೇಖ

71. MISCELLANEOUS—Details of Grants to Orphanages—
ಸಂಕೀರ್ಣ—ಅನಾಥಾಲಯಗಳ ಅನುದಾನಗಳ ವಿವರಣೆಗಳು

Budget Estimates
ಆಯವ್ಯಯ
ಅಂದಾಜು
1971-72

626

South Kanara District—
ದಕ್ಷಿಣ ಕನ್ನಡ ಜಿಲ್ಲೆ—

Ishwara Prada Mahila Sevashram, Mangalore ಈಶ್ವರಾನಂದ ಮಹಿಳಾ ಸೇವಾಶ್ರಮ, ಮಂಗಳೂರು	...	6,500
St. Charles Ayluni Orphanage, Jeeva, Mangalore ಸೆಂಟ್ ಚಾರ್ಲ್ಸ್ ಆಯ್ಲುನ್ ಅನಾಥಾಲಯ, ಜಿವ್ವೆ ಮಂಗಳೂರು	...	4,500
The Kanakiah Mission Bahadrahalli, Mangalore ರಾಮಕೃಷ್ಣ ಮಿಷನ್ ಬಾಹರಹಳ್ಳಿ, ಮಂಗಳೂರು	...	4,000
Swami Sharanananda Ashram, Mangalore ಸ್ವಾಮಿ ಶಾರದಾನಂದ ಸೇವಾಶ್ರಮ, ಮಂಗಳೂರು	...	16,000
John Jesus Orphanage, Kavara ಇನ್ ಜೇಸ್ ಬೀಸನ್ ಅನಾಥಾಲಯ, ಕವೀರ್	...	4,500
Stella Orphanage, Vellur Hill ಸ್ಟೆಲ್ಲಾ ಅನಾಥಾಲಯ, ವೆಲ್ಲೂರು, ಉಳ್ಳಾಲ	...	11,500
St. Josephs Orphanage Mulur Kunihamba ಸೆಂಟ್ ಜೋಸೆಫ್ಸ್ ಅನಾಥಾಲಯ ಮೂಲೂರು, ಕನ್ನಿಕಂಬ	...	20,000
Infant Marys Orphanage, Kuisheer ಇನ್ ಫೇಂಟ್ ಮೇರಿಸ್ ಅನಾಥಾಲಯ, ಕುರ್ಶೇರ	...	11,000
De Merces Orphanage Parikere, Erlekatta ಡೀ ಮರ್ಸೀಸ್ ಅನಾಥಾಲಯ, ಪರಿಕೇರ, ಲೇಕಟ್ಟೆ	...	16,000
Mary Valerian Orphanage, Kungoly ಮೇರಿ ವಾಲೇರಿಯನ್ ಅನಾಥಾಲಯ, ಕುಂಗೋಳಿ	...	6,000
B.E.M. Orphanage, Mulur ಬಿ. ಇ. ಎಂ. ಅನಾಥಾಲಯ, ಮೂಲೂರು	...	10,000
B.E.M. Orphanage Udipi ಬಿ. ಇ. ಎಂ. ಅನಾಥಾಲಯ, ಉಡುಪಿ	...	8,000
St. Marys Orphanage, Kainja ಸೆಂಟ್ ಮೇರಿ ಅನಾಥಾಲಯ, ಕಾಯಿಂಜೆ	...	9,500
Sacred Heart Orphanages, Brahmavar ಸೇಕ್ಡ್ ಹಾರ್ಟ್ಸ್ ಅನಾಥಾಲಯಗಳು, ಬ್ರಹ್ಮಾವರ	...	9,000
St. Philomenas Orphanage, Kaimanur ಸೆಂಟ್ ಫಿಲೋಮಿನಾ ಅನಾಥಾಲಯ, ಕೈಮನೂರು	...	5,000
St. Josephs Orphanage, Coondalur ಸೆಂಟ್ ಜೋಸೆಫ್ಸ್ ಅನಾಥಾಲಯ, ಕುಂದೂರು	...	7,500
St. Pauls Orphanage, Narvi ಸೆಂಟ್ ಪಾಲ್ ಅನಾಥಾಲಯ, ನಾರ್ವಿ	...	27,000
Sri Sharanananda Ashram, Puttur ಶ್ರೀ ಶಾರದಾನಂದ ಅನಾಥಾಲಯ ಪುತ್ತೂರು	...	3,000
St. Philomenas Orphanage, Ummangudi ಸೆಂಟ್ ಫಿಲೋಮಿನಾ ಅನಾಥಾಲಯ, ಉಮ್ಮಂಗುಡಿ	...	27,000
St. Rita's Orphanage, Kankravu ಸೆಂಟ್ ರೀಟಾ ಅನಾಥಾಲಯ, ಕಾಂಕ್ರಾವು	...	13,000
St. Vincent Orphanage, Kankravu ಸೆಂಟ್ ವಿನ್ಸೆಂಟ್ ಅನಾಥಾಲಯ, ಕಾಂಕ್ರಾವು	...	13,000
St. Josephs Orphanage, Belve ಸೆಂಟ್ ಜೋಸೆಫ್ಸ್ ಅನಾಥಾಲಯ, ಬೆಲ್ವೆ	...	5,000
St. Lawrence Orphanage, Attur ಸೆಂಟ್ ಲಾರೆನ್ಸ್ ಅನಾಥಾಲಯ, ಅತ್ತೂರು	...	3,900
B. E. M. Orphanage, Manjathal, Puttur ಬಿ. ಇ. ಎಂ. ಅನಾಥಾಲಯ, ಮಂಜಾಳ, ಪುತ್ತೂರು	...	7,000
Karip St. Mary Orphanage, Thevala ಕಾರಿಪ್ ಸೆಂಟ್ ಮೇರಿ ಅನಾಥಾಲಯ, ತೇವಲಾ	...	9,500
Francis Orphanage, Suvare ಫ್ರಾನ್ಸಿಸ್ ಅನಾಥಾಲಯ, ಸುವರೆ	...	8,000
Charity Orphanage, Kumbady ಶಾಂತಿ ಅನಾಥಾಲಯ, ಕುಂಬಡೆ	...	1,200
Total—ಜುಮಾ	...	2,67,200

North Kanara District—
ಉತ್ತರ ಕನ್ನಡ ಜಿಲ್ಲೆ—

St. Anthony's Charitable Orphanage, Honnavar
ಸೆಂಟ್ ಆಂಥೋನಿ ಅನಾಥಾಲಯ, ಹೊನ್ನಾವರ

22,900

Ref to pages
in Estimates
ಅಂದಾಜುಗಳಲ್ಲಿನ
ಪುಟಗಳಿಗೆ
ಉಲ್ಲೇಖ

71. MISCELLANEOUS—Details of Grants to Orphanages—

ಸಂಕೀರ್ಣ—ಅನಾಥಾಲಯಗಳ ಅನುದಾನಗಳ ವಿವರಗಳು

Budget Estimates
ಅನುಬಂಧ
ಅಂದಾಜುಗಳು
1971-72

526

Dharwar District—
ಧಾರವಾಡ ಜಿಲ್ಲೆ—

...	20,850
...	26,280
...	14,520
...	20,040
...	48,480
Akkamahadevi Prasada Nilaya, Hanabhalli ಅಕ್ಕಮಹಾದೇವಿ ಪ್ರಸಾದನಿಲಯ, ಹಂಸಬಾಹಲಿ	13,660
Basel Mission Orphanage, Gadag, Bettageri ಬಾಸೆಲ್ ಮಿಷನ್ ಅನಾಥಾಲಯ, ಗಡಗ ಜಿಲ್ಲೆಗೆ	10,440
...	8,520
...	3,000
...	6,040
Prabhudeva Prasadaniyaya, Chikherur ಪ್ರಭುದೇವ ಪ್ರಸಾದನಿಲಯ, ಚಿಕ್ಕೇರುರು	8,280
...	8,400
...	7,380
Honnamma Devi Uchita Prasadaniyaya, Honnali ಹೊನ್ನಮ್ಮದೇವಿ ಉಚಿತ ಪ್ರಸಾದನಿಲಯ, ಹೊನ್ನಳ್ಳಿ	4,080
Sri Siddarudha Swamiji Orphanage, Hubli ಶ್ರೀ ಸಿದ್ಧರುದ್ರಸ್ವಾಮೀಜಿ ಅನಾಥಾಲಯ, ಹುಬ್ಬಳ್ಳಿ	18,360
Sarvodaya Vidyaarbhiniyaya, Alnswar ಸರ್ವೋದಯ ವಿದ್ಯಾರ್ಭಿನಿಲಯ, ಅಲ್ನವರ್	5,520
National Education Society, Hosaratti ರಾಷ್ಟ್ರೀಯ ಶಿಕ್ಷಣ ಸಂಘ, ಹೊಸರಾತಿ	2,160
Mruthunajaya Shivayogiswara Prasadaniyaya, Karajagi ಮೃತುಂಜಯ ಶಿವಯೋಗೀಶ್ವರ ಪ್ರಸಾದನಿಲಯ, ಕರಾಜಗಿ	2,280
Grama Bharathi Uchitaprasadaniyaya, Shighi ಗ್ರಾಮಭಾರತಿ ಉಚಿತ ಪ್ರಸಾದನಿಲಯ, ಶಿಗಿ	11,040
...	6,000
...	2,280
...	9,720
...	9,960
Parameshwara uchita prasadaniyaya, Ohalageri ಪರಮೇಶ್ವರ ಉಚಿತ ಪ್ರಸಾದನಿಲಯ, ಒಹಲಗೆರಿ	8,280
...	2,520
...	5,040
...	5,040
Siddeswara Free Boarding Home, Bilgi ಸಿದ್ಧೇಶ್ವರ ಉಚಿತ ಛೇದನ ಗೃಹ, ಬಿಲ್ಗಿ	1,570
B. A. S Uchita Prasadaniyaya, Hailur ಬಿ. ಎ. ಎಸ್. ಉಚಿತ ಪ್ರಸಾದನಿಲಯ, ಹೈಲೂರು	...
O. B. L. Free Boarding Home, Karadi ಒ. ಬಿ. ಎಲ್. ಉಚಿತ ಛೇದನ ಗೃಹ, ಕರಾದಿ	...
Anandeswara Uchita Prasada Nilaya, Almatli ಅನಂದೇಶ್ವರ ಉಚಿತ ಪ್ರಸಾದನಿಲಯ, ಅಲಮತಿ	...

Total

Ref. to pages in Estimates ಅಂದಾಜುಗಳಲ್ಲಿನ ಪುಟಗಳಿಗೆ ಉಲ್ಲೇಖ	71. MISCELLANEOUS—Details of Grants to Orphanages— ಸಂಕೀರ್ಣ—ಅನಾಥಾಲಯಗಳ ಅನುದಾನಗಳ ವಿವರಣೆಗಳು	Budget Estimates ಆಯವ್ಯಯ ಅಂದಾಜು 1971-72
526	<i>Bijapur District— ಬಿಜಾಪುರ ಜಿಲ್ಲೆ.—</i>	
	The Bijapur Orphanage, Bijapur ಬಿಜಾಪುರ ಅನಾಥಾಲಯ, ಬಿಜಾಪುರ	1,500
	G. V. Bangha free Boarding Home Bableswar, Bijapur ಜಿ.ವಿ. ಬಾಂಗಾ, ಉಚಿತ ಭೋಜನ ಗೃಹ, ಬಾಬಲೇಶ್ವರ, ಬಿಜಾಪುರ	2,000
	Sangameswara Uchita Prasadaniaya, Bangam, Bijapur District, ಸಂಗಮೇಶ್ವರ ಉಚಿತ ಪ್ರಸಾದನಿಲಯ, ಬಾಂಗಮ, ಬಿಜಾಪುರ ಜಿಲ್ಲೆ,	20,000
	Siddeswara Prasadaniaya, Bijapur ಸಿದ್ಧೇಶ್ವರ ಪ್ರಸಾದನಿಲಯ, ಬಿಜಾಪುರ	6,200
	Iswara Uchita Prasadaniaya, Sarwad ಈಶ್ವರ ಉಚಿತ ಪ್ರಸಾದನಿಲಯ, ಸರ್ವಾಡ್	6,200
	S.G.S. Basaveshwara Uchita Prasadaniaya, Masuthi ಎಸ್.ಜಿ.ಎಸ್. ಬಸವೇಶ್ವರ ಉಚಿತ ಪ್ರಸಾದನಿಲಯ, ಮಸೂತಿ	...
	Renukacharya Free Boarding Home, Ingleswar ರೇಣುಕಾಚಾರ್ಯ ಉಚಿತ ಭೋಜನ ಗೃಹ, ಇಂಗ್ಲೆಶ್ವರ	3,000
	Basel Mission Orphanage, Sumadhi ಬಾಸೆಲ್ ಮಿಷನ್ ಅನಾಥಾಲಯ, ಸುಮಡಿ	5,000
	Khasgateswar Free Boarding Home, Tulikote ಖಾಸಗೇಶ್ವರ ಉಚಿತ ಭೋಜನಗೃಹ, ತುಲಿಕೋಟೆ	3,000
	Sri Veereshwar uchitaprasadaniaya, Nalatwad ಶ್ರೀ ವೀರೇಶ್ವರ ಉಚಿತ ಪ್ರಸಾದನಿಲಯ, ನಲತ್ವಾಡ	3,000
	Sri Revanasiddeswara Uchita prasadaniaya, Muddebehal ಶ್ರೀ ರೇವಣಸಿದ್ಧೇಶ್ವರ ಉಚಿತ ಪ್ರಸಾದನಿಲಯ, ಮುದ್ದೇಬಿಹಳ್ಳಿ	5,000
	Sri Madivaleswara Uchitaprasadaniaya, Dhavelgi ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದನಿಲಯ, ಧವಲಗಿ	3,000
	Anjuman High School, Orahana, Indi ಅಂಜುಮಾನ್ ಪ್ರಾಥಮಿಕ ಶಾಲೆ, ಅನಾಥಾಲಯ, ಇಂಡಿ	3,000
	S. S. Free Boarding Home, Lachyan ಎಸ್.ಎಸ್. ಉಚಿತ ಭೋಜನ ಗೃಹ ಲಚ್ಯಾನ್	2,000
	Sangameshwara Uchitaprasadaniaya, Kolhar ಸಂಗಮೇಶ್ವರ ಉಚಿತ ಪ್ರಸಾದನಿಲಯ, ಕೊಲ್ಹಾರ್	1,000
	Gurusideswara Uchitaprasadaniaya, Masuti ಗುರುಸಿದ್ಧೇಶ್ವರ ಉಚಿತ ಪ್ರಸಾದನಿಲಯ, ಮಸೂತಿ	3,000
	G. F. B. Kannur ಜಿ. ಎಫ್. ಬಿ. ಕನ್ನೂರ್	3,000
	D. F. B. Kanmadi ಡಿ. ಎಫ್. ಬಿ. ಕನ್ಮಡಿ	3,000
	M. F. B. Shivanagi ಎಂ. ಎಫ್. ಬಿ. ಶಿವನಗಿ	3,000
	M. F. B. Mulwadi ಎಂ. ಎಫ್. ಬಿ. ಮುಲ್ವಾಡ್	2,000
	A. V. P. N. Almatiti ಎ. ವಿ. ಪಿ. ಎನ್. ಅಲಮತಿ	3,000
	B. F. B. Hallur ಬಿ. ಎಫ್. ಬಿ. ಹಲ್ಲೂರ್	5,000
	S. R. F. B. Bevoor ಎಸ್. ಆರ್. ಎಫ್. ಬಿ. ಬೆವೂರ್	5,000
	S. F. B. Bilgi ಎಸ್. ಎಫ್. ಬಿ. ಬಿಲ್ಗಿ	3,000
	Basaveswara F. B. Karadi ಬಸವೇಶ್ವರ ಎಫ್. ಬಿ. ಕರಡಿ	2,000
	H. F. B. Kamatgi ಎಚ್. ಎಫ್. ಬಿ. ಕಮಟಗಿ	3,000
	B. S. F. B. Muddebihal ಬಿ. ಎಸ್. ಎಫ್. ಬಿ. ಮುದ್ದೇಬಿಹಳ್ಳಿ	2,500
	Total—ಒಟ್ಟು	1,01,400

APPENDIX-H
ಅನುಬಂಧ

Ref to pages in
Estimate
ಅಂದಾಜುಗಳಲ್ಲಿನ
ಪುಟಗಳಿಗೆ
ಉಲ್ಲೇಖ
526

71. MISCELLANEOUS—Details of Grants to Orphanages
ಸಹಕಾರ ಅನಾಥಾಲಯಗಳ ಆಯವ್ಯಯಗಳ ವಿವರಗಳು

Budget Estimate
ಅನುಬಂಧ
1911-12

Belgaum District —
ಬೆಳಗಾವಿ ಜಿಲ್ಲೆ—

Vidyarthini Prasada Nilaya Orphanage, Maruthigali, Belgaum ವಿದ್ಯಾರ್ಥಿನಿ ಪ್ರಸಾದನಿಲಯ, ಅಹಧಾಲಯ, ಮಾರುತಿಗಲ್ಲಿ ಬೆಳಗಾವಿ	3,000
Sri Gurusiddeswara Moorsaviramutt Vidyarthi Orphanage Maruthigali, Belgaum ಶ್ರೀ ಗುರುಸಿದ್ಧೇಶ್ವರ ಮೂರು ನಾವರಮಠ ವಿದ್ಯಾರ್ಥಿ ಅನಾಥಾಲಯ, ಮಾರುತಿಗಲ್ಲಿ, ಬೆಳಗಾವಿ	19,200
Devin's Providance Orphanage, Talak wadi, Belgaum ಡಿವೈನ್ ಪ್ರಾವಿಡನ್ಸ್ ಅನಾಥಾಲಯ ತಲಕವಾಡಿ ಬೆಳಗಾವಿ	12,240
Mahant Goru Sandeswara Orphanage 'Negira' al ಮಹಾಂತ ಗುರುದಂಡೇಶ್ವರ ಅನಾಥಾಲಯ, ನೆ-ಗಿರಹಾಲ್	4,460
M-ry Bhavan Orphanage, Madan Bhavi ಮೆರಿ ಭವನ್ ಅನಾಥಾಲಯ ಮದನಭಾವಿ	10,200
Total—ಜುಮ್ಮಾ ..	49,020

Gulbarga District —
ಗುಲ್ಬರ್ಗಾ ಜಿಲ್ಲೆ—

Gurubasaveshwara Uchita Prasadaniyav, Mnktampt, Gulbarga ಗುರುಬಸವೇಶ್ವರ ಉಚಿತ ಪ್ರಸಾದನಿಲಯ, ಮುಕ್ತಾಂಪೆ ಗುಲ್ಬರ್ಗಾ	4,600
Hannar Hostel Keshavalli ಹಾನಾರ್ ಹಾಸ್ಟೆಲಿಯ ಕೆಶವಾಳ್ಳಿ	4,500
	9,600

<i>Lumpsum Provision for Arrear Claims Revision of Grants fresh sanctions etc</i> ಬಾಕಿ ಹಣದ ಹಕ್ಕುಗಳ ಅನುದಾನಗಳ ಪರಿಷ್ಕರಿಸುವರ್ತಿಯ, ಹೊಸ ಮಂಜೂರಾತಿಗಳ ಮುಂಕಾಡಪ್ಪಗಳ ಸಲುವಾಗಿ ಒಟ್ಟು ಮೊತ್ತದ ಏರ್ಪಾಡು	1,68,810
Total a (i)—ಜುಮ್ಮಾ ..	24,00,000

APPENDIX I.

ಅನುಬಂಧ

Ref. to pages in Estimates ಅಂದಾಜುಗಳಲ್ಲಿನ ಪುಟಗಳಿಗೆ ಉಲ್ಲೇಖ	71. MISCELLANEOUS ಸಂಕೀರ್ಣ	Budget Estimates ಅಯವ್ಯಯ ಅಂದಾಜು 1971-72
519	<p style="text-align: center;">f. Grants-in-aid, Contributions, etc, ಸಹಾಯಕ ಅನುದಾನ, ಅಂಶದಾನಗಳು, ಮುಂತಾದವು.</p> <p style="text-align: center;">f O. INSTITUTIONS AND ORGANISATIONS, ಸಂಸ್ಥೆಗಳು ಮತ್ತು ಸಂಘಟನೆಗಳು.</p> <p>1. Grant-in-aid to Institutions and Organisations— ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ಸಹಾಯಕ ಅನುದಾನ—</p> <p>Grant to Civil and Social Progress Association ಅಸ್ಪೃಶ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಸಂಘಕ್ಕೆ ಅನುದಾನ 1,000</p> <p>Contribution to Ramakrishna Ashram, Bangalore ಬೆಂಗಳೂರಿನ ರಾಮಕೃಷ್ಣ ಅಶ್ರಮಕ್ಕೆ ಅನುದಾನ 3,600</p> <p>Grant to Society for Promotion of kindness to Animals, Mysore ಮೈಸೂರಿನಲ್ಲಿರುವ ಪ್ರಾಣಿ ದಯಾ ಸಂಘಕ್ಕೆ ಅನುದಾನ 2,000</p> <p>Grant to Nevasadan, Bangalore ಬೆಂಗಳೂರಿನ ನೇವಸದನಕ್ಕೆ ಅಂಶದಾನ 1,250</p> <p>Grant to Bangalore Society for Prevention of Cruelty to Animals, Bangalore ಬೆಂಗಳೂರಿನ ಪ್ರಾಣಿ ಹಿಂಸೆಯನ್ನು ತಪ್ಪಿಸುವ ಸಂಘಕ್ಕೆ ಅನುದಾನ 5,000</p> <p>Grant to Akkamahadevi Seva Samaja, Akkipet, Bangalore ಬೆಂಗಳೂರು ಅಕ್ಕಿಪೆಟಿಯ ಅಕ್ಕಿಮಹಾದೇವಿ ಸೇವಾ ಸಮಾಜಕ್ಕೆ ಅನುದಾನ 300</p> <p>Grant to Ambulance Association, Bangalore ಬೆಂಗಳೂರಿನ ಅಂಬುಲೆನ್ಸ್ ಸಂಘಕ್ಕೆ ಅನುದಾನ 1,000</p> <p>Grant to St. Michael's Convent, Bangalore ಬೆಂಗಳೂರಿನ ಸೇಂಟ್ ಮೈಕೇಲ್ಸ್ ಕಾನ್ವೆಂಟ್‌ಗೆ ಅನುದಾನ 12,000</p> <p>Grant to Friend-in-Need Society ಫ್ರೆಂಡ್-ಇನ್-ನೀಡ್ ಸಂಘಕ್ಕೆ ಅನುದಾನ 4,800</p> <p>Grant to Sri Thandaveswara Orphanage, Sidalghatta ನಿಡ್ಲಘಟ್ಟದ ಶ್ರೀ ತಾಂಡವೇಶ್ವರ ಅನಾಥಾಲಯಕ್ಕೆ ಅನುದಾನ 4,200</p> <p>Grant to Sri Ramakrishna Ashram, Karwar ಕಾರವಾರದ ರಾಮಕೃಷ್ಣ ಅಶ್ರಮಕ್ಕೆ ಅನುದಾನ 3,600</p> <p>Grant to Ramakrishna Sharada Ashram, Poonumpet, Coorg ಪೂನಂ ಪೇಟೆಯ (ಕೂರ್ಗ್) ರಾಮಕೃಷ್ಣ ಶಾರದಾ ಅಶ್ರಮಕ್ಕೆ ಅನುದಾನ 2,400</p> <p>Grant to Ramakrishna Ashram, Mysore ಮೈಸೂರಿನ ರಾಮಕೃಷ್ಣ ಅಶ್ರಮಕ್ಕೆ ಅನುದಾನ 6,000</p> <p>Grant to Ramakrishna Ashram, Mangalore ಮಂಗಳೂರಿನ ರಾಮಕೃಷ್ಣ ಅಶ್ರಮಕ್ಕೆ ಅನುದಾನ 1,200</p> <p>Lumpsum for Fresh Grants, Arrears of Grants and for enhancement of existing Grants-in-aid, Contributions etc. ಹೊಸ ಅನುದಾನಗಳಿಗೆ, ಬಾಕಿ ಅನುದಾನಗಳಿಗೆ ಮತ್ತು ಈಗಿನ ಸಹಾಯಕ ಅನುದಾನಗಳನ್ನು ಹೆಚ್ಚಿಸಲು, ಅಂಶದಾನ ಮೊದಲಾದವುಗಳಿಗೆ ಒಟ್ಟು ಮೊತ್ತ, 3,650</p> <p style="text-align: right;">Total f. O. 1. ಒಟ್ಟು 52,000</p>	

1.—The Grants-in-aid, Contributions etc., provided for in the Budget for 1971-72 are subject to sanction of Government where sanction expires.

2.—1971-72 ಅಯವ್ಯಯ ಪಟ್ಟಿಯಲ್ಲಿ ಒದಗಿಸಿರುವ ಸಹಾಯಕ ಅನುದಾನ, ಅಂಶದಾನ ಮುಂತಾದವು, ಮಂಜೂರಾತಿ ಸಮಾಪ್ತವಾಗಿರುವ ಕಡೆ ಸರ್ಕಾರದ ಮಂಜೂರಾತಿಗೆ ಒಳಪಟ್ಟಿವೆ.

Ref to Pages
in Estimates
ಅಂದಾಜುಗಳಲ್ಲಿನ
ಪುಟಗಳಿಗೆ
ಉಲ್ಲೇಖ

Budget Part
ಅನುಬಂಧ
1/71-72

30 PUBLIC HEALTH—Details of Grants
ಜನಾರೋಗ್ಯ ಅನುಬಂಧಗಳ ವಿವರಣೆಗಳು

256

b Grants for Public Health Purposes
ಜನಾರೋಗ್ಯ ವಲಸಿಗೆ ಅನುಬಂಧ

3 MISCELLANEOUS GRANTS
ಸಂಕೀರ್ಣ ಅನುಬಂಧ

(i) Grant in aid to Local Bodies, Voluntary Institutions for Welfare activities
and Allopathic Medical Institutions.
ಸ್ವಲ್ಪಮು ಸಂಸ್ಥೆಗಳಿಗೆ, ಕರ್ಯಾಣ ಕಾರ್ಯಗಳಿಗೆ ಸ್ವಯಂ ಸೇವಾ ಸಂಸ್ಥೆಗಳಿಗೆ ಮತ್ತು ಆರೋಪಿ
ವೈದ್ಯಕೀಯ ಸಂಸ್ಥೆಗಳಿಗೆ ಸಹಾಯ ಅನುಬಂಧ

DHARWAR DISTRICT.—
ಧಾರವಾರ ಜಿಲ್ಲೆ.—

Taluk Boards ತಾಲ್ಲೂಕು ಮಂಡಳಿಗಳು	17.
Municipality, Ranibennur ರಾನಿಬೆನ್ನೂರು ನಗರಪಾಲಿಕೆ	2
Municipality, Nargund ನರಗುಂದ ನಗರಪಾಲಿಕೆ	0
Municipality, Navalgund ನವಲಗುಂದ ನಗರಪಾಲಿಕೆ	2,38
Municipality, Gadag ಗಡಗ ನಗರಪಾಲಿಕೆ	6
Municipality, Byadagi ಬಿಯಾದಗಿ ನಗರಪಾಲಿಕೆ	
Municipality, Haveri ಹಾವೇರಿ ನಗರಪಾಲಿಕೆ	
Total—ಜಿಲ್ಲೆ				

BIJAPUR DISTRICT.—
ಬಿಜಾಪುರ ಜಿಲ್ಲೆ.—

Taluk Boards ತಾಲ್ಲೂಕು ಮಂಡಳಿಗಳು	31.
Municipality, Guleburg ಗುಲಬರ್ಗು ನಗರಪಾಲಿಕೆ	2,31
Municipality, Bagalkot ಬಾಗಲಕೋಟೆ ನಗರಪಾಲಿಕೆ	3,0
Municipality, Ilkal ಇಳಕ ನಗರಪಾಲಿಕೆ	
Total—ಜಿಲ್ಲೆ				39.

BELGAUM DISTRICT.—
ಬೆಳಗಾವಿ ಜಿಲ್ಲೆ.—

Taluk Boards ತಾಲ್ಲೂಕು ಮಂಡಳಿಗಳು	
-----------------------------------	-----	-----	----	--

NORTH KANARA DISTRICT.—
ಉತ್ತರ ಕನ್ನಡ ಜಿಲ್ಲೆ.—

Taluk Boards ತಾಲ್ಲೂಕು ಮಂಡಳಿಗಳು	17
Municipality, Kumba ಕುಂಬು ನಗರಪಾಲಿಕೆ	4
Municipality, Honawar ಹೊನ್ನಾವರ ನಗರಪಾಲಿಕೆ	2
Total—ಜಿಲ್ಲೆ				17

BELLARY DISTRICT.—
ಬೆಲ್ಲಾರಿ ಜಿಲ್ಲೆ.—

Taluk Boards ತಾಲ್ಲೂಕು ಮಂಡಳಿಗಳು	2
-----------------------------------	-----	----	----	---

LUMP SUM FOR PAYMENT OF ARREARS
ದಾಕೆ ಸಂದಾಯಕ್ಕೆ ಒಟ್ಟು ಮೊತ್ತ

40

Ref. to Pages in Estimate ಅಂದಾಜುಗಳಲ್ಲಿನ ಪುಟಗಳಿಗೆ ಉಲ್ಲೇಖ	30. PUBLIC HEALTH—Details of Grants ಜನಾರೋಗ್ಯ ಅನುದಾನಗಳ ವಿವರಣೆಗಳು	Budget-Estimates ಅಂದಾಜುಗಳು 1971-72
256	<p>b. Grants for Public Health Purposes ಜನಾರೋಗ್ಯ ಪಾಲನೆಗೆ ಅನುದಾನ</p> <p>3. MISCELLANEOUS GRANTS—(contd.) ಸಂಕೀರ್ಣ ಅನುದಾನ (ಮುಂದುವರಿದುದು)</p> <p>(ii) Other Grants ಇತರ ಅನುದಾನ</p> <p>St. Joseph's Leprosy Home, Mangalore ಸೇಟ್ ಜೋಸೆಫ್ ಕುಷ್ಠರೋಗಾಲಯ, ಮಂಗಳೂರು 54,900</p> <p>The Leprosy Hospital, Belgaum ಕುಷ್ಠರೋಗಿಗಳ ಆಸ್ಪತ್ರೆ, ಬೆಳಗಾವಿ 18,000</p> <p>The Leprosy Asylum, Bijapur ಕುಷ್ಠರೋಗಾಲಯ, ಬಿಜಾಪುರ 9,000</p> <p>The Mary Colvert Memorial Hospital, Mysore ಮೇರಿ ಕಾರ್ಲ್‌ವೆರ್ತ್ ಜ್ಞಾಪಕಾರ್ಥ ಆಸ್ಪತ್ರೆ, ಮೈಸೂರು 10,000</p> <p>The Navajeevana Nilaya, Bangalore ನವಜೀವನ ನಿಲಯ, ಬೆಂಗಳೂರು 66,800</p> <p>The Infant Welfare Centre, Belgaum ಶಿಶು ಕರ್ಯಾಣ ಕೇಂದ್ರ, ಬೆಳಗಾವಿ 3,000</p> <p>The Silver Jubilee Maternity Home and Child Welfare Centre, Bijapur ಸಿಲ್ವರ್ ಜ್ಯೂಬಿಲಿ ಹೆರಿಗೆ ಆಸ್ಪತ್ರೆ ಮತ್ತು ಮಕ್ಕಳ ಕರ್ಯಾಣ ಕೇಂದ್ರ, ಬಿಜಾಪುರ 3,840</p> <p>The Hubli Maternity & Child Welfare Association, Hubli ಹುಬ್ಳಿ ಹೆರಿಗೆ ಮತ್ತು ಮಕ್ಕಳ ಕರ್ಯಾಣ ಸಂಘ, ಹುಬ್ಳಿ 2,330</p> <p>The Maternity & Child Welfare Centre, Udipi ಹೆರಿಗೆ ಮತ್ತು ಮಕ್ಕಳ ಕರ್ಯಾಣ ಕೇಂದ್ರ, ಉಡುಪಿ 10,000</p> <p>The Gunamba Maternity Trust, Mysore ಗುಣಾಂಬಾ ಹೆರಿಗೆ ನ್ಯಾಸ, ಮೈಸೂರು 16,000</p> <p>Hind Kust Rog Nivaran Sangh, South-Kanara District, Mangalore ಹಿಂದ್ ಕುಷ್ಠ ರೋಗ ನಿವಾರಣ ಸಂಘ ದಕ್ಷಿಣಕನ್ನಡ ಜಿಲ್ಲೆ, ಮಂಗಳೂರು 1,000</p> <p>Khangon K usta Rog Nivaran Sangh ಕಂಗನ ಕುಷ್ಠರೋಗ ನಿವಾರಣ ಸಂಘ 1,000</p> <p>Lumpsum for fresh grants ಹೊಸ ಅನುದಾನಗಳಿಗೆ ಒಟ್ಟು ಮೊತ್ತ 5,000</p> <p style="text-align: right;">Total b. 3 (ii) ಒಟ್ಟು 1,94,870</p> <p>(iii) M. C. H. CENTRE UNDER LOCAL BODIES AND VOLUNTARY HEALTH ORGANISATION IN BELLARY AND SOUTH KANARA DISTRICTS.— ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಸ್ವಲ್ಪಾಯ ಮಂಗಳಗಳಿಗೆ ಒಳಪಟ್ಟ ಎಂ. ಸಿ. ಎಚ್. ಕೇಂದ್ರ</p> <p>Taluk Boards, Voluntary Health Organisation in South Kanara District. ತಾಲ್ಲೂಕು ಮಂಡಳಿಗಳು, ದಕ್ಷಿಣ ಕನ್ನಡ ಜಿಲ್ಲೆ 15,000</p> <p>Taluk Board, Bellary ತಾಲ್ಲೂಕು ಮಂಡಳಿ, ಬಳ್ಳಾರಿ 1,550</p> <p>Taluk Board, Puttur ತಾಲ್ಲೂಕು ಮಂಡಳಿ, ಪುತ್ತೂರು 700</p> <p>Taluk Board, Coondapur ತಾಲ್ಲೂಕು ಮಂಡಳಿ, ಕುಂದಾಪುರ 500</p> <p>Municipality, Udipi ನಗರಪಾಲಿಕೆ, ಉಡುಪಿ 1,630</p> <p>Municipality, Mangalore ನಗರ ಪಾಲಿಕೆ, ಮಂಗಳೂರು 6,000</p> <p>Municipality, Bellary ನಗರ ಪಾಲಿಕೆ, ಬಳ್ಳಾರಿ 8,000</p> <p>Grants in-aid to Taluk Boards on account of Epidemic measures ಸಾಂಕ್ರಾಮಿಕ ರೋಗಗಳ ನಂಬಿಂಥವಾದ ಕಾರ್ಯಕ್ರಮಗಳಿಗಾಗಿ ತಾಲ್ಲೂಕು ಮಂಡಳಿಗಳಿಗೆ ಸಹಾಯಕ ಅನುದಾನ 50,000</p> <p style="text-align: right;">Total b. 3 (iii) ಒಟ್ಟು 83,380</p>	

APPENDIX J

ಅನುಬಂಧ

Ref to Page in Estimates ಅನುಬಂಧಗಳಲ್ಲಿನ ಪುಟಗಳಲ್ಲಿ ಅಂಕಗಳು	30 PUBLIC HEALTH—Details of Grants ಜನಾರೋಗ್ಯ ಅನುಬಂಧಗಳ ವಿವರಣೆಗಳು	Do. of Est. Im ಅನುಬಂಧ 1971-72
256	b Grants for Public Health Purposes ಜನಾರೋಗ್ಯ ಉದ್ದೇಶಗಳಿಗಾಗಿ 3 MISCELLANEOUS GRANTS ಸಹಜವಾಗಿ ಅನುಬಂಧ (ಮಿ.ಸಿ.ಜಿ.ಜಿ.) (iv) Anti-Mosquito Scheme under Local Bodies. ಸ್ವಲ್ಪಕಾಲದ ಸಂಸ್ಥೆಗಳಲ್ಲಿ ಜಿಂಕೆ, ನಿರೋಧಕ ಕಾರ್ಯಕ್ರಮ	
	Bangalore City Corporation ಬೆಂಗಳೂರು ನಗರ ನಗರ	9 20 00
		91
		7
	Municipality Udipi ನಗರ ಪಾಲಿಕೆ, ಉಡುಪಿ	20
	Panchayat Kollegal ಪಂಚಾಯತ್, ಕೊಲ್ಲೆಗಲ	10
	Panchayat Puttur ಪಂಚಾಯತ್ ಪುತ್ತೂರು	
	Panchayat Coondapur ಪಂಚಾಯತ್ ಕುಂದಾಪುರ	
	Panchayat Karkala ಪಂಚಾಯತ್, ಕಾರ್ಕಳ	
	Total 3 b (iv) ಒಟ್ಟು	9 42
	(v) Diphtheria Scheme ಕಂಠನಾಳ ವ್ಯಾಧಿ ಕಾರ್ಯಕ್ರಮ	
	Municipality Mangalore ನಗರ ಪಾಲಿಕೆ ಮಂಗಳೂರು	7
	Municipality Udipi ನಗರ ಪಾಲಿಕೆ ಉಡುಪಿ	
	Municipality Shimoga ನಗರ ಪಾಲಿಕೆ ಶಿವಮೊಗ್ಗ	7
	Total 3 b (v) ಒಟ್ಟು	15
	(vi) Health Unit Type D dispensaries of III Five Year Plan ಮೂರನೇ ಐದು ವರ್ಷದ ಯೋಜನೆ - ಲೆಕ್ಕಾಚಾರದ ಘಟಕ ಮಾದರಿಯ ಔಷಧಾಲಯಗಳು	
	grants in aid to Taluk Development Boards towards Recurring and Non recurring Expenditure (83 Health Units in 1971-72) ಅನುಬಂಧ ಮತ್ತು ಅನುಬಂಧಗಳ ವ್ಯಯಗಳಿಗಾಗಿ ತಾಲ್ಲೂಕು ಅಭಿವೃದ್ಧಿ ಮಂಡಳಿಗಳಿಗೆ ಸಹಾಯಕ ಅನುಬಂಧ (83 ಲೆಕ್ಕಾಚಾರದ ಘಟಕ ಮಾದರಿಯ ಔಷಧಾಲಯಗಳು)	6
	Total b, 3 ಒಟ್ಟು	13 54

* Provision for payment of arrears is included ಖಾಸಿ ಲೆಕ್ಕಾಚಾರದಲ್ಲಿ ಒಟ್ಟುಗೂಡಿಸಿದ ಖಾಸಿ ಲೆಕ್ಕಾಚಾರ

Ref. to pages in
Estimation
ಅಂದಾಜುಗಳಲ್ಲಿನ
ಪುಟಗಳಿಗೆ
ಉಲ್ಲೇಖ

39. MISCELLANEOUS, SOCIAL AND DEVELOPMENTAL
ORGANISATION

ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆ

Budget Estimates
ಅಂದಾಜು
1971-72

465

GRANT-IN-AID TO INSTITUTIONS
ಸಂಸ್ಥೆಗಳಿಗೆ ಅನುದಾನ

DHARWAR DISTRICT—
ಧಾರವಾಡ ಜಿಲ್ಲೆ—

Di. Probation and After-Care Association, Dhawar ಬಿಲ್ವಾ ಪ್ರೊಬೇಶನ್ ಮತ್ತು ಆಫ್ಟರ್ ಕೇರ್ ಅಸೋಸಿಯೇಷನ್ ಸಂಸ್ಥೆ, ಧಾರವಾಡ	...	75,000
Vaishya Seva Samaj, Dhawar ವೈಶ್ಯ ಸೇವಾ ಸಮಾಜ, ಧಾರವಾಡ	...	60,000
Basel Mission Orphanage, Dhawar ಬಾಸೆಲ್ ಮಿಷನ್ ಅನಾಥಾಲಯ, ಧಾರವಾಡ	...	1,000

BELGAUM DISTRICT—
ಬೆಳಗಾವಿ ಜಿಲ್ಲೆ—

Dist. Probation and After-Care Association, Belgaum ಬಿಲ್ವಾ ಪ್ರೊಬೇಶನ್ ಮತ್ತು ಆಫ್ಟರ್ ಕೇರ್ ಅಸೋಸಿಯೇಷನ್ ಸಂಸ್ಥೆ, ಬೆಳಗಾವಿ	...	45,000
Nirmal Nagar, Dodage, ನಿರ್ಮಲನಗರ, ದೋಡಗೆ	...	45,000
St. Joseph's Orphanage, Shantibhatwad ಸೇಂಟ್ ಜೋಸೆಫ್ ಅನಾಥಾಲಯ, ಶಂತಿಬೆಟ್ಟವಾಡ	...	45,000
Divine Providence Orphanage, Talakwadi ಡಿವೈನ್ ಪ್ರಾವಿಡೆನ್ಸ್ ಅನಾಥಾಲಯ, ತಲಕವಾಡಿ	...	45,000

BIJAPUR DISTRICT—
ಬಿಜಾಪುರ ಜಿಲ್ಲೆ—

Alilyodhar Mandir, Bijapur ಅಲಿಯೋಧರ ಮಂದಿರ, ಬಿಜಾಪುರ	...	10,000
Bijapur Orphanage, Bijapur ಬಿಜಾಪುರ ಅನಾಥಾಲಯ ಬಿಜಾಪುರ	...	5,000
Dist. Probation and After-Care Association Bijapur ಬಿಲ್ವಾ ಪ್ರೊಬೇಶನ್ ಮತ್ತು ಆಫ್ಟರ್ ಕೇರ್ ಅಸೋಸಿಯೇಷನ್ ಸಂಸ್ಥೆ ಬಿಜಾಪುರ	...	30,000
St. Xavier's Orphanage, Gulabgudda, ಸೇಂಟ್ ಜೇವಿಯರ್ ಅನಾಥಾಲಯ, ಗುಲಾಬಗುಡ್ಡ	...	5,000
Backward Class Boys Hostels, Bijapur ಹಿಂದುಳಿದವರ್ಗದ ಬಾಲಕರ ವಿದ್ಯಾರ್ಥನಾಲಯ ಬಿಜಾಪುರ	...	5,000
Fit Person Institution, Almatti ಫಿಟ್ ಪರ್ಸನ್ ಸಂಸ್ಥೆ, ಅಲಮಟ್ಟಿ	...	8,000

BANGALORE DISTRICT—
ಬೆಂಗಳೂರು ಜಿಲ್ಲೆ—

Anstha Seva Nivas, Bangalore ಅನಾಥ ಸೇವಾ ನಿವಾಸ, ಬೆಂಗಳೂರು	...	10,000
Maharaja's Foundation Home, Bangalore ಮಾಹಾರಾಜನಾ ವಸತಿ ನಿಲಯ, ಬೆಂಗಳೂರು	...	4,000

MANDYA DISTRICT—
ಮಂಡ್ಯ ಜಿಲ್ಲೆ—

Jagananna Seva Trust, Melkote ಜನಸಹ ಸೇವಾ ಸಂಸ್ಥೆ, ಮೆಲ್ಲುಕೋಟೆ	...	1,000
---	-----	-------

SOUTH KANARA DISTRICT—
ದಕ್ಷಿಣ ಕನ್ನಡ ಜಿಲ್ಲೆ—

Loka Seva V-Ind, Alke ಲೋಕ ಸೇವಾ ವೃಂದ, ಅಳಕೆ	...	6,000
--	-----	-------

Total
ಒಟ್ಟು 4,00,000

of topages in Estimates ಇವುಗಳಲ್ಲಿ ಪುಟಗಳ ಸಂಖ್ಯೆ	39. MISCELLANEOUS SOCIAL AND DEVELOPMENT ORGANISATION ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆ	Budget Estimates ಅನುಮಾನಿತ ಅಂದಾಜು 1971-72
	Grant-in-aid to Private Hostels for Scheduled Castes. ಅನುಮಾನಿತ ಹಾಗೂ ಸರ್ಕಾರದ ಮಾನವ ವಸತಿ ನಿಲಯಗಳಿಗೆ ಅನುಮಾನ.	
457	<p>Belgaum District— ಬೆಲಗೊ ಜಿಲ್ಲೆ—</p> <p>Backward Class Hostel for Girls, Belgaum ಹಿಂದುಳಿದ ಜನಾಂಗದ ಮಹಿಳೆಯರ ವಸತಿ ನಿಲಯ, ಬೆಲಗೊ</p> <p>Backward Class Hostel, Chikkodi ಹಿಂದುಳಿದ ಜನಾಂಗದ ವಸತಿ ನಿಲಯ, ಚಿಕ್ಕೋಡಿ</p> <p>Vidya Vikasa Boarding, Nipani ವಿದ್ಯಾವಿಕಾಸ ವಸತಿಗೃಹ, ನಿಪಾನಿ</p> <p>Sekachhatralaya, Nipani ಸೆಕಾಚಾತ್ರಾಲಯ, ನಿಪಾನಿ</p> <p>Ravahad Vidyalyaya, Ballad ರಾವಾಹದ ವಿದ್ಯಾಲಯ, ಬಾಲ್ಲಾಡ</p> <p>Backward Class Hostel for Girls, Nipani ಹಿಂದುಳಿದ ಜನಾಂಗದ ಮಹಿಳೆಯರ ವಸತಿನಿಲಯ, ನಿಪಾನಿ</p> <p>Backward Class Hostel, Kandigo ಹಿಂದುಳಿದ ಜನಾಂಗದ ವಸತಿನಿಲಯ, ಕಾಂಡಿಗೊ</p> <p>Backward Class Hostel, Podkihal ಹಿಂದುಳಿದ ಜನರ ವಸತಿನಿಲಯ, ಪೊಡ್ಕಿಹಾಲ್</p> <p>Miland Free Boarding, Sankreshwar ಮಿಲಂದ ಫ್ರೀ ಬೋರ್ಡಿಂಗ್, ಸಾಂಕೇಶ್ವರ</p> <p>V. V. S. Eroo Boarding, Kagawad ವಿ.ವಿ.ಸಿ. ಉರೂ ಬೋರ್ಡಿಂಗ್, ಕಾಗಾವಡ</p> <p>Kasthurba Balikashrama, Belgaum ಕಾಸುರಬಾ ಬಾಲಕಿಶ್ರಮಾ, ಬೆಲಗೊ</p> <p>Bellary District— ಬೆಲ್ಲರಿ ಜಿಲ್ಲೆ—</p> <p>Harjan Boys Hostel, Bellary ಹಾರ್ಜನ್ ಬಾಯ್ಸ್ ವಸತಿನಿಲಯ, ಬೆಲ್ಲರಿ</p> <p>Harjan Viharthi Nilaya, Hospet ಹಾರ್ಜನ್ ವಿಹಾರ್ತಿ ನಿಲಯ, ಹೊಸಪೇಟೆ</p> <p>Gandhi Harjan Vidarthi Nilaya Harapanabally ಗಾಂಧಿ ಹಾರ್ಜನ್ ವಿಹಾರ್ತಿ ನಿಲಯ, ಹರಪಾನಾಬಲ್ಲಿ</p> <p>Fanjara Hostel, Harjanahalli ಫಾಂಜರಾ ವಸತಿನಿಲಯ, ಹಾರ್ಜನಾಹಳ್ಳಿ</p> <p>Banjara S C Hostel, Kottur ಬಾಂಜರಾ ಸಿ.ಸಿ. ಹಾಸ್ಟೆಲ್ ನಿಲಯ, ಕೊತ್ತೂರು</p> <p>Bh. V. Vidya Nilaya, Bellary ಬಿ.ವಿ.ವಿ.ವಿ.ಯು. ನಿಲಯ, ಬೆಲ್ಲರಿ</p> <p>S. S. Vidya Nilaya, Kampli ಸಿ.ಸಿ.ವಿ.ವಿ.ಯು. ನಿಲಯ, ಕಾಂಪ್ಲಿ</p> <p>Sekaradi Chhatralaya Chikkaballi ಸೆಕಾರಾದಿ ಚಾತ್ರಾಲಯ ಚಿಕ್ಕಬಾಲ್ಳಿ</p> <p>Aravali Chhatralaya Bellary ಅರಾವಲಿ ಚಾತ್ರಾಲಯ ಬೆಲ್ಲರಿ</p> <p>Aravali Nalika Hostel, Bellary ಅರಾವಲಿ ನಾಲಿಕಾ ಹಾಸ್ಟೆಲ್ ನಿಲಯ, ಬೆಲ್ಲರಿ</p> <p>Mysore District— ಮೈಸೂರು ಜಿಲ್ಲೆ—</p> <p>Jardines Girls Hostel, Mysore ಜಾರ್ದಿನ್ಸ್ ಗರ್ಲ್ಸ್ ಹಾಸ್ಟೆಲ್ ನಿಲಯ, ಮೈಸೂರು</p> <p>Harjan Hostel, K. L. Road ಹಾರ್ಜನ್ ಹಾಸ್ಟೆಲ್ ನಿಲಯ, ಕೆ.ಎಲ್.ರೋಡ್</p> <p>Panwaraya Harjan Hostel, Kollegal ಪಾನ್ವಾರಯಾ ಹಾರ್ಜನ್ ಹಾಸ್ಟೆಲ್ ನಿಲಯ, ಕೊಲ್ಲೆಗಲ್</p>	<p>84,500</p> <p>1,20,500</p> <p>45,000</p> <p>2,51,000</p>
	C. O.	2,51,000

Ref. to Page in Estimates ಅಂದಾಜುಗಳಲ್ಲಿನ ಪುಟಗಳಿಗೆ ಉಲ್ಲೇಖ	39. MISCELLANEOUS, SOCIAL AND DEVELOPMENTAL ORGANISATION ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆ	Budget Estimate ಅಂದಾಜು ಮೊತ್ತ 1971-72
457	<p>Dharwar District ಧಾರವಾಡ ಜಿಲ್ಲೆ—</p> <p>Sarvodaya Backward Class Hostel, Dharwar ಸರ್ವೋದಯ ಹಿಂದುಳಿದ ವರ್ಗದವರ ವಸತಿನಿಲಯ, ಧಾರವಾಡ</p> <p>D.C. Backward Class Hostel, Dharwar ಡಿ. ಸಿ. ಹಿಂದುಳಿದ ವರ್ಗದವರ ವಸತಿನಿಲಯ, ಧಾರವಾಡ</p> <p>Backward Class Hostel, Ron ಹಿಂದುಳಿದ ವರ್ಗದವರ ವಸತಿನಿಲಯ, ರೋನ್</p> <p>Backward Class Hostel, Dharwar (Girls) ಹಿಂದುಳಿದ ವರ್ಗದವರ ವಸತಿನಿಲಯ, ಧಾರವಾಡ (ಹಾಲಿವೆಯರು)</p> <p>Sarvodaya Ashram, Gadag ಸರ್ವೋದಯ ಆಶ್ರಮ, ಗದಗ</p> <p>Kasthuribai Balikashram, Hubli ಕಸ್ತೂರಿಬಾಯಿ ಬಾಲಿಕಾಶ್ರಮ, ಹುಬ್ಬಳ್ಳಿ</p> <p>Kalameswara S.F. Free Boarding, Home, Alur ಕಲಮೇಶ್ವರ ಉಚಿತ ಭೋಜನಾಲಯ, ಆಲೂರು</p> <p>Mahatma Gandhi P.C. Hostel, Akkialur ಮಹಾತ್ಮ ಗಾಂಧಿ ಹಿಂದುಳಿದ ವರ್ಗದ ವಸತಿನಿಲಯ, ಅಕ್ಕಿಆಲೂರು</p> <p>Backward Class Hostel, Byndgi ಹಿಂದುಳಿದ ವರ್ಗದವರ ವಸತಿನಿಲಯ, ಬ್ಯಾಡಗಿ</p> <p>Kurana Education Society, S.C Hostel, Hubli ಕುರಾನಾ ಶಿಕ್ಷಣ ಸಂಸ್ಥೆ, ಅನುಸೂಚಿತ ಜಾತಿ ವಸತಿನಿಲಯ, ಹುಬ್ಬಳ್ಳಿ</p> <p>South Kanara District— ದಕ್ಷಿಣ ಕನ್ನಡ ಜಿಲ್ಲೆ—</p> <p>V.V. Bhavan, Manipal ಎ. ಎ. ಭವನ, ಮಂಗಳೂರು</p> <p>Shahari Ashram, Karkal ಶಹರಿ ಆಶ್ರಮ, ಕಾರ್ಕಾಲ್</p> <p>Bijapur District— ಬಿಜಾಪುರ ಜಿಲ್ಲೆ—</p> <p>Backward Class Hostel, Bijapur ಹಿಂದುಳಿದ ವರ್ಗದವರ ವಸತಿನಿಲಯ, ಬಿಜಾಪುರ</p> <p>Sri Radhaki Kohnur Kanvamandir, Bijapur ಶ್ರೀ ರಾಧಿಕಾಬಾಯಿ ಕೊಟನೂರು ಕನ್ಯಾಮಂದಿರ, ಬಿಜಾಪುರ</p> <p>Backward Class Hostel, Bagalkot ಹಿಂದುಳಿದ ವರ್ಗದವರ ವಸತಿನಿಲಯ, ಬಾಗಲಕೋಟೆ</p> <p>Saradaya Backward Class Hostel, Kaladgi ಸರಾದಾಯ ಹಿಂದುಳಿದ ವರ್ಗದವರ ವಸತಿನಿಲಯ, ಕಲಾದಗಿ</p> <p>Tai Irawa Free Boarding, Sindgi ತಾಯಿ ಈರವ್ವ ಉಚಿತ ಭೋಜನಾಲಯ ಸಿಂಧಗಿ</p> <p>Janasiksha Free Boarding, Mudhol ಜನಶಿಕ್ಷಣ ಉಚಿತ ಭೋಜನಾಲಯ, ಮುದೋಳ</p> <p>Rekare Class Hostel, Anigeri ರೆಕಾರೆ ಹಿಂದುಳಿದ ವರ್ಗದವರ ವಸತಿನಿಲಯ, ಅನಿಗೇರಿ</p> <p>Rekare Free Boarding, Rekare ರೆಕಾರೆ ಉಚಿತ ಭೋಜನಾಲಯ, ರೆಕಾರೆ</p> <p>Sindgi Free Boarding, Sindgi ಸಿಂಧಿಗೇರಿ ಉಚಿತ ಭೋಜನಾಲಯ, ಸಿಂಧಿಗೇರಿ</p>	<p>B.F.</p> <p>2,51,000</p> <p>1,11,000</p> <p>15,000</p> <p>56,600</p> <p>G.O</p> <p>4,81,500</p>

APPENDIX K
ಅನುಬಂಧ

ಸಂಖ್ಯೆ ಅಂಶ	39 MISCELLANEOUS SOCIAL AND DEVELOPMENTAL ORGANISATION ವಿವಿಧ ಸಾಮಾಜಿಕ ಮತ್ತು ಅಭಿವೃದ್ಧಿ ವ್ಯವಸ್ಥೆ	Budget Estimates ಆಮಾನಿಷಿತ ಅಂದಾಜು 191-72
	B.F.	4,34,500
457	Gulbarga District— ಗುಲ್ಬರ್ಗಾ ಜಿಲ್ಲೆ—	16,200
	Lamani Vidyarthi Vasathbi Gruha, Gulbarga ಅಮಾನಿ ವಿದ್ಯಾರ್ಥಿ ವಸತಿಗೃಹ, ಗುಲ್ಬರ್ಗಾ	6,000
	Lamani Vidyarthi Vasathi Gruha, Chitapur ಅಮಾನಿ ವಿದ್ಯಾರ್ಥಿ ವಸತಿಗೃಹ ಚಿತ್ತಾಪುರ	7,200
	Lamani Vidyarthi Vasathi Gruha, Chincholi ಅಮಾನಿ ವಿದ್ಯಾರ್ಥಿ ವಸತಿಗೃಹ ಚಿಂಚೊಲಿ	6,600
	Lamani Vidyarthi Vasathi Gruha, Shapur ಅಮಾನಿ ವಿದ್ಯಾರ್ಥಿ ವಸತಿಗೃಹ ಶಾಪುರ	8,700
	Lamani Vidyarthi Vasathi Gruha, Alband ಅಮಾನಿ ವಿದ್ಯಾರ್ಥಿ ವಸತಿಗೃಹ ಅಲಬಂದ	6,100
	Ramandevi Lamani Vidyarthi Vasathi Gruha, Shababad ರಾಮಾಂಡವಿ ಅಮಾನಿ ವಿದ್ಯಾರ್ಥಿ ವಸತಿಗೃಹ, ಮಹಾಬಾದ	..
	Ridar District— ರಿದಾರ್ ಜಿಲ್ಲೆ—	3,700
	Lamani Vidyarthi Vasathi Gruha Basavakalyan ಅಮಾನಿ ವಿದ್ಯಾರ್ಥಿ ವಸತಿಗೃಹ, ಬಸವಕಲ್ಯಾಣ	10,000
	Total ಒಟ್ಟು	6,00,000

